ಕರ್ನಾಟಕ ವಿಧಾನ ಸಭೆ

1	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	46
2	ಸದಸ್ಯರ ಹೆಸರು	:	ಶ್ರೀ ಎಸ್.ಸುರೇಶ್‌ಕುಮಾರ್
3	ಉತ್ತರಿಸುವ ದಿನಾಂಕ	:	12-12-2018
4	ಉತ್ತರಿಸುವವರು	:	ಮಾನ್ಯ ಉಪಮುಖ್ಯಮಂತ್ರಿಗಳು

ಕ್ರ.ಸಂ	ಪ್ರಶ್ನೆ	ಉತ್ತರ
ಅ	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಮಕ್ಕಳ ಮೇಲೆ ದಾಳಿ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿದೆ. ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬೀದಿ ನಾಯಿಗಳನ್ನು ಸ್ಥಳಾಂತರಿಸುವುದಾಗಲಿ, ಕೂಡಿ ಹಾಕುವುದಾಗಲಿ, ದಯಾಮರಣ ಮಾಡಲು ಅವಕಾಶವಿಲ್ಲದಿರುವುದರಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಹುಚ್ಚುನಾಯಿ ರೋಗದ ವಿರುದ್ಧ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡು ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಲು ಕ್ರಮ ಕೈಗೊಂಡಿದೆ. ನಾಯಿ ಕಡಿತಕ್ಕೊಳಗಾದ ಸಂದರ್ಭದಲ್ಲಿ ಕಡಿತಕ್ಕೊಳಗಾದವರಿಗೆ ಪಾಲಿಕೆಯ ವತಿಯಿಂದ ಉಚಿತವಾಗಿ ಚಿಕಿತ್ಸೆ, ಹುಚ್ಚುನಾಯಿ ರೋಗದ ಲಸಿಕೆ (ARV) ಮತ್ತು ಇಮ್ಯನೋಗ್ಲಾಬುಲಿನ್ಸ್‌ಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದಲ್ಲಿ ಪಾಲಿಕೆ ಒಡಂಬಡಿಕೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಚಿಕಿತ್ಸಾ ವೆಚ್ಚವನ್ನು ಪಾಲಿಕೆಯಿಂದ ಭರಿಸಲಾಗುತ್ತಿದೆ.
ಆ	ಬಂದಿದ್ದಲ್ಲಿ ಕಳೆದ 3 ವರ್ಷಗಳಿಂದ ಬೀದಿ ನಾಯಿಗಳ ದಾಳಿಗೆ ತುತ್ತಾಗಿರುವವರ ಸಂಖ್ಯೆ ಎಷ್ಟು? (ವಿಧಾನಸಭಾ ಕ್ಷೇತ್ರವಾರು ಮಾಹಿತಿ ನೀಡುವುದು)	ಕಳೆದ 3 ವರ್ಷಗಳಿಂದ ಬೀದಿ ನಾಯಿಗಳ ದಾಳಿಗೆ ತುತ್ತಾಗಿರುವವರ ವಿವರಗಳನ್ನು ಈ ಕೆಳಕಂಡಂತಿದೆ:

ಕ್ರ.ಸಂ.	ವಲಯ	ನಾಯಿ ದಾಳಿಗೆ ತುತ್ತಾಗಿರುವವರ ಸಂಖ್ಯೆ
1.	ದಾಸರಹಳ್ಳಿ	61
2.	ಮಹದೇವಪುರ	04
3.	ಪೂರ್ವ	04
4.	ಪಶ್ಚಿಮ	04
5.	ಯಲಹಂಕ	10
6.	ದಕ್ಷಿಣ	06
7.	ಬೊಮ್ಮನಹಳ್ಳಿ	04
8.	ರಾಜರಾಜೇಶ್ವರಿನಗರ	22
ಒಟ್ಟು		115

ಇ	ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತಕ್ಕೆ ಚಿಕಿತ್ಸೆ ದೊರಕುತ್ತಿಲ್ಲ ಎಂಬ ದೂರುಗಳಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ ಇದಕ್ಕೆ ಕಾರಣವೇನು; ಕೈಗೊಂಡಿರುವ ಕ್ರಮಗಳೇನು.	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ಹಳೆಯ ವಲಯಗಳಾದ ಪೂರ್ವ, ಪಶ್ಚಿಮ, ದಕ್ಷಿಣ ವಲಯಗಳಲ್ಲಿ ಒಟ್ಟು 135 ವಾರ್ಡ್‌ಗಳಿದ್ದು, ಒಟ್ಟು 83 ಪ್ರಾಥಮಿಕ ಆರೋಗ್ಯ ಕೇಂದ್ರಗಳಿರುತ್ತವೆ. ಪ್ರಸ್ತುತ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತಕ್ಕೆ ನೀಡುವ Anti Rabies Vaccine ಔಷಧಿ ಲಭ್ಯವಿರುತ್ತದೆ. ಹೊಸ ವಲಯಗಳಲ್ಲಿ ಬರುವ 48 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸಹ ಸದರಿ ಚಿಕಿತ್ಸೆ ಲಭ್ಯವಿರುತ್ತದೆ.
ಈ	ಕಳೆದ 3 ವರ್ಷಗಳಿಂದ ಬೀದಿ ನಾಯಿಗಳನ್ನು ನಿಯಂತ್ರಿಸಲು ವೆಚ್ಚ ಮಾಡಿರುವ ಹಣ ಎಷ್ಟು; ಹಾಕಿಕೊಂಡಿದ್ದ ಕಾರ್ಯಕ್ರಮಗಳಾವುವು; ಕಾರ್ಯಕ್ರಮಗಳು ಯಶಸ್ವಿಯಾಗದೇ ಇರಲು ಕಾರಣಗಳೇನು; (ವಿವರ ನೀಡುವುದು)	ಕಳೆದ 3 ವರ್ಷಗಳಿಂದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಲು ಬೀದಿ ನಾಯಿಗಳಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಹುಚ್ಚುನಾಯಿ ರೋಗದ ವಿರುದ್ಧ ಲಸಿಕೆ ಹಾಕುವ ಕಾರ್ಯಕ್ರಮದಡಿಯಲ್ಲಿ ರೂ.7,93,24,208/- ಗಳನ್ನು ವೆಚ್ಚ ಮಾಡಲಾಗಿದೆ. **<u>ಕಾರ್ಯಕ್ರಮಗಳು:-</u>** ಬೀದಿ ನಾಯಿಗಳನ್ನು ನಿಯಂತ್ರಿಸಲು ಪಾಲಿಕೆಯ ಎಲ್ಲಾ ವಲಯಗಳಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಚಾಲ್ತಿಯಲ್ಲಿದ್ದು, ಪಾಲಿಕೆಯು ಪ್ರತಿ ಮಾಹೆ ಸುಮಾರು 4000 ರಿಂದ 4500 ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ನಡೆಸಲಾಗುತ್ತಿದೆ. 1. ಸಂತಾನಹರಣ ಶಸ್ತ್ರಚಿಕಿತ್ಸೆ/ ಹುಚ್ಚುನಾಯಿ ರೋಗದ ವಿರುದ್ಧ ಲಸಿಕಾ ಕಾರ್ಯಕ್ರಮ 2001 ನೇ ಇಸವಿಯಿಂದ ಚಾಲ್ತಿಯಲ್ಲಿದ್ದು, 2016 ವರೆಗೆ CNVR (Catch Neutor Vaccinate& Release) ಮಾದರಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ಆದರೆ Dog Rules (2001) ರಂತೆ ನಾಯಿಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ನಂತರ ಮೂರು ದಿನಗಳ ಶಸ್ತ್ರಚಿಕಿತ್ಸಾ ನಂತರದ ಶುಶ್ರೂಷೆ ಮಾಡಬೇಕೆಂದು ನಿರ್ಧಿಷ್ಟವಾಗಿ ಸೂಚಿಸಿದ ಕಾರಣ ಪಾಲಿಕೆಯಲ್ಲಿ ನಾಯಿ ಗೂಡುಗಳ ಮೂಲಭೂತ ಸೌಕರ್ಯಗಳ ಕೊರತೆಯ ಕಾರಣ ಕೆಲ ಸಮಯ 2016-17ರ ಸಾಲಿನಲ್ಲಿ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ನಂತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ 2017-18ನೇ ಸಾಲಿನಿಂದ ಎಲ್ಲಾ ವಲಯಗಳಲ್ಲಿ ನಿರಂತರವಾಗಿ ಕಾರ್ಯಕ್ರಮ ಹಮ್ಮಿಕೊಂಡು, ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. 2. ಬೀದಿ ನಾಯಿಗಳಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸಾ ಕಾರ್ಯಕ್ರಮದಿಂದ ಸಂಖ್ಯೆ ನಿಯಂತ್ರಿಸಬಹುದಷ್ಟೇ ಹೊರತು, ಸಂಪೂರ್ಣ ನಾಯಿಗಳ ನಿರ್ಮೂಲನೆಗೆ ಹಲವು ವರ್ಷಗಳ ಸಮಯಾವಕಾಶದ ಅವಶ್ಯಕತೆ ಇದೆ. 3. ಸಂತಾನಹರಣ ಶಸ್ತ್ರಚಿಕಿತ್ಸೆಯಾದ ನಂತರವೂ ಸಹ ನಾಯಿಗಳು ಸುಮಾರು 12 ರಿಂದ 14 ವರ್ಷಗಳು ಜೀವಿಸುತ್ತವೆ.

. . . 3 .

		4. ಭಾರತೀಯ ಪ್ರಾಣಿ ಕಲ್ಯಾಣ ಸಂಸ್ಥೆ ಯವರು ತಿಳಿಸಿರುವಂತೆ ಒಂದು ಗಂಡು ಮತ್ತು ಒಂದು ಹೆಣ್ಣು ನಾಯಿ ಸಂತಾನಹರಣ ಶಸ್ತ್ರಚಿಕಿತ್ಸೆಯಿಂದ ತಪ್ಪಿಸಿಕೊಂಡಲ್ಲಿ ಆರು ವರ್ಷಗಳಲ್ಲಿ ಸುಮಾರು 66,000 ನಾಯಿಗಳ ಜನನಕ್ಕೆ (Geometrical Progression) ಕಾರಣವಾಗುತ್ತವೆಂದು ತಿಳಿಸಿರುತ್ತಾರೆ. 5. 2001 ರಿಂದ ಬೀದಿ ನಾಯಿಗಳಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಈ ವೇಳೆಗೆ ಬೀದಿ ನಾಯಿಗಳ ಸಂಖ್ಯೆ ಪಾಲಿಕೆಯ ಮಾನವ ಸಂತತಿಗಿಂತಲೂ ಅಧಿಕವಾಗುವ ಸಂಭವವಿರುತ್ತಿತ್ತು. ಹಾಗಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಯಿಂದ ನಾಯಿಗಳ ಸಂಖ್ಯೆ ದೀರ್ಘಾವಧಿಯಲ್ಲಿ ನಿಯಂತ್ರಿಸಬಹುದಷ್ಟೆ ಹೊರತು ನಿರ್ಮೂಲನೆ ಮಾಡುವುದು ಕಷ್ಟವಾಗಿರುತ್ತದೆ.
ಉ	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟು ಬೀದಿ ನಾಯಿಗಳಿವೆ; ಬೀದಿ ನಾಯಿಗಳ ಗಣತಿ ಮಾಡಲಾಗಿದೆಯೇ; ನಾಯಿಗಳ ಸಂತತಿಯನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳೇನು;	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2012 ರ ಜಾನುವಾರು ಗಣತಿಯಂತೆ 1,85,454 ರಷ್ಟು ಬೀದಿ ನಾಯಿಗಳಿದ್ದು, ಪ್ರಸ್ತುತ 2018-19ನೇ ಸಾಲಿನಲ್ಲಿ ರಾಷ್ಟ್ರಮಟ್ಟದ ಜಾನುವಾರು ಗಣತಿಯು 01 ನವೆಂಬರ್ 2018 ರಿಂದ ಪ್ರಗತಿಯಲ್ಲಿದ್ದು 31 ಜನವರಿ 2019 ಕ್ಕೆ ಕೊನೆಗೊಳ್ಳಲಿದೆ. ಸದರಿ ಜಾನುವಾರು ಗಣತಿಯ ನಂತರ ಪಾಲಿಕೆಯಲ್ಲಿ ಎಷ್ಟು ಬೀದಿ ನಾಯಿಗಳಿವೆಯೆಂಬ ಮಾಹಿತಿ ಲಭ್ಯವಾಗಲಿದೆ. ವೈಜ್ಞಾನಿಕ ವಿಧಾನದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ATREE ಸಂಸ್ಥೆಯಿಂದ ಬೀದಿ ನಾಯಿಗಳ ಸಮೀಕ್ಷೆ ಕೈಗೊಳ್ಳಲು ಮಂಜೂರಾತಿ ಪ್ರಸ್ತಾವನೆ ಪ್ರಗತಿಯಲ್ಲಿದೆ. ಬೀದಿ ನಾಯಿಗಳ ಸಂತತಿ ನಿಯಂತ್ರಿಸಲು ಪಾಲಿಕೆ ವತಿಯಿಂದ ಸಂತಾನಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ಕರ್ನಾಟಕ ಪಾರದರ್ಶಕ ಅಧಿನಿಯಮ 1999-2000 ರಂತೆ ಟೆಂಡರ್ ಕರೆದು ನೊಂದಾಯಿತ ಸೇವಾ ನಿರತ ಸರ್ಕಾರೇತರ ಸಂಸ್ಥೆ / ಪ್ರಾಣಿ ಕಲ್ಯಾಣ ಸಂಸ್ಥೆ/ವೃತ್ತಿಪರ ಪಶುವೈದ್ಯರಿಂದ ಪಾಲಿಕೆಯ ಎಲ್ಲಾ ಎಂಟು ವಲಯಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿರುತ್ತದೆ.
ಊ	ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲು ಬಿಬಿಎಂಪಿ ಯಾವ ಸಂಸ್ಥೆಗೆ ಎಷ್ಟು ಮೊತ್ತಕ್ಕೆ ಗುತ್ತಿಗೆ ನೀಡಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಅಕ್ರಮಗಳು ನಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ ಈ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳೇನು? (ವಿವರ ನೀಡುವುದು)	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಳೆದ 3 ವರ್ಷಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಲು ಸಂತಾನಹರಣ ಶಸ್ತ್ರಚಿಕಿತ್ಸೆ, ಹುಚ್ಚುನಾಯಿ ರೋಗದ ವಿರುದ್ಧ ಲಸಿಕೆ ಹಾಕಲು ಗುತ್ತಿಗೆಗೆ ನೀಡಿರುವ ಸಂಸ್ಥೆಗಳ ವಿವರವನ್ನು **ಅನುಬಂಧ** ದಲ್ಲಿ ನೀಡಿದೆ. ಪಾಲಿಕೆಯಲ್ಲಿ ಕೈಗೊಳ್ಳಲಾಗುತ್ತಿರುವ ಸಂತಾನಹರಣ ಶಸ್ತ್ರಚಿಕಿತ್ಸೆ/ ಹುಚ್ಚುನಾಯಿ ರೋಗದ ವಿರುದ್ಧ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಯಾವುದೇ ತರಹದ ಅಕ್ರಮಗಳು ನಡೆದಿರುವುದಿಲ್ಲ.

		Dog Rules (2001)ರಂತೆ ಬೀದಿ ನಾಯಿಗಳ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತಿದ್ದು, ಬೀದಿ ನಾಯಿಗಳನ್ನು ವಿವಿಧ ವಾರ್ಡ್‌ಗಳಿಂದ ಹಿಡಿದು ತಂದು ಶಸ್ತ್ರಚಿಕಿತ್ಸೆ ನಡೆಸಿ, ಹುಚ್ಚುನಾಯಿ ರೋಗದ ವಿರುದ್ಧ ಲಸಿಕೆ ಹಾಕಿ, ಜಂತುನಾಶಕ ಔಷಧ ನೀಡಿ, ಮೂರು ದಿನಗಳ ಕಾಲ ಶಸ್ತ್ರಚಿಕಿತ್ಸೆ ನಂತರದ ಚಿಕಿತ್ಸಾ ಕ್ರಮಗಳನ್ನು ನಿರ್ವಹಿಸಿ ನಂತರ ಹಿಡಿದ ಸ್ಥಳಗಳಲ್ಲಿಯೇ ನಾಯಿಗಳನ್ನು ಬಿಡುವ ಹಾಗೆ ಕ್ರಮ ವಹಿಸಲಾಗುತ್ತಿದೆ. ಸದರಿ ಕಾರ್ಯಕ್ರಮವನ್ನು ವಲಯ ಮಟ್ಟದಲ್ಲಿ ಪಾಲಿಕೆಯ ಪಶುಪಾಲನಾ ವಿಭಾಗದ ಪಶುವೈದ್ಯಾಧಿಕಾರಿಗಳ ಉಸ್ತುವಾರಿಯಲ್ಲಿ ನಿರ್ವಹಿಸಲಾಗುತ್ತಿದೆ ಹಾಗೂ ಆಐಂ ಖಣಟಝ (2001) ರಂತೆ ಮಾನಿಟರಿಂಗ್ ಸಮಿತಿಯನ್ನು ವಿಶೇಷ ಆಯುಕ್ತರು (ಆರೋಗ್ಯ) ರವರ ನೇತೃತ್ವದಲ್ಲಿ ರಚಿಸಿದ್ದು, ಸದರಿ ಸಮಿತಿಯು ಪ್ರತಿ ಮಾಹೆ ಸಭೆ ಸೇರಿ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ಮತ್ತು ಕಾರ್ಯಕ್ರಮದ ನಿರ್ವಹಣೆಯನ್ನು ಪರಿಶೀಲಿಸುತ್ತಿರುತ್ತದೆ.

ಸಂಖ್ಯೆ: ನಅಇ 591 ಎಂಎನ್‌ವೈ 2018

(ಜಿ.ಪರಮೇಶ್ವರ)
ಉಪ ಮುಖ್ಯಮಂತ್ರಿ

ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಎಸ್.ಸುರೇಶ್‌ಕುಮಾರ್‌ರವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 46 ಕ್ಕೆ ಅನುಬಂಧ

ಕ್ರ ಸಂ.	ವಲಯ	ವರ್ಷ	ಗುತ್ತಿಗೆ ಪಡೆದ ಸಂಸ್ಥೆಯ ಹೆಸರು	ಗುತ್ತಿಗೆ ದರ (ಪ್ರತಿ ನಾಯಿಗೆ)
1.	ಯಲಹಂಕ	2016-17	ಕೆಲಸ ನಡೆದಿರುವುದಿಲ್ಲ.	–
		2017-18	ಸರ್ವೋದಯ ಸೇವಾಭಾವಿ ಸಂಸ್ಥೆ.	ABC-1000/- ARV -125/- ದಯಾಮರಣ-100/-
		2018-19	ಸರ್ವೋದಯ ಸೇವಾಭಾವಿ ಸಂಸ್ಥೆ	ABC-1000/- ARV -125/ ದಯಾಮರಣ-100/-
2.	ಪೂರ್ವ	2016-17	ಸರ್ವೋದಯ ಸೇವಾಭಾವಿ ಸಂಸ್ಥೆ.	ABC-Male-600/- Female-650/- ARV -75/- ದಯಾಮರಣ-75/-
		2017-18	ಸರ್ವೋದಯ ಸೇವಾಭಾವಿ ಸಂಸ್ಥೆ.	ABC-1000/- ARV -125/- ದಯಾಮರಣ-100/-
		2018-19	1. ಸರ್ವೋದಯ ಸೇವಾಭಾವಿ ಸಂಸ್ಥೆ.	ABC-1000/- ARV -125/- ದಯಾಮರಣ-100/-
			2. ಚೇತಕ್ ಅನಿಮಲ್ ವೆಲ್‌ಫೇರ್ ಟ್ರಸ್ಟ್	ABC-937/- ARV -125/- ದಯಾಮರಣ-100/-
3.	ದಾಸರಹಳ್ಳಿ	2016-17	ಮ.ಅನಿಮಲ್ ರೈಟ್ಸ್‌ಫಂಡ್.	ABC-Male-415/- Female-515/- ARV -125/- ದಯಾಮರಣ-125/-
		2017-18	ಡಾ॥ ಅಭಿಲಾಷ್. ಹೆಚ್.ಆರ್.	ABC-Male-959/- Female-959/- ARV -125/- ದಯಾಮರಣ-100/-
		2018-19	ಡಾ॥ ಅಭಿಲಾಷ್. ಹೆಚ್.ಆರ್.	ABC-Male-959/- Female-959/- ARV -125/- ದಯಾಮರಣ-100/-
4.	ಬೊಮ್ಮನಹಳ್ಳಿ	2016-17	1. ಕ್ಯೂಪಾ	ABC-Male-600/- Female-650/- ARV -75/- ದಯಾಮರಣ-75/-
			2. ಕ್ಯೂಪಾ	ABC-Male-1000/- Female-1000/- ARV -125/- ದಯಾಮರಣ-75/-
		2017-18	ಕ್ಯೂಪಾ	ABC-Male-1000/- Female-1000/- ARV -125/- ದಯಾಮರಣ-100/-
		2018-19	ಡಾ॥ ಸದಾಶಿವಪ್ಪ.ಆರ್. ಗದ್ದಿ	ABC-Male-890/- Female-890/- ARV -125/- ದಯಾಮರಣ-100/-
5.	ದಕ್ಷಿಣ	2016-17	ಡಾ॥ ರೀಚಾ ಅಗರ್‌ವಾಲ್	ABC-Male-590/- Female-615/- ARV -75/- ದಯಾಮರಣ-75/-
		2017-18	ಅನಿಮಲ್ ರೈಟ್ಸ್‌ಫಂಡ್.	ABC-Male-1000/- Female-1000/- ARV -125/- ದಯಾಮರಣ-100/-
		2018-19	1. ಅನಿಮಲ್ ರೈಟ್ಸ್‌ಫಂಡ್.	ABC-Male-1000/- Female-1000/- ARV -125/- ದಯಾಮರಣ-100/-
			2. ಡಾ॥ಅಭಿಲಾಷ್. ಹೆಚ್.ಆರ್.	ABC-Male-1000/- Female-1000/- ARV -125/- ದಯಾಮರಣ-100/-

6.	ಮಹದೇವಪುರ	2016–17	1. ಸರ್ವೋದಯ ಸೇವಾಭಾವಿ ಸಂಸ್ಥೆ.	ABC-Male-600/- Female-650/- ARV -75/- ದಯಾಮರಣ–75/–
			2. ಕ್ಯೂಪಾ	ABC-Male-600/- Female-650/- ARV -75/ ದಯಾಮರಣ–75/–
		2017–18	ಸುಷ್ಮಾ ಎಂಟರ್‌ಪ್ರೈಸಸ್	ABC-Male-980/- Female-990/- ARV -125/- ದಯಾಮರಣ–100/–
		2018–19	ಸುಷ್ಮಾ ಎಂಟರ್‌ಪ್ರೈಸಸ್	ABC-Male-980/- Female-990/- ARV -125/- ದಯಾಮರಣ–100/–
7.	ರಾ.ರಾ.ನಗರ	2016–17	ಅನಿಮಲ್ ರೈಟ್ಸ್‌ಫಂಡ್.	ABC-Male-600/- Female-650/- ARV -125/- ದಯಾಮರಣ–125/–
		2017–18	ಡಾ॥ ನಂಜಪ್ಪ	ABC-Male-975/- Female-975/- ARV -125/- ದಯಾಮರಣ–100/–
		2018–19	ಡಾ॥ ನಂಜಪ್ಪ.	ABC-Male-975/- Female-975/- ARV -125/- ದಯಾಮರಣ–100/–
8.	ಪಶ್ಚಿಮ	2016–17	ಅನಿಮಲ್ ರೈಟ್ಸ್‌ಫಂಡ್.	ABC-Male-600/- Female-650/- ARV -125/- ದಯಾಮರಣ–75/–
		2017–18	ಡಾ॥ ಅಭಿಲಾಷ್. ಹೆಚ್.ಆರ್.	ABC-Male-1000/- Female-1000/- ARV -125/- ದಯಾಮರಣ–100/–
		2018–19	ಡಾ॥ ಅಭಿಲಾಷ್. ಹೆಚ್.ಆರ್.	ABC-Male-1000/- Female-1000/- ARV -125/- ದಯಾಮರಣ–100/–

ಕರ್ನಾಟಕ ವಿಧಾನ ಸಭೆ

1	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	1336
2	ಸದಸ್ಯರ ಹೆಸರು	:	ಶ್ರೀ ಮುನಿರತ್ನ
3	ಉತ್ತರಿಸುವ ದಿನಾಂಕ	:	12-12-2018
4	ಉತ್ತರಿಸುವವರು	:	ಉಪ ಮುಖ್ಯಮಂತ್ರಿಗಳು

ಕ್ರ ಸಂ.	ಪ್ರಶ್ನೆ	ಉತ್ತರ
ಅ)	ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಅಧಿಕೃತವಾಗಿ ಯಾವ ಯಾವ ಸಂಸ್ಥೆಗೆ ಓ.ಎಫ್.ಸಿ ಕೇಬಲ್ (Optical Fiber Cable) ಅಳವಡಿಸಲು ಅನುಮತಿ ನೀಡಲಾಗಿದೆ; (ವಾರ್ಡ್‌ವಾರು ಮಾಹಿತಿ ನೀಡುವುದು).	ಓ.ಎಫ್.ಸಿ ಅಳವಡಿಕೆ ಅನುಮತಿಯನ್ನು ವಲಯದ ಅಭಿಯಂತರರು ರವರ ಅಭಿಪ್ರಾಯದಂತೆ ಮುಖ್ಯ ಅಭಿಯಂತರರು (ಓ.ಎಫ್.ಸಿ) ರವರ ಅನುಮೋದನೆಯಂತೆ ಈ ಕೆಳಗೆ ತಿಳಿಸಿರುವ ಸೇವಾ ಸಂಸ್ಥೆಗಳಿಗೆ ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಓ.ಎಫ್.ಸಿ ಅಳವಡಿಕೆಗೆ ಅನುಮತಿ ನೀಡಲಾಗಿದೆ. ವಿವರಗಳನ್ನು **ಅನುಬಂಧ-1 ರಲ್ಲಿ** ನೀಡಿದೆ. 1. M/s. Reliance Jio Infocomm Limited. 2. M/s. Atria Convergence Technologies Private Limited. 3. M/s. Idea Cellular Limited. 4. M/s. Vodafone South Limited. 5. M/s. Larsen &Tourbro 6. M/s. Bharti Airtel Limited.
ಆ)	ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ಎಲ್ಲೆಲ್ಲಿ Optical Fiber Cable ಗಳನ್ನು ಅಳವಡಿಸಲಾಗಿದೆ; (ಮಾಹಿತಿ ನೀಡುವುದು)	ಅನುಮತಿ ರಹಿತವಾಗಿ ಅಳವಡಿಸಿ ಪಾಲಿಕೆ ಜಾಲತಾಣದಲ್ಲಿ ಸ್ವಯಂಘೋಷಣೆ ಮಾಡಿಕೊಂಡಿರುವ ಓ.ಎಫ್.ಸಿಗಳ ಪಟ್ಟಿಯನ್ನು **ಅನುಬಂಧ-2** ರಲ್ಲಿ ನೀಡಿದೆ.
ಇ)	ಈ ಕ್ಷೇತ್ರದಲ್ಲಿ ಅನಧಿಕೃತವಾಗಿ ಓ.ಎಫ್.ಸಿ ಕೇಬಲ್ ಅಳವಡಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಬಂದಿರುತ್ತದೆ.
ಈ)	ಹಾಗಿದ್ದಲ್ಲಿ ಅನಧಿಕೃತವಾಗಿ ಓ.ಎಫ್.ಸಿ ಕೇಬಲ್ ಅಳವಡಿಸುವವರ ವಿರುದ್ಧ ಸರ್ಕಾರವು ಯಾವ ಕ್ರಮ ಜರುಗಿಸಿದೆ; (ಮಾಹಿತಿ ನೀಡುವುದು)	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಓ.ಎಫ್.ಸಿ ಅಳವಡಿಕೆಗೆ ಸಂಬಂಧಿಸಿದಂತೆ ಓ.ಎಫ್.ಸಿ, ಜಿ.ಐ.ಎಸ್ ಜಾಲತಾಣದಲ್ಲಿ ಸ್ವಯಂಘೋಷಣೆ (Voluntary Disclosure) ಸೌಲಭ್ಯ ಕಲ್ಪಿಸಿದ್ದು, ದಿನಾಂಕ: 23-09-2016 ರಂದು ಆಯುಕ್ತರ ಉಪಸ್ಥಿತಿಯಲ್ಲಿ ಓ.ಎಫ್.ಸಿ ಸಂಸ್ಥೆಗಳೊಂದಿಗೆ ನಡೆದ ಸಭೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಓ.ಎಫ್.ಸಿ ಕೇಬಲ್ ಗಳನ್ನು ಸಾಮಾನ್ಯ ದರದಲ್ಲಿ ಸಕ್ರಮಗೊಳಿಸುವುದಾಗಿ ತಿಳಿಸಿದೆ. ದಿನಾಂಕ: 14-03-2017 ರಂದು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗಿರುವಂತೆ ಸ್ವಯಂಘೋಷಣೆಯ ಅಡಿಯಲ್ಲಿ ಸಕ್ರಮಗೊಳಿಸಲು ಕ್ರಮ ವಹಿಸಲಾಗುತ್ತಿದೆ.

ಉ)	ಅನುಮೋದನೆ ಪಡೆಯುವಾಗ ಸಲ್ಲಿಸುವ ಅಳತೆಗಿಂತ ಹೆಚ್ಚಿನ ಅಳತೆಗೆ ಓ.ಎಫ್.ಸಿ ಕೇಬಲ್ ಅಳವಡಿಸುತ್ತಿರುವುದು ಮತ್ತು ಒಂದು ಸಂಸ್ಥೆಯ ಕೇಬಲ್ ಅಳವಡಿಸಲು ಅನುಮತಿ ಪಡೆದು ಅದರೊಂದಿಗೆ ಬೇರೆ ಬೇರೆ ಸಂಸ್ಥೆಯ ಕೇಬಲ್‌ಗಳನ್ನು ಅನಧಿಕೃವಾಗಿ ಅಳವಡಿಸುತ್ತಿರುವುದನ್ನು ಸರ್ಕಾರವು ಗಮನಿಸಿದೆಯೇ; ಹಾಗಿದ್ದಲ್ಲಿ, ತಪ್ಪು ಮಾಹಿತಿ ನೀಡುವ ಸಂಸ್ಥೆಗಳ ವಿರುದ್ಧ ಸರ್ಕಾರವು ಯಾವ ಕ್ರಮ ಜರುಗಿಸಿದೆ; (ಮಾಹಿತಿ ನೀಡುವುದು).	ಅನುಮೋದನೆ ಪಡೆದಿರುವ ಉದ್ದಕ್ಕಿಂತ ಹೆಚ್ಚು ಉದ್ದಕ್ಕೆ ಓ.ಎಫ್.ಸಿ ಅಳವಡಿಸಿರುವುದು ಗಮನಕ್ಕೆ ಬಂದಿರುವುದಿಲ್ಲ. ಸೇವಾ ಸಂಸ್ಥೆಗಳು ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ರೀತಿ ಕ್ರಮ ಜರುಗಿಸಿ ಕಠಿಣ ದಂಡವನ್ನು ವಿಧಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ವಾರ್ಡ್ ವ್ಯಾಪ್ತಿಯ ರಸ್ತೆಗಳಲ್ಲಿ ಅನಧಿಕೃತವಾಗಿ ಓ.ಎಫ್.ಸಿ ಅಳವಡಿಸದಂತೆ ತಡೆಯುವ, ಅಧಿಕೃತ ಓ.ಎಫ್.ಸಿ ಅಳವಡಿಕೆಯ ಮೇಲ್ವಿಚಾರಣೆ ಮಾಡುವ ಮತ್ತು ಅನಧಿಕೃತವಾಗಿ ಅಳವಡಿಸಲಾಗಿರುವ ಓ.ಎಫ್.ಸಿ ಗಳನ್ನು ತೆರವುಗೊಳಿಸುವ ಸಂಪೂರ್ಣ ಹೊಣೆಗಾರಿಕೆಯನ್ನು ವಾರ್ಡ್ ಹಂತದಲ್ಲಿ ಸಹಾಯಕ ಅಭಿಯಂತರರುಗಳು ಮತ್ತು ಕಿರಿಯ ಅಭಿಯಂತರರುಗಳು ನಿರ್ವಹಿಸಲು ಈಗಾಗಲೇ ಆದೇಶಿಸಲಾಗಿರುತ್ತದೆ ಎಂದು ಆಯುಕ್ತರು ವರದಿ ಮಾಡಿರುತ್ತಾರೆ.
ಊ)	ಇದುವರೆಗೂ ಅನಧಿಕೃತವಾಗಿ ಓ.ಎಫ್.ಸಿ ಕೇಬಲ್ ಅಳವಡಿಸುತ್ತಿದ್ದ ಯಾವ ಯಾವ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲಾಗಿದೆ; (ಮಾಹಿತಿ ನೀಡುವುದು)	ಈಗಾಗಲೇ ದಿನಾಂಕ: 23-09-2016 ರಂದು ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಎಲ್ಲಾ ಓ.ಎಫ್.ಸಿ ಸೇವಾ ಸಂಸ್ಥೆಯವರನ್ನು ಸ್ವಯಂಘೋಷಣೆಯ ಅಡಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಕೇಬಲ್‌ಗಳನ್ನು ಸಕ್ರಮಗೊಳಿಸಲು ಕ್ರಮ ವಹಿಸಲಾಗಿರುತ್ತದೆ. ಮೆ॥ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಸಂಸ್ಥೆಯವರು ಹೆಚ್ಚುವರಿ ಡಕ್ಟ್‌ಗಳನ್ನು ಅಳವಡಿಸಿದಕ್ಕೆ ಸ್ವಯಂಘೋಷಣೆ ಅಡಿ ದಂಡ ವಿಧಿಸಿ ಸಕ್ರಮಗೊಳಿಸಲಾಗಿರುತ್ತದೆ.
ಋ)	ಅಕ್ರಮ ಓ.ಎಫ್.ಸಿ ಕೇಬಲ್ ಅಳವಡಿಕೆಯನ್ನು ತಡೆಗಟ್ಟಲು ಸರ್ಕಾರವು ಕೈಗೊಂಡಿರುವ ಕ್ರಮಗಳೇನು? (ಪ್ರತ್ಯೇಕ ವಾರ್ಡ್‌ವಾರು ನೀಲಿ ನಕ್ಷೆ ಹಾಗೂ ಮಾಹಿತಿಯನ್ನು ನೀಡುವುದು)	ಪಾಲಿಕೆಯ ಆಯುಕ್ತರು ಆದೇಶ ಸಂಖ್ಯೆ: ಆ/ಪಿಎಸ್‌ಆರ್(ಜಿ)/ 2971/2018-19, ದಿನಾಂಕ: 28-09-2018 ರಲ್ಲಿ ವಲಯ ಜಂಟಿ ಆಯುಕ್ತರುಗಳಿಗೆ ದಂಡ ವಿಧಿಸಲು ಅಧಿಕಾರ ಪ್ರತ್ಯಾಯೋಜಿಸಿರುತ್ತಾರೆ. ಅಲ್ಲದೇ ವಾರ್ಡ್ ವ್ಯಾಪ್ತಿಯ ರಸ್ತೆಗಳಲ್ಲಿ ಅನಧಿಕೃತವಾಗಿ ಓ.ಎಫ್.ಸಿ ಅಳವಡಿಸದಂತೆ ತಡೆಯುವ, ಅನಧಿಕೃತವಾಗಿ ಅಳವಡಿಸಲಾಗಿರುವ ಓ.ಎಫ್.ಸಿ ಕೇಬಲ್‌ಗಳನ್ನು ತೆರವುಗೊಳಿಸುವ ಸಂಪೂರ್ಣ ಹೊಣೆಗಾರಿಕೆಯನ್ನು ವಾರ್ಡ್ ಹಂತದಲ್ಲಿ ಸಹಾಯಕ ಅಭಿಯಂತರರು ಮತ್ತು ಕಿರಿಯ ಅಭಿಯಂತರರು ನಿರ್ವಹಿಸಲು ಈಗಾಗಲೇ ಆದೇಶಿಸಲಾಗಿರುತ್ತದೆ. ಅಲ್ಲದೇ, ಅಧಿಕೃತ ಓ.ಎಫ್.ಸಿ ಅಳವಡಿಕೆ ಪ್ರಕ್ರಿಯೆಯ ಮೇಲ್ವಿಚಾರಣಾ ಮಾರ್ಗಸೂಚಿಯನ್ನು ಕೂಡ ಈಗ ಪ್ರಚುರಪಡಿಸಲಾಗಿರುತ್ತದೆ. ಅನಧಿಕೃತವಾಗಿ ರಸ್ತೆ ಅಗೆಯುವ ಸಂಸ್ಥೆಗಳಿಗೆ ಪ್ರತಿ ಘಟನೆಗೆ ಸಂಸ್ಥೆಗಳಿಗೆ ರೂ.25.00 ಲಕ್ಷ ಹಾಗೂ ಸಾರ್ವಜನಿಕರಿಗೆ ರೂ.10.00 ಲಕ್ಷ ದಂಡ ವಿಧಿಸಲು ವಲಯ ಜಂಟಿ ಆಯುಕ್ತರುಗಳಿಗೆ ಅಧಿಕಾರ ಪ್ರತ್ಯಾಯೋಜನೆ ಮಾಡಲಾಗಿರುತ್ತದೆ (ಆದೇಶದ ಪ್ರತಿಯನ್ನು **ಅನುಬಂಧ-3** ರಲ್ಲಿ ನೀಡಿದೆ).

ಸಂಖ್ಯೆ: ನಅಇ 640 ಎಂಎನ್‌ಯು 2018

(ಜಿ. ಪರಮೇಶ್ವರ)
ಉಪ ಮುಖ್ಯಮಂತ್ರಿಗಳು

ಅನುಬಂಧ-1

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಓ.ಎಫ್.ಸಿ ಅಳವಡಿಕೆಗೆ ಸಂಬಂಧಿಸಿದಂತೆ
ರಾಜರಾಜೇಶ್ವರಿ ನಗರ ವಿಭಾಗದಲ್ಲಿ ಅನುಮತಿ ನೀಡಿರುವ ವಿವರಗಳು

Sl No	**Name of the Company**	**Ward No**	**Length in Mtr**
1	M/s. Reliance Jio Infocomm Ltd	16	1129
		17	8570.56
		37	2318
		38	3516
		42	1009.73
		69	1535.38
		160	4296.79
		Total	**22375.46**
2	M/s. Vodafone South Ltd	16	1149
		17	3130.85
		37	1391.56
		38	740
		42	367
		73	162.26
		129	1680.83
		160	700
		Total	**9321.5**
3	M/s. Bharti Airtel Ltd	17	967.84
		42	788.21
		73	412.83
		129	1064.52
		198	3391.65
		72	1959.98
		40	2587.55
		38	417.33
		160	13140.73
		Total	**24730.64**
4	M/s. Idea Cellular Ltd	**160**	**350**
5	M/s. L & T	**38**	**4250**
6	M/s. Act	16	1262.61
		17	1666.65
		37	609.16
		38	1893
		69	3493.76
		73	2273.19
		40	3574.68
		42	1133.41
		129	8057.4
		160	537.78
		RI	5796.92
		Total	**34898.56**
		Grand Total	**95926.16**

ಓ.ಎಫ್.ಸಿ ಕೋಶ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೆಂಗಳೂರು

ಅನುಬಂಧ-2

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಓ.ಎಫ್.ಸಿ ಅಳವಡಿಕೆಗೆ ,ಸಂಬಂಧಿಸಿದಂತೆ ರಾಜರಾಜೇಶ್ವರಿ ನಗರ ವಿಭಾಗದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಕೇಬಲ್‌ಗಳನ್ನು ಸಕ್ರಮಗೊಳಿಸಿಕೊಂಡಿರುವ ವಿವರಗಳು

Sl No	Name of the Company	Ward No	Length in Mtr
1	M/s. Reliance Jio Infocomm Ltd	42	1960.95
		69	684.38
		129	2456.09
		160	2555.08
		RI	7633.62
		Total	**15290.12**
2	M/s. Act	17	3300.57
		37	309.53
		38	804.49
		73	226.63
		129	3066.08
		160	4555.76
		RI	2665.55
		Total	**14928.61**
		Grand Total	**30218.73**

ಓ.ಎಫ್.ಸಿ ಕೋಶ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೆಂಗಳೂರು

ಅನುಬಂಧ - 3.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಆಯುಕ್ತರ ಕಛೇರಿ, ಎನ್.ಆರ್.ಚೌಕ, ಬೆಂಗಳೂರು

ಸಂಖ್ಯೆ:ಆ/ಪಿಎಸ್ಆರ್(ಜ)/ 2971 2018-19 ದಿನಾಂಕ: 28/09/2018

ಕಛೇರಿ ಆದೇಶ

ವಿಷಯ: ನಿಯಮಬಾಹಿರ ಮತ್ತು ಅನಧಿಕೃತ ಓ.ಎಫ್.ಸಿ ಅಳವಡಿಕೆ ಕುರಿತು ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಕುರಿತು

ಉಲ್ಲೇಖ:
1. ಓ.ಎಫ್.ಸಿ. ಅಳವಡಿಕೆ ಕುರಿತು ವಿಶೇಷ ಆಯುಕ್ತರು (ಯೋಜನೆ)ರವರ ಅಧ್ಯಕ್ಷತೆಯಲ್ಲಿ ದಿನಾಂಕ 19-08-2016 ಮತ್ತು 23-09-2016 ರಂದು ನಡೆದ ಸಭೆಯ ನಡಾವಳಿಗಳು
2. ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ದಿನಾಂಕ 24-09-2016ರಂದು ನಡೆದ ಸಭೆಯಲ್ಲಿ
3. ಓ.ಎಫ್.ಸಿ. ಅಳವಡಿಕೆ ಕುರಿತು ಮಾನ್ಯ ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ 03-02-2017, 20-02-2017 ಮತ್ತು 14-03-2017 ರಂದು ನಡೆದ ಸಭೆಗಳ ನಡಾವಳಿಗಳು
4. ಅನಧೀಕೃತ ಓ.ಎಫ್.ಸಿ. ಕೇಬಲ್ ಮತ್ತು ಟವರ್‌ಗಳ ನಿರ್ಮೂಲನೆ ಕುರಿತು ಸುತ್ತೋಲೆ ಸಂಖ್ಯೆ ಪ್ರ.ಅ./ಪಿ.ಆರ್./316/17-18 ದಿನಾಂಕ 13-07-2017
5. ಓ.ಎಫ್.ಸಿ ಅಳವಡಿಕೆ ಕುರಿತು ವಿವಿಧ ಸಂದರ್ಭಗಳಲ್ಲಿ ರೂಪಿಸಿರುವ ನಿಯಮಾವಳಿಗಳ ಪರೀಷ್ಕೃತ ಮತ್ತು ಕ್ರೋಢೀಕೃತ ಮಾಹಿತಿ ಆದೇಶ ಸಂಖ್ಯೆ ಆಯುಕ್ತರು ಪಿಎಸ್ಆರ್(ಜ) 1080/16-17 ದಿನಾಂಕ 17-05-2017
6. ಆಯುಕ್ತರ ಕಛೇರಿ ಆದೇಶ ಸಂಖ್ಯೆ ಮು.ಅ.(ಓ.ಎಫ್.ಸಿ. ಕೋಶ)/ಪಿಆರ್/625/16-17 ದಿನಾಂಕ 05-12-2016

ಪ್ರಸ್ತಾವನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದೂರಸಂಪರ್ಕ, ವಿದ್ಯುನ್ಮಾನ ಮತ್ತು ಅಂತರ್ಜಾಲ ಸೇವೆಗಳನ್ನು ನೀಡುವ ಸಂಸ್ಥೆಗಳು ತಮ್ಮ ಜಾಲಗಳ ಸ್ಥಾಪನೆಗಾಗಿ ಭೂಗತ ಓ.ಎಫ್.ಸಿ. ಅಳವಡಿಕೆಯನ್ನು ಕೈಗೊಳ್ಳುತ್ತವೆ. ಸದರಿ ಓ.ಎಫ್.ಸಿ. ಅಳವಡಿಕೆಗಾಗಿ ಕೆ.ಎಂ.ಸಿ. ಕಾಯ್ದೆಯಲ್ಲಿ ಪ್ರದತ್ತವಾದ ಅಧಿಕಾರಾನ್ವಯ ಪಾಲಿಕೆ ಅನುಮತಿ ನೀಡುತ್ತಿದೆ. ಓ.ಎಫ್.ಸಿ. ಅಳವಡಿಕೆ ಅನುಮತಿ ಪ್ರಕ್ರಿಯೆಯನ್ನು ಪಾಲಿಕೆಯ ಜಾಲತಾಣದ ಮೂಲಕ ನಿರ್ವಹಿಸಲಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಓ.ಎಫ್.ಸಿ. ಅಳವಡಿಕೆ ಅನುಮತಿ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ನಿರ್ವಹಿಸುವ ಬಾಧ್ಯತೆ ಓ.ಎಫ್.ಸಿ. ವಿಭಾಗದ್ದಾಗಿರುತ್ತದೆ.

ಸದರಿ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟ ಜುರಿಸ್‌ಡಿಕ್ಷನಲ್ ಅಧಿಕಾರಿಗಳು ಮತ್ತು ಮೇಲ್ವಿಚಾರಕ ಅಧಿಕಾರಿಗಳಿಂದ ನಿಕಟಪೂರ್ವದಲ್ಲಿ ರಸ್ತೆಗೆ ಡಾಂಬರೀಕರಣ ಮಾಡಿರುವ ದಿನಾಂಕ ಮತ್ತು ಓ.ಎಫ್.ಸಿ. ಅಳವಡಿಕೆ ಬಗ್ಗೆ ಅಭಿಪ್ರಾಯ ಪಡೆದು ಅಭಿಪ್ರಾಯ ಕಡ್ಡಾಯವಾಗಿ ಸಕಾರಾತ್ಮಕವಾಗಿದ್ದು ಒಂದು ವರ್ಷಕ್ಕೂ ಪೂರ್ವದಲ್ಲಿ ಡಾಂಬರೀಕರಣ ಮಾಡಿರುವ ರಸ್ತೆಗಳಿಗೆ ಮಾತ್ರ ಅನುಮತಿ ನೀಡಲಾಗುತ್ತಿದೆ. ಅಲ್ಲದೇ ವಾರ್ಡ್ ವ್ಯಾಪ್ತಿಯ ರಸ್ತೆಗಳಲ್ಲಿ ಅನಧಿಕೃತವಾಗಿ ಓ.ಎಫ್.ಸಿ ಅಳವಡಿಸದಂತೆ ತಡೆಯುವ, ಅಧಿಕೃತ ಓ.ಎಫ್.ಸಿ. ಅಳವಡಿಕೆಯ ಮೇಲ್ವಿಚಾರಣೆ ಮಾಡುವ ಮತ್ತು ಅನಧಿಕೃತವಾಗಿ ಅಳವಡಿಸಲಾಗಿರುವ ಓ.ಎಫ್.ಸಿ. ಗಳನ್ನು ತೆರವುಗೊಳಿಸುವ ಸಂಪೂರ್ಣ ಹೊಣೆಗಾರಿಕೆಯನ್ನು ವಾರ್ಡ್‌ಗಳ ಜುರಿಸ್‌ಡಿಕ್ಷನಲ್ ಆಫಿಸರ್‌ಗಳಾಗಿರುವ ಸಹಾಯಕ ಮತ್ತು ಕಿರಿಯ ಅಭಿಯಂತರರು ನಿರ್ವಹಿಸಲು ಈಗಾಗಲೇ ಆದೇಶಿಸಲಾಗಿರುತ್ತದೆ. ಅಲ್ಲದೇ

ಅಧಿಕೃತ ಓ.ಎಫ್.ಸಿ. ಅಳವಡಿಕೆ ಪ್ರಕ್ರಿಯೆಯ ಮೇಲ್ವಿಚಾರಣಾ ಮಾರ್ಗಸೂಚಿಯನ್ನು ಕೂಡ ಈಗಾಗಲೇ ಪ್ರಚುರಪಡಿಸಲಾಗಿರುತ್ತದೆ. ಸದರಿ ಮಾರ್ಗಸೂಚಿಯಂತೆ

- ಓ.ಎಫ್.ಸಿ ಅಳವಡಿಕೆ ಪ್ರಕ್ರಿಯೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆಯಬೇಕು ಮತ್ತು ನಡೆಯುತ್ತಿರುವ ಕೆಲಸದ ಬಗ್ಗೆ ವಿವರಗಳುಳ್ಳ ಫಲಕಗಳನ್ನು ಕೆಲಸ ನಡೆಯುತ್ತಿರುವ ಸ್ಥಳಗಳಲ್ಲಿ ಪ್ರದರ್ಶಿಸಬೇಕಿರುತ್ತದೆ.
- ಓ.ಎಫ್.ಸಿ. ಅನುಮತಿ ಪತ್ರಗಳಲ್ಲಿ ನಿಗದಿಪಡಿಸಿರುವಷ್ಟೇ ಸಂಖ್ಯೆಯ ಹೆಚ್.ಡಿ.ಡಿ. ಅಳವಡಿಕೆ ಗುಂಡಿಗಳನ್ನು ತೋಡುವ ಬಗ್ಗೆ ಮತ್ತು ನಿಗದಿಯಾದ ಉದ್ದಕ್ಕೆ ಕಡ್ಡಾಯವಾಗಿ ಸೀಮಿತವಾಗಿ ಓ.ಎಫ್.ಸಿ ಅಳವಡಿಕೆಯಾಗುವುದನ್ನು ಖಾತರಿ ಪಡಿಸಿಕೊಳ್ಳಬೇಕು.
- ಅತ್ಯಂತ ತುರ್ತು ಸಂದರ್ಭಗಳಲ್ಲಿ ಪೋಲೀಸರ ಅನುಮತಿ ಪತ್ರವನ್ನು ಹೊಂದಿದ್ದರೆ ಮಾತ್ರ ರಾತ್ರಿ ಸಮಯದಲ್ಲಿ ಓ.ಎಫ್.ಸಿ. ಅಳವಡಿಕೆಯನ್ನು ಅನುಮತಿಸತಕ್ಕದ್ದು.
- ಓ.ಎಫ್.ಸಿ. ಅಳವಡಿಕೆ ಪೂರ್ಣಗೊಂಡ 96 ಘಂಟೆಗಳಲ್ಲಿ ಹೆಚ್.ಡಿ.ಡಿ ಅಳವಡಿಕೆ ಗುಂಡಿಗಳ ರಸ್ತೆ ಪುನಶ್ಚೇತನ ಪೂರ್ಣಗೊಳ್ಳುವಂತೆ ನೋಡಿಕೊಳ್ಳುವುದು ಮತ್ತು ರಸ್ತೆ ಪುನಶ್ಚೇತನ ನಿಗದಿಯಾದಂತೆ ಪೂರ್ಣಗೊಳ್ಳದ ಪಕ್ಷದಲ್ಲಿ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರುವುದು ಮತ್ತು ದಂಡ ವಿಧಿಸುವುದು.
- ಓ.ಎಫ್.ಸಿ. ಅಳವಡಿಕೆಯಾಗಿ ಸಕಾಲದಲ್ಲಿ ಸಂಸ್ಥೆ ರಸ್ತೆ ಪುನಶ್ಚೇತನಗೊಳಿಸಿದ್ದರೂ ರಸ್ತೆ ಪುನಶ್ಚೇತನಗೊಂಡ ಎರಡು ವರ್ಷಗಳ ಅವಧಿಯಲ್ಲಿ ರಸ್ತೆ ಹಾಳಾದರೆ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರುವುದು ಮತ್ತು ದಂಡ ವಿಧಿಸುವುದು ಹಾಗೂ ಓ.ಎಫ್.ಸಿ. ಕೋಶದಲ್ಲಿ ದೂರು ದಾಖಲಿಸುವುದು.

ಹೀಗೆ ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಿ ಅನುಮತಿ ಪ್ರಕ್ರಿಯೆ ಜಾರಿಯಲ್ಲಿದ್ದರೂ ಅನಧಿಕೃತ ಓ.ಎಫ್.ಸಿ. ಅಳವಡಿಕೆ, ನಿಯಮಬಾಹಿರ ಅಳವಡಿಕೆ ಸಂದರ್ಭಗಳಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ತಟಸ್ಥವಾಗಿದ್ದು ಸಮಸ್ಯೆಗಳಾದಾಗ ಓ.ಎಫ್.ಸಿ. ಸಂಸ್ಥೆಗಳವರು ರಾತ್ರಿ ಕಾಲದಲ್ಲಿ ಬಂದು ರಸ್ತೆ ಅಗೆದು ಓ.ಎಫ್.ಸಿ. ಅಳವಡಿಸುತ್ತಾರೆ ಎಂದು ದೂರುವ ಪ್ರವೃತ್ತಿಯನ್ನು ಗಮನಿಸಲಾಗಿರುತ್ತದೆ. ಘನ ಉಚ್ಚನ್ಯಾಯಾಲಯವು ನಗರದ ರಸ್ತೆಗುಂಡಿಗಳ ಬಗ್ಗೆ ವಿಶೇಷ ಆಸ್ಥೆ ವಹಿಸಿ ನಿರಂತರ ನಿರ್ದೇಶನಗಳನ್ನು ನೀಡುತ್ತಿರುವ ಸಂದರ್ಭದಲ್ಲಿ ಓ.ಎಫ್.ಸಿ. ಅಳವಡಿಕೆ ಕುರಿತು ಚಾಲ್ತಿ ನಿಯಮಾವಳಿಗಳಂತೆ ಕ್ರಮ ಕೈಗೊಳ್ಳದ ಜುರಿಸ್‌ಡಿಕ್ಷನಲ್ ಅಧಿಕಾರಿಗಳು ಪಾಲಿಕೆಯು ಮುಜುಗರಕ್ಕೀಡಾಗುವ ಸನ್ನಿವೇಶಕ್ಕೆ ಕಾರಣರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಯಮಬಾಹಿರ ಮತ್ತು ಅನಧಿಕೃತ ಓ.ಎಫ್.ಸಿ ಅಳವಡಿಕೆ ಕುರಿತು ತೆಗೆದುಕೊಳ್ಳಬೇಕಾಗಿರುವ ಕಡ್ಡಾಯ ಕ್ರಮಗಳ ಕುರಿತು ಈ ಕೆಳಗಿನಂತೆ ಆದೇಶಿಸಿದೆ.

ಆದೇಶ

1. ವಾರ್ಡ್ ವ್ಯಾಪ್ತಿಯ ರಸ್ತೆಗಳಲ್ಲಿ ಅನಧಿಕೃತವಾಗಿ ಓ.ಎಫ್.ಸಿ ಅಳವಡಿಸದಂತೆ ತಡೆಯುವ, ಅಧಿಕೃತ ಓ.ಎಫ್.ಸಿ. ಅಳವಡಿಕೆಯ ಮೇಲ್ವಿಚಾರಣೆ ಮಾಡುವ ಮತ್ತು ಅನಧಿಕೃತವಾಗಿ ಅಳವಡಿಸಲಾಗಿರುವ ಓ.ಎಫ್.ಸಿ. ಗಳನ್ನು ತೆರವುಗೊಳಿಸುವ ಸಂಪೂರ್ಣ ಹೊಣೆಗಾರಿಕೆಯನ್ನು ವಾರ್ಡ್‌ಗಳ ಸಹಾಯಕ ಮತ್ತು ಕಿರಿಯ. ಅಭಿಯಂತರರಿಗೆ ನೀಡಲಾಗಿದ್ದು ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಅಭಿಯಂತರರು ಕಡ್ಡಾಯವಾಗಿ ಮತ್ತು ನಿಯಮಿತವಾಗಿ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡತಕ್ಕದ್ದು. ವಾರ್ಡ್ ವ್ಯಾಪ್ತಿಯಲ್ಲಿರುವ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳಲ್ಲಿ ಈ ಮೇಲಿನ ಕರ್ತವ್ಯವನ್ನು ಸಂಬಂಧಪಟ್ಟ ರಸ್ತೆ ಮೂಲಭೂತ ಸೌಕರ್ಯ ವಿಭಾಗ ಮತ್ತು ಯೋಜನೆ (ಕೇಂದ್ರ) ವಿಭಾಗದ ಸಹಾಯಕ ಅಭಿಯಂತರರು ನಿರ್ವಹಿಸತಕ್ಕದ್ದು ಮತ್ತು ಕಾರ್ಯಪಾಲಕ ಅಭಿಯಂತರರು ಮೇಲ್ವಿಚಾರಣೆ ವಹಿಸತಕ್ಕದ್ದು.

2. ಅನಧಿಕೃತವಾಗಿ ರಸ್ತೆ ಕತ್ತರಿಸುವ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ/ಸಾರ್ವಜನಿಕರ ವಿರುದ್ಧ ಘಟನೆ ನಡೆದ [illegible]ದಲ್ಲಿ ಎಫ್.ಐ.ಆರ್. ದಾಖಲಿಸಿ ವಲಯ ವ್ಯಾಪ್ತಿಯಲ್ಲಿ ಜಂಟಿ ಆಯುಕ್ತರು ಪ್ರತಿ ಘಟನೆಗ

ರೂ.25 ಲಕ್ಷ ಮತ್ತು ಸಾರ್ವಜನಿಕರಿಗೆ ರೂ.10 ಲಕ್ಷ ದಂಡ ವಿಧಿಸಲು ಅನುವಾಗುವಂತೆ ಛಾಯಾಚಿತ್ರಗಳು ಮತ್ತು ಇತರ ದಾಖಲೆಗಳೊಂದಿಗೆ ಕಡತ ಮಂಡಿಸುವ ಜವಾಬ್ದಾರಿ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ನೀಡಲಾಗಿದೆ. ಮತ್ತು ರಸ್ತೆ ಮೂಲಭೂತ ಸೌಕರ್ಯ ವಿಭಾಗ ಮತ್ತು ಯೋಜನೆ (ಕೇಂದ್ರ) ವಿಭಾಗ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರು ಎಫ್.ಐ.ಆರ್. ದಾಖಲಿಸಿ ದಂಡ ವಿಧಿಸಲು ಮುಖ್ಯ ಅಭಿಯಂತರರಿಗೆ ಪ್ರಸ್ತಾವನೆ ಸಲ್ಲಿಸತಕ್ಕದ್ದು.

3. ದಂಡ ವಿಧಿಸುವ ಕುರಿತು ಸಲ್ಲಿಕೆಯಾಗಿರುವ ಪ್ರಸ್ತಾವನೆಯನ್ನು ಮತ್ತು ಪೂರಕ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಿ ಪ್ರಸ್ತಾವನೆ ಸರಿಯೆಂದು ಕಂಡುಬಂದಲ್ಲಿ ವಲಯ ವ್ಯಾಪ್ತಿಯಲ್ಲಿ ಜಂಟಿ ಆಯುಕ್ತರು ಮತ್ತು ರಸ್ತೆ ಮೂಲಭೂತ ಸೌಕರ್ಯ ವಿಭಾಗ ಮತ್ತು ಯೋಜನೆ (ಕೇಂದ್ರ) ವಿಭಾಗ ವ್ಯಾಪ್ತಿಯಲ್ಲಿ ಸಂಬಂಧಪಟ್ಟ ಮುಖ್ಯ ಅಭಿಯಂತರರು ದಂಡ ವಿಧಿಸಿ ಕಡತವನ್ನು ಮುಂದಿನ ಕ್ರಮಕ್ಕಾಗಿ ಮುಖ್ಯ ಅಭಿಯಂತರರು(ಓ.ಎಫ್.ಸಿ.)ರವರಿಗೆ ಕಳುಹಿಸತಕ್ಕದ್ದು.

ಸಂಬಂಧಪಟ್ಟ ಅಭಿಯಂತರರಿಗೆ ನಿಗದಿತ ಕಾಲಮಿತಿಯಲ್ಲಿ ಅನಧಿಕೃತ ಓ.ಎಫ್.ಸಿ ಅಳವಡಿಕೆ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದೆ. ಪಾಲಿಕೆ ವ್ಯಾಪ್ತಿಯ ರಸ್ತೆಗಳನ್ನು ಅಗೆದು ಅನಧಿಕೃತ ಅಳವಡಿಕೆ ನಡೆಯುತ್ತಿರುವಾಗ ತಟಸ್ಥವಾಗಿರುವ ಅಧಿಕಾರಿಗಳು ಘಟನೆಯ ನಂತರದಲ್ಲೂ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಳ್ಳದೇ ಆನಂತರದಲ್ಲಿ ರಸ್ತೆ ನಿರ್ವಹಣೆಯ ಸಮಸ್ಯೆಗಳಾದಾಗ ರಸ್ತೆಗುಂಡಿಗಳಾಗಿರುವುದಕ್ಕೆ ಅನಧಿಕೃತ ಓ.ಎಫ್.ಸಿ. ಅಳವಡಿಕೆ ಕಾರಣ ಎಂದು ಸಬೂಬು ಹೇಳುವುದನ್ನು ಕರ್ತವ್ಯ ನಿರ್ಲಕ್ಷ ಎಂದು ಪರಿಗಣಿಸಲಾಗುವುದು.

ಪಾಲಿಕೆಯ ಆಸ್ತಿಪಾಸಿಗೆ ನಷ್ಟವಾಗುವ ಹಿನ್ನೆಲೆಯಲ್ಲಿ ಸದರಿ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ ತೋರಿರುವುದು ಅಥವಾ ಆದೇಶವನ್ನು ಉಪೇಕ್ಷಿಸಿರುವುದು ಅಥವಾ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಭಿಯಂತರರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ತಿಳಿಯಪಡಿಸಿದೆ.

ಆಯುಕ್ತರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಪ್ರತಿ:

1. ವಿಶೇಷ ಆಯುಕ್ತರು, ಯೋಜನೆ/[illegible]
2. ~~ಪ್ರಧಾನ ಅಭಿಯಂತರರು~~
3. ಮುಖ್ಯ ಅಭಿಯಂತರರು (ಓ.ಎಫ್.ಸಿ.ಕೋಶ) ಸೂಕ್ತ ಕ್ರಮಕ್ಕಾಗಿ
4. ಮುಖ್ಯ ಅಭಿಯಂತರರು (ರಸ್ತೆ ಮೂಲಭೂತ ಸೌಕರ್ಯ) ಸೂಕ್ತ ಕ್ರಮಕ್ಕಾಗಿ
5. ಎಲ್ಲಾ ವಲಯಗಳ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರಿಗೆ ಸೂಕ್ತ ಕ್ರಮಕ್ಕಾಗಿ
6. ಪಾಲಿಕೆಯ ಮಾಹಿತಿ ತಂತ್ರಜ್ಞಾನ ಸಲಹೆಗಾರರಿಗೆ – ಪಾಲಿಕೆಯ ಜಾಲತಾಣದಲ್ಲಿ ಕಛೇರಿ ಆದೇಶವನ್ನು ಪ್ರಚುರಪಡಿಸುವುದಕ್ಕಾಗಿ.
7. ಕಛೇರಿ ಕಡತಕ್ಕೆ.

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಅಮೀನಪ್ಪಗೌಡ ಎಸ್ ಪಾಟೀಲ್ (ನಡಹಳ್ಳಿ) (ಮುದ್ದೇಬಿಹಾಳ)
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	176
ಉತ್ತರಿಸಬೇಕಾದ ದಿನಾಂಕ :	12-12-2018
ಉತ್ತರಿಸುವ ಸಚಿವರು	ಮಾನ್ಯ ವಸತಿ ಸಚಿವರು

ಪ್ರಶ್ನೆ	ಉತ್ತರ
(ಅ) ವಿಜಯಪುರಜಿಲ್ಲೆ, ಮುದ್ದೇಬಿಹಾಳ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಮುದ್ದೇಬಿಹಾಳ, ತಾಳಿಕೋಟೆ ಪುರಸಭೆ ಮತ್ತು ನಾಲತವಾಡ ಪಟ್ಟಣ ಪಂಚಾಯಿತಿಗಳಿಗೆ ಕಳೆದ 3 ವರ್ಷಗಳಿಂದ ವಾಜಪೇಯಿ ನಗರ ವಸತಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿಲ್ಲ ಮನೆಗಳಿಗೆ ಒಟ್ಟು ಗುರಿ ಮತ್ತು ಹೆಚ್ಚುವರಿಗುರಿ ನೀಡಲಾಗಿದೆ (ಸಂಪೂರ್ಣ ವಿವರ ನೀಡುವುದು):	ವಿಜಯಪುರಜಿಲ್ಲೆ, ಮುದ್ದೇಬಿಹಾಳ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಮುದ್ದೇಬಿಹಾಳ, ತಾಳಿಕೋಟೆ ಪುರಸಭೆ ಮತ್ತು ನಾಲತವಾಡ ಪಟ್ಟಣ ಪಂಚಾಯಿತಿಗಳಿಗೆ ಕಳೆದ 3 ವರ್ಷಗಳಿಂದ ವಾಜಪೇಯಿ ನಗರ ವಸತಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್‌ಯೋಜನೆಯಡಿಲ್ಲ ನೀಡಲಾದ ಗುರಿ ಮತ್ತು ಹೆಚ್ಚುವರಿ ಗುರಿಗಳ ವಿವರ ಕೆಳಗಿನಂತಿದೆ:

ಮುದ್ದೇಬಿಹಾಳ:

ಯೋಜನೆ	ಶ್ರೇಣಿ	ಸಾಮಾನ್ಯ ಗುರಿ	ಹೆಚ್ಚುವರಿ ಗುರಿ	ಒಟ್ಟು
ವಾಜಪೇಯಿ ನಗರ ವಸತಿ	2017-18	88	200	288
	2016-17	29	0	29
	2015-16	250	0	250
	ಒಟ್ಟು	367	200	567
ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ	2017-18	33	0	33
	2016-17	73	0	73
	2015-16	42	0	42
	ಒಟ್ಟು	148	0	148

ತಾಳಿಕೋಟೆ:

ವಾಜಪೇಯಿ ನಗರ ವಸತಿ	2017-18	58	200	258
	2016-17	44	0	44
	2015-16	0	0	0
	ಒಟ್ಟು	102	200	302
ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್‌ಯೋಜನೆ	2017-18	17	0	17
	2016-17	38	0	38
	2015-16	21	0	21
	ಒಟ್ಟು	76	0	76

ನಾಲತವಾಡ:

ವಾಜಪೇಯಿ ನಗರ ವಸತಿ	2017-18	26	200	226
	2016-17	46	0	46
	2015-16	200	0	200

	ಒಟ್ಟು	[illegible]	[illegible]	[illegible]
ಡಾ.ಬಿ.ಆರ್.	2017-18	43	0	43
ಅಂಬೇಡ್ಕರ್	2016-17	85	0	85
ನಿವಾಸ್‌ಯೋ	2015-16	48	0	48
ಜನೆ				
	ಒಟ್ಟು	176	0	176

(ಆ) ಸದರಿ ಮಂಜೂರಾದ ಮನೆಗಳು ಪ್ರಸ್ತುತ ಯಾವ ಹಂತದಲ್ಲಿವೆ; ಈ ಮನೆಗಳಲ್ಲಿ ಎಷ್ಟು ಮನೆಗಳಿಗೆ ನಿಗಮದ ಅನುಮೋದನೆ ಬಾಕಿ ಇವೆ ಮತ್ತು ಯಾವ [illegible] ಹಂತಗಳಲ್ಲಿ ಬಾಕಿ ಇವೆ.

ಸದರಿ ಮಂಜೂರಾದ ಮನೆಗಳು ಪ್ರಸ್ತುತ ಹಂತದ ಪ್ರಗತಿಯ ವಿವರಗಳನ್ನು ಅನುಬಂಧ-01 ರಲ್ಲಿ ಮತ್ತು ಅನುಮೋದನೆಗೆ ಬಾಕಿ ಇರುವ ವಿವರಗಳನ್ನು ಅನುಬಂಧ-02 ರಲ್ಲಿ ನೀಡಲಾಗಿದೆ. [illegible] ಸಲ್ಲಿಸಲಾದ ಎಲ್ಲಾ ಪ್ರಸ್ತಾವನೆಗಳನ್ನು ನಿಗಮದಿಂದ ಅನುಮೋದನೆ ನೀಡಲಾಗಿದ್ದು, ನಿಗಮದಿಂದ ಬಾಕಿ ಇರುವುದಿಲ್ಲ.

(ಇ) ವಾಜಪೇಯಿ ನಗರ ವಸತಿ ಮತ್ತು ಅಂಬೇಡ್ಕರ್ ವಸತಿ ಯೋಜನೆ ಯಡಿ ಫಲಾನುಭವಿಗಳಿಗೆ ಮನೆ ಮಂಜೂರಾತಿ ದೊರಕಿಸಿಕೊಡಲು ಯಾವಯಾವ ಹಂತದಲ್ಲಿ ಅನುಮೋದನೆ [illegible] ಸದರಿ ಮನೆಗಳ ಹಂಚಿಕೆಯನ್ನು [illegible] ಶಾಸಕರ ಪಾತ್ರವೇನು; (ಸಂಪೂರ್ಣ ವಿವರ ನೀಡುವುದರ ಜೊತೆ ಹಂಚಿಕೆ ಪ್ರಕ್ರಿಯೆ [illegible] ಮಾಹಿತಿ ಒದಗಿಸುವುದು)

ವಾಜಪೇಯಿ ನಗರ ವಸತಿ ಯೋಜನೆ ಯಡಿ ಮಂಜೂರು ಮಾಡಲಾಗುವ ಮನೆಗಳ ಗುರಿಗೆ ಎದುರಾಗಿ ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಯಾ ವಿಧಾನ ಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ನಗರ ಆಶ್ರಯ ಸಮಿತಿಗಳ [illegible] ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಸತಿರಹಿತ ಕುಟುಂಬಗಳಿಗೆ ಬೇಡಿಕೆ ಆಧಾರದ ಮೇಲೆ ವಸತಿ [illegible] ನಗರ ಆಶ್ರಯ ಸಮಿತಿಯ [illegible] ಆದೇಶ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯ [illegible] ಮತ್ತು 04ರಲ್ಲಿ ನೀಡಲಾಗಿದೆ.

ಆಯ್ಕೆಯಾದ ಫಲಾನುಭವಿಗಳ ವಿವರಗಳನ್ನು [illegible] ವೆಬ್‌ಸೈಟ್‌ನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಲಾಗಿನ್‌ನಲ್ಲಿ ಅಳವಡಿಸಿ. ಖಾಲಿ ನಿವೇಶನವನ್ನು ಜಿ.ಪಿ.ಎಸ್.ಗೆ ಅಳವಡಿಸಿ. ನಮೂನೆ-17 ನ್ನು ಸಿದ್ಧಪಡಿಸಿದ ನಂತರ ಸದರಿ ಫಲಾನುಭವಿಗಳ ಪಟ್ಟಿಯನ್ನು ಆನ್‌ಲೈನ್ ಮೂಲಕ ಜಿಲ್ಲಾಧಿಕಾರಿಗಳ ಲಾಗಿನ್ ಸಲ್ಲಿಸಿ. ಜಿಲ್ಲಾಧಿಕಾರಿಗಳ ಅನುಮೋದನೆಯೊಂದಿಗೆ ಅಂತಿಮ ಅನುಮೋದನೆಗಾಗಿ ನಿಗಮದ ಲಾಗಿನ್‌ಗೆ ಕಳುಹಿಸಲಾಗುವ ಫಲಾನುಭವಿಗಳ ಪಟ್ಟಿಗೆ ನಿಗಮದಿಂದ ಅಂತಿಮ ಅನುಮೋದನೆ ನೀಡಲಾಗುವುದು.

(ಈ) ವಾಜಪೇಯಿ ನಗರ ವಸತಿಯೋಜನೆ ಅಡಿಯಲ್ಲಿ ಗುರಿಗಿಂತ ಹೆಚ್ಚಿನ ಫಲಾನುಭವಿಗಳಿದ್ದ [illegible] ಹಂಚಿಕೆ ಮಾಡಲು ಯಾವ ಪ್ರಕ್ರಿಯೆ ಕೈಗೊಳ್ಳಲಾಗುವುದು (ವಿವರ ನೀಡುವುದು)

ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ ನೀಡಲಾದ ಮನೆಗಳ ಗುರಿಗೆ ಎದುರಾಗಿ ನಗರ ಆಶ್ರಯ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ [illegible] ಗುರಿಗಿಂತ ಹೆಚ್ಚಿನ ಫಲಾನುಭವಿಗಳಿದ್ದಲ್ಲಿ ಫಲಾನುಭವಿಗಳ ಆಯ್ಕೆಯ ಕುರಿತು ನಗರ ಆಶ್ರಯ ಸಮಿತಿಯಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ.

(ಉ) ಹಾಗಿದ್ದಲ್ಲಿ, ಹೆಚ್ಚಿನ [illegible] ಕೂಡಾ ಸರ್ಕಾರಿ ಆದೇಶ [illegible] ಮುದ್ದೇಬಿಹಾಳ ಮತ್ತು [illegible]

[illegible] ಮತ್ತು ನಿಗಮದಿಂದ ಆನ್‌ಲೈನ್ ಮೂಲಕ ಅನುಮೋದನೆ ನೀಡಲಾಗುತ್ತಿದ್ದು, ಸರ್ಕಾರದಿಂದ ನೀಡಲಾದ [illegible] ಮೀರಿ

Annexure-I (LAQ-176)

District	Town	Scheme	Series Year	Target	Beneficiaries Selected	Completed	Found	Lintel	Roof	Progress Total	Unstarted	Blocked
Vijayapura	Muddebihal TMC	Dr.B.R Ambedkar Nivas-Urban-	2015-2016	42	42	22	3	8	4	15	5	0
Vijayapura	Muddebihal TMC	Dr.B.R Ambedkar Nivas-Urban-	2016-2017	73	73	21	11	17	6	34	17	1
Vijayapura	Muddebihal TMC	Dr.B.R Ambedkar Nivas-Urban-	2017-2018	33	33	4	6	11	4	21	8	0
Vijayapura	Nalatavadi TP	Dr.B.R Ambedkar Nivas-Urban-	2017-2018	43	43	0	28	6	0	34	9	0
Vijayapura	Nalatavadi TP	Dr.B.R Ambedkar Nivas-Urban-	2016-2017	85	85	19	8	20	33	61	5	0
Vijayapura	Nalatavadi TP	Dr.B.R Ambedkar Nivas-Urban-	2015-2016	48	48	17	3	10	14	27	4	0
Vijayapura	Talikote TMC	Dr.B.R Ambedkar Nivas-Urban-	2017-2018	17	17	3	2	2	6	10	4	0
Vijayapura	Talikote TMC	Dr.B.R Ambedkar Nivas-Urban-	2015-2016	21	21	16	0	2	3	5	0	0
Vijayapura	Talikote TMC	Dr.B.R Ambedkar Nivas-Urban-	2016-2017	38	38	9	1	7	14	22	7	0
Vijayapura	Muddebihal TMC	Vajpayee Urban Housing-	2016-2017	29	29	10	1	5	2	8	11	0
Vijayapura	Muddebihal TMC	Vajpayee Urban Housing-	2017-2018	88	70	15	9	18	16	43	12	0
Vijayapura	Muddebihal TMC	Vajpayee Urban Housing-	2015-2016	250	250	149	20	26	35	81	8	12
Vijayapura	Nalatavadi TP	Vajpayee Urban Housing-	2017-2018	26	24	0	8	2	5	15	9	0
Vijayapura	Nalatavadi TP	Vajpayee Urban Housing-	2015-2016	200	200	57	13	33	59	105	9	29
Vijayapura	Nalatavadi TP	Vajpayee Urban Housing-	2016-2017	46	46	10	9	13	12	34	[illegible]	0
Vijayapura	Talikote TMC	Vajpayee Urban Housing-	2016-2017	44	44	24	3	7	5	15	5	0
Vijayapura	Talikote TMC	Vajpayee Urban Housing-	2015-2016	0	0	0	0	0	0	0	0	0
Vijayapura	Talikote TMC	Vajpayee Urban Housing-	2017-2018	58	58	8	3	15	24	42	8	0
Vijayapura	Muddebihal TMC	Vajpayee Urban Housing Addl-	2017-2018	200	78	0	16	22	8	46	32	0
Vijayapura	Nalatavadi TP	Vajpayee Urban Housing Addl-	2017-2018	200	199	0	18	2	0	20	179	0
Vijayapura	Talikote TMC	Vajpayee Urban Housing Addl-	2017-2018	200	152	0	5	10	0	15	137	0
Total				**1741**	**1550**	**384**	**167**	**236**	**250**	**653**	**471**	**42**

ಪುರಸಭೆ ಹಾಗೂ [illegible] ಪಟ್ಟಣ ಪಂಚಾಯಿತಿಗಳಲ್ಲಿ ತಮ್ಮದೇ ಠರಾವು ಮಾಡಿ ತಮಗೆ ಬೇಕಾದ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿಗಮದ ಅನುಮೋದನೆ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಕೈಗೊಂಡ ಕ್ರಮವೇನು?	ಫಲಾನುಭವಿಗಳ ಆಯ್ಕೆಯು ಅನುಮೋದನೆ ಪಡೆಯುವ ತಂತ್ರಾಂಶದಲ್ಲಿ ಅವಕಾಶವಿರುವುದಿಲ್ಲ. ಅದರಂತೆ ಸರ್ಕಾರವು ನಿಗದಿಪಡಿಸಿದ ಗುರಿಗೆ ಮೀರಿ ಯಾವುದೇ ಫಲಾನುಭವಿಗಳ ಪಟ್ಟಿಗೆ ನಿಗಮದಿಂದ ಅನುಮೋದನೆ ನೀಡಿರುವುದಿಲ್ಲ.

ಕಡತ ಸಂಖ್ಯೆ: ವಇ [illegible] ಹೆಚ್‌ಎಎಂ 18

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

Annexure-2 (LAQ-176)

District	Town	Scheme	Series Year	Target	Beneficiaries Selected	Selection Pending			Tobe Selected at ULB Level
						Town Login	DC Login	RGRHCL Login	
1	2	3	4	5	6	7	8	9	10
Vijayapura	Muddebihal TMC	Dr.B.R Ambedkar Nivas Yojana Urban	2015-2016	42	42	0	0	0	0
Vijayapura	Muddebihal TMC	Dr.B.R Ambedkar Nivas Yojana Urban	2016-2017	73	73	0	0	0	0
Vijayapura	Muddebihal TMC	Dr.B.R Ambedkar Nivas Yojana Urban	2017-2018	33	33	0	0	0	0
Vijayapura	Nalatavadi TP	Dr.B.R Ambedkar Nivas Yojana Urban	2015-2016	48	48	0	0	0	0
Vijayapura	Nalatavadi TP	Dr.B.R Ambedkar Nivas Yojana Urban	2016-2017	85	85	0	0	0	0
Vijayapura	Nalatavadi TP	Dr.B.R Ambedkar Nivas Yojana Urban	2017-2018	43	43	0	0	0	0
Vijayapura	Talikote TMC	Dr.B.R Ambedkar Nivas Yojana Urban	2015-2016	21	21	0	0	0	0
Vijayapura	Talikote TMC	Dr.B.R Ambedkar Nivas Yojana Urban	2016-2017	38	38	0	0	0	0
Vijayapura	Talikote TMC	Dr.B.R Ambedkar Nivas Yojana Urban	2017-2018	17	17	0	0	0	0
Vijayapura	Muddebihal TMC	Vajpayee Urban Housing Scheme Additional	2017-2018	200	78	7	0	0	115
Vijayapura	Nalatavadi TP	Vajpayee Urban Housing Scheme Additional	2017-2018	200	199	1	0	0	0
Vijayapura	Talikote TMC	Vajpayee Urban Housing Scheme Additional	2017-2018	200	152	12	0	0	36
Vijayapura	Muddebihal TMC	Vajpayee Urban Housing Scheme Regular	2015-2016	250	250	0	0	0	0
Vijayapura	Muddebihal TMC	Vajpayee Urban Housing Scheme Regular	2016-2017	29	29	0	0	0	0
Vijayapura	Muddebihal TMC	Vajpayee Urban Housing Scheme Regular	2017-2018	88	70	0	0	0	18
Vijayapura	Nalatavadi TP	Vajpayee Urban Housing Scheme Regular	2015-2016	200	200	0	0	0	0
Vijayapura	Nalatavadi TP	Vajpayee Urban Housing Scheme Regular	2016-2017	46	46	0	0	0	0
Vijayapura	Nalatavadi TP	Vajpayee Urban Housing Scheme Regular	2017-2018	26	24	0	0	0	2
Vijayapura	Talikote TMC	Vajpayee Urban Housing Scheme Regular	2016-2017	44	44	0	0	0	0
Vijayapura	Talikote TMC	Vajpayee Urban Housing Scheme Regular	2017-2018	58	58	0	0	0	0
Total				**1741**	**1550**	**20**	**0**	**0**	**171**

ಅನುಬಂಧ - 3

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ: ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಆಶ್ರಯ ಸಮಿತಿಯನ್ನು ಪುನರ್ ರಚಿಸುವ ಬಗ್ಗೆ.

ಓದಲಾಗಿದೆ: 1) ಸರ್ಕಾರದ ಆದೇಶ ಸಂಖ್ಯೆ ವಇ 42 ಹೆಚ್‌ಎಎಂ 99 ದಿನಾಂಕ:10-05-2000.
2) ಸರ್ಕಾರದ ಆದೇಶ ಸಂಖ್ಯೆ: ಗ್ರಾಅಪ 16 ಯೋಉಮಾ 2010 ದಿನಾಂಕ:18-1-2010.

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ದಿನಾಂಕ:10-05-2000ರ ಆದೇಶದಲ್ಲಿ ವಿಧಾನ ಸಭಾ ಕ್ಷೇತ್ರವಾರು ಇರುವಂತೆ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನ ಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿಗಳನ್ನು ರಚಿಸಲಾಗಿದೆ. ಈ ಆಶ್ರಯ ಸಮಿತಿಯು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ವಸತಿ ಯೋಜನೆಗಳಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸುವ ಅಧಿಕಾರ ಹಾಗೂ ಜವಾಬ್ದಾರಿ ಹೊಂದಿದೆ.

ಪಂಚಾಯತ್ ರಾಜ್ ಸಂಸ್ಥೆಗಳಿಂದ ಅನುಷ್ಠಾನಗೊಳ್ಳುತ್ತಿರುವ ಸರ್ಕಾರದ ಕಾರ್ಯಕ್ರಮಗಳ ಪರಿಶೀಲನೆ ಮಾಡಲು ಪ್ರತ್ಯೇಕವಾಗಿ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನ ಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಜಾಗೃತ ಸಮಿತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಮೇಲೆ (2)ರಲ್ಲಿ ಓದಲಾದ ದಿನಾಂಕ:18-1-2010ರ ಆದೇಶದಲ್ಲಿ ಪುನರ್ ರಚಿಸಲಾಗಿದೆ. ಸದರಿ ಜಾಗೃತ ಸಮಿತಿಯಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಬಸವ ವಸತಿ ಯೋಜನೆ, ಇಂದಿರಾ ಆವಾಜ್ ಯೋಜನೆ ಹಾಗೂ ಗ್ರಾಮೀಣ ನಿವೇಶನ ಯೋಜನೆಗಳಡಿಯಲ್ಲಿ ಫಲಾನುಭವಿಗಳ ಆಯ್ಕೆ ಹಾಗೂ ಯೋಜನೆ ಅನುಷ್ಠಾನಗಳ ಬಗ್ಗೆ ಸಮಿತಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿವೆ.

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ನಗರ ನಿವೇಶನ ಯೋಜನೆಯ ಫಲಾನುಭವಿಗಳ ಆಯ್ಕೆಯನ್ನು ನಗರ ಆಶ್ರಯ ಸಮಿತಿಯ ಉಸ್ತುವಾರಿಯಲ್ಲಿ ಅನುಷ್ಠಾನಗೊಳಿಸಬೇಕಾಗುತ್ತದೆ. ಮೇಲೆ(1)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ರಚಿಸಲಾದ ಆಶ್ರಯ ಸಮಿತಿಗಳನ್ನು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ವಸತಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಚಿಸಲಾಗಿದೆ. ಈಗ ಗ್ರಾಮೀಣ ಆಶ್ರಯ ಸಮಿತಿ ಅಸ್ತಿತ್ವದಲ್ಲಿ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಆಶ್ರಯ ನಿವೇಶನ ಯೋಜನೆಗಳಡಿ ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ ಗ್ರಾಮ ಸಭೆಗಳಲ್ಲಿ ಫಲಾನುಭವಿಗಳ ಆಯ್ಕೆಯಾದ ನಂತರ ಮೇಲೆ (2)ರಲ್ಲಿ ರಚಿಸಲಾದ ವಿಧಾನ ಸಭಾ ಕ್ಷೇತ್ರವಾರು 'ಜಾಗೃತಿ ಸಮಿತಿ'ಗಳು ಪರಿಶೀಲಿಸಿ ಅನುಮೋದನೆ ನೀಡುತ್ತವೆ. ಆದ್ದರಿಂದ, ಪ್ರತಿಯೊಂದು ನಗರ, ಪಟ್ಟಣ ಪ್ರದೇಶಕ್ಕೆ ನಗರ ಆಶ್ರಯ ಸಮಿತಿಗಳನ್ನು ಪುನರ್ ರಚಿಸಿ, ಆ ಆಶ್ರಯ ಸಮಿತಿಗಳಿಗೆ ಅಧಿಕಾರ ಮತ್ತು ಕರ್ತವ್ಯಗಳನ್ನು ವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ವಾಜಪೇಯಿ ನಗರ ವಸತಿ ಯೋಜನೆ/ವಾಜಪೇಯಿ ನಗರ ನಿವೇಶನ ಯೋಜನೆ ಹಾಗೂ ಇನ್ನಿತರೆ ನಗರ, ಪಟ್ಟಣ ಪ್ರದೇಶದಲ್ಲಿ ವಸತಿ

..2.

[illegible] ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳಿಗೆ [illegible] ನಿಗದಿಪಡಿಸಲಾಗುವ ಗುರಿಗೆ ಅನುಗುಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಹಾಗೂ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನ ಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ನಗರ, ಆಶ್ರಯ ಸಮಿತಿಯನ್ನು ಪುನರ್ ರಚಿಸಲು ನಿರ್ಧರಿಸಿದೆ. ಅದರಂತೆ ಈ ಕೆಳಕಂಡಂತೆ ಆದೇಶವನ್ನು ಹೊರಡಿಸಿದೆ.

<u>ಸರ್ಕಾರದ ಆದೇಶ ಸಂಖ್ಯೆ: ವಇ 32 ಹೆಚ್‌ಎಎಸ್ 2013, ಬೆಂಗಳೂರು, ದಿನಾಂಕ: 31ನೇ ಅಕ್ಟೋಬರ್ 2013</u>

ಮೇಲ್ಕಂಡ ಹಿನ್ನೆಲೆಯಲ್ಲಿ ಸರ್ಕಾರವು ಈ ವಿಷಯದಲ್ಲಿ ಈ ಹಿಂದೆ ಹೊರಡಿಸಿದ ಎಲ್ಲಾ ಆದೇಶಗಳನ್ನು ರದ್ದುಗೊಳಿಸಿ, ಈ ಕೆಳಕಂಡಂತೆ ನಗರ ಆಶ್ರಯ ಸಮಿತಿಗಳನ್ನು ಪುನರ್ ರಚಿಸಲಾಗಿದೆ.

<u>ಸದಸ್ಯರು:</u>

1.	ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನ ಸಭಾ ಸದಸ್ಯರು	- ಅಧ್ಯಕ್ಷರು
2.	ಸಂಬಂಧಿಸಿದ ವಿಧಾನ ಸಭಾ ಕ್ಷೇತ್ರದಲ್ಲಿ ವಾಸವಾಗಿರುವ ವಿಧಾನ ಪರಿಷತ್ತಿನ ಸದಸ್ಯರು	- ಸದಸ್ಯರು
3.	ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪಟ್ಟಣ ಪಂಚಾಯಿತಿ, ಪುರಸಭೆ, ನಗರ ಸಭೆ ಅಧ್ಯಕ್ಷರು/ಮಹಾನಗರ ಪಾಲಿಕೆಯ ಮಹಾ ಪೌರರು ಅಥವಾ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಪಟ್ಟಣ ಪ್ರದೇಶಕ್ಕೆ ಸಂಬಂಧಪಟ್ಟ ಪ್ರದೇಶದ ಮಹಾನಗರ ಪಾಲಿಕೆಯ ಪ್ರತಿನಿಧಿ.	- ಸದಸ್ಯರು
4.	ಸಂಬಂಧಪಟ್ಟ ಕಂದಾಯ ಉಪವಿಭಾಗಾಧಿಕಾರಿ	- ಸದಸ್ಯರು
5.	ತಾಲ್ಲೂಕಿನ ತಹಸೀಲ್ದಾರರು	- ಸದಸ್ಯರು
6.	ಪಟ್ಟಣ ಪಂಚಾಯಿತಿ, ಪುರಸಭೆ, ನಗರ ಸಭೆಯ ಮುಖ್ಯಾಧಿಕಾರಿ ಅಥವಾ ಆಯುಕ್ತರು. ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಆಯುಕ್ತರು ನಾಮ ನಿರ್ದೇಶನ ಮಾಡುವ ಜಂಟಿ/ಉಪ ಆಯುಕ್ತರು.	- ಸದಸ್ಯ ಕಾರ್ಯದರ್ಶಿ

<u>ನಾಮನಿರ್ದೇಶಿತ ಸದಸ್ಯರು:</u>

1.	ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಪ್ರತಿನಿಧಿ	- ಸದಸ್ಯರು
2.	ಹಿಂದುಳಿದ ವರ್ಗದ ಪ್ರತಿನಿಧಿ	- ಸದಸ್ಯರು
3.	ಅಲ್ಪಸಂಖ್ಯಾತರ ಪ್ರತಿನಿಧಿ	- ಸದಸ್ಯರು
4.	ಸಾಮಾನ್ಯ ವರ್ಗದ ಪ್ರತಿನಿಧಿ	- ಸದಸ್ಯರು

(ಮೇಲಿನ ಸದಸ್ಯರ ಪೈಕಿ ಒಬ್ಬರು ಮಹಿಳೆಯಾಗಿರತಕ್ಕದ್ದು)

..3.

2. ವಿಧಾನ ಪರಿಷತ್ ಸದಸ್ಯರು ಒಂದಕ್ಕಿಂತ ಹೆಚ್ಚು ಆಶ್ರಯ ಸಮಿತಿಯ ಸದಸ್ಯರಾಗುವಂತಿಲ್ಲ.

3. ಮುಖ್ಯಮಂತ್ರಿಗಳು, ಸಚಿವರು, ವಿಧಾನ ಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ಕಾರದ ಮುಖ್ಯ ಸಚೇತಕರು ತಾವು ವೈಯಕ್ತಿಕವಾಗಿ ನಗರ ಆಶ್ರಯ ಸಮಿತಿಗೆ ಅಧ್ಯಕ್ಷರಾಗಲು ಇಚ್ಛಿಸದೇ ಇದ್ದಲ್ಲಿ, ಅವರಿಂದ ನಾಮ ನಿರ್ದೇಶನ ಮಾಡಲ್ಪಡುವವರು ಆಯಾ ಕ್ಷೇತ್ರದ ನಗರ ಆಶ್ರಯ ಸಮಿತಿಗೆ ಅಧ್ಯಕ್ಷರಾಗಿರುತ್ತಾರೆ.

4. ನಗರ ಆಶ್ರಯ ಸಮಿತಿಯ ಅಧ್ಯಕ್ಷರ ಮತ್ತು ಅಧಿಕಾರೇತರ ಸದಸ್ಯರುಗಳ ಅವಧಿಯು ಸರ್ಕಾರದ ಇಚ್ಛೆಗನುಗುಣವಾಗಿ ಇರುತ್ತದೆ. ಯಾವುದೇ ಕ್ಷೇತ್ರದಲ್ಲಿ ವಿಧಾನ ಸಭಾ ಸದಸ್ಯರು ಇಲ್ಲದೇ ತೆರವಾಗಿದ್ದ ಪಕ್ಷದಲ್ಲಿ ಸರ್ಕಾರವು ಅಧ್ಯಕ್ಷರನ್ನು ನಾಮ ನಿರ್ದೇಶನ ಮಾಡುವುದು.

5. ನಗರ ಆಶ್ರಯ ಸಮಿತಿಗಳ ನಾಮನಿರ್ದೇಶಿತ ಸದಸ್ಯರ ಅವಧಿ ಅಸ್ತಿತ್ವದಲ್ಲಿರುವ ಸರ್ಕಾರದ ಅವಧಿ ಕೊನೆಗೊಳ್ಳುತ್ತಿದ್ದಂತೆ ತಾನಾಗಿಯೇ ರದ್ದಾಗುತ್ತದೆ.

6. ಈ ನಗರ ಆಶ್ರಯ ಸಮಿತಿಗೆ ನಾಮನಿರ್ದೇಶಿತ ನಾಲ್ಕು ಸದಸ್ಯರ ನಾಮ ನಿರ್ದೇಶನವನ್ನು ಸರ್ಕಾರದ ಹಂತದಲ್ಲಿ ಮಾಡಲಾಗುವುದು. ನಾಮನಿರ್ದೇಶಿತ ಸದಸ್ಯರನ್ನು ಸರ್ಕಾರವು ನಾಮ ನಿರ್ದೇಶನ ಮಾಡುವವರೆಗೆ ಕಾಯದೆ ವಿಧಾನ ಸಭಾ ಸದಸ್ಯರ ಅಧ್ಯಕ್ಷತೆಯಲ್ಲಿರುವ ಸಮಿತಿಯು ತನ್ನ ಅಧಿಕಾರ ಹಾಗೂ ಕರ್ತವ್ಯಗಳನ್ನು ಆಡಳಿತ ಹಿತದೃಷ್ಟಿಯಿಂದ ಚಲಾಯಿಸಲು ಅನುಮತಿಸಿದೆ.

7. <u>ನಗರ ಆಶ್ರಯ ಸಮಿತಿಯ ಅಧಿಕಾರ ಮತ್ತು ಕರ್ತವ್ಯಗಳು:</u>

(1) ಸಂಬಂಧಪಟ್ಟ ನಗರ ಪ್ರದೇಶಗಳಲ್ಲಿ ವಾಸವಾಗಿರುವ ಮತ್ತು ಸರ್ಕಾರದ ಮಾರ್ಗಸೂಚಿ ಪ್ರಕಾರ ಅರ್ಹರಿರುವ ವಸತಿ ರಹಿತ ಮತ್ತು ನಿವೇಶನ ರಹಿತ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಬೇಕು.

(2) ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸುತ್ತೋಲೆ ಸಂಖ್ಯೆ:ವಇ 51 ಹೆಚ್ಎಹೆಚ್ 2013 ದಿನಾಂಕ:05.8.2013ರ ಮಾರ್ಗಸೂಚಿಗಳನ್ನು ಪಾಲಿಸುವುದು.

(3) ಸಮಿತಿಯು ಆಯಾ ನಗರ ಸ್ಥಳೀಯ ಸಂಸ್ಥೆಗಳಿಗೆ ಮಂಜೂರು ಮಾಡಿರುವ ನಿವೇಶನ/ವಸತಿ ಗುರಿಗೆ ಅನುಗುಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡುವುದು.

(4) ಅನರ್ಹ ಫಲಾನುಭವಿಗಳು ಆಯ್ಕೆಯಾಗಿರುವುದು ಯಾವುದೇ ಹಂತದಲ್ಲಿ ಕಂಡುಬಂದಲ್ಲಿ ಅದನ್ನು ಪರಿಶೀಲಿಸಿ ಅನರ್ಹ ಫಲಾನುಭವಿಗಳನ್ನು ರದ್ದುಗೊಳಿಸಿ, ಅರ್ಹ ಫಲಾನುಭವಿಗಳ ಆಯ್ಕೆ ಮಾಡಲು ಕ್ರಮ ಕೈಗೊಳ್ಳುವುದು.

..4.

(5) ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ಸರಿಯಾಗಿ ತಲುಪಿದ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು
ಅವರ ಹೆಸರಿನಲ್ಲಿ,

(ಬಿ. ಶಂಕರಪ್ಪ)
ಸರ್ಕಾರದ ಅಧೀನ ಕಾರ್ಯದರ್ಶಿ,
ವಸತಿ ಇಲಾಖೆ (ವಸತಿ-2).

ಇವರಿಗೆ:

ಸಂಕಲನಕಾರರು, ಕರ್ನಾಟಕ ರಾಜ್ಯ ಪತ್ರ, ಬೆಂಗಳೂರು, ಮುಂದಿನ ರಾಜ್ಯ ಪತ್ರದಲ್ಲಿ ಪ್ರಕಟಣೆಗಾಗಿ ಹಾಗೂ 100 ಪ್ರತಿಗಳನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ವಸತಿ ಇಲಾಖೆ, ಕೊಠಡಿ ಸಂಖ್ಯೆ:211, 2ನೇ ಮಹಡಿ, ವಿಕಾಸ ಸೌಧ, ಬೆಂಗಳೂರು, ಇವರಿಗೆ ಕಳುಹಿಸುವುದು.

ಪ್ರತಿ:

1. ಮಹಾಲೇಖಪಾಲರು (ಲೆಕ್ಕಪತ್ರ ಮತ್ತು ತಪಾಸಣೆ), ಕರ್ನಾಟಕ, ಬೆಂಗಳೂರು.
2. ಸರ್ಕಾರದ ಎಲ್ಲಾ ಪ್ರಧಾನ ಕಾರ್ಯದರ್ಶಿಗಳಿಗೆ : ಕಾರ್ಯದರ್ಶಿಗಳಿಗೆ.
3. ಎಲ್ಲಾ ಇಲಾಖಾ ಮುಖ್ಯಸ್ಥರಿಗೆ.
4. ಪ್ರಾದೇಶಿಕ ಆಯುಕ್ತರು, ಬೆಂಗಳೂರು, ಮೈಸೂರು, ಬೆಳಗಾಂ ಮತ್ತು ಗುಲ್ಬರ್ಗಾ.
5. ಎಲ್ಲಾ ಉಪವಿಭಾಗಾಧಿಕಾರಿಗಳಿಗೆ.
6. ಎಲ್ಲಾ ತಹಶೀಲ್ದಾರರಿಗೆ.
7. ಎಲ್ಲಾ ಮಹಾನಗರ ಪಾಲಿಕೆ ಆಯುಕ್ತರಿಗೆ.
8. ವ್ಯವಸ್ಥಾಪಕ ನಿರ್ದೇಶಕರು, ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ, ಐ.ಟಿ. ಪಾರ್ಕ್, 1ನೇ ಮಹಡಿ, 4ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560010.
9. ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ.
10. ಎಲ್ಲಾ ಜಿಲ್ಲಾಧಿಕಾರಿಗಳು.
11. ಎಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು.
12. ಎಲ್ಲಾ ವಿಧಾನ ಸಭಾ ಸದಸ್ಯರು : ವಿಧಾನ ಪರಿಷತ್ ಸದಸ್ಯರು. ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ಮುಖಾಂತರ.
13. ಮಾನ್ಯ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು.
14. ಮಾನ್ಯ ವಸತಿ ಸಚಿವರ ಆಪ್ತ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು.
15. ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಆಪ್ತ ಕಾರ್ಯದರ್ಶಿ.
16. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, ವಸತಿ ಇಲಾಖೆ.
17. ಸರ್ಕಾರದ ಉಪಕಾರ್ಯದರ್ಶಿಯವರ ಆಪ್ತ ಸಹಾಯಕರು, ವಸತಿ ಇಲಾಖೆ.
18. ಹೆಚ್ಚುವರಿ ಪ್ರತಿ : ಶಾಖಾ ರಕ್ಷಾ ಕಡತ.

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ : ಸರ್ಕಾರದ ವಸತಿ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ನಿವೇಶನ ಹೊಂದಿರುವ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ "ಬೇಡಿಕೆ ಮೇಲೆ ಮನೆ (House - on- demand)" ನೀಡುವ ಬಗ್ಗೆ.

---0---

ಓದಲಾಗಿದೆ:

1. ಸರ್ಕಾರದ ಆದೇಶ ಸಂಖ್ಯೆ: ವಇ 67 ಹೆಚ್‌ಎಹೆಚ್ 2015, ದಿನಾಂಕ:16.11.2015
2. ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರ ಕಚೇರಿ ಇವರ ಪತ್ರ ಸಂಖ್ಯೆ:RGRHCL 01 ANRO 03, 2017-18, ದಿನಾಂಕ:05.04.2017 ಮತ್ತು 17.04.2017

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ಆದೇಶದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ರಹಿತರಿಗೆ ವಸತಿಯನ್ನು ಕಲ್ಪಿಸಲು ನೂತನವಾಗಿ ಡಾ||ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯನ್ನು 2015-16ನೇ ಸಾಲಿನಲ್ಲಿ ಜಾರಿಗೆ ತರಲಾಗಿದೆ. ಈ ವಸತಿ ಯೋಜನೆಯಡಿ ಗ್ರಾಮೀಣ ಪ್ರದೇಶಕ್ಕೆ ಪ್ರತಿ ಮನೆಗೆ ರೂ.1.50ಲಕ್ಷ ಮತ್ತು ನಗರ ಪ್ರದೇಶಗಳಿಗೆ ಪ್ರತಿ ಮನೆಗೆ ರೂ.1.8ಲಕ್ಷಗಳ ಸಹಾಯಧನವನ್ನು ನಿಗದಿಪಡಿಸಲಾಗಿತ್ತು. ಸದರಿ ಆದೇಶದಲ್ಲಿ ವಸತಿ ಇಲಾಖೆಯು ಮುಖಾಂತರ ವಿವಿಧ ವಸತಿ ಯೋಜನೆಯಡಿ ಅನುಷ್ಠಾನಗೊಳಿಸುತ್ತಿರುವ ಇತರೆ ಯೋಜನೆಗಳ ಮಾರ್ಗಸೂಚಿಗಳನ್ನು ಸಹ ರೂಪಿಸಲಾಗಿದೆ. ಅದೇ ಸಂಖ್ಯೆ ಮತ್ತು ದಿನಾಂಕದ ಮತ್ತೊಂದು ಆದೇಶದಲ್ಲಿ ಜಾಗೃತ ಸಮಿತಿಯನ್ನು ರಚಿಸಿ, ಜಾಗೃತ ಸಮಿತಿಯ ಜವಾಬ್ದಾರಿಯನ್ನು ನಿಗದಿಪಡಿಸಲಾಗಿರುತ್ತದೆ.

2017-18ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮನೆಗಾಗಿ ಅರ್ಜಿ ಸಲ್ಲಿಸುವ ನಿವೇಶನ ಹೊಂದಿರುವಂತಹ ಎಲ್ಲಾ ವಸತಿ ರಹಿತ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ವಸತಿ ಸೌಲಭ್ಯ ಒದಗಿಸಲಾಗುವುದೆಂದು ಘೋಷಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ(2)ರ ಪತ್ರದಲ್ಲಿ ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ, ಬೆಂಗಳೂರು ಇವರು ಪ್ರಸ್ತಾವನೆ ಸಲ್ಲಿಸುತ್ತಾ, ನಿವೇಶನ ಹೊಂದಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಸತಿ ರಹಿತ ಕುಟುಂಬಗಳಿಗೆ "ಬೇಡಿಕೆಯ ಮೇಲೆ ಮನೆ" ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿಗಳನ್ನು ತಯಾರಿಸಿ ಅದರಂತೆ ಸರ್ಕಾರಿ ಆದೇಶವನ್ನು ಹೊರಡಿಸಲು ಕೋರಿರುತ್ತಾರೆ.

ಈ ಹಿನ್ನೆಲೆಯಲ್ಲಿ ಪರಿಶೀಲಿಸಿ, ಡಾ||ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಫಲಾನುಭವಿಗಳಿಗೆ ಮನೆಗಳ ನಿರ್ಮಾಣಕ್ಕಾಗಿ ಸಹಾಯಧನವನ್ನು ನೀಡುವ ಕುರಿತು "ಬೇಡಿಕೆಯ ಮೇಲೆ ಮನೆ" ಎಂಬ ಪರಿಕಲ್ಪನೆಯ ಮೂಲಕ ಸದರಿ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ವಇ 35 ಹೆಚ್‌ಎಹೆಚ್ 2017(1), ಬೆಂಗಳೂರು, ದಿನಾಂಕ:05.06.2017.

ಮೇಲಿನ ಪ್ರಸ್ತಾವನೆಯ ಹಿನ್ನೆಲೆಯಲ್ಲಿ, ಸರ್ಕಾರದ ವಸತಿ ಯೋಜನೆಯಾದ ಡಾ||ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ, ವಸತಿ ರಹಿತ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ [illegible](ನಿವೇಶನ ಹೊಂದಿರುವವರಿಗೆ) [illegible] ಪ್ರದೇಶಗಳಲ್ಲಿ "ಬೇಡಿಕೆಯ ಮೇಲೆ ಮನೆ" ನೀಡುವ ಯೋಜನೆಯನ್ನು [illegible]

ಈ ಯೋಜನೆಗಾಗಿ ತಗಲುವ ವೆಚ್ಚವನ್ನು ಪ್ರತಿ ವರ್ಷದ ಆಯವ್ಯಯದಲ್ಲಿ ವಸತಿ ಯೋಜನೆಗಳಿಗಾಗಿ ಒದಗಿಸುವ ಅನುದಾನದಲ್ಲಿ ಎಸ್‌ಸಿಪಿ/ಟಿಎಸ್‌ಪಿ ಘಟಕದಡಿ ಒದಗಿಸುವ ಮೊತ್ತದಿಂದ ಭರಿಸುವುದು. 2017-18ನೇ ಸಾಲಿಗೆ ಸಾಂಕೇತಿಕವಾಗಿ ರೂ.1.56ಲಕ್ಷಗಳ ವಾರ್ಷಿಕ ಗುರಿಯನ್ನು ನೀಡಲಾಗಿದೆ. ಸದರಿ ಯೋಜನೆಗಾಗಿ ಫಲಾನುಭವಿಗಳ ಆಯ್ಕೆಗೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಅನುಬಂಧದಲ್ಲಿ ವಿವರಿಸಲಾಗಿದೆ.

ಈ ಯೋಜನೆಯು ಬೇಡಿಕೆಯಾಧಾರಿತವಾಗಿರುವುದರಿಂದ, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಮತ್ತು ನಗರ ಪ್ರದೇಶಗಳಲ್ಲಿ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿ/ ಆಯುಕ್ತರು ಎಲ್ಲಾ ಅರ್ಹ ಫಲಾನುಭವಿಗಳಿಗೆ ಕಾರ್ಯಾದೇಶವನ್ನು ನೀಡತಕ್ಕದ್ದು. ಈ ಯೋಜನೆಗಾಗಿ ಗುರಿಯನ್ನು ನಿಗದಿಪಡಿಸುವ ಅಗತ್ಯವಿರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು
ಅವರ ಹೆಸರಿನಲ್ಲಿ

(ಶಿವಕುಮಾರಸ್ವಾಮಿ.ಸಿ.ಎಸ್)
ಸರ್ಕಾರದ ಅಧೀನ ಕಾರ್ಯದರ್ಶಿ-2,
ವಸತಿ ಇಲಾಖೆ.

ಇವರಿಗೆ:

1) ಪ್ರಧಾನ ಮಹಾಲೇಖಪಾಲರು (ಜಿ&ಎಸ್.ಎಸ್.ಎ) (ಇ&ಆರ್.ಎಸ್.ಎ), ಕರ್ನಾಟಕ ಬೆಂಗಳೂರು.
2) ಮಹಾಲೇಖಪಾಲರು(ಎ&ಇ) ಕರ್ನಾಟಕ ಬೆಂಗಳೂರು.
3) ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ, ಬೆಂಗಳೂರು.
4) ಆಯುಕ್ತರು, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು.
5) ಎಲ್ಲಾ ಜಿಲ್ಲಾಧಿಕಾರಿಗಳು. } [illegible]
6) ಎಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು. } [illegible]
7) ಎಲ್ಲಾ ಕಾರ್ಯನಿರ್ವಹಣಾಧಿಕಾರಿಗಳು. } ಹೊರಡಿಸುವುದು.
8) ಶಾಖಾ ರಕ್ಷಾ ಕಡತ/ಹೆಚ್ಚಿನ ಪ್ರತಿಗಳು.

ಪ್ರತಿ ಮಾಹಿತಿಗಾಗಿ:

1) ಮಾನ್ಯ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ.
2) ಮಾನ್ಯ ವಸತಿ ಸಚಿವರ ಆಪ್ತ ಕಾರ್ಯದರ್ಶಿ.
3) ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ(ಸಚಿವರ ಸಂಪುಟ ಪ್ರಕರಣ ಸಂಖ್ಯೆ:ಸಿ.351/2017ರ ಮಾಹಿತಿಗಾಗಿ), ವಿಧಾನಸೌಧ, ಬೆಂಗಳೂರು.
4) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಬಹುಮಹಡಿಗಳ ಕಟ್ಟಡ, ಬೆಂಗಳೂರು.
5) ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ, ಆರ್ಥಿಕ ಇಲಾಖೆ, ವಿಧಾನ ಸೌಧ.
6) ಸರ್ಕಾರದ ಪ್ರಧಾನ ಕಾರ್ಯದರ್ಶಿ, ವಸತಿ ಇಲಾಖೆ ರವರ ಆಪ್ತ ಕಾರ್ಯದರ್ಶಿ.
7) ಜಂಟಿ ನಿರ್ದೇಶಕರು(ಯೋಜನೆ), ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ.
8) ಸರ್ಕಾರದ ಅಧೀನ ಕಾರ್ಯದರ್ಶಿಗಳ ಆಪ್ತ ಸಹಾಯಕರು.

ಅನುಬಂಧ

(ಸರ್ಕಾರಿ ಆದೇಶ ಸಂಖ್ಯೆ: ವಇ 35 ಹೆಚ್.ಎ.ಹೆಚ್(1)2017, ದಿನಾಂಕ:05.06.2017)

"ಡಾ||.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆ"ಯ ಮಾರ್ಗಸೂಚಿಗಳು.

ವಸತಿಗಾಗಿ ಅರ್ಜಿ ಸಲ್ಲಿಸುವ ಸ್ವಂತ ನಿವೇಶನ ಹೊಂದಿರುವ ಎಲ್ಲಾ ಅರ್ಹ ವಸತಿರಹಿತ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಡಾ||.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಬೇಡಿಕೆ ಮೇಲೆ ವಸತಿ ಸೌಲಭ್ಯವನ್ನು ಕಲ್ಪಿಸಲು ಈ ಕೆಳಗಿನಂತೆ ಕ್ರಮ ವಹಿಸಲು ತಿಳಿಸಿದೆ.

1. ಯಾವುದೇ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕುಟುಂಬವು ವಸತಿಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಹತೆಯನುಸಾರ ಪರಿಗಣಿಸಬಹುದು.
2. ಗುಂಪಾಗಿ(Bulk) ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
3. ಅರ್ಜಿದಾರರು ಆನ್‌ಲೈನ್ ಮೂಲಕ ಅಥವಾ "ಬಯಸಿದ ಮನೆ ಮೊಬೈಲ್ ಆಪ್" ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್/ನಗರ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
4. ಅರ್ಜಿದಾರರು ಈ ಕೆಳಕಂಡ ಮಾಹಿತಿ/ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
   - I. ಜಾತಿ ಪ್ರಮಾಣ ಪತ್ರದ ಸಂಖ್ಯೆ (ಅಟಲ್ ಜನಸ್ನೇಹಿ ಸೇವಾ ಕೇಂದ್ರ ವೆಬ್‌ಸರ್ವರ್ ಮೂಲಕ ನಿಗಮವು ಮೂಲ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವುದು)
   - II. ಆದಾಯ ಪ್ರಮಾಣ ಪತ್ರದ ಸಂಖ್ಯೆ (ಅಟಲ್ ಜನಸ್ನೇಹಿ ಸೇವಾ ಕೇಂದ್ರ ವೆಬ್‌ಸರ್ವರ್ ಮೂಲಕ ನಿಗಮವು ಮೂಲ ಆದಾಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವುದು)
   - III. ಪಡಿತರ ಚೀಟಿ ನಂಬರ್ (ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮೂಲಕ ನಿಗಮವು ಪಡಿತರ ಚೀಟಿ ವಿವರವನ್ನು ಪಡೆದುಕೊಳ್ಳುವುದು)
   - IV. ಅರ್ಜಿದಾರರ ಆಸ್ತಿ ಅಥವಾ ಸರ್ವೆ ನಂ. (ಇ-ಸ್ವತ್ತು ಅಥವಾ ಭೂಮಿ ತಂತ್ರಾಂಶದಿಂದ ನಿಗಮವು ಮಾಹಿತಿ ಪಡೆದುಕೊಳ್ಳುವುದು)
   - V. ಆಧಾರ್ ಸಂಖ್ಯೆ ಮತ್ತು ಅದರ ಛಾಯಾಪ್ರತಿ/ಫೋಟೋ ಕ್ಲಿಕ್/ಸ್ಕ್ಯಾನ್ ಮಾಡಿ ಸಲ್ಲಿಸುವುದು.
5. ಮೇಲ್ಕಂಡ ಸಲ್ಲಿಸಿದ ಮಾಹಿತಿಯ ನಂತರ ನೈಜ ಸಮಯದಲ್ಲಿ ಪ್ರಾಥಮಿಕ ಪರಿಶೀಲನೆ ನಡೆಸಿದ ತದನಂತರ ಅರ್ಜಿಯನ್ನು ಪರಿಗಣಿಸಲಾಗುವುದು. ಒಂದು ವೇಳೆ ಮಾಹಿತಿಯು ಸಿಗದಿದ್ದಲ್ಲಿ ಅಥವಾ ತಾಳೆಯಾಗದಿದ್ದಲ್ಲಿ ಸೂಕ್ತ ಹಿಂಬರಹ ನೀಡಲಾಗುವುದು.
6. ಸ್ವೀಕೃತವಾದ ಎಲ್ಲಾ ಅರ್ಜಿಗಳನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಅಥವಾ ನಗರ ಸ್ಥಳೀಯ ಸಂಸ್ಥೆಗಳು ಈ ಕೆಳಕಂಡಂತೆ ಜಿಪಿಎಸ್ ಛಾಯಾಚಿತ್ರವನ್ನು ಅಳವಡಿಸಿ ಖಚಿತಪಡಿಸಿಕೊಳ್ಳುವುದು.
   - i) ಅಭ್ಯರ್ಥಿಯು ಹಾಲಿ ವಾಸಿಸುತ್ತಿರುವ ಸ್ಥಳ
   - ii) ಹಾಲಿ/ಮನೆ ನಿರ್ಮಿಸಲು ಉದ್ದೇಶಿಸಿರುವ ನಿವೇಶನ

7. ಮುಂದುವರೆದು, ಅರ್ಜಿದಾರರು (i) ಅಭ್ಯರ್ಥಿಯು ಹಾಲಿ ವಾಸಿಸುತ್ತಿರುವ ಸ್ಥಳ (ii) ಖಾಲಿ ನಿವೇಶನದ ಜಿಪಿಎಸ್ ಛಾಯಾಚಿತ್ರವನ್ನು "ಇಂದಿರಾ ಮನೆ" ಮೊಬೈಲ್ ಆಪ್‌ನ್ನು ಉಪಯೋಗಿಸಿ ಸ್ವತಃ ತಾವೇ ಅಳವಡಿಸಬಹುದಾಗಿರುತ್ತದೆ. ಅರ್ಜಿದಾರರು ಅರ್ಜಿಯನ್ನು ಸಲ್ಲಿಸುವುದರ ಜೊತೆಗೆ ಜಿಪಿಎಸ್ ಛಾಯಾಚಿತ್ರವನ್ನು ಅಳವಡಿಸಬಹುದು ಅಥವಾ ಯಾವುದೇ ನಂತರದ ಸಮಯದಲ್ಲಿ ಅಳವಡಿಸಬಹುದು.
8. ಅರ್ಜಿದಾರರ ಸಂಬಂಧಿತ ದಾಖಲೆ ಹಾಗೂ ಜಿಪಿಎಸ್ ಛಾಯಾಚಿತ್ರಗಳ ಜೊತೆಗೆ, ಗ್ರಾಮೀಣ ಪ್ರದೇಶವಾಗಿದ್ದಲ್ಲಿ, ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ನಗರ ಪ್ರದೇಶವಾಗಿದ್ದಲ್ಲಿ, ಮುಖ್ಯಾಧಿಕಾರಿ/ಪೌರಾಯುಕ್ತರು/ಆಯುಕ್ತರು ಅರ್ಜಿದಾರರ ಅರ್ಹತೆಯನ್ನು ಪರಿಶೀಲಿಸಬೇಕು. (ಅರ್ಹತೆಯು ಈಗಾಗಲೇ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಪ್ರಕಾರ)
9. ಒಮ್ಮೆ ಅರ್ಜಿದಾರರನ್ನು ಅರ್ಹರೆಂದು ಪರಿಗಣಿಸಿ ಅಥವಾ ಗುರುತಿಸಿದ್ದಲ್ಲಿ ಹಾಗೂ ನಿವೇಶನವನ್ನು ಹೊಂದಿದ್ದಲ್ಲಿ, ನಿಗಮದ ಸಾಫ್ಟ್‌ವೇರ್ ಮೂಲಕ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಅನುಮೋದಿಸಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಇವರಿಗೆ ಹಾಗೂ ಮುಖ್ಯಾಧಿಕಾರಿ/ಪೌರಾಯುಕ್ತರು/ಆಯುಕ್ತರು ಅನುಮೋದಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸುವುದು
10. ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಣಾಧಿಕಾರಿಗಳು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅನುಮೋದಿಸಿ ಸಲ್ಲಿಸಿದ ಪ್ರಸ್ತಾವನೆಯು ಸರಿಯಿರುವ ಬಗ್ಗೆ ಪರಿಶೀಲಿಸುವುದು. ಅದೇ ರೀತಿ, ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮುಖ್ಯಾಧಿಕಾರಿಗಳು/ಆಯುಕ್ತರು ಅನುಮೋದಿಸಿ ಸಲ್ಲಿಸಿದ ಪ್ರಸ್ತಾವನೆಯು ಸರಿಯಿರುವ ಬಗ್ಗೆ ಪರಿಶೀಲಿಸುವುದು. ತದನಂತರ, ಕಾರ್ಯನಿರ್ವಹಣಾಧಿಕಾರಿಗಳು ಅನುಮೋದಿಸಿ ಸಲ್ಲಿಸಿದ ಪ್ರಸ್ತಾವನೆಯು ಸರಿಯಿರುವ ಬಗ್ಗೆ ಪರಿಶೀಲಿಸಿ ಅನುಮೋದಿಸುವುದು. ನಂತರ ಹಾಗೆಯೇ ನಗರ ಪ್ರದೇಶದಲ್ಲಿ ಜಿಲ್ಲಾಧಿಕಾರಿಗಳು ಅನುಮೋದಿಸಿ ನಿಗಮಕ್ಕೆ ಸಲ್ಲಿಸುವುದು. ಮತ್ತೊಮ್ಮೆ ಈ ಪ್ರಕ್ರಿಯೆಯು ನಿಗಮದ ವೆಬ್‌ಸೈಟ್ ಮೂಲಕ ಸಲ್ಲಿಸುವುದು.
11. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು (ಗ್ರಾಮೀಣ ಪ್ರದೇಶದ ಅರ್ಜಿಗಳಿಗೆ ಸಂಬಂಧಿಸಿದಂತೆ) ಮತ್ತು ಜಿಲ್ಲಾಧಿಕಾರಿಗಳು(ನಗರ ಪ್ರದೇಶದ ಅರ್ಜಿಗಳಿಗೆ ಸಂಬಂಧಿಸಿದಂತೆ) ಆನ್‌ಲೈನ್ ಮೂಲಕ ಅನುಮೋದಿಸಿ, ಸಾಫ್ಟ್‌ವೇರ್ ಮೂಲಕ ನಿಗಮಕ್ಕೆ ಸಲ್ಲಿಸುವುದು.
12. ನಿಗಮವು ವಿಧಿವಿಧಾನಗಳು ಅಂಗೀಕಾರದಲ್ಲಿ ಪರಿಶೀಲಿಸಿ ಅನುಮೋದಿಸುವುದು. ಗ್ರಾಮೀಣ ಪ್ರದೇಶಕ್ಕೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ನಗರ ಪ್ರದೇಶಕ್ಕೆ ಮುಖ್ಯಾಧಿಕಾರಿಗಳು/ಆಯುಕ್ತರುಗಳು ಅನುಮೋದನೆಗೊಂಡ ಅರ್ಜಿದಾರರಿಗೆ ಕಾಮಗಾರಿ ಆದೇಶ ನೀಡುವುದು.

ಮೇಲೆ ಸೂಚಿಸಿದ ವಿಧಾನದಲ್ಲಿ ಆಯ್ಕೆ/ಅನುಮೋದನೆಯ ಪ್ರಕ್ರಿಯೆಯಲ್ಲಿ ಸರಳೀಕೃತಗೊಳಿಸುವುದು ಮತ್ತು ಕೆಲವು ಹಂತವನ್ನು ಕೈಬಿಡಲಾಗಿದೆ. ಏಕೆಂದರೆ ಅವುಗಳು ವಸತಿ ಬೇಡಿಕೆ ಅನ್ವಯ ಸನ್ನಿವೇಶದಲ್ಲಿ ಅಗತ್ಯವಿರುವುದಿಲ್ಲ. ಇದರ ಅರ್ಥ ಎಲ್ಲಾ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಬೇಡಿಕೆ ಅನ್ವಯ ವಸತಿ ಪಡೆಯುವುದು ಹಾಗೂ ಹಲವು ಅರ್ಜಿದಾರರ ಪೈಕಿ ಕೆಲವರನ್ನು ಆಯ್ಕೆ ಮಾಡುವ ಅಂಶವಿರುವುದಿಲ್ಲ.

೨. ಗ್ರಾಮಸಭೆ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದ್ದು ಮತ್ತು ಗ್ರಾಮಪಂಚಾಯತಿಗಳು ಅರ್ಹ ಅರ್ಜಿದಾರರನ್ನು ನೇರವಾಗಿ ಅನುಮೋದಿಸುವುದು. ಆದ್ದರಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಫಲಾನುಭವಿಗಳನ್ನು ಗ್ರಾಮಸಭೆ ಮೂಲಕ ದೂರ ಮಾಡಲಾಗಿದೆ. ಮತ್ತು ಗ್ರಾಮಪಂಚಾಯತಿ/ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಪ್ರತಿಯೊಬ್ಬ ಅರ್ಹ ಅರ್ಜಿದಾರರ ಅರ್ಜಿಗೆ ಒಪ್ಪಿಗೆ ನೀಡುವುದು. ಹಾಗೇ ಫಲಾನುಭವಿಗಳನ್ನು ಆಯ್ಕೆ ಮಾಡುವ ಅಂಶವಿರುವುದರಿಂದ ಅರ್ಹ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅರ್ಹರಿಗೆ ವಸತಿ ಸಿಗದ ತಪ್ಪಾಗುತ್ತದೆ.

೩. ಇದೇ ಕಾರಣಗಳಿಗಾಗಿ ಮಾನ್ಯ ಶಾಸಕರ ನೇತೃತ್ವ ಜಾಗೃತಿ ಸಮಿತಿ (ಗ್ರಾಮೀಣ ಪ್ರದೇಶಗಳಿಗೆ) ಹಾಗೂ ಆಶ್ರಯ ಸಮಿತಿಯು (ನಗರ ಪ್ರದೇಶಗಳಿಗೆ) ಆಯ್ಕೆ ಪ್ರಕ್ರಿಯೆಯಲ್ಲಿ ಅಗತ್ಯವಿರುವುದಿಲ್ಲ. ಮತ್ತು ಎಲ್ಲಾ ಅರ್ಹ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬದ ಫಲಾನುಭವಿಗಳು ಬೇಡಿಕೆ ಆಧಾರ ವಸತಿ ಪಡೆಯುವುದು.

*****

ಅನುಬಂಧ

(ಸರ್ಕಾರಿ ಆದೇಶ ಸಂಖ್ಯೆ ವಇ 38 ಎಸ್‌ಎಮ್‌ಐ(1) 2017, ದಿನಾಂಕ: 05.06.2017.)

ಡಾ॥ ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ "ಬೇಡಿಕೆಯ ಮೇಲೆ ಮನೆ" ನೀಡುವ ಯೋಜನೆಯ ಮಾರ್ಗಸೂಚಿಗಳು

1. Any family belonging to the Scheduled Castes or the Scheduled Tribes can apply for a house and same shall be considered as per eligibility.

2. Bulk applications shall not be accepted.

3. Applicant can apply (1) ONLINE or (2) Indira Mane Mobile Application, or by (3) physically approaching a Gram Panchayat or Urban Local Body for rural or urban areas respectively.

4. Applicant must submit the following mandatory information/document:-

   I. Caste Certificate Number (based on which RGRHCL will fetch original caste certificate from Karnataka Jana Snehi Kendra through web service).
   II. Income Certificate Number from Karnataka Jana Snehi Kendra through web service.
   III. Ration Card Number (RGRHCL will fetch ration card details from software of Food Department).
   IV. Property or Survey Number belonging to Applicant (RGRHCL software will fetch details from e-Swathu or Bhoomi-as the case may be)
   V. Aadhaar Number with photocopy/photo click/scan of Aadhaar Card.

5. The above submitted information shall be preliminarily verified real time (including using Matching algorithm) and then the application shall be accepted. In case of missing information or mismatch, proper endorsement shall be issued.

6. For all accepted application PDO/GP or the Urban Local Body, as the case may be, shall ensure clicking of GPS photograph of i) Existing place of stay of applicant ii) Vacant/Proposed site for House construction.

7. Further, an Applicant herself can click GPS photograph of the i) existing place of her/his stay and ii) Vacant site, using "Indira Mane Mobile App". This an Applicant can do along with her application submission or at any later time.

8. With all relevant information and GPS photograph of an Application the PDO in case of rural, applicants and Chief Officer/Commissioner in case of urban applicants shall verify the eligibility of the applicant (eligibility as per existing norms).

9. Once an applicant is found/declared eligible and has a house site then the PDO shall approve and send to EO TPs and Chief Officer who shall approve the same and send to DC Office though RGRHCL software.

10. EO TPS shall counter check that approval of PDO is correct; similarly DC office shall similarly counter check the correctness of Chief Officer/Commissioners approval. EO TPS shall then, send to CEO ZP, login with his approval. The DC shall send with his approval to RGRHCL. This movement is again though RGRHCL software.

11. CEO ZP (for rural applicants) and DC (for Urban applicants) shall approve using their Digital Signature Certificate and send to RGRHCL [illegible].

12. RGRHCL shall examine [illegible] issuance of work order, which is issued by PDO for rural applicants and Chief Officer/Commissioner for urban applicants.

13. This methodology being demand based, there is no element or requirement for selection of a few from among larger number of eligible beneficiaries or in other words as each and every eligible beneficiary shall be selected and issued work order the element of selection will not be there. Thus,

   a. There is no need for fixing of targets area [illegible] criteria under the scheme.
   b. Grama Panchayat can directly approve all eligible applicants.

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಶ್ರೀಮಂತ್ ಬಾಳಾ ಸಾಹೇಬ್ ಪಾಟೀಲ್
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	440
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
(ಅ)	ಪ್ರಸಕ್ತ ಸಾಲಿನಲ್ಲಿ ಬೆಳಗಾವಿ ಜಿಲ್ಲೆಗೆ ವಿವಿಧ ವಸತಿ ಯೋಜನೆ ಅಡಿ ಬಿಡುಗಡೆಯಾಗಿರುವ ಮನೆಗಳು ಎಷ್ಟು; (ವಿಧಾನಸಭಾ ಕ್ಷೇತ್ರವಾರು ವಿವಿಧ ಯೋಜನೆಯ ಸಂಪೂರ್ಣ ಮಾಹಿತಿ ಒದಗಿಸುವುದು)	ಪ್ರಸಕ್ತ ಸಾಲಿನಲ್ಲಿ ಅಂದರೆ 2018-19ನೇ ಸಾಲಿನಡಿ ಬೆಳಗಾವಿ ಜಿಲ್ಲೆಗೆ ಇಲ್ಲಿಯವರೆಗೆ ಯಾವುದೇ ಹೊಸ ಮನೆಗಳ ಗುರಿ ಮಂಜೂರು ಮಾಡಿರುವುದಿಲ್ಲ. 2017-18ನೇ ಸಾಲಿನಡಿ ವಿವಿಧ ವಸತಿ ಯೋಜನೆಗಳಡಿ ಬೆಳಗಾವಿ ಜಿಲ್ಲೆಗೆ 65100 ಮನೆಗಳ ಗುರಿ ಮಂಜೂರು ಮಾಡಲಾಗಿದೆ. ಯೋಜನಾವಾರು ವಿವರ ಈ ಕೆಳಗಿನಂತಿದೆ. ವಿಧಾನಸಭಾ ಕ್ಷೇತ್ರವಾರು ವಿವರಗಳನ್ನು **ಅನುಬಂಧ-1** ರಲ್ಲಿ ಒದಗಿಸಲಾಗಿದೆ.

ಯೋಜನೆ	ಮಂಜೂರು ಮಾಡಲಾದ ಮನೆಗಳು
ಬಸವ ವಸತಿ ಯೋಜನೆ	35847
ಡಾ. ಬಿ.ಆರ್.ಅಂಬೇಡ್ಕರ್ ನಿವಾಸ್ (ಗ್ರಾ)	10262
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾ)	7997
ದೇವರಾಜು ಅರಸು ವಸತಿ ಯೋಜನೆ	5883
ವಾಜಪೇಯಿ ನಗರ ವಸತಿ ಯೋಜನೆ	5111
ಒಟ್ಟು	65100

	ಪ್ರಶ್ನೆ	ಉತ್ತರ
(ಆ)	ಕಾಗವಾಡ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ವಸತಿ ಯೋಜನೆಯಲ್ಲಿ ಮನೆಗಳನ್ನು ಮಂಜೂರು ಮಾಡುವ ಪ್ರಸ್ತಾವನೆ ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಸರ್ಕಾರವು ಕೈಗೊಂಡ ಕ್ರಮವೇನು; ಮನೆಗಳನ್ನು ಯಾವ ಕಾಲಮಿತಿಯಲ್ಲಿ ಮಂಜೂರು ಮಾಡಲಾಗುವುದು; (ಮಾಹಿತಿ ನೀಡುವುದು)	ಹೌದು. ಬಸವ ವಸತಿ ಯೋಜನೆಯಡಿ ಒಟ್ಟು 3790 ಮನೆಗಳನ್ನು ಮಂಜೂರು ಮಾಡುವಂತೆ ಪ್ರಸ್ತಾವನೆ ಸ್ವೀಕೃತವಾಗಿದ್ದು, ಪ್ರಸ್ತುತ, ಇದು ಸರ್ಕಾರದ ಪರಿಶೀಲನೆಯಲ್ಲಿದೆ. ಆಯವ್ಯಯದಲ್ಲಿ ಒದಗಿಸಲಾಗುವ ಅನುದಾನಕ್ಕೆ ಅನುಗುಣವಾಗಿ ಹಂತ ಹಂತವಾಗಿ ವಸತಿ ರಹಿತರಿಗೆ ವಸತಿ ಸೌಕರ್ಯವನ್ನು ಸರ್ಕಾರದ ವತಿಯಿಂದ ಕಲ್ಪಿಸಲಾಗುವುದು.
(ಇ)	2017-18ನೇ ಸಾಲಿನಲ್ಲಿ ಕಾಗವಾಡ ವಿಧಾನಸಭಾ ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗಿರುವ ಮನೆಗಳೆಷ್ಟು;	2017-18ನೇ ಸಾಲಿನಲ್ಲಿ ಕಾಗವಾಡ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ವಸತಿ ಯೋಜನೆಗಳಡಿ 2059 ಫಲಾನುಭವಿ ಆಯ್ಕೆ ಮಾಡಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ.

ಪ್ರಶ್ನೆ	ಉತ್ತರ
(ಆ) ಯಾವ ಯಾವ ವಸತಿ ಯೋಜನೆಯಡಿಯಲ್ಲಿ ಮನೆಗಳನ್ನು, ಎಷ್ಟು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿರುತ್ತದೆ? (ವಿಧಾನ ಸಭಾ ಕ್ಷೇತ್ರವಾರು ವಿವಿಧ ಯೋಜನೆಯ ಸಂಪೂರ್ಣ ಮಾಹಿತಿ ಒದಗಿಸುವುದು)	2017-18ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಬೆಳಗಾವಿ ಜಿಲ್ಲೆಗೆ 65100 ಮನೆಗಳ ಗುರಿ ಮಂಜೂರು ಮಾಡಲಾಗಿದ್ದು, ಈ ಗುರಿಗೆ ಎದುರಾಗಿ 50726 ಫಲಾನುಭವಿಗಳಿಗೆ ಅನುಮೋದನೆ ನೀಡಲಾಗಿದೆ.

ಯೋಜನೆ	ಆಯ್ಕೆ ಮಾಡಿಹಂಚಿಕೆ ಮಾಡಲಾದ ಮನೆಗಳು
ಬಸವ ವಸತಿಯೋಜನೆ	30211
ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ (ಗ್ರಾ)	10262
ಪ್ರಧಾನ ಮಂತ್ರಿಆವಾಸ್‌ಯೋಜನೆ (ಗ್ರಾ)	5298
ದೇವರಾಜುಅರಸು ವಸತಿಯೋಜನೆ	2794
ವಾಜಪೇಯಿ ನಗರ ವಸತಿಯೋಜನೆ	2161
ಒಟ್ಟು	50726

ವಿಧಾನ ಸಭಾಕ್ಷೇತ್ರವಾರು ವಿವರಗಳನ್ನು **ಅನುಬಂಧ** -2ರಲ್ಲಿ ಒದಗಿಸಲಾಗಿದೆ.

ಕಡತ ಸಂಖ್ಯೆ: ವಇ 241 ಹೆಚ್‌ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

LAQ-440

Annexure-1

District	Constituency	Scheme	Series	Target
Belagavi	Aarbhavi	Basava Housing Scheme	2017-2018	1971
Belagavi	Athani	Basava Housing Scheme	2017-2018	1415
Belagavi	Bailahongal	Basava Housing Scheme	2017-2018	1250
Belagavi	Belagavi Dakshin	Basava Housing Scheme	2017-2018	687
Belagavi	Belagavi Rural	Basava Housing Scheme	2017-2018	1150
Belagavi	Chikkodi Sadalaga	Basava Housing Scheme	2017-2018	600
Belagavi	Gokak	Basava Housing Scheme	2017-2018	1100
Belagavi	Hukkeri	Basava Housing Scheme	2017-2018	1000
Belagavi	Kagawada	Basava Housing Scheme	2017-2018	1122
Belagavi	Khanapur	Basava Housing Scheme	2017-2018	1508
Belagavi	Kittur	Basava Housing Scheme	2017-2018	1328
Belagavi	Kudachi	Basava Housing Scheme	2017-2018	1100
Belagavi	Nippani	Basava Housing Scheme	2017-2018	1000
Belagavi	Ramdurg	Basava Housing Scheme	2017-2018	1135
Belagavi	Raybag	Basava Housing Scheme	2017-2018	1275
Belagavi	Saundatti Yellamma	Basava Housing Scheme	2017-2018	963
Belagavi	Yemkanmardi	Basava Housing Scheme	2017-2018	1182
		Basava Housing Scheme Total		**19786**
Belagavi	Aarbhavi	Basava Housing Scheme_Additional	2017-2018	3150
Belagavi	Athani	Basava Housing Scheme_Additional	2017-2018	545
Belagavi	Bailahongal	Basava Housing Scheme_Additional	2017-2018	1163
Belagavi	Belagavi Dakshin	Basava Housing Scheme_Additional	2017-2018	200
Belagavi	Belagavi Rural	Basava Housing Scheme_Additional	2017-2018	700
Belagavi	Chikkodi Sadalaga	Basava Housing Scheme_Additional	2017-2018	1150
Belagavi	Gokak	Basava Housing Scheme_Additional	2017-2018	1500
Belagavi	Hukkeri	Basava Housing Scheme_Additional	2017-2018	1500
Belagavi	Kagawada	Basava Housing Scheme_Additional	2017-2018	100
Belagavi	Kittur	Basava Housing Scheme_Additional	2017-2018	500
Belagavi	Kudachi	Basava Housing Scheme_Additional	2017-2018	951
Belagavi	Nippani	Basava Housing Scheme_Additional	2017-2018	300
Belagavi	Ramdurg	Basava Housing Scheme_Additional	2017-2018	1240
Belagavi	Raybag	Basava Housing Scheme_Additional	2017-2018	1400
Belagavi	Saundatti Yellamma	Basava Housing Scheme_Additional	2017-2018	600
Belagavi	Yemkanmardi	Basava Housing Scheme_Additional	2017-2018	1062
		Basava Housing Scheme_Additional Total		**16061**
Belagavi	Aarbhavi	Devraj Urs Housing Scheme	2017-2018	262
Belagavi	Athani	Devraj Urs Housing Scheme	2017-2018	296
Belagavi	Bailahongal	Devraj Urs Housing Scheme	2017-2018	557
Belagavi	Belagavi Dakshin	Devraj Urs Housing Scheme	2017-2018	261
Belagavi	Belagavi North	Devraj Urs Housing Scheme	2017-2018	223
Belagavi	Belagavi Rural	Devraj Urs Housing Scheme	2017-2018	247
Belagavi	Chikkodi Sadalaga	Devraj Urs Housing Scheme	2017-2018	282
Belagavi	Gokak	Devraj Urs Housing Scheme	2017-2018	401
Belagavi	Hukkeri	Devraj Urs Housing Scheme	2017-2018	272
Belagavi	Kagawada	Devraj Urs Housing Scheme	2017-2018	206
Belagavi	Khanapur	Devraj Urs Housing Scheme	2017-2018	218
Belagavi	Kittur	Devraj Urs Housing Scheme	2017-2018	206
Belagavi	Kudachi	Devraj Urs Housing Scheme	2017-2018	206
Belagavi	Nippani	Devraj Urs Housing Scheme	2017-2018	331
Belagavi	Ramdurg	Devraj Urs Housing Scheme	2017-2018	1219
Belagavi	Raybag	Devraj Urs Housing Scheme	2017-2018	272
Belagavi	Saundatti Yellamma	Devraj Urs Housing Scheme	2017-2018	216
Belagavi	Yemkanmardi	Devraj Urs Housing Scheme	2017-2018	208
		Devraj Urs Housing Scheme Total		**5883**
Belagavi	Aarbhavi	Dr.B.R Ambedkar Nivas Yojana Rural	2017-2018	463
Belagavi	Athani	Dr.B.R Ambedkar Nivas Yojana Rural	2017-2018	534
Belagavi	Bailahongal	Dr.B.R Ambedkar Nivas Yojana Rural	2017-2018	201
Belagavi	Belagavi Dakshin	Dr.B.R Ambedkar Nivas Yojana Rural	2017-2018	21
Belagavi	Belagavi Rural	Dr.B.R Ambedkar Nivas Yojana Rural	2017-2018	605
Belagavi	Chikkodi Sadalaga	Dr.B.R Ambedkar Nivas Yojana Rural	2017-2018	232
Belagavi	Gokak	Dr.B.R Ambedkar Nivas Yojana Rural	2017-2018	517
Belagavi	Hukkeri	Dr.B.R Ambedkar Nivas Yojana Rural	2017-2018	352
Belagavi	Kagawada	Dr.B.R Ambedkar Nivas Yojana Rural	2017-2018	298
Belagavi	Khanapur	Dr.B.R Ambedkar Nivas Yojana Rural	2017-2018	175
Belagavi	Kittur	Dr.B.R Ambedkar Nivas Yojana Rural	2017-2018	336
Belagavi	Kudachi	Dr.B.R Ambedkar Nivas Yojana Rural	2017-2018	283

LAQ-440 **Annexure-1**

District	Constituency	Scheme	Series	Target
Belagavi	Nippani	Dr.B.R Ambedkar Nivas Yojana Rural	2017-2018	254
Belagavi	Ramdurg	Dr.B.R Ambedkar Nivas Yojana Rural	2017-2018	37[illegible]
Belagavi	Raybag	Dr.B.R Ambedkar Nivas Yojana Rural	2017-2018	370
Belagavi	Saundatti Yellamma	Dr.B.R Ambedkar Nivas Yojana Rural	2017-2018	18
Belagavi	Yemkanmardi	Dr.B.R Ambedkar Nivas Yojana Rural	2017-2018	1870
		Dr.B.R Ambedkar Nivas Yojana Rural Total		**10262**
Belagavi	Aarbhavi	PMAY(G)	2017-2018	1738
Belagavi	Athani	PMAY(G)	2017-2018	305
Belagavi	Bailahongal	PMAY(G)	2017-2018	595
Belagavi	Belagavi Dakshin	PMAY(G)	2017-2018	25
Belagavi	Belagavi Rural	PMAY(G)	2017-2018	481
Belagavi	Chikkodi Sadalaga	PMAY(G)	2017-2018	43
Belagavi	Gokak	PMAY(G)	2017-2018	1014
Belagavi	Hukkeri	PMAY(G)	2017-2018	391
Belagavi	Kagawada	PMAY(G)	2017-2018	339
Belagavi	Khanapur	PMAY(G)	2017-2018	341
Belagavi	Kittur	PMAY(G)	2017-2018	263
Belagavi	Kudachi	PMAY(G)	2017-2018	329
Belagavi	Nippani	PMAY(G)	2017-2018	141
Belagavi	Ramdurg	PMAY(G)	2017-2018	162
Belagavi	Raybag	PMAY(G)	2017-2018	465
Belagavi	Saundatti Yellamma	PMAY(G)	2017-2018	683
Belagavi	Yemkanmardi	PMAY(G)	2017-2018	682
		PMAY(G) Total		**7997**
Belagavi	Aarbhavi	Vajapayee Urban Housing Scheme	2017-2018	553
Belagavi	Athani	Vajapayee Urban Housing Scheme	2017-2018	72
Belagavi	Bailahongal	Vajapayee Urban Housing Scheme	2017-2018	112
Belagavi	Belagavi North	Vajapayee Urban Housing Scheme	2017-2018	859
Belagavi	Chikkodi Sadalaga	Vajapayee Urban Housing Scheme	2017-2018	777
Belagavi	Gokak	Vajapayee Urban Housing Scheme	2017-2018	486
Belagavi	Hukkeri	Vajapayee Urban Housing Scheme	2017-2018	399
Belagavi	Kagawada	Vajapayee Urban Housing Scheme	2017-2018	184
Belagavi	Khanapur	Vajapayee Urban Housing Scheme	2017-2018	61
Belagavi	Kittur	Vajapayee Urban Housing Scheme	2017-2018	281
Belagavi	Kudachi	Vajapayee Urban Housing Scheme	2017-2018	178
Belagavi	Nippani	Vajapayee Urban Housing Scheme	2017-2018	282
Belagavi	Ramdurg	Vajapayee Urban Housing Scheme	2017-2018	58
Belagavi	Raybag	Vajapayee Urban Housing Scheme	2017-2018	654
Belagavi	Saundatti Yellamma	Vajapayee Urban Housing Scheme	2017-2018	155
		Vajapayee Urban Housing Scheme Total		**5111**
		Grand Total		**65100**

LAQ-440 Annexure-2

District	Constituency	Scheme	Series	Selection
Belagavi	Aarbhavi	Basava Housing Scheme	2017-2018	1952
Belagavi	Athani	Basava Housing Scheme	2017-2018	1406
Belagavi	Bailahongal	Basava Housing Scheme	2017-2018	1064
Belagavi	Belagavi Dakshin	Basava Housing Scheme	2017-2018	560
Belagavi	Belagavi Rural	Basava Housing Scheme	2017-2018	1140
Belagavi	Chikkodi Sadalaga	Basava Housing Scheme	2017-2018	589
Belagavi	Gokak	Basava Housing Scheme	2017-2018	1082
Belagavi	Hukkeri	Basava Housing Scheme	2017-2018	941
Belagavi	Kagawada	Basava Housing Scheme	2017-2018	1078
Belagavi	Khanapur	Basava Housing Scheme	2017-2018	1268
Belagavi	Kittur	Basava Housing Scheme	2017-2018	1191
Belagavi	Kudachi	Basava Housing Scheme	2017-2018	1098
Belagavi	Nippani	Basava Housing Scheme	2017-2018	922
Belagavi	Ramdurg	Basava Housing Scheme	2017-2018	840
Belagavi	Raybag	Basava Housing Scheme	2017-2018	1142
Belagavi	Saundatti Yellamma	Basava Housing Scheme	2017-2018	693
Belagavi	Yemkanmardi	Basava Housing Scheme	2017-2018	1089
		Basava Housing Scheme Total		**18055**
Belagavi	Aarbhavi	Basava Housing Scheme_Additional	2017-2018	2588
Belagavi	Athani	Basava Housing Scheme_Additional	2017-2018	530
Belagavi	Bailahongal	Basava Housing Scheme_Additional	2017-2018	669
Belagavi	Belagavi Dakshin	Basava Housing Scheme_Additional	2017-2018	115
Belagavi	Belagavi Rural	Basava Housing Scheme_Additional	2017-2018	677
Belagavi	Chikkodi Sadalaga	Basava Housing Scheme_Additional	2017-2018	1013
Belagavi	Gokak	Basava Housing Scheme_Additional	2017-2018	1227
Belagavi	Hukkeri	Basava Housing Scheme_Additional	2017-2018	1096
Belagavi	Kagawada	Basava Housing Scheme_Additional	2017-2018	70
Belagavi	Kittur	Basava Housing Scheme_Additional	2017-2018	427
Belagavi	Kudachi	Basava Housing Scheme_Additional	2017-2018	828
Belagavi	Nippani	Basava Housing Scheme_Additional	2017-2018	90
Belagavi	Ramdurg	Basava Housing Scheme_Additional	2017-2018	224
Belagavi	Raybag	Basava Housing Scheme_Additional	2017-2018	1307
Belagavi	Saundatti Yellamma	Basava Housing Scheme_Additional	2017-2018	457
Belagavi	Yemkanmardi	Basava Housing Scheme_Additional	2017-2018	838
		Basava Housing Scheme_Additional Total		**12156**
Belagavi	Aarbhavi	Devraj Urs Housing Scheme	2017-2018	114
Belagavi	Athani	Devraj Urs Housing Scheme	2017-2018	0
Belagavi	Bailahongal	Devraj Urs Housing Scheme	2017-2018	21
Belagavi	Belagavi Dakshin	Devraj Urs Housing Scheme	2017-2018	1
Belagavi	Belagavi North	Devraj Urs Housing Scheme	2017-2018	0
Belagavi	Belagavi Rural	Devraj Urs Housing Scheme	2017-2018	87
Belagavi	Chikkodi Sadalaga	Devraj Urs Housing Scheme	2017-2018	96
Belagavi	Gokak	Devraj Urs Housing Scheme	2017-2018	0
Belagavi	Hukkeri	Devraj Urs Housing Scheme	2017-2018	48
Belagavi	Kagawada	Devraj Urs Housing Scheme	2017-2018	307
Belagavi	Khanapur	Devraj Urs Housing Scheme	2017-2018	0
Belagavi	Kittur	Devraj Urs Housing Scheme	2017-2018	201
Belagavi	Kudachi	Devraj Urs Housing Scheme	2017-2018	140
Belagavi	Nippani	Devraj Urs Housing Scheme	2017-2018	497
Belagavi	Ramdurg	Devraj Urs Housing Scheme	2017-2018	601
Belagavi	Raybag	Devraj Urs Housing Scheme	2017-2018	448
Belagavi	Saundatti Yellamma	Devraj Urs Housing Scheme	2017-2018	140
Belagavi	Yemkanmardi	Devraj Urs Housing Scheme	2017-2018	93
		Devraj Urs Housing Scheme Total		**2794**
Belagavi	Aarbhavi	Dr.B.R Ambedkar Nivas Yojana Rural	2017-2018	463
Belagavi	Athani	Dr.B.R Ambedkar Nivas Yojana Rural	2017-2018	534
Belagavi	Bailahongal	Dr.B.R Ambedkar Nivas Yojana Rural	2017-2018	201
Belagavi	Belagavi Dakshin	Dr.B.R Ambedkar Nivas Yojana Rural	2017-2018	21
Belagavi	Belagavi Rural	Dr.B.R Ambedkar Nivas Yojana Rural	2017-2018	605
Belagavi	Chikkodi Sadalaga	Dr.B.R Ambedkar Nivas Yojana Rural	2017-2018	232
Belagavi	Gokak	Dr.B.R Ambedkar Nivas Yojana Rural	2017-2018	517
Belagavi	Hukkeri	Dr.B.R Ambedkar Nivas Yojana Rural	2017-2018	352
Belagavi	Kagawada	Dr.B.R Ambedkar Nivas Yojana Rural	2017-2018	298
Belagavi	Khanapur	Dr.B.R Ambedkar Nivas Yojana Rural	2017-2018	175
Belagavi	Kittur	Dr.B.R Ambedkar Nivas Yojana Rural	2017-2018	336
Belagavi	Kudachi	Dr.B.R Ambedkar Nivas Yojana Rural	2017-2018	283

LAQ-440

Annexure-2

District	Constituency	Scheme	Series	Selection
Belagavi	Nippani	Dr.B.R Ambedkar Nivas Yojana Rural	2017-2018	254
Belagavi	Ramdurg	Dr.B.R Ambedkar Nivas Yojana Rural	2017-2018	3733
Belagavi	Raybag	Dr.B.R Ambedkar Nivas Yojana Rural	2017-2018	370
Belagavi	Saundatti Yellamma	Dr.B.R Ambedkar Nivas Yojana Rural	2017-2018	18
Belagavi	Yemkanmardi	Dr.B.R Ambedkar Nivas Yojana Rural	2017-2018	1870
		Dr.B.R Ambedkar Nivas Yojana Rural Total		**10262**
Belagavi	Aarbhavi	PMAY(G)	2017-2018	1443
Belagavi	Athani	PMAY(G)	2017-2018	249
Belagavi	Bailahongal	PMAY(G)	2017-2018	510
Belagavi	Belagavi Dakshin	PMAY(G)	2017-2018	9
Belagavi	Belagavi Rural	PMAY(G)	2017-2018	145
Belagavi	Chikkodi Sadalaga	PMAY(G)	2017-2018	28
Belagavi	Gokak	PMAY(G)	2017-2018	322
Belagavi	Hukkeri	PMAY(G)	2017-2018	325
Belagavi	Kagawada	PMAY(G)	2017-2018	285
Belagavi	Khanapur	PMAY(G)	2017-2018	219
Belagavi	Kittur	PMAY(G)	2017-2018	250
Belagavi	Kudachi	PMAY(G)	2017-2018	189
Belagavi	Nippani	PMAY(G)	2017-2018	46
Belagavi	Ramdurg	PMAY(G)	2017-2018	123
Belagavi	Raybag	PMAY(G)	2017-2018	310
Belagavi	Saundatti Yellamma	PMAY(G)	2017-2018	310
Belagavi	Yemkanmardi	PMAY(G)	2017-2018	535
		PMAY(G) Total		**5298**
Belagavi	Aarbhavi	Vajapayee Urban Housing Scheme	2017-2018	265
Belagavi	Athani	Vajapayee Urban Housing Scheme	2017-2018	71
Belagavi	Bailahongal	Vajapayee Urban Housing Scheme	2017-2018	112
Belagavi	Belagavi North	Vajapayee Urban Housing Scheme	2017-2018	22
Belagavi	Chikkodi Sadalaga	Vajapayee Urban Housing Scheme	2017-2018	556
Belagavi	Gokak	Vajapayee Urban Housing Scheme	2017-2018	161
Belagavi	Hukkeri	Vajapayee Urban Housing Scheme	2017-2018	73
Belagavi	Kagawada	Vajapayee Urban Housing Scheme	2017-2018	21
Belagavi	Khanapur	Vajapayee Urban Housing Scheme	2017-2018	55
Belagavi	Kittur	Vajapayee Urban Housing Scheme	2017-2018	56
Belagavi	Kudachi	Vajapayee Urban Housing Scheme	2017-2018	123
Belagavi	Nippani	Vajapayee Urban Housing Scheme	2017-2018	0
Belagavi	Ramdurg	Vajapayee Urban Housing Scheme	2017-2018	56
Belagavi	Raybag	Vajapayee Urban Housing Scheme	2017-2018	435
Belagavi	Saundatti Yellamma	Vajapayee Urban Housing Scheme	2017-2018	155
		Vajapayee Urban Housing Scheme Total		**2161**
		Grand Total		**50726**

Usr

Asst

Limited

Rajiv Gandhi

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಕೆ.ಎಸ್.ಪ್ರಕಾಶ್
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	966
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
ಅ)	ಕಡೂರು ವಿಧಾನಸಭಾ ಕ್ಷೇತ್ರದ ನಗರ ಮತ್ತು ಗ್ರಾಮಾಂತರ ಪ್ರದೇಶದ ವಸತಿ ರಹಿತರಿಗೆ ವಸತಿ ಒದಗಿಸಲು ಸರ್ಕಾರ ಕೈಗೊಂಡಿರುವ ಕ್ರಮವೇನು;	ರಾಜ್ಯ ಸರ್ಕಾರವು ವಸತಿ ರಹಿತರಿಗೆ ವಸತಿ ಸೌಲಭ್ಯವನ್ನು ಒದಗಿಸಲು ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದು ಕಡೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಅನುಷ್ಠಾನಗೊಳಿಸಲಾಗುತ್ತಿದೆ. **ವಸತಿ ಯೋಜನೆಗಳು** • ಬಸವ ವಸತಿ ಯೋಜನೆ (ರಾಜ್ಯ ಸರ್ಕಾರ ಪುರಸ್ಕೃತ) • ಡಾ|| ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ (ಗ್ರಾಮೀಣ ಮತ್ತು ನಗರ) (ರಾಜ್ಯ ಸರ್ಕಾರ ಪುರಸ್ಕೃತ) • ದೇವರಾಜು ಅರಸು ಯೋಜನೆ (ಗ್ರಾಮೀಣ ಮತ್ತು ನಗರ) (ರಾಜ್ಯ ಸರ್ಕಾರ ಪುರಸ್ಕೃತ) • ವಾಜಪೇಯಿ ನಗರ ವಸತಿ ಯೋಜನೆ (ರಾಜ್ಯ ಸರ್ಕಾರ ಪುರಸ್ಕೃತ) • ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ ಮತ್ತು ನಗರ) (ಕೇಂದ್ರ ಸರ್ಕಾರ ಪುರಸ್ಕೃತ) **ನಿವೇಶನ ಯೋಜನೆಗಳು** • ಇಂದಿರಾ ಗ್ರಾಮೀಣ ನಿವೇಶನ ಯೋಜನೆ • ವಾಜಪೇಯಿ ನಗರ ನಿವೇಶನ ಯೋಜನೆ
ಆ)	ಕಳೆದ 3 ವರ್ಷಗಳಿಂದ ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾದ ಮನೆಗಳ ಸಂಖ್ಯೆ ಎಷ್ಟು; ಅವುಗಳಲ್ಲಿ ನಿರ್ಮಾಣವಾಗಿರುವ ಮನೆಗಳು ಎಷ್ಟು; ಮನೆಗಳ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನ ಎಷ್ಟು;	ಕಳೆದ 3 ವರ್ಷಗಳಿಂದ ವಿವಿಧ ವಸತಿ ಯೋಜನೆಗಳಡಿ ಕಡೂರು ವಿಧಾನಸಭಾ ಕ್ಷೇತ್ರಕ್ಕೆ 7687 ಮನೆಗಳನ್ನು ಮಂಜೂರು ಮಾಡಲಾಗಿದೆ. ಅವುಗಳಲ್ಲಿ 1750 ಮನೆಗಳು ಪೂರ್ಣಗೊಂಡಿದ್ದು, ಉಳಿದ ಮನೆಗಳು ವಿವಿಧ ಹಂತಗಳ ಪ್ರಗತಿಯಲ್ಲಿರುತ್ತವೆ. 2016-17ನೇ ಸಾಲಿನಿಂದ 2018-19ನೇ ಸಾಲಿನ ವರೆಗೆ ವಿವಿಧ ವಸತಿ ಯೋಜನೆಗಳಿಗೆ ಒಟ್ಟಾರೆಯಾಗಿ ರೂ.3535.96 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಇ)	ಇತ್ತೀಚೆಗೆ ನಿರ್ಮಾಣವಾದ ಮನೆಗಳಿಗೆ ಅನುದಾನ ಬಿಡುಗಡೆ ಮಾಡದಿರಲು ಕಾರಣವೇನು;	ಅಕ್ಟೋಬರ್-2018ರ ಅಂತ್ಯದವರೆಗೆ ವಿವಿಧ ವಸತಿ ಯೋಜನೆಗಳಡಿ ಪ್ರಗತಿಗೆ ತಕ್ಕಂತೆ ಅನುದಾನ ಬಿಡುಗಡೆಗೊಳಿಸಲಾಗಿದೆ. ನಂತರದ ತಿಂಗಳಿನಿಂದ ಪ್ರಗತಿಗನುಗುಣವಾಗಿ ಅರ್ಹ ಫಲಾನುಭವಿಗಳಿಗೆ
ಈ)	ಈ ಬಗ್ಗೆ ಸರ್ಕಾರ ಕೈಗೊಂಡ ಕ್ರಮ ಏನು?	ಅನುದಾನ ಬಿಡುಗಡೆ ಮಾಡಲು ಬಾಕಿ ಇರುತ್ತದೆ. ಈ ಬಗ್ಗೆ ಕ್ರಮ ವಹಿಸಲಾಗುತ್ತಿದೆ.

ಕಡತ ಸಂಖ್ಯೆ: ವಇ 253 ಹೆಚ್‌ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಪಿ.ರಾಜೀವ್(ಕುಡಚಿ)
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	1315
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
ಅ)	2018-19ನೇ ಸಾಲಿನ ಆಯವ್ಯಯದಲ್ಲಿ ವಸತಿ ಇಲಾಖೆಗೆ ನಿಗದಿ ಮಾಡಿರುವ ಅನುದಾನ ಎಷ್ಟು;	2018-19ನೇ ಸಾಲಿನ ಆಯವ್ಯಯದಲ್ಲಿ 1) ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಸಂಬಂಧಿಸಿದಂತೆ ರೂ.3562.05 ಕೋಟಿಗಳನ್ನು ನಿಗದಿ ಮಾಡಲಾಗಿದೆ. 2) ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ರೂ. 130.81 ಕೋಟಿಗಳನ್ನು ನಿಗದಿ ಮಾಡಲಾಗಿದೆ. 3) ರಿಯಲ್ ಎಸ್ಟೇಟ್ ರೆಗ್ಯುಲೇಟರಿ ಅಥಾರಿಟಿ ರೂ. 5.00 ಕೋಟಿಗಳು 4) ಒಟ್ಟು ರೂ. 3697.86 ಕೋಟಿಗಳು
ಆ)	2018-19ನೇ ಸಾಲಿನಲ್ಲಿ ವಸತಿ ಇಲಾಖೆಗೆ ನಿಗದಿಪಡಿಸಿದ ಕಾರ್ಯಕ್ರಮಗಳಿಗೆ ಇದುವರೆಗೆ ಎಷ್ಟು ಹಣ ಬಿಡುಗಡೆಯಾಗಿದೆ; ಯಾವ ಕಾರ್ಯಕ್ರಮದ ಅನುಷ್ಠಾನಕ್ಕೆ ಬಿಡುಗಡೆಯಾಗಿದೆ; (ವಿವರಗಳೊಂದಿಗೆ ಪ್ರತಿ ನೀಡುವುದು)	<u>ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ವತಿಯಿಂದ:</u> 2018-19ನೇ ಸಾಲಿನಲ್ಲಿ ಈವರೆವಿಗೂ ರೂ.1811.01ಕೋಟಿಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಯೋಜನಾವಾರು ಮತ್ತು ಲೆಕ್ಕಶೀರ್ಷಿಕೆವಾರು ವಿವರಗಳು ಈ ಕೆಳಗಿನಂತಿವೆ: ರೂ. ಕೋಟಿಗಳಲ್ಲಿ

ಕ್ರ. ಸಂ	ಯೋಜನೆ	ಆಯವ್ಯಯದಲ್ಲಿ ಒದಗಿಸಲಾದ ಅನುದಾನ	ಲೆಕ್ಕ ಶೀರ್ಷಿಕೆ	ಬಿಡುಗಡೆ
01	ಬಸವ ವಸತಿ ಯೋಜನೆ	650.00	2216-03-104-0-01	373.63
02	ಡಾ॥ ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ	839.82	2216-03-104-0-03	629.87
03	ವಾಜಪೇಯಿ ನಗರ ವಸತಿ ಯೋಜನೆ	250.00	2216-02-101-0-07	187.50
04	ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)	1000.00	2216-80-198-6-02	360.76
05	ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)	372.38	2216-02-800-0-04	0.00
06	ರಾಜೀವ್ ಆವಾಸ್ ಯೋಜನೆ	106.48	3604-00-191-6-51	0.00
06	ದೇವರಾಜ ಅರಸ್ ವಸತಿ ಯೋಜನೆ	50.00	2216-07-800-0-04	37.50
07	ವಾಜಪೇಯಿ ನಗರ ನಿವೇಶನ ಯೋಜನೆ	1.00	2216-02-102-0-02	0.00
08	ಗ್ರಾಮೀಣ ನಿವೇಶನ ಯೋಜನೆ	1.00	2216-03-102-0-01	0.00
09	ಮೂಲಭೂತ ಸೌಕರ್ಯ ಯೋಜನೆ	2.00	2216-02-190-0-01	0.00

ಪ್ರಶ್ನೆ		ಉತ್ತರ

10	ಆಡಳಿತಾತ್ಮಕ ವೆಚ್ಚಗಳಿಗಾಗಿ	6.35	2216-03-190-0-01	4.76
11	ಹುಡ್ಕೋ ಸಾಲ ಮತ್ತು ಬಡ್ಡಿ ಪಾವತಿ	94.86	2216-03-104-0-02	84.34
		176.55	4216-80-190-0-04	132.65
12	ಖಾತರಿ ಕಮಿಷನ್	11.61	2216-03-101-2-05	0.00
	ಒಟ್ಟು	3562.05		1811.01

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ:

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ 2018-2019 ನೇ ಸಾಲಿನ ಆಯವ್ಯಯದಲ್ಲಿ ಲೆಕ್ಕ ಶೀರ್ಷಿಕೆವಾರು ಬಿಡುಗಡೆಯಾಗಿರುವ ಅನುದಾನದ ವಿವರಗಳು ಕೆಳಕಂಡಂತೆ ಇರುತ್ತದೆ:-

(ರೂ:ಲಕ್ಷಗಳಲ್ಲಿ)

ಕ್ರ.ಸ	ಲೆಕ್ಕ ಶೀರ್ಷಿಕೆ ವಿವರಗಳು	ನಿಗಧಿ ಪಡಿಸಿರುವ ಅನುದಾನ	ಬಿಡುಗಡೆ ಮಾಡಿರುವ ಅನುದಾನ
1	ಸಿಬ್ಬಂದಿ ವೆಚ್ಚ - 2217-04-191-2-01		
ಅ	101-ಸಹಾಯಾನುದಾನ- ವೇತನಗಳು	1451.00	725.50
ಆ	103-ಸಹಾಯಾನುದಾನ- ಸಾಮಾನ್ಯ	800.00	400.00
	ಒಟ್ಟು - ಸಿಬ್ಬಂದಿ ವೆಚ್ಚಗಳು	**2251.00**	**1125.50**
2	**ಕೊಳಚೆ ಸುಧಾರಣೆ-2217-04-191-2-02**		
ಅ	059 - ಇತರೆ ಖರ್ಚುಗಳು	6460.00	3230.00
ಆ	422- ಪರಿಶಿಷ್ಟ ಉಪ ಯೋಜನೆ (ಬಂಡವಾಳ	2953.00	1476.50
ಇ	423 - ಗಿರಿಜನ ಉಪ ಯೋಜನೆ (ಬಂಡವಾಳ	1417.00	708.50
	ಒಟ್ಟು - ಕೊಳಚೆ ಸುಧಾರಣೆ	**10830.00**	**5415.00**
	ಒಟ್ಟು	**13081.00**	**6540.50**

- ಸಿಬ್ಬಂದಿಗಳ ವೇತನ ಹಾಗೂ ಆಡಳತಾತಕ ವೆಚ್ಚಗಳಿಗೆ ರೂ:1125.50 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.
- ಕೊಳಚೆ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕೊಳಚೆ ಸುಧಾರಣೆಯಡಿ ರೂ:5415.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.

	ಪ್ರಶ್ನೆ	ಉತ್ತರ
ಇ)	ಬಿಡುಗಡೆಯಾಗಿರುವ ಅನುದಾನವನ್ನು ಯಾವ ಲೆಕ್ಕಶೀರ್ಷಿಕೆಯಡಿ ಹಂಚಿಕೆ ಮಾಡಿದೆ? (ವಿಧಾನಸಭಾ ಕ್ಷೇತ್ರವಾರು ವಿವರ ನೀಡುವುದು)	**ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ:** 2018-19 ನೇ ಸಾಲಿನಲ್ಲಿ ಆಯವ್ಯಯದಲ್ಲಿ ಮಂಜೂರಾಗಿರುವ ಅನುದಾನವಲ್ಲಿ ವಿಧಾನ ಸಭಾ ಕ್ಷೇತ್ರವಾರು ಹಂಚಿಕೆ ಮಾಡಲಾದ ಅನುದಾನದ ವಿವರ ಅನುಬಂಧದಲ್ಲಿ ಒದಗಿಸಲಾಗಿದೆ.

ಕಡತ ಸಂಖ್ಯೆ: ವಇ 254 ಹೆಚ್ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಕೆ.ಎಸ್.ಈಶ್ವರಪ್ಪ(ಶಿವಮೊಗ್ಗ)
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	860
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
(ಅ)	ಶಿವಮೊಗ್ಗ ಮಹಾನಗರ ಪಾಲಿಕೆಗೆ ಮಂಜೂರಾಗಿರುವ ಮನೆಗಳೆಷ್ಟು; (ವಿವರ ನೀಡುವುದು)	ಕಳೆದ 3 ವರ್ಷಗಳಲ್ಲಿ 1795 ಮನೆಗಳು ಮಂಜೂರಾಗಿದ್ದು, ವಿವರಗಳು ಕೆಳಗಿನಂತಿವೆ :
(ಆ)	ಯಾವ ಯಾವ ಗ್ರಾಮಗಳಲ್ಲಿ ಇವುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ; (ವಿವರ ನೀಡುವುದು)	

ಯೋಜನೆ	ಶ್ರೇಣಿ	ಮಂಜೂರಾದ ಮನೆಗಳು
ವಾಜಪೇಯಿ ನಗರ ವಸತಿ ಯೋಜನೆ	2015-16	400
ವಾಜಪೇಯಿ ನಗರ ವಸತಿ ಯೋಜನೆ	2016-17	237
ವಾಜಪೇಯಿ ನಗರ ವಸತಿ ಯೋಜನೆ	2017-18	546
ಡಾ. ಬಿ.ಆರ್ ಅಂಬೇಡ್ಕರ್ ನಿವಾಸ್‌ಯೋಜನೆ (ನಗರ)	2015-16	250
ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್‌ಯೋಜನೆ (ನಗರ)	2016-17	362
	ಒಟ್ಟು	1795

ಪಿಎಮ್‌ಎವೈ (ನಗರ) ಯೋಜನೆಯ Affordable Housing in Partnership ಘಟಕದಡಿಯಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ ಲಂಬೀಯ ವಸತಿ ಕಟ್ಟಡ ನಿರ್ಮಾಣ ಮಾಡುವ ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ:

ಸ್ಥಳ	ಸರ್ವೆ ನಂ	ಜಮೀನಿನ ವಿಸ್ತೀರ್ಣ	ಮನೆಗಳ ಸಂಖ್ಯೆ	ಯೋಜನಾ ವೆಚ್ಚ (ರೂ. ಲಕ್ಷಗಳಲ್ಲಿ)
ಗೋವಿಂದಪುರ	24P, 27P, 27P, 27P, 27P,27,28, 28,29,24P, 53	45.04	3000 (ಜಿ+2)	16565.40
ಗೋಪಿಶೆಟ್ಟಿಕೊಪ್ಪ	1,76,17,71,78,179	19.23	1836(ಜಿ+2)	9879.35
	ಒಟ್ಟು	64.27	4836	26444.75

ಕಡತ ಸಂಖ್ಯೆ: ವಇ 247 ಹೆಚ್‌ಎಎಂ 2018

(ಯು.ಟಿ. ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀಮತಿ ಡಾ: ಅಂಜಲಿ ಹೇಮಂತ್ ನಿಂಬಾಳ್ಕರ್ (ಖಾನಾಪುರ)
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	94
ಉತ್ತರಿಸಬೇಕಾದ ದಿನಾಂಕ :	12-12-2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

<table>
<tr><th colspan="2">ಪ್ರಶ್ನೆ</th><th>ಉತ್ತರ</th></tr>
<tr><td>(ಅ)</td><td>ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ವಿವಿಧ ಯೋಜನೆಯಡಿ ಮಂಜೂರು ಮಾಡಲಾದ ವಸತಿ ಹಾಗೂ ನಿವೇಶನಗಳೆಷ್ಟು;</td><td>ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿಗೆ ಕಳೆದ ಮೂರು ವರ್ಷಗಳಲ್ಲಿ ವಿವಿಧ ವಸತಿ ಯೋಜನೆಯಡಿ 6373 ಮನೆಗಳ ಗುರಿ ಹಾಗೂ 318 ನಿವೇಶನಗಳ ಗುರಿ ಮಂಜೂರು ಮಾಡಲಾಗಿದೆ. ವಿವರ ಈ ಕೆಳಗಿನಂತಿದೆ.
<table>
<tr><th>ಶ್ರೇಣಿ</th><th>ಮಂಜೂರು ಮಾಡಲಾದ ಮನೆಗಳ ಗುರಿ</th></tr>
<tr><td>2015-16</td><td>1952</td></tr>
<tr><td>2016-17</td><td>2360</td></tr>
<tr><td>2017-18</td><td>2061</td></tr>
<tr><td>ಒಟ್ಟು</td><td>6373</td></tr>
</table>
<table>
<tr><th>ಶ್ರೇಣಿ</th><th>ಮಂಜೂರು ಮಾಡಲಾದ ನಿವೇಶನಗಳ ಗುರಿ</th></tr>
<tr><td>2015-16</td><td>130</td></tr>
<tr><td>2016-17</td><td>99</td></tr>
<tr><td>2017-18</td><td>89</td></tr>
<tr><td>ಒಟ್ಟು</td><td>318</td></tr>
</table>
</td></tr>
<tr><td>(ಆ)</td><td>ಈ ಪೈಕಿ ಕಾಮಗಾರಿ ಆದೇಶ ನೀಡಿರುವ ಸಂಖ್ಯೆ ಎಷ್ಟು: ಪೂರ್ಣಗೊಂಡ. ಪ್ರಗತಿಯಲ್ಲಿರುವ ಮತ್ತು ರದ್ದಾದ ಮನೆಗಳ ಸಂಖ್ಯೆ ಎಷ್ಟು (ಸಂಪೂರ್ಣ ಮಾಹಿತಿಯನ್ನು ಒದಗಿಸುವುದು)?</td><td>ಈ ಪೈಕಿ 6006 ಮನೆಗಳಿಗೆ ಕಾಮಗಾರಿ ಆದೇಶ ನೀಡಿದ್ದು, 3109 ಮನೆಗಳು ಪೂರ್ಣಗೊಂಡಿದ್ದು, 1851 ಮನೆಗಳು ವಿವಿಧ ಹಂತದ ಪ್ರಗತಿಯಲಿದ್ದು, 397 ಮನೆಗಳು ರದ್ದಾಗಿರುತ್ತವೆ.
ವಿವರ ಈ ಕೆಳ ಕಂಡಂತಿದೆ.
<table>
<tr><th></th><th>2015-16</th><th>2016-17</th><th>2017-18</th></tr>
<tr><td>ಕಾಮಗಾರಿ ಆದೇಶ ನೀಡಲಾದ ಮನೆಗಳ ಸಂಖ್ಯೆ</td><td>1952</td><td>2360</td><td>1694</td></tr>
<tr><td>ಪೂರ್ಣ ಗೊಂಡ ಮನೆಗಳು</td><td>1382</td><td>1207</td><td>520</td></tr>
<tr><td>ಪ್ರಗತಿ ಯಲ್ಲಿರುವ ಮನೆಗಳು</td><td>240</td><td>770</td><td>841</td></tr>
<tr><td>ಪ್ರಾರಂಭವಾಗದ ಮನೆಗಳು</td><td>94</td><td>228</td><td>327</td></tr>
<tr><td>ರದ್ದಾದ ಮನೆಗಳು</td><td>236</td><td>155</td><td>6</td></tr>
</table>
</td></tr>
</table>

ಕಡತ ಸಂಖ್ಯೆ: ವಇ 237 ಹೆಚ್‌ಎಎಂ 2018

(ಯು.ಟಿ. ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ನಾರಾಯಣ ಗೌಡ
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	902
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
ಅ)	ಪ್ರಸಕ್ತ ಸಾಲಿನಲ್ಲಿ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಲು ಗುರಿ ನಿಗದಿಪಡಿಸಲಾಗಿದೆಯೇ; (ಪೂರ್ಣ ವಿವರ ಒದಗಿಸುವುದು)	ಪ್ರಸಕ್ತ ಸಾಲಿಗೆ ಸರ್ಕಾರದಿಂದ ಮನೆಗಳ ಗುರಿಯನ್ನು ಇಲ್ಲಿಯವರೆಗೆ ನಿಗದಿಪಡಿಸಿರುವುದಿಲ್ಲ. ಆದರೆ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರಕ್ಕೆ 2018-19ನೇ ಸಾಲಿಗೆ ಹಿಂದಿನ ಸಾಲಿನಲ್ಲಿ ನೀಡಲಾಗಿದ್ದ ಮನೆಗಳನ್ನು ಒಳಗೊಂಡಂತೆ 1583 ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈವರೆಗೆ 945 ಮನೆಗಳನ್ನು ಪೂರ್ಣಗೊಳಿಸಿದ್ದು, ಉಳಿದ ಮನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ.
ಆ)	ಹಾಗಿದ್ದಲ್ಲಿ, ಯಾವ ಯಾವ ಯೋಜನೆ ಅಡಿಯಲ್ಲಿ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ; ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಪ್ರತಿ ಮನೆ ನಿರ್ಮಾಣಕ್ಕೆ ನಿಗದಿಪಡಿಸಿರುವ ಮೊತ್ತವೆಷ್ಟು; (ಪೂರ್ಣ ವಿವರ ಒದಗಿಸುವುದು)	ಅ) ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ವರೆಗೆ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ವಸತಿ ಯೋಜನೆಗಳಡಿ ರೂ.1,436.58 ಲಕ್ಷಗಳ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಯೋಜನಾವಾರು ವಿವರ ಈ ಕೆಳಗಿನಂತಿವೆ.

(ರೂ. ಲಕ್ಷಗಳಲ್ಲಿ)

ಯೋಜನೆ	ಬಿಡುಗಡೆಯಾದ ಅನುದಾನ
ಬಸವ ವಸತಿ ಯೋಜನೆ	1180.76
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾ)	54.43
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನ)	22.50
ಡಾ|| ಬಿ.ಆರ್. ಅಂಬೇಡ್ಕರ್ ಯೋಜನೆ	144.11
ದೇವರಾಜು ಅರಸು ಯೋಜನೆ	22.96
ವಾಜಪೇಯಿ ನಗರ ವಸತಿ ಯೋಜನೆ	11.82
ಒಟ್ಟು	**1436.58**

ಆ) ವಿವಿಧ ವಸತಿ ಯೋಜನೆಯಡಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ ಮನೆ ನಿರ್ಮಾಣಕ್ಕೆ ನಿಗದಿಪಡಿಸಿರುವ ಮೊತ್ತದ ವಿವರ ಇಂತಿವೆ.

ಯೋಜನೆ	ಘಟಕ ವೆಚ್ಚ	
	ಪ. ಜಾತಿ/ ಪಂಗಡ	ಸಾಮಾನ್ಯ/ ಅಲ್ಪ ಸಂಖ್ಯಾತರು
ಬಸವ ವಸತಿ ಯೋಜನೆ	-	ರೂ. 1,20,000/-
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾ)	ರೂ. 1,50,000/-	ರೂ. 1,20,000/-
ಪ್ರಧಾನ ಮಂತ್ರಿ ಆವಾಸ್ ಯೋಜನೆ (ನ)	ರೂ. 1,50,000/-	ರೂ. 1,50,000/-
ಡಾ|| ಬಿ.ಆರ್. ಅಂಬೇಡ್ಕರ್ ಯೋಜನೆ (ಗ್ರಾ)	ರೂ. 1,75,000/-	-
ಡಾ|| ಬಿ.ಆರ್. ಅಂಬೇಡ್ಕರ್ ಯೋಜನೆ (ನ)	ರೂ. 2,00,000/-	-

	ಪ್ರಶ್ನೆ	ಉತ್ತರ		
		ದೇವರಾಜು ಅರಸು ಯೋಜನೆ (ಗ್ರಾ) ಮತ್ತು (ನ)	ರೂ. 1,50,000/-	ರೂ. 1,20,000/-
		ವಾಜಪೇಯಿ ನಗರ ವಸತಿ ಯೋಜನೆ	-	ರೂ. 1,20,000/-
ಇ)	ಅನುದಾನ ಬಿಡುಗಡೆಯಾಗದಿದ್ದಲ್ಲಿ, ಕಾರಣ ತಿಳಿಸುವುದು?	ಅಕ್ಟೋಬರ್-2018ರ ಅಂತ್ಯದವರೆಗೆ ವಿವಿಧ ವಸತಿ ಯೋಜನೆಗಳಡಿ ಪ್ರಗತಿಗೆ ತಕ್ಕಂತೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಕಳೆದ ಒಂದು ತಿಂಗಳಿಂದ ಪ್ರಗತಿಗನುಗುಣವಾಗಿ ಅರ್ಹ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲು ಬಾಕಿ ಇರುತ್ತದೆ. ಸದರಿ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ವಹಿಸಲಾಗುತ್ತಿದೆ.		

ಕಡತ ಸಂಖ್ಯೆ: ವಇ 249 ಹೆಚ್‌ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಬಿ.ಶ್ರೀರಾಮುಲು(ಮೊಳಕಾಲ್ಮೂರು)
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	852
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
(ಅ)	ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ 2018-19ನೇ ಸಾಲಿನಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಯಾವ ಯಾವ ಯೋಜನೆಗಳಲ್ಲಿ ಮನೆಗಳನ್ನು ನಿರ್ಮಿಸಲು ಎಷ್ಟೆಷ್ಟು ಗುರಿ ನಿಗದಿಪಡಿಸಲಾಗಿದೆ (ಸಂಪೂರ್ಣ ವಿವರ ನೀಡುವುದು):	ರಾಜ್ಯದಲ್ಲಿ 2018-19ನೇ ಸಾಲಿಗೆ ವಿವಿಧ ವಸತಿ ಯೋಜನೆಗಳಡಿ ಹಿಂದಿನ ಸಾಲುಗಳಲ್ಲಿ ಅನುಮೋದನೆಗೊಂಡಿರುವ ಮನೆಗಳು ಹಾಗೂ ಪ್ರಗತಿಯಲ್ಲಿರುವ ಮನೆಗಳನ್ನು ಒಳಗೊಂಡಂತೆ 4 ಲಕ್ಷ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಅದರಂತೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲ್ಲೂಕುಗಳಲ್ಲಿ 4498 ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದೆ. ವಿವರ ಕೆಳಗೆ ನೀಡಲಾಗಿದೆ.

ಯೋಜನೆ	ನಿಗದಿಪಡಿಸಿದ ಗುರಿ	ನಿರ್ಮಿಸಲಾದ ಮನೆಗಳು (ಅಕ್ಟೋಬರ್ 2018 ಅಂತ್ಯಕ್ಕೆ)
ಬಸವ ವಸತಿ ಯೋಜನೆ	979	541
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾ)	1234	659
ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ(ಗ್ರಾ) & (ನ)	1943	512
ದೇವರಾಜು ಅರಸು ಯೋಜನೆ	195	79
ವಾಜಪೇಯಿ ನಗರ ವಸತಿ ಯೋಜನೆ	147	54
ಒಟ್ಟು	4498	1845

	ಪ್ರಶ್ನೆ	ಉತ್ತರ
(ಆ)	ಈ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿ ಮನೆಗಳ ಮಂಜೂರಾತಿಗಾಗಿ ಪ್ರಸ್ತಾವನೆ ಬಂದಿದೆಯೇ (ವಿವರ ನೀಡುವುದು):	ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ 2061 ಮನೆಗಳನ್ನು ಮಂಜೂರು ಮಾಡುವಂತೆ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಸರ್ಕಾರದ ಪರಿಶೀಲನೆಯಲ್ಲಿರುತ್ತದೆ.
(ಇ)	2017-18ನೇ ಸಾಲಿನಲ್ಲಿ ಮಂಜೂರಾದ ಮನೆಗಳಿಗೆ ಇದುವರೆಗೂ ಅನುದಾನ ಬಿಡುಗಡೆಯಾಗದೇ ಇರುವ ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದರೆ ಇದಕ್ಕೆ ಕಾರಣಗಳೇನು (ವಿವರವಾಗಿ ತಿಳಿಸುವುದು)	ನವೆಂಬರ್ 18ರ ಅಂತ್ಯದವರೆಗೆ ವಿವಿಧ ವಸತಿ ಯೋಜನೆಗಳಡಿ ಪ್ರಗತಿಗೆ ತಕ್ಕಂತೆ ಅನುದಾನ ಬಿಡುಗಡೆಗೊಳಿಸಲಾಗಿದೆ. ನಂತರದ ತಿಂಗಳನಿಂದ ಮಾತ್ರ ಪ್ರಗತಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲು ಬಾಕಿ ಇದ್ದು, ಈ ಬಗ್ಗೆ ಕ್ರಮ ವಹಿಸಲಾಗುತ್ತಿದೆ.
(ಈ)	ವಸತಿ ಇಲಾಖೆಗೆ ...	...

ಪ್ರಶ್ನೆ		ಉತ್ತರ
	ಅನುದಾನವನ್ನು ನೈಜರ ಎಲ್ಲಾ ಮುನ್ನ ಯೋಜನೆಗೆ ನಿಗದಿಪಡಿಸಲಾಗಿದೆಯೇ; ನಿಗದಿಪಡಿಸಿದ್ದಲ್ಲಿ, ಒಟ್ಟು ಅನುದಾನವನ್ನು ವಸತಿ [illegible]	
ಊ)	ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಮನೆಗಳ [illegible] ಎಷ್ಟು [illegible] ಅರ್ಹ [illegible] ವಸತಿ [illegible]	ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2011ರ ಸಾಮಾಜಿಕ ಆರ್ಥಿಕ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಬಿಟ್ಟು ಹೋದ ಅರ್ಹ ವಸತಿ ರಹಿತರನ್ನು ಗುರುತಿಸುವ ಕಾರ್ಯ ನಡೆಸಲಾಗಿದ್ದು. ಸದರಿ ಸಮೀಕ್ಷೆಯ ಪ್ರಕಾರ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 23,687 ವಸತಿ ರಹಿತ ಮತ್ತು 5,598 ನಿವೇಶನ ರಹಿತರು ಒಟ್ಟು 29,285 ವಸತಿ ನಿವೇಶನ ರಹಿತರನ್ನು ಗುರುತಿಸಲಾಗಿದೆ. ವಿವರ ಕೆಳಗಿನಂತಿದೆ.

ತಾಲ್ಲೂಕು	ವಸತಿ ರಹಿತರು	ನಿವೇಶನ ರಹಿತರು	ಒಟ್ಟು
ಮೊಳಕಾಲ್ಮೂರು	4941	2681	7622
ಚಳ್ಳಕೆರೆ	18746	2917	21663
ಒಟ್ಟು	23687	5598	29285

ಕವಸ ಸಂಖ್ಯೆ: ವಸ 240 ಪಿಹೆಚ್ಎ 2018

(ಯು.ಟಿ. ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಕರ್ನಾಟಕ ವಿಧಾನ ಸಭೆ

01.	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	964
02.	ಸದಸ್ಯರ ಹೆಸರು	:	ಶ್ರೀ ಅಪ್ಪಚ್ಚು (ರಂಜನ್) ಎಂ. ಪಿ. (ಮಡಿಕೇರಿ)
03.	ಉತ್ತರಿಸುವ ದಿನಾಂಕ	:	12.12.2018
04.	ಉತ್ತರಿಸುವ ಸಚಿವರು	:	ಉಪ ಮುಖ್ಯಮಂತ್ರಿಗಳು

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಟರ್‌ಸೆಪ್ಟರ್ ಮತ್ತು ಹೈವೇ ಪ್ಯಾಟ್ರೋಲ್ ವಾಹನ ನಿರ್ವಹಿಸುವ ದೈನಂದಿನ ಕಾರ್ಯಗಳು ಯಾವುವು?	ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂಟರ್‌ಸೆಪ್ಟರ್ ಮತ್ತು ಹೈವೇ ಪ್ಯಾಟ್ರೋಲ್ (ಹೆದ್ದಾರಿ ಗಸ್ತು) ವಾಹನ ನಿರ್ವಹಿಸುವ ದೈನಂದಿನ ಕಾರ್ಯಗಳ ವಿವರ ಕೆಳಕಂಡಂತಿದೆ. **1) <u>ಇಂಟರ್‌ಸೆಪ್ಟರ್ ವಾಹನ ನಿರ್ವಹಿಸುವ ದೈನಂದಿನ ಕಾರ್ಯಗಳ ವಿವರ</u>** 1) ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವ ಚಾಲಕರ ವಿರುದ್ಧ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸುವುದು. 2) ವೇಗ ಮಿತಿ ದಾಟಿ ಅತಿ ವೇಗವಾಗಿ ಸಂಚರಿಸುವ ವಾಹನ ಸವಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದು ಮತ್ತು ಸ್ಥಳ ದಂಡ ವಿಧಿಸುವದು. 3) ಇತರೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಸಂಚರಿಸುವ ವಾಹನಗಳ ಸವಾರರ ವಿರುದ್ಧ ಪ್ರಕರಣಗಳನ್ನು ಸಹ ದಾಖಲಿಸಲಾಗುತ್ತದೆ. **2) <u>ಹೈವೇ ಪ್ಯಾಟ್ರೋಲ್ ವಾಹನಗಳು ನಿರ್ವಹಿಸುವ ದೈನಂದಿನ ಕಾರ್ಯಗಳ ವಿವರ</u>** 1) ದಿನದ 24 ಗಂಟೆ 24x7 ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸುವುದು. 2) ರಸ್ತೆ ಅಪಘಾತ ಸಂಭವಿಸಿದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡುವುದು. 3) ರಸ್ತೆ ಅಪಘಾತ ಸ್ಥಳದಿಂದ ಗಾಯಾಳುಗಳನ್ನು ತುರ್ತಾಗಿ (Golden Hour) ಅಮೃತ ಘಳಿಗೆಯೊಳಗಾಗಿ ಆಯಾ ಸಮೀಪದ ಆಸ್ಪತ್ರೆಗಳಿಗೆ ಸಾಗಿಸಿ ಜೀವ ಉಳಿಸುವುದು. 4) ಸಂಚಾರ ಅಡೆ ತಡೆ ಆಗದಂತೆ ಸುಗಮ ಸಂಚಾರಿ ವ್ಯವಸ್ಥೆ ಮಾಡಿಕೊಡುವುದು. 5) ಸ್ಥಾಯಿ ಆದೇಶ ಸಂಖ್ಯೆ (Standing order No) : 1009 ದಿನಾಂಕ 06.07.2018ರಲ್ಲಿ ಹೈವೇ ಪ್ಯಾಟ್ರೋಲ್ ವಾಹನಗಳು ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಸೂಕ್ತ ನಿರ್ದೇಶನಗಳನ್ನು ಹೊರಡಿಸಲಾಗಿದೆ.
ಆ)	ಇಂಟರ್‌ಸೆಪ್ಟರ್ ಮೂಲಕ ಕಳೆದ 3 ವರ್ಷಗಳಿಂದ ಎಷ್ಟು ದಂಡ ವಸೂಲಿ ಮಾಡಲಾಗಿದೆ, ಯಾವ ಯಾವ ಉದ್ದೇಶಕ್ಕೆ ವಸೂಲಿ ಮಾಡಲಾಗಿದೆ (ವಿಧಾನ ಸಭೆ ಕ್ಷೇತ್ರವಾರು ವಿವರ ನೀಡುವುದು);	ಇಂಟರ್‌ಸೆಪ್ಟರ್ ಮೂಲಕ ಕಳೆದ 3 ವರ್ಷಗಳಿಂದ ವಸೂಲಿಸಿದ ದಂಡದ ವಿವರಗಳನ್ನು **ಅನುಬಂಧ** ದಲ್ಲಿ ಒದಗಿಸಲಾಗಿದೆ. ವೇಗಮಿತಿ ಉಲ್ಲಂಘನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಹೆದ್ದಾರಿಗಳಲ್ಲಿ ವಾಹನ ನಿಲುಗಡೆ ಮಾಡುವುದು ಮುಂತಾದ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಸ್ಥಳ ದಂಡವನ್ನು ವಸೂಲಿ ಮಾಡಲಾಗಿರುತ್ತದೆ.

ಇ)	ಇಲಾಖೆಯಲ್ಲಿ ಸಿಬ್ಬಂದಿಗಳ ವಸತಿಗೃಹಕ್ಕಾಗಿ ಕಳೆದ ಮೂರು ವರ್ಷಗಳಿಂದ ಯಾವ ಯಾವ ಜಿಲ್ಲೆಗೆ ಎಷ್ಟೆಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ (ಪೂರ್ಣ ವಿವರ ನೀಡುವುದು);	ಪೊಲೀಸ್ ಗೃಹ 2020 ಯೋಜನೆಯಡಿ ಒಟ್ಟು 11,000 ವಸತಿಗೃಹಗಳನ್ನು ರೂ.2272.37 ಕೋಟಿಗಳ ವೆಚ್ಚದಲ್ಲಿ ರಾಜ್ಯದೆಲ್ಲೆಡೆ ನಿರ್ಮಿಸಲಾಗುತ್ತಿದೆ. ಸದರಿ ವಸತಿಗೃಹಗಳ ನಿರ್ಮಾಣಕ್ಕಾಗಿ ಅನುದಾನವನ್ನು ಜಿಲ್ಲಾವಾರು ಬಿಡುಗಡೆ ಮಾಡಲಾಗುವುದಿಲ್ಲ. ಸರ್ಕಾರದಿಂದ ಮಂಜೂರಾದ ಅನುದಾನವನ್ನು ಕೆ.ಎಸ್.ಪಿ.ಹೆಚ್.& ಐ.ಡಿ.ಸಿ.ಎಲ್. ನಲ್ಲಿ ಠೇವಣಿ ಇಟ್ಟು ಕಾಮಗಾರಿ ಕೈಗೊಳ್ಳಲಾಗುತ್ತದೆ. ಕಳೆದ 2015-16ನೇ ಸಾಲಿನಿಂದ ಬಿಡುಗಡೆಯಾದ ಅನುದಾನ ವಿವರ ಕೆಳಕಂಡಂತಿದೆ. **2015-16** | **2016-17** | **2017-18** | **2018-19** 46,083.00 | 44,625.00 | 28,144.00 | 17,355.00 (ರೂ.ಲಕ್ಷಗಳಲ್ಲಿ)
ಈ)	ಕೊಡಗು ಜಿಲ್ಲೆಯಲ್ಲಿರುವ ಪೊಲೀಸ್ ವಸತಿ ಗೃಹಗಳು ತುಂಬಾ ಹಳೆಯದಾಗಿದ್ದು, ಕೆಲವು ವಸತಿ ಗೃಹಗಳು ಬೀಳುವ ಹಂತದಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಹೌದು.
ಉ)	ಬಂದಿದ್ದಲ್ಲಿ, ಹೊಸ ವಸತಿ ಗೃಹ ನಿರ್ಮಿಸಲು ತೆಗೆದುಕೊಂಡ ಕ್ರಮವೇನು (ಪೂರ್ಣ ವಿವರ ನೀಡುವುದು);	ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಗೃಹ 2020 ಯೋಜನೆಯಡಿಯ ಹಂತ-1ರಲ್ಲಿ ಹೊಸದಾಗಿ 168 ಸಿಬ್ಬಂದಿ ಹಾಗೂ 06 ಅಧಿಕಾರಿ ಒಟ್ಟು 174 ವಸತಿಗೃಹಗಳನ್ನು ನಿರ್ಮಾಣ ಮಾಡಲಾಗಿದೆ.
ಊ)	ಪೊಲೀಸ್ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಎಷ್ಟು ಜನ ಹೋಂಗಾರ್ಡ್ಸ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ; ಇವರನ್ನು ಖಾಯಂಗೊಳಿಸಲು ಸರ್ಕಾರ ತೆಗೆದುಕೊಂಡ ಕ್ರಮವೇನು (ಕ್ಷೇತ್ರವಾರು ವಿವರ ನೀಡುವುದು)?	ಪೊಲೀಸ್ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಒಟ್ಟು 6,139 ಜನ ಹೋಂಗಾರ್ಡ್ಸ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದರಿ ಹೋಂಗಾರ್ಡ್ಸ್‌ಗಳನ್ನು ಖಾಯಂಗೊಳಿಸುವ ಬಗ್ಗೆ ಯಾವುದೇ ಪ್ರಸ್ತಾವನೆಗಳು ಇರುವುದಿಲ್ಲ.

ಒಇ 167 ಪಿಬಿಎಲ್ 2018

(ಡಾ: ಜಿ. ಪರಮೇಶ್ವರ)
ಉಪ ಮುಖ್ಯಮಂತ್ರಿ

ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಅಪ್ಪಚ್ಚು (ರಂಜನ್) ಎಂ.ಪಿ. (ಮಡಿಕೇರಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 964ಕ್ಕೆ ಸಂಬಂಧಿಸಿದಂತೆ **ಅನುಬಂಧ**

ಕ್ರ. ಸಂ	ಘಟಕಗಳು/ವಿಧಾನ ಸಭಾ ಕ್ಷೇತ್ರವಾರು	ಸಂಗ್ರಹಿಸಲಾದ ದಂಡದ ಮೊತ್ತ (ರೂಗಳಲ್ಲಿ)			
		2015	2016	2017	2018 (ನವೆಂಬರ್ ಅಂತ್ಯದವರೆಗೆ)
1	**ಬೆಂಗಳೂರು ನಗರ**				
1	ಹೆಬ್ಬಾಳ ವಿಧಾನಸಭಾ ಕ್ಷೇತ್ರ	766200	230700	3766300	1755600
2	ಯಲಹಂಕ ವಿಧಾನಸಭಾ ಕ್ಷೇತ್ರ	2073300	2306100	2362500	879300
3	ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ	5331000	2533500	3731400	1830900
4	ದೇವನಹಳ್ಳಿ ವಿಧಾನಸಭಾ ಕ್ಷೇತ್ರ	2802300	1951200	3139800	1427100
5	ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ	4449600	4239000	3088500	1268100
6	ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ	6699600	7333800	7446400	5125700
7	ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ	416100	-	677700	1285500
8	ದಾಸರಹಳ್ಳಿ ವಿಧಾನಸಭಾ ಕ್ಷೇತ್ರ	3149700	2723700	3786600	2198400
9	ಜಯನಗರ ವಿಧಾನಸಭಾ ಕ್ಷೇತ್ರ	764100	807000	936300	914400
10	ಪದ್ಮನಾಭನಗರ ವಿಧಾನಸಭಾ ಕ್ಷೇತ್ರ	471600	384900	1001400	392400
11	ಪದ್ಮನಾಭನಗರ & ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ	415500	477000	466500	141900
12	ಯಶವಂತಪುರ	3202500	1625100	589200	-
13	ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ	2649600	1026000	686100	-
14	ಕೆ.ಆರ್. ಪುರಂ ವಿಧಾನಸಭಾ ಕ್ಷೇತ್ರ	71400	174300	1375500	1174800
15	ಬಿ.ಟಿ.ಎಂ ಲೇಔಟ್ ವಿಧಾನಸಭಾ ಕ್ಷೇತ್ರ	-	-	795300	-
16	ಮಹದೇವಪುರ ವಿಧಾನಸಭಾ ಕ್ಷೇತ್ರ	1404300	1451400	255000	174000
17	ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ	4486200	1790700	6212700	5239500
	ಒಟ್ಟು	3,91,53,000	2,90,54,400	4,03,17,200	2,38,07,600
2	**ಬೆಂಗಳೂರು ಜಿಲ್ಲೆ**				
1	ದೇವನಹಳ್ಳಿ ವಿಧಾನಸಭಾ ಕ್ಷೇತ್ರ		106700	151700	355500
2	ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ		76100	83200	153900
3	ಯಲಹಂಕ ವಿಧಾನಸಭಾ ಕ್ಷೇತ್ರ		76100	256850	185500
4	ನೆಲಮಂಗಲ ವಿಧಾನಸಭಾ ಕ್ಷೇತ್ರ		305800	2253750	991800
5	ಆನೇಕಲ್ ವಿಧಾನಸಭಾ ಕ್ಷೇತ್ರ		2161500	1538400	774900
6	ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ		144200	124900	88500
7	ಹೊಸಕೋಟೆ ವಿಧಾನಸಭಾ ಕ್ಷೇತ್ರ		89500	29300	0
8	ಮಹದೇವಪುರ ವಿಧಾನಸಭಾ ಕ್ಷೇತ್ರ		17500	0	0
	ಒಟ್ಟು		2979416	4440117	2550100
3	**ಬೆಳಗಾವಿ ನಗರ**				
1	ಬೆಳಗಾವಿ (ಗ್ರಾ)			412400	412400
2	ಬೆಳಗಾವಿ ಉತ್ತರ		212400	210500	111300
3	ಬೆಳಗಾವಿ ದಕ್ಷಿಣ		121000	30800	68600
	ಒಟ್ಟು		333400	653700	592300
4	**ಬೆಳಗಾವಿ ಜಿಲ್ಲೆ**		666800	1307400	1184600
1	ಸವದತ್ತಿ		11000	225700	209300
2	ಅಥಣಿ		13900	857100	556300
3	ಅಥಣಿ		7600		
4	ಅಥಣಿ		27100		
5	ಅಥಣಿ		4900		
6	ರಾಯಬಾಗ		900		
7	ಕುಡಚಿ		4000		
8	ಕುಡಚಿ		1500		
9	ಗೋಕಾಕ		228900	23100	71100

ಕ್ರ. ಸಂ	ಘಟಕಗಳು/ವಿಧಾನ ಸಭಾ ಕ್ಷೇತ್ರವಾರು	ಸಂಗ್ರಹಿಸಲಾದ ದಂಡದ ಮೊತ್ತ (ರೂಗಳಲ್ಲಿ)			
		2015	2016	2017	2018 (ನವೆಂಬರ್ ಅಂತ್ಯದವರೆಗೆ)
10	ಅರಭಾವಿ		71100	45900	12000
11	ಹುಕ್ಕೇರಿ		92100	52200	10200
12	ಯಮಕನಮರಡಿ		61200	63600	2689800
13	ಚಿಕ್ಕೋಡಿ ಸದಲಗಾ		292900	1480900	
14	ಖಾನಾಪುರ				
	ಒಟ್ಟು		817100	2748500	3548700
5	**ಬಳ್ಳಾರಿ**				
1	ಬಳ್ಳಾರಿ ನಗರ		423000	341700	885100
2	ಬಳ್ಳಾರಿ ಗ್ರಾಮೀಣ		9843500	930600	799100
3	ವಿಜಯನಗರ		894800	450900	268200
4	ಕೂಡ್ಲಗಿ		155900	701700	1436175
5	ಸಂಡೂರು		515900	979300	935200
6	ಹೆಚ್.ಬಿ.ಹಳ್ಳಿ		151200	552900	714300
7	ಕಂಪ್ಲಿ			13500	28100
8	ಸಿರುಗುಪ್ಪ			80400	145000
	ಒಟ್ಟು		11984300	4051000	5211175
6	**ಚಿಕ್ಕಮಗಳೂರು**				
1	ತರೀಕೆರೆ ಕ್ಷೇತ್ರ	86200	91500	57200	104300
2	ಚಿಕ್ಕಮಗಳೂರು ಕ್ಷೇತ್ರ	741300	1934300	1813000	1042200
3	ಕಡೂರು ಕ್ಷೇತ್ರ	116400	178600	134000	220800
4	ಮೂಡಿಗೆರೆ ಕ್ಷೇತ್ರ	109400	109900	125500	336500
5	ಶೃಂಗೇರಿ ಕ್ಷೇತ್ರ	256900	195200	217200	347200
	ಒಟ್ಟು	1310200	2509500	2346900	2051000
7	**ಚಿಕ್ಕಬಳ್ಳಾಪುರ**				
1	ಚಿಕ್ಕಬಳ್ಳಾಪುರ	1630100	1454300	781200	1394800
2	ಗೌರಿಬಿದನೂರು			656300	484000
3	ಬಾಗೇಪಲ್ಲಿ			288200	244200
4	ಚಿಂತಾಮಣಿ			545400	459300
5	ಶಿಡ್ಲಘಟ್ಟ			544700	295300
	ಒಟ್ಟು	1630100	1454300	2815800	2877600
8	**ಚಿತ್ರದುರ್ಗ**				
1	ಚಳ್ಳಕೆರೆ		1,71,100	9,93,900	10,82,400
2	ಮೊಳಕಾಲ್ಮೂರು		7,08,200	11,05,400	2,07,900
3	ಹಿರಿಯೂರು		4,76,800	9,97,000	7,21,200
4	ಹೊಸದುರ್ಗ		130300	9410	101900
5	ಚಿತ್ರದುರ್ಗ		2,51,500	3,66,100	2,52,000
6	ಹೊಳಲ್ಕೆರೆ		1,88,000	5,57,400	6,11,500
	ಒಟ್ಟು		1,925,900	4,029,210	2,976,900
9	**ದಕ್ಷಿಣ ಕನ್ನಡ**				
1	ಬಂಟ್ವಾಳ		1493100	1168200	912200
2	ಪುತ್ತೂರು		2098200	14708	2581000
	ಒಟ್ಟು		3591300	1182908	3493200
10	**ಗದಗ**				
1	ಗದಗ		627500	1107500	1681200
	ಒಟ್ಟು		627500	1107500	1681200
11	**ಹಾಸನ**				
1	ಹಾಸನ		4212000	1984700	468,500
2	ಸಕಲೇಶಪುರ				

ಕ್ರ. ಸಂ	ಘಟಕಗಳು/ವಿಧಾನ ಸಭಾ ಕ್ಷೇತ್ರವಾರು	ಸಂಗ್ರಹಿಸಲಾದ ದಂಡದ ಮೊತ್ತ (ರೂಗಳಲ್ಲಿ)			
		2015	2016	2017	2018 (ನವೆಂಬರ್ ಅಂತ್ಯದವರೆಗೆ)
3	ಅರಸೀಕೆರೆ		300		
4	ಬೇಲೂರು				
5	ಹೊಳೆನರಸೀಪುರ				
6	ಅರಕಲಗೂಡು		28700		
7	ಶ್ರವಣಬೆಳಗೊಳ		623900	1160300	846000
	ಒಟ್ಟು	0	4864900	3145000	1314500
12	**ಕಲಬುರಗಿ**				
1	ಉತ್ತರ	941650	222400	1308870	225200
2	ದಕ್ಷಿಣ	469407	285500	628850	188000
	ಒಟ್ಟು	1411057	507900	1937720	413200
13	**ದಾವಣಗೆರೆ**				
1	ದಾವಣಗೆರೆ ಉತ್ತರ ಮತ್ತು ದಕ್ಷಿಣ	2160,000			
2	ದಾವಣಗೆರೆ ದಕ್ಷಿಣ		1281,900		
3	ದಾವಣಗೆರೆ ದಕ್ಷಿಣ			853,200	
4	ಮಾಯಕೊಂಡ			57,200	
5	ಹರಿಹರ			190,600	
6	ಹರಪನಹಳ್ಳಿ				22,000
7	ದಾವಣಗೆರೆ ದಕ್ಷಿಣ				1384,000
	ಒಟ್ಟು		1,281,900	1,101,000	1,406,000
14	**ಚಾಮರಾಜನಗರ**				
1	ಚಾಮರಾಜನಗರ		780096	825632	656160
2	ಕೊಳ್ಳೆಗಾಲ		609450	645025	553635
3	ಹನೂರು		511938	516020	410100
4	ಗುಂಡ್ಲುಪೇಟೆ		536316	593423	430605
	ಒಟ್ಟು		2437800	2580100	2050500
15	**ಹಾವೇರಿ**				
1	ಹಾವೇರಿ ವಿಧಾನ ಸಭಾ ಕ್ಷೇತ್ರ	357900	412900	1713300	1680000
2	ಬ್ಯಾಡಗಿ ವಿಧಾನ ಸಭಾ ಕ್ಷೇತ್ರ	257900	365000	268400	355200
3	ರಾಣೇಬೆನ್ನೂರ ವಿಧಾನ ಸಭಾ ಕ್ಷೇತ್ರ	93800	189700	241700	255500
4	ಹಾನಗಲ್ ವಿಧಾನ ಸಭಾ ಕ್ಷೇತ್ರ	23100	28600	24300	27600
5	ಹಿರೇಕೆರೂರು ವಿಧಾನ ಸಭಾ ಕ್ಷೇತ್ರ	248100	378000	707200	693800
6	ಶಿಗ್ಗಾಂವಿ- ಸವಣೂರ ವಿಧಾನ ಸಭಾ ಕ್ಷೇತ್ರ	288100	270950	252500	38900
	ಒಟ್ಟು	1268900	1645150	3207400	3051000
16	**ಧಾರವಾಡ**				
1	ನವಲಗುಂದ	416500	531350	642050	1893000
2	ಕುಂದಗೋಳ	384900	393650	734650	1188950
3	ಧಾರವಾಡ ಗ್ರಾಮೀಣ	782500	1037050	573150	3033900
4	ಕಲಘಟಗಿ	322600	382400	742150	863500
	ಒಟ್ಟು	1906500	2344450	2692000	6979350
17	**ಯಾದಗಿರಿ**				
	ಯಾದಗಿರಿ ಮತ ಕ್ಷೇತ್ರ		9000	40100	195200
	ಗುರುಮಿಟಕಲ್ ಮತ ಕ್ಷೇತ್ರ		10000	13400	29200
	ಸುರಪುರ ಮತ ಕ್ಷೇತ್ರ		97100	85800	143600
	ಶಹಾಪುರ ಮತ ಕ್ಷೇತ್ರ		75000	120500	91100
	ಒಟ್ಟು		191100	259800	459100
18	**ವಿಜಯಪುರ**				
1	ವಿಜಯಪುರ		57800	102000	198000
2	ನಾಗಠಾಣ		38200	75300	185800

ಕ್ರ. ಸಂ	ಘಟಕಗಳು/ವಿಧಾನ ಸಭಾ ಕ್ಷೇತ್ರವಾರು	ಸಂಗ್ರಹಿಸಲಾದ ದಂಡದ ಮೊತ್ತ (ರೂಗಳಲ್ಲಿ)			
		2015	2016	2017	2018 (ನವೆಂಬರ್ ಅಂತ್ಯದವರೆಗೆ)
3	ಇಂಡಿ		4200	155600	220700
4	ಸಿಂದಗಿ		53000	230700	255700
5	ದೇವರಹಿಪ್ಪರಗಿ		53600	132500	228200
6	ಬ.ಬಾಗೇವಾಡಿ		52600	68600	193600
7	ಮುದ್ದೇಬಿಹಾಳ		35200	87600	118500
	ಒಟ್ಟು		294600	852300	1400500
19	**ಕೋಲಾರ**				
1	ಕೋಲಾರ ವಿಧಾನಸಭಾ ಕ್ಷೇತ್ರ		220600	1068300	797600
2	ಮಾಲೂರು ವಿಧಾನಸಭಾ ಕ್ಷೇತ್ರ			262000	72200
3	ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ		3000	11200	8400
4	ಮುಳಬಾಗಲು ವಿಧಾನಸಭಾ ಕ್ಷೇತ್ರ		0	211400	88900
	ಒಟ್ಟು		3000	1552900	967100
20	**ಮೈಸೂರು ಜಿಲ್ಲೆ**				
1	ಚಾಮುಂಡೇಶ್ವರಿ	16400	27700	20000	2500
2	ವರುಣ	0	0	0	0
3	ಕೆ.ಆರ್.ನಗರ	115200	47800	8900	0
4	ಹುಣಸೂರು	5000	5500	11300	0
5	ಪಿರಿಯಾಪಟ್ಟಣ	0	0	0	0
6	ಹೆಚ್.ಡಿ.ಕೋಟೆ	0	7000	25500	0
7	ನಂಜನಗೂಡು	0	0	0	0
8	ಟಿ.ನರಸೀಪುರ	0	0	0	0
	ಒಟ್ಟು	136600	88000	65700	2500
21	**ರಾಯಚೂರು**				
1	ರಾಯಚೂರ(ನಗರ)		1215250	1185150	1410400
2	ಮಾನವಿ		211000	188000	165000
3	ಸಿಂಧನೂರ		124400	153700	141000
4	ಲಿಂಗಸೂಗೂರ		111000	78300	103000
	ಒಟ್ಟು		1661650	1605150	1819400
22	**ಉತ್ತರ ಕನ್ನಡ ಜಿಲ್ಲೆ**				
1	ಹಳಿಯಾಳ		89300	190800	110300
2	ಕಾರವಾರ		170500	0	0
3	ಕುಮಟಾ		91800	0	0
4	ಭಟ್ಕಳ		166600	0	0
5	ಶಿರಸಿ		139400	194200	16200
6	ಯಲ್ಲಾಪುರ		106000	136500	141600
	ಒಟ್ಟು		763600	521500	268100
23	**ರಾಮನಗರ ಜಿಲ್ಲೆ**				
1	ರಾಮನಗರ ವಿಧಾನ ಸಭಾ ಕ್ಷೇತ್ರ	1056600	606800	1062600	433600
2	ಮಾಗಡಿ ವಿಧಾನಸಭಾ ಕ್ಷೇತ್ರ	50000	94400	109200	187300
3	ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ	449200	323300	434600	302500
4	ಕನಕಪುರ ವಿಧಾನಸಭಾ ಕ್ಷೇತ್ರ	79900	137600	305600	261800
5	ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ	0	36200	62600	78400
6	ಯಶವಂತಪುರ ವಿಧಾನ ಸಭಾ ಕ್ಷೇತ್ರ	27600	10800	130600	94200
	ಒಟ್ಟು	1663300	1209100	2105200	1357800
24	**ಕೆ.ಜಿ.ಎಫ್**				
1	ವಿಧಾನ ಸಭೆ ಉತ್ತರ ಮತಕ್ಷೇತ್ರ	941650	2224400	1308870	225200
2	ವಿಧಾನ ಸಭೆ ದಕ್ಷಿಣ ಮತಕ್ಷೇತ್ರ	469407	285500	628850	188000
	ಒಟ್ಟು	1411057	2509900	1937720	413200

ಕ್ರ. ಸಂ	ಘಟಕಗಳು/ವಿಧಾನ ಸಭಾ ಕ್ಷೇತ್ರವಾರು	ಸಂಗ್ರಹಿಸಲಾದ ದಂಡದ ಮೊತ್ತ (ರೂಗಳಲ್ಲಿ)			
		2015	2016	2017	2018 (ನವೆಂಬರ್ ಅಂತ್ಯದವರೆಗೆ)
25	**ಕೊಪ್ಪಳ**				
1	ಕೊಪ್ಪಳ ವಿಧಾನಸಭಾ ಕ್ಷೇತ್ರ		997600	717400	775800
2	ಯಲಬುರ್ಗಾ ವಿಧಾನಸಭಾ ಕ್ಷೇತ್ರ		134600	205000	160000
3	ಗಂಗಾವತಿ ವಿಧಾನಸಭಾ ಕ್ಷೇತ್ರ		647300	638700	465800
4	ಕನಕಗಿರಿ ವಿಧಾನಸಭಾ ಕ್ಷೇತ್ರ		248800	39000	94100
5	ಕುಷ್ಟಗಿ ವಿಧಾನಸಭಾ ಕ್ಷೇತ್ರ		659000	887900	567200
	ಒಟ್ಟು		2687300	2488000	2062900
26	**ಉಡುಪಿ ಜಿಲ್ಲೆ**				
1	ಕಾರ್ಕಳ ಉಪವಿಭಾಗ		1153700	2365800	1688500
2	ಕುಂದಾಪುರ ಉಪವಿಭಾಗ		1377000	1225200	1272700
3	ಉಡುಪಿ ಉಪವಿಭಾಗ		2305900	92900	550800
	ಒಟ್ಟು		4836600	3683900	3512000
27	**ಬೀದರ**				
1	ಬೀದರ		375500	475800	1113500
2	ಹುಮನಾಬಾದ		280700	38200	15900
3	ಬಸವಕಲ್ಯಾಣ		0	122500	
	ಒಟ್ಟು		656200	636500	1129400
28	**ಬಾಗಲಕೋಟೆ**				
1	ಬಾಗಲಕೋಟ		91,500	90,100	54,300
2	ಬದಾಮಿ		24,400	39,300	38,800
3	ಹುನಗುಂದ		19,500	31,200	25,300
4	ಮುಧೋಳ		22,600	29,400	28,900
5	ಜಮಖಂಡಿ		28,100	13,900	7,800
6	ತೇರದಾಳ		-	-	-
7	ಬೀಳಗಿ		-	-	-
	ಒಟ್ಟು		186,100	186,100	372,200
29	**ಮಂಗಳೂರು ನಗರ**				
1	ಮಂಗಳೂರು ದಕ್ಷಿಣ	1616400	3372000	4685600	4233800
2	ಮಂಗಳೂರು ಉತ್ತರ	1121700	2802050	3413500	2796300
	ಒಟ್ಟು	2738100	6174050	8099100	7030100
30	**ಶಿವಮೊಗ್ಗ**				
1	ಭದ್ರಾವತಿ	355200	336600	30600	0
2	ಸಾಗರ	115000	20400		
3	ತೀರ್ಥಹಳ್ಳಿ		13600		
4	ಶಿವಮೊಗ್ಗ	1544300	767156	2732700	2063300
	ಒಟ್ಟು	1544300	1137756	2732700	2063300
31	**ತುಮಕೂರು**				
1	ತುಮಕೂರು ನಗರ	15585550	13467484	1417783	1726800
2	ತುಮಕೂರು ಗ್ರಾಮಾಂತರ	103000	151916	236417	199200
3	ಕುಣಿಗಲ್	1287800	1691500	1016600	762400
4	ತುರುವೇಕೆರೆ	600900	460100	168400	80100
5	ಚಿ.ನಾ ಹಳ್ಳಿ	638200	374200	290000	213100
6	ತಿ ಪ ಟೂರು	2389800	932309	454800	376500
7	ಶಿರಾ	2837550	1257550	747600	796400
8	ಗುಬ್ಬಿ	74100	541740	584700	776900
9	ಕೊರಟಗೆರೆ	71200	194700	6200	2800
	ಒಟ್ಟು	23588100	19071499	4922500	4934200
32	**ಹುಬ್ಬಳ್ಳಿ-ಧಾರವಾಡ ನಗರ**				

ಕ್ರ. ಸಂ	ಘಟಕಗಳು/ವಿಧಾನ ಸಭಾ ಕ್ಷೇತ್ರವಾರು	ಸಂಗ್ರಹಿಸಲಾದ ದಂಡದ ಮೊತ್ತ (ರೂಗಳಲ್ಲಿ)			
		2015	2016	2017	2018 (ನವೆಂಬರ್ ಅಂತ್ಯದವರೆಗೆ)
1	ಕೇಂದ್ರ ವಿಧಾನ ಸಭಾ ಕ್ಷೇತ್ರ,ಹುಬ್ಬಳ್ಳಿ.		3130200	2009700	1808500
2	ಪೂರ್ವ ವಿಧಾನ ಸಭಾ ಕ್ಷೇತ್ರ, ಹುಬ್ಬಳ್ಳಿ.		0	100200	1672100
3	ಪಶ್ಚಿಮ ವಿಧಾನ ಸಭಾ ಕ್ಷೇತ್ರ ಧಾರವಾಡ ಹಾಗೂ ಗ್ರಾಮೀಣ ವಿಧಾನ ಸಭಾ ಕ್ಷೇತ್ರ, ಧಾರವಾಡ.		610400	2080500	1795900
	ಒಟ್ಟು		3740600	4190400	5276500
33	**ಕೊಡಗು**				
1	ಮಡಿಕೇರಿ	610000	850000	1456000	1275000
2	ವಿರಾಜಪೇಟೆ	383000	412500	406900	575000
	ಒಟ್ಟು	993000	1262500	1862900	1850000
34	**ಮಂಡ್ಯ**				
	ಮದ್ದೂರು		412700	1067600	1323200
	ಮಂಡ್ಯ		1194375	682600	319100
	ಒಟ್ಟು		1607075	1750200	1642300
35	**ಮೈಸೂರು ನಗರ**				
	ಚಾಮುಂಡೇಶ್ವರಿ		5223900	5850000	11073900
	ಕೃಷ್ಣರಾಜ		2953500	3239100	6192600
	ನರಸಿಂಹರಾಜ		2683800	2871000	5554800
	ಚಾಮರಾಜ		385200	1079400	1464600
	ಒಟ್ಟು		11246400	13039500	24285900

ಕರ್ನಾಟಕ ವಿಧಾನ ಸಭೆ

1	ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	175
2	ಸದಸ್ಯರ ಹೆಸರು	:	ಶ್ರೀ ವಿ.ಸೋಮಣ್ಣ
3	ಉತ್ತರಿಸುವ ದಿನಾಂಕ	:	12-12-2018
4	ಉತ್ತರಿಸುವವರು	:	ಮಾನ್ಯ ಉಪಮುಖ್ಯಮಂತ್ರಿಗಳು

ಕ್ರ.ಸಂ	ಪ್ರಶ್ನೆ	ಉತ್ತರ
ಅ	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳ ಸಂಖ್ಯೆ ಎಷ್ಟು; (ಸಂಪೂರ್ಣ ವಿವರವನ್ನು ವಿಧಾನ ಸಭಾ ಕ್ಷೇತ್ರವಾರು ನೀಡುವುದು);	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 633 ಮಳೆ ನೀರುಗಾಲುವೆಗಳು ಇರುತ್ತವೆ. ವಿಧಾನಸಭಾ ಕ್ಷೇತ್ರವಾರು ವಿವರಗಳನ್ನು **ಅನುಬಂಧ-1** ರಲ್ಲಿ ನೀಡಿದೆ.
ಆ	ಮುಚ್ಚಿಹೋಗಿರುವ, ಕಣ್ಮರೆಯಾಗಿರುವ ಮತ್ತು ಒತ್ತುವರಿಯಾಗಿರುವ ರಾಜಕಾಲುವೆಗಳನ್ನು ಸರ್ವೆ ಮಾಡಲು ಆದೇಶ ನೀಡಲಾಗಿದೆಯೇ; ಸರ್ವೆ ಕಾರ್ಯ ಪೂರ್ಣಗೊಂಡಿದೆಯೇ; (ವರದಿಯ ಪ್ರತಿ ಒದಗಿಸುವುದು)	ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 31394/2009 (LB-BMP-PIL) & ರಿಟ್ ಅರ್ಜಿ ಸಂಖ್ಯೆ: 38401/2014 ರಲ್ಲಿ ನೀಡಿದ ಆದೇಶದಂತೆ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ರವರು ದಿನಾಂಕ: 15-11-2018 ರಲ್ಲಿ ಮಳೆ ನೀರುಗಾಲುವೆಗಳ ಒತ್ತುವರಿಗೆ ಸಂಬಂಧಿಸಿದಂತೆ ಸರ್ವೆ ಕಾರ್ಯ ಕೈಗೊಳ್ಳಲು ಆದೇಶ ನೀಡಿರುತ್ತಾರೆ. ಅದರಂತೆ ಸರ್ವೆ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ಬಿಬಿಎಂಪಿ ಆಯುಕ್ತರು ವರದಿ ಮಾಡಿರುತ್ತಾರೆ.
ಇ	ಕಳೆದ 3 ವರ್ಷಗಳಿಂದ ರಾಜಕಾಲುವೆಗಳ ಅಭಿವೃದ್ಧಿಗಾಗಿ ವೆಚ್ಚ ಮಾಡಿರುವ ಹಣ ಎಷ್ಟು (ವಿಧಾನ ಸಭಾ ಕ್ಷೇತ್ರವಾರು ಮಾಹಿತಿಯನ್ನು ವರ್ಷವಾರು ನೀಡುವುದು);	ಕಳೆದ 3 ವರ್ಷಗಳಿಂದ ರಾಜಕಾಲುವೆಗಳ ಅಭಿವೃದ್ಧಿಗಾಗಿ ವೆಚ್ಚ ಮಾಡಿರುವ ಮೊತ್ತ ರೂ. 117882.4 ಲಕ್ಷಗಳಾಗಿದ್ದು, ವಿವರಗಳನ್ನು **ಅನುಬಂಧ-2** ರಲ್ಲಿ ಮತ್ತು ವಿಧಾನ ಸಭಾ ಕ್ಷೇತ್ರವಾರು ವಿವರಗಳನ್ನು **ಅನುಬಂಧ-3** ರಲ್ಲಿ ನೀಡಿದೆ.
ಈ	ಒತ್ತುವರಿ ಆಗಿರುವ ರಾಜಕಾಲುವೆಯನ್ನು ತೆರವುಗೊಳಿಸಲಾಗಿದೆಯೇ; ಯಾವ್ಯಾವ ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯ ಮುಗಿದಿದೆ; ಉಳಿದ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲು ಕೈಗೊಂಡಿರುವ ಕ್ರಮಗಳೇನು;	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಮಳೆನೀರುಗಾಲುವೆಗಳಲ್ಲಿ ಮೊದಲನೇ ಹಂತದಲ್ಲಿ ಒಟ್ಟು 2515 ಒತ್ತುವರಿಗಳನ್ನು ಗುರುತಿಸಿದ್ದು, ಅವುಗಳಲ್ಲಿ 428 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಎರಡನೇ ಹಂತದಲ್ಲಿ ಗುರುತಿಸಿರುವ 450 ಪ್ರಕರಣಗಳಿಗೆ 28 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಉಳಿಕೆ ಒತ್ತುವರಿ ತೆರವುಗೊಳಿಸುವ ಕಾರ್ಯವು ಪ್ರಗತಿಯಲ್ಲಿರುತ್ತದೆ.

. . . 2 .

ಉ	ರಾಜಕಾಲುವೆ ಅಭಿವೃದ್ಧಿ ಹೆಸರಿನಲ್ಲಿ ಹಣ ದುರ್ಬಳಕೆ ಆಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇದನ್ನು ಪತ್ತೆ ಹಚ್ಚಲು ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಿದೆಯೇ; ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು ಯಾವಾಗ; (ವಿವರ ನೀಡುವುದು)	ಬಂದಿರುವುದಿಲ್ಲ.
ಊ	ಕಳೆದ 3 ವರ್ಷಗಳಿಂದ ರಾಜಕಾಲುವೆಗಳ ಹೂಳು ತೆಗೆಯಲು ವೆಚ್ಚ ಮಾಡಿರುವ ಹಣ ಎಷ್ಟು; ಈವರೆಗೆ ಎಷ್ಟು ರಾಜಕಾಲುವೆಗಳ ಹೂಳನ್ನು ತೆಗೆಯಲಾಗಿದೆ; ಹೂಳು ತೆಗೆಯಲು ಯಾವ ಸಂಸ್ಥೆಗೆ ಎಷ್ಟು ಮೊತ್ತಕ್ಕೆ ಗುತ್ತಿಗೆ ನೀಡಲಾಗಿದೆ; (ವಿಧಾನ ಸಭಾ ಕ್ಷೇತ್ರವಾರು ಮಾಹಿತಿ ನೀಡುವುದು)?	ಕಳೆದ 3 ವರ್ಷಗಳಿಂದ ರಾಜಕಾಲುವೆಗಳ ಹೂಳು ತೆಗೆಯಲು ವೆಚ್ಚ ಮಾಡಿರುವ ಮೊತ್ತ ಮತ್ತು ಹೂಳನ್ನು ತೆಗೆಯಲಾಗಿರುವ ರಾಜಕಾಲುವೆಗಳ ವಿವರ ಮತ್ತು ಹೂಳು ತೆಗೆಯಲು ನೀಡಿರುವ ಸಂಸ್ಥೆಯ ವಿಧಾನಸಭಾ ಕ್ಷೇತ್ರವಾರು ವಿವರಗಳನ್ನು **ಅನುಬಂಧ-4** ರಲ್ಲಿ ನೀಡಿದೆ.

ಸಂಖ್ಯೆ: ನಅಇ 597 ಎಂಎನ್‌ವೈ 2018

(ಜಿ.ಪರಮೇಶ್ವರ)
ಉಪ ಮುಖ್ಯಮಂತ್ರಿ

ಅನುಬಂಧ-1

ಬೃಹತ್ ಮಳೆ ನೀರುಗಾಲುವೆಗಳ ವಿವರಗಳು

ಕೋರ್ ಪ್ರದೇಶ (Core Area)

ಕ್ರ. ಸಂ	ಕಣಿವೆ / ವಲಯ	ಕಾಲುವೆಗಳ ಸಂಖ್ಯೆ	ಪ್ರಾಥಮಿಕ ಮಳೆ ನೀರು ಗಾಲುವೆಯ ಉದ್ದ ಕಿ.ಮೀ ಗಳಲ್ಲಿ	ಸೆಕೆಂಡರಿ ಮಳೆ ನೀರು ಕಾಲುವೆಯ ಉದ್ದ ಕಿ.ಮೀ ಗಳಲ್ಲಿ	ಒಟ್ಟು ಕಾಲುವೆಯ ಉದ್ದ ಕಿ.ಮೀ ಗಳಲ್ಲಿ
1.	ವೃಷಭಾವತಿ ಕಣಿವೆ	34	32.50	57.50	90.00
2.	ಕೋರಮಂಗಲ ಕಣಿವೆ	25	23.50	47.50	71.00
3.	ಛಲಘಟ್ಟ ಕಣಿವೆ	12	16.50	16.50	33.00
4.	ಹೆಬ್ಬಾಳ ಕಣಿವೆ	24	26.00	26.00	52.00
	ಒಟ್ಟು (ಅ)	95	98.50	147.50	246.00

ಹೊರವಲಯ ಪ್ರದೇಶ (Outer CMC)

ಕ್ರ. ಸಂ	ವಲಯ	ಕಾಲುವೆಗಳ ಸಂಖ್ಯೆ	ಪ್ರಾಥಮಿಕ ಮಳೆ ನೀರು ಗಾಲುವೆಯ ಉದ್ದ ಕಿ.ಮೀ ಗಳಲ್ಲಿ	ಸೆಕೆಂಡರಿ ಮಳೆ ನೀರು ಕಾಲುವೆಯ ಉದ್ದ ಕಿ.ಮೀ ಗಳಲ್ಲಿ	ಒಟ್ಟು ಕಾಲುವೆಯ ಉದ್ದ ಕಿ.ಮೀ ಗಳಲ್ಲಿ
1.	ರಾಜರಾಜೇಶ್ವರಿ ನಗರ	94	78.00	62.00	140.00ಅ
2.	ದಾಸರಹಳ್ಳಿ	69	43.00	44.00	87.00
3.	ಯಲಹಂಕ	68	38.00	41.00	79.00
4.	ಮಹದೇವಪುರ	188	98.00	80.00	178.00
5.	ಬೊಮ್ಮನಹಳ್ಳಿ	119	60.00	52.00	11200
	ಒಟ್ಟು (ಆ)	538	317.00	279.00	596.00
	ಒಟ್ಟು (ಅ+ಆ)	633	415.50	426.50	842.00

(1)

for ಮುಖ್ಯ ಇಂಜಿನಿಯರ್
ಬೃಹತ್ ನೀರುಗಾಲುವೆ ಯೋಜನೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಅನುಬಂಧ-2

ಕ್ರ ಸಂ.	ವಿಷಯ	2015-16			2016-17			2017-18		
		No of works	Estimate amount (Rs.in Lakhs)	Expenditure (Rs in lakhs)	No of works	Estimate amount (Rs.in Lakhs)	Expenditure (Rs in lakhs)	No of works	Estimate amount (Rs.in Lakhs)	Expenditure (Rs in lakhs)
1	ನಗರೋತ್ಥಾನ ಯೋಜನೆ	177	39878.83	35371.37	-	-	-	-	-	-
2	ನಗರೋತ್ಥಾನ ಯೋಜನೆ – ರೂ 800.00 ಕೋಟಿ				408	80000.00	70824.00			
3	ನಗರೋತ್ಥಾನ ಯೋಜನೆ – ರೂ 300.00 ಕೋಟಿ							125	28526.	11667.85
4	ನಗರೋತ್ಥಾನ ಯೋಜನೆ – ರೂ 117.00 ಕೋಟಿ							11	9600.0	19.21
	ಒಟ್ಟು	177	39878.83	35371.37	408	80000.00	70824.00	136	38126	11687.06

(2)

Bruhat Bengaluru Mahanagara Palike

Storm Water Drain - ಅನುಬಂಧ -3

List of works taken up in each Assembly Constituency
Works under Nagarothana grants for the year 2015-16

Sl no	CONSTITUENCY	No of works	Estimate amount (Rs.in Lakhs)	Expenditure (Rs in lakhs)	Remarks
1	2	3	4	5	6
1	Yelahanka Constituency				
2	Byatarayanapura Constituency	5	1140.39	878.13	
3	Hebbal Constituency	4	175.52	162.49	
4	Sarvagna nagara Constituency	7	1691.17	1687.45	
5	K R Puram Constituency	11	2272.25	2766.12	
6	Bommanahalli Constituency	22	5491.60	3827.35	
7	Bangalore South Constituency	16	6160.00	5098.07	
8	CV Raman Nagara Constituency	3	1207.99	32.99	
9	Pulukesinagara Constituency	2	30.99	27.75	
10	Shivajinagar Constituency	5	1897.00	2068.53	
11	Mahadevapura Constituency	8	1776.00	397.50	
12	Shanthinagara Constituency	12	4202.50	3753.08	
13	Chickpete Constituency	4	562.00	335.38	
14	Jayanagar Constituency	7	1321.20	1549.23	
15	Govindrajanagar Constituency	6	1462.85	1950.36	
16	Gandhinagara Constituency	3	627.35	649.10	
17	Mahalakshmi layout Constituency	6	398.21	201.08	
18	Malleshwaram Constituency	0	0.00	0.00	
19	Rajajinagar Constituency	2	458.00	649.38	
20	Chamrajpet Constituency	1	128.10	176.18	
21	Padmanabhanagara Constituency	6	920.00	1054.33	
22	Vijayanagara Constituency	9	1123.10	938.42	
23	Basavanagudi Constituency	1	370.00	377.96	
24	BTM Layout Constituency	14	3256.39	4072.82	
25	Dasarahalli Constituency	15	804.36	453.99	
26	RR Nagara Constituency	7	1115.00	930.50	
27	Yeshwanthpura Constituency	1	242.00	238.50	
	TOTAL	177	39878.83	35371.37	

(13)

Chief Engineer, SWD

Bruhat Bengaluru Mahanagara Palike

Storm Water Drain - ಅನುಬಂಧ -3

List of works taken up in each Assembly Constituency
Package and Essential Emergency works only under Nagarothana grants of Rs 800.00 crore for the year 2016-17 & 2017-18
GoK No: UDD 199 MNY 2016 Bangalore dt 21-06-2016

Sl no	CONSTITUENCY	6 Package works - 359 works				Essential Emergency works - 30 works		
		No of works	Estimate amount (Rs.in Lakhs)	Package No	Expenditure (Rs in lakhs)	No of works	Estimate amount (Rs.in Lakhs)	Expenditure (Rs in lakhs)
1	2	3	4	5		6	7	
1	Yelahanka Constituency	9	2415.00					
2	Byatarayanapura Constituency	15	6355.00	1	5878.24			
3	Hebbal Constituency	11	1660.00			2	1687.00	1320.50
4	Sarvagna nagara Constituency	8	2450.00					
5	K R Puram Constituency	33	4530.00	2	4818.88			
6	Bommanahalli Constituency	14	2380.00					
7	Bangalore South Constituency	13	3160.00					
8	CV Raman Nagara Constituency	6	1155.00					
9	Pulukesinagara Constituency	5	1205.00					
10	Shivajinagar Constituency	1	250.00	3	10979.37	1	1668.00	1217.06
11	Mahadevapura Constituency	25	2480.00			1	1320.00	0.00
12	Shanthinagara Constituency	11	2520.00					
13	Chickpete Constituency	8	1900.00					
14	Jayanagar Constituency	3	450.00					
15	Govindrajanagar Constituency	15	2183.10			2	146.75	109.47
16	Gandhinagara Constituency	7	605.00			2	2328.80	1165.94
17	Mahalakshmi layout Constituency	18	1405.00			15	873.00	835.04
18	Malleshwaram Constituency	11	919.00			1	616.80	577.33
19	Rajajinagar Constituency	3	377.23					
20	Chamrajpet Constituency	7	1100.00	4	22013.06	2	148.00	0.00
21	Padmanabhanagara Constituency	23	3015.00			1	78.00	0.00
22	Vijayanagara Constituency	16	2041.00			3	1312.00	527.63
23	Basavanagudi Constituency	4	880.00					
24	BTM Layout Constituency	7	1970.00					
25	Dasarahalli Constituency	27	3200.00					
26	RR Nagara Constituency	39	9500.00	5	10561.83			
27	Yeshwanthpura Constituency	20	7100.00	6	8775.56			
	TOTAL	359	67182.3		63026.94	30	10178.35	5752.97
	II. Maintenance Works(Attached)	19	2640		2044			
	III. Essential Emergency works(Attached)	30	10178		5753			
	Grand total	408	80000		70824			

Chief Engineer, SWD

Bruhat Bengaluru Mahanagara Palike

Storm Water Drain - ಅನುಬಂಧ -3

List of works taken up in each Assembly Constituency
Flood damage correction works under Nagarothana grants of Rs 300.00 crore for the year 2017-18
GoK No: UDD 536 MNY 2017 Bangalore dt 21-09-2017

Sl no	CONSTITUENCY	No of works	Estimate amount (Rs.in Lakhs)	Expenditure (Rs in lakhs)	Remarks
1	2	3	4	5	6
1	Yelahanka Constituency	3	530.00	275.00	
2	Byatarayanapura Constituency	3	1250.00	367.48	
3	Hebbal Constituency				
4	Sarvagna nagara Constituency	19	5700.00	1994.35	
5	K R Puram Constituency	5	265.00	119.03	
6	Bommanahalli Constituency	12	6400.00	3150.67	
7	Bangalore South Constituency	6	1655.00	1476.00	
8	CV Raman Nagara Constituency				
9	Pulukesinagara Constituency	2	1850.00		
10	Shivajinagar Constituency	1	300.00	215.00	
11	Mahadevapura Constituency	24	2576.00	416.35	
12	Shanthinagara Constituency	7	2714.00	1278.62	
13	Chickpete Constituency	3	200.00	93.00	
14	Jayanagar Constituency				
15	Govindrajanagar Constituency	6	628.00	78.00	
16	Gandhinagara Constituency	3	207.00	60.00	
17	Mahalakshmi layout Constituency	1	80.00	73.00	
18	Malleshwaram Constituency				
19	Rajajinagar Constituency	4	530.00	140.00	
20	Chamrajpet Constituency				
21	Padmanabhanagara Constituency	3	625.00	393.70	
22	Vijayanagara Constituency	3	100.00	71.09	
23	Basavanagudi Constituency	1	100.00	89.00	
24	BTM Layout Constituency	5	870.00	485.44	
25	Dasarahalli Constituency	10	1080.00	535.75	
26	RR Nagara Constituency	2	566.00	137.00	
27	Yeshwanthpura Constituency	2	300.00	219.37	
28	Procurement of Robotic excavator	1	1474.00		
	TOTAL	126	30000.00	11667.85	

Chief Engineer, SW[illegible]

Bruhat Bengaluru Mahanagara Palike

Storm Water Drain - ಅನುಬಂಧ -3

List of works taken up in each Assembly Constituency
Flood damage correction works under Nagarothana grants of Rs 117.00 crore for the year 2017-18
GoK No: UDD 565 MNY 2017 Bengaluru dt 21-12-2017

Sl no	CONSTITUENCY	No of works	Estimate amount (Rs.in Lakhs)	Expenditure (Rs in lakhs)	Remarks
1	2	3	4	5	6
1	Yelahanka Constituency				
2	Byatarayanapura Constituency				
3	Hebbal Constituency				
4	Sarvagna nagara Constituency				
5	K R Puram Constituency	2	3100.00		
6	Bommanahalli Constituency	1	2500.00	5.00	
7	Bangalore South Constituency				
8	CV Raman Nagara Constituency				
9	Pulukesinagara Constituency				
10	Shivajinagar Constituency				
11	Mahadevapura Constituency				
12	Shanthinagara Constituency				
13	Chickpete Constituency				
14	Jayanagar Constituency				
15	Govindrajanagar Constituency				
16	Gandhinagara Constituency				
17	Mahalakshmi layout Constituency				
18	Malleshwaram Constituency				
19	Rajajinagar Constituency				
20	Chamrajpet Constituency				
21	Padmanabhanagara Constituency				
22	Vijayanagara Constituency				
23	Basavanagudi Constituency				
24	BTM Layout Constituency	1	2300.00		
25	Dasarahalli Constituency				
26	RR Nagara Constituency				
27	Yeshwanthpura Constituency	7	1700.00	14.21	
28	Procurement of Robotic excavator	1	2100.00		
	TOTAL	12	11700.00	19.21	

Chief Engineer, SWD

ಅನುಬಂಧ-4

BRUHATH BANGALORE MAHANAGARA PALIKE - Anubandha 4

I. Details of Emergency (Maintainance) 19 Works as per the Annexure-07 of Action Plan 2016-17

Sl. No	Sl No as per Action Plan	Assembly Constituency	Ward Number	Name of Work	P-Code/ Job Code	Estimated Cost Rs in Lakhs	Tender Cost Rs in Lakhs	Name of Agency	Work Order No and Date	Period of Completion in Months	Physical Progress		Financial
											Total Length of Drain (in Mtr)	Quantity of Silt Removed in Cum	Bill Paid Rs in lakhs
1	2	3	4	5	6	7	8	9	10	11	12	15	16
East Zone													
1	82	Hebbala Pulikeshinagara Sarvagna nagara	18,32,33,22,34,31,47,48,46,28,27,29,23	Maintenance of Hebbal Valley	P-3158 307-17-000001	300.00	317.00	Sri. Krishna reddy	LOI issued	9	20000.00	4200.00	0.00
2	240	Shivaji Nagara, C.V. Raman Nagara Sarvagnangara Pulikeshi Nagara	113 & 58	Maintenance of Chalagatta Valley	P-3158 307-17-000002	300.00	304.95	M.R.Construction	14/16-09-2016	9	20000.00	19000.00	303.43

(17)

Sl. No	Sl No as per Action Plan	Assembly Constituency	Ward Number	Name of Work	P-Code/ Job Code	Estimated Cost Rs in Lakhs	Tender Cost Rs in Lakhs	Name of Agency	Work Order No and Date	Period of Completion in Months	Physical Progress		Financial P...
											Total Length of Drain (in Mtr)	Quantity of Silt Removed in Cum	Bill Paid Rs in lakhs
1	2	3	4	5	6	7	8	9	10	11	12	15	16
West Zone													
3	394	Gandhinagara	77, 94, 95, 96, 109, 121, 120	Maintanance of SWD Primary and secondary drains in Gandhinagara and Malleshwaram Constituency	P-3158 307-17-000003	100.00	105.90	Sri. Basavaraju S.K	30/10-11-2016	12	5480.00	6340.00	105.83
		malleshwaram	35, 60 ,77, 36, 45, 64, 65, 66, 76										
4	398	Mahalakshmi Layout	43, 44, 67, 68, 74, 75, 102	Maintanance of SWD Primary and secondary drains in Mahalakshmi Layout and Rajaji Nagara Constituency	P-3158 307-17-000004	100.00	101.45	Sri. Basavaraju S.K	29/10-11-2016	12	4475.00	5800.00	101.39
		Rajaji Nagara	101, 98, 97, 99, 100,107, 108										

(18)

Sl. No	Sl No as per Action Plan	Assembly Constituency	Ward Number	Name of Work	P-Code/ Job Code	Estimated Cost Rs in Lakhs	Tender Cost Rs in Lakhs	Name of Agency	Work Order No and Date	Period of Completion in Months	Physical Progress		Financial
											Total Length of Drain (in Mtr)	Quantity of Silt Removed in Cum	Bill Paid Rs in lakhs
1	2	3	4	5	6	7	8	9	10	11	12	15	16
5	408	Govindaraja Nagara	127, 128, 131, 103, 104, 105, 106, 125, 126	Maintanance of SWD Primary and secondary drains in Govindaraja Nagara and Chamaraj Pete Constituency	P-3158 307-17-000005	80.00	85.10	Sri. T.Chandra Shekar	26/30-08-2016	12	3700.00	5600.00	58.53
		Chamaraj Pete	135, 137, 136, 138, 139, 140, 141										
South Zone													
6	335	Vijayanagara	122, 123, 124, 132, 133, 134, 1457, 158	Maintenance of SWD in Vijayanagara Constituency	P-3158 307-17-000008	100.00	98.91	Sri. M Nagesh	01/27-.4-2017	9	2862.00	3800.00	98.37
7	160	Padmanabha Nagara	161, 165, 166, 180, 181, 182, 183	Maintenance of SWD in Padmanabha Nagara Constituency	P-3158 307-17-000009	100.00	104.74	Sri. Manjunath	61/15-12-2016	9	2250.00	7205.00	97.83
8	145	Padmanabha Nagara	167	Maintenance of Storm water drain from yediyur lake to 4th main road Tata silk form (in between Kariyappa road) in ward no 167	P-3158 167-17-000001	10.00	10.71	Sri. S. Manjunath	11/13-03-2017	3	35.00	50.00	10.71
9	164	Basavanagudi	154, 155, 156, 162, 163, 164	Maintenance of SWD in Basavanagudi Constituency	P-3158 307-17-000006	100.00	104.74	Sri. S. Manjunath	05/15-12-2016	9	1340.00	3280.00	101.53
Koramangala valley													
10	230	Shanthi Nagara	117, 111, 115, 116	Maintenance of SWD in K-100 & K-103 to 114 in Koramangala valley	P-3158 307-17-000009	150.00	142.83	Sri. B.Krishnareddy	14/29-12-2016	9	4210.00	6000.00	107.28

19

Sl. No	Sl No as per Action Plan	Assembly Constituency	Ward Number	Name of Work	P-Code/ Job Code	Estimated Cost Rs in Lakhs	Tender Cost Rs in Lakhs	Name of Agency	Work Order No and Date	Period of Completion in Months	Physical Progress		Financial
											Total Length of Drain (in Mtr)	Quantity of Silt Removed in Cum	Bill Paid Rs in lakhs
1	2	3	4	5	6	7	8	9	10	11	12	15	16
11	356	Chikpete	118, 119, 145, 153, 114	Maintenance of SWD in Chikpete Constituency	P-3158 307-17-000010	200.00	213.66	M/s Damodhar and Company	07/20-08-2016	9	6900.00	16208.00	213.41
12	341	BTM layout	146, 147, 148, 151, 152, 172, 173, 176	Maintenance of SWD in BTM LayoutConstituency	P-3159 307-17-000012	100.00	92.15	Belli Batlu Krishna reddy	24-04-17	9	1735.00	3158.00	69.50
13	347	Jayanagara	168, 169, 170, 171, 177, 178, 179	Maintenance of SWD in Jayanagara Constituency	P-3159 307-17-000011	100.00	95.07	Belli Batlu Krishna reddy	24-04-17	9	1730.00	900.00	78.00
Yelahanka Zone													
14	369	Byatarayana pura	5, 6, 7, 8, 9, 10, 11	Maintenance of SWD's in Byatarayana pura Constituency	P-3158 307-17-000019	150.00	137.41	Sri. B.K.Krishnareddy	04-01-2017	9	12245.00	20600.00	65.33
15	378	Yelahanka	1, 2, 3, 4	Maintenance of Storm water drain in Yelahanka Vidhana Sabha Constituency	P-3158 307-17-000020	150.00	139.61	Sri. B.K.Krishnareddy	04-01-2017	9	14000.00	6000.00	42.34

20

Sl. No	Sl No as per Action Plan	Assembly Constituency	Ward Number	Name of Work	P-Code/ Job Code	Estimated Cost Rs in Lakhs	Tender Cost Rs in Lakhs	Name of Agency	Work Order No and Date	Period of Completion in Months	Physical Progress		Financial
											Total Length of Drain (in Mtr)	Quantity of Silt Removed in Cum	Bill Paid Rs in lakhs
1	2	3	4	5	6	7	8	9	10	11	12	15	16
Mahadevapura zone													
16	198	K.R.Pura	25, 26, 51, 52, 53, 55, 56, 81, 87	Maintenance of Storm water drain in K.R.Pura Constituency	P-3158 307-17-000013	150.00	145.48	Sri. Mahesh	07/27-10-2016	9	5860.00	14151.00	141.84
17	225	Mahadevapura	54, 52, 83, 84, 85, 86, 149, 150.	Maintenance of Storm water drain in Mahadevapura Constituency	P-3158 307-17-000014	100.00	99.69	Sri. Mahesh	06/27-10-2016	9	6880.00	6000.00	99.24

21

Sl. No	Sl No as per Action Plan	Assembly Constituency	Ward Number	Name of Work	P-Code/ Job Code	Estimated Cost Rs in Lakhs	Tender Cost Rs in Lakhs	Name of Agency	Work Order No and Date	Period of Completion in Months	Physical Progress		Financial
											Total Length of Drain (in Mtr)	Quantity of Silt Removed in Cum	Bill Paid Rs in lakhs
1	2	3	4	5	6	7	8	9	10	11	12	15	16
Bommanahalli Zone													
18	2	Bommanahalli & Bangalore South	174, 175, 186, 187, 188, 189, 190, 193	Maintenance of Storm water drain in Bommanahalli Constituency	P-3158 307-17-000015	200.00	211.00	Sri. Prasanna Kumar	07/30-08-2016	10	11000.00	42986.00	211.37
Dasarahalli Zone													
19	314	Dasarahalli	12, 13, 14, 15, 39, 41, 70, 71	Esttimate for Maintenance of SWD Primary and Secondary and Secondary drains in Dasarahalli Zone	P-3158 307-17-000018	150.00	143.88	Smt, K.Jayamma	02/24-12-2016	9	30395.00	8333.00	138.00
TOTAL						2640.00	2654.28				155097.00	179611.00	2043.93
						26.40 Crores	26.54 Crores				155.10 Km		20.43 Crores

Chief Engineer
for Storm Water Drain

(22)

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ದೊಡ್ಡನಗೌಡರ್ ಮಹಾಂತೇಶ್ ಬಸವಂತರೇ
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	551
ಉತ್ತರಿಸಬೇಕಾದ ದಿನಾಂಕ :	12-12-2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
(ಅ)	ಬೆಳಗಾವಿ ಜಿಲ್ಲೆ ಕಿತ್ತೂರು ವಿಧಾನ ಸಭಾ ವ್ಯಾಪ್ತಿಯಲ್ಲಿ ವಿವಿಧ ವಸತಿ ಯೋಜನೆ ಅಡಿಯಲ್ಲಿ ಹೆಚ್ಚುವರಿ ಮನೆಗಳಿಗೆ ಬೇಡಿಕೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; (ಬೇಡಿಕೆ ಪಟ್ಟಿ ನೀಡುವುದು)	ಹೌದು.
(ಆ)	ಹಾಗಿದ್ದಲ್ಲಿ, ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೈಗೊಂಡ ಕ್ರಮಗಳೇನು; ಅದು ಯಾವ ಹಂತದಲ್ಲಿದೆ;	ಸರ್ಕಾರವು ಆಯವ್ಯಯದಲ್ಲಿ ಬೇಡಿಕೆಗೆ ಅನುಗುಣವಾಗಿ ವಸತಿ ಸೌಕರ್ಯವನ್ನು ಆದ್ಯತೆಯ ಮೇರೆಗೆ ಕಲ್ಪಿಸಿಕೊಡುವುದಾಗಿ ಘೋಷಿಸಲಾಗಿದೆ. ಪ್ರಸ್ತುತ, 2018-19 ನೇ ಸಾಲಿನ ಮನೆಗಳ ಗುರಿ ನಿಗದಿಪಡಿಸುವ ಪ್ರಸ್ತಾವನೆಯು (ಕಡತ ಸಂಖ್ಯೆ: ವಇ 78 ಹೆಚ್‌ಎಹೆಚ್ 2018) ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿರುತ್ತದೆ.
ಇ)	ಯಾವ ಕಾಲಮಿತಿಯಲ್ಲಿ ಹೆಚ್ಚುವರಿ ಮನೆಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗುವುದು? (ವಿವರ ನೀಡುವುದು)	ಸರ್ಕಾರವು ಆಯವ್ಯಯದಲ್ಲಿ ಒದಗಿಸಲಾಗುವ ಅನುದಾನಕ್ಕೆ ಅನುಗುಣವಾಗಿ ಹಂತ ಹಂತವಾಗಿ ವಸತಿರಹಿತರಿಗೆ ವಸತಿ ಸೌಕರ್ಯ ಕಲ್ಪಿಸಲಾಗುವುದು.

ಕಡತ ಸಂಖ್ಯೆ: ವಇ 242 ಹೆಚ್‌ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಹರೀಶ್ ಪೂಂಜ(ಬೆಳ್ತಂಗಡಿ)
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	848
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
ಅ)	ಬೆಳ್ತಂಗಡಿ ತಾಲ್ಲೂಕಿನ ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣ ಹಾಗೂ ನಗರ ಗ್ರಾಮಗಳೆಂದು ಗುರುತಿಸಲ್ಪಟ್ಟ ಪಂಚಾಯಿತಿಗಳ ಸಂಖ್ಯೆ ಎಷ್ಟು; (ಹೆಸರುಗಳ ಸಮೇತ ನೀಡುವುದು)	ಬೆಳ್ತಂಗಡಿ ತಾಲ್ಲೂಕಿನಲ್ಲಿ ಒಟ್ಟು 48 ಗ್ರಾಮ ಪಂಚಾಯಿತಿಗಳಿದ್ದು, 80 ಗ್ರಾಮಗಳಿವೆ. ಜನಗಣತಿ 2011ರ ಸಂದರ್ಭದಲ್ಲಿ 79 ಗ್ರಾಮಗಳನ್ನು ಗ್ರಾಮೀಣ ಪ್ರದೇಶ ಹಾಗೂ 01 ಗ್ರಾಮವನ್ನು ನಗರ ಪ್ರದೇಶ ಎಂದು ಗುರುತಿಸಲಾಗಿದೆ. ವಿವರಗಳನ್ನು **ಅನುಬಂಧ** ದಲ್ಲಿ ಒದಗಿಸಲಾಗಿದೆ.
ಆ)	ನಗರ ಗ್ರಾಮಗಳೆಂದು ಗುರುತಿಸಲ್ಪಟ್ಟ ಪಂಚಾಯತಿಗಳಲ್ಲಿ ನಗರವೆಂದು ಪರಿಗಣಿಸಿ ವಸತಿ ಯೋಜನೆಯಿಂದ ವಂಚಿತರಾಗಿರುವ ಗ್ರಾಮಗಳ ಸಂಖ್ಯೆ ಎಷ್ಟು;ಹೆಸರುಗಳ ಸಮೇತ ನೀಡುವುದು)	ಯಾವುದೂ ಇರುವುದಿಲ್ಲ.
ಇ)	ಹಾಗಿದ್ದಲ್ಲಿ, ವಸತಿ ಯೋಜನೆಯಿಂದ ವಂಚಿತವಾದ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ವಸತಿ ಒದಗಿಸಲು ಸರ್ಕಾರ ಕೈಗೊಳ್ಳಲಿರುವ ಕ್ರಮಗಳೇನು? (ವಿವರ ನೀಡುವುದು)	ಅನ್ವಯಿಸುವುದಿಲ್ಲ.

ಕಡತ ಸಂಖ್ಯೆ: ವಇ 244 ಹೆಚ್‌ಎಎಂ 2018

(ಯು.ಟಿ. ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

LAQ 848 Annexure - 1

District	Taluk	GP	Rural Village	Urban Village
DakshinaKannada	Belthangadi	Aladangadi	Badagakaranduru	
DakshinaKannada	Belthangadi	Aladangadi	Kudyadi	
DakshinaKannada	Belthangadi	Aladangadi	Navara	
DakshinaKannada	Belthangadi	Aladangadi	Pilya	
DakshinaKannada	Belthangadi	Aladangadi	Sulkeri	
DakshinaKannada	Belthangadi	Aladangadi	Sulkerimogru	
DakshinaKannada	Belthangadi	Andinje	Andinje	
DakshinaKannada	Belthangadi	Andinje	Kokradi	
DakshinaKannada	Belthangadi	Andinje	Savya	
DakshinaKannada	Belthangadi	Arambodi	Arambodi	
DakshinaKannada	Belthangadi	Arambodi	Gunduri	
DakshinaKannada	Belthangadi	Arasinamakki	Hathyadka	
DakshinaKannada	Belthangadi	Arasinamakki	Rekhya	
DakshinaKannada	Belthangadi	Balanja	Balenja	
DakshinaKannada	Belthangadi	Balanja	Nalkuru	
DakshinaKannada	Belthangadi	Balanja	Thenkakaranduru	
DakshinaKannada	Belthangadi	Bandaru	Bandaru	
DakshinaKannada	Belthangadi	Bandaru	Mogru	
DakshinaKannada	Belthangadi	Barya	Barya	
DakshinaKannada	Belthangadi	Barya	Puthila	
DakshinaKannada	Belthangadi	Barya	Thekkaru	
DakshinaKannada	Belthangadi	Belalu	Belalu	
DakshinaKannada	Belthangadi	Charmadi	Charmadi	
DakshinaKannada	Belthangadi	Charmadi	Chibidre	
DakshinaKannada	Belthangadi	Charmadi	Thotathadi	
DakshinaKannada	Belthangadi	Dharmasthala	Dharmasthala	
DakshinaKannada	Belthangadi	Hosangady	Badakodi	
DakshinaKannada	Belthangadi	Hosangady	Hosangadi	
DakshinaKannada	Belthangadi	Ilanthila	Ilanthila	
DakshinaKannada	Belthangadi	Indabettu	Indabettu	
DakshinaKannada	Belthangadi	Indabettu	Navooru	
DakshinaKannada	Belthangadi	Kaliaya	Kaliya	
DakshinaKannada	Belthangadi	Kaliaya	Nyayatarpu	
DakshinaKannada	Belthangadi	Kaniyooru	Kaniyooru	
DakshinaKannada	Belthangadi	Kaniyooru	Urvalu	
DakshinaKannada	Belthangadi	Kashipatna	Kashipatna	
DakshinaKannada	Belthangadi	Kokkada	Kokkada	
DakshinaKannada	Belthangadi	Koyyuru	Koyyur	
DakshinaKannada	Belthangadi	Kukkedi	Kukkedi	
DakshinaKannada	Belthangadi	Kukkedi	Nittade	
DakshinaKannada	Belthangadi	Kuvettu		Kuvettu
DakshinaKannada	Belthangadi	Kuvettu	Odilnala	
DakshinaKannada	Belthangadi	Laila	Laila	
DakshinaKannada	Belthangadi	Machina	Machina	
DakshinaKannada	Belthangadi	Madanthyaru	Kukkala	
DakshinaKannada	Belthangadi	Madanthyaru	Parenki	
DakshinaKannada	Belthangadi	Maladi	Maladi	
DakshinaKannada	Belthangadi	Maladi	Sonandur	
DakshinaKannada	Belthangadi	Malavanthige	Malavanthige	
DakshinaKannada	Belthangadi	Marodi	Marodi	
DakshinaKannada	Belthangadi	Marodi	Peradi	
DakshinaKannada	Belthangadi	Melanthabettu	Melanthabettu	
DakshinaKannada	Belthangadi	Melanthabettu	Munduru	
DakshinaKannada	Belthangadi	Melanthabettu	Savanalu	

LAQ 848

Annexure - 1

District	Taluk	GP	Rural Village	Urban Village
DakshinaKannada	Belthangadi	Mithabagilu	Kadirudyavara	
DakshinaKannada	Belthangadi	Mithabagilu	Mithabagilu	
DakshinaKannada	Belthangadi	Mundaje	Mundaje	
DakshinaKannada	Belthangadi	Nada	Kanyady	
DakshinaKannada	Belthangadi	Nada	Nada	
DakshinaKannada	Belthangadi	Naravi	Kuthluru	
DakshinaKannada	Belthangadi	Naravi	Naravi	
DakshinaKannada	Belthangadi	Neriya	Neriya	
DakshinaKannada	Belthangadi	Nidgal(kalmanja)	Kalamanja	
DakshinaKannada	Belthangadi	Nidle	Kalanja	
DakshinaKannada	Belthangadi	Nidle	Nidle	
DakshinaKannada	Belthangadi	Padangadi	Gardadi	
DakshinaKannada	Belthangadi	Padangadi	Padangady	
DakshinaKannada	Belthangadi	Patrame	Patrame	
DakshinaKannada	Belthangadi	Puduvettu	Puduvettu	
DakshinaKannada	Belthangadi	Shibaje	Shibaje	
DakshinaKannada	Belthangadi	Shirlalu	Karambaru	
DakshinaKannada	Belthangadi	Shirlalu	Shirlalu	
DakshinaKannada	Belthangadi	Shishila	Shishila	
DakshinaKannada	Belthangadi	Thannirupantha	Karaya	
DakshinaKannada	Belthangadi	Thannirupantha	Thannirpantha	
DakshinaKannada	Belthangadi	Ujire	Ujire	
DakshinaKannada	Belthangadi	Venur	Bajire	
DakshinaKannada	Belthangadi	Venur	Karimanelu	
DakshinaKannada	Belthangadi	Venur	Moodukodi	
DakshinaKannada	Belthangadi	Venur	Venooru	

Us[illegible]n Pasha
Assistant General M[illegible]
Rajiv Gandhi Rural Housing C[illegible]

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಉಮಾನಾಥ ಎ. ಕೋಟ್ಯಾನ್(ಮೂಡಬಿದ್ರೆ)
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	903
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿ ವಸತಿ ಯೋಜನೆಗಳ ಅನುಷ್ಠಾನದಲ್ಲಿನ ಎರಡು ವರ್ಷಗಳ ಪ್ರಗತಿಯೇನು; (ವಿವರ ನೀಡುವುದು)	2016-17 ಮತ್ತು 2017-18 ನೇ ಆರ್ಥಿಕ ವರ್ಷಗಳಲ್ಲಿ ಒಟ್ಟು 591432 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ವಿವರಗಳನ್ನು ಕೆಳಗೆ ನೀಡಿದೆ.

ಯೋಜನೆ	ವರ್ಷ	ಗುರಿ	ನಿರ್ಮಿಸಿದ ಮನೆಗಳು
ಬಸವ ವಸತಿ ಯೋಜನೆ	2016-2017	132000	123535
ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ-ಗ್ರಾಮೀಣ	2016-2017	35000	12813
ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ-ನಗರ	2016-2017	2000	973
ಇಂದಿರಾ ಆವಾಸ್ ಯೋಜನೆ	2016-2017	97000	96030
ಗ್ರಾಮೀಣ ವಿಶೇಷ ವರ್ಗದ ಯೋಜನೆ	2016-2017	13050	13941
ನಗರ ವಿಶೇಷ ವರ್ಗದ ಯೋಜನೆ	2016-2017	450	265
ವಾಜಪೇಯಿ ನಗರ ವಸತಿ ಯೋಜನೆ	2016-2017	20500	9518
ಒಟ್ಟು (1)		300000	257075
ಬಸವ ವಸತಿ ಯೋಜನೆ	2017-2018	127387	127971
ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ-ಗ್ರಾಮೀಣ	2017-2018	67405	95660
ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ-ನಗರ	2017-2018	11304	16499
ಇಂದಿರಾ ಆವಾಸ್ ಯೋಜನೆ	2017-2018	63782	64694
ಗ್ರಾಮೀಣ ವಿಶೇಷ ವರ್ಗದ ಯೋಜನೆ	2017-2018	11274	15302
ನಗರ ವಿಶೇಷ ವರ್ಗದ ಯೋಜನೆ	2017-2018	0	364
ವಾಜಪೇಯಿ ನಗರ ವಸತಿ ಯೋಜನೆ	2017-2018	18848	13867
ಒಟ್ಟು (2)		300000	334357
ಒಟ್ಟು (1+2)		600000	591432

	ಪ್ರಶ್ನೆ	ಉತ್ತರ

ಆ) ವಸತಿ ಯೋಜನೆಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಮಂಜೂರು ಮಾಡಿರುವ ಅನುದಾನದ ಮೊತ್ತವೆಷ್ಟು; ಎಷ್ಟು ಮೂಲಸೌಕರ್ಯವನ್ನು ಒದಗಿಸಲಾಗಿದೆ; (ಜಿಲ್ಲಾವಾರು ಸಂಖ್ಯಾ ವಿವರ ನೀಡುವುದು)

2016-17 ಮತ್ತು 2017-18 ನೇ ಆರ್ಥಿಕ ವರ್ಷಗಳಲ್ಲಿ ಮಂಜೂರು ಮಾಡಿರುವ ಅನುದಾನದ ವಿವರ ಕೆಳಕಂಡಂತಿದೆ:

ಯೋಜನೆ	ಮಂಜೂರಾದ ಅನುದಾನ (ರೂ. ಕೋಟಿಗಳಲ್ಲಿ) 2016-17			2017-18		
	ಕೇಂದ್ರ	ರಾಜ್ಯ	ಒಟ್ಟು	ಕೇಂದ್ರ	ರಾಜ್ಯ	ಒಟ್ಟು
ಬಸವ ವಸತಿ	0.00	1523.35	1523.35	0.00	1283.88	1283.88
ಡಾ|| ಬಿ.ಆರ್. ಅಂಬೇಡ್ಕರ್ ನಿವಾಸ್	0.00	822.45	822.45	0.00	812.02	812.02
ವಾಜಪೇಯಿ ನಗರ ವಸತಿ	0.00	100.00	100.00	0.00	336.62	336.62
ಪ್ರಧಾನ ಮಂತ್ರಿ ಆವಾಸ್ (ಗ್ರಾಮೀಣ)	260.49	702.50	962.99	611.19	795.71	1406.90
ಪ್ರಧಾನ ಮಂತ್ರಿ ಆವಾಸ್ (ನಗರ)	0.00	179.36	179.36	166.06	0.00	166.06
ರಾಜೀವ್ ಆವಾಸ್	0.00	0.00	0.00	82.98	133.35	216.33
ದೇವರಾಜ ಅರಸ್ ವಸತಿ	0.00	100.00	100.00	0.00	70.50	70.50
ಒಟ್ಟು	260.49	3427.66	3688.15	930.73	3361.58	4292.31

ಟಿಪ್ಪಣಿ: ಸರ್ಕಾರವು ಯಾವುದೇ ಅನುದಾನವನ್ನು ಜಿಲ್ಲಾವಾರು ಒದಗಿಸಿರುವುದಿಲ್ಲ. ರಾಜ್ಯದಲ್ಲಿ ಮೂಲಭೂತ ಸೌಕರ್ಯದ ಯೋಜನೆಯಡಿ 2016-17 ಮತ್ತು 2017-18 ನೇ ಆರ್ಥಿಕ ವರ್ಷಗಳಲ್ಲಿ ಮಂಜೂರು ಮಾಡಿರುವ ಪ್ರದೇಶಗಳ ಜಿಲ್ಲಾವಾರು ವಿವರ ಈ ಕೆಳಕಂಡಂತಿದೆ.

ಯೋಜನೆ	ಜಿಲ್ಲೆ	ಮಂಜೂರಾದ ಅನುದಾನ (ಲಕ್ಷಗಳಲ್ಲಿ)	ಭೌತಿಕ ವರದಿ (ಶೇಕಡವಾರು)
"ಹೊಸ ಆಶ್ರಯ ಬಡಾವಣೆಗಳಿಗೆ ಮೂಲಭೂತ ಸೌಕರ್ಯ"	ಬೆಂಗಳೂರು ನಗರ	44.45	60%
	ದಕ್ಷಿಣ ಕನ್ನಡ	40.64	75%
	ರಾಯಚೂರು	324.64	60%
	ಕೋಲಾರ	675.55	75%
	ಹಾಸನ	316.33	30%
	ದಾವಣಗೆರೆ	239.08	60%
	ಉಡುಪಿ	67.23	50%
	ತುಮಕೂರು	48.08	75%
	ಬೆಳಗಾವಿ	89.08	65%
	ಒಟ್ಟು	1845.08	

ಇ) ಸರ್ವರಿಗೂ ವಸತಿ ಸೌಕರ್ಯವನ್ನು ಒದಗಿಸಿಕೊಡುವ ದಿಶೆಯಲ್ಲಿ ಸರ್ಕಾರದ ಗುರಿ ಮತ್ತು ಸಾಧನೆಗಳೇನು? (ವಿವರ ನೀಡುವುದು)

ಸರ್ವರಿಗೂ ವಸತಿ ಸೌಕರ್ಯವನ್ನು ಕಲ್ಪಿಸಲು ಸರ್ಕಾರವು ಪ್ರತಿ ವರ್ಷ ಆಯವ್ಯಯದಲ್ಲಿ ಒದಗಿಸಲಾಗುವ ಅನುದಾನಕ್ಕೆ ಅನುಗುಣವಾಗಿ ಗುರಿಯನ್ನು ನಿಗದಿಪಡಿಸಲಾಗುತ್ತಿದೆ. ವಸತಿರಹಿತರಿಗೆ ಹಂತ ಹಂತವಾಗಿ ವಸತಿ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಅದರಂತೆ ಕಳೆದ 2 ವರ್ಷಗಳಲ್ಲಿ ನಿಗದಿಪಡಿಸಿದ 600000 ಗುರಿಗೆ ಎದುರಾಗಿ 591432 ಮನೆಗಳು ಪೂರ್ಣಗೊಂಡು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ.

ಯೋಜನೆ	ವರ್ಷ	ಗುರಿ	ನಿರ್ಮಿಸಿದ ಮನೆಗಳು

ಪ್ರಶ್ನೆ	ಉತ್ತರ			
	ಬಸವ ವಸತಿ ಯೋಜನೆ	2016-2017	132000	123535
	ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ ಗ್ರಾಮೀಣ	2016-2017	35000	12813
	ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ-ನಗರ	2016-2017	2000	973
	ಇಂದಿರಾ ಆವಾಸ್ ಯೋಜನೆ	2016-2017	97000	96030
	ಗ್ರಾಮೀಣ ವಿಶೇಷ ವರ್ಗದ ಯೋಜನೆ	2016-2017	13050	13941
	ನಗರ ವಿಶೇಷ ವರ್ಗದ ಯೋಜನೆ	2016-2017	450	265
	ವಾಜಪೇಯಿ ನಗರ ವಸತಿ ಯೋಜನೆ	2016-2017	20500	9518
	ಒಟ್ಟು (1)		**300000**	**257075**
	ಬಸವ ವಸತಿ ಯೋಜನೆ	2017-2018	127387	127971
	ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ-ಗ್ರಾಮೀಣ	2017-2018	67405	95660
	ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ-ನಗರ	2017-2018	11304	16499
	ಇಂದಿರಾ ಆವಾಸ್ ಯೋಜನೆ	2017-2018	63782	64694
	ಗ್ರಾಮೀಣ ವಿಶೇಷ ವರ್ಗದ ಯೋಜನೆ	2017-2018	11274	15302
	ನಗರ ವಿಶೇಷ ವರ್ಗದ ಯೋಜನೆ	2017-2018	0	364
	ವಾಜಪೇಯಿ ನಗರ ವಸತಿ ಯೋಜನೆ	2017-2018	18848	13867
	ಒಟ್ಟು (2)		**300000**	**334357**
	ಒಟ್ಟು (1+2)		**600000**	**591432**

ಕಡತ ಸಂಖ್ಯೆ: ವಇ 250 ಹೆಚ್‌ಎಎಂ 2018

(ಯು.ಟಿ. ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಸಂಜೀವ್ ಮಠಂದೂರ್
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	956
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
ಅ)	2018-19ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಗಳಡಿ ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರು ಮಾಡಿರುವ ವಸತಿಗಳೆಷ್ಟು (ವಿಧಾನಸಭಾ ಕ್ಷೇತ್ರವಾರು ಮಾಹಿತಿ ನೀಡುವುದು):	2018-19 ನೇ ಸಾಲಿನಲ್ಲಿ ಹೊಸ ಮನೆಗಳ ಗುರಿಯನ್ನು ಮಂಜೂರು ಮಾಡುವ ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ. ಆದರೆ, 2017-18ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 12967 ಮನೆಗಳನ್ನು ಮಂಜೂರು ಮಾಡಲಾಗಿದ್ದು, 9354 ಫಲಾನುಭವಿಗಳಿಗೆ ಕಾಮಗಾರಿ ಆದೇಶ ನೀಡಲಾಗಿದೆ. ವಿವರ ಇಂತಿದೆ:

ಯೋಜನೆ	ಮಂಜೂರು ಮಾಡಲಾದ ಮನೆಗಳು	ಫಲಾನುಭವಿಗಳ ಆಯ್ಕೆಗೊಳಿಸಿ ಕಾಮಗಾರಿ ಆದೇಶ ನೀಡಲಾದ ವಿವರ
ಬಸವ ವಸತಿಯೋಜನೆ	9105	7944
ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ (ಗ್ರಾಮೀಣ)	460	460
ದೇವರಾಜ ಅರಸು ವಸತಿ ಯೋಜನೆ	1735	6
ವಾಜಪೇಯಿ ನಗರ ವಸತಿಯೋಜನೆ	1407	684
ಡಾ. ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ (ನಗರ)	260	260
ಒಟ್ಟು	12967	9354

ಪಿಎಮ್‌ಎವೈ (ನಗರ) ಯೋಜನೆಯ Affordable Housing in Partnership ಘಟಕದಡಿಯಲ್ಲಿ ಮಂಗಳೂರು ನಗರದ ಈ ಕೆಳಕಂಡ ಸ್ಥಳಗಳಲ್ಲಿ ಲಂಬೀಯ ವಸತಿ ಕಟ್ಟಡ ನಿರ್ಮಾಣ ಮಾಡುವ ಯೋಜನೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ:

ಸ್ಥಳ	ಸರ್ವೆ ನಂ	ಜಮೀನಿನ ವಿಸ್ತೀರ್ಣ	ಮನೆಗಳ ಸಂಖ್ಯೆ	ಯೋಜನಾ ವೆಚ್ಚ (ರೂ. ಲಕ್ಷಗಳಲ್ಲಿ)
ಇಡ್ಯಾ	108/1ಎ1ಬಿ	1.85	192 (G+3)	1135.00
ತಿರುವೈಲು	102/ಪಿ1	6.33	600(G+3)	4000.00
ಜಪ್ಪಿನಮೊಗರು	76/14ಎ1ಬಿ2ಪಿ1	1.83	32(G+3)	290.56
ಪಡುಷೆಡ್ಡೆ/ಶಕ್ತಿನಗರ	82	10.00	930	6150.00
ಇಡ್ಯಾ	16/1	5.86	600	4000.00
ಒಟ್ಟು		25.87	2354	15575.56

	ಪ್ರಶ್ನೆ	ಉತ್ತರ
ಆ)	2018-19ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಮಂಜೂರಾದ ನಿವೇಶನಗಳ ಸಂಖ್ಯೆ ಎಷ್ಟು (ವಿಧಾನಸಭಾ ಕ್ಷೇತ್ರವಾರು ಮಾಹಿತಿ ನೀಡುವುದು)?	2018-19ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ 91 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ವಿಧಾನಸಭಾ ಕ್ಷೇತ್ರವಾರು ವಿವರ ಈ ಕೆಳಕಂಡಂತಿದೆ.

ಕ್ರಮ ಸಂಖ್ಯೆ	ವಿಧಾನಸಭಾಕ್ಷೇತ್ರ	ಹಂಚಿಕೆ ಮಾಡಲಾದ ನಿವೇಶನಗಳು
1	ಬಂಟ್ವಾಳ	75
2.	ಮಂಗಳೂರು ಉತ್ತರ	16
	ಒಟ್ಟು	91

ಕಡತ ಸಂಖ್ಯೆ: ವಇ 251 ಹೆಚ್‌ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಡಾ॥ಅಶ್ವಥ್‌ನಾರಾಯಣ ಸಿ.ಎನ್
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	89
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
(ಅ)	ಬೆಂಗಳೂರು ನಗರದಲ್ಲಿ 2015 ರಿಂದ 2018ರ ವರೆಗೆ ಎಷ್ಟು ಆಶ್ರಯ ಮನೆಗಳನ್ನು ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ (ವಿಳಾಸವಾರು ಹಾಗೂ ವಾರ್ಡ್‌ವಾರು ವಿವರ ನೀಡುವುದು):	ಬೆಂಗಳೂರು ನಗರದಲ್ಲಿ 2015 ರಿಂದ 2018 ರವರೆಗೆ ಯಾವುದೇ ಆಶ್ರಯ ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಿರುವುದಿಲ್ಲ.
(ಆ)	ಕೊಳಗೇರಿ ಅಭಿವೃದ್ಧಿ ಮಂಡಳ ವತಿಯಿಂದ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಮನೆ ನಿರ್ಮಾಣ ಮಾಡಿ ಹಂಚಿಕೆ ಮಾಡಲಾಗಿದೆ (ಕ್ಷೇತ್ರವಾರು ಪೂರ್ಣ ವಿಳಾಸಯೊಂದಿಗೆ ವಿವರ ನೀಡುವುದು)	ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳ ವತಿಯಿಂದ ಕಳೆದ ಮೂರು ವರ್ಷಗಳಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ ನಿರ್ಮಾಣ ಮಾಡಿ ಹಂಚಿಕೆ ಮಾಡಲಾದ ವಿವರ ಕೆಳಕಂಡಂತಿದೆ.

ಯೋಜನೆ	2015-16	2016-17	2017-18	ಹಂಚಿಕೆ ಮಾಡಲಾದ ಮನೆಗಳ ಸಂಖ್ಯೆ
ನರ್ಮ್-ಬಿ.ಎಸ್.ಯು.ಪಿ	1665	380	461	2506
ರಾಜೀವ್ ಆವಾಸ್ ಯೋಜನೆ	316	2736	1159	4211
ಒಟ್ಟು	1981	3116	1620	6717

ಕ್ಷೇತ್ರವಾರು ವಿವರಗಳನ್ನು **ಅನುಬಂಧ-ಅ** ನಲ್ಲಿ ಒದಗಿಸಲಾಗಿದೆ.

	ಪ್ರಶ್ನೆ	ಉತ್ತರ
(ಇ)	ಬೆಂಗಳೂರು ನಗರದಲ್ಲಿ ಮುಖ್ಯ ಮಂತ್ರಿಗಳ ಲಕ್ಷ ಮನೆ ನಿರ್ಮಾಣ ಮಾಡಿ ಹಂಚುವ ಯೋಜನೆ ಯಾವ ಹಂತದಲ್ಲಿದೆ: ಎಷ್ಟು ಅರ್ಜಿಗಳನ್ನು ಸ್ವೀಕರಿಸಲಾಗಿದೆ: ಮನೆಗಳನ್ನು ಎಲ್ಲೆಲ್ಲಿ ನಿರ್ಮಿಸಿ ಕೊಡಲಾಗುತ್ತದೆ: ಲಕ್ಷ ಅರ್ಜಿಗಳು ಬಂದಿಲ್ಲದಿದ್ದರೆ ಮತ್ತೆ ಅರ್ಜಿ ಕರೆಯಲಾಗುತ್ತದೆಯೇ: (ವಿವರ ನೀಡುವುದು)	• 2017-18ನೇ ಸಾಲಿನ ಅಯವ್ಯಯ ಭಾಷಣದಲ್ಲಿ 1 ಲಕ್ಷ ಮನೆಗಳನ್ನು ಬೆಂಗಳೂರಿನಲ್ಲಿ ಆರ್ಥಿಕದುರ್ಬಲ ವರ್ಗದವರಿಗಾಗಿ ನಿರ್ಮಿಸುವುದಾಗಿ ಸರ್ಕಾರವು ಘೋಷಿಸಿದೆ. ಈ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ: ವಇ 57 ಹೆಚ್‌ಎಹೆಚ್ 2017 ಬೆಂಗಳೂರು ದಿನಾಂಕ 23.10.2017ರಲ್ಲಿ ಮಂಜೂರಾತಿ ನೀಡಲಾಗಿದೆ. • ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರವು ಎರಡು ಹಂತಗಳಲ್ಲಿ ಒಟ್ಟು 1014 ಎಕರೆ 10 ಗುಂಟೆ ಜಮೀನನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತಕ್ಕೆ ಉಚಿತವಾಗಿ ಮಂಜೂರು ಮಾಡಿದೆ. • ಮನೆಗಳ ನಿರ್ಮಾಣಕ್ಕೆ ಸೂಕ್ತವಾದ 54 ಸ್ಥಳಗಳಲ್ಲಿ 46.499 ಮನೆಗಳನ್ನು ನಿರ್ಮಿಸಲು ರೂ. 4.47.557.00 ಲಕ್ಷ ಮೊತ್ತದ 50 ವಿಸ್ತೃತ ಯೋಜನಾ ವರದಿಗಳಿಗೆ (DPR) ಸರ್ಕಾರದ ಆದೇಶ ಸಂಖ್ಯೆ ವಇ 115 ಹೆಚ್‌ಎಫ್‌ಎ 2018 (ಭಾ-1). ದಿನಾಂಕ 24.11.2018ರಲ್ಲಿ ಆಡಳತಾತ್ಮಕ ಅನುಮೋದನೆ ನೀಡಲಾಗಿದೆ ಮತ್ತು ತಾಂತ್ರಿಕ ಮಂಜೂರಾತಿ ನೀಡಲಾಗಿದ್ದು, ದಿನಾಂಕ 03.12.2018ರಂದು ಟೆಂಡರ್ ಕರೆಯಲಾಗಿದೆ.

	ಪ್ರಶ್ನೆ	ಉತ್ತರ
		• ಅರ್ಹ ಸಾರ್ವಜನಿಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. 49,615 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 48,614 ಅರ್ಜಿಗಳು ಆಯ್ಕೆಗೆ ಅರ್ಹವಾಗಿರುತ್ತವೆ. ಆಯ್ಕೆಗೆ ಅನರ್ಹಗೊಂಡಿದ್ದ ಅರ್ಜಿದಾರರ ಮನವಿಗಳ ಮೇರೆಗೆ ಸದರಿ ಅರ್ಜಿದಾರರಿಂದ ಸೂಕ್ತ ದಾಖಲೆಗಳನ್ನು ಪಡೆದು, ಪರಿಶೀಲಿಸಿ ಆಯ್ಕೆಗೆ ಅರ್ಹವಿದ್ದಲ್ಲಿ ಸದರಿ ಅರ್ಜಿಗಳನ್ನೂ ಆಯ್ಕೆಗೆ ಪರಿಗಣಿಸಲಾಗುತ್ತಿದೆ. ಸ್ಥಳಗಳ ವಿವರಗಳನ್ನು **ಅನುಬಂಧ-01** ರಲ್ಲಿ ನೀಡಲಾಗಿದೆ. • ಪ್ರಸ್ತುತ 49,615 ಅರ್ಜಿಗಳು ಸ್ವೀಕೃತಗೊಂಡಿದೆ. ಮತ್ತೆ ಅರ್ಜಿ ಕರೆಯುವುದಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು.
(ಈ)	ಬೆಂಗಳೂರು ನಗರದಲ್ಲಿ ಪ್ರಧಾನ ಮಂತ್ರಿಗಳ ಆವಾಸ್, ಬಸವ, ಅಂಬೇಡ್ಕರ್ ಹಾಗೂ ಇತರೆ ಯೋಜನೆಯಲ್ಲಿ 2015ರಿಂದ ಇಲ್ಲಿಯವರೆಗೂ ಎಷ್ಟು ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ (ವಿಧಾನಸಭಾವಾರು, ವಾರ್ಡ್‌ವಾರು ವಿವರ ನೀಡುವುದು)?	ಬೆಂಗಳೂರು ನಗರದಲ್ಲಿ ಬಸವ, ಅಂಬೇಡ್ಕರ್ ಹಾಗೂ ವಾಜಪೇಯಿ ನಗರ ವಸತಿ ಯೋಜನೆಯಲ್ಲಿ 2015 ರಿಂದ ಇಲ್ಲಿಯವರೆಗೂ ಯಾವುದೇ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿರುವುದಿಲ್ಲ. ರಾಜ್ಯ ಸರ್ಕಾರದ ನಗರ ವಸತಿ ಯೋಜನೆಗಳಾದ ವಾಜಪೇಯಿ ನಗರ ವಸತಿ ಯೋಜನೆ ಮತ್ತು ಅಂಬೇಡ್ಕರ್ ನಿವಾಸ್ ಯೋಜನೆಗಳನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ್ ಯೋಜನೆ (ನಗರ) ಯೊಂದಿಗೆ ಸಮನ್ವಯಗೊಳಿಸಿ ಎಹೆಚ್‌ಪಿ ಘಟಕದಡಿಯಲ್ಲಿ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ 1,20,432 ಮನೆಗಳ ನಿರ್ಮಾಣದ (ಮುಖ್ಯ ಮಂತ್ರಿಗಳ 1 ಲಕ್ಷ ವಸತಿ ಯೋಜನೆ ಒಳಗೊಂಡಂತೆ) ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಇದುವರೆಗೆ ನರ್ಮ್-ಬಿ.ಎಸ್.ಯು.ಪಿ. ಯೋಜನೆಯಡಿ 2748 ಮತ್ತು ರಾಜೀವ್ ಅವಾಸ್ ಯೋಜನೆಯಡಿ 3518 ಮನೆಗಳು ಸೇರಿ ಒಟ್ಟಾರೆ 6717 ಮನೆಗಳನ್ನು ಮೂಲಭೂತ ಸೌಲಭ್ಯಗಳೊಂದಿಗೆ ಕೊಳಗೇರಿ ನಿವಾಸಿಗಳಿಗೆ ನಿರ್ಮಿಸಿ ಹಂಚಿಕೆ ಮಾಡಲಾಗಿದೆ ಹಾಗೂ ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ 451 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿದೆ. ವಿವರ **ಅನುಬಂಧ-ಅ** ನಲ್ಲಿ ಲಗತ್ತಿಸಿದೆ.

ಕಡತ ಸಂಖ್ಯೆ: ವಇ 236 ಹೆಚ್‌ಎಎಂ 2018

(ಯು ಟಿ ಖಾದರ್)

ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲು DPR ತಯಾರಿಸಲಾಗಿರುವ ಪ್ರದೇಶಗಳ ಪಟ್ಟಿ

(ಅನುಬಂಧ-1)

ಕ್ರಸಂ	ತಾಲ್ಲೂಕು	ಗ್ರಾಮ	ಸ.ನಂ.	ವಿಸ್ತೀರ್ಣ (ಎ-ಗುಂ)
27	ಬೆಂಗಳೂರು ದಕ್ಷಿಣ	ಮನಗಮಾರನಹಳ್ಳಿ	13	4-00
28	ಆನೇಕಲ್	ಕೊಪ್ಪ	110	01-30
29	ಆನೇಕಲ್	ಆನೇಕಲ್ ಗ್ರಾಮಾಂತರ	509	19-20
30	ಆನೇಕಲ್	ಗೂಳಿಮಂಗಲ	67	03-18
31	ಆನೇಕಲ್	ಗೂಳಿಮಂಗಲ	67	
32	ಆನೇಕಲ್	ಲಿಂಗಾಪುರ	112	05-00
33	ಆನೇಕಲ್	ಹೆಗ್ಗೊಂಡನಹಳ್ಳಿ	4	03-05
34	ಆನೇಕಲ್	ಅಳಿಬೊಮ್ಮಸಂದ್ರ	53	02-08
35	ಆನೇಕಲ್	ಕೂಗೂರು	69	01-27
36	ಆನೇಕಲ್	ಸೊಪ್ಪಹಳ್ಳಿ	36	01-03
37	ಆನೇಕಲ್	ಚಿಕ್ಕನಹಳ್ಳಿ ಕಾಮನಹಳ್ಳಿ	71	02-02
38	ಆನೇಕಲ್	ಹಾಲದೇನಹಳ್ಳಿ	83	01-02
39	ಆನೇಕಲ್	ಎಸ್. ಭಂಗೀಪುರ	179	05-00
40	ಆನೇಕಲ್	ಹಳೆಹಳ್ಳಿ	95	01-00
41	ಆನೇಕಲ್	ಕಾಡ ಅಗ್ರಹಾರ	30	02-35
42	ಯಲಹಂಕ	ಚಿಕ್ಕಜಾಲ	76/ಪಿ4	01-00
43	ಯಲಹಂಕ	ಚಿಕ್ಕಜಾಲ	76/ಪಿ7	03-10
44	ಯಲಹಂಕ	ಕುದುರೆಗೆರೆ	55	01-30
45	ಯಲಹಂಕ	ಶ್ರೀರಾಮನಹಳ್ಳಿ	33	03-20
46	ಯಲಹಂಕ	ಅದ್ದಿಗಾನಹಳ್ಳಿ	56	01-09
47	ಯಲಹಂಕ	ಸಾದೇನಹಳ್ಳಿ	30	01-24
48	ಯಲಹಂಕ	ಕುದುರೆಗೆರೆ	59	02-00
49	ಯಲಹಂಕ	ನವರತ್ನ ಅಗ್ರಹಾರ	14	01-02
50	ಯಲಹಂಕ	ಮಹದೇವ ಕೊಡೊಗೆಹಳ್ಳಿ	119/ಪಿ5	04-00
51	ಯಲಹಂಕ	ಮಾರೇನಹಳ್ಳಿ	173/ಪಿ9	02-10
52	ಯಲಹಂಕ	ಬೈನಹಳ್ಳಿ	25	03-19
53	ಯಲಹಂಕ	ಬೋಯಿಲಹಳ್ಳಿ	56	04-20
54	ಯಲಹಂಕ	ಲಿಂಗರಾಜಪುರ	1	04-12
ಒಟ್ಟು				300-16

ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲು DPR ತಯಾರಿಸಲಾಗಿರುವ ಪ್ರದೇಶಗಳ ಪಟ್ಟಿ

(ಅನುಬಂಧ-I)

ಕ್ರ.ಸಂ	ತಾಲ್ಲೂಕು	ಗ್ರಾಮ	ಸ.ನಂ.	ವಿಸ್ತೀರ್ಣ (ಎ-ಗುಂ)
1	ಬೆಂಗಳೂರು ಪೂರ್ವ	ಹೊರಮಾವು	82	01-16
2	ಬೆಂಗಳೂರು ಪೂರ್ವ	ಹೊರಮಾವು	110	01-38
3	ಬೆಂಗಳೂರು ಪೂರ್ವ	ಮಂಡೂರು	155	04-20
4	ಬೆಂಗಳೂರು ಪೂರ್ವ	ಬಿದರಹಳ್ಳಿ	193	20-00
5	ಬೆಂಗಳೂರು ಪೂರ್ವ	ಕ್ಯಾಲಸನಹಳ್ಳಿ	15	03-07
6	ಬೆಂಗಳೂರು ಪೂರ್ವ	ಹೊರಮಾವು ಅಗರ	104/1	02-18
7	ಬೆಂಗಳೂರು ಪೂರ್ವ	ನಿಂಬೆಕಾಯಿಪುರ	52ಉಡಾಫೆ ಸರ್ವೆ 75	2-00
8	ಬೆಂಗಳೂರು ಉತ್ತರ	ಪಿಳ್ಳಹಳ್ಳಿ	53	08-00
9	ಬೆಂಗಳೂರು ಉತ್ತರ	ಬೆತ್ತನಗೆರೆ	46	19-35
10	ಬೆಂಗಳೂರು ಉತ್ತರ	ಕುಕ್ಕನಹಳ್ಳಿ	80	05-00
11	ಬೆಂಗಳೂರು ಉತ್ತರ	ಗಾಣಿಗಾರನಹಳ್ಳಿ	75/76	01-00
12	ಬೆಂಗಳೂರು ಉತ್ತರ	ಗಾಣಿಗಾರನಹಳ್ಳಿ	74	05-00
13	ಬೆಂಗಳೂರು ಉತ್ತರ	ಆಲೂರು	25	05-00
14	ಬೆಂಗಳೂರು ಉತ್ತರ	ತೋಟಗೆರೆ	13	13-27
15	ಬೆಂಗಳೂರು ಉತ್ತರ	ಅಗ್ರಹಾರ ಪಾಳ್ಯ	30	05-00
16	ಬೆಂಗಳೂರು ಉತ್ತರ	ಲಕ್ಷ್ಮೀಪುರ	69	04-00
17	ಬೆಂಗಳೂರು ಉತ್ತರ	ಗೋವಿಂದಪುರ	2	05-00
18	ಬೆಂಗಳೂರು ದಕ್ಷಿಣ	ದೊಡ್ಡನಾಗಮಂಗಲ	11	06-17
19	ಬೆಂಗಳೂರು ದಕ್ಷಿಣ	ಕೆಂಚನಪುರ	63	10-12
20	ಬೆಂಗಳೂರು ದಕ್ಷಿಣ	ಮುದ್ದಯ್ಯನಪಾಳ್ಯ	28	05-00
21	ಬೆಂಗಳೂರು ದಕ್ಷಿಣ	ಮುದ್ದಯ್ಯನಪಾಳ್ಯ	28	60-00
22	ಬೆಂಗಳೂರು ದಕ್ಷಿಣ	ದೇವಗೆರೆ	67	01-17
23	ಬೆಂಗಳೂರು ದಕ್ಷಿಣ	ನೆಲಗುಳಿ	145	14-30
24	ಬೆಂಗಳೂರು ದಕ್ಷಿಣ	ನ್ಯಾನಪ್ಪನಹಳ್ಳಿ	39	04-06
25	ಬೆಂಗಳೂರು ದಕ್ಷಿಣ	ಚಿಕ್ಕಲೂರು ರಾಂಪುರ	1	02-00

ಅನುಬಂಧ - 6

ಬೆಂಗಳೂರು ನಗರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ, ರಾಜೀವ್ ಆವಾಸ್ ಯೋಜನೆ ಹಾಗೂ ಬಿಎಸ್‌ಯುಪಿ ಯೋಜನೆಯಡಿಗಳಲ್ಲಿ 2015 ರಿಂದ ಇಲ್ಲಿಯವರೆಗೆ ನಿರ್ಮಿಸಿ ಹಂಚಿಕೆ ಮಾಡಲಾದ ಮನೆಗಳ ವಿವರ

Sl. No.	Constituency	Houses sanctioned			Houses Completed			Houses Occupied			Total Sanctioned Houses	Total Completed	Total Occupied
		BSUP	RAY	PMAY	BSUP	RAY	PMAY	BSUP	RAY	PMAY	BSUP/RAY/PMAY		
1	Anekal	1160	0	0	0	0	0	0	0	0	1160	0	0
2	Bengaluru South	1036	0	0	321	0	0	0	0	0	1036	321	0
3	BTM layout	292	273	963	121	60	173	52	60	173	1528	354	285
4	Byatarayanapura	776	666	0	338	487	0	880	487	0	1442	825	1367
5	chikkapete	208	0	45	0	0	0	0	0	0	253	0	0
6	Dasarahalli	0	0	457	0	0	0	0	0	0	457	0	0
7	Gandhinagar	0	100	933	0	78	82	0	82	82	1033	160	164
8	Govindarajanagar	2450	500	0	58	51	0	848	51	0	2950	109	899
9	Hebbala	1363	0	0	0	0	0	220	0	0	1363	0	220
10	Jayanagara	2069	0	0	228	0	0	281	0	0	2069	228	281
11	KR pura	488	668	0	3	267	0	3	267	0	1156	270	270
12	Mahadevapura	1980	900	0	717	764	0	250	0	0	2880	1481	250
13	Mahalakshmipuram	344	200	443	71	93	0	8	93	0	987	164	101
14	Malleshwaram	0	0	252	0	0	0	0	0	0	252	0	0
15	Padmanabhanagar	72	0	0	0	0	0	0	0	0	72	0	0
16	Pulakeshingar	112	0	100	0	0	0	192	0	0	212	0	192
17	Rajajinagar	236	0	450	72	0	0	188	0	0	686	72	188
18	RR Nagar	2056	1562	0	420	749	0	980	749	0	3618	1169	1729
19	Sarvajnangar	0	0	662	0	0	63	0	0	63	662	63	63
20	Shanthinagar	2029	1794	0	133	869	0	224	869	0	3823	1002	1093
21	Vijayanagar	404	0	0	116	0	0	538	0	0	404	116	538
22	Yalahanka	320	100	507	0	100	115	0	100	115	927	215	215
23	Yashwanthpura	592	0	860	150	0	18	538	0	18	1452	168	606
	Total	17987	6763	5672	2748	3518	451	5252	2758	451	30422	6717	8461

ಕರ್ನಾಟಕ ವಿಧಾನ ಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	846
ಸದಸ್ಯರ ಹೆಸರು	ಶ್ರೀ ಹರೀಶ್ ಪೂಂಜಾ (ಬೆಳ್ತಂಗಡಿ)
ಉತ್ತರಿಸಬೇಕಾದ ದಿನಾಂಕ	12.12.2018
ಲೋಕೋಪಯೋಗಿ ಇಲಾಖೆಯಿಂದ ವರ್ಗಾಯಿತ	

ಕ್ರಸಂ	ಪ್ರಶ್ನೆಗಳು	ಉತ್ತರ
ಅ.	ಬೆಳ್ತಂಗಡಿ ತಾಲ್ಲೂಕಿನಲ್ಲಿ ಹಾದು ಹೋಗಿರುವ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆಗಳ ಸಂಖ್ಯೆ ಎಷ್ಟು; (ಚದರ ಕಿ.ಮೀ ಗಳ ಸಮೇತ ವಿವರ ನೀಡುವುದು)	ಬೆಳ್ತಂಗಡಿ ತಾಲೂಕಿನಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 243.73 ಕಿ.ಮೀ. ಉದ್ದದ 41 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ವಿವರಗಳನ್ನು ಅನುಬಂಧದಲ್ಲಿ ನೀಡಿದೆ.
ಆ.	ಈ ರಸ್ತೆಗಳ ನಿರ್ವಹಣೆಗೆ ರಾಜ್ಯ ಸರ್ಕಾರ ಒದಗಿಸಿರುವ ಅನುದಾನವೆಷ್ಟು;	ಸದರಿ ರಸ್ತೆಗಳ 5 ವರ್ಷಗಳ ನಿರ್ವಹಣೆಗೆ ರೂ.316.191 ಲಕ್ಷ ಅನುದಾನ ಒದಗಿಸಿದೆ.
ಇ	ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆಗಳ ನಿರ್ವಹಣೆಗಾಗಿ ಬಿಡುಗಡೆ ಮಾಡಲು ಬಾಕಿ ಇರುವ ಅನುದಾನವೆಷ್ಟು; ಇದಕ್ಕೆ ಕಾರಣಗಳೇನು? (ವಿವರ ನೀಡುವುದು)	ಬೆಳ್ತಂಗಡಿ ತಾಲೂಕಿನಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ನಿರ್ವಹಣೆಗಾಗಿ ಅನುದಾನ ಬಿಡುಗಡೆಗೆ ಬಾಕಿ ಇರುವುದಿಲ್ಲ.

ಕಡತ ಸಂಖ್ಯೆ: ಗ್ರಾಅಪ:233/12:ಆರ್‌ಆರ್‌ಸಿ:18

(ಕೃಷ್ಣ ಬೈರೇಗೌಡ)
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕಾನೂನು,
ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಸಂಸದೀಯ
ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು

ಅನುಬಂಧ

ಬೆಳ್ತಂಗಡಿ ತಾಲೂಕಿನಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ–I &II ರಡಿ ಇದುವರೆಗೆ ಅನುಮೋದನೆಗೊಂಡು ಅನುಷ್ಠಾನಗೊಳಿಸಿದ ಕಾಮಗಾರಿಗಳ ವಿವರ

ರೂ. ಲಕ್ಷಗಳಲ್ಲಿ

ದಕ್ಷಿಣ ಕನ್ನಡ ಜಿಲ್ಲೆ

ಕ್ರಸಂ	ಜಿಲ್ಲೆ	ತಾಲ್ಲೂಕು	ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ–I				ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ–II				ಒಟ್ಟು			
			ಒಟ್ಟು ಕಾಮಗಾರಿಗಳ ಸಂಖ್ಯೆ	ಅಂದಾಜು ಮೊತ್ತ	ಪೂರ್ಣಗೊಳಿಸಿದ ಕಾಮಗಾರಿಗಳ ಸಂಖ್ಯೆ	ನಿರ್ವಹಿಸಿರುವ ಉದ್ದ (ಕಿ.ಮೀ ಗಳಲ್ಲಿ)	ಒಟ್ಟು ಕಾಮಗಾರಿಗಳ ಸಂಖ್ಯೆ	ಅಂದಾಜು ಮೊತ್ತ	ಪೂರ್ಣಗೊಳಿಸಿದ ಕಾಮಗಾರಿಗಳ ಸಂಖ್ಯೆ	ನಿರ್ವಹಿಸಿರುವ ಉದ್ದ (ಕಿ.ಮೀ ಗಳಲ್ಲಿ)	ಒಟ್ಟು ಕಾಮಗಾರಿಗಳ ಸಂಖ್ಯೆ	ಅಂದಾಜು ಮೊತ್ತ	ಪೂರ್ಣಗೊಳಿಸಿದ ಕಾಮಗಾರಿಗಳ ಸಂಖ್ಯೆ	ನಿರ್ವಹಿಸಿರುವ ಉದ್ದ (ಕಿ.ಮೀ ಗಳಲ್ಲಿ)
1	ದಕ್ಷಿಣ ಕನ್ನಡ	ಬೆಳ್ತಂಗಡಿ	36	8616.53	36	224.96	5	1832.42	5	18.77	41	10448.95	41	243.73
Total			**36**	**8616.53**	**36**	**224.96**	**5**	**1832.42**	**5**	**18.77**	**41**	**10448.95**	**41**	**243.73**

ಊ	ದಿನಾಂಕ 01.09.2016 ರಿಂದ 30.04.2018ರ ಅವಧಿಯಲ್ಲಿ ಅಮಾಲಗಮೇಶನ್ ವಿವಿಧ ಬಗೆಯ ವಿನ್ಯಾಸಗಳ ಮಂಜೂರು, ಭೂ ಬದಲಾವಣೆ, ವಿವಿಧ ಬಗೆಯ ನಿವೇಶನಗಳ ಹಂಚಿಕೆ, ಕಟ್ಟಡಗಳ ಪರವಾನಿಗೆ, ಮುಕ್ತಾಯ ಪ್ರಮಾಣ ಪತ್ರ, ವಿವಿಧ ಅಭಿವೃದ್ಧಿ ಕಾಮಗಾರಿಗಳಾವುವು? (ಕೈಗೊಂಡಿರುವ ವರ್ಷವಾರು, ಸಂಪೂರ್ಣ ಮಾಹಿತಿ ನೀಡುವುದು)	ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ಸಂಖ್ಯೆ: ನಅಇ 263 ಬೆಮುಪ್ರಾ 2018

(ಯು.ಟಿ. ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ದಿನಾಂಕ: 01.09.2016 ರಿಂದ 30.04.2018 ರ ಅವಧಿಯಲ್ಲಿ ಒಂದುಗೂಡಿಸುವಿಕೆ ಹಾಗೂ ಉಪವಿಭಜನೆ ಮಂಜೂರಾತಿ ಪ್ರಕರಣಗಳ ಕುರಿತು.

ಅ.ಸಂಖ್ಯೆ	ಅರ್ಜಿದಾರರ ಹೆಸರು ಕಡತ ಸಂಖ್ಯೆ	ಗ್ರಾಮ	ಸರ್ವೇಸಂಖ್ಯೆ ನಿ.ಸಂ.CTS ಸಂಖ್ಯೆ	ಕ್ಷೇತ್ರ	ಶುಲ್ಕಗಳು ಸುಧಾರಣಾ ಶುಲ್ಕಗಳು	ಸ್ಲಮ್ ಸೆಸ್ ಶುಲ್ಕ	ಬಯಲು ಜಾಗೆ ವಿನಾಯಿತಿ ಶುಲ್ಕ	ಕರ ಅಭಿವೃದ್ಧಿ ಶುಲ್ಕ	ಶುಲ್ಕಪಾವತಿದ ಚಲನ ಸಂಖ್ಯೆ ದಿನಾಂಕ	ಅನುಮೋದನೆ ನೀಡಿದ ದಿನಾಂಕ	ಶರಾ
1.	ಶ್ರೀ ನಯೀಮ ಅಕ್ತರ ಎ. ಫನಿಬಂದ ಬೆನಪ್ರಾ/ಯೋ/ನಿ.ಒಂ/ಸಿ.ಆರ್38/15-16	ಬೆಳಗಾವಿ	2989 ಮತ್ತು 2990/ಎ	225.38	2705	282			295-23.03.2016	04.04.2016	
2.	ಶ್ರೀ ಚೈತನ್ಯ.ಜಿ.ಕುಲಕರ್ಣಿ (ಇತರರು) ಬೆನಪ್ರಾ/ಯೋ/ನಿ.ಒಂ/ಸಿ.ಆರ್25/15-16	ಬೆಳಗಾವಿ	79/1/1ಎ 79/1/2ಎ	802.66	3211	1003			287-23.03.20156	4.4.20156	
3.	ಶ್ರೀ ಮಹಮ್ಮದ ಸಲೀಮ್ ಎಮ್ ರಾಜಗೋಳಿ ಬೆನಪ್ರಾ/ಯೋ/ನಿ.ಒಂ/ಸಿ.ಆರ್54/15-16	ಕಂಗ್ರಾಳಿ ಬಿ.ಕೆ.	CTS 1136 ಎ 1137	378.56	4543	473			420-5.4.2016	7.4.2016	
4.	ಶ್ರೀ ಆನಂದ ಜಿ.ಕುಲಕರ್ಣಿ. ಬೆನಪ್ರಾ/ಯೋ/ನಿ.ಒಂ/ಸಿ.ಆರ್46/15-16	ಟಿಳಕವಾಡಿ	219/2ಎ/2/ 29/1/4,219/3 219/2ಎ/2ಡಿ	4800.00	1784	558			686-15.4.2016	21.4.2016	
5.	ಶ್ರೀಮತಿ ವಾಯ್.ಎಮ್.ನಾಯಿಕ್ ಬೆನಪ್ರಾ/ಯೋ/ನಿ.ಒಂ/ಸಿ.ಆರ್43/15-16	ಕಣಬರಗಿ	4482ಬ107, 108	424.00	1696	530			577-11.4.2016	21.4.2016	
6.	ಶ್ರೀ ಅಶೋಕ.ಡಿ.ಥೋರಲಿ. ಬೆನಪ್ರಾ/ಯೋ/ನಿ.ಒಂ/ಸಿ.ಆರ್50/15-16	ಬೆಳಗಾವಿ	1033/1+2 9830984	270.00	1080	338			811-22.4.2016	25.4.2016	
7.	ಶ್ರೀ ಸತೀಶ.ವಾಮನ್.ಗಿರಿ. ಬೆನಪ್ರಾ/ಯೋ/ನಿ.ಒಂ/ಸಿ.ಆರ್47/15-16	ಬೆಳಗಾವಿ.	118/1(7)118/2 118/3+4	4350.35	17401	5438			898-26.4.2016	30.4.2016	

8.	ಶ್ರೀಮತಿಶಾಂತಾಬಾಯಿ.ಎಮ್. ಹಿರೇಕುಡಿ. ಬೆನಪ್ರಾ/ಯೋ/ನಿ.ಒಂ/ಸಿ.ಆರ್44/15–16	ಬೆಳಗಾವಿ	4017/1ಎ/2 4017/1ಎ 4017/ಎ2,4017/ಬಿ +ಸಿ	670.12	3880	1213			1024– 2.5.2016	17.5.2016	
9.	ಶ್ರೀ ಶಕೀಲಅಹ್ಮದ್.ಎಮ್.ಧಪೇದಾರ್. ಬೆನಪ್ರಾ/ಯೋ/ನಿ.ಒಂ/ ಸಿ.ಆರ್36/15–16	ಬೆಳಗಾವಿ	CTS.4591 4592	372.90	1492	466			1201– 18.5.2016	20.5.2016	
10.	ಶ್ರೀ ಅನಿಲ.ಸಿಂಧೆ. ಬೆನಪ್ರಾ/ಯೋ/ನಿ.ಒಂ/ ಸಿ.ಆರ್51/15–16	ಬೆಳಗಾವಿ	1476,1477	1067.31	4478	1400			1195–8.5.2016	1.6.2016	
11.	ಶ್ರೀ ಸುನೀಲ.ಎಸ್.ಜೈನ್. ಬೆನಪ್ರಾ/ಯೋ/ನಿ.ಒಂ/ ಸಿ.ಆರ್58/2016–17	ಕಂಗ್ರಾಳಿ.ಕೆ. ಎಚ್.	179.178. ನಿ.ಸಂ.591/ಎ+592. ಸಿ.ಕೆ.ನಂ. 13	903.34	3613	1130			1415– 8.6.2016	20.6.2016	
12.	ಶ್ರೀ ಹೊರಿಜಾನ ಗ್ರುಪ್ ಹಾಗೂ ಇತರರು ಬೆನಪ್ರಾ/ಯೋ/ನಿ.ಒಂ/ ಸಿ.ಆರ್6/2016–17	ಬೆಳಗಾವಿ	1114,1115/1 ಹಾಗೂ 1115/2	730.85	2923	914			1464– 16.6.2016	20.6.2016	
13.	ಶ್ರೀ.ಘಟಿಗೆಪ್ಪ.ಬಿ.ಜವಳಿ. ಬೆನಪ್ರಾ/ಯೋ/ನಿ.ಒಂ/ ಸಿ.ಆರ್7/2016–17	ಆನಿಗೋಳ.	712 ನಿ.ಸಂ.810,811	267.57	1071	335			1514– 26.6.2016	24.6.2016	
14.	ಶ್ರೀ ಅರುಣ.ಚಂದಗಡಕರ. ಬೆನಪ್ರಾ/ಯೋ/ನಿ.ಒಂ/ ಸಿ.ಆರ್8/2016–17	ಬೆಳಗಾವಿ	CTS NO 4519/1ಎ	251.09	1004	314			1753– 26.7.2016	27.7.2016	
15.	ಶ್ರೀ ಮಹೇಶ ಎಂಟರ್‌ಪ್ರೈಜಿಸ್. ಬೆನಪ್ರಾ/ಯೋ/ನಿ.ಒಂ/ ಸಿ.ಆರ್5/16–17	ಬೆಳಗಾವಿ	140/1 ನಿ.ಸಂ.495	541.70	2149	671			1971– 28.8.2016	29.9.2016	

16.	ಶ್ರೀ ಮಹೇಶ ಎಂಟರ್‌ಪ್ರೈಜಿಸ್. ಬೆನಪ್ರಾ/ಯೋ/ನಿ.ಒಂ/ ಸಿ.ಆರ್4/16–17	ಬೆಳಗಾವಿ	140/1 ನಿ.ಸಂ.691	579.66	2299	719			1970– 25.8.2016	21.9.2016	
17.	ಶ್ರೀ ಉಮೇಶ.ಎನ್.ಬೆನಚನಮರಡಿ. ಬೆನಪ್ರಾ/ಯೋ/ಉಪ ವಿಭಜನೆ/ ಸಿ.ಆರ್14/16–17	ಕಣಬರಗಿ.	530 CTS NO 4946	223.00	892	279			1710 23.9.2016	1.10.2016	
18.	ಶ್ರೀ ಚೇರಮನ್ ಸರಕಾರಿ ನೌಕರರ ಸಹಕಾರಿ ಗೃಹ ನಿರ್ಮಾಣ ಸಂಘ(ರಿ) ಬೆನಪ್ರಾ/ಯೋ/ನಿ.ಒಂ/ ಸಿ.ಆರ್3/16–17	ಬೆಳಗಾವಿ.	CTS 5263(ಪಿ) 5272 5273,5274,5275, 5276, 5278	917.82	11014	1147			1704– 23.9.2016	1.10.2016	
19.	ಶ್ರೀ ಆರ್ ಎಸ್ ಮೊಮಿನ್. ಬೆನಪ್ರಾ/ಯೋ/ನಿ.ಒಂ/ ಸಿ.ಆರ್31/14–15	ಬೆಳಗಾವಿ	10410/ಎ 10410/ಬಿ	223.04	2676	279		5511	1907,1908– 26.10.2016	28.10.2016	
20.	ದೇವಾಂಗ (ಹಟಗಾರ) ಸಮಾಜದ ಶ್ರೀ ದೇವಾಂಗ ಮಠ ಟ್ರಸ್ಟ್ ಬೆನಪ್ರಾ/ಯೋ/ನಿ.ಒಂ/ ಸಿ.ಆರ್33/14–15	ಬೆಳಗಾವಿ	1892/2ಎ 1892/1	815.51	9786	1019			1761 18.10.2016	28.10.2016	
21.	ಶ್ರೀ ರೋಹಿತ್ ಎಸ್ ಪೋರವಾಲ್. ಬೆನಪ್ರಾ/ಯೋ/ನಿ.ಒಂ/ ಸಿ.ಆರ್10/2016–17	ಶಹಾಪೂರ.	2537/ಬಿ2 2537/ಎ	376.81	4522	471			1994– 7.11.2016	8.11.2016	
22.	ಶ್ರೀ ಸದಾಶಿವ ಕೆ ಹಣಗೋಜಿ ಬೆನಪ್ರಾ/ಯೋ/ನಿ.ಒಂ/ ಸಿ.ಆರ್22/2016–17	ಖಾಸಬಾಗ್.	3220,3221, 3222	851.04	3404	1064			2524– 15.11.2016	24.11.2016	

23.	ಶ್ರೀ ಪ್ರಭು ಫ ಹಳಕಟ್ಟಿ ಬೆನಪ್ರಾ/ಯೋ/ನಿ.ಓಂ/ ಸಿ.ಆರ್29/2016-17	ಶಹಾಪೂರ	5653/24+25+26	626.34	7516	784			2549-22.11.2016	24.11.2016	
24.	ಶ್ರೀ ಎಮ್ ಟಿ ನಾಯಕ (ಇತರರು) ಬೆನಪ್ರಾ/ಯೋ/ನಿ.ಓಂ/ ಸಿ.ಆರ್25/2016-17	ಆನಿಗೋಳ	693ಎ ಪ್ಲಾಟ್.ನಂ.67,68	2415.40	900	282			2747-30.12.2016	2.1.2017	
25.	ಶ್ರೀ ಕೆ ಆರ್ ಬಾಟ (ಇತರರು) ಬೆನಪ್ರಾ/ಯೋ/ನಿ.ಓಂ/ ಸಿ.ಆರ್27/2016-17	ಬೆಳಗಾವಿ	CTS 571/ಎಚ್2+3+4	322.73	3876	404			2770-5.1.2017	5.1.2017	
26.	ಶ್ರೀ ಎಪ್ ಝುಡ್ ಬಾಗವಾಲೆ ಬೆನಪ್ರಾ/ಯೋ/ನಿ.ಓಂ/ ಸಿ.ಆರ್21/2016-17	ಬೆಳಗಾವಿ	2240/ಎ+ಬಿ+ಸಿ 2240/ಸಿ	227.52	2695	285			2719-26.12.2016	6.1.2017	
27.	ಶ್ರೀ ಕಿರಣ ಡಿ ಠಾಕೂರ ಬೆನಪ್ರಾ/ಯೋ/ನಿ.ಓಂ/ ಸಿ.ಆರ್34/2016-17	ಬೆಳಗಾವಿ	435/ಎ1+2 435/ಬಿ+ಸಿ+ಡಿ	836.12	10033	1045			2823-17.1.2017	17.1.2017	
28.	ಶ್ರೀ ವ್ಹಿ.ವ್ಹಿ.ಕಾಮತ್ ಬೆನಪ್ರಾ/ಯೋ/ನಿ.ಓಂ/ ಸಿ.ಆರ್35/2016-17	ಬೆಳಗಾವಿ	1164,1165	642.13	7706	803			2822-17.1.2017	18.1.2017	
29.	ಶ್ರೀ ಆರ್ ಎಸ್ ಶಹಾಪುರಕರ ಬೆನಪ್ರಾ/ಯೋ/ನಿ.ಓಂ/ ಸಿ.ಆರ್32/2016-17	ಬೆಳಗಾವಿ	2405/ಎ+ಬಿ 2405/ಸಿ	149.54	599	187			2974-7.2.2017	13.2.2017	
30.	ಶ್ರೀ ಅಜಯ ಸಿ ಪೂಜಾರಿ (ಇತರರು) ಬೆನಪ್ರಾ/ಯೋ/ನಿ.ಓಂ/ ಸಿ.ಆರ್16/2016-17	ಕಣಬರಗಿ	530 CTS 5038,5039, ನಿ.ಸಂ.115,117	487.00	1948	609			2099-20.2.2017	28.2.2017	

31.	ಶ್ರೀಮತಿ ಸುಶೀಲಾ ಎಸ್ ಮೂಡಲಗಿ ಬೆನಪ್ರಾ/ಯೋ/ನಿ.ಒಂ/ ಸಿ.ಆರ್30/2016-17	ಬೆಳಗಾವಿ	1033/1+2 ನಿ.ಸಂ.134	360.00	1440	450		5400	2173-2174- 23.2.2017	28.2.2017	
32.	ಶ್ರೀ ಬಾಳಗೌಡ ಎಸ್ ಪಾಟೀಲ್. ಬೆನಪ್ರಾ/ಯೋ/ನಿ.ಒಂ/ ಸಿ.ಆರ್24/2016-17	ಬೆಳಗಾವಿ	CTS 5708,5709,ನಿ.ಸಂ.142,143	121.69	487	153			2279- 7.3.2017	14.3.2017	
33.	ಶ್ರೀ ಜವಾಹರ್ ವ್ಹಿ ಭೂತೆ ಬೆನಪ್ರಾ/ಯೋ/ನಿ.ಒಂ/ ಸಿ.ಆರ್11/2016-17	ಬೆಳಗಾವಿ	CTS 1944/ಎ/1 1944/ಎ2	111.46	1338	140			2357- 14.3.2017	17.3.2017	
34.	ಶ್ರೀ ಆರ್ ಇಮ್ ಪಾಟೀಲ್ (ಇತರರು) ಬೆನಪ್ರಾ/ಯೋ/ನಿ.ಒಂ/ ಸಿ.ಆರ್18/2016-17	ಬೆಳಗಾವಿ	CTS 1221, 1222/1 1223/1	1406.84	16882	1759			2365- 14.3.2017	18.3.2017	
35.	ಶ್ರೀ ಆಯ್ ಎ ಕತೀಬ (ಇತರರು) ಬೆನಪ್ರಾ/ಯೋ/ನಿ.ಒಂ/ ಸಿ.ಆರ್31/2016-17	ಬೆಳಗಾವಿ	CTS4878/1+0 9,4878/13ಎ2 4878/16+17+18+1 9	973.67	11685	1217			2213,2214,- 11.3.2017	20.3.2017	
36.	ಶ್ರೀ ವಾಯ್.ಎಸ್.ವಾಟವೆ. ಬೆನಪ್ರಾ/ಯೋ/ನಿಒಂ/ಸಿಆರ್33/16-17	ಶಹಾಪೂರ	2401+2402	1410.73	5832	1823			2223, 2.3.2017	11.4.2017	
37.	ಶ್ರೀ ಹನುಮಂತ ಸಿ. ಕುಲಕರ್ಣಿ ಬೆನಪ್ರಾ/ಯೋ/ನಿಒಂ/ಸಿಆರ್56/16-17	ಹಿಂಡಲಗಾ	171/ಬಿ ಪ್ಲಾಟ ನಂ. 1+2	989.08	3956	1236			2877, 11.4.2017	18.4.2017	
38.	ಶ್ರೀ ನಾಸಿರುದ್ಧಿನ ಎ. ಖಾತೀಬ ಬೆನಪ್ರಾ/ಯೋ/ನಿಒಂ/ಸಿಆರ್40/16-17	ಬೆಳಗಾವಿ	4857/60+61+62	997.20	3989	1247			3070, 18.4.2017	21.4.2017	
39.	ಶ್ರೀ ಜಿತೇಂದ್ರ ಜಿ. ಪುರೋಹಿತ ಬೆನಪ್ರಾ/ಯೋ/ನಿಒಂ/ಸಿಆರ್40/16-17	ಬೆಳಗಾವಿ	1784/ಎ/2+ಬಿ+1ಬಿ	157.21	629	197			2964, 13.4.2017	26.4.2017	

40.	ಶ್ರೀ ಅಶೋಕ ಪಿ.ಬೇಮಲಾಪೂರೆ ಬೆನಪ್ರಾ/ಯೋ/ನಿಓಂ/ಸಿಆರ್39/16–17	ಬೆಳಗಾವಿ	4859/62ಸಿ/2ಬಿ4859/62ಸಿ/2ಎ	605.71	2423	757			3552, 10.5.2017	19.5.2017	
41.	ಶ್ರೀ ರಮೇಶ ಎಸ್. ಮಗ್ಗಾವಿ ಬೆನಪ್ರಾ/ಯೋ/ನಿಓಂ/ಸಿಆರ್43/16–17	ಬೆಳಗಾವಿ	2252ಎ,+ಬಿ	301.04741	1293	404			3333, 26.4.2017	19.5.2017	
42.	ಶ್ರೀಮತಿ. ಜಯಶ್ರೀ ಎಸ್. ಪಟಗುಂದಿ (ಇತರರು)ಬೆನಪ್ರಾ/ಯೋ/ನಿಓಂ/ಸಿಆರ್48/16–17	ಬೆಳಗಾವಿ	1033/1+2 ಪ ನಂ. 48	185.28	741	232		2779	3710, 3709, 19.5.2017	22.5.2017	
43.	ಶ್ರೀ ಆರ್.ಎಸ್.ಮೊಂಡೆ (ಇತರರು) ಬೆನಪ್ರಾ/ಯೋ/ನಿಓಂ/ಸಿಆರ್03/17–18	ಬೆಳಗಾವಿ	ನಿ ನಂ. 13 ಪ ನಂ. 73,101	4800.00,445.91	1784	558			3725, 22.5.2017	26.5.2017	
44.	ಶ್ರೀಮತಿ. ಸುನಿತಾ ಆರ್. ಪವಾರ (ಇತರರು) ಬೆನಪ್ರಾ/ಯೋ/ನಿಓಂ/ಸಿಆರ್07/16–17	ಅನಗೋಳ	693/ಎ+ಬಿ+ಸಿ+ಡಿ ಪ ನಂ. 106, 107930	222.75	903	282			3825, 29.5.2017	2.6.2017	
45.	ಶ್ರೀ ಕೈಸ್ ರಜಾಕ ಭಾವನಗರಿ ಬೆನಪ್ರಾ/ಯೋ/ನಿಓಂ/ಸಿಆರ್11/17–18	ಬೆಳಗಾವಿ	4877/6+7	743.48	8922	930			4007, 7.6.2017	13.6.2017	
46.	ಶ್ರೀ ಸಂಜಯ ಬಿ. ಕೊರಡೆ (ಇತರರು) ಬೆನಪ್ರಾ/ಯೋ/ನಿಓಂ/ಸಿಆರ್49/15–16	ಬೆಳಗಾವಿ	1539/ಸಿ/3+4	147.49	1770	185			3842, 29.5.2017	24.6.2017	
47.	ಶ್ರೀ ರಾಜನ ಎನ್. ಬಂಗ (ಇತರರು) ಬೆನಪ್ರಾ/ಯೋ/ನಿಓಂ/ಸಿಆರ್20/16–17	ಬೆಳಗಾವಿ	8491/1, 850/1	409.67	1893	592			4187, 23.6.2017	5.7.2017	
48.	ಶ್ರೀ ಉಮೇಶ ಎಸ್. ಏಬನ್ನವರ (ಇತರರು) ಬೆನಪ್ರಾ/ಯೋ/ಉವಿ.ನಿಓಂ/ಸಿಆರ್46/16–17	ಕಣಬರ್ಗಿ	530	167.170	1338	418		5015	4199, 27.06.2017	15.7.2017	
49.	ಶ್ರೀಮತಿ. ಪುಷ್ಪಾ ವಿಠಲರಾವ ಘಾಟಗೆ ಬೆನಪ್ರಾ/ಯೋ/ನಿಓಂ/ಸಿಆರ್5/17–18	ಬೆಳಗಾವಿ	3115/1+2	244.13	2930	305			4530, 31.7.2017	7.8.2017	
50.	ಶ್ರೀ ಕಿಶೋರ ಅನಿಲ ಹಜಾರೆ (ಇತರರು) ಬೆನಪ್ರಾ/ಯೋ/ನಿಓಂ/ಸಿಆರ್19/17–18	ಬೆಳಗಾವಿ	6116/2+3	260.78	1044	326			4791, 2.8.2017	28.8.2017	

51.	ಶ್ರೀ ರಾಜೇಶ ಬಿ. ಕಾಂಬಳೆ ಬೆನಪ್ರಾ/ಯೋ/ನಿಒಂ/ಸಿಆರ್8/17–18	ಬೆಳಗಾವಿ	1103/ಎ+ಬಿ+ಸಿ 1104, 1105/2	553.33	6640	692			4557, 2.8.2017	1.9.2017	
52.	ಶ್ರೀ ಮೊಹಮ್ಮದ ಸಿರಾಜ ಎಮ್. ನಾಯಿಕವಾಡಿ ಬೆನಪ್ರಾ/ಯೋ/ನಿಒಂ/ಸಿಆರ್24/17–18	ಬೆಳಗಾವಿ	1297/1+2 ಪ ನಂ. 34	223.00	892	279			4974,25.9.2017	25.9.2017	
53.	ಶ್ರೀ ಮೋಹಮ್ಮದ ಎಚ್. ನದಾಫ ಬೆನಪ್ರಾ/ಯೋ/ನಿಒಂ/ಸಿಆರ್21/17–18	ಬೆಳಗಾವಿ	2759ಎ+ಬಿ1	162.85	1955	204	37436	436	5011, 26.9.2017	3.10.2017	
54.	ಶ್ರೀ ಸುಧೀರ ಎಸ್. ನಾಯಕ ಬೆನಪ್ರಾ/ಯೋ/ನಿಮ .ನಿಒಂ/ಸಿಆರ್4/17–18	ಬೆಳಗಾವಿ	3939/2, 3940, 3941	286.06	1145	37			4721,4720,4719, 21.8.2017	3.10.2017	
55.	ಶ್ರೀ ಸಚಿನ್ ಎಮ್. ಕಳ್ಳಿಮನಿ (ಇತರರು)	ಬೆಳಗಾವಿ	424/ಎ+ಬಿ+ಸಿ+ಡಿ	795.15	3181	994			4949, 18.9.2017	7.10.2017	
56.	ಶ್ರೀ ಎಮ್. ಎ.ಇಳಕಲವಾಲೆ ಬೆನಪ್ರಾ/ಯೋ/ನಿಒಂ/ಸಿಆರ್18/17–18	ಬೆಳಗಾವಿ	4842/ಬಿ/44/2+ಬಿ/44/3	462.92	5555	579			5005, 26.9.2017	13.10.2017	
57.	ಶ್ರೀಮತಿ. ಮಧುರಾ ಉಮಾಶಂಕರ ಯರಗಟ್ಟಿ ಬೆನಪ್ರಾ/ಯೋ/ನಿಒಂ/ಸಿಆರ್13/17–18	ಬೆಳಗಾವಿ	1277/1 ಪ ನಂ.35,36	201.22	805	252			5217, 13.10.2017	25.10.2017	
58.	ಶ್ರೀ ಪ್ರವೀಣ ಜಿ. ಕಾಟವಾ ಬೆನಪ್ರಾ/ಯೋ/ನಿಒಂ/ಸಿಆರ್22/17–18	ಬೆಳಗಾವಿ	4119/1, 4120,4121,4122,4123,4124	1014.36	8120	1269			5076, 9.10.2017	28.10.2017	
59.	ಶ್ರೀಮತಿ. ಸುಮುನ ಎಮ್. ದವರೆ ಬೆನಪ್ರಾ/ಯೋ/ನಿಒಂ/ಸಿಆರ್16/17–18	ಬೆಳಗಾವಿ	8143/ಎ+ಬಿ	223.04	892	279			5100, 11.10.2017	28.10.2017	
60.	ಶ್ರೀ ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾತ ಉಣ್ಣೆ ಕೈ ಮಗ್ಗದ ನೇಕಾರರ ಮಹಾಮಂಡಳಿ ಬೆನಪ್ರಾ/ಯೋ/ನಿಒಂ/ಸಿಆರ್56/17–18	ಬೆಳಗಾವಿ	795/1+2	257.90	3095	323			2146, 22.2.2017	19.12.2017	
61.	ಶ್ರೀ ಬಾಳಕೃಷ್ಣ ಎಸ್. ಅಂಬರಶೇಟ ಬೆನಪ್ರಾ/ಯೋ/ನಿಒಂ/ಸಿಆರ್29/17–18	ಬೆಳಗಾವಿ	2856/2,3,4,5ಎ,6ಬಿ,7,8ಎ,8ಬಿ,9	319.49	1278	400			5194, 30.11.2017	8.1.2018	
62.	ಶ್ರೀ ಭಗವಾನ್ ಎಸ್. ಪಾಟೀಲ (ಇತರರು) ಬೆನಪ್ರಾ/ಯೋ/ನಿಒಂ/ಸಿಆರ್31/17–18	ಶಹಾಪೂರ	316,, 317	153.85	1847	193			5590,5.1.2018	12.1.2018	

63.	ಶ್ರೀ ಎಸ್.ಡಬ್ಲ್ಯೂ. ಮಕ್ತೇದಾರ (ಇತರರು) ಬೆನಪ್ರಾ/ಯೋ/ನಿಒಂ/ಸಿಆರ್35/17-18	ಬೆಳಗಾವಿ	45/2ಎ ಪ ನಂ. 22,24	490.16	1961	613			5801, 23.1.2018	24.1.2018	
64.	ಶ್ರೀ ದೀಪಕ ಸೋಮಾ ಬಿಡಿಯಾ (ಇತರರು) ಬೆನಪ್ರಾ/ಯೋ/ನಿಒಂ/ಸಿಆರ್14/17-18	ಬೆಳಗಾವಿ	204/1ಎ, ಪ ನಂ. 10	130.06	1040	325		3902	5675,5674, 12.1.2018	27.1.2018	
65.	ಶ್ರೀ ನಾಗೇಂದ್ರ ಬಲರಾಮ.ಹೈಬತ್ತಿ (ಇತರರು) ಬೆನಪ್ರಾ/ಯೋ/ನಿಒಂ/ಸಿಆರ್38/17-18	ಬೆಳಗಾವಿ	5651, 5652		22431	3505			4663, 14.8.2017	31.1.2018	
66.	ಶ್ರೀ ಶಕೀಲ ಕೆ. ಶೇಖ ಅಲಿ (ಇತರರು) ಬೆನಪ್ರಾ/ಯೋ/ನಿಒಂ/ಸಿಆರ್32/17-18	ಬೆಳಗಾವಿ	10978, 10969/1ಎ/1ಡಿ/2	607.16	2430	760			5911,6.2.2018	7.2.2018	
67.	ಶ್ರೀ ಉದಯ ಎ. ಪಾಟೀಲ (ಇತರರು) ಬೆನಪ್ರಾ/ಯೋ/ನಿಒಂ/ಸಿಆರ್36/17-18	ಬೆಳಗಾವಿ	9488, 9489	408.27	1633	511			5961, 14.2.2018	19.2.2018	
68.	ಶ್ರೀ ಶಹಭಾಜ ಎ. ಖಾನ (ಇತರರು) ಬೆನಪ್ರಾ/ಯೋ/ನಿಒಂ/ಸಿಆರ್25/17-18	ಬೆಳಗಾವಿ	4857/100, 10925	770.06	3212	1003			5567, 2.1.2018	23.2.2018	
69.	ಶ್ರೀಮತಿ ಜಾನವಿ ಕೆ. ಶಿರೋಡಕರ (ಇತರರು) ಬೆನಪ್ರಾ/ಯೋ/ನಿಒಂ/ಸಿಆರ್37/17-18	ಶಹಾಪೂರ	1250/ಎ, 1251/2	288.37	1154	361			6033, 5.3.2018	15.3.2018	
70.	ಶ್ರೀ ಬಿ.ಎಸ್. ಸೌದಾಗರ (ಇತರರು) ಬೆನಪ್ರಾ/ಯೋ/ನಿಒಂ/ಸಿಆರ್45/17-18	ಬೆಳಗಾವಿ	889/1ಎ2, 889/1ಎ3, 889/2, 889/2ಎ2, 889/2ಎ3	82.20	987	103			6044, 6.3.2018	31.3.2018	
71.	ಶ್ರೀ ಅನಿಲ ವಸಂತ ಮೋತೆಕರ &ಇತರರು ಬೆನಪ್ರಾ/ಯೋ/ನಿಒಂ/ಸಿಆರ್27/17-18	ಬೆಳಗಾವಿ	4856/6+7	439.13	1757	549			5175 28.11.2017	28.11.2017	
72.	ಶ್ರೀಮತಿ ಇಂದುಮತಿ ಎಸ್. ಕುಕರೋಲ್ಕರ ಬೆನಪ್ರಾ/ಯೋ/ನಿಒಂ/ಸಿಆರ್73/16-17	ಬೆಳಗಾವಿ	206,2207,2208	202.30	2424	253			3486 08.05.2017	25.05.2017	
73.	ಶ್ರೀ ದೀನಾನಾಥ ಪಿ ರೇವಣಕರ ಬೆನಪ್ರಾ/ಯೋ/ನಿಒಂ/ಸಿಆರ್01/17-18	ಬೆಳಗಾವಿ	5918,5919,5920,5921, 5922	374.19	4490				4925 14.09.2017	15.09.2017	
74.	ಶ್ರೀ ಮೊಹಮ್ಮದ ರಫೀಕ ಎಮ್. ನದಾಫ ಬೆನಪ್ರಾ/ಯೋ/ನಿಒಂ/ಸಿಆರ್02/17-18	ಬೆಳಗಾವಿ	10594/1+2	990.70	11884	1238			4845 06.09.2017	16.09.2017	

ಆಯುಕ್ತರು
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ
ಬೆಳಗಾವಿ.

ದಿನಾಂಕ: 01.09.2016 ರಿಂದ 30.04.2018ರ ಅವಧಿಯಲ್ಲಿ ಏಕ ನಿವೇಶನ ಅನುಮೋದಿಸಿದ ಪ್ರಕರಣಗಳ ಪಟ್ಟಿ.

ಅ.ನಂ.	ಅರ್ಜಿದಾರರ ಹೆಸರು ಹಾಗೂ ಕಡತ ಸಂಖ್ಯೆ	ಗ್ರಾಮ	ಸರ್ವೆ ನಂ.	ಕ್ಷೇತ್ರ	ಸುಧಾರಣಾ ಶುಲ್ಕ	ಸ್ಲಮ್‌ಸೆಸ್	ಬಯಲು ಜಾಗೆ ವಿನಾಯತಿ ಶುಲ್ಕ	ಕೆರೆ ಅಭಿವೃದ್ಧಿ ಶುಲ್ಕ	ಶುಲ್ಕ ಪಾವತಿಸಿದ ಸಂಖ್ಯೆ ಹಾಗೂ ದಿನಾಂಕ	ಅನುಮೋದನೆ ನೀಡಿದ ದಿನಾಂಕ
1.	ಶ್ರೀ ಎಮ್. ಜಿ. ಸೌದಾಗಾರ ಬೆನಪ್ರಾ/ಯೋ/ಏನಿಮ/ಸಿಆರ್–20/2016–17	ಕಂಗ್ರಾಳಿ ಬಿ.ಕೆ	47/ಎ+ಬಿ+ಸಿ+ಡಿ, ನಿಸಂ. 10, ಸಿಟಿಎಸ್ ನಂ. 2050	11.070	443	138	116200	2735	1795, 1797, 1796 24.10.2016	28.10.2016
2.	ಶ್ರೀ. ಉದಯ ನಗರ ಗೃಹ ನಿರ್ಮಾಣ ಸಂಘ ಬೆನಪ್ರಾ/ಯೋ/ಏನಿಮ/ಸಿಆರ್–48/2015–16	ಕಂಗ್ರಾಳಿ ಬಿ.ಕೆ	47	8093.60	32375	10117	ಸಿವ್ಹಿಲ್ ಕಾಮಗಾರಿ ಶುಲ್ಕ 84400	200000	1893, 1892, 1891 12.08.2016	01.09.2016
3.	ಶ್ರೀ ಜಮೇಶ ಪಿ. ಕೋಲಾಸೊ ಬೆನಪ್ರಾ/ಯೋ/ಏನಿಮ/ಸಿಆರ್–08/2016–17	ಕಂಗ್ರಾಳಿ ಕೆ.ಎಚ್	281/4(ಪಿ)	2731.59	4451	1391	ಸಿವ್ಹಿಲ್ ಕಾಮಗಾರಿ ಶುಲ್ಕ 34000	27499	1533, 1534, 1535 01.07.2016	14.09.2016
4.	ಶ್ರೀ ಎಮ್. ಎಮ್. ಹಣುಮಶೆಟ ಬೆನಪ್ರಾ/ಯೋ/ಏನಿಮ/ಸಿಆರ್–7/2016–17	ಕಾಕತಿ	88/3	20233.62	161869	25292		500000	1510, 1511 30.08.2016	14.09.2016
5.	ಶ್ರೀ ಸುರೇಶ ಎ. ಚೌಗುಲೆ ಬೆನಪ್ರಾ/ಯೋ/ಏನಿಮ/ಸಿಆರ್–9/2016–17	ಕಂಗ್ರಾಳಿ ಕೆ.ಎಚ್	281/1ಎ(ಪಿ)	2731.59	4451	1391	ಸಿವ್ಹಿಲ್ ಕಾಮಗಾರಿ ಶುಲ್ಕ 36000	27499	1538, 1539, 1540 1.09.2016	16.09.2016
6.	ಶ್ರೀ ಸಂಜಯ ಬಿ. ಪಾಟೀಲ ಬೆನಪ್ರಾ/ಯೋ/ಏನಿಮ/ಸಿಆರ್–52/2016–17	ಮಜಗಾಂವ	202/5	2919.00	41277	4300		84997	1998, 1997 29.08.2016	01.10.2016
7.	ಶ್ರೀ ಬಾಬು ಡಿ. ಮಾಳಿ ಬೆನಪ್ರಾ/ಯೋ/ಏನಿಮ/ಸಿಆರ್–7/2016–17	ಬೆಳಗಾವಿ	1037/2	20349.52	26709	2782		54998	1863, 1864 07.10.2016	07.10.2016
8.	ಶ್ರೀ ಸುಧೀರ ಆರ್. ಮುರ್ವೆ ಹಾಗೂ ಇತರರು ಬೆನಪ್ರಾ/ಯೋ/ಏನಿಮ/ಸಿಆರ್–86/2015–16	ಬೆಳಗಾವಿ	618/2	2124.57	16997	2656	ಸಿವ್ಹಿಲ್ ಕಾಮಗಾರಿ ಶುಲ್ಕ 88000	52498	1865, 1866, 1867 07.10.2016	20.10.2016
9.	ಶ್ರೀ ಮಿಲಿಂದ ಜಿ. ಬಾತಕಾಂಡೆ ಬೆನಪ್ರಾ/ಯೋ/ಏನಿಮ/ಸಿಆರ್–93/2016–17	ಬೆಳಗಾವಿ	521/1, 521/4	6171.37	74056	7714	ಸಿವ್ಹಿಲ್ ಕಾಮಗಾರಿ ಶುಲ್ಕ 52000	152495	1871, 1870, 1869	20.10.2016

10.	ಶ್ರೀ ಸಂಜಯ ವಿ. ಮಾವನೂರ ಬೆನಪ್ರಾ/ಯೋ/ಏನಿಮ/ಸಿಆರ್–15/2016–17	ಕಂಗ್ರಾಳಿ ಕೆ.ಎಚ್.	187/6	1001.70	4047	1265	1365840	25000	1849, 1850, 1848 06.10.2016	20.10.2016
11.	ಶ್ರೀಮತಿ ಲೀಲಾದೇವಿ ಪಿ. ಚಂಡಕ ಹಾಗೂ ಇತರರು ಬೆನಪ್ರಾ/ಯೋ/ಏನಿಮ/ಸಿಆರ್–25/2016–17	ಬೆಳಗಾವಿ	115/18	2017.83	8071	2522	2603001	49861	1825, 1824, 1823	20.10.2016
12.	ಶ್ರೀ ನಿತಿನ ಎ. ಶಿರಗೂರಕರ ಹಾಗೂ ಇತರರು ಬೆನಪ್ರಾ/ಯೋ/ಏನಿಮ/ಸಿಆರ್–67/2015–16	ಬೆಳಗಾವಿ	140/5	4704.40	18818	5881	4375101	116246	1957, 1956, 1958 03.11.2016	07.11.2016
13.	ಶ್ರೀ ಅರುಣ ಜಿ. ಕಾಟಕರ ಹಾಗೂ ಇತರರು ಬೆನಪ್ರಾ/ಯೋ/ಏನಿಮ/ಸಿಆರ್–69/2016–17545	ಬೆಳಗಾವಿ	ಸಿಟಿಎಸ್ ನಂ. 5938	3927.00	1460	456	610396	9018	2535, 2536, 2537	06.12.2016
14.	ಶ್ರೀ ಆರ್. ಜಿ ವಿವೇಕ ಬೆನಪ್ರಾ/ಯೋ/ಏನಿಮ/ಸಿಆರ್–52/2016–17	ಬೆಳಗಾವಿ	174/1 ಸಿಟಿಎಸ್ 5709/4ಎ2	04ಗು–05ಆ	1744	545	405480	10750	2723, 2720, 2722 26.12.2016	03.01.2017
15.	ಶ್ರೀ ಎಸ್. ಪಿ. ಹಂಗಿರಗೇಕರ ಹಾಗೂ ಇತರರು ಬೆನಪ್ರಾ/ಯೋ/ಏನಿಮ–ನೊಇ/ಸಿಆರ್–56/2016–17	ಶಹಾಪೂರ	ಸಿಟಿಎಸ್ ನಂ. 5402, 5403, 5404 & 5405	368.86	1476	461			2825 17.01.2017	21.01.2017
16.	ಶ್ರೀ ಅಮೀನ ಎಚ್. ಶೇಠ ಬೆನಪ್ರಾ/ಯೋ/ಏನಿಮ/ಸಿಆರ್–58/2016–17	ಬೆಳಗಾವಿ	ಸಿಟಿಎಸ್ 3940	315.77	3792	395		4740	2896, 2895 27.01.2017	30.01.12017
17.	ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ಬೆನಪ್ರಾ/ಯೋ/ಏನಿಮ/ಸಿಆರ್–21/2016–17	ಬೆಳಗಾವಿ	ಸಿಟಿಎಸ್ 277/ಎ, 2771/1+2, 2773/ಎ+ಬಿ, 2772/ಎ+ಬಿ, 2772/ಸಿ, 2772/ಡಿ	1985.99	7944	2482			2916 30.01.2017	06.03.2017

18.	ಶ್ರೀ ದಿಲೀಪ ಬಿ. ಪಾಟೀಲ ಬೆನಪ್ರಾ/ಯೋ/ಏನಿಮ/ಸಿಆರ್-33/2016-17	ಮಜಗಾಂವ	202/4	1922.23	7689	2403	648753	47498	2964, 2963, 2965 06.02.2017	06.03.2017
19.	ಶ್ರೀ ವ್ಹಿ. ವ್ಹಿ. ಸನಂತ ಕುಮಾರ ಬೆನಪ್ರಾ/ಯೋ/ಏನಿಮ/ಸಿಆರ್-32/2016-17	ಮಜಗಾಂವ	202/2	1719.89	6888	2150	580463	42498	2971, 2970, 2969 06.02.2017	06.03.2017
20.	ಶ್ರೀಮತಿ ನಿರ್ಮಲಾ ಜೆ. ನಲವಡೆ ಹಾಗೂ ಇತರರು ಬೆನಪ್ರಾ/ಯೋ/ಏನಿಮ/ಸಿಆರ್-60/2016-17	ಬೆಳಗಾವಿ	244/1 ಸಿಟಿಎಸ್ 5526/2	384.75	1539	481	429959	5771	2235, 2234	06.03.2017
21.	ಶ್ರೀ ಉಮೇಶ ಪಿ. ಚೌಗುಲೆ ಹಾಗೂ ಇತರರು ಬೆನಪ್ರಾ/ಯೋ/ಏನಿಮ/ಸಿಆರ್-71/2016-17	ಬೆಳಗಾವಿ	256/3 ಸಿಟಿಎಸ್ ನಂ. 5279/ಎ1	1821.00	5666	1770	1582805	21246	2355, 2354, 2353 14.03.2017	17.03.2017
22.	ಶ್ರೀ ಆರ್. ಎ. ಪಠಾಣ ಬೆನಪ್ರಾ/ಯೋ/ಏನಿಮ/ಸಿಆರ್-46/2016-17	ಕಂಗ್ರಾಳಿ ಬಿ. ಕೆ.	42/ಎ/6	1582.68	7084	2214	1859550	26565	2278, 2277, 2276 06.03.2017	20.03.2017
23.	ಶ್ರೀ ಕೆ. ಈ. ಇನಾಮದಾರ ಬೆನಪ್ರಾ/ಯೋ/ಏನಿಮ/ಸಿಆರ್-11/2014-15	ಬೆಳಗಾವಿ	73/2	1568.14	6273	1960	2324301	38749	449, 448, 447 20.04.2016	25.07.2016
24.	ಶ್ರೀ ಇಲಾಯಿ ಎ. ಬಡೇಬಾಯಿ ಬೆನಪ್ರಾ/ಯೋ/ಏನಿಮ/ಸಿಆರ್-25/2016-17	ಬೆಳಗಾವಿ	4/2 ನಿ.ಸಂ. 159	8960.00	333	1041	1074196	20576	1636, 1635, 1634 12.07.2016	18.07.2016
25.	ಶ್ರೀ ವಾಸ್ತುವಿದ್ಧಿ ಬಿಲ್ಡಿಕಾನ್ ಪ್ರಾ.ಲಿ ಬೆನಪ್ರಾ/ಯೋ/ಏನಿಮ/ ಸಿಆರ್70/16-17	ಅನಗೋಳ	ಸಿಟಿಎಸ್ ನಂ. 709/2	408.76	1598	500	515303	5992	2925,2926, 2927, 12.04.2017	24.04.2017
26.	ಶ್ರೀಮತಿ ಅನುಸುಯಾ ಬಿ. ಅಂಗಡಿ (ಇತರರು) ಬೆನಪ್ರಾ/ಯೋ/ಏನಿಮ/ ಸಿಆರ್54/16-17	ಕಂಗ್ರಾಳಿ ಕೆ.ಎಚ್	46/1	371.75	4461	465	423795	5576	3190,3191,3192 20.04.2017	27.04.2017
27.	ಶ್ರೀ ಶಂಕರ ಎಲ್. ಬಾಗೇವಾಡಿ ಬೆನಪ್ರಾ/ಯೋ/ಏನಿಮ/ ಸಿಆರ್27/16-17	ಕಣಬರ್ಗಿ	25ಅ/24	00ಎ-08ಗು-08ಆ	10320	1075		12900	2480,2481, 22.03.2017	04.05.2017
28.	ಶ್ರೀ ಸುಧೀರ ಸಿ. ಕುಲಕರ್ಣಿ ಬೆನಪ್ರಾ/ಯೋ/ಏನಿಮ/ ಸಿಆರ್80/15-16	ಅನಗೋಳ	51/2	00ಎ-08ಗು-04ಆ	3339	1044	326765	12520	3503,3495,3502, 08.05.2017	17.05.2017

29.	ಶ್ರೀಮತಿ ಪದ್ಮಜಾ ಧನಂಜಯ ದೇಶಪಾಂಡೆ ಬೆನಪ್ರಾ/ಯೋ/ಏನಿಮ/ ಸಿಆರ್79/15-16	ಅನಗೋಳ	51/3	00ಎ-08ಗು-04ಆ	3339	1044	326765	12520	3504,3506,3505, 08.05.2017	17.05.2017
30.	ಶ್ರೀಮತಿ ಇಂದುಮತಿ ಎಸ್. ಕುಕಡೋಲ್ಕರ (ಇತರರು) ಬೆನಪ್ರಾ/ಯೋ/ನಿಒಂ/ ಸಿಆರ್ /16-17	ಬೆಳಗಾವಿ	ಸಿಟಿಎಸ್ 2206,2207,2208	202.30	2424	253			3486, 08.05.2017	25.05.2017 (ಮೂಲ ಕಡತವನ್ನು ನಿವೇಶನ ಒಂದುಗೂಡಿಸುವಿ ಕೆಯಲ್ಲಿ ನಮೂದಿಸಲಾಗಿ ದೆ).
31.	ಶ್ರೀಮತಿ ಅಂಜಲಿ ಪಿ. ವಾಂಡಕರ ಬೆನಪ್ರಾ/ಯೋ/ಏನಿಮ/ ಸಿಆರ್03/17-18	ಬೆನಕನಹಳ್ಳಿ	69/1ಪಿ3	00ಎ-10ಗು	4018	1255	444434	15066	3777,3778,3779, 25.05.2017	03.06.2017
32.	ಶ್ರೀ ಸಂಜಯ ಎಮ್. ಪಾಟೀಲ & ಇತರರು ಬೆನಪ್ರಾ/ಯೋ/ಏನಿಮ/ ಸಿಆರ್08/17-18	ಬೆಳಗಾವಿ	4823/ಎ17+18, 4823/ಎ1/ಡಿ	2517.75		3148		37766	4039,4040, 12.06.2017	05.07.2017
33.	ಶ್ರೀ ವಿರಣ್ಣ ಯಲ್ಲಪ್ಪ ಕಳಸಣ್ಣವರ ಬೆನಪ್ರಾ/ಯೋ/ಏನಿಮ /ಸಿಆರ್35/16-17	ಖಾಸಭಾಗ	33/1+2ಎ	00ಎ-39ಗು	47348	4932		59185	2898,2900, 12.04.2017	08.08.2017
34.	ಶ್ರೀ ವಿರಣ್ಣ ಯಲ್ಲಪ್ಪ ಕಳಸಣ್ಣವರ ಬೆನಪ್ರಾ/ಯೋ/ಏನಿಮ/ ಸಿಆರ್38/16-17	ಖಾಸಭಾಗ	33/1+2ಬಿ	00ಎ-39ಗು	47348	4932		59185	2904,2903, 12.04.2017	08.08.2017
35.	ಶ್ರೀ ಶಾಹೀದ ಮೆಮನ್ ಎಮ್. ಸೇಠ ಶಾಂತಿ ಸಂದೇಶ ಬೆನಪ್ರಾ/ಯೋ/ಏನಿಮ/ ಸಿಆರ್51/16-17	ಬೆಳಗಾವಿ	4825ಎ/5	439.89	1760	550	54017	6598	4703,4659,4658, 11.08.2017	19.08.2017
36.	ಶ್ರೀ ರಾಜೇಶ ಹೇಡಾ ಇತರರು ಬೆನಪ್ರಾ/ಯೋ/ಏನಿಮ/ ಸಿಆರ್40/16-17	ಬೆಳಗಾವಿ	798/3	01ಎ-10ಗು	32909	6324	1172550	75878	4746,4747,4778 24.08.2017	05.09.2017
37.	ಶ್ರೀ ರವಿ ರಾಮಚಂದ್ರ ಕುಲಕರ್ಣಿ ಬೆನಪ್ರಾ/ಯೋ/ಏನಿಮ/ ಸಿಆರ್22/17-18	ಬೆಳಗಾವಿ	51/2	00ಎ-08ಗು-04ಆ	3339	1043	1076699	12520	4790,4791,4792 30.08.2017	15.09.2017
38.	ಶ್ರೀಮತಿ ರಾಧಾ ಆರ್. ದೇಶಪಾಂಡೆ ಬೆನಪ್ರಾ/ಯೋ/ಏನಿಮ/ ಸಿಆರ್42/16-17	ಕಂಗ್ರಾಳಿ ಕೆ.ಎಚ್	184/1ಡಿ+2ಡಿ2	00ಎ-17ಗು-08ಆ-19ಪೈ	11494	2215	1281798	26575	4280,4281,4282 04.07.2017	16.09.2017
39.	ಶ್ರೀ ಜಾಧವಜಿ ಮಗನಲಾಲ ಪಟೇಲ & ಇತರರು ಬೆನಪ್ರಾ/ಯೋ/ಏನಿಮ/ ಸಿಆರ್62/16-17	ಬೆಳಗಾವಿ	618/5,6,7+11	01ಎ-38ಗು-05ಆ	63384	9904	192000	118845	4246,4247,4248 30.06.2017	03.10.2017

40.	ಶ್ರೀ ಎಮ್.ಕೆ. ಭಂಡಾರಿ & ಇತರರು ಬೆನಪ್ರಾ/ಯೋ/ಏನಿಮ/ ಸಿಆರ್30/16-17	ಬೆಳಗಾವಿ	376/ಎ ನಿ.ಸಂ. 4,5,6+7	1994.53	7978	2493	1211677	29918	4908,4909,4910 12.09.2017	10.10.2017
41.	ಶ್ರೀ ಸಂಗಪ್ಪ ಕಂಚಪ್ಪ ಸೈದಾಪುರ ಬೆನಪ್ರಾ/ಯೋ/ಏನಿಮ/ ಸಿಆರ್09/17-18	ಬೆಳಗಾವಿ	799/5	00ಎ-20ಗು	13760	2530	798990	30351	5075,5074,5073 09.10.2017	24.10.2017
42.	ಶ್ರೀಮತಿ ಪ್ರೀತಿ ಬಾಲಚಂದ್ರ ಗಜರೆ ಬೆನಪ್ರಾ/ಯೋ/ಏನಿಮ/ ಸಿಆರ್31/16-17	ಬೆಳಗಾವಿ	174/1	240.89	964	301	224028	3631	5239,5240,5238 19.10.2017	25.10.2017
43.	ಶ್ರೀ ನಿಖಿಲ ರಾಜಕುಮಾರ ಸುಂದ್ರಾಣಿ ಬೆನಪ್ರಾ/ಯೋ/ಏನಿಮ/ ಸಿಆರ್46/17-18	ಬೆಳಗಾವಿ	1130/4	00ಎ-15ಗು-08ಆ	6273	1960	952645	23522	5520,5521,5522 26.12.2017	26.12.2017
44.	ಶ್ರೀ ಗುರುನಾಥ ಜಿ. ಗೋಜಗೇಕರ & ಇತರರು ಬೆನಪ್ರಾ/ಯೋ/ಏನಿಮ/ ಸಿಆರ್30/17-18	ಹಿಂಡಲಗಾ	8/9	00ಎ-11ಗು	4452	1391	292163	16695	5579,5580,5581 04.01.2018	08.01.2018
45.	ಶ್ರೀ ಎಸ್.ಸಿ. ಕುಲಕರ್ಣಿ ಬೆನಪ್ರಾ/ಯೋ/ಏನಿಮ/ ಸಿಆರ್44/17-18	ಅನಗೋಳ	51/5	844.07	3377	1056	962240	12662	5592,5593,5594 05.01.2018	08.01.2018
46.	ಶರಿೀ ರಾಜೇಶ್ವರ ಜಿ. ಗುಡೇರ ಬೆನಪ್ರಾ/ಯೋ/ಏನಿಮ/ ಸಿಆರ್17/17-18	ಬೆಳಗಾವಿ	73/3	00ಎ-13ಗು-08ಆ	5464	1708	870679	20487	5191,5192,5193 30.11.2017	08.01.2018
47.	ಶ್ರೀ ಅರುಣ ಎಸ್. ಪಾಟೀಲ &ಇತರರು ಬೆನಪ್ರಾ/ಯೋ/ಏನಿಮ/ಸಿಆರ್74/16-17	ಕಂಗ್ರಾಳಿ ಕೆ.ಎಚ್	187/1	00ಎ-10ಗು	4047	1265	1062285 ಮೇಲ್ವಿಚಾರಣೆ ಶುಲ್ಕ 28400	15176	5244,5245,5246,5247 23.10.2017	17.01.2018
48.	ಶ್ರೀಮತಿ ಸ್ವಾತಿ ಸಚಿನ್ ಬಿಚ್ಚು ಬೆನಪ್ರಾ/ಯೋ/ಏನಿಮ/ ಸಿಆರ್28/17-18	ಬೆನಕನಹಳ್ಳಿ	83/2	00ಎ-25ಗು	10117	3162	569081 ರಸ್ತೆ ಅಭಿವೃದ್ಧಿ ಕಾಮಗಾರಿ ಶುಲ್ಕ 47080	37939	5992,5993,5994,5995, 16.02.2018	05.03.2018
49.	ಶ್ರೀ ಚೇರಮನ್ ಬ್ರಹ್ಮದಂಡ ಹೇಲ್ಥಕೇರ್ ಸೋಲ್ಯೂಶನ್ಸ್ ಪ್ರಾಲಿ ಬೆನಪ್ರಾ/ಯೋ/ಏನಿಮ/ ಸಿಆರ್52/17-18	ಖಾಸಬಾಗ	73/6ಎ	00ಎ-10ಗು	8094	1265		15176	6025,6026 05.03.2018	06.03.2018
50.	ಶ್ರೀ ಆರ್ಯನ್ ಬಿಲ್ಡರ್ಸ್ ಡೆವಲಪರ್ಸ್ ಬೆನಪ್ರಾ/ಯೋ/ಏನಿಮ/ ಸಿಆರ್25/17-18	ಕಂಗ್ರಾಳಿ ಕೆ.ಎಚ್	174/2, 175/1, 180/1+2+3+4	02ಎ-14ಗು-05ಆ	115000	11927	ಅಭಿವೃದ್ಧಿಕಾಮಗಾರಿ ಪರಿಶೀಲನಾ ಶುಲ್ಕ 105280	143124	5745,5746,5747, 22.02.2018	07.03.2018

51.	ಶ್ರೀಮತಿ ರೋಹಿಣಿ ಎ. ಪಾಟೀಲ ಬೆನಪ್ರಾ/ಯೋ/ಏನಿಮ/ ಸಿಆರ್42/17-18	ಅನಗೋಳ	83/7ಎ/7ಕ	00ಎ-16ಗು-05ಆ	6602	2063	1076834	24755	6176,6175,6177 08.03.2018	15.03.2018
52.	ಶ್ರೀ ಕಿರಣ ಅಣ್ಣಪ್ಪಾ ಪೈ ಬೆನಪ್ರಾ/ಯೋ/ಏನಿಮ/ ಸಿಆರ್54/17-18	ಬೆಳಗಾವಿ	618/3 &4	00ಎ-38ಗು	30756	4805	90000	57667	6101,6102,6103 15.03.2018	20.03.2018
53.	ಶ್ರೀ ರುಪೇಶ ಎಸ್. ವ್ಯಾಸ್ & ಇತರರು ಬೆನಪ್ರಾ/ಯೋ/ಏನಿಮ/ ಸಿಆರ್ 18/17-18	ಕಣಬರ್ಗಿ	656	00ಎ-15ಗು	6071	1897	466647	22764	6181,6182,6183 08.03.2018	31.03.2018

ಆಯುಕ್ತರು,
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ.

-2-

2016–17 ನೇ ಸಾಲಿನ ಖಾಸಗಿ ವಿನ್ಯಾಸ ಅನುಮೋದನೆಯಾದ ವಿವರ

ಅ.ನಂ	ಗ್ರಾಮದ ಹೆಸರು	ಸರ್ವೆ ನಂ.	ಅರ್ಜಿದಾರರ ಹೆಸರು	ವಿನ್ಯಾಸದ ಒಟ್ಟು ಕ್ಷೇತ್ರ	ಪ್ರಾಧಿಕಾರದ ಸಭೆಯಲ್ಲಿ ಅನುಮೋದಿಸಿದ ನಡುವಳಿಕೆ ಸಂಖ್ಯೆ ಮತ್ತು ದಿನಾಂಕ	ಅನುಮೋದಿತ ವಿನ್ಯಾಸ ನೀಡಿದ ಕಛೇರಿಯ ಪತ್ರ ಸಂಖ್ಯೆ ಮತ್ತು ದಿನಾಂಕ	ಶುಲ್ಕಗಳನ್ನು ಪಾವತಿಸಿದ ವಿವರ
1	ಕಣಬರ್ಗಿ	33/5 & 12	ಶ್ರೀ ಮಾರುತಿ ಎಮ್. ಮುತಗೇಕರ	01ಎ–35ಗು	ದಿ: 14.03.2016 ವಿ.ಸಂ. 12	ಬೆನಪ್ರಾ/ಯೋ/ವಿನ್ಯಾಸ/ಸಿಆರ್–19/2016–17/492, ದಿ: 05.05.2016	ರೂ. 5,63,329/– ದಿ: 22.04.2016
2	ಬೆಳಗಾವಿ	135/1ಎ	ಶ್ರೀ ಗಣಪರ ಜಿ. ವಾಳವೇಕರ	02ಎ–25ಗು	ದಿ: 14.03.2016 ವಿ.ಸ. 01	ಬೆನಪ್ರಾ/ಯೋ/ವಿನ್ಯಾಸ/ಸಿಆರ್–24/2016–17/998, ದಿ: 18.06.2016	ರೂ. 7,80,280/– ದಿ: 27.05.2016
3	ಬೆಳಗಾವಿ	677, 678, 686/1+2, 696/1, 697/2, 698/1 ಹಾಗೂ 698/2	ಶ್ರೀ ಕೆ. ಕೆ. ಬಾಗವಾನ ಹಾಗೂ ಇತರರು	08ಎ–34ಗು	ದಿ: 07.01.2016 ವಿ.ಸ. 24	ಬೆನಪ್ರಾ/ಯೋ/ವಿನ್ಯಾಸ/ಸಿಆರ್–14/2015–16/639, ದಿ: 16.05.2016	ರೂ. 24,75,514/– ದಿ: 26.4.2016
4	ಬಿ. ಕುಡಚಿ	21/2	ಶ್ರೀ ಎಮ್. ಬಿ. ಬಾಳೇಕುಂದ್ರಿ	01ಎ–30ಗು	ದಿ: 26.04.2016 ವಿ.ಸ. 16	ಬೆನಪ್ರಾ/ಯೋ/ವಿನ್ಯಾಸ/ಸಿಆರ್–17/2016–17/1388, ದಿ: 08.07.2016	ರೂ. 4,28,174/– ದಿ: 01.07.2016
5	ಕಣಬರ್ಗಿ	477	ಶ್ರೀ ನಾಗನಗೌಡ ಬಿ. ಪಾಟೀಲ	01ಎ–00ಗು	ದಿ: 01.10.2017 ವಿ.ಸ. 17	ಬೆನಪ್ರಾ/ಯೋ/ವಿನ್ಯಾಸ/ಸಿಆರ್–16/2014–15/2139, ದಿ: 16.08.2016	ರೂ. 1,88,842/– ದಿ: 17.05.2016
6	ಕಣಬರ್ಗಿ	298	ಶ್ರೀ ಅಶೋಕ ಪಿ. ದೊಂಡ	01ಎ–17ಗು	ದಿ: 08.04.2015 ವಿ.ಸ. 17	ಬೆನಪ್ರಾ/ಯೋ/ವಿನ್ಯಾಸ/ಸಿಆರ್–15/2014–15/1979, ದಿ: 16.08.2016	ರೂ. 2,43,570/– ದಿ: 28.03.2016
7	ಮಂಡೊಳ್ಳಿ	59/1	ಶ್ರೀ ಎಮ್. ಡಿ. ನಲವಡೆ ಹಾಗೂ ಇತರರು	02ಎ–17ಗು	ದಿ: 02.07.2016 ವಿ.ಸ. 24	ಬೆನಪ್ರಾ/ಯೋ/ವಿನ್ಯಾಸ/ಸಿಆರ್–05/2016–17/2411, ದಿ: 01.09.2016	ರೂ. 5,34,317/– ದಿ: 18.08.2016
8	ಕಣಬರ್ಗಿ	502/2	ಶ್ರೀ ಎಸ್. ಜಿ. ಪಾಟೀಲ	01ಎ–18ಗು	ದಿ: 02.07.2016 ವಿ.ಸ. 28	ಬೆನಪ್ರಾ/ಯೋ/ವಿನ್ಯಾಸ/ಸಿಆರ್–18/2015–16/2362, ದಿ: 02.09.2016	ರೂ. 3,85,802/– ದಿ: 17.08.2016

9	ಬಸ್ತವಾಡ	129/1+2+3	ಶ್ರೀ ಆದಪ್ಪ ಪಿ. ಕಾಮಲ ಹಾಗೂ ಇತರರು	04ಎ–07ಗು	ದಿ: 02.07.2016 ವಿ.ಸ. 27	ಬೆನಪ್ರಾ/ಯೋ/ವಿನ್ಯಾಸ/ಸಿಆರ್–21/2015–16/2874, ದಿ: 20.10.2016	ರೂ. 9,36,186/– ದಿ: 04.10.2016
10	ಬಸ್ತವಾಡ	125/2	ಶ್ರೀ ಕಲ್ಲಪ್ಪ ಪಿ. ದೊಡ್ಡಕಲ್ಲನ್ನವರ ಹಾಗೂ ಇತರರು	06ಎ–11ಗು	ದಿ: 02.07.2016 ವಿ.ಸ. 26	ಬೆನಪ್ರಾ/ಯೋ/ವಿನ್ಯಾಸ/ಸಿಆರ್–22/2015–16/2872, ದಿ: 20.10.2016	ರೂ. 13,66,702/– ದಿ: 04.10.2016
11	ಹಿಂಡಲಗಾ	205/ಇ	ಶ್ರೀಮತಿ ಹರಹಾಯನಿಸ ಎ. ಎಸ್. ಸತ್ವಶೀಲದೇವಿ ರಾಣಿಸಾಹೇಬ ಸಾವಂತವಾಡಿ	02ಎ–26ಗು	ದಿ: 02.07.2016 ವಿ.ಸ. 29	ಬೆನಪ್ರಾ/ಯೋ/ವಿನ್ಯಾಸ/ಸಿಆರ್–1/2016–17/2877, ದಿ: 20.10.2016	ರೂ. 5,52,298/– ದಿ: 02.09.2016
12	ಬಸ್ತವಾಡ	90/2 ಹಾಗೂ 89/3	ಶ್ರೀ ಎಸ್. ಪಿ. ಚೌಗುಲೆ	04ಎ–12ಗು	ದಿ: 02.07.2016 ವಿ.ಸ. 25	ಬೆನಪ್ರಾ/ಯೋ/ವಿನ್ಯಾಸ/ಸಿಆರ್–2/2016–17/2879, ದಿ: 20.10.2016	ರೂ. 8,77,342/– ದಿ: 16.09.2016
13	ಅನಗೋಳ	688/3	ಶ್ರೀ ಯಲ್ಲಪ್ಪ ಚ. ಕೋಡಚವಾಡ	03ಎ–05ಗು	ದಿ: 20.08.2016 ವಿ.ಸ. 24	ಬೆನಪ್ರಾ/ಯೋ/ವಿನ್ಯಾಸ/ಸಿಆರ್–03/2016–17/3203, ದಿ: 23.11.2017	ರೂ. 8,23,688/– ದಿ: 15.11.2016
14	ಕಣಬರ್ಗಿ	458	ಶ್ರೀ ವೈಭವ ಎಸ್. ವೆರ್ಣೇಕರ	01ಎ–19ಗು	ದಿ: 25.10.2016 ವಿ.ಸ. 02	ಬೆನಪ್ರಾ/ಯೋ/ವಿನ್ಯಾಸ/ಸಿಆರ್–06/2016–17/4546, ದಿ: 27.02.2017	ರೂ. 2,70,873/– ದಿ: 11.01.2017
15	ಬೆಳಗಾವಿ	97/2ಅ/2 ಹಾಗೂ 97/2ಅ/5	ಶ್ರೀ ಎಸ್. ಈ. ಪಾವುಸ್ಕರ	00ಎ–37ಗು–08ಆ	ದಿ: ವಿ.ಸ.	ಬೆನಪ್ರಾ/ಯೋ/ವಿನ್ಯಾಸ/ಸಿಆರ್–12/2016–17/4547, ದಿ: 27.02.2017	ರೂ. 18,28,825/– ದಿ: 09.02.2017
16	ಕಣಬರ್ಗಿ	504/1	ಶ್ರೀ ಸಮೀರ ಎಸ್. ವೆರ್ಣೇಕರ	01ಎ–30ಗು	ದಿ: 18.10.2016 ವಿ.ಸ. 18	ಬೆನಪ್ರಾ/ಯೋ/ವಿನ್ಯಾಸ/ಸಿಆರ್–04/2016–17/4548, ದಿ: 27.02.2017	ರೂ. 3,17,395/– ದಿ: 11.01.2017

ಆಯುಕ್ತರು,
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ.

2017-18 ನೇ ಸಾಲಿನ ಅನುಮೋದನೆಗೊಂಡ ವಿನ್ಯಾಸದ ವಿವರಣೆ

ಅ ಸಂ.	ಗ್ರಾಮ	ಸರ್ವೆ ನಂ./ ಅರ್ಜಿದಾರರ ಹೆಸರು	ಕ್ಷೇತ್ರ	ವಿಷಯ ಸಂ. ಸಭೆಯ ದಿನಾಂಕ	ಕಛೇರಿ ಪತ್ರ ಸಂಖ್ಯೆ & ದಿನಾಂಕ	ಶುಲ್ಕಗಳನ್ನು ಪಾವತಿಸಿದ ವಿವರ
1	ಅನಗೋಳ	ರಿ.ಸ.ನಂ. 154/1,2,3,5, ಹಾಗೂ ರಿ.ಸ.ನಂ. 155/1 ಶ್ರೀ. ರಾಮಚಂದ್ರ ಎನ್. ಕುಗಜಿ	05ಎ–01ಗು		ಬೆನಪ್ರಾ/ಯೋ/ವಿನ್ಯಾಸ/ಸಿಆರ್14/16–17	ರೂ. 12,19,788/–, 21.04.2017
2	ಝಾಡಶಹಾಪೂರ	ರಿ.ಸ.ನಂ.65/13,67/5,67/11 ಹಾಗೂ 65/15 ಶ್ರೀ ರಾಜೇಂದ್ರ ಜಿ. ಹಳ್ಳಿಕೇರಿ & ಇತರರು	02ಎ–27ಗು	21, 13.01.2017	ಬೆನಪ್ರಾ/ಯೋ/ವಿನ್ಯಾಸ/ಸಿಆರ್16/16–17/360, 28.04.2017	ರೂ. 7,30,211/–, 24.04.2017
3	ಬೆಳಗಾವಿ	ರಿ.ಸ.ನಂ.1258/1,2,3,4,5,6,7,8,10 & 11 ಶ್ರೀ ಅಧ್ಯಕ್ಷರು ಸರ್ಕಾರಿ ಮತ್ತು ಅರೇ ಸರ್ಕಾರಿ	09ಎ–00ಗು	07, 25.10.2016	ಬೆನಪ್ರಾ/ಯೋ/ವಿನ್ಯಾಸ/ಸಿಆರ್11/16–17/403, 28.04.2017	ರೂ. 26,69,530/–, 12.04.2017
4	ಕಣಬರ್ಗಿ	ರಿ.ಸ.ನಂ. 652/2, 653/2 ಹಾಗೂ 659 ಶ್ರೀ ಭೀಮಪ್ಪಾ ಎಚ್. ರೆಡ್ಡಿ	02ಎ–08ಗು	24, 02.07.2016	ಬೆನಪ್ರಾ/ಯೋ/ವಿನ್ಯಾಸ/ಸಿಆರ್25/16–17/701, 19.05.2017	ರೂ. 4,59,882/–, 26.04.2017
5	ಬೆಳಗಾವಿ	ರಿ.ಸ.ನಂ. 1275/4 ಶ್ರೀ ಚಂದ್ರಕಾಂತ ವ್ಹಿ. ಮಾನೆ & ಇತರರು	00ಎ–36ಗು		ಬೆನಪ್ರಾ/ಯೋ/ವಿನ್ಯಾಸ/ಸಿಆರ್8/16–17/703, 20.05.2017	ರೂ. 2,13,754/–, 04.05.2017
6	ಕಂಗ್ರಾಳಿ ಕೆ.ಎಚ್	ರಿ.ಸ.ನಂ. 182/1,2,3,4ಎ,4ಬಿ,6ಎ,6ಬಿ,7,9,10,11,12 & 13 ಶ್ರೀಮತಿ ಪ್ರತಿಭಾ ಎಸ್. ನಿಗಾಲೆ	02ಎ–19ಗು–12ಆ	25, 13.01.2017	ಬೆನಪ್ರಾ/ಯೋ/ವಿನ್ಯಾಸ/ಸಿಆರ್17/16–17/790, 25.05.2017	ರೂ. 5,59,357/–, 18.04.2017
7	ಹಿಂಡಲಗಾ	ರಿ.ಸ.ನಂ. 182/6+7+8+11 ಶ್ರೀ ಉಮೇಶ ಪ್ರಕಾಶ. ಚೌಗಲೆ	02ಎ–02ಗು–08ಆ	04, 05.04.2017	ಬೆನಪ್ರಾ/ಯೋ/ವಿನ್ಯಾಸ/ಸಿಆರ್19/17–18/1079, 16.06.2017	ರೂ. 4,50,417/–, 26.05.2017
8	ನಾನಾವಾಡಿ	ರಿ.ಸ.ನಂ. 140/2/8+9+10 ಶ್ರೀ ಡಿ.ಕೆ. ಗಿಂಡೆ & ಇತರರು	02ಎ–32ಗು	15, 05.04.2017	ಬೆನಪ್ರಾ/ಯೋ/ವಿನ್ಯಾಸ/ಸಿಆರ್01/17–18/1219, 29.06.2017	ರೂ. 4,88,605/–, 29.05.2017

9	ಬೆಳಗಾವಿ	ರಿ.ಸ.ನಂ. 1263 ಶ್ರೀ ಜಗದೀಶ ಜೆ. ಪಾಟೀಲ	01ಎ–01ಗು	17, 27.05.2017	ಬೆನಪ್ರಾ/ಯೋ/ವಿನ್ಯಾಸ/ಸಿಆರ್21/16–17/3465, 06.02.2018	ರೂ. 4,73,597/– 06.12.2017
10	ಬೆಳಗಾವಿ	ರಿ.ಸ.ನಂ. 1260 & 1261 , ಶ್ರೀ ಜಗದೀಶ ಜಿ. ಪಾಟೀಲ	00ಎ–39ಗು		ಬೆನಪ್ರಾ/ಯೋ/ವಿನ್ಯಾಸ/ಸಿಆರ್22/16–17/3464, 06.02.2018	ರೂ. 3,65,100/–, 06.02.2017
11	ಬೆಳಗಾವಿ	ರಿ.ಸ.ನಂ. 1286/2+3+4+5+6+7+8+9 ಶ್ರೀ ಎಸ್.ಎನ್. ಗಡ್ಡೆ & ಇತರರು	06ಎ–05ಗು	21, 23.12.2017	ಬೆನಪ್ರಾ/ಯೋ/ವಿನ್ಯಾಸ/ಸಿಆರ್21/17–18/3464, 06.02.2018	ರೂ. 11,49,930/–, 22.02.2018
12	ಕಂಗ್ರಾಳಿ ಕೆ.ಎಚ್	ರಿ.ಸ.ನಂ. 47/ಎ+ಬಿ+ಸಿ+ಡಿ/ಇ ಶ್ರೀ ಅಧ್ಯಕ್ಷರು ಅನ್ನಪೂರ್ಣೇಶ್ವರಿ ಮಿನರಲ್ಸ ಗ್ರ್ಯಾಂಡರ್ಸ್ ಪ್ರಾ. ಲಿಮಿಟೆಡ್	05ಎ–00ಗು	07, 20 02.2018	ಬೆನಪ್ರಾ/ಯೋ/ವಿನ್ಯಾಸ/ಸಿಆರ್27/17–18/3960, 21.03.2018	ರೂ. 5,41,239/–, 15.03.2018
13	ಕಣಬರ್ಗಿ	ರಿ.ಸ.ನಂ. 91/1+2, 92/2+1+4, 93 ಹಾಗೂ 94/1+2 ಶ್ರೀ ಮುರಘೇಂದ್ರಗೌಡ ಎಸ್. ಪಾಟೀಲ ಜಿಪಿಎಚ್ & ಇತರರು	02ಎ–33ಗು	35, 27.05.2017	ಬೆನಪ್ರಾ/ಯೋ/ವಿನ್ಯಾಸ/ಸಿಆರ್18/17–18/3998, 23.03.2018	ರೂ.5,75,504/–, 22.01.2018
14	ಬೆಳಗಾವಿ	ರಿ.ಸ.ನಂ. 793/1ಅ ಶ್ರೀ ಗಿರಿಧರಲಾಲ ಭಾಗಿರಥ ತಪಾಡಿಯಾ	05ಎ–00ಗು	08, 23.12.2017	ಬೆನಪ್ರಾ/ಯೋ/ವಿನ್ಯಾಸ/ಸಿಆರ್23/17–18/4033, 26.03.2018	ರೂ.9,93,739/–, 28.02.2018
15	ಕಣಬರ್ಗಿ	ರಿ.ಸ.ನಂ. 469/2ಎ+3+5+6+7+8+9+11+12 ಹಾಗೂ 470/2	09ಎ–17ಗು	15, 27.05.2017	ಬೆನಪ್ರಾ/ಯೋ/ವಿನ್ಯಾಸ/ಸಿಆರ್13/16–17/1092, 04.04.2018	ರೂ.21,60,356/–, 21.08.2017

ಆಯುಕ್ತರು,
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ.

ದಿನಾಂಕ: 01.09.2016 ರಿಂದ 30.04.2018ರ ಅವಧಿಯಲ್ಲಿ ಭೂ ಬದಲಾವಣೆ ಮಂಜೂರು ಪ್ರಕರಣಗಳ ಪಟ್ಟಿ

ಕ್ರ.ಸಂ	ಗ್ರಾಮ	ಸರ್ವೆ ನಂಬರ	ಕ್ಷೇತ್ರ	ಮಹಾಯೋಜನೆ ಪರಿಷ್ಕೃತ-2(ಅಂತಿಮ) ರಲ್ಲಿ ನಿಗಧಿಪಡಿಸಿರುವ ಭೂ ಉಪಯೋಗ	ಬದಲಾವಣೆ ಉದ್ದೇಶ	ಸರ್ಕಾರದ ಆದೇಶ ಸಂಖ್ಯೆ ಹಾಗೂ ದಿನಾಂಕ
1.	ಬಸವಣ ಕುಡಚಿ	14/14, 14/15, 18/4, 18/6 ಪಿ-1	08ಎ-03ಗು-04ಆ	ಏರಫೋರ್ಸ ಬೇರಿಂಗ್ ಸ್ಟೇಷನ್	ವಸತಿ	ನಅಇ 224 ಬೆಮಪ್ರಾ 2016, ದಿನಾಂಕ: 06.08.2016.
2.	ಕಂಗ್ರಾಳಿ ಕೆ.ಎಚ್	50/2, ನಿವೇಶನ ಸಂಖ್ಯೆ 1 ರಿಂದ 11, 13 ರಿಂದ 15 ಹಾಗೂ 74	01ಎ-34ಗು-08ಆ	ಆಟದ ಮೈದಾನ	ವಸತಿ	ಬೆನಪ್ರಾ/ಯೋ/ಭೂಉಬ/2016-17/3073, ದಿನಾಂಕ: 07.11.2016.
3.	ಬೆಳಗಾವಿ	ಸಿಟಿಎಸ್ ನಂ. 4823/ಎ17, 4823/18 ಮತ್ತು 4823/ಎ1/ಡಿ	2517.75 ಚ.ಮೀ	ಸಾರ್ವಜನಿಕ ಅರೆ ಸಾರ್ವಜನಿಕ ಮತ್ತು ರಸ್ತೆ	ವಾಣಿಜ್ಯ	ನಅಇ 217 ಬೆಮಪ್ರಾ 2016, ದಿನಾಂಕ: 16.03.2017
4.	ಕಂಗ್ರಾಳಿ ಕೆ.ಎಚ್	174/2, 175/1, 180/1, 180/2, 180/3 ಹಾಗೂ 180/4	2ಎ-14ಗು	ಕೈಗಾರಿಕೆ	ವಾಣಿಜ್ಯ	ನಅಇ 291 ಬೆಮಪ್ರಾ 2016, ದಿನಾಂಕ: 13.12.2017.
5.	ಹಲಗಾ	58/6, 59/2, 60/5 ಹಾಗೂ 60/6	3ಎ-01ಗು	ಕೃಷಿ	ವಾಣಿಜ್ಯ(ಶೋ ರೂಮ ಆಟೋ ಮೋಬೈಲ್ ಸ್ಪೇರ್ ಪಾರ್ಟ್ಸ)	ನಅಇ 297 ಬೆಮಪ್ರಾ 2017, ದಿನಾಂಕ: 18.12.2017.

6.	ಹಿಂಡಲಗಾ	123/3, 123/4, 123/7 ಹಾಗೂ 123/8	3ಎ-5ಗು	ಕೃಷಿ	ವಸತಿ	ನಅಇ 314 ಬೆಮಪ್ರಾ 2017, ದಿನಾಂಕ: 18.12.2017.
7.	ಬಸವಣ ಕುಡಚಿ	522, 520, 520/2	08ಎ-35ಗು	ಕೃಷಿ	04ಎ-35ಗು ವಸತಿ, 04ಎ-00ಗು ವಾಣಿಜ್ಯ	ನಅಇ 336 ಬೆಮಪ್ರಾ 2017, ದಿನಾಂಕ: 18.01.2018.
8.	ಬೆನಕನಹಳ್ಳಿ	152/1+2	27ಎ-24ಗು	ಕೃಷಿ	ವಸತಿ	ನಅಇ 315 ಬೆಮಪ್ರಾ 2017, ದಿನಾಂಕ: 16.03.2018
9.	ಬೆನಕನಹಳ್ಳಿ	151	21ಎ-18ಗು	ಕೃಷಿ	ವಸತಿ	ನಅಇ 316 ಬೆಮಪ್ರಾ 2017, ದಿನಾಂಕ: 16.03.2018
10.	ಬೆಳಗಾವಿ	1049/1 ಹಾಗೂ 1049/8	23 ಗುಂಟೆ	ವಸತಿ	ವಾಣಿಜ್ಯ(ಮಳಿಗೆ, ಲಾಡ್ಜ್ ಮತ್ತು ರೆಸ್ಟೋರೆಂಟ್)	ನಅಇ 59 ಬೆಮಪ್ರಾ 2018, ದಿನಾಂಕ: 17.03.2018.
11.	ಖಾಸಭಾಗ	73/1	01ಎ-3ಗು	ಕೈಗಾರಿಕೆ	ವಾಣಿಜ್ಯ	ನಅಇ 186 ಬೆಮಪ್ರಾ 2017, ದಿನಾಂಕ: 17.12.2018.

ಆಯುಕ್ತರು,
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಗರೀಕ ಸೌಲಭ್ಯ ನಿವೇಶಗಳ ಹಂಚಿಕೆ ಮಾಡಿದ ವಿವರ
(ದಿ: 01.09.2016 ರಿಂದ 30.04.2018 ರವರೆಗೆ)

ಅ.ಸಂ	ನಾಗರೀಕ ಸೌಲಭ್ಯ ನಿವೇಶನ ಹಂಚಿಕೆ ಪಡೆದವರ ಹೆಸರು	ಯೋಜನೆ ಸಂಖ್ಯೆ ಹಾಗೂ ಸರ್ವೆ ನಂ.	ಅಳತೆ ಹಾಗೂ ಕ್ಷೇತ್ರ	ಉದ್ದೇಶ	ಮಂಜೂರಾತಿ ಆದೇಶ ಸಂಖ್ಯೆ ಮತ್ತು ದಿನಾಂಕ
1	2	3	4	5	6
1	ಡಾ॥ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಬೆಳಗಾವಿ ವಿಭಾಗ, ಬೆಳಗಾವಿ.	(ಯೋ. ಸಂ. 56, ಎಚ್.ಡಿ. ಕುಮಾರಸ್ವಾಮಿ ಬಡಾವಣೆ, ಕಂಗ್ರಾಳಿ ಕೆ.ಎಚ್ ರಿಸನಂ. 201,202 ಮತ್ತು 203) ಬದಲಿ ನಿವೇಶನ ಯೋ.ಸಂಖ್ಯೆ 35 ಕಣಬರ್ಗಿ ರಿ.ಸ.ನಂ. 534,532,533	3032.40 ಚ.ಅಮೀ	ಕಛೇರಿ ಕಟ್ಟಡ	ಬೆನಪ್ರಾ/ನಾಸೌನಿಹಂ./ಯೋ.35/2016–17/195, ದಿನಾಂಕ 17.04.2017
2	ಪೊಲೀಸ ಆಯುಕ್ತರವರ ಕಛೇರಿ ಬೆಳಗಾವಿ ನಗರ ಬೆಳಗಾವಿ	ಯೋ.ಸಂ.56 ಶ್ರೀ ಎಚ್.ಡಿ ಕುಮಾರಸ್ವಾಮಿ ಬಡಾವಣೆಯಲ್ಲಿನ ಕಂಗ್ರಾಳಿ ಕೆಎಚ್ ಗ್ರಾಮದ ರಿಸನಂ.201,202,203	4,935.28 ಚ.ಮೀ	ಸಿಆರ್ ಘಟಕಕ್ಕೆ ನೂತನ ಕಟ್ಟಡ ನಿರ್ಮಿಸುವ ಉದ್ದೇಶಕ್ಕಾಗಿ	ಬೆನಪ್ರಾ/ನಾಸೌನಿಹಂ/ಪೋ.ಆ/2016–17/2675, ದಿನಾಂಕ 29.09.2016
3	ಅಧ್ಯಕ್ಷರು ಗ್ರೇಸ ಫೌಂಡೇಶನ ಬೆಳಗಾವಿ, 10 ಮೊದಲನೆ ಮಹಡಿ, ಮಾರ್ಕೇಟ ಪ್ಲೇಸ್, ಕ್ಯಾಂಪ್, ಬೆಳಗಾವಿ	ಯೊ.ಸಂ 51, ರಿಸನಂ.13 ಲಕ್ಷ್ಮೀ ಟೇಕಡಿ ಬೆಳಗಾವಿ	303.54 ಚ.ಮೀ	ವಯಸ್ಕ ಮಹಿಳೆಯರ ವೃದ್ಧಾಶ್ರಮ ಮತ್ತು ಡೇ ಕೇರಗೆ ನೀಡುವ ಉದ್ದೇಶಕ್ಕಾಗಿ	ಬೆನಪ್ರಾ/ನಾಸೌನಿಹಂ/2016–17/3924, ದಿನಾಂಕ 29.12.2016
4	ಕಾರ್ಯದರ್ಶಿ ನಾಯಕ ಸ್ಟುಡೆಂಟ ಫೆಡರೇಶನ, ಶಿಕ್ಷಣ ಸಂಸ್ಥೆ ಗೋಕಾಕ	ಯೋ.ಸಂ 35 ಕಣಬುರ್ಗಿ ರಿಸನಂ 558,559 ಹಾಗೂ 567 ಬೆಳಗಾವಿ	7,612 ಚ.ಮೀ	ಶೈಕ್ಷಣಿಕ ಉದ್ದೇಶಕ್ಕಾಗಿ	ಬೆನಪ್ರಾ/ನಾಸೌನಿಹಂ/ರಿ.ಸ.ನಂ.558, 559,567/2017–18/1649, ದಿನಾಂಕ: 29.07.2017
5	ಜಿಲ್ಲಾಧಿಕಾರಿಗಳು ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಬೆಳಗಾವಿ	ಯೋ.ಸಂ 56 ಶ್ರಿ ಎಚ.ಡಿ ಕುಮಾರಸ್ವಾಮಿ ಕಂಗ್ರಾಹಿ ಕೆ.ಎಚ್ ಗ್ರಾಮದ ರಿಸನಂ.219 ಬೆಳಗಾವಿರಲ್ಲಿ.	5 ಗುಂಟೆ (506.04 ಚ..	ಮೌಲಾನಾ ಆಜಾದ ಅಲ್ಪ ಸಂಖ್ಯಾತರ ಭವನ ನಿರ್ಮಿಸಲು	ಬೆನಪ್ರಾ/ನಾಸೌನಿಹಂ/ಯೋ–56/ರಿ.ಸ.ನಂ. 219/2016–2017/4127 ದಿನಾಂಕ: 19.01.2017
6	ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಬೆಳಗಾವಿ	ಯೋ–35, ರಾಮತೀರ್ಥ ನಗರ, ಕಣಬರ್ಗಿ, ರಿ.ಸ.ನಂ. 560. ನಿ.'ಎಫ್'	1011.68 ಚ.ಮೀ	ವಸತಿ ನಿಲಯಗಳಿಗೆ ಕಟ್ಟಡ ನಿರ್ಮಾಣ	ಬೆನಪ್ರಾ/ನಾಸೌನಿಹಂ/ಯೋ–35/2016–17/2673, ದಿನಾಂಕ: 29.09.2016
7	ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು, ಬೆಳಗಾವಿ	ಯೋ–35, ರಾಮತೀರ್ಥ ನಗರ, ಕಣಬರ್ಗಿ, ರಿ.ಸ.ನಂ. 560. ನಿ.'ಕೆ2'	8500 ಚ.ಅಡಿ	ವಸತಿ ನಿಲಯಗಳಿಗೆ ಕಟ್ಟಡ ನಿರ್ಮಾಣ	ಬೆನಪ್ರಾ/ನಾಸೌನಿಹಂ/ಯೋ–35/2016–17/2789 ದಿನಾಂಕ: 07.10.2016
8	ಜಿಲ್ಲಾಧಿಕಾರಿಗಳು ಅಲ್ಪ ಸಂಖ್ಯಾಂತರ ಕಲ್ಯಾಣ ಇಲಾಕೆ ಬೆಳಗಾವಿ	ಯೋ.ಸಂ.35 ರಾಮತೀರ್ಥನಗರ ರಿ.ಸ.ನಂ. 539,561,562	ರಿ.ಸ.ನಂ–539–01ಎ–15ಗು ರಿ.ಸ.ನಂ–561 00ಎ–08ಗು ರಿ.ಸ.ನಂ–56200ಎ–16ಗು	ಮೇಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಿದ್ಯಾರ್ಥಿ ನಿಲಯ ಮತ್ತು ಮೌಲಾನಾ ಆಜಾದ ಶಾಲೆಗಳಿಗೆ	ಆದೇಶ ಪತ್ರ ಸಂಖ್ಯೆ ಬೆನಪ್ರಾ/ನಾಸೌನಿಹಂ/ರಿ.ಸ.ನಂ.539,561,562/2017–18/1630 ದಿನಾಂಕ: 29.07.2017

ಆಯುಕ್ತರು
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಬೆಳಗಾವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ವೆಚ್ಚದ ವಿವರ:

ಯೋಜನೆ ಸಂಖ್ಯೆ ಮತ್ತು ಹೆಸರು	2016–2017 ಲಕ್ಷ ರೂ.ಗಳಲ್ಲಿ	2017–2018 ಲಕ್ಷ ರೂ.ಗಳಲ್ಲಿ	2018–2019 ಲಕ್ಷ ರೂ.ಗಳಲ್ಲಿ
13, ದೂರದರ್ಶನ ಕೇಂದ್ರ (ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ)	28.21	18.08	–
35+43+43ಎ ರಾಮತೀರ್ಥನಗರ ನಿರ್ವಹಣೆ ವೆಚ್ಚ	361.32	353.04	143.08
51, ಲಕ್ಷ್ಮೀ ಟೇಕಡಿ (ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ)	2.63	4.99	–
40, ಕುವೆಂಪು ನಗರ ಬಡಾವಣೆ (ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ)	18.71	0.003	13.13
56, ಶ್ರೀ ಎಚ್ ಡಿ ಕುಮಾರಸ್ವಾಮಿ ಬಡಾವಣೆ	24.47	37.31	19.70
17, ಅನಗೋಳ	00.08	–	25.00
61, 2ನೇ ಹಂತ, ಕಣಬರ್ಗಿ	00.45	16.61	–
62, ಅನಗೋಳ	00.05	–	–
6, 2ನೇ ಹಂತ, ಆರ್ ಸಿ, ನಗರ	46.00	–	–
41, ಬೆನಕನಹಳ್ಳಿ	13.10	–	–
47, ಸಹ್ಯಾದ್ರಿ ನಗರ ಬಡಾವಣೆ	–	4.72	–
61, ಕಣಬರ್ಗಿ	–	10.79	–

ಆಯುಕ್ತರು
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ

CITY CORPORATION BELAGAVI. SOUTH SUB DIVISION - II
BUILDING PERMISSION LAQ NO.544 FROM
DATE:-01.09.2016 TO 30.04.2018.

Sl. No	Owner's Name	Address	File No. & Permission Issued Date
1	Shri. Abdulgani Kamalsab Mirzabai.	CTS No. 1596/F, Navi Galli, Shahapur, Belagavi.	No.CCB.BLD.PWD.CR.32.AEE.S2.2016-17 Date: 29-09-2016
2	Shri. Abdulgani Kamalsab Mirzabai.	CTS No. 1596/E2, Navi Galli, Shahapur, Belagavi.	No.CCB.BLD.PWD.CR.31.AEE.S2.2016-17 Date: 29-09-2016
3	Shri. Panchaksari Hiremath	CTS No. 12119, Teacher's Colony Old P.B. road, Belagavi.	No.CCB.BLD.PWD.CR.27.AEE.S2.2016-17
4	Shri. Rohan. Shivaji. Godse.	CTS No.774/2B, Narvekar galli, Shahapur, Belagavi.	No.CCB.BLD.PWD.CR.18.AEE.S2.2016-17
5	Smt-Prabhakar Malhar Naik	CTS.NO-4363/A1 RS .No.339 Madhawar Road Belgavi	No.CCB.BLD.PWD.CR.37AEE.S2.2016-17 Date: 01-10-2016
6	Smt Vishwanath Channappa Bhakoji Shri Krishna Channappa Bhakoji	CTS.NO-1604/2, Navi Galli Shahapur Belgavi	No.CCB.BLD.PWD.CR.30AEE.S2.2016-17 Date: 04-10-2016
7	Shri Rakesh Shubhash Bhastwadkar	CTS.NO-2079/2,Kore Galli Shahapur Belgavi	No.CCB.BLD.PWD.CR25AEE.S2.2016-17 Date: 07-10-2016
8	Shri /smt Meerasab Dastagirsad Revachiger	CTS.NO-1005/D kolekar Galli Belgavi	No.CCB.BLD.PWD.CR35AEE.S2.2016-17 Date: 07-10-2016
9	Shri Raju Vishnu Anvekar Shri Nithin Vishnu Anvekar	CTS.NO-408/B1 Savarkar Road Tilakwadi Belgavi	No.CCB.BLD.PWD.CR40AEE.S2.2016-17 Date: 07-10-2016
10	Smt-Asha Baburao Patil	CTS.NO-209/B/36,RS.No 78/3B+4B,Near D.p.School Nagzarinath colony Khasbag Belgavi	No.CCB.BLD.PWD.CR38AEE.S2.2016-17 Date: 07-10-2016
11	Shri Narayan Ramchandra Joshi	,RS.No-148 Scheme No 33,Shanti Nagar Belgavi	No.CCB.BLD.PWD.CR19AEE.S2.2016-17 Date: 13-10-2016
12	Shri Manjunath.s. kinekar Shri. Raghavendra .s. Kinekar Shri . Shrikant. S. Kinekar	CTS.NO-1517/B Ganeshpur Galli Shahapur Belgavi	No.CCB.BLD.PWD.CR34AEE.S2.2016-2017 Date: 13-10-2016
13	Shri Shamsundar. K. Deshpande	CTS.NO4902/40,H No.168/14, Tashildar Galli Belgavi	No.CCB.BLD.PWD.CR. 39AEE.S2.2016-17 Date: 13-10-2016
14	Shri Vishnudutt Bhanwaladed pareek Shri Dineshkumur jgiji Goyal	CTS.NO 4910/16B, Fulbag Galli Belgavi	No.CCB.BLD.PWD.CR44AEE.S2.2016-17 Date: 17-10-2016
15	Shri Vittal Shivaram Desai Shri Tanaji Shivaram Desai	CTS.NO 3250/3 Bazar Galli Khasbag Belgavi	No.CCB.BLD.PWD.CR36AEE.S2.2016-17 Date: 17-10-2016
16	smt Savita Panduranag khadpe Smt Padmani pandurang Khadpe	CTS.NO 1897 Melge Galli Shahapur Belgavi	No.CCB.BLD.PWD.CR36AEE.S2.2016-17 Date: 17-10-2016
17	Shri/ Smt Nandkumar .N. Rabb	plot No 01 sy No -36/B Teacher colony Khasbag Belgavi	No.CCB.BLD.PWD.CR22AEE.S2.2016-17 Date: 25-10-2016
18	Shri/ Smt Shayaram .g. Bhambure	H NO-1895 /A1 Bhoj Galli Shahapur Belgavi	No.CCB.BLD.PWD.CR474AEE.S2.2016-17 Date: 25-10-2016
19	Shri/ Smt Vijay Kumar Maruti Bhasme	CTS No-2829/A 2828/B 2831/D Basawan Galli khasbag Belgavi	No.CCB.BLD.PWD.CR48AEE.S2.2016-17 Date: 27-10-2016
20	Shri/ Smt manjunath .s. kinekar Shri/ Smt Raghavendra .S. Kinekar	CTS No-1517/C Ganesh pur Galli Shahapur Belgavi	No.CCB.BLD.PWD.CR34AEE.S2.2016-17 Date: 27-10-2016
21	Shri Shivappa Mallappa Billue	CTS No-2106/1, Kore Galli Sdhahapur Belgavi	No.CCB.BLD.PWD.CR29AEE.S2.2016-17 Date: 05-11-2016
22	Shri Janab Shikurali Hanif Shaikh	CTS No-164/B Math Galli Hosur Belgavi	No.CCB.BLD.PWD.CR46AEE.S2.2016-17 Date: 08-11-2016
23	Shri Gopal Gundu Gawade	CTS No-752/3, Narvekar Galli Shahapur Belgavi	No.CCB.BLD.PWD.CR49AEE.S2.2016-17 Date: 19-11-2016
24	Shri Santosh Gundu Gavade	CTS No-752/2, Narvekar Galli Shahapur Belgavi	No.CCB.BLD.PWD.CR50AEE.S2.2016-17 Date: 22-11-2016
25	Shri Ramkrishna T Pawar	CTS No-219/2A/6Saraf colony RPD College Road Tilakwadi Belgavi	No.CCB.BLD.PWD.CR43AEE.S2.2016-17 Date: 23-11-2016
26	Shri kamalakar y Revankar	CTS No5264,R S No 265/1/A Shastri Nagar Belgavi	No.CCB.BLD.PWD.CR16AEE.S2.2016-17 Date: 23-11-2016

27	Shri kallappa Piraji Pujar	CTS No2527 /1 Meerapur Galli shahapur Belgavi	No.CCB.BLD.PWD.CR45AEE.S2.2016-17 Date: 30-11-2016
28	Smt Aruna .A. Buddannavar Shri Ajit .B. Buddannavar	CTS No5000/2 Sant Sean Road Shashtri Nagar Belgavi	No.CCB.BLD.PWD.CR51AEE.S2.2016-17 Date: 30-11-2016
29	Shri Vinay .C. Manturgimath	CTS No4901/127a Bhandur Galli Belgavi	No.CCB.BLD.PWD.CR99AEE.S2.2016-17 Date: 04-11-2016
30	Shri Sachin Shrikant Sawant	CTS No. 4642/1, SPM Road Belgavi.	No.CCB.BLD.PWD.CR01AEE.S2.2016-17 Date: 18-11-2016
31	Shri Mahadev Jotiba Patil	CTS No 180A/1 Bhendwad Galli Hosur Shahapur Belgavi	No.CCB.BLD.PWD.CR52AEE.S2.2016-17 Date: 09-12-2016
32	Smt Vidhya Mahaling Bhasme Shri Kallappa Shankar Gokari	CTS No 3182 Teachers colony Khashbag Belgavi	No.CCB.BLD.PWD.CR54AEE.S2.2016-17 Date: 19-12-2016
33	Shri Mahammed Rasoal G Peezade	CTS No 982/3 kalaigar Galli Belgavi	No.CCB.BLD.PWD.CR53AEE.S2.2016-17 Date: 24-12-2016
34	Shri Mustaqahmed Peerzade	CTS No981/3 Kalaigar Galli Belgavi	No.CCB.BLD.PWD.CR56AEE.S2.2016-17 Date: 28-12-2016
35	Shri Kallappa Shankar Patil	CTS No3182, Maragamma Galli Khashbag Belgavi	No.CCB.BLD.PWD.CR53AEE.S2.2016-17 Date: 28-12-2016
36	Shri Vinod Shivaji Patil Shri Sachin Shivaji Patil	CTS No2320/1Hattihali Galli Shahapur Belgavi	No.CCB.BLD.PWD.CR59AEE.S2.2016-17 Date: 28-12-2016
37	Shri Ravindra Kashinath Varute Shri Sunil Kushinath Varite	CTS No2067/F1 Mahatma Fule road Shahapur Belgavi	No.CCB.BLD.PWD.CR79AEE.S2.2016-17 Date: 14-12-2016
38	Smt Bharti Sunil Sawant Shri Sunil .B. Sawant	CTS No209/B/15 Nagzarinath colony neogi Loyout Near DP School Shukrawarpet Belgavi	No.CCB.BLD.PWD.CR65AEE.S2.2016-17 Date:
39	Shri Anand .v. Kakde Shri Naveen .v. Kakde	CTS NO 2218/2 Kacheri Galli Shahapur Belgavi	No.CCB.BLD.PWD.CR73AEE.S2.2016-17 Date: 15-12-2016
40	Shri Prabhakar Narayan Basurtekar	CTS NO. 266/B, Agarkar Road, Tilakwadi, Belagavi	No.CCB.BLD.PWD.CR78AEE.S2.2016-17 Date: 26-12-2016
41	Shri Gururaj G. Kulkarni	CTS NO. 1546, 4th cross Dwarka Nagar, Chougulewadi, Belagavi.	No.CCB.BLD.PWD.CR79AEE.S2.2016-17 Date: 28-12-2016
42	Smt Sudha Ganesh Gavas	CTS NO. 6111, Plot No. 83, Rs. No. 147 & 148, Shanti Nagar, Tilakwadi, Belagavi.	No.CCB.BLD.PWD.CR58AEE.S2.2016-17 Date: 29-12-2016
43	Shri. Sharadchandra R. Patil.	CTS No.4901/37, H.No.244/85, Fulbag Galli, Belagavi.	No.CCB.BLD.PWD.CR.54AEE.S2.2016-17 Date: 07-01-2017
44	Shri. Ayub Ahmedsad Bepari.	CTS No.1772/1D, Jed Galli, Shahapur, Belagavi.	No.CCB.BLD.PWD.CR.61AEE.S2.2016-17 Date: 07-01-2017
45	Shri. Nazakatali T. bepari.	CTS No.1772/3, Jed Galli, Shahapur, Belagavi.	No.CCB.BLD.PWD.CR62.AEE.S2.2016-17 Date: 07-01-2017
46	Shri. Manjunath B. Hulikatti.	Plot No.11, RS No. 145/1, Fagare colony, Tilakwadi, belagavi.	No.CCB.BLD.PWD.CR01.AEE.S2.2016-17 Date: 07-01-2017
47	Shri Nagarai . V . Bhagavantannavar	CTS NO 1787/3 Jed galli Shahapur belagavi.	No.CCB.BLD.PWD.CR-24 AEE.S2.2016-17 Date: 10-01-2017
48	Shri Kiran.N. Haval Shri Sachin . N. Haval	CTS NO 4901/69, 4901/70 4901/71,Tashiladar Galli Belagavi	No.CCB.BLD.PWD.CR-60 AEE.S2.2016-17 Date: 10-01-2017
49	shri Basavraj .B. Bhagavatannavar	CTS No-1787/2 Jed galli, Shahapur, Belagavi	No.CCB.BLD.PWD.CR23AEE.S2.2016-17 Date: 10-01-2017
50	Shri Praveen .D. Kompi	CTS No 1471/2, Ganeshpur Galli Shahapur, Belagavi	No.CCB.BLD.PWD.CR-13 AEE.S2.2016-17 Date: 12-01-2017
51	Shri Shrikant.v. Mane	CTS No109, Bhandur Galli Belagavi	No.CCB.BLD.PWD.CR. -66 AEE.S2.2016-17 Date: 16-01-2017
52	Shri Baramma. N. Havannavar	CTS No.1927, 1928, Bhoj Galli Shahapur, Belgavi	No.CCB.BLD.PWD.CR. -02 AEE.S2.2016-17 Date: 18-01-2017
53	Smt. Geeta Satish Bhate	CTS No.200/B,Tashildar Galli Belgavi	No.CCB.BLD.PWD.CR65AEE.S2.2016-17 Date: 18-01-2017
54	Shri Anant Laxaman Bhatkande	CTS No/B, Madhawar Road 2nd Cross ,Belgavi	No.CCB.BLD.PWD.CR68AEE.S2.2016-17 Date: 21-01-2017
55	Shri Pradeep .N. Nagarali Smt.Sushila .N. Nagarali	CTS No.3172/1, Bazar Galli Khasbag. Belagavi	No.CCB.BLD.PWD.CR69AEE.S2.2016-17 Date: 28-01-2017

56	Shri Bharmu Devendra Angolkar	CTS No. 88/1B, Hosur Baswan Galli, Belgavi	No.CCB.BLD.PWD.CR204AEE.S2.2016-17 Date: 28-01-2017
7	Shri. Amrut .R. Chandak	CTS No. 847 ,Achary Galli, Shahapur Belgavi	No.CCB.BLD.PWD.CR03AEE.S2.2016-17 Date: 30-01-2017
58	Shri. Sadanand.V. Raikar	CTS No.408/B/2,Savarkar Road ,Tilakwadi. Belgavi	No.CCB.BLD.PWD.CR72AEE.S2.2016-17 Date: 30.01-2017
59	Shri Amit Raosaheb Godse	H.No.774/262, Narvekar Galli, Shahapur. Belgavi	No.CCB.BLD.PWD.CR73AEE.S2.2016-17 Date: 02-02-2017
60	Shri Laxman Shantaram Gunaji	CTS NO.1267, Basawan Galli ,Shahapur, Belgavi	No.CCB.BLD.PWD.CR46AEE.S2.2016-17 Date: 08-02-2017
61	Shri Prakash R. Kanabarkar	CTS No.1460/B, Ganeshpur Galli Shahapur, Belgavi	No.CCB.BLD.PWD.CR70AEE.S2.2016-17 Date: 08-02-2017
62	Shri Shivaprasad .V. Bhagavanatannavar	CTS NO.1787/4. Jed Galli Shahapur, Belgavi	No.CCB.BLD.PWD.CR75AEE.S2.2016-17 Date: 18-02-2017
63	Shri Ramokant Panchappa Gurlhouse	CTSNo.3409/2,Margamma.Galli. Bazar Galli Khasbag, Belagavi.	No.CCB.BLD.PWD.CR71AEE.S2.2016-17 Date: 25-02-2017
64	Smt. Nayan Shrikant Bhatkande	Cts No-4554.S P M Road 2nd Cross Belgavi	No.CCB.BLD.PWD.CR67AEE.S2.2016-17 Date: 25-02-2017
65	Shri. Bahubali Tatappa Vardhamane	plot No. .71.Rs No.94.Sharimad Raghavendra Colony Khasbag, Belgavi	No.CCB.BLD.PWD.CR74AEE.S2.2016-17 Date: 25-02-2017
66	Shri Milind .Y. Mahendrakar	CTS No-3154/B1 Basawan Galli Khasbag, Belgavi	No.CCB.BLD.PWD.CR83AEE.S2.2016-17 Date:-25.03.2017
67	Shri . Parasharam .G. Patil	CTS NO,Math Galli Belgavi	No.CCB.BLD.PWD.CR76AEE.S2.2016-17 Date:-25.03.2017
68	Smt. Suman M. Patil	CTS No. 4385/A, S.P.M. Road, Kapileshwar Colony Belagavi.	No.CCB.BLD.PWD.CR64AEE.S-2.2016-17 Date: 18-03-2017
69	Shri. Gajanan Sonu Bhakande	CTS NO. 4926/AB, 2nd Cross, mahadwar Road, Belagavi.	No.CCB.BLD.PWD.CR84AEE.S-2.2016-17 Date: 25-03-2017
70	Shri. Dundappa L Gasti & Others	CTS No.4850/2, 3rd cross New goodshed road Belagavi	No.CCB.BLD.PWD.CR88AEE.S-2.2016-17 Date: 31-03-2017
71	Shri. Shanjay Mallappa Shinde	CTS No.1532, Navi galli Shahapur Belagavi	No.CCB.BLD.PWD.CR02AEE.S-2.2016-17 Date: 31-03-2017
72	Shri. Prakash A Sapale & Others	CTS No.5172, Shastri Nagar, 2nd cross Belagavi.	No.CCB.BLD.PWD.CR04AEE.S-2.2016-17 Date: 31-03-2017
73	Smt. Kamal Shrikant Patil	CTS No.4915/18, Mahadwar road, Belagavi.	No.CCB.BLD.PWD.CR.89AEE.S2.2017-18 Date: 03.04.2017.
74	Shri. Rajendra@Raju Shivaji Patil.	CTS No.983/7, Gade marg, Shahapur, Belagavi.	No.CCB.BLD.PWD.CR.04AEE.S2.2017-18 Date: 04.04.2017
75	Shri. Shankar Maruti Patil, Smt.Sarojani Patil	CTS No.4410, Cross No.2, Mahadwar road, Belagavi.	No.CCB.BLD.PWD.CR.78AEE.S2.2017-18 Date: 06.04.2017
76	Shri. Deepak Basappa Jadhav.	CTS No.1778/1B, Jed Galli, Shahapur, Belagavi.	No.CCB.BLD.PWD.CR.88AEE.S2.2016-18 Date: 06.04.2017
77	Smt. Shobha Muchandikar.	CTS No.2276, Godasewadi, Godase nagar, Belagavi.	No.CCB.BLD.PWD.CR.92AEE.S2.2017-18 Date : 07.04.2018
78	Shri.Rupesh Ramchandra Dalvi.	CTS No.4880/1, Fulbag galli, Belagavi.	No.CCB.BLD.PWD.CR.86AEE.S2.2017-18 Date: 15.04.2017
79	Shri. Ravindra Bharama Hattikar	CTS No.1805/1A, Jed galli, Shahapur, Belagavi.	No.CCB.BLD.PWD.CR.87AEE.S2.2017-18 Date: 15.04.2018
80	Shri.Basavraj Dundappa Marihal	CTS No.537/2A, Kulkarni galli, Belagavi.	No.CCB.BLD.PWD.CR82AEE.S2.2017-18 Date: 15.04.2017
81	Smt. Maya Sunil Chandgadkar.	CTS No.4158B/38B, Kapileshwar colony, Belagavi.	No.CCB.BLD.PWD.CR.96AEE.S2.2017-18 Date: 19.04.2017

82	Shri. Khalid Ahmedsab Bepari.	CTS No.1772/1F, Jed galli, Shahapur, Belagavi.	No.CCB.BLD.PWD.CR.98AEE.S2.2017-18 Date : 22.04.2017
83	Shri. Ayaaz Ahmedsab Bepari.	CTS No.1772/1E, Jed galli, Shahapur, Belagavi.	No.CCB.BLD.PWD.CR.99AEE.S2.2017-18 Date: 22.04.2017
84	Shri. Krishanand N Pai.	CTS No.2042, P.No.39, Nityanand colony, Mandoli road, Belagavi.	No.CCB.BLD.PWD.CR.97AEE.S2.2017-18 Date: 22.04.2017
85	Smt. Nagratana P Daroji	CTS No.2410B/4, Mandoli road, Godsewadi, Belagavi.	No.CCB.BLD.PWD.CR.85AEE.S2.2017-18 Date: 22.04.2017
86	Shri. Shankar Mallappa Bhujannavar.	CTS No.576/C, Patil galli, Belagavi.	No.CCB.BLD.PWD.CR.904AEE.S2.2017-18 Date: 26.04.2017
87	Smt. Ranjana Bhimshing Rajput, Shri. Amarshing Bhimshing Rajput, Shri. Sachinshing Bhimshing Rajput,	CTS No.4883/2034, Fulbag Galli, Belagavi.	No.CCB.BLD.PWD.CR.06AEE.S2.2017-18 Date: 27.04.2017
88	Suresh S Patil	CTS No.202, Ghumatmala, Hindwadi, Belagavi.	No.CCB.BLD.PWD.CR.95AEE.S2.2017-18 Date: 27.04.2017
89	Shri. Nitin A Shrigurkar	CTS No.2410B/15, Mandoli road near Amruta vidhyalaya Godsewadi, Belagavi.	No.CCB.BLD.PWD.CR.94AEE.S2.2017-18 Date: 22.04.2017
90	Shri.Vinod Sadanand Patil	CTS No.2260, Godse nagar, Belagavi.	No.CCB.BLD.PWD.CR.13AEE.S2.2017-18 Date: 11.05.2017
91	Smt. Smruti Vasudev Dev	CTS No.1500/4, Plot No.7, RS.No.111/13, Chougulewadi, mandoli road, Belagavi.	No.CCB.BLD.PWD.CR.93AEE.S2.2017-18 Date: 04.05.2017
92	Shri. Ashok R Kamkar	CTS No.3449+3350/B, Bazar galli, Khasbag, Belagavi.	No.CCB.BLD.PWD.CR.14AEE.S2.2017-18 Date: 25.05.2017
93	Prakash N Gurav	CTS No.4271/A, H.No.353, Mahadwar road, Belagavi.	No.CCB.BLD.PWD.CR.16AEE.S2.2017-18 Date: 30.05.2017
94	Mohan Devappa Kitturkar	CTS No.2072, Kore galli, Shahapur, Belagavi.	No.CCB.BLD.PWD.CR.15AEE.S2.2017-18 Date: 17.05.2017
95	Vaibhavi S Dalavi	CTS No.397/B, Savarkar road, belagavi.	No.CCB.BLD.PWD.CR.17AEE.S2.2017-18 Date: 30.05.2017
96	Jyoti P Patil	No.15, RS. No.157/3/2D, Maratha Colony, Tilakwadi, Belagavi.	No.CCB.BLD.PWD.CR.34AEE.S2.2017-18 Date: 22.05.2017
97	Rajendra P. Kangralkar	P.No.CTS No.5821/A3, Nanawadi, Belagavi.	No.CCB.BLD.PWD.CR.10AEE.S2.2017-18 Date: 20.05.2017
98	K. Sunil	Plot No.41, SYNo.145/A/1, Shivaji colony, Tilakwadi, Belagavi.	No.CCB.BLD.PWD.CR.05AEE.S2.2017-18 Date: 18.05.2017
99	Rajesh N. Mule Umesh N. Mule	CTS No.4925/1, SPM road, Belagavi.	No.CCB.BLD.PWD.CR.08AEE.S2.2017-18 Date: 12.05.2017
100	Prakash Chinnappa Kalled	CTS No.3712, Sambhaji road khasbag, Belagavi.	No.CCB.BLD.PWD.CR.26AEE.S2.2017-18 Date: 09.07.2017
101	Shantabai D Patil	CTS No.53/B, Tangadi galli, Belagavi.	No.CCB.BLD.PWD.CR.19AEE.S2.2017-18 Date: 03.06.2017
102	Abhisheik K Shirodkar	CTS No.4901/106, Tashildar galli, Belagavi.	No.CCB.BLD.PWD.CR.18AEE.S2.2017-18 Date:28.06.2017
103	Usha R Kanbargi	CTS No.2330/B1, Hattiholi galli, shahapur, Belagavi.	No.CCB.BLD.PWD.CR.25AEE.S2.2017-18 Date:28.06.2017
104	Pandurang S Desai	CTS No.2572, Vaddar chavani khasbag, Belagavi.	No.CCB.BLD.PWD.CR.01AEE.S2.2017-18 Date:01.06.2017
105	Uday Shankar Kompi	CTS No.1471/5, Ganeshpur galli, Shahapur, belagavi.	No.CCB.BLD.PWD.CR. AEE.S2.2017-18 Date:13.06.2017
106	Mahadev M Medar	CTS No.57279/18, Shastri Nagar, Belagavi.	No.CCB.BLD.PWD.CR.22AEE.S2.2017-18 Date:19.06.2017
107	Kamalakar T Desai Anusuyabai K Desai	CTS No.4901/24/A, Fulbag Galli, Belagavi.	No.CCB.BLD.PWD.CR.24AEE.S2.2017-18 Date:17.06.2017
108	Vijendra Raghavendra Gudi	CTS No.12027, Teachers Colony, Khasbag, Belagavi.	No.CCB.BLD.PWD.CR.23AEE.S2.2017-18 Date:22.06.2017

109	Shri. Ravindra G. Gourgound	CTS No.1119/1, Anantshayan Galli, Near Tilak chouck, Belagavi.	No.CCB.PWD.AEE.S-2. BLD.CR.26.2017.18. Date:04.07.2017
110	Shri. Rahul Govind Jangale.	Plot No.7, CTS No.4149E/7, Nanawadi, Belagavi.	No.CCB.PWD.AEE.S-2. BLD.CR.12.2017.18. Date:11.07.2017
111	Shri. Bhimraya Babu Akktangerhal.	CTS No.596/113, Math Galli, Belagavi.	No.CCB.PWD.AEE.S-2. BLD.CR.27.2017.18. Date:15.07.2017
112	Shri.Vishnu Mallappa Bagewadi.	CTS No1901/D, Bhoj Galli, Shahapur, Belagavi.	No.CCB.PWD.AEE.S-2. BLD.CR.34.2017.18. Date:28.07.2017
113	Shri.Laxman Y. Juvekar.	CTS No.4902/6B, Tashildar Galli, Belagavi.	No.CCB.PWD.AEE.S-2. BLD.CR.32.2017.18. Date:21.07.2017
114	Shri. Ranaram Bhikaji Rathod.	CTS No.4878/1, Fulbag Galli, Belagavi.	No.CCB.PWD.AEE.S-2. BLD.CR.40.2017.18. Date:28.07.2017
115	Shri.Gouravva L. Hubbali, Shri.Praveen L. Hubbali, Shri.Pradeep L. Hubbali.	CTS No.1849/B2, Bhoj Galli, Shahapur, Belagavi.	No.CCB.PWD.BLD.CR.72.AEE.S2..2017-18. Date:31.05.2017
116	Shri. Bashirahmed I. Berge.	CTS No.930/B, Joshi galli, Shahapur, Belagavi.	No.CCB.PWD.BLD.CR.45.AEE.S2..2017-18. Date:09.08.2017
117	Shri. Maruti Wadeyar.	Plot No.69, RS No.71/4-P1, Nitayanand Nagar, Belagavi.	No.CCB.PWD.BLD.CR.38.AEE.S2.2017-18. Date:25.07.2017
118	Shri. Ashok B. Gurav, Shri.Mohan B. Gurav.	CTS No.4880/86+4883/6, H.No.244/143, Fulbag Galli, Belagavi.	No.CCB.PWD.BLD.CR.36.AEE.S2.2017-18. Date:04.07.2017
119	Shri.Suresh V. Choudhari, Smt.Rajeshri K. Khatavkar, Shri.Shrinivas. S. Choudhari, Smt.Sujata V. Purie.	CTS No.6111, Plot No.216, Scheme No.33, Shanti Nagar Tilakwadi, belagavi.	No.CCB.PWD.BLD.CR.44.AEE.S2.2017-18. Date:07.08.2017
120	Smt. Laxmibai P. Jadhav.	Cts No.4905/80 to 85, Tanaji Galli, Belagavi.	No.CCB.PWD.BLD.CR.35.AEE.S2.2017-18. Date:24.07.2017
121	Smt. Madhuri Manohar Sambrekar.	CTS No.306A+306B/6, Mujawar Galli, Belagavi.	No.CCB.PWD.BLD.CR.37.AEE.S2.2017-18. Date:25.07.2017
122	Shri. Shankar L. Mutagekar.	CTS No.156/A, Bhandur Galli, Belagavi.	No.CCB.PWD.BLD.CR.81.AEE.S2.2017-18. Date:25.02.2017
123	Smt. Rashmi Siddappa Bani.	CTS No.873/B2, Fulbag Galli, Belagavi.	No.CCB.PWD.BLD.CR.46.AEE.S2.2017-18. Date:19.08.2017
124	Shri Govindkishor Y. Karekar.	CTS No.5975/6D, Plot No.153, Nanawadi, Belagavi.	No.CCB.PWD.BLD.CR.46.AEE.S2.2017-18. Date:21.08.2017
125	Smt. Reena Dattatray Pakhare.	CTS No.382/B2, Maharashi road, Tilakwadi, Belagavi.	No.CCB.PWD.BLD.CR.79.AEE.S2.2017-18. Date:28.06.2017
126	Shri.Narayan Datta Bhamne, Smt. Laxmi Narayan Bhamne.	CTS No.5649/A20, Khanapur Road, Old Gudshed road, belagavi.	No.CCB.PWD.BLD.CR.41.AEE.S2.2017-18. Date:06.07.2017
127	Shri Phoolshing N Rajpurothi and Brothers.	CTS No.4901/24, Fulbag Galli, Belagavi.	No.CCB.PWD.BLD.CR.33.AEE.S2.2017-18. Date:04.07.2017
128	Shri.Shrikrishna Mahadevappa Vanahalli.	CTS No.3040/A, Plot No.42, SY No.94&95, Raghavendra colony, Khasbag, Belagavi.	No.CCB.PWD.BLD.CR.30.AEE.S2.2017-18. Date:05.08.2017
129	Shri.Mahesh Shankar Bhasme, Shri.Vinayak Shankar Bhasme.	CTS No.3329/2+3328/1, Bazar Galli, Khasbag, belagavi.	No.CCB.PWD.BLD.CR.49.AEE.S2.2017-18. Date:05.08.2017
130	Shri. Raju Sadashiv Desai.	CTS No.245/A+245/B, Ramlingkhind Galli, Belagavi.	No.CCB.PWD.BLD.CR.47.AEE.S2.2017-18. Date:09.08.2017
131	Smt.Veena Rakesh Kolekar, Smt.Vidya Umesh Homkar.	CTS No.3572B, Uppar Galli, Khasbag, Belagavi.	No.CCB.PWD.BLD.CR.48.AEE.S2.2017-18. Date:26.08.2017
132	Shri.Manoj Daluram Joshi, Shri.Narayanlal Mangaram Joshi.	CTS No.393/A, Patil Galli, Belagavi.	No.CCB.PWD.BLD.CR.53.AEE.S2.2017-18. Date:31.08.2017
133	Shri. Rajesh P. Vernekar.	Plot No.75, CTS No.977/B, Main road, Hindwadi, Belagavi.	No.CCB.PWD.BLD.CR.50.AEE.S2.2017-18. Date:31.08.2017
134	Shri Parasharam Mahadev Parit	CTS No. 932/1, Gademarg, Joshi Galli, Shahapur, Belagavi.	CCB/PWD/BLD/CR-60/AEE S-II/2017-18 Date:07.10.2017
135	Shri Gajanan Gopal Gawade	CTS No. 913/B, Joshi Galli, Shahapur, Belagavi.	CCB/PWD/BLD/CR-63/AEE S-II/ 2017-18 Date:07.10.2017
136	Smt Neelawwa M. Dhaded	Plot No. 158, CTS No. 1693/B2, Hindwadi, Belagavi.	CCB/PWD/BLD/CR-51/AEE S-II/ 2017-18 Date:09.10.2017
137	Shri Hayat Husin R. Bepari	CTS No. 1748, Jed Galli, Shahapur, Belagavi.	CCB/PWD/BLD/CR-66/AEE S-II/ 2017-18 Date:10.10.2017

138	Shri Anil A. Kallamani	CTS No. 4902/25C, Tashildar Galli, Belagavi.	CCB/PWD/BLD/CR-59/AEE S-II/ 2017-18 Date:10.10.2017
139	Shri Prabhakar P. Bharankar	CTS No. 2280, Plot No. 281, Rs.No. Mandoli Road, Godshed Road, Belagavi.	CCB/PWD/BLD/CR-55/AEE S-II/ 2017-18 Date:13.10.2017
140	Shri Suresh V. Patil Shri Vilas V. Patil	CTS No. 343/1B. Patil Galli, Belagavi.	CCB/PWD/BLD/CR-68/AEE S-II/ 2017-18 Date:13.10.2017
141	Shri Kamalnayam Vijay Hajikar	CTS No. 3877A/3E, Sambhaji Road, khasbag, Belagavi.	CCB/PWD/BLD/CR-67/AEE S-II/ 2017-18 Date:19.10.2017
142	Shri Paramanand S. Patgaonkar	CTS No. 1008,Rs No. 217 (part) H.No. 217/17, Hind Co-op Housing Socirty Ltd, Hindwadi, Belagavi.	CCB/PWD/BLD/CR-65/AEE S-II/ 2017-18 Date:21.10.2017
143	Smt sunita Subhash patil	CTS No. 1175/B+1176, Hindwadi, Belagavi.	CCB/PWD/BLD/CR-56/AEE S-II/ 2017-18 Date:21.10.2017
144	Smt Seema S. Pawaskar Shri. Venkatesh S. Pawaskar	H. No.334/2, CTS No. 4263/D, Mahadwar Road 3rd Cross, Belagavi.	CCB/PWD/BLD/CR-54/AEE S-II/ 2017-18 Date:25.10.2017
145	Smt Sudha Ganesh Gavas	CTS NO. 6111, Plot NO. 83, Shanti Nagar, Tilakwadi, Belagavi.	CCB/PWD/BLD/CR-69/AEE S-II/ 2017-18 Date:26.10.2017
146	Smt Pooja P. Kittur Shri Prabhakar G. Kittur	CTS No. 5000/7, Shatri Nagar, Belagavi.	CCB/PWD/BLD/CR-31/AEE S-II/ 2017-18 Date:26.10.2017
147	Shri Sampt Ganapat Tambulkar	CTS No. 4248(P), 4th Cross Mahadwar Road, Belagavi.	CCB/PWD/BLD/CR-64/AEE S-II/ 2017-18 Date:28.10.2017
148	Shri Arvind Ramchandra Shinde	CTS No. 27/2A/1, Somwarpeth, Tilakwadi, Belagavi.	CCB/PWD/BLD/CR-70/AEE S-II/ 2017-18 Date:28.10.2017
149	Smt Sushma Prakash Shinde	CTS No. 27/2A/2, Somwarpeth, Tilakwadi, Belagavi.	CCB/PWD/BLD/CR-71/AEE S-II/ 2017-18 Date:28.10.2017
150	Shri Krishana Ramchandra Shinde	CTS No. 27/2A/3 Somwarpeth, Tilakwadi, Belagavi.	CCB/PWD/BLD/CR-72/AEE S-II/ 2017-18 Date:28.10.2017
151	Shri Krishana Ramchandra Shinde	CTS No. 27/2A/2, Somwarpeth, Tilakwadi, Belagavi.	CCB/PWD/BLD/CR-73/AEE S-II/ 2017-18 Date:28.10.2017
152	Smt Parvati R. Salagar	CTS No. 813/5, Acharya Galli, Shahapur, Belgavi.	CCB/PWD/BLD/CR-28/AEE S-II/ 2017-18 Date:31.10.2017
153	Shri Rejaula Rehman Shiekh	CTS No. 904/1, Joshi Galli, Shahapur, Belgavi.	CCB/PWD/BLD/CR-21/AEE S-II/ 2017-18 Date:04.11.2017
154	Shri Subhash M. Raikar	CTS No. 4263/H, Mahadwar Road, 3rd Corss, Kapileshwar Colony, Belagavi.	CCB/PWD/BLD/CR-78/AEE S-II/ 2017-18 Date:07.11.2017
155	Smt Leena S. Lad	CTS No. 1287/A, Basavan Galli, Shahapur, Belagavi.	CCB/PWD/BLD/CR-43/AEE S-II/ 2017-18 Date:07.11.2017
156	Shri Vishal Chandrakant Chavan-Patil & Others	CTS No. 402/3, Patil Galli, Kapileshawar Road, Belagavi.	CCB/PWD/BLD/CR-59/AEE S-II/ 2017-18 Date:07.11.2017
157	Smt Shamala Shamroo Patil Shri Vivek Manohar Patil	CTS No. 402/4, Patil Galli, Belagavi.	CCB/PWD/BLD/CR-57/AEE S-II/ 2017-18 Date:07.11.2017
158	Smt Reena V. Jadhav Smt. Namarata R. Goundadkar	CTS No. 1151/A, Saraf Galli, Shahapur, Belagavi.	CCB/PWD/BLD/CR-79/AEE S-II/ 2017-18 Date:07.11.2017
159	Smt Sharda g. Devalapurkar, Shri Mohan g. Devalapurkar, Shri Arun g. Devalapurkar, Shri Prakash g. Devalapurkar, Shri Dileepg. Devalapurkar , Shri Suresh g. Devalapurkar	CTS No. 758/A, Narvekar Galli, Shahapur, Belgavi.	CCB/PWD/BLD/CR-77/AEE S-II/ 2017-18 Date:07.11.2017
160	Shri Balu Laxman Chougule, Smt Sulochana Balu Chougule	CTS No. 914, Joshi Galli, Shahapur, Belagavi	CCB/PWD/BLD/CR-81/AEE S-II/ 2017-18 Date:31.11.2017

161	Shri Maruti Laxman Kangralkar @ Patil	CTS No. 137A/3, Math Galli, Hosur, Belagavi.	CCB/PWD/BLD/CR-75/AEE S-II/ 2017-18 Date:07.12.2017
162	Shri Devendra Y. Marennavar, Smt Geeta Y. Marennavar, Smt Pushapa G. Govi	CTS No. 4922/51/B 4th Cross, Madhawar Road, Belagavi	CCB/PWD/BLD/CR-89/AEE S-II/ 2017-18 Date:13.12.2017
163	Shri Arjun Mahadev Shinde	CTS No. 2028/1B, Kore Galli, Shahapur, Belagavi.	CCB/PWD/BLD/CR-91/AEE S-II/ 2017-18 Date:13.12.2017
164	Smt Tippavva B. More, Shri Basavaraj B. More, Shri Vijayakumar B. More, Shri Ramesh B. More, Shri Mallappa B. More	CTS No. 194/2A, Hosur Harijanwale, Belagavi.	CCB/PWD/BLD/CR-84/AEE S-II/ 2017-18 Date:19.12.2017
165	Shri Nandan P. Hande, Smt Neeta N. Hande	CTS No. 1607/A, Navi Galli, Shahapur Belagavi.	CCB/PWD/BLD/CR-39/AEE S-II/ 2017-18 Date:19.12.2017
166	Shri Gopal S. Purohit	CTS No. 5808, Plot No. 9 Kariyappa Colony, Nanawadi Belagavi.	CCB/PWD/BLD/CR-90/AEE S-II/ 2017-18 Date:22.12.2017
167	Shri Gurunath S. Patil, Smt Priti G. Patil	CTS No. 1594/22, Sy. No. 436 Mandoli Road, Belagavi.	CCB/PWD/BLD/CR-92/AEE S-II/ 2017-18 Date:22.12.2017
168	Shri Kuldeep B. More, Smt Sanskruti K. More	CTS No. 5795/4C, Near Nagazara Farm, Nanawadi, Belagavi.	CCB/PWD/BLD/CR-87/AEE S-II/ 2017-18 Date:22.12.2017
169	Shri Ravi Shankar Hongal	CTS No. 5477, Shastri Nagar, Belagavi.	CCB/PWD/BLD/CR-80/AEE S-II/ 2017-18 Date:22.12.2017
170	Smt Chandrabhagha M. Rokade, Smt Deepa D. Waghmare, Smt Vijaya S. Pawar, Smt Anita J. Salunkhe, Shri Sachin M Rokade	CTS No. 115/A6, Mangalwar Peth, Tilakwadi, Belagavi.	CCB/PWD/BLD/CR-86/AEE S-II/ 2017-18 Date:22.12.2017
171	Shri Dastagir T Bepari	CTS No. 1764/2, Jed Galli, Shahapur, Belagavi.	CCB/PWD/BLD/CR-96/AEE S-II/ 2017-18 Date:22.12.2017
172	Shri Manohar L Hosurkar	Plot No. 102, Sy No. 94, Old PB Road, Khasbag, Belagavi.	CCB/PWD/BLD/CR-62/AEE S-II/ 2017-18 Date:23.12.2017
173	Shri Jagannath D Ekbote, Shri Ratan D Ekbote	CTS No. 3516/B, Uppar Galli, Khasbag, Belagavi.	CCB/PWD/BLD/CR-93/AEE S-II/ 2017-18 Date:23.12.2017
174	Shri Parasharam B. Gajagekar	CTS No. 2525/C2A & 2525/C4, Mahatmafule Road, Shahapur, Belagavi.	CCB/PWD/BLD/CR-85/AEE S-II/ 2017-18 Date:26.12.2017
175	Shri Kedari B. Magaonkar, Smt Hirabai P. Birje	CTS No. 1605, Navi Galli, Shahapur, Belagavi.	CCB/PWD/BLD/CR-95/AEE S-II/ 2017-18 Date:26.12.2017
176	Smt Namrata R. Goundadkar	CTS No. 1151/D, Saraf Galli, Shahapur, Belagavi.	CCB/PWD/BLD/CR-94/AEE S-II/ 2017-18 Date:26.12.2017
177	Shri Vikas Ramrao Misal	CTS No. 411/A, Savarkar Road, Tilakwadi, Belagavi.	CCB/PWD/BLD/CR-108/AEE S-II/ 2017-18 Date:26.12.2017
178	Shri. Arjun A Mohandas & Others	CTS No.1930, anawadi, Belagavi	CCB/PWD/BLD/CR-101/AEE S-II/ 2017-18 Date:29.12.2017
179	Shri Nikhil Venkatesh Walvekar	Plot No. 05, CTS No. 2410B/5, Near Amrut Vidyalaya, Mandoli Road Godsewadi, Belagavi.	CCB/PWD/BLD/CR-52/ AEE S-II/2017-18 Date:01.01.2018
180	Vaman Gundu Jadhav	CTS No.3040/A, Raghavendra Colony, Khasbag, Belagavi	CCB/PWD/BLD/CR-101/ AEE S-II/ 2017-18 Date:01.01.2018
181	Maratha Samaj Sudharana Mandal, Shri Prakash A Maragale.	CTS No.1880/A, Melage Galli, Shahapur, Belagavi	CCB/PWD/BLD/CR-82/ AEE S-II/ 2017-18 Date:03.01.2018
182	Ramesh Balakrishna Chavan	#105/2, Chougulewadi, Tilakwadi, Belagavi	CCB/PWD/BLD/CR-100/ AEE S-II/ 2017-18 Date:03.01.2018
183	Mohiddin Ismial Dafedar	CTS No.936&1077, Josha Galli, Shahapur, Belagavi	CCB/PWD/BLD/CR-99/ AEE S-II/ 2017-18 (Modified Plan) Date:03.01.2018
184	Raman M Devakar & Others	CTS No.4878/75A, Tashildar Galli, Belagavi	CCB/PWD/BLD/CR-104/ AEE S-II/ 2017-18 Date:03.01.2018
185	Lata Jotibha Devakar	CTS No.4878/74, Tashildar Galli, Belagavi	CCB/PWD/BLD/CR-103/ AEE S-II/ 2017-18 Date:03.01.2018

186	Irappa Pujari and Others	CTS No.4878/73B, Tashildar Galli, Belagavi	CCB/PWD/BLD/CR-102/ AEE S-II/ 2017-18 Date:03.01.2018
187	Hemant V Desai and Others	CTS No.5274, Shastri Nagar, Belagavi.	CCB/PWD/BLD/CR-98/ AEE S-II/ 2017-18 Date:08.01.2018
188	Sanjay Balkar	CTS No.2410/A6, Kacheri Galli, Shahapur, Belagavi.	CCB/PWD/BLD/CR-105/ AEE S-II/ 2017-18 Date:09.01.2018
189	Shridhar D Dhamanekar	CTS No.3301/B/2, Vardappa galli, Khasbag, Belagavi	CCB/PWD/BLD/CR-74/AEE S-II/ 2017-18 Date:10.01.2018
190	Uttamkumar R. Jalagar	CTS No.1880/B, Melage Galli, Shahapur, Belagavi.	CCB/PWD/BLD/CR-82/AEE S-II/ 2017-18 Date:11.01.2018
191	Vanita M Atwadkar	CTS No.5519/C, 5th Cross, Shastri Nagar, Belagavi	CCB/PWD/BLD/CR-97/AEE S-II/ 2017-18 Date:17.01.2018
192	Nisarahmed Goussab Kale	CTS No.1594/B, Navi Galli, Shahapur, Belagavi.	CCB/PWD/BLD/CR-111/AEE S-II/ 2017-18 Date:17.01.2018
193	Rajendra Annappa Chougule	CTS No.554A, Math Galli, Belagavi.	CCB/PWD/BLD/CR-110/AEE S-II/ 2017-18 Date:17.01.2018
194	Shankar B Bhandari	CTS No.2566, Vaddar Chawani, Khasbag, Belagavi.	CCB/PWD/BLD/CR-107/AEE S-II/ 2017-18 Date:27.01.2018
195	Ramchandra K Velagi	CTS No.410/411, Dane Galli, Shahapur, belagavi	CCB/PWD/BLD/CR-109/AEE S-II/ 2017-18 Date:29.01.2018
196	Shri Krishnakant Shivanand Pavaskar Smt Radhika K. Pavaskar Alias Babita Chandrkant Anvekar	CTS No. 4153/26, Kapileshwar Colony, Belagavi,	CCB/PWD/BLD/CR-114/AEE S-II/ 2017-18 Date : 03.02.2018
197	Deelip G Patil	CTS No. 1081 Bicchu Galli Shahapur Belagavi	CCB/PWD/BLD/CR-119/AEE S-II/ 2017-18 Date : 03.02.2018
198	Shri Manohar L Hosurkar	Plot No. 103 Sy No. 94, Old P. B. Road Khasbag Belagavi	CCB/PWD/BLD/CR-61/AEE S-II/ 2017-18 Date : 08.02.2018
199	Shri Bharamanna L Chougule	CTS No. 2093/A, Kore Galli, Shahapur Belagavi.	CCB/PWD/BLD/CR-121/AEE S-II/ 2017-18 Date : 15.02.2018
200	Smt Sumitra B Desai, Shri Rajendra B Desai	CTS No. 87/1A/1, Math Galli, Shahapur, Belagavi	CCB/PWD/BLD/CR-115/AEE S-II/ 2017-18 Date : 15.02.2018
201	Prajapita Brahma Kumaris Ishwariya Vishwa Vidyalaya.	CTS No. 6051, Shivcaji Colony, Tilakwadi Belagavi.	CCB/PWD/BLD/CR-127/AEE S-II/ 2017-18 Date : 16.02.2018
202	Shri Laxman G Dhavali	CTS No. Vaddar Chavani, Khasbag, Belagavi	CCB/PWD/BLD/CR-116/AEE S-II/ 2017-18 Date : 16.02.2018
203	Shri Shrikant R Choudhari	CTS No. 1331/F, Basavan Galli Shahapur, Belagavi	CCB/PWD/BLD/CR-112/AEE S-II/ 2017-18 Date : 16.02/2018
204	Smt Anita Anant Desai	CTS NO. 1906/A1(P), Bhoj Galli, Shahapur, Belagavi.	CCB/PWD/BLD/CR-113/AEE S-II/ 2017-18 Date : 26.02.2018
205	Smt Saraswati Mallikarjun Kubsed	CTS No. 2106/2B, Kore Galli Shahapur Belagavi	CCB/PWD/BLD/CR-122/AEE S-II/ 2017-18 Date : 26.02.2018
206	Shri Mallikarjun G Billur	CTS No. 2106/C Kore Galli Shahapur Belagavi	CCB/PWD/BLD/CR-123/AEE S-II/ 2017-18 Date : 26.03.2018
207	Shri Somshekar G Billur	CTS No. 2106/2D, Kore Galli Shahapur Belagavi	CCB/PWD/BLD/CR-125/AEE S-II/ 2017-18 Date : 26.02.2018
208	Shri Diller S/O Vishwanath Gangaram Shanke	CTS No. 1634 Navi Galli Shahapur Belagavi	CCB/PWD/BLD/CR-120/AEE S-II/ 2017-18 Date : 26.02.2018
209	Shri Vinakay S Deshapande	CTS No. 4363, Plot No. 339/11(P), Mahadwar Road Cross 2/3 Belagavi	CCB/PWD/BLD/CR-141/AEE S-II/ 2017-18 Date : 28.02.2018
210	Shri Gangaram B Surekar	CTS No. 682, Narvekar Galli Shahapur Belagavi	CCB/PWD/BLD/CR-142/AEE S-II/ 2017-18 Date : 01.03.2018
211	Smt Rajamata Mahaveer Kudachi, Smt Gangavva Dharanendra Kudachi	CTS No. 596/1 Math Galli Belagavi	CCB/PWD/BLD/CR-126/AEE S-II/ 2017-18 Date : 03.03.2018

CITY CORPORATION BELAGAVI. SOUTH SUB DIVISION - II
BUILDING COMPLETION LAQ NO.544 FROM
DATE:-01.09.2016 TO 30.04.2018.

Sl. No	Owner's Name	Address	File No. & Permission Issued Date
1	Hemanthkumar padasalgi	P.No.42, Shanti nagar tilakwadi, Belagavi	No.CCB/PWD/CC/AEE.S-2/CR-11/2015-16 Date: 31.12.2016
2	Priyanka Gavade	CTS No.2410/B, Mandoli road, Godasewadi, Belagavi	No.CCB/PWD/CC/AEE.S-2/CR-7/2015-16 Date: 26.12.2016
3	Paris B Mahar	P.No.66, Shanti nagar, Tilakwadi, Belagavi	No.CCB/PWD/CC/AEE.S-2/CR-9/2015-16 Date: 26.12.2016
4	Rama H Harikant	CTS No.4926/A, Madhawar road, Belagavi	No.CCB/PWD/CC/AEE.S-2/CR-10/2015-16 Date: 26.12.2016
5	Arjun M Tambulunde	P.No.6 (Part) RS No.142, Nanawadi, Belagavi	No.CCB/PWD/CC/AEE.S-2/CR/2015-16 Date 21.01.2017
6	B. R. Naikar	P.No.89, Shanti Nagar, Tilakwadi Belagavi	No.CCB/PWD/CC/AEE.S-2/CR/2015-16 Date 21.01.2017
7	Narayan K Chougule	CTS No.4152/14, Math Galli, Behind shivaji garden Shahapur, Belagavi	No.CCB/PWD/CC/AEE.S-2/CR/2015-16 Date 15.02.2017
8	Ashok S Motagi	P.No.75, Shanti Nagar Tilakwadi, Belagavi	No.CCB/PWD/CC/AEE.S-2/CR/2015-16 Date 07.03.2017
9	A B Ijare	P.No.95, Shanti colony, Tilakwadi, Belagavi	No.CCB/PWD/CC/AEE.S-2/CR-18/2017-18 Date: 13.04.2017
10	Indumati V Archana Shantaram @ Baburao Sheralu	RS No.148, Behind Arun Talkies Belagavi	No.CCB/PWD/CC/AEE.S-2/CR/2017-18 Date: 18.05.2017
11	Niranjan Gopal Shanbag	Buda scheme No.33, Shanti Nagar Tilakwadi, Belagavi	No.CCB/PWD/CC/AEE.S-2/CR-01/2017-18 Date: 07.06.2017
12	Prashant A Masekar	CTS No.6111, Shanti Nagar, Tilakwadi, Belagavi	No.CCB/PWD/CC/AEE.S-2/CR-02/2017-18 Date: 07.07.2017
13	Nandesh A Hiremath	CTS No.2286, Hattiholi galli, Shahapur, Belagavi	No.CCB/PWD/CC/AEE.S-2/CR-03/2017-18 Date: 20.07.2017
14	Narayan R Joshi	RS No.148, Shanti Nagar, Tilakwadi Belagavi	No.CCB/PWD/CC/AEE.S-2/CR-04/2017-18 Date: 20.07.2017
15	Mayur R Balkar	CTS No.2410/A2, Kacheri Galli, Shahapur, Belagavi	No.CCB/PWD/CC/AEE.S-2/CR-05/2017-18 Date: 09.08.2017
16	Pramod B Kulkarni	CTS No.4157/1E, Kapileshwar colony Belagavi	No.CCB/PWD/CC/AEE.S-2/CR-06/2017-18 Date: 14.08.2017
17	K G Hegade	CTS No.12116, Teachers colony, Khasbag Belagavi	No.CCB/PWD/CC/AEE.S-2/CR-07/2017-18 Date: 30.08.2017
18	Darur Venugopal	SY No.147, Shanti colony, Chougulewadi, Belagavi	No.CCB/PWD/CC/AEE.S-2/CR-11/2017-18 Date: 22.09.2017
19	Shantinath B Hanumannavar	CTS No.4904/24, Tanaji Galli, Belagavi	No.CCB/PWD/CC/AEE.S-2/CR-08/2017-18 Date: 27.09.2017
20	L. K Gavali & Others	CTS No.118A/82, Shukarwar peth Tilakwadi, Belagavi	No.CCB/PWD/CC/AEE.S-2/CR-12/2017-18 Date: 19.10.2017
21	Savita T.B	P.No.4, 5th cross Dwarka Nagar, Tilakwadi, Belagavi	No.CCB/PWD/CC/AEE.S-2/CR-/2017-18 Date: 01.12.2017

Assistant Executive Engineer
South Sub Division - 1

Completion Certificate Issued
From 1-9-2016 to 31-03-2017

Sl. No.	Name of the applicant	Address
1	Shri. Sandip Raikar and Smt. Sahana Raikar	CTS No. 2902, R.S.No. 83/4, Adarsh Nagar, Belagavi
2	Shri. S.G. Pawar	Plot No. 38, CTS No. 375/2, Sambhaji nagar, Vadagaon Belagavi
3	Shri. Parashuram Kadam	Plot No. 26, CTS No. 92/4, Sy. No. 702, RC Nagar, Belagavi
4	Shri. Vijay K Pote	Plot No. 346, Sy. No. 710, 2nd stage, RC Nagar, Belagavi
5	Shri. Nandakishore Kalpekar Smt. Geeta Kalpekar	CTS No. 914/3, Patil Galli, Vadagaon Belagavi
6	Shri. Ashok S. Tamhankar	Plot No. 251, Sy. No. 93/1, CTS No. 1696, Guruprasad Colony, Belagavi
7	Smt. Smita A Birje	Plot No. 869, Vasant Colony, RC Nagar, Belagavi
8	Shri. Prakash S. Mugali	Plot No. 96, CTS No. 1/96, Parvati Nagar, Angol, Belagavi
9	Shri. Vinayak Chitnis	Plot No. 189, R.S. No. 98/1, Guruprasad Colony, Belagavi
10	Smt. Kusumavati S Lengade	Plot No. 143, Scheme No. 6, RC Nagar, Belagavi
11	Shri. Sunil M Tagare	CTS No. 1/98, Parvati Nagar, Angol Belagavi
12	Smt. Usha A Patravali	Plot No. 739/A, Scheme No. 6 II, RC Nagar, Belagavi
From 1-4-2017 to 31-03-2018		
13	Shri. Shrenik B Khot	Plot No. 725, CTS No. 310, 2nd Stage, RC Nagar, Belagavi
14	Smt. Daya @ Dayavati M Sattigeri	Plot No. 111, R.S. No. 679, CTS No. 1094, Scheme No. 6 A, RC Nagar, Belagavi
15	Shri. Ramappa H Pujari	Plot No. 104, R.S. No. 714, Scheme No. 6, 2nd stage, RC Nagar, Belagavi
16	Shri. Naganagouda S. Belavanaki	Plot No. 104, CTS No. 520, Scheme No. 6, 2nd stage RC Nagar Belagavi
17	Shri. Ashok T Munoli	Plot No. 518, Scheme No. 6, RC Nagar,Belagavi
18	Shri. Vlishwas D Gurav	Plot No. 512, Scheme No. 6, 2nd stage RC Nagar, Belagavi
19	Shri. Ravindrakumar R Sharma	Plot No. 368, CTS No. 648, Scheme No. 6, RC Nagar, Belagavi
20	Shri. Prashant R Yallurkar	H.No. 204/1, Sonar galli, Adarsh Nagar, Vadagaon, Belagavi
21	Shri. V.S. Bhatgol	Plot No. 784, CTS No. 750, 2nd stage RC Nagar, Belagavi
22	Shri. Gangadhar S. Mahalank	Plot No. 859, 2nd stage RC Nagar, Belagavi
23	Shri. Arvind B Khaded	Plot No. 74, Scheme No. 17, Angol, Belagavi
24	Shri. Satish S Kankanmeli	Plot No. 711, CTS No. 296, Scheme No. 6, 2nd stage, RC Nagar, Belagavi
25	Shri. Ashok Angadi	Plot No. 446, CTS No. 1254, RC Nagar, Belagavi
26	Smt. Padma Vanakudre	Plot No. 15A, Scheme No. 12, Bhagya Nagar, Belagavi

Assistant Executive Engineer
South Sub Division - 1
City Corporation, Belagavi

22	Satish S Patil	RS No.71/3/3/2, Near Amrut Vidayala Mandoli road, Belagavi	No.CCB/PWD/CC/AEE.S-2/CR-/2017-18 Date: 11.12.2017
23	A. M Potdar	CTS No.4146/B, Nanawadi, Belagavi	No.CCB/PWD/CC/AEE.S-2/CR-24/2017-18 Date: 13.12.2017
24	Ravindra G Gourgounda	CTS No.1119/1, Anantshayan Galli, Belagavi	No.CCB/PWD/CC/AEE.S-2/CR-25/2017-18 Date: 19.12.2017
25	S. S. Kinagi	RS No.144, Yashwant vihar Nanawadi, Belagavi	No.CCB/PWD/CC/AEE.S-2/CR-27/2017-18 Date: 19.12.2017
26	Pramod S Belagundi	CTS No.209/B6, Behind Akshata Mangal karalaya, Nanawadi Belagavi	No.CCB/PWD/CC/AEE.S-2/CR-18/2017-18 Date: 16.02.2018
27	Nandkumar N Rubb	SY No.36/B, Teachers Colony Khasbag, Belagavi	No.CCB/PWD/CC/AEE.S-2/CR-22/2017-18 Date: 16.02.2018

Assistant Executive Engineer, (South-2)
City Corporation, Belagavi

ASSISTANT EXECUTIVE ENGINEER NORTH ZONE-1

CITY CORPORATION BELAGAVI

.JILDING PERMISSION GRANTED REGISTER FOR THE MONTH OF JANUARY - 2016 TO DECEMBER - 2016

SI. NO.	Owners Name	Address	Month	Date of Application	File No. & Permission issued Date
1	M A Mujawar	Plot No.65 CTS No.142 RS No.227/K Teachers Colony Belagavi	Sep-16	02-09-2016	NO/CCB/PWD/BLD/AEE/N-1/CR-88/2016-17 Dt:2/9/16
2	Smt.Manish M Karekar	CTS No.1370/2 Ramlingkhind galli Belagavi	Sep-16	03-09-2016	NO/CCB/PWD/BLD/AEE/N-1/CR-84/2016-17 Dt:3/9/2016
3	S G Aptekar	CTS No.4378/C2B Chavat galli Belagavi	Sep-16	03-09-2016	NO/CCB/PWD/BLD/AEE/N-1/CR-85/2016-17 Dt:8/9/2016
4	N K Jadhav	Plot No.905 CTS No.0085/1 RS No.160 Sahyadri Nagar Belagavi	Sep-16	09-09-2016	NO/CCB/PWD/BLD/AEE/N-1/CR-90/2016-17 Dt:12/9/2016
5	M M Babaladi & others	Plot No.76 RS No.14/1A DA Colony SC No.11 Basawan kudachi Belagavi	Sep-16	14-09-2016	NO/CCB/PWD/BLD/AEE/N-1/CR-95/2016-17 Dt:16/9/2016
6	Suresh M Teware	Plot No.800 CTS No.0032 Sahyadri Nagar Belagavi	Sep-16	14-09-2016	NO/CCB/PWD/BLD/AEE/N-1/CR-91/2016-17 Dt:17/9/2016
7	Sudhakar S Gavali & others	CTS No.4120/2B/3 Gavali galli Belagavi	Sep-16	12-09-2016	NO/CCB/PWD/BLD/AEE/N-1/CR-89/2016-17 Dt:15/9/2016
8	Usha V Sadhunavar	CTS No.4099/A2 Gondhali Galli Belagavi	Sep-16	20-09-2016	NO/CCB/PWD/BLD/AEE/N-1/CR-96/2016-17 Dt:22/9/2016
9	Mansoor A Ilakalwale	Plot No.147 CTS No.204/1 Teachers Colony Kangrali K.H.	Sep-16	14-09-2016	NO/CCB/PWD/BLD/AEE/N-1/CR-92/2016-17 Dt:24/9/2016
10	Ranga Veerappa	Plot No.642 RS No.108 SC No.47 Sahyadri Nagar Belagavi	Sep-16	06-09-2016	NO/CCB/PWD/BLD/AEE/N-1/CR-86/2016-17 Dt:27/9/2016
11	N S Prabhu	CTS No.3246/2 Gondhali galli Belagavi	Sep-16	14-09-2016	NO/CCB/PWD/BLD/AEE/N-1/CR-94/2016-17 Dt:17/9/2016
12	L I Rudagi	Plot No.177 CTS No.202/2 Vidya Nagar Bealgavi	Sep-16	14-09-2016	NO/CCB/PWD/BLD/AEE/N-1/CR-99/2016-17 Dt:28/9/2016
13	Ram V Gunga & Jaylaxmi R Gunga	Plot No.213 CTS No.2947/2 SC No.51 Laxmitekadi Belagai	Sep-16	14-09-2016	NO/CCB/PWD/BLD/AEE/N-1/CR-100/2016-17 Dt:28/9/2016
14	1) Kumarswami P Charantimath 2) Geetanjali S Hiremath 3) Sumitra P Chrantimath	P No.340 CTS No.5093/6A Hanuman Nagar Belagavi	Oct-16	04-08-2016	NO/CCB/PWD/BLD/AEE/N-1/CR-200/2016-17 Dt:4/10/2016
15	Smt.Renuka M Patil & others	Plot No.871 CTS No.0052 SC No.47 Sahyadri Nagar Belagavi	Oct-16	26-09-2016	NO/CCB/PWD/BLD/AEE/N-1/CR-97/2016-17 Dt:4/10/2016

16	S M Mathapati	Plot No.442 CTS No.1824 SC No.47 Sahyadri Nagar Belagavi	Oct-16	06-09-2016	NO/CCB/PWD/BLD/AEE/N-1/CR-87/2016-17 Dt:5/10/2016
17	Dr.Ravindra R Walvekar	Plot No.598 CTS No.3836/3 Hanuman Nagar Belagavi	Oct-16	17-05-2016	NO/CCB/PWD/BLD/AEE/N-1/CR-29/2016-17 Dt:06/10/2016
18	Anil S Nagannavar	Plot No.1141 CTS No.0160 SC No.47 Sahyadri Nagar Belagavi	Oct-16	03-10-2016	NO/CCB/PWD/BLD/AEE/N-1/CR-98/2016-17 Dt:6/10/2016
19	Raju B Kankanwadi	Plot No.137 CTS No.1638 SC No.47 Sahyadri Nagar Belagavi	Oct-16	06-10-2016	NO/CCB/PWD/BLD/AEE/N-1/CR-118/2016-17 Dt:07/10/2016
20	Mahesh V Yaradal	Plot No.32/A CTS No.215 The Immaculate Co-op Housing Society Kangrali BK Belagavi	Oct-16	14-09-2016	NO/CCB/PWD/BLD/AEE/N-1/CR-93/2016-17 Dt:7/10/2016
21	Smt. Vandana A Mohite & (1) Abhay (2)Akshay (3)Omkar	CTS No.4494/A/1 Chavat galli Belagavi	Oct-16	14-10-2016	NO/CCB/PWD/BLD/AEE/N-1/CR-102/2016-17 Dt:14/10/2016
22	Bashirahmed S Mulla	Plot No.29 RS No.47/A+B+C+D/B Shahu Nagar Belagavi	Oct-16	07-10-2016	NO/CCB/PWD/BLD/AEE/N-1/CR-109/2016-17 Dt:14/10/2016
23	Amey D Sambhajiche & Others	CTS No.4371/B1 Chavat galli Belagavi	Oct-16	14-10-2016	NO/CCB/PWD/BLD/AEE/N-1/CR-103/2016-17 Dt:18/10/2016
24	Imran N Maniyar	CTS No.2605 Mali galli Belagavi	Oct-16	17-10-2016	NO/CCB/PWD/BLD/AEE/N-1/CR-105/2016-17 Dt:19/10/2016
25	Smt.Margaret C D'Souza	Plot No.10B CTS No.2526/1 RS No.50/2A Immaculate Housing society Kangrali B.K. Beagavi	Oct-16	07-10-2016	NO/CCB/PWD/BLD/AEE/N-1/CR-108/2016-17 Dt:19/10/2016
26	Santosh G Nesarkar & Smt.Subadra G Nesarkar	CTS No.4361/2 Chavat galli Belagavi	Oct-16	17-10-2016	NO/CCB/PWD/BLD/AEE/N-1/CR-106/2016-17 Dt:19/10/2016
27	Vithal N Ittappannavar	CTS No.5251 Plot No.108 Hanuman Nagar Belagavi	Oct-16	20-10-2016	NO/CCB/PWD/BLD/AEE/N-1/CR-110/2016-17 Dt:20/10/2016
28	S N Byahatti	Plot No.22 CTS No.2302 Hanuman nagar Belagavi	Oct-16	21-10-2016	NO/CCB/PWD/BLD/AEE/N-1/CR-111/2016-17 Dt:21/10/2016
29	Ganapati K Gavali	CTS No.4120/2B4 Gavali galli Belagavi	Oct-16	22-10-2016	NO/CCB/PWD/BLD/AEE/N-1/CR-116/2016-17 Dt:24/10/2016
30	S S Gavali & Others	CTS No.4120/2B2 Gavali galli Belagavi	Oct-16	22-10-2016	NO/CCB/PWD/BLD/AEE/N-1/CR-117/2016-17 Dt:24/10/2016
31	Mallavva K Gavali	CTS No.4120/2BA Gavali galli Belagavi	Oct-16	22-10-2016	NO/CCB/PWD/BLD/AEE/N-1/CR-115/2016-17 Dt:24/10/2016
32	Sharanbasappa P Gandigudi	CTS No.10969/A/1A/33 Sadashiv Nagar Belagavi	Oct-16	14-10-2016	NO/CCB/PWD/BLD/AEE/N-1/CR-101/2016-17 Dt:24/10/2016

33	T C Pathan	Plot No.25 CTS No.8855 Shivabasav Nagar Belagavi	Oct-16	22-10-2016	NO/CCB/PWD/BLD/AEE/N-1/CR-114/2016-17 Dt:25/10/2016
34	Fazal M Malik	CTS No.4203/1A Khadak galli Belagavi	Oct-16	17-10-2016	NO/CCB/PWD/BLD/AEE/N-1/CR-107/2016-17 Dt:25/10/2016
35	S Y Annadkumar	Plot No.968 CTS No.1198 SC No.40 Kuvempu Nagar Belagavi	Nov-16	02-11-2016	NO/CCB/PWD/BLD/AEE/N-1/CR-120/2016-17 Dt:2/11/2016
36	T C Hadimani	Plot No.93 CTS No.3570 SC No.40 Kuvempu Nagar Belagavi	Nov-16	02-11-2016	NO/CCB/PWD/BLD/AEE/N-1/CR-121/2016-17 Dt:2/11/2016
37	M S Sambhajiche	Plot No.27 CTS No.0003 Sahyadri Nagar Belagavi	Nov-16	22-10-2016	NO/CCB/PWD/BLD/AEE/N-1/CR-113/2016-17 Dt:2/11/2016
38	Kamal S Suryavanshi	Plot No.B RS No.51/2B Shahu Nagar Belagavi	Nov-16	03-11-2016	NO/CCB/PWD/BLD/AEE/N-1/CR-125/2016-17 Dt:3/11/2016
39	A L Khandekar	Plot No.8 TS No.1366/1/1C Sadashiv Nagar Belagavi	Nov-16	02-11-2016	NO/CCB/PWD/BLD/AEE/N-1/CR-124/2016-17 Dt:3/11/2016
40	Rajesh P Takkekar	CTS No.2133/B/2A Pangul galli Belagavi	Nov-16	04-11-2016	NO/CCB/PWD/BLD/AEE/N-1/CR-130/2016-17 Dt:4/11/2016
41	Malati R Kamble	Plot No.54/A CTS No.188 Immaculate Co-op Housing society Kangrali B.K. Belagavi	Nov-16	28-10-2016	NO/CCB/PWD/BLD/AEE/N-1/CR-131/2016-17 Dt:4/11/2016
42	Manohar A Rachannavar	Plot No.97 CTS No.4032 SC No.40/A Hanuman Nagar Belagavi	Nov-16	21-10-2016	NO/CCB/PWD/BLD/AEE/N-1/CR-112/2016-17 Dt:4/11/2016
43	M N Mujawar	CTS No.1994/1E Ganapti galli Belagavi	Nov-16	02-11-2016	NO/CCB/PWD/BLD/AEE/N-1/CR-122/2016-17 Dt:7/11/2016
44	Savita M Jagajampi	Plot No.15 CTS No.07 RS No.109/1 Vinayak Housing Colony Shahu Nagar Belagavi	Nov-16	04-11-2016	NO/CCB/PWD/BLD/AEE/N-1/CR-129/2016-17 Dt:8/11/2016
45	Vinod G Daddikar	CTS No.1424 Vijay Nagar Hindalga Belagavi	Nov-16	04-11-2016	NO/CCB/PWD/BLD/AEE/N-1/CR-128/2016-17 Dt:8/11/2016
46	Smt.Suman S Desurkar	CTS No.4122A/3 Gavali galli Belagavi	Nov-16	02-11-2016	NO/CCB/PWD/BLD/AEE/N-1/CR-123/2016-17 Dt:10/11/2016
47	Mohammed Raqeeb G Soudagar	Plot No.10 CTS No.2050 RS No.47/A+B+C+D+F (P2) Kangrali BK Belagavi	Nov-16	08-11-2016	NO/CCB/PWD/BLD/AEE/N-1/CR-132/2016-17 Dt:16/11/2016
48	Ramkrishna P Bhatkhande	Plot No.217 CTS No.1665 SC No.47 Sahyadri Nagar Belagavi	Nov-16	02-04-2016	NO/CCB/PWD/BLD/AEE/N-1/CR-1/2016-17 Dt:23/11/2016
49	Anil S Bhusannavar	Plot No.104 CTS No.9032 (part) Shivabasav Nagar Belagavi	Nov-16	04-11-2016	NO/CCB/PWD/BLD/AEE/N-1/CR-126/2016-17 Dt:25/11/2016
50	Shakuntala K Kanbarkar	Plot No.147 CTS No.3154 RS No.10/3 Vinayak Nagar Belagavi	Nov-16	26-11-2016	NO/CCB/PWD/BLD/AEE/N-1/CR-141/2016-17 Dt:28/11/2016

212	Shri Ramchandra S Sutar	CTS NO. 5411/C, Maharma Fule Road Shahapur Belagavi.	CCB/PWD/BLD/CR-146/AEE S-II/ 2017-18 Date : 06.03.2018
..3	Shri Manohar L Hosurkar	Plot No. 102, Sy No. 94, Old P. B. Road Khasbag, Belagavi.	CCB/PWD/BLD/CR-62/AEE S-II/ 2017-18
214	Shri Prakash B Choudhari	CTS No. 3514/3, Vardappa Galli Khasbag Belagavi	CCB/PWD/BLD/CR-145/AEE S-II/ 2017-18 Date : 07.03.2018
215	Smt Rajkumar Krishana Kadangale	CTS NO. 3021/C Maruti Galli Khasbag Belagavi	CCB/PWD/BLD/CR-140/AEE S-II/ 2017-18
216	Shri Suhas Maruti Bhasme	CTS No. 2825/A Basawan Galli Khasbag Belagavi	CCB/PWD/BLD/CR-149/AEE S-II/ 2017-18 Date : 14.03.2018
217	Shri Rabindranath Ranjit Maity	CTS No. 1799/1A, Jed Galli Shahapur Belagavi	CCB/PWD/BLD/CR-139/AEE S-II/ 2017-18 Date : 19.03.2018
218	Shri Govind Ramchandra Takkekar	Plot No. 43, Sy No. 71/4 CTS No. 2414/2, Godsewadi Belagavi	CCB/PWD/BLD/CR-147/AEE S-II/ 2017-18 Date : 21.03.2018
219	Smt Leela Rajesh Gavali	CTS No. 113/3B2, Mangalwar Tilakwadi Belagavi	CCB/PWD/BLD/CR-128/AEE S-II/ 2017-18 Date : 22.03.2018
220	Shri Ashish Ashok Bhekne	CTS No. 982/B1, Acharyay Galli Shahapur Belagavi	CCB/PWD/BLD/CR-131/AEE S-II/ 2017-18 Date : 22.03.2018
221	Shri Vijay Ramchandra Bagewadi	CTS No. 124/1 Math Galli, Shahapur, Belagavi.	CCB/PWD/BLD/CR-144/AEE S-II/ 2017-18
222	Shri Jitendra Shantinath Gorgonda, Smt Nanda Shantinath Gorgonda, Shri Bharat Shantinath Gorgonda,	CTS No.1114, Anantshayan Galli Belagavi	CCB/PWD/BLD/CR-150/AEE S-II/ 2017-18 Date : 26.03.2018
223	Shri Basavaraj B Chavan , Smt Vijaylaxmi B Chavan	CTS No. 2431/7, Rs. No. 71/3/4/1(P), Amrut Vidyalaya School, Mandoli Road Belagavi	CCB/PWD/BLD/CR-133/AEE S-II/ 2017-18 Date : 26.03.2018
224	Shri Suresh D Kadam	CTS No. 265/3, Mujawar Galli Belagavi	CCB/PWD/BLD/CR-148/AEE S-II/ 2017-18 Date : 26.03.2018
225	Shri.Anil G Muchandi & others	CTS No.5419, M.F road Shahapur Belagavi	CCB/PWD/BLD/CR-132/AEE S-II/ 2017-18 Date : 31.03.2018
226	Shri Ishawar Mallappa Megennavar	CTS No. 1111, Bichu Galli, Shahapur, Belagavi.	CCB/PWD/BLD/CR-151/AEE S-II/2018-19 Date: 05/04/2018
227	Shri Brahmanand J Gourgound	CTS NO. 1137/1A, Anantshayan Galli, Belagavi.	CCB/PWD/BLD/CR-136/ AEE S-II/ 2018-19 Date: 05/04/2018
228	Shri Gajanan A Gawade & Others,	CTS No. 752/1, Narvekar Galli, Shahapur, Belagavi.	CCB/PWD/BLD/CR-124/ AEE S-II/ 2018-19 Date : 06/04/2018
229	Shri Vijay M Pujari & Others	CTS No. 1144/A, Anantshayan Galli, Belagavi.	CCB/PWD/BLD/CR-76/ AEE S-II/ 2018-19 Date: 13/04/2018
230	Smt Shobana Vijaykumar Doshi, Smt Chetana Sagar Mehata, Shri Ashish Vijaykumar Doshi, Smt Trupati Sanket Shaha	CTS No. 4879/4, Fulbag Galli, Belagavi.	CCB/PWD/BLD/CR-117/ AEE S-II/ 2018-19 Date: 13/04/2018
231	Smt Neha Nilesh Herekar	CTS No. 398, Khadebazar Shahapur Belagavi.	CCB/PWD/BLD/CR-88/ AEE S-II/ 2018-19 Date: 20/04/2018
232	Shri.Digambar Ramchandra Dhengole, Shri.kushal Ramchandra Dhengole	CTS No. 678/1A, Narvekar Galli, Shahapur, Belagavi.	CCB/PWD/BLD/CR-152/ AEE S-II/ 2018-19 Date: 20/04/2018

Assistant Executive Engineer, (South-2)
City Corporation, Belagavi

212	Shri Ramchandra S Sutar	CTS NO. 5411/C, Mahatma Fule Road Shahapur Belagavi.	CCB/PWD/BLD/CR-146/AEE S-II/ 2017-18 Date : 06.03.2018
213	Shri Manohar L Hosurkar	Plot No. 102, Sy No. 94, Old P. B. Road Khasbag, Belagavi.	CCB/PWD/BLD/CR-62/AEE S-II/ 2017-18
214	Shri Prakash B Choudhari	CTS No. 3514/3, Vardappa Galli Khasbag Belagavi	CCB/PWD/BLD/CR-145/AEE S-II/ 2017-18 Date : 07.03.2018
215	Smt Rajkumar Krishana Kadangale	CTS NO. 3021/C Maruti Galli Khasbag Belagavi	CCB/PWD/BLD/CR-140/AEE S-II/ 2017-18
216	Shri Suhas Maruti Bhasme	CTS No. 2825/A Basawan Galli Khasbag Belagavi	CCB/PWD/BLD/CR-149/AEE S-II/ 2017-18 Date : 14.03.2018
217	Shri Rabindranath Ranjit Maity	CTS No. 1799/1A, Jed Galli Shahapur Belagavi	CCB/PWD/BLD/CR-139/AEE S-II/ 2017-18 Date : 19.03.2018
218	Shri Govind Ramchandra Takkekar	Plot No. 43, Sy No. 71/4 CTS No. 2414/2, Godsewadi Belagavi	CCB/PWD/BLD/CR-147/AEE S-II/ 2017-18 Date : 21.03.2018
219	Smt Leela Rajesh Gavali	CTS No. 113/3B2, Mangalwar Tilakwadi Belagavi	CCB/PWD/BLD/CR-128/AEE S-II/ 2017-18 Date : 22.03.2018
220	Shri Ashish Ashok Bhekne	CTS No. 982/B1, Acharyay Galli Shahapur Belagavi	CCB/PWD/BLD/CR-131/AEE S-II/ 2017-18 Date : 22.03.2018
221	Shri Vijay Ramchandra Bagewadi	CTS No. 124/1 Math Galli, Shahapur, Belagavi.	CCB/PWD/BLD/CR-144/AEE S-II/ 2017-18
222	Shri Jitendra Shantinath Gorgonda, Smt Nanda Shantinath Gorgonda, Shri Bharat Shantinath Gorgonda,	CTS No.1114, Anantshayan Galli Belagavi	CCB/PWD/BLD/CR-150/AEE S-II/ 2017-18 Date : 26.03.2018
223	Shri Basavaraj B Chavan , Smt Vijaylaxmi B Chavan	CTS No. 2431/7, Rs. No. 71/3/4/1(P), Amrut Vidyalaya School, Mandoli Road Belagavi	CCB/PWD/BLD/CR-133/AEE S-II/ 2017-18 Date : 26.03.2018
224	Shri Suresh D Kadam	CTS No. 265/3, Mujawar Galli Belagavi	CCB/PWD/BLD/CR-148/AEE S-II/ 2017-18 Date : 26.03.2018
225	Shri.Anil G Muchandi & others	CTS No.5419, M.F road Shahapur Belagavi	CCB/PWD/BLD/CR-132/AEE S-II/ 2017-18 Date : 31.03.2018
226	Shri Ishawar Mallappa Megennavar	CTS No. 1111, Bichu Galli, Shahapur, Belagavi.	CCB/PWD/BLD/CR-151/AEE S-II/2018-19 Date: 05/04/2018
227	Shri Brahmanand J Gourgound	CTS NO. 1137/1A, Anantshayan Galli, Belagavi.	CCB/PWD/BLD/CR-136/ AEE S-II/ 2018-19 Date: 05/04/2018
228	Shri Gajanan A Gawade & Others,	CTS No. 752/1, Narvekar Galli, Shahapur, Belagavi.	CCB/PWD/BLD/CR-124/ AEE S-II/ 2018-19 Date : 06/04/2018
229	Shri Vijay M Pujari & Others	CTS No. 1144/A, Anantshayan Galli, Belagavi.	CCB/PWD/BLD/CR-76/ AEE S-II/ 2018-19 Date: 13/04/2018
230	Smt Shobana Vijaykumar Doshi, Smt Chetana Sagar Mehata, Shri Ashish Vijaykumar Doshi, Smt Trupati Sanket Shaha	CTS No. 4879/4, Fulbag Galli, Belagavi.	CCB/PWD/BLD/CR-117/ AEE S-II/ 2018-19 Date: 13/04/2018
231	Smt Neha Nilesh Herekar	CTS No. 398, Khadebazar Shahapur Belagavi.	CCB/PWD/BLD/CR-88/ AEE S-II/ 2018-19 Date: 20/04/2018
232	Shri.Digambar Ramchandra Dhengole, Shri.kushal Ramchandra Dhengole	CTS No. 678/1A, Narvekar Galli, Shahapur, Belagavi.	CCB/PWD/BLD/CR-152/ AEE S-II/ 2018-19 Date: 20/04/2018

Assistant Executive Engineer, (South-2)
City Corporation, Belagavi

CITY CORPORATION BELAGAVI. SOUTH SUB DIVISION - II
BUILDING COMPLETION LAQ NO.544 FROM
DATE:-01.09.2016 TO 30.04.2018.

Sl. No	Owner's Name	Address	File No. & Permission Issued Date
1	Hemanthkumar padasalgi	P.No.42, Shanti nagar tilakwadi, Belagavi	No.CCB/PWD/CC/AEE.S-2/CR-11/2015-16 Date: 31.12.2016
2	Priyanka Gavade	CTS No.2410/B, Mandoli road, Godasewadi, Belagavi	No.CCB/PWD/CC/AEE.S-2/CR-7/2015-16 Date: 26.12.2016
3	Paris B Mahar	P.No.66, Shanti nagar, Tilakwadi, Belagavi	No.CCB/PWD/CC/AEE.S-2/CR-9/2015-16 Date: 26.12.2016
4	Rama H Harikant	CTS No.4926/A, Madhawar road, Belagavi	No.CCB/PWD/CC/AEE.S-2/CR-10/2015-16 Date: 26.12.2016
5	Arjun M Tambulunde	P.No.6 (Part) RS No.142, Nanawadi, Belagavi	No.CCB/PWD/CC/AEE.S-2/CR/2015-16 Date 21.01.2017
6	B. R. Naikar	P.No.89, Shanti Nagar, Tilakwadi Belagavi	No.CCB/PWD/CC/AEE.S-2/CR/2015-16 Date 21.01.2017
7	Narayan K Chougule	CTS No.4152/14, Math Galli, Behind shivaji garden Shahapur, Belagavi	No.CCB/PWD/CC/AEE.S-2/CR/2015-16 Date 15.02.2017
8	Ashok S Motagi	P.No.75, Shanti Nagar Tilakwadi, Belagavi	No.CCB/PWD/CC/AEE.S-2/CR/2015-16 Date 07.03.2017
9	A B Ijare	P.No.95, Shanti colony, Tilakwadi, Belagavi	No.CCB/PWD/CC/AEE.S-2/CR-18/2017-18 Date: 13.04.2017
10	Indumati V Archana Shantaram @ Baburao Sheralu	RS No.148, Behind Arun Talkies Belagavi	No.CCB/PWD/CC/AEE.S-2/CR/2017-18 Date: 18.05.2017
11	Niranjan Gopal Shanbag	Buda scheme No.33, Shanti Nagar Tilakwadi, Belagavi	No.CCB/PWD/CC/AEE.S-2/CR-01/2017-18 Date: 07.06.2017
12	Prashant A Masekar	CTS No.6111, Shanti Nagar, Tilakwadi, Belagavi	No.CCB/PWD/CC/AEE.S-2/CR-02/2017-18 Date: 07.07.2017
13	Nandesh A Hiremath	CTS No.2286, Hattiholi galli, Shahapur, Belagavi	No.CCB/PWD/CC/AEE.S-2/CR-03/2017-18 Date: 20.07.2017
14	Narayan R Joshi	RS No.148, Shanti Nagar, Tilakwadi Belagavi	No.CCB/PWD/CC/AEE.S-2/CR-04/2017-18 Date: 20.07.2017
15	Mayur R Balkar	CTS No.2410/A2, Kacheri Galli, Shahapur, Belagavi	No.CCB/PWD/CC/AEE.S-2/CR-05/2017-18 Date: 09.08.2017
16	Pramod B Kulkarni	CTS No.4157/1E, Kapileshwar colony Belagavi	No.CCB/PWD/CC/AEE.S-2/CR-06/2017-18 Date: 14.08.2017
17	K G Hegade	CTS No.12116, Teachers colony, Khasbag Belagavi	No.CCB/PWD/CC/AEE.S-2/CR-07/2017-18 Date: 30.08.2017
18	Darur Venugopal	SY No.147, Shanti colony, Chougulewadi, Belagavi	No.CCB/PWD/CC/AEE.S-2/CR-11/2017-18 Date: 22.09.2017
19	Shantinath B Hanumannavar	CTS No.4904/24, Tanaji Galli, Belagavi	No.CCB/PWD/CC/AEE.S-2/CR-08/2017-18 Date: 27.09.2017
20	L. K Gavali & Others	CTS No.118A/82, Shukarwar peth Tilakwadi, Belagavi	No.CCB/PWD/CC/AEE.S-2/CR-12/2017-18 Date: 19.10.2017
21	Savita T.B	P.No.4, 5th cross Dwarka Nagar, Tilakwadi, Belagavi	No.CCB/PWD/CC/AEE.S-2/CR-/2017-18 Date: 01.12.2017

Assistant Executive Engineer
South Sub Division - 1

Completion Certificate Issued
From 1-9-2016 to 31-03-2017

Sl. No.	Name of the applicant	Address
1	Shri. Sandip Raikar and Smt. Sahana Raikar	CTS No. 2902, R S.No. 83/4, Adarsh Nagar, Belagavi
2	Shri. S.G. Pawar	Plot No. 38, CTS No. 375/2, Sambhaji nagar, Vadagaon Belagavi
3	Shri. Parashuram Kadam	Plot No. 26, CTS No. 92/4, Sy. No. 702, RC Nagar, Belagavi
4	Shri. Vijay K Pote	Plot No. 346, Sy. No. 710, 2nd stage, RC Nagar, Belagavi
5	Shri. Nandakishore Kalpekar Smt. Geeta Kalpekar	CTS No. 914/3, Patil Galli, Vadagaon Belagavi
6	Shri. Ashok S. Tamhankar	Plot No. 251, Sy. No. 93/1, CTS No. 1696, Guruprasad Colony, Belagavi
7	Smt. Smita A Birje	Plot No. 869, Vasant Colony, RC Nagar, Belagavi
8	Shri. Prakash S. Mugali	Plot No. 96, CTS No. 1/96, Parvati Nagar, Angol, Belagavi
9	Shri. Vinayak Chitnis	Plot No. 189, R.S. No. 98/1, Guruprasad Colony, Belagavi
10	Smt. Kusumavati S Lengade	Plot No. 143, Scheme No. 6, RC Nagar, Belagavi
11	Shri. Sunil M Tagare	CTS No. 1/98, Parvati Nagar, Angol Belagavi
12	Smt. Usha A Patravali	Plot No. 739/A, Scheme No. 6 II, RC Nagar, Belagavi
From 1-4-2017 to 31-03-2018		
13	Shri. Shrenik B Khot	Plot No. 725, CTS No. 310, 2nd Stage, RC Nagar, Belagavi
14	Smt. Daya @ Dayavati M Sattigeri	Plot No. 111, R.S. No. 679, CTS No. 1094 Scheme No. 6 A, RC Nagar, Belagavi
15	Shri. Ramappa H Pujari	Plot No. 104, R.S. No. 714, Scheme No. 6, 2nd stage, RC Nagar, Belagavi
16	Shri. Naganagouda S. Belavanaki	Plot No. 104, CTS No. 520, Scheme No. 6, 2nd stage RC Nagar Belagavi
17	Shri. Ashok T Munoli	Plot No. 518, Scheme No. 6, RC Nagar,Belagavi
18	Shri. Vlishwas D Gurav	Plot No. 512, Scheme No. 6, 2nd stage RC Nagar, Belagavi
19	Shri. Ravindrakumar R Sharma	Plot No. 368, CTS No. 648, Scheme No. 6, RC Nagar, Belagavi
20	Shri. Prashant R Yallurkar	H.No. 204/1, Sonar galli, Adarsh Nagar, Vadagaon, Belagavi
21	Shri. V.S. Bhatgol	Plot No. 784, CTS No. 750, 2nd stage RC Nagar, Belagavi
22	Shri. Gangadhar S. Mahalank	Plot No. 859, 2nd stage RC Nagar, Belagavi
23	Shri. Arvind B Khaded	Plot No. 74, Scheme No. 17, Angol, Belagavi
24	Shri. Satish S Kankanmeli	Plot No. 711, CTS No. 296, Scheme No. 6, 2nd stage, RC Nagar, Belagavi
25	Shri. Ashok Angadi	Plot No. 446, CTS No. 1254, RC Nagar, Belagavi
26	Smt. Padma Vanakudre	Plot No. 15A, Scheme No. 12, Bhagya Nagar, Belagavi

Assistant Executive Engineer
South Sub Division - 1
City Corporation, Belagavi

22	Satish S Patil	RS No.71/3/3/2, Near Amrut Vidayala Mandoli road, Belagavi	No.CCB/PWD/CC/AEE.S-2/CR-/2017-18 Date: 11.12.2017
23	A. M Potdar	CTS No.4146/B, Nanawadi, Belagavi	No.CCB/PWD/CC/AEE.S-2/CR-24/2017-18 Date: 13.12.2017
24	Ravindra G Gourgounda	CTS No.1119/1, Anantshayan Galli, Belagavi	No.CCB/PWD/CC/AEE.S-2/CR-25/2017-18 Date: 19.12.2017
25	S. S. Kinagi	RS No.144, Yashwant vihar Nanawadi, Belagavi	No.CCB/PWD/CC/AEE.S-2/CR-27/2017-18 Date: 19.12.2017
26	Pramod S Belagundi	CTS No.209/B6, Behind Akshata Mangal karalaya, Nanawadi Belagavi	No.CCB/PWD/CC/AEE.S-2/CR-18/2017-18 Date: 16.02.2018
27	Nandkumar N Rubb	SY No.36/B, Teachers Colony Khasbag, Belagavi	No.CCB/PWD/CC/AEE.S-2/CR-22/2017-18 Date: 16.02.2018

Assistant Executive Engineer, (South-2)
City Corporation, Belagavi

ASSISTANT EXECUTIVE ENGINEER NORTH ZONE-1
CITY CORPORATION BELAGAVI
.JILDING PERMISSION GRANTED REGISTER FOR THE MONTH OF JANUARY - 2016 TO DECEMBER - 2016

Sl. NO.	Owners Name	Address	Month	Date of Application	File No. & Permission issued Date
1	M A Mujawar	Plot No.65 CTS No.142 RS No.227/K Teachers Colony Belagavi	Sep-16	02-09-2016	NO/CCB/PWD/BLD/AEE/N-1/CR-88/2016-17 Dt:2/9/16
2	Smt.Manish M Karekar	CTS No.1370/2 Ramlingkhind galli Belagavi	Sep-16	03-09-2016	NO/CCB/PWD/BLD/AEE/N-1/CR-84/2016-17 Dt:3/9/2016
3	S G Aptekar	CTS No.4378/C2B Chavat galli Belagavi	Sep-16	03-09-2016	NO/CCB/PWD/BLD/AEE/N-1/CR-85/2016-17 Dt:8/9/2016
4	N K Jadhav	Plot No.905 CTS No.0085/1 RS No.160 Sahyadri Nagar Belagavi	Sep-16	09-09-2016	NO/CCB/PWD/BLD/AEE/N-1/CR-90/2016-17 Dt:12/9/2016
5	M M Babaladi & others	Plot No.76 RS No.14/1A DA Colony SC No.11 Basawan kudachi Belagavi	Sep-16	14-09-2016	NO/CCB/PWD/BLD/AEE/N-1/CR-95/2016-17 Dt:16/9/2016
6	Suresh M Teware	Plot No.800 CTS No.0032 Sahyadri Nagar Belagavi	Sep-16	14-09-2016	NO/CCB/PWD/BLD/AEE/N-1/CR-91/2016-17 Dt:17/9/2016
7	Sudhakar S Gavali & others	CTS No.4120/2B/3 Gavali galli Belagavi	Sep-16	12-09-2016	NO/CCB/PWD/BLD/AEE/N-1/CR-89/2016-17 Dt:15/9/2016
8	Usha V Sadhunavar	CTS No.4099/A2 Gondhali Galli Belagavi	Sep-16	20-09-2016	NO/CCB/PWD/BLD/AEE/N-1/CR-96/2016-17 Dt:22/9/2016
9	Mansoor A Ilakalwale	Plot No.147 CTS No.204/1 Teachers Colony Kangrali K.H.	Sep-16	14-09-2016	NO/CCB/PWD/BLD/AEE/N-1/CR-92/2016-17 Dt:24/9/2016
10	Ranga Veerappa	Plot No.642 RS No.108 SC No.47 Sahyadri Nagar Belagavi	Sep-16	06-09-2016	NO/CCB/PWD/BLD/AEE/N-1/CR-86/2016-17 Dt:27/9/2016
11	N S Prabhu	CTS No.3246/2 Gondhali galli Belagavi	Sep-16	14-09-2016	NO/CCB/PWD/BLD/AEE/N-1/CR-94/2016-17 Dt:17/9/2016
12	L I Rudagi	Plot No.177 CTS No.202/2 Vidya Nagar Bealgavi	Sep-16	14-09-2016	NO/CCB/PWD/BLD/AEE/N-1/CR-99/2016-17 Dt:28/9/2016
13	Ram V Gunga & Jaylaxmi R Gunga	Plot No.213 CTS No.2947/2 SC No.51 Laxmitekadi Belagai	Sep-16	14-09-2016	NO/CCB/PWD/BLD/AEE/N-1/CR-100/2016-17 Dt:28/9/2016
14	1) Kumarswami P Charantimath 2) Geetanjali S Hiremath 3) Sumitra P Chrantimath	P No.340 CTS No.5093/6A Hanuman Nagar Belagavi	Oct-16	04-08-2016	NO/CCB/PWD/BLD/AEE/N-1/CR-200/2016-17 Dt:4/10/2016
15	Smt.Renuka M Patil & others	Plot No.871 CTS No.0052 SC No.47 Sahyadri Nagar Belagavi	Oct-16	26-09-2016	NO/CCB/PWD/BLD/AEE/N-1/CR-97/2016-17 Dt:4/10/2016

16	S M Mathapati	Plot No.442 CTS No.1824 SC No.47 Sahyadri Nagar Belagavi	Oct-16	06-09-2016	NO/CCB/PWD/BLD/AEE/N-1/CR-87/2016-17 Dt:5/10/2016
17	Dr.Ravindra R Walvekar	Plot No.598 CTS No.3836/3 Hanuman Nagar Belagavi	Oct-16	17-05-2016	NO/CCB/PWD/BLD/AEE/N-1/CR-29/2016-17 Dt:06/10/2016
18	Anil S Nagannavar	Plot No.1141 CTS No.0160 SC No.47 Sahyadri Nagar Belagavi	Oct-16	03-10-2016	NO/CCB/PWD/BLD/AEE/N-1/CR-98/2016-17 Dt:6/10/2016
19	Raju B Kankanwadi	Plot No.137 CTS No.1638 SC No.47 Sahyadri Nagar Belagavi	Oct-16	06-10-2016	NO/CCB/PWD/BLD/AEE/N-1/CR-118/2016-17 Dt:07/10/2016
20	Mahesh V Yaradal	Plot No.32/A CTS No.215 The Immaculate Co-op Housing Society Kangrali BK Belagavi	Oct-16	14-09-2016	NO/CCB/PWD/BLD/AEE/N-1/CR-93/2016-17 Dt:7/10/2016
21	Smt. Vandana A Mohite & (1) Abhay (2)Akshay (3)Omkar	CTS No.4494/A/1 Chavat galli Belagavi	Oct-16	14-10-2016	NO/CCB/PWD/BLD/AEE/N-1/CR-102/2016-17 Dt:14/10/2016
22	Bashirahmed S Mulla	Plot No.29 RS No.47/A+B+C+D/B Shahu Nagar Belagavi	Oct-16	07-10-2016	NO/CCB/PWD/BLD/AEE/N-1/CR-109/2016-17 Dt:14/10/2016
23	Amey D Sambhajiche & Others	CTS No.4371/B1 Chavat galli Belagavi	Oct-16	14-10-2016	NO/CCB/PWD/BLD/AEE/N-1/CR-103/2016-17 Dt:18/10/2016
24	Imran N Maniyar	CTS No.2605 Mali galli Belagavi	Oct-16	17-10-2016	NO/CCB/PWD/BLD/AEE/N-1/CR-105/2016-17 Dt:19/10/2016
25	Smt.Margaret C D'Souza	Plot No.10B CTS No.2526/1 RS No.50/2A Immaculate Housing society Kangrali B.K. Beagavi	Oct-16	07-10-2016	NO/CCB/PWD/BLD/AEE/N-1/CR-108/2016-17 Dt:19/10/2016
26	Santosh G Nesarkar & Smt.Subadra G Nesarkar	CTS No.4361/2 Chavat galli Belagavi	Oct-16	17-10-2016	NO/CCB/PWD/BLD/AEE/N-1/CR-106/2016-17 Dt:19/10/2016
27	Vithal N Ittappannavar	CTS No.5251 Plot No.108 Hanuman Nagar Belagavi	Oct-16	20-10-2016	NO/CCB/PWD/BLD/AEE/N-1/CR-110/2016-17 Dt:20/10/2016
28	S N Byahatti	Plot No.22 CTS No.2302 Hanuman nagar Belagavi	Oct-16	21-10-2016	NO/CCB/PWD/BLD/AEE/N-1/CR-111/2016-17 Dt:21/10/2016
29	Ganapati K Gavali	CTS No.4120/2B4 Gavali galli Belagavi	Oct-16	22-10-2016	NO/CCB/PWD/BLD/AEE/N-1/CR-116/2016-17 Dt:24/10/2016
30	S S Gavali & Others	CTS No.4120/2B2 Gavali galli Belagavi	Oct-16	22-10-2016	NO/CCB/PWD/BLD/AEE/N-1/CR-117/2016-17 Dt:24/10/2016
31	Mallavva K Gavali	CTS No.4120/2BA Gavali galli Belagavi	Oct-16	22-10-2016	NO/CCB/PWD/BLD/AEE/N-1/CR-115/2016-17 Dt:24/10/2016
32	Sharanbasappa P Gandigudi	CTS No.10969/A/1A/33 Sadashiv Nagar Belagavi	Oct-16	14-10-2016	NO/CCB/PWD/BLD/AEE/N-1/CR-101/2016-17 Dt:24/10/2016

33	T C Pathan	Plot No.25 CTS No.8855 Shivabasav Nagar Belagavi	Oct-16	22-10-2016	NO/CCB/PWD/BLD/AEE/N-1/CR-114/2016-17 Dt:25/10/2016
34	Fazal M Malik	CTS No.4203/1A Khadak galli Belagavi	Oct-16	17-10-2016	NO/CCB/PWD/BLD/AEE/N-1/CR-107/2016-17 Dt:25/10/2016
35	S Y Annadkumar	Plot No.968 CTS No.1198 SC No.40 Kuvempu Nagar Belagavi	Nov-16	02-11-2016	NO/CCB/PWD/BLD/AEE/N-1/CR-120/2016-17 Dt:2/11/2016
36	T C Hadimani	Plot No.93 CTS No.3570 SC No.40 Kuvempu Nagar Belagavi	Nov-16	02-11-2016	NO/CCB/PWD/BLD/AEE/N-1/CR-121/2016-17 Dt:2/11/2016
37	M S Sambhajiche	Plot No.27 CTS No.0003 Sahyadri Nagar Belagavi	Nov-16	22-10-2016	NO/CCB/PWD/BLD/AEE/N-1/CR-113/2016-17 Dt:2/11/2016
38	Kamal S Suryavanshi	Plot No.B RS No.51/2B Shahu Nagar Belagavi	Nov-16	03-11-2016	NO/CCB/PWD/BLD/AEE/N-1/CR-125/2016-17 Dt:3/11/2016
39	A L Khandekar	Plot No.8 TS No.1366/1/1C Sadashiv Nagar Belagavi	Nov-16	02-11-2016	NO/CCB/PWD/BLD/AEE/N-1/CR-124/2016-17 Dt:3/11/2016
40	Rajesh P Takkekar	CTS No.2133/B/2A Pangul galli Belagavi	Nov-16	04-11-2016	NO/CCB/PWD/BLD/AEE/N-1/CR-130/2016-17 Dt:4/11/2016
41	Malati R Kamble	Plot No.54/A CTS No.188 Immaculate Co-op Housing society Kangrali B.K. Belagavi	Nov-16	28-10-2016	NO/CCB/PWD/BLD/AEE/N-1/CR-131/2016-17 Dt:4/11/2016
42	Manohar A Rachannavar	Plot No.97 CTS No.4032 SC No.40/A Hanuman Nagar Belagavi	Nov-16	21-10-2016	NO/CCB/PWD/BLD/AEE/N-1/CR-112/2016-17 Dt:4/11/2016
43	M N Mujawar	CTS No.1994/1E Ganapti galli Belagavi	Nov-16	02-11-2016	NO/CCB/PWD/BLD/AEE/N-1/CR-122/2016-17 Dt:7/11/2016
44	Savita M Jagajampi	Plot No.15 CTS No.07 RS No.109/1 Vinayak Housing Colony Shahu Nagar Belagavi	Nov-16	04-11-2016	NO/CCB/PWD/BLD/AEE/N-1/CR-129/2016-17 Dt:8/11/2016
45	Vinod G Daddikar	CTS No.1424 Vijay Nagar Hindalga Belagavi	Nov-16	04-11-2016	NO/CCB/PWD/BLD/AEE/N-1/CR-128/2016-17 Dt:8/11/2016
46	Smt.Suman S Desurkar	CTS No.4122A/3 Gavali galli Belagavi	Nov-16	02-11-2016	NO/CCB/PWD/BLD/AEE/N-1/CR-123/2016-17 Dt:10/11/2016
47	Mohammed Raqeeb G Soudagar	Plot No.10 CTS No.2050 RS No.47/A+B+C+D+F (P2) Kangrali BK Belagavi	Nov-16	08-11-2016	NO/CCB/PWD/BLD/AEE/N-1/CR-132/2016-17 Dt:16/11/2016
48	Ramkrishna P Bhatkhande	Plot No.217 CTS No.1665 SC No.47 Sahyadri Nagar Belagavi	Nov-16	02-04-2016	NO/CCB/PWD/BLD/AEE/N-1/CR-1/2016-17 Dt:23/11/2016
49	Anil S Bhusannavar	Plot No.104 CTS No.9032 (part) Shivabasav Nagar Belagavi	Nov-16	04-11-2016	NO/CCB/PWD/BLD/AEE/N-1/CR-126/2016-17 Dt:25/11/2016
50	Shakuntala K Kanbarkar	Plot No.147 CTS No.3154 RS No.10/3 Vinayak Nagar Belagavi	Nov-16	26-11-2016	NO/CCB/PWD/BLD/AEE/N-1/CR-141/2016-17 Dt:28/11/2016

51	Vijay Y Kolhapure	CTS No.3957/7 Kaliambrai Belagavi	Dec-16	01-12-2016	NO/CCB/PWD/BLD/AEE/N-1/CR-148/2016-17 Dt:1/12/2016
52	Nagendra S Hubalikar	CTS No.2314 Bhoi galli Belagavi	Dec-16	21-11-2016	NO/CCB/PWD/BLD/AEE/N-1/CR-136/2016-17 Dt:16/12/2016
53	Jamirahmed A Chikkodi	Plot No.1306 CTS No.1803 Sahyadri nagar Belagavi	Dec-16	20-12-2016	NO/CCB/PWD/BLD/AEE/N-1/CR-155/2016-17 Dt:20/12/2016
54	Kishor Y Kulkarni	Plot No.949 CTS No.0318 RS No.165 SC No.40 Kuvempu Nagar Belagavi	Dec-16	08-11-2016	NO/CCB/PWD/BLD/AEE/N-1/CR-133/2016-17 Dt:20/12/2016
55	Raju I Mutgekar & others GPA Holder of Smt.Shanta A Gadakari	P.No.1022 CTS No.1937/2 RS No.167 SC No.40 Kuvempu nagar Belagavi	Dec-16	20-12-2016	NO/CCB/PWD/BLD/AEE/N-1/CR-156/2016-17 Dt:22/12/2016
56	Aravind S Jorapure	Plot No.265 CTS No.5047 Kangrali KH Belagavi	Dec-16	20-12-2016	NO/CCB/PWD/BLD/AEE/N-1/CR-157/2016-17 Dt:23/12/2016
57	Ashok K Naik	Plot No.62 CTS No.912 Teachers Colony Kangrali KH Belagavi	Dec-16	02-11-2016	NO/CCB/PWD/BLD/AEE/N-1/CR-135/2016-17 Dt:23/12/2016
58	Aliya A Mulla	Plot No.193 CTS No.5032 Hanuman Nagar Belagavi	Dec-16	02-12-2016	NO/CCB/PWD/BLD/AEE/N-1/CR-145/2016-17 Dt:24/12/2016
59	Smt.Veena G Belleri	Plot No.123 CTS No.250/1 Teachers Colony Belagavi	Dec-16	02-12-2016	NO/CCB/PWD/BLD/AEE/N-1/CR-147/2016-17 Dt:24/12/2016
60	Smt.Najmunnissa M Peerzade	Plot No.622 SC No.13 CTS No.2120 TV Centre Belagavi	Dec-16	17-12-2016	NO/CCB/PWD/BLD/AEE/N-1/CR-154/2016-17 Dt:24/12/2016
61	A N Ankale	CTS No.500/B Kulakarni galli Belagavi	Dec-16	08-12-2016	NO/CCB/PWD/BLD/AEE/N-1/CR-153/2016-17 Dt:24/12/2016
62	B B Ankale	CTS No.500/A Kulkarni galli Belagavi	Dec-16	08-12-2016	NO/CCB/PWD/BLD/AEE/N-1/CR-152/2016-17 Dt:24/12/2016
63	Shashikant L Kademani	CTS No.4623/1A3 Bhadkal galli Belagavi	Dec-16	24-12-2016	NO/CCB/PWD/BLD/AEE/N-1/CR-158/2016-17 Dt:26/12/2016
64	Ritamary S Souza	Plot No.71/B CTS No.162/1 RS No.50/2 Imyaculate Housing Society Shahu nagar Belagavi	Dec-16	01-12-2016	NO/CCB/PWD/BLD/AEE/N-1/CR-142/2016-17 Dt:28/12/2016

Asst. Executive Engineer,
North Sub Division-1
City Corporation Belagavi.

CITY CORPORATION BELGAUM

Assistant Executive Engineer

South Sub Division-I

Building permission issued from 1-09-2016 to 30-04-2018

Sl. No	Ward No.	Owner's Name	Address	File No. & Permission Issued Date
		Sep-16		
1	2	Smt. Sudha Basavangouda Patil	Plot No. 22, CTS No. 64, R. S. No. 697/B, R.C. Nagar, Belagavi.	No.CCB/PWD/BLD/CR/33/AEE.S1 /2016-17, Dtd: 02/09/2016
2	8	Shri. Rajesh K. Jiranal GPA Smt. Sheetal R. Jiranal	CTS No. 3603, Adarsh Nagar, Hindwadi, Belagavi	No.CCB/PWD/BLD/CR/38/AEE.S1 /2016-17, Dtd: 06/09/2016
3	9	Smt. Suvarna S. Patil	Plot No. 27, CTS No. 613, R. S. No. 215/8, Anand Nagar, Vadagaon, Belagavi	No.CCB/PWD/BLD/CR/28/AEE.S1 /2016-17, Dtd: 19/09/2016
4	8	Shri. Francis A. Figredo	Plot No. 25, CTS No. 2847, 7th cross, Adarsh Nagar, Belagavi	No.CCB/PWD/BLD/CR/31/AEE,S1 /2016-17, Dtd: 19/09/2016
5	9	Shri. Veerabhadra S. Mastamardi	Plot No.4, R.S. No. 215/8, Yallur road, Vadagaon, Belagavi	No.CCB/PWD/BLD/CR/35/AEE,S1 /2016-17, Dtd: 28/09/2016
6	8	Smt. Tulasa S. Pitke	Plot No. 18, CTS No. 17, Adarsha Nagar, Hindwadi, Belagavi	No.CCB/PWD/BLD/CR/32/AEE,S1 /2016-17, Dtd: 29/09/2016
		Oct-16		
7	13	1) Smt. Renuka D. Dongare 2) Shri. Prashant D. Dongare	H. No. 625/2, CTS No. 1051, Rayat Galli, Vadagaon, Belagavi	No.CCB/PWD/BLD/CR/37/AEE,S1 /2016-17, Dtd: 07/10/2016
8	9	Shri. Hanmant Raghunath Badare	CTS No. 722, Sambhaji Nagar, Vadagaon, Belagavi	No.CCB/PWD/BLD/CR/40/AEE,S1 /2016-17, Dtd: 07/10/2016
9	12	Shri. Ashok M. Nandgadkar	H. No. 331/B2, CTS No. 1561, Chavadi galli, M. Vadagaon, Belagavi	No.CCB/PWD/BLD/CR/48/AEE,S1 /2016-17, Dtd: 20/10/2016
10	2	Shri. Shivarudra M. Wandimali	Plot No. 855, R. S. No. 712/1, CTS No. 433, Rani Channamma Nagar, Belagavi	No.CCB/PWD/BLD/CR/50/AEE,S1 /2016-17 Dtd: 20/10/2016
11	5	Smt. Jayashri Y. Itekar	Plot No. 70, Scheme no. 17, BUDA Colony, Angol, Belagavi	No.CCB/PWD/BLD/CR/39/AEE,S1 /2016-17, Dtd: 22/10/2016
12	6	Shri. Nagaraj P. Palankar	Plot No. 140, CTS No. 3789, 9th cross, Bhagya Nagar, Belagavi	No.CCB/PWD/BLD/CR/34/AEE,S1 /2016-17, Dtd: 22/10/2016
13	8	Shri. Suresh P. Katekar	H. No. 514/C, CTS No. 725, Ramdev galli, M. Vadagaon, Belagavi	No.CCB/PWD/BLD/CR/30/AEE,S1 /2016-17 Dtd: 27/10/2016
14	13	Shri. Raghunath M. Dongare	H. No. 625/1, CTS No. 1052, Rayat galli, Vadagaon, Belagavi	No.CCB/PWD/BLD/CR/44/AEE,S1 /2016-17, Dtd: 27/10/2016
15	9	Shri. Krishnaraj M. Chatur	CTS No. 939/4, Patil galli, Vadagaon, Belagavi	No.CCB/PWD/BLD/CR/49/AEE,S1 /2016-17, Dtd: 27/10/2016
16	6	Shri. K. Nagaraj S/o. K. Kumarswami & Smt. Rajalakshmi N. Kulkarni	Plot No. 129, CTS No. 3785, Bhagya Nagar, Belagavi	No.CCB/PWD/BLD/CR/46/AEE,S1 /2016-17, Dtd: 28/10/2016
		Nov-16		
17	9	Shri. Ramchandra R. Koogi	CTS No. 382/2, 383/2, Anand Nagar, Vadagaon, Belagavi	No.CCB/PWD/BLD/CR/52/AEE,S1 /2016-17, Dtd: 10/11/2016
18	8	Shri. Narayan K. Jangale	Plot No. 4, R.S. No. 86/2, CTS No. 3563/2, 6th cross, Adarsha Nagar, Belagavi	No.CCB/PWD/BLD/CR/53/AEE,S1 /2016-17, Dtd: 16/11/2016
19	2	Shri. Vijay S. Rajpurohit & Smt. Sheetal V. Rajpurohit	Plot No. 121, CTS No. 2111, Guruprasad Colony, Belagavi	No.CCB/PWD/BLD/CR/56/AEE.S1 /2016-17, Dtd: 18/11/2016
20	2	Shri. Sanjay M. Birje	Plot no. 208, CTS No. 1727, Guruprasad Colony, Belagavi	No.CCB/PWD/BLD/CR/42/AEE.S1 /2016-17, Dtd: 18/11/2016
21	9	Shri. Balu Pandurang Desai	CTS No. 583, Yallur road, Anand Nagar, Vadagaon, Belagavi	No.CCB/PWD/BLD/CR/54/AEE.S1 /2016-17, Dtd: 28/11/2016
22	7	Shri. Mahabaleshwar D. Anvekar	Plot No. 105 R. S. No. 46/A/1, Bhagya Nagar, Angol, Belagavi	No.CCB/BLD/CR-244/2016-17/S. Dtd: 10/11/2016
		Dec-16		
23	10	Smt. Jayashree Shrikant Kalghatgi	H. No. 86/B, CTS No. 1708, Vaze galli, Vadagaon, Belagavi	No.CCB/PWD/BLD/CR/51/AEE.S1 /2016-17, Dtd: 05/12/2016
24	8	Smt. Saroja Manohar Doijode	H. No. 524/A, CTS No. 603, Sonar Galli, M. Vadagaon, Belagavi	No.CCB/PWD/BLD/CR/55/AEE.S1 /2016-17, Dtd: 19/12/2016

25	13	Smt. Leelabai S. Rajaput-Hajeri & others	[illegible] No. 2118, 2119, 2120 & 2121, 2nd cross, Bharat Nagar, Shahapur, Belagavi	No.CCB/PWD/BLD/CR/60/AEE,S1 /2016-17, Dtd: 19/12/2016
26	2	1) Shri. Prakash Rama Chigadinkop & 2) Priya P. Chigadinkop	CTS No. 1792, Kalmeshwar Co-op Housing Society, Angol, Belagavi	No CCB/PWD/BLD/CR/58/AEE,S1 /2016-17, Dtd: 19/12/2016
27	7	Shri. Raghavendra A. Athanikar	CTS No. 2298, Chidambar Nagar, Angol, Belagavi	No.CCB/PWD/BLD/CR/59/AEE,S1 /2016-17, Dtd: 23/12/2016
28	7	Shri. Shivaprasad B. Dandagi	Plot No. 5, CTS No. 2720, R.S. No. 28/4, Bhagya Nagar, Angol, Belagavi	No.CCB/PWD/BLD/CR/61/AEE,S1 /2016-17, Dtd: 30/12/2016
29	13	Shri. Vinod Yallappa Birje	H. No. 658, CTS No. 972, Rayat Galli, M. Vadagaon, Belagavi	No.CCB/PWD/BLD/CR/61/AEE,S1 /2016-17, Dtd: 30/12/2016
30		Smt. Mangal M. Kolekar	CTS No. 507, H. No. 545, Sonar Galli, M. Vadagaon,, Belagavi	No.CCB/BLD/CR-101/2016-17/S, Dtd: 02/12/2016
31		Shri. Anand B Kangralkar	Plot No. 50, R.S.No. 205/1, Meghadoot Housing Society, Bharat Nagar, Shahapur Belagavi	No.CCB/BLD/CR-18/2016-17/S, Dtd: 02/12/2016
32		Shri. Shrinivas V. Kulkarni	CTS No. 765, R.S. No. 102, Sambhaji Nagar, Vadagaon, Belagavi	No.CCB/BLD/CR-248/2016-17/S, Dtd: 22/12/2016
		Jan-17		
33	4	Shri. Narayan Govind KilIekar	Plot No. 540/15-16, CTS No. 5041, Wada Compound, Rajhuns Galli, Angol, Belagavi	No.CCB/PWD/BLD/CR/65/AEE,S1 /2016-17, Dtd: 11/01/2017
34	8	Shri. Shridatta Ningappa Bhatkande	CTS No. 226, Sy No. 216, Nazar Camp, M. Vadagaon, Belagavi	No.CCB/PWD/BLD/CR/62/AEE,S1 /2016-17, Dtd: 03/01/2017
35	2	Shri. Dundappa Somappa Muttur	CTS No. 767/A, Sy No. 6, Rani Channamma Nagar, Belagavi	No.CCB/PWD/BLD/CR/63/AEE,S1 /2016-17, Dtd: 05/01/2017
36	4	1) Smt. Shalan Vasant Devakar 2) Shri. Sachin Vasant Devakar	H. No. 540/16, CTS No. 5040, Rajhuns Galli, Angol, Belagavi	No.CCB/PWD/BLD/CR/67/AEE,S1 /2016-17, Dtd: 30/01/2017
37	3	Shri. Pradeep M. Tendulkar Smt. Mradula W/o. Pradeep Tendulkar	CTS No. 793, Sy. No. 399, R.C. Nagar, Belagavi	No.CCB/BLD/CR-74/2016-17/S, Dtd: 9/01/2017
38		Shri. Ganapati P. Patil	CTS No. 2487/A2, Plot No. 197/1, Bharat Nagar, Shahapur Belagavi	No.CCB/BLD/CR-49/2016-17/S, Dtd: 31/01/2017
		Feb-17		
39	13	1) Sheetal P. Leshkar 2) Prashant P. Leshkar 3) Ranjit A. Randive	H. No. 27, CTS No. 2170/D, Bharat Nagar, Belagavi	No.CCB/PWD/BLD/CR/75/AEE,S1 /2016-17, Dtd: 02/02/2017
40	2	Shri. Gurunath Shrinivas Dhuri	Plot No. 179, R.S. No. 98/1, CTS No. 2020, Guruprasad Colony, Belagavi	No.CCB/PWD/BLD/CR/77/AEE,S1 /2016-17, Dtd: 14/02/2017
41	4	Shri. Maruti Kedari Mutagekar	H. No. 495/2, CTS No. 5127, Raghunath Peth, Angol, Belagavi	No.CCB/PWD/BLD/CR/78/AEE,S1 /2016-17, Dtd: 14/02/2017
42	2	Shri. Raghupathi B. Hanji & Shashikala T. Devakar	Plot No. 688, CTS No. 272, Scheme No. 6, 2nd stage, Rani Channamma Nagar, Belagavi	No.CCB/PWD/BLD/CR/74/AEE,S1 /2016-17, Dtd: 10/02/2017
43	2	Smt. Kamalabai & Kashakka S. Patil	Plot No. 20, CTS No. 998, R. S. No. 679, 1st stage, Rani Channamma Nagar, Belagavi	No.CCB/PWD/BLD/CR/85/AEE,S1 /2016-17, Dtd: 25/02/2017
44		Smt. K. Ramanna Naik	Plot No. 539, Schme No. 6, 2nd stage R.C. Nagar, Belagavi	No.CCB/BLD/CR-21/2016-17/S, Dtd: 13/02/2017
45		Shri. Anusuya B. Mayannavar & Others	Plot No. 177, CTS No. 4240, Krishi Colony, 6th cross Bhagya Nagar, Belagavi	No.CCB/BLD/CR-17/2016-17/S, Dtd: 23/02/2017
46		Shri. Vishwanath Yallappa Dhulaji, Shri. Somanath Y. Dhulaji	H. No. 330/1, CTS No. 1568, Chavadi Galli, M. Vadagaon, Belagavi	No.CCB/BLD/CR-20/2016-17/S, Dtd: 25/02/2017
		Mar-17		
47	9	Shri. Chandrakant B. Naik	CTS No. 689, Patil Galli, Vadagaon, Belagavi	No.CCB/PWD/BLD/CR/80/AEE,S1 /2016-17, Dtd: 02/03/2017
48	9	Shri. Chandrakant B. Naik	CTS No. 690, Patil Galli, Vadagaon, Belagavi	No.CCB/PWD/BLD/CR/81/AEE,S1 /2016-17, Dtd: 02/03/2017

49	2	Smt. Babujan N. Fultambe & Shri. Imtiyaz N. Fultambe	Plot No. 235, R. S. No. 679, Channamma Nagar, Belagavi	No.CCB/PWD/BLD/CR/86/AEE,S1 /2016-17, Dtd: 02/03/2017
50	9	Smt. Sarita M. Balekundri	CTS No. 1067, Karbar galli, Vadagaon, Belagavi	No.CCB/PWD/BLD/CR/79/AEE,S1 /2016-17, Dtd: 03/03/2017
51	9	Shri. Satyanarayan M. Gadakari	Plot No 332, CTS No. 950/1, Patil galli, Vadagaon, Belagavi	No.CCB/PWD/BLD/CR/69/AEE,S1 /2016-17, Dtd: 04/03/2017
52	2	Smt. Nalini N. Shetty	Plot No. 524, CTS No. 160, 2nd Stage, Rani Channamma Nagar, Belagavi	No.CCB/PWD/BLD/CR/64/AEE,S1 /2016-17, Dtd: 06/03/2017
53	2	Shri. Sadashiv M. Vanjre	Plot No. 766, CTS No. 738, R.S.No. 705, 2nd Stage, Rani Channamma Nagar, Belagavi	No.CCB/PWD/BLD/CR/77/AEE,S1 /2016-17, Dtd: 15/03/2017
54	11	1) Shri. Anil Sannappa Hosur 2) Shri. Sunil Sannappa Hosur	H.No 598/2, CTS No. 1235, Sapar galli, M.Vadagaon, Belagavi	No.CCB/PWD/BLD/CR/83/AEE,S1 /2016-17, Dtd: 10/03/2017
55	6	1) Smt. Nandini M. Satarakar 2) Dr. Gouri Shrinidhi & 3) Smt. Priya Satarakar	Plot No. 26, Scheme No. 12-III, Bhagya Nagar, Angol, Belagavi	No.CCB/PWD/BLD/CR/87/AEE,S1 /2016-17, Dtd: 14/03/2017
56	5	1) Shri. Parashuam N. Shindolkar 2) Smt. Ujwala P. Shindolkar	Plot No. 22, CTS No. 4786, Scheme No. 17, Angol, Belagavi	No.CCB/PWD/BLD/CR/88/AEE,S1 /2016-17, Dtd: 10/03/2017
57	2	Smt. Sushila B. Patil	Plot No. 712, CTS No. 297, 2nd Stage, R.C. Nagar Belagavi	No.CCB/PWD/BLD/CR/93/AEE,S1 /2016-17, Dtd: 22/03/2017
58	7	Smt. Yashoda Piraji Vasudev	H.No. 786/2, CTS No. 2470, S.V. Road, Angol, Belagavi	No.CCB/PWD/BLD/CR/91/AEE,S1 /2016-17, Dtd: 21/03/2017
59	2	Shri. Ashok S. Angadi	Plot No. 446, CTS No. 1254, R.C. Nagar, Belagavi	No.CCB/PWD/BLD/CR/92/AEE,S1 /2016-17, Dtd: 23/03/2017
60	8	Shri. Shashikant Dattatray Kulkarni	Plot No. 523/A2, Sonar galli, M. Vadagaon, Belagavi	No.CCB/PWD/BLD/CR/70/AEE,S1 /2016-17, Dtd: 23/03/2017
61		Shri. Bhomani K. Birje	CTS No. 1506, Plot No. 10 R.S. no. 45, Angol, Belagavi	No.CCB/BLD/CR-14/2016-17/S, Dtd: 15/03/2017
		Apr-17		
62	6	1) Shri. Vinayak D. Dalavi 2) Shri. Parashuram D. Dalavi	Plot No. 79/B, CTS No. 1691, Vaze galli, M. Vadagaon, Belagavi	No.CCB/PWD/BLD/CR/96/AEE,S1 /2016-17, Dtd: 07/04/2017
63	6	Shri. Balappa Siddappa Kamate	Plot No.30, R.S. No. 87/1, 10th cross, Bhagya Nagar, Belagavi	No.CCB/PWD/BLD/CR/97/AEE,S1 /2016-17, Dtd: 12/04/2017
64	10	1) Shri. Suraj Shivaji Patil 2) Smt. Manjula Shivaji Patil	CTS No. 1314/2, Yarmal Road, Rajwada Compound, Vadagaon, Belagavi	No.CCB/PWD/BLD/CR/1/AEE,S1/ 2017-18, Dtd: 12/04/2017
65	14	Shri. Mangesh Devappa Surekar	CTS No. 6129, Bharat Nagar West, Shahapur, Belagavi.	No.CCB/PWD/BLD/CR/43/AEE,S1 /2016-17, Dtd: 12/04/2017
66	6	1) Smt. Rukmini K. Shinde 2) Shri. Prakash K. Shinde 3) Shri. Pradeep K. Shinde 4) Shri. Praveen K. Shinde 5) Shri. Prashant K. Shinde 6) Smt. Lata Vijay Mane	CTS No. 4114, 1st cross, Bhagya Nagar, Belagavi	No.CCB/PWD/BLD/CR/94/AEE,S1 /2016-17, Dtd: 21/04/2017
67	2	Shri. Vishnu Shankar Bhatgolla	Plot No. 784, CTS No. 750, Scheme No. 6, 2nd stage, R.C. Nagar, Belagavi	No.CCB/PWD/BLD/CR/3/AEE,S1/ 2017-18, Dtd: 22/04/2017
68	2	1) Shri. Gurunath M. Vernekar 2) Shri. Sahadev Y. Kadam	Plot No. 781, CTS No. 753, Rani Channamma Nagar, Belagavi	No.CCB/PWD/BLD/CR/84/AEE,S1 /2016-17, Dtd: 25/04/2017
		May-17		
69	9	Shri. Rajaprabha P. Khannukar	Plot No. 18, R.S. No. 118, Samrudhi Colony, Angol, Belagavi	No.CCB/PWD/BLD/CR/66/AEE,S1 /2016-17, Dtd: 02/05/2017

70	6	1) Shri. Manik L. Paridhi 2) Smt. Vandana M. Paridhi	[illegible] 4437, Sahyadri Colony, Angol, Belagavi.	[illegible] 1/2016-17, Dtd: 06/05/2017
71	2	1) Smt. Jayashree C. Hulbatte 2) Shri. Sagar C. Hulbatte	Plot No. 2, CTS No. 81, R.S. No. 697/B, Angol, Belagavi	No.CCB/PWD/BLD/CR/2/AEE,S1/ 2017-18, Dtd: 06/05/2017
72	6	Shri. Suresh Shamsundar Bhaskar	Plot No. 21, R. S. No. 46/B2, Sahyadri Colony, Angol, Belagavi	No.CCB/PWD/BLD/CR/6/AEE,S1/ 2017-18, Dtd: 15/05/2017
73	6	Shri. Suresh D. Vernekar	Plot No. 225, CTS No. 4331, 7th cross Bhagya Nagar, Belagavi	No.CCB/PWD/BLD/CR/7/AEE.S1/ 2017-18, Dtd: 20/05/2017
74	10	Shri. Shrinivas V. Natkwadi	CTS No. 1763/4, Vaze galli, Vadagaon, Belagavi	No.CCB/PWD/BLD/CR/9/AEE.S1/ 2017-18, Dtd: 24/05/2017
75	6	1) Smt. Deepa M. Vernekar 2) Manuja M. Vernekar	Plot No. 13, R.S. No. 72/2, CTS No. 3428, 7th cross, Bhagya Nagar, Belagavi	No.CCB/PWD/BLD/CR/98/AEE.S1 /2016-17, Dtd: 29/05/2017
76	2	Shri. Holobasapa Fakirappa Hadargeri	Plot No. 6, CTS No. 1/6, Bhavani Nagar, near Parvati Nagar, Belagavi	No.CCB/PWD/BLD/CR/99/AEE.S1/ 2016-17, Dtd: 29/05/2017
77	10	Shri. Vithal Laxman Kamkar	H. No. 211/5B, CTS No. 2112, Vishnu galli, Vadagaon, Belagavi	No.CCB/PWD/BLD/CR/8/AEE.S1/ 2017-18, Dtd: 29/05/2017
78		Shri. Parasharam R Kamble	Plot No. 15, CTS No. 4435, Sayadri Coloy, Angol, Belagavi	No.CCB/PWD/BLD/SR/24/E.E.(S)/ 2017-18/G+3, Dtd: 17/05/2017
79	12	1) Shri. Chandrakant Parashuram Dhupatane 2) Shri. Ganesh Parashuram Dhupatane 3) Shri. Raghavendra Parashuram Dhupatane 4) Smt. Bhagyashri Suryakant Kurpe	CTS No. 2264/1, Ganesh Peth Galli, June Belagavi, Belagavi	No.CCB/PWD/BLD/SR/1/E.E.(S)/2017-18, Dtd: 18/05/2017
80	11	Smt. Roopa Devanand Sapre	CTS No. 802, Bazar galli, M. Vadagaon, Belagavi	No.CCB/PWD/BLD/SR/2/E.E.(S)/2017-18, Dtd: 31/05/2017
		Jun-17		
81	1	Shri. Vinayak C. Hanji	Plot No. 113, R. S. No. 340, CTS No. 1520/71, Sameed Nagar, 2nd block, Majagaon, Belagavi	No.CCB/PWD/BLD/CR/89/AEE.S1/ 2017-18, Dtd: 02/06/2017
82	7	Shri. Vithal V. Kulkarni	CTS No. 2452/3, R.S. No. 19/1, 1-9, Chidambar Nagar, Belagavi	No.CCB/PWD/BLD/CR/11/AEE.S1/ 2017-18, Dtd: 09/06/2017
83	10	Smt. Meenaxi S. Nelagali & others	H. No. 93/3, CTS No. 1737, Vaze galli, Vadagaon, Belagavi	No.CCB/PWD/BLD/CR/10/AEE.S1 /2017-18, Dtd: 09/06/2017
84	10	Shri. Jotiba Nemani Satan	CTS No. 1870, Siddi Vinayak Marg, Vadagaon, Belagavi	No.CCB/PWD/BLD/CR/81/AEE.S1/ 2017-18, Dtd: 03/06/2017
85	2	Shri. Rajeev Maruti Poi	Plot No. 504, BUDA Scheme No. 6, 2nd stage, Rani Channamma Nagar, Belagavi	No.CCB/PWD/BLD/CR/14/AEE.S1 /2017-18, Dtd: 17/06/2017
86	12	Shri. Sunil Tavanappa Patil / Janagouda	H. no. 75/1, CTS no. 2084/6, Kulkarni galli, June Belagavi, Belagavi	No.CCB/PWD/BLD/CR/15/AEE.S1 /2017-18, Dtd: 19/06/2017
87	6	Smt. Mangal Ramchandra Hebbalkar	Plot No. 9, R. S. no. 100, 8th Cross, Bhagya Nagar, Angol, Belagavi	No.CCB/PWD/BLD/CR/18/AEE.S1 /2017-18, Dtd: 19/06/2017
88	10	Smt. Shalan Ram Koparde / Shalan D/o. Vasantrao Paradeshi	CTS No. 1944/3, Vishnu galli Vadagaon, Belagavi	No.CCB/PWD/BLD/CR/17/AEE.S1 /2017-18, Dtd: 20/06/2017
89	11	Shri. Suhas Shivarudrappa Yammi	H. No. 446/A, CTS No. 1336/4 Teggin Galli, M. Vadagaon, Belagavi	No.CCB/PWD/BLD/CR/19/AEE.S1 /2017-18, Dtd: 29/06/2017
90	2	Shri. Sangamesh B. Mathad	Plot No. 19, Scheme No. 6A, CTS No. 999, R. S. No. 679, Rani Channamma Nagar, Belagavi.	No.CCB/PWD/BLD/CR/18/AEE.S1/ 2017-18, Dtd: 30/06/2017

91	6	Shri. Mahesh Prakash Shirahatti	CTS No. 3354/3, R.S. No. 50/2, 6th cross, Bhagya Nagar, Angol, Belagavi	No. CCB/PWD/BLD/SR/5/E.E.(S)/2017-18, Dtd. 29/06/2017
		Jul-17		
92	2	Shri. Manjunath T. Nayak	Plot No. 68 & 69, CTS No. 1/10 & 1/11, Bhavani Nagar, Near Parvati Nagar, Belagavi	No.CCB/PWD/BLD/CR/90/AEE,S1/2017-18, Dtd: 07/07/2017
93	11	Smt. Shobha Chandrakant Hanji & others	H. No. 372, CTS No. 1437, Bazar galli Vadagaon, Belagavi	No.CCB/PWD/BLD/CR/21/AEE,S1/2017-18, Dtd: 10/07/2017
94	9	Shri. Uday Arjun Honagekar	CTS No. 914/3, Patil Galli, Yallur Road, Vadagaon, Belagavi	No.CCB/PWD/BLD/CR/16/AEE,S1/2017-18, Dtd: 11/07/2017
95	2	1) Shri. Shridhar Shrimant Kalakeri 2) Shri. Shashidhar Shrimant Kalakeri	Plot No. 98, CTS No. 1/93, R. S. No. 693/A, 693/B-C & 693/D, Near Parvati Nagar, Angol, Belagavi	No.CCB/PWD/BLD/CR/20/AEE,S1/2017-18, Dtd: 26/07/2017
96	2	Shri. M. Vasudev Udup	Plot No. 111, CTS No. 1/111, Parvati Nagar, Angol, Belagavi	No.CCB/PWD/BLD/CR/29/AEE,S1/2017-18, Dtd: 29/07/2017
97	8	Shri. Basavaraj V. Bavannavar	CTS No. 407, Datta Galli, Vadagaon, Belagavi	No.CCB/PWD/BLD/CR/22/AEE,S1/2017-18, Dtd: 30/07/2017
98	11	Smt. Laxmi P. Tapale & others	H. No. 51, CTS No. 2004, Kalmeshwar Road, M. Vadagaon, Belagavi	No.CCB/PWD/BLD/CR/25/AEE,S1/2017-18, Dtd: 30/07/2017
99	8	Shri. Shrinivas V. Sheregar	H. No. 459, CTS No. 291, Nazar Camp, 3rd Cross, Vadagaon, Belagavi	No.CCB/PWD/BLD/SR/4/E.E.(S)/2017-18, Dtd: 10/07/2017
100	13	1) Shri. Satish J. Tiraki 2) Shri. Pramod J. Tiraki	CTS No. 2109, Bharat Nagar, Shahapur, Belagavi	No.CCB/PWD/BLD/SR/3/E.E.(S)/2017-18, Dtd: 31/07/2017
		Aug-17		
101	3	1) Shri. Suresh B. Badiger @ Sutar 2) Smt. Rekha Suresh Badiger @ Sutar	CTS No. 5256, Rajhuns Galli, Angol, Belagavi	No.CCB/PWD/BLD/CR/28/AEE,S1/2017-18, Dtd: 04/08/2017
102	9	1) Shri. Sachin Prakash Bhosale 2) Santosh Prakash Bhosale	Plot No. 30, R.S. No. 215/6A, CTS No. 459, 3rd Cross, Anand Nagar, Vadagaon, Belagavi.	No.CCB/PWD/BLD/CR/28/AEE,S1/2017-18, Dtd: 04/08/2017
103	2	Shri. Virupaxi B. Kadlaskar	Plot No. 865, CTS No. 423, 2nd stage, Rani Channamma Nagar, Belagavi	No.CCB/PWD/BLD/CR/31/AEE,S1/2017-18, Dtd: 04/08/2017
104	9	Smt. Priya Basawant Savanekar	H. No. 103, CTS No. 884/2, Sambhaji Nagar, Vadagaon, Belagavi	No.CCB/PWD/BLD/CR/100/AEE,S1/2016-17, Dtd: 08/08/2017
105	13	Smt. Smita Ramchandra Patil	H. No. 14, CTS No. 2125/2, Bharat Nagar, Belagavi	No.CCB/PWD/BLD/CR/32/AEE,S1/2017-18, Dtd: 05/08/2017
106	4	Shri. Illahi M. Dhamanekar	H. No. 631/A, Rajhuns Galli, Angol, Belagavi	No.CCB/PWD/BLD/CR/34/AEE,S1/2017-18, Dtd: 14/08/2017
107	10	1) Shri. Ishwar C. Kademani 2) Shri. Veerabhadrappa C. Kademani	H. No. 58/1, CTS No. 1613, Vaze Galli, Vadagaon, Belagavi	No.CCB/PWD/BLD/CR/26/AEE,S1/2017-18, Dtd: 14/08/2017
108	2	Smt. Sujata P. Sajjan	Plot No. 87, CTS No. 1/87, Parvati Nagar, Angol, Belagavi	No.CCB/PWD/BLD/CR/36/AEE,S1/2017-18, Dtd: 21/08/2017
109	2	Smt. Rashmi Avinash Kolkar	Plot No. 86, CTS No. 1/86, Parvati Nagar, Angol, Belagavi	No.CCB/PWD/BLD/CR/35/AEE,S1/2017-18, Dtd: 21/08/2017
110		Shri. Santosh Pandurang Haladankar	Plot No. 28, CTS No. 2254, Chidambar Nagar, Belagavi	No.CCB/PWD/BLD/SR/6/E.E.(S)/2017-18, Dtd: 08/08/2017
		Sep-17		
111	2	1) Smt. Shalan S. Kanabarkar 2) Shri. Amit S. Kanabarkar	Plot No. 102, CTS No. 1/102, Bhavani Nagar, Near Parvati Nagar, Jaitan Mal, Angol, Belagavi	No.CCB/PWD/BLD/CR/24/AEE,S1/2017-18, Dtd: 08/09/2017
112	13	Shri. Ramesh Laxman Bajantri	CTS No. 2146, Karvi galli, June Belagavi, Belagavi	No.CCB/PWD/BLD/CR/42/AEE,S1/2017-18, Dtd: 11/09/2017

113	4	1) Shri. Umesh J. Redekar 2) Smt. Rupali Umesh Redekar	CTS No. 4439, Sanyadri Colony, Angol, Belagavi	No.CCB/PWD/BLD/CR/38/AEE.S1 /2017-18, Dtd: 13/09/2017
114	2	Shri. Vishwas Dattatraya Gurav	Plot No. 512, Scheme No. 6, 2nd stage Rani Channamma Nagar, Belagavi	No.CCB/PWD/BLD/CR/41/AEE.S1 /2017-18, Dtd: 13/09/2017
115	9	1) Smt. Kalavva 3 Kasturi C. Pattar 2) Shri. Vinayak C. Pattar	CTS No. 733/2, Sambhaji Nagar, Vadagaon, Belagavi	No.CCB/PWD/BLD/CR/43/AEE.S1 /2017-18, Dtd: 20/09/2017
116	2	Smt. Sunita Raviraj Pawar	Plot No. 106 & 107, CTS No. 1/106 & 1/107 Parvati Nagar, Angol, Belagavi	No.CCB/PWD/BLD/CR/39/AEE.S1 /2017-18, Dtd: 21/09/2017
117	2	Shri. Santosh Basavaraj Patil	Plot No. 51, CTS No. 1/50, Bhavani Nagar, Near Parvati Nagar, Jaitan Mal, Angol, Belagavi	No.CCB/PWD/BLD/CR/23/AEE.S1 /2017-18, Dtd: 23/09/2017
118	6	Deepa Mallikarjun Nashi	CTS No. 4180, 4th cross, Bhagya Nagar, Belagavi	No.CCB/PWD/BLD/CR/12/AEE.S1 /2017-18, Dtd: 23/09/2017
119	6	1) Shri. Sunil Datta Relekar 2) Smt. Anita Sunil Relekar	CTS No. 3163/4, Bhagya Nagar, Angol, Belagavi	No.CCB/PWD/BLD/CR/46/AEE.S1 /2017-18, Dtd: 23/09/2017
120	7	1) Shri. Vishwanath C. Dyaberi 2) Smt. Vaishali C. Dyaberi	Plot No. 18, BUDA Scheme No. 8, 2nd Railway gate, Tilakwadi, Belagavi	No.CCB/PWD/BLD/SR/7/E.E.(S)/2017-18, Dtd: 22/09/2017
		Oct-17		
121	10	Smt. Mangal Pandurang Patil	CTS No. 1314/3, Rajwada Compound, Vadagaon, Belagavi	No.CCB/PWD/BLD/CR/44/AEE.S1 /2017-18, Dtd: 03/10/2017
122	7	Shri. Umanath Vasudev Shanbag	Plot No. 8, CTS No. 4086/2, R. S. No. 33/A, Angol main road, Belagavi	No.CCB/PWD/BLD/CR/48/AEE.S1 /2017-18, Dtd: 04/10/2017
123	6	1) Smt. Kanchan Suresh Chawla 2) Shri. Suresh L. Chawla	Plot No. 32, CTS No. 2998/2, Bhagya Nagar, Belagavi	No.CCB/PWD/BLD/CR/47/AEE.S1 /2017-18, Dtd: 11/10/2017
124	11	Shri. Sadashiv Ningappa Bassapur	CTS No. 1133, Satar galli, M Vadagaon, Belagavi	No.CCB/PWD/BLD/CR/52/AEE.S1 /2017-18, Dtd: 11/10/2017
125	8	Shri. Ravindra Kalappa Badiger	CTS No. 377, Dattatray Galli (Sonar galli) Vadagaon, Belagavi	No.CCB/PWD/BLD/CR/54/AEE.S1 /2017-18, Dtd: 16/10/2017
126	10	Smt. Bhagirathi P. Palekar and others	CTS No. 1532, Vaze galli, Vadagaon Belagavi	No.CCB/PWD/BLD/CR/53/AEE.S1 /2017-18, Dtd: 16/10/2017
127	9	Shri. Prakash Y. Bhosale	H. No. 333, CTS No. 949/5, Patil galli, Vadagoan, Belagavi	No.CCB/PWD/BLD/CR/33/AEE.S1 /2017-18, Dtd: 23/10/2017
128	9	Shri. Mahesh Maruti Gadkari	Plot No. 332, CTS No. 950/2, Patil galli, Vadagaon, Belagavi	No.CCB/PWD/BLD/CR/68/AEE.S1 /2016-17, Dtd: 23/10/2017
129	6	Shri. Ajay Harinivas Heda	CTS No. 3329/1, Plot No. 639/12, R.S. No. 51/2, 5th Cross, Bhagya Nagar, Belagavi	No.CCB/PWD/BLD/SR/9/E.E.(S)/2017-18/G+3, Dtd: 06/10/2017
130	9	Shri. Anil Subhash Havaldar	CTS No. 1103, Karbar Galli, Vadagaon, Belagavi	No.CCB/PWD/BLD/SR/8/E.E.(S)/2017-18/G+3, Dtd: 07/10/2017
131	2	1) Smt. Ratna M. Terani 2) Kiran M. Terani 3) Praveenkumar M. Terani	Plot No. 184, CTS No. 2015, Guruprasad Colony, Belagavi	No.CCB/PWD/BLD/CR/37/AEE.S1 /2017-18, Dtd: 23/10/2017
132	6	Smt. Kavita Sudhir Melage	H. No. 752/12/B & 752(part), CTS No. 3278, R. S. No. 51/K, 2nd cross, Bhagya Nagar, Angol, Belagavi	No.CCB/PWD/BLD/CR/50/AEE.S1 /2017-18, Dtd: 12/10/2017
		Nov-17		
133	11	Shri. Jagannath R. Upari	CTS No. 1686, Kalmeshwar road, Vadagaon, Belagavi	No.CCB/PWD/BLD/CR/58/AEE.S1 /2017-18, Dtd: 4/11/2017
134	13	Shri. Suresh D. Patil	CTS No. 2507/2, 2508/2, 6th cross, Bharat Nagar, Shahapur, Belagavi	No.CCB/PWD/BLD/CR/59/AEE.S1 /2017-18, Dtd: 07/11/2017

135	11	Smt. Laxmi V. Kerur & others	CTS No. 1109, Safar galli, M Vadagaon, Belagavi	No.CCB/PWD/BLD/CR/61/AEE,S1 /2017-18, Dtd: 08/11/2017
136	11	Shri. Narayan H. Kerur.	CTS No. 1110/3, Safar galli, M. Vadagaon, Belagavi	No.CCB/PWD/BLD/CR/60/AEE,S1 /2017-18, Dtd: 08/11/2017
137	2	Shri. Anil V. Kshirsagar	Plot No. 51 (part), CTS No. 1672/17B, Khanapur Road, Angol, Belagavi	No.CCB/PWD/BLD/CR/56/AEE,S1 /2017-18, Dtd: 08/11/2017
138	2	Smt. Prema R. Patil after marriage Smt. Prema Anand Bhikshavatimath	Plot No. 118, R. S. No. 679, CTS No 1102, Rani Channamma Nagar Belagavi	No.CCB/PWD/BLD/CR/95/AEE,S1 2017-18, Dtd: 18/11/2017
139	6	Shri. Krishna B. Kulkarni	Plot No. 201, CTS No. 4341 Krushi Colony, Bhagya Nagar, Belagavi	No.CCB/PWD/BLD/CR/51/AEE,S1 2017-18, Dtd: 23/11/2017
140	6	Shri. Ramesh Narayan Gavnkar	Plot No. 126, CTS No. 4229, Krushi Colony, 6th cross, Bhagya Nagar, Belagavi	No.CCB/PWD/BLD/CR/62/AEE,S1 2017-18, Dtd: 27/11/2017
141	8	Smt. Meenakshi Mahadev Bhatmurge	Plot No. 19, CTS No. 6242, Meghadoot Housing Society, Shahapur, Belagavi	No.CCB/PWD/BLD/SR/11/E.E.(S)/ 2017-18/G-3, Dtd: 16/11/2017
142	4	Shri. Sukumar D. Anigol	CTS No. 5081, Wada Compound, Angol, Belagavi	No.CCB/PWD/BLD/SR/10/E.E.(S)/ 2017-18/G-3, Dtd: 20/11/2017
143		Shri. Anant M. Kanabargi & Purushottam A. Kanabargi	Plot No. 34, CTS No. 1852/1, R.S. No. 96/2B, Kaveri Nagar, Belagavi	No.CCB/PWD/BLD/SR/23/E.E.(S)/ 2016-17/G-3, Dtd: 20/11/2017
		Dec-17		
144	7	Shri. Chidambar J. Inamadar	CTS No. 4055, Angol road, Bhagya Nagar, Belagavi	No.CCB/PWD/BLD/CR/63/AEE,S1 /2017-18, Dtd: 05/12/2017
145	9	Shri. Prabhakar Laxman Daulatkar	Plot No. 7A, CTS No. 834, Sambhaji Nagar Vadagaon, Belagavi	No.CCB/PWD/BLD/CR/57/AEE,S1 /2017-18, Dtd: 07/12/2017
146	2	Shri. Mahesh M. Murgod	Plot No. 2, CTS No. 1/59, Parvati Nagar, Angol, Belagavi	No.CCB/PWD/BLD/CR/66/AEE,S1 /2017-18, Dtd: 11/12/2017
147	6	1) Shri. Suresh Shivagangavva 2) Kavita W/o. Suresh C.V.	CTS No. 4015/2, Bhagya Nagar Angol, Belagavi	No.CCB/PWD/BLD/CR/65/AEE,S1 /2017-18, Dtd: 11/12/2017
148	2	Shri. Dharameshi R. Metri	Plot No. 1793, Kalmeshwar Housing Society, Angol, Belagavi	No.CCB/PWD/BLD/CR/55/AEE,S1 /2017-18, Dtd: 14/12/2017
149	9	Shri. Nandkumar Parashram Kundekar	CTS No. 932/2, Patil Galli, Vadagaon, Belagavi	No.CCB/PWD/BLD/CR/73/AEE,S1 /2017-18, Dtd: 15/12/2017
150	7	Shri. Naveenkumar Chandrakant Chougule	CTS No. 2449/1, Chidambar Nagar, Belagavi	No.CCB/PWD/BLD/CR/68/AEE,S1 /2017-18, Dtd: 15/12/2017
151	2	1) Shri. Manohar P. Somanache 2) Shri. Amardeep R. Zinage	CTS No. 1683/2, Kalmeshwar Colony, Angol, Belagavi	No.CCB/PWD/BLD/CR/74/AEE,S1 /2017-18, Dtd: 19/12/2017
152	10	Shri. Bhavakanna Maruti Nesarkar	CTS No. 1667, Vaze galli, Vadagaon, Belagavi	No.CCB/PWD/BLD/CR/75/AEE,S1 /2017-18, Dtd: 22/12/2017
153	10	Shri. Shankar Ningappa Nesarkar	CTS No. 1668, Vaze galli, Vadagaon, Belagavi	No.CCB/PWD/BLD/CR/76/AEE,S1 /2017-18, Dtd: 22/12/2017
154	2	Shri. Gopal Appanna Kangralkar	Plot No. 127, CTS No. 1112, R.S. No. 679, Scheme No. 6-A, Rani Channamma Nagar, Belagavi	No.CCB/PWD/BLD/CR/64/AEE,S1 /2017-18, Dtd: 22/12/2017
155	9	1) Shri. Vinod S. Kulkarni 2) Shri. Hanamant S. Kulkarni	CTS no. 680, Sambhaji Nagar, Vadagaon, Belagavi	No.CCB/PWD/BLD/CR/77/AEE,S1 /2017-18, Dtd: 26/12/2017
156	7	Shri. Dattatraya S. Kulkarni	CTS No. 2063, Chidambar Nagar, Belagavi	No.CCB/PWD/BLD/CR/78/AEE,S1 /2017-18, Dtd: 27/12/2017

157	9	Shri. Rafique Ahamed A. Chachadi	[illegible] No. 19, CTS No. 534, Anand Nagar, Vadagaon, Belagavi	[illegible]/PWD/BLD/CR/74/AEE.S1 /2017-18/ Dtd: 28/12/2017
158	6	Shri. Vishwas Shankar Joshi	CTS No: 3260, Bhagya Nagar, Angol, Belagavi	No.CCB/PWD/BLD/SR/14/E.E.(S)/ 2017-18/G+3, Dtd: 16/12/2017
159	7	Shri. Dnyaneshwar Amrut Savanekar	CTS No. 57/D, 57 A/3, 57 B/1 & 57/C, Somwar Peth, Tilakwadi, Belagavi	No.CCB/PWD/BLD/SR/18/E.E.(S)/ 2017-18/G+3, Dtd: 26/12/2017
		Jan-18		
160	8	Shri. Rudrappa Basappa Ramannavar	Plot No. 29, CTS No. 30, Adarsh Nagar, Vadagaon, Belagavi	No.CCB/PWD/BLD/CR/79/AEE.S1 2017-18, Dtd: 02/01/2018
161	10	Bhairu Laxman Duragude	H. No. 247, CTS No. 2211, Vishnu galli, Vadagaon, Belagavi	No.CCB/PWD/BLD/CR/72/AEE.S1 /2017-18, Dtd: 04/01/2018
162	8	Shri. Somshekhar M. Aurwadkar	CTS No. 122/1, 5th Cross, Najar Camp, Vadagaon, Belagavi	No.CCB/PWD/BLD/CR/69/AEE.S1 /2017-18 Dtd: 04/01/2018
163	11	1) Smt. Shashikala R. Bavannavar 2) Smt. Vasanta S. Hosakoti 3) Shri. Avinash R. Bavannavar	CTS No. 1196, Safar Galli, Vadagaon, Belagavi	No.CCB/PWD/BLD/CR/45/AEE.S1 /2015-16, Dtd: 05/01/2018
164	2	Shri. Krishnappa L. Koppad	Plot No. 58, CTS No. 43, Rani Channamma Nagar, Belagavi	No.CCB/PWD/BLD/CR/81/AEE.S1 /2017-18, Dtd: 16/01/2018
165	2	Shri. Arun V. Jadhav	Plot No. 89, CTS No. 1735, Kalmeshwar Colony, Angol, Belagavi	No.CCB/PWD/BLD/CR/82/AEE.S1 /2017-18 Dtd: 16/01/2018
166	9	Shri. Raju Chandrakant Halli	CTS No. 398, Patil galli, Vadagaon, Belagavi	No.CCB/PWD/BLD/CR/84/AEE.S1 /2017-18, Dtd: 16/01/2018
167	9	Shri. Shrinivas Pundalik Kamble	CTS No. 1275, Teggin Galli, Vadagaon, Belagavi	No.CCB/PWD/BLD/CR/85/AEE.S1 /2017-18, Dtd: 16/01/2018
168	6	1) Smt. Padmaja V. Kulkarni 2) Shri. Prasad V. Kulkarni 3) Smt. Yashodharani V. Kulkarni	Plot No. 176, CTS No. 4241, Krishi Colony, 6th cross, Bhagya Nagar, Belagavi	No.CCB/PWD/BLD/CR/86/AEE.S1 /2017-18, Dtd: 22/01/2018
169	[illegible]	Shri. Alkesh N. Kudachi	CTS No. 5701/1, Lanaji Galli, Angol, Belagavi	No.CCB/PWD/BLD/CR/89/AEE.S1 /2017-18, Dtd: 29/01/2018
170	6	Shri. Satyappa B. Hosgan	Plot No. 19, CTS No. 808, Sambhaji Nagar, Vadagaon, Belagavi	No.CCB/PWD/BLD/CR/70/AEE.S1 /2017-18, Dtd. 29/01/2018
171	8	1) Shri. Basavaraj C. Dodamani 2) Shri. Manjunath C. Dodamani	CTS No. 318/7/C, Pathavardhan Layout, Datta Galli, Vadagaon, Belagavi	No.CCB/PWD/BLD/CR/90/AEE.S1 /2017-18, Dtd: 31/01/2018
172	2	Shri. Vinod R. Sonolkar	Plot No. 41, CTS No. 1/41, Parvati Nagar, Belagavi	No.CCB/PWD/BLD/SR/12/E.E.(S)/ 2017-18/G+3, Dtd: 06/01/2018
		Feb-18		
173	11	1) Shri. Datta Waman Nazare 2) Shri. Pralhad Waman Nazare	CTS No. 1154, Sapar galli, Vadagaon, Belagavi	No.CCB/PWD/BLD/CR/92/AEE.S1 /2017-18, Dtd: 08/02/2018
174	6	Shri. Nitin Narayan Karekar	CTS No. 1084, Karbar Galli, Vadagaon, Belagavi	No.CCB/PWD/BLD/CR/93/AEE.S1 /2017-18, Dtd: 09/02/2018
175	13	Shri. Manohar P. Dongare	CTS No. 6229/2, Sarvoday Colony, Hindwadi, Belagavi	No.CCB/PWD/BLD/CR/94/AEE.S1 /2017-18, Dtd: 09/02/2018
176	11	1) Smt. Shobha N. Bhandari 2) Poornima Santosh Dhavali 3) Laxmi N. Bhandari 4) Omkar N. Bhandari	H. no. 29/C, CTS No. 1711, Kalmeshwar Road, Vadagaon, Belagavi	No.CCB/PWD/BLD/CR/95/AEE.S1 /2017-18, Dtd: 12/02/2018
177	11	Shri. Vittal Omkarswami Devangmath	Plot No. 30, CTS No. 1669, Kalmeshwar Road, Vadagaon, Belagavi	No.CCB/PWD/BLD/CR/91/AEE.S1 /2017-18, Dtd: 14/02/2018
178	2	1) Smt. Sneha Prakash Karesin 2) Shri. Deepak Pandurang Pakhannavar	Plot No. 6, CTS No. 1828, Kaveri Nagar, Belagavi	No.CCB/PWD/BLD/CR/80/AEE.S1 /2017-18, Dtd: 14/02/2018

179	5	Shri. Gangaram Rama Mayannavar	CTS No. 4980, Rajhuns Galli, Angol, Belagavi	No.CCB/PWD/BLD/CR/98/AEE.S1 /2017-18, Dtd: 23/02/2018
180	6	Shri. Harshavardhan Prakash Hanje	CTS No. 3033, 9th cross, Bhagya Nagar, Belagavi	No.CCB/PWD/BLD/SR/15/ E.E.(S)/ 2017-18/G-3, Dtd: 19/02/2018
181	6	Shri. Kiran S. Patil	P. No. 6, CTS No. 3700/1, Bhagya Nagar, Angol, Belagavi	No.CCB/PWD/BLD/SR/16/ E.E.(S)/ 2017-18/G-3, Dtd: 21/02/2018
		Mar-18		
182	9	1) Shri. Basavaraj K. Kammar 2) Mayur B. Kammar	CTS No. 804, Sambhaji Nagar, Vadagaon, Belagavi	No.CCB/PWD/BLD/CR/83/AEE.S1 /2017-18, Dtd: 6/03/2018
183	9	1) Smt. Sushila M. Khamakar 2) Smt Mangal M. Khamkar	CTS No. 2329, Patil Galli, Vadagaon, Belagavi	No.CCB/PWD/BLD/CR/96/AEE.S1 /2017-18, Dtd: 6/03/2018
184	11	Shri. Iranna G. Sontakki	CTS No. 1961, Kalmeshwar Road, M. Vadagaon, Belagavi	No.CCB/PWD/BLD/CR/105/AEE.S 1/2017-18, Dtd: 12/03/2018
185	2	Shri. Shivappa A. Yadavannavar	Plot No. 397, R.S. No. 712, CTS No. 656, Vasant Vihar Colony R. C. Nagar, Belagavi	No.CCB/PWD/BLD/CR/97/AEE.S1 /2017-18, Dtd: 08/03/2018
186	2	Arti Ashok Chavan After Marriage Smt. Arti Vasudevrao Shinde	Plot No. 35, CTS No. 92/5, R.C. Nagar, Belagavi	No.CCB/PWD/BLD/CR/103/AEE.S 1/2017-18, Dtd: 08/03/2018
187	2	Shri. Shrishail B. Angadi	Plot No. 33, CTS No. 57, R.C. Nagar, Belagavi	No.CCB/PWD/BLD/CR/104/AEE.S 1/2017-18, Dtd: 14/03/2018
188	8	Shri. Jotiba K. Ghadi	CTS No. 516/3, Sonar Galli, Vadagaon, Belagavi	No.CCB/PWD/BLD/CR/108/AEE.S 1/2017-18, Dtd: 14/03/2018
189	10	Shri. Vivek G. Zende	CTS No. 1801/2, Vaze galli, Vadagaon, Belagavi	No.CCB/PWD/BLD/CR/107/AEE.S 1/2017-18, Dtd: 19/03/2018
190	9	Shri. Parasharam S. Dhamnekar	CTS No. 1146, Karbar Galli, Vadagaon, Belagavi	No.CCB/PWD/BLD/CR/111/AEE.S 1/2017-18, Dtd: 26/03/2018
191	2	Shri. [illegible] S. [illegible]	CTS No. 1/65, R.S. No 693 A+B+C+D, Parvati Nagar, Belagavi	No.CCB/PWD/BLD/CR/88/AEE.S1 /2017-18, Dtd: 26/03/2018
192	2	Shri. Harishchandra B. Shinde	Plot No 64, CTS No. 1/64, Parvati Nagar, Belagavi	No.CCB/PWD/BLD/CR/87/AEE.S1 /2017-18, Dtd: 26/03/2018
193	5	Shri. Vijay N. Parlekar	Plot No. 35, R.S. No. 38, BUDA Scheme No. 17, Angol, Belagavi	No.CCB/PWD/BLD/CR/110/AEE.S 1/2017-18, Dtd: 27/03/2018
194	8	1) Smt. Shakuntala M. Ghorpade 2) Shri. Mahendra M. Ghorpade 3) Shri. Avinash M. Ghorpade	Plot No. 8, CTS No. 7, Adarsh Nagar, Vadagaon, Belagavi	No.CCB/PWD/BLD/CR/114/AEE.S 1/2017-18, Dtd: 28/03/2018
195	10	Shri. Shantaram B. Malavi	CTS No. 1909, Vishnu Galli, Vadagaon, Belagavi	No.CCB/PWD/BLD/CR/109/AEE.S 1/2017-18, Dtd: 31/03/2018
196	9	Shri. Prakash N. Sangammanavar	CTS No. 712/1, Sambhaji Nagar, Vadagaon, Belagavi	No.CCB/PWD/BLD/CR/99/AEE.S1 /2017-18, Dtd: 31/03/2018
197	6	Shri. Shivaji Y. Patil	CTS No. 4102/6, 1st Cross, Bhagya Nagar, Belagavi	No.CCB/PWD/BLD/CR/115/AEE.S 1/2017-18, Dtd: 31/03/2018
198	2	1) Shri. Abhishek A. Desai 2) Smt. Usha A. Payakkanavar @ Desai	Plot No. 4, R.S. No. 678, Subhashchandra Nagar, Belagavi	No.CCB/PWD/BLD/CR/113/AEE.S 1/2017-18, Dtd: 31/03/2018
199	13	Shri. Hanamantsa D. Bhandage	CTS No. 6345, Bharat Nagar, Shahapur, Belagavi	No.CCB/PWD/BLD/CR/100/AEE.S 1/2017-18, Dtd: 31/03/2018

[illegible]		Smt. [illegible]	Plot No. 216 CTS No. 3890/2, Krushi Colony, Angol, Belagavi	No.CCB/PWD/BLD/SR/[illegible] 2017-18/G+3, Dtd: 20/03/2018
		Apr-18		
201	4	1) Shri. Rajesh B. Godse 2) Smt. Vinodini B. Godse	CTS No. 5035, Wada Compound, Angol, Belagavi	No.CCB/PWD/BLD/CR/117/AEE S1/2017-18, Dtd: 07/04/2018
202	10	1) Shri. Shivaputra Mallappa Huded 2) Smt. Rajashree S. Huded	CTS No. 1556, Vaze galli, Vadagaon, Belagavi	No.CCB/PWD/BLD/CR/119/AEE S1/2017-18, Dtd: 12/04/2018
203	9	Shri. Mahadev G. Kolaki	CTS No. 648, Sambhaji Nagar, Vadagaon, Belagavi	No.CCB/PWD/BLD/CR/118/AEE S1/2017-18, Dtd: 12/04/2018
204	14	Shri. Nagoji S. Kartaskar Smt. Sarita P. Kugaji	Plot No. 10A, R.S. No. 204/1A, Bharat Nagar, Shahapur, Belagavi	No.CCB/PWD/BLD/CR/125/AEE S1/2017-18, Dtd: 20/04/2018
205	14	1) Shri. Deepak S. Bidiye 2) Smt. Kanta D. Bidiye	Plot No. 10B, R.S. No. 204/1A, Bharat Nagar, Shahapur, Belagavi	No.CCB/PWD/BLD/CR/124/AEE S1/2017-18, Dtd: 20/04/2018

Assistant Executive Engineer
South Sub Division-1
City Corporation Belagavi

ASSISTANT EXECUTIVE ENGINEER NORTH ZONE-1

City Corporation Belagavi

BUILDING PERMISSION GRANTED REGISTER FOR THE MONTH OF January - 2017 TO DECEMBER - 2017

Sl. No.	Owners Name	Address	Month	Date of Application	File No. & Permission issued Date
1	M K Kaladgi	CTS No.4858/79B Sadashiv nagar Belagavi	Jan-17	06-01-2017	NO/CCB/PWD/BLD/AEE/N-1/CR-179/2016-17 Dt:16/01/2017
2	Shrikant B Hegannavar	Plot No.351 RS No.1A/1A SC No.11 Basavan Kudachi Bealgavi	Jan-17	11-01-2017	NO/CCB/PWD/BLD/AEE/N-1/CR-165/2016-17 Dt:16/01/2017
3	S M Sangoli	Plot No.205 RS No.10/3 Vinayak Nagar Belagavi	Jan-17	27-01-2017	NO/CCB/PWD/BLD/AEE/N-1/CR-182/2016-17 Dt:31/01/2017
4	Shivanand S Bhavi & others	Plot No.12 CTS No.1644 Sangmeshwar Nagar Belagavi	Jan-17	21-01-2017	NO/CCB/PWD/BLD/AEE/N-1/CR-174/2016-17 Dt: 31/1/2017
5	Ajit S Mestri	Plot No.884 CTS No.0055 SC No.47 Sahyadri Nagar Bealgavi	Jan-17	30-12-2017	NO/CCB/PWD/BLD/AEE/N-1/CR-160/2016-17 Dt:4/1/2017
6	Raju B Sarang	CTS No.10779/A Neharu Nagar Belagavi	Jan-17	09-01-2017	NO/CCB/PWD/BLD/AEE/N-1/CR-72/2016-17 Dt:10/1/2017
7	Meenu A Rana	Plot No.125 CTS No.249/1 Teacher colony Belagavi	Jan-17	04-01-2017	NO/CCB/PWD/BLD/AEE/N-1/CR-163/2016-17 Dt:6/1/2017
8	Lakkappa N Marathe	Plot No.64 CTS No.65 Shahu Nagar Belagavi	Jan-17	06-01-2017	NO/CCB/PWD/BLD/AEE/N-1/CR-167/2016-17 Dt:3/1/2017
9	S M Revankar	Plot No.21 CTS No.1661 RS No.41, 42A & 43 Sangmeshwar Nagar Belagavi	Jan-17	08-01-2017	NO/CCB/PWD/BLD/AEE/N-1/CR-151/2016-17 Dt:4/1/2017
10	1) Smt. Ansuya S Kittur 2) Sujit S Kittur 3)Jyoti S Kittur	CTS No.2311/B Bhovi galli Belagavi	Jan-17	04-01-2017	NO/CCB/PWD/BLD/AEE/N-1/CR-166/2016-17 Dt:5/1/2017
11	Mohan R Bangalore	Plot No.64 CTS No.1690 Kuvempu Nagar Belagavi	Jan-17	04-01-2017	NO/CCB/PWD/BLD/AEE/N-1/CR-162/2016-17 Dt:6/1/2017
12	Raju C Yakkundi	Plot No.17 CTS No.312 RS No.50 Shahu Nagar Belagavi	Jan-17	02-01-2017	NO/CCB/PWD/BLD/AEE/N-1/CR-161/2016-17 Dt:4/1/2017
13	Rijwan A Qadri	CTS No.2245/A Bhovi galli Belagavi	Jan-17	04-01-2017	NO/CCB/PWD/BLD/AEE/N-1/CR-164/2016-17 Dt:4/1/2017
14	R G Ghatage	Plot No.80 CTS No.3034 Vinayak Nagar Belagavi	Jan-17	12-01-2017	NO/CCB/PWD/BLD/AEE/N-1/CR-171/2016-17 Dt:20/1/2017
15	Nasreenbanu N Madiwale	CTS No.3935/521/3 Kali ambrai Belagavi	Jan-17	09-12-2016	NO/CCB/PWD/BLD/AEE/N-1/CR-176/2016-17 Dt:20/1/2017
16	laxman S Naduvinmani	Plot No.382 CTS No.1778/1 SC No.47 Sahyadri Nagar Belagavi	Jan-17	11-01-2017	NO/CCB/PWD/BLD/AEE/N-1/CR-168/2016-17 Dt:23/1/2017

17	Sujata K Upale	Plot No.122 & 123 CTS No.0517 Jay Nagar Belagavi	Jan-17	23-01-2017	NO/CCB/PWD/BLD/AEE/N-1/CR-175/2016-17 Dt:25/1/2017
18	Madhu S Sambrekar	CTS No.1456 Basawan galli Belagavi	Jan-17	12-01-2017	NO/CCB/PWD/BLD/AEE/N-1/CR-177/2016-17 Dt:25/1/2017
19	Abrar I Sait & R I Sait	Plot No.506A CTS No.358 RS No.1389 TV Centre Belagavi	Feb-17	23-01-2017	NO/CCB/PWD/BLD/AEE/N-1/CR-178/2016-17 Dt:04/02/2017
20	Shakuntala B Kattimani	CTS No.10969A/1A/1A/A Sadashiv Nagar Belagavi	Feb-17	11-01-2017	NO/CCB/PWD/BLD/AEE/N-1/CR-170/2016-17 Dt:4/2/2017
21	Sunil R Patil	CTS No.4135/1A2/1 Kangral galli Belagavi	Feb-17	31-01-2017	NO/CCB/PWD/BLD/AEE/N-1/CR-186/2016-17 Dt:04/02/201 7
22	Anilkumar M Kamble	Plot No.75 CTS No.0739 Teachers Colony Hindalga Belagavi	Feb-17	30-01-2017	NO/CCB/PWD/BLD/AEE/N-1/CR-181/2016-17 Dt:4/2/2017
23	Anil R Patil	CTS No.4135/1A2/2 Kangral galli Belagavi	Feb-17	31-01-2017	NO/CCB/PWD/BLD/AEE/N-1/CR-185/2016-17 Dt:4/2/2017
24	Mahadev M Kerkar	Plot No.215 CTS No.2709 SC No.51 Laxmitekadi Belagavi	Feb-17	31-01-2017	NO/CCB/PWD/BLD/AEE/N-1/CR-184/2016-17 Dt:10/2/2017
25	Kedari B Patil	Plot No.37 CTS No.1672 Sangmeshwar Nagar Bealgavi	Feb-17	06-02-2017	NO/CCB/PWD/BLD/AEE/N-1/CR-188/2016-17 Dt:10/2/2017
26	Dundesh K Chalannavar	Plot No.115 RS No.48(p) Ambedkar Nagar Belagavi	Feb-17	07-02-2017	NO/CCB/PWD/BLD/AEE/N-1/CR-192/2016-17 Dt:13/2/2017
27	Mohamad Y Shahapuri	Plot No.40 CTS No.2356 Shahu Nagar Kangrali KH Belagavi	Feb-17	13-02-2017	NO/CCB/PWD/BLD/AEE/N-1/CR-193/2016-17 Dt:13/2/2017
28	Santosh N Shinde	Plot No.227 CTS No.1667 SC No.47 Sahyadri Nagar Belagavi	Feb-17	14-02-2017	NO/CCB/PWD/BLD/AEE/N-1/CR-194/2016-17 Dt:15/2/2017
29	Prajapat Bramha Kumar's Ishwariya Vishwa Vidhyalaya	Plot No.84 CTS No.4858/96/2 & 4859/B/3B2	Feb-17	14-02-2017	NO/CCB/PWD/BLD/AEE/N-1/CR-196/2016-17 Dt:17/2/2017
30	Mubeen R Attar & Asma M Attar GPA Holder of Sri.Wasimraj R Mujawar	Plot no.5 RS No.214/2 Kangrali KH Belagavi	Feb-17	07-02-2017	NO/CCB/PWD/BLD/AEE/N-1/CR-190/2016-17 Dt:15/2/2017
31	Jafarsadiq R Mulla	CTS No.2833/C/1 Tenginkar galli Belagavi	Feb-17	17-02-2017	NO/CCB/PWD/BLD/AEE/N-1/CR-202/2016-17 Dt:20/2/2017
32	Suresh T Patil	Plot No.519 CTS No.1743 RS No.163 SC No.47 Sahyadri Nagar Belagavi	Feb-17	17-02-2017	NO/CCB/PWD/BLD/AEE/N-1/CR-198/2016-17 Dt:20/2/2017
33	Mohammedshafi K Patel	CTS No.3316/D Bhoi galli Belagavi	Feb-17	14-02-2017	NO/CCB/PWD/BLD/AEE/N-1/CR-195/2016-17 Dt:23/2/2017
34	Dattatray S Kulkarni	Plot No.129 CTS No.0479 RS No.178/2 Jay Nagar Belagavi	Mar-17	07-02-2017	NO/CCB/PWD/BLD/AEE/N-1/CR-189/2016-17 Dt:1/3/2017

35	Ushadevi S Karigoudar	Plot No.206 CTS No.197/1 Vidhya Nagar Belagavi	Mar-17	06-02-2017	NO/CCB/PWD/BLD/AEE/N-1/CR-187/2016-17 Dt:1/3/2017
36	Rajendra Badiger	Plot No.29F CTS No.5388 Sarvents Co--op Housing society Basav Colony	Mar-17	25-02-2017	NO/CCB/PWD/BLD/AEE/N-1/CR-201/2016-17 Dt:1/3/2017
37	N S Purushothama Kamath	House No.561 CTS No.901 Kumarswamy layout Belagavi	Mar-17	01-03-2017	NO/CCB/PWD/BLD/AEE/N-1/CR-204/2016-17 Dt:6/3/2017
38	Smt.Sheetal J Katrale	Plot No.585 CTS No.917 Kumarswami layout Belagavi	Mar-17	02-03-2017	NO/CCB/PWD/BLD/AEE/N-1/CR-205/2016-17 Dt:3/3/2017
39	Mahantappa B Chalwadi	Plot No.313 CTS No.5057/9 Hanuman Nagar Belagavi	Mar-17	03-12-2016	NO/CCB/PWD/BLD/AEE/N-1/CR-150/2016-17 Dt:7/3/2017
40	R D Khatedar	Plot No.69 CTS No.227/C Drivers Colony Belagavi	Mar-17	09-03-2017	NO/CCB/PWD/BLD/AEE/N-1/CR-207/2016-17 Dt:10/3/2017
41	Riyazahamad H Mujawar	CTS No.2513 Mali galli Belagavi	Mar-17	07-03-2017	NO/CCB/PWD/BLD/AEE/N-1/CR-208/2016-17 Dt:10/3/2017
42	Anilkumar Shirhatti	Plot No.80 CTS No.375/2 RS No.171 Omkar Nagar Belagavi	Mar-17	14-03-2017	NO/CCB/PWD/BLD/AEE/N-1/CR-213/2016-17 Dt:15/3/2017
43	Arun P Khandekar	CTS No.4499/A3 Chavat galli Belagavi	Mar-17	07-03-2017	NO/CCB/PWD/BLD/AEE/N-1/CR-209/2016-17 Dt:14/3/2017
44	Salim M Mujawar	Plot No.9(part) RS No.199/8 kangrali KH Belagavi	Mar-17	14-03-2017	NO/CCB/PWD/BLD/AEE/N-1/CR-230/2016-17 Dt:16/3/2017
45	Suresh S Channagoudar	Plot No.491 CTS No.723 Kumarswamy layout Belagavi	Mar-17	16-03-2017	NO/CCB/PWD/BLD/AEE/N-1/CR-214/2016-17 Dt:16/3/2017
46	A S Desai	Plot No.224 CTS No.9182 Shivabasav nagar Belagavi	Mar-17	14-03-2017	NO/CCB/PWD/BLD/AEE/N-1/CR-212/2016-17 Dt:16/3/2017
47	Gurubasappa M Arali	Plot No.408 CTS No.3942/1 Kuvempu nagar Belagavi	Mar-17	14-03-2017	NO/CCB/PWD/BLD/AEE/N-1/CR-210/2016-17 Dt:16/3/2017
48	Raju S Shahapurkar	CTS No.2405/A/B/C Kamat galli Belagavi	Mar-17	17-03-2017	NO/CCB/PWD/BLD/AEE/N-1/CR-234/2016-17 Dt:18/3/2017
49	S B Belgaonkar	Plot No.57 CTS No.1457/B RS No.173/2 Teachers Colony Hindalga Belagavi	Mar-17	17-03-2017	NO/CCB/PWD/BLD/AEE/N-1/CR-211/2016-17 Dt:18/3/2017
50	Geeta R Jadhav and others	CTS No.4157/1 Kangral galli Belagavi	Mar-17	14-03-2017	NO/CCB/PWD/BLD/AEE/N-1/CR-216/2016-17 Dt:22/3/2017
51	Shabhana Y Vantmuri	CTS No.2333/C Azad galli Belagavi	Mar-17	31-01-2017	NO/CCB/PWD/BLD/AEE/N-1/CR-180/2016-17 Dt:23/3/2017
52	Dhanshree Pawashe	CTS No.2135/23 Pangul galli Belagavi	Mar-17	07-03-2017	NO/CCB/PWD/BLD/AEE/N-1/CR-217/2016-17 Dt:23/3/2017
53	V M Rachavdekar	Plot No.6 CTS No.1453/23 Jay Nagar Belagavi	Mar-17	18-03-2017	NO/CCB/PWD/BLD/AEE/N-1/CR-226/2016-17 Dt:23/3/2017
54	Sumitra P Manale & R S Shanabhag	Plot No.100/A CTS No.268 Shahu Nagar Belagavi	Mar-17	17-03-2017	NO/CCB/PWD/BLD/AEE/N-1/CR-225/2016-17 Dt:23/3/2017

55	Dhanshree Pawashe	CTS No.2136/F Pangul galli Belagavi	Mar-17	14-03-2017	NO/CCB/PWD/BLD/AEE/N-1/CR-222/2016-17 Dt:23/3/2017
56	Kanchan Pawashe	CTS No.2136/C Pangul galli Belagavi	Mar-17	14-03-2017	NO/CCB/PWD/BLD/AEE/N-1/CR-221/2016-17 Dt:23/3/2017
57	Nayan Pawashe	CTS No.2136/E Pangul galli Belagavi	Mar-17	07-03-2017	NO/CCB/PWD/BLD/AEE/N-1/CR-223/2016-17 Dt:23/3/2017
58	Kanchan Pawashe	CTS No.2136/D Pangul galli Belagavi	Mar-17	14-03-2017	NO/CCB/PWD/BLD/AEE/N-1/CR-215/2016-17 Dt:23/3/2017
59	R M Hanchinmani	CTS No.2195/1 Bhovi galli Belagavi	Mar-17	11-01-2017	NO/CCB/PWD/BLD/AEE/N-1/CR-169/2016-17 Dt:24/3/2017
60	Shivkumar B Jigajinni	Plot No.7 CTS No.2400 RS No.188/B Model Society Belagavi	Mar-17	02-03-2017	NO/CCB/PWD/BLD/AEE/N-1/CR-228/2016-17 Dt:24/3/2017
61	Prabhakar M Puranik	Plot No.219 CTS No.2505 Teachers colony Kangrali KH Belagavi	Mar-17	14-03-2017	NO/CCB/PWD/BLD/AEE/N-1/CR-224/2016-17 Dt:27/3/2017
62	A M Bhatkhande	Plot No.15/A CTS No.241 Imaculate Housing Society Belagavi	Mar-17	28-03-2017	NO/CCB/PWD/BLD/AEE/N-1/CR-235/2016-17 Dt:28/3/2017
63	Nazeerahmad M Balekundri and others	CTS No.4329/1 Ghee galli Belagavi	Mar-17	14-03-2017	NO/CCB/PWD/BLD/AEE/N-1/CR-218/2016-17 Dt:28/3/2017
64	Hirabai M Kamble	Plot No.252 RS No.1A/1A SC No.11 DA Colony Basavan Kudachi Belagavi	Mar-17	07-02-2017	NO/CCB/PWD/BLD/AEE/N-1/CR-191/2016-17 Dt:30/3/2017
65	Shadakshari S Rabanal	Plot No.552 CTS No.3859 SC No.40 Kuvempu Nagar Belagavi	Mar-17	28-03-2017	NO/CCB/PWD/BLD/AEE/N-1/CR-232/2016-17 Dt:28/3/2017
56	Sunilkumar M Shirahatti	Plot No.80(P) CTS No.375/1 Omkar Nagar Belagavi	Mar-17	28-03-2017	NO/CCB/PWD/BLD/AEE/N-1/CR-234/2016-17 Dt:30/3/2017
67	Rashmi R Naidu	Plot No.1331 CTS No.1807 Sahyadri nagar Belagavi	Mar-17	24-03-2017	NO/CCB/PWD/BLD/AEE/N-1/CR-231/2016-17 Dt:28/3/2017
68	Bhimrai M Kalsai	Plot No.77 CTS No.1657 SC No.47 Sahyadri nagar Belagavi	Mar-17	14-03-2017	NO/CCB/PWD/BLD/AEE/N-1/CR-219/2016-17 Dt:30/3/2017
69	Kiran D Khannukar	Plot No.2 CTS No.183 Teachers Colony Belagavi	Mar-17	22-03-2017	NO/CCB/PWD/BLD/AEE/N-1/CR-227/2016-17 Dt:30/3/2017
70	Shantavva S Nayak	Plot No.2775 CTS No.1703 Sahyadri Nagar Belagavi	Apr-17	25-02-2017	NO/CCB/PWD/BLD/AEE/N-1/CR-199/2017-18 Dt:1/4/2017
71	Vandana M Patil	Plot No.75 CTS No.739 RS No.48/1 Shahu nagar Belagavi	Apr-17	27-02-2017	NO/CCB/PWD/BLD/AEE/N-1/CR-203/2017-18 Dt:1/4/2017
72	1)Heera P Muchandikar 2)Sanjay & Dhanjay P Muchandikar	CTS No.3840A Kotwal galli Belagavi	Apr-17	24-03-2017	NO/CCB/PWD/BLD/AEE/N-1/CR-238/2017-18 Dt:4/4/2017

73	1)Tahira A Sayyed 2) Masabi H Jamadar 3)Shabana M Shahapuri 4)Salim M Mulla 5)Parveen A Mulla	CTS No.3651/1B Khanjar galli Belagavi	Apr-17	04-04-2017	NO/CCB/PWD/BLD/AEE/N-1/CR-1/2017-18 Dt:4/4/2017
74	Rama N Devadiga	Plot No.11 CTS No.1787 RS No.46/1A/1B Ambedkar Nagar Belagavi	Apr-17	25-02-2017	NO/CCB/PWD/BLD/AEE/N-1/CR-240/2017-18 Dt:6/4/2017
75	Ranjan S Patil	Plot No.9 CTS No.5430 Basav Colony Belagavi	Apr-17	06-04-2017	NO/CCB/PWD/BLD/AEE/N-1/CR-2/2017-18 Dt:7/4/2017
76	M S Khanapuri GPA Holder S M Tajagaokar	CTS No.3633/A1 Khanjar galli Belagavi	Apr-17	31-03-2017	NO/CCB/PWD/BLD/AEE/N-1/CR-239/2017-18 Dt:11/4/2017
77	Dhruvaraj B Kulkarni	Plot No.62 CTS No.5164 Hanuman Nagar Belagavi	Apr-17	06-04-2017	NO/CCB/PWD/BLD/AEE/N-1/CR-4/2017-18 Dt:7/4/2017
78	Allabaksha A Bijapuri	CTS No.2245 Bhovi galli Belagavi	Apr-17	06-04-2017	NO/CCB/PWD/BLD/AEE/N-1/CR-3/2017-18 Dt:11/4/2017
79	Namdev K Hiremath	CTS No.8704 Shivabasav Nagar Belagavi	Apr-17	30-03-2017	NO/CCB/PWD/BLD/AEE/N-1/CR-237/2017-18 Dt:11/4/2017
80	Shivanand S Kaltippi	Plot No.673 CTS No.816 Kumarswamy layout Belagavi.	Apr-17	12-04-2017	NO/CCB/PWD/BLD/AEE/N-1/CR-7/2017-18 Dt:15/4/2017
[illegible]	Udaykumar B Talwar	Plot No.1195 RS No.168 Kuvempu nagar	Apr-17	19-04-2017	NO/CCB/PWD/BLD/AEE/N-1/CR-10/2017-18 Dt:20/4/2017
82	Sunanda S Madiwalar	Plot No.48 CTS No.14 SC No.49 Sahyadri Nagar Belagavi	Apr-17	20-04-2017	NO/CCB/PWD/BLD/AEE/N-1/CR-11/2017-18 Dt:20/4/2017
83	Vijaya B Hattiholi	Plot No.118 CTS No.339 Kumarswamy layout Belagavi	Apr-17	19-04-2017	NO/CCB/PWD/BLD/AEE/N-1/CR-9/2017-18 Dt:20/4/2017
84	Paris K kalekanavar	H.No.482 Ambedkar galli Basavan Kudachi Belagavi	Apr-17	12-04-2017	NO/CCB/PWD/BLD/AEE/N-1/CR-7/2017-18 Dt:17/4/2017
85	1)Smt.Premalata R Malakari 2)Ramesh P Malakari	Plot No.216 CTS No.5009 Hanuman nagar Belagavi	Apr-17	10-04-2017	NO/CCB/PWD/BLD/AEE/N-1/CR-29/2017-18 Dt:17/4/2017
86	A D Inamadar	CTS No.3311/1B Bhendi Bazar Belagavi	Apr-17	25-03-2017	NO/CCB/PWD/BLD/AEE/N-1/CR-229/2017-18 Dt:13/4/2017
87	1)Uday M Pawar 2)Abhijeet C Pawar	CTS No.2064 Bhathkhande galli Belagavi	Apr-17	28-03-2017	NO/CCB/PWD/BLD/AEE/N-1/CR-223/2017-18 Dt:20/4/2017
88	Gurupad I Hampannavar	Plot No.20 CTS No.2369 RS No.188/B Model Co-op Housing Society Kangrali KH Belagavi	Apr-17	15-11-2017	NO/CCB/PWD/BLD/AEE/N-1/CR-9/2017-18 Dt:20/4/2017
89	Nilesh S Jawar	Plot No.54 CTS No.75/2 Teachers Colony Kangrali KH Belagavi	Apr-17	20-04-2017	NO/CCB/PWD/BLD/AEE/N-1/CR-12/2017-18 Dt:21/4/2017

90	Balkrishna P Kadolkar	CTS No.2806/B Tenginkeri galli Belagavi	Apr-17	19-04-2017	NO/CCB/PWD/BLD/AEE/N-1/CR-8/2017-18 Dt:25/4/2017
91	Jacinta C Nazareth	Plot No.482 CTS No.3904 SC No.40 Kuvempu nagar	Apr-17	26-04-2017	NO/CCB/PWD/BLD/AEE/N-1/CR-16/2017-18 Dt:27/4/2017
92	1)Anil S Burud @ Kantradar 2)Chaya S Kantradar	CTS No.790/1A/1 Market Burud galli Belagavi	Apr-17	26-04-2017	NO/CCB/PWD/BLD/AEE/N-1/CR-15/2017-18 Dt:27/4/2017
93	Sham G Chougule	Plot No.174 CTS No.3530 SC No.40 Kuvempu nagar Belagavi	Apr-17	26-04-2017	NO/CCB/PWD/BLD/AEE/N-1/CR-17/2017-18 Dt:27/4/2017
94	Chandrakant K Kamble	Plot No.11 CTS No.1287 Ambedkar nagar Belagavi	May-17	09-05-2017	NO/CCB/PWD/BLD/AEE/N-1/CR-22/2017-18 Dt:15/5/2017
95	Y B Sutar	Plot No.34 RS No.48/1/-B/2 Shahu nagar Belagavi	May-17	27-04-2017	NO/CCB/PWD/BLD/AEE/N-1/CR-13/2017-18 Dt:3/5/2017
96	Motoddin A Bagewadi	CTS No.3796/A Kotwal galli Belagavi	May-17	03-05-2017	NO/CCB/PWD/BLD/AEE/N-1/CR-18/2017-18 Dt:4/5/2017
97	Gopal B Surekar	Plot No.73 CTS No.0740 RS No.189/A Vijay Nagar Hindalga Belagavi	May-17	09-05-2017	NO/CCB/PWD/BLD/AEE/N-1/CR-19/2017-18 Dt:10/5/2017
98	Nasim S Baig	Plot No.554 CTS No.3857 SC No.40 Kuvempu Nagar Belagavi	May-17	09-05-2017	NO/CCB/PWD/BLD/AEE/N-1/CR-20/2017-18 Dt:10/5/2017
99	Ganesh M Dhareshwar	Plot No.99 RS No.1-A/1-A DA Colony Basavan Kudachi Belagavi	May-17	12-04-2017	NO/CCB/PWD/BLD/AEE/N-1/CR-5/2017-18 Dt:10/5/2017
100	KrishnaB Kadam	Plot No.284 CTS No.3260 SC No.40 Kuvempu nagar Belagavi	May-17	10-05-2017	NO/CCB/PWD/BLD/AEE/N-1/CR-23/2017-18 Dt:15/5/2017
101	Jyoti M Gambhir	Plot No.33 RS No.48/1-B CTS No.563 Shahu nagar Belagavi	May-17	10-05-2017	NO/CCB/PWD/BLD/AEE/N-1/CR-21/2017-18 Dt:15/5/2017
102	Susheela S Hulmani	Plot No.681 CTS No.793 SC No.56 Kuvempu nagar Belagavi	May-17	20-05-2017	NO/CCB/PWD/BLD/AEE/N-1/CR-26/2017-18 Dt:20/5/2017
103	Dastagiri M Madiwale	CTS No.3935/32 Kali ambrai Belagavi	May-17	19-05-2017	NO/CCB/PWD/BLD/AEE/N-1/CR-30/2017-18 Dt:20/5/2017
104	Vinod G Kurup	Plot No.951 SC No.47 Sahyadri nagar Belagavi	May-17	23-05-2017	NO/CCB/PWD/BLD/AEE/N-1/CR-36/2017-18 Dt:23/5/2017
105	Fayzan U Mujawar	Plot No.294 CTS No.584 Kumarswamy layout Belagavu	May-17	23-05-2017	NO/CCB/PWD/BLD/AEE/N-1/CR-32/2017-18 Dt:24/5/2017
106	Yadav R Kamble	Plot No.185 CTS No.3540 SC No.40 Kuvempu nagar Belagavi	May-17	23-05-2017	NO/CCB/PWD/BLD/AEE/N-1/CR-31/2017-18 Dt:24/5/2017
107	Jotiba V Kumbar	CTS No.3877/A/B Kakatives Road Belagavi	May-17	26-05-2017	NO/CCB/PWD/BLD/AEE/N-1/CR-34/2017-18 Dt:26/5/2017

108	Asmita A Patil & others	Plot No.52 CTS No.1498/1 Markandaya Nagar Belagavi	May-17	24-05-2017	NO/CCB/PWD/BLD/AEE/N-1/CR-33/2017-18 Dt:25/5/2017
109	Dilip B Pawar	Plot No.15 CTS No.2098 RS No.54/3(B) Annapurnawadi Belagavi	May-17	25-05-2017	NO/CCB/PWD/BLD/AEE/N-1/CR-35/2017-18 Dt:31/5/2017
110	Vandana B Murkute	CTS No.1858/E Bapat galli Belagavi	May-17	09-05-2017	NO/CCB/PWD/BLD/AEE/N-1/CR-25/2017-18 Dt:31/5/2017
111	Ismail G Tallur	Plot No.1343 CTS No.1807 SC No.47 Sahyadri nagar Belagavi	May-17	30-05-2017	NO/CCB/PWD/BLD/AEE/N-1/CR-37/2017-18 Dt:31/5/2017
112	Sharada S Kannukar & others	Plot No.42 CTS No.4110/B Kangral galli Belagavi.	Jun-17	23-05-2017	NO/CCB/PWD/BLD/AEE/N-1/CR-38/2017-18 Dt:1/6/2017
113	Rudrappa K Kumbar	Plot No.773 RS No.160 SC No.47 Sahyadri Nagar Belagavi	Jun-17	07-06-2017	NO/CCB/PWD/BLD/AEE/N-1/CR-39/2017-18 Dt:7/6/2017
114	Rekha P Halgekar	CTS No.2791/A Tenginkeri galli Belagavi	Jun-17	08-06-2017	NO/CCB/PWD/BLD/AEE/N-1/CR-42/2017-18 Dt:14/6/2017
115	Ashok S Umarani	Plot No.410 CTS No.644 SC No.56 Kumarswamy Layout Belagavi	Jun-17	09-05-2017	NO/CCB/PWD/BLD/AEE/N-1/CR-27/2017-18 Dt:14/6/2017
116	Mayur P Jadhav	CTS No.10680/1 Neharu nagar Belagavi	Jun-17	13-06-2017	NO/CCB/PWD/BLD/AEE/N-1/CR-44/2017-18 Dt:15/6/2017
117	Uday S Burud @ Kantratdar & others	CTS No.846/2 Burud galli Raviwar Peth Belagavi	Jun-17	19-06-2017	NO/CCB/PWD/BLD/AEE/N-1/CR-47/2017-18 Dt:19/6/2017
118	1)Praveen M Bepari 2) Abid M Bepari 3) Asiya M Bepari	Plot No.299 CTS No.106 SC No.13 TV Centre Belagavi	Jun-17	19-06-2017	NO/CCB/PWD/BLD/AEE/N-1/CR-45/2017-18 Dt:20/6/2017
119	Shankravva D Naduvinamani	Plot No.171 RS No.227 Sarathi nagar Belagavi	Jun-17	08-06-2017	NO/CCB/PWD/BLD/AEE/N-1/CR-41/2017-18 Dt:20/6/2017
120	1)Kamala S Kittur 2)Maruti S Kittur 3)Krishna S Kittur 4)Minakshi V Chavan	CTS No.2311/A Bhovi galli Belagavi	Jun-17	08-06-2017	NO/CCB/PWD/BLD/AEE/N-1/CR-48/2017-18 Dt:23/6/2017
121	Deepak S Khude & others	CTS No.3957/27 kali ambrai	Jun-17	09-06-2017	NO/CCB/PWD/BLD/AEE/N-1/CR-51/2017-18 Dt:23/6/2017
122	Arthur P Singh	Plot No.19 RS No.171/2A Omkar Nagar Hindalga Belagavi	Jul-17	05-07-2017	NO/CCB/PWD/BLD/AEE/N-1/CR-54/2017-18 Dt:06/07/2017
123	Savalaram H Choudary	CTS No.2145/B1 Pangul galli Belagavi	Jul-17	05-07-2017	NO/CCB/PWD/BLD/AEE/N-1/CR-53/2017-18 Dt:10/7/2017
124	Manjunath V Talwar	Plot No.53 CTS No.2509 Shahu Nagar Kangrali BK Belagavi	Jul-17	14-07-2017	NO/CCB/PWD/BLD/AEE/N-1/CR-52/2017-18 Dt:14/7/2017
125	Sridevi A Revayyannavar	Plot No.41/B CTS No.620 Shahu Nagar Belagavi	Jul-17	11-07-2017	NO/CCB/PWD/BLD/AEE/N-1/CR-60/2017-18 Dt:15/7/2017

126	Geeta M Kabadi	CTS No.1457 Basavan galli Belagavi	Jul-17	30-06-2017	NO/CCB/PWD/BLD/AEE/N-1/CR-59/2017-18 Dt:17/7/2017
127	Anant V Badami	Plot No.147 RS No.4 SC No.40 Kuvempu Nagar Belagavi	Jul-17	30-06-2017	NO/CCB/PWD/BLD/AEE/N-1/CR-57/2017-18 Dt:17/7/2017
128	P N Killekar	CTS No.4401/E Chavat galli Belagavi	Jul-17	25-07-2017	NO/CCB/PWD/BLD/AEE/N-1/CR-63/2017-18 Dt:28/7/2017
129	Vijay V Patil	Plot No35, CTS No.36, RS.109/1 Shahu Nagar Belagavi	Jul-17	09-05-2017	NO/CCB/PWD/BLD/AEE/N-1/CR-28/2017-18 Dt:4-07-2017
130	S.G Balutagi	Plot No.1062 CTS No.0151, Sayadri Nagar Belagavi	Jul-17	04-07-2017	NO/CCB/PWD/BLD/AEE/N-1/CR-58/2017-18 Dt:18-07-2017
131	M.N Patil	Plot No.461, CTS No. 1750, Sayadri Nagar Belagavi	Jul-17	13-07-2017	NO/CCB/PWD/BLD/AEE/N-1/CR-55 /2017-18 Dt:18-07-2017
132	B.A Dandeppanavar	Plot No. 90 CTS No.339, Scm No,13 TV Centre Belagavi	Jul-17	10-07-2017	NO/CCB/PWD/BLD/AEE/N-1/CR-61/2017-18 Dt:21-07-2017
133	M.I Munshi & R.I Munshi	Plot No. 116, CTS No,247/2, Teacher Colony Vidhya Nagar Belagavi	Jul-17	18-07-2018	NO/CCB/PWD/BLD/AEE/N-1/CR-62/2017-18 Dt:25-07-2017
134	S D Savadatti	Plot No.20 RS No.47/A/2 Kangrali KH Belagavi	Aug-17	03-08-2017	NO/CCB/PWD/BLD/AEE/N-1/CR-78/2017-18 Dt:14/8/2017
135	Surekha B Doddamani	Plot No.283 CTS No.557 Kumarswami layout Belagavi	Aug-17	28-07-2017	NO/CCB/PWD/BLD/AEE/N-1/CR-68/2017-18 Dt:2/8/2017
136	1) Naimad A Kamdod 2)Abdul aziz A Kamdod	Plot No.19 CTS No.172 (part) Teachers Colony Kangrali KH Belagavi	Aug-17	27-07-2017	NO/CCB/PWD/BLD/AEE/N-1/CR-67/2017-18 Dt:3/8/2017
137	Mahadev M Kambie	Plot No.36 CTS No.11092 Dr.Ambedkar Nagar Belagavi	Aug-17	27-07-2017	NO/CCB/PWD/BLD/AEE/N-1/CR-65/2017-18 Dt:3/8/2017
138	Vijay R Devagekar	Plot No.6A CTS No.943 Sangmeshwar nagar Belagavi	Aug-17	27-07-2017	NO/CCB/PWD/BLD/AEE/N-1/CR-75/2017-18 Dt:2/8/2017
139	Omkar D Khatavkar	Plot No.25/A CTS No.1426 (part) Hindalga Belagavi	Aug-17	28-07-2017	NO/CCB/PWD/BLD/AEE/N-1/CR-70/2017-18 Dt:8/8/2017
140	S R Udoshi	Plot No.55 CTS No.148 RS No.227/A Teachers Colony Belagavi	Aug-17	28-07-2017	NO/CCB/PWD/BLD/AEE/N-1/CR-69/2017-18 Dt:9/8/2017
141	Kapeel S Sambrekar	Plot No.22 CTS No.1451 Jay Nagar Belagavi	Aug-17	31-07-2017	NO/CCB/PWD/BLD/AEE/N-1/CR-71/2017-18 Dt:9/8/2017
142	Suresh B Dixit	Plot No.672 CTS No.817 Kumarswami layout Belagavi	Aug-17	27-07-2017	NO/CCB/PWD/BLD/AEE/N-1/CR-66/2017-18 Dt:9/8/2017
143	1) Girish M Yarandekar 2) Pradeep M Yarandekar	Plot No.248 CTS No.4968/A Hanuman Nagar Belagavi	Aug-17	01-08-2017	NO/CCB/PWD/BLD/AEE/N-1/CR-77/2017-18 Dt:10/8/2017
144	Renu R Thakur	Plot No.131 CTS No.326 SC No.56 Kumarswami layout Belagavi	Aug-17	10-08-2017	NO/CCB/PWD/BLD/AEE/N-1/CR-80/2017-18 Dt:10/8/2017

145	Ankush L Gawade	CTS No.2470/A1 Kamat Galli Belagavi	Aug-17	04-04-2017	NO/CCB/PWD/BLD/AEE/N-1/CR-79/2017-18 Dt:7/8/2017
146	Sunil D Bhandage	Plot No.1164 CTS No.1204 SC No.40 Kuvempu Nagar Belagavi	Aug-17	07-08-2017	NO/CCB/PWD/BLD/AEE/N-1/CR-83/2017-18 Dt:10/8/2017
147	Vidhya V Athawada	CTS No.3338/1C/2 Gondhali Galli Belagavi	Aug-17	11-08-2017	NO/CCB/PWD/BLD/AEE/N-1/CR-81/2017-18 Dt:11/8/2017
148	Swarupa B Huded	Plot No.224 CTS No.2921 SC No.51 Laxmitekadi Belagavi	Aug-17	26-07-2017	NO/CCB/PWD/BLD/AEE/N-1/CR-74/2017-18 Dt:11/8/2017
149	Usha K Muchandikar	CTS No.3338/1C/3 Gondhali galli Belagavi	Aug-17	10-08-2017	NO/CCB/PWD/BLD/AEE/N-1/CR-82/2017-18 Dt:14/8/2017
150	Sheela R Joshi	Plot No.271 CTS No.1762 Sahyadri Nagar Belagavi	Aug-17	18-08-2017	NO/CCB/PWD/BLD/AEE/N-1/CR-88/2017-18 Dt:18/8/2017
151	Asha Arjun Birge	Plot No.3 CTS No.1453/20 Jay Nagar Belagavi	Aug-17	02-08-2017	NO/CCB/PWD/BLD/AEE/N-1/CR-92/2017-18 Dt:18/8/2017
152	Devanand R Patwardhan	Plot No.151 CTS No.308 Kumarswami layout Belagavi	Aug-17	18-08-2017	NO/CCB/PWD/BLD/AEE/N-1/CR-86/2017-18 Dt:19/7/2017
153	Mahant R Patil	Plot No.273 CTS No.5039 Hanuman Nagar Belagavi	Aug-17	18-08-2017	NO/CCB/PWD/BLD/AEE/N-1/CR-87/2017-18 Dt:19/8/2017
154	Manohar R Goral	Plot No.45 Vidhya Nagar Kangrali KH Belagavi	Aug-17	18-08-2017	NO/CCB/PWD/BLD/AEE/N-1/CR-98/2017-18 Dt:19/8/2017
155	Dr.Heena Z Tigadi	Plot No.14 CTS No.1054 Azam Nagar Belagavi	Aug-17	17-08-2017	NO/CCB/PWD/BLD/AEE/N-1/CR-85/2017-18 Dt:19/8/2017
156	Shivanand B Sutagatti	Plot No.1292 CTS No.1804 SC No.47 Sahyadri Nagar Belagavi	Aug-17	16-08-2017	NO/CCB/PWD/BLD/AEE/N-1/CR-90/2017-18 Dt:19/8/2017
157	Shivakumar S Devangari	Plot No.59 CTS No.1447 Vidhyagiri Kangrali BK Belagavi	Aug-17	16-08-2017	NO/CCB/PWD/BLD/AEE/N-1/CR-91/2017-18 Dt:23/8/2017
158	Jayesh L Baria	Plot No.75 CTS No.60 Teachers Colony Belagavi	Aug-17	18-08-2017	NO/CCB/PWD/BLD/AEE/N-1/CR-99/2017-18 Dt:28/8/2017
159	Yallappa L Kolkar	Plot No.558 CTS No.898 Kumarswami layout Belagavi	Aug-17	28-08-2017	NO/CCB/PWD/BLD/AEE/N-1/CR-94/2017-18 Dt:28/8/2017
160	Sankappa A Umbraji	Plot No.399 CTS No.438 Kumarswami layout Belagavi	Aug-17	28-08-2017	NO/CCB/PWD/BLD/AEE/N-1/CR-93/2017-18 Dt:28/8/2017
161	Dinesh I Shetty	Plot No.245 CTS No.9205/A Shivabasav Nagar Belagavi	Aug-17	18-08-2017	NO/CCB/PWD/BLD/AEE/N-1/CR-89/2017-18 Dt:29/8/2017
162	C S Khangaonkar	CTS No.3957/1A/1 Kali ambrai Belagavi	Aug-17	19-08-2017	NO/CCB/PWD/BLD/AEE/N-1/CR-84/2017-18 Dt:30/8/2017
163	Rajashri R Morchi	Plot No.527 CTS No.3876 SC No.40 Kuvempu Nagar Belagavi	Aug-17	28-08-2017	NO/CCB/PWD/BLD/AEE/N-1/CR-97/2017-18 Dt:28/8/2017
164	Dr.Rajeshwar Joshi	Plot No.310 CTS No.56 Shahu Nagar Belagavi	Sep-17	29-08-2017	NO/CCB/PWD/BLD/AEE/N-1/CR-100/2017-18 Dt:4/9/2017

165	Shrikant P Kadolkar	CTS No.2806/A Tenginkeri galli Belagavi	Sep-17	24-06-2017	NO/CCB/PWD/BLD/AEE/N-1/CR-50/2017-18 Dt:6/9/2017
166	Mada[redacted] Kudtavkar & Smt. Neeta M Kudtavkar	CTS No.10967 Plot No.10 Sadashiv Nagar Belagavi	Sep-17	01-09-2017	NO/CCB/PWD/BLD/AEE/N-1/CR-103/2017-18 Dt:6/9/2017
167	Ashwini R Hiremath	Plot No.193 RS No.1/A, 1-A, DA Colony Basavan Kudachi Belagavi	Sep-17	28-08-2017	NO/CCB/PWD/BLD/AEE/N-1/CR-95/2017-18 Dt:6/9/2017
168	Bharati R Kavalekar	Plot No.75 CTS No.2252 Hanuman Nagar Belagavi	Sep-17	04-09-2017	NO/CCB/PWD/BLD/AEE/N-1/CR-102/2017-18 Dt:6/9/2017
169	Ismail A Chajju & others	CTS No.3774/A Basavan galli Belagavi	Sep-17	08-12-2017	NO/CCB/PWD/BLD/AEE/N-1/CR-49/2017-18 Dt:8/9/2017
170	Smt. Mungidevi P Prajapat & Sri. Parasaram J Prajapat	CTS No.2217 Bhovi galli Belagavi	Sep-17	07-09-2017	NO/CCB/PWD/BLD/AEE/N-1/CR-104/2017-18 Dt:8/9/2017
171	(1)Smt.Tulasabai A Huded (2)Smt.Jyoti Ramesh Sanadi	Plot No.53 CTS No.10/1 Teachers Colony Belagavi	Sep-17	11-09-2017	NO/CCB/PWD/BLD/AEE/N-1/CR-108/2017-18 Dt:12/9/2017
172	Smt.Harsha V Hegade	Plot No.226 CTS No.200/1 Teachers Colony Kangrali KH Belagavi	Sep-17	13-09-2017	NO/CCB/PWD/BLD/AEE/N-1/CR-105/2017-18 Dt:14/9/2017
173	Govind P Kawale	CTS No.4493/2 Chavat galli Belagavi	Sep-17	13-09-2017	NO/CCB/PWD/BLD/AEE/N-1/CR-106/2017-18 Dt:14/9/2017
174	Kallappa K Sunthe	Plot No.476 CTS No.1886 SC No.47 Sahyadri Nagar Belagavi	Sep-17	11-09-2017	NO/CCB/PWD/BLD/AEE/N-1/CR-107/2017-18 Dt:14/9/2017
175	Ashok C Alatagi	Plot No.340 CTS No.2648 SC No.51 laxmi Tekadi Belagavi	Sep-17	01-09-2017	NO/CCB/PWD/BLD/AEE/N-1/CR-73/2017-18 Dt:20/9/2017
176	Ningangouda K Patil	Plot No.690 CTS No.3144 SC No.56 Kumarswamy layout Belagavi	Sep-17	20-09-2017	NO/CCB/PWD/BLD/AEE/N-1/CR-109/2017-18 Dt:22/09/2017
177	(1) Smt. Vidya D Nakadi (2) Prayag D Nakadi (3) Sagar D Nagadi	Plot No.34 CTS No.3617 SC No.40 Kuvempu Nagar Belagavi	Sep-17	20-09-2017	NO/CCB/PWD/BLD/AEE/N-1/CR-112/2017-18 Dt:22/9/2017
178	A K Jadagouda	Plot No.44 CTS No.0554 Jay Nagar Belagavi	Sep-17	20-09-2017	NO/CCB/PWD/BLD/AEE/N-1/CR-110/2017-18 Dt: 26/9/2017
179	Smt.Nalini R Usagaonkar	Plot No.972 CTS No.1200 Kuvempu nagar Belagavi	Sep-17	22-09-2017	NO/CCB/PWD/BLD/AEE/N-1/CR-111/2017-18 Dt: 26/9/2017
180	Anita R Khandekar	CTS No.4499/A2 Chavat galli Belagavi	Sep-17	01-09-2017	NO/CCB/PWD/BLD/AEE/N-1/CR-101/2017-18 Dt:01/09/2017
181	Sarojini R Salunkhe	Plot No.63 CTS No.1457B/63 Teachers colony Hindal	Sep-17	20-09-2017	NO/CCB/PWD/BLD/AEE/N-1/CR-199/2017-18 Dt:21/09/2017
182	Surendra B Kadam	Plot No.474 CTS No.713 SC No.56 Kumarswamy layout Belagavi	Oct-17	03-10-2017	NO/CCB/PWD/BLD/AEE/N-1/CR-117/2017-18 Dt:3/10/2017

183	Rajaram M Ghadi	Plot No.7 CTS No.1891/1 Sahyadri Nagar Belagavi	Oct-17	28-09-2017	NO/CCB/PWD/BLD/AEE/N-1/CR-116/2017-18 Dt:3/10/2017
1[illegible]	Laxmi S Ghasari	CTS No.4855/46/45 Sadashiv Nagar Belagavi	Oct-17	03-10-2017	NO/CCB/PWD/BLD/AEE/N-1/CR-114/2017-18 Dt:3/10/2017
185	Chandrakant B Badiwale	CTS No.1963/D Kadolkar galli Belagavi	Oct-17	28-09-2017	NO/CCB/PWD/BLD/AEE/N-1/CR-113/2017-18 Dt:4/10/2017
186	Rafiqahmed A Kazi	CTS No.3373/A/2 Bagwan galli Belagavi	Oct-17	28-09-2017	NO/CCB/PWD/BLD/AEE/N-1/CR-115/2017-18 Dt:4/10/2017
187	Vasant L Masekar	Plot No.171 CTS No.2905 SC No.51 Laxmitekadi Belagavi	Oct-17	07-10-2017	NO/CCB/PWD/BLD/AEE/N-1/CR-119/2017-18 Dt:7/10/2017
188	Rahul R Aptekar	CTS No.4378/A Chavat galli Belagavi	Oct-17	13-09-2017	NO/CCB/PWD/BLD/AEE/N-1/CR-118/2017-18 Dt:7/10/2017
189	Laxmi Y Patil	Plot No.9B CTS No.2526/1 Shahu Nagar Belagavi	Oct-17	09-10-2017	NO/CCB/PWD/BLD/AEE/N-1/CR-120/2017-18 Dt:10/10/2017
190	Ganesh S Gavas	Plot No.396 CTS No.2919 SC No.51 laxmitekadi Belagavi	Oct-17	20-09-2017	NO/CCB/PWD/BLD/AEE/N-1/CR-121/2017-18 Dt:7/10/2017
191	Shakuntala A Kurade	Plot No.52 CTS No.0570 Jay Nagar Hindalga Belagavi	Oct-17	28-09-2017	NO/CCB/PWD/BLD/AEE/N-1/CR-143/2017-18 Dt:10/10/2017
192	Smt. Nanda K Chavan	Plot No.79 CTS No.2786 SC No.51 laxmitekadi Belagavi	Oct-17	03-10-2017	NO/CCB/PWD/BLD/AEE/N-1/CR-133/2017-18 Dt:12/10/2017
193	Vasudev P Morajkar	Plot No.16(p) CTS No.1434/2 Janata Colony Pipeline Road Belagavi	Oct-17	08-10-2017	NO/CCB/PWD/BLD/AEE/N-1/CR-122/2017-18 Dt:13/10/2017
194	Fairozabegam R Beg	CTS No.4877/65/24/B Sadashiv Nagar Belagavi	Oct-17	13-10-2017	NO/CCB/PWD/BLD/AEE/N-1/CR-123/2017-18 Dt:13/10/2017
195	Kedari P Undre	CTS No.4099/B Kangral galli Belagavi	Oct-17	11-10-2017	NO/CCB/PWD/BLD/AEE/N-1/CR-121/2017-18 Dt:13/10/2017
196	Arun V Chougule & others	CTS No.3384 Gondhali galli Belagavi	Oct-17	09-10-2017	NO/CCB/PWD/BLD/AEE/N-1/CR-124/2017-18 Dt:13/10/2017
197	Amruta B Kurne	Plot No.530 CTS No.841 SC No.56 Kumarswamy Layout Belagavi	Oct-17	09-10-2017	NO/CCB/PWD/BLD/AEE/N-1/CR-139/2017-18 Dt:17/10/2017
198	Raghunath S Sambhajiche	CTS No.4371/B2 Chavat galli Belagavi	Oct-17	13-10-2017	NO/CCB/PWD/BLD/AEE/N-1/CR-137/2017-18 Dt:19/10/2017
199	Raghunath S Sambhajiche	CTS No.4371/A Chavat galli Belagavi	Oct-17	13-10-2017	NO/CCB/PWD/BLD/AEE/N-1/CR-136/2017-18 Dt:21/10/2017
200	Sarojini B Meghannavar	Plot No.584 CTS No.1797/2 SC No.47 Sahyadri Nagar Belagavi	Oct-17	23-10-2017	NO/CCB/PWD/BLD/AEE/N-1/CR-138/2017-18 Dt:24/10/2017
201	Anant B Shintre	Plot No.64 CTS No.2018 RS No.10/3 Vinayak Nagar Belagavi	Oct-17	13-10-2017	NO/CCB/PWD/BLD/AEE/N-1/CR-128/2017-18 Dt:24/10/2017

202	Satish G Chitnis	Plot No.102 CTS No.3579 SC No.40 Kuvempu nagar Belagavi	Oct-17	19-10-2017	NO/CCB/PWD/BLD/AEE/N-1/CR-132/2017-18 Dt:24/10/2017
203	Heena T Patil	Plot No.34/15 CTS No.705 RS No.48/1C & 48/D Shahu Nagar Belagavi	Oct-17	13-10-2017	NO/CCB/PWD/BLD/AEE/N-1/CR-130/2017-18 Dt:24/10/2017
204	M M Pinjar	Plot No.30 CTS No.2493 RS No.155 Shahu Nagar Belagavi	Oct-17	28-09-2017	NO/CCB/PWD/BLD/AEE/N-1/CR-126/2017-18 Dt:24/10/2017
205	Santosh S Karekar & others	CTS No.2305/4 Bhovi galli Belagavi	Oct-17	19-10-2017	NO/CCB/PWD/BLD/AEE/N-1/CR-134/2017-18 Dt:25/10/2017
206	Sameer A Killedar	Plot No.14 RS No.53/3/3B Kangrali KH Belagavi	Oct-17	23-10-2017	NO/CCB/PWD/BLD/AEE/N-1/CR-146/2017-18 Dt:26/10/2017
207	Ramgouda H Malaj	Plot No.381 CTS No.418 Kumarswamy layout Belagavi	Oct-17	16-10-2017	NO/CCB/PWD/BLD/AEE/N-1/CR-131/2017-18 Dt:26/10/2017
208	Afzal D Pathan	CTS No.3972/C Kakatives Belagavi	Oct-17	27-10-2017	NO/CCB/PWD/BLD/AEE/N-1/CR-144/2017-18 Dt:30/10/2017
209	Rajendrakumar S Marakatti	Plot No.26 CTS No.1707 SC No.40 Kuvempu Nagar Belagavi	Oct-17	28-10-2017	NO/CCB/PWD/BLD/AEE/N-1/CR-142/2017-18 Dt:30/10/2017
210	Ajnumdoulat D Pathan	CTS No.3972/B Kakatives Belagavi	Oct-17	27-10-2017	NO/CCB/PWD/BLD/AEE/N-1/CR-145/2017-18 Dt:30/10/2017
211	Kasturi G Dharwadkar	Plot No.643 CTS No.1673 Kuvempu Nagar Belagavi	Oct-17	28-10-2017	NO/CCB/PWD/BLD/AEE/N-1/CR-141/2017-18 Dt:31/10/2017
212	Gouri R Hosurkar	CTS No.4157/5B Kangrali Galli Belagavi	Nov-17	10-11-2017	NO/CCB/PWD/BLD/AEE/N-1/CR-162/2017-18 Dt:20/11/2017
213	1)Mohan G Kunnurkar 2)Narayan G Kunnurkar	CTS No.4110/2 Kangral galli Belagavi	Nov-17	28-10-2017	NO/CCB/PWD/BLD/AEE/N-1/CR-160/2017-18 Dt:20/11/2017
214	Suresh B Kankatri	CTS No.10664, 10665 & 10666 Neharu Nagar Belagavi	Nov-17	02-11-2017	NO/CCB/PWD/BLD/AEE/N-1/CR-147/2017-18 Dt:2/11/2017
215	Prabhavati S Sampagaonmath & others	Plot No.125 CTS No.332 Kumarswamy layout Belagavi	Nov-17	28-08-2017	NO/CCB/PWD/BLD/AEE/N-1/CR-96/2017-18 Dt:2/11/2017
216	Maruti R Mashetti	Plot No.425 CTS No.665 SC No.56 Kumarswamy layout Belagavi	Nov-17	04-11-2017	NO/CCB/PWD/BLD/AEE/N-1/CR-152/2017-18 Dt:8/11/2017
217	1) Namdev J Redekar 2) Vandana N Redekar	Plot No.67 CTS No.2767 SC No.51 Laxmitekadi Belagavi	Nov-17	14-11-2017	NO/CCB/PWD/BLD/AEE/N-1/CR-155/2017-18 Dt:14/11/2017
218	Gopal S Jangouda	Plot No.8/11 Basti galli Alarwad Belagavi	Nov-17	10-11-2017	NO/CCB/PWD/BLD/AEE/N-1/CR-154/2017-18 Dt:16/11/2017
219	Sabiuddin N Byahatti	Plot No.22 Hanuman Nagar Belagavi	Nov-17	17-11-2017	NO/CCB/PWD/BLD/AEE/N-1/CR-167/2017-18 Dt:18/11/2017

220	Ulas V Kulkarni	Plot No.1102 CTS No.0159 SC No.47 Sahyadri Nagar Belagavi	Nov-17	20-11-2017	NO/CCB/PWD/BLD/AEE/N-1/CR-163/2017-18 Dt:22/11/2017
221	Gopal S Kungare	Plot No.709 CTS No.0012 SC No.47 Sahyadri Nagar Belagavi	Nov-17	28-10-2017	NO/CCB/PWD/BLD/AEE/N-1/CR-150/2017-18 Dt:3/11/2017
222	Mahadev B Handigund	Plot No.211 CTS No.859 SC No.56 Kumarswamy layout Belagai	Nov-17	16-08-2017	NO/CCB/PWD/BLD/AEE/N-1/CR-76/2017-18 Dt:9/11/2017
223	Bhaurao V Kadolkar	Plot No.94 CTS No.3571 SC No.40 Hanuman Nagar Belagavi	Nov-17	14-11-2017	NO/CCB/PWD/BLD/AEE/N-1/CR-157/2017-18 Dt:14/11/2017
224	Laxmikant S Tangade	Plot No.167 CTS No.495 Shahu Nagar Belagavi	Nov-17	13-11-2017	NO/CCB/PWD/BLD/AEE/N-1/CR-156/2017-18 Dt:17/11/2017
225	Malik K Bagawan	Plot No.36 CTS No.1299 Azam Nagar Belagavi	Nov-17	16-11-2017	NO/CCB/PWD/BLD/AEE/N-1/CR-59/2017-18 Dt:17/11/2017
226	1) Jayshree I Jadhav 2) Ishwar K Jadhav	Plot No.70 CTS No.361 Kangrali BK Belagavi	Nov-17	18-11-2017	NO/CCB/PWD/BLD/AEE/N-1/CR-161/2017-18 Dt:20/11/2017
227	G S Baidwan	Plot No.133 CTS No.324 SC No.56 Kumarswamy layout Belagavi	Nov-17	17-11-2017	NO/CCB/PWD/BLD/AEE/N-1/CR-153/2017-18 Dt:16/11/2017
228	1) Sadiq A Bedare 2) Tosif S Bedare 3) Yaeen S Bedare 4) Rahima S Bedare	CTS No.4218 Chandu galli Belagavi	Nov-17	03-11-2017	NO/CCB/PWD/BLD/AEE/N-1/CR-148/2017-18 Dt:22/11/2017
229	1)Shahabuddin B Hawaldar 2)Saifodin S Hawaldar 3)Najmuddin S Hawaldar	CTS No.2384/1 Azad galli Belagavi	Nov-17	28-11-2017	NO/CCB/PWD/BLD/AEE/N-1/CR-168/2017-18 Dt:28/11/2017
230	1)Shahabuddin B Hawaldar 2)Saifodin S Hawaldar 3)Najmuddin S Hawaldar	CTS No.2385 Azad galli Belagavi	Nov-17	13-11-2017	NO/CCB/PWD/BLD/AEE/N-1/CR-169/2017-18 Dt:28/11/2017
231	Mahesh S Mulimani	Plot No.725 CTS No.739 Kumarswamy layout Belagavi	Nov-17	23-11-2017	NO/CCB/PWD/BLD/AEE/N-1/CR-164/2017-18 Dt:28/11/2017
232	Nirmala M Patil	Plot No.1121 SC No.47 RS No.161 Sahyadri Nagar Belagavi	Nov-17	24-11-2017	NO/CCB/PWD/BLD/AEE/N-1/CR-170/2017-18 Dt:28/11/2017
233	S M Chikorde	Plot No.75 CTS No.3029 Vinayak Nagar Belagavi	Nov-17	28-11-2017	NO/CCB/PWD/BLD/AEE/N-1/CR-172/2017-18 Dt:30/11/2017
234	Naqweeb I Bandukwale	Plot No.41 CTS No.245 Teachers colony Belagavi	Nov-17	08-11-2016	NO/CCB/PWD/BLD/AEE/N-1/CR-134/2017-18 Dt:30/11/2017
235	F B Shalori	CTS No.4859A/15A Sadashiv nagar Belagavi	Nov-17	13-10-2017	NO/CCB/PWD/BLD/AEE/N-1/CR-129/2017-18 Dt:2/11/2017

236	S B Murdekar	CTS No.10961/B Sadashiv nagar Belagavi	Dec-17	24-11-2017	NO/CCB/PWD/BLD/AEE/N-1/CR-174/2017-18 Dt:4/12/2017
237	Maruti B Murdekar	CTS No.10961/C Sadashiv nagar Belagavi	Dec-17	24-11-2017	NO/CCB/PWD/BLD/AEE/N-1/CR-175/2017-18 Dt:4/12/2017
238	N A Patil	Plot No.543 CTS No.852 SC No.56 Kumarswamy layout Belagavi	Dec-17	04-12-2017	NO/CCB/PWD/BLD/AEE/N-1/CR-171/2017-18 Dt:5/12/2017
239	Prema S Chavan	Plot No.528 CTS No.3877 SC No.40 Kuvempu nagar Belagavi	Dec-17	06-12-2017	NO/CCB/PWD/BLD/AEE/N-1/CR-178/2017-18 Dt:7/12/2017
240	Aminbee A Shamalewale	CTS No.2584/A/2 Mali galli Kasai galli cross Belagavi	Dec-17	06-12-2017	NO/CCB/PWD/BLD/AEE/N-1/CR-176/2017-18 Dt:7/12/2017
241	S S Chandu	Plot No.82 CTS No.64 Teachers colony Belagavi	Dec-17	05-12-2017	NO/CCB/PWD/BLD/AEE/N-1/CR-173/2017-18 Dt:6/12/2017
242	Channappa S Hundre	CTS No.4857/29A/4 Sadashiv nagar Belagavi	Dec-17	07-12-2017	NO/CCB/PWD/BLD/AEE/N-1/CR-184/2017-18 Dt:8/12/2017
243	Rabiyabi M Torgal	CTS No.3315/B1 Bashiban Belagavi	Dec-17	22-12-2017	NO/CCB/PWD/BLD/AEE/N-1/CR-200/2017-18 Dt:30/12/2017
244	Ziahmed A Nandgadkar @ Chaviwale	CTS No.3588/5B Khanjar galli belagavi	Dec-17	22-12-2017	NO/CCB/PWD/BLD/AEE/N-1/CR-198/2017-18 Dt:30/12/2017
245	1)Vimal @ Kamal V Chougule 2)Lila @ Sheela P Khandekar	CTS No.2129/A & 2130 Pangul galli Belagavi	Dec-17	30-10-2017	NO/CCB/PWD/BLD/AEE/N-1/CR-177/2017-18 Dt:11/12/2017
246	I A Sajan	Plot No.143 CTS No.5124 Hanuman nagar Belagavi	Dec-17	14-11-2017	NO/CCB/PWD/BLD/AEE/N-1/CR-158/2017-18 Dt:12/12/2017
247	Shivaji Pawale	CTS No.4685/A1/B1 Bhadkal galli Belagavi	Dec-17	08-12-2017	NO/CCB/PWD/BLD/AEE/N-1/CR-179/2017-18 Dt:13/12/2017
248	K Sunil	Plot No.484 CTS No.1815 SC No.51 Sahyadri Nagar Belagavi	Dec-17	25-10-2017	NO/CCB/PWD/BLD/AEE/N-1/CR-140/2017-18 Dt:15/12/2017
249	Mahadev A Shahapurkar	Plot No.4 CTS No.4861/78 Jadhav Nagar Belagavi	Dec-17	06-12-2017	NO/CCB/PWD/BLD/AEE/N-1/CR-180/2017-18 Dt:15/12/2017
250	Surekha L Malavalli	Plot No.269 SC No.51 RS No.13 Laxmitekadi Belagavi	Dec-17	13-12-2017	NO/CCB/PWD/BLD/AEE/N-1/CR-182/2017-18 Dt:16/12/2017
251	Ambika A Shinge	Plot No.481 RS No.177/1 SC No.13 TV Centre Belagavi	Dec-17	18-11-2017	NO/CCB/PWD/BLD/AEE/N-1/CR-165/2017-18 Dt:16/12/2017
252	Smt.Savita Madhav	Plot No.125 CTS No.0487 Jay Nagar Belagavi	Dec-17	15-12-2017	NO/CCB/PWD/BLD/AEE/N-1/CR-185/2017-18 Dt:21/12/2017
253	I Kalanjian & others	CTS No.2025/2 Ganapat galli Belagavi	Dec-17	15-12-2017	NO/CCB/PWD/BLD/AEE/N-1/CR-92/2017-18 Dt:22/12/2017
254	I Kalanjian & others	CTS No.2025/1B/1F Ganapat galli Belagavi	Dec-17	15-12-2017	NO/CCB/PWD/BLD/AEE/N-1/CR-193/2017-18 Dt:22/12/2017

255	P C Kamble	CTS No.4859B/18B/3 Sadashiv Nagar Belagavi	Dec-17	22-12-2017	NO/CCB/PWD/BLD/AEE/N-1/CR-189/2017-18 Dt:23/12/2017
25[illegible]	Roopali S Pangi & S S pangi	Plot No.47 CTS No.14573/47 Teachers Colony Belagavi	Dec-17	13-10-2017	NO/CCB/PWD/BLD/AEE/N-1/CR-127/2017-18 Dt:23/12/2017
257	S M Chendke & Savita S Chendke	Plot No.27/B RS No.190/12D CTS No.0783 Teachers colony Belagavi	Dec-17	06-12-2017	NO/CCB/PWD/BLD/AEE/N-1/CR-194/2017-18 Dt:23/12/2017
258	C S Ramannavar	Plot No.572 CTS No.907 SC No.56 Kumarswamy layout Belagavi	Dec-17	23-12-2017	NO/CCB/PWD/BLD/AEE/N-1/CR-197/2017-18 Dt:29/12/2017
259	Nanda B Sunagar	Plot No.44 RS No.14 SC No.11 DA Colony Basavan Kudachi Belagavi	Dec-17	22-12-2017	NO/CCB/PWD/BLD/AEE/N-1/CR-188/2017-18 Dt:29/12/2017
260	Tanveer K Inamdar	Plot No.28 CTS No.1040 RS No.45/2 Azam Nagar Belagavi	Dec-17	22-12-2017	NO/CCB/PWD/BLD/AEE/N-1/CR-195/2017-18 Dt:30/12/2017

Asst. Executive Engineer,
North Sub Division-1
City Corporation Belagavi.

ASSISTANT EXECUTIVE ENGINEER NORTH ZONE-1

City Corporation Belagavi

BUILDING PERMISSION GRANTED REGISTER FOR THE MONTH OF January - 2018 To DECEMBER - 2018

Sl. No.	Owners Name	Address	Month	Date of Application	File No. & Permission issued Date
1	Mangesh Y Sarolkar & others	CTS No.3402/1A Gondhali galli belagavi	Jan-18	22-12-2017	NO/CCB/PWD/BLD/AEE/ N-1/CR-181/2017-18 Dt:04/01/2018
2	Sidray Y Kadam & Smt.Surekha S Kadam	CTS No.3430/A Gondhali galli Belagavi	Jan-18	02-01-2018	NO/CCB/PWD/BLD/AEE/ N-1/CR-202/2017-18 Dt:4/1/2018
3	Indumati V Bagalkoti	Plot No.785 CTS No.407 Kumarswamy layout Belagavi	Jan-18	08-12-2017	NO/CCB/PWD/BLD/AEE/ N-1/CR-205/2017-18 Dt:4/1/2018
4	V S Panalkar	Plot No.1206 CTS No.0203 SC No.47 Sahyadri Nagar Belagavi	Jan-18	02-01-2017	NO/CCB/PWD/BLD/AEE/ N-1/CR-204/2017-18 Dt:8/1/2018
5	Sajid I Jamadar	Plot No.493 CTS No.1821/2 SC No.47 Sahyadri Nagar Belagavi	Jan-18	02-01-2018	NO/CCB/PWD/BLD/AEE/ N-1/CR-203/2017-18 Dt:8/1/2018
6	U B Bhajantri	Plot No.377 CTS No.264 SC No.56 Kumarswamy layout Belagavi	Jan-18	26-12-2017	NO/CCB/PWD/BLD/AEE/ N-1/CR-206/2017-18 Dt:8/1/2018
7	Vinjay Patil	CTS No.4453/B Chavat galli BelagaVi	Jan-18	22-12-2017	NO/CCB/PWD/BLD/AEE/ N-1/CR-191/2017-18 Dt:9/1/2018
8	Rajesh B Patil	Plot No.58 CTS No.3014/2 RS No.10/3 Vinayak Nagar Belagavi	Jan-18	25-12-2017	NO/CCB/PWD/BLD/AEE/ N-1/CR-208/2017-18 Dt:9/1/2018
9	Narayan A Kadam	Plot No.56 CTS No.1980 Annapurnawadi Belagavi	Jan-18	11-01-2018	NO/CCB/PWD/BLD/AEE/ N-1/CR-207/2017-18 Dt:18/1/2018
10	S D Korishetti	Plot No.49 CTS No.151 Teachers Colony Belagavi	Jan-18	08-01-2018	NO/CCB/PWD/BLD/AEE/ N-1/CR-206/2017-18 Dt:16/1/2018
11	1)Vasumati V Chate 2)Ramchandra @ Ameet V Chate	CTS No.1295/A1 Ramlingkhind galli Belagavi	Jan-18	28-12-2017	NO/CCB/PWD/BLD/AEE/ N-1/CR-209/2017-18 Dt:20/1/2018
12	1)Vasumati V Chate 2)Ramchandra @ Ameet V Chate	CTS No.1295/A2 Ramlingkhind galli Belagavi	Jan-18	17-01-2018	NO/CCB/PWD/BLD/AEE/ N-1/CR-208/2017-18 Dt:20/1/2018

13	P N Arksali	P No,549 CTS No.3861 Sc No.40 Kuvempu Nagar	Jan-18	17-01-2018	NO/CCB/PWD/BLD/AEE/ N-1/CR-211/2017-18 Dt:18-01-2018
14	M K Tupare & J M Jamadar	P No.63 CTS No.1690, Sc No.47 Sayadari Nagar	Jan-18	22-01-2018	NO/CCB/PWD/BLD/AEE/ N-1/CR-212/2017-18 Dt:24-01-2018
15	M I Konnur	P No.843 Cts no.0045 Sc No.47 Sayadari Nagar	Jan-18	23-01-2018	NO/CCB/PWD/BLD/AEE/ N-1/CR-214/2017-18 Dt:24-01-2018
16	P B Padi	P No.312 CTS No.96 Sc No.13 TV Centre Race Course Bgm	Jan-18	22-01-2018	NO/CCB/PWD/BLD/AEE/ N-1/CR-213/2017-18 Dt:27-01-2018
17	Pragati I Patil	Plot No.40 CTS No.10980/40 Sadashiv Nagar Belagavi	Feb-18	30-12-2017	NO/CCB/PWD/BLD/AEE/ N-1/CR-226/2017-18 Dt:5/2/2018
18	S.V Shetty	P No.359 Cts No.2669 Sc No.51 LaxmiTekadi Bgm	Feb-18	02-02-2018	NO/CCB/PWD/BLD/AEE/ N-1/CR-230/2017-18 Dt:12-2-2018
19	Kirshna V Joshi	P No.365 CTS No,1833 Sc No.47 Sayadari Nagar Bgm	Feb-18	16-02-2018	NO/CCB/PWD/BLD/AEE/ N-1/CR-249/2017-18 Dt:22-02-2018
20	Mukhtarahmed I Bacholi	P No.12 CTS No.835 RS No.47/4 Kangrali K H Bgm	Feb-18	07-02-2018	NO/CCB/PWD/BLD/AEE/ N-1/CR-251/2017-18 Dt:27-02-2018
21	Mushtakakali A Shaikh	CTS No.3773/A/3 Bagawan Galli Bgm	Feb-18	23-01-2018	NO/CCB/PWD/BLD/AEE/ N-1/CR-220/2017-18 Dt:02-02-2018
22	Tukaram S Sutar	CTS No.2402/B Kamat Galli Bgm	Feb-18	17-01-2018	NO/CCB/PWD/BLD/AEE/ N-1/CR-229/2017-18 Dt:08-02-2018
23	Sadiqkhann A Pathan	CTS No.3196/A Momin Galli Bgm	Feb-18	25-01-2018	NO/CCB/PWD/BLD/AEE/ N-1/CR-223/2017-18 Dt:06-02-2018
24	Akbarkhan Y Pathan	CTS No.3196/B Momin Galli Bgm	Feb-18	25-01-2018	NO/CCB/PWD/BLD/AEE/ N-1/CR-222 /2017-18 Dt:6-02-2018
25	Gopal S Gangapur	P No.557 CTS No.897 Kumar Swamy Layout	Feb-18	22-01-2018	NO/CCB/PWD/BLD/AEE/ N-1/CR-227/2017-18 Dt:07-02-2018
26	Sunanda A Devkar	P.No.166 Sy no.10/3 Vinayak Hindalaga Bgm	Feb-18	25-01-2018	NO/CCB/PWD/BLD/AEE/ N-1/CR-219 /2017-18 Dt:02-02-2018
27	Akash A Singhavi	CTS No.1944/A1/B Kadolkar Galli	Feb-18	24-01-2018	NO/CCB/PWD/BLD/AEE/ N-1/CR-225/2017-18 Dt:05-02-2018
28	A.M Shivapuri	Pno.69 CTS No.2228 Azam Nagar	Feb-18	31-12-2017	NO/CCB/PWD/BLD/AEE/ N-1/CR-35/2017-18 Dt:05-02-2018
29	M C Patil	Pno.199 RS No.1A/1A D.A Colony B Kudachi Bgm	Feb-18	19-01-2018	NO/CCB/PWD/BLD/AEE/ N-1/CR-240/2017-18 Dt:05-02-2018

30	M S Malagi	CTS No.287 Pno.170 Kumar Swamy Layout Bgm	Feb-18	30-01-2018	NO/CCB/PWD/BLD/AEE/ N-1/CR-228/2017-18 Dt:7-2-2018
31	Saraswati G Belagundkar Sushila G Belgundkar	CTS No,2369/3 Azad Galli Bgm	Feb-18	24-01-2018	NO/CCB/PWD/BLD/AEE/ N-1/CR-231/2017-18 Dt:8-2-2018
32	Nagaraj Verappa Ranga Veerappa	P No.335 CTS No.1927 Sc No.13 TV Centre	Feb-18	22-01-2018	NO/CCB/PWD/BLD/AEE/ N-1/CR-233/2017-18 Dt:12-2-2018
33	Gajanan B Bhatkhande	Pno.35/A, CTS No.788 Shahu Nagar Belagavi	Feb-18	01-02-2018	NO/CCB/PWD/BLD/AEE/ N-1/CR-239/2017-18 Dt:12-2-2018
34	S.B Bhatkhande	Pno.35/A, CTS No.788 Shahu Nagar Belagavi	Feb-18	01-02-2018	NO/CCB/PWD/BLD/AEE/ N-1/CR-238/2017-18 Dt:12-2-2018
35	V.G Daddikar	Pno.23 CTS No.1424 Vijay Nagar Bgm	Feb-18	28-12-2017	NO/CCB/PWD/BLD/AEE/ N-1/CR-36/2017-18 Dt:15-2-2018
36	A.G Shetty	CTS No.1079 (part) Azam Nagar Kangrali B.K Bgm	Feb-18	18-01-2018	NO/CCB/PWD/BLD/AEE/ N-1/CR-237/2017-18 Dt:16-2-2018
37	J K Bepari K K Bepari	CTS No.2428/A Kasai galli Belagavi	Feb-18	24-01-2018	NO/CCB/PWD/BLD/AEE/ N-1/CR-224/2017-18 Dt:05-2-2018
38	Suvarna D Madli	CTS No.4045/A Kangral Galli Bgm	Feb-18	27-01-2018	NO/CCB/PWD/BLD/AEE/ N-1/CR-235/2017-18 Dt:10-2-2018
39	V S Hulakantimath	P No.266 CTS No.532 Sc No.56 Kumar swamy Layout Bgm	Feb-18	01-02-2018	NO/CCB/PWD/BLD/AEE/ N-1/CR-234/2017-18 Dt:12-2-2018
40	D S Hulakantimath	P No.265 CTS No.473 RS No.199 &200,Sc No56 Kumar swamy Layout Bgm	Feb-18	**23-01-2018**	NO/CCB/PWD/BLD/AEE/ N-1/CR-232 /2017-18 Dt:12-2-2018
41	B R Reddy	Pno.133 Cts no. 2850 Sc No,51 Laxmi Tekadi Bgm	Feb-18	14-02-2018	NO/CCB/PWD/BLD/AEE/ N-1/CR-236/2017-18 Dt:16-2-2018
42	Shripal A Jannagouda	Hno.176/AB Alarwad Advi Galli Bgm	Feb-18	09-02-2018	NO/CCB/PWD/BLD/AEE/ N-1/CR-248 /2017-18 Dt:17-2-2018
43	R M Mathapati	P No.62 CtS No,213/5 Teachers Colony K H Belagavi	Feb-18	05-02-2018	NO/CCB/PWD/BLD/AEE/ N-1/CR-246 /2017-18 Dt:19-2-2018
44	Kasturi P Karvinkop Laxmi P Karvinkop & Manjunath P Karvinkop	CTS No.1961/A5 Kadolkar Galli Bgm	Feb-18	08-02-2018	NO/CCB/PWD/BLD/AEE/ N-1/CR-262/2017-18 Dt:19-2-2018
45	Chandrakant V Patil	P No.30 Rs no.48 Dr.Ambedkar Nagar Bgm	Feb-18	08-02-2018	NO/CCB/PWD/BLD/AEE/ N-1/CR-245/2017-18 Dt:21-2-2018

46	SanjeevKumar S Rannore	Plot No.184 CTS No.3539 Hanuman Nagar Bgm	Feb-18	20-02-2018	NO/CCB/PWD/BLD/AEE/ N-1/CR-260/2017-18 Dt:22-2-2018
47	Vasant J Shahapurkar	CTS No 4472/E Chavatr Galli Bgm	Feb-18	09-02-2018	NO/CCB/PWD/BLD/AEE/ N-1/CR-246 /2017-18 Dt:23-2-2018
48	M R Chandekar	CTS No.1247 Konwal Galli Bgm	Feb-18	01-02-2018	NO/CCB/PWD/BLD/AEE/ N-1/CR-247/2017-18 Dt:24-2-2018
49	Maruti K Murkute Prakash K Murkute	CTS No.1818/A Bapat Galli Bgm	Feb-18	09-01-2018	NO/CCB/PWD/BLD/AEE/ N-1/CR-37 /2017-18 Dt:26-2-2018
50	R S Telsang (K S telsang)	P No.77 CTS No.2250 P& T Colony	Feb-18	24-02-2018	NO/CCB/PWD/BLD/AEE/ N-1/CR-250/2017-18 Dt:26-2-2018
51	Ramesh V Vernekar	Pno. 323 CTS No.3303 SC No.40 Kuvempu Nagar bgm	Mar-18	20-03-2018	NO/CCB/PWD/BLD/AEE/ N-1/CR-272/2017-18 Dt:29-2-2018
52	Prakash S Shinde	CTS No.2133/B/4 Pangul Galli Bgm	Mar-18	06-01-2018	NO/CCB/PWD/BLD/AEE/ N-1/CR-30/2017-18 Dt:1-3-2018
53	Sujata S Hawal & Sanjeevani M Bongale	CTS No.2921/B2 Khanjar Galli Bgm	Mar-18	27-01-2018	NO/CCB/PWD/BLD/AEE/ N-1/CR-244/2017-18 Dt:05-3-2018
54	Jujekaltan M Carvalo	P No.86/B CTS No.47 JCH Society Shahu Nagar Bgm	Mar-18	28-02-2018	NO/CCB/PWD/BLD/AEE/ N-1/CR-243/2017-18 Dt:06-3-2018
55	Vajeerahamed A Gijoni	CTS No.2834/A2 Teginker Galli Bgm	Mar-18	22-02-2018	NO/CCB/PWD/BLD/AEE/ N-1/CR-255/2017-18 Dt:06-3-2018
56	Ibrahim M Sarkhawad	P No.40 CTS No.1307 Azam Nagar	Mar-18	28-02-2018	NO/CCB/PWD/BLD/AEE/ N-1/CR-253/2017-18 Dt:07-3-2018
57	S S Kajgar	Pno.274 CTS No.562 Kumarswamy Layout	Mar-18	02-03-2018	NO/CCB/PWD/BLD/AEE/ N-1/CR-242/2017-18 Dt:07-3-2018
58	K K Lavagi	Pno.842 CTS No.0044 SC No.47 Sayadari Nagar Bgm	Mar-18	24-02-2018	NO/CCB/PWD/BLD/AEE/ N-1/CR-252/2017-18 Dt:03-3-2018
59	Dayasheel S Nagnur	PNO.12/A CTS No.2449 Shahu Nagar	Mar-18	22-02-2018	NO/CCB/PWD/BLD/AEE/ N-1/CR-258/2017-18 Dt:07-3-2018
60	Govind S Nandgadkar	CTS No.4774/1C Dhor Galli Bgm	Mar-18	02-03-2018	NO/CCB/PWD/BLD/AEE/ N-1/CR-257/2017-18 Dt:08-3-2018
61	Vincent M Pinto	Pno.15&16 CTS No.1580	Mar-18	22-02-2018	NO/CCB/PWD/BLD/AEE/ N-1/CR-956/2017-18 Dt:9-3-2018
62	A.A Sarkawas	P.No.40 CTS No.1306 RS No.43/18 Azam Nagar	Mar-18	09-03-2018	NO/CCB/PWD/BLD/AEE/ N-1/CR-259/2017-18 Dt:9-3-2018

63	Sudarshan R Vernekar	P.NO,26 CTS No.10969/A/1A/26 Sadashiv Nagar	Mar-18	09-02-2018	NO/CCB/PWD/BLD/AEE/ N-1/CR-263/2017-18 Dt:14-3-2018
64	Suresh S Bhaskari	PNO.397 CTS No.436 SC No.56 Kumarswamy Layout Bgm	Mar-18	22-01-2018	NO/CCB/PWD/BLD/AEE/ N-1/CR-264/2017-18 Dt:14-3-2018
65	Nayeem S Kitttur & Others	CTS No.2387/E/3 Azad Nagar Bgm	Mar-18	24-02-2018	NO/CCB/PWD/BLD/AEE/ N-1/CR-261/2017-18 Dt:14-3-2018
66	Somappa G Kinagi	Pno.580 CTS No.912 SC No.56 Kumarswmy Layout	Mar-18	03-03-2018	NO/CCB/PWD/BLD/AEE/ N-1/CR-265/2017-18 Dt:21-3-2018
67	Suresh R Kumbar	PNO.1129 RS no.167 SC No.40 Kuvempu Nagar Bgm	Mar-18	28-02-2018	NO/CCB/PWD/BLD/AEE/ N-1/CR-269/2017-18 Dt:12-3-2018
68	A.M Jagannavar	PNO.69 CTS No.71/2 Sarathi Nagar Bgm	Mar-18	09-03-2018	NO/CCB/PWD/BLD/AEE/ N-1/CR-266/2017-18 Dt:19-3-2018
69	J V Badami	Pno.682 CTS No792 Kumarswamy Layout	Mar-18	22-02-2018	NO/CCB/PWD/BLD/AEE/ N-1/CR-267/2017-18 Dt:19-3-2018
70	Om Laxman Bharade	CTS No.2100/1C Bhatkhande Galli Bgm	Mar-18	19-05-2017	NO/CCB/PWD/BLD/AEE/ N-1/CR-41/2017-18 Dt:20-3-2018
71	S B Konkavi	PNO.187 CTS No..66 SC No.13 TV Centre	Mar-18	02-03-2018	NO/CCB/PWD/BLD/AEE/ N-1/CR-268/2017-18 Dt:21-3-2018
72	A.M Rafai	PNO.182 CTS No.2116 Vidhya Geri Azam Nagar Bgm	Mar-18	22-01-2018	NO/CCB/PWD/BLD/AEE/ N-1/CR-40/2017-18 Dt:24-3-2018
73	Nilam D Neginhal	Pno.94+95 CTS No.2294 Kangrali B.K Shahu Nagar Bgm	Mar-18	12-03-2018	NO/CCB/PWD/BLD/AEE/ N-1/CR-271/2017-18 Dt:28-3-2018
74	Shivaji G Dhotre	PNO.167 CTS No.1621 Sayadri Nagar Bgm	Mar-18	13-03-2018	NO/CCB/PWD/BLD/AEE/ N-1/CR-270/2017-18 Dt:27-3-2018
75	Savita G Kadam	CTS NO. 2606/1 Kamat Galli Bgm	Apr-18	30-03-2018	NO/CCB/PWD/BLD/AEE/ N-1/CR-42/2017-18 Dt:21-4-2018
76	Karimabi M Madiwale & Others	CTS No.3907/5 Kaktives Road Belagavi	Apr-18	20-04-2018	NO/CCB/PWD/BLD/AEE/ N-1/CR-16/2017-18 Dt:28-4-2018
77	Gundupant Pawar & Manohar P Pawar	CTS No.3377 Gondhali Galli Bgm	Apr-18	12-04-2018	NO/CCB/PWD/BLD/AEE/ N-1/CR-3/2017-18 Dt:28-4-2018
78	F.P Muchandi & Nikhil S Sirdesai.	PNO. 272 CTS No. 5040 Hanuman Nagar Bgm	Apr-18	10-04-2018	NO/CCB/PWD/BLD/AEE/ N-1/CR-15/2017-18 Dt:20-4-2018
79	Manohar M Karegar & Others	CTS No.4160/A Kangral Galli Bgm	Apr-18	02-04-2018	NO/CCB/PWD/BLD/AEE/ N-1/CR-5/2017-18 Dt:13-4-2018

80	Dastagiri H.Naregal Shakila D Naregal	CTS No.3704/D1 Darbar Galli Bgm	Apr-18	26-03-2018	NO/CCB/PWD/BLD/AEE/ N-1/CR-1/2017-18 Dt:02-4-2018
81	Hallappa R Savadatti	Plot No.177 CTS No. 1613 SC No. 47 Sayadri Nagar Bgm	Apr-18	20-03-2018	NO/CCB/PWD/BLD/AEE/ N-1/CR-2/2017-18 Dt:03-4-2018
82	Shakuntala V. Kolkar Sy No.241	Hno..111 Asharya Yojana Alarwad Belagavi	Apr-18	18-03-2018	NO/CCB/PWD/BLD/AEE/ N-1/CR-10/2017-18 Dt:13-4-2018
83	Shrikant S Kalbhairav C.S Kalbhairav	CTS NO.3114 Khade Bazar Bgm	Apr-18	28-02-2018	NO/CCB/PWD/BLD/AEE/ N-1/CR-09 /2017-18 Dt:10-4-2018
84	M.A Shaikhali	Pno. 57 CTS No. 1372 Azam Nagar Bgm	Apr-18	03-03-2018	NO/CCB/PWD/BLD/AEE/ N-1/CR- /2017-18 Dt:02-4-2018
85	Tameen Pathan	A/7B Khanjar Galli Bgm	Apr-18	30-03-2018	NO/CCB/PWD/BLD/AEE/ N-1/CR- 03/2017-18 Dt:04-4-2018
86	Pandurang B Benake & Bhgyashree Benake	CTS No. 1233/B2 Ramlingkhind Galli Backside Konwal Galli Belagavi	Apr-18	14-12-2017	NO/CCB/PWD/BLD/AEE/ N-1/CR- 44/2017-18 Dt:21-4-2018

Asst. Executive Engineer,
North Sub Division-1
City Corporation Belagavi.

ASSISTANT EXECUTIVE ENGINEER NORTH ZONE-1

City Corporation Belagavi

COMPLETION CERTIFICATE GRANTED REGISTER FOR THE MONTH OF SEPTEMBER - 2016 To DECEMBER - 2016

Sl. NO.	Owners Name	Address	Month	Date of Application	File No. & Permission issued Date
1	Sadiq I Tigadi	Plot No.63 CTS No.2922/1 RS No.186/1+2+2+A Kangrali KH Belagavi	Sep-16	25-08-2016	NO/CCB/PWD/BLD/AEE/N-1/CR-5/2012-13 DT:20/6/2012
2	Ashwini M Patil	Plot No.374 S No.51 CTS No.3081	Sep-16	17-08-2016	NO/CCB/PWD/BLD/AEE/N-1/CR-69/2015-16 DT:1/9/2015
3	M S Patil	Plot No.107 SY No.10/3 Vinayak Nagar Belagavi	Sep-16	08-03-2016	NO/CCB/PWD/BLD/AEE/N-1/CR-201/2010-11 DT:17/3/2011
4	Arjun N Lad	Plot No.9 CTS NO.109/8/A/9 RS NO.1365/A/2A Sadashiv Nagar Belagavi	Sep-16	04-08-2016	NO/CCB/PWD/BLD/CR-297/2010-11 DT:14/3/2011
5	Jayashree S Janwad	Plot No.1329 RS No.162 SC No.47 CTS No.1806 Sahyadri Nagar Belagavi	Sep-16	14-09-2016	NO/CCB/PWD/BLD/AEE/N-1/CR-110/2014-15 DT:10/11/2014
6	S S Awanti	Plot No.42 RS No.55 CTS No.2359 Shahu Nagar Belagavi	Sep-16	26-09-2016	NO/CCB/PWD/BLD/AEE/N-1/CR-129/2015-16 DT:3/12/2015
7	Smt.Kallavva Hanchinal	Plot No.420 SC No.13 TV Centre Belagavi	Oct-16	03-02-2016	ಸಂ/ಬೆನಪ್ರಾ/ಲೋ.ವಿ/ಕಪ/ಬಡಾವಣೆ-13/ನಿ-420/ಸಿಆರ್-2001/2001-02/1846 ದಿ:21/08/2001
8	Sandhyakumari D Sagare	Plot No.1168 RS No.168 S No.40 CTS No.1208 Kuvempu Nagar Belagavi	Oct-16	04-10-2016	NO/CCB/PWD/BLD/AEE/N-1/CR-238/2014-15 DT:13/3/2015
9	(1)Rasulabai A Arbar (2)Dr.Azizahmed I Arbar (3)Mehaboob I Arbar	Plot No.64 RS No.47/A+B+C+D/B CTS No.842/1 Shahu Nagar Belagavi	Oct-16	22-09-2016	NO/CCB/PWD/BLD/AEE/N-1/CR-229/2013-14 DT:9/1/2014
10	Rajeshwari M Kavatagimath	Plot No.44 S No.51 Laxmitekadi Belagavi	Oct-16	14-10-2016	ಸಂ/ಬೆನಪ್ರಾ/ಯೋ/ಲೋ.ವಿ/ಕಪ/ಬಡಾವಣೆ-51/ಸಿಆರ್-83/ನಿ-44/2007-08/633 ದಿ:11/05/2007

ASSISTANT EXECUTIVE ENGINEER NORTH ZONE-1

City Corporation Belagavi

COMPLETION CERTIFICATE GRANTED REGISTER FOR THE MONTH OF JANUARY - 2017 To DECEMBER - 2017

Sl. NO.	Owners Name	Address	Month	Date of Application	File No. & Permission issued Date
1	M M Babaladi & others	Plot No.76 RS No.14/A S No.11 Basavan Kudachi Belagavi	Jan-17	05-12-2016	NO/CCB/PWD/BLD/AE E-N-1/CR-95/2016-17 DT:16/9/2016
2	M [illegible]	Plot No.1064 SC No.47 Sahyadri Nagar Belagavi	Jan-17	30-12-2016	NO/CCB/PWD/BLD/AE E-N-1/CR-107/2015-16 DT:20/10/2015
3	Vadiraj S Bilagi	Plot No.1240 SC No.47 Bouxite Road Belagavi	Jan-17	22-02-2016	NO/CCB/PWD/BLD/AE E-N-1/CR-25/2014-15 DT:24/5/2014
4	Parveez M Sayed	Plot No.56 Bouxite road Belagavi	Jan-17	22-12-2016	ನಂ/ಬೆನಪ್ರಾ/ಯೋ.ವಿ/ಕಪ/ಬಡಾವಣೆ-56/ನಿ-526/ಸಿಆರ್-5582/2015-16/ ದಿ:10/3/2016
5	Prakash A Shetti	Plot No.35 RS No.13 S No.51 Laxmitekadi Belagavi	Jan-17	20-12-2016	NO/CCB/BLD/CR-34/N/2014-15 DT:3/6/2014
6	Mahantesh D Hooli	Plot No.134 RS No.1A/1A DA Colony B.Kudachi Belagavi	Jan-17	14-10-2016	NO/CCB/PWD/BLD/AE E-N-1/CR-127/2014-15 DT:31/12/2014
7	Tavanappa [illegible] Kusangundi	Basti galli Basavan Kudachi Belagavi	Jan-17	28-12-2016	NO/CCB/PWD/BLD/AE E-N-1/CR-127/2014-15 DT:31/12/2014
8	Girija A Byahatti & Smt.Chitra G Sabarad	Sahyadri nagar Belagavi	Feb-17	10-01-2017	NO/CCB/PWD/BLD/AE E-N-1/CR-75/2015-16 DT:19/9/2015
9	K G Hongal	Plot No.180 SC No.11 RS No.1A/1A1 DA Colony Basavan Kudachi Belagavi	Feb-17	17-05-2016	NO/CCB/PWD/BLD/AE E-N-1/CR-102/2015-16 DT:30/11/2016
10	Manohar R Goral	Plot No.24 CTS No.224/1 Teachers Colony Belagavi	Feb-17	27-01-2016	NO/CCB/PWD/BLD/AE E-N-1/CR-75/2016-17 DT:26/7/2016
11	Sanjay R Biradi	Plot No.710 CTS No.3741 Kuvempu nagar Belagavi	Mar-17	20-12-2016	NO/CCB/PWD/BLD/AE E-N-1/CR-65/2013-14 DT:19/6/2013

12	Ranga Veerappa	Plot No.642 RS No.108 SC No.47 Sahyadri Nagar Belagavi	Mar-17	23-01-2017	NO/CCB/PWD/BLD/AE E-N-1/CR-86/2016-17 DT:27/9/2016
13	A M Sunkad	Plot No.407 RS No.2 S No.40 Kuvempu Nagar Belagavi	Mar-17	20-01-2017	NO/CCB/PWD/BLD/AE E-N-1/CR-82/2016-17 DT:30/8/2017
14	Raju I Mutagekar & others	Kuvempu nagar Belagavi	Mar-17	09-03-2017	NO/CCB/PWD/BLD/AE E-N-1/CR-156/2016-17 DT:22/12/2016
15	Subhash S Uppar	Plot No.137 SC No.56 Kangrali KH Belagavi	Mar-17	04-01-2017	ನಂ/ಬೆನಪ್ರಾ/ಲೋ.ವಿ/ಕಪ/ಬಡಾವಣೆ-56/ನಿ-637/ಸಿಆರ್-46/2012-13/5050 ದಿ:1/3/2013
16	Praveen M Kulkarni		Mar-17		NO/CCB/PWD/BLD/AE E-N-1/CR-151/2015-16 DT:18/1/2016
17	Mahesh M Kolhapure	Plot No.344 SC No.47 Bouxite road Belagavi	Mar-17	08-02-2017	NO/CCB/BLD/PWD/BLD/CR/187/AEE-N-1/53/2011-12 DT:09/3/2012
18	Ashok G Sattigeri	Plot No.234 SC No.56 Kangrali KH Belagavi	Mar-17	10-03-2017	ನಂ/ಬೆನಪ್ರಾ/ಹಂಚಿಕೆ ಯೋ-56/ನಿ-234/ಸಿಆರ್-60/2012-13/1469 ದಿ:12/7/2012
19	Smita S Kolhapur	Plot No.233 SC No.56 Kumarswamy layout Belagavi	Mar-17	14-03-2017	ನಂ/ಬೆನಪ್ರಾ/ಲೋ.ವಿ/ಕಪ/ಬಡಾವಣೆ/ನಿ-233/, ಸಿಆರ್-201/2010-11/1439 ದಿ:15/12/2010
20	Laxman C Kalpatri	H.No.1192 CTS No.1197/1 SC No.40 Kuvempu Nagar Belagavi	Mar-17	27-02-2017	NO/CCB/PWD/BLD/AE E-N-1/CR-224/2012-13 DT:25/12/2012
21	Pramod A Deshapande	Plot No.1042 SC No.47 Sahyadri Nagar Belagavi	Apr-17		ನಂ/ಬೆನಪ್ರಾ/ಲೋ.ವಿ/ಕಪ/ಬಡಾವಣೆ/ನಿ-1042/, ಸಿಆರ್-47/2008-09/4520 ದಿ:17/01/2009
22	Baburao Y Dhamanekar	Plot No.5 RS No.51/2B Shahu nagar Belagavi	Apr-17		NO/CCB/PWD/BLD/AE E-N-1/CR-11/2016-2017/ DT:3/5/2016
23	Ramkrishna G Manturgi	Plot No.1193 SC No.40 Kuvempu Nagar Belagavi	May-17		NO/CCB/PWD/BLD/AE E-N-1/CR-29/2015-2016/ DT:10/6/2015

24	Rahamatula S Attar	Plot No.257 SC No.56 Kumarswami layout Belagavi	May-17		ನಂ/ಜನಪ್ರಾ/ಲೋ.ವಿ/ಕಪ/ಬಡಾವಣೆ-56/ನಿ-257/, ಸಿಆರ್-29/2001-02/41 ದಿ:6/4/2001
25	P R Baligide	CTS No.1197 Plot No.1204 SC No.40 Kuvempu Nagar Belagavi	May-17		NO/CCB/PWD/BLD/SR-30/2009-10 DT:4/2/2010
26	Vilas I Torgal	Plot No.660 RS No.207 SC No.56 Kumarswami layout Belagavi	May-17		ನಂ/ಜನಪ್ರಾ/ಲೋ.ವಿ/ಕಪ/ಬಡಾವಣೆ-56/ನಿ-660/, ಸಿಆರ್-214/2012-13 ದಿ:7/8/2013
27	S G Todekar	Kumarswami layout Belagavi	May-17		ನಂ/ಜನಪ್ರಾ/ಲೋ.ವಿ/ಕಪ/ಬಡಾವಣೆ-56/ನಿ-668/, ಸಿಆರ್-119/2015-16 ದಿ:21/5/2017
28	A B Magadum	Plot No.1257 RS No.161 Sahyadri Nagar Belagavi	Jun-17		NO/CCB/PWD/BLD/AEE-N-1/CR-50/2015-2016/ DT:9/7/2015
29	V M Kadari	Plot No.1155 RS No.168 SC No.40 Kuvempu Nagar Belagavi	Jun-17		NO/CCB/PWD/BLD/SR-125/2009-2010 DT:08/11/2010
30	N I Bandukwale	Plot No.724 RS No.2 CTS No.3813/3 Kuvempu Nagar Belagavi	Jul-17		NO/CCB/PWD/BLD/AEE-N-1/CR-48/2016-2017 DT:21/06/2017
31	Ramesh B Katgeri	Plot No.665 SC No.56 Kangrali KH Kumarswami layout Belagavi	Jul-17		ನಂ/ಜನಪ್ರಾ/ಲೋ.ವಿ/ಕಪ/ಬಡಾವಣೆ-56/ನಿ-665/, ಸಿಆರ್-35/2010-11/5850 ದಿ:16/3/2011
32	Mallikarjun G Hiremath	Plot No.438 SC No.40 Kuvempu Nagar Belagavi	Jul-17		ನಂ/ಜನಪ್ರಾ/ಲೋ.ವಿ/ಕಪ/ಬಡಾವಣೆ-40/ನಿ-438/, ಸಿಆರ್-193/2005-06/164 ದಿ:18/4/2017
33	Shivanand S Katippi	Plot No.673 CTS No.816 Kumarswami layout Belagavi	Jul-17		NO/CCB/PWD/BLD/AEE-N-1/CR-/20-/ DT:
34	Smt.Jayshree B Kumbar	Plot No.793 SC No.40 Near Ganapati temple Belagavi	Jul-17		ನಂ/ಜನಪ್ರಾ/ಯೋ/ಕಪ/ಬಡಾವಣೆ/ಸಿಆರ್-793/2006-07/3796 ದಿ:9/11/2007

35	Smt.Kasturi T Parshi & others	Plot No.644 SC No.56 Kumarswamyi layout Belagavi	Jul-17		ನಂ/ಬೆನಪ್ರಾ/ಲೋ.ವಿ/ಕಪ/ಬಡಾವಣೆ-56/ನಿ-644/ 2016-17/2668 ದಿ:7/10/2016
36	R A Khanapuri	Plot No.874 RS No.160 Sahyadri Nagar Belagavi	Jul-17		NO/CCB/PWD/BLD/AE E-N-1/CR-/20-/ DT:
37	Mahantesh B Torgal	Plot No.1201 CTS No.1197/1 Kuvempu Nagar Belagavi	Jul-17		
38	V S Savare	Plot No.644 RS No.100 SC No.47 Sahyadri Nagar Belagavi	Jul-17		NO/CCB/PWD/BLD/AE E-N-1/CR-79/2015-16/ DT:5/10/2015
39	Suresh S Channagoudar	Plot No.491 SC No.56 Kumarswami layout Belagavi	Aug-17		NO/CCB/PWD/BLD/AE E-N-1/CR-214/2016-17/ DT:16/3/2017
40	Prashant T Barade	Plot No.824 RS No.160 SC No.47 CTS No.0038 Sahyadri Nagar Belagavi	Aug-17		NO/CCB/PWD/BLD/CR-196/2009-10/N DT:29/11/2010
41	Mahesh B Agasimani	Plot No.1 RS No.227/C CTS No.115 Teachers Colony Belagavi	Aug-17		NO/CCB/PWD/BLD/AE E-N-1/CR-106/2015-16/ DT:15/10/2015
42	Smt.Sudha N Masekar	Plot No.557 SC No.56 Kangrali KH Belagavi	Sep-17		ನಂ/ಬೆನಪ್ರಾ/ಲೋ.ವಿ/ಕಪ/ಬಡಾವಣೆ-56/ನಿ-557/ಸಿಆರ್-10/ 2013-14/1808 ದಿ:20/7/2013
43	Bhimrai M Kalsai	Plot No.77 CTS No.1657 SC No.47 Sahyadri Nagar Belagavi	Sep-17		
44	Salman Q Shaikh	Plot No.663 S.No.56 Kumarswamy layout Belagavi	Sep-17		ನಂ/ಬೆನಪ್ರಾ/ಲೋ.ವಿ/ಕಪ/ಬಡಾವಣೆ-56/ನಿ-662/ಸಿಆರ್/ 2015-16/2823 ದಿ:8/10/2015
45	Bhimrai M Kalsai	P.No.77 S.No.47 1657 Sayadri Nagar Bgm	Sep-17	06-09-2017	NO/CCB/PWD/BLD/AE E-N-1/CR-23/2015-16 Dt:14/9/2017
46	B V Mandolkar	Plot No.228 RS No.108 CTS No.1668 Sahyadri Nagar Belagavi	Oct-17		NO/CCB/PWD/BLD/AE E-N-1/CR-25/2015-16 Dt:18/5/2017
47	Siddram N Mugali	Plot No.1289 RS No.111 SC No.47 Sahyadri Nagar Belagavi	Oct-17		NO/CCB/PWD/BLD/AE E-N-1/CR-126/2011-12 Dt:15/9/2011

48	Rudrappa N Bagewadi	Plot No.539 SC No.56 Kumarswamy layout Belagavi	Oct-17		ನಂ/ಬೆನಪ್ರಾ/ಲೋ.ವಿ/ಕಪ/ಬಡಾವಣೆ-56/ನಿ-539/ಸಿಆರ್-22/2012-13/2230 ದಿ:24/8/2012
49	Ishwar M Ganiger	Plot No.706 SC No.56 Kangrali KH Belgavi	Oct-17		ನಂ/ಬೆನಪ್ರಾ/ಲೋ.ವಿ/ಕಪ/ಬಡಾವಣೆ-56/ನಿ-706/ಸಿಆರ್-106/498 2013-14 ದಿ:1/2/2014
50	Smt.Shehanaz A Pathan	Plot No.583 SC No.47 Sahyadri Nagar Belagavi	Oct-17		ನಂ/ಬೆನಪ್ರಾ/ಯೋನಿ/ಕಪ ಬಡಾವಣೆ-47/ಸಿಆರ್-446/ನಿ-883/ 2006-07 ದಿ:5/4/2017
51	K K Yamakanmardi	Plot No.223 SC No.56 Kumarswamy layout Belagavi	Oct-17		ನಂ/ಬೆನಪ್ರಾ/ನಿಹಂ/ಯೋ-56/ನಿ-223 2017-18/106 ದಿ:2/6/2017
52	Amajadkhan L Kittur	Plot No.137 SC No.56 Kumarswamy layout Belagavi	Oct-17		ನಂ/ಬೆನಪ್ರಾ/ನಿಹಂ/ಯೋ-56/ನಿ-137 2017-18 ದಿ:31/3/2017
53	Smt.Kamal S Suryawanshi	Plot No.13 RS No.51/2B Shahu nagar Belagavi	Oct-17		NO/CCB/PWD/BLD/AEE-N-1/CR-125/2016-17 Dt:3/11/2016
54	Mahesh N Mane	Plot No.583 CTS No.915 Kumarswamy layout Belagavi	Oct-17		ನಂ/ಬೆನಪ್ರಾ/ಲೋಂವಿ/ಕಪ/ಬಡಾವಣೆ-56/ನಿ.583 ಸಿಆರ್-65 2016-17/1420 ದಿ.15/7/2016
55	Smt.Sujata U Aptekar	Plot No.397 SC No.11 DA Colony Basawan Kudachi Belagavi	Oct-17		NO/CCB/PWD/BLD/SR-244/08/09 Dt:26/2/2009
56	Ramesh I Mutagekar	CTS No.469/1 Vinayak Nagar Belagavi	Oct-17		NO/CCB/PWD/BLD/AEE-N-1/CR-34/2016-17/ DT:24/5/2016
57	laxman A Aihole	Plot No.95 CTS No.3572 near Ganpati Temple Hindalga belagavi	Nov-17		NO/CCB/PWD/BLD/AEE-N-1/CR-92/2014-15 Dt:15/10/2017
58	Suresh B Dixit	CTS No.817 Plot No.672 Kumarswamy layout Belagavi	Nov-17	27-10-2017	NO/CCB/PWD/BLD/AEE-N-1/CR-66/2017-18 Dt:9/8/2017
59	Smt.Sheela R Joshi	Plot No.271 CTS No.1762 Sahyadri Nagar Belagavi	Nov-17	27-10-2017	NO/CCB/PWD/BLD/AEE-N-1/CR-88/2017-18 Dt:18/8/2017
60	Smt.Supriya N Sangannavar	Plot No.533 S No.56 Kumarswamy layout Belagavi	Nov-17	04-10-2017	ನಂ/ಬೆನಪ್ರಾ/ಲೋಂವಿ/ಕಪ/ಬಡಾವಣೆ-56/ನಿ.583 ಸಿಆರ್-113 2010-11/5036 ದಿ.28/1/2011

61	Nagesh Y More	SC No.40 Plot No.75 Near Ganapati Temple Belagavi	Nov-17	31-10-2017	ನಂ/ಬೆನಪ್ರಾ/ಲೋವಿ/ಕಪ/ಬಡಾವಣೆ-40/ಸಿಆರ್-90/ನಿ-75/5321/2016-17 ದಿ.22/2/2017
62	Girish T Mattikoppa	Plot No.755 SC No.56 Kumarswamy layout Belagavi	Nov-17	11-09-2017	ನಂ/ಬೆನಪ್ರಾ/ಲೋವಿ/ಕಪ/ಬಡಾವಣೆ-56/ಸಿಆರ್-37/ನಿ-755/ 2016-17/1157 ದಿ.24/6/20116
63	Siddrai C Belagaonkar	Plot No.433 SC No.56 Kumarswamy layout Belagavi	Nov-17	04-11-2017	ನಂ/ಬೆನಪ್ರಾ/ಲೋವಿ/ಕಪ/ಬಡಾವಣೆ-56/ನಿ-433/ಸಿಆರ್-5/2015-16/2942 ದಿ.16/10/2015
64	Manoj M Patil	Plot No.423 RS No.162 SC No.47 Bouxite Road Belagavi	Nov-17	14-11-2017	No.CCB/PWD/BLD/CR/ AEE-N-1/108/ 2012-2013 Dt:10/5/2012
65	Yallappa L Kolkar	Plot No.558 CTS No.898 Kumarswamy layout Belagavi	Nov-17	18-11-2017	No.CCB/PWD/BLD/CR/ AEE-N-1/94/2017-18 Dt:28/8/2017
66	Kalavati M Ummingatti	Plot No.220 SC No.56 Kumarswamy layout Belagavi	Nov-17	18-11-2017	ನಂ/ಬೆನಪ್ರಾ/ಲೋವಿ/ಕಪ/ಬಡಾವಣೆ-56/ನಿ-220/ಸಿಆರ್-29/2011-12/2846 ದಿ.15/9/2011
67	Suryakant A Devarmani	Plot No.470 SC No.40 CTS No.3890 Kuvempu Nagar belagavi	Nov-17	17-11-2017	No.CCB/PWD/BLD/CR/ AEE-N-1/148/ 2015-16 Dt:28/8/2017
68	Savita D Sayanekar	Plot No.52 RS No.227/D CTS No.84 Kangrali KH Belagavi	Nov-17	25-10-2017	ನಂ/ಬೆನಪ್ರಾ/ಯೋ/ಕ.ಪ/ಸಿಆರ್-27/ರಿ.ಸ.ನಂ.227/ಡಿ/ನಿ52/2013-14/5375 ದಿನಾಂಕ:3/3/2014
69	Anant V Badami	Kuvempu nagar Belagavi	Nov-17	22-11-2017	No.CCB/PWD/BLD/CR/ AEE-N-1/48/ 2017-18 Dt:29/11/2017
70	Jotiba S Naravade	Pno.179 Sec No.51 RS No.11 Laxmi Tekadi Bgm	Dec-17	21-11-2017	No.CCB/PWD/BLD/CR/ AEE-N-1/50/ 2017-18 Dt:8/12/2017
71	Girish M Virakatmath	CTS No.140 Rs No.1389 T.V Centre	Dec-17	27-11-2017	No.CCB/PWD/BLD/CR/ AEE-N-1/49/ 2017-18 Dt:8/12/2017
72	S.S Hiremath	S.No.40, CTS No.1936/3 Kuvempu Nagar Bgm	Dec-17	05-12-2017	No.CCB/PWD/BLD/CR/ AEE-N-1/51/ 2017-18 Dt:16/12/2017
73	Ashok S Umarani	S.No.56 CTS No.644 Kumarswamy Layout	Dec-17	05-12-2017	No.CCB/PWD/BLD/CR/ AEE-N-1/52/ 2017-18 Dt:16/12/2017
74	Sadanand B Patil	S.No.40,CTS No.3688 Kuvempu Nagar	Dec-17	17-11-2017	No.CCB/PWD/BLD/CR/ AEE-N-1/52/ 2017-18 Dt:16/12/2017

75	M.I Kotwal	P.No.734 S.No.56 Kumarswamy Layout	Dec-17	06-06-2017	No.CCB/PWD/BLD/CR/ AEE-N-1/56/ 2017-18 Dt:21/12/2017
76	Mahantesh G Todakar	Pno.624 RS No.108 Sayadri Nagar Bgm	Dec-17	14-12-2017	No.CCB/PWD/BLD/CR/ AEE-N-1/55/ 2017-18 Dt:23/12/2017
77	Sulochana G Ganiger	P.NO.65 CTS No.2261 Hanuman Nagar Bgm	Dec-17	08-12-2017	No.CCB/PWD/BLD/CR/ AEE-N-1/54/ 2017-18 Dt:23/12/2017
78	F.C Hubballi	P.No.190 RS No.108 S.No.47 Sayadari Nagar	Dec-17	28-10-2017	No.CCB/PWD/BLD/CR/ AEE-N-1/57/ 2017-18 Dt:28/12/2017
79	Pushpalata A	Pno.492 S.No.56 Kumarswamy Layout Bgm	Dec-17	10-11-2017	No.CCB/PWD/BLD/CR/ AEE-N-1/58/ 2017-18 Dt:28/12/2017

Asst. Executive Engineer,
North Sub Division-1
City Corporation Belagavi.

ASSISTANT EXECUTIVE ENGINEER NORTH ZONE-1

City Corporation Belagavi

COMPLETION CERTIFICATE GRANTED REGISTER FOR THE MONTH OF JANUARY - 2018 To APRIL - 2018

Sl. NO.	Owners Name	Address	Month	Date of Application	File No. & Permission issued Date
1	Chandragouda G Bharmagoudar	Plot No.617 RS No.210 SY No.56 Kumarswamy layout Belagavi	Jan-18	20-12-2017	ನಂ/ಬನಪಾ/ಯೋವಿ/ಕಪ/ಬಡಾವಣೆ-56ನಿ.617/ಸಿಆರ್-130/2015-16/4739 ದಿನಾಂಕ:20/1/2016
2	Neelava S Hadapad	S.No.174/3B CTS No.402 Press Colony Hindalaga	Feb-18	12-02-2018	No.CCB/PWD/BLD/CR/AEE-N-1/75/ 2017-18 Dt:2-2-2018
3	Rashmi R Naidu	Pno.1331 CTS No.1807 Sayadri Nagar Bgm	Feb-18	02-02-2018	No.CCB/PWD/BLD/CR/AEE-N-1/70/ 2017-18 Dt:7-2-2018
4	S.M Patil	Pno.21 S.No.41/A B.K Kangrali Bgm	Feb-18	05-02-2018	No.CCB/PWD/BLD/CR/AEE-N-1/73/ 2017-18 Dt:8-2-2018
5	Rajeshree R Morchi	Pno.527 S.No.40 CTS No.3876 Kuvempu Nagar Bgm	Feb-18	29-01-2018	No.CCB/PWD/BLD/CR/AEE-N-1/72/ 2017-18 Dt:8-2-2018
6	Lester C Dsouza	Pno.939 S.No.40 Ganpati Temple Hindalaga Bgm	Feb-18	31-05-2017	No.CCB/PWD/BLD/CR/AEE-N-1/71/ 2017-18 Dt:8-2-2018
7	M G Dhonigal	Pl No.596 RS No.108 S.NO.47 CTS No.1800 Sayadri Nagar	Feb-18	27-12-2017	No.CCB/PWD/BLD/CR/AEE-N-1/74/ 2017-18 Dt:12-2-2018
8	Pradeep Gouda H Patil	Pl No.425 RS No.2 S.NO. 40 Near Ganpati Temple Hindlaga	Feb-18	20-12-2017	No.CCB/PWD/BLD/CR/AEE-N-1/80/ 2017-18 Dt:26-2-2018
9	Dr. Malikarjun S Karishetti	Pno.122 S.No.56 Kangrali K H	Feb-18	22-02-2018	No.CCB/PWD/BLD/CR/AEE-N-1/79/ 2017-18 Dt:27-2-2018
10	P.S Patil	P.NO.953 S.No.47 Bouxite Road Hindalaga	Feb-18	20-02-2018	No.CCB/PWD/BLD/CR/AEE-N-1/81/ 2017-18 Dt:27-2-2018
11	R.B Kulkarni	Pno/607 RS No.36 D.A Colony Bgm	Feb-18	24-02-2018	No.CCB/PWD/BLD/CR/AEE-N-1/77/ 2017-18 Dt:27-2-2018
12	Sankoppa A Umbargi	Pno/399 CTS No. 438 Kumarswamy Layout Bgm	Feb-18	22-02-2018	No.CCB/PWD/BLD/CR/AEE-N-1/76/ 2017-18 Dt:28-2-2018

29	Seema Jagadish Kumar	P.No.553 S.No.56 CTS No.893 Kumarswamy Layout	Apr-18	12-03-2018	No.CCB/PWD/BLD/CR/AEE-N-1/3/ 2018-19 Dt:04-04-2018
30	Fairozbegaum R beg	CTS No.4857/65/24/B Sadashiv Nagar Bgm	Apr-18	23-03-2018	No.CCB/PWD/BLD/CR/AEE-N-1/4/ 2018-19 Dt:04-04-2018
31	Monica Ramling	Plot No.1299 RS. No.108 Sayadri Nagar Bgm	Apr-18	12-03-2018	No.CCB/PWD/BLD/CR/AEE-N-1/5/ 2018-19 Dt:11-04-2018
32	Gopal S Kungare	P.No.709 S.No.47 CTS No.0012 Sayadri Nagar Bgm	Apr-18	07-04-2018	No.CCB/PWD/BLD/CR/AEE-N-1/6/ 2018-19 Dt:13-04-2018
33	S.P Astekar	P.No.231 CTS No.1668 SC No.47 Sayadri Nagar Belagavi	Apr-18	16-04-2018	No.CCB/PWD/BLD/CR/AEE-N-1/7/ 2018-19 Dt:25-04-2018
34	S.M Mathapati	P.No.442 CTS No.1824 Sayadri Nagar Belagavi	Apr-18	16-04-2018	No.CCB/PWD/BLD/CR/AEE-N-1/8/ 2018-19 Dt:24-04-2018
35	Mohini D Kulkarni	Plot No.382 S.No.56 Kangrali KH Belagavi	Apr-18	21-03-2018	No.CCB/PWD/BLD/CR/AEE-N-1/9/ 2018-19 Dt:24-04-2018

Asst. Executive Engineer,
North Sub Division-1
City Corporation Belagavi.

North Sub Div-2 Corporation of the City of Belagavi

Statement showing the Building permission Granted from September-2016 to March-2017

No	Owner's name	Address	File No. & GSC No Permission issued Date
1	3	4	6
Sl No.	Owner's name	Address	File No. & Permission issued Date
1	3	4	5
1	Smt.Vasanti R Pujari & Shri. Raju S Pujari	Plot No.30.CTS No. 453,RS No.1413, R C Housing Society, Shree Nagar, Belagavi	21/16-17/N-2/ L1099-00006-65579 01-09-2016
2	Shri.Vishnu G Kokitkar	CTS No.4803/142/4, 3rd main, Shivaji Nagar, Belagavi	37/16-17/N-2/ L1099-00006-80203 21-09-2016
3	Shri.Jayaprakash K Abbigeri	Plot No.124,CTS No. 905,Rukmini Nagar, Belagavi	40/16-17/N-2/ L1099-00006-87619 03-10-2016
4	Smt.Lata Parashuram Garade Shri.Anant P Garade	CTS No.10170/3, Shivaji Nagar, Belagavi	23/16-17/N-2/ L1099-00006-68339 04-10-2016
5	Shri. Ajit Manik Patil	H.No.86,Rajmarg, Basavan Kudachi, Belagavi	36/16-17/N-2/ L1099-00006-75262 06-10-2016
6	Shri.Ningappa N Ganiger	Plot No.133,CTS No.563,RS No.1413, R.C.Housing Society, Shree Nagar,Belagavi	41/16-17/N-2/ L1099-00006-91024 19-10-2016
7	Shri.Najirahamed S Shaikh	Plot No.28/1,CTS No. 9760/A/1,RS No.1001 (P), Veerbhdra Nagar, Belagavi	48/16-17/N-2/ L1099-00006-98423 27-10-2016
8	Smt. Shameem I Bhagwan	Plot No.1,BR No.2, Ashray Colony, Rukmini Nagar, Belagavi	44/16-17/N-2/ L1099-00006-94095 27-10-2016
9	Shri.Raghunat V Jadhav	CTS No. 9933/3, Shivaji Nagar, Belagavi	38/16-17/N-2/ L1099-00006-84478 07-11-2016
10	Shri.Pundalik V Jadhav	CTS No. 9933/1, Shivaji Nagar, Belagavi	39/16-17/N-2/ L1099-00006-84483 07-11-2016
11	Shri.Umesh N Benchanmardi	Plot No.52, CTS No. 4946/A, RS No.530, Kulkarni Layout, Kanabargi road, Belagavi	50/16-17/N-2/ L1099-00006-98918 05-10-2016

12	Smt.Siddavva Y Shigihalli	H.No.92, CTS No. 1140, RS No.1040/3, Shivateerth Colony, Kanabargi road, Belagavi	57/16-17/N-2/ L1099-00007-03842 10-11-2016
13	Smt.Nanda K Hadagal	H No.73, RS No.1293 &1294,Ashray Colony, Rukmini Nagar, Belagavi	49/16-17/N-2/ L1099-00006-98433 10-11-2016
14	Smt.Mallavva Maruti Malage	H No.128, RS No. 1303,Ashray Colony, Vantamury Colony, Belagavi	46/16-17/N-2/ L1099-00006-97071 14-11-2016
15	Smt.Laxmi Pandappa Lamani	H No.129, RS No. 1303,Ashray Colony, Vantamury Colony, Belagavi	45/16-17/N-2/ L1099-00006-97064 14-11-2016
16	Shri.Imtiyajali M Maniyar	Plot No.2441, CTS No.7607, Sec No. 12, MME, Belagavi	24/16-17/N-2/ L1099-00006-68355 16-11-2016
17	Smt.Geeta R Phonde	Plot No.1090,CTS No. 5604, Sec No.06, Vanamury Colony, MME, Belagavi	54/16-17/N-2/ L1099-00007-02458 25-11-2016
18	Shri. Muragesh R Karoshi and Others	Plot No.1000,CTS No. 5658, Sec No.06, Vanamury Colony, MME, Belagavi	47/16-17/N-2/ L1099-00006-97473 30-11-2016
19	Shri.Suresh R Dundagi	Plot No.706,CTS No. 8377/B,Sec No.05, Shree Nagar, MME, Belagavi	65/16-17/N-2/ L1099-00007-07826 30-11-2016
20	Smt.Sushila S Kamble & Others	H.No.989/1B,CTS No. 10171/2, Shivaji Nagar, Belagavi	74/16-17/N-2/ L1099-00007-19550 06-12-2016
21	Shri.Ramu A Nilajagi	Plot No.2217,CTS No. 7402,Sec.No.11,MME,Belagavi	70/16-17/N-2/ L1099-00007-14304 09-12-2016
22	Shri.Manohar M Hindalgekar	H No.66,CTS No. 9965/B,Iind lane, Shivaji Nagar, Belagavi	71/16-17/N-2/ L1099-00007-16629 15-12-2016
23	Shri.Babu I Sampagavi	H No.755/A,CTS No. 1588,Laxmi Galli, Kanabargi, Belagavi	67/16-17/N-2/ L1099-00007-09975 19-12-2016
24	Shri. Mahantesh M Marikatti	Plot No.1504,CTS No. 1685,Sec.No.08, MME,Belagavi	77/16-17/N-2/ L1099-00007-25746 20-12-2016
25	Smt.Shanti S Vas	Plot No.77/A,CTS No. 8432,Sec.No.05, Shree Nagar, Belagavi	63/16-17/N-2/ L1099-00007-07246 23-12-2016

26	Shri.Shivalingappa B Kumbar	CTS No.2533, RS No.38/11, Vaibhav Nagar, Kangrali BK, Belagavi	72/16-17/N-2/ L1099-00007-17612 26-12-2016
27	Shri.Mayappa J Mungare	CTS No.4803/72/A, Shivaji Nagar, Belagavi	112/15-16/N-2/ L1099-00005-94382 27-12-2016
28	Shri.Balaram J Walmiki	Plot No.34,CTS No.8331, Sec.No.05, Shree Nagar, MME,Belagavi	53/16-17/N-2/ L1099-00007-02456 29-12-2016
29	Shri.Krishna Y Naik	Plot No.83,CTS No. 8424, Sec No.05, Shree Nagar, Belagavi	25/16-17/N-2/ 03-01-2017
30	Shri.Irappa S Dumnaik & Others	H No.302,CTS No. 1157, Walmiki Galli, Kanabargi, Belagavi	58/16-17/N-2/ L1099-00007-03846 06-01-2017
31	Smt.Sharada H Bankadmani	Plot No.1918,CTS No. 6803/C, Anjaney Nagar, Belagavi	80/16-17/N-2/ L1099-00007-33354 11-01-2017
32	Shri.Ashrafali G Siddibilal	CTS No. 10588/9,RS No.1008, Nehru Nagar, Belagavi	13/16-17/N-2/ 17-01-2017
33	Smt.Basavva B Kari	Plot No.1868,CTS No. 7241/B,Sec No.10, Anjaney Nagar, MME,Belagavi	78/16-17/N-2/ L1099-00007-26846 18-01-2017
34	Shri.Mohammad Arif I Belgaunkar	Plot No.81,CTS No. 8426,Sec No.05, Shree Nagar, ,Belagavi	79/16-17/N-2/ L1099-00007-29834 20-01-2017
35	Shri.Raju R Radyaratti	LIG- 81,CTS No. 9495,KHB Colony, MME, Belagavi	23/16-17/N-2/ 21-01-2017
36	Shri.Mahantesh S Wali	Plot No.114,CTS No. 920,RS No.1033/1+2, Shivteerth Colony, Rukmini Nagar, Belagavi	83/16-17/N-2/ L1099-00007-34953 27-01-2017
37	Shri Maheshwar A panchaxarimat	H.No.33/1/2C, CTS NO.1814, Mahatmaji Galli Kanbargi, Belagavi	91/16-17/N-2/ L1099-00007-41914 Dt: 02-02-2017
38	Shri.Sachidanand D. Panchaxarimat and others	H.No.33/A, CTS NO.1815, Mahatmaji Galli Kanbargi, Belagavi	90/16-17/N-2/ L1099-00007-41910 Dt: 02-02-2017
39	Shri Vishwanath S Shimbi	Plot NO.2602, CTS No.7889, Sec No.12, Mahantesh Nagar, Belagavi	81/16-17/N-2/ L1099-00007-34394 Dt: 07-02-2017
40	Shri Musadiq M Goundi	Plot NO.15 CTS No. 1078/B/15, RS No.1035/2, Rukmini Nagar Belagavi	84/16-17/N-2/ L1099-00020-00612 Dt: 10-02-2017

41	Shri Shrikant V Daddikar	Plot NO.118 CTS No. 10455/1, Sec No.1, Ram Nagar MME Belagavi	82/16-17/N-2/ L1099-00007-34946 Dt: 14-02-2017
42	Shri Adinath I Patil	Plot NO.76/8 CTS No. 8434, Sec No.5, Shree Nagar MME Belagavi	98/16-17/N-2/ L1099-00007-48765 Dt: 17-02-2017
43	Smt. Bibisaliya B. Salagar	Plot No.3016 CTS No. 3538 Scheme No.35+43+43A Ramtheerth Nagar Belagavi	88/16-17/N-2/ L1099-00020-01547 Dt: 23-02-2017
44	Smt. Rekha A Nesari & others	Plot No.1970 CTS No. 2989 Scheme No.35+43+43A Ramtheerth Nagar Kanbargi, Belagavi	87/16-17/N-2/ L1099-00020-01532 Dt: 23-02-2017
45	Smt. Chandabai J Mukkannavar	Plot No.1552 CTS No. 6174 Anjaney Nagar, MME, Belagavi	97/16-17/N-2/ L1099-00007-48158 Dt: 28-02-2017
46	Shri Shivanand H Madiwalar	Plot NO.2422, Rs No.589, Scheme No.35+43+43A, Ramteerth Nagar, Kanabargi, Belagavi.	86/16-17/N-2/ L1099-00020-01511 Dt: 08-03-2017
47	Shri Babu I Bulbule	Plot NO.1989, CTS No.3008, Rs No.574, Scheme No. 35+43+43A,, Ramteerth Nagar, Kanabargi, Belagavi.	89/16-17/N-2/ L1099-00020-01600 Dt: 08-03-2017
48	Smt Neeta C Dandinmath	Plot NO.980, CTS No.4797, Scheme No.35+43+43A, Ramteerth Nagar, Kanabargi, Belagavi.	100/16-17/N-2/ L1099-00007-54504 Dt: 09-03-2017
49	Smt .Gouramma M Angadi	Plot NO.1686, CTS No.2761, Scheme No.35+43+43A, Ramteerth Nagar, Kanabargi, Belagavi.	94/16-17/N-2/ L1099-00007-47439 Dt: 09-03-2017
50	Shri Chandrakant S Katare	CTS No.11471/3, Maruti Road Old Gandhi Nagar, Belagavi.	105/16-17/N-2/ L1099-00007-56172 Dt: 09-03-2017
51	Shri. Krishnaji H Adagal	Plot NO.2168, CTS No.2602, Scheme No.35+43+43A, Ramteerth Nagar, Kanabargi, Belagavi.	107/16-17/N-2/ L1099-00007-57629 Dt: 15-03-2017
52	Shri. Shrishail B Hiremath	Plot NO.2881, CTS No.3637, Scheme No.35+43+43A, Ramteerth Nagar, Kanabargi, Belagavi.	106/16-17/N-2/ L1099-00007-57391 Dt: 17-03-2017

53	Shri. Mahantesh B Chilapur	Plot NO.1114, CTS No.5580, Sec No.6/1 Vantamury Colony, MME, Belagavi.	99/16-17/N-2/ L1099-00007-50045 Dt: 22-03-2017
54	Shri Sidramgouda A Patil	Plot NO.981, CTS No.4798, Scheme No.35+43+43A, Ramteerth Nagar, Belagavi.	105/16-17/N-2/ L1099-00007-54517 Dt: 22-03-2017
55	Shri Mahantesh Y Chikkannavar	Plot NO.1117/B, CTS No.5577/B2, Sector No.6/1 Vantmuri Colony MME, Belagavi.	104/16-17/N-2/ L1099-00007-55495 Dt: 31-03-2017
56	Smt. Suman N Kokitkar	CTS No.4803/142/2 3rd Main Shivaji Nagar Belagavi	126/16-17/N-2/ L1099-00007-64501 Dt: 30-03-2017
57	Smt. Sulochana R Kalal	Plot No.142, RS No.682/1B, Sagar Nagar Asharya Colony Kanbargi, Belagavi	113/16-17/N-2/ L1099-00007-60607 Dt: 31-03-2017
58	Smt. Sulochana R Kalal	Plot No.141, RS No.682/1A, Sagar Nagar Asharya Colony Kanbargi, Belagavi	112/16-17/N-2/ L1099-00007-60595 Dt: 31-03-2017

ASSISTANT EXECUTIVE ENGINEER
NORTH SUB DIVISION-II
CORPORATION OF THE CITY OF BELAGAVI

North Sub Div-2 Corporation of the City of Belagavi

Statement showing the Building permission Granted from Apr-2017 to Mar-18

Sl No.	Owner's name	Address	File No. & GSC No Permission issued Date
1	2	3	4
1	Smt.Rajeswari M Biraje	Plot No.1613,CTS No. 6455,Sec.No.08,Anjaney Nagar, Belagavi	115/16-17/N-2/ L1099-00007-60801 03-04-2017
2	Smt.Laxmi B Patil	CTS No.4809/110/B 2nd Main, Shivaji Nagar, Belagavi	117/16-17/N-2/ L1099-00007-61089 Dt:06-04-2017
3	Smt.Geeta S Patil	CTS No.4803/110/C 2nd Main, Shivaji Nagar, Belagavi	116/16-17/N-2/ L1099-00007-61086 Dt:06-04-2017
4	Smt.Yasmeen M. Kolhapuri	Plot NO.3118, CTS No.3601, Sch No.35+43+43A, Ramteerth Nagar Belagavi	111/16-17/N-2/ L1099-00007-60581 Dt:07-04-2017
5	Shri. Irappa B Ragi	Plot No.45, CTS No.4521, RS No.527, Revenue Colony, Kanbargi, Belagavi	114/16-17/N-2/ L1099-00007-60728 Dt:18-04-2017
6	Shri Ravi B Hosur	Pl No>28, CTS No. 4534, R S No. 527, Revenue Colony, Kanabargi Road, Belagavi	102/16-17/N-2/ L1099-00007- 55192 Dt:19-04-2017
7	Smt Parvati S Jangle	Pl.No.92, CTS No.10840/1, Ram Nagar, Sec.No.1, Belagavi	125/16-17/N-2/ L1099-00007- 64022 Dt:24-04-2017
8	Smt Shabana A Mulla	Pl.No.202, CTS No.622, R.S.No.1413, Channamma Housing Society, MME, Belagavi	96/16-17/N-2/ L1099-00007- 47510 Dt:24-04-2017
9	Sri Umar Saheb Desai	Pl No.887, CTS No.5842, Vantamury Colony, MME, Belagavi	G+2/19/16-17/N-2/ Dt:25-04-2017
10	Shri Hushensab A Mahut	Pl.No.998, CTS No.4776, Scheme No.35+43+43A Ramteerth Nagar, Belagavi	122/16-17/N-2/ L1099-00007- 63884 Dt:27-04-2017
11	Shri. Diganbar V Daddikar	Plot No.118, CTS No.10455/2 Sec No.1, Ram Nagar, Belagavi	133/16-17/N-2/ L1099-00007- 68514 Dt:27-04-2017
12	Shri. Sanjeev B. Padmannavar	H.No.121,CTS No.11467/2c Maruti Road, Old Gandhi Nagar, Belagavi.	110/16-17/N-2/ Dt:27-04-2017

13	Shri.Raju B Padmannavar	CTS No.11467/3, Maruti Road, Old Gandhi Nagar, Belagavi.	133/16-17/N-2/ L1099-00007- 62380 Dt:27-04-2017
14	Shri. Raju B. Chalwadi	Plot No.11, CTS No.6964, Sec No.9, Anjaney Nagar, Belagavi	123/16-17/N-2/ L1099-00007- 63997 Dt:28-04-2017
15	Shri. Gangadhar H. Patil	CTS No.10676/2, Neharu Nagar Belagavi	G+3/18/16-17 Dt: 28/04/2017
16	1)Shri. Baburao B Chigare 2) Shri.Arjun B Chigare 3)Shri.Pandurang B. Chigare	CTS No.9934, Shivaji Nagar, Belagavi	G+2/21/16-17 Dt:03/05/2017
17	Shri.Udaykumar V Somanatti	Plot No.2260, Schme No.35+43+43A, Ramteerth Nagar Belagavi	12/16-17/N-2/ L1099-00007-78950 Dt:05-05-2017
18	Shri.Satish R Patil	Plot No.05,CTS No.1068, RS No.1036/1&2,Bharat Colony, Kanbargi Road, Belagavi	108/16-17/N-2/ L1099-00007-59453 Dt:08-05-2017
19	Shri. Sunil S Khandale	H.No.1241, CTS No.5476, Sec No.6/1, Vantamury Colony Belagavi.	128/16-17/N-2/ L1099-00007-65211 Dt:12-05-2017
20	Shri.Rafiq J. Mulla	Plot No.4026, Sch No.35+43+43A, Ramteerth Nagar, Belagavi.	05/17-18/N-2/ L1099-00007-74545 Dt:12-05-2017
21	Shri.Veerbhadhra S.Khadabadi	Plot No.3251, CTS No.3364, Sch No.35+43+43A, Ramteerth Nagar, Belagavi.	04/17-18/N-2/ L1099-00007-74534 Dt:12-05-2017
22	Smt. Surekha A Patil	Plot No.1350,CTS No.5893, Schme No.35+43+43A, Ramteerth Nagar, Belagavi.	130/16-17/N-2/ L1099-00007-65742 Dt:12-05-2017
23	Shri. Mallesh F Avaradi	Plot No.3705,CTS No.3816,Sch No.35+43+43A Ramteerth Nagar Belagavi.	20/17-18/N-2/ L1099-00007-86108 Dt:22-05-2017
24	Shri.Kashinath V Hukkeri	CTS No.7330,S.No.10 Anjaney Nagar Belagavi.	16/16-17/N-2/ L1099-00007-81489 Dt:22-05-2017
25	Shri.Shantram B Nayak	Plot No.209,CTS No.478, RS No.1413, Rani Channamma Housing Society Shree Nagar Belagavi.	43/16-17/N-2/ L1099-00006-92258 Dt:22-05-2017

26	Shri.Sudhakar D Balikai	Plot No.1613, CTS No.2833, Sch No.35, Ramteerth Nagar Belagavi.	14/17-18/N-2/ L1099-00007-80966 Dt:22-05-2017
27	Smt.Pratibha T Hukkeri	Plot No.656, CTS No.8412/3, Sec No.05, Shree Nagar Belagavi.	18/17-18/N-2/ L1099-00007-82522 Dt:22-05-2017
28	Shri.Guruprasad K Chalwadi & Others	Plot No.28, CTS No.8292, Sec No.5, Shree Nagar Belagavi	109/16-17/N-2/ L1099-00007-59459 Dt:22-05-2017
29	Shri. Suresh S. Tippashetti	Plot No.665, Sch No.35+43+43A, Ramteerth Nagar Belagavi.	119/16-17/N-2/ L1099-00007-61312 Dt:25-05-2017
30	Smt. Suma@Surekha S.A. Rabinawadi	Plot No.135, CTS No.5187, Sch No.35+43+43A, Ramteerth Nagar Belagavi.	127/16-17/N-2/ L1099-00007-64906 Dt:25-05-2017
31	Shri. Parahuram P Jambhale,	H.No.90, CTS No.11422/4, Maruti Road, Old Gandhi Nagar Belagavi	07/17-18/N-2/ L1099-00007-78480 Dt:26-05-2017
32	Smt. Aruna A. Jambhale	H.No.90, CTS No.11422/3, Maruti Road, Old Gandhi Nagar Belagavi	27/17-18/N-2/ L1099-00007-86212 Dt:26-05-2017
33	Smt.Shobha P Jambhale	H.No.90, CTS No.11422/3, Maruti Road, Old Gandhi Nagar Belagavi	26/17-18/N-2/ L1099-00007-86209 Dt:26-05-2017
34	Shri. Raju Baburao Suryavanshi	CTS No.4805/21/2, 3rd Main Shivaji Nagar, Belagavi.	24/17-18/N-2/ L1099-00007-86146 Dt:27-05-2017
35	Shri. Maruti A. Jangale	Plot No.3526, Rs No.634,Sch No.35+43+43A, Ramteerth Nagar,Belagavi.	137/16-17/N-2/ L1099-00007-71101 Dt:29-05-2017
36	Shri.Shivaputrappa M Vakkund	Plot No.86, CTS No.501,RS.No.1413/2 Rani Channamma Housing Society, Shree Nagar Belagavi	6/17-18/N-2/ L1099-00007-74808 Dt:31-05-2017
37	Shri Veeranna M Ulavi,	Plot No.971,CTS No.4651, Scheme No.35 Ramteerth Nagar Belagavi.	37/17-18/N-2/ L1099-00007-92394 Dt:09-06-2017
38	Smt.Mubeenbanu M Bijagarni	Plot No.2684, CTS No.2038, Sch No.35+43+43A, Ramteerth Nagar, Belagavi	13/17-18/N-2/ L1099-00007-80963 Dt:12-06-2017
39	Shri Meerasaheb K Pathan	Plot No.1983, CTS No.7054, Sec No.09, Anjaney Nagar, MME, Belagavi.	25/17-18/N-2/ L1099-00007-86161 Dt:14-06-2017
40	Smt.Shakuntala C Hosamani	Plot No.2885, CTS No.3633, RS No.604, Schme No.35+43+43A Ramteerth Nagar Belagavi	47/17-18/N-2/ L1099-00007-95387 Dt:16-06-2017

41	Smt. Yashodha S Badami	Plot No.3554,CTS No.3921, Sch No.35+43+43A, Ramteerth Nagar, Belagavi	17/17-18/N-2/ L1099-00007-82546 Dt:17-06-2017
42	Shri Shivanand A Mujawar	Plot No.738, CTS No.8362, Sec No.5, Shree Nagar, MME, Belagavi.	19/17-18/N-2/ L1099-00007-85824 Dt:17-06-2017
43	Shri. Asifali A Bijapur	Plot No.96,CTS No.10484, Ram Nagar, MME, Belagavi	22/17-18/N-2/ L1099-00007-86118 Dt:17-06-2017
44	Smt.Vijay Laxmi A Jangannavar	LIG-182,CTS No.9399, Ashok Nagar, Belagavi	27/G+2/16-17/N-2/ Dt:17-06-2017
45	Smt.Heenakousar S.Mulla	CTS No.4818/23, Subhash Nagar, Belagavi.	40/17-18/N-2/ L1099-00007-93871 Dt:17-06-2017
46	Shri.Basavaraj A Beesankoppa	Plot No.495,CTS No.5623,Scheme No.35+43+43A, Ramteerth Nagar, Belagavi.	41/17-18/N-2/ L1099-00007-93957 Dt:17-06-2017
47	Shri. Shankar S. Dinimani	Plot NO.175, CTS No.8525, Sec No.05, Shree Nagar, MME Belagavi	28/17-18/N-2/ L1099-00007-88727 Dt:19-06-2017
48	Shri.Shahazadali J Ghori	Plot No.4045, CTS No.4268, Sch No.35, Ramteerth Nagar Belagavi.	51/17-18/N-2/ L1099-00007-97964 Dt:19-06-2017
49	Shri.Mohammed usmangani A Balsing	Plot No.2300, CTS No.2488,Schme NO.35+43+43A, Ramteerth Nagar, Belagavi	52/17-18/N-2/ L1099-00007-97970 Dt:19-06-2017
50	Shri. Milind P Hosur	Plot No.3036,Rs No.606, Sch No.35+43+43A Ramteerth Nagar Belagavi	53/17-18/N-2/ L1099-00007-97973 Dt:19-06-2017
51	Shri.Mahantesh Ningappa Malashetti	Plot No.980,CTS No.5722, Sec No.06, Vantmury Colony, Belagavi.	132/16-17/N-2/ L1099-00007-68084 Dt:21-06-2017
52	Smt.Karuna D. Bongale	Plot No.854, CTS No.5864, Sec No.6, Vantamury Colony, MME, Belagavi.	49/17-18/N-2/ L1099-00007-96822 Dt:21-06-2017
53	Shri.Basavanneppa C. Gumati	Plot No.3785, CTS No.3790, RS No.632, Scheme No.35, Ramteerth Nagar, Belagavi.	34/17-18/N-2/ L1099-00007-90687 Dt:21-06-2017
54	Smt.Sarika.V. Itape	Plot No.1, CTS No.4823/A/30, RS No.1007, Jawan queters Subhash Nagar, Belagavi.	33/17-18/N-2/ L1099-00007-90681 Dt:24-06-2017
55	Smt.Shashikala I Gundapi	Plot No.241B, CTS No.1952,Sch No.35+43+43A, Ramteerth Nagar Belagavi.	60/17-18/N-2/ L1099-00008-00646 Dt:27-06-2017

56	Smt.Shameen Akatar M Balasing	Plot No.3287,CTS No.4088,RS No.622, Schme No.35+43+43A Ramteerth Nagar Belagavi.	61/17-18/N-2/ L1099-00008-00666 Dt:27-06-2017
57	Shri. Shivanappa C Kamat	Plot No.974,CTS No.4654, RS No.534, Sch No.35+43+43A, Ramteerth Nagar Belagavi	62/17-18/N-2/ L1099-00008-00674 Dt:27-06-2017
58	Shri.Grusiddappa M Neldhari	H.No.2/2, CTS No.1831, Bus Stand Road,Kanbargi Belagavi	64/17-18/N-2/ L1099-00008-01188 Dt:28-06-2017
59	Smt. Mallavva S Sheelavantar	Plot No.26, CTS No.448, RS No.1413, Rani Channamma Housing Society, MME,Belagavi.	68/17-18/N-2/ L1099-00008-01732 Dt:30-06-2017
60	Shri. Ravi M Chalawadi & Others	Plot No.1492,CTS No.6043, Vantamury Colony MME, Belagavi.	48/17-18/N-2/ L1099-00007-95697 Dt:04-07-2017
61	Shri.Praveenkumar M. Ranakambe	Plot NO.1788, CTS No.6601,RS No.1301, Sec No.10, Anjaney Nagar Belagavi.	39/17-18/N-2/ L1099-00007-93850 Dt:05-07-2017
62	Smt.Padmavati L. Huded	Plot No.1375,CTS No.6008, Sec No.7, Vantamury Colony, Belagavi.	G+2/CR-3/N-2 17-18 Dt:05/07/2017
63	Shri. Anand D Balikai	Polt No.1652,RS No.557, Scheme No.35+43+43A, Ramteerth Nagar, Belagavi.	66/17-18/N-2/ L1099-00008-01304 Dt:05-07-2017
64	Shri. Aslam S Jakga	Plot No.3341,CTS No.4138, Scheme No.35 Ramteerth Nagar Belagavi	63/17-18/N-2/ L1099-00008-01304 Dt:05-07-2017
65	Shri. Ashok D Warkari	Plot No.2892, CTS No.3626, RS No.602, Sch No.35+43+43A, Ramteerth Nagar Belagavi.	44/17-18/N-2/ L1099-00007-94912 Dt:05-07-2017
66	Shri.Gulzar G Desai	Plot No.3164, CTS No.3275, Schme No.35+43+43A, Ramteerth Nagar Belagavi.	54/17-18/N-2/ L1099-00007-98080 Dt:06-07-2017
67	Shri.Shankargouda B. Dyanagouda	Plot No.07,CTS NO.1001, RS No.1033/1+2, Rukmini Nagar Belagavi.	50/17-18/N-2/ L1099-00007-97627 Dt:07-07-2017

68	Shri.Chetak K Bedare	Plot No.3717, CTS No.3829, RS No.632, Sch No.35+43+43A, Ramteerth Nagar Belagavi	31/17-18/N-2/ L1099-00007-90596 Dt:07-07-2017
69	Shri.Channabasav V Annigeri	Plot No.250, CTS No.5169, Sch NO..35+43+43A Ramteerth Nagar Belagavi.	G+2/34/17-18/ N-2/ Dt:07-07-2017
70	Shri.Bhimashi B .Madiwalar	Plot No.919,CTS No.5766/A & 5766/B, Vantamury Colony, MME Belagavi.	87/17-18/N-2/ L1099-00008-10363 Dt:11-07-2017
71	Shri.Shrikant M. Chabbi	H.No.124, CTS No.11476/3, Maruti Road, Old Gandhi Nagar Belagavi.	75/17-18/N-2/ Dt:11-07-2017 L1099-00008-04609
72	Shri.Suresh N. Divate	H.No.88, Rajmarg, Basavan Kudachi, Belagavi.	46/17-18/N-2/ Dt:11-07-2017 L1099-00007-95384
73	Shri.Dharmendra B. Kadam	CTS No.10045/2 Shivaji Nagar Belagavi	30/17-18/N-2/ Dt:11-07-2017 L1099-00007-89414
74	Smt.Roopa Sunil Bhandari	Plot No.2690, CTS No.2032, Sch No.35+43+43A, Ramteerth Nagar Belagavi.	15/17-18/N-2/ Dt:11-07-2017 L1099-00007-80990
75	Shri.A Rudrappa	Plot No.946, CTS No.5740, Vantamuri Colony MME, Belagavi.	90/17-18/N-2/ Dt:13-07-2017 L1099-00008-12212
76	Smt.Shakuntala G.Tubakad	CTS No.10663/E Nehru, Belagavi.	88/17-18/N-2/ Dt:14-07-2017 L1099-00008-10364
77	Smt.Geeta R. Bongale	CTS No.11203/B, Durga Mata Road, Old Gandhi Nagar, Belagavi.	03/17-18/N-2/ Dt:15-07-2017 L1099-00007-74311
78	Shri.Ramesh V Tilokani	Plot No.3460, CTS No.4057, Sch No.35+43+43A, Ramteeth Nagar, Belagavi.	81/17-18/N-2/ Dt:15-07-2017 L1099-00008-10335
79	Smt.Manjula R. Shreeram	Plot No.2703,CTS No.2059, RS No.590 & 591, Sch No.35+43+43A, Ramteerth Nagar Belagavi.	82/17-18/N-2/ Dt:15-07-2017 L1099-00008-10342

80	Shri. Adiveppa B Malagi	Plot No.3851,CTS No.1860, RS No.664, Sch No.35+43+43A, Ramteerth Nagar, Belagavi	85/17-18/N-2/ Dt:15-07-2017 L1099-00008-10357
81	Shri.Narayan Y Pujari	Plot No.654/A,CTS No.8414, Sec No.5, Shree Nagar, MME, Belagavi.	59/17-18/N-2/ Dt:15-07-2017 L1099-00008-00143
82	Shri.Yeshwant H Ranagi	Plot No.2443, CTS No.2389, Sch No.35+43+43A, Ramteerth Nagar, Belagavi.	57/17-18/N-2/ Dt:17-07-2017 L1099-00007-98953
83	Smt.Sushila S. Madalgi	Plot No.134/1, CTS No.893/1, RS No.1033/1+2, Kallimani layout, Kanbargi Road, Belagavi	69/17-18/N-2/ Dt:17-07-2017 L1099-00008-01742
84	Smt.Laxmibai M Patil @ Gavade	CTS No.11620, RS No.68/1A/a(P), Subhash Galli, Old Gandhi Nagar, Belagavi.	10/17-18/N-2/ Dt:17-07-2017 L1099-00007-78869
85	Smt.Vidya V.Bidaralli	Plot No.811, CTS No.4599, Sch No.35+43+43A, Ramteerth Nagar, Belagavi.	67/17-18/N-2/ Dt:19-07-2017 L1099-00008-01311
86	Shri.Dasharath S. Wadawade	Plot No.46, CTS No.1029, RS No.1036/2, Rukmini Nagar, Belagavi.	55/17-18/N-2/ Dt:22-07-2017 L1099-00007-98862
87	Shri.Balagouda S. Patil	Plot No.967/1& 967(P), CTS No.5708 & 5709/1, Vantmury Colony, Belagavi.	96/17-18/N-2/ Dt:22-07-2017 L1099-00008-13698
88	Shri.Mansoor M. Mulla	Plot No.56, CTS No.5501, RS No.527, Revenue Colony, Kanbargi Road, Belagavi	78/17-18/N-2/ Dt:24-07-2017 L1099-00008-10314
89	Shri.Ramesh A Gasti	Plot No.654, CTS No.8414, Sec No.5, Shree Nagar, Belagavi.	58/17-18/N-2/ Dt:25-07-2017 L1099-00008-00137
90	Shri.Babu B. Aravalli	Plot No.1147, CTS No.5547, Sec No.6 Shree Nagar, MME, Belagavi.	70/17-18/N-2/ Dt:25-07-2017 L1099-00008-02441
91	Smt.Sunita V. Narali	Plot No.549, CTS No.5590, Sch No.35+43+43A, Ramteerth Nagar, Belagavi.	104/17-18/N-2/ Dt:29-07-2017 L1099-00008-17000

92	Shri.Bharmappa B Gholi	Plot No.2880, CTS No.3638, Sch No.35+43+43A, Ramteerth Nagar, Belagavi.	10/17-18/N-2/G+2 Dt:29-07-2017
93	Dr.Venkappa D. Dhongi	Plot No.2797,CTS No.7978, Sec No.12, MME, Belagavi.	06/17-18/N-2/G+2 Dt:29-07-2017
94	Shri.Girish N Benni & Others	CTS No.4803/26, Shivaji Nagar, Belagvi.	79/17-18/N-2/ Dt:29-07-2017 L1099-00008-10318
95	Smt. N.Hundre	Plot No.1254, CTS No.5487, Sec No.06, Shree Nagar, MME, Belagavi.	72/17-18/N-2/ Dt:29-07-2017 L1099-00008-04565
96	Shri. Nemutulla K Razvi	CTS No.4818/2A 2, Subhash Nagar, Belagavi.	86/17-18/N-2/ Dt:29-07-2017 L1099-00008-10359
97	Shri.Shankar S. Kararaddi	Plot No.11, CTS No.1787/7, RS No.38/A/8B, Vaibhav Nagar, Belagavi.	80/17-18/N-2/ Dt:31-07-2017 L1099-00008-10359
98	Shri.Prashant S. Hiremath	Plot No.3364, CTS No.4171, Sch No.35+43+43A, Ramteerth Nagar, Belagavi.	73/17-18/N-2/ Dt:31-07-2017 L1099-00008-04581
99	Shri.Bhimsingh C Chavan	Plot No.754, RS No.535, Scheme No.35+43+43A, Ramteerth Nagar, Belagavi.	4/17-18/N-2/G+3 Dt:05-08-2017
100	Smt.Pushpa A Kudachi & others	Plot No.2302, CTS No.9472, Sec No.11, MME, Belagavi.	106/17-18/N-2/ Dt:09-08-2017 L1099-00008-17650
101	Shri.Allabax G. Parishwad	Plot No.3529, CTS No.3934, Scheme No.35+43+43A, Ramteerth Nagar, Belagavi.	102/17-18/N-2/ Dt:16-08-2017 L1099-00008-16403
102	Shri.Prabhakar A Wari	Plot No.2501, CTS No.2275, Scheme No.35+43+43A, Ramteerth Nagar, Belagavi.	103/17-18/N-2/ Dt:16-08-2017 L1099-00008-16406
103	Shri.Shashidhar N Sutar	Plot No.3894, CTS No.1897, Scheme No.35+43+43A, Ramteerth Nagar, Belagavi.	84/17-18/N-2/ Dt:16-08-2017 L1099-00008-10350

104	Shri.Mahesh V Undale	CTS No11178/2, Durgamatha Road, Old Gandhi Nagar, Belagavi	94/17-18/N-2/ Dt:16-08-2017 L1099-00008-13424
105	Shri. Mahesh V Undale	CTS No11179/2, Durgamatha Road, Old Gandhi Nagar, Belagavi	94/17-18/N-2/ Dt:16-08-2017 L1099-00008-13419
106	Shri. Satish V Undale	CTS No11177/2, Durgamatha Road, Old Gandhi Nagar, Belagavi	98/17-18/N-2/ Dt:16-08-2017 L1099-00008-14671
107	Shri. Satish V Undale	CTS No11177/1, Durgamatha Road, Old Gandhi Nagar, Belagavi	97/17-18/N-2/ Dt:16-08-2017 L1099-00008-14666
108	Shri.Suresh B. Channayyagol	Plot No.3504, CTS No.3953, RS No.634, Scheme No.35+43+43A, Ramteerth Nagar Belagavi.	100/17-18/N-2/ Dt:17-08-2017 L1099-00008-15871
109	Shri.Ashok K. Ningnure	Plot No.3193, CTS No.3303, Scheme No.35+43+43A, Ramteerth Nagar, Belagavi.	71/17-18/N-2/ Dt:31-08-2017 L1099-00008-02455
110	Shri.Sanjeev Balkrishna Kulkarni	Plot No.46(Part) CTS No., 4993, RS No.530, Kulkarni Layout, Kanbargi, Belagavi.	13/17-18/N-2/ G+2 Dt:31-08-2017
111	1) Madanavalli M.Gadakari 2) Pushpa Anant Kudachi	Plot No.2304, CTS No.9474, Sector No.11, Shree Nagar, MME, Belagavi.	07/17-18/N-2/ G+2 Dt:31-08-2017
112	Shri.Basavaraj S Motimath	Plot No.12, CTS No.5102, RS No.531, Scheme No.35+43+43A Ramteerth Nagar, Belagavi.	114/17-18/N-2/ Dt:31-08-2017 L1099-00008-26163
113	Smt.Laxmibai K Pammar	CTS No.10057/A/27, RS No.986/1&2, Shivaji Nagar, Belagavi.	107/17-18/N-2/ Dt:31-08-2017 L1099-00008-20062
114	Annapurna K Pammar & Prashant K Pammar	CTS No.10057/A, RS No.981/1& 2 Shivaji Nagar, Belagavi.	108/17-18/N-2/ Dt:31-08-2017 L1099-00008-20067
115	Shi.Channabasappa. N. Siddammanavar	Plot No.2557, CTS No.7852, Sector No.12, Mahantesh Nagar, Belagavi.	115/17-18/N-2/ Dt:08-09-2017 L1099-00008-26973

116	Shri.Ravalanath B. Parit	Plot No.3912, CTS No.1912, RS No.606, Sch No.35+43+43A, Ramteerth Nagar, Belagavi.	121/17-18/N-2/ Dt:08-09-2017 L1099-00008-29340
117	Shri.Santosh R. Sanadi	Plot No.1139, CTS No.5815, RS No.542, Sch No.35+43+43A, Ramteerth Nagar, Belagavi.	110/17-18/N-2/ Dt:11-09-2017 L1099-00008-22860
118	Shri.M.C. Halappannavar	Plot No.2099, CTS No.2661, Sch No.35+43+43A, Ramteerth Nagar, Belagavi.	91/17-18/N-2/ Dt:11-09-2017 L1099-00008-12220
119	Shri.Mahatesh B. Nagamoti	Plot No.3668, CTS No.3749, Sch No.35+43+43A, Ramteerth Nagar, Belagavi.	92/17-18/N-2/ Dt:11-09-2017 L1099-00008-12224
120	1) Smt.Shobha K. Khadekar 2) Kapil K. Khadekar	CTS No.10190, 5th Cross, Shivaji Nagar, Belagavi.	99/17-18/N-2/ Dt:13-09-2017 L1099-00008-14301
121	Shri.Prashant K. Kayrale	Plot No.1014, CTS No.5644, Sec No.6, Shree Nagar, MME, Belagavi.	17/17-18/ G+2/N-2 Dt:18/09/2017
122	Shri.Maddappa B. Ganiger & Smt.Drakhayani M.Ganiger	Plot No.76, CTS No.7007, Sec No.9, Anjaney Nagar, MME, Belagavi.	113/17-18/N-2/ Dt:18-09-2017 L1099-00008-25144
123	Shri.Sharanbasappa I. Madarat & Smt.Savakka C. Kalajadi	Plot No.1087,CTS No.5607, Sec No.6, Vantmury Colony MME, Belagavi.	117/17-18/N-2/ Dt:18-09-2017 L1099-00008-27520
124	Shri.Pondappa N. Gangaraddi	Plot No.659/B, CTS No.8409, Sec No.5, Shree Nagar, MME, Belagavi.	105/17-18/N-2/ Dt:18-09-2017 L1099-00008-17195
125	Smt.Kalpana V. Harakari & Shri.Kallappa V. Harakari	H.No.632/C, CTS No.1462, Math Galli, Kanbargi, Belagavi.	83/17-18/N-2/ Dt:18-09-2017 L1099-00008-10353
126	Shri.Malleshappa T. Bhajantri	Plot No.3461, CTS No.4058, Sch No.35+43+43A, Ramteerth Nagar, Belagvi.	112/17-18/N-2/ Dt:20-09-2017 L1099-00008-24680
127	Shri.Maruti Appayya Jayali	Plot No.3526, RS No.634, Sch No.35+43+43A, Ramteerth Nagar, Belagavi.	118/17-18/N-2/ Dt:21-09-2017 L1099-00008-27530

128	Smt.Sayeda Parveenbanu S Bellany	Plot No.2209,CTS No.2550, RS No.581, Sch No.35+43+43A, Ramteerth Nagar, Belagavi.	133/17-18/N-2/ Dt:27-09-2017 L1099-00008-34599
129	Shri.Rajesh Suresh Babu Wagharwadi	Plot No.1813, CTS No.3138, RS No.570, Sch No.35+43+43A, Ramteerth Nagar Belagavi.	116/17-18/N-2/ Dt:28-09-2017 L1099-00008-27195
130	Shri. Ningayya R. Salimath	Plot No.455, CTS No.5640, RS No.548, Sch No.35+43+43A, Ramteerth Nagar, Belagavi.	132/17-18/N-2/ Dt:27-09-2017 L1099-00008-27195
131	Shri.Arjun S. Kadagoudar	Plot No.2373, RS No.599+578, Sch NO.35+43+43A, Ramteerth Nagar, Belagavi.	128/17-18/N-2/ Dt:27-09-2017 L1099-00008-34370
132	Shri.Payanand M Kamte	Plot No.2912, CTS No.3434, RS No.602, Sch No.35+43+43A, Ramteerth Nagar Belagvi.	136/17-18/N-2/ Dt:27-09-2017 L1099-00008-35246
133	Smt.Leelavati Dasharatappa Kudari	Plot No.1024, CTS No.4696, RS No.537, Sch No.35+43+43A, Ramteerth Nagar, Belagavi.	125/17-18/N-2/ Dt:27-09-2017 L1099-00008-34144
134	Smt.Parvati R. Chavalar	Plot No.2363, CTS No.2415, RS No.580, Sch No.35+43+43A, Ramteerth Nagar, Belagavi.	138/17-18/N-2/ Dt:28-09-2017 L1099-00008-34599
135	Shri.Shgamu H.Nadakinmani	Plot No.607, RS No.549, Sch No.35+43+43A, Ramteerth Nagar, Belagavi.	95/17-18/N-2/ Dt:28-09-2017 L1099-00008-13658
136	1)Shri.Rizwanhanat Basiruddin Shaikh 2)Sirajaddin B Shaikh 3)Mahammed zeeshanli Bashiruddin Shaikh	Plot No.792, CTS No.8202, Sec No.5 Shree Nagar,Belagavi.	111/17-18/N-2/ Dt:28-09-2017 L1099-00008-24642
137	Shri.Deepak R. Suryavanshi	CTS No.4803/11/B, 1st Lane 1st Cross, Shivaji Nagar Belagavi	21/G+2/17-18/ N-2/ Dt:01-01-2018
138	Shri.Shriniovas M Prabhu	Pl No.23&24, CTS No. 6975 & 6976, Sec No.09, MME, Belagavi.	196/17-18/N-2/ Dt:04-01-2018 L1099-00020-34398
139	Shri.Mansoor A Jlakalwale	Plot No.121, CTS No.7689, Sector No.12, MME Belagavi.	183/17-18/N-2/ Dt:04-01-2018 L1099-00020-29296

140	Smt.Jayashri B Kadakol	Pl No.3566, CTS No. 1867, RS No.662, Sch No. 35+43+43A, Ramteerth Nagar Belagavi.	208/17-18/N-2/ Dt:05-01-2018 L1099-00020-41466
141	Shri.Anand D Balikai	Plot No.1652, RS No.557, Sch No.35+43+43A, Ramteerth Nagar Belagavi.	24/G+2/17-18/ N-2/ Dt:05-01-2018
142	Shri. Sunil Malgand	Plot No.982, CTS No.4799, RS No.573, Sch No.35+43+43A, Ramteerth Nagar Belagavi.	197/17-18/N-2/ Dt:05-01-2018 L1099-00020-35917
143	Shri. Sanjaykumar T. Yadav	Plot No.48/2,Sy. No.1033/1+2, CTS No.978/2, Rukmini Nagar, MME, Belagavi	187/17-18/N-2/ Dt:05-01-2018 L1099-00020-30058
144	Shri.Satishkumar Prakash Bhath	CTS No.10752/B, Nehru Nagar Belagavi.	211/17-18/N-2/ Dt:09-01-2018 L1099-00020-36428
145	Shri Javeed S Nadaf	Plot No.1804, CTS No.6585, Sec No.10, MME, Belagavi.	202/17-18/N-2/ Dt:09-01-2018 L1099-00020-38236
146	Shri.Prashntkumar G Rao	Pl No.1257, CTS No. 5779(P), RS No. 542, Sch No.35+43+43A, Ramteerth Nagar, Belagavi.	188/17-18/N-2/ Dt:09-01-2018 L1099-00020-30065
147	Shri.Suresh Ramappa Pudakalatti	Plot No.4079, CTS NO.4288, RS No.633, Sch No.35+43+43A, Ramteerth Nagar, Belagavi.	156/17-18/N-2/ Dt:11-01-2018 L1099-00020-15057
148	Shri Tajmahammed Mohuddinlab Bhadkali	Plot No.2195, CTS No.7443, Sec No.11 MME,Belagavi.	32/G+3/17-18/ N-2/ Dt:12-01-2018
149	Smt.Renuka Rama Naik	CTS No.9935/2, 2nd Lane, Shivaji Nagar, Belagavi.	216/17-18/N-2/ Dt:19-01-2018 L1099-00020-46119
150	Shri.Shivamurthy Siddeya Hudalimath	Plot No.2137, CTS No.6845, Sec No.09, MME, Belagavi.	29/G+2/17-18/ N-2/ Dt:20-01-2018
151	Smt.Jayashree Ramdas Naik	Pl No.2385, CTS No. 2401,RS No.579 & 589, Sch No. 35+43+43A, Ramteerth Nagar, Belagavi.	15/G+2/17-18/ N-2/ Dt:22-01-2018

152	Shri.Noorahmed Appasab Peerzade	Pl.No.68, CTS No.4513, RS No.527, Ramteerth Nagar, Belagavi.	26/G+2/17-18/ N-2/ Dt:22-01-2018
153	Shri.Ashok Mallikarjun Marenavar and Mahantesh Mallikarjun marenavar	CTS No.9287/A, RS No.1016/B, Ashok Nagar, Belagavi.	31/G+2/17-18/ N-2/ Dt:30-01-2018
154	Shri.M.J.Shivapujimath	Plot No.537, CTS No.5757, RS No.549, Sch No.35+43+43A, Ramteerth Nagar, Belagavi	30/G+2/17-18/ N-2/ Dt:30-01-2018
155	Shri.Kalappa S Bastawad	Pl No.2844, CTS No.3417, RS No.612, Sch No.3543+43A, Ramteerth Nagar, Belagavi.	226/17-18/N-2/ Dt:01-02-2018 L1099-00020-51879
156	Shri.Bharamanna Mallappa Varalagatti	Pl No.2484, CTS No.2345, RS No.600, Sch No.35+43+43A, Ramteerth Nagar, Belagavi.	230/17-18/N-2/ Dt:01-02-2018 L1099-00020-52543
157	Shri.Ratan K Marathe	CTS No.11426/4, Maruti Galli, Old Gandhi Nagar, Belagavi.	223/17-18/N-2/ Dt:01-02-2018 L1099-00020-50336
158	Shri.Mahadev Siddappa Bashapur	Pl.No.65/B, CTS No.6627, Sec No.10 Anjaney Nagar, MME Belagavi.	212/17-18/N-2/ Dt:01-02-2018 L1099-00020-44288
159	Shri.Vinayak Parashram Narahhdkar	H.No.81/2, CTS No.9994/B, 2nd Cross Shivaji Nagar, Belagavi.	209/17-18/N-2/ Dt:03-02-2018 L1099-00020-42147
160	Shri. Raghunath Shankar Mane	Plot No.101, CTS No.10463, Ram Nagar, MME, Belagavi	169/17-18/N-2/ Dt:01-02-2018
161	Smt.Anuradha B Satyanaik	Plot No.2921, CTS No.3443, RS No.612, Sch No.35+43+43A, Ramteerth Nagar, Belagavi.	227/17-18/N-2/ Dt:05-02-2018
162	Shri. Irappa Y Patil	Plot No.40, CTS No.4807/A, 1B/B, RS No.980, Jail Colony, Veerbhadra Nagar, Belagavi.	207/17-18/N-2/ Dt:05-02-2018
163	Shri.Sidramappa N Naik	Plot No.42, CTS No.4807/A,1B/1, RS No.980, Jail Colony Veerbhadra Nagar, Belagavi.	206/17-18/N-2/ Dt:05-02-2018

164	Shri.Ramaesh Prappa Kempannavar	Plot No.1202, CTS No.5801(P), RS No.540 & 542, Sch No.35+43+43A, Ramteerth Nagar, Belagavi	222/17-18/N-2/ Dt:05-02-2018
165	Shri.Sunil P Kangralkar	CTS No.10682/18/2,1st Cross, Nehru Nagar, Belagavi	225/17-18/N-2/ Dt:14-02-2018
166	Shri.Anil Ashok Kalpatri	Plot No.3511, CTS No.3960, RS No.634, Sch No.35+43+43A, Ramteerth Nagar Belagavi	201/17-18/N-2/ Dt:14-02-2018
167	Smt.S.A.Kulkarni and Shri.M.A.Kulkarni	Plot No.1080, CTS No.4763, RS No.538, Sch No.35+43+43A, Ramteerth Nagar, Belagavi.	214/17-18/N-2/ Dt:14-02-2018
168	Smt.Renuka Mahadev Mutagekar	CTS No.9871/2, 1st Cross 3rd lane, Shivaji Nagar, Belagavi.	219/17-18/N-2/ Dt:15-02-2018
169	Shri.Ramchandra S Yaji	Plot No.1896, CTS No.6761, Sch No.9, Anjaney Nagar, MME, Belagavi.	215/17-18/N-2/ Dt:20-02-2018
170	Shri.Pradeep B Horakhade	Plot No.1086,CTS No.5608,Sec NO.6, Vantamury Colony, MME, Belagavi.	220/17-18/N-2/ Dt:20-02-2018
171	Shri.Vijaykumar V Gudapi	Plot No.3914, CTS No.1914, RS No.606, Sch No.35+43+43A, Ramteerth Nagar Belagavi.	238/17-18/N-2/ Dt:21-02-2018
172	Shri. Parakash Baburao Osekar	Plot No.136, CTS No.559, RS No.1413/2, Rani Channamma Housing Society, Shree Nagar, Belagavi.	237/17-18/N-2/ Dt:22-02-2018
173	Smt.Sujata S Kamble	P.No.114(P),CTS No.557, RS No.1413/2/P2 Rani Channamma Housing Society, Shree Nagar, Belagavi.	231/17-18/N-2/ Dt:22-02-2018
174	Shri.Ravindra Tippanna Baligar	Plot No.2366, RS No.579, Sch No.35+43+43A, Ramteerth Nagar, Belagavi.	200/17-18/N-2/ Dt:22-02-2018
175	Shri.Asadsab Alabax Shaikh	Plot NO.2476, CTS No.2353,RS No.599, Sch No.35+43+43A, Ramteerth Nagar, Belagavi.	240/17-18/N-2/ Dt:23-02-2018

176	Smt.Kalpana Dharmappa Rathod	Pl No.2682, CTS No.2040, RS No.597, 593 & 594, Sch No.35+43+43A, Ramteerth Nagar Belagavi	217/17-18/N-2/ Dt:23-02-2018
177	Smt.Laxmi Narayan Hanamshet	Pl No.1185, CTS No.5802, RS No.542, Sch No.35+43+43A, Ramteerth Nagar Belagavi	242/17-18/N-2/ Dt:23-02-2018
178	Shri. Shashidhar Yallappa Makkalgeri	Pl.No.3115, CTS No.3064, RS No.606, Sch No.35+43+43A, Ramteeth Nagar Belagavi	234/17-18/N-2/ Dt:23-02-2018
179	Shri.Abdulgaffar Ibrahim Kittur	Pl No.656, CTS No.5483, RS No.549, Sch No.35+43+43A, Ramteerth Nagar Belagavi.	224/17-18/N-2/ Dt:26-02-2018
180	Shri.Suryakant M Havaldar	Pl No.1755, CTS No.2917, RS No.559 &567, Sch No.35+43+43A, Ramteerth Nagar Belagavi.	221/17-18/N-2/ Dt:27-02-2018
181	Smt.Vishakha. D. Kamble	Pl No.513, CTS No.5733, RS No.549, Sch No.35+43+43A Ramteerth Nagar, Belagavi.	247/17-18/N-2/ Dt:28-02-2018
182	Smt..Shaufa Ashok Dhalai	Pl No.2685, CTS No. 2037, RS No.593+594, Sch No.35+43+43A, Ramteerth Nagar, Belagavi.	246/17-18/N-2/ Dt:19-01-2018 L1099-00020-62737
183	Shri.Shankar H. Bahuroopi	Pl No.305, CTS No. 5361, RS No.531, Sch No.35+43+43A, Ramteerth Nagar, Belagavi.	23/17-18/N-2/ Dt:03-03-2018
184	Shri.Yallappa Y Kudagi	Pl No.2598, CTS No.2181, RS No.595, Sch No.35+43+43A, Ramteerth Nagar Belagavi	250/17-18/N-2/ Dt:08-03-2018 L1099-00020-64867
185	Shri.Mustak A Mulla	Pl No.243, CTS No.1962, RS No.589, Sch No.35+43+43A, Ramteerth Nagar Belagavi.	253/17-18/N-2/ Dt:12-03-2018 L1099-00020-65712
186	Shri.Parashuram R Bilanoor	Plot No.3312, CTS No.4110, RS NO.622, Sch No.35+43+43A, Ramteerth Nagar, Belagavi.	235/17-18/N-2/ Dt:12-03-2018 L1099-00020-56960
187	Shri.Mahadev Bhairu Patil	CTS No.9834/2,RS No.1001/4, 1st main 3rd Cross, Shivaji Nagar Belagavi.	245/17-18/N-2/ Dt:12-03-2018 L1099-00020-62235

188	Shri.Gafar I Bulbule	Pl No.2882, CTS No.3636, RS No.604, Sch No.35+43+43A, Ramteerth Nagar Belagavi.	244/17-18/N-2/ Dt:12-03-2018 L1099-00020-60653
189	Shri.Riyazahmed I Shaikh	Pl No.3815, CTS No.3964, RS No.634, Sch No.35+43+43A, Ramteerth Nagar, Belagavi.	232/17-18/N-2/ Dt:13-03-2018 L1099-00020-60653
190	Shri.R.M Sutagatti	Pl No.3632, CTS No.3715, RS No.629, Sch No.35+43+43A, Ramteerth Nagar, Belagavi	249/17-18/N-2/ Dt:14-03-2018 L1099-00020-64691
191	Shri.Mrityunjay Ishwar Channashetti	Pl No.3650, CTS No.3791, RS No.629, Sch No.35+43+43A, Ramteerth Nagar, Belagavi	251/17-18/N-2/ Dt:15-03-2018 L1099-00020-65531
192	Shri. Kishorkumar B Gudape	CTS No.10746(P), Nehru Nagar, Belagavi.	257/17-18/N-2/ Dt:16-03-2018 L1099-00020-69085
193	Shri.Yashwant Y Bhovi	Pl No.1544, CTS No.4451, RS No.569, Sch No.35+43+43Ak, Ramteerth Nagar, Belagavi.	260/17-18/N-2/ Dt:17-03-2018 L1099-00020-70553
194	Shri.S.S.Puranikmath & Smt.M.S. Puranikmath	Pl No.24, CTS No.1206/C/24 RS No.1285, Malini Nagar, Kanabargi Road, Belagavi.	243/17-18/N-2/ Dt:20-03-2018
195	Smt.Sulochana Shivbasappa Itagi	Pl No.1126, CTS No.5568, Sec No.6/1,MME, Belagavi.	252/17-18/N-2/ Dt:21-03-2018 L1099-00020-65539
196	Shri.Rachappa Dundappa Kamate	Pl No.3094, RS No.609, CTS No.3224, Sch No.35+43+43A, Ramteerth Nagar Belagavi.	271/17-18/N-2/ Dt:31-03-2018 L1099-00020-75447
197	Smt.Geeta Venkatesh Majalkodi	Pl No.3873, RS No.664, CTS No.1879, Sch No.35+43+43A, Ramteerth Nagar Belagavi.	261/17-18/N-2/ Dt:30-03-2018 L1099-00020-75447

ASSISTANT EXECUTIVE ENGINEER
NORTH SUB DIVISION-II
CORPORATION OF THE CITY OF BELAGAVI

North Sub Div-2 Corporation of the City of Belagavi

Statement showing the Building permission Granted from Apr-2018

Sl	Owner's name	Address	File No. & GSC No Permission issued Date
1	3	4	6
1	Smt.Sunanda Ramchandra Subedhar and Other	CTS No.10039, 1st Main 4th Cross, Shivaji Nagar, Belagavi.	248/17-18/N-2/ 05/04/2018
2	Shri.Shekappa Chanappa Gaddi	Pl No.155, RS No.1413, CTS No.586 Near Ranichannamma Housing Society , MME Belagavi.	264/17-18/N-2/ 5/4/2018
3	shri.Basavanappa S Gaddihali	Pl No.47 CTS No 7038 Sec No.9, MME, Belagavi.	236/17-18/N-2/ 5/4/2018
4	Shri. Veerbhadra Balappa Dindalkumpi	Pl No.905, CTS No.5806, Sec No.06 Vantamury Colony, MME, Belagavi.	236/17-18/N-2/ 5/4/2018
5	Shri.Ameet Arvind haldankar 2)Arvind Vamanrao Haldankar	Pl No.28 RS No.1285, CTS No.1206/6/z8 Bharamangouda Marg, Malini Nagar, kanbargi Road Belagavi.	272/17-18/N-2/ 17/4/2018
6	Shri.Sharanbassappa .C. Kalagi	Pl No.1744, CTS No.2906, Sch No.35+43+43A Ramteerth Nagar Belagavi.	276/17-18/N-2/ 17/4/2018
7	Smt.Lagamavva Shankar Aannennavar and Other	Pl No.1464/1, CTS No.6104, MME Belagavi.	155/17-18/N-2/ LI099-00020-14752 Dt:17/4/2018
8	Shri. Basavant Balappa Totagi	Pl No.505, RS No.549, CTS No.5603 Sch No.35+43+43A, Ramteerth Nagar Belagavi	35/17-18/SF/ N-2/
9	Dr.Basangouda M Patil	Pl No.13, CTS No.1780, RS No.38/11 and 39/3, Vaibhav Nagar Belagavi	273/17-18/N-2/ Dt:26/04/2018
10	shri janaba krishna Gavade	CTS No.10897/2, Nehru Nagar, Belagavi	254/17-18/N-2/ Dt:26/04/2018

ASSISTANT EXECUTIVE ENGINEER
NORTH SUB DIVISION-II
CORPORATION OF THE CITY OF BELAGAVI

CITY CORPORATION BELAGAVI

NORTH SUB-DIVISION-II

Statement Showing the Completion Certificate issued during the September-2016 to March-2017

Sl.No	Name	Address	Completion Certificate Date
1	Shri Rajshekhar V Kalasannavar	Plot No.2020 CTS No.6958, Sec No.9, MME Belagavi	CCB/BLD/CC/CR-4/2015-16/N, Dated:21-09-2016.
2	Shri Udaykumar R Shetti	Pl.No.12, CS No.1779, RS No.38/11, Vaibhav Nagar, Kangarali BK Belagavi	CCB/AEEN-2/CC/CR-14/2016-17, Dated:23-11-2016.
3	Smt Veeramma S Patil & Shri Nagangouda S Patil	Plot No.1883, CS No.6774, Sector No.9, MME Belgavi	CCB/AEEN-2/CC/CR-16/2016-17, Dated:30-12-2016.
4	Smt Sujata S Kamble	Plot No.114 (Part) CTS No.557, RS No.1413/2/P2, Rani Channamma Housing Society Shri Nagar, Belagavi	CCB/AEEN-2/CC/CR-17/2016-17, Dated:4-1-2017
5	Shri S J Sanjay	LIG No.42, CTS No.9516, MME Belagavi	CCB/AEEN-2/CC/CR-10/2016-17, Dated:21-1-2017
6	Shri Hanamant Y Hallur	Plot No.5, CTS No.6618, Sector No.10, Anjaney Nagr, Belagavi	CCB/AEEN-2/CC/CR-11/2016-17, Dated:31-1-2017
7	Shri Santosh R Jangi & Smt Vanishree V Jogalekar	Plot No.45, CS No.1153, RS No.1040/2, Shivteerth Colony, Belgavi	CCB/AEEN-2/CC/CR-18/2016-17, Dated:30-03-2017

ASSISTANT EXECUTIVE ENGINEER
SUB NORTH-II
CORPORATION OF THE CITY OF BELAGAVI

CITY CORPORATION BELAGAVI
NORTH SUB-DIVISION-II

Statement Showing the Completion Certificate issued during the April-2017 to MAR 2018

Sl.No	Name	Address	Completion Certificate Date
1	Shri Chandrakant M Sangolli	Plot No.3615, RS No.628, Scheme No.35+43+43A, Ramteert Nagar Belagavi	CCB/AEEN-2/CC/CR-32/2016-17, Dated:18-04-2017
2	Shri Mehaboob I Peerajade	Plot No.4017, Near RTO Ground, 5th Cross, Basaveshwar Layout, Ramteerth Nagar, Belagavi	CCB/AEEN-2/CC/CR-25/2016-17, Dated:06-05-2017
3	Shri Pundlik G Chougule	H No.2266, CTS No.2529, Scheme No.35+43+43A, Ramteerth Nagar, Belagavi	CCB/AEEN-2/CC/CR-24/2016-17, Dated:12-05-2017
4	Smt Joharbanu K Dalayat and Others	H No.2951, Scheme No.35+43+43A, Ramteerth Nagar, Belagavi	CCB/AEEN-2/CC/CR-06/2016-17, Dated:12-05-2017
5	Shri Yallappa B Khanagoankar	Plot No.1600, CTS No.2861, Scheme No.35+43+43A, Ramteerth Nagar, Belagavi	CCB/AEEN-2/CC/CR-28/2016-17, Dated:18-05-2017
6	Smt Rajani P Patil	Plot No.01, CTS No.1735, RS No.38A/12, Vaibhav Nagar, Belagavi	CCB/AEEN-2/CC/CR-01/2017-18, Dated:30-05-2017
7	Shri Gurussiddhappa M Patil	H No.1885, CTS No.3109, Scheme No.35+43+43A, Ramteerth Nagar, Belagavi	CCB/AEEN-2/CC/CR-08/2017-18, Dated:07-06-2017.
8	Shri Avinash S Shindhe	Plot No.3323, CTS No.4099, Scheme No.35+43+43A, Ramteerth Nagar, Belagavi	CCB/AEEN-2/CC/CR-09/2017-18, Dated:16-06-2017.
9	Smt Daneshwari S Ganachari	Plot No.2267, CTS No.2530, Scheme No.35+43+43A, Ramteerth Nagar, Belagavi	CCB/AEEN-2/CC/CR-22/2017-18, Dated:17-06-2017
10	Shri Yusufali M Rasool	Plot No.3644, CTS No.3725, Scheme No.35+43+43A, Ramteerth Nagar, Belagavi	CCB/AEEN-2/CC/CR-23/2017-18, Dated:17-06-2017
11	Shri Mahaveer A Chougule	Plot No.1880, CTS No.3087, RS No.571, Scheme No.35+43+43A, Ramteerth Nagar, Belagavi	CCB/AEEN-2/CC/CR-17/2017-18, Dated:17-06-2017
12	Shri Veerappa K Hukkeri	Plot No.1556, CTS No.6259, Sector No.9, Anjaney Nagar Belagavi	CCB/AEEN-2/CC/CR-2/2017-18, Dated:29-06-2017
13	Shri Madiwalappa B Hulamani	Plot No.966, CTS No.4646, Scheme No.35+43+43A, Ramteerth Nagar, Belgavi	CCB/AEEN-2/CC/CR-03/2017-18, Dated:30-06-2017
14	Shri Tammanna T Kanadale	Plot No.1423, CTS No.6049, Sector No.07, MME Belagavi	CCB/AEEN-2/CC/CR-27/2017-18, Dated:10-07-2017
15	Smt Shivleela V Ekalaspur,	Plot No.1891, CTS No.3103, Scheme No.35+43+43A, Ramteerth Nagar, Belagavi	CCB/AEEN-2/CC/CR-40/2017-18, Dated:15-07-2017

16	Shri Ramesh B Bannur	Plot No.1893, RS No.571, Scheme No.35+43+43A, Ramteerth Nagar, Belagavi	CCB/AEEN-2/CC/CR-36/2017-18, Dated:29-07-2017
17	Smt Naina Kumar Durgannavar	Plot No.950, Scheme No.35+43+43A, Ramteerth Nagar, Belagavi	CCB/AEEN-2/CC/CR-13/2017-18, Dated:29-07-2017
18	Shri Yamanappa P Gadinaik	Plot No.3806, CTS No.3662, Scheme No.35+43+43A, Ramteerth Nagar, Belgavi	CCB/AEEN-2/CC/CR-27/2017-18, Dated:31-07-2017
19	Shri Pandurang G Khatavakar	Plot No.1400. CTS No.5956, RS No.542, Scheme No.35+43+43A Ramteerth Nagar, Belagavi	CCB/AEEN-2/CC/CR-30/2017-18, Dated:16-08-2017
20	Shri Praveen R Pawar	Plot No.3889, CS No.1873 Scheme No.35+43+43A, Ramteerth Nagar Belagavi	CCB/AEEN-2/CC/CR-44/2017-18, Dated:28-08-2017
21	Shri Mohammed Usmangani A Balasing	Plot No.2300, CTS No.2488, Scheme No.35+43+43A, Ramteerth Nagar, Belagavi	CCB/AEEN-2/CC/CR-52/2017-18, Dated:11-09-2017
22	Shri Shivappa G Bagewadi	Plot No.181, CTS No.5335, RS No.531, Scheme No.35+43+43A Ramteerth Nagar, Belagavi	CCB/AEEN-2/CC/CR-46/2017-18, Dated:18-09-2017
23	Smt Shamimakhtar M Balasing	Plot No.3287, CTS NO.4088, RS No.622, Scheme No.35+43+43A, Ramteerthh Nagar, Belagavi	CCB/AEEN-2/CC/CR-6/2017-18, Dated:28-09-2017
24	Smt Shantavva Chandrappa Kalgudi	Plot No.33, CTS No.456, Channamma Society Shrinagar, Belagavi	CCB/AEEN-2/CC/CR-18/2017-18, Dated:28-09-2017
25	Smt Shobha D Jamanakatti	Plot No.1853, RS No.571, Scheme No.35+43+43A Ramteerth Nagar, Belagavi	CCB/AEEN-2/CC/CR-65/2017-18, Dated:10-10-2017
26	Shri Sheetal Babu Margankoppa	Plot No.3246, CTS No.3369, Scheme No.35+43+43A Ramteerth Nagar, Belagavi	CCB/AEEN-2/CC/CR-76/2017-18, Dated:21-10-2017
27	Shri Veerappa B Kartal	Plot No.3743, CTS No.3850, RS No.634, Ramteerth Nagar, Belagavi	CCB/AEEN-2/CC/CR-21/2017-18, Dated:21-10-2017
28	Shri Ningappa N Ganiger	Plot No.133, CTS No.563, RS No.1413, Rani Channamma Housing Society Shrinagar	CCB/AEEN-2/CC/CR-56/2017-18, Dated:21-10-2017
29	Shri Appasaheb Shanakar Adi	Plot No.720 CTS No.5435 RS No.548, Scheme No.35+43+43A Ramteerth Nagar, Belagavo	CCB/AEEN-2/CC/CR-58/2017-18, Dated:25-10-2017
30	Shri H B Peerajade	Plot No.3645, CTS No.3726, RS No.629, Scheme No.35+43+43A Ramteerth Nagar, Belagavi	CCB/AEEN-2/CC/CR-83/2017-18, Dated:03-11-2017
31	Shri Ramesh V Tilakoni	Plot No.3460 CTS No.4057 Scheme No.35+43+43A Ramteerth Nagar, Belagavi	CCB/AEEN-2/CC/CR-88/2017-18, Dated:04-11-2017
32	Shri Adiveppa B Malagi	Plot No.3851, CTS No.1860, RS No.664, Scheme No.35+43+43A Ramteerth Nagar, Belagavi	CCB/AEEN-2/CC/CR-87/2017-18, Dated:04-11-2017

33	Shri Balachandra G Hegade	Plot No.1463, CTS No.4411, Scheme No.35+43+43A Ramteerth Nagar, Belagavi	CCB/AEEN-2/CC/CR-16/2017-18, Dated:16-11-2017
34	Shri Balgouda Ramagouda Nagouda	Plot No.580, CTS No.5559, RS No.549, Scheme No.35+43+43A Ramteerth Nagar, Belagavi	CCB/AEEN-2/CC/CR-63/2017-18, Dated:17-11-2017
35	Shri Vasudev D Dodamani	Plot No.3092, Scheme No.35+43+43A Ramteerth Nagar, Belagavi	CCB/AEEN-2/CC/CR-51/2017-18, Dated:17-11-2017
36	Smt Droupadi P Joshi	Plot No.524, CTS No.5744, RS No.545& 549, Scheme No.35+43+43A Ramteerth Nagar,	CCB/AEEN-2/CC/CR-94/2017-18, Dated:22-11-2017
37	Shri Prabhakar B Bhinge	Plot No.1592, CTS No.2869, RS No.557, Scheme No.35+43+43A Ramteerth Nagar, Belagavi	CCB/AEEN-2/CC/CR-95/2017-18, Dated:24-11-2017
38	Shri Balappa Siddappa Mailappagol	Plot No.3198, CTS No.3308, Scheme No.35+43+43A Ramteerth Nagar, Belagavi	CCB/AEEN-2/CC/CR-73/2017-18, Dated:30-11-2017
39	Smt Sulochana Subbarao Kulkarni and Others	Plot No.2893, CTS No.3625, Scheme No.35+43+43A Ramteerth Nagar, Belagavi	CCB/AEEN-2/CC/CR-79/2017-18, Dated:05-12-2017
40	Shri Yeshwant H Ranagi	Plot No.2443, CTS No.2387, RS No.599, Scheme No.35+43+43A Ramteerth Nagar, Belagavi	CCB/AEEN-2/CC/CR-97/2017-18, Dated:05-12-2017
41	Shri Bharmappa B Gholi	Plot No.2880, CTS No.3638, Scheme No.35+43+43A Ramteerth Nagar, Belagavi	CCB/AEEN-2/CC/CR-98/2017-18, Dated:05-12-2017
42	Smt Noorunissa C Athani	Plot No.1790, RS No.571, Scheme No.35+43+43A Ramteerth Nagar, Belagavi	CCB/AEEN-2/CC/CR-112/2017-18, Dated:19-12-2017
43	Shri Rafiw J Mulla	Plot No.4026, RS No.633, Scheme No.35+43+43A Ramteerth Nagar, Belagavi	CCB/AEEN-2/CC/CR-114/2017-18, Dated:20-12-2017
44	Shri Veerabhadrappa S Jamkhandi	Plot No.3251, CTS No.3364 Scheme No.35+43+43A Ramteerth Nagar, Belagavi	CCB/AEEN-2/CC/CR-113/2017-18, Dated:21-12-2017
45	Shri N R Shahapurkar	Plot No.48, CTS No.8313, Sector No.5, Shrinagar, MME Belagavi	CCB/AEEN-2/CC/CR-66/2017-18, Dated:26-12-2017
46	Smt Radhika M Patil	Plot No.1803, CTS No.3128, RS No.571, Scheme No.35+43+43A Ramteerth Nagar, Belagavi	CCB/AEEN-2/CC/CR-116/2017-18, Dated:28-12-2017
47	Shri Hasankhan Haidarkhan Pathan	Plot No.3396, CTS No.4017, RS No.206, Scheme No.35+43+43A Ramteerth Nagar, Belagavi	CCB/AEEN-2/CC/CR-75/2017-18, Dated:04-01-2018
48	Shri Sanjay H Kalamani	Plot No.3663, CTS No.3743, RS No.632, Scheme No.35+43+43A Ramteerth Nagar, Belagavi	CCB/AEEN-2/CC/CR-126/2017-18, Dated:22-01-2018
49	Shri Mugutsab D Nadaf	Plot No.2177, CTS No.4300, Scheme No.35+43+43A Ramteerth Nagar, Belagavi	CCB/AEEN-2/CC/CR-125/2017-18, Dated:22-01-2018

50	Shri Surendra N Pujeri	Plot No.3108, CTS No.3540, Scheme No.35+43+43A Ramteerth Nagar, Belagavi	CCB/AEEN-2/CC/CR-119/2017-18, Dated:29-01-2018
51	Shri Guljar G Desai	Plot No.3164, CTS No.3275, Scheme No.35+43+43A Ramteerth Nagar, Belagavi	CCB/AEEN-2/CC/CR-124/2017-18, Dated:29-01-2018
52	Smt Shashikala S Kivadsannavar	Plot No.3820, CTS No.3771, Scheme No.35+43+43A Ramteerth Nagar, Belagavi	CCB/AEEN-2/CC/CR-45/2017-18, Dated:31-01-2018
53	Shri Babu Bharmu Khot	Plot No.74, CTS No.5263, Scheme No.35+43+43A Ramteerth Nagar, Belagavi	CCB/AEEN-2/CC/CR-127/2017-18, Dated:01-02-2018
54	Shri Renukanand M Sutagatti	Plot No.3632, CTS No.3713, RS No.629, Scheme No.35+43+43A Ramteerth Nagar, Belagavi	CCB/AEEN-2/CC/CR-128/2017-18, Dated:01-02-2018
55	Shri Fakirappa Shivalingappa Mogalani	Plot No.245, CTS No.5164, RS No.531, Scheme No.35+43+43A Ramteerth Nagar, Belagavi	CCB/AEEN-2/CC/CR-122/2017-18, Dated:07-02-2018
56	Shri Iswar @ Ishwarappa M Majagai GPA if Shri Shivanand I Majagi	CTS No.7139, Sector No.09, Mahantesh Nagar Mal Maruti Extension Belagavi.	CCB/AEEN-2/CC/CR-123/2017-18, Dated:14-02-2018
57	Shri. Basavaraj V Hiremath	Plot No.4009, CTS No.4220, RS No.633, Scheme No.35+43+43A, Ramteerth Nagar, Belagavi.	CCB/AEEN-2/CC/CR-138/2017-18, Dated:14-02-2018
58	Shri.Kishor K Mane	Plot No.3146, CTS No.3258, RS No.612, Scheme No.35+43+43A, Ramteerth Nagar, Belagavi.	CCB/AEEN-2/CC/CR-111/2017-18, Dated:23-02-2018
59	Smt.Renuka Satish Hungund	Plot No.1498, CTS No.4376, RS No.569/1, Scheme No.35+43+43A, Ramteerth	CCB/AEEN-2/CC/CR-156/2017-18, Dated:03-03-2018
60	Shri.Nagappa P Hongal and Smt. Sumitra J Baligidad After Marrige Smt.Sumitra Nagappa Hongal	Plot No.1811, CTS No.3136, Scheme No.35+43+43A, Ramteerth Nagar, Belagavi.	CCB/AEEN-2/CC/CR-157/2017-18, Dated:03-03-2018
61	Smt.Suvarna M Hebballi	Plot No.1369, CTS No.5912, Scheme No.35+43+43A, Ramteerth Nagar, Belagavi.	CCB/AEEN-2/CC/CR-155/2017-18, Dated:03-03-2018
62	Smt.Sujata S Ganiger	Plot No.3496, CTS No.3983, Scheme No.35+43+43A, Ramteerth Nagar, Belagavi.	CCB/AEEN-2/CC/CR-154/2017-18, Dated:03-03-2018
63	Smt.Rekha A Nesari and other	Plot No.1970, RS No.2989, Scheme No.35+43+43A, Ramteerth Nagar, Belagavi.	CCB/AEEN-2/CC/CR-148/2017-18, Dated:03-03-2018
64	Smt. Seema Salimahamed Dharwadkar	Plot No.2238, RS No.677, Scheme No.35+43+43A, Ramteerth Nagar, Belagavi.	CCB/AEEN-2/CC/CR-120/2017-18, Dated:06-03-2018
65	Smt.Gouramma M Angadi	Plot No.1686, CTS No.2761, Scheme No.35+43+43A, Ramteerth Nagar, Belagavi.	CCB/AEEN-2/CC/CR-100/2017-18, Dated:08-03-2018
66	Shri.Rudrappa M Vakkund	Plot No.922, CTS No.4622, Scheme No.35+43+43A, Ramteerth Nagar, Belagavi.	CCB/AEEN-2/CC/CR-145/2017-18, Dated:12-03-2018

67	Shri. Prabhakar A Vari	Plot No.2501, CTS No.2275, Scheme No.35+43+43A, Ramteerth Nagar, Belagavi.	CCB/AEEN-2/CC/CR-108/2017-18, Dated:14-03-2018
68	Shri. Madhukar S Chavan	Plot No.1850, CTS No.3069, Scheme No.35+43+43A, Ramteerth Nagar, Belagavi.	CCB/AEEN-2/CC/CR-121/2017-18, Dated:16-03-2018
69	Shri.Rajagouda Peeragouda Nandre	Plot No.1945, CTS No.3014, RS No.573 Scheme No.35+43+43A, Ramteerth Nagar, Belagavi.	CCB/AEEN-2/CC/CR-62/2017-18, Dated:17-03-2018
70	Dr Venkatesh S Naganur	Plot No.1474, CTS No.4004, RS No.568 Scheme No.35+43+43A, Ramteerth Nagar, Belagavi.	CCB/AEEN-2/CC/CR-153/2017-18, Dated:17-03-2018
71	Smt Asha Vivek Patil & Sfri Akshay B Khanagavi	Plot No.1571, RS No.568 Scheme No.35+43+43A, Ramteerth Nagar, Belagavi.	CCB/AEEN-2/CC/CR-165/2017-18, Dated:20-03-2018
72	Shri Shivanand Basavantappa Garanali	Plot No.3161, Scheme No.35+43+43A, Ramteerth Nagar, Belagavi.	CCB/AEEN-2/CC/CR-164/2017-18, Dated:20-03-2018
73	Shri Shashidhar N Sutar	Plot No.3894, CTS No.1897, Scheme No.35+43+43A, Ramteerth Nagar, Belagavi.	CCB/AEEN-2/CC/CR-135/2017-18, Dated:21-03-2018
74	Shri Suresh B Channayyagol	Plot No.504, CTS No.3953, Scheme No.35+43+43A, Ramteerth Nagar, Belagavi.	CCB/AEEN-2/CC/CR-147/2017-18, Dated:26-03-2018
75	Shri Veerabhadra Basavani Yarnal	Plot No.70, S.No135, Siddheshwar Nagar, Belagavi	CCB/AEEN-2/CC/CR-143/2017-18, Dated:26-03-2018
76	Shri Hulleppa N Nayak	Plot No.3512, Scheme No.35+43+43A, Ramteerth Nagar, Belagavi.	CCB/AEEN-2/CC/CR-170/2017-18, Dated:31-03-2018
77	Smt Kamal Mohan Jahdav	Plot No.2462,RS No.589 Scheme No.35+43+43A, Ramteerth Nagar, Belagavi.	CCB/AEEN-2/CC/CR-168/2017-18, Dated:31-03-2018
78	Shri Uday A Patil & Smt Shobha U Patil	Plot No.3194,CTS NO.3304 Scheme No.35+43+43A, Ramteerth Nagar, Belagavi.	CCB/AEEN-2/CC/CR-171/2017-18, Dated:31-03-2018

ASSISTANT EXECUTIVE ENGINEER
SUB NORTH-II
CORPORATION OF THE CITY OF BELAGAVI

CITY CORPORATION BELAGAVI
NORTH SUB-DIVISION-II

Statement Showing the Completion Certificate issued during the April-2018 to April-2018

Sl.No	Name	Address	Completion Certificate Date
1	Shri Sudhakar D Balikai	Plot No.1613,CTS NO.2833 Scheme No.35+43+43A, Ramteerth Nagar, Belagavi.	CCB/AEEN-2/CC/CR-172/2017-18, Dated:17-04-2018
2	Shri Subhash Y Pujeri	Plot No.3730,CTS NO.3840, RS NO.632, Scheme No.35+43+43A, Ramteerth Nagar, Belagavi.	CCB/AEEN-2/CC/CR-163/2017-18, Dated:17-04-2018
3	Shri Laxman B Tarale	Plot No.1792,CTS NO.3156, RS NO.632, Scheme No.35+43+43A, Ramteerth Nagar, Belagavi.	CCB/AEEN-2/CC/CR-91/2017-18, Dated:21-04-2018

ASSISTANT EXECUTIVE ENGINEER
SUB NORTH-II
CORPORATION OF THE CITY OF BELAGAVI

NORTH

CARPORATION OF THE CITY OF BELGAUM

Statement Showing The Building Permission Granted From September 2016 to March-2017

2016-SEPT

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
1	40	Shri.Pundalik Mhatru Goundadkar	CTS No.4446/A, Chavat Galli, Belagavi	08-09-2016	12/2016-17/N Dt:08-09-2016	10.51 Mtr	Residential PA-78.99 Sq.Mt	P.GF 41.67 P.FF 48.86 P.SF 48.86
2	43	Shri.Mohammed Ilyas S. Peerzade	P.No.26, RS No.47/A+B+C+D/B, Shahu Nagar, Kangrali Bk, Belagavi	22-03-2016	280/2015-16/N Dt:08-09-2016	14.02 Mtr	Residential PA-204.18 Sq.Mtr	P.GF 111.03 P.FF 111.03 P.SF 111.03 P.TF 61.86
3	43	Shri.Samiullah Suthan Ahmed Teninkar	P.No.29, CTS No.4876/46A/1, RS No.1386/2A, Jadhav Nagar, Kangrali KH, Belagavi	10-06-2016	77/2016-17/N Dt:14-09-2016	14.50 Mtr	Residential PA-229.65 Sq.Mtr	P.GF 145.85 P.FF 145.85 P SF 145.85 P.TF 145.85
4	43	Shri.Deepak Manohar Kolvekar Smt.Jyoti Deepak Kolvekar Shri.Dattaprasad Deepak Kolvekar Smt.Kirti Dattaprsad Kolvekar	P No.24, CTS No.3939/B-7, K R Layout, Club Road, Belagavi	30-03-2016	07/2016-17/N Dt:20-09-2016	14.90 Mtr	Commercial PA-254.54 Sq.Mtr	P.GF 132.06 P.FF 132.06 P.SF 118.76 P.TF 61.06 P.IVF 61.06 Basement
5	46	Shri.Subhash Mallikarjun Gulshetti	CTS No.4842A/33A, Sadashiv Nagar, Belagavi	30-03-2016	05/2016-17/N Dt:21-09-2016	14.95 Mtr	Residential PA-547.01 Sq.Mtr	P.GF 236.02 P.FF 281.03 P.SF 281.03 P.TF 281.03 P.IVF 281.03 Basement
6	31	M/S.Mangirsh Constructions Smt.Veena Sunil Deshpande	CTS No.1566/A+B, Maruti Galli, Belagavi	14-08-2015	85/2015-16/N Dt:21-09-2016	13.11 Mtr	Commercial PA-468.23 Sq.Mtr	P.GF 343.75 P.FF 313.27 P.SF 315.49 P.TF 245.77 Prop.Basement Machine Room 17.16 Basemnt
7	43	Shri.Jeevappa Ramchandra Kaktikar	CTS No.1470/2, Omkar Nagar, Hindalaga, Belagavi	05-04-2016	13/2016-17/N Dt:21-09-2016	14.78 Mtr	Residential PA-250.93 Sq.Mtr	P.GF 153.29 P.FF 153.29 P.SF 153.29 P.TF 143.51
8	53	Smt.Damayanti Gurusiddappa Lakhangouda Shri.Suresh Kalesh Pattar Shri.Pundalik Gundu Chougule (GPA)	P No.629, CTS No.8173, Sector No.05, Shree Nagar, Belagavi	10-02-2016	235/2015-16/N Dt:21-09-2016	13.72 Mtr	Residential PA-501.86 Sq.Mtr	P.GF 300.31 P.FF 300.31 P.SF 300.31 P.TF 300.31
9	32	Smt.Vandana B Mokashi Shri.Ranjeet B Mokashi	CTS No.1107/B, anantshyan Galli, Belagavi	10-09-2015	102/2015-16/N Dt:21-09-2016	10.34 Mtr	Residential PA-122.91 Sq.Mtr	P.GF 81.32 P P.FF 64.99 P.SF 46.25

10	39	Shri.Satish Pratap Nandurkar	CTS No.4650/B, Bhadkal Galli, Belagavi	21-04-2016	28/2016-17/N Dt:22-09-2016	12.70 Mtr	Residential PA-77.29 Sq.Mtr	P.GF 48.07 P.FF 48.07 P.SF 42.28
11	46	Shri.Samiuliah Mohammed gous Hundekar	P No.21, CTS No.4857, RS No.1317, Sadshiv Nagar, Belagavi	18-04-2016	29/2016-17/N Dt:22-09-2016	12.74 Mtr	Residential PA-211.85 Sq.Mtr	P.GF 133.71(P) P.FF 133.71 P.SF 129.49 P.TF 60.23
12	53	Shri.Shivappa N Uppar	P No.1712, CTS No.6305, Sec No.S, Anjneya Nagar, Mal maruti Extension, Belagavi	14-06-2016	80/2016-17/N Dt:22-09-2016	12.34 Mtr	Residential PA-111.52 Sq.Mtr	P.GF 72.18 P.FF 72.18 P.SF 44.23
13	43	Shri.Dayanand Vittoba Dalavi (Managing Partner)	P No.09, CTS No.4833/33/R, Civil Hospital Road, Ayodhya Nagar, Belagavi	26-04-2016	45/2016-17/N Dt:23-09-2016	10.06 Mtr	Belcity Scan & Daignostic Center	P.GF 155.81 P.FF 155.81 P.SF 155.81
								TOTAL

2016-OCT

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
14	47	Shri.Prabha Sanjeev	P No.09, CTS No.9282, Ashok Nagar, malmaruti Extension, Belagavi	01-03-2016	45/2016-17/N Dt:01-10-2016	13.64 Mtr	Residential Pa-223.04 Sq.Mtr	P.GF 54.79 P.FF 129.51 P.SF 129.51 P.TF 129.51
15	47	Shri.Sunil K Chougule	P No.546, CTS No.8705, Sector No.3, Shivabasav Nagar, M.M.Extension, Belagavi	21-06-2016	89/2016-17/N Dt:14-10-2016	14.20 mtr	Residential PA-200.31 Sq.Mtr	P.GF 86.77 P.FF 86.77 P.SF 86.77 P.TF 86.77
16	38	Smt.Sushila Amarnath Uppin (Owner) Shri.Harish Nebhandas Gulbani (GPA)	CTS No.3525/C, Risaldar Galli, Belagavi	10-08-2016	124/2016-17/N Dt:17-10-2016	11.70 Mtr	Commercial PA-74.51 Sq.Mtr	P.GF 55.23 P.FF 55.23 P.SF 55.23
17	48	Shri.Mohammed Rafiq M Nadaf	CTS No.10594/1, Neharu Nagar, Belagavi	10-12-2015	169/2015-16/N Dt:20-10-2016	10.21 Mtr	Commercial PA-452.72 Sq.Mtr	P.GF 261.80 P.FF 261.80 P.SF 261.80
18	48	Shri.Mohammed Sharif M Nadaf	CTS No.10594/2, Neharu Nagar, Belagavi	10-12-2015	168/2015-16/N Dt:20-10-2016	10.21 Mtr	Commercial PA-452.72 Sq.Mtr	P.GF 261.80 P.FF 261.80 P.SF 261.80
19	47	Shri.Mahaveer Sawant Chougule	P No.7, CTS No.9282, Ashok Nagar, M.M.E, Belagavi	28-01-2016	236/2015-16/N Dt:20-10-2016	13.41 Mtr	Residential PA-222.95 Sq.Mtr	P.GF 113.12 P.FF 128.66 P.SF 128.66 P.TF 128.66 Basement
20	48	Shri.Chandrakant B Bhatkande	CTS No.4824C/47, Near Old P B Road, Ayodhya Nagar, Belagavi	03-03-2016	262/2015-16/N Dt:21-10-2016	10.30 Mtr	Residential PA-223.08 Sq.Mtr	Ex.GF 102.03 P.FF 102.03 P.SF 102.03
21	34	Shri.Gundopant Peeraji Naik	CTS No.2139, Pangul Galli, Belagavi	12-02-2016	240/2015-16/N Dt:24-10-2016	7.00 Mtr	Commercial PA-137.12 Sq.Mtr	Ex.GF 65.79 P.GF 23.41 Ex.FF 65.79 P.FF 23.41
22	53	Shri.Maruti B Nesargi	P No.663, CTS No.8405, Sec No.5, Shree Nagar, Belagavi	31-08-2015	144/2016-17/N Dt:24-10-2016	6.40m Mtr	Residential PA-358.82 Sq.Mtr	P.GF 155.06 P.FF 155.37

23	48	Shri.Vinayak Ramchandra Rao Smt.Ashwini V Rao	CTS No.10618/A, Neharu Nagar, Near Kolhapur Circle, Belagavi	20-08-2016	136/2016-17/N Dt:24-10-2016	11.28 Mtr	Commercial PA-75.37 Sq.Mtr	P.GF 56.11 P.FF 58.30
24	34	Shri.Sunil R Bhatkande	CTS No.2112/A, Bhatkande Galli, Belagavi	24-09-2016	118/2015-16/N Dt:24-10-2016	7.92 Mtr	Commercial Pa-66.09 Sq.Mtr	P.GF 49.92 P.FF 49.92
25	53	Shri.Shivappa G Sannnaik	P No.1962, CTS No.7059, M.M.E. Belagavi	15-07-2016	114/2016-17/N Dt:25-10-2016	9.76 Mtr	Residential PA-167.22 Sq.Mtr	Ex.GF 95.94 Ex.FF 95.94 P.FF 103.44
26	43	Shri.Gurunath B Naik	P No.678, CTS No.79, Scheme No.13, TV Center, Belagavi	09-08-2016	123/2016-17/N Dt:25-10-2016	7.01 Mtr	Residential Pa-301.48 Sq.Mtr	Ex.GF 129.30 P.FF 129.30
27	58	Shri.Irangouda B Nirwani	P No.482, RS No.1-A/1-A, Scheme No.11, Devaraj Uras Colony, Baswan Kudachi, Belagavi	30-08-2016	148/2016-17/N Dt:26-10-2016	3.60 Mtr	Residential PA-227.48 Sq.Mtr	P.GF 89.26
28	43	Smt.Mobin Y Mulla & Others	P No.132, CTS No.228/2, RS No.1308, Scheme No.13, TV Center, Belagavi	28-12-2015	195/2015-16/N Dt:26-10-2016	11.50 Mtr	Residenitial PA-156.13 Sq.Mtr	P.GF 89.65 P.FF 89.65 P.Sf 89.65 P.TF 89.65
29	43	Smt.Veena Nagayya Mathad	P No.61B, RS No.189/A4, CTS No.0755, Vjay Nagar, Teachers Colony, Hindalaga, Belagavi	27-06-2016	96/2016-17/N Dt:28-10-2016	6.82 Mtr	Residential PA-271.29 Sq.Mtr	P.GF 149.54 P.FF 152.94
30	45	Smt.Shanta Mallappa Dambal	P No.34/A, RS No.40/2, CTS No.5381, Kangrali BK, Belagavi	17-08-2016	132/2016-17/N Dt:28-10-2016	10.51 Mtr	Residential Pa-130.66 Sq.Mtr	Ex.GF [illegible] Ex.FF 58.04 P.SF 42.87
31	53	Shri.Jagadish B Patil & Others M/s.Rohan Construction Shri.Ajay C Pujar (GPA)	P No.2686, CTS No.8085, Sec No.12, Mahantesh Nagar, M.M.E. belagavi	23-04-2016	32/2016-17/N Dt:28-10-2016	14.90 Mtr	Residential Pa-376.39 Sq.Mtr	P.GF 186.49 P.FF 187.92 P.SF 187.92 P.TF 187.92 P.IVF 187.92 basement
32	46	Mukta Developers Shri.Nandkumar G Kanekar & Others Shri.Yuvaraj K Hulaji (GPA)	CTS No.4857/119, RS No.1367 & 1368, Sadadshiv Nagar, Belagavi	22-08-2016	137/2016-17/N Dt:28-10-2016	14.90 Mtr	Residential Pa-520.92 Sq.Mtr	P.GF 151.90 P.FF 222.02 P.SF 222.02 P.TF 222.02 P.IVF 222.02 Basement
33	34	Shri.Ashok Fulram Goyal	CTC No.2279/B, Bhoi Galli, Belagavi	20-11-2015	148/2015-16/N Dt:28-10-2016	6.93 Mtr	Commercial PA-32.95 Sq.Mtr	P.GF 14.88 P.FF 14.88
34	58	Shri.Suresh & Basvaraj B Talwar	H No.475, Ambedkar Galli, baswan Kuudachi, Belagavi	25-03-2015	223/2014-15/N Dt:28-10-2016	3.65 Mtr	Residential PA-301.98 Sq.Mtr	P.GF 92.18
								TOTAL

2016-NOV

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.

35	53	Smt.Shobha P. Patil	P.No.2503A(P), CTS No.7711/A, Sector No.12, M.M.E, Belagavi	03-09-2016	156/2016-17/N Dt:05-11-2016	6.60 Mtr	Residential PA-278.81 Sq.Mtr	P.GF 146.95 P.FF 132.80
36	43	Shri.Amol Damodar Bedre	P.No.109, CTS No.2812, RS No.11/4, Scheme No.51, Laxmi Tekadi, Belagavi	22-06-2016	90/2016-17/N Dt:16-11-2016	9.11 Mtr	Residential PA-55.76Sq.Mtr	P.GF 24.41 P.FF 24.41 P.SF 24.41
37	37	Shri.Abdulaziz Kazi & Others	CTS No.3773/C, Darbar Galli, Belagavi	07-04-2016	51/2016-17/N Dt:25-11-2016	13.72 Mtr	Residential PA-273.00 Sq.Mtr	P.GF 164.75 P.FF 164.75 P.SF 164.75 P.TF 164.75
38	37	Shri.Saheebzade A Kazi & Others	CTS No.3773/B, Darbar Galli, Belagavi	06-05-2016	17/2016-17/N Dt:25-11-2016	14.14 Mtr	Residential PA-135.77 Sq.Mtr	P.GF 76.34 P.FF 76.34 P.SF 35.06 P.TF 35.06
39	47	Praksah M. Koligoudda	P.No.5, CTS No.9282, Sector No.2, Ashok Nagar, M.M.E, Belagavi	17-02-2016	245-2016-17/N Dt:26-11-2016	13.07 Mtr	Commercial cum Residential PA-222.96 Sq.mtr	P.GF 108.09 P.FF 108.09 P.SF 120.22
40	47	Smt.Laxmibai M Koligoudda	P.No.6, CTS No.9282, Sector No.2, Ashok Nagar, M.M.E, Belagavi	17-02-2016	247/2015-16/N DT:26-11-2016	13.07 Mtr	Commercial cum Residential PA-222.96 Sq.mtr	P.GF 108.09 P.FF 108.09 P.SF 120.22
41	33	Shri.Ramesh Ramoji Dongare	CTS No.3135/A7, Huns Talkies Road, Belagavi	15-09-2016	160-2016-17/N Dt:25-11-2016	14.44 Mtr	Commercial PA-66.88 Sq.Mtr	P.GF 31.58 P.FF 31.58
42	33	Shri.Shankar G Halagi	CTS No.2043/1 + 2044/B/1, Ganapt Galli, Belagavi	11-07-2016	104/2016-17/N Dt:15-11-2016	8.22 Mtr	Commercial cum Residential PA-68.32 Sq.Mtr	P.GF 37.66 P.FF 37.66 P.SF 35.70
43	43	Shri.Channabasappa C. Hondakatti	P.No.B/14, CTS No.0304, RS No.164, Azad Housing Society, Hindalga, Belagavi	29-11-2016	149/2016-17/N Dt:22-11-2016	7.47 Mtr	Residential PA-464.68 Sq.Mtr	P.GF 180.90 P.FF 180.90
44	53	Shri.Aslam A Bijapuri	P.No.1762, CTS No.6524, Anjneya Nagar, Belagavi	06-04-2016	15/2016-17/N	24.12 Sq.Mtr	Commercial PA-191.47 Sq.Mtr	UGF 99.65 P.FF 99.65 P.SF 114.15
45	32	Shri.Praveen U Khoda @ Porwal & Bros	CTS No.3480, 3480/2, Samdevi Galli, belagavi	16-11-2016	142/2016-17/N Dt:07-11-2016	14.95 Mtr	Commercial cum Residential PA-470.91 Sq.Mtr	P.GF 244.32 P.FF 214.66 P.SF 219.00 P.TF 219.00 P.IVF 219.00
46	31	Shri.Mohanlal J Bhati Smt.Manju M Bhati	CTS No.1486/1, Deshpande Galli, Belagavi	15-04-2016	23/2016-17/N Dt:05-11-2016	11.00 Mtr	Commercial cum Residential PA-214.48 Sq.Mtr	P.GF 118.59 P.FF 128.76 P.SF 128.76
47	47	Shri.Shivangouda Malgouda Patil	P.No.564, CTS No.87502, Shivabasav Nagar, Belagavi	16-03-2016	272/2015-16/N Dt:07-11-2016	10.00 Mtr	Residential Pa-371.74 Sq.Mtr	P.GF 182.12 P.FF 182.12 P.SF 68.62
48	43	Shri.K. Stayanarayn	P.<No.337/A, CTS No.2644/(P), RS No.15, Scheme No.51, Laxmi Teck, Belagavi	27-09-2016	281/2015-16/N Dt:07-11-2016	4.60 Mtr	Residential PA-276.95 Sq.Mtr	P.GF 92.93

49	40	Shri.Arun B Chandgadkar	CTS No.4519/1A, 419/1B, 4519/1C, 4519/1D-1, 4519/1D-2, 4930/A, 4930/B, 4930/C, 4930/D. Darbar Galli, Belagavi	27-08-2016	151/2016-17/N Dt:24-11-2016	14.44 Mtr	Residential PA-164.95 Sq.Mtr	P.GF 88.39 P.FF 88.39 P.SF 88.39 P.TF 88.39
50	38	Shri.Shantabai M Hirekudi M/S.Ekdanta Developers & Builders (GPAH)	CTS No.4017/A2, 4017/C, 4017/1B/2, 4017/A1, 4017/1A, 4017/B, Ganchari Galli, Belagavi	25-08-2016	134/2016-17/N Dt:18-11-2016	14.63 Mtr	Residential Pa-670.12 Sq.Mtr	P.GF 289.64 P.FF 292.79 P.SF 292.79 P.TF 292.79 P.IVF 292.79
51	46	Shri.Tousif Asifali & Asif Khatib & Others	CTS No.4857/117, Behind Shakambari Stores, Sadashiv Nagar, Belagavi	01-12-2015	117/2015-16/N Dt:24-11-2016	9.21 Mtr	Residential PA-401.85 Sq.Mtr	P.Stilt 37.25 P.GF 225.27 P.FF 225.27
								TOTAL

2016-Dec

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
52	45	Shri.Imtiyazahmed H Attar Smt.Samina I Attar	CTS No.10675 & 10677, Neharu Nagar, Belagavi	21-05-2016	68/2016-17/N Dt:12-12-2016	14.91 Mtr	Residential PA=284.67 sq.Mtr	P.GF 465.04 P.FF 466.12 P.SF 466.12 P.TF 466.12 P.IVF 466.12 Basement
53	58	Shri.Raghunath Govind Mutalik	P No.498, RS No.1.A/1.A, Scheme No.11, Kudachi Extension, Belagavi	04-10-2016	175/2016-17/N Dt:14-12-2016	3.65 Mtr	Residential PA-227.61 Sq.Mtr	P.GF 61.40
54	45	M/S.Katwa Estate Company 1)Shri.Ravi T. Katwa 2) Smt.Gouri R. Katwa 3) Shri.Nitin T. Katwa 4) Smt.Rajeshwari N. Katwa	CTS No.4836/1C, Near Civil Hospital Road, Sadashiv Nagar, Belagavi	29-06-2016	101/2016-17/N Dt:17-12-2016	23.94 Mtr	Residential PA-2730.50 Sq.Mtr	P.GF 1065.93 P.FF 1065.93 P.SF 1253.98 P.TF 1254.00 P.IVF 1254.00 P.VF 1254.00 Basement
55	45	1) Shri.Ebrahim Mohammedali (GAP) 2) Shri.Munaf Mohammedali Shaikh (Owner)	P No.31 & 32, CTS No.1295, Azam Nagar, Kangrali BK, Belagavi	15-03-2016	271/2015-16/N Dt:20-12-2016	7.00 Mtr	Residential PA-498.00 Sq.Mtr	P.GF 183.39 P.FF 58.05
56	34	Shri.Uday Laxman Ajagoankar	CTS No.821, Menshi Galli, Belagavi	25-11-2015	157/2015-16/N Dt:21-12-2016	11.44 Mtr	Residential PA-261.97 Sq.Mtr	P.GF 122.06 P.FF 122.06 P.SF 122.06
57	34	Shri.Juharimal Khimaji Purohit	CTS No.815, Menshi Galli, Belagavi	28-07-2016	122/2016-17/N Dt:22-12-2016	12.35 Mtr	Commercial PA-37.80 Sq.Mtr	P.GF 20.91 P.FF 20.91 P.SF 20.91 P.TF 20.91

58	34	Shri.M N Hanafi	CTS No.2337/3C, Azad Galli, Belagavi	03-11-2016	185/2016-17/N Dt:23-12-2016	10.97 Mtr	Commercial PA-74.70 sq.Mtr	P.GF 31.43 P.FF 31.43 P.SF 13.75
59	58	Smt.Shalini D Deshpande	P No.480, Scheme No.11, Sy No.1A/1A. Devraj Uras Colony, Belagavi.	29-07-2016	121/2016-17/N Dt:23-12-2016	3.83 Mtr	Residential PA-227.69 Sq.Mtr	P.GF 83.64
60	34	Shri.Gajanan M Kalgeri Smt.Shantavva B Kalgeri	CTS No.822, 822/1A, 822/1B. Menshi Galli, Belagavi	28-09-2016	172/2016-17/N Dt:27-12-2016	12.88 Mtr	Commercial cum Residential PA-168.80 Sq.Mtr	P.GF 90.80 P.FF 90.80 P.SF 90.80
61	43	Shri.Shivkant Shanmukappa Sidnal	P No.21, CTS No.3922, RS No.1 & 2, Scheme No.40A, Race Course Road, Belagavi	22-03-2016	278/2015-16/N Dt:28-12-2016	10.06 Mtr	Residential PA-351.11 Sq.Mtr	P.GF 175.28 P.FF 157.64 P.SF 157.64
62	33	Seceratray Shri Thaldev & laxmi Temple	CTS No.2200/1, Bhovi Galli, belagavi	22-11-2016	191/2016-17/N Dt:28-12-2016	7.00 Mtr	Temple Pa-160.53 Sq.Mtr	P.GF 39.65 P.FF 39.65
63	34	Shri.Sunil R Bhatkande	CTS No.1877/2, Bapat galli, Belagavi	04-09-2016	117/2015-16/N Dt:29-12-2016	7.92 Mtr	Commercial PA-70.97 Sq.Mtr	P.GF 55.46 P.FF 38.46
								TOTAL

2016-Jan

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
64	43	Smt.Sabina Khalid Shaikh	P No.593, CTS No.2145, RS No.178 & 179, Kangrali KH, BUDA Scheme No.13, TV center, Belagavi	22-12-2016	202/2016-17/N Dt:7-01-2017	9.60 Mtr	Residential PA-371.74 Sq.Mtr	P.GF 158.08 P.FF 152.09 P.SF 56 96
65	34	Shri.Salim Babasaheb Momin	CTS No.2121/A/2B, Pangul Galli, Belagavi	04-05-2016	49/2016-17/N Dt:12-01-2017	6.90 Mtr	Commercial PA-45.40 Sq.Mtr	P.GF 36.53 P.FF 36.53
66	32	1) Shri.Vishwnath Anant Deshpande 2) Shri.Pandurang Anant Deshpande 3) Shri.Narayan Anant Deshpande	CTS No.1326, Ramling khind Galli, belagavi	23-07-2016	119/2016-17/N Dt:13-01-2017	9.30mtr	Residential PA-90.14 Sq.mtr	P.GF 53.81(P P.FF 53.81 P.SF 53.81
67	43	Shri.Rajesh A Kolhapuri Smt.Sameenabanu R Kolhapuri (GPAH)	P No.178, CTS No.4857/51, RS No.1367 & 1368, Sadashiv Nagar, Belagavi	22-11-2016	40/2016-17/N Dt:12-01-2017	7.01 Mtr	Residential PA-371.74 Sq.Mtr	P.GF 170.73 P.FF 162.73
68	43	Shri.Dineshkumar Ghewarchand Shri.Pradeep S Inamadar (GPAH)	CTS No.3418, Sy No.6/1K + 2K/10, Hanuman Nagar, Belagavi	22-06-2016	101/2016-17/N Dt:21-01-2017	14.95 Mtr	Residential PA-771.00 Sq.Mtr	P.GF 486.30 P.FF 486.30 P.SF 486.30 P.TF 486.30 P.IVF 486.30
69	48	Shri.Veerappa Annasaheb Kotiwale	CTS No.4824/C/53/1, Ayodhya Nagar, Belagavi	28-03-2016	02/2016-17/N Dt:21-01-2017	13.09 Mtr	Residential Pa-217.60 Sq.Mtr	P.GF 113.42 P.FF 113.42 P.SF 113.42 P.TF 72.83
70	54	Shri.Chandrakant Basappa Madalgi	P No.2348, CTS no.9629, Malmaruti Extension, Velagavi	22-11-2016	193/2016-17/N Dt:18-01-2017	9.60 mtr	Residential cum Commercial PA-111.48 Sq.mtr	Ex GF 60.55 Ex FF 61.06 P.FF 31.5-

71	36	M/S.S N Constructions 1) Shri.Arif K Naik 2) Shri.Salim R shaikh	CTS No.2989 & 2990/A, Khadebazar, belagavi	30-06-2016	102/2016-17/N Dt:21-01-2017	14.99 LMtr	Commercial PA-225.38 Sq.Mtr	P.GF 106.47 P.FF 80.82 P.SF 80.82 P.TF 79.49 P.IVF 79.49
72	43	Shri.Laxman R Bhandge	P No.43, RS No.189, CTS No.0659, Teachers Colony, Vinayak Nagar, Hindalga, Belagavi	26-11-2016	153/2015-16/N Dt:07-01-2017	7.21 Mtr	Residential PA-227.29 Sq.Mtr	P.GF 94.08 P.FF 98.32
73		Reliance Jio Infocomm Ltd	No.52, RMZ Icon, Palace Road Cross, Vasant Nagar, Banglore	21-04-2016	OFC Cable/CR-01/2016-17/N Dt:24-01-2017	4.05 Km		
74		Reliance Jio Infocomm Ltd	No.52, RMZ Icon, Palace Road Cross, Vasant Nagar, Banglore	21-04-2016	OFC Cable/CR-03/2016-17/N Dt:24-01-2017	6.935 Km		
75	46	Shri.Kempanna S bagewadi	P No.7, CTS No.4837/9, RS No.1362/A-5, 1st Cross, Sadashiv Nagar, Belagavi	16-07-2016	113/2016-17/N Dt24-01-2017	7.21 Mtr	Residential PA-254.55 Sq.mtr	P.GF 147.83 P.FF 147.83
76	44	Shri.Mohmmedrafik A Chandwale & Others (Owners) M/s. Dayaar Builders & Devlopers (GPAH) Shri.Suhiasif B Mulla Shri.Alees A Choudhari Shri.Sharif B Mulla	CTS No.2237, Sy No.43/2A, Kangrali BK, Shahu Nagar, belagavi	22-10-2016	181/2016-17/N Dt:28-01-2017	14.95 Mtr	Residential PA-508.00 Sq.Mtr	P.GF 223.96 P.FF 223.96 P.SF 223.96 P.TF 223.96 P.IVF 223.96

2016-Feb

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
71	35	Shri.Anant Nemani Badmanji & Others	CTS No.2597/1, math galli, belagavi	21-11-2016	128/2016-17/N Dt:02-02-2017	9.60 mtr	Commercial cum residential PA-68.96 Sq.Mtr	P.GF 30.20 P.FF 30.20 P.SF 30.20
72	48	Smt.Malati Sanappa Bhatkande	CTS No.10618/B, Neharu Nagar, Belagavi	22-09-2016	168/2016-17/N Dt:02-02-2017	9.60 mtr	Commercial PA-74.22 Sq.Mtr	P.GF 28.13 P.FF 28.13 P.TF 28.13
73	48	Shri.Vishnu Sanappa Bhatkande	CTS No.10618/C, Neharu Nagar, Belagavi	22-09-2016	169/2016-17/N Dt:02-02-2017	9.60 Mtr	Commercial PA-74.22 Sq.Mtr	P.GF 28.13 P.FF 28.13 P.TF 28.13
74	34	Shri.Dilip J Jain	CTS No.2269/B, Bhoi Galli, belagavi	07-09-2016	154/2016-17/N Dt:06-02-2017	11.05 Mtr	Commercial PA-54.62 Sq.Mtr	P.GF 31.25 P.FF 31.25 P.SF 17.89
75	52	Shri.Prashant Subbanna Shetty	RS No.825/A4+A5, New Gandhi Nagar, belagavi	12-01-2016	204/2015-16/N Dt:07-02-2017	10.67 mtr	Hotel cum Lodging PA-1110.90 Sq.Mtr	P.GF 489.87 P.FF 499.70 P.SF 499.70
76	47	Subhash Ireshgouda Patil	P No.287 CTS No.9086, Sector No.2, Malmaruti Extension, Belagavi	05-11-2016	183/2016-17/N Dt:07-02-2017	13.72 Mtr	Residential PA-371.60 Sq.mtr	P.GF 186.47 P.FF 186.47 P.SF 186.47 P.TF 76.04

77	48	Dr. Shilpa Kodkany	CTS No.4824/C/10B/1, 2,3,4 & 4824/C/10A/1,2, 3, ayodhya Nagar, Belagavi	27-07-2016	206/2014-15/N Dt:07-02-2017	13.94 Mtr	Commercial (hospital) & 3rd floor Residential PA-406.82 Sq.Mtr	P.GF 247.61 P.FF 247.61 P.SF 247.61 P.TF 247.61
78	43	Smt.Laxmi V Soragavi	P No.344, Scheme No.40m, Kuvempu Nagar, hindalagr Road, Belagavi	28-04-2016	46/2016-17/N Dt:17-02-2017	10.90 Mtr	Residential PA-278.75 Sq.Mtr	P.GF 145.88 P.FF 145.88 P.SF 145.88
79	34	Shri.Bhujan M Jhaval	CTS No.824/1A, menshi Galli, belagavi	02-07-2015	53/2015-16/S Dt:20-02-2017	10.35 Mtr	Commercial PA-19.97 Sq.mtr	P.GF 7.67 P.FF 7.67 P.SF 7.67
80	34	Shri.Mohmmedzuber N Mujawar & Others	CTS No.2121/A-1, Pangul Galli, Belagavi	04-01-2016	174/2016-17/N Dt:21-02-2017	10.20 Mtr	Commercial PA-51.52 Sq.mtr	P.GF 41.94 P.FF 41.94 P.SF 41.94
81	34	Shri.Fazlelahi Z. Bagwale	CTS No.2240/A+B+C+E, Bhoi Galli, Belagavi	11-01-2017	207/2016-17/N Dt:22-02-2017	11.69 Mtr	Residential PA-227.52 Sq.Mtr	P.GF 106.13 P.FF 106.13 P.SF 70.78
82		M/s. Megha Engineering & infrastructure Ltd	P No.288, Sai Sangam Hospital Near, Ramteerth Nagar, Belagavi	02-05-2016	01/2016-17/GDN Dt:28-02-2017			
83	36	Shri.Vinayak Laxman Ajgoankar	CTS No.3260, Bhendi Bazar, belagavi	02-01-2016	158/2015-16/N Dt:23-02-2017	12.80 Mtr	Residential PA-240.67 Sq.Mtr	P.GF 93.50 P.FF 93.50 P.SF 93.50

2016-Mar

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
81	34	Shri.Gurusidda Swamiji B. Karanjimath	CTS No.836/17A/6, 836/17A/5, 836/17A/3, 436/17A/4, 836/17A, 836/17A/1, 836/2/B, 836/8, 836/15, 836/17B/1, 836/13, 836/17B/3, 836/17A/8, 836/17B/2, 836/17A/7, 436/17E, 836/1, 836/17C, 836/17D, Menshi Galli, Raviwar Peth, belagavi	09-11-2015	140/2015-16/N Dt:04-03-2017	14.68 Mtr	Residential cum Commercial PA-1482.70 Sq.Mtr	P.GF 1378.95 P.FF 1378.95 P.SF 1378.95 P.TF 1378.95
82	54	Smt.lata S Bhagat	CTS No.7164, Sector No.10, Anjney Nagar, Belagavi	23-12-2016	205/2016-17/N Dt:07-03-2017	7.85 Mtr	Residential PA-367.10 Sq.Mtr	Ex.GF 191.80 P.FF 169.22
83	50	Shri.Suresh Rangappa Yadhalli	CCB No.2/1, RS No.1002, CTS No.9689, Veerbhdra Nagar, Belagavi	21-03-2016	276/2015-16/N Dt:08-03-2017	14.95 Mtr	Residential PA-210.00 Sq.Mtr	P.GF 68.22 P.FF 82.00 P.SF 82.00 P.TF 82.00
84	54	Shri.Babu Diwansab Mali Shri.Hanif Meersab Mudalgi (GPAH)	RS No.1037/2, Kanbargi Road, belagavi	03-11-2015	131/2015-16/N Dt:09-03-2017	14.95 Mtr	Commercial PA-2225.74 Sq.Mtr	P.GF 1380.85 P.FF 1333.06 P.SF 1333.06 P>TF 1333.06

85	43	M/s. Paramount Builders 1) Shri.Sarafraz A Sanadi 2) Shri.Ubedulla A kotwal 3) Shri.Kamrjaveed R. Soudagar 4) Shri.Yusuf Noorahmed Motiwale	P No.30, CTS No.4877/32, Jadhav Nagar, belagavi	19-08-2016	140/2016-17/N Dt:15-03-2017	14.95 Mtr	Residential PA-445.92 Sq.Mtr	P.GF 238.53 P.FF 191.14 P.SF 191.14 P.TF 191.14 P.IVF 191.14
86	48	Smt.Shobana Suresh Patted	P No.10, CTS No.4833/33/S, Ayodhya nagar, belagavi	09-12-2016	198/2016-17/N Dt:15-03-2017	14.25 Mtr	Residential PA-354.00 Sq.Mtr	P.GF 176.49 P.FF 164.51 P.SF 164.51 P.TF 80.46
87	44	Shri.Mainuddin Abdul Gani	P No.2, 3, 4 & 5, CTS No.852, RS No.46/2F, Sangmeshwar nagar, Kangrali BK, belagavi	19-12-2015	254/2011-12/N Dt:18-03-2017	14.97 Mtr	Residential PA-1189.59 Sq.Mtr	P.GF 790.22 P.FF 746.33 P.TF 772.95 P.TF 772.95 P.IVF 772.95
88	48	Shri.Ajay C. Pujar Partners Forum Builders	CTS No.4823/A13, SP Office Road, Belagavi	20-08-2015	119/2014-15/N Dt:23-01-2017	14.91 Mtr	Commercial PA-792.93 Sq.Mtr	P.GF 399.41 P.FF 378.92 P.SF 399.41 P.TF 399.41 P.IVF 399.41
89	44	Shri.Mohmmedyus uf N. Killedar	P No.1, RS No.46/2E, CTS No.998, Boxite Road, Azam Nagar, belagavi	02-03-2017	226/2016-17/N Dt:23-03-2017	14.59 Mtr	Commercial cum Residential PA-288.50 Sq.Mtr	P.GF 95.96 P.FF 118.88 P.SF 118.88 P.TF 118.88
90	45	Shri.Muttanna G Jantali	P No.86/D, RS No.40/2, Vaibhav Ngar, Boxite Road, Kangrali B.K, Belagavi	15-02-2017	216/2016-17/N Dt:24-03-2017	13.83 Mtr	Commercial cum Residential Pa-230.00 Sq.Mtr	P.GF 105.26 P.FF 86.88 P.SF 86.88 P.TF 86.88
91	43	M/S.Shreedev Constructions by its partners 1) Shri. Dinesh R Desai 2) Shri. Yuvaraj K hulji	P No.5B, CTS No.0838, RS No.190/33/1, Pipline Road, Hindalaga, Belagavi	17-10-2016	180/2016-17/N Dt:28-03-2017	14.75 Mtr	Residential Pa-418.06 SqMtr	P.GF 210.03 P.FF 210.03 P.SF 210.03 P.TF 210.03 P.IVF 202.11
92	46	Shri.Gousiya Begum Shekhan Pathan	P No.41, RS no.1367, CTS No.4857/91, Sadashiv Nagar, belagavi	12-11-2016	10/2016-17/N Dt:28-03-2017	14.86 Mtr	Residential & Compound Wall Pa-351.30 Sq.Mtr	P.GF 165.04 P.FF 153.80 P.SF 153.80 P.TF 153.80 P.IVF 153.80
93		Shri.Mehbubsaab M. Gove (owner) Shri. Mohmmed W. Khan (GPAH)	P No.04, CTS No.2144/B, Azam Nagar, kangrali BK, belagavi	23-11-2016	192/2016-17/N Dt:30-03-2017	20.31 Mtr	Residential PA-371.74 Sq.Mtr	P.GF 173.03 P.FF 180.25 P.SF 180.25 P.TF 180.25 P.IVF 180.25
94	53	Smt. Shailja S Totiger	P No.537, CTS No.8695, Sector No.5, MME, Belagavi	14-06-2016	76/2015-16/N Dt:30-03-2017	6.60 mtr	Residential PA-1000.53 sq.Mtr	P.GF 225.20 P.FF 214.48

NORTH

CARPORATION OF THE CITY OF BELGAUM

Statement Showing The Building Permission Granted From April-2017 To March-2018

2017-April

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
1	34	Shri.Harish H Choudhary	CTS No.2177/B, Pangul Galli, Belagavi	01-02-2017	210/2016-17/N Dt:07-04-2017	10.82 Mtr	Commercial PA-70.42 Sq.Mtr	P.GF 43.35 P.FF 34.01 P.SF 10.46
2	46	The President (S S Samiti) Sanmati Shiskshan Shakari Samiti Ltd	CTS No.10587/C, Malmaruti Extension, Belagavi	24-05-2016	69/2016-17/N 10-04-2017	14.40 mtr	School PA-2961.00 Sq.mtr	P.GF 547.67 P.FF 547.67 P.SF 547.67 P.TF 547.67
3	56	M/s. Rohan Construction GPAH Smt.S A Patil (Ajay C Pujar	P No.115 & 117, RS No.530, CTS No.5038 & 5039, Kulkarni Layout, Kanbargi, Belagav	07-03-2017	230/2016-17/N 10-04-2017	14.90 mtr	Residential PA-487.00 Sq.mtr	P.GF 243.46 P.FF 243.46 P.SF 243.46 P.TF 243.46 P.FF 243.46
4	34	Shri.Yashwant V Gavade	CTS No.791, Menshi Galli, belagavi	16-09-2015	111/2015-16/N Dt:18-04-2017	14.63 Mtr	Commercial PA-89.06 Sq.mtr	P.GF 32.25 P.FF 32.25 P.SF 32.25
5	43	Shri.Sujay Vijay kamat	P No.11, CTS No.0271, SY No.164/C, Malmaruti Extension, Belagavi	10-01-2017	206/2016-17/N Dt:18-04-2017	7.62 Mtr	Residential PA-325.06 Sq.Mtr	P.GF 135.61 P.FF 68.61
6	53	1) Shri.Nisarahmed Rahimkhan Pathan 2) Shri.Mustaqahmed R Pathan 3) Javedahmed R pathan	P No.1775, CTS No.6570, Sector No.10, Malmaruti Extension, Belagav	23-12-2016	204-2016-17/N Dt:19-04-2017	7.01 mtr	Residential PA-271.84 Sq.mtr	P.GF 140.59 P.FF 153.26
7	43	Shri.G B Naik	P No.678, CTS No.79, Scheme No.13, TV Center, Belagavi	27-02-2017	123/2016-17/N Dt:19-04-2017	9.60mtr	Residential PA-301.48 Sq.mtr	Ex GF 129.30 P.FF 129.30 P.SF 39.56
8	43	Shri.L S Jambagi	P No.57, CTS No.0363/3, Azad Housing Society, Kuvempu Nagar, Belagavi	27-10-2016	182/2016-17/N Dt:22-04-2017	7.45 mtr	Residential PA-692.07 Sq.mtr	P.GF 270.00 P.FF 295.47

2017-MAY

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
9	53	Shri.Mahaveer B Patil	P No.2451, CTS No.7645, Mahantesh Nagar, Belagavi	20-01-2016	210/2015-16/N Dt:04-05-2017	3.70 mtr	Residential PA-371.74 Sq.mtr	P.GF 27.87
10	43	Shri.Amin Hosalli Siath	CTS No.3940(H), RS No.1382, Club Road, Belagavi	28-11-2016	194/2016-17/N dt:09-05-2017	11.24 mtr	Commercial PA-204.42 Sq.Mtr	P.GF 96.15 P.FF 100.81 P.SF 100.81
11	47	Shri.Suresh R Joshi	H No.MIG 22, Ashok Nagar, Near Bus Stop, Belagavi	07-10-2016	179/2016-17/N Dt:11-05-2017	6.00 mtr	Residential PA-250.93 Sq.mtr	Ex Gf 75.10 Ex.FF 26.94 P.GF 38.93
12	36	Smt.Ruksanabegum Abedin Hanchinmani	CTS No.2838, Bhendi Bazar/Tenginkeri Galli, Belagavi	18-02-2017	219/2016-17/N Dt:15-05-2017	9.40 mtr	Commercial PA-94.85 Sq.mtr	P.GF 41.98 P.FF 41.98
13	32	Shri.Sudhir M Kulkarni	CTS No.1810/2, Kelkar Bag, Belagavi	21-08-2015	89/2015-16/N Dt:19-05-2017	14.59 mtr	Residential cum Commercial PA-201.93 Sq.mtr	P.GF 109.67 P.SF 109.67 P.SF 81.62 P.TF 81.62

14	43	Shri.Anil Basavaraj Shettar	P No.374, CTS No.3966/1, Scheme No.40, Kuvempu Nagar, Hanmannavar Marg, Hanuman Nagar, belagavi	01-07-2017	103/2016-17/N Dt:20-05-2017	7.45 mtr	Residential PA-371.74 Sq.mtr	P.GF 139.81 P.FF 151.39
15	33	Smt.Megha Dilip Haldankar	CTS No.1906/2B, Kadolkar Galli. Belagavi	01-02-2017	213/2016-17/N Dt:20-05-2017	7.59 Mtr	Commercial PA-7.53 Sq.Mtr	P.GF 4.08 P.FF 4.08
16	47	Smt.Suvarna Shivbasappa Hugar	P No.107, CTS No.9254, Sector No.2. Shivbasav Nagar, Belagavi	02-09-2015	99/2016-17/N DT:21-05-2017	10.21 Mtr	Residential PA-371.74 Sq.mtr	P.GF 83.63 P.FF 200.67 P.SF 83.63
17	43	Smt.Sashidhar Veerbhdrappa Emmi	P No.105, Scheme No.381, Kumarswamy Layout, Kangrali (KH), Belagavi	21-03-2017	235/2016-17/N Dt:25-05-2017	4.26 mtr	Residential PA-371.30 Sq.Mtr	P.GF 94.32
18	36	Shri.Mahesh S Veerupaxi	CTS No.3247, Bhendi bazar, Nbelagavi	06-06-2016	74/2016-17/N Dt:30-05-2017	11.28 Mtr	Commercial PA-15.16 Sq.Mtr	P.GF 12.28 P.FF 12.28 P.SF 12.28
19	36	Shri.Mahesh S Veerupaxi	CTS No.3246, Bhendi Bazar, Belagavi	06-06-2016	75/2016-17/N Dt:31-05-2017	11.28 mtr	Commercial PA-15.16 Sq.Mtr	P.GF 12.31 P.FF 12.31 P.SF 12.31

2017-JUNE

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
20	53	Smt.Rukmini R Walvekar Smt.Parneeta G Deshpande Smt.Asha M Suvarna Shri.Ravindra R Walvekar	P No.648, CTS No.8384, Sector No.5, Malmaruti Extension, Belagavi	04-05-2016	50/2016-17/N Dt:01-06-2017	10.35 Mtr	Residential PA-363.00 Sq mtr	Ex.GF 153.95 P FF 153.95 P.SF 153.95
21	48	Shri.vasantrao Irappa Tarali Shri.Rajendra vasantrao Tarali Shri.P S Hiremath (GPA)	CTS No.4824C/43A. Ayodhya Nagar, Old P B Road, Belagavi	24-09-2015	119/2015-16/N Dt:01-06-2017	13.70 mtr	Residential PA-457.30 Sq.mtr	P.GF 397.25 P.FF 309.27 P.SF 309.27 P.TF 309.27
22	56	Shri.Irappa G Dayannavar	P No.59, RS No.530, Kanbargi Road, Auto Nagar, Belagavi	30-05-2015	138/2015-16/N Dt:01-06-2017	14.91 Mtr	Residential PA-557.47 Sq.mtr	P.GF 312.93 P.FF 312.93 P.SF 312.93 P.TF 312.93 P.FF 312.93
23	40	Shri.Imtiyazmohammed H Attar Shri.Jayagouda S Patil Shri.Mohammedshahd M Shaikh Shri.Mohammed D Hawaldar (GPAH)	CTS No.4560/A & 4560/B, Sheety Galli, Belagavi	14-12-2015	171/2015-16/N Dt:01-06-2017	13.44 mtr	Rsidential PA-419.39 Sq.mTr	P.GF 250.85 P.FF 250.85 P.SF 250.85 P.TF 161.63
24	33	The President Belagavi Devang (Hatgar) Samaj Shri.Devangmath Trust	CTS No.1892/1/2A, Huns talkies Road, Belagavi	05-11-2014	143/2014-15/N Dt:01-06-2017	14.86 mtr	Commercial PA-808.30 Sq.Mtr	P.GF 329.75 P.FF 356.81 P.SF 309.09 P.TF 261.20 P.FF 242.06
25	44	Shri.Ameerhamsza N Balekundri	P No.12, RS No.41/2A/1, CTS No.1431(p), Vidyagiri, Azam Nagar, Kangrali BK, Belagavi	22-02-2017	221/2016-17/n Dt:05-06-2017	14.31 mtr	Residential PA-326.25 Sq.Mtr	P.GF 169.94 P.FF 169.94 P.SF 169.94 P.TF 169.94

26	44	Shri.Mohemmedmatee n S Kadkhalat	P No.07, CTS No.901, RS no.46/2D, Sangmeshwar Nagar, Kangrali BK, Belagavi	11-11-2016	187/2016-17/N Dt:08-06-2017	14.95 mtr	Residential PA-290.01 Sq.Mtr	P.GF 87.64 P.FF 129.50 P.SF 129.50 P.TF 129.50 P.FF 66.36
27		Smt.Sabina Abid Ali	Site No.70, RS No.195, CTS No.371, Scheme No.56, Kangrali KH, Belagavi	21-04-2017	10/2017-18/N Dt:12-06-2017	10.35 mtr	Residential PA-360.00 Sq.mtr	P.GF 143.39 P.FF 170.85
28	33	Shri.Vijay N Jadhav	CTS No.3522/7A4, 3522/7B, 3522/7C, 3522/7D, 3522/8A1A2 & 3522/7A3/2	10-05-2016	43/2015-16/N Dt:16-06-2017	12.04 mtr	Residenntial PA-288.47 Sq.mtr	Ex GF 131.56 Ex.FF 131.56 P.SF 131.56

2017-JULY

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
29	45	Shri.Veerayya Adarshayya Adrshappannavar	P No.3/A, Sy No.41/3B, Basav Colony, Belagavi	17-01-2017	208/2016-17/N Dt:10-07-2017	7.92 mtr	Residential PA-308.37 Sq.mtr	Ex.GF 139.84 P.FF 139.84
30	43	Shri.M I Gangoli (Owner) Shri.M.M.Kamdod (GPA)	P No.9, CTS No.3934/1B, Club Road, Belagavi	13-04-2016	21/2016-17/N Dt:10-07-2017	13.41 mtr	Commercial cum Residential PA-	P.GF 133.53 P.FF 143.26 P.SF 143.26 P.TF 143.26
31	44	Shri.B M Sayyed (Owner) Shri.B M Sayyed (Owner) Elite Constructios GPAH Partners 1) Shri.S I Basapuri Shri.I A Sayyed	P No.2, RS No.43/2A, CTS No.1171, Azam Nagar, Kangrali B K, Belagavi	24-04-2017	12/2017-18/N Dt:29-07-2017	14.94 mtr	Commercial cum Residential PA-	P.GF 224.80 P.FF 224.39 P.SF 224.39 P.TF 224.39
32	32	Shri.Mahendra H Porwal & Smt.Vijay H Porwal	CTS No.1936, Kadolkar Galli, belagavi	18-05-2017	29/2017-18/N Dt:28-07-2017	6.93 mtr	Residential PA-	P.GF 49.00 P.FF 49.00
33	33	Shri.Chandrakant Basvant Kalkhambkar	CTS No.1911/1, Kadolkar Galli, Belagavio	17-05-2017	28/2017-18/N DT:13-07-2017	6.50 mtr	commercial PA-	P.GF 61.32 P.FF 61.32
34	44	Shri.Narayan Masnu Marhanholkar	P No.73, Sy No.40,41,42A,43, CTS No.1716, Sangmeshwar Nagar, Belagavi	15-06-2017	103/2016-17/N Dt:31-07-2017	13.20 mtr	Residential PA-	P.GF 102.92 P.FF 234.52 P.SF 234.52 P.TF 234.52
35	34	Shri.Parshuram S Kawale Smt.Rama S Kawale	CTS no.2145/C, Pangul Galli, belagavi	05-11-2017	23/2017-18/N Dt:28-07-2017	7.50 mtr	Commercial Cum Residential PA-	P.GF 35.52 P.FF 47.96 P.Sf 47.96
36	44	Shri.Mohammedrafiq M Killedar	P No.9, RS No.46/2E, Azam Nagar, Kangrali BK, Belagavi	31-03-2016	06/2016-17/N Dt:20-07-2017	14.94 mtr	Commercial Cum Residential PA-	P.GF 147.76 P.FF 164.76 P.SF 164.76 P.TF 164.76 P.IVF 164.76
37	36	Shri.Bhau Nagendra Musale	CTS No.2808A-2808B, Tenginkeri Galli, Belagavi	06-06-2017	39/2017-18/N Dt:24-07-2017	6.50 mtr	Commercial PA-	P.GF 49.00 P.FF 49.00
38	45	Smt.Siddalingavva M Karigar & Others	P No.29/G, SY No.40/2, CTS No.5387, Kangrali BK, Belagavi	03-09-2017	232/2016-17/N Dt:31-07-2017	3.20 mtr	Residential PA-	Ex.GF 84.56 P.GF 72.00
39	44	Shri.Mustaq A Malagannavar Shri.Mohammed S Malgannavar Elite Construction (GPA)	P No.15, RS No.43/2A, CTS No.2153, Azam Nagar, Kangrali BK, Belagavi	24-04-2017	13/2017-18/N Dt:28-07-2017	14.66 mtr	Residential PA-	P.GF 166.20 P.FF 166.20 P.SF 166.20 P.TF 121.80 P.IVF 121.80

40	43	Shri.Rajaram S Phonde & Smt.Geeta R Phonde	P No.101 7 73, Scheme No.13(13), TV Center, Hanuman Nagar, belagavi	06-03-2017	37/2017-18/N Dt:28-07-2017	7.25 mtr	Residential PA-	P.GF 221.44 P.FF 221.44
41	43	Shri.Anilkumar Karansingh Hazare	P No.1264, Scheme no.0231/1, RS No.161, Sayandri Nagar, Belagavi	06-03-2017	38/2017-18/N Dt:28-07-2017	4.11 mtr	Residential PA-	P.GF 177.97
42	40	Shri.Adiveppa Narayan Yakkundi Smt.Sunanda mohan Kannappa	CTS No.3840/B, Kotwal Galli, belagavi	25-04-2017	15/2017-18/N Dt:29-07-2017	6.60 mtr	Residential PA-	P.GF 63.12 P.FF 118 77
43	43	Shri.Ashok Ravjappa Sonwalkar	P No.582, CTS No.2153/2, RS No.197, Scheme No.13, TV center, Belagavi	20-07-2017	71/2017-18/N Dt:29-07-2017	14.79 mtr	Residential PA-	P.GF 110.31 P.FF 111.08 P.SF 110.81 P.TF 101 97
44	34	Shri.Jayant V Hanamshet	CTS No.798, Menshi Galli, Belagavi	31-05-2014	36/2014-15/N Dt:25-07-2017	10.21 mtr	Commercial PA-	P.GF 56.76 P.FF 38.84 P.SF 27.32
45	33	Shri.Hastimal T Gohilot	CTS No.2040/1A/1B, Kadolkar Galli, Belagavi	26-05-2017	32/2017-18/N Dt:31-07-2017	6.00 mtr	Commercial PA-	P.GF 41.35 P.FF 31.21

2017-AUGUST

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
46	47	Shri.Basavaraj S Barigidad	P No.242, CTS No.9201, Shibasav Nagar, M M Extension, belagavi	19-05-2017	30/2017-18/N Dt:02-08-2017	14.94 mtr	Residential PA	P.GF 131 93 P.FF 144.22 P.SF 144.22 P.TF 144 22
47	43	Shri.Anil B Shettar	P No.374, CTS No.3966/1, Scheme No.40, Kuvempu Nagar, belagavi	13-07-2017	103/2016-17/N Dt:03-08-2017	6.93 mtr	Residential PA	P.GF 195.07 P.FF 195.87
48	47	The Chairman Govt. Servants Co-op Housing Society	CTS No.5263, 5264, 5265, 5266, 5267, 5868, 5269, 5270, 5271, 5272, 5273, 5274, 5275, 5276, 5277, 5278, Vaibhav Nagar, Belagavi	23-01-2017	209/2016-17/N Dt:08-08-2017	8.32 mtr	Kalyan Mantap PA Basement	P GF 507 52 P FF 231.42
49	48	Shr.A R A Shiakh (Managing Trustee) for People's Education Society Shaikh Group of Institutions	CTS No.10624 & 10622, RS No.1320, Neharu Nagar, belagavi	17-02-2017	217/2016-17/N Dt:08-08-2017	12.60 mtr	Ladies Hostel PA	P.GF 67.06 P.FF 259.60 P.SF 259.60 P TF 259.60
50	43	Shri.Rukhiya n Sajan and Others	CTS No.4872/3B, Club Road, Race course Road, Belagavi	15-03-2017	425/2011-12/N Dt:08-08-2017	14.82 mtr	Residential PA	P.GF 439.98 P.FF 439.98 P.SF 439.98 P.TF 439.98 P.IVF 439.98
51	33	Shri.Mohammed Yunus Usmansab Chikkodi and Shri.Nisarahmed Usmansab Chikkodi	CTS No.2040/1A1D/2, Kadolkar Galli, belagavi	06-06-2017	40/2017-18/N Dt:10-08-2017	6.39 mtr	Commercial PA-	P GF 65.65 P.FF 10.65
52		Shri.Sanjay L naduwinimani	P No.87, CTS No.364, Scheme No.56, Kumarswamy Layout, Belagavi	20-03-2017	234/2016-17/N Dt:23-08-2017	4.20 mtr	Residential PA	P GF 70.09

53	43	Shri.Shrishail S Khot	P No.896, CTS No.0341, RS No.165, Scheme No.40, Kuvempu Nagar, Near Ganapati Temple, Belagavi	27-06-2017	65/2017-18/N Dt:29-08-2017		Residential PA	P.GF 123.40
54	34	Smt.Renuka S Angolkar & Others	CTS No.2177/A, Pangul Galli, belagavi	02-01-2017	211/2016-17/N Dt:30-08-2017	10.82 mtr	Commercial Cum Residential PA-	P.GF 42.06 P.FF 38.54 P.SF 8.37
55	36	Shri.Mahadev Dhaklu Patil	CTS No.3242, Bhendi bazar, belagavi	05-05-2017	22/2017-18/N Dt:30-08-2017	9.49 mtr	Commercial PA-	P.GF 10.45 P.FF 10.45 P SF 8.37

2017-SEPTEMBER

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
56	32	Shri.Siddarth S Prabhu	CTS No.1275, Ramlingkhind Galli, Belagavi	05-02-2016	41/2016-17/N Dt:11-09-2017	12.20 mtr	Commercial Cum Residential PA-	P.GF 10.32 P.FF 98.58 P.SF 98.58 P.TF 80.92
57	58	Shri.Kalpanath N hulmani	P No.444, BUDA Scheme No.11, RS No.1A/1A, Devraj Uras Colony, Basavan Kudachi, Belagavi	08-10-2016	127/2016-17/N Dt:11-09-2017	7.00 mtr	Residential PA-	P.GF 135.86 P.FF 36.11
58	32	Shri.Anil Nathlal Shah & Shri.Monali Anil Shah	CTS No.1373, Ramlingkhind Galli, Belagavi	02-01-2017	214/2016-17/N Dt:13-09-2017	13.25 mtr	Commercial Cum Hospital PA	P.GF 123.76 P.FF 259.11 P.SF 259.11 P.TF 259.11
59	43	Shri.Darmappa C Natikar	P No.277, RS No.183, CTS No.5056/1C, Govt. Servent Housing Co-op Society, Kangrali KH, Belagavi	19-01-2016	233/2014-15/N Dt:20-09-2017	9.62 Mtr	Residential PA-	P.GF 103.01 P.FF 103.01 P.SF 103.01
60	58	Shri. Ashok Balappa Bhirdikar and Smt. Anita Ashok Bhirdikar	P No. 470, R.S No. 1A/1A, Scheme No 11, Devaraj Urs Colony Basavan Kudachi Belagavi	08-05-2017	88/2017-18/N Dtd: 20-0-2017	5.5 Mtr	Residential PA-	Ex GF 51.11 P GF 52.37
61	53	Shri. Mustak Gous Tamboli	P No. 38, CTS No. 7737/38, RS No. 1021/1, Sector No. 12 Mahantesh Nagar Belagavi	25-07-2017	77/2017-18/N Dtd: 21-09-2017	7.20 Mtr	Residential PA-	P GF 144.05 P F F 124.68
62	45	Vijay A Pawashe	C.T.S No. 4834/16 B, Sadashiv Nagar APMC Road Belagavi	14-12-2016	197/2016-17/N Dtd: 21-09-2017	11.69 Mtr	Commercial PA-	P GF 56.22 P FF 56.22 P SF 35.87
63	36	Shri. Yashawant V Golba	CTS No. 3108/2 Khade Bazar Belagavi	27-02-2017	222/2016-17/N Dtd: 22-09-2017	09.00 Mtr	Commercial PA-	P GF 79.38 P FF 69.15
64	44	Shri Tanveerahammed A Choudhari	P No. 06, CTS No. 902. RSNo: 46/2D, Sangameshwar Nagar, Kangrali KH	16-08-2017	84/2017-18/N Dtd: 23-09-2017	13.05 Mtr	Residential PA-	P GF 87.64 P FF 129.50 P SF 129.50 P TF 129.50

65	45	Paramount Builders Partners (i) Sarfraz A Sanadi (ii) Ubedulla A Kotwal (iii) Kamarajaveed R Soudagar	P No 13, CTS No. 1520, RSNo. 47/B, Basav Colony, Belagavi	08-04-2017	26/2017-18/N Dtd: 23-09-2017	14.90 Mtr	Residential cum Commercial PA-	P GF 296.59 P FF 296.59 P SF 377.68 P TF 377.68 P FF 377.68
66		Shri Jagadish Shivalingappa Jamboti	P No. 2086 CTS No. 2682, RS No 574, Scheme No 35-43-43A (BUDA) Ramatirth Nagar, Kanabargi	09-07-2017	109/2017-18/N Dtd: 26-09-2017	3.66 Mtr	Residential PA-	P GF 99.74
67	43	Shri. Hanamant C Kulkarni	P No. 1 and 2 R.S.No. 171/B, CTS No. 0398, Hindalga Extn. Area Belagavi	08-09-2017	82/2017-18/N Dtd: 28-09-2017	14.90 Mtr	Residential PA-	P GF 586.67 P FF 589.79 P SF 589.79 P TF 589.79 P FF 589.79
68		Shri. Nayana Prakash Bidri	P No. 887, Scheme No 35, 43, 43A, Ramatirth Nagar Belagavi	22-07-2017	73/2017-18/N Dtd. 28-09-2017	7.16 Mtr	Residential PA-	Ex GF 131.55 P GF 44.46 P FF 147.35
69		Dr. Chandrashekar M Hallolli	P No. 84, CTS No 361, RSNo 195 and 198, Scheme No 56, H D Kumarswamy Layout Belagavi	03-02-2017	228/2016-17/N Dtd: 28-09-2017	4.20 Mtr	Residential PA-	P GF 70.90

2017-October

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
70	54	Deccan Properties Shri. Sachin K Zanvar	P No. 128, CTS No.911, R S No. 1033/1+2, Rukmini Nagar Belagavi	05-11-2017	24/2017-18/N Dtd: 06-10-2017	14.88Mtr	Residential PA- 384.00 Sq.mtr	P GF 173.26 P FF 203.87 P SF 203.87 P TF 203.87 P FF 174.97 Total 959.84
71	34	Shri. Baburao G Puned and Others	CTS No. 803/1A Mensi Galli, Belagavi	21-08-2017	87/2017-18/N Dtd: 10-10-2017	11.12 Mtr	Commercial Cum Residential PA- 148.17 Sq.mtr	P GF 80.00 P FF 80.00 P SF 51.35 Total 211.35
72		Shri. Vijay Mallappa Muchandikar	P no. 209, CTS No. 1727/1, BUDA Scheme 47, Sahyadri Nagar, Hindalaga Belagavi	20-09-2017	118/17-18/N Dtd: 12-10-2017	4.05 Mtr	Residential PA- 360.00 Sq.mtr	P GF 95.97
73	37	Smt. Maimunnisa M Ajarekar	CTS No. 3555A/1A and 3555/B, Shaniwarkoot, Belagavi	24-08-2017	92/2016-17/N Dtd: 12-10-2017	10.06 Mtr	Commercial PA-50.24 Sq.mtr	P GF 19.70 P FF 19.70 P SF 14.89 Total 54.29
74	53	Shri. R. B Patil	P.No. 2387, CTS No. 7547, Sector No. 12, M M Extn Belagavi	22-09-2017	167/2017-18/N Dtd: 12-10-2017	6.40 Mtr	Residential PA- 501.67 Sq.mtr	Ex GF 177.92 P FF 139.89 Total 317.81
75	44	Smt. Fatima Hanif Siddiqui	P.No. 22, R S No. 41/1B CTS No 25 23/2, Azadkhan Society, Annapurnawadi, Azam Nagar, Belagavi	15-04-2017	24/2016-17/N Dtd: 12-10-2017	14.33 Mtr	Residential PA- 223.04 Sq.mtr	P GF 99.62 P FF 99.62 P SF 99.62 P TF 88.76 Total 387.62
76	36	Shri. Jeevan N Rane	CTS No. 2828/A, Teneginker Galli, Belagavi	09-11-2017	103/2017-18/N Dtd: 23-10-2017	12.80 Mtr	Commercial Cum Residential PA- 29.41 Sq.mtr	P GF 15.97 P FF 14.00 P SF 11.05 P TF 2.16 Total 43.12

77	46	Shri. Zakirhusain A Nadaf	CTS No. 4858/54 Sadashiv Nagar Belagavi	09-11-2017	106/2017-18/N Dtd: 23-10-2017	14.85 Mtr	Residential PA-371.70 Sq.mtr	P GF 184.50 P FF 184.50 P SF 184.50 P TF 184.50 P FF 184.50 Total 922.50
78	33	Smt Sneha D Pise and Smt. Shradha N Pise	CTS No. 1884/B, Burad/ Ganapat Galli, Belagavi	20-09-2017	115/2017-18/N Dtd: 23-10-2017	8.88 Mtr	Commercial Bldg PA-35.12 Sq.mtr	P GF 23.80 P FF 23.80 P SF 23.80 Total 71.40
79	33	Shri. Achut S Pise Mrs Viraja A Pise	CTS No. 1884/A. (Western Side) Ganapat /Burud Galli Belagavi	20-09-2017	116/2017-18/N Dtd: 23-10-2017	8.88 Mtr	Commercial PA-34.69 Sq.mtr	P GF 23.47 P FF 23.47 P SF 23.47 Total 70.41
80	33	Shri. Pandarinath S Pise Shri. Yogesh S Pise	CTS No. 1884/A, (Eastern Side) Ganapat /Burud Galli Belagavi	20-09-2017	117/2017-18/N Dtd: 23-10-2017	8.88 Mtr	Commercial PA-34.69 Sq.mtr	P GF 23.47 P FF 23.47 P SF 23.47 Total 70.41
81	36	Shri. Mohammed Toufique Athani Shri. Mohammed Rafiq Athani	CTS No 3208, Bhendi Bazar, Belagavi	21-09-2017	119/2017-18/N Dtd: 25-10-2017	14.17 Mtr	Commercial Cum Residential PA-47.86 Sq.mtr	P GF 42.70 P FF 42.70 P SF 42.70 P TF 18.11 Total 146.21
82	33	Shri. Jawahar Vithalsa Bhute	CTS No. 1944/A1/A and CTS No 1944/A2 Kadolkar Galli Belagavi	10-03-2017	122/2017-18/N Dtd: 25-10-2017	13.26 Mtr	Commercial Cum Residential	P GF 56.82 P FF 53.39 P SF 37.61 P TF 19.16 Total 166.98
83	53	Shri. Pundalik G Chougale	P No. 629, CTS 8173 Belagavi	23-03-2017	Modified Plan 235/2015-16/N Dtd: 23-10-2017	14.91 Mtr	Residential PA-501.67 Sq.mtr	P GF 254.49 P FF 254.49 P SF 254.49 P TF 254.49 P FF 254.49 Total 1272.45
84	35	Mr. Ambram J Choudari Shri. Kangaram J Choudari	CTS No. 2603 Mali Galli Belagavi	26-08-2017	93/2017-18/N Dtd. 25-10-2017	14.25 Mtr	Residential cum Commercial PA-226.00 Sq.mtr	P GF 105.60 P FF 91.74 P SF 91.74 P TF 91.74 Total 380.82
85	52	Smt. Shobha Parasharam Patil	H.No. 23/A, CTS No. 11206/2. Durgamat Road, Gandhi Nagar Belagavi	10-04-2017	125/2017-18/N Dtd: 27-10-2017	7.80 Mtr	Commercial PA-78.99 Sq.mtr	P GF 59.04 P FF 59.04 Total 118.08
86	34	Shri. Mitharam Asharam Prajapat	CTS No. 2128/D, Pangul Galli, Belagavi	29-08-2017	98/2017-18/N Dtd: 27-10-2017	10.20 Mtr	Commercial Cum Residential PA-109.25 Sq.mtr	P GF 50.27 P FF 50.27 P FF 50.27 Total 150.81
87	42	The President KLE Society	CTS No 3946/B1+B2, KLE Head Office Lingaraj College Road, Belagavi	27-05-2017	33/2017-18/N Dtd: 28-10-2017	14.24 Mtr	Education Head Office PA-66977.98 Sq.mtr	P GF 107.09 P FF 47.90 P SF 47.90 P TF 820.01 Total 1022.90
88	45	The Registrar KLE University JNMC Campus Prop Canteen, Nehru Nagar	CTS: 5434, JNMC Campus, Nehru Nagar (Canteen), Belagavi	05-04-2017	20/2017-18/N Dtd: 30-10-2017	7.20 Mtr	Administrative Office Student Canteen PA-376208.11 Sq.Mtr	P GF 522.22 P FF 467.25 Total 989.47
89	53	Shri. Bhagvas Shree M Bhairappanavar	CTS No. 7173, Sector No: 10, Anjaney Nagar, Belagavi	10-04-2017	123/2017-18/N Dtd: 30-10-2017	14.85 Mtr	Residential Apartment PA-364.61 Sq.mtr	P GF 171.96 P FF 162.29 P SF 162.29 P TF 177.69 P FF 169.43 Total 843.66
90	43	Smt. Tulsha V Patil	P No. 384, R S No 15, Scheme No. 51, Laxmi Tekadi Belagavi	09-12-2017	09/2014-15/N Dtd: 27-10-2017	2.75 Mtr	Residential PA-308.72 Sq.mtr	P GF 99.58

2017-November

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.

91	33	Mohemmed Yunus S/o Usmansab Chikkodi	CTS No. 2040/1A/D/4, Ganapat Galli, Belagavi	06-06-2017	41/2017-18/N Dtd: 02-11-2017	6.39 Mtr	Commercial PA-6.98 Sq.mtr	P GF 4.84 P FF 4.84 Total 9.68
92	36	Shri. Satish L Nayak	CTS No. 3115/1 and 3115/2, Khade Bazar, Belagavi	08-09-2017	81/2017-18/N Dtd: 03-11-2017	14.60 Mtr	Commercial PA-240.91 Sq.mtr	P GF 151.84 P FF 151.84 P SF 151.69 P TF 151.69 Total 607.06
93	43	The Secretary, The Model Co-Op, Housing Society Ltd	CTS No 1681, R S No. 40,41,42A and 43, Sangameshwar Nagar, Belagavi	16-05-2017	25/2017-18/N Dtd: 04-11-2017	8.32 Mtr	Commercial Kalyan Mantap PA-1120.04 Sq.mtr.	P GF 471.07 P FF 417.84 Total 888.91
94	35	Sanjay V Ghodke (GPAH) Smt. Rukminibai w/o Parashuram Jamble (Owners) and Others	CTS No. 2608/A1, Mali Galli, Belagavi	29-08-2017	100/2017-18/N Dtd: 07-11-2017	13.22 Mtr	Commercial cum Residential PA-222.13 Sq.mtr.	P GF 98.28 P FF 98.28 P SF 98.28 P TF 98.28 Total 393.12
95	45	Shri. Sunil Siddappa Pujari	CTS No. 10634, R S No. 1356/1B/5, Nehru Nagar, Belagavi	09-11-2017	107/2017-18/N Dtd: 07-11-2017	14.92 Mtr	Commercial PA-723.91 Sq.mtr	P GF 412.29 P FF 487.46 P SF 487.46 P TF 487.46 Total 1874.67
96	35	The Chief Executive Officer For D.C.C Bank	CTS No. 2771/A, 2771/1,2771/2,2773/A,2773/B,2772/A,2772/B,2772/C,2772/D,Old P B Road, Belagavi	19-06-2017	62/2017-18/N Dtd: 04-11-2017	20.31 Mtr	Bank Main Branch DCC Bank PA-1722.71 Sq.mtr	P GF 567.90 P FF 553.02 P SF 553.04 P TF 553.04 P FF 553.04 P VF 550.02 Total 3330.06
97	43	The Secretary Board of Management College Road Belagavi	CTS No 1913/1, Kuvempu Nagar, Belagavi	25-04-2017	14/2017-18/N Dtd: 03-11-2017	14.40 Mtr	Educational Building PA-9551.50 Sq.mtr	P FF 409.00 P SF 409.00 P TF 409.00 Total 1227.00
98	34	Shri. Prakash Manshalal Boranna	CTS No 2343+2344/B, R S No. 229, Azad Galli, Belagavi	27-09-2017	120/2017-18/N Dtd: 09-11-2017	11.10 Mtr.	Commercial PA-58.53 Sq.mtr.	P GF 32.27 P FF 27.30 P SF 27.30 Total 86.87
99	47	Mango Builders and Developers Partners (i) Mr. Shakeel H Biradar (ii) Sayed A Qadri (iii) Mrs Bidisha Biswas D/o Biman Biswas (iv) Mrs. Meenaz Birdar D/o Abdul Rehaman Soudagar	P. No. 11, CTS No. 9283/11, Ashok Nagar, Near Dharmanath Circle MME Belagavi	13-10-2017	133/17-18/N Dtd: 21-11-2017	14.09 Mtr	Commercial Cum Residential PA-239.68 Sq.Mtr.	P GF 149.62 P FF 149.62 P SF 149.62 P TF 149.62 Total 598.48
100		Shri. Mahantesh Channabasappa Mali	P.No. 95,CTS No. 348, R S No. 195, Scheme No. 56, Kumar Swamy Layout, BUDA Layout Belagavi	23-06-2017	64/2017-18/N Dtd: 16-11-2017	10.52 Mtr	Residential PA-371.30 Sq.mtr	P GF 160.56 P FF 163.39 P SF 164.19 Total 488.14
101	35	Shri. MohemedHanif Nabisab Nadaf	CTS No. 2759A, 2759B/7, Kasai Galli/Bhukari Galli, Belagavi	07-10-2017	126/17-18/N Dtd: 30-11-2017	11.90 Mtr	Commercial Cum Residential PA-162.85	P GF 78.00 P FF 76.83 P SF 76.83 Total 231.66
102	43	Shri. Sushilkumar S Mumbai	P.No. 335, CTS No. 5090/1, R S No. 183, Hanuman Nagar	11-9-2017	112/17-18/N Dtd: 30-11-2017	7.31 Mtr	Residential PA-230.95 Sq. mtr.	P GF 102.79 P FF 104.94 Total 207.73

2017-December

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.

103	43	Shri.Hemant V Koujalgi	P No 13, CTS 3941/2A-13 Club Road Belagavi	24-07-2017	76-2017-18-N Dtd: 05-12-2017	9.9 Mtr	Residential PA-310.67 Sq.mtrs	Ex GF 167.89 P FF 119.89 P SF 49.96
104	32	Smt. Mohinibai J Porwal	CTS No. 1738, Ramdev Galli Belagavi	04-02-2016	225/16-17/N Dtd: 06-12-2017	9.60 Mtr	Commercial And Residential PA 152.78 Sq.mtrs	P GF 99.90 P FF 99.90 P SF 99.90
105	48	Shri. Sharock K H Yazdani and Others	CTS No. 4824/A1, Kolhapur Circle Belagavi	09-08-2017	80/17-18/N Dtd: 12-12-2017	14.15 Mtr	Commercial Hospital PA 306.31 Sq.mtrs	P GF 145.95 P FF 145.95 P SF 145.95 P TF 145.95
106	44	Aliya Mohammed A Saraf	P No. 09, CTS No. 1198, R S No. 43/2A, Azam Nagar Belagavi	13-09-2017	113/17-18/N Dtd: 12-12-2017	14.59 Mtr	Residential PA - 284 49 Sq.mtrs	P GF 132.83 P FF 132.83 P SF 132.83 P TF 132.83
107		Pradeep P Sankalp	P No. 109, CTS No. 365, RS No. 195, Scheme 56, Kumar Swamy Layout, Belagavi	13-10-2017	134/17-18/N Dtd: 12-12-2017	3.65 Mtr	Residential PA 371.30 Sq.mtrs	P GF 60.20 P FF 60.20
108	53	Shri Shridhar P Pandal Modified Plan	H.No. 137 CTS No. 4857/135 Sadashiv Nagar, Belagavi	10-10-2017	119/13-14/N Dtd: 12-12-2017	14.95 Mtr	Residential PA 429.82 Sq.mtr Pant House at Terrace Floor	P PH 23.08
109	36	Mehaboob C kalmani (GPA) Holder Shri. S A Sholapure and others (Owners)	CTS No. 3195 A+3195B+3195C Tenginkar Galli, Belagavi	27-09-2017	121/17-18/N Dtd: 15-12-2017	14.00 Mtr	Commercial cum Residential PA 234.84 Sq.Mtr	P GF 69.80 P FF 69.80 P SF 77.48 P TF 77.48
110	34	Shri. Sandeep C Gulbani	Block No. 7, CTS No. 963/7, Mensi Galli, Belagavi	15-11-2017	142/17-18/N Dtd: 15-12-2017	9.60 Mtr	Commercial PA 13.65 Sq. mtr	P GF 5.17 P FF 5.17 P SF 5.17
111	43	Shri. Patil Keshav Hegade	P No. 529, CTS No. 1735, Scheme No 47,R S No. 163, Sahyadri Nagar, Hindalga, Belagavi	21-11-2017	152/2017-18/N Dtd: 12-12-2017	5.06 Mtr	Residential PA 252.45 Sq.mtr	P GF 68.07
112	53	Shri. Sanjeevacharya V Walvekar	P No. 1862, CTS No 7187, Sector No. 10 MME, Belagavi	31-08-2017 and 07-09-2019	146/2016-17/N Dtd: 12-12-2017	14.25 Mtr	Residential PA-269.88 Sq.Mtr	P GF 151 23 P FF 146.46 P SF 152.70 P TF 169.01
113	46	The President Raddi Sangh (Shri. Ramappa V Mullar President)	CTS 4855/79, Sadashiv Nagar, Belagavi	06-09-2017	108/2017-18/N Dtd: 16-12-2017	14.95 Mtr	Commercial Cum Hostel Purpose PA-375.02 Sq.Mtr.	P GF 186.32 P FF 199.60 P SF 197.18 P TF 197.18 P FF 197.18
114	43	Shri. Rajat Ruddrayya Jadimath	CTS No. 3201/1, RS No. 10/1A, Vinayak Nagar, Hindalga Belagavi	22-11-2017	137/17-18/N Dtd: 16-12-2017	14.90 Mtr	Residential Bldg PA-406.54	GF 221.73 FF 235.39 SF 235.39 TF 235.39 FF 224.59
115		Smt. Mayakka Shankar Walke	P No. 68, CTS 369, R S No. 195, Kumar Swamy layout, Belagavi	31-08-2017	102/2017-18/N Dtd: 21-12-2017	3.80 Mtr	Residential Bldg PA. 371.30 Mtr	P GF 133.03
116	43	Smt. Susan David Simeon	P No. 47, CTS No. 1464, RS No. 171/2, Omkar Nagar, Hindalga Belagavi	29-05-2017	35/2017-18/N Dtd: 22-12-2017	14.75 Mtr	Residential PA-492.77	P GF 295.43 P FF 295.43 P SF 295.43 P TF 295.43 P FF 295.43
117	47	1. Shri Sajeed Babasaheb Desai 2. Shri. Kamar Javeed R Soudagar	P. No. 306, CTS No. 10319, R S No. 1010, Sector-02, M M Extension Belagavi	07-12-2017	163/2017-18/N Dtd 28-12-2017	14.85 Mtr	Residential PA-371.70	P GF 184.50 P FF 184.50 P SF 184.50 P TF 184.50 P FF 184.50
118	34	Shri. Abdul Sattar Abdulkhadar Shaikh	CTS No. 2385/1, Azad Galli Belagavi	11-12-2017	164/17-18/N Dtd: 30-12-2017	10.20 Mtr	Commercial PA 31.29 Sq.mtrs	P GF 22.46 P FF 22.46 P SF 22.46

2018-January

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
119	47	Smt. Archana Jagadish Savadatti Alias Archana Ashok	P No. 1263, R S No. 161, Scheme No. 47, Boxite Road Sahyadri Nagar Belagavi	27-11-2017	155/2017-18/N Dtd: 03-01-2018	3.66 Mtrs	Residential PA-360 Sq.Mtr	P GF 39.63
120	43	Smt. Ashwini J Savadatti @ Ashwini B Belwal	P No. 12, R S No 13, Scheme No. 51, Laxmi Tekadi Main Road Belagavi	27-11-2017	156/2017-18/N Dtd. 02-01-2018	3.20 Mtrs	Residential PA-371.74	P GF 101.55
121	48	Shri. Mohammad Rafik M Nadaf Shri. Mohammad Sharif M Nadaf	P No. 1008, CTS No. 10594/1, 10594/2, Nehru Nagar, Old P B Road Belagavi	16-10-2017	135/2017-18/N Dtd: 05-01-2018	10.82 Mtr	Commercial Cum Loadging PA-904.27 Sq.Mtr	P GF 464 76 P FF 446.32 P SF 446 32 P TF 446.32 T. 1357.40
122	34	Smt. Kusum Laxman Angolkar and Others	CTS No. 2138/B3, Pangul Galli, Belagavi	06-12-2017	160/2017-18/N Dtd: 25-01-2018	13.71 Mtr	Commercial PA-36-59 Sq.Mtr.	P GF 11.15 P FF 11.15 P SF 11.15 P TF 11.15 T. 44.60
123	43	Shri. Arun A Dhumale	CTS No. 4860B/18, Plot No. 18, Rail Nagar, Sadashiv Nagar, Belagavi	22-12-2017	172/2017-18/N Dtd: 29-01-2018	7.00 Mtr.	Residential PA-303.25 Sq.Mtr.	P GF 146.84 P FF 146.84 T. 239.68
124		Divisional Commissioner K.S.R.T.C. Belagavi Division	P No. 1310, 1311, Auto Nagar		162/2017-18 Dtd: 20-01-2018			

2018-February

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
125	43	Shri. Basavraj Kashappa Matagar	Plot No. 16, CTS No. 4838/22, R S No. 1376, Sadashiv Nagar, Belagavi	29-08-2017	101/2017-18/N Dtd: 02/02/2018	14.90 Mtrs.	Commercial Cum Residential PA-501.66 Sq. Mtrs.	P GF 231.14 P FF 224.74 P SF 264.09 P TF 264.09 P FF 264.09 T 1284.15
126	73	Shri. Narayan M Maranholkar	Plot No. 73, Sy No. 40,41,42A,43, CTS No. 1716, Sangameshwar Nagar, Belagavi	13-10-2017	88/2016-17/N Dtd: 02/02/2018	13.82 Mtrs.	Residential PA-394.05 Sq.Mtrs. Modified Plan	P GF 206.86 P FF 204.93 P SF 204.93 P TF 204.93 T 821.65
127	57	Bharatesh Education Trust	R S No. 15/9A+9B &16, Basavan Kudachi Belagavi	17-05-2017	27/2017-18/N Dtd: 02/02/2018	8.80 Mtrs	Cultural Hall PA-36016.52 Sq.Mtrs	P GF 636.45 P FF 640.28 T 1276.73
128	40	Shri. Sudhir Guranna Halgekar	CTS No. 3927/1, R S No. 967, Old P.B Road, Chavat Galli, Belagavi	19-01-2018	157/2017-18/N Dtd: 02-02-2018	3.35 Mtrs	Auto LPG Purpose PA-685.61 Sq.Mtrs	P GF 10.442 T 10.442
129		M/S Hindalco Industries	R S No.110/1/11, Yamanapur, Belagavi	12-09-2016	162/2016-17/N Dt: 30-01-2018	18.60 Mtrs	Industries Filter Press Building PA-315.00	P GF 240.00 T. 240.00
130		M/S Hindalco Industries	R.S No. 110/1/11, Yamanapur, Belagavi	12-09-2016	163/2016-17/N Dt: 30-01-2018		STP For Industries PA-1530.00	P. GF 899.10 T. 899.10
131	47	Shri. Niranjan H Patil	P No. 182, CTS No. 9062, Sector No. 2, M M Extension Belagavi	22-12-2017	174/2017-18/N Dt: 12-02-2018	14.44 Mtr	Residential PA-359.85 Sq.Mtr	P. GF 201.93 P FF 201.93 P SF 201.93 P TF 100.53 T. 706.32

132	47	Shri. Dinesh Samaji Patel & Narayan Samaji Patel	Pl No. 1, Sy No. 1038/C, Kanbargi Road, Shivatirth Colony, Mahantesh Nagar, Belagavi	05-01-2018	181/2017-18/N Dt: 12-02-2018	10.05 Mtrs.	Residential PA-645.44 Sq Mtr.	P. GF 62.91 P. FF 350.84 P SF 350.84 T. 764.59
133	46	Shri. Mansoor A Ilkalwale	CTS No. 4842B/44/2, CTS No. 4842B/44/3, Sadashiv Nagar, Belagavi	24-01-2018	199/2017-18/N 12-02-2018	14.92 Mtrs.	Commercial Cum Residential PA-403.01 Sq. Mtrs.	P. GF 231.24 P. FF 222.12 P. SF 222.12 P. TF 220.88 P. FF 220.88 T 1117.24
134	47	Shri. Maktum Hussain M Bagewadi	P no. 202/1, CTS No. 9083, Sector No. 02, Shivabasav Nagar, Belagavi	09-02-2018	141/2017-18/N 16-02-2018	13.85 Mtrs.	Residential PA-239.77 Sq.Mtrs.	P GF 123.46 P FF 123.46 P. SF 123.46 P. TF 41.20 T. 411.58
135	58	Smt. Suvarna B Tallur	Pl No. 383, Scheme No. II R.S. No. 1A/1A, Devaraj Urs Colony, Basavan Kudachi, Belagavi	31-01-2018	201/2017-18/N 20-02-2018	6.30 Mtrs	Residential PA-227.61 Mtrs.	Ex 71.91 P FF 71.91 T. 143.82
136	46	Shri. B. O. Yetoji and Others	Pl No. 13, CTS No. 4856/61, RS No. 1364A/1B/2B/2, APMC Road, Sadashiv Nagar, Belagavi	16-01-2018	190/2017-18/N Dt: 20-02-2018	13.72 Mtrs	Commercial PA-353.90 Sq.Mtrs.	P. GF 33.24 P. FF 197.84 P. SF 197.84 P. TF 197.84 T. 626.76
137	43	Shri. Chandrashekhar M Doni and Smt. Priya Chandrashekhar Doni	Plot No B11, CTS No. 0297, R S No. 164/1B, Azad Co-Op Housing Society, Hindalga Belagavi	19-01-2018	197/2017-18/N 23-02-2018	7.60 Mtr.	Residential PA-463.60 Sq.mts. Basement	P.GF 215.87 P FF 256.32 T. 472.19

2018-March

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
138	31	Shri. Devendra and Dharmu M Kallimani	CTS No. 534/A, Sheri Galli, Belagavi	16-01-2018	CR/189/17-18/N. 05-03-2018	9.30 Mtrs	Residential PA 256.03 Sq.Mtrs	P GF. 103.34 P FF. 98.65 P SF. 33.61 T. 235.60
139	56	Shri. Ramesh Laxman Kakatikar Yallappa Laxman Kaktikar	Pl No. 100/2, CTS No. 1031, R S No. 669, Siddeshwar Nagar, Kanabargi Belagavi	09-02-2018	CR/167/17-18/N 08-03-2018	3.96 Mtrs	Residential PA-285.00 Sq.Mtrs	P GF. 72.45 T 72.45
140	43	Smt. Sunita Tushar Sambrekar Amey T Sambrekar Abhijit T Sambrekar	Pl No. 06, CTS No. 0396, R S No. 171, Omkar Nagar Hindalaga Belagavi	27-02-2018	CR/220/2017-18/N 08-03-2018	6.36 Mtrs	Residential PA-237.50 Sq Mtr	P GF 107.71 P FF 84.83 T 192.94
141		Shanti Sandesh Trust	CTS No. 4825 A/5, R S No. 976/A+K, Ayodhya Nagar Belagavi	21-02-2018	CR/216/17-18, 08-03-2018	13.60 Mtrs	Residential Hostel Purpose PA-422.49 Sq.mtrs	P GF 243.02 P FF 243.02 P SF 243.02 P TF 243.02 T. 972.08
142		Shri. Ganesh P Hukkeri GPA Holder Smt. Savita D Parvati Patil	P No. 10, Sy No. 13, Scheme No. 51, Laxmi Tekdi Belagavi	08-02-2018	CR/69/2009/10/N 08-03-2018	14.60 Mtrs	Modified Commercial Cum Residential	P GF 297.21 P FF 292.69 P SF 282.44 P TF 282.44 P PH 56.80 T 1211.58

143	33	Shri. Hemant Gopal Haval Shri. Satish Suresh Sekhare	CTS No. 1834/1 & 2 Kadolkar Galli and Bapat Galli, Corner, Belagavi	19-01-2018	CR/200/17-18/N 08-03-2018	14.75 Mtrs	Commercial Purpose PA-278.43 Sq.mtrs	P GF 95.38 P FF 95.38 P SF 95.38 P TF 95.38 P FF 95.38 T 476.90
144		Smt. Nishat Jahan W/O Abdul Shajee	Pl No. 884, CTS No. 4843, R S No. 543, Ramtirth Nagar, Belagavi	14-02-2018	CR/211/17-18 09-03-2018	6.95 Mtrs	Residential PA-371.55 Sq.Mtrs	P GF 231.10 P FF 231.10 T. 462.20
145	47	Shri. Rashid Shamsuddin Momin	CTS No. 10410/A+10410/B, Shivabasav Nagar, Belagavi	11-08-2017	CR/83/17-18 09-03-2018	12.60 Mtrs	Commercial cum Residential PA-188.31 Sq.mtrs	P. GF 94.09 P FF 94.09 P. SF 94.09 P TF 94.09 T 376.36
146	53	Shri. Sidray N Mutkekar & Prasad S Mutkekar	CTS No 6133 & 6134, Vantamuri Colony, Sector No. 07, Belagavi	06-02-2018	CR/208/17-18 09-03-2018	14.95 Mtr	Commercial cum Residential PA- Sq.mtrs	P GF 260.63 P FF 260.63 P SF 232.12 P TF 232.12 P FF 232.12 P PH 60.00 T 1277.62
147	31	Shri. Haseen A Khan Shri. Naseem A Khan Shri. Faheem A Khan	CTS No. 1582/B, Maruti Galli Belagavi	13-13-2018	CR/208/17-18 19-03-2018	10.21 Mtr	Commercial PA-22.33 Sq.mtrs	P GF 10.85 P FF 10.85 P SF 10 85 T 32 55
148		Shri. Rajashekhar H Kalal	CTS No. 9647, Sector No. 11, M M Extension Belagavi	07-05-2015	CR/21/15-16 19-03-2018	9.06 Mtr	Commercial PA-607.06 Sq.mtrs	P GF 364.30 P FF 378.09 P SF 378.09 T 1120.48
149	53	Shri. R Ramesh S/o Rayappa	Pl No. 755 (Southern Part) CTS No. 8663, Sector 05, Shree Nagar, Belagavi	12-02-2018	CR/231/17-18 16-03-2018	6.6 Mtr	Residential PA-507.38 Sq.Mtrs.	P GF 91.06 P FF 91 06 T 182.12
150	43	S R Maranbasari	Plot No. 895-A CTS No. 0341, R S No. 165, Scheme No-40, Kuvempu Nagar, Belagavi	17-02-2018	Cr/215/17-18 Dtd: 22-03-2018	7.01 Mtr	Residential PA 371 70 Sq mtr	GF 159.88 FF 159.69 T 319.57
151	33	Shri Shanta Ashok Badiwale and Others	CTS No. 1963/D, Kadolkar Galli Belagavi	17-02-2018	CR-214-17-18 22-03-2018	7.01 Mtr	Commercial PA-37.17 Sq.mtr.	GF 18.63 FF 18.63 T. 37.26
152	41	Shri Dattatray R Lohar & Vithal R Lohar	CTS No. 3907/1, Kaktives, Belagavi	18-01-2018	CR/193/17-18 22-03-2018	7.47 Mtr	Commercial PA-64.06 Sq.mtr.	GF 32.06 FF 32.06 T. 64.12
153	43	Preeti A Javalkar	Plot No. 243, CTS No. 2734, R.S.No. 13, Scheme No. 51, Laxmi Tekadi, Belagavi	18-02-2018	CR/209/2017-18/N Dt: 26-03-2018	11.70 Mtr	316.50 Sq.Mtr. Residential	P.GF. 165.56 P.FF. 143.30 P.SF. 73.14 T. 382.00

NORTH

CORPORATION OF THE CITY OF BELGAUM

Statement Showing The Building Permission Granted From April-2018-19

2018-April

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.	
1	32	Shri. Vinayak Narayan Kamat & Raghavendra Narayan Kamat	CTS No. 1665/2, Ramling Khind Galli, Belagavi	23-02-2018	CR/217/2017-18/N Dt:16-04-2018	9.88 Mtr	PA-58.81 Sq.Mtr. Commercial Purpose	P.GF	44.05
								P.FF	44.05
								P.SF	28.09
								Total	**116.19**
2		S M Mahabaleshwaraiah (Mahabaleshwaraiah)	P. No. 44, Scheme No. 35, Ramtirth Nagar, Belagavi	19-03-2018	CR/01/2017-18 Dt:16-04-2018	9.04 Mtr	PA-371.74 Sq.Mtr (Modified Plan)		
3	45	Smt. Varsha Vishnu Tarale	CTS No. 10690, Neharu Nagar, Belagavi	18-01-2018	CR/194/2017-18 Dt:20-04-2018	14.90 Mtr.	PA-546.46 Sq. Mtr. Residential Purpose	P.GF	317.96
								P.FF	317.96
								P.SF	317.96
								P.TF	317.96
								Total	**1271.84**
4	32	Shri. Panduran B Benke & Bhagyashree P Benke	CTS No. 1283/B, Ramlingkhind Galli, Belagavi	18-01-2018	CR/192/2017-18 Dt:26-04-2018	13.34 Mtr.	PA. 113.08 Sq. Mtr. Commercial Purpose	P GF	48.78
								P.FF	48.78
								P.SF	48.78
								P.TF	48.78
								Total	**195.12**
5	43	Shri. Yallappa Parashram Patil Dattatraya P Patil	CTS No. 3939/A2, A1a/2, Kaliambrai, Clubroad Belagavi	21-03-2018	CR/242/2017-18 Dt: 26-04-2018	14.10 Mtr.	PA.155.62 Sq.Mtr. Commercial Purpose	P. GF	72.29
								P.FF	72.29
								P. SF	72.29
								P. TF	72.29
								Total	289.16
								G.T Sq.mtr	**1872.31**

Town Planning Officer
Corporation of the City of Belagavi

13	11	Shri.Ganapati B Kademani	CTS No.1358, Bazar Galli, Vadagoan, Belagavi	01-09-2016	89/2016-17/S Dt:26-10-2016	8.06 Mtr	Commercail PA-51.88 Sq.Mtr	P.GF 38.43 P.FF 40.69
14	7	Shri.Sangram S Kulkarni Smt.Radhika Sangram Kulkarni	P No.199, CTS No.2410, Chidamber Nagar, Belagavi	20-01-2016	203/2015-16/S Dt:26/10/2016	10.20 Mtr	Residential PA-218.40 Sq.Mtr	P.GF 130.15 (P) P.FF 130.15 P.SF 110.90
15	2	Shri.Karunakar Laxman Bhatkal	CTS No.567/2, M G Road, Hindu Nagar, Tilakwadi, Belagavi	13-10-2016	115/2016-17/S Dt:26-10-2016	14.88 Mtr	Residential PA-229.40 Sq.Mtr	P.GF 99.93 P.FF 99.93 P.SF 99.93 P.TF 99.93
16	23	Smt.Kalpana Pramod Dhamnekar	P No.10, CTS No.4158/B-10, Kapileshwar Colony, Belagavi	22-06-2016	52/2016-17/S Dt:26-10-2016	10.97 Mtr	Residential PA-111.53 Sq.Mtr	Ex.GF 63.44 Ex.FF 63.44 P.SF 29.54
17	30	Shri.Hanwantsingh T Rajaput	CTS No.4883/103, AK Deshpande Galli, Fort Road, Belagavi	11-03-2016	245/2015-16/S Dt:27-10-2016	13.20 Mtr	Commercial PA-401.83 Sq.Mtr	P.GF 305.48 P.FF 282.14 P.SF 282.14 P.TF 282.14
18	2	SPAR Homes Shri.Sachin Balasaheb patil & Others	P No.22(p), CTS No.6161, Sy No.678/(p), Angol, Belagavi	26-08-2016	88/2016-17/S Dt:28-10-2016	14.85 Mtr	Residential PA-317.78 Sq.Mtr	P.GF 128.28 P.FF 174.42 P.SF 174.42 P.TF 174.42 P.IVF 174.42

2016-NOV

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
19	30	Shri.Ramesh H. Heda	CTS No.763, Raviwar Peth, Belagavi	11-08-2015	92/2015-16/S Dt:05-11-2016	10.20 Mtr	133.78 Sq.Mtr	Ex.GF 50.97 P.GF 47.40 P.FF 47.40 P.SF 47.40
20	30	Shri.Manikchan Bharmu Upadhye	CTS No.613/2, Math Galli, Belagavi	23-11-2015	158/2015-16/S Dt:05-11-2016	13.26 Mtr	Residential cum Commercial PA-115.07 Sq.Mtr	P.GF 39.34 P.FF 65.65 P.SF 65.65 P.TF 38.73
21	7	M/S.Riddi Siddhi Ventures Shri.Rajesh Shrinarayan Heda	CTS No.7, Khanapur Road, Angol, Belagavi	11-04-2016	16/2016-17/S Dt:07-11-2016	14.90 Mtr	Commercial cum Residential PA-1068.08 Sq.Mtr	P.GF 766.14 P.FF 766.14 P.SF 766.14 P.TF 766.14 P.IVF 766.14
22	17	Shri.Balkrishna G. Godase Smt.Swati Kalkrishna Godase	RS No.186/B, CTS No.5900/4, Swami Vivekanand Colony, Tilakwadi, Belagavi	04-06-2016	44/2016-17/S Dt:05-11-2016	9.60 Mtr	Residential PA-395.85 Sq.Mtr	P.GF 173.31 P.FF 173.31
23	16	M/S.Sairaj Builders & Developers Shri.Mahesh Narayan Fagare	CTS No.328, Roy Road, Tilakwadi, Belagavi	08-08-2016	70/2016-17/S Dt:10-11-2016	14.95	Residential PA-827.76 Sq.Mtr	P.GF 400.79 P.FF 405.56 P.SF 405.56 P.TF 405.56 P.IVF 405.56
24	2	Shri.Shrikant Tukaram Patil	P.No.24, RS No.669, CTS No.1583/1, Angol Industrial Estate, Angol, Belagavi	29-09-2016	11/2016-17/S Dt:10-11-2016	6.00 Mtr	Industrial PA-787.50 Sq.Mtr	P.GF 184.91 P.FF 184.91
25	2	Shri.Rahul Y Bandagi	P.No.3, CTS No.843/1, 843/2, Jain Mandir Road, Rani Chennamma Nagar, Belagavi	17-07-2016	51/2016-17/S Dt:11-11-2016	14.90 Mtr	Residential PA-260.01 Sq.Mtr	P.GF 149.76 P.FF 149.76 P.SF 149.76 P.TF 149.76 P.IVF 149.76
26	21	Shri.Mahadev C Mannolkar	P.No.B-2, RS No.87/A/2, CTS No.3876, B-2, Sambhaji Road, Joshi Mala, Khasbag, Belagavi	02-09-2016	95/2016-17/S Dt:22-11-2016	11.43 Mtr	Residential PA-222.83 Sq.Mtr	P.GF 123.60 (P) P.FF 123.60 P.SF 123.60

South

Corporation of the City of Belgaum

Statement showing the Building permission Granted from September 2016 TO March 2017

2016-SEPT

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
1	15	1) Shri.rohit S Chogule 2) Shri.Mangesh A Chogule 3) Shri.Krishna G Bailur	CTS No.35, Somwar Peth, Tialkwadi, Belagavi	08-02-2016	74/2014-15/S Dt:02-09-2016	14.10 Mtr	Residential PA-836.33 Sq.Mtr	P.GF 504.76 P.FF 504.76 P.SF 504.76 P.TF 504.76 P.IVF 504.76
2	15	Smt.Neelam Naresh Kudtarkar	CTS No.187/E1, Guruwar Peth, Tilakwadi, Belagavi	01-04-2016	06/2016-17/S Dt:08-09-2016	10.06 Mtr	Residential PA-99.10 Sq.Mtr	P.GF 53.14 P.FF 63.35 P.SF 41.25
3	30	Shri.Mahendrabhai Gordhanbai Patel	CTS No.698/2, 698/1(p), 698/1B, 698/1A, 698/1A/2, Raviwar Peth, Belagavi	07-04-2016	12/2016-17/S Dt:21-09-2016	7.62 Mtr	Residential PA-61.18 Sq.Mtr	P.GF 35.52 P.FF 35.52
4	20	Shri.Laxman Gopal Kulkarni (Owner) Shri.Vaman Gopal Kulakrni (Owner) Shri.Jayteerth Venkatesh Savadatti (GPA)	CTS No.3256, Bazar Galli, Khasbag, Belagavi	04-04-2016	08/2016-17/S Dt:21-09-2016	12.56 Mtr	Residential PA-252.70 Sq.Mtr	P.GF 190.16(P) P.FF 143.97 P.SF 143.97 P.TF 143.97
5	6	Shri.Sudhir S Naik	CTS No.3940, 3941, Bhagya Nagar, Belagavi	17-02-2016	227/2015-16/S Dt:21-09-2016	7.01 Mtr	Residential PA-241.61 Sq.Mtr	P.GF 135.5[illegible] P.FF 112.9[illegible]
6	22	Shri.Ganesh R Kulakrni Smt.Arpita G Kulkarni	CTS No.812/2, Acharya Galli, Shahapur, Belagavi	30-06-2016	58/2016-17/S Dt:22-09-2016	11.12 Mtr	Residential PA-159.28 Sq.Mtr	P.GF 90.10 P.FF 90.10 P.SF 90.10
7	30	Shri.Shakila A Pathan & Others	CTS No.1027A/1, Fort Road, Belagavi	08-03-2016	241/2015-16/S Dt:22-09-2016	11.37 Mtr	Commercial Pa-82.33 Sq.Mtr	P.GF 48.06 P.FF 48.06 P.SF 48.06

2016-OCT

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
8	30	Shri.Shripad D Hongekar Shri.Chandrakant D Hongekar	CTS No.738/1B & 739, Raviwar Peth, belagavi	25-02-2016	238/2015-16/S Dt:07-10-2016	9.75 Mtr	Commercial PA-25.32 Sq.Mtr	P.GF 13.95 P.FF 11.67 P.SF 11.67
9	13	Shri.Balkrishna G Lohar	CTS No.2392, 4th Cross, Bharat Nagar, Shahpur, Belagavi	19-03-2016	245/2014-15/S Dt:07-10-2016	14.70 Mtr	Residential cum Industrial PA-199.12 Sq.Mtr	P.GF 100.58 P.FF 100.58 P.SF 78.73 P.TF 47.44
10	7	Shri.Gopal T Kukdolkar	CTS No.147/2A & 1147/1, Budhwar Peth, Tilakwadi, Belagavi	15-03-2016	247/2015-16/S Dt:14-10-2016	14.98 Mtr	Residential PA-1265.74 Sq.Mtr	P.GF 872.89 P.FF 872.89 P.SF 872.89 P.TF 872.89 P.IVF 872.89
11	6	Shri.Manohar G Oulkar	P No.641/B, CTS No.3964, Sy No.50 - 51/2, 5th Cross, Bhgya Nagar, Belagavi	23-07-2016	66/2016-17/S Dt:17-10-2016	7.25 Mtr	Residential PA-418.00 Sq.Mtr	ExGF 209.97 P.FF 118.95
12	17	M/s.Yogeshwar Reality Shri.Subhash Baburao Tudyekar	CTS No.1363, Sy No.142, Nanwadi, belagavi	08-07-2016	60/2016-17/S Dt:21-10-2016	14.63 Mtr	Residential PA 269.31 Sq.Mtr	P.GF 74.02 P.FF 124.18 P.SF 124.18 P.TF 124.18

27	21	Shri.Ashok P Jakkannavar.	P.No.55, RS No.37, CTS No.12040, Teachers Colony, Khasbag, Belagavi	14-09-2016	100/2016-17/S Dt:24-11-2016	10.52 Mtr	Residential PA-185.78 Sq.Mtr	EX.GF 74.71 P.FF 74.90 P.SF 74.90
28	8	1) Smt.Dhanashri S. Patil 2) Smt.Renuka B . Patil 3) Smt.Geetanjali P. Patil 4) Smt.Rajshree P. Patil	CTS No.506, Sonar Galli, (Datta Galli), M.Vadgaoan, Belagavi	24-06-2016	54/2016-17, S Dt:26-11-2016	14.99 Sq.Mtr	Residential PA-810.69 Sq.Mtr	P.GF 455.58 P.FF 414.69 P.SF 414.69 P.TF 414.69 P.IVF 414.69

2016-Dec

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
29	27	Smt.mangal Vishnu Chougule	CTS No.42/1, Mahadwa Road, belagavi	25-08-2016	84/2016-17/S Dt:07-12-2016	9.94 Mtr	Commercial PA-62.14 Sq.Mtr	P.GF 29.43 P.FF 29.43 P.SF 29.43
30	30	Shri.Basavaraj M Kalsannavar Shri.Jagdish M Kalsannavar	CTS No.717/2A, Mali Galli, belagavi	07-10-2016	116/2016-17/S Dt:14-12-2016	10.11 Mtr	Commercial PA-43.73 Sq.Mtr	P.GF 14.46 P.FF 14.46 P.SF 14.46
31	17	Smt.Leela Charuhas Mujumdar	P.No.6, CTS No.5819, RS No.144, Nanwadi, belagavi	18-11-2016	131/2016-17/S Dt:17-12-2016	5.02 Mtr	Residential PA-299.28 Sq.Mtr	P.GF 143.19
32	8	Shri.Dharmasibbai D Patel	CTS No.3444/1, RS No.71/1A, Adarsh Nagar, Angol Mal. Bhgaya Nagar, Belagavi	19-11-2016	130/2016-17/S Dt:20-12-2016	6.93 Mtr	Residential PA-661.00 Sq.Mtr	P.GF 65.32 P.FF 246.17
33	31	Shri.Parshuram T Killekar Shri.Deepak P Killekar Shri.Sanjiv P Killekar Shri.Anil S Muchandi	CTS No.1172/6A, Shivaji Road, Nbelagavi	20-12-2016	136/2009-10/S Dt:26-12-2016	6.40 Mtr	Commercial PA-69.32 Sq.Mtr	P.GF 41.58 P.FF 41.58
34	11	Shri.Vijay Shankarlal Tapadia Shri.Nitin Shankarlal Tapadia	CTS No.1267, Teggin Galli, Vadgoan, belagavu	20-10-2016	123/2016-17/S Dt:26-12-2016	8.15 mtr	Industrial cum Residential PA-588.56 Sq.Mtr	P.GF 234.66 H.Industrial 114.48 P.FF 219.58 Home Industrial 107.66
35	28	Shri.Shrinivas Narayanrao Patil	CTS No.222/1B, Kapileshwar Road, belagavi	21-11-2016	129/2016-17/S Dt:27-12-2016	12.80 Mtr	Commercial cum Residential PA-108.18 Sq.Mtr	P.GF 42.26 P.FF 42.26 P.SF 42.26 P.TF 33.19
36	2	Shri.Satyanarayan S Revankar & Others	P.No.203, SY No.681, Scheme No.6A, CTS No.1198, Rani Chennamma Nagar, Angol, belagavi	18-06-2016	50/2016-17/S Dt:28-12-2016	11.85 Mtr	Residential PA-371.55 Sq.Mtr	P.GF 214.95 P.FF 183.27 P.SF 183.27
37	10	Smt.Suvarna V Chavan & Others (Owners) Shri.R G Ningnur (devlopers)	CTS No.1216, Rajwada Compound, M.Vadgoan, Belagavi	10-06-2016	47/2016-17/S Dt:09-12-2016	12.05 Mtr	Residential PA-501.69 Sq.Mtr	P.GF 304.15 P.FF 304.29 P.SF 304.29 P.TF 304.29
38	2	The Chaiman KLS's Gogate Institute of Technology, Udaymbag, Belagavi	Sy No.337, Majgoan Village, Belagavi	03-06-2016	43/2016-17/S Dt:28-12-2016	9.37 Mtr	Structural Engineer lab for civil engineer PA-32779.28 Sq.Mtr	P.GF 325.75 P.FF 216.14

2017-Jan

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.

39	16	Shri.Hemant Narasimha Kulkarni & Others GPA Holder Shri.Nitin A Shirgurkar	CTS No.304, Roy Road, Tilakwadi, belagavi	20-08-2016	83/2016-17/S Dt:12-01-2017	14.97 Mtr	residential Pa-836.00 Sq.Mtr	P.GF 420.41 P.FF 423.41 P.SF 409.41 P.TF 420.41 P.IVF 409.41
40	28	Shri.Anant Janrdhan Patil	CTS No.223, Tashildar Galli, (Kapileshwar Road), Belagavi	21-11-2016	133/2016-17/S Dt:19-01-2017	13.87 Mtr	Commercial PA-20.36 Sq.Mtr	P.GF 9.67 P.FF 13.12 P.SF 13.12 P.TF 13.12
41	14	Shri.Amey Vilas Kundeyakar	P No.21, CTS No.596/2, Sy No.721, "C" Scheme, Angol Extension, Belagavi	12-02-2016	226/2015-16/S Dt:19-01-2017	10.20 Mtr	residential PA-327.98 Sq.mtr	Ex GF 132.69
42	17	M/s. Venugram Infraventure Pvt.Ltd Shri.Subhod Tembe	CTS No.1419/4, Ginde Colony, Nanawadi, Belagavi	28-12-2015	182/2015-16/S Dt:21-01-2017	14.90 Mtr	Residential PA-977.00 Sq.Mtr	P.GF 562.96 (P) P.FF 562.96 P.SF 562.96 P.TF 562.96
43	15	Shri.Sumeet Satish Pai	CTS No.1281/A, Khanapur Road, Tilakwadi, belagavi	12-04-2016	14/2016-17/S Dt:21-01-2017	7.45 Mtr	Commercial PA-21.69 Sq.Mtr	P.GF 17.66 P.FF 18.59 P.SF 18.59
44	23	Shri.Rajiv Raghunath Sunsalkar Shri.Rohit Raghunath Sunsalkar	CTS No.4613, 4614, 4615, 4616, SPM Road, Belagavi	07-05-2016	33/2016-17/S Dt:21-014-2017	12.05 Mtr	Residential PA-228.81 Sq.Mtr	P.GF 110.59 (P) P.FF 110.59 P.SF 110.59 P.TF 110.59
45	6	The Chairman Karnataka Law Socioety Belagavi	SY no.61, Angol Village, Nbelagavi	07-04-2016	09/2016-17/S Dt:21-01-2017	14.60 Mtr	School/Village PA-15985.00 Sq.Mtr	P.GF 894.72 P.FF 894.72 P.SF 894.72
46	6	The Chairman Karnataka Law Socioety Belagavi	SY no.61, Angol Village, Nbelagavi	27-06-2016	53/2016-17/S Dt:21-01-2017	14.60 Mtr	School/Village PA-15985.00 Sq.Mtr	P.GF 566.00 P.FF 841.30 P.SF 841.30 P.TF 841.30
47	14	Shri.Siddappa Mallappa Doddamani	P No.243/44, CTS No.1574/C, RS No.1134, The Hind Co-op Housing Society Ltd, Ghumtmal, Hindwadi, belagavi	03-03-2016	238/2015-16/S Dt:13-01-2017	6.50 Mtr	Resodential PA-297.71 Sq.Mtr	P.GF 155.80 P.FF 177.44

2017-FEB

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
48	9	Smt.Mangala Ramchandra Patil Shri.Sachin Ramchandra Patil	P No.06, CTS No.364, RS No.215, Hissa No.4(p), Nazar Camp, Vadagoan, Belagavi	09-08-2016	71/2016-17/S Dt:02-02-2017	9.30 mtr	Residential PA-253.51 Sq.Mtr	P.GF 126.31 P.FF 126.31 P.SF 126.31
49	23	Shri.Hari D Jadhav	CTS No.3/B, Mahatmaphule Road, Shahapur, Belagavi	04-07-2016	55/2016-17/S Dt:02-02-2017	14.17 Mtr	Commercial cum Residential PA-54.38 Sq.Mtr	P.GF 22.27 P.FF 22.27 P.SF 22.27 P.TF 9.82
50	15	Shri.mahveer B Hardi Smt.Bharati M Hardi	CTS No.187 G + F, Shukruwar Peth, Tilakwadi, Belagavi	17-05-2016	36/2016-17/S Dt:07-02-2017	14.95 Mtr	Commercial PA-306.02 Sq.Mtr	P.GF 113.82 P.FF 151.20 P.SF 151.20 P.TF 151.20 P.IVF 151.20
51	14	Shri.Ashsish Rajendrakumar Harkuni Shri.Vinit Rajendrakumar Harkuni	P No.130, RS No.216, CTS No.1652, Hindwadi, Belagavi	21-12-2016	143/2016-17/S Dt:07-02-2017	7.01 mtr	Residential PA-464.51 Sq.Mtr	P.GF 185.25 P.FF 170.24
52	16	Shri.Balwant Malhari Patil	CTS No.1593/4 Chouguiewadi, Belagavi	19-02-2016	228/2015-16/S Dt:14-02-2017	14.95 Mtr	Residential Pa-910.54 Sq.Mtr	P.GF 482.47 P.FF 482.47 P.SF 482.47 P.TF 482.47

53	16	Shri.Balwant M. Patil	CTS No.1593/5, Chougulewadi, Belagavi	19-02-2016	229/2015-16/S Dt:14-02-2017	14.95 mtr	Residential PA-924.61 Sq.Mtr	P.GF 453.42 P.FF 449.42 P.SF 449.42 P.TF 449.42 P.IVF 449.42
54	28	Shri.Manoj Daluram Joshi Shri.narayanlal Maganram Joshi	CTS no.393/A. Patil Galli, belagavi	06-11-2016	132/2016-17/S Dt:16-02-2017	7.92 mtr	Commercial PA-49.71 Sq.Mtr	P.GF 27.81 P.FF 27.81
55	2	Shri.Sudhir Yallappa Bhendigeri	RS No.702/4, Near jain Temple, Rani Chennamma Nagar, belagavi	17-06-2016	87/2016-17/S Dt:20-02-2017	14.71 mtr	Residential PA-713.70 Sq.Mtr	P.GF 355.65 P.FF 382.36 P.SF 382.36 P.TF 382.36 P.IVF 382.36
56	2	Shri.Saiprasad Shivajirao Sadekar	P No.11, RS No.323, CTS No.1598, Industrail Estate, Udaymbag, Belagavi	27-02-2016	237/2015-16/S Dt:20-02-2017	7.21 Mtr	Industrial PA-325.15 Sq.Mtr	P.GF 77.00 P.FF 20.79

2017-Mar

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
57	17	Dr.Prabhu C Halkatti	CTS No.5653/21 +22+23, RS No.240/1, MahatmaFule Road, Shahapur, Belagavi	21-01-2017	152/2016-17/S Dt:07-03-2017	3.52 Mtr	Commercial PA-945.32 Sq.mtr	P.GF 162.62
58	21	Shri.Tanjit C mannolkar	CTS No.3876/B/B, RS No.87/A/2, Sambhaji Road, Joshi mala, Khasbag, belagavi	21-11-2016	127/16-17/S Dt:08-03-2017	14.25 Mtr	Residential cum Commercial PA-223.14 Sq.Mtr	P.GF 123.79 P.FF 123.79 P.SF 123.79 P.TF 74.18
59	22	M/s. Amrutkhumbh Constructions Pvt.Ltd	CTS No.1126/A+1, 1126B+1127, Bicchu Galli, belagavi	16-05-2016	35/2016-17/S Dt:09-03-2017	12.80 Mtr	Residential PA-834.46 Sq.mtr	P.GF 194.01(P) P.FF 334.06 P.SF 334.06 P.TF 334.06
60	22	Shri.Mohammedarif K. Naik & Others	CTS No.2186, Dane Galli, Shahapur, Belagavi	19-01-2016	200/2015-16/S Dt:13-03-2017	7.00 mtr	Commercial PA-70.00 Sq.Mtr	P.GF 52.[illegible] P.FF [illegible]
61	8	Shri.Devakka Shankar Patil & Others	CTS No.35, Mun No.513/1, Mahatma Fule Road, Vadagoan, belagavi	06-01-2016	228/2015-16/S Dt:15-03-2017	14.95 Mtr	Residential PA-548.88 Sq.mtr	P.GF 306.33 P.FF 315.89 P.SF 315.89 P.TF 315.89 P.IVF 315.89
62	10	Smt.Nirmala A Shinde & Others Shri.Anil A Shinde (GPA)	CTS No.1476 & 1477, Vadagoan, Belagavi	12-09-2016	102/2016-17/N Dt:18-03-2017	14.95 mtr	Commercial cum Residential PA-1067.37 Sq.Mtr	P.GF 611.76 P.FF 611.76 P.SF 611.76 P.TF 611.76 P.IVF 611.76
63	16	Shri.Kiran D Thakur The Chairman Lokmanya Multi purpose Co-op Society	CTS No.435/A1, 435/A2, 435/B, 435/C & 435/D, Congress Road, Tilakwadi, Belagavi	24-05-2016	42/2010-11/S Dt:23-03-2017	13.80 Mtr	Commercial cum Residential PA-836.12 Sq.Mtr	P.GF 342.17 P.FF 342.17 P.SF 342.87 P.TF 342.87
64	25	Shri.Rohit S Porwal	CTS No.2537/A & 2537/B2, Mirapur Galli, Shahapur, belagavi	28-09-20146	108/2016-17/S Dt:24-03-2017	14.95 Mtr	Commercial cum residential PA-376.81 Sq.Mtr	P.GF 140.87 P.FF 192.72 P.SF 198.15 P.TF 198.15 P.IVF 198.15

65	25	M/S.Marutì Reality by its partners 1) Shri.Gopal K Jamnanai 2) Shri.Udham K Jamanani 3) Shri.Shrichand K Jamanani 4) Shri.Mohit G Jamnani 5) Rahul G Jamnani	CTS No.2683, Sy No.21/2, Chidambar Nagar, Khanapur Road, Angol, belagavi	24-12-2016	144/2016-17/S Dt:28-03-2017	14.93 Mtr	Commercial cum Residential PA-316.42 Sq.Mtr	P.GF 195.86 P.FF 195.86 P.SF 195.86 P.TF 195.86 P.IVF 195.86
66	2	M/s. Bemco Hytech Pvt.Ltd	P No.12/A. RS No.690, Udaymbag, Belagavi	01-06-2016	38/2016-17/S Dt:23-03-2017	14.94 Mtr	Industrial PA-4178.50 Sq.Mtr	P.GF 1626.24 P.FF 1626.24 P.SF 832.80

SOUTH

Corporation of the City of Belgaum

Statement showing the Building permission Granted from April 2017 TO March 2018

2017-April

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
1	23	Smt.Vajravati B Katgennavar Shri.Raju B katgennavar Shri.Neminath B Katgennavar Shri.Ajit B. Katgennavar	CTS No.135, Hosur, Math Galli, Shahpur, Belagavi	31-03-2017	154/2016-17/S Dt:07-04-2017	8.40mtr	Residential PA-260.92 Sq.mtr	P.GF 175.17 P.FF 175.17
2	21	Shri.Rampal M Tapadia & Partners	CTS No.3676, Varadappa Galli, Khasbag, Belagavi	08-12-2016	77/2016-17/S Dt:07-04-2017	8.40 mtr	Residential PA-424.28 Sq.mtr	E.GF 116.38 P.GF 151.35 P.FF 151.35
3	8	Shri.Anand S Deshpande Shri.Uday S Deshpande Shri.Ajit S Deshpande Shri.Sudheendra B Kulkarni Shri.Chaitanya G Kulkarni (GPAH)	CTS No.2863 & 2864, RS No.79/1/1A & 79/1/2A, 5th Cross, Adarsh Nagar, Belagavi	04-07-2016	11/2016-17/S		Residential PA-806.66 Sq.mtr	P.GF 455.98 P.FF 484.76 P.SF 484.76 P.TF 485.36 P.IVF 486.87
4	30	Smt.Sunanda Sadanand Angolkar Smt.Soudamini Shivaji Savant	CTS No.581/B, Patil Galli (Math Galli), Belagavi	02-02-2017	155/2016-17/S Dt:26-04-2017	9.45 mtr	Commercial cum Residential PA-14.65 Sq.mtr	P.GF 10.40 P.FF 10.40 P.SF 10.40
5	7	Smt.Trupti Satish Nayak	CTS No.3221/2, Angol road, Belagavi	09-02-2017	96/2016-17/S Dt:26-04-2017	14.60 mtr	Commercial PA-204.38 Sq.mtr	P.GF 115.89 P.FF 104.08 P.SF 89.55 P.TF 89.55
6	17	Shri.Anant Mahadev Pawar	CTS No.5821/A, RS No.143, P No.30, Savagoan Road, Nanawadi, Belagavi	14-03-2017	167/2016-17/S Dt:27-04-2017	8.00 mtr	Residential PA-292.75 Sq.Mtr	P.GF 130.98 P.FF 130.05

2017-MAY

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
7	2	Shri.Sandeep Shivaji Patil	P No.265, CTS No.1220, Rani Chennamma Nagar, Belgavi	20-12-2016	150/2016-17/S Dt:05-05-2017	6.52 mtr	Residential PA-371.39 Sq.mtr	P.GF 228.84 P.FF 228.42
8	28	Shri.Praveen Narayan Andoji	CTS No.232/A, Tashildar Galli, Belagavi	01-06-2017	151/2016-17/S Dt:30-05-2017	10.05 mtr	Commercial cum Residential PA-195.91 Sq.Mtr	Ex.GF 116.74 P.GF 29.64 P.FF 29.64 P.SF 29.64

2017-JUNE

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
9	23	Shri.Somchand Bharmagouda Patil	CTS No.26/A, Basawan Galli, Hosur, Belagavi	17-02-2017	157/2016-17/S Dt:20-06-2017	7.01 Mtr	Residential PA-245.67 Sq.Mtr	P.GF 66.91 P.FF 66.91
10	29	Shri.Ibrahim A Khatib & Others (Owners) Shri.Prabhakar C Halgekar (GPAH)	CTS No.4878 1,2,3,4,5,6,7,8,9,13A2,16 17,18A,19A, Patil Galli, Belagavi	04-01-2016	05/2016-17/S Dt:01-06-2017	14.80 Mtr	Residential cum Commercial PA-973.67 Sq.Mtr	P.GF 467.24 P.FF 467.24 P.SF 529.12 P.TF 529.12 P.IVF 529.12

11	22	Shri.V V Kamat The Secretray Lokmanya Mulu Purpose Co-op Society	CTS No.1164 & 1165, Saraf Galli, Shahpur, Belagavi	17-03-2016 & 21-01-2017	04/2016-17/S Dt:01-06-2017	13.18 Mtr	Commercial PA-642.13 Sq.Mtr	P.GF 290.96 P.FF 290.96 P.SF 290.96 P.TF 290.96
12	6	Smt.Pramila V Somanache Shri.Sachin V Somanache Shri.Nitin V Somanache Shri.Ashwini V Somanache	P No.38A of 13A, RS No.48, CTS No.4150/2, Bhagya Nagar, 3rd Cross, Angol Mala, Belagavi	28-01-2017	153/2016-17/S Dt:23-06-2017	14.75 Mtr	Residential PA-416.99 Sq.mtr	P.GF 242.32 P.FF 228.75 P.SF 228.75 P.TF 228.75

2017-JULY

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
13	22	M/S. Horizon Groups by its partners 1) Shri.Rajesh P Jadhav 2) Shri.Raju R Patil 3) Shri.Madan V Jadhav 4) Shri.Rajesh M Walvekar	CTS No.1114, 1115/1, 1115/2, Bichu Galli, Belagavi	24-08-2016	82/2016-17/S Dt:19-07-2017	14.95 Mtr	Residential PA-730.85 Sq.Mtr	P.GF 364.38 P.FF 376.41 P.SF 376.41 P.TF 148.76
14	17	Shri.Rachgounda G Viveki	RS No.174/1, CTS No.5709/4A2, Jakkeri Honda Behind Maratha Mandir, Belagavi	18-03-2017	168/2016-17/S Dt:20-07-2017	9.15 mtr	Residential PA-435.40 Sq.mtr	P.GF 151.92 P.FF 130.97
15	2	The Belgaum Manufactures Co-op Industrial Estate Belagavi	RS No.683/2A, Angol, Opp.Vega Helmet, Udaymbag, Belagavi	08-02-2017	75/2016-17/S Dt:20-07-2017	14.94 Mtr	Workshop & Industrial Vocational Traning Center PA-4457.00 Sq.Mtr	P.GF P I & II 1696.59 P.FF P I & II 1696.59 P.SF PI 1183.83 P.TF PI 1183.83
16	30	Shri.Chavagounda Chandrakant Chougule Shri.Santosh Chandrakant Chougule	CTS No.611/3, Math Galli, Belagavi	20-04-2017	21/2016-17/S Dt:21-07-2017	10.26 Mtr	Commercial cum Residential PA 52.48 Sq.Mtr	P.GF 21.28 P.FF 21.28 P.SF 11.26

2017-AUGUST

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
17	6	Shri.Krishna B Fagare	P No.8 (P No.B3), RS No.109/B, CTS No.3705, Angol, Bhagya Nagar, Belagavi	19-12-2016	148/2016-17/S Dt:03-08-2017	6.53 Mtr	Residential PA-209.14 Sq.Mtr	P.GF 62.47 P.FF 105.47
18	15	Smt.Dhanshree Rohan Kolhapure	CTS No.1049/A3, Kahanpaur Road, Belagavi	18-04-2017	18/2017-18/S Dt:03-08-2017	14.90 mtr	Commercial cum Residential PA-444.12 Sq.Mtr	P.GF 299.15 P.FF 299.15 P.SF 273.45 P.TF 273.45 P.IVF 273.45
19	2	Shri.Anirudh Madanmohan Mohta	RS No.688/1, Angol Village, belagavi	06-09-2017	40/2017-18/S Dt:17-08-2017	23.90 mtr	Residential PA-3231.14 Sq.mtr	P.GF 1209.84 P.FF 1209.84 P.SF 1209.84 P.TF 1209.84 P.IVF 1209.84 P.VF 1209.84 P.VIF 1209.84 P.VIIF 1209.84

20	22	Shri.Shankar Parshuram Tashildar	CTS No.1141/1, Saraf Galli, Shahapur, Belagavi	25-02-2017	160/2016-17/S Dt:28-08-2017	7.77 mtr	Residential PA-352.44 Sq.mtr	P.GF 92.23 P.FF 92.23
21	10	Shri.Venkatesh Dharmappa Shet Smt.Lata Venktesh Shet	H No.5/1, CTS No.1350, Rajwada compound, Vadgoan, Belagavi	03-10-2017	166/2016-17/S Dt:29-08-2017	10.08 Mtr	Residential PA-250.83 Sq.Mtr	P.GF 76.24 P.FF 76.24 P.SF 76.24
22	30	Shri.Himmatalal Magoji Borna Smt.Pankudevi Himmatalal Borna	CTS no.582/1, Math Galli, Belagavi	22-04-2017	23/2017-18/S Dt:29-08-2017	10.66 mtr	Commercial cum Residential PA-80.28 Sq.Mtr	P.GF 43.49 P.FF 43.99 P.SF 43.99
23	14	Shri.Dayanand Ganapati Netalkar Smt.Prema Ganapati Netalkar	P No.41, CTS No.1070, Ranade Colony, 1st Cross, Hindwadi, Belagavi	04-06-2016	13/2016-17/S Dt:30-08-2017	8.20 Mtr	Residential PA-446.09 Sq.Mtr	P.GF 232.34 P.FF 210.50
24	3	Shri.Pradeep Y Kodachwad	H No.29, CTS No.5231, Hanamnnavar Galli, Angol, Belagavi	21-03-2017	170/2016-17/S Dt:31-08-2017	9.14 mtr	Residential PA-394.59 Sq.mtr	P.GF 230.30 P.FF 230.30 P.SF 230.30

2017-SEPTEMBER

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
25	17	Shri.Arun G Katkar & Others	CTS No.5938, Swami Vivekanand Colony, Tialkwadi, Belagavi	31-03-2017	04/2017-18/S Dt:16-09-2017	14.90 Mtr	Residential PA-364.96 Sq.Mtr	P.GF 132.71 P.FF 151.17 P.SF 151.17 P.TF 151.17 P.4F 141.45
26	28	Shri.Sudhir Vilas Janvekar Shri.Sachin Vilas Janvekar	CTS No.300, Mujawar Galli, Belagavi	19-05-2017	31/2017-18/S Dt:23-09-2017	11.20 mtr	Commercial PA-109.60 Sq.Mtr	P.GF 57.10 P.FF 69.71 P.SF 59.05
27	22	Shri.Dharmaprasad G Rele	CTS No.757, Narvekar Galli, Shahapur, Belagavi	16-09-2017	52/2016-17/S Dt:27-09-2017	14.94 mtr	Residential PA-312.54 Sq.Mtr	P.GF 142.10 P.FF 142.10 P.SF 142.10 P.TF 142.10
28	30	Smt.Shalini Appanna Chougule & Others	CTS No.611/2, Math Galli, Belagavi	21-08-2017	58/2017-18/S Dt:28-09-2017	10.26 Mtr	Residential PA-58.11 Sq.mtr	P.GF 25.55 P.FF 25.55 P.SF 25.55
29	30	Shri.Khanaraj Rawatji Bhati Smt.Hira Khanaraj Bhati	CTS No.571, Math Galli, Shahpr, belagavi	23-02-2017	159/2016-17/S Dt:28-09-2017	14.00 mtr	Commercial cum Residential PA-287.38 Sq.Mtr	P.GF 190.52 P.FF 190.52 P.SF 190.52 P.TF 190.52
30 A	13	Shri. Sanjeev N Malikar Smt. Sangeeta S Malalikar	P No. 16/B, CTS No 6355/1 Shahapur Road, Hindwadi	31-08-2017	65/2017-18/S Dt: 27-09-2017	6.40 Mtr	Residential	P.GF 84.90 P FF 84.90 Total 169.08

2017/OCTOBER

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
31	8	Dr.Abhijeet Dattatray Deshpande Dr.Vaishali Abhijeet Deshpande	P.No.38, CTS No.199, RS No.219, Adarsh Nagar, Vadgoan, Belagavi	26-08-2017	62/2017-18/S Dt:06-10-2017	9.80 Mtr	Residential PA-525.36 Sq.Mtr	P.GF 161.08 P.FF 95.32
32	17	Yogeshwar Reality Partner:Shri.Subhash B Tudyekar	CTS No.1364, Savagoan Road, Nanawadi, Belagavi	26-08-2017	59/2017-18/S Dt:06-10-2017	14.39 mtr	Residential PA-146.45 Sq.Mtr	P.GF 78.13 P.FF 78.13 P.SF 78.13 P.TF 78.13
33	17	Shri.Hitesh Shankralal Purohit	P No.1, Sy No.34/15, CTS No.4146/B/1B, Nanwadi, Belagavi	04-07-2017	11/2017-18/S Dt:11-10-2017	7.32 mtr	Residential PA-241.54 Sq.Mtr	P.GF 118.39 P.FF 111.43
34	23	Shri.Suresh @ Suraj Ramchandra Desurkar	CTS No.91, Baswan Galli, Galli, Hosur, belagavi	14-09-2017	72/2017-18/S Dt:11-10-2017	6.98 Mtr	Residential PA-237.59 Sq.Mtr	P.GF 64.31 P.FF 68.01

35	16	1) Shri.Subhash M Kulkarni 2) Smt.Malatibai M Kulkarni	CTS No.226/A, Vaccine Depot Road, Tilakwadi, belagavi	31-08-2017	91/2016-17/S Dt:12-10-2017	12.01 Mtr	Residential PA-424.79 Sq.Mtr	EX.G F 69.75 P.GF 68.40 P.FF 117.86 P.SF 117.86 P TF 117.86
36	6	Shri. Abhijit Arvind Javalkar	P.No. 31, CTS No 3954, R.S. No. 48/13A, Bhagya Nagar, Belagavi	24-08-2017	61/2017-18/S Dt: 27-10-2017	14.90 Mtr	Residential PA 315.87 Sq.mtr	P GF 192.83 P FF 175.17 P SF 175.17 P TF 175.17 P IV 175.17
37	15	Nirmala G Kulkarni and Others	CTS No. 187, B-187/C, Shukarwar Peth, Tilakwadi, Belagavi	09-11-2017	70/2017-18/S Dt: 30-10-2017	14.95	Commercial Cum Residential PA 387.17 Sq.mtr	P GF 216.89 P FF 216.89 P SF 214.40 P TF 218.15 P IV 219.86

2017/November

Sl No.		Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
38	28	Shri. Vishal C Patil And others	CTS No. 223/1, Patil Galli, Kapileshwar Road, Belagavi	14-09-2017	74/2017-18/S Dt: 03-11-2017	13.56 Mtr	Commercial 59.08	P GF 9.85 P FF 9.85 P SF 9.85 P TF 9.85
39	25	Smt. Nirmala T Nalawade and Others	CTS No 5526/2, R.S.No. 244/1, Shastri Nagar, Belagavi	13-09-2017	73/2017-18/S Dt: 14-11-2017	12.19 Mtr	Residential 384.74	P GF 187.95 P FF 223.95 P SF 223.95
40	19	Shri. Alisab M Ilkal	CTS No 1487/1B Ganeshpur Galli, Shahapur, Belagavi	14-08-2017	54/2017-18/S Dt: 14-11-2017	10.60 Mtr	Commercial 44.79	P GF 24.92 P FF 24.92 P SF 8.28
41	28	Shri. Ashok R Bhatkande Shri. Meghan A Bhatkande	CTS No. 344, Mujawar Galli, Belagavi.	28-09-2017	109/2016-17 Dt: 04-11-2017	14.82 Mtr	Residential Cum Commercial 137.15 Sq.Mtr	P GF 73.65 P FF 73.65 P SF 73.65 P TF 73.65
42	22	Shri. Ramesh M Patil and Others GPA M/S Harmony Infra Sanjay A Adake	CTS No. 1221-1221/1, 1223/1, Saraf Galli, Shahapur	10-08-2017	51/2017-18 Dt:21-11-2017	20.95 Mtr	Commercial Cum Residential 1384.53 Sq.Mtr.	P BF 404.31 P GF 475.70 P FF 562.84 P SF 451.90 P TF 454.47 PIVF 454.47 P VF 454.47 PVIF 383.90
43	2	North Karnataka Metro City Builders & Developers (GPA Holder) Krishnadev M Nayak	Plot No. 68/P, R S No. 672, Subhachandra Nagar, Angol, Belagavi.	16-05-2017	30/2017-18 Dt: 24-11-2017	14.75 Mtr	Residential 243.95 Sq.Mtr.	P GF 107.79 P FF 107 79 P SF 107 79 P TF 107 79 P IVF 107 79
44	6	Shri. Abhijeet A Javalkar	CTS No. 4016, R.S.No. 32/2/4/3 2nd Cross, Bhagya Nagar, Belagavi	24-08-2017	60/2017-18 Dt: 06-12-2017	14.90 Mtr	Residential 421.95 Sq.Mtr	P GF 274.03 P FF 274.03 P SF 244.10 P TF 244.10 P IVF 244.10

2017/December

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
45	3	The President Belgaum Zilla Akhil Brahman Samaj	R S No. 655/3/8/1 Angol Belagavi	02-08-2016	223/15-16 Dt: 16-12-2017	12.55 Mtrs.	Working Womens Hostel 791.71 Sq.mtr.	P GF 465.21 P FF 354.31 P SF 354.31
46	25	Laxman G Menshe	CTS No. 5476/8 & 9, Shastri Nagar, Belagavi	15-09-2017	76/17-18 Dt: 20-12-2017	9.72 Mtrs	Residential 343-65 Sq.mtr.	P FF 139.92 P SF 139.92
47	6	Sudhir S Naik	CTS No. 3939/2-3940-3941, Bhagya Nagar, Belagavi	18-07-2017	110/17-18 29-12-2017	7.60 Mtrs	Residential PA-270.73	P GF 118.85 P FF 118.85

2018/January

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
48	6	Sudhir C Panare	P No. 43, CTS No 3232, R S No. 32/1/20, Bhagya Nagar, Belagavi	18-11-2017	SR 46/1778 Dtd: 16-01-2018	14.95	Residential 418.05 Sq.Mtr.	P GF 199.10 P FF 211.01 P SF 211.01 P TF 211.01 P IV 212.16
49	6	Vivek D Prabhukhonkar	CTS No. 3205, R S No. 738/2, Bhagya Nagar, Belagavi	18-11-2017	SR 53/17-18, Dtd: 16-1-2018	9.75	Residential 840.78 Sq.Mtr.	P GF 342.19 P FF 312.98
50	14	Nitin A Shirgurkar	P No. 29, CTS No. 1084, RS No. 201/A/3, Ranade Colony, Hindwadi Belagavi	10-03-2017	SR 87/17-18 Dtd: 09-01-2018	9.62	Residential 445.91 Sq.Mtr	EX GF 104.88 Ex FF 104.88 P SF 104.88
51	6	Nanda R Mandagi and Others	CTS No. 3703/2 P No. 11, R S No. 109, Bhagya Nagar, Belagavi	22-09-2017	SR. 81/17-18 Dtd: 10-01-2018	13.26	Residential 290.15 Sq.Mtr	P GF 125.39 P FF 125.39 P SF 125.39
52	6	Anant N Patil And others	P No. 82/A, RS No. 48/13/A, CTS No. 4546, Bhagya Nagar, Belagavi	22-11-2017	SR 90/14-15/S Dtd: 28-12-2017 (Modified Plan Approved)	14.90	328.79 Sq.Mtr	Ex GF 163.13 Ex. FF 162.41 Ex. SF 162.41 Ex. TF162.41 Ex FF 162.41 P P House 26.65
53	8	M/S Sayali Builders and Developers Anant N Patil and Others	CTS No. 2886, RS No. 83/7C, Adarsh Nagar, Angol, Belagavi	27-09-2017	SR 85/17-18/S Dtd: 28-02-2017 (Modified Plan Approved)	14.86	832 Sq.Mtr	Ex. GF 360.20 Ex. FF 360.20 Ex SF 360.20 EX. TF 360.20 P IV FF 360.20 P P House 62.11
54	25	Genx Infra Build Partner Rohit S Porwal Krishna G Bailur	CTS No. 5279/2, R S No. 256/3, Shastri Nagar, Belagavi	11-08-2017	SR 78/17-18/S 20-01-2018	14.85	1618.72 Sq.Mtr	P GF 809.71 P FF 809.71 P SF 809.71 P TF 809.71 P FF 809.71
55	17	A S Developers & Partner Sachin M Kallimani and Others	CTS No. 424/ABCD Nanawadi, Belagavi	10-12-2017	SR. 92/17-18/S Dtd. 20-01-2018	14.94	795.15 Sq.Mtr	P GF 402.53 P FF 392.44 P SF 392.44 P TF 392.44 P FF 392.44
56	2	Radheshyam S Heda	P No. 75, CTS No. 732, Hindu Nagar Angol, Belagavi	12-12-2017	SR. 74/15-16 Dtd. 30-01-2018			Complition Certificate
57	19	M/S Pannare Realty Sudhir C Panare	P No.B Sy No. 181, CTS No. 5720/4, Zekeri Honda	20-03-2017	SR-18/13-14			Complition Certificate

2018/February

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
58	16	M/S Classic Developers Nitin B Kitturkar and Others	CTS No 350/A to H, Neharu Road Tilakwadi, Belagavi	10-02-2018	SR-68/14-15/S 02-02-2018		Compliation Certificate	Compliation Certificate
59	7	Shri. Shridhar N Shetti	P No. 12, R S No. 21/1, CTS No. 2608 Khanapur Road, Tilakwadi, Belagavi	02-11-2017	SR-37/15-16/S 08-02-2018		Compliation Certificate	Compliation Certificate
60	14	Shri. Mahaveer Laxman Gani	P No. 245-246, CTS No. 1573/2, R S No. 202/A/2/1, Hindwadi, Belagavi	23-01-2018	SR-153/17-18/S Dt: 08-02-2018		Residential PA-10.06 Sq.Mtrs.	P GF 153.12 P FF 140.54
61	17	Shri. Goutam R Bhandari and Others	P No 18, R S No 142/A, CTS No 1325, Nanawadi Belagavi	23-09-2017	SR-82/17-18/S 09-02-2018	6.40 Mtrs	Residential PA-1021.46 Sq.Mtrs	P GF 124.90 P FF 283.72 P SF 185.29

62	6	Shri. Ravi Tavanna Katawa	P No. 11, CTS No. 2607, R S No 21, Khanapur Road, Angol, Belagavi	25-10-2017	SR-102/17-18/S 09-02-2018	14.40 Mtrs	Commercial PA-612.42 Sq.Mtrs.	P GF 244.40 P FF 327.30 P SF 327 30 P TF 327.30
63	23	Shri. Ganapatsa G Waivekar and Others	CTS No. 483/A1, Khade Bazar, Shahapur, Belagavi	09-01-2018	SR-137/17-18/S Dtd: 12-02-2018	11.87 Mtrs	Commercial Cum Residential PA-189.42 Sq.Mtrs.	P GF 115.97 P FF 117.16 P SF 115.97
64	16	Ameya V Behere	CTS No. 332/B, Roy Road, Tilakwadi, Belagavi	08-01-2018	SR-119/17-18/S Dtd: 12-02-2018	6.3 Mtrs	Residential PA-418 06 Sq.Mtrs.	P GF 174 22 P FF 98 25
65	17	The President Vijaykumar Heda Laxmi Narayan Devastan Balaji Devastan	CTS No. 5695/B4 M Fule Road, Shahapur, Belagavi	06-01-2018	SR-132/17-18/S Dtd: 16-02-2018	14.09 Mtrs	Residential PA-1475.44 Sq.Mtrs	P GF 839 18 P FF 918.68 P SF 929.22 P TF 929.22 P IV 929.22
66	2	Smt. Priya G Bhatt	R S No. 345/1B, CTS No. 79/1, Udyambag, Belagavi	10-01-2018	SR-138/17-18/S Dtd: 20-02-2018	5.95 Mtrs	Industrial PA-101.22 Sq.Mtrs.	P GF 60.00 P FF 14.23
67	7	Shri. Nitin T Katawa	CTS No. 2670 P No 03, Khanapur Road, Angol, Belagavi	25-10-2017	SR-101/17-18/S 22-02-2018	14.40 Mtrs.	Commercial PA-651.25 Sq.Mtrs.	P GF 289.00 P FF 397.24 P SF 397.24 P TF 397.24
68	15	Smt. Dhanashree R Kolhapure	CTS No. 1049/A3 Khanapur Road, Belagavi	01-12-2017	SR-18/17-18/S Dt 22-2-2018		PLC Issued	
69	2	Shri. Megha Developers Vijaykamat K Bhandari Madhusudan R Bhandari	CTS No. 491-492, Vaccin Depo Hindu Nagar, Tilakwadi, Belagavi	10-08-2017	SR-25/15-16/S Dtd: 05-12-2017	23.95 Mtrs.	Residential Modified Plan PA-4356.49 Sq.Mtrs.	P VIIF 1472.00 P PH 180.00
70	6	Shri Krishna B Fagare	P No. 8, R S No 109/B, CTS No. 3705, Bhagya Nagar, Belagavi	12-12-2017	SR-148/16-17/S Dtd: 28-02-2018	6.53 Mtrs	Residential PA-209.14 Sq.Mtrs Modified Plan	P GF 76.19 P FF 95.39 P SF 95.39 P TF 95.39

2018/March

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.
71	7	Shri. Kamalkishore Rampal Bhandari	CTS No. 138, Mangalwar Peth, Tilakwadi, Belagavi	12-02-2018	SR-167/17-18/S Dtd: 05-03-2018	14.95 Mtr	Residential PA-1599.08 Sq.Mtrs.	P.GF 1028.51 P. FF 896.92 P. SF 896.92 P. TF 896.92 P. FF 849.41 P PH 135.00 T 4703.94
72		Shri. Shanta Laxman Yadhav	Plot No. 748, S No. 32/2/4B, 2nd Cross, Bhagya Nagar, Angol, Belagavi	14-02-2018	SR-94/17-18		265.43 Sq.Mtrs.	GF 121.75
73	25	Shri. Sachin P Hangiregekar and Others	CTS No. 5402, 5403, 5404,5405, Mahatma Fule Road, Shahapur, Belagavi	09-02-2018	SR-165/17-18/S Dtd: 01-03-2018	11.79 Mtr	Commercial Cum Residential PA-345.18 Sq.Mtrs.	P GF 205.33 P FF 217.50 P SF 130.80 P TF 95.68 P PH 15.00 T 664.31
74	24	Shri. Basavaraj C Kanakanmeli	CTS No. 2139, Kore Galli,Shahapur Belagavi	23-01-2018	SR-154/17-18/S 06-03-2018	6.40 Mtr	Residential PA-277.42 Sq.Mtr	P GF 97.57 P FF 62.30 T 159.87
75	21	Shri. Sagar V Kavadi and Others	H No. 156/B, CTS No. 3732/A, Burud Galli, Sambhaji Road. Belagavi	13-12-2017	SR-121/17-18 06-03-2018	6.61 Mtr	Residential PA-260.585 Sq.Mtr	P GF 76.44 P FF 76.44 T 152.88

76	15	Shri. Prakash D Tendulkar	CTS No. 28, Khanapur Road, Tilakwadi, Belagavi	27-10-2017	SR-100/17-18/S 07-03-2018	14.94 Mtr	Commercial Cum Residential PA-665-92 Sq.Mtrs	P GF 375.22 P FF 340.55 P SF 333.27 P TF 333.27 P IV 333.27 T. 17 15.58
77	11	Shri. Subhas S Yammi	CTS No. 1411/2, H No 430, Teggin Galli, Madhavpur,Vadgaon, Belagavi	31-01-2018	SR-158/17-18 Dtd: 07-03-2018	6.4 Mtr	Industrial Cum Residential PA-464.27 Sq.Mtrs.	P GF 141.95 P FF 184.29 T 326.24
78	14	Shri Kamal P Patil (GPA Holder) Dattatray Laxman Adhyapak	CTS No. 1892, Anandwadi	18-01-2018	SR-147/17-18	14.94 Mtr	Residential 316.21 Sq.Mtr	P GF- 173.46 P FF 184.89 P SF 184.89 P TF 184.29 P IV 184.29 P PH 23.92 T 935.74
79	17	Shri Dilip P Chindak & Others GPA Holder Adam Realty Partners Pvt. Ltd	Pl No. 05, R S No. 31/1, Nanawadi Village, Belagavi	04-09-2017	SR-137/16-17 Dtd;08-03-2018	14.25 Mtr	Residential PA-822.622 Sq.Mtr.	P GF 510.191 P. FF 510.191 P SF 510.191 P TF 510.191 T 2040.764
80	17	Shri. Tavanappa A Palkar and Others	CTS NO. 4146/B/13, Plot NO. 24, R S No. 34/15, Nanawadi, Belagavi	31-01-2018	SR-161/17-18 Dt: 08-03-2018	14.92 Mtr	Residential PA-318.93 Sq.Mtr	P.GF 159.24 P FF 159.24 P SF 159.24 P TF 150.45 T 628.17
81	17	Shri. Deenanath P Revankar	CTS No. 5918 to 5922, Congress Road, Tilakwadi, Belagavi	01-02-2018	SR-162/17-18 08-03-2018	14.94 Mtr	Commercial PA-339.93 Sq.Mtr.	P GF 109.69 P FF 109.69 P SF 109.69 P TF 109.69 P IV 109.69 T 548.45
82	17	Shri. Suhas P Chindak and Others GPA Holders M/S Adam Realty Partners Pvt. Ltd.	R S No. 5918 to 5922 Congress Road, Tilakwadi, Belagavi	06-10-2017	SR-162/17-18 15-03-2018	14.50. Mtrs	Residential PA-302.892 Sq.Mtrs	P GF-131.59 P FF 138.06 P SF 138.06 P TF 138.06 T 545.77
83		Shri. Vijay B Patil	R S No. 110/15+16+37-39+40, Chougule Wadi, Godsewadi, Belagavi		SR-182/17-18/S Dt: 09-03-2018		Compleation Certificate	
84	6	Smt. Bharati D Hosamani	CTS No. 3825, RS No. 67, Bhagya Nagar, Angol, Belagavi	16-01-2018	SR-144/17-18/S Dt: 17-03-2018	5.33 Mtr	Residential PA-404.83 Sq.Mtr	P GF 142.07 P FF 152.89 T 294.46
85	11	Shri. Ramesh V Gadad	CTS No. 1780/3, Teggin Galli, Vadagaon, Belagavi	23-12-2018	SR-128/17-18/S Dt: 19-03-2018	7.30 Mtr	Residential PA-329.80 Sq.Mtr	Ex GF 173.75 P GF 48.27 P FF 126.63 T 348.65
86		Shri. Nitin A Shirgurkar	CTS No. 1111, IInd Cross, Ranade Colony, Belagavi	08-02-2018	SR-32/15-16/S Dt: 09-03-2018		Compleation Certificate	
87	8	Shri. Anant Narayan Patil	Sy No. 2/A-B-C, P No. 17,18,19, CTS No. 2885, R S NO. 83/7 A, Adarsh Nagar, Shriram Colony, Angol, Belagavi	13-01-2018	SR-160/17-18/S Dt: 09-03-2018	14.91 Mtrs	Residential PA-873.45 Sq.Mtrs.	P GF 423.55 P FF 423.55 P SF 423.55 P TF 423.55 P IV 423.55 P PH 104.54 T 2222.29
88		Hemant Narashinha Kulkarni and Others GPA Holder Nitin A Shirgurkar	CTS No. 304, Roy Road, Tilakwadi, Belagavi	02-02-2018	SR-83/16-17/S Dt: 09-03-2018	14.97 Mtr	Residential PA-507.16 Modified Plan	P GF 394.86 P FF 398.27 P SF 384.27 P TF 394.86 P IV 394.86 T 1967.12

89		Shri. Sadashiv K Hangoji & Others GPA Holder North Karanataka Metro City Builders & Developers	CTS No. 3220, 3221/A/B/C, 3222, Near Banashankari Temple, Bazar Galli, Khasbag	12-12-2016	SR-141/17-18/S Dt: 05-03-2018	14.75 Mtr	Residential PA-851.04 Sq.Mtrs	P GF 462.04 P FF 462.04 P SF 462.04 P TF 462.04 P IV 270.40 T 2118.56
90		Shri. Sunil H Bhandurge	P No. 6 & 7, R S No. 700/A/13, R C Nagar, Angol	09-01-2018	CR-98/15-16/S Dt: 20-03-2018		Compleation Certificate	
91	27	Shri. Ashokial C Rawal and Others	CTS No. 4883/177 Fulbag Galli, Belagavi	22-02-2018	CR-174/17-18/S Dt: 22-03-2018	7.15 Mtr	365.39 Sq.Mtr.	P GF 177.54 P FF 175.75 T 353.29
92	17	Shri. Parag Saraiya Divekar Adam Reality Partners Pvt. Ltd.	R.S.No. 34/6, 34/22 & 34/23, Nanawadi, Belagavi	23-06-2017	CR-543/17-18/S Dt:16-03-2018	29.50	Residential Modified Plan Approved 16-03-2018 PA-2249.92 Sq.Mtr.	Ex GF 477.27 Ex FF 505.70 Ex SF 505.70 Ex TF 505.70 Ex IV 505.70 Ex V 505.70 Ex VI 505.70 ExVII 505.70 P VIII 505.70 P IX 505.70
								Total

South

Corporation of the City of Belgaum

Statement showing the Building permission Granted from April 2018-19

2018-April

Sl No.	ward No.	Owner's name	Address	Date of application	File No. & Permission issued Date	Date of CC	Nature of construction & Plot area	No. of floors, height of Bld. Etc.	
1	11	A.S. & Y S Kudachi	CTS No. 1447 Chavadi Galli, Vadagaon, Belagavi	23-02-2018	BLD/SR-176/17-18/S Dt.12-04-2018	6.40	Residential 239.53 Sq.mtr	P.GF	114.96
								P.SF	48.74
								Total	**163.70**
2	10	Ashok Turmuri @ Balhri	CTS No. 1564, Vaze Galli, Vadgaon, Belagavi	09-03-2018	BLD/SR-183/17-18/S Dt 12-04-2018	6.24	Residential 277.54 Sq.Mtr	P.GF	79.56
								P.FF	75.87
								Total	**155.43**
3	17	Deepa V Mangalwadhe Vinayak R Mangalwedhe	P No. 3 CTS No. 1411, R.S. No. 141/D, Ginde Colony, Nanawadi, Belagavi	21-02-2018	BLD/SR-175/17-18/S Dt.16-04-2018	6.85	Residential 283.82 Sq.Mtr.	P GF	71.58
								P FF	77.2
								Total	**148.78**
4	14	Vandana S Raikar Shrinath M Raikar	P No. 2, CTS No. 6202/A, Bharat Nagar, Shahapur, Belagavi	12-01-2018	BLD/SR-140/17-18/S Dt.24-04-2018	13.90	Residential 267.51 Besement	P GF	100.43
								P FF	100.43
								P SF	100.43
								P TF	100.43
								P PH	22.58
								Total	**323.87**
5	6	Nitin V Gavali Vikas M Gavali	Sy No. 87/3, New & Old, CTS No. 3506/2, Bhagya Nagar, Belagavi	06-06-2017	BLD/SR-39/17-18/S Dt 20-04-2018	14.95	Residential 1508.13 Sq.Mtr Basement	P GF	714.44
								P FF	845.92
								P SF	878.09
								P TF	878.09
								P IV	820.52
								Total	**4137.06**
6	6	Vijayakumar R Heda	CTS No. 3311/3 R S No. 51/3, Bhagya Nagar, Belagavi	26-03-2018	BLD/SR-189/17-18/S Dt.28-04-2018	14.94	Residential 836.43 Sq.Mtr Basement	P GF	165.15
								P FF	424.02
								P SF	347.48
								P TF	198.09
								P IV	198.09
								Total	**1332.83**
7	5	Uday B Sayanak	CTS No. 4713, H No. 572, Kurbar Galli, Angol, Belagavi	18-01-2018	BLD/SR-148/17-18/S Dt.28-04-2018	13.41	Residential 262.33 Sq.Mtr	**P GF**	**155.45**
								P FF	**155.68**
								P SF	**155.68**
								Total	**466.81**
8	19	Pannare Builders & Developers Sudhir C Pannare Pratibha S Pannare	R S No. 181/A, CTS No. 5720/2, Jekkeri Hond, Goaves, Belagavi	22-07-2017	BLD/SR-124/17-18/S Dt.28-04-2018	14.90	Residential 1506.60 Modified Plan Approved	P GF	376.06
								P FF	749.23
								P SF	749.23
								P TF	749.23
								P IV	749.23
								Total	**3372.98**
								G.T Sq.mtr	**9777.59**

Town Planning Officer
Corporation of the City of Belagavi

South and North

Corporation of the City of Belgaum

Statement showing the Compliation Certificate Granted from September 2016 TO April-2018

Sl No.	Owner's name	Address	File No.
1	Umesh Vishwanath Katti	P No. 379, CTS No. 3965 Scheme No. 40, R S No. 2, Near Ganapati Temple , Hindalaga Road, Belagavi	BLD/CR-52/2015-16/N
2	Sri.Siddarth S. Pujar	P No.59A, CTS No.404, RS No.1388, Scheme No.13, TV Center, Belagavi.	BLD/CR-35/2016-17/N
3	Dr.Ashokkumar S. Shetty	P No.5, CTS No.2746, RS No.13/3, Scheme No.51, Laxmiteck, Belagavi.	BLD/CR-123/2014-15/N
4	Smt.Vidyavathi Vijay Malagi	P No.382, RS No.15, Sector No.51, Laxmi Teck, Belagavi	BLDBLD/CR-160/2014-15/N
5	Shri.Mahaveer Shantinath Ramshetty	CTS No.7114, Malmaruti Extension, Belagavi.	BLD/CR-133/2014-15/N
6	Shri.Akbar Khajamohammed Shahkhan	P No.492, RS No.1A/1A, Devraj Urs Colony, Basawan Kudachi, Belagavi.	BLD/CR-11/2016-17/N
7	Shri.Gopal D. Jogin	P.No.C-8, CTS No.0267, SY No.164, Kuvempu Nagar, Hindalaga, Belagavi.	BLD/CR-59/2013-14/N
8	Shri.Vasant Yallappa Patil	P No.378, RS No.1A/1A, Scheme No.11, Devraj Uras Colony, Belagavi.	BLD/CR-169/2012-13/N
9	The President Shri Siddarameshwar Education Trust	CTS No.10625 & 10630, Shivbasav Nagar, Belagavi.	BLD/CR-150/2007-08/N
10	Dr.Ravi B. Patil GPA of Shri.B. S. Patil	P No.7 & 8, CTS No.4876/22, RS No.1386/24, Jadhav Nagar, Belagavi.	BLD/CR-380/2011-12/N
11	Shri.K. Satyanarayan	P No.337/A, CTS No.2644(P), RS No.15, Scheme No.51, Laxmiteck, Belagavi	BLD/CR-281/2015-16/N
12	M/s. Sanjyoti S. Panare	CTS No.733/1,2,3,4, Sambhaji Road, Tilakwadi, Belagavi.	BLD/CR-390/2011-12/S
13	Shri.Shivashankar Veerappa Kopparad	P No.360, RS No.1/K, Devraj Uras Layout, Basawan Kudachi, Belagavi	CR-205/2014-15/N
14	1) Shri.Premchand M. Lengade 2) Shri.Shashank P. Lengade	RS No.736, CTS No.1673, Khanapur Road, Angol, Belagavi.	BLD/CR-166/2014-15/S
15	Shri.Vijaykumar Shankar Shinde	P No.74/A, 74B, CTS No.797, Rukmini Nagar, M.M.Extension, Belagavi.	BLD/CR-98/2015-16/N Dtd: 07-04-2017
16	Chaitanya Associates (GPA Holder), 1) Sou.Sarijini Sashidhar Kulkarni 2) Sou. Vidya Vinod Avargol 3) Sou.Bana Rama Koujalgi	CTS No.269/A, Agarakar Road, Tilakwadi, Belagavi.	BLD/CR-10/2014-15/S
17	Smt.Shalini D Deshpande	P No.480, Scheme No.11, Sy No.1A/1A, Devraj Urs Colony, Belagavi.	BLD/CR-121/2016-17/N

18	Shri.G. K. Maharukar	P N.2057, Scheme No.35+43+43A, RS No.565, Kanbargi Road, Ramteerth Nagar, Belagavi.	BLD/CR- /2016-17/N 20-05-2017
19	1) Shri.Deepak M. Kolvekar 2) Smt.Jyoti Deepak Kolvekar 3) Shri.Dattaprasad Deepak Kolvekar 4) Smt.Kirti Dattaprasad Kolvekar	P No.24, CTS No.3939/B-7, K.R.Layout, Club Road, Belagavi.	BLD/CR-07/2016-17/N
20	Shri.Irangouda B. Nirwani	P No.482, RS No.1-A/1-A, Scheme No.11, Devraj Uras Colony, Baswan Kudachi, Belagavi.	BLD/CR- 148/2016-17/N Dtd: 28-06-2017
21	Dr.Prabhu C. Halkatti	P No.20/19/18/17, CTS no.5653, Mahatma Phule Road, Shastri Nagar, Belagavi.	BLD/CR-49/2015-16/S
22	Smt.Boramma B. Patil	RS No.15, CTS No.383, Scheme No.51, laxmi Tekadi, Belagavi.	BLD/CR-166/2014-15/N Dtd: 29-06-2017
23	Smt.Vijaya Giriraj Patil	P No.734 CTS No.5453, RS No.549, Scheme No.35+43+43A, Ramteerth Nagar, Kanbargi, Belagavi.	BLD/CR- 20/2017-18/N Dtd: 24-07-2017
24	Shri.Vinayak R. Rao Smt.Ashwini Vinayak Rao	CTS No.10618/A, Neharu Nagar, Near Kolhapur Circle, Belagavi.	BLD/CR-136/2016-17/N Dtd: 28-07-2017
25	Shri.Prakash C. Wali	P No.12, CTS No.5090/12, RS No.183, Govt.Servents Co-op. Housing Society, Hanuman Nagar, Belagavi.	/BLD/CR-3/2012-13/N Dtd: 03-08-2017
26	Shri.P.A.Meghannavar	CTS No.8645/F, RS No.602/1, Sector no.5, Malmaruti Extension, Belagavi.	BLD/CR-145/2014-15/N
27	Shri.Bharat R. Gudi and Others	P No.59 & 60, Sy No.169, Azad Co-op Housing Society, Belagavi.	BLD/CR-125/2008-09/N
28	Smt.Sujata Shrikant Mendke	P No.11, Scheme No.27, Mahadwa Road,Belagavi.	BLD/CR-35/2017-18/S
29	M/s.Om Prasad Builders & Developers (partners) Shri.Pundalik Gundu Chougule, Shri.Veerupaxi Rachappa Wali	P No.369, CTS No.8806, Sector No.3, Shivbasav Nagar, M.M.Extension, Belagavi	BLD/CR-143/2013-14/N
30	Shri. R. A. I. A. Falcao	P No.691, Sy No.50, Angol, C Scheme, Bhagya Nagar, Belagavi	BLD/CR-110/2014-15/S
31	Smt. Sulochana B Bhosale	P No.900, CTS No.341, RS No.165, BUDA Scheme-40, Kuvempu Nagar, Belagavi.	/BLD/SR/156/2011-12/N Dtd: 12-10-2017
32	Shri. Shankar Narayan Rao	owner P No.8A, R.S.No. 1369/1B/1, C.T.S. No. 4861/76, Jadhav Nagar, Belagavi.	BLD/SR/05/2015-16/N Dtd: 07-11-2017
33	Shri. Sanjeev B Chougule	P No.92, Scheme No.56, Kumar Swamy Layout, Belagavi.	BLD/SR-CC/2017-18/N Dtd:07-11-2017
34	Shri. Santoshkumar B Patil	P No.894, Scheme No.40, R.S. No. 165, Near Ganapati Temple, Hindalaga, Belagavi.	BLD/SR-107/2015-16/N Dtd:09-11-2017
35	Smt. Anuradha G. Goni	Plot No. 853, Scheme No. 35, Ramteerth Nagar, Kanbargi Belagavi.	BLD/SR-CC/2017-18/N Dtd:07-11-2017 Dtd: 09-11-2017
36	Smt. Shobha A Patil	P.No.96 and 97, Sy No. 1413, Shreenagar, M.M.Extn, Belagavi.	BLD/SR-01/2007-08/N Dtd: 14-11-2017
37	Smt. Raghunath Govind Mutalik	P.No.498, RS No. 1.A/1.A, Scheme No. 11, Basavan Kudachi Extension, Belagavi.	BLD/CR-175/2016-17/N Dtd: 16-11-2017

38	Shri. Aravind Anant Barade & Others.	P.No. 12, R.S.No. 217, CTS No. 1253 & 1254, Hindwadi, Belagavi.	BLD/CR-11/2015-16/S
39	Shri. Prabhu Gangadhar, Sampagaon, Shri. Mahantesh G Sampgaon, Shri. Vijaymahantesh R Salimath (GPA).	CTS No..951/1 and 951/2, Siddeshwar Nagar (Colony), Kangrali K.H., Belagavi.	BLD/CR-57/2013-14/N Dtd: 28-12-2017
40	Shri. M/S Panare Realty & Infrabuild, Shri. Sudhir C Panare,	Plot No. B, Sy.No. 181, CTS No. 5720/4, Jakkeri Honda, Belagavi	BLD/CR-18/2013-14/S
41	Smt. Tulsha V Patil,	P No. 384, Scheme No.51, R S No. 15, Laxmi Tekadi, Belagavi.	BLD/CR-09/2014-15/N Dtd: 09-01-2018
42	Shri. Anant M Kulkarni,	Sy No. 112/2/1, Chougulewadi, Tilakwadi Belagavi	BLD/CR-160/2006-07/S
43	M/S Seven Construction, Shri. Faizan Feroz Sait, Shri. Qais R Bhavanagari & Others	R.S.No. 1369/1B/2, CTS No. 4861/1/N, Jadhav Nagar, Belagavi	BLD/CR-210(219)/2014-15/N Dtd: 07-02-2018
44	Dr. Shridhar N Shetti,	P.No.12, R.S.No. 21/1, CTS No.2608, Tilakwadi,	BLD/CR-37/2015-16/S Dtd: 08-02-2018
45	Shri. Radheshyam S Heda	Plot No. 75, CTS No. 732, Opp. 3rd Railway Gate, Hindu Nagar, Angol C-Scheme, Belagavi.	BLD/CR-74/2015-16/S Dtd:30-01-2018
46	M/S Classic Developers, Shri Nitin.B. Kitturkar and Others,	CTS No. 350A to H, Neharu Road, Tilakwadi, Belagavi.	BLD/CR-68/2014-15/S Dtd:02-02-2018
47	Venugram Hospital (Belagavi) Pvt.Ltd. Shri. Ramesh R Deshpande (Director) & Others,	R.S.No.674/7 (P), CTS No. 785, 2nd Cross, Hindu Nagar, Belagavi.	BLD/CR-143/2014-15/S
48	Shri. Nitin A Shrigurkar,	CTS No. 1111, IInd Cross, Ranade Colony, Belagavi.	BLD/CR-32/2015-16/S Dtd: 09-03-2018
49	Shri. Vijay B Patil,	R.S No. 110/15 +16+37+39+40, Chougule Wadi/ Godase Wadi, Belagavi	BLD/CR-182/2017-18/S Dtd: 09-03-2018
50	Smt.BharatiParashuramParasannavar	Plot No.403, Scheme No.11, Devaraj Aras, BasavanKudachi, Belagavi.	BLD/CR-156/2013-14/N Dtd: 19-03-2018
51	Shri Nawaz Ahmad Imtiyaz Ahmad Attar and Shri. Imtiyaz Ahmad H. Attar,	CTS No. 10592/A/1, Kolhapur Cross, Neharu Nagar, Belagavi.	BLD/CR-121/2014-15/N
52	Dr. Sunil H. Bhandurge	P.No.6 & 7, R.S.No. 700/A/13, R.C Nagar, Angol, Belagavi.	BLD/CR-98/2015-16/S Dtd: 20-03-2018
53	Katwa Estate Company Ravi Katwa, Gouri Katwa, Nitin Katwa, Rajeshwari Katwa	CTS No. 4836/1C, Near Civil Hospital Road, Sadashiv Nagar	BLD/CR-101/2016-17/N Dtd: 05-03-2018
54	Shri. Nikhil Umesh Katti,	CTS No. 4833/49 (New), 4833/13 (Old), Sy No. 975/2/2, Civil Hospital Road, Belagavi.	BLD/CR-186/2014-15/N

Sd/-

Town Planning Officer
Corporation of the City of Belagavi

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಸಿದ್ದು ಸವದಿ
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	364
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ವಿವಿಧ ಯೋಜನೆಗಳಡಿ ಮಂಜೂರು ಮಾಡಿದ ಮನೆಗಳ ಸಂಖ್ಯೆ ಎಷ್ಟು:(ಕ್ಷೇತ್ರವಾರು ಹಾಗೂ ಯೋಜನೆವಾರು ಮಾಹಿತಿ ನೀಡುವುದು)	ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ವಿವಿಧ ಯೋಜನೆಗಳಡಿ 1735480 ಮನೆಗಳು ಮಂಜೂರಾಗಿದ್ದು, ವಿವರಗಳು ಕೆಳಗಿನಂತಿವೆ: (see table below)

ಯೋಜನೆ	ಮಂಜೂರಾದ ಮನೆಗಳು
ಬಸವ ವಸತಿ ಯೋಜನೆ	815857
ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ-ಗ್ರಾಮೀಣ	392161
ಡಿ. ದೇವರಾಜ ಅರಸು ವಿಶೇಷ ವಸತಿ ಯೋಜನೆ	97215
ಇಂದಿರಾ ಆವಾಸ್ ಯೋಜನೆ	103315
ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ	164385
ವಾಜಪೇಯಿ ನಗರ ವಸತಿ ಯೋಜನೆ	101506
ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ-ನಗರ	61041
ಒಟ್ಟು	1735480

ಯೋಜನಾವಾರು, ತಾಲ್ಲೂಕುವಾರು ವಿವರ **ಅನುಬಂಧ- 1** ರಲ್ಲಿ ಒದಗಿಸಲಾಗಿದೆ.

ಯೋಜನಾವಾರು, ನಗರವಾರು ವಿವರ **ಅನುಬಂಧ- 2** ರಲ್ಲಿ ಒದಗಿಸಲಾಗಿದೆ.

2017-18ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ ನೀಡಲಾಗಿರುವ ಒಂದು ಲಕ್ಷ ಮನೆಗಳ ಗುರಿಯಲ್ಲಿ ಪಿ.ಎಂ.ಎ.ವೈ-ಹೆಚ್.ಎಫ್.ಎ. ಯೋಜನೆಯಡಿ 24897 ಮನೆಗಳನ್ನು ಬಿಎಲ್‌ಸಿ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದ್ದು, ವಿವರಗಳನ್ನು **ಅನುಬಂಧ-3** ರಲ್ಲಿ ಒದಗಿಸಲಾಗಿದೆ.

	ಪ್ರಶ್ನೆ	ಉತ್ತರ
ಆ)	ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿರುವ ವಸತಿ ರಹಿತರ ಸಂಖ್ಯೆ ಎಷ್ಟು: (ಗ್ರಾಮವಾರು ಮಾಹಿತಿ ನೀಡುವುದು)	ಪಿಎಮ್‌ಎವೈ (ಗ್ರಾಮೀಣ) ಯೋಜನೆಯಡಿ ಕೈಗೊಂಡ ವಸತಿ ಬೇಡಿಕೆ ಸಮೀಕ್ಷೆಯನ್ವಯ ತೇರದಾಳ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ 5462 ವಸತಿ ರಹಿತರಿದ್ದು, ಗ್ರಾಮ ಪಂಚಾಯತಿವಾರು ವಿವರ **ಅನುಬಂಧ-4**ರಲ್ಲಿ ನೀಡಲಾಗಿದೆ. ಪಿಎಮ್‌ಎವೈ (ನಗರ) ಯೋಜನೆಯಡಿ ಕೈಗೊಂಡ ವಸತಿ ಬೇಡಿಕೆ ಸಮೀಕ್ಷೆಯನ್ವಯ ತೇರದಾಳ ವಿಧಾನಸಭಾ ಕ್ಷೇತ್ರದ ನಗರ ಪ್ರದೇಶದಲ್ಲಿ 9046 ವಸತಿ ರಹಿತರಿರುವುದು ಕಂಡುಬಂದಿದ್ದು, ಪಟ್ಟಣವಾರು ವಿವರಗಳನ್ನು **ಅನುಬಂಧ-5ರಲ್ಲಿ** ಒದಗಿಸಲಾಗಿದೆ.

	ಪ್ರಶ್ನೆ	ಉತ್ತರ
ಇ)	ಇವರುಗಳಿಗೆ ಯಾವಾಗ ವಸತಿಯನ್ನು ಕಲ್ಪಿಸಲಾಗುವುದು:	ವಸತಿ ರಹಿತರಿಗೆ ವಸತಿ ಸೌಕರ್ಯವನ್ನು ಕಲ್ಪಿಸಲು ಸರ್ಕಾರವು ಪ್ರತಿ ವರ್ಷ ಆಯವ್ಯಯದಲ್ಲಿ ಒದಗಿಸಲಾಗುವ ಅನುದಾನಕ್ಕೆ ಅನುಗುಣವಾಗಿ ಗುರಿಯನ್ನು ನಿಗದಿಪಡಿಸಲಾಗುತ್ತಿದ್ದು, ವಸತಿ ರಹಿತರಿಗೆ ಹಂತ ಹಂತವಾಗಿ ವಸತಿ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ.
ಈ)	ರಬಕವಿ ನಗರದಲ್ಲಿ ಸುಮಾರು 1000 ನಿವೇಶನಗಳು ಖಾಲಿ ಇದ್ದು, ಗುಂಪು ಮನೆಗಳ ಬೇಡಿಕೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ:	ಬಂದಿದೆ.
ಉ)	ಬಂದಿದ್ದಲ್ಲಿ, ಯಾವಾಗ ಮನೆಗಳನ್ನು ಕಟ್ಟಿಸಿ, ಹಂಚಿಕೆ ಮಾಡಲಾಗುವುದು? (ವಿವರ ಒದಗಿಸುವುದು)	ನಿವೇಶನರಹಿತ ಕುಟುಂಬಗಳ ಪಟ್ಟಿಯನ್ನು ಆಶ್ರಯ ಸಮಿತಿ ಸಭೆಯಲ್ಲಿ ಮಂಡಿಸಿ, ನಿಯಮಾನುಸಾರ ಅರ್ಹರಿರುವವರಿಗೆ ಹಂಚಿಕೆ ಮಾಡುವ ಬಗ್ಗೆ ಕ್ರಮವಹಿಸಲಾಗುವುದು.

ಕಡತ ಸಂಖ್ಯೆ: ವಇ 240 ಹೆಚ್‌ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

LAQ-364 (Annexure-1- Rural)

District	Town/Taluk/Constituency	Scheme	Series	Target
Bagalkot	Badami	Basava Housing Scheme	2015-2016	1258
Bagalkot	Badami	Basava Housing Scheme	2016-2017	887
Bagalkot	Badami	Basava Housing Scheme	2017-2018	1054
Bagalkot	Badami	Basava Housing Scheme_Additional	2017-2018	1868
Bagalkot	Badami	Devaraj Urs Special Housing Scheme-Rural	2016-2017	12
Bagalkot	Badami	Devaraj Urs Special Housing Scheme-Rural	2016-2017	2
Bagalkot	Badami	Dr.B.R Ambedkar Nivas Yojana Rural	2015-2016	333
Bagalkot	Badami	Dr.B.R Ambedkar Nivas Yojana Rural	2015-2016	114
Bagalkot	Badami	Dr.B.R Ambedkar Nivas Yojana Rural	2016-2017	480
Bagalkot	Badami	Dr.B.R Ambedkar Nivas Yojana Rural	2016-2017	273
Bagalkot	Badami	Dr.B.R Ambedkar Nivas Yojana Rural	2017-2018	923
Bagalkot	Badami	Dr.B.R Ambedkar Nivas Yojana Rural	2017-2018	222
Bagalkot	Badami	IAY	2015-2016	677
Bagalkot	Badami	PMAY(G)	2016-2017	424
Bagalkot	Badami	PMAY(G)	2017-2018	408
Bagalkot	Badami	PMAY(G)-Additional	2016-2017	88
Bagalkot	Badami	Rural Special Housing Schemes	2015-2016	11
Bagalkot	Badami	Rural Special Housing Schemes	2015-2016	6
	Badami Total			9040
Bagalkot	Bagalkot	Basava Housing Scheme	2015-2016	1372
Bagalkot	Bagalkot	Basava Housing Scheme	2016-2017	657
Bagalkot	Bagalkot	Basava Housing Scheme	2017-2018	787
Bagalkot	Bagalkot	Basava Housing Scheme_Additional	2016-2017	250
Bagalkot	Bagalkot	Basava Housing Scheme_Additional	2017-2018	895
Bagalkot	Bagalkot	Devaraj Urs Special Housing Scheme-Rural	2016-2017	17
Bagalkot	Bagalkot	Devaraj Urs Special Housing Scheme-Rural	2016-2017	4
Bagalkot	Bagalkot	Devaraj Urs Special Housing Scheme-Rural	2017-2018	232
Bagalkot	Bagalkot	Dr.B.R Ambedkar Nivas Yojana Rural	2015-2016	250
Bagalkot	Bagalkot	Dr.B.R Ambedkar Nivas Yojana Rural	2015-2016	73
Bagalkot	Bagalkot	Dr.B.R Ambedkar Nivas Yojana Rural	2016-2017	372
Bagalkot	Bagalkot	Dr.B.R Ambedkar Nivas Yojana Rural	2016-2017	168
Bagalkot	Bagalkot	Dr.B.R Ambedkar Nivas Yojana Rural	2017-2018	392
Bagalkot	Bagalkot	Dr.B.R Ambedkar Nivas Yojana Rural	2017-2018	161
Bagalkot	Bagalkot	IAY	2015-2016	475
Bagalkot	Bagalkot	PMAY(G)	2016-2017	58
Bagalkot	Bagalkot	PMAY(G)	2017-2018	57
Bagalkot	Bagalkot	PMAY(G)-Additional	2016-2017	13
Bagalkot	Bagalkot	Rural Special Housing Schemes	2015-2016	15
Bagalkot	Bagalkot	Rural Special Housing Schemes	2015-2016	2
	Bagalkot Total			6250
Bagalkot	Bhadami	Devaraj Urs Special Housing Scheme-Rural	2017-2018	237
	Bhadami Total			237
Bagalkot	Bilagi	Basava Housing Scheme	2015-2016	541
Bagalkot	Bilagi	Basava Housing Scheme	2016-2017	439
Bagalkot	Bilagi	Basava Housing Scheme	2017-2018	583
Bagalkot	Bilagi	Basava Housing Scheme_Additional	2017-2018	855
Bagalkot	Bilagi	Devaraj Urs Special Housing Scheme-Rural	2016-2017	42
Bagalkot	Bilagi	Devaraj Urs Special Housing Scheme-Rural	2017-2018	236
Bagalkot	Bilagi	Dr.B.R Ambedkar Nivas Yojana Rural	2015-2016	219
Bagalkot	Bilagi	Dr.B.R Ambedkar Nivas Yojana Rural	2016-2017	282
Bagalkot	Bilagi	Dr.B.R Ambedkar Nivas Yojana Rural	2017-2018	244
Bagalkot	Bilagi	IAY	2015-2016	281
Bagalkot	Bilagi	PMAY(G)	2016-2017	26
Bagalkot	Bilagi	PMAY(G)	2017-2018	20
Bagalkot	Bilagi	PMAY(G)-Additional	2016-2017	7
Bagalkot	Bilagi	Rural Special Housing Schemes	2015-2016	8
	Bilagi Total			3783
Bagalkot	Hunugund	Basava Housing Scheme	2015-2016	1146
Bagalkot	Hunugund	Basava Housing Scheme	2016-2017	959
Bagalkot	Hunugund	Basava Housing Scheme	2017-2018	842
Bagalkot	Hunugund	Basava Housing Scheme_Additional	2016-2017	250

LAQ-364 (Annexure-1- Rural)

District	Town/Taluk/Constituency	Scheme	Series	Target
Bagalkot	Hunugund	Basava Housing Scheme_Additional	2017-2018	1827
Bagalkot	Hunugund	Devaraj Urs Special Housing Scheme-Rural	2016-2017	105
Bagalkot	Hunugund	Devaraj Urs Special Housing Scheme-Rural	2016-2017	29
Bagalkot	Hunugund	Devaraj Urs Special Housing Scheme-Rural	2017-2018	230
Bagalkot	Hunugund	Dr.B.R Ambedkar Nivas Yojana Rural	2015-2016	51
Bagalkot	Hunugund	Dr.B.R Ambedkar Nivas Yojana Rural	2015-2016	418
Bagalkot	Hunugund	Dr.B.R Ambedkar Nivas Yojana Rural	2016-2017	105
Bagalkot	Hunugund	Dr.B.R Ambedkar Nivas Yojana Rural	2016-2017	585
Bagalkot	Hunugund	Dr.B.R Ambedkar Nivas Yojana Rural	2017-2018	77
Bagalkot	Hunugund	Dr.B.R Ambedkar Nivas Yojana Rural	2017-2018	1373
Bagalkot	Hunugund	IAY	2015-2016	490
Bagalkot	Hunugund	PMAY(G)	2016-2017	477
Bagalkot	Hunugund	PMAY(G)	2017-2018	450
Bagalkot	Hunugund	PMAY(G)-Additional	2016-2017	404
Bagalkot	Hunugund	Rural Special Housing Schemes	2015-2016	1
Bagalkot	Hunugund	Rural Special Housing Schemes	2015-2016	24
	Hunugund Total			9843
Bagalkot	Jamakhandi	Basava Housing Scheme	2015-2016	2013
Bagalkot	Jamakhandi	Basava Housing Scheme	2016-2017	1147
Bagalkot	Jamakhandi	Basava Housing Scheme	2017-2018	1392
Bagalkot	Jamakhandi	Basava Housing Scheme_Additional	2016-2017	315
Bagalkot	Jamakhandi	Basava Housing Scheme_Additional	2017-2018	1390
Bagalkot	Jamakhandi	Devaraj Urs Special Housing Scheme-Rural	2016-2017	10
Bagalkot	Jamakhandi	Devaraj Urs Special Housing Scheme-Rural	2016-2017	6
Bagalkot	Jamakhandi	Devaraj Urs Special Housing Scheme-Rural	2017-2018	218
Bagalkot	Jamakhandi	Dr.B.R Ambedkar Nivas Yojana Rural	2015-2016	266
Bagalkot	Jamakhandi	Dr.B.R Ambedkar Nivas Yojana Rural	2015-2016	170
Bagalkot	Jamakhandi	Dr.B.R Ambedkar Nivas Yojana Rural	2016-2017	516
Bagalkot	Jamakhandi	Dr.B.R Ambedkar Nivas Yojana Rural	2016-2017	226
Bagalkot	Jamakhandi	Dr.B.R Ambedkar Nivas Yojana Rural	2017-2018	411
Bagalkot	Jamakhandi	Dr.B.R Ambedkar Nivas Yojana Rural	2017-2018	260
Bagalkot	Jamakhandi	IAY	2015-2016	621
Bagalkot	Jamakhandi	PMAY(G)	2016-2017	152
Bagalkot	Jamakhandi	PMAY(G)	2017-2018	167
Bagalkot	Jamakhandi	PMAY(G)-Additional	2016-2017	57
Bagalkot	Jamakhandi	Rural Special Housing Schemes	2015-2016	1
Bagalkot	Jamakhandi	Rural Special Housing Schemes	2015-2016	3
	Jamakhandi Total			9341
Bagalkot	Mudhol	Basava Housing Scheme	2015-2016	1230
Bagalkot	Mudhol	Basava Housing Scheme	2016-2017	1064
Bagalkot	Mudhol	Basava Housing Scheme	2017-2018	932
Bagalkot	Mudhol	Basava Housing Scheme_Additional	2016-2017	260
Bagalkot	Mudhol	Basava Housing Scheme_Additional	2017-2018	1863
Bagalkot	Mudhol	Devaraj Urs Special Housing Scheme-Rural	2016-2017	2
Bagalkot	Mudhol	Devaraj Urs Special Housing Scheme-Rural	2016-2017	2
Bagalkot	Mudhol	Dr.B.R Ambedkar Nivas Yojana Rural	2015-2016	417
Bagalkot	Mudhol	Dr.B.R Ambedkar Nivas Yojana Rural	2015-2016	57
Bagalkot	Mudhol	Dr.B.R Ambedkar Nivas Yojana Rural	2016-2017	633
Bagalkot	Mudhol	Dr.B.R Ambedkar Nivas Yojana Rural	2016-2017	94
Bagalkot	Mudhol	Dr.B.R Ambedkar Nivas Yojana Rural	2017-2018	302
Bagalkot	Mudhol	Dr.B.R Ambedkar Nivas Yojana Rural	2017-2018	42
Bagalkot	Mudhol	IAY	2015-2016	538
Bagalkot	Mudhol	PMAY(G)	2016-2017	153
Bagalkot	Mudhol	PMAY(G)	2017-2018	214
Bagalkot	Mudhol	PMAY(G)-Additional	2016-2017	71
Bagalkot	Mudhol	Rural Special Housing Schemes	2015-2016	39
	Mudhol Total			7913
Bagalkot	Mudhola	Devaraj Urs Special Housing Scheme-Rural	2017-2018	713
	Mudhola Total			713
Bagalkot	Teradala	Devaraj Urs Special Housing Scheme-Rural	2017-2018	244
	Teradala Total			244

LAQ-364 (Annexure-1- Rural)

District	Town/Taluk/Constituency	Scheme	Series	Target
				47364
Bagalkot Total				
Ballari	Ballari	Basava Housing Scheme	2015-2016	2355
Ballari	Ballari	Basava Housing Scheme	2016-2017	1785
Ballari	Ballari	Basava Housing Scheme	2017-2018	1115
Ballari	Ballari	Basava Housing Scheme_Additional	2016-2017	550
Ballari	Ballari	Basava Housing Scheme_Additional	2017-2018	1172
Ballari	Ballari	Devaraj Urs Special Housing Scheme-Rural	2016-2017	19
Ballari	Ballari	Devaraj Urs Special Housing Scheme-Rural	2016-2017	16
Ballari	Ballari	Devaraj Urs Special Housing Scheme-Rural	2016-2017	1
Ballari	Ballari	Devaraj Urs Special Housing Scheme-Rural	2017-2018	237
Ballari	Ballari	Dr.B.R Ambedkar Nivas Yojana Rural	2015-2016	695
Ballari	Ballari	Dr.B.R Ambedkar Nivas Yojana Rural	2015-2016	601
Ballari	Ballari	Dr.B.R Ambedkar Nivas Yojana Rural	2015-2016	41
Ballari	Ballari	Dr.B.R Ambedkar Nivas Yojana Rural	2016-2017	1131
Ballari	Ballari	Dr.B.R Ambedkar Nivas Yojana Rural	2016-2017	977
Ballari	Ballari	Dr.B.R Ambedkar Nivas Yojana Rural	2016-2017	58
Ballari	Ballari	Dr.B.R Ambedkar Nivas Yojana Rural	2017-2018	102
Ballari	Ballari	Dr.B.R Ambedkar Nivas Yojana Rural	2017-2018	52
Ballari	Ballari	IAY	2015-2016	1451
Ballari	Ballari	PMAY(G)	2016-2017	679
Ballari	Ballari	PMAY(G)	2017-2018	450
Ballari	Ballari	PMAY(G)-Additional	2016-2017	180
Ballari	Ballari	Rural Special Housing Schemes	2015-2016	53
Ballari	Ballari	Rural Special Housing Schemes	2015-2016	80
Ballari	Ballari	Rural Special Housing Schemes	2015-2016	6
	Ballari Total			13806
Ballari	Ballari City	Devaraj Urs Special Housing Scheme-Rural	2017-2018	268
	Ballari City Total			268
Ballari	Hadagali	Basava Housing Scheme	2015-2016	948
Ballari	Hadagali	Basava Housing Scheme	2016-2017	684
Ballari	Hadagali	Basava Housing Scheme	2017-2018	582
Ballari	Hadagali	Basava Housing Scheme_Additional	2017-2018	750
Ballari	Hadagali	Devaraj Urs Special Housing Scheme-Rural	2016-2017	26
Ballari	Hadagali	Devaraj Urs Special Housing Scheme-Rural	2017-2018	199
Ballari	Hadagali	Dr.B.R Ambedkar Nivas Yojana Rural	2015-2016	401
Ballari	Hadagali	Dr.B.R Ambedkar Nivas Yojana Rural	2016-2017	684
Ballari	Hadagali	Dr.B.R Ambedkar Nivas Yojana Rural	2017-2018	626
Ballari	Hadagali	Dr.B.R Ambedkar Nivas Yojana Rural	2017-2018	1
Ballari	Hadagali	IAY	2015-2016	512
Ballari	Hadagali	PMAY(G)	2016-2017	100
Ballari	Hadagali	PMAY(G)	2017-2018	93
Ballari	Hadagali	PMAY(G)-Additional	2016-2017	21
Ballari	Hadagali	Rural Special Housing Schemes	2015-2016	32
	Hadagali Total			5659
Ballari	Hagaribommanahalli	Basava Housing Scheme	2015-2016	752
Ballari	Hagaribommanahalli	Basava Housing Scheme	2016-2017	550
Ballari	Hagaribommanahalli	Basava Housing Scheme	2017-2018	700
Ballari	Hagaribommanahalli	Basava Housing Scheme_Additional	2016-2017	200
Ballari	Hagaribommanahalli	Basava Housing Scheme_Additional	2017-2018	975
Ballari	Hagaribommanahalli	Devaraj Urs Special Housing Scheme-Rural	2016-2017	14
Ballari	Hagaribommanahalli	Devaraj Urs Special Housing Scheme-Rural	2017-2018	246
Ballari	Hagaribommanahalli	Dr.B.R Ambedkar Nivas Yojana Rural	2015-2016	43
Ballari	Hagaribommanahalli	Dr.B.R Ambedkar Nivas Yojana Rural	2015-2016	286
Ballari	Hagaribommanahalli	Dr.B.R Ambedkar Nivas Yojana Rural	2016-2017	88
Ballari	Hagaribommanahalli	Dr.B.R Ambedkar Nivas Yojana Rural	2016-2017	429
Ballari	Hagaribommanahalli	Dr.B.R Ambedkar Nivas Yojana Rural	2017-2018	130
Ballari	Hagaribommanahalli	Dr.B.R Ambedkar Nivas Yojana Rural	2017-2018	207
Ballari	Hagaribommanahalli	IAY	2015-2016	535
Ballari	Hagaribommanahalli	PMAY(G)	2016-2017	351
Ballari	Hagaribommanahalli	PMAY(G)	2017-2018	248
Ballari	Hagaribommanahalli	PMAY(G)-Additional	2016-2017	94

LAQ-364 (Annexure-1- Rural)

District	Town/Taluk/Constituency	Scheme	Series	Target
Ballari	Hagaribommanahalli	Rural Special Housing Schemes	2015-2016	1
Ballari	Hagaribommanahalli	Rural Special Housing Schemes	2015-2016	11
	Hagaribommanahalli Total			5860
Ballari	Hosapete	Basava Housing Scheme	2015-2016	1041
Ballari	Hosapete	Basava Housing Scheme	2016-2017	735
Ballari	Hosapete	Basava Housing Scheme	2017-2018	887
Ballari	Hosapete	Basava Housing Scheme_Additional	2016-2017	100
Ballari	Hosapete	Basava Housing Scheme_Additional	2017-2018	1150
Ballari	Hosapete	Devaraj Urs Special Housing Scheme-Rural	2016-2017	14
Ballari	Hosapete	Devaraj Urs Special Housing Scheme-Rural	2016-2017	1
Ballari	Hosapete	Devaraj Urs Special Housing Scheme-Rural	2016-2017	5
Ballari	Hosapete	Dr.B.R Ambedkar Nivas Yojana Rural	2015-2016	175
Ballari	Hosapete	Dr.B.R Ambedkar Nivas Yojana Rural	2015-2016	204
Ballari	Hosapete	Dr.B.R Ambedkar Nivas Yojana Rural	2015-2016	1
Ballari	Hosapete	Dr.B.R Ambedkar Nivas Yojana Rural	2015-2016	244
Ballari	Hosapete	Dr.B.R Ambedkar Nivas Yojana Rural	2016-2017	163
Ballari	Hosapete	Dr.B.R Ambedkar Nivas Yojana Rural	2016-2017	291
Ballari	Hosapete	Dr.B.R Ambedkar Nivas Yojana Rural	2016-2017	10
Ballari	Hosapete	Dr.B.R Ambedkar Nivas Yojana Rural	2016-2017	376
Ballari	Hosapete	Dr.B.R Ambedkar Nivas Yojana Rural	2017-2018	232
Ballari	Hosapete	Dr.B.R Ambedkar Nivas Yojana Rural	2017-2018	119
Ballari	Hosapete	Dr.B.R Ambedkar Nivas Yojana Rural	2017-2018	398
Ballari	Hosapete	IAY	2015-2016	754
Ballari	Hosapete	PMAY(G)	2016-2017	694
Ballari	Hosapete	PMAY(G)	2017-2018	253
Ballari	Hosapete	PMAY(G)-Additional	2016-2017	144
Ballari	Hosapete	Rural Special Housing Schemes	2015-2016	1
Ballari	Hosapete	Rural Special Housing Schemes	2015-2016	2
	Hosapete Total			7994
Ballari	Kampli	Devaraj Urs Special Housing Scheme-Rural	2017-2018	243
	Kampli Total			243
Ballari	Kudligi	Basava Housing Scheme	2015-2016	1158
Ballari	Kudligi	Basava Housing Scheme	2016-2017	747
Ballari	Kudligi	Basava Housing Scheme	2017-2018	876
Ballari	Kudligi	Basava Housing Scheme_Additional	2016-2017	100
Ballari	Kudligi	Basava Housing Scheme_Additional	2017-2018	1543
Ballari	Kudligi	Devaraj Urs Special Housing Scheme-Rural	2016-2017	3
Ballari	Kudligi	Devaraj Urs Special Housing Scheme-Rural	2016-2017	42
Ballari	Kudligi	Devaraj Urs Special Housing Scheme-Rural	2017-2018	219
Ballari	Kudligi	Dr.B.R Ambedkar Nivas Yojana Rural	2015-2016	56
Ballari	Kudligi	Dr.B.R Ambedkar Nivas Yojana Rural	2015-2016	6
Ballari	Kudligi	Dr.B.R Ambedkar Nivas Yojana Rural	2015-2016	532
Ballari	Kudligi	Dr.B.R Ambedkar Nivas Yojana Rural	2016-2017	105
Ballari	Kudligi	Dr.B.R Ambedkar Nivas Yojana Rural	2016-2017	6
Ballari	Kudligi	Dr.B.R Ambedkar Nivas Yojana Rural	2016-2017	854
Ballari	Kudligi	Dr.B.R Ambedkar Nivas Yojana Rural	2017-2018	111
Ballari	Kudligi	IAY	2015-2016	1134
Ballari	Kudligi	PMAY(G)	2016-2017	348
Ballari	Kudligi	PMAY(G)	2017-2018	372
Ballari	Kudligi	PMAY(G)-Additional	2016-2017	135
Ballari	Kudligi	Rural Special Housing Schemes	2015-2016	3
Ballari	Kudligi	Rural Special Housing Schemes	2015-2016	111
	Kudligi Total			8461
Ballari	Sandur	Basava Housing Scheme	2015-2016	1057
Ballari	Sandur	Basava Housing Scheme	2016-2017	619
Ballari	Sandur	Basava Housing Scheme	2017-2018	752
Ballari	Sandur	Basava Housing Scheme_Additional	2016-2017	250
Ballari	Sandur	Basava Housing Scheme_Additional	2017-2018	932
Ballari	Sandur	Devaraj Urs Special Housing Scheme-Rural	2016-2017	87
Ballari	Sandur	Devaraj Urs Special Housing Scheme-Rural	2017-2018	254
Ballari	Sandur	Dr.B.R Ambedkar Nivas Yojana Rural	2015-2016	630

LAQ-364 (Annexure-1- Rural)

District	Town/Taluk/Constituency	Scheme	Series	Target
Ballari	Sandur	Dr.B.R Ambedkar Nivas Yojana Rural	2016-2017	835
Ballari	Sandur	Dr.B.R Ambedkar Nivas Yojana Rural	2017-2018	245
Ballari	Sandur	IAY	2015-2016	903
Ballari	Sandur	PMAY(G)	2016-2017	230
Ballari	Sandur	PMAY(G)	2017-2018	373
Ballari	Sandur	PMAY(G)-Additional	2016-2017	124
Ballari	Sandur	Rural Special Housing Schemes	2015-2016	43
	Sandur Total			7334
Ballari	Siruguppa	Basava Housing Scheme	2015-2016	1079
Ballari	Siruguppa	Basava Housing Scheme	2016-2017	1062
Ballari	Siruguppa	Basava Housing Scheme	2017-2018	681
Ballari	Siruguppa	Basava Housing Scheme_Additional	2017-2018	500
Ballari	Siruguppa	Devaraj Urs Special Housing Scheme-Rural	2016-2017	39
Ballari	Siruguppa	Devaraj Urs Special Housing Scheme-Rural	2017-2018	238
Ballari	Siruguppa	Dr.B.R Ambedkar Nivas Yojana Rural	2015-2016	760
Ballari	Siruguppa	Dr.B.R Ambedkar Nivas Yojana Rural	2016-2017	1251
Ballari	Siruguppa	Dr.B.R Ambedkar Nivas Yojana Rural	2017-2018	315
Ballari	Siruguppa	IAY	2015-2016	742
Ballari	Siruguppa	PMAY(G)	2016-2017	630
Ballari	Siruguppa	PMAY(G)	2017-2018	363
Ballari	Siruguppa	PMAY(G)-Additional	2016-2017	135
Ballari	Siruguppa	Rural Special Housing Schemes	2015-2016	50
	Siruguppa Total			7845
Ballari	Vijayanagara	Devaraj Urs Special Housing Scheme-Rural	2017-2018	267
	Vijayanagara Total			267
Ballari Total				57737
Belagavi	Arabhavi	Devaraj Urs Special Housing Scheme-Rural	2017-2018	262
	Arabhavi Total			262
Belagavi	Athani	Basava Housing Scheme	2015-2016	1490
Belagavi	Athani	Basava Housing Scheme	2016-2017	2141
Belagavi	Athani	Basava Housing Scheme	2017-2018	2537
Belagavi	Athani	Basava Housing Scheme_Additional	2017-2018	645
Belagavi	Athani	Devaraj Urs Special Housing Scheme-Rural	2016-2017	922
Belagavi	Athani	Devaraj Urs Special Housing Scheme-Rural	2016-2017	197
Belagavi	Athani	Devaraj Urs Special Housing Scheme-Rural	2017-2018	296
Belagavi	Athani	Dr.B.R Ambedkar Nivas Yojana Rural	2015-2016	442
Belagavi	Athani	Dr.B.R Ambedkar Nivas Yojana Rural	2015-2016	314
Belagavi	Athani	Dr.B.R Ambedkar Nivas Yojana Rural	2016-2017	605
Belagavi	Athani	Dr.B.R Ambedkar Nivas Yojana Rural	2016-2017	419
Belagavi	Athani	Dr.B.R Ambedkar Nivas Yojana Rural	2017-2018	534
Belagavi	Athani	Dr.B.R Ambedkar Nivas Yojana Rural	2017-2018	1
Belagavi	Athani	Dr.B.R Ambedkar Nivas Yojana Rural	2017-2018	298
Belagavi	Athani	IAY	2015-2016	965
Belagavi	Athani	PMAY(G)	2016-2017	1080
Belagavi	Athani	PMAY(G)	2017-2018	644
Belagavi	Athani	PMAY(G)-Additional	2016-2017	525
Belagavi	Athani	Rural Special Housing Schemes	2015-2016	7
Belagavi	Athani	Rural Special Housing Schemes	2015-2016	30
	Athani Total			14092
Belagavi	Bailahongal	Basava Housing Scheme	2015-2016	1504
Belagavi	Bailahongal	Basava Housing Scheme	2016-2017	2512
Belagavi	Bailahongal	Basava Housing Scheme	2017-2018	1765
Belagavi	Bailahongal	Basava Housing Scheme_Additional	2017-2018	856
Belagavi	Bailahongal	Devaraj Urs Special Housing Scheme-Rural	2016-2017	11
Belagavi	Bailahongal	Devaraj Urs Special Housing Scheme-Rural	2016-2017	9
Belagavi	Bailahongal	Devaraj Urs Special Housing Scheme-Rural	2017-2018	557
Belagavi	Bailahongal	Dr.B.R Ambedkar Nivas Yojana Rural	2015-2016	201
Belagavi	Bailahongal	Dr.B.R Ambedkar Nivas Yojana Rural	2015-2016	606
Belagavi	Bailahongal	Dr.B.R Ambedkar Nivas Yojana Rural	2016-2017	298
Belagavi	Bailahongal	Dr.B.R Ambedkar Nivas Yojana Rural	2016-2017	918
Belagavi	Bailahongal	Dr.B.R Ambedkar Nivas Yojana Rural	2017-2018	86

LAQ-364 (Annexure-1- Rural)

District	Town/Taluk/Constituency	Scheme	Series	Target
Belagavi	Bailahongal	Dr.B.R Ambedkar Nivas Yojana Rural	2017-2018	336
Belagavi	Bailahongal	IAY	2015-2016	795
Belagavi	Bailahongal	PMAY(G)	2016-2017	768
Belagavi	Bailahongal	PMAY(G)	2017-2018	411
Belagavi	Bailahongal	PMAY(G)-Additional	2016-2017	271
Belagavi	Bailahongal	Rural Special Housing Schemes	2015-2016	11
Belagavi	Bailahongal	Rural Special Housing Schemes	2015-2016	25
	Bailahongal Total			11940
Belagavi	Belagavi	Basava Housing Scheme	2015-2016	2520
Belagavi	Belagavi	Basava Housing Scheme	2016-2017	1405
Belagavi	Belagavi	Basava Housing Scheme	2017-2018	2428
Belagavi	Belagavi	Basava Housing Scheme_Additional	2016-2017	260
Belagavi	Belagavi	Basava Housing Scheme_Additional	2017-2018	1796
Belagavi	Belagavi	Devaraj Urs Special Housing Scheme-Rural	2016-2017	73
Belagavi	Belagavi	Dr.B.R Ambedkar Nivas Yojana Rural	2015-2016	27
Belagavi	Belagavi	Dr.B.R Ambedkar Nivas Yojana Rural	2015-2016	418
Belagavi	Belagavi	Dr.B.R Ambedkar Nivas Yojana Rural	2015-2016	161
Belagavi	Belagavi	Dr.B.R Ambedkar Nivas Yojana Rural	2016-2017	3
Belagavi	Belagavi	Dr.B.R Ambedkar Nivas Yojana Rural	2016-2017	523
Belagavi	Belagavi	Dr.B.R Ambedkar Nivas Yojana Rural	2016-2017	266
Belagavi	Belagavi	Dr.B.R Ambedkar Nivas Yojana Rural	2017-2018	20
Belagavi	Belagavi	Dr.B.R Ambedkar Nivas Yojana Rural	2017-2018	605
Belagavi	Belagavi	Dr.B.R Ambedkar Nivas Yojana Rural	2017-2018	1140
Belagavi	Belagavi	IAY	2015-2016	797
Belagavi	Belagavi	PMAY(G)	2016-2017	565
Belagavi	Belagavi	PMAY(G)	2017-2018	570
Belagavi	Belagavi	PMAY(G)-Additional	2016-2017	146
Belagavi	Belagavi	Rural Special Housing Schemes	2015-2016	1
	Belagavi Total			13724
Belagavi	Belagavi dakshina	Devaraj Urs Special Housing Scheme-Rural	2017-2018	232
	Belagavi dakshina Total			232
Belagavi	Belagavi rural	Devaraj Urs Special Housing Scheme-Rural	2017-2018	247
	Belagavi rural Total			247
Belagavi	Belagavi uttara	Devaraj Urs Special Housing Scheme-Rural	2017-2018	253
	Belagavi uttara Total			253
Belagavi	Chikkodi	Basava Housing Scheme	2015-2016	2694
Belagavi	Chikkodi	Basava Housing Scheme	2016-2017	2191
Belagavi	Chikkodi	Basava Housing Scheme	2017-2018	2011
Belagavi	Chikkodi	Basava Housing Scheme_Additional	2016-2017	500
Belagavi	Chikkodi	Basava Housing Scheme_Additional	2017-2018	1725
Belagavi	Chikkodi	Devaraj Urs Special Housing Scheme-Rural	2016-2017	1744
Belagavi	Chikkodi	Devaraj Urs Special Housing Scheme-Rural	2016-2017	3170
Belagavi	Chikkodi	Devaraj Urs Special Housing Scheme-Rural	2016-2017	295
Belagavi	Chikkodi	Dr.B.R Ambedkar Nivas Yojana Rural	2015-2016	290
Belagavi	Chikkodi	Dr.B.R Ambedkar Nivas Yojana Rural	2015-2016	294
Belagavi	Chikkodi	Dr.B.R Ambedkar Nivas Yojana Rural	2015-2016	135
Belagavi	Chikkodi	Dr.B.R Ambedkar Nivas Yojana Rural	2016-2017	457
Belagavi	Chikkodi	Dr.B.R Ambedkar Nivas Yojana Rural	2016-2017	465
Belagavi	Chikkodi	Dr.B.R Ambedkar Nivas Yojana Rural	2016-2017	204
Belagavi	Chikkodi	Dr.B.R Ambedkar Nivas Yojana Rural	2017-2018	232
Belagavi	Chikkodi	Dr.B.R Ambedkar Nivas Yojana Rural	2017-2018	254
Belagavi	Chikkodi	Dr.B.R Ambedkar Nivas Yojana Rural	2017-2018	36
Belagavi	Chikkodi	IAY	2015-2016	979
Belagavi	Chikkodi	PMAY(G)	2016-2017	503
Belagavi	Chikkodi	PMAY(G)	2017-2018	335
Belagavi	Chikkodi	PMAY(G)-Additional	2016-2017	83
Belagavi	Chikkodi	Rural Special Housing Schemes	2015-2016	940
Belagavi	Chikkodi	Rural Special Housing Schemes	2015-2016	1194
	Chikkodi Total			20731
Belagavi	Chikodi-sadalaga	Devaraj Urs Special Housing Scheme-Rural	2017-2018	281
	Chikodi-sadalaga Total			281

LAQ-364 (Annexure-1- Rural)

District	Town/Taluk/Constituency	Scheme	Series	Target
Belagavi	Gokak	Basava Housing Scheme	2015-2016	2798
Belagavi	Gokak	Basava Housing Scheme	2016-2017	3020
Belagavi	Gokak	Basava Housing Scheme	2017-2018	3071
Belagavi	Gokak	Basava Housing Scheme_Additional	2016-2017	400
Belagavi	Gokak	Basava Housing Scheme_Additional	2017-2018	4650
Belagavi	Gokak	Devaraj Urs Special Housing Scheme-Rural	2016-2017	5
Belagavi	Gokak	Devaraj Urs Special Housing Scheme-Rural	2016-2017	14
Belagavi	Gokak	Dr.B.R Ambedkar Nivas Yojana Rural	2015-2016	472
Belagavi	Gokak	Dr.B.R Ambedkar Nivas Yojana Rural	2015-2016	557
Belagavi	Gokak	Dr.B.R Ambedkar Nivas Yojana Rural	2016-2017	596
Belagavi	Gokak	Dr.B.R Ambedkar Nivas Yojana Rural	2016-2017	923
Belagavi	Gokak	Dr.B.R Ambedkar Nivas Yojana Rural	2017-2018	463
Belagavi	Gokak	Dr.B.R Ambedkar Nivas Yojana Rural	2017-2018	517
Belagavi	Gokak	IAY	2015-2016	1212
Belagavi	Gokak	PMAY(G)	2016-2017	1588
Belagavi	Gokak	PMAY(G)	2017-2018	2752
Belagavi	Gokak	PMAY(G)-Additional	2016-2017	909
Belagavi	Gokak	Rural Special Housing Schemes	2015-2016	13
	Gokak Total			23960
Belagavi	Gokaka	Devaraj Urs Special Housing Scheme-Rural	2017-2018	401
	Gokaka Total			401
Belagavi	Hukkeri	Basava Housing Scheme	2015-2016	1695
Belagavi	Hukkeri	Basava Housing Scheme	2016-2017	2230
Belagavi	Hukkeri	Basava Housing Scheme	2017-2018	1604
Belagavi	Hukkeri	Basava Housing Scheme_Additional	2016-2017	140
Belagavi	Hukkeri	Basava Housing Scheme_Additional	2017-2018	1737
Belagavi	Hukkeri	Devaraj Urs Special Housing Scheme-Rural	2016-2017	26
Belagavi	Hukkeri	Devaraj Urs Special Housing Scheme-Rural	2016-2017	6
Belagavi	Hukkeri	Devaraj Urs Special Housing Scheme-Rural	2017-2018	272
Belagavi	Hukkeri	Dr.B.R Ambedkar Nivas Yojana Rural	2015-2016	545
Belagavi	Hukkeri	Dr.B.R Ambedkar Nivas Yojana Rural	2015-2016	736
Belagavi	Hukkeri	Dr.B.R Ambedkar Nivas Yojana Rural	2016-2017	873
Belagavi	Hukkeri	Dr.B.R Ambedkar Nivas Yojana Rural	2016-2017	1225
Belagavi	Hukkeri	Dr.B.R Ambedkar Nivas Yojana Rural	2017-2018	352
Belagavi	Hukkeri	Dr.B.R Ambedkar Nivas Yojana Rural	2017-2018	730
Belagavi	Hukkeri	IAY	2015-2016	1088
Belagavi	Hukkeri	PMAY(G)	2016-2017	1318
Belagavi	Hukkeri	PMAY(G)	2017-2018	1009
Belagavi	Hukkeri	PMAY(G)-Additional	2016-2017	894
Belagavi	Hukkeri	Rural Special Housing Schemes	2015-2016	5
Belagavi	Hukkeri	Rural Special Housing Schemes	2015-2016	3
	Hukkeri Total			16488
Belagavi	Khagavada	Devaraj Urs Special Housing Scheme-Rural	2017-2018	206
	Khagavada Total			206
Belagavi	Khanapur	Basava Housing Scheme	2015-2016	899
Belagavi	Khanapur	Basava Housing Scheme	2016-2017	1269
Belagavi	Khanapur	Basava Housing Scheme	2017-2018	1508
Belagavi	Khanapur	Devaraj Urs Special Housing Scheme-Rural	2016-2017	3
Belagavi	Khanapur	Devaraj Urs Special Housing Scheme-Rural	2017-2018	218
Belagavi	Khanapur	Dr.B.R Ambedkar Nivas Yojana Rural	2015-2016	377
Belagavi	Khanapur	Dr.B.R Ambedkar Nivas Yojana Rural	2016-2017	506
Belagavi	Khanapur	Dr.B.R Ambedkar Nivas Yojana Rural	2017-2018	175
Belagavi	Khanapur	IAY	2015-2016	449
Belagavi	Khanapur	PMAY(G)	2016-2017	346
Belagavi	Khanapur	PMAY(G)	2017-2018	341
Belagavi	Khanapur	PMAY(G)-Additional	2016-2017	138
	Khanapur Total			6229
Belagavi	Kitturu	Devaraj Urs Special Housing Scheme-Rural	2017-2018	206
	Kitturu Total			206
Belagavi	Kudachi	Devaraj Urs Special Housing Scheme-Rural	2017-2018	206
	Kudachi Total			206

LAQ-364 (Annexure-1- Rural)

District	Town/Taluk/Constituency	Scheme	Series	Target
Belagavi	Nippani	Devaraj Urs Special Housing Scheme-Rural	2017-2018	331
	Nippani Total			331
Belagavi	Ramadurga	Devaraj Urs Special Housing Scheme-Rural	2017-2018	1219
	Ramadurga Total			1219
Belagavi	Ramdurga	Basava Housing Scheme	2015-2016	1087
Belagavi	Ramdurga	Basava Housing Scheme	2016-2017	822
Belagavi	Ramdurga	Basava Housing Scheme	2017-2018	1135
Belagavi	Ramdurga	Basava Housing Scheme_Additional	2016-2017	350
Belagavi	Ramdurga	Basava Housing Scheme_Additional	2017-2018	1240
Belagavi	Ramdurga	Devaraj Urs Special Housing Scheme-Rural	2016-2017	39
Belagavi	Ramdurga	Dr.B.R Ambedkar Nivas Yojana Rural	2015-2016	254
Belagavi	Ramdurga	Dr.B.R Ambedkar Nivas Yojana Rural	2016-2017	420
Belagavi	Ramdurga	Dr.B.R Ambedkar Nivas Yojana Rural	2017-2018	3733
Belagavi	Ramdurga	IAY	2015-2016	473
Belagavi	Ramdurga	PMAY(G)	2016-2017	180
Belagavi	Ramdurga	PMAY(G)	2017-2018	162
Belagavi	Ramdurga	PMAY(G)-Additional	2016-2017	65
Belagavi	Ramdurga	Rural Special Housing Schemes	2015-2016	16
	Ramdurga Total			9976
Belagavi	Rayabag	Basava Housing Scheme	2015-2016	1390
Belagavi	Rayabag	Basava Housing Scheme	2016-2017	1914
Belagavi	Rayabag	Basava Housing Scheme	2017-2018	1964
Belagavi	Rayabag	Basava Housing Scheme_Additional	2016-2017	250
Belagavi	Rayabag	Basava Housing Scheme_Additional	2017-2018	2005
Belagavi	Rayabag	Devaraj Urs Special Housing Scheme-Rural	2016-2017	66
Belagavi	Rayabag	Devaraj Urs Special Housing Scheme-Rural	2016-2017	102
Belagavi	Rayabag	Devaraj Urs Special Housing Scheme-Rural	2017-2018	272
Belagavi	Rayabag	Dr.B.R Ambedkar Nivas Yojana Rural	2015-2016	412
Belagavi	Rayabag	Dr.B.R Ambedkar Nivas Yojana Rural	2015-2016	390
Belagavi	Rayabag	Dr.B.R Ambedkar Nivas Yojana Rural	2016-2017	561
Belagavi	Rayabag	Dr.B.R Ambedkar Nivas Yojana Rural	2016-2017	445
Belagavi	Rayabag	Dr.B.R Ambedkar Nivas Yojana Rural	2017-2018	283
Belagavi	Rayabag	Dr.B.R Ambedkar Nivas Yojana Rural	2017-2018	334
Belagavi	Rayabag	IAY	2015-2016	849
Belagavi	Rayabag	PMAY(G)	2016-2017	648
Belagavi	Rayabag	PMAY(G)	2017-2018	643
Belagavi	Rayabag	PMAY(G)-Additional	2016-2017	229
Belagavi	Rayabag	Rural Special Housing Schemes	2015-2016	12
Belagavi	Rayabag	Rural Special Housing Schemes	2015-2016	99
	Rayabag Total			12868
Belagavi	Soudathi	Basava Housing Scheme	2015-2016	1217
Belagavi	Soudathi	Basava Housing Scheme	2016-2017	1808
Belagavi	Soudathi	Basava Housing Scheme	2017-2018	1763
Belagavi	Soudathi	Basava Housing Scheme_Additional	2016-2017	100
Belagavi	Soudathi	Basava Housing Scheme_Additional	2017-2018	1407
Belagavi	Soudathi	Devaraj Urs Special Housing Scheme-Rural	2016-2017	7
Belagavi	Soudathi	Devaraj Urs Special Housing Scheme-Rural	2016-2017	3
Belagavi	Soudathi	Devaraj Urs Special Housing Scheme-Rural	2017-2018	216
Belagavi	Soudathi	Dr.B.R Ambedkar Nivas Yojana Rural	2015-2016	262
Belagavi	Soudathi	Dr.B.R Ambedkar Nivas Yojana Rural	2015-2016	485
Belagavi	Soudathi	Dr.B.R Ambedkar Nivas Yojana Rural	2016-2017	435
Belagavi	Soudathi	Dr.B.R Ambedkar Nivas Yojana Rural	2016-2017	774
Belagavi	Soudathi	Dr.B.R Ambedkar Nivas Yojana Rural	2017-2018	115
Belagavi	Soudathi	Dr.B.R Ambedkar Nivas Yojana Rural	2017-2018	18
Belagavi	Soudathi	IAY	2015-2016	805
Belagavi	Soudathi	PMAY(G)	2016-2017	1120
Belagavi	Soudathi	PMAY(G)	2017-2018	1130
Belagavi	Soudathi	PMAY(G)-Additional	2016-2017	127
Belagavi	Soudathi	Rural Special Housing Schemes	2015-2016	2
	Soudathi Total			11794
Belagavi	Yamakanamaradi	Devaraj Urs Special Housing Scheme-Rural	2017-2018	208

LAQ-364 (Annexure-1- Rural)

District	Town/Taluk/Constituency	Scheme	Series	Target
	Yamakanamaradi Total			208
Belagavi Total				145854
Bengaluru Rural	Devanahalli	Basava Housing Scheme	2015-2016	712
Bengaluru Rural	Devanahalli	Basava Housing Scheme	2016-2017	498
Bengaluru Rural	Devanahalli	Basava Housing Scheme	2017-2018	732
Bengaluru Rural	Devanahalli	Basava Housing Scheme_Additional	2017-2018	175
Bengaluru Rural	Devanahalli	Devaraj Urs Special Housing Scheme-Rural	2016-2017	3
Bengaluru Rural	Devanahalli	Devaraj Urs Special Housing Scheme-Rural	2017-2018	217
Bengaluru Rural	Devanahalli	Dr.B.R Ambedkar Nivas Yojana Rural	2015-2016	346
Bengaluru Rural	Devanahalli	Dr.B.R Ambedkar Nivas Yojana Rural	2016-2017	576
Bengaluru Rural	Devanahalli	Dr.B.R Ambedkar Nivas Yojana Rural	2017-2018	381
Bengaluru Rural	Devanahalli	IAY	2015-2016	502
Bengaluru Rural	Devanahalli	PMAY(G)	2016-2017	163
Bengaluru Rural	Devanahalli	PMAY(G)	2017-2018	56
Bengaluru Rural	Devanahalli	PMAY(G)-Additional	2016-2017	78
Bengaluru Rural	Devanahalli	Rural Special Housing Schemes	2015-2016	11
	Devanahalli Total			4450
Bengaluru Rural	Doddaballapura	Basava Housing Scheme	2015-2016	1381
Bengaluru Rural	Doddaballapura	Basava Housing Scheme	2016-2017	758
Bengaluru Rural	Doddaballapura	Basava Housing Scheme	2017-2018	1026
Bengaluru Rural	Doddaballapura	Basava Housing Scheme_Additional	2016-2017	400
Bengaluru Rural	Doddaballapura	Basava Housing Scheme_Additional	2017-2018	800
Bengaluru Rural	Doddaballapura	Devaraj Urs Special Housing Scheme-Rural	2016-2017	260
Bengaluru Rural	Doddaballapura	Devaraj Urs Special Housing Scheme-Rural	2016-2017	826
Bengaluru Rural	Doddaballapura	Devaraj Urs Special Housing Scheme-Rural	2017-2018	222
Bengaluru Rural	Doddaballapura	Dr.B.R Ambedkar Nivas Yojana Rural	2015-2016	73
Bengaluru Rural	Doddaballapura	Dr.B.R Ambedkar Nivas Yojana Rural	2015-2016	287
Bengaluru Rural	Doddaballapura	Dr.B.R Ambedkar Nivas Yojana Rural	2016-2017	119
Bengaluru Rural	Doddaballapura	Dr.B.R Ambedkar Nivas Yojana Rural	2016-2017	508
Bengaluru Rural	Doddaballapura	Dr.B.R Ambedkar Nivas Yojana Rural	2017-2018	361
Bengaluru Rural	Doddaballapura	Dr.B.R Ambedkar Nivas Yojana Rural	2017-2018	535
Bengaluru Rural	Doddaballapura	IAY	2015-2016	552
Bengaluru Rural	Doddaballapura	PMAY(G)	2016-2017	221
Bengaluru Rural	Doddaballapura	PMAY(G)	2017-2018	16
Bengaluru Rural	Doddaballapura	PMAY(G)-Additional	2016-2017	19
Bengaluru Rural	Doddaballapura	Rural Special Housing Schemes	2015-2016	710
Bengaluru Rural	Doddaballapura	Rural Special Housing Schemes	2015-2016	1173
	Doddaballapura Total			10247
Bengaluru Rural	Hosakote	Basava Housing Scheme	2015-2016	1098
Bengaluru Rural	Hosakote	Basava Housing Scheme	2016-2017	620
Bengaluru Rural	Hosakote	Basava Housing Scheme	2017-2018	1379
Bengaluru Rural	Hosakote	Basava Housing Scheme_Additional	2016-2017	250
Bengaluru Rural	Hosakote	Basava Housing Scheme_Additional	2017-2018	500
Bengaluru Rural	Hosakote	Devaraj Urs Special Housing Scheme-Rural	2016-2017	21
Bengaluru Rural	Hosakote	Devaraj Urs Special Housing Scheme-Rural	2017-2018	233
Bengaluru Rural	Hosakote	Dr.B.R Ambedkar Nivas Yojana Rural	2015-2016	318
Bengaluru Rural	Hosakote	Dr.B.R Ambedkar Nivas Yojana Rural	2016-2017	539
Bengaluru Rural	Hosakote	Dr.B.R Ambedkar Nivas Yojana Rural	2017-2018	693
Bengaluru Rural	Hosakote	IAY	2015-2016	602
Bengaluru Rural	Hosakote	PMAY(G)	2016-2017	130
Bengaluru Rural	Hosakote	PMAY(G)	2017-2018	25
Bengaluru Rural	Hosakote	PMAY(G)-Additional	2016-2017	10
Bengaluru Rural	Hosakote	Rural Special Housing Schemes	2015-2016	6
	Hosakote Total			6424
Bengaluru Rural	Nelamangala	Basava Housing Scheme	2015-2016	684
Bengaluru Rural	Nelamangala	Basava Housing Scheme	2016-2017	698
Bengaluru Rural	Nelamangala	Basava Housing Scheme	2017-2018	893
Bengaluru Rural	Nelamangala	Basava Housing Scheme_Additional	2017-2018	598
Bengaluru Rural	Nelamangala	Devaraj Urs Special Housing Scheme-Rural	2016-2017	4
Bengaluru Rural	Nelamangala	Devaraj Urs Special Housing Scheme-Rural	2017-2018	214
Bengaluru Rural	Nelamangala	Dr.B.R Ambedkar Nivas Yojana Rural	2015-2016	354

LAQ-364 (Annexure-1- Rural)

District	Town/Taluk/Constituency	Scheme	Series	Target
Bengaluru Rural	Nelamangala	Dr.B.R Ambedkar Nivas Yojana Rural	2016-2017	560
Bengaluru Rural	Nelamangala	Dr.B.R Ambedkar Nivas Yojana Rural	2017-2018	503
Bengaluru Rural	Nelamangala	IAY	2015-2016	441
Bengaluru Rural	Nelamangala	PMAY(G)	2016-2017	96
Bengaluru Rural	Nelamangala	PMAY(G)	2017-2018	33
Bengaluru Rural	Nelamangala	PMAY(G)-Additional	2016-2017	13
Bengaluru Rural	Nelamangala	Rural Special Housing Schemes	2015-2016	7
	Nelamangala Total			5098
Bengaluru Rural Total				26219
Bengaluru Urban	Anekal	Basava Housing Scheme	2015-2016	910
Bengaluru Urban	Anekal	Basava Housing Scheme	2016-2017	2409
Bengaluru Urban	Anekal	Basava Housing Scheme	2017-2018	1764
Bengaluru Urban	Anekal	Devaraj Urs Special Housing Scheme-Rural	2017-2018	186
Bengaluru Urban	Anekal	Dr.B.R Ambedkar Nivas Yojana Rural	2015-2016	912
Bengaluru Urban	Anekal	Dr.B.R Ambedkar Nivas Yojana Rural	2015-2016	366
Bengaluru Urban	Anekal	Dr.B.R Ambedkar Nivas Yojana Rural	2016-2017	759
Bengaluru Urban	Anekal	Dr.B.R Ambedkar Nivas Yojana Rural	2016-2017	350
Bengaluru Urban	Anekal	Dr.B.R Ambedkar Nivas Yojana Rural	2017-2018	508
Bengaluru Urban	Anekal	Dr.B.R Ambedkar Nivas Yojana Rural	2017-2018	278
Bengaluru Urban	Anekal	IAY	2015-2016	594
Bengaluru Urban	Anekal	PMAY(G)	2016-2017	91
	Anekal Total			9127
Bengaluru Urban	Basavanagudi	Devaraj Urs Special Housing Scheme-Rural	2017-2018	173
	Basavanagudi Total			173
Bengaluru Urban	Bengaluru East	Basava Housing Scheme	2016-2017	497
Bengaluru Urban	Bengaluru East	Basava Housing Scheme	2017-2018	773
Bengaluru Urban	Bengaluru East	Basava Housing Scheme_Additional	2017-2018	50
Bengaluru Urban	Bengaluru East	Dr.B.R Ambedkar Nivas Yojana Rural	2015-2016	179
Bengaluru Urban	Bengaluru East	Dr.B.R Ambedkar Nivas Yojana Rural	2016-2017	9
Bengaluru Urban	Bengaluru East	Dr.B.R Ambedkar Nivas Yojana Rural	2016-2017	248
Bengaluru Urban	Bengaluru East	Dr.B.R Ambedkar Nivas Yojana Rural	2017-2018	3
Bengaluru Urban	Bengaluru East	Dr.B.R Ambedkar Nivas Yojana Rural	2017-2018	238
Bengaluru Urban	Bengaluru East	IAY	2015-2016	192
Bengaluru Urban	Bengaluru East	PMAY(G)	2016-2017	2
	Bengaluru East Total			2191
Bengaluru Urban	Bengaluru North	Basava Housing Scheme	2015-2016	1509
Bengaluru Urban	Bengaluru North	Basava Housing Scheme	2016-2017	1309
Bengaluru Urban	Bengaluru North	Basava Housing Scheme	2017-2018	2088
Bengaluru Urban	Bengaluru North	Basava Housing Scheme_Additional	2016-2017	14
Bengaluru Urban	Bengaluru North	Basava Housing Scheme_Additional	2017-2018	675
Bengaluru Urban	Bengaluru North	Devaraj Urs Special Housing Scheme-Rural	2016-2017	1
Bengaluru Urban	Bengaluru North	Dr.B.R Ambedkar Nivas Yojana Rural	2015-2016	148
Bengaluru Urban	Bengaluru North	Dr.B.R Ambedkar Nivas Yojana Rural	2015-2016	11
Bengaluru Urban	Bengaluru North	Dr.B.R Ambedkar Nivas Yojana Rural	2015-2016	411
Bengaluru Urban	Bengaluru North	Dr.B.R Ambedkar Nivas Yojana Rural	2015-2016	26
Bengaluru Urban	Bengaluru North	Dr.B.R Ambedkar Nivas Yojana Rural	2016-2017	132
Bengaluru Urban	Bengaluru North	Dr.B.R Ambedkar Nivas Yojana Rural	2016-2017	27
Bengaluru Urban	Bengaluru North	Dr.B.R Ambedkar Nivas Yojana Rural	2016-2017	438
Bengaluru Urban	Bengaluru North	Dr.B.R Ambedkar Nivas Yojana Rural	2016-2017	10
Bengaluru Urban	Bengaluru North	Dr.B.R Ambedkar Nivas Yojana Rural	2017-2018	113
Bengaluru Urban	Bengaluru North	Dr.B.R Ambedkar Nivas Yojana Rural	2017-2018	5
Bengaluru Urban	Bengaluru North	Dr.B.R Ambedkar Nivas Yojana Rural	2017-2018	249
Bengaluru Urban	Bengaluru North	Dr.B.R Ambedkar Nivas Yojana Rural	2017-2018	18
Bengaluru Urban	Bengaluru North	IAY	2015-2016	558
Bengaluru Urban	Bengaluru North	PMAY(G)	2016-2017	32
Bengaluru Urban	Bengaluru North	Rural Special Housing Schemes	2015-2016	1
Bengaluru Urban	Bengaluru North	Rural Special Housing Schemes	2015-2016	185
	Bengaluru North Total			7960
Bengaluru Urban	Bengaluru South	Basava Housing Scheme	2015-2016	923
Bengaluru Urban	Bengaluru South	Basava Housing Scheme	2016-2017	708
Bengaluru Urban	Bengaluru South	Basava Housing Scheme	2017-2018	1018

LAQ-364 (Annexure-1- Rural)

District	Town/Taluk/Constituency	Scheme	Series	Target
Bengaluru Urban	Bengaluru South	Basava Housing Scheme_Additional	2016-2017	236
Bengaluru Urban	Bengaluru South	Basava Housing Scheme_Additional	2017-2018	860
Bengaluru Urban	Bengaluru South	Devaraj Urs Special Housing Scheme-Rural	2016-2017	16
Bengaluru Urban	Bengaluru South	Devaraj Urs Special Housing Scheme-Rural	2017-2018	215
Bengaluru Urban	Bengaluru South	Dr.B.R Ambedkar Nivas Yojana Rural	2015-2016	46
Bengaluru Urban	Bengaluru South	Dr.B.R Ambedkar Nivas Yojana Rural	2015-2016	341
Bengaluru Urban	Bengaluru South	Dr.B.R Ambedkar Nivas Yojana Rural	2016-2017	78
Bengaluru Urban	Bengaluru South	Dr.B.R Ambedkar Nivas Yojana Rural	2016-2017	381
Bengaluru Urban	Bengaluru South	Dr.B.R Ambedkar Nivas Yojana Rural	2017-2018	50
Bengaluru Urban	Bengaluru South	Dr.B.R Ambedkar Nivas Yojana Rural	2017-2018	276
Bengaluru Urban	Bengaluru South	IAY	2015-2016	271
Bengaluru Urban	Bengaluru South	PMAY(G)	2016-2017	42
Bengaluru Urban	Bengaluru South	Rural Special Housing Schemes	2015-2016	14
	Bengaluru South Total			5475
Bengaluru Urban	Bommanahalli	Devaraj Urs Special Housing Scheme-Rural	2017-2018	203
	Bommanahalli Total			203
Bengaluru Urban	BTM Layout	Devaraj Urs Special Housing Scheme-Rural	2017-2018	183
	BTM Layout Total			183
Bengaluru Urban	Byatarayanapur	Devaraj Urs Special Housing Scheme-Rural	2017-2018	214
	Byatarayanapur Total			214
Bengaluru Urban	Chamarajapete	Devaraj Urs Special Housing Scheme-Rural	2017-2018	168
	Chamarajapete Total			168
Bengaluru Urban	Chikkapete	Devaraj Urs Special Housing Scheme-Rural	2017-2018	168
	Chikkapete Total			168
Bengaluru Urban	CV Ramanagar	Devaraj Urs Special Housing Scheme-Rural	2017-2018	181
	CV Ramanagar Total			181
Bengaluru Urban	Dasarahalli	Devaraj Urs Special Housing Scheme-Rural	2017-2018	214
	Dasarahalli Total			214
Bengaluru Urban	Gandhinagar	Devaraj Urs Special Housing Scheme-Rural	2017-2018	175
	Gandhinagar Total			175
Bengaluru Urban	Govindarajanagar	Devaraj Urs Special Housing Scheme-Rural	2017-2018	182
	Govindarajanagar Total			182
Bengaluru Urban	Hebbal	Devaraj Urs Special Housing Scheme-Rural	2017-2018	180
	Hebbal Total			180
Bengaluru Urban	Jayanagar	Devaraj Urs Special Housing Scheme-Rural	2017-2018	166
	Jayanagar Total			166
Bengaluru Urban	K.R. Pura	Devaraj Urs Special Housing Scheme-Rural	2017-2018	209
	K.R. Pura Total			209
Bengaluru Urban	Mahadevapur	Devaraj Urs Special Housing Scheme-Rural	2017-2018	215
	Mahadevapur Total			215
Bengaluru Urban	Mahalakshmi Layout	Devaraj Urs Special Housing Scheme-Rural	2017-2018	183
	Mahalakshmi Layout Total			183
Bengaluru Urban	Malleshwara	Devaraj Urs Special Housing Scheme-Rural	2017-2018	173
	Malleshwara Total			173
Bengaluru Urban	Padmanabhanagar	Devaraj Urs Special Housing Scheme-Rural	2017-2018	180
	Padmanabhanagar Total			180
Bengaluru Urban	Pulakeshinagar	Devaraj Urs Special Housing Scheme-Rural	2017-2018	175
	Pulakeshinagar Total			175
Bengaluru Urban	Rajajinagar	Devaraj Urs Special Housing Scheme-Rural	2017-2018	167
	Rajajinagar Total			167
Bengaluru Urban	Rajarajeshwarinagar	Devaraj Urs Special Housing Scheme-Rural	2017-2018	213
	Rajarajeshwarinagar Total			213
Bengaluru Urban	Sarvajnanagar	Devaraj Urs Special Housing Scheme-Rural	2017-2018	185
	Sarvajnanagar Total			185
Bengaluru Urban	Shanthinagar	Devaraj Urs Special Housing Scheme-Rural	2017-2018	173
	Shanthinagar Total			173
Bengaluru Urban	Shivajinagar	Devaraj Urs Special Housing Scheme-Rural	2017-2018	153
	Shivajinagar Total			153
Bengaluru Urban	Vijayanagar	Devaraj Urs Special Housing Scheme-Rural	2017-2018	183
	Vijayanagar Total			183
Bengaluru Urban	Yalahanka	Devaraj Urs Special Housing Scheme-Rural	2017-2018	187

LAQ-364 (Annexure-1- Rural)

District	Town/Taluk/Constituency	Scheme	Series	Target
	Yalahanka Total			187
Bengaluru Urban	Yashwanthpur	Devaraj Urs Special Housing Scheme-Rural	2017-2018	208
	Yashwanthpur Total			208
Bengaluru Urban Total				29564
Bidar	Aurad	Basava Housing Scheme	2015-2016	900
Bidar	Aurad	Basava Housing Scheme	2016-2017	1184
Bidar	Aurad	Basava Housing Scheme	2017-2018	923
Bidar	Aurad	Basava Housing Scheme_Additional	2016-2017	200
Bidar	Aurad	Basava Housing Scheme_Additional	2017-2018	1090
Bidar	Aurad	Devaraj Urs Special Housing Scheme-Rural	2016-2017	13
Bidar	Aurad	Devaraj Urs Special Housing Scheme-Rural	2017-2018	236
Bidar	Aurad	Dr.B.R Ambedkar Nivas Yojana Rural	2015-2016	783
Bidar	Aurad	Dr.B.R Ambedkar Nivas Yojana Rural	2016-2017	1290
Bidar	Aurad	Dr.B.R Ambedkar Nivas Yojana Rural	2017-2018	2027
Bidar	Aurad	IAY	2015-2016	1021
Bidar	Aurad	PMAY(G)	2016-2017	262
Bidar	Aurad	PMAY(G)	2017-2018	296
Bidar	Aurad	PMAY(G)-Additional	2016-2017	310
Bidar	Aurad	Rural Special Housing Schemes	2015-2016	10
	Aurad Total			10545
Bidar	Basavakalyana	Basava Housing Scheme	2015-2016	1368
Bidar	Basavakalyana	Basava Housing Scheme	2016-2017	1198
Bidar	Basavakalyana	Basava Housing Scheme	2017-2018	1154
Bidar	Basavakalyana	Basava Housing Scheme_Additional	2016-2017	87
Bidar	Basavakalyana	Basava Housing Scheme_Additional	2017-2018	699
Bidar	Basavakalyana	Devaraj Urs Special Housing Scheme-Rural	2016-2017	11
Bidar	Basavakalyana	Devaraj Urs Special Housing Scheme-Rural	2016-2017	3
Bidar	Basavakalyana	Devaraj Urs Special Housing Scheme-Rural	2017-2018	245
Bidar	Basavakalyana	Dr.B.R Ambedkar Nivas Yojana Rural	2015-2016	582
Bidar	Basavakalyana	Dr.B.R Ambedkar Nivas Yojana Rural	2015-2016	127
Bidar	Basavakalyana	Dr.B.R Ambedkar Nivas Yojana Rural	2016-2017	991
Bidar	Basavakalyana	Dr.B.R Ambedkar Nivas Yojana Rural	2016-2017	205
Bidar	Basavakalyana	Dr.B.R Ambedkar Nivas Yojana Rural	2017-2018	180
Bidar	Basavakalyana	Dr.B.R Ambedkar Nivas Yojana Rural	2017-2018	220
Bidar	Basavakalyana	IAY	2015-2016	997
Bidar	Basavakalyana	PMAY(G)	2016-2017	85
Bidar	Basavakalyana	PMAY(G)	2017-2018	103
Bidar	Basavakalyana	PMAY(G)-Additional	2016-2017	57
Bidar	Basavakalyana	Rural Special Housing Schemes	2015-2016	3
Bidar	Basavakalyana	Rural Special Housing Schemes	2015-2016	1
	Basavakalyana Total			8316
Bidar	Bhalki	Basava Housing Scheme	2015-2016	1100
Bidar	Bhalki	Basava Housing Scheme	2016-2017	1044
Bidar	Bhalki	Basava Housing Scheme	2017-2018	922
Bidar	Bhalki	Basava Housing Scheme_Additional	2016-2017	400
Bidar	Bhalki	Basava Housing Scheme_Additional	2017-2018	3000
Bidar	Bhalki	Devaraj Urs Special Housing Scheme-Rural	2016-2017	24
Bidar	Bhalki	Devaraj Urs Special Housing Scheme-Rural	2017-2018	935
Bidar	Bhalki	Dr.B.R Ambedkar Nivas Yojana Rural	2015-2016	598
Bidar	Bhalki	Dr.B.R Ambedkar Nivas Yojana Rural	2016-2017	989
Bidar	Bhalki	Dr.B.R Ambedkar Nivas Yojana Rural	2017-2018	7958
Bidar	Bhalki	IAY	2015-2016	909
Bidar	Bhalki	PMAY(G)	2016-2017	110
Bidar	Bhalki	PMAY(G)	2017-2018	182
Bidar	Bhalki	PMAY(G)-Additional	2016-2017	50
Bidar	Bhalki	Rural Special Housing Schemes	2015-2016	8
	Bhalki Total			18229
Bidar	Bidar	Basava Housing Scheme	2015-2016	1494
Bidar	Bidar	Basava Housing Scheme	2016-2017	1302
Bidar	Bidar	Basava Housing Scheme	2017-2018	1069
Bidar	Bidar	Basava Housing Scheme_Additional	2017-2018	645

LAQ-364 (Annexure-1- Rural)

District	Town/Taluk/Constituency	Scheme	Series	Target
Bidar	Bidar	Devaraj Urs Special Housing Scheme-Rural	2016-2017	1
Bidar	Bidar	Devaraj Urs Special Housing Scheme-Rural	2016-2017	5
Bidar	Bidar	Dr.B.R Ambedkar Nivas Yojana Rural	2015-2016	187
Bidar	Bidar	Dr.B.R Ambedkar Nivas Yojana Rural	2015-2016	430
Bidar	Bidar	Dr.B.R Ambedkar Nivas Yojana Rural	2016-2017	353
Bidar	Bidar	Dr.B.R Ambedkar Nivas Yojana Rural	2016-2017	671
Bidar	Bidar	Dr.B.R Ambedkar Nivas Yojana Rural	2017-2018	322
Bidar	Bidar	Dr.B.R Ambedkar Nivas Yojana Rural	2017-2018	109
Bidar	Bidar	IAY	2015-2016	937
Bidar	Bidar	PMAY(G)	2016-2017	362
Bidar	Bidar	PMAY(G)	2017-2018	156
Bidar	Bidar	PMAY(G)-Additional	2016-2017	169
Bidar	Bidar	Rural Special Housing Schemes	2015-2016	1
Bidar	Bidar	Rural Special Housing Schemes	2015-2016	6
Bidar	Bidar	Devaraj Urs Special Housing Scheme-Rural	2017-2018	569
	Bidar Total			8788
Bidar	Bidar south	Devaraj Urs Special Housing Scheme-Rural	2017-2018	212
	Bidar south Total			212
Bidar	Humnabad	Basava Housing Scheme	2015-2016	1054
Bidar	Humnabad	Basava Housing Scheme	2016-2017	1280
Bidar	Humnabad	Basava Housing Scheme	2017-2018	999
Bidar	Humnabad	Basava Housing Scheme_Additional	2016-2017	263
Bidar	Humnabad	Basava Housing Scheme_Additional	2017-2018	565
Bidar	Humnabad	Devaraj Urs Special Housing Scheme-Rural	2016-2017	5
Bidar	Humnabad	Devaraj Urs Special Housing Scheme-Rural	2016-2017	17
Bidar	Humnabad	Devaraj Urs Special Housing Scheme-Rural	2017-2018	293
Bidar	Humnabad	Dr.B.R Ambedkar Nivas Yojana Rural	2015-2016	260
Bidar	Humnabad	Dr.B.R Ambedkar Nivas Yojana Rural	2015-2016	745
Bidar	Humnabad	Dr.B.R Ambedkar Nivas Yojana Rural	2016-2017	281
Bidar	Humnabad	Dr.B.R Ambedkar Nivas Yojana Rural	2016-2017	1402
Bidar	Humnabad	Dr.B.R Ambedkar Nivas Yojana Rural	2017-2018	628
Bidar	Humnabad	Dr.B.R Ambedkar Nivas Yojana Rural	2017-2018	1293
Bidar	Humnabad	IAY	2015-2016	1068
Bidar	Humnabad	PMAY(G)	2016-2017	251
Bidar	Humnabad	PMAY(G)	2017-2018	169
Bidar	Humnabad	PMAY(G)-Additional	2016-2017	187
Bidar	Humnabad	Rural Special Housing Schemes	2015-2016	5
Bidar	Humnabad	Rural Special Housing Schemes	2015-2016	7
	Humnabad Total			10772
Bidar Total				56862
Chamarajanagar	Chamarajanagar	Basava Housing Scheme	2015-2016	1977
Chamarajanagar	Chamarajanagar	Basava Housing Scheme	2016-2017	1675
Chamarajanagar	Chamarajanagar	Basava Housing Scheme	2017-2018	1429
Chamarajanagar	Chamarajanagar	Basava Housing Scheme_Additional	2016-2017	318
Chamarajanagar	Chamarajanagar	Basava Housing Scheme_Additional	2017-2018	1405
Chamarajanagar	Chamarajanagar	Devaraj Urs Special Housing Scheme-Rural	2016-2017	14
Chamarajanagar	Chamarajanagar	Devaraj Urs Special Housing Scheme-Rural	2016-2017	2
Chamarajanagar	Chamarajanagar	Devaraj Urs Special Housing Scheme-Rural	2017-2018	204
Chamarajanagar	Chamarajanagar	Dr.B.R Ambedkar Nivas Yojana Rural	2015-2016	567
Chamarajanagar	Chamarajanagar	Dr.B.R Ambedkar Nivas Yojana Rural	2015-2016	107
Chamarajanagar	Chamarajanagar	Dr.B.R Ambedkar Nivas Yojana Rural	2015-2016	315
Chamarajanagar	Chamarajanagar	Dr.B.R Ambedkar Nivas Yojana Rural	2016-2017	919
Chamarajanagar	Chamarajanagar	Dr.B.R Ambedkar Nivas Yojana Rural	2016-2017	193
Chamarajanagar	Chamarajanagar	Dr.B.R Ambedkar Nivas Yojana Rural	2016-2017	497
Chamarajanagar	Chamarajanagar	Dr.B.R Ambedkar Nivas Yojana Rural	2017-2018	831
Chamarajanagar	Chamarajanagar	Dr.B.R Ambedkar Nivas Yojana Rural	2017-2018	41
Chamarajanagar	Chamarajanagar	Dr.B.R Ambedkar Nivas Yojana Rural	2017-2018	208
Chamarajanagar	Chamarajanagar	IAY	2015-2016	919
Chamarajanagar	Chamarajanagar	PMAY(G)	2016-2017	1202
Chamarajanagar	Chamarajanagar	PMAY(G)	2017-2018	2088
Chamarajanagar	Chamarajanagar	PMAY(G)-Additional	2016-2017	652

LAQ-364 (Annexure-I- Rural)

District	Town/Taluk/Constituency	Scheme	Series	Target
Chamarajanagar	Chamarajanagar	Rural Special Housing Schemes	2015-2016	40
Chamarajanagar	Chamarajanagar	Rural Special Housing Schemes	2015-2016	17
Chamarajanagar	Chamarajanagar	Rural Special Housing Schemes	2015-2016	51
	Chamarajanagar Total			15671
Chamarajanagar	Gundlupet	Basava Housing Scheme	2015-2016	952
Chamarajanagar	Gundlupet	Basava Housing Scheme	2016-2017	1629
Chamarajanagar	Gundlupet	Basava Housing Scheme	2017-2018	1190
Chamarajanagar	Gundlupet	Basava Housing Scheme_Additional	2017-2018	1045
Chamarajanagar	Gundlupet	Devaraj Urs Special Housing Scheme-Rural	2016-2017	29
Chamarajanagar	Gundlupet	Devaraj Urs Special Housing Scheme-Rural	2017-2018	406
Chamarajanagar	Gundlupet	Dr.B.R Ambedkar Nivas Yojana Rural	2015-2016	694
Chamarajanagar	Gundlupet	Dr.B.R Ambedkar Nivas Yojana Rural	2016-2017	1078
Chamarajanagar	Gundlupet	Dr.B.R Ambedkar Nivas Yojana Rural	2017-2018	496
Chamarajanagar	Gundlupet	IAY	2015-2016	577
Chamarajanagar	Gundlupet	PMAY(G)	2016-2017	674
Chamarajanagar	Gundlupet	PMAY(G)	2017-2018	1216
Chamarajanagar	Gundlupet	PMAY(G)-Additional	2016-2017	215
Chamarajanagar	Gundlupet	Rural Special Housing Schemes	2015-2016	287
	Gundlupet Total			10488
Chamarajanagar	Hanur	Devaraj Urs Special Housing Scheme-Rural	2017-2018	206
	Hanur Total			206
Chamarajanagar	Kollegala	Basava Housing Scheme	2015-2016	2021
Chamarajanagar	Kollegala	Basava Housing Scheme	2016-2017	1751
Chamarajanagar	Kollegala	Basava Housing Scheme	2017-2018	1411
Chamarajanagar	Kollegala	Basava Housing Scheme_Additional	2016-2017	360
Chamarajanagar	Kollegala	Basava Housing Scheme_Additional	2017-2018	1963
Chamarajanagar	Kollegala	Devaraj Urs Special Housing Scheme-Rural	2016-2017	87
Chamarajanagar	Kollegala	Devaraj Urs Special Housing Scheme-Rural	2016-2017	5
Chamarajanagar	Kollegala	Devaraj Urs Special Housing Scheme-Rural	2017-2018	210
Chamarajanagar	Kollegala	Dr.B.R Ambedkar Nivas Yojana Rural	2015-2016	848
Chamarajanagar	Kollegala	Dr.B.R Ambedkar Nivas Yojana Rural	2015-2016	156
Chamarajanagar	Kollegala	Dr.B.R Ambedkar Nivas Yojana Rural	2016-2017	1393
Chamarajanagar	Kollegala	Dr.B.R Ambedkar Nivas Yojana Rural	2016-2017	260
Chamarajanagar	Kollegala	Dr.B.R Ambedkar Nivas Yojana Rural	2017-2018	807
Chamarajanagar	Kollegala	Dr.B.R Ambedkar Nivas Yojana Rural	2017-2018	90
Chamarajanagar	Kollegala	IAY	2015-2016	1086
Chamarajanagar	Kollegala	PMAY(G)	2016-2017	1507
Chamarajanagar	Kollegala	PMAY(G)	2017-2018	2814
Chamarajanagar	Kollegala	PMAY(G)-Additional	2016-2017	938
Chamarajanagar	Kollegala	Rural Special Housing Schemes	2015-2016	507
Chamarajanagar	Kollegala	Rural Special Housing Schemes	2015-2016	31
	Kollegala Total			18245
Chamarajanagar	Yelandur	Basava Housing Scheme	2015-2016	434
Chamarajanagar	Yelandur	Basava Housing Scheme	2016-2017	526
Chamarajanagar	Yelandur	Basava Housing Scheme	2017-2018	315
Chamarajanagar	Yelandur	Basava Housing Scheme_Additional	2016-2017	72
Chamarajanagar	Yelandur	Basava Housing Scheme_Additional	2017-2018	368
Chamarajanagar	Yelandur	Devaraj Urs Special Housing Scheme-Rural	2016-2017	3
Chamarajanagar	Yelandur	Dr.B.R Ambedkar Nivas Yojana Rural	2015-2016	459
Chamarajanagar	Yelandur	Dr.B.R Ambedkar Nivas Yojana Rural	2016-2017	715
Chamarajanagar	Yelandur	Dr.B.R Ambedkar Nivas Yojana Rural	2017-2018	18
Chamarajanagar	Yelandur	IAY	2015-2016	315
Chamarajanagar	Yelandur	PMAY(G)	2016-2017	319
Chamarajanagar	Yelandur	PMAY(G)	2017-2018	782
Chamarajanagar	Yelandur	PMAY(G)-Additional	2016-2017	176
Chamarajanagar	Yelandur	Rural Special-Housing Schemes	2015-2016	155
	Yelandur Total			4657
Chamarajanagar Total				49267
Chikkaballapur	Bagepalli	Basava Housing Scheme	2015-2016	905
Chikkaballapur	Bagepalli	Basava Housing Scheme	2016-2017	433
Chikkaballapur	Bagepalli	Basava Housing Scheme	2017-2018	593

LAQ-364 (Annexure-1- Rural)

District	Town/Taluk/Constituency	Scheme	Series	Target
Chikkaballapur	Bagepalli	Basava Housing Scheme_Additional	2016-2017	195
Chikkaballapur	Bagepalli	Basava Housing Scheme_Additional	2017-2018	703
Chikkaballapur	Bagepalli	Devaraj Urs Special Housing Scheme-Rural	2016-2017	30
Chikkaballapur	Bagepalli	Devaraj Urs Special Housing Scheme-Rural	2017-2018	198
Chikkaballapur	Bagepalli	Dr.B.R Ambedkar Nivas Yojana Rural	2015-2016	389
Chikkaballapur	Bagepalli	Dr.B.R Ambedkar Nivas Yojana Rural	2016-2017	628
Chikkaballapur	Bagepalli	Dr.B.R Ambedkar Nivas Yojana Rural	2017-2018	4179
Chikkaballapur	Bagepalli	IAY	2015-2016	603
Chikkaballapur	Bagepalli	PMAY(G)	2016-2017	426
Chikkaballapur	Bagepalli	PMAY(G)	2017-2018	534
Chikkaballapur	Bagepalli	PMAY(G)-Additional	2016-2017	228
Chikkaballapur	Bagepalli	Rural Special Housing Schemes	2015-2016	6
	Bagepalli Total			10050
Chikkaballapur	Chickaballapur	Basava Housing Scheme	2015-2016	1127
Chikkaballapur	Chickaballapur	Basava Housing Scheme	2016-2017	364
Chikkaballapur	Chickaballapur	Basava Housing Scheme	2017-2018	703
Chikkaballapur	Chickaballapur	Basava Housing Scheme_Additional	2017-2018	790
Chikkaballapur	Chickaballapur	Devaraj Urs Special Housing Scheme-Rural	2016-2017	7
Chikkaballapur	Chickaballapur	Dr.B.R Ambedkar Nivas Yojana Rural	2015-2016	290
Chikkaballapur	Chickaballapur	Dr.B.R Ambedkar Nivas Yojana Rural	2016-2017	485
Chikkaballapur	Chickaballapur	Dr.B.R Ambedkar Nivas Yojana Rural	2017-2018	1141
Chikkaballapur	Chickaballapur	IAY	2015-2016	532
Chikkaballapur	Chickaballapur	PMAY(G)	2016-2017	223
Chikkaballapur	Chickaballapur	PMAY(G)	2017-2018	205
Chikkaballapur	Chickaballapur	PMAY(G)-Additional	2016-2017	49
Chikkaballapur	Chickaballapur	Rural Special Housing Schemes	2015-2016	6
	Chickaballapur Total			5922
Chikkaballapur	Chikkaballapur	Devaraj Urs Special Housing Scheme-Rural	2017-2018	390
	Chikkaballapur Total			390
Chikkaballapur	Chintamani	Basava Housing Scheme	2015-2016	1085
Chikkaballapur	Chintamani	Basava Housing Scheme	2016-2017	540
Chikkaballapur	Chintamani	Basava Housing Scheme	2017-2018	1010
Chikkaballapur	Chintamani	Basava Housing Scheme_Additional	2016-2017	334
Chikkaballapur	Chintamani	Basava Housing Scheme_Additional	2017-2018	811
Chikkaballapur	Chintamani	Devaraj Urs Special Housing Scheme-Rural	2016-2017	11
Chikkaballapur	Chintamani	Devaraj Urs Special Housing Scheme-Rural	2017-2018	217
Chikkaballapur	Chintamani	Dr.B.R Ambedkar Nivas Yojana Rural	2015-2016	353
Chikkaballapur	Chintamani	Dr.B.R Ambedkar Nivas Yojana Rural	2015-2016	67
Chikkaballapur	Chintamani	Dr.B.R Ambedkar Nivas Yojana Rural	2016-2017	578
Chikkaballapur	Chintamani	Dr.B.R Ambedkar Nivas Yojana Rural	2016-2017	110
Chikkaballapur	Chintamani	Dr.B.R Ambedkar Nivas Yojana Rural	2017-2018	2637
Chikkaballapur	Chintamani	Dr.B.R Ambedkar Nivas Yojana Rural	2017-2018	280
Chikkaballapur	Chintamani	IAY	2015-2016	710
Chikkaballapur	Chintamani	PMAY(G)	2016-2017	415
Chikkaballapur	Chintamani	PMAY(G)	2017-2018	162
Chikkaballapur	Chintamani	PMAY(G)-Additional	2016-2017	138
Chikkaballapur	Chintamani	Rural Special Housing Schemes	2015-2016	26
Chikkaballapur	Chintamani	Rural Special Housing Schemes	2015-2016	1
	Chintamani Total			9485
Chikkaballapur	Gowribidanur	Basava Housing Scheme	2015-2016	1472
Chikkaballapur	Gowribidanur	Basava Housing Scheme	2016-2017	606
Chikkaballapur	Gowribidanur	Basava Housing Scheme	2017-2018	1077
Chikkaballapur	Gowribidanur	Basava Housing Scheme_Additional	2016-2017	350
Chikkaballapur	Gowribidanur	Basava Housing Scheme_Additional	2017-2018	1370
Chikkaballapur	Gowribidanur	Devaraj Urs Special Housing Scheme-Rural	2016-2017	11
Chikkaballapur	Gowribidanur	Devaraj Urs Special Housing Scheme-Rural	2017-2018	831
Chikkaballapur	Gowribidanur	Dr.B.R Ambedkar Nivas Yojana Rural	2015-2016	86
Chikkaballapur	Gowribidanur	Dr.B.R Ambedkar Nivas Yojana Rural	2015-2016	385
Chikkaballapur	Gowribidanur	Dr.B.R Ambedkar Nivas Yojana Rural	2016-2017	117
Chikkaballapur	Gowribidanur	Dr.B.R Ambedkar Nivas Yojana Rural	2016-2017	664
Chikkaballapur	Gowribidanur	Dr.B.R Ambedkar Nivas Yojana Rural	2017-2018	60

LAQ-364 (Annexure-1- Rural)

District	Town/Taluk/Constituency	Scheme	Series	Target
Chikkaballapur	Gowribidanur	Dr.B.R Ambedkar Nivas Yojana Rural	2017-2018	381
Chikkaballapur	Gowribidanur	IAY	2015-2016	999
Chikkaballapur	Gowribidanur	PMAY(G)	2016-2017	634
Chikkaballapur	Gowribidanur	PMAY(G)	2017-2018	581
Chikkaballapur	Gowribidanur	PMAY(G)-Additional	2016-2017	255
Chikkaballapur	Gowribidanur	Rural Special Housing Schemes	2015-2016	1
Chikkaballapur	Gowribidanur	Rural Special Housing Schemes	2015-2016	2
	Gowribidanur Total			9882
Chikkaballapur	Gudibande	Basava Housing Scheme	2015-2016	234
Chikkaballapur	Gudibande	Basava Housing Scheme	2016-2017	112
Chikkaballapur	Gudibande	Basava Housing Scheme	2017-2018	207
Chikkaballapur	Gudibande	Basava Housing Scheme_Additional	2016-2017	55
Chikkaballapur	Gudibande	Basava Housing Scheme_Additional	2017-2018	197
Chikkaballapur	Gudibande	Devaraj Urs Special Housing Scheme-Rural	2016-2017	7
Chikkaballapur	Gudibande	Dr.B.R Ambedkar Nivas Yojana Rural	2015-2016	93
Chikkaballapur	Gudibande	Dr.B.R Ambedkar Nivas Yojana Rural	2015-2016	3
Chikkaballapur	Gudibande	Dr.B.R Ambedkar Nivas Yojana Rural	2016-2017	155
Chikkaballapur	Gudibande	Dr.B.R Ambedkar Nivas Yojana Rural	2016-2017	2
Chikkaballapur	Gudibande	Dr.B.R Ambedkar Nivas Yojana Rural	2017-2018	510
Chikkaballapur	Gudibande	Dr.B.R Ambedkar Nivas Yojana Rural	2017-2018	21
Chikkaballapur	Gudibande	IAY	2015-2016	170
Chikkaballapur	Gudibande	PMAY(G)	2016-2017	50
Chikkaballapur	Gudibande	PMAY(G)	2017-2018	59
Chikkaballapur	Gudibande	PMAY(G)-Additional	2016-2017	13
Chikkaballapur	Gudibande	Rural Special Housing Schemes	2015-2016	5
	Gudibande Total			1893
Chikkaballapur	Sidlaghatta	Basava Housing Scheme	2015-2016	915
Chikkaballapur	Sidlaghatta	Basava Housing Scheme	2016-2017	546
Chikkaballapur	Sidlaghatta	Basava Housing Scheme	2017-2018	763
Chikkaballapur	Sidlaghatta	Basava Housing Scheme_Additional	2016-2017	166
Chikkaballapur	Sidlaghatta	Basava Housing Scheme_Additional	2017-2018	824
Chikkaballapur	Sidlaghatta	Devaraj Urs Special Housing Scheme-Rural	2016-2017	48
Chikkaballapur	Sidlaghatta	Devaraj Urs Special Housing Scheme-Rural	2017-2018	206
Chikkaballapur	Sidlaghatta	Dr.B.R Ambedkar Nivas Yojana Rural	2015-2016	399
Chikkaballapur	Sidlaghatta	Dr.B.R Ambedkar Nivas Yojana Rural	2016-2017	668
Chikkaballapur	Sidlaghatta	Dr.B.R Ambedkar Nivas Yojana Rural	2017-2018	636
Chikkaballapur	Sidlaghatta	IAY	2015-2016	531
Chikkaballapur	Sidlaghatta	PMAY(G)	2016-2017	426
Chikkaballapur	Sidlaghatta	PMAY(G)	2017-2018	517
Chikkaballapur	Sidlaghatta	PMAY(G)-Additional	2016-2017	204
Chikkaballapur	Sidlaghatta	Rural Special-Housing Schemes	2015-2016	2
	Sidlaghatta Total			6851
Chikkaballapur Total				44473
Chikkamagaluru	Chikkamagaluru	Basava Housing Scheme	2015-2016	984
Chikkamagaluru	Chikkamagaluru	Basava Housing Scheme	2016-2017	1130
Chikkamagaluru	Chikkamagaluru	Basava Housing Scheme	2017-2018	1054
Chikkamagaluru	Chikkamagaluru	Basava Housing Scheme_Additional	2016-2017	200
Chikkamagaluru	Chikkamagaluru	Basava Housing Scheme_Additional	2017-2018	664
Chikkamagaluru	Chikkamagaluru	Devaraj Urs Special Housing Scheme-Rural	2016-2017	2
Chikkamagaluru	Chikkamagaluru	Devaraj Urs Special Housing Scheme-Rural	2017-2018	203
Chikkamagaluru	Chikkamagaluru	Devaraj Urs Special Housing Scheme-Rural	2017-2018	206
Chikkamagaluru	Chikkamagaluru	Dr.B.R Ambedkar Nivas Yojana Rural	2015-2016	240
Chikkamagaluru	Chikkamagaluru	Dr.B.R Ambedkar Nivas Yojana Rural	2015-2016	316
Chikkamagaluru	Chikkamagaluru	Dr.B.R Ambedkar Nivas Yojana Rural	2015-2016	35
Chikkamagaluru	Chikkamagaluru	Dr.B.R Ambedkar Nivas Yojana Rural	2016-2017	293
Chikkamagaluru	Chikkamagaluru	Dr.B.R Ambedkar Nivas Yojana Rural	2016-2017	419
Chikkamagaluru	Chikkamagaluru	Dr.B.R Ambedkar Nivas Yojana Rural	2016-2017	56
Chikkamagaluru	Chikkamagaluru	Dr.B.R Ambedkar Nivas Yojana Rural	2017-2018	113
Chikkamagaluru	Chikkamagaluru	Dr.B.R Ambedkar Nivas Yojana Rural	2017-2018	139
Chikkamagaluru	Chikkamagaluru	Dr.B.R Ambedkar Nivas Yojana Rural	2017-2018	20
Chikkamagaluru	Chikkamagaluru	IAY	2015-2016	513

LAQ-364 (Annexure-1- Rural)

District	Town/Taluk/Constituency	Scheme	Series	Target
Chikkamagaluru	Chikkamagaluru	PMAY(G)	2016-2017	45
	Chikkamagaluru Total			6632
Chikkamagaluru	Kadur	Basava Housing Scheme	2015-2016	845
Chikkamagaluru	Kadur	Basava Housing Scheme	2016-2017	1652
Chikkamagaluru	Kadur	Basava Housing Scheme	2017-2018	1383
Chikkamagaluru	Kadur	Basava Housing Scheme_Additional	2016-2017	200
Chikkamagaluru	Kadur	Basava Housing Scheme_Additional	2017-2018	667
Chikkamagaluru	Kadur	Devaraj Urs Special Housing Scheme-Rural	2016-2017	6
Chikkamagaluru	Kadur	Devaraj Urs Special Housing Scheme-Rural	2017-2018	188
Chikkamagaluru	Kadur	Dr.B.R Ambedkar Nivas Yojana Rural	2015-2016	130
Chikkamagaluru	Kadur	Dr.B.R Ambedkar Nivas Yojana Rural	2015-2016	445
Chikkamagaluru	Kadur	Dr.B.R Ambedkar Nivas Yojana Rural	2016-2017	169
Chikkamagaluru	Kadur	Dr.B.R Ambedkar Nivas Yojana Rural	2016-2017	490
Chikkamagaluru	Kadur	Dr.B.R Ambedkar Nivas Yojana Rural	2017-2018	11
Chikkamagaluru	Kadur	Dr.B.R Ambedkar Nivas Yojana Rural	2017-2018	148
Chikkamagaluru	Kadur	IAY	2015-2016	531
Chikkamagaluru	Kadur	PMAY(G)	2016-2017	176
	Kadur Total			7041
Chikkamagaluru	Koppa	Basava Housing Scheme	2015-2016	441
Chikkamagaluru	Koppa	Basava Housing Scheme	2016-2017	242
Chikkamagaluru	Koppa	Basava Housing Scheme	2017-2018	483
Chikkamagaluru	Koppa	Basava Housing Scheme_Additional	2017-2018	83
Chikkamagaluru	Koppa	Devaraj Urs Special Housing Scheme-Rural	2016-2017	7
Chikkamagaluru	Koppa	Dr.B.R Ambedkar Nivas Yojana Rural	2015-2016	116
Chikkamagaluru	Koppa	Dr.B.R Ambedkar Nivas Yojana Rural	2016-2017	203
Chikkamagaluru	Koppa	Dr.B.R Ambedkar Nivas Yojana Rural	2017-2018	140
Chikkamagaluru	Koppa	IAY	2015-2016	207
Chikkamagaluru	Koppa	PMAY(G)	2016-2017	5
	Koppa Total			1927
Chikkamagaluru	Mudigere	Basava Housing Scheme	2015-2016	551
Chikkamagaluru	Mudigere	Basava Housing Scheme	2016-2017	576
Chikkamagaluru	Mudigere	Basava Housing Scheme	2017-2018	604
Chikkamagaluru	Mudigere	Basava Housing Scheme_Additional	2017-2018	321
Chikkamagaluru	Mudigere	Devaraj Urs Special Housing Scheme-Rural	2017-2018	163
Chikkamagaluru	Mudigere	Dr.B.R Ambedkar Nivas Yojana Rural	2015-2016	371
Chikkamagaluru	Mudigere	Dr.B.R Ambedkar Nivas Yojana Rural	2016-2017	589
Chikkamagaluru	Mudigere	Dr.B.R Ambedkar Nivas Yojana Rural	2017-2018	346
Chikkamagaluru	Mudigere	IAY	2015-2016	443
Chikkamagaluru	Mudigere	PMAY(G)	2016-2017	42
	Mudigere Total			4006
Chikkamagaluru	Narasimharajapura	Basava Housing Scheme	2015-2016	268
Chikkamagaluru	Narasimharajapura	Basava Housing Scheme	2016-2017	127
Chikkamagaluru	Narasimharajapura	Basava Housing Scheme	2017-2018	334
Chikkamagaluru	Narasimharajapura	Basava Housing Scheme_Additional	2017-2018	141
Chikkamagaluru	Narasimharajapura	Devaraj Urs Special Housing Scheme-Rural	2016-2017	20
Chikkamagaluru	Narasimharajapura	Dr.B.R Ambedkar Nivas Yojana Rural	2015-2016	38
Chikkamagaluru	Narasimharajapura	Dr.B.R Ambedkar Nivas Yojana Rural	2016-2017	55
Chikkamagaluru	Narasimharajapura	Dr.B.R Ambedkar Nivas Yojana Rural	2017-2018	53
Chikkamagaluru	Narasimharajapura	IAY	2015-2016	125
Chikkamagaluru	Narasimharajapura	PMAY(G)	2016-2017	6
	Narasimharajapura Total			1167
Chikkamagaluru	Sringeri	Basava Housing Scheme	2015-2016	181
Chikkamagaluru	Sringeri	Basava Housing Scheme	2016-2017	125
Chikkamagaluru	Sringeri	Basava Housing Scheme	2017-2018	182
Chikkamagaluru	Sringeri	Basava Housing Scheme_Additional	2017-2018	76
Chikkamagaluru	Sringeri	Devaraj Urs Special Housing Scheme-Rural	2017-2018	158
Chikkamagaluru	Sringeri	Dr.B.R Ambedkar Nivas Yojana Rural	2015-2016	31
Chikkamagaluru	Sringeri	Dr.B.R Ambedkar Nivas Yojana Rural	2016-2017	49
Chikkamagaluru	Sringeri	Dr.B.R Ambedkar Nivas Yojana Rural	2017-2018	7
Chikkamagaluru	Sringeri	IAY	2015-2016	66
Chikkamagaluru	Sringeri	PMAY(G)	2016-2017	2

LAQ-364 (Annexure-1- Rural)

District	Town/Taluk/Constituency	Scheme	Series	Target
	Sringeri Total			877
Chikkamagaluru	Tarikere	Basava Housing Scheme	2015-2016	960
Chikkamagaluru	Tarikere	Basava Housing Scheme	2016-2017	1019
Chikkamagaluru	Tarikere	Basava Housing Scheme	2017-2018	1104
Chikkamagaluru	Tarikere	Basava Housing Scheme_Additional	2016-2017	250
Chikkamagaluru	Tarikere	Basava Housing Scheme_Additional	2017-2018	500
Chikkamagaluru	Tarikere	Devaraj Urs Special Housing Scheme-Rural	2016-2017	7
Chikkamagaluru	Tarikere	Devaraj Urs Special Housing Scheme-Rural	2017-2018	176
Chikkamagaluru	Tarikere	Dr.B.R Ambedkar Nivas Yojana Rural	2015-2016	484
Chikkamagaluru	Tarikere	Dr.B.R Ambedkar Nivas Yojana Rural	2016-2017	677
Chikkamagaluru	Tarikere	Dr.B.R Ambedkar Nivas Yojana Rural	2017-2018	136
Chikkamagaluru	Tarikere	IAY	2015-2016	473
Chikkamagaluru	Tarikere	PMAY(G)	2016-2017	56
Chikkamagaluru	Tarikere	PMAY(G)-Additional	2016-2017	2
Chikkamagaluru	Tarikere	Rural Special Housing Schemes	2015-2016	64
	Tarikere Total			5908
Chikkamagaluru Total				27558
Chitradurga	Challakere	Basava Housing Scheme	2015-2016	1100
Chitradurga	Challakere	Basava Housing Scheme	2016-2017	1034
Chitradurga	Challakere	Basava Housing Scheme	2017-2018	1096
Chitradurga	Challakere	Basava Housing Scheme_Additional	2016-2017	269
Chitradurga	Challakere	Basava Housing Scheme_Additional	2017-2018	1320
Chitradurga	Challakere	Devaraj Urs Special Housing Scheme-Rural	2016-2017	241
Chitradurga	Challakere	Devaraj Urs Special Housing Scheme-Rural	2016-2017	94
Chitradurga	Challakere	Devaraj Urs Special Housing Scheme-Rural	2017-2018	715
Chitradurga	Challakere	Dr.B.R Ambedkar Nivas Yojana Rural	2015-2016	396
Chitradurga	Challakere	Dr.B.R Ambedkar Nivas Yojana Rural	2015-2016	491
Chitradurga	Challakere	Dr.B.R Ambedkar Nivas Yojana Rural	2016-2017	615
Chitradurga	Challakere	Dr.B.R Ambedkar Nivas Yojana Rural	2016-2017	784
Chitradurga	Challakere	Dr.B.R Ambedkar Nivas Yojana Rural	2017-2018	744
Chitradurga	Challakere	Dr.B.R Ambedkar Nivas Yojana Rural	2017-2018	903
Chitradurga	Challakere	IAY	2015-2016	1421
Chitradurga	Challakere	PMAY(G)	2016-2017	702
Chitradurga	Challakere	PMAY(G)	2017-2018	1224
Chitradurga	Challakere	PMAY(G)-Additional	2016-2017	223
Chitradurga	Challakere	Rural Special Housing Schemes	2015-2016	5
Chitradurga	Challakere	Rural Special Housing Schemes	2015-2016	11
	Challakere Total			13388
Chitradurga	Chitradurga	Basava Housing Scheme	2015-2016	1792
Chitradurga	Chitradurga	Basava Housing Scheme	2016-2017	1270
Chitradurga	Chitradurga	Basava Housing Scheme	2017-2018	958
Chitradurga	Chitradurga	Basava Housing Scheme_Additional	2016-2017	339
Chitradurga	Chitradurga	Basava Housing Scheme_Additional	2017-2018	1414
Chitradurga	Chitradurga	Devaraj Urs Special Housing Scheme-Rural	2016-2017	3
Chitradurga	Chitradurga	Devaraj Urs Special Housing Scheme-Rural	2016-2017	37
Chitradurga	Chitradurga	Devaraj Urs Special Housing Scheme-Rural	2016-2017	6
Chitradurga	Chitradurga	Devaraj Urs Special Housing Scheme-Rural	2017-2018	298
Chitradurga	Chitradurga	Dr.B.R Ambedkar Nivas Yojana Rural	2015-2016	158
Chitradurga	Chitradurga	Dr.B.R Ambedkar Nivas Yojana Rural	2015-2016	553
Chitradurga	Chitradurga	Dr.B.R Ambedkar Nivas Yojana Rural	2015-2016	312
Chitradurga	Chitradurga	Dr.B.R Ambedkar Nivas Yojana Rural	2016-2017	251
Chitradurga	Chitradurga	Dr.B.R Ambedkar Nivas Yojana Rural	2016-2017	862
Chitradurga	Chitradurga	Dr.B.R Ambedkar Nivas Yojana Rural	2016-2017	524
Chitradurga	Chitradurga	Dr.B.R Ambedkar Nivas Yojana Rural	2017-2018	605
Chitradurga	Chitradurga	Dr.B.R Ambedkar Nivas Yojana Rural	2017-2018	779
Chitradurga	Chitradurga	Dr.B.R Ambedkar Nivas Yojana Rural	2017-2018	742
Chitradurga	Chitradurga	IAY	2015-2016	1191
Chitradurga	Chitradurga	PMAY(G)	2016-2017	640
Chitradurga	Chitradurga	PMAY(G)	2017-2018	882
Chitradurga	Chitradurga	PMAY(G)-Additional	2016-2017	378
Chitradurga	Chitradurga	Rural Special Housing Schemes	2015-2016	15

LAQ-364 (Annexure-1- Rural)

District	Town/Taluk/Constituency	Scheme	Series	Target
Chitradurga	Chitradurga	Rural Special Housing Schemes	2015-2016	34
Chitradurga	Chitradurga	Rural Special Housing Schemes	2015-2016	23
	Chitradurga Total			14066
Chitradurga	Hiriyur	Basava Housing Scheme	2015-2016	933
Chitradurga	Hiriyur	Basava Housing Scheme	2016-2017	1027
Chitradurga	Hiriyur	Basava Housing Scheme	2017-2018	1020
Chitradurga	Hiriyur	Basava Housing Scheme_Additional	2016-2017	250
Chitradurga	Hiriyur	Basava Housing Scheme_Additional	2017-2018	1453
Chitradurga	Hiriyur	Devaraj Urs Special Housing Scheme-Rural	2016-2017	28
Chitradurga	Hiriyur	Devaraj Urs Special Housing Scheme-Rural	2017-2018	1536
Chitradurga	Hiriyur	Dr.B.R Ambedkar Nivas Yojana Rural	2015-2016	1
Chitradurga	Hiriyur	Dr.B.R Ambedkar Nivas Yojana Rural	2015-2016	718
Chitradurga	Hiriyur	Dr.B.R Ambedkar Nivas Yojana Rural	2015-2016	6
Chitradurga	Hiriyur	Dr.B.R Ambedkar Nivas Yojana Rural	2016-2017	2
Chitradurga	Hiriyur	Dr.B.R Ambedkar Nivas Yojana Rural	2016-2017	1188
Chitradurga	Hiriyur	Dr.B.R Ambedkar Nivas Yojana Rural	2016-2017	7
Chitradurga	Hiriyur	Dr.B.R Ambedkar Nivas Yojana Rural	2017-2018	307
Chitradurga	Hiriyur	IAY	2015-2016	761
Chitradurga	Hiriyur	PMAY(G)	2016-2017	1160
Chitradurga	Hiriyur	PMAY(G)	2017-2018	1868
Chitradurga	Hiriyur	PMAY(G)-Additional	2016-2017	566
Chitradurga	Hiriyur	Rural Special Housing Schemes	2015-2016	31
	Hiriyur Total			12862
Chitradurga	Holalkere	Basava Housing Scheme	2015-2016	1286
Chitradurga	Holalkere	Basava Housing Scheme	2016-2017	1162
Chitradurga	Holalkere	Basava Housing Scheme	2017-2018	901
Chitradurga	Holalkere	Basava Housing Scheme_Additional	2017-2018	921
Chitradurga	Holalkere	Devaraj Urs Special Housing Scheme-Rural	2016-2017	30
Chitradurga	Holalkere	Devaraj Urs Special Housing Scheme-Rural	2017-2018	232
Chitradurga	Holalkere	Dr.B.R Ambedkar Nivas Yojana Rural	2015-2016	870
Chitradurga	Holalkere	Dr.B.R Ambedkar Nivas Yojana Rural	2016-2017	1411
Chitradurga	Holalkere	Dr.B.R Ambedkar Nivas Yojana Rural	2017-2018	2396
Chitradurga	Holalkere	IAY	2015-2016	657
Chitradurga	Holalkere	PMAY(G)	2016-2017	453
Chitradurga	Holalkere	PMAY(G)	2017-2018	884
Chitradurga	Holalkere	PMAY(G)-Additional	2016-2017	162
Chitradurga	Holalkere	Rural Special Housing Schemes	2015-2016	48
	Holalkere Total			11413
Chitradurga	Hosadurga	Basava Housing Scheme	2015-2016	1374
Chitradurga	Hosadurga	Basava Housing Scheme	2016-2017	1022
Chitradurga	Hosadurga	Basava Housing Scheme	2017-2018	1008
Chitradurga	Hosadurga	Basava Housing Scheme_Additional	2016-2017	350
Chitradurga	Hosadurga	Basava Housing Scheme_Additional	2017-2018	1386
Chitradurga	Hosadurga	Devaraj Urs Special Housing Scheme-Rural	2016-2017	30
Chitradurga	Hosadurga	Devaraj Urs Special Housing Scheme-Rural	2017-2018	194
Chitradurga	Hosadurga	Dr.B.R Ambedkar Nivas Yojana Rural	2015-2016	562
Chitradurga	Hosadurga	Dr.B.R Ambedkar Nivas Yojana Rural	2016-2017	893
Chitradurga	Hosadurga	Dr.B.R Ambedkar Nivas Yojana Rural	2017-2018	421
Chitradurga	Hosadurga	IAY	2015-2016	583
Chitradurga	Hosadurga	PMAY(G)	2016-2017	418
Chitradurga	Hosadurga	PMAY(G)	2017-2018	723
Chitradurga	Hosadurga	PMAY(G)-Additional	2016-2017	165
Chitradurga	Hosadurga	Rural Special Housing Schemes	2015-2016	22
	Hosadurga Total			9151
Chitradurga	Molakalmuru	Basava Housing Scheme	2015-2016	300
Chitradurga	Molakalmuru	Basava Housing Scheme	2016-2017	614
Chitradurga	Molakalmuru	Basava Housing Scheme	2017-2018	404
Chitradurga	Molakalmuru	Basava Housing Scheme_Additional	2016-2017	92
Chitradurga	Molakalmuru	Basava Housing Scheme_Additional	2017-2018	440
Chitradurga	Molakalmuru	Devaraj Urs Special Housing Scheme-Rural	2016-2017	94
Chitradurga	Molakalmuru	Devaraj Urs Special Housing Scheme-Rural	2017-2018	445

LAQ-364 (Annexure-1- Rural)

District	Town/Taluk/Constituency	Scheme	Series	Target
Chitradurga	Molakalmuru	Dr.B.R Ambedkar Nivas Yojana Rural	2015-2016	573
Chitradurga	Molakalmuru	Dr.B.R Ambedkar Nivas Yojana Rural	2016-2017	1001
Chitradurga	Molakalmuru	Dr.B.R Ambedkar Nivas Yojana Rural	2017-2018	1737
Chitradurga	Molakalmuru	IAY	2015-2016	723
Chitradurga	Molakalmuru	PMAY(G)	2016-2017	912
Chitradurga	Molakalmuru	PMAY(G)	2017-2018	1191
Chitradurga	Molakalmuru	PMAY(G)-Additional	2016-2017	345
Chitradurga	Molakalmuru	Rural Special Housing Schemes	2015-2016	18
	Molakalmuru Total			8889
Chitradurga Total				69769
Dakshina Kannada	Bantwal	Basava Housing Scheme	2015-2016	2071
Dakshina Kannada	Bantwal	Basava Housing Scheme	2016-2017	1354
Dakshina Kannada	Bantwal	Basava Housing Scheme	2017-2018	1828
Dakshina Kannada	Bantwal	Basava Housing Scheme_Additional	2016-2017	400
Dakshina Kannada	Bantwal	Devaraj Urs Special Housing Scheme-Rural	2016-2017	2
Dakshina Kannada	Bantwal	Devaraj Urs Special Housing Scheme-Rural	2017-2018	216
Dakshina Kannada	Bantwal	Dr.B.R Ambedkar Nivas Yojana Rural	2015-2016	209
Dakshina Kannada	Bantwal	Dr.B.R Ambedkar Nivas Yojana Rural	2015-2016	11
Dakshina Kannada	Bantwal	Dr.B.R Ambedkar Nivas Yojana Rural	2015-2016	56
Dakshina Kannada	Bantwal	Dr.B.R Ambedkar Nivas Yojana Rural	2016-2017	76
Dakshina Kannada	Bantwal	Dr.B.R Ambedkar Nivas Yojana Rural	2016-2017	4
Dakshina Kannada	Bantwal	Dr.B.R Ambedkar Nivas Yojana Rural	2016-2017	19
Dakshina Kannada	Bantwal	Dr.B.R Ambedkar Nivas Yojana Rural	2017-2018	70
Dakshina Kannada	Bantwal	Dr.B.R Ambedkar Nivas Yojana Rural	2017-2018	4
Dakshina Kannada	Bantwal	Dr.B.R Ambedkar Nivas Yojana Rural	2017-2018	29
Dakshina Kannada	Bantwal	IAY	2015-2016	719
Dakshina Kannada	Bantwal	PMAY(G)	2016-2017	2
Dakshina Kannada	Bantwal	PMAY(G)-Additional	2016-2017	1
	Bantwal Total			7071
Dakshina Kannada	Belthangadi	Basava Housing Scheme	2015-2016	1100
Dakshina Kannada	Belthangadi	Basava Housing Scheme	2016-2017	1801
Dakshina Kannada	Belthangadi	Basava Housing Scheme	2017-2018	2537
Dakshina Kannada	Belthangadi	Basava Housing Scheme_Additional	2017-2018	1000
Dakshina Kannada	Belthangadi	Devaraj Urs Special Housing Scheme-Rural	2016-2017	2
Dakshina Kannada	Belthangadi	Devaraj Urs Special Housing Scheme-Rural	2017-2018	221
Dakshina Kannada	Belthangadi	Dr.B.R Ambedkar Nivas Yojana Rural	2015-2016	663
Dakshina Kannada	Belthangadi	Dr.B.R Ambedkar Nivas Yojana Rural	2016-2017	876
Dakshina Kannada	Belthangadi	Dr.B.R Ambedkar Nivas Yojana Rural	2017-2018	74
Dakshina Kannada	Belthangadi	IAY	2015-2016	643
Dakshina Kannada	Belthangadi	PMAY(G)	2016-2017	143
	Belthangadi Total			9060
Dakshina Kannada	Mangaluru	Basava Housing Scheme	2015-2016	1911
Dakshina Kannada	Mangaluru	Basava Housing Scheme	2016-2017	821
Dakshina Kannada	Mangaluru	Basava Housing Scheme	2017-2018	1200
Dakshina Kannada	Mangaluru	Basava Housing Scheme_Additional	2016-2017	400
Dakshina Kannada	Mangaluru	Basava Housing Scheme_Additional	2017-2018	500
Dakshina Kannada	Mangaluru	Devaraj Urs Special Housing Scheme-Rural	2016-2017	1
Dakshina Kannada	Mangaluru	Devaraj Urs Special Housing Scheme-Rural	2017-2018	197
Dakshina Kannada	Mangaluru	Dr.B.R Ambedkar Nivas Yojana Rural	2015-2016	3
Dakshina Kannada	Mangaluru	Dr.B.R Ambedkar Nivas Yojana Rural	2015-2016	13
Dakshina Kannada	Mangaluru	Dr.B.R Ambedkar Nivas Yojana Rural	2015-2016	33
Dakshina Kannada	Mangaluru	Dr.B.R Ambedkar Nivas Yojana Rural	2015-2016	73
Dakshina Kannada	Mangaluru	Dr.B.R Ambedkar Nivas Yojana Rural	2016-2017	3
Dakshina Kannada	Mangaluru	Dr.B.R Ambedkar Nivas Yojana Rural	2016-2017	16
Dakshina Kannada	Mangaluru	Dr.B.R Ambedkar Nivas Yojana Rural	2016-2017	42
Dakshina Kannada	Mangaluru	Dr.B.R Ambedkar Nivas Yojana Rural	2017-2018	2
Dakshina Kannada	Mangaluru	Dr.B.R Ambedkar Nivas Yojana Rural	2017-2018	16
Dakshina Kannada	Mangaluru	Dr.B.R Ambedkar Nivas Yojana Rural	2017-2018	10
Dakshina Kannada	Mangaluru	IAY	2015-2016	211
Dakshina Kannada	Mangaluru	PMAY(G)	2016-2017	2
	Mangaluru Total			5454

LAQ-364 (Annexure-1- Rural)

District	Town/Taluk/Constituency	Scheme	Series	Target
Dakshina Kannada	Mangaluru Dakshina	Devaraj Urs Special Housing Scheme-Rural	2017-2018	239
	Mangaluru Dakshina Total			239
Dakshina Kannada	Mangaluru Uttar	Devaraj Urs Special Housing Scheme-Rural	2017-2018	248
	Mangaluru Uttar Total			248
Dakshina Kannada	Moodabidri	Devaraj Urs Special Housing Scheme-Rural	2017-2018	198
	Moodabidri Total	-		198
Dakshina Kannada	Puttur	Basava Housing Scheme	2015-2016	1391
Dakshina Kannada	Puttur	Basava Housing Scheme	2016-2017	1293
Dakshina Kannada	Puttur	Basava Housing Scheme	2017-2018	1326
Dakshina Kannada	Puttur	Basava Housing Scheme_Additional	2016-2017	250
Dakshina Kannada	Puttur	Devaraj Urs Special Housing Scheme-Rural	2016-2017	1
Dakshina Kannada	Puttur	Devaraj Urs Special Housing Scheme-Rural	2016-2017	5
Dakshina Kannada	Puttur	Devaraj Urs Special Housing Scheme-Rural	2017-2018	210
Dakshina Kannada	Puttur	Dr.B.R Ambedkar Nivas Yojana Rural	2015-2016	156
Dakshina Kannada	Puttur	Dr.B.R Ambedkar Nivas Yojana Rural	2015-2016	180
Dakshina Kannada	Puttur	Dr.B.R Ambedkar Nivas Yojana Rural	2017-2018	52
Dakshina Kannada	Puttur	Dr.B.R Ambedkar Nivas Yojana Rural	2017-2018	46
Dakshina Kannada	Puttur	IAY	2015-2016	564
Dakshina Kannada	Puttur	Rural Special Housing Schemes	2015-2016	2
	Puttur Total			5476
Dakshina Kannada	Sullia	Basava Housing Scheme	2015-2016	606
Dakshina Kannada	Sullia	Basava Housing Scheme	2016-2017	896
Dakshina Kannada	Sullia	Basava Housing Scheme	2017-2018	714
Dakshina Kannada	Sullia	Devaraj Urs Special Housing Scheme-Rural	2016-2017	4
Dakshina Kannada	Sullia	Devaraj Urs Special Housing Scheme-Rural	2017-2018	206
Dakshina Kannada	Sullia	Dr.B.R Ambedkar Nivas Yojana Rural	2015-2016	370
Dakshina Kannada	Sullia	Dr.B.R Ambedkar Nivas Yojana Rural	2016-2017	250
Dakshina Kannada	Sullia	Dr.B.R Ambedkar Nivas Yojana Rural	2017-2018	157
Dakshina Kannada	Sullia	IAY	2015-2016	259
Dakshina Kannada	Sullia	PMAY(G)	2016-2017	7
Dakshina Kannada	Sullia	Rural Special Housing Schemes	2015-2016	1
	Sullia Total			3470
Dakshina Kannada Total				31216
Davanagere	Channagiri	Basava Housing Scheme	2015-2016	1596
Davanagere	Channagiri	Basava Housing Scheme	2016-2017	1457
Davanagere	Channagiri	Basava Housing Scheme	2017-2018	1277
Davanagere	Channagiri	Basava Housing Scheme_Additional	2016-2017	129
Davanagere	Channagiri	Basava Housing Scheme_Additional	2017-2018	741
Davanagere	Channagiri	Devaraj Urs Special Housing Scheme-Rural	2016-2017	8
Davanagere	Channagiri	Devaraj Urs Special Housing Scheme-Rural	2016-2017	24
Davanagere	Channagiri	Devaraj Urs Special Housing Scheme-Rural	2017-2018	199
Davanagere	Channagiri	Dr.B.R Ambedkar Nivas Yojana Rural	2015-2016	700
Davanagere	Channagiri	Dr.B.R Ambedkar Nivas Yojana Rural	2015-2016	350
Davanagere	Channagiri	Dr.B.R Ambedkar Nivas Yojana Rural	2016-2017	1159
Davanagere	Channagiri	Dr.B.R Ambedkar Nivas Yojana Rural	2016-2017	582
Davanagere	Channagiri	Dr.B.R Ambedkar Nivas Yojana Rural	2017-2018	565
Davanagere	Channagiri	Dr.B.R Ambedkar Nivas Yojana Rural	2017-2018	385
Davanagere	Channagiri	IAY	2015-2016	1073
Davanagere	Channagiri	PMAY(G)	2016-2017	409
Davanagere	Channagiri	PMAY(G)	2017-2018	117
Davanagere	Channagiri	PMAY(G)-Additional	2016-2017	18
Davanagere	Channagiri	Rural Special Housing Schemes	2015-2016	3
Davanagere	Channagiri	Rural Special Housing Schemes	2015-2016	2
	Channagiri Total			10794
Davanagere	Davanagere	Basava Housing Scheme	2015-2016	3055
Davanagere	Davanagere	Basava Housing Scheme	2016-2017	1422
Davanagere	Davanagere	Basava Housing Scheme	2017-2018	946
Davanagere	Davanagere	Basava Housing Scheme_Additional	2016-2017	221
Davanagere	Davanagere	Basava Housing Scheme_Additional	2017-2018	2170
Davanagere	Davanagere	Devaraj Urs Special Housing Scheme-Rural	2016-2017	5
Davanagere	Davanagere	Devaraj Urs Special Housing Scheme-Rural	2016-2017	5

LAQ-364 (Annexure-1- Rural)

District	Town/Taluk/Constituency	Scheme	Series	Target
Davanagere	Davanagere	Dr.B.R Ambedkar Nivas Yojana Rural	2015-2016	141
Davanagere	Davanagere	Dr.B.R Ambedkar Nivas Yojana Rural	2015-2016	69
Davanagere	Davanagere	Dr.B.R Ambedkar Nivas Yojana Rural	2015-2016	750
Davanagere	Davanagere	Dr.B.R Ambedkar Nivas Yojana Rural	2016-2017	175
Davanagere	Davanagere	Dr.B.R Ambedkar Nivas Yojana Rural	2016-2017	86
Davanagere	Davanagere	Dr.B.R Ambedkar Nivas Yojana Rural	2016-2017	1237
Davanagere	Davanagere	Dr.B.R Ambedkar Nivas Yojana Rural	2017-2018	118
Davanagere	Davanagere	Dr.B.R Ambedkar Nivas Yojana Rural	2017-2018	91
Davanagere	Davanagere	Dr.B.R Ambedkar Nivas Yojana Rural	2017-2018	539
Davanagere	Davanagere	IAY	2015-2016	873
Davanagere	Davanagere	PMAY(G)	2016-2017	379
Davanagere	Davanagere	PMAY(G)	2017-2018	252
Davanagere	Davanagere	PMAY(G)-Additional	2016-2017	33
Davanagere	Davanagere	Rural Special Housing Schemes	2015-2016	12
	Davanagere Total			12579
Davanagere	Davanagere North	Devaraj Urs Special Housing Scheme-Rural	2017-2018	231
	Davanagere North Total			231
Davanagere	Davanagere South	Devaraj Urs Special Housing Scheme-Rural	2017-2018	200
	Davanagere South Total			200
Davanagere	Harapanahalli	Devaraj Urs Special Housing Scheme-Rural	2017-2018	704
	Harapanahalli Total			704
Davanagere	Harappanahalli	Basava Housing Scheme	2015-2016	1585
Davanagere	Harappanahalli	Basava Housing Scheme	2016-2017	1264
Davanagere	Harappanahalli	Basava Housing Scheme	2017-2018	919
Davanagere	Harappanahalli	Basava Housing Scheme_Additional	2016-2017	350
Davanagere	Harappanahalli	Basava Housing Scheme_Additional	2017-2018	1971
Davanagere	Harappanahalli	Devaraj Urs Special Housing Scheme-Rural	2016-2017	48
Davanagere	Harappanahalli	Devaraj Urs Special Housing Scheme-Rural	2016-2017	6
Davanagere	Harappanahalli	Dr.B.R Ambedkar Nivas Yojana Rural	2015-2016	788
Davanagere	Harappanahalli	Dr.B.R Ambedkar Nivas Yojana Rural	2015-2016	172
Davanagere	Harappanahalli	Dr.B.R Ambedkar Nivas Yojana Rural	2016-2017	1328
Davanagere	Harappanahalli	Dr.B.R Ambedkar Nivas Yojana Rural	2016-2017	330
Davanagere	Harappanahalli	Dr.B.R Ambedkar Nivas Yojana Rural	2017-2018	2285
Davanagere	Harappanahalli	Dr.B.R Ambedkar Nivas Yojana Rural	2017-2018	309
Davanagere	Harappanahalli	IAY	2015-2016	1014
Davanagere	Harappanahalli	PMAY(G)	2016-2017	437
Davanagere	Harappanahalli	PMAY(G)	2017-2018	287
Davanagere	Harappanahalli	PMAY(G)-Additional	2016-2017	14
Davanagere	Harappanahalli	Rural Special Housing Schemes	2015-2016	17
Davanagere	Harappanahalli	Rural Special Housing Schemes	2015-2016	10
	Harappanahalli Total			13134
Davanagere	Harihara	Basava Housing Scheme	2015-2016	599
Davanagere	Harihara	Basava Housing Scheme	2016-2017	660
Davanagere	Harihara	Basava Housing Scheme	2017-2018	548
Davanagere	Harihara	Basava Housing Scheme_Additional	2016-2017	350
Davanagere	Harihara	Basava Housing Scheme_Additional	2017-2018	934
Davanagere	Harihara	Devaraj Urs Special Housing Scheme-Rural	2016-2017	781
Davanagere	Harihara	Devaraj Urs Special Housing Scheme-Rural	2017-2018	209
Davanagere	Harihara	Dr.B.R Ambedkar Nivas Yojana Rural	2015-2016	353
Davanagere	Harihara	Dr.B.R Ambedkar Nivas Yojana Rural	2016-2017	573
Davanagere	Harihara	Dr.B.R Ambedkar Nivas Yojana Rural	2017-2018	614
Davanagere	Harihara	IAY	2015-2016	422
Davanagere	Harihara	PMAY(G)	2016-2017	134
Davanagere	Harihara	PMAY(G)	2017-2018	79
Davanagere	Harihara	PMAY(G)-Additional	2016-2017	8
Davanagere	Harihara	Rural Special Housing Schemes	2015-2016	1
	Harihara Total			6265
Davanagere	Honnali	Basava Housing Scheme	2015-2016	1100
Davanagere	Honnali	Basava Housing Scheme	2016-2017	1209
Davanagere	Honnali	Basava Housing Scheme	2017-2018	805
Davanagere	Honnali	Basava Housing Scheme_Additional	2016-2017	350

LAQ-364 (Annexure-1- Rural)

District	Town/Taluk/Constituency	Scheme	Series	Target
Davanagere	Honnali	Basava Housing Scheme_Additional	2017-2018	1130
Davanagere	Honnali	Devaraj Urs Special Housing Scheme-Rural	2016-2017	227
Davanagere	Honnali	Devaraj Urs Special Housing Scheme-Rural	2017-2018	192
Davanagere	Honnali	Dr.B.R Ambedkar Nivas Yojana Rural	2015-2016	732
Davanagere	Honnali	Dr.B.R Ambedkar Nivas Yojana Rural	2016-2017	1172
Davanagere	Honnali	Dr.B.R Ambedkar Nivas Yojana Rural	2017-2018	784
Davanagere	Honnali	IAY	2015-2016	645
Davanagere	Honnali	PMAY(G)	2016-2017	155
Davanagere	Honnali	PMAY(G)	2017-2018	115
Davanagere	Honnali	PMAY(G)-Additional	2016-2017	38
Davanagere	Honnali	Rural Special Housing Schemes	2015-2016	5
	Honnali Total			8659
Davanagere	Jagalur	Basava Housing Scheme	2015-2016	1064
Davanagere	Jagalur	Basava Housing Scheme	2016-2017	620
Davanagere	Jagalur	Basava Housing Scheme	2017-2018	481
Davanagere	Jagalur	Basava Housing Scheme_Additional	2017-2018	509
Davanagere	Jagalur	Devaraj Urs Special Housing Scheme-Rural	2016-2017	29
Davanagere	Jagalur	Dr.B.R Ambedkar Nivas Yojana Rural	2015-2016	552
Davanagere	Jagalur	Dr.B.R Ambedkar Nivas Yojana Rural	2016-2017	971
Davanagere	Jagalur	Dr.B.R Ambedkar Nivas Yojana Rural	2017-2018	1660
Davanagere	Jagalur	IAY	2015-2016	727
Davanagere	Jagalur	PMAY(G)	2016-2017	378
Davanagere	Jagalur	PMAY(G)	2017-2018	343
Davanagere	Jagalur	PMAY(G)-Additional	2016-2017	20
Davanagere	Jagalur	Rural Special Housing Schemes	2015-2016	22
	Jagalur Total			7376
Davanagere	Jagaluru	Devaraj Urs Special Housing Scheme-Rural	2017-2018	436
	Jagaluru Total			436
Davanagere	Mayakonda	Devaraj Urs Special Housing Scheme-Rural	2017-2018	179
	Mayakonda Total			179
Davanagere Total				60557
Dharwad	Dharwad	Basava Housing Scheme	2015-2016	1414
Dharwad	Dharwad	Basava Housing Scheme	2016-2017	1345
Dharwad	Dharwad	Basava Housing Scheme	2017-2018	1271
Dharwad	Dharwad	Basava Housing Scheme_Additional	2016-2017	350
Dharwad	Dharwad	Basava Housing Scheme_Additional	2017-2018	1550
Dharwad	Dharwad	Devaraj Urs Special Housing Scheme-Rural	2016-2017	2
Dharwad	Dharwad	Devaraj Urs Special Housing Scheme-Rural	2016-2017	1
Dharwad	Dharwad	Devaraj Urs Special Housing Scheme-Rural	2017-2018	224
Dharwad	Dharwad	Dr.B.R Ambedkar Nivas Yojana Rural	2015-2016	187
Dharwad	Dharwad	Dr.B.R Ambedkar Nivas Yojana Rural	2015-2016	184
Dharwad	Dharwad	Dr.B.R Ambedkar Nivas Yojana Rural	2016-2017	302
Dharwad	Dharwad	Dr.B.R Ambedkar Nivas Yojana Rural	2016-2017	311
Dharwad	Dharwad	Dr.B.R Ambedkar Nivas Yojana Rural	2017-2018	92
Dharwad	Dharwad	Dr.B.R Ambedkar Nivas Yojana Rural	2017-2018	114
Dharwad	Dharwad	IAY	2015-2016	485
Dharwad	Dharwad	PMAY(G)	2016-2017	364
Dharwad	Dharwad	PMAY(G)	2017-2018	428
Dharwad	Dharwad	PMAY(G)-Additional	2016-2017	205
Dharwad	Dharwad	Rural Special Housing Schemes	2015-2016	1
	Dharwad Total			8830
Dharwad	Huballi dharwaa	Devaraj Urs Special Housing Scheme-Rural	2017-2018	293
	Huballi dharwaa Total			293
Dharwad	Huballi dharwda Central	Devaraj Urs Special Housing Scheme-Rural	2017-2018	264
	Huballi dharwda Central Total			264
Dharwad	Huballi dharwda south	Devaraj Urs Special Housing Scheme-Rural	2017-2018	251
	Huballi dharwda south Total			251
Dharwad	Hubballi	Basava Housing Scheme	2015-2016	737
Dharwad	Hubballi	Basava Housing Scheme	2016-2017	808
Dharwad	Hubballi	Basava Housing Scheme	2017-2018	626
Dharwad	Hubballi	Basava Housing Scheme_Additional	2016-2017	30

LAQ-364 (Annexure-1- Rural)

District	Town/Taluk/Constituency	Scheme	Series	Target
Dharwad	Hubballi	Basava Housing Scheme_Additional	2017-2018	361
Dharwad	Hubballi	Devaraj Urs Special Housing Scheme-Rural	2016-2017	4
Dharwad	Hubballi	Devaraj Urs Special Housing Scheme-Rural	2016-2017	2
Dharwad	Hubballi	Dr.B.R Ambedkar Nivas Yojana Rural	2015-2016	111
Dharwad	Hubballi	Dr.B.R Ambedkar Nivas Yojana Rural	2015-2016	60
Dharwad	Hubballi	Dr.B.R Ambedkar Nivas Yojana Rural	2016-2017	178
Dharwad	Hubballi	Dr.B.R Ambedkar Nivas Yojana Rural	2016-2017	98
Dharwad	Hubballi	Dr.B.R Ambedkar Nivas Yojana Rural	2017-2018	199
Dharwad	Hubballi	Dr.B.R Ambedkar Nivas Yojana Rural	2017-2018	68
Dharwad	Hubballi	IAY	2015-2016	282
Dharwad	Hubballi	PMAY(G)	2016-2017	386
Dharwad	Hubballi	PMAY(G)	2017-2018	559
Dharwad	Hubballi	PMAY(G)-Additional	2016-2017	189
Dharwad	Hubballi	Rural Special Housing Schemes	2015-2016	2
Dharwad	Hubballi	Rural Special Housing Schemes	2015-2016	1
	Hubballi Total			4701
Dharwad	Kalaghatagi	Basava Housing Scheme	2015-2016	680
Dharwad	Kalaghatagi	Basava Housing Scheme	2016-2017	1065
Dharwad	Kalaghatagi	Basava Housing Scheme	2017-2018	698
Dharwad	Kalaghatagi	Basava Housing Scheme_Additional	2016-2017	150
Dharwad	Kalaghatagi	Basava Housing Scheme_Additional	2017-2018	995
Dharwad	Kalaghatagi	Devaraj Urs Special Housing Scheme-Rural	2016-2017	4
Dharwad	Kalaghatagi	Devaraj Urs Special Housing Scheme-Rural	2017-2018	212
Dharwad	Kalaghatagi	Dr.B.R Ambedkar Nivas Yojana Rural	2015-2016	335
Dharwad	Kalaghatagi	Dr.B.R Ambedkar Nivas Yojana Rural	2016-2017	573
Dharwad	Kalaghatagi	Dr.B.R Ambedkar Nivas Yojana Rural	2017-2018	308
Dharwad	Kalaghatagi	IAY	2015-2016	248
Dharwad	Kalaghatagi	PMAY(G)	2016-2017	102
Dharwad	Kalaghatagi	PMAY(G)	2017-2018	207
Dharwad	Kalaghatagi	PMAY(G)-Additional	2016-2017	38
Dharwad	Kalaghatagi	Rural Special Housing Schemes	2015-2016	1
	Kalaghatagi Total			5616
Dharwad	Kundagol	Basava Housing Scheme	2015-2016	875
Dharwad	Kundagol	Basava Housing Scheme	2016-2017	723
Dharwad	Kundagol	Basava Housing Scheme	2017-2018	889
Dharwad	Kundagol	Basava Housing Scheme_Additional	2016-2017	220
Dharwad	Kundagol	Basava Housing Scheme_Additional	2017-2018	620
Dharwad	Kundagol	Devaraj Urs Special Housing Scheme-Rural	2016-2017	30
Dharwad	Kundagol	Dr.B.R Ambedkar Nivas Yojana Rural	2015-2016	236
Dharwad	Kundagol	Dr.B.R Ambedkar Nivas Yojana Rural	2016-2017	393
Dharwad	Kundagol	Dr.B.R Ambedkar Nivas Yojana Rural	2017-2018	476
Dharwad	Kundagol	IAY	2015-2016	335
Dharwad	Kundagol	PMAY(G)	2016-2017	194
Dharwad	Kundagol	PMAY(G)	2017-2018	328
Dharwad	Kundagol	PMAY(G)-Additional	2016-2017	113
Dharwad	Kundagol	Rural Special Housing Schemes	2015-2016	19
	Kundagol Total			5451
Dharwad	Kundagola	Devaraj Urs Special Housing Scheme-Rural	2017-2018	354
	Kundagola Total			354
Dharwad	Navalgund	Basava Housing Scheme	2015-2016	688
Dharwad	Navalgund	Basava Housing Scheme	2016-2017	667
Dharwad	Navalgund	Basava Housing Scheme	2017-2018	794
Dharwad	Navalgund	Basava Housing Scheme_Additional	2017-2018	784
Dharwad	Navalgund	Devaraj Urs Special Housing Scheme-Rural	2016-2017	11
Dharwad	Navalgund	Devaraj Urs Special Housing Scheme-Rural	2017-2018	223
Dharwad	Navalgund	Dr.B.R Ambedkar Nivas Yojana Rural	2015-2016	188
Dharwad	Navalgund	Dr.B.R Ambedkar Nivas Yojana Rural	2016-2017	311
Dharwad	Navalgund	Dr.B.R Ambedkar Nivas Yojana Rural	2017-2018	312
Dharwad	Navalgund	IAY	2015-2016	288
Dharwad	Navalgund	PMAY(G)	2016-2017	238
Dharwad	Navalgund	PMAY(G)	2017-2018	251

LAQ-364 (Annexure-1- Rural)

District	Town/Taluk/Constituency	Scheme	Series	Target
Dharwad	Navalgund	PMAY(G)-Additional	2016-2017	118
Dharwad	Navalgund	Rural Special Housing Schemes	2015-2016	11
	Navalgund Total			4884
Dharwad Total				30644
Gadag	Gadag	Basava Housing Scheme	2015-2016	2619
Gadag	Gadag	Basava Housing Scheme	2016-2017	1075
Gadag	Gadag	Basava Housing Scheme	2017-2018	766
Gadag	Gadag	Basava Housing Scheme_Additional	2016-2017	130
Gadag	Gadag	Basava Housing Scheme_Additional	2017-2018	1972
Gadag	Gadag	Devaraj Urs Special Housing Scheme-Rural	2016-2017	1
Gadag	Gadag	Devaraj Urs Special Housing Scheme-Rural	2016-2017	7
Gadag	Gadag	Devaraj Urs Special Housing Scheme-Rural	2016-2017	1
Gadag	Gadag	Devaraj Urs Special Housing Scheme-Rural .	2017-2018	232
Gadag	Gadag	Dr.B.R Ambedkar Nivas Yojana Rural	2015-2016	294
Gadag	Gadag	Dr.B.R Ambedkar Nivas Yojana Rural	2015-2016	126
Gadag	Gadag	Dr.B.R Ambedkar Nivas Yojana Rural	2015-2016	40
Gadag	Gadag	Dr.B.R Ambedkar Nivas Yojana Rural	2016-2017	419
Gadag	Gadag	Dr.B.R Ambedkar Nivas Yojana Rural	2016-2017	185
Gadag	Gadag	Dr.B.R Ambedkar Nivas Yojana Rural	2016-2017	71
Gadag	Gadag	Dr.B.R Ambedkar Nivas Yojana Rural	2017-2018	553
Gadag	Gadag	Dr.B.R Ambedkar Nivas Yojana Rural	2017-2018	412
Gadag	Gadag	Dr.B.R Ambedkar Nivas Yojana Rural	2017-2018	78
Gadag	Gadag	IAY	2015-2016	483
Gadag	Gadag	PMAY(G)	2016-2017	862
Gadag	Gadag	PMAY(G)	2017-2018	387
Gadag	Gadag	PMAY(G)-Additional	2016-2017	177
Gadag	Gadag	Rural Special Housing Schemes	2015-2016	4
Gadag	Gadag	Rural Special Housing Schemes	2015-2016	3
	Gadag Total			10897
Gadag	Mundaragi	Basava Housing Scheme	2015-2016	597
Gadag	Mundaragi	Basava Housing Scheme	2016-2017	730
Gadag	Mundaragi	Basava Housing Scheme	2017-2018	492
Gadag	Mundaragi	Basava Housing Scheme_Additional	2016-2017	167
Gadag	Mundaragi	Basava Housing Scheme_Additional	2017-2018	107
Gadag	Mundaragi	Devaraj Urs Special Housing Scheme-Rural	2016-2017	1
Gadag	Mundaragi	Dr.B.R Ambedkar Nivas Yojana Rural	2015-2016	237
Gadag	Mundaragi	Dr.B.R Ambedkar Nivas Yojana Rural	2015-2016	149
Gadag	Mundaragi	Dr.B.R Ambedkar Nivas Yojana Rural	2016-2017	395
Gadag	Mundaragi	Dr.B.R Ambedkar Nivas Yojana Rural	2016-2017	243
Gadag	Mundaragi	Dr.B.R Ambedkar Nivas Yojana Rural	2017-2018	794
Gadag	Mundaragi	Dr.B.R Ambedkar Nivas Yojana Rural	2017-2018	918
Gadag	Mundaragi	IAY	2015-2016	294
Gadag	Mundaragi	PMAY(G)	2016-2017	577
Gadag	Mundaragi	PMAY(G)	2017-2018	409
Gadag	Mundaragi	PMAY(G)-Additional	2016-2017	105
Gadag	Mundaragi	Rural Special Housing Schemes	2015-2016	1
	Mundaragi Total			6216
Gadag	Naragunda	Devaraj Urs Special Housing Scheme-Rural	2017-2018	345
	Naragunda Total			345
Gadag	Nargunda	Basava Housing Scheme	2015-2016	353
Gadag	Nargunda	Basava Housing Scheme	2016-2017	287
Gadag	Nargunda	Basava Housing Scheme	2017-2018	314
Gadag	Nargunda	Basava Housing Scheme_Additional	2016-2017	85
Gadag	Nargunda	Basava Housing Scheme_Additional	2017-2018	485
Gadag	Nargunda	Devaraj Urs Special Housing Scheme-Rural	2016-2017	3
Gadag	Nargunda	Dr.B.R Ambedkar Nivas Yojana Rural	2015-2016	75
Gadag	Nargunda	Dr.B.R Ambedkar Nivas Yojana Rural	2016-2017	121
Gadag	Nargunda	Dr.B.R Ambedkar Nivas Yojana Rural	2017-2018	299
Gadag	Nargunda	IAY	2015-2016	133
Gadag	Nargunda	PMAY(G)	2016-2017	129
Gadag	Nargunda	PMAY(G)	2017-2018	108

LAQ-364 (Annexure-1- Rural)

District	Town/Taluk/Constituency	Scheme	Series	Target
Gadag	Nargunda	PMAY(G)-Additional	2016-2017	24
Gadag	Nargunda	Rural Special Housing Schemes	2015-2016	4
	Nargunda Total			2420
Gadag	Ron	Basava Housing Scheme	2015-2016	954
Gadag	Ron	Basava Housing Scheme	2016-2017	959
Gadag	Ron	Basava Housing Scheme	2017-2018	896
Gadag	Ron	Basava Housing Scheme_Additional	2016-2017	185
Gadag	Ron	Basava Housing Scheme_Additional	2017-2018	418
Gadag	Ron	Devaraj Urs Special Housing Scheme-Rural	2016-2017	5
Gadag	Ron	Devaraj Urs Special Housing Scheme-Rural	2016-2017	25
Gadag	Ron	Devaraj Urs Special Housing Scheme-Rural	2017-2018	285
Gadag	Ron	Dr.B.R Ambedkar Nivas Yojana Rural	2015-2016	87
Gadag	Ron	Dr.B.R Ambedkar Nivas Yojana Rural	2015-2016	239
Gadag	Ron	Dr.B.R Ambedkar Nivas Yojana Rural	2016-2017	137
Gadag	Ron	Dr.B.R Ambedkar Nivas Yojana Rural	2016-2017	412
Gadag	Ron	Dr.B.R Ambedkar Nivas Yojana Rural	2017-2018	447
Gadag	Ron	Dr.B.R Ambedkar Nivas Yojana Rural	2017-2018	1553
Gadag	Ron	IAY	2015-2016	424
Gadag	Ron	PMAY(G)	2016-2017	281
Gadag	Ron	PMAY(G)	2017-2018	364
Gadag	Ron	PMAY(G)-Additional	2016-2017	98
Gadag	Ron	Rural Special Housing Schemes	2015-2016	2
Gadag	Ron	Rural Special Housing Schemes	2015-2016	14
	Ron Total			7785
Gadag	Shirahatti	Basava Housing Scheme	2015-2016	822
Gadag	Shirahatti	Basava Housing Scheme	2016-2017	1129
Gadag	Shirahatti	Basava Housing Scheme	2017-2018	568
Gadag	Shirahatti	Basava Housing Scheme_Additional	2016-2017	183
Gadag	Shirahatti	Basava Housing Scheme_Additional	2017-2018	393
Gadag	Shirahatti	Devaraj Urs Special Housing Scheme-Rural	2016-2017	83
Gadag	Shirahatti	Devaraj Urs Special Housing Scheme-Rural	2017-2018	270
Gadag	Shirahatti	Dr.B.R Ambedkar Nivas Yojana Rural	2015-2016	645
Gadag	Shirahatti	Dr.B.R Ambedkar Nivas Yojana Rural	2016-2017	1060
Gadag	Shirahatti	Dr.B.R Ambedkar Nivas Yojana Rural	2017-2018	1691
Gadag	Shirahatti	IAY	2015-2016	466
Gadag	Shirahatti	PMAY(G)	2016-2017	704
Gadag	Shirahatti	PMAY(G)	2017-2018	595
Gadag	Shirahatti	PMAY(G)-Additional	2016-2017	235
Gadag	Shirahatti	Rural Special Housing Schemes	2015-2016	6
	Shirahatti Total			8850
Gadag Total				36513
Hassan	Alur	Basava Housing Scheme	2015-2016	375
Hassan	Alur	Basava Housing Scheme	2016-2017	651
Hassan	Alur	Basava Housing Scheme	2017-2018	440
Hassan	Alur	Basava Housing Scheme_Additional	2017-2018	211
Hassan	Alur	Dr.B.R Ambedkar Nivas Yojana Rural	2015-2016	369
Hassan	Alur	Dr.B.R Ambedkar Nivas Yojana Rural	2016-2017	592
Hassan	Alur	Dr.B.R Ambedkar Nivas Yojana Rural	2017-2018	215
Hassan	Alur	IAY	2015-2016	212
Hassan	Alur	PMAY(G)	2016-2017	153
Hassan	Alur	Rural Special Housing Schemes	2015-2016	4
	Alur Total			3222
Hassan	Arakalgud	Basava Housing Scheme	2015-2016	966
Hassan	Arakalgud	Basava Housing Scheme	2016-2017	1354
Hassan	Arakalgud	Basava Housing Scheme	2017-2018	1294
Hassan	Arakalgud	Basava Housing Scheme_Additional	2016-2017	250
Hassan	Arakalgud	Basava Housing Scheme_Additional	2017-2018	1318
Hassan	Arakalgud	Devaraj Urs Special Housing Scheme-Rural	2016-2017	81
Hassan	Arakalgud	Devaraj Urs Special Housing Scheme-Rural	2017-2018	219
Hassan	Arakalgud	Dr.B.R Ambedkar Nivas Yojana Rural	2015-2016	619
Hassan	Arakalgud	Dr.B.R Ambedkar Nivas Yojana Rural	2016-2017	1042

LAQ-364 (Annexure-1- Rural)

District	Town/Taluk/Constituency	Scheme	Series	Target
Hassan	Arakalgud	Dr.B.R Ambedkar Nivas Yojana Rural	2017-2018	1297
Hassan	Arakalgud	IAY	2015-2016	404
Hassan	Arakalgud	PMAY(G)	2016-2017	271
Hassan	Arakalgud	Rural Special Housing Schemes	2015-2016	6
	Arakalgud Total			9121
Hassan	Arasikere	Basava Housing Scheme	2015-2016	1058
Hassan	Arasikere	Basava Housing Scheme	2016-2017	1795
Hassan	Arasikere	Basava Housing Scheme	2017-2018	1517
Hassan	Arasikere	Basava Housing Scheme_Additional	2016-2017	337
Hassan	Arasikere	Basava Housing Scheme_Additional	2017-2018	883
Hassan	Arasikere	Devaraj Urs Special Housing Scheme-Rural	2016-2017	23
Hassan	Arasikere	Devaraj Urs Special Housing Scheme-Rural	2016-2017	4
Hassan	Arasikere	Devaraj Urs Special Housing Scheme-Rural	2017-2018	212
Hassan	Arasikere	Dr.B.R Ambedkar Nivas Yojana Rural	2015-2016	632
Hassan	Arasikere	Dr.B.R Ambedkar Nivas Yojana Rural	2015-2016	163
Hassan	Arasikere	Dr.B.R Ambedkar Nivas Yojana Rural	2016-2017	1014
Hassan	Arasikere	Dr.B.R Ambedkar Nivas Yojana Rural	2016-2017	301
Hassan	Arasikere	Dr.B.R Ambedkar Nivas Yojana Rural	2017-2018	453
Hassan	Arasikere	Dr.B.R Ambedkar Nivas Yojana Rural	2017-2018	147
Hassan	Arasikere	IAY	2015-2016	620
Hassan	Arasikere	PMAY(G)	2016-2017	455
Hassan	Arasikere	Rural Special Housing Schemes	2015-2016	3
Hassan	Arasikere	Rural Special Housing Schemes	2015-2016	3
	Arasikere Total			9620
Hassan	Belur	Basava Housing Scheme	2015-2016	936
Hassan	Belur	Basava Housing Scheme	2016-2017	1274
Hassan	Belur	Basava Housing Scheme	2017-2018	915
Hassan	Belur	Basava Housing Scheme_Additional	2016-2017	163
Hassan	Belur	Basava Housing Scheme_Additional	2017-2018	1081
Hassan	Belur	Devaraj Urs Special Housing Scheme-Rural	2016-2017	3
Hassan	Belur	Devaraj Urs Special Housing Scheme-Rural	2017-2018	186
Hassan	Belur	Dr.B.R Ambedkar Nivas Yojana Rural	2015-2016	776
Hassan	Belur	Dr.B.R Ambedkar Nivas Yojana Rural	2016-2017	1267
Hassan	Belur	Dr.B.R Ambedkar Nivas Yojana Rural	2017-2018	501
Hassan	Belur	IAY	2015-2016	465
Hassan	Belur	PMAY(G)	2016-2017	146
Hassan	Belur	PMAY(G)-Additional	2016-2017	1
Hassan	Belur	Rural Special Housing Schemes	2015-2016	131
	Belur Total			7845
Hassan	Channarayapatna	Basava Housing Scheme	2015-2016	1164
Hassan	Channarayapatna	Basava Housing Scheme	2016-2017	1469
Hassan	Channarayapatna	Basava Housing Scheme	2017-2018	1622
Hassan	Channarayapatna	Basava Housing Scheme_Additional	2016-2017	250
Hassan	Channarayapatna	Basava Housing Scheme_Additional	2017-2018	2176
Hassan	Channarayapatna	Devaraj Urs Special Housing Scheme-Rural	2016-2017	1
Hassan	Channarayapatna	Devaraj Urs Special Housing Scheme-Rural	2016-2017	1
Hassan	Channarayapatna	Dr.B.R Ambedkar Nivas Yojana Rural	2015-2016	46
Hassan	Channarayapatna	Dr.B.R Ambedkar Nivas Yojana Rural	2015-2016	329
Hassan	Channarayapatna	Dr.B.R Ambedkar Nivas Yojana Rural	2016-2017	99
Hassan	Channarayapatna	Dr.B.R Ambedkar Nivas Yojana Rural	2016-2017	513
Hassan	Channarayapatna	Dr.B.R Ambedkar Nivas Yojana Rural	2017-2018	28
Hassan	Channarayapatna	Dr.B.R Ambedkar Nivas Yojana Rural	2017-2018	281
Hassan	Channarayapatna	IAY	2015-2016	354
Hassan	Channarayapatna	PMAY(G)	2016-2017	170
Hassan	Channarayapatna	PMAY(G)-Additional	2016-2017	18
Hassan	Channarayapatna	Rural Special Housing Schemes	2015-2016	1
	Channarayapatna Total			8522
Hassan	Hassan	Basava Housing Scheme	2015-2016	1640
Hassan	Hassan	Basava Housing Scheme	2016-2017	1405
Hassan	Hassan	Basava Housing Scheme	2017-2018	1515
Hassan	Hassan	Basava Housing Scheme_Additional	2016-2017	175

LAQ-364 (Annexure-1- Rural)

District	Town/Taluk/Constituency	Scheme	Series	Target
Hassan	Hassan	Basava Housing Scheme_Additional	2017-2018	1622
Hassan	Hassan	Devaraj Urs Special Housing Scheme-Rural	2017-2018	207
Hassan	Hassan	Dr.B.R Ambedkar Nivas Yojana Rural	2015-2016	243
Hassan	Hassan	Dr.B.R Ambedkar Nivas Yojana Rural	2015-2016	183
Hassan	Hassan	Dr.B.R Ambedkar Nivas Yojana Rural	2015-2016	105
Hassan	Hassan	Dr.B.R Ambedkar Nivas Yojana Rural	2016-2017	267
Hassan	Hassan	Dr.B.R Ambedkar Nivas Yojana Rural	2016-2017	302
Hassan	Hassan	Dr.B.R Ambedkar Nivas Yojana Rural	2016-2017	165
Hassan	Hassan	Dr.B.R Ambedkar Nivas Yojana Rural	2017-2018	90
Hassan	Hassan	Dr.B.R Ambedkar Nivas Yojana Rural	2017-2018	95
Hassan	Hassan	Dr.B.R Ambedkar Nivas Yojana Rural	2017-2018	66
Hassan	Hassan	IAY	2015-2016	392
Hassan	Hassan	PMAY(G)	2016-2017	126
Hassan	Hassan	Rural Special Housing Schemes	2015-2016	7
Hassan	Hassan	Rural Special Housing Schemes	2015-2016	13
	Hassan Total			8618
Hassan	Holenarasipura	Basava Housing Scheme	2015-2016	879
Hassan	Holenarasipura	Basava Housing Scheme	2016-2017	1121
Hassan	Holenarasipura	Basava Housing Scheme	2017-2018	865
Hassan	Holenarasipura	Basava Housing Scheme_Additional	2016-2017	75
Hassan	Holenarasipura	Basava Housing Scheme_Additional	2017-2018	1198
Hassan	Holenarasipura	Devaraj Urs Special Housing Scheme-Rural	2016-2017	3
Hassan	Holenarasipura	Devaraj Urs Special Housing Scheme-Rural	2016-2017	2
Hassan	Holenarasipura	Devaraj Urs Special Housing Scheme-Rural	2017-2018	201
Hassan	Holenarasipura	Dr.B.R Ambedkar Nivas Yojana Rural	2015-2016	207
Hassan	Holenarasipura	Dr.B.R Ambedkar Nivas Yojana Rural	2015-2016	233
Hassan	Holenarasipura	Dr.B.R Ambedkar Nivas Yojana Rural	2016-2017	321
Hassan	Holenarasipura	Dr.B.R Ambedkar Nivas Yojana Rural	2016-2017	418
Hassan	Holenarasipura	Dr.B.R Ambedkar Nivas Yojana Rural	2017-2018	120
Hassan	Holenarasipura	Dr.B.R Ambedkar Nivas Yojana Rural	2017-2018	131
Hassan	Holenarasipura	IAY	2015-2016	311
Hassan	Holenarasipura	PMAY(G)	2016-2017	162
Hassan	Holenarasipura	Rural Special Housing Schemes	2015-2016	5
Hassan	Holenarasipura	Rural Special Housing Schemes	2015-2016	25
	Holenarasipura Total			6277
Hassan	Sakaleshapura	Basava Housing Scheme	2015-2016	630
Hassan	Sakaleshapura	Basava Housing Scheme	2016-2017	760
Hassan	Sakaleshapura	Basava Housing Scheme	2017-2018	610
Hassan	Sakaleshapura	Basava Housing Scheme_Additional	2017-2018	763
Hassan	Sakaleshapura	Devaraj Urs Special Housing Scheme-Rural	2016-2017	18
Hassan	Sakaleshapura	Devaraj Urs Special Housing Scheme-Rural	2017-2018	201
Hassan	Sakaleshapura	Dr.B.R Ambedkar Nivas Yojana Rural	2015-2016	1
Hassan	Sakaleshapura	Dr.B.R Ambedkar Nivas Yojana Rural	2015-2016	504
Hassan	Sakaleshapura	Dr.B.R Ambedkar Nivas Yojana Rural	2016-2017	837
Hassan	Sakaleshapura	Dr.B.R Ambedkar Nivas Yojana Rural	2017-2018	1
Hassan	Sakaleshapura	Dr.B.R Ambedkar Nivas Yojana Rural	2017-2018	408
Hassan	Sakaleshapura	IAY	2015-2016	328
Hassan	Sakaleshapura	PMAY(G)	2016-2017	71
Hassan	Sakaleshapura	Rural Special Housing Schemes	2015-2016	69
	Sakaleshapura Total			5201
Hassan	Shravanabelagola	Devaraj Urs Special Housing Scheme-Rural	2017-2018	190
	Shravanabelagola Total			190
Hassan Total				58616
Haveri	Byadagi	Basava Housing Scheme	2015-2016	576
Haveri	Byadagi	Basava Housing Scheme	2016-2017	743
Haveri	Byadagi	Basava Housing Scheme	2017-2018	505
Haveri	Byadagi	Basava Housing Scheme_Additional	2016-2017	98
Haveri	Byadagi	Basava Housing Scheme_Additional	2017-2018	651
Haveri	Byadagi	Devaraj Urs Special Housing Scheme-Rural	2016-2017	19
Haveri	Byadagi	Devaraj Urs Special Housing Scheme-Rural	2017-2018	364
Haveri	Byadagi	Dr.B.R Ambedkar Nivas Yojana Rural	2015-2016	400

LAQ-364 (Annexure-1- Rural)

District	Town/Taluk/Constituency	Scheme	Series	Target
Haveri	Byadagi	Dr.B.R Ambedkar Nivas Yojana Rural	2016-2017	642
Haveri	Byadagi	Dr.B.R Ambedkar Nivas Yojana Rural	2017-2018	357
Haveri	Byadagi	IAY	2015-2016	348
Haveri	Byadagi	PMAY(G)	2016-2017	390
Haveri	Byadagi	PMAY(G)	2017-2018	241
Haveri	Byadagi	PMAY(G)-Additional	2016-2017	72
Haveri	Byadagi	Rural Special Housing Schemes	2015-2016	176
	Byadagi Total			5582
Haveri	Hanagal	Basava Housing Scheme	2015-2016	1096
Haveri	Hanagal	Basava Housing Scheme	2016-2017	1673
Haveri	Hanagal	Basava Housing Scheme	2017-2018	1132
Haveri	Hanagal	Basava Housing Scheme_Additional	2016-2017	250
Haveri	Hanagal	Basava Housing Scheme_Additional	2017-2018	1000
Haveri	Hanagal	Devaraj Urs Special Housing Scheme-Rural	2016-2017	55
Haveri	Hanagal	Devaraj Urs Special Housing Scheme-Rural	2017-2018	217
Haveri	Hanagal	Dr.B.R Ambedkar Nivas Yojana Rural	2015-2016	880
Haveri	Hanagal	Dr.B.R Ambedkar Nivas Yojana Rural	2016-2017	1385
Haveri	Hanagal	Dr.B.R Ambedkar Nivas Yojana Rural	2017-2018	367
Haveri	Hanagal	IAY	2015-2016	645
Haveri	Hanagal	PMAY(G)	2016-2017	460
Haveri	Hanagal	PMAY(G)	2017-2018	364
Haveri	Hanagal	PMAY(G)-Additional	2016-2017	83
Haveri	Hanagal	Rural Special Housing Schemes	2015-2016	197
	Hanagal Total			9804
Haveri	Haveri	Basava Housing Scheme	2015-2016	1142
Haveri	Haveri	Basava Housing Scheme	2016-2017	1519
Haveri	Haveri	Basava Housing Scheme	2017-2018	866
Haveri	Haveri	Basava Housing Scheme_Additional	2016-2017	404
Haveri	Haveri	Basava Housing Scheme_Additional	2017-2018	1608
Haveri	Haveri	Devaraj Urs Special Housing Scheme-Rural	2016-2017	51
Haveri	Haveri	Devaraj Urs Special Housing Scheme-Rural	2016-2017	70
Haveri	Haveri	Devaraj Urs Special Housing Scheme-Rural	2017-2018	240
Haveri	Haveri	Dr.B.R Ambedkar Nivas Yojana Rural	2015-2016	182
Haveri	Haveri	Dr.B.R Ambedkar Nivas Yojana Rural	2015-2016	511
Haveri	Haveri	Dr.B.R Ambedkar Nivas Yojana Rural	2016-2017	296
Haveri	Haveri	Dr.B.R Ambedkar Nivas Yojana Rural	2016-2017	721
Haveri	Haveri	Dr.B.R Ambedkar Nivas Yojana Rural	2017-2018	84
Haveri	Haveri	Dr.B.R Ambedkar Nivas Yojana Rural	2017-2018	320
Haveri	Haveri	IAY	2015-2016	579
Haveri	Haveri	PMAY(G)	2016-2017	1465
Haveri	Haveri	PMAY(G)	2017-2018	634
Haveri	Haveri	PMAY(G)-Additional	2016-2017	174
Haveri	Haveri	Rural Special Housing Schemes	2015-2016	43
Haveri	Haveri	Rural Special Housing Schemes	2015-2016	146
	Haveri Total			11055
Haveri	Hirekerur	Basava Housing Scheme	2015-2016	900
Haveri	Hirekerur	Basava Housing Scheme	2016-2017	1540
Haveri	Hirekerur	Basava Housing Scheme	2017-2018	1081
Haveri	Hirekerur	Basava Housing Scheme_Additional	2017-2018	876
Haveri	Hirekerur	Devaraj Urs Special Housing Scheme-Rural	2016-2017	142
Haveri	Hirekerur	Devaraj Urs Special Housing Scheme-Rural	2017-2018	193
Haveri	Hirekerur	Dr.B.R Ambedkar Nivas Yojana Rural	2015-2016	772
Haveri	Hirekerur	Dr.B.R Ambedkar Nivas Yojana Rural	2016-2017	1232
Haveri	Hirekerur	Dr.B.R Ambedkar Nivas Yojana Rural	2017-2018	558
Haveri	Hirekerur	IAY	2015-2016	629
Haveri	Hirekerur	PMAY(G)	2016-2017	247
Haveri	Hirekerur	PMAY(G)	2017-2018	328
Haveri	Hirekerur	PMAY(G)-Additional	2016-2017	69
Haveri	Hirekerur	Rural Special Housing Schemes	2015-2016	473
	Hirekerur Total			9040
Haveri	Ranebenur	Basava Housing Scheme	2015-2016	1326

LAQ-364 (Annexure-1- Rural)

District	Town/Taluk/Constituency	Scheme	Series	Target
Haveri	Ranebenur	Basava Housing Scheme	2016-2017	1269
Haveri	Ranebenur	Basava Housing Scheme	2017-2018	1138
Haveri	Ranebenur	Basava Housing Scheme_Additional	2016-2017	87
Haveri	Ranebenur	Basava Housing Scheme_Additional	2017-2018	3653
Haveri	Ranebenur	Devaraj Urs Special Housing Scheme-Rural	2016-2017	28
Haveri	Ranebenur	Devaraj Urs Special Housing Scheme-Rural	2016-2017	182
Haveri	Ranebenur	Devaraj Urs Special Housing Scheme-Rural	2017-2018	233
Haveri	Ranebenur	Dr.B.R Ambedkar Nivas Yojana Rural	2015-2016	192
Haveri	Ranebenur	Dr.B.R Ambedkar Nivas Yojana Rural	2015-2016	462
Haveri	Ranebenur	Dr.B.R Ambedkar Nivas Yojana Rural	2016-2017	314
Haveri	Ranebenur	Dr.B.R Ambedkar Nivas Yojana Rural	2016-2017	744
Haveri	Ranebenur	Dr.B.R Ambedkar Nivas Yojana Rural	2017-2018	298
Haveri	Ranebenur	Dr.B.R Ambedkar Nivas Yojana Rural	2017-2018	899
Haveri	Ranebenur	IAY	2015-2016	571
Haveri	Ranebenur	PMAY(G)	2016-2017	563
Haveri	Ranebenur	PMAY(G)	2017-2018	487
Haveri	Ranebenur	PMAY(G)-Additional	2016-2017	182
Haveri	Ranebenur	Rural Special Housing Schemes	2015-2016	138
Haveri	Ranebenur	Rural Special Housing Schemes	2015-2016	283
	Ranebenur Total			13049
Haveri	Savanur	Basava Housing Scheme	2015-2016	432
Haveri	Savanur	Basava Housing Scheme	2016-2017	774
Haveri	Savanur	Basava Housing Scheme	2017-2018	371
Haveri	Savanur	Basava Housing Scheme_Additional	2016-2017	105
Haveri	Savanur	Basava Housing Scheme_Additional	2017-2018	493
Haveri	Savanur	Devaraj Urs Special Housing Scheme-Rural	2016-2017	76
Haveri	Savanur	Devaraj Urs Special Housing Scheme-Rural	2016-2017	18
Haveri	Savanur	Dr.B.R Ambedkar Nivas Yojana Rural	2015-2016	249
Haveri	Savanur	Dr.B.R Ambedkar Nivas Yojana Rural	2015-2016	173
Haveri	Savanur	Dr.B.R Ambedkar Nivas Yojana Rural	2016-2017	383
Haveri	Savanur	Dr.B.R Ambedkar Nivas Yojana Rural	2016-2017	324
Haveri	Savanur	Dr.B.R Ambedkar Nivas Yojana Rural	2017-2018	173
Haveri	Savanur	Dr.B.R Ambedkar Nivas Yojana Rural	2017-2018	339
Haveri	Savanur	IAY	2015-2016	365
Haveri	Savanur	PMAY(G)	2016-2017	645
Haveri	Savanur	PMAY(G)	2017-2018	421
Haveri	Savanur	PMAY(G)-Additional	2016-2017	47
Haveri	Savanur	Rural Special Housing Schemes	2015-2016	91
Haveri	Savanur	Rural Special Housing Schemes	2015-2016	70
	Savanur Total			5549
Haveri	Shiggaon	Basava Housing Scheme	2015-2016	892
Haveri	Shiggaon	Basava Housing Scheme	2016-2017	878
Haveri	Shiggaon	Basava Housing Scheme	2017-2018	626
Haveri	Shiggaon	Basava Housing Scheme_Additional	2016-2017	206
Haveri	Shiggaon	Basava Housing Scheme_Additional	2017-2018	304
Haveri	Shiggaon	Devaraj Urs Special Housing Scheme-Rural	2016-2017	47
Haveri	Shiggaon	Dr.B.R Ambedkar Nivas Yojana Rural	2015-2016	381
Haveri	Shiggaon	Dr.B.R Ambedkar Nivas Yojana Rural	2016-2017	637
Haveri	Shiggaon	Dr.B.R Ambedkar Nivas Yojana Rural	2017-2018	428
Haveri	Shiggaon	IAY	2015-2016	355
Haveri	Shiggaon	PMAY(G)	2016-2017	328
Haveri	Shiggaon	PMAY(G)	2017-2018	265
Haveri	Shiggaon	PMAY(G)-Additional	2016-2017	100
Haveri	Shiggaon	Rural Special Housing Schemes	2015-2016	120
	Shiggaon Total			5567
Haveri	Shiggavi	Devaraj Urs Special Housing Scheme-Rural	2017-2018	356
	Shiggavi Total			356
Haveri Total				60002
Kalaburagi	Afzalpur	Basava Housing Scheme	2015-2016	1339
Kalaburagi	Afzalpur	Basava Housing Scheme	2016-2017	887
Kalaburagi	Afzalpur	Basava Housing Scheme	2017-2018	1083

LAQ-364 (Annexure-1- Rural)

District	Town/Taluk/Constituency	Scheme	Series	Target
Kalaburagi	Afzalpur	Basava Housing Scheme_Additional	2017-2018	800
Kalaburagi	Afzalpur	Devaraj Urs Special Housing Scheme-Rural	2016-2017	46
Kalaburagi	Afzalpur	Devaraj Urs Special Housing Scheme-Rural	2017-2018	244
Kalaburagi	Afzalpur	Dr.B.R Ambedkar Nivas Yojana Rural	2015-2016	343
Kalaburagi	Afzalpur	Dr.B.R Ambedkar Nivas Yojana Rural	2016-2017	555
Kalaburagi	Afzalpur	Dr.B.R Ambedkar Nivas Yojana Rural	2017-2018	387
Kalaburagi	Afzalpur	IAY	2015-2016	432
Kalaburagi	Afzalpur	PMAY(G)	2016-2017	447
Kalaburagi	Afzalpur	PMAY(G)	2017-2018	503
Kalaburagi	Afzalpur	PMAY(G)-Additional	2016-2017	203
Kalaburagi	Afzalpur	Rural Special Housing Schemes	2015-2016	16
	Afzalpur Total			7285
Kalaburagi	Aland	Basava Housing Scheme	2015-2016	1093
Kalaburagi	Aland	Basava Housing Scheme	2016-2017	1195
Kalaburagi	Aland	Basava Housing Scheme	2017-2018	1288
Kalaburagi	Aland	Basava Housing Scheme_Additional	2016-2017	250
Kalaburagi	Aland	Basava Housing Scheme_Additional	2017-2018	58
Kalaburagi	Aland	Devaraj Urs Special Housing Scheme-Rural	2016-2017	174
Kalaburagi	Aland	Devaraj Urs Special Housing Scheme-Rural	2016-2017	19
Kalaburagi	Aland	Devaraj Urs Special Housing Scheme-Rural	2017-2018	240
Kalaburagi	Aland	Dr.B.R Ambedkar Nivas Yojana Rural	2015-2016	527
Kalaburagi	Aland	Dr.B.R Ambedkar Nivas Yojana Rural	2015-2016	42
Kalaburagi	Aland	Dr.B.R Ambedkar Nivas Yojana Rural	2016-2017	846
Kalaburagi	Aland	Dr.B.R Ambedkar Nivas Yojana Rural	2016-2017	93
Kalaburagi	Aland	Dr.B.R Ambedkar Nivas Yojana Rural	2017-2018	347
Kalaburagi	Aland	Dr.B.R Ambedkar Nivas Yojana Rural	2017-2018	4
Kalaburagi	Aland	IAY	2015-2016	433
Kalaburagi	Aland	PMAY(G)	2016-2017	396
Kalaburagi	Aland	PMAY(G)	2017-2018	289
Kalaburagi	Aland	PMAY(G)-Additional	2016-2017	151
Kalaburagi	Aland	Rural Special Housing Schemes	2015-2016	17
Kalaburagi	Aland	Rural Special Housing Schemes	2015-2016	3
	Aland Total			7465
Kalaburagi	Chincholi	Basava Housing Scheme	2015-2016	1400
Kalaburagi	Chincholi	Basava Housing Scheme	2016-2017	1338
Kalaburagi	Chincholi	Basava Housing Scheme	2017-2018	786
Kalaburagi	Chincholi	Basava Housing Scheme_Additional	2016-2017	250
Kalaburagi	Chincholi	Basava Housing Scheme_Additional	2017-2018	1015
Kalaburagi	Chincholi	Devaraj Urs Special Housing Scheme-Rural	2016-2017	3533
Kalaburagi	Chincholi	Devaraj Urs Special Housing Scheme-Rural	2016-2017	269
Kalaburagi	Chincholi	Devaraj Urs Special Housing Scheme-Rural	2017-2018	212
Kalaburagi	Chincholi	Dr.B.R Ambedkar Nivas Yojana Rural	2015-2016	805
Kalaburagi	Chincholi	Dr.B.R Ambedkar Nivas Yojana Rural	2015-2016	25
Kalaburagi	Chincholi	Dr.B.R Ambedkar Nivas Yojana Rural	2016-2017	1315
Kalaburagi	Chincholi	Dr.B.R Ambedkar Nivas Yojana Rural	2016-2017	29
Kalaburagi	Chincholi	Dr.B.R Ambedkar Nivas Yojana Rural	2017-2018	7042
Kalaburagi	Chincholi	Dr.B.R Ambedkar Nivas Yojana Rural	2017-2018	519
Kalaburagi	Chincholi	IAY	2015-2016	690
Kalaburagi	Chincholi	PMAY(G)	2016-2017	102
Kalaburagi	Chincholi	PMAY(G)	2017-2018	90
Kalaburagi	Chincholi	PMAY(G)-Additional	2016-2017	36
Kalaburagi	Chincholi	Rural Special Housing Schemes	2015-2016	307
	Chincholi Total			19763
Kalaburagi	Chittapur	Basava Housing Scheme	2015-2016	1797
Kalaburagi	Chittapur	Basava Housing Scheme	2016-2017	1282
Kalaburagi	Chittapur	Basava Housing Scheme	2017-2018	1172
Kalaburagi	Chittapur	Basava Housing Scheme_Additional	2016-2017	480
Kalaburagi	Chittapur	Basava Housing Scheme_Additional	2017-2018	870
Kalaburagi	Chittapur	Devaraj Urs Special Housing Scheme-Rural	2016-2017	6
Kalaburagi	Chittapur	Devaraj Urs Special Housing Scheme-Rural	2016-2017	54
Kalaburagi	Chittapur	Devaraj Urs Special Housing Scheme-Rural	2017-2018	236

LAQ-364 (Annexure-1- Rural)

District	Town/Taluk/Constituency	Scheme	Series	Target
Kalaburagi	Chittapur	Dr.B.R Ambedkar Nivas Yojana Rural	2015-2016	115
Kalaburagi	Chittapur	Dr.B.R Ambedkar Nivas Yojana Rural	2015-2016	451
Kalaburagi	Chittapur	Dr.B.R Ambedkar Nivas Yojana Rural	2015-2016	49
Kalaburagi	Chittapur	Dr.B.R Ambedkar Nivas Yojana Rural	2015-2016	37
Kalaburagi	Chittapur	Dr.B.R Ambedkar Nivas Yojana Rural	2016-2017	184
Kalaburagi	Chittapur	Dr.B.R Ambedkar Nivas Yojana Rural	2016-2017	728
Kalaburagi	Chittapur	Dr.B.R Ambedkar Nivas Yojana Rural	2016-2017	81
Kalaburagi	Chittapur	Dr.B.R Ambedkar Nivas Yojana Rural	2016-2017	73
Kalaburagi	Chittapur	Dr.B.R Ambedkar Nivas Yojana Rural	2017-2018	1034
Kalaburagi	Chittapur	Dr.B.R Ambedkar Nivas Yojana Rural	2017-2018	3645
Kalaburagi	Chittapur	Dr.B.R Ambedkar Nivas Yojana Rural	2017-2018	246
Kalaburagi	Chittapur	Dr.B.R Ambedkar Nivas Yojana Rural	2017-2018	200
Kalaburagi	Chittapur	IAY	2015-2016	768
Kalaburagi	Chittapur	PMAY(G)	2016-2017	111
Kalaburagi	Chittapur	PMAY(G)	2017-2018	126
Kalaburagi	Chittapur	PMAY(G)-Additional	2016-2017	47
Kalaburagi	Chittapur	Rural Special Housing Schemes	2015-2016	12
Kalaburagi	Chittapur	Rural Special Housing Schemes	2015-2016	105
Kalaburagi	Chittapur	Rural Special Housing Schemes	2015-2016	9
	Chittapur Total			13918
Kalaburagi	Jevargi	Devaraj Urs Special Housing Scheme-Rural	2017-2018	258
	Jevargi Total			258
Kalaburagi	Jewargi	Basava Housing Scheme	2015-2016	973
Kalaburagi	Jewargi	Basava Housing Scheme	2016-2017	1332
Kalaburagi	Jewargi	Basava Housing Scheme	2017-2018	1349
Kalaburagi	Jewargi	Basava Housing Scheme_Additional	2017-2018	1590
Kalaburagi	Jewargi	Devaraj Urs Special Housing Scheme-Rural	2016-2017	176
Kalaburagi	Jewargi	Dr.B.R Ambedkar Nivas Yojana Rural	2015-2016	506
Kalaburagi	Jewargi	Dr.B.R Ambedkar Nivas Yojana Rural	2016-2017	872
Kalaburagi	Jewargi	Dr.B.R Ambedkar Nivas Yojana Rural	2017-2018	955
Kalaburagi	Jewargi	IAY	2015-2016	479
Kalaburagi	Jewargi	PMAY(G)	2016-2017	595
Kalaburagi	Jewargi	PMAY(G)	2017-2018	738
Kalaburagi	Jewargi	PMAY(G)-Additional	2016-2017	172
Kalaburagi	Jewargi	Rural Special Housing Schemes	2015-2016	39
	Jewargi Total			9776
Kalaburagi	Kalabuargi north	Devaraj Urs Special Housing Scheme-Rural	2017-2018	213
	Kalabuargi north Total			213
Kalaburagi	Kalabuargi rural	Devaraj Urs Special Housing Scheme-Rural	2017-2018	281
	Kalabuargi rural Total			281
Kalaburagi	Kalabuargi south	Devaraj Urs Special Housing Scheme-Rural	2017-2018	234
	Kalabuargi south Total			234
Kalaburagi	Kalaburagi	Basava Housing Scheme	2015-2016	1828
Kalaburagi	Kalaburagi	Basava Housing Scheme	2016-2017	1276
Kalaburagi	Kalaburagi	Basava Housing Scheme	2017-2018	957
Kalaburagi	Kalaburagi	Basava Housing Scheme_Additional	2016-2017	420
Kalaburagi	Kalaburagi	Basava Housing Scheme_Additional	2017-2018	1680
Kalaburagi	Kalaburagi	Devaraj Urs Special Housing Scheme-Rural	2016-2017	1
Kalaburagi	Kalaburagi	Devaraj Urs Special Housing Scheme-Rural	2016-2017	65
Kalaburagi	Kalaburagi	Devaraj Urs Special Housing Scheme-Rural	2016-2017	111
Kalaburagi	Kalaburagi	Dr.B.R Ambedkar Nivas Yojana Rural	2015-2016	85
Kalaburagi	Kalaburagi	Dr.B.R Ambedkar Nivas Yojana Rural	2015-2016	113
Kalaburagi	Kalaburagi	Dr.B.R Ambedkar Nivas Yojana Rural	2015-2016	192
Kalaburagi	Kalaburagi	Dr.B.R Ambedkar Nivas Yojana Rural	2015-2016	330
Kalaburagi	Kalaburagi	Dr.B.R Ambedkar Nivas Yojana Rural	2016-2017	147
Kalaburagi	Kalaburagi	Dr.B.R Ambedkar Nivas Yojana Rural	2016-2017	187
Kalaburagi	Kalaburagi	Dr.B.R Ambedkar Nivas Yojana Rural	2016-2017	266
Kalaburagi	Kalaburagi	Dr.B.R Ambedkar Nivas Yojana Rural	2016-2017	547
Kalaburagi	Kalaburagi	Dr.B.R Ambedkar Nivas Yojana Rural	2017-2018	288
Kalaburagi	Kalaburagi	Dr.B.R Ambedkar Nivas Yojana Rural	2017-2018	220
Kalaburagi	Kalaburagi	Dr.B.R Ambedkar Nivas Yojana Rural	2017-2018	294

LAQ-364 (Annexure-1- Rural)

District	Town/Taluk/Constituency	Scheme	Series	Target
Kalaburagi	Kalaburagi	Dr.B.R Ambedkar Nivas Yojana Rural	2017-2018	1548
Kalaburagi	Kalaburagi	IAY	2015-2016	826
Kalaburagi	Kalaburagi	PMAY(G)	2016-2017	234
Kalaburagi	Kalaburagi	PMAY(G)	2017-2018	237
Kalaburagi	Kalaburagi	PMAY(G)-Additional	2016-2017	124
Kalaburagi	Kalaburagi	Rural Special Housing Schemes	2015-2016	2
Kalaburagi	Kalaburagi	Rural Special Housing Schemes	2015-2016	5
Kalaburagi	Kalaburagi	Rural Special Housing Schemes	2015-2016	11
	Kalaburagi Total			11994
Kalaburagi	Sedam	Basava Housing Scheme	2015-2016	778
Kalaburagi	Sedam	Basava Housing Scheme	2016-2017	866
Kalaburagi	Sedam	Basava Housing Scheme	2017-2018	758
Kalaburagi	Sedam	Basava Housing Scheme_Additional	2017-2018	1040
Kalaburagi	Sedam	Devaraj Urs Special Housing Scheme-Rural	2016-2017	2
Kalaburagi	Sedam	Devaraj Urs Special Housing Scheme-Rural	2017-2018	231
Kalaburagi	Sedam	Dr.B.R Ambedkar Nivas Yojana Rural	2015-2016	499
Kalaburagi	Sedam	Dr.B.R Ambedkar Nivas Yojana Rural	2016-2017	799
Kalaburagi	Sedam	Dr.B.R Ambedkar Nivas Yojana Rural	2017-2018	3344
Kalaburagi	Sedam	IAY	2015-2016	417
Kalaburagi	Sedam	PMAY(G)	2016-2017	57
Kalaburagi	Sedam	PMAY(G)	2017-2018	99
Kalaburagi	Sedam	PMAY(G)-Additional	2016-2017	33
Kalaburagi	Sedam	Rural Special Housing Schemes	2015-2016	23
	Sedam Total			8946
Kalaburagi Total				80133
Kodagu	Madikeri	Basava Housing Scheme	2015-2016	276
Kodagu	Madikeri	Basava Housing Scheme	2016-2017	858
Kodagu	Madikeri	Basava Housing Scheme	2017-2018	937
Kodagu	Madikeri	Basava Housing Scheme_Additional	2016-2017	177
Kodagu	Madikeri	Basava Housing Scheme_Additional	2017-2018	210
Kodagu	Madikeri	Devaraj Urs Special Housing Scheme-Rural	2017-2018	217
Kodagu	Madikeri	Dr.B.R Ambedkar Nivas Yojana Rural	2015-2016	42
Kodagu	Madikeri	Dr.B.R Ambedkar Nivas Yojana Rural	2015-2016	139
Kodagu	Madikeri	Dr.B.R Ambedkar Nivas Yojana Rural	2016-2017	40
Kodagu	Madikeri	Dr.B.R Ambedkar Nivas Yojana Rural	2016-2017	187
Kodagu	Madikeri	Dr.B.R Ambedkar Nivas Yojana Rural	2017-2018	26
Kodagu	Madikeri	Dr.B.R Ambedkar Nivas Yojana Rural	2017-2018	27
Kodagu	Madikeri	IAY	2015-2016	268
Kodagu	Madikeri	PMAY(G)	2016-2017	15
	Madikeri Total			3419
Kodagu	Somwarpet	Basava Housing Scheme	2015-2016	484
Kodagu	Somwarpet	Basava Housing Scheme	2016-2017	1021
Kodagu	Somwarpet	Basava Housing Scheme	2017-2018	1229
Kodagu	Somwarpet	Basava Housing Scheme_Additional	2016-2017	182
Kodagu	Somwarpet	Basava Housing Scheme_Additional	2017-2018	156
Kodagu	Somwarpet	Devaraj Urs Special Housing Scheme-Rural	2016-2017	31
Kodagu	Somwarpet	Dr.B.R Ambedkar Nivas Yojana Rural	2015-2016	395
Kodagu	Somwarpet	Dr.B.R Ambedkar Nivas Yojana Rural	2016-2017	469
Kodagu	Somwarpet	Dr.B.R Ambedkar Nivas Yojana Rural	2017-2018	90
Kodagu	Somwarpet	IAY	2015-2016	434
Kodagu	Somwarpet	PMAY(G)	2016-2017	32
Kodagu	Somwarpet	PMAY(G)-Additional	2016-2017	6
Kodagu	Somwarpet	Rural Special Housing Schemes	2015-2016	3
	Somwarpet Total			4532
Kodagu	Virajpet	Basava Housing Scheme	2015-2016	299
Kodagu	Virajpet	Basava Housing Scheme	2016-2017	1176
Kodagu	Virajpet	Basava Housing Scheme	2017-2018	1200
Kodagu	Virajpet	Basava Housing Scheme_Additional	2016-2017	91
Kodagu	Virajpet	Basava Housing Scheme_Additional	2017-2018	380
Kodagu	Virajpet	Devaraj Urs Special Housing Scheme-Rural	2017-2018	219
Kodagu	Virajpet	Dr.B.R Ambedkar Nivas Yojana Rural	2015-2016	229

LAQ-364 (Annexure-1- Rural)

District	Town/Taluk/Constituency	Scheme	Series	Target
Kodagu	Virajpet	Dr.B.R Ambedkar Nivas Yojana Rural	2016-2017	288
Kodagu	Virajpet	Dr.B.R Ambedkar Nivas Yojana Rural	2017-2018	49
Kodagu	Virajpet	IAY	2015-2016	310
Kodagu	Virajpet	PMAY(G)	2016-2017	13
Kodagu	Virajpet	Rural Special Housing Schemes	2015-2016	4
	Virajpet Total			4258
Kodagu Total				12209
Kolar	Bangarpet	Basava Housing Scheme	2015-2016	1490
Kolar	Bangarpet	Basava Housing Scheme	2016-2017	795
Kolar	Bangarpet	Basava Housing Scheme	2017-2018	837
Kolar	Bangarpet	Basava Housing Scheme_Additional	2016-2017	256
Kolar	Bangarpet	Basava Housing Scheme_Additional	2017-2018	4254
Kolar	Bangarpet	Devaraj Urs Special Housing Scheme-Rural	2016-2017	3
Kolar	Bangarpet	Devaraj Urs Special Housing Scheme-Rural	2016-2017	13
Kolar	Bangarpet	Dr.B.R Ambedkar Nivas Yojana Rural	2015-2016	362
Kolar	Bangarpet	Dr.B.R Ambedkar Nivas Yojana Rural	2015-2016	254
Kolar	Bangarpet	Dr.B.R Ambedkar Nivas Yojana Rural	2016-2017	479
Kolar	Bangarpet	Dr.B.R Ambedkar Nivas Yojana Rural	2016-2017	405
Kolar	Bangarpet	Dr.B.R Ambedkar Nivas Yojana Rural	2017-2018	794
Kolar	Bangarpet	Dr.B.R Ambedkar Nivas Yojana Rural	2017-2018	182
Kolar	Bangarpet	IAY	2015-2016	724
Kolar	Bangarpet	PMAY(G)	2016-2017	473
Kolar	Bangarpet	PMAY(G)	2017-2018	557
Kolar	Bangarpet	PMAY(G)-Additional	2016-2017	347
	Bangarpet Total			12225
Kolar	Bangarpte	Devaraj Urs Special Housing Scheme-Rural	2017-2018	697
	Bangarpte Total			697
Kolar	K.G.F.	Devaraj Urs Special Housing Scheme-Rural	2017-2018	221
	K.G.F. Total			221
Kolar	Kolar	Basava Housing Scheme	2015-2016	1279
Kolar	Kolar	Basava Housing Scheme	2016-2017	2134
Kolar	Kolar	Basava Housing Scheme	2017-2018	1571
Kolar	Kolar	Basava Housing Scheme_Additional	2016-2017	294
Kolar	Kolar	Basava Housing Scheme_Additional	2017-2018	976
Kolar	Kolar	Devaraj Urs Special Housing Scheme-Rural	2016-2017	2
Kolar	Kolar	Devaraj Urs Special Housing Scheme-Rural	2016-2017	10
Kolar	Kolar	Devaraj Urs Special Housing Scheme-Rural	2016-2017	1
Kolar	Kolar	Devaraj Urs Special Housing Scheme-Rural	2017-2018	283
Kolar	Kolar	Dr.B.R Ambedkar Nivas Yojana Rural	2015-2016	171
Kolar	Kolar	Dr.B.R Ambedkar Nivas Yojana Rural	2015-2016	300
Kolar	Kolar	Dr.B.R Ambedkar Nivas Yojana Rural	2015-2016	695
Kolar	Kolar	Dr.B.R Ambedkar Nivas Yojana Rural	2016-2017	120
Kolar	Kolar	Dr.B.R Ambedkar Nivas Yojana Rural	2016-2017	434
Kolar	Kolar	Dr.B.R Ambedkar Nivas Yojana Rural	2016-2017	26
Kolar	Kolar	Dr.B.R Ambedkar Nivas Yojana Rural	2017-2018	48
Kolar	Kolar	Dr.B.R Ambedkar Nivas Yojana Rural	2017-2018	265
Kolar	Kolar	Dr.B.R Ambedkar Nivas Yojana Rural	2017-2018	181
Kolar	Kolar	Dr.B.R Ambedkar Nivas Yojana Rural-Additional	2015-2016	751
Kolar	Kolar	IAY	2015-2016	823
Kolar	Kolar	PMAY(G)	2016-2017	248
Kolar	Kolar	PMAY(G)	2017-2018	105
Kolar	Kolar	PMAY(G)-Additional	2016-2017	50
Kolar	Kolar	Rural Special Housing Schemes	2015-2016	7
Kolar	Kolar	Rural Special Housing Schemes	2015-2016	6
	Kolar Total			10780
Kolar	Malur	Basava Housing Scheme	2015-2016	898
Kolar	Malur	Basava Housing Scheme	2016-2017	739
Kolar	Malur	Basava Housing Scheme	2017-2018	810
Kolar	Malur	Basava Housing Scheme_Additional	2017-2018	550
Kolar	Malur	Devaraj Urs Special Housing Scheme-Rural	2016-2017	1
Kolar	Malur	Devaraj Urs Special Housing Scheme-Rural	2017-2018	197

LAQ-364 (Annexure-1- Rural)

District	Town/Taluk/Constituency	Scheme	Series	Target
Kolar	Malur	Dr.B.R Ambedkar Nivas Yojana Rural	2015-2016	531
Kolar	Malur	Dr.B.R Ambedkar Nivas Yojana Rural	2016-2017	826
Kolar	Malur	Dr.B.R Ambedkar Nivas Yojana Rural	2017-2018	242
Kolar	Malur	IAY	2015-2016	667
Kolar	Malur	PMAY(G)	2016-2017	336
Kolar	Malur	PMAY(G)	2017-2018	268
Kolar	Malur	PMAY(G)-Additional	2016-2017	79
Kolar	Malur	Rural Special Housing Schemes	2015-2016	5
	Malur Total			6149
Kolar	Mulbagal	Basava Housing Scheme	2015-2016	700
Kolar	Mulbagal	Basava Housing Scheme	2016-2017	749
Kolar	Mulbagal	Basava Housing Scheme	2017-2018	936
Kolar	Mulbagal	Basava Housing Scheme_Additional	2017-2018	700
Kolar	Mulbagal	Devaraj Urs Special Housing Scheme-Rural	2016-2017	8
Kolar	Mulbagal	Devaraj Urs Special Housing Scheme-Rural	2017-2018	216
Kolar	Mulbagal	Dr.B.R Ambedkar Nivas Yojana Rural	2015-2016	517
Kolar	Mulbagal	Dr.B.R Ambedkar Nivas Yojana Rural	2016-2017	853
Kolar	Mulbagal	Dr.B.R Ambedkar Nivas Yojana Rural	2017-2018	275
Kolar	Mulbagal	IAY	2015-2016	586
Kolar	Mulbagal	PMAY(G)	2016-2017	388
Kolar	Mulbagal	PMAY(G)	2017-2018	351
Kolar	Mulbagal	PMAY(G)-Additional	2016-2017	163
Kolar	Mulbagal	Rural Special Housing Schemes	2015-2016	8
	Mulbagal Total			6450
Kolar	Srinivasapura	Basava Housing Scheme	2015-2016	1625
Kolar	Srinivasapura	Basava Housing Scheme	2016-2017	2425
Kolar	Srinivasapura	Basava Housing Scheme	2017-2018	1776
Kolar	Srinivasapura	Basava Housing Scheme_Additional	2017-2018	254
Kolar	Srinivasapura	Devaraj Urs Special Housing Scheme-Rural	2016-2017	11
Kolar	Srinivasapura	Devaraj Urs Special Housing Scheme-Rural	2017-2018	220
Kolar	Srinivasapura	Dr.B.R Ambedkar Nivas Yojana Rural	2015-2016	2301
Kolar	Srinivasapura	Dr.B.R Ambedkar Nivas Yojana Rural	2016-2017	634
Kolar	Srinivasapura	Dr.B.R Ambedkar Nivas Yojana Rural	2017-2018	720
Kolar	Srinivasapura	Dr.B.R Ambedkar Nivas Yojana Rural-Additional	2015-2016	1986
Kolar	Srinivasapura	IAY	2015-2016	635
Kolar	Srinivasapura	PMAY(G)	2016-2017	340
Kolar	Srinivasapura	PMAY(G)	2017-2018	115
Kolar	Srinivasapura	PMAY(G)-Additional	2016-2017	93
Kolar	Srinivasapura	Rural Special Housing Schemes	2015-2016	18
	Srinivasapura Total		-	13153
Kolar Total				49675
Koppal	Gangavathi	Basava Housing Scheme	2015-2016	1302
Koppal	Gangavathi	Basava Housing Scheme	2016-2017	1818
Koppal	Gangavathi	Basava Housing Scheme	2017-2018	1274
Koppal	Gangavathi	Basava Housing Scheme_Additional	2016-2017	450
Koppal	Gangavathi	Basava Housing Scheme_Additional	2017-2018	750
Koppal	Gangavathi	Devaraj Urs Special Housing Scheme-Rural	2016-2017	10
Koppal	Gangavathi	Devaraj Urs Special Housing Scheme-Rural	2016-2017	35
Koppal	Gangavathi	Devaraj Urs Special Housing Scheme-Rural	2017-2018	220
Koppal	Gangavathi	Dr.B.R Ambedkar Nivas Yojana Rural	2015-2016	248
Koppal	Gangavathi	Dr.B.R Ambedkar Nivas Yojana Rural	2015-2016	709
Koppal	Gangavathi	Dr.B.R Ambedkar Nivas Yojana Rural	2016-2017	416
Koppal	Gangavathi	Dr.B.R Ambedkar Nivas Yojana Rural	2016-2017	1171
Koppal	Gangavathi	Dr.B.R Ambedkar Nivas Yojana Rural	2017-2018	123
Koppal	Gangavathi	Dr.B.R Ambedkar Nivas Yojana Rural	2017-2018	1505
Koppal	Gangavathi	IAY	2015-2016	1020
Koppal	Gangavathi	PMAY(G)	2016-2017	358
Koppal	Gangavathi	PMAY(G)	2017-2018	758
Koppal	Gangavathi	PMAY(G)-Additional	2016-2017	121
Koppal	Gangavathi	Rural Special Housing Schemes	2015-2016	3
Koppal	Gangavathi	Rural Special Housing Schemes	2015-2016	21

LAQ-364 (Annexure-1- Rural)

District	Town/Taluk/Constituency	Scheme	Series	Target
	Gangavathi Total			12312
Koppal	Kanakagiri	Devaraj Urs Special Housing Scheme-Rural	2017-2018	239
	Kanakagiri Total			239
Koppal	Koppal	Basava Housing Scheme	2015-2016	1495
Koppal	Koppal	Basava Housing Scheme	2016-2017	1314
Koppal	Koppal	Basava Housing Scheme	2017-2018	1209
Koppal	Koppal	Basava Housing Scheme_Additional	2016-2017	350
Koppal	Koppal	Basava Housing Scheme_Additional	2017-2018	345
Koppal	Koppal	Devaraj Urs Special Housing Scheme-Rural	2016-2017	30
Koppal	Koppal	Devaraj Urs Special Housing Scheme-Rural	2016-2017	123
Koppal	Koppal	Devaraj Urs Special Housing Scheme-Rural	2017-2018	321
Koppal	Koppal	Dr.B.R Ambedkar Nivas Yojana Rural	2015-2016	168
Koppal	Koppal	Dr.B.R Ambedkar Nivas Yojana Rural	2015-2016	492
Koppal	Koppal	Dr.B.R Ambedkar Nivas Yojana Rural	2016-2017	277
Koppal	Koppal	Dr.B.R Ambedkar Nivas Yojana Rural	2016-2017	813
Koppal	Koppal	Dr.B.R Ambedkar Nivas Yojana Rural	2017-2018	322
Koppal	Koppal	Dr.B.R Ambedkar Nivas Yojana Rural	2017-2018	1054
Koppal	Koppal	IAY	2015-2016	801
Koppal	Koppal	PMAY(G)	2016-2017	361
Koppal	Koppal	PMAY(G)	2017-2018	301
Koppal	Koppal	PMAY(G)-Additional	2016-2017	49
Koppal	Koppal	Rural Special Housing Schemes	2015-2016	5
Koppal	Koppal	Rural Special Housing Schemes	2015-2016	47
	Koppal Total			9877
Koppal	Kustagi	Basava Housing Scheme	2015-2016	400
Koppal	Kustagi	Basava Housing Scheme	2016-2017	1400
Koppal	Kustagi	Basava Housing Scheme	2017-2018	1196
Koppal	Kustagi	Basava Housing Scheme_Additional	2016-2017	300
Koppal	Kustagi	Basava Housing Scheme_Additional	2017-2018	2290
Koppal	Kustagi	Devaraj Urs Special Housing Scheme-Rural	2016-2017	67
Koppal	Kustagi	Devaraj Urs Special Housing Scheme-Rural	2017-2018	245
Koppal	Kustagi	Dr.B.R Ambedkar Nivas Yojana Rural	2015-2016	779
Koppal	Kustagi	Dr.B.R Ambedkar Nivas Yojana Rural	2016-2017	1294
Koppal	Kustagi	Dr.B.R Ambedkar Nivas Yojana Rural	2017-2018	1524
Koppal	Kustagi	IAY	2015-2016	820
Koppal	Kustagi	PMAY(G)	2016-2017	486
Koppal	Kustagi	PMAY(G)	2017-2018	410
Koppal	Kustagi	PMAY(G)-Additional	2016-2017	138
Koppal	Kustagi	Rural Special Housing Schemes	2015-2016	39
Koppal	Kustagi	Rural Special Housing Schemes	2016-2017	4
	Kustagi Total			11392
Koppal	Yalburga	Devaraj Urs Special Housing Scheme-Rural	2017-2018	730
	Yalburga Total			730
Koppal	Yelburga	Basava Housing Scheme	2015-2016	1650
Koppal	Yelburga	Basava Housing Scheme	2016-2017	1544
Koppal	Yelburga	Basava Housing Scheme	2017-2018	991
Koppal	Yelburga	Basava Housing Scheme_Additional	2016-2017	350
Koppal	Yelburga	Basava Housing Scheme_Additional	2017-2018	1085
Koppal	Yelburga	Devaraj Urs Special Housing Scheme-Rural	2016-2017	36
Koppal	Yelburga	Dr.B.R Ambedkar Nivas Yojana Rural	2015-2016	738
Koppal	Yelburga	Dr.B.R Ambedkar Nivas Yojana Rural	2016-2017	1206
Koppal	Yelburga	Dr.B.R Ambedkar Nivas Yojana Rural	2017-2018	500
Koppal	Yelburga	IAY	2015-2016	711
Koppal	Yelburga	PMAY(G)	2016-2017	1023
Koppal	Yelburga	PMAY(G)	2017-2018	718
Koppal	Yelburga	PMAY(G)-Additional	2016-2017	223
Koppal	Yelburga	Rural Special Housing Schemes	2015-2016	28
	Yelburga Total			10803
Koppal Total				45353
Mandya	Krishnarajpet	Basava Housing Scheme	2015-2016	883
Mandya	Krishnarajpet	Basava Housing Scheme	2016-2017	1387

LAQ-364 (Annexure-1- Rural)

District	Town/Taluk/Constituency	Scheme	Series	Target
Mandya	Krishnarajpet	Basava Housing Scheme	2017-2018	1623
Mandya	Krishnarajpet	Basava Housing Scheme_Additional	2016-2017	250
Mandya	Krishnarajpet	Basava Housing Scheme_Additional	2017-2018	2850
Mandya	Krishnarajpet	Devaraj Urs Special Housing Scheme-Rural	2016-2017	18
Mandya	Krishnarajpet	Devaraj Urs Special Housing Scheme-Rural	2017-2018	206
Mandya	Krishnarajpet	Dr.B.R Ambedkar Nivas Yojana Rural	2015-2016	403
Mandya	Krishnarajpet	Dr.B.R Ambedkar Nivas Yojana Rural	2016-2017	633
Mandya	Krishnarajpet	Dr.B.R Ambedkar Nivas Yojana Rural	2017-2018	801
Mandya	Krishnarajpet	IAY	2015-2016	404
Mandya	Krishnarajpet	PMAY(G)	2016-2017	306
Mandya	Krishnarajpet	Rural Special Housing Schemes	2015-2016	4
	Krishnarajpet Total			9768
Mandya	Maddur	Basava Housing Scheme	2015-2016	1159
Mandya	Maddur	Basava Housing Scheme	2016-2017	757
Mandya	Maddur	Basava Housing Scheme	2017-2018	1692
Mandya	Maddur	Basava Housing Scheme_Additional	2016-2017	283
Mandya	Maddur	Basava Housing Scheme_Additional	2017-2018	2459
Mandya	Maddur	Devaraj Urs Special Housing Scheme-Rural	2016-2017	4
Mandya	Maddur	Devaraj Urs Special Housing Scheme-Rural	2017-2018	197
Mandya	Maddur	Dr.B.R Ambedkar Nivas Yojana Rural	2015-2016	157
Mandya	Maddur	Dr.B.R Ambedkar Nivas Yojana Rural	2015-2016	53
Mandya	Maddur	Dr.B.R Ambedkar Nivas Yojana Rural	2016-2017	204
Mandya	Maddur	Dr.B.R Ambedkar Nivas Yojana Rural	2016-2017	92
Mandya	Maddur	Dr.B.R Ambedkar Nivas Yojana Rural	2017-2018	351
Mandya	Maddur	Dr.B.R Ambedkar Nivas Yojana Rural	2017-2018	56
Mandya	Maddur	IAY	2015-2016	440
Mandya	Maddur	PMAY(G)	2016-2017	283
Mandya	Maddur	Rural Special Housing Schemes	2015-2016	2
	Maddur Total			8189
Mandya	Malavalli	Basava Housing Scheme	2015-2016	1046
Mandya	Malavalli	Basava Housing Scheme	2016-2017	1042
Mandya	Malavalli	Basava Housing Scheme	2017-2018	1558
Mandya	Malavalli	Basava Housing Scheme_Additional	2016-2017	250
Mandya	Malavalli	Basava Housing Scheme_Additional	2017-2018	2470
Mandya	Malavalli	Devaraj Urs Special Housing Scheme-Rural	2016-2017	17
Mandya	Malavalli	Devaraj Urs Special Housing Scheme-Rural	2017-2018	225
Mandya	Malavalli	Dr.B.R Ambedkar Nivas Yojana Rural	2015-2016	1
Mandya	Malavalli	Dr.B.R Ambedkar Nivas Yojana Rural	2015-2016	382
Mandya	Malavalli	Dr.B.R Ambedkar Nivas Yojana Rural	2016-2017	615
Mandya	Malavalli	Dr.B.R Ambedkar Nivas Yojana Rural	2017-2018	4
Mandya	Malavalli	Dr.B.R Ambedkar Nivas Yojana Rural	2017-2018	530
Mandya	Malavalli	IAY	2015-2016	475
Mandya	Malavalli	PMAY(G)	2016-2017	540
Mandya	Malavalli	PMAY(G)-Additional	2016-2017	36
	Malavalli Total			9191
Mandya	Mandya	Basava Housing Scheme	2015-2016	1880
Mandya	Mandya	Basava Housing Scheme	2016-2017	1212
Mandya	Mandya	Basava Housing Scheme	2017-2018	1879
Mandya	Mandya	Basava Housing Scheme_Additional	2016-2017	348
Mandya	Mandya	Basava Housing Scheme_Additional	2017-2018	1946
Mandya	Mandya	Devaraj Urs Special Housing Scheme-Rural	2016-2017	4
Mandya	Mandya	Devaraj Urs Special Housing Scheme-Rural	2016-2017	1
Mandya	Mandya	Devaraj Urs Special Housing Scheme-Rural	2016-2017	6
Mandya	Mandya	Devaraj Urs Special Housing Scheme-Rural	2017-2018	217
Mandya	Mandya	Dr.B.R Ambedkar Nivas Yojana Rural	2015-2016	163
Mandya	Mandya	Dr.B.R Ambedkar Nivas Yojana Rural	2015-2016	69
Mandya	Mandya	Dr.B.R Ambedkar Nivas Yojana Rural	2015-2016	87
Mandya	Mandya	Dr.B.R Ambedkar Nivas Yojana Rural	2016-2017	160
Mandya	Mandya	Dr.B.R Ambedkar Nivas Yojana Rural	2016-2017	99
Mandya	Mandya	Dr.B.R Ambedkar Nivas Yojana Rural	2016-2017	114
Mandya	Mandya	Dr.B.R Ambedkar Nivas Yojana Rural	2017-2018	89

LAQ-364 (Annexure-1- Rural)

District	Town/Taluk/Constituency	Scheme	Series	Target
Mandya	Mandya	Dr.B.R Ambedkar Nivas Yojana Rural	2017-2018	31
Mandya	Mandya	Dr.B.R Ambedkar Nivas Yojana Rural	2017-2018	104
Mandya	Mandya	IAY	2015-2016	426
Mandya	Mandya	PMAY(G)	2016-2017	266
Mandya	Mandya	Rural Special Housing Schemes	2015-2016	1
	Mandya Total			9102
Mandya	Melukote	Devaraj Urs Special Housing Scheme-Rural	2017-2018	195
	Melukote Total	-		195
Mandya	Nagamangala	Basava Housing Scheme	2015-2016	641
Mandya	Nagamangala	Basava Housing Scheme	2016-2017	885
Mandya	Nagamangala	Basava Housing Scheme	2017-2018	1101
Mandya	Nagamangala	Basava Housing Scheme_Additional	2016-2017	217
Mandya	Nagamangala	Basava Housing Scheme_Additional	2017-2018	1245
Mandya	Nagamangala	Devaraj Urs Special Housing Scheme-Rural	2017-2018	186
Mandya	Nagamangala	Dr.B.R Ambedkar Nivas Yojana Rural	2015-2016	247
Mandya	Nagamangala	Dr.B.R Ambedkar Nivas Yojana Rural	2016-2017	376
Mandya	Nagamangala	Dr.B.R Ambedkar Nivas Yojana Rural	2017-2018	312
Mandya	Nagamangala	IAY	2015-2016	294
Mandya	Nagamangala	PMAY(G)	2016-2017	132
Mandya	Nagamangala	Rural Special Housing Schemes	2015-2016	2
	Nagamangala Total			5638
Mandya	Pandavapura	Basava Housing Scheme	2015-2016	765
Mandya	Pandavapura	Basava Housing Scheme	2016-2017	855
Mandya	Pandavapura	Basava Housing Scheme	2017-2018	1075
Mandya	Pandavapura	Basava Housing Scheme_Additional	2016-2017	250
Mandya	Pandavapura	Basava Housing Scheme_Additional	2017-2018	740
Mandya	Pandavapura	Dr.B.R Ambedkar Nivas Yojana Rural	2015-2016	225
Mandya	Pandavapura	Dr.B.R Ambedkar Nivas Yojana Rural	2016-2017	272
Mandya	Pandavapura	Dr.B.R Ambedkar Nivas Yojana Rural	2017-2018	179
Mandya	Pandavapura	IAY	2015-2016	266
Mandya	Pandavapura	PMAY(G)	2016-2017	186
	Pandavapura Total			4813
Mandya	Srirangapatna	Basava Housing Scheme	2015-2016	488
Mandya	Srirangapatna	Basava Housing Scheme	2016-2017	689
Mandya	Srirangapatna	Basava Housing Scheme	2017-2018	1090
Mandya	Srirangapatna	Basava Housing Scheme_Additional	2016-2017	152
Mandya	Srirangapatna	Basava Housing Scheme_Additional	2017-2018	999
Mandya	Srirangapatna	Devaraj Urs Special Housing Scheme-Rural	2016-2017	10
Mandya	Srirangapatna	Devaraj Urs Special Housing Scheme-Rural	2017-2018	205
Mandya	Srirangapatna	Dr.B.R Ambedkar Nivas Yojana Rural	2015-2016	233
Mandya	Srirangapatna	Dr.B.R Ambedkar Nivas Yojana Rural	2016-2017	249
Mandya	Srirangapatna	Dr.B.R Ambedkar Nivas Yojana Rural	2017-2018	161
Mandya	Srirangapatna	IAY	2015-2016	261
Mandya	Srirangapatna	PMAY(G)	2016-2017	100
Mandya	Srirangapatna	Rural Special Housing Schemes	2015-2016	3
	Srirangapatna Total			4640
Mandya Total				51536
Mysuru	Chamaraja	Devaraj Urs Special Housing Scheme-Rural	2017-2018	257
	Chamaraja Total			257
Mysuru	Chamundeshwari	Devaraj Urs Special Housing Scheme-Rural	2017-2018	254
	Chamundeshwari Total			254
Mysuru	Heggadadevanakote	Basava Housing Scheme	2015-2016	995
Mysuru	Heggadadevanakote	Basava Housing Scheme	2016-2017	1054
Mysuru	Heggadadevanakote	Basava Housing Scheme	2017-2018	941
Mysuru	Heggadadevanakote	Basava Housing Scheme_Additional	2017-2018	610
Mysuru	Heggadadevanakote	Devaraj Urs Special Housing Scheme-Rural	2016-2017	3
Mysuru	Heggadadevanakote	Devaraj Urs Special Housing Scheme-Rural	2017-2018	224
Mysuru	Heggadadevanakote	Dr.B.R Ambedkar Nivas Yojana Rural	2015-2016	870
Mysuru	Heggadadevanakote	Dr.B.R Ambedkar Nivas Yojana Rural	2016-2017	1485
Mysuru	Heggadadevanakote	Dr.B.R Ambedkar Nivas Yojana Rural	2017-2018	143
Mysuru	Heggadadevanakote	IAY	2015-2016	1099

LAQ-364 (Annexure-1- Rural)

District	Town/Taluk/Constituency	Scheme	Series	Target
Mysuru	Heggadadevanakote	PMAY(G)	2016-2017	530
Mysuru	Heggadadevanakote	PMAY(G)	2017-2018	659
Mysuru	Heggadadevanakote	PMAY(G)-Additional	2016-2017	177
Mysuru	Heggadadevanakote	Rural Special Housing Schemes	2015-2016	83
	Heggadadevanakote Total			8873
Mysuru	Hunasur	Devaraj Urs Special Housing Scheme-Rural	2017-2018	440
	Hunasur Total			440
Mysuru	Hunsur	Basava Housing Scheme	2015-2016	1094
Mysuru	Hunsur	Basava Housing Scheme	2016-2017	1245
Mysuru	Hunsur	Basava Housing Scheme	2017-2018	1174
Mysuru	Hunsur	Basava Housing Scheme_Additional	2016-2017	400
Mysuru	Hunsur	Basava Housing Scheme_Additional	2017-2018	1200
Mysuru	Hunsur	Devaraj Urs Special Housing Scheme-Rural	2016-2017	8
Mysuru	Hunsur	Dr.B.R Ambedkar Nivas Yojana Rural	2015-2016	758
Mysuru	Hunsur	Dr.B.R Ambedkar Nivas Yojana Rural	2016-2017	1301
Mysuru	Hunsur	Dr.B.R Ambedkar Nivas Yojana Rural	2017-2018	870
Mysuru	Hunsur	IAY	2015-2016	848
Mysuru	Hunsur	PMAY(G)	2016-2017	370
Mysuru	Hunsur	PMAY(G)	2017-2018	431
Mysuru	Hunsur	PMAY(G)-Additional	2016-2017	126
Mysuru	Hunsur	Rural Special Housing Schemes	2015-2016	50
	Hunsur Total			9875
Mysuru	Krishnaraja	Devaraj Urs Special Housing Scheme-Rural	2017-2018	253
	Krishnaraja Total			253
Mysuru	Krishnarajanagara	Basava Housing Scheme	2015-2016	990
Mysuru	Krishnarajanagara	Basava Housing Scheme	2016-2017	1435
Mysuru	Krishnarajanagara	Basava Housing Scheme	2017-2018	1406
Mysuru	Krishnarajanagara	Basava Housing Scheme_Additional	2016-2017	250
Mysuru	Krishnarajanagara	Basava Housing Scheme_Additional	2017-2018	1000
Mysuru	Krishnarajanagara	Devaraj Urs Special Housing Scheme-Rural	2016-2017	3
Mysuru	Krishnarajanagara	Devaraj Urs Special Housing Scheme-Rural	2017-2018	214
Mysuru	Krishnarajanagara	Dr.B.R Ambedkar Nivas Yojana Rural	2015-2016	587
Mysuru	Krishnarajanagara	Dr.B.R Ambedkar Nivas Yojana Rural	2016-2017	851
Mysuru	Krishnarajanagara	Dr.B.R Ambedkar Nivas Yojana Rural	2017-2018	188
Mysuru	Krishnarajanagara	IAY	2015-2016	498
Mysuru	Krishnarajanagara	PMAY(G)	2016-2017	551
Mysuru	Krishnarajanagara	PMAY(G)	2017-2018	880
Mysuru	Krishnarajanagara	PMAY(G)-Additional	2016-2017	99
Mysuru	Krishnarajanagara	Rural Special Housing Schemes	2015-2016	2
	Krishnarajanagara Total			8954
Mysuru	Mysuru	Basava Housing Scheme	2015-2016	1900
Mysuru	Mysuru	Basava Housing Scheme	2016-2017	1681
Mysuru	Mysuru	Basava Housing Scheme	2017-2018	1790
Mysuru	Mysuru	Basava Housing Scheme_Additional	2016-2017	250
Mysuru	Mysuru	Basava Housing Scheme_Additional	2017-2018	5431
Mysuru	Mysuru	Devaraj Urs Special Housing Scheme-Rural	2016-2017	1
Mysuru	Mysuru	Devaraj Urs Special Housing Scheme-Rural	2016-2017	5
Mysuru	Mysuru	Dr.B.R Ambedkar Nivas Yojana Rural	2015-2016	943
Mysuru	Mysuru	Dr.B.R Ambedkar Nivas Yojana Rural	2015-2016	258
Mysuru	Mysuru	Dr.B.R Ambedkar Nivas Yojana Rural	2016-2017	1054
Mysuru	Mysuru	Dr.B.R Ambedkar Nivas Yojana Rural	2016-2017	428
Mysuru	Mysuru	Dr.B.R Ambedkar Nivas Yojana Rural	2017-2018	273
Mysuru	Mysuru	Dr.B.R Ambedkar Nivas Yojana Rural	2017-2018	185
Mysuru	Mysuru	IAY	2015-2016	854
Mysuru	Mysuru	PMAY(G)	2016-2017	730
Mysuru	Mysuru	PMAY(G)	2017-2018	1279
Mysuru	Mysuru	PMAY(G)-Additional	2016-2017	64
Mysuru	Mysuru	Rural Special Housing Schemes	2015-2016	3
	Mysuru Total			17129
Mysuru	Nanjangud	Basava Housing Scheme	2015-2016	2774
Mysuru	Nanjangud	Basava Housing Scheme	2016-2017	3067

LAQ-364 (Annexure-1- Rural)

District	Town/Taluk/Constituency	Scheme	Series	Target
Mysuru	Nanjangud	Basava Housing Scheme	2017-2018	1728
Mysuru	Nanjangud	Basava Housing Scheme_Additional	2017-2018	3500
Mysuru	Nanjangud	Devaraj Urs Special Housing Scheme-Rural	2016-2017	8
Mysuru	Nanjangud	Devaraj Urs Special Housing Scheme-Rural	2017-2018	216
Mysuru	Nanjangud	Dr.B.R Ambedkar Nivas Yojana Rural	2015-2016	754
Mysuru	Nanjangud	Dr.B.R Ambedkar Nivas Yojana Rural	2015-2016	528
Mysuru	Nanjangud	Dr.B.R Ambedkar Nivas Yojana Rural	2016-2017	1403
Mysuru	Nanjangud	Dr.B.R Ambedkar Nivas Yojana Rural	2016-2017	938
Mysuru	Nanjangud	Dr.B.R Ambedkar Nivas Yojana Rural	2017-2018	572
Mysuru	Nanjangud	Dr.B.R Ambedkar Nivas Yojana Rural	2017-2018	240
Mysuru	Nanjangud	IAY	2015-2016	1171
Mysuru	Nanjangud	PMAY(G)	2016-2017	1432
Mysuru	Nanjangud	PMAY(G)	2017-2018	1856
Mysuru	Nanjangud	PMAY(G)-Additional	2016-2017	480
Mysuru	Nanjangud	Rural Special Housing Schemes	2015-2016	222
Mysuru	Nanjangud	Rural Special Housing Schemes	2015-2016	111
	Nanjangud Total			21000
Mysuru	Narasimharaja	Devaraj Urs Special Housing Scheme-Rural	2017-2018	255
	Narasimharaja Total			255
Mysuru	Narasipura	Devaraj Urs Special Housing Scheme-Rural	2017-2018	196
	Narasipura Total			196
Mysuru	Periyapatna	Basava Housing Scheme	2015-2016	1197
Mysuru	Periyapatna	Basava Housing Scheme	2016-2017	1480
Mysuru	Periyapatna	Basava Housing Scheme	2017-2018	1357
Mysuru	Periyapatna	Basava Housing Scheme_Additional	2016-2017	400
Mysuru	Periyapatna	Basava Housing Scheme_Additional	2017-2018	1020
Mysuru	Periyapatna	Devaraj Urs Special Housing Scheme-Rural	2016-2017	1136
Mysuru	Periyapatna	Dr.B.R Ambedkar Nivas Yojana Rural	2015-2016	751
Mysuru	Periyapatna	Dr.B.R Ambedkar Nivas Yojana Rural	2016-2017	1217
Mysuru	Periyapatna	Dr.B.R Ambedkar Nivas Yojana Rural	2017-2018	672
Mysuru	Periyapatna	IAY	2015-2016	616
Mysuru	Periyapatna	PMAY(G)	2016-2017	250
Mysuru	Periyapatna	PMAY(G)	2017-2018	294
Mysuru	Periyapatna	PMAY(G)-Additional	2016-2017	48
Mysuru	Periyapatna	Rural Special Housing Schemes	2015-2016	22
	Periyapatna Total			10460
Mysuru	Piriyapattana	Devaraj Urs Special Housing Scheme-Rural	2017-2018	1706
	Piriyapattana Total			1706
Mysuru	T Narasipura	Basava Housing Scheme	2015-2016	1600
Mysuru	T Narasipura	Basava Housing Scheme	2016-2017	1576
Mysuru	T Narasipura	Basava Housing Scheme	2017-2018	1159
Mysuru	T Narasipura	Basava Housing Scheme_Additional	2016-2017	400
Mysuru	T Narasipura	Basava Housing Scheme_Additional	2017-2018	2235
Mysuru	T Narasipura	Devaraj Urs Special Housing Scheme-Rural	2016-2017	31
Mysuru	T Narasipura	Devaraj Urs Special Housing Scheme-Rural	2016-2017	2
Mysuru	T Narasipura	Dr.B.R Ambedkar Nivas Yojana Rural	2015-2016	1075
Mysuru	T Narasipura	Dr.B.R Ambedkar Nivas Yojana Rural	2015-2016	141
Mysuru	T Narasipura	Dr.B.R Ambedkar Nivas Yojana Rural	2016-2017	1665
Mysuru	T Narasipura	Dr.B.R Ambedkar Nivas Yojana Rural	2016-2017	219
Mysuru	T Narasipura	Dr.B.R Ambedkar Nivas Yojana Rural	2017-2018	627
Mysuru	T Narasipura	Dr.B.R Ambedkar Nivas Yojana Rural	2017-2018	105
Mysuru	T Narasipura	IAY	2015-2016	770
Mysuru	T Narasipura	PMAY(G)	2016-2017	1147
Mysuru	T Narasipura	PMAY(G)	2017-2018	1323
Mysuru	T Narasipura	PMAY(G)-Additional	2016-2017	206
Mysuru	T Narasipura	Rural Special Housing Schemes	2015-2016	13
Mysuru	T Narasipura	Rural Special Housing Schemes	2015-2016	4
	T Narasipura Total			14298
Mysuru	Varuna	Devaraj Urs Special Housing Scheme-Rural	2017-2018	229
	Varuna Total			229
Mysuru Total				94179

LAQ-364 (Annexure-1- Rural)

District	Town/Taluk/Constituency	Scheme	Series	Target
Raichur	Devadurga	Basava Housing Scheme	2015-2016	1455
Raichur	Devadurga	Basava Housing Scheme	2016-2017	1294
Raichur	Devadurga	Basava Housing Scheme	2017-2018	517
Raichur	Devadurga	Basava Housing Scheme_Additional	2017-2018	70
Raichur	Devadurga	Devaraj Urs Special Housing Scheme-Rural	2016-2017	128
Raichur	Devadurga	Devaraj Urs Special Housing Scheme-Rural	2017-2018	241
Raichur	Devadurga	Dr.B.R Ambedkar Nivas Yojana Rural	2015-2016	1015
Raichur	Devadurga	Dr.B.R Ambedkar Nivas Yojana Rural	2016-2017	1642
Raichur	Devadurga	Dr.B.R Ambedkar Nivas Yojana Rural	2017-2018	750
Raichur	Devadurga	IAY	2015-2016	1365
Raichur	Devadurga	PMAY(G)	2016-2017	1197
Raichur	Devadurga	PMAY(G)	2017-2018	2753
Raichur	Devadurga	PMAY(G)-Additional	2016-2017	805
Raichur	Devadurga	Rural Special Housing Schemes	2015-2016	96
	Devadurga Total			13328
Raichur	Lingasugur	Basava Housing Scheme	2015-2016	1086
Raichur	Lingasugur	Basava Housing Scheme	2016-2017	1560
Raichur	Lingasugur	Basava Housing Scheme	2017-2018	748
Raichur	Lingasugur	Basava Housing Scheme_Additional	2016-2017	287
Raichur	Lingasugur	Basava Housing Scheme_Additional	2017-2018	1171
Raichur	Lingasugur	Devaraj Urs Special Housing Scheme-Rural	2016-2017	232
Raichur	Lingasugur	Devaraj Urs Special Housing Scheme-Rural	2016-2017	16
Raichur	Lingasugur	Devaraj Urs Special Housing Scheme-Rural	2017-2018	301
Raichur	Lingasugur	Dr.B.R Ambedkar Nivas Yojana Rural	2015-2016	1003
Raichur	Lingasugur	Dr.B.R Ambedkar Nivas Yojana Rural	2015-2016	201
Raichur	Lingasugur	Dr.B.R Ambedkar Nivas Yojana Rural	2016-2017	1558
Raichur	Lingasugur	Dr.B.R Ambedkar Nivas Yojana Rural	2016-2017	296
Raichur	Lingasugur	Dr.B.R Ambedkar Nivas Yojana Rural	2017-2018	2467
Raichur	Lingasugur	Dr.B.R Ambedkar Nivas Yojana Rural	2017-2018	472
Raichur	Lingasugur	IAY	2015-2016	1221
Raichur	Lingasugur	PMAY(G)	2016-2017	1197
Raichur	Lingasugur	PMAY(G)	2017-2018	2404
Raichur	Lingasugur	PMAY(G)-Additional	2016-2017	765
Raichur	Lingasugur	Rural Special Housing Schemes	2015-2016	33
Raichur	Lingasugur	Rural Special Housing Schemes	2015-2016	29
	Lingasugur Total			17047
Raichur	Manvi	Basava Housing Scheme	2015-2016	1170
Raichur	Manvi	Basava Housing Scheme	2016-2017	1909
Raichur	Manvi	Basava Housing Scheme	2017-2018	699
Raichur	Manvi	Basava Housing Scheme_Additional	2016-2017	49
Raichur	Manvi	Basava Housing Scheme_Additional	2017-2018	1107
Raichur	Manvi	Devaraj Urs Special Housing Scheme-Rural	2016-2017	97
Raichur	Manvi	Devaraj Urs Special Housing Scheme-Rural	2016-2017	20
Raichur	Manvi	Devaraj Urs Special Housing Scheme-Rural	2016-2017	11
Raichur	Manvi	Devaraj Urs Special Housing Scheme-Rural	2017-2018	244
Raichur	Manvi	Dr.B.R Ambedkar Nivas Yojana Rural	2015-2016	1087
Raichur	Manvi	Dr.B.R Ambedkar Nivas Yojana Rural	2015-2016	209
Raichur	Manvi	Dr.B.R Ambedkar Nivas Yojana Rural	2015-2016	232
Raichur	Manvi	Dr.B.R Ambedkar Nivas Yojana Rural	2016-2017	1675
Raichur	Manvi	Dr.B.R Ambedkar Nivas Yojana Rural	2016-2017	304
Raichur	Manvi	Dr.B.R Ambedkar Nivas Yojana Rural	2016-2017	513
Raichur	Manvi	Dr.B.R Ambedkar Nivas Yojana Rural	2017-2018	921
Raichur	Manvi	Dr.B.R Ambedkar Nivas Yojana Rural	2017-2018	96
Raichur	Manvi	Dr.B.R Ambedkar Nivas Yojana Rural	2017-2018	178
Raichur	Manvi	IAY	2015-2016	1504
Raichur	Manvi	PMAY(G)	2016-2017	1806
Raichur	Manvi	PMAY(G)	2017-2018	2560
Raichur	Manvi	PMAY(G)-Additional	2016-2017	1008
Raichur	Manvi	Rural Special Housing Schemes	2015-2016	32
Raichur	Manvi	Rural Special Housing Schemes	2015-2016	15
Raichur	Manvi	Rural Special Housing Schemes	2015-2016	2

LAQ-364 (Annexure-1- Rural)

District	Town/Taluk/Constituency	Scheme	Series	Target
	Manvi Total			17448
Raichur	Maski	Devaraj Urs Special Housing Scheme-Rural	2017-2018	304
	Maski Total			304
Raichur	Raichur	Basava Housing Scheme	2015-2016	988
Raichur	Raichur	Basava Housing Scheme	2016-2017	1406
Raichur	Raichur	Basava Housing Scheme	2017-2018	562
Raichur	Raichur	Basava Housing Scheme_Additional	2016-2017	200
Raichur	Raichur	Basava Housing Scheme_Additional	2017-2018	1392
Raichur	Raichur	Devaraj Urs Special Housing Scheme-Rural	2016-2017	1
Raichur	Raichur	Devaraj Urs Special Housing Scheme-Rural	2016-2017	155
Raichur	Raichur	Devaraj Urs Special Housing Scheme-Rural	2017-2018	219
Raichur	Raichur	Dr.B.R Ambedkar Nivas Yojana Rural	2015-2016	101
Raichur	Raichur	Dr.B.R Ambedkar Nivas Yojana Rural	2015-2016	942
Raichur	Raichur	Dr.B.R Ambedkar Nivas Yojana Rural	2016-2017	165
Raichur	Raichur	Dr.B.R Ambedkar Nivas Yojana Rural	2016-2017	1509
Raichur	Raichur	Dr.B.R Ambedkar Nivas Yojana Rural	2017-2018	202
Raichur	Raichur	Dr.B.R Ambedkar Nivas Yojana Rural	2017-2018	2684
Raichur	Raichur	IAY	2015-2016	976
Raichur	Raichur	PMAY(G)	2016-2017	1616
Raichur	Raichur	PMAY(G)	2017-2018	2097
Raichur	Raichur	PMAY(G)-Additional	2016-2017	641
Raichur	Raichur	Rural Special Housing Schemes	2015-2016	1
Raichur	Raichur	Rural Special Housing Schemes	2015-2016	1
	Raichur Total			15858
Raichur	Raichur Rural	Devaraj Urs Special Housing Scheme-Rural	2017-2018	244
	Raichur Rural Total			244
Raichur	Sindhanur	Basava Housing Scheme	2015-2016	1566
Raichur	Sindhanur	Basava Housing Scheme	2016-2017	2007
Raichur	Sindhanur	Basava Housing Scheme	2017-2018	1084
Raichur	Sindhanur	Basava Housing Scheme_Additional	2016-2017	214
Raichur	Sindhanur	Basava Housing Scheme_Additional	2017-2018	917
Raichur	Sindhanur	Devaraj Urs Special Housing Scheme-Rural	2016-2017	11
Raichur	Sindhanur	Devaraj Urs Special Housing Scheme-Rural	2016-2017	1
Raichur	Sindhanur	Devaraj Urs Special Housing Scheme-Rural	2017-2018	244
Raichur	Sindhanur	Dr.B.R Ambedkar Nivas Yojana Rural	2015-2016	336
Raichur	Sindhanur	Dr.B.R Ambedkar Nivas Yojana Rural	2015-2016	704
Raichur	Sindhanur	Dr.B.R Ambedkar Nivas Yojana Rural	2016-2017	532
Raichur	Sindhanur	Dr.B.R Ambedkar Nivas Yojana Rural	2016-2017	1083
Raichur	Sindhanur	Dr.B.R Ambedkar Nivas Yojana Rural	2017-2018	124
Raichur	Sindhanur	Dr.B.R Ambedkar Nivas Yojana Rural	2017-2018	451
Raichur	Sindhanur	IAY	2015-2016	1005
Raichur	Sindhanur	PMAY(G)	2016-2017	1324
Raichur	Sindhanur	PMAY(G)	2017-2018	920
Raichur	Sindhanur	PMAY(G)-Additional	2016-2017	432
Raichur	Sindhanur	Rural Special Housing Schemes	2015-2016	18
Raichur	Sindhanur	Rural Special Housing Schemes	2015-2016	9
	Sindhanur Total			12982
Raichur Total				77211
Ramanagara	Chennapatna	Basava Housing Scheme	2015-2016	1534
Ramanagara	Chennapatna	Basava Housing Scheme	2016-2017	636
Ramanagara	Chennapatna	Basava Housing Scheme	2017-2018	1117
Ramanagara	Chennapatna	Basava Housing Scheme_Additional	2016-2017	250
Ramanagara	Chennapatna	Basava Housing Scheme_Additional	2017-2018	705
Ramanagara	Chennapatna	Devaraj Urs Special Housing Scheme-Rural	2016-2017	1
Ramanagara	Chennapatna	Devaraj Urs Special Housing Scheme-Rural	2017-2018	210
Ramanagara	Chennapatna	Dr.B.R Ambedkar Nivas Yojana Rural	2015-2016	204
Ramanagara	Chennapatna	Dr.B.R Ambedkar Nivas Yojana Rural	2016-2017	219
Ramanagara	Chennapatna	Dr.B.R Ambedkar Nivas Yojana Rural	2017-2018	207
Ramanagara	Chennapatna	IAY	2015-2016	349
Ramanagara	Chennapatna	PMAY(G)	2016-2017	247
Ramanagara	Chennapatna	PMAY(G)	2017-2018	511

LAQ-364 (Annexure-1- Rural)

District	Town/Taluk/Constituency	Scheme	Series	Target
Ramanagara	Chennapatna	PMAY(G)-Additional	2016-2017	94
Ramanagara	Chennapatna	Rural Special Housing Schemes	2015-2016	2
	Chennapatna Total			6286
Ramanagara	Kanakapura	Basava Housing Scheme	2015-2016	2085
Ramanagara	Kanakapura	Basava Housing Scheme	2016-2017	1715
Ramanagara	Kanakapura	Basava Housing Scheme	2017-2018	1689
Ramanagara	Kanakapura	Basava Housing Scheme_Additional	2016-2017	250
Ramanagara	Kanakapura	Basava Housing Scheme_Additional	2017-2018	3082
Ramanagara	Kanakapura	Devaraj Urs Special Housing Scheme-Rural	2016-2017	210
Ramanagara	Kanakapura	Devaraj Urs Special Housing Scheme-Rural	2016-2017	118
Ramanagara	Kanakapura	Devaraj Urs Special Housing Scheme-Rural	2017-2018	206
Ramanagara	Kanakapura	Dr.B.R Ambedkar Nivas Yojana Rural	2015-2016	416
Ramanagara	Kanakapura	Dr.B.R Ambedkar Nivas Yojana Rural	2015-2016	175
Ramanagara	Kanakapura	Dr.B.R Ambedkar Nivas Yojana Rural	2016-2017	608
Ramanagara	Kanakapura	Dr.B.R Ambedkar Nivas Yojana Rural	2016-2017	303
Ramanagara	Kanakapura	Dr.B.R Ambedkar Nivas Yojana Rural	2017-2018	569
Ramanagara	Kanakapura	Dr.B.R Ambedkar Nivas Yojana Rural	2017-2018	128
Ramanagara	Kanakapura	IAY	2015-2016	459
Ramanagara	Kanakapura	PMAY(G)	2016-2017	478
Ramanagara	Kanakapura	PMAY(G)	2017-2018	533
Ramanagara	Kanakapura	PMAY(G)-Additional	2016-2017	76
Ramanagara	Kanakapura	Rural Special Housing Schemes	2015-2016	468
Ramanagara	Kanakapura	Rural Special Housing Schemes	2015-2016	123
	Kanakapura Total			13691
Ramanagara	Magadi	Basava Housing Scheme	2015-2016	1114
Ramanagara	Magadi	Basava Housing Scheme	2016-2017	1421
Ramanagara	Magadi	Basava Housing Scheme	2017-2018	1117
Ramanagara	Magadi	Basava Housing Scheme_Additional	2016-2017	250
Ramanagara	Magadi	Basava Housing Scheme_Additional	2017-2018	1755
Ramanagara	Magadi	Devaraj Urs Special Housing Scheme-Rural	2016-2017	40
Ramanagara	Magadi	Devaraj Urs Special Housing Scheme-Rural	2016-2017	3
Ramanagara	Magadi	Devaraj Urs Special Housing Scheme-Rural	2017-2018	210
Ramanagara	Magadi	Dr.B.R Ambedkar Nivas Yojana Rural	2015-2016	304
Ramanagara	Magadi	Dr.B.R Ambedkar Nivas Yojana Rural	2015-2016	102
Ramanagara	Magadi	Dr.B.R Ambedkar Nivas Yojana Rural	2016-2017	442
Ramanagara	Magadi	Dr.B.R Ambedkar Nivas Yojana Rural	2016-2017	155
Ramanagara	Magadi	Dr.B.R Ambedkar Nivas Yojana Rural	2017-2018	214
Ramanagara	Magadi	Dr.B.R Ambedkar Nivas Yojana Rural	2017-2018	32
Ramanagara	Magadi	IAY	2015-2016	396
Ramanagara	Magadi	PMAY(G)	2016-2017	218
Ramanagara	Magadi	PMAY(G)	2017-2018	279
Ramanagara	Magadi	PMAY(G)-Additional	2016-2017	35
Ramanagara	Magadi	Rural Special Housing Schemes	2015-2016	10
Ramanagara	Magadi	Rural Special Housing Schemes	2015-2016	4
	Magadi Total			8101
Ramanagara	Ramanagara	Basava Housing Scheme	2015-2016	967
Ramanagara	Ramanagara	Basava Housing Scheme	2016-2017	1364
Ramanagara	Ramanagara	Basava Housing Scheme	2017-2018	887
Ramanagara	Ramanagara	Basava Housing Scheme_Additional	2017-2018	1752
Ramanagara	Ramanagara	Devaraj Urs Special Housing Scheme-Rural	2016-2017	1
Ramanagara	Ramanagara	Devaraj Urs Special Housing Scheme-Rural	2016-2017	1
Ramanagara	Ramanagara	Devaraj Urs Special Housing Scheme-Rural	2017-2018	215
Ramanagara	Ramanagara	Dr.B.R Ambedkar Nivas Yojana Rural	2015-2016	318
Ramanagara	Ramanagara	Dr.B.R Ambedkar Nivas Yojana Rural	2015-2016	302
Ramanagara	Ramanagara	Dr.B.R Ambedkar Nivas Yojana Rural	2016-2017	333
Ramanagara	Ramanagara	Dr.B.R Ambedkar Nivas Yojana Rural	2016-2017	344
Ramanagara	Ramanagara	Dr.B.R Ambedkar Nivas Yojana Rural	2017-2018	46
Ramanagara	Ramanagara	Dr.B.R Ambedkar Nivas Yojana Rural	2017-2018	99
Ramanagara	Ramanagara	IAY	2015-2016	316
Ramanagara	Ramanagara	PMAY(G)	2016-2017	128
Ramanagara	Ramanagara	PMAY(G)	2017-2018	129

LAQ-364 (Annexure-1- Rural)

District	Town/Taluk/Constituency	Scheme	Series	Target
Ramanagara	Ramanagara	PMAY(G)-Additional	2016-2017	19
	Ramanagara Total			7221
Ramanagara Total				35299
Shivamogga	Bhadravathi	Basava Housing Scheme	2015-2016	968
Shivamogga	Bhadravathi	Basava Housing Scheme	2016-2017	895
Shivamogga	Bhadravathi	Basava Housing Scheme	2017-2018	1179
Shivamogga	Bhadravathi	Basava Housing Scheme_Additional	2016-2017	356
Shivamogga	Bhadravathi	Basava Housing Scheme_Additional	2017-2018	626
Shivamogga	Bhadravathi	Devaraj Urs Special Housing Scheme-Rural	2016-2017	2
Shivamogga	Bhadravathi	Devaraj Urs Special Housing Scheme-Rural	2017-2018	209
Shivamogga	Bhadravathi	Dr.B.R Ambedkar Nivas Yojana Rural	2015-2016	295
Shivamogga	Bhadravathi	Dr.B.R Ambedkar Nivas Yojana Rural	2015-2016	187
Shivamogga	Bhadravathi	Dr.B.R Ambedkar Nivas Yojana Rural	2016-2017	331
Shivamogga	Bhadravathi	Dr.B.R Ambedkar Nivas Yojana Rural	2016-2017	313
Shivamogga	Bhadravathi	Dr.B.R Ambedkar Nivas Yojana Rural	2017-2018	64
Shivamogga	Bhadravathi	Dr.B.R Ambedkar Nivas Yojana Rural	2017-2018	34
Shivamogga	Bhadravathi	IAY	2015-2016	537
Shivamogga	Bhadravathi	PMAY(G)	2016-2017	176
Shivamogga	Bhadravathi	PMAY(G)	2017-2018	129
Shivamogga	Bhadravathi	PMAY(G)-Additional	2016-2017	47
Shivamogga	Bhadravathi	Rural Special Housing Schemes	2015-2016	1
	Bhadravathi Total			6349
Shivamogga	Byndur	Devaraj Urs Special Housing Scheme-Rural	2017-2018	208
	Byndur Total			208
Shivamogga	Hosanagar	Basava Housing Scheme	2015-2016	715
Shivamogga	Hosanagar	Basava Housing Scheme	2016-2017	567
Shivamogga	Hosanagar	Basava Housing Scheme	2017-2018	779
Shivamogga	Hosanagar	Basava Housing Scheme_Additional	2016-2017	226
Shivamogga	Hosanagar	Basava Housing Scheme_Additional	2017-2018	730
Shivamogga	Hosanagar	Devaraj Urs Special Housing Scheme-Rural	2016-2017	4
Shivamogga	Hosanagar	Devaraj Urs Special Housing Scheme-Rural	2016-2017	3
Shivamogga	Hosanagar	Dr.B.R Ambedkar Nivas Yojana Rural	2015-2016	43
Shivamogga	Hosanagar	Dr.B.R Ambedkar Nivas Yojana Rural	2015-2016	48
Shivamogga	Hosanagar	Dr.B.R Ambedkar Nivas Yojana Rural	2016-2017	50
Shivamogga	Hosanagar	Dr.B.R Ambedkar Nivas Yojana Rural	2016-2017	71
Shivamogga	Hosanagar	Dr.B.R Ambedkar Nivas Yojana Rural	2017-2018	41
Shivamogga	Hosanagar	Dr.B.R Ambedkar Nivas Yojana Rural	2017-2018	22
Shivamogga	Hosanagar	IAY	2015-2016	185
Shivamogga	Hosanagar	PMAY(G)	2016-2017	32
Shivamogga	Hosanagar	PMAY(G)	2017-2018	41
Shivamogga	Hosanagar	PMAY(G)-Additional	2016-2017	5
	Hosanagar Total			3562
Shivamogga	Sagar	Basava Housing Scheme	2015-2016	818
Shivamogga	Sagar	Basava Housing Scheme	2016-2017	979
Shivamogga	Sagar	Basava Housing Scheme	2017-2018	966
Shivamogga	Sagar	Basava Housing Scheme_Additional	2016-2017	346
Shivamogga	Sagar	Basava Housing Scheme_Additional	2017-2018	1067
Shivamogga	Sagar	Devaraj Urs Special Housing Scheme-Rural	2016-2017	2
Shivamogga	Sagar	Devaraj Urs Special Housing Scheme-Rural	2016-2017	1
Shivamogga	Sagar	Dr.B.R Ambedkar Nivas Yojana Rural	2015-2016	198
Shivamogga	Sagar	Dr.B.R Ambedkar Nivas Yojana Rural	2015-2016	32
Shivamogga	Sagar	Dr.B.R Ambedkar Nivas Yojana Rural	2016-2017	279
Shivamogga	Sagar	Dr.B.R Ambedkar Nivas Yojana Rural	2016-2017	45
Shivamogga	Sagar	Dr.B.R Ambedkar Nivas Yojana Rural	2017-2018	12
Shivamogga	Sagar	IAY	2015-2016	256
Shivamogga	Sagar	PMAY(G)	2016-2017	53
Shivamogga	Sagar	PMAY(G)	2017-2018	56
Shivamogga	Sagar	PMAY(G)-Additional	2016-2017	9
	Sagar Total			5119
Shivamogga	Sagara	Devaraj Urs Special Housing Scheme-Rural	2017-2018	197
	Sagara Total			197

LAQ-364 (Annexure-1- Rural)

District	Town/Taluk/Constituency	Scheme	Series	Target
Shivamogga	Shikaripura	Basava Housing Scheme	2015-2016	1300
Shivamogga	Shikaripura	Basava Housing Scheme	2016-2017	1145
Shivamogga	Shikaripura	Basava Housing Scheme	2017-2018	906
Shivamogga	Shikaripura	Basava Housing Scheme_Additional	2016-2017	350
Shivamogga	Shikaripura	Basava Housing Scheme_Additional	2017-2018	600
Shivamogga	Shikaripura	Devaraj Urs Special Housing Scheme-Rural	2017-2018	194
Shivamogga	Shikaripura	Dr.B.R Ambedkar Nivas Yojana Rural	2015-2016	614
Shivamogga	Shikaripura	Dr.B.R Ambedkar Nivas Yojana Rural	2016-2017	655
Shivamogga	Shikaripura	Dr.B.R Ambedkar Nivas Yojana Rural	2017-2018	299
Shivamogga	Shikaripura	IAY	2015-2016	487
Shivamogga	Shikaripura	PMAY(G)	2016-2017	69
Shivamogga	Shikaripura	PMAY(G)	2017-2018	62
Shivamogga	Shikaripura	PMAY(G)-Additional	2016-2017	5
	Shikaripura Total			6686
Shivamogga	Shivamogga	Basava Housing Scheme	2015-2016	869
Shivamogga	Shivamogga	Basava Housing Scheme	2016-2017	863
Shivamogga	Shivamogga	Basava Housing Scheme	2017-2018	818
Shivamogga	Shivamogga	Basava Housing Scheme_Additional	2016-2017	183
Shivamogga	Shivamogga	Basava Housing Scheme_Additional	2017-2018	237
Shivamogga	Shivamogga	Devaraj Urs Special Housing Scheme-Rural	2016-2017	2
Shivamogga	Shivamogga	Devaraj Urs Special Housing Scheme-Rural	2017-2018	243
Shivamogga	Shivamogga	Dr.B.R Ambedkar Nivas Yojana Rural	2015-2016	1
Shivamogga	Shivamogga	Dr.B.R Ambedkar Nivas Yojana Rural	2015-2016	471
Shivamogga	Shivamogga	Dr.B.R Ambedkar Nivas Yojana Rural	2015-2016	41
Shivamogga	Shivamogga	Dr.B.R Ambedkar Nivas Yojana Rural	2016-2017	1
Shivamogga	Shivamogga	Dr.B.R Ambedkar Nivas Yojana Rural	2016-2017	670
Shivamogga	Shivamogga	Dr.B.R Ambedkar Nivas Yojana Rural	2016-2017	63
Shivamogga	Shivamogga	Dr.B.R Ambedkar Nivas Yojana Rural	2017-2018	2
Shivamogga	Shivamogga	Dr.B.R Ambedkar Nivas Yojana Rural	2017-2018	277
Shivamogga	Shivamogga	Dr.B.R Ambedkar Nivas Yojana Rural	2017-2018	47
Shivamogga	Shivamogga	IAY	2015-2016	586
Shivamogga	Shivamogga	PMAY(G)	2016-2017	122
Shivamogga	Shivamogga	PMAY(G)	2017-2018	98
Shivamogga	Shivamogga	PMAY(G)-Additional	2016-2017	20
Shivamogga	Shivamogga	Rural Special Housing Schemes	2015-2016	6
	Shivamogga Total			5620
Shivamogga	Shivamogga Rural	Devaraj Urs Special Housing Scheme-Rural	2017-2018	216
	Shivamogga Rural Total			216
Shivamogga	Soraba	Basava Housing Scheme	2015-2016	498
Shivamogga	Soraba	Basava Housing Scheme	2016-2017	1490
Shivamogga	Soraba	Basava Housing Scheme	2017-2018	1118
Shivamogga	Soraba	Basava Housing Scheme_Additional	2016-2017	304
Shivamogga	Soraba	Basava Housing Scheme_Additional	2017-2018	1047
Shivamogga	Soraba	Devaraj Urs Special Housing Scheme-Rural	2016-2017	2
Shivamogga	Soraba	Devaraj Urs Special Housing Scheme-Rural	2017-2018	188
Shivamogga	Soraba	Dr.B.R Ambedkar Nivas Yojana Rural	2015-2016	660
Shivamogga	Soraba	Dr.B.R Ambedkar Nivas Yojana Rural	2016-2017	1087
Shivamogga	Soraba	Dr.B.R Ambedkar Nivas Yojana Rural	2017-2018	109
Shivamogga	Soraba	IAY	2015-2016	466
Shivamogga	Soraba	PMAY(G)	2016-2017	309
Shivamogga	Soraba	PMAY(G)	2017-2018	137
Shivamogga	Soraba	PMAY(G)-Additional	2016-2017	57
Shivamogga	Soraba	Rural Special Housing Schemes	2015-2016	1
	Soraba Total			7473
Shivamogga	Thirthahalli	Basava Housing Scheme	2015-2016	840
Shivamogga	Thirthahalli	Basava Housing Scheme	2016-2017	780
Shivamogga	Thirthahalli	Basava Housing Scheme	2017-2018	879
Shivamogga	Thirthahalli	Basava Housing Scheme_Additional	2016-2017	235
Shivamogga	Thirthahalli	Basava Housing Scheme_Additional	2017-2018	201
Shivamogga	Thirthahalli	Devaraj Urs Special Housing Scheme-Rural	2016-2017	4
Shivamogga	Thirthahalli	Devaraj Urs Special Housing Scheme-Rural	2017-2018	478

LAQ-364 (Annexure-1- Rural)

District	Town/Taluk/Constituency	Scheme	Series	Target
Shivamogga	Thirthahalli	Dr.B.R Ambedkar Nivas Yojana Rural	2015-2016	177
Shivamogga	Thirthahalli	Dr.B.R Ambedkar Nivas Yojana Rural	2016-2017	273
Shivamogga	Thirthahalli	Dr.B.R Ambedkar Nivas Yojana Rural	2017-2018	20
Shivamogga	Thirthahalli	IAY	2015-2016	202
Shivamogga	Thirthahalli	PMAY(G)	2016-2017	35
Shivamogga	Thirthahalli	PMAY(G)	2017-2018	49
Shivamogga	Thirthahalli	PMAY(G)-Additional	2016-2017	4
	Thirthahalli Total			4177
Shivamogga Total				39607
Tumakuru	Chikkanayakanahalli	Basava Housing Scheme	2015-2016	746
Tumakuru	Chikkanayakanahalli	Basava Housing Scheme	2016-2017	1199
Tumakuru	Chikkanayakanahalli	Basava Housing Scheme	2017-2018	1034
Tumakuru	Chikkanayakanahalli	Basava Housing Scheme_Additional	2017-2018	535
Tumakuru	Chikkanayakanahalli	Devaraj Urs Special Housing Scheme-Rural	2016-2017	9
Tumakuru	Chikkanayakanahalli	Dr.B.R Ambedkar Nivas Yojana Rural	2015-2016	643
Tumakuru	Chikkanayakanahalli	Dr.B.R Ambedkar Nivas Yojana Rural	2016-2017	1019
Tumakuru	Chikkanayakanahalli	Dr.B.R Ambedkar Nivas Yojana Rural	2017-2018	756
Tumakuru	Chikkanayakanahalli	IAY	2015-2016	505
Tumakuru	Chikkanayakanahalli	PMAY(G)	2016-2017	364
Tumakuru	Chikkanayakanahalli	PMAY(G)	2017-2018	281
Tumakuru	Chikkanayakanahalli	PMAY(G)-Additional	2016-2017	95
Tumakuru	Chikkanayakanahalli	Rural Special Housing Schemes	2015-2016	10
	Chikkanayakanahalli Total			7196
Tumakuru	Gubbi	Basava Housing Scheme	2015-2016	720
Tumakuru	Gubbi	Basava Housing Scheme	2016-2017	891
Tumakuru	Gubbi	Basava Housing Scheme	2017-2018	1411
Tumakuru	Gubbi	Basava Housing Scheme_Additional	2016-2017	50
Tumakuru	Gubbi	Basava Housing Scheme_Additional	2017-2018	551
Tumakuru	Gubbi	Devaraj Urs Special Housing Scheme-Rural	2016-2017	14
Tumakuru	Gubbi	Devaraj Urs Special Housing Scheme-Rural	2016-2017	24
Tumakuru	Gubbi	Devaraj Urs Special Housing Scheme-Rural	2017-2018	177
Tumakuru	Gubbi	Dr.B.R Ambedkar Nivas Yojana Rural	2015-2016	457
Tumakuru	Gubbi	Dr.B.R Ambedkar Nivas Yojana Rural	2015-2016	14
Tumakuru	Gubbi	Dr.B.R Ambedkar Nivas Yojana Rural	2015-2016	46
Tumakuru	Gubbi	Dr.B.R Ambedkar Nivas Yojana Rural	2016-2017	723
Tumakuru	Gubbi	Dr.B.R Ambedkar Nivas Yojana Rural	2016-2017	20
Tumakuru	Gubbi	Dr.B.R Ambedkar Nivas Yojana Rural	2016-2017	67
Tumakuru	Gubbi	Dr.B.R Ambedkar Nivas Yojana Rural	2017-2018	352
Tumakuru	Gubbi	Dr.B.R Ambedkar Nivas Yojana Rural	2017-2018	23
Tumakuru	Gubbi	IAY	2015-2016	632
Tumakuru	Gubbi	PMAY(G)	2016-2017	407
Tumakuru	Gubbi	PMAY(G)	2017-2018	646
Tumakuru	Gubbi	PMAY(G)-Additional	2016-2017	196
Tumakuru	Gubbi	Rural Special Housing Schemes	2015-2016	13
Tumakuru	Gubbi	Rural Special Housing Schemes	2015-2016	2
Tumakuru	Gubbi	Rural Special Housing Schemes	2015-2016	1
	Gubbi Total			7437
Tumakuru	Koratagere	Basava Housing Scheme	2015-2016	540
Tumakuru	Koratagere	Basava Housing Scheme	2016-2017	511
Tumakuru	Koratagere	Basava Housing Scheme	2017-2018	628
Tumakuru	Koratagere	Basava Housing Scheme_Additional	2017-2018	2883
Tumakuru	Koratagere	Devaraj Urs Special Housing Scheme-Rural	2016-2017	41
Tumakuru	Koratagere	Devaraj Urs Special Housing Scheme-Rural	2017-2018	596
Tumakuru	Koratagere	Dr.B.R Ambedkar Nivas Yojana Rural	2015-2016	273
Tumakuru	Koratagere	Dr.B.R Ambedkar Nivas Yojana Rural	2016-2017	452
Tumakuru	Koratagere	Dr.B.R Ambedkar Nivas Yojana Rural	2017-2018	537
Tumakuru	Koratagere	IAY	2015-2016	480
Tumakuru	Koratagere	PMAY(G)	2016-2017	284
Tumakuru	Koratagere	PMAY(G)	2017-2018	217
Tumakuru	Koratagere	PMAY(G)-Additional	2016-2017	55
Tumakuru	Koratagere	Rural Special Housing Schemes	2015-2016	69

LAQ-364 (Annexure-1- Rural)

District	Town/Taluk/Constituency	Scheme	Series	Target
	Koratagere Total			7566
Tumakuru	Kunigal	Basava Housing Scheme	2015-2016	877
Tumakuru	Kunigal	Basava Housing Scheme	2016-2017	1363
Tumakuru	Kunigal	Basava Housing Scheme	2017-2018	1180
Tumakuru	Kunigal	Basava Housing Scheme_Additional	2016-2017	250
Tumakuru	Kunigal	Basava Housing Scheme_Additional	2017-2018	1142
Tumakuru	Kunigal	Devaraj Urs Special Housing Scheme-Rural	2016-2017	3
Tumakuru	Kunigal	Devaraj Urs Special Housing Scheme-Rural	2017-2018	180
Tumakuru	Kunigal	Dr.B.R Ambedkar Nivas Yojana Rural	2015-2016	234
Tumakuru	Kunigal	Dr.B.R Ambedkar Nivas Yojana Rural	2016-2017	397
Tumakuru	Kunigal	Dr.B.R Ambedkar Nivas Yojana Rural	2017-2018	178
Tumakuru	Kunigal	IAY	2015-2016	346
Tumakuru	Kunigal	PMAY(G)	2016-2017	361
Tumakuru	Kunigal	PMAY(G)	2017-2018	327
Tumakuru	Kunigal	PMAY(G)-Additional	2016-2017	79
Tumakuru	Kunigal	Rural Special Housing Schemes	2015-2016	9
	Kunigal Total			6926
Tumakuru	Madhugiri	Basava Housing Scheme	2015-2016	1350
Tumakuru	Madhugiri	Basava Housing Scheme	2016-2017	561
Tumakuru	Madhugiri	Basava Housing Scheme	2017-2018	959
Tumakuru	Madhugiri	Basava Housing Scheme_Additional	2017-2018	2196
Tumakuru	Madhugiri	Devaraj Urs Special Housing Scheme-Rural	2016-2017	209
Tumakuru	Madhugiri	Devaraj Urs Special Housing Scheme-Rural	2016-2017	2339
Tumakuru	Madhugiri	Devaraj Urs Special Housing Scheme-Rural	2016-2017	7
Tumakuru	Madhugiri	Devaraj Urs Special Housing Scheme-Rural	2017-2018	188
Tumakuru	Madhugiri	Dr.B.R Ambedkar Nivas Yojana Rural	2015-2016	32
Tumakuru	Madhugiri	Dr.B.R Ambedkar Nivas Yojana Rural	2015-2016	321
Tumakuru	Madhugiri	Dr.B.R Ambedkar Nivas Yojana Rural	2016-2017	93
Tumakuru	Madhugiri	Dr.B.R Ambedkar Nivas Yojana Rural	2016-2017	504
Tumakuru	Madhugiri	Dr.B.R Ambedkar Nivas Yojana Rural	2017-2018	127
Tumakuru	Madhugiri	Dr.B.R Ambedkar Nivas Yojana Rural	2017-2018	866
Tumakuru	Madhugiri	IAY	2015-2016	796
Tumakuru	Madhugiri	PMAY(G)	2016-2017	348
Tumakuru	Madhugiri	PMAY(G)	2017-2018	479
Tumakuru	Madhugiri	PMAY(G)-Additional	2016-2017	76
Tumakuru	Madhugiri	Rural Special Housing Schemes	2015-2016	95
Tumakuru	Madhugiri	Rural Special Housing Schemes	2015-2016	370
	Madhugiri Total			11916
Tumakuru	Pavagada	Basava Housing Scheme	2015-2016	882
Tumakuru	Pavagada	Basava Housing Scheme	2016-2017	818
Tumakuru	Pavagada	Basava Housing Scheme	2017-2018	783
Tumakuru	Pavagada	Basava Housing Scheme_Additional	2017-2018	1302
Tumakuru	Pavagada	Devaraj Urs Special Housing Scheme-Rural	2016-2017	94
Tumakuru	Pavagada	Devaraj Urs Special Housing Scheme-Rural	2017-2018	196
Tumakuru	Pavagada	Dr.B.R Ambedkar Nivas Yojana Rural	2015-2016	589
Tumakuru	Pavagada	Dr.B.R Ambedkar Nivas Yojana Rural	2016-2017	985
Tumakuru	Pavagada	Dr.B.R Ambedkar Nivas Yojana Rural	2017-2018	2643
Tumakuru	Pavagada	IAY	2015-2016	835
Tumakuru	Pavagada	PMAY(G)	2016-2017	447
Tumakuru	Pavagada	PMAY(G)	2017-2018	1072
Tumakuru	Pavagada	PMAY(G)-Additional	2016-2017	231
Tumakuru	Pavagada	Rural Special Housing Schemes	2015-2016	50
	Pavagada Total		-	10927
Tumakuru	Sira	Basava Housing Scheme	2015-2016	1446
Tumakuru	Sira	Basava Housing Scheme	2016-2017	798
Tumakuru	Sira	Basava Housing Scheme	2017-2018	1217
Tumakuru	Sira	Basava Housing Scheme_Additional	2017-2018	2335
Tumakuru	Sira	Devaraj Urs Special Housing Scheme-Rural	2016-2017	15
Tumakuru	Sira	Devaraj Urs Special Housing Scheme-Rural	2017-2018	214
Tumakuru	Sira	Dr.B.R Ambedkar Nivas Yojana Rural	2015-2016	105
Tumakuru	Sira	Dr.B.R Ambedkar Nivas Yojana Rural	2015-2016	376

LAQ-364 (Annexure-1- Rural)

District	Town/Taluk/Constituency	Scheme	Series	Target
Tumakuru	Sira	Dr.B.R Ambedkar Nivas Yojana Rural	2016-2017	228
Tumakuru	Sira	Dr.B.R Ambedkar Nivas Yojana Rural	2016-2017	558
Tumakuru	Sira	Dr.B.R Ambedkar Nivas Yojana Rural	2017-2018	204
Tumakuru	Sira	Dr.B.R Ambedkar Nivas Yojana Rural	2017-2018	853
Tumakuru	Sira	IAY	2015-2016	798
Tumakuru	Sira	PMAY(G)	2016-2017	817
Tumakuru	Sira	PMAY(G)	2017-2018	549
Tumakuru	Sira	PMAY(G)-Additional	2016-2017	257
Tumakuru	Sira	Rural Special Housing Schemes	2015-2016	4
Tumakuru	Sira	Rural Special Housing Schemes	2015-2016	23
	Sira Total			10797
Tumakuru	Tiptur	Basava Housing Scheme	2015-2016	1577
Tumakuru	Tiptur	Basava Housing Scheme	2016-2017	835
Tumakuru	Tiptur	Basava Housing Scheme	2017-2018	973
Tumakuru	Tiptur	Basava Housing Scheme_Additional	2016-2017	250
Tumakuru	Tiptur	Basava Housing Scheme_Additional	2017-2018	1320
Tumakuru	Tiptur	Devaraj Urs Special Housing Scheme-Rural	2016-2017	13
Tumakuru	Tiptur	Devaraj Urs Special Housing Scheme-Rural	2017-2018	378
Tumakuru	Tiptur	Dr.B.R Ambedkar Nivas Yojana Rural	2015-2016	235
Tumakuru	Tiptur	Dr.B.R Ambedkar Nivas Yojana Rural	2016-2017	539
Tumakuru	Tiptur	Dr.B.R Ambedkar Nivas Yojana Rural	2017-2018	248
Tumakuru	Tiptur	IAY	2015-2016	346
Tumakuru	Tiptur	PMAY(G)	2016-2017	72
Tumakuru	Tiptur	PMAY(G)	2017-2018	99
Tumakuru	Tiptur	PMAY(G)-Additional	2016-2017	12
Tumakuru	Tiptur	Rural Special Housing Schemes	2015-2016	3
	Tiptur Total			6900
Tumakuru	Tumakuru	Basava Housing Scheme	2015-2016	1137
Tumakuru	Tumakuru	Basava Housing Scheme	2016-2017	1229
Tumakuru	Tumakuru	Basava Housing Scheme	2017-2018	1541
Tumakuru	Tumakuru	Basava Housing Scheme_Additional	2016-2017	200
Tumakuru	Tumakuru	Basava Housing Scheme_Additional	2017-2018	1949
Tumakuru	Tumakuru	Devaraj Urs Special Housing Scheme-Rural	2016-2017	13
Tumakuru	Tumakuru	Devaraj Urs Special Housing Scheme-Rural	2016-2017	1
Tumakuru	Tumakuru	Dr.B.R Ambedkar Nivas Yojana Rural	2015-2016	108
Tumakuru	Tumakuru	Dr.B.R Ambedkar Nivas Yojana Rural	2015-2016	559
Tumakuru	Tumakuru	Dr.B.R Ambedkar Nivas Yojana Rural	2016-2017	196
Tumakuru	Tumakuru	Dr.B.R Ambedkar Nivas Yojana Rural	2016-2017	836
Tumakuru	Tumakuru	Dr.B.R Ambedkar Nivas Yojana Rural	2017-2018	169
Tumakuru	Tumakuru	Dr.B.R Ambedkar Nivas Yojana Rural	2017-2018	472
Tumakuru	Tumakuru	IAY	2015-2016	820
Tumakuru	Tumakuru	PMAY(G)	2016-2017	356
Tumakuru	Tumakuru	PMAY(G)	2017-2018	430
Tumakuru	Tumakuru	PMAY(G)-Additional	2016-2017	84
Tumakuru	Tumakuru	Rural Special Housing Schemes	2015-2016	18
Tumakuru	Tumakuru	Rural Special Housing Schemes	2015-2016	13
	Tumakuru Total			10131
Tumakuru	Tumakuru City	Devaraj Urs Special Housing Scheme-Rural	2017-2018	241
	Tumakuru City Total			241
Tumakuru	Tumakuru Rural	Devaraj Urs Special Housing Scheme-Rural	2017-2018	196
	Tumakuru Rural Total			196
Tumakuru	Turuvekere	Basava Housing Scheme	2015-2016	466
Tumakuru	Turuvekere	Basava Housing Scheme	2016-2017	502
Tumakuru	Turuvekere	Basava Housing Scheme	2017-2018	980
Tumakuru	Turuvekere	Basava Housing Scheme_Additional	2016-2017	200
Tumakuru	Turuvekere	Basava Housing Scheme_Additional	2017-2018	409
Tumakuru	Turuvekere	Devaraj Urs Special Housing Scheme-Rural	2016-2017	7
Tumakuru	Turuvekere	Devaraj Urs Special Housing Scheme-Rural	2017-2018	168
Tumakuru	Turuvekere	Dr.B.R Ambedkar Nivas Yojana Rural	2015-2016	119
Tumakuru	Turuvekere	Dr.B.R Ambedkar Nivas Yojana Rural	2016-2017	272
Tumakuru	Turuvekere	Dr.B.R Ambedkar Nivas Yojana Rural	2017-2018	434

LAQ-364 (Annexure-1- Rural)

District	Town/Taluk/Constituency	Scheme	Series	Target
Tumakuru	Turuvekere	IAY	2015-2016	289
Tumakuru	Turuvekere	PMAY(G)	2016-2017	88
Tumakuru	Turuvekere	PMAY(G)	2017-2018	203
Tumakuru	Turuvekere	PMAY(G)-Additional	2016-2017	18
Tumakuru	Turuvekere	Rural Special Housing Schemes	2015-2016	3
	Turuvekere Total			4158
Tumakuru Total				84391
Udupi	Karkal	Devaraj Urs Special Housing Scheme-Rural	2017-2018	175
	Karkal Total			175
Udupi	Karkala	Basava Housing Scheme	2015-2016	1023
Udupi	Karkala	Basava Housing Scheme	2016-2017	909
Udupi	Karkala	Basava Housing Scheme	2017-2018	1162
Udupi	Karkala	Basava Housing Scheme_Additional	2016-2017	250
Udupi	Karkala	Basava Housing Scheme_Additional	2017-2018	400
Udupi	Karkala	Devaraj Urs Special Housing Scheme-Rural	2016-2017	7
Udupi	Karkala	Dr.B.R Ambedkar Nivas Yojana Rural	2015-2016	163
Udupi	Karkala	Dr.B.R Ambedkar Nivas Yojana Rural	2016-2017	233
Udupi	Karkala	Dr.B.R Ambedkar Nivas Yojana Rural	2017-2018	154
Udupi	Karkala	IAY	2015-2016	291
Udupi	Karkala	PMAY(G)	2016-2017	7
Udupi	Karkala	PMAY(G)	2017-2018	1
Udupi	Karkala	Rural Special Housing Schemes	2015-2016	7
	Karkala Total			4607
Udupi	Kaup	Devaraj Urs Special Housing Scheme-Rural	2017-2018	476
	Kaup Total			476
Udupi	Kundapura	Basava Housing Scheme	2015-2016	1829
Udupi	Kundapura	Basava Housing Scheme	2016-2017	957
Udupi	Kundapura	Basava Housing Scheme	2017-2018	2370
Udupi	Kundapura	Basava Housing Scheme_Additional	2016-2017	500
Udupi	Kundapura	Basava Housing Scheme_Additional	2017-2018	2067
Udupi	Kundapura	Devaraj Urs Special Housing Scheme-Rural	2016-2017	8
Udupi	Kundapura	Devaraj Urs Special Housing Scheme-Rural	2016-2017	1
Udupi	Kundapura	Devaraj Urs Special Housing Scheme-Rural	2017-2018	191
Udupi	Kundapura	Dr B.R Ambedkar Nivas Yojana Rural	2015-2016	224
Udupi	Kundapura	Dr.B.R Ambedkar Nivas Yojana Rural	2015-2016	39
Udupi	Kundapura	Dr.B.R Ambedkar Nivas Yojana Rural	2016-2017	166
Udupi	Kundapura	Dr.B.R Ambedkar Nivas Yojana Rural	2016-2017	67
Udupi	Kundapura	Dr.B.R Ambedkar Nivas Yojana Rural	2017-2018	121
Udupi	Kundapura	Dr.B.R Ambedkar Nivas Yojana Rural	2017-2018	25
Udupi	Kundapura	IAY	2015-2016	523
Udupi	Kundapura	PMAY(G)	2016-2017	76
Udupi	Kundapura	PMAY(G)	2017-2018	19
Udupi	Kundapura	PMAY(G)-Additional	2016-2017	6
Udupi	Kundapura	Rural Special Housing Schemes	2015-2016	79
Udupi	Kundapura	Rural Special Housing Schemes	2015-2016	73
	Kundapura Total			9341
Udupi	Udupi	Basava Housing Scheme	2015-2016	1588
Udupi	Udupi	Basava Housing Scheme	2016-2017	1179
Udupi	Udupi	Basava Housing Scheme	2017-2018	2258
Udupi	Udupi	Basava Housing Scheme_Additional	2016-2017	250
Udupi	Udupi	Basava Housing Scheme_Additional	2017-2018	2078
Udupi	Udupi	Devaraj Urs Special Housing Scheme-Rural	2016-2017	4
Udupi	Udupi	Devaraj Urs Special Housing Scheme-Rural	2016-2017	2
Udupi	Udupi	Devaraj Urs Special Housing Scheme-Rural	2017-2018	204
Udupi	Udupi	Dr.B.R Ambedkar Nivas Yojana Rural	2015-2016	119
Udupi	Udupi	Dr.B.R Ambedkar Nivas Yojana Rural	2015-2016	29
Udupi	Udupi	Dr.B.R Ambedkar Nivas Yojana Rural	2015-2016	56
Udupi	Udupi	Dr.B.R Ambedkar Nivas Yojana Rural	2016-2017	30
Udupi	Udupi	Dr.B.R Ambedkar Nivas Yojana Rural	2016-2017	20
Udupi	Udupi	Dr.B.R Ambedkar Nivas Yojana Rural	2016-2017	44
Udupi	Udupi	Dr.B.R Ambedkar Nivas Yojana Rural	2017-2018	59

LAQ-364 (Annexure-1- Rural)

District	Town/Taluk/Constituency	Scheme	Series	Target
Udupi	Udupi	Dr.B.R Ambedkar Nivas Yojana Rural	2017-2018	27
Udupi	Udupi	Dr.B.R Ambedkar Nivas Yojana Rural	2017-2018	67
Udupi	Udupi	IAY	2015-2016	262
Udupi	Udupi	PMAY(G)	2016-2017	14
Udupi	Udupi	PMAY(G)	2017-2018	2
Udupi	Udupi	Rural Special Housing Schemes	2015-2016	7
Udupi	Udupi	Rural Special Housing Schemes	2015-2016	3
	Udupi Total			8302
Udupi Total				22901
UttaraKannada	Ankola	Basava Housing Scheme	2015-2016	209
UttaraKannada	Ankola	Basava Housing Scheme	2016-2017	306
UttaraKannada	Ankola	Basava Housing Scheme	2017-2018	554
UttaraKannada	Ankola	Basava Housing Scheme_Additional	2016-2017	200
UttaraKannada	Ankola	Basava Housing Scheme_Additional	2017-2018	200
UttaraKannada	Ankola	Dr.B.R Ambedkar Nivas Yojana Rural	2015-2016	27
UttaraKannada	Ankola	Dr.B.R Ambedkar Nivas Yojana Rural	2016-2017	15
UttaraKannada	Ankola	Dr.B.R Ambedkar Nivas Yojana Rural	2017-2018	17
UttaraKannada	Ankola	IAY	2015-2016	78
UttaraKannada	Ankola	PMAY(G)	2016-2017	27
UttaraKannada	Ankola	PMAY(G)	2017-2018	27
UttaraKannada	Ankola	PMAY(G)-Additional	2016-2017	15
	Ankola Total			1675
UttaraKannada	Bhatkal	Basava Housing Scheme	2015-2016	366
UttaraKannada	Bhatkal	Basava Housing Scheme	2016-2017	453
UttaraKannada	Bhatkal	Basava Housing Scheme	2017-2018	635
UttaraKannada	Bhatkal	Basava Housing Scheme_Additional	2016-2017	125
UttaraKannada	Bhatkal	Basava Housing Scheme_Additional	2017-2018	353
UttaraKannada	Bhatkal	Devaraj Urs Special Housing Scheme-Rural	2016-2017	17
UttaraKannada	Bhatkal	Devaraj Urs Special Housing Scheme-Rural	2017-2018	280
UttaraKannada	Bhatkal	Dr.B.R Ambedkar Nivas Yojana Rural	2015-2016	82
UttaraKannada	Bhatkal	Dr.B.R Ambedkar Nivas Yojana Rural	2016-2017	69
UttaraKannada	Bhatkal	Dr.B.R Ambedkar Nivas Yojana Rural	2017-2018	38
UttaraKannada	Bhatkal	IAY	2015-2016	169
UttaraKannada	Bhatkal	PMAY(G)	2016-2017	31
UttaraKannada	Bhatkal	PMAY(G)	2017-2018	68
UttaraKannada	Bhatkal	PMAY(G)-Additional	2016-2017	9
	Bhatkal Total			2695
UttaraKannada	Haliyal	Basava Housing Scheme	2015-2016	1124
UttaraKannada	Haliyal	Basava Housing Scheme	2016-2017	650
UttaraKannada	Haliyal	Basava Housing Scheme	2017-2018	472
UttaraKannada	Haliyal	Basava Housing Scheme_Additional	2016-2017	235
UttaraKannada	Haliyal	Basava Housing Scheme_Additional	2017-2018	1972
UttaraKannada	Haliyal	Devaraj Urs Special Housing Scheme-Rural	2016-2017	22
UttaraKannada	Haliyal	Devaraj Urs Special Housing Scheme-Rural	2017-2018	1681
UttaraKannada	Haliyal	Dr.B.R Ambedkar Nivas Yojana Rural	2015-2016	164
UttaraKannada	Haliyal	Dr.B.R Ambedkar Nivas Yojana Rural	2016-2017	196
UttaraKannada	Haliyal	Dr.B.R Ambedkar Nivas Yojana Rural	2017-2018	39
UttaraKannada	Haliyal	IAY	2015-2016	173
UttaraKannada	Haliyal	PMAY(G)	2016-2017	56
UttaraKannada	Haliyal	PMAY(G)	2017-2018	52
UttaraKannada	Haliyal	PMAY(G)-Additional	2016-2017	2
	Haliyal Total			6838
UttaraKannada	Honnavar	Basava Housing Scheme	2015-2016	569
UttaraKannada	Honnavar	Basava Housing Scheme	2016-2017	607
UttaraKannada	Honnavar	Basava Housing Scheme	2017-2018	1076
UttaraKannada	Honnavar	Basava Housing Scheme_Additional	2016-2017	387
UttaraKannada	Honnavar	Basava Housing Scheme_Additional	2017-2018	777
UttaraKannada	Honnavar	Devaraj Urs Special Housing Scheme-Rural	2016-2017	3
UttaraKannada	Honnavar	Devaraj Urs Special Housing Scheme-Rural	2016-2017	1
UttaraKannada	Honnavar	Dr.B.R Ambedkar Nivas Yojana Rural	2015-2016	10
UttaraKannada	Honnavar	Dr.B.R Ambedkar Nivas Yojana Rural	2015-2016	12

LAQ-364 (Annexure-1- Rural)

District	Town/Taluk/Constituency	Scheme	Series	Target
UttaraKannada	Honnavar	Dr.B.R Ambedkar Nivas Yojana Rural	2016-2017	5
UttaraKannada	Honnavar	Dr.B.R Ambedkar Nivas Yojana Rural	2016-2017	8
UttaraKannada	Honnavar	Dr.B.R Ambedkar Nivas Yojana Rural	2017-2018	3
UttaraKannada	Honnavar	IAY	2015-2016	200
UttaraKannada	Honnavar	PMAY(G)	2016-2017	92
UttaraKannada	Honnavar	PMAY(G)	2017-2018	124
UttaraKannada	Honnavar	PMAY(G)-Additional	2016-2017	25
	Honnavar Total			3899
UttaraKannada	Joida	Basava Housing Scheme	2015-2016	528
UttaraKannada	Joida	Basava Housing Scheme	2016-2017	182
UttaraKannada	Joida	Basava Housing Scheme	2017-2018	287
UttaraKannada	Joida	Basava Housing Scheme_Additional	2016-2017	165
UttaraKannada	Joida	Basava Housing Scheme_Additional	2017-2018	708
UttaraKannada	Joida	Devaraj Urs Special Housing Scheme-Rural	2016-2017	80
UttaraKannada	Joida	Dr.B.R Ambedkar Nivas Yojana Rural	2015-2016	38
UttaraKannada	Joida	Dr.B.R Ambedkar Nivas Yojana Rural	2016-2017	22
UttaraKannada	Joida	Dr.B.R Ambedkar Nivas Yojana Rural	2017-2018	2
UttaraKannada	Joida	IAY	2015-2016	67
UttaraKannada	Joida	PMAY(G)	2016-2017	14
UttaraKannada	Joida	PMAY(G)	2017-2018	17
UttaraKannada	Joida	PMAY(G)-Additional	2016-2017	3
	Joida Total			2113
UttaraKannada	Karawar	Devaraj Urs Special Housing Scheme-Rural	2017-2018	368
	Karawar Total			368
UttaraKannada	Karwar	Basava Housing Scheme	2015-2016	176
UttaraKannada	Karwar	Basava Housing Scheme	2016-2017	429
UttaraKannada	Karwar	Basava Housing Scheme	2017-2018	614
UttaraKannada	Karwar	Basava Housing Scheme_Additional	2016-2017	200
UttaraKannada	Karwar	Basava Housing Scheme_Additional	2017-2018	200
UttaraKannada	Karwar	Dr.B.R Ambedkar Nivas Yojana Rural	2015-2016	7
UttaraKannada	Karwar	Dr.B.R Ambedkar Nivas Yojana Rural	2016-2017	14
UttaraKannada	Karwar	IAY	2015-2016	70
UttaraKannada	Karwar	PMAY(G)	2016-2017	4
UttaraKannada	Karwar	PMAY(G)	2017-2018	23
	Karwar Total			1737
UttaraKannada	Kumata	Devaraj Urs Special Housing Scheme-Rural	2017-2018	177
	Kumata Total			177
UttaraKannada	Kumta	Basava Housing Scheme	2015-2016	551
UttaraKannada	Kumta	Basava Housing Scheme	2016-2017	465
UttaraKannada	Kumta	Basava Housing Scheme	2017-2018	724
UttaraKannada	Kumta	Basava Housing Scheme_Additional	2016-2017	288
UttaraKannada	Kumta	Basava Housing Scheme_Additional	2017-2018	370
UttaraKannada	Kumta	Devaraj Urs Special Housing Scheme-Rural	2016-2017	1
UttaraKannada	Kumta	Dr.B.R Ambedkar Nivas Yojana Rural	2015-2016	21
UttaraKannada	Kumta	Dr.B.R Ambedkar Nivas Yojana Rural	2016-2017	5
UttaraKannada	Kumta	Dr.B.R Ambedkar Nivas Yojana Rural	2017-2018	15
UttaraKannada	Kumta	IAY	2015-2016	93
UttaraKannada	Kumta	PMAY(G)	2016-2017	23
UttaraKannada	Kumta	PMAY(G)	2017-2018	49
	Kumta Total			2605
UttaraKannada	Mundgod	Basava Housing Scheme	2015-2016	541
UttaraKannada	Mundgod	Basava Housing Scheme	2016-2017	362
UttaraKannada	Mundgod	Basava Housing Scheme	2017-2018	258
UttaraKannada	Mundgod	Basava Housing Scheme_Additional	2017-2018	1000
UttaraKannada	Mundgod	Devaraj Urs Special Housing Scheme-Rural	2016-2017	4
UttaraKannada	Mundgod	Dr.B.R Ambedkar Nivas Yojana Rural	2015-2016	151
UttaraKannada	Mundgod	Dr.B.R Ambedkar Nivas Yojana Rural	2016-2017	251
UttaraKannada	Mundgod	Dr.B.R Ambedkar Nivas Yojana Rural	2017-2018	1082
UttaraKannada	Mundgod	IAY	2015-2016	262
UttaraKannada	Mundgod	PMAY(G)	2016-2017	45
UttaraKannada	Mundgod	PMAY(G)	2017-2018	36

LAQ-364 (Annexure-1- Rural)

District	Town/Taluk/Constituency	Scheme	Series	Target
UttaraKannada	Mundgod	PMAY(G)-Additional	2016-2017	3
	Mundgod Total			3995
UttaraKannada	Siddapura	Basava Housing Scheme	2015-2016	407
UttaraKannada	Siddapura	Basava Housing Scheme	2016-2017	676
UttaraKannada	Siddapura	Basava Housing Scheme	2017-2018	509
UttaraKannada	Siddapura	Basava Housing Scheme_Additional	2017-2018	394
UttaraKannada	Siddapura	Devaraj Urs Special Housing Scheme-Rural	2016-2017	3
UttaraKannada	Siddapura	Dr.B.R Ambedkar Nivas Yojana Rural	2015-2016	57
UttaraKannada	Siddapura	Dr.B.R Ambedkar Nivas Yojana Rural	2016-2017	54
UttaraKannada	Siddapura	Dr.B.R Ambedkar Nivas Yojana Rural	2017-2018	1
UttaraKannada	Siddapura	IAY	2015-2016	93
UttaraKannada	Siddapura	PMAY(G)	2016-2017	27
UttaraKannada	Siddapura	PMAY(G)	2017-2018	37
UttaraKannada	Siddapura	PMAY(G)-Additional	2016-2017	2
	Siddapura Total			2260
UttaraKannada	Sirsi	Basava Housing Scheme	2015-2016	551
UttaraKannada	Sirsi	Basava Housing Scheme	2016-2017	814
UttaraKannada	Sirsi	Basava Housing Scheme	2017-2018	1105
UttaraKannada	Sirsi	Basava Housing Scheme_Additional	2017-2018	478
UttaraKannada	Sirsi	Devaraj Urs Special Housing Scheme-Rural	2016-2017	1
UttaraKannada	Sirsi	Devaraj Urs Special Housing Scheme-Rural	2016-2017	2
UttaraKannada	Sirsi	Devaraj Urs Special Housing Scheme-Rural	2017-2018	257
UttaraKannada	Sirsi	Dr.B.R Ambedkar Nivas Yojana Rural	2015-2016	39
UttaraKannada	Sirsi	Dr.B.R Ambedkar Nivas Yojana Rural	2015-2016	105
UttaraKannada	Sirsi	Dr.B.R Ambedkar Nivas Yojana Rural	2016-2017	41
UttaraKannada	Sirsi	Dr.B.R Ambedkar Nivas Yojana Rural	2016-2017	174
UttaraKannada	Sirsi	IAY	2015-2016	176
UttaraKannada	Sirsi	PMAY(G)	2016-2017	46
UttaraKannada	Sirsi	PMAY(G)	2017-2018	54
UttaraKannada	Sirsi	PMAY(G)-Additional	2016-2017	6
	Sirsi Total			3849
UttaraKannada	Yallapur	Devaraj Urs Special Housing Scheme-Rural	2017-2018	257
	Yallapur Total			257
UttaraKannada	Yellapura	Basava Housing Scheme	2015-2016	410
UttaraKannada	Yellapura	Basava Housing Scheme	2016-2017	360
UttaraKannada	Yellapura	Basava Housing Scheme	2017-2018	195
UttaraKannada	Yellapura	Basava Housing Scheme_Additional	2017-2018	474
UttaraKannada	Yellapura	Devaraj Urs Special Housing Scheme-Rural	2016-2017	2
UttaraKannada	Yellapura	Dr.B.R Ambedkar Nivas Yojana Rural	2015-2016	88
UttaraKannada	Yellapura	Dr.B.R Ambedkar Nivas Yojana Rural	2016-2017	139
UttaraKannada	Yellapura	Dr.B.R Ambedkar Nivas Yojana Rural	2017-2018	8
UttaraKannada	Yellapura	IAY	2015-2016	116
UttaraKannada	Yellapura	PMAY(G)	2016-2017	25
UttaraKannada	Yellapura	PMAY(G)	2017-2018	32
UttaraKannada	Yellapura	PMAY(G)-Additional	2016-2017	7
	Yellapura Total			1856
UttaraKannada Total				34324
Vijayapura	Babaleshwara	Devaraj Urs Special Housing Scheme-Rural	2017-2018	215
	Babaleshwara Total			215
Vijayapura	Basavana bagevadi	Devaraj Urs Special Housing Scheme-Rural	2017-2018	233
	Basavana bagevadi Total			233
Vijayapura	Basavana Bagewadi	Basava Housing Scheme	2015-2016	1479
Vijayapura	Basavana Bagewadi	Basava Housing Scheme	2016-2017	1202
Vijayapura	Basavana Bagewadi	Basava Housing Scheme	2017-2018	1366
Vijayapura	Basavana Bagewadi	Basava Housing Scheme_Additional	2016-2017	325
Vijayapura	Basavana Bagewadi	Basava Housing Scheme_Additional	2017-2018	1650
Vijayapura	Basavana Bagewadi	Devaraj Urs Special Housing Scheme-Rural	2016-2017	140
Vijayapura	Basavana Bagewadi	Devaraj Urs Special Housing Scheme-Rural	2016-2017	45
Vijayapura	Basavana Bagewadi	Dr.B.R Ambedkar Nivas Yojana Rural	2015-2016	387
Vijayapura	Basavana Bagewadi	Dr.B.R Ambedkar Nivas Yojana Rural	2015-2016	105
Vijayapura	Basavana Bagewadi	Dr.B.R Ambedkar Nivas Yojana Rural	2016-2017	577

LAQ-364 (Annexure-1- Rural)

District	Town/Taluk/Constituency	Scheme	Series	Target
Vijayapura	Basavana Bagewadi	Dr.B.R Ambedkar Nivas Yojana Rural	2016-2017	163
Vijayapura	Basavana Bagewadi	Dr.B.R Ambedkar Nivas Yojana Rural	2017-2018	1055
Vijayapura	Basavana Bagewadi	Dr.B.R Ambedkar Nivas Yojana Rural	2017-2018	564
Vijayapura	Basavana Bagewadi	IAY	2015-2016	761
Vijayapura	Basavana Bagewadi	PMAY(G)	2016-2017	142
Vijayapura	Basavana Bagewadi	PMAY(G)	2017-2018	151
Vijayapura	Basavana Bagewadi	PMAY(G)-Additional	2016-2017	63
Vijayapura	Basavana Bagewadi	Rural Special Housing Schemes	2015-2016	42
Vijayapura	Basavana Bagewadi	Rural Special Housing Schemes	2015-2016	8
	Basavana Bagewadi Total			10225
Vijayapura	Devarahippargi	Devaraj Urs Special Housing Scheme-Rural	2017-2018	216
	Devarahippargi Total			216
Vijayapura	Indi	Basava Housing Scheme	2015-2016	2104
Vijayapura	Indi	Basava Housing Scheme	2016-2017	1547
Vijayapura	Indi	Basava Housing Scheme	2017-2018	1973
Vijayapura	Indi	Basava Housing Scheme_Additional	2016-2017	250
Vijayapura	Indi	Basava Housing Scheme_Additional	2017-2018	2685
Vijayapura	Indi	Devaraj Urs Special Housing Scheme-Rural	2016-2017	20
Vijayapura	Indi	Devaraj Urs Special Housing Scheme-Rural	2016-2017	28
Vijayapura	Indi	Devaraj Urs Special Housing Scheme-Rural	2016-2017	2
Vijayapura	Indi	Devaraj Urs Special Housing Scheme-Rural	2017-2018	249
Vijayapura	Indi	Dr.B.R Ambedkar Nivas Yojana Rural	2015-2016	396
Vijayapura	Indi	Dr.B.R Ambedkar Nivas Yojana Rural	2015-2016	136
Vijayapura	Indi	Dr.B.R Ambedkar Nivas Yojana Rural	2015-2016	16
Vijayapura	Indi	Dr.B.R Ambedkar Nivas Yojana Rural	2016-2017	652
Vijayapura	Indi	Dr.B.R Ambedkar Nivas Yojana Rural	2016-2017	250
Vijayapura	Indi	Dr.B.R Ambedkar Nivas Yojana Rural	2016-2017	68
Vijayapura	Indi	Dr.B.R Ambedkar Nivas Yojana Rural	2017-2018	1014
Vijayapura	Indi	Dr.B.R Ambedkar Nivas Yojana Rural	2017-2018	497
Vijayapura	Indi	IAY	2015-2016	813
Vijayapura	Indi	PMAY(G)	2016-2017	359
Vijayapura	Indi	PMAY(G)	2017-2018	326
Vijayapura	Indi	PMAY(G)-Additional	2016-2017	99
Vijayapura	Indi	Rural Special Housing Schemes	2015-2016	17
Vijayapura	Indi	Rural Special Housing Schemes	2015-2016	6
	Indi Total			13507
Vijayapura	Muddebihal	Basava Housing Scheme	2015-2016	1613
Vijayapura	Muddebihal	Basava Housing Scheme	2016-2017	798
Vijayapura	Muddebihal	Basava Housing Scheme	2017-2018	1542
Vijayapura	Muddebihal	Basava Housing Scheme_Additional	2016-2017	170
Vijayapura	Muddebihal	Basava Housing Scheme_Additional	2017-2018	2155
Vijayapura	Muddebihal	Devaraj Urs Special Housing Scheme-Rural	2016-2017	25
Vijayapura	Muddebihal	Devaraj Urs Special Housing Scheme-Rural	2016-2017	202
Vijayapura	Muddebihal	Devaraj Urs Special Housing Scheme-Rural	2017-2018	227
Vijayapura	Muddebihal	Dr.B.R Ambedkar Nivas Yojana Rural	2015-2016	29
Vijayapura	Muddebihal	Dr.B.R Ambedkar Nivas Yojana Rural	2015-2016	343
Vijayapura	Muddebihal	Dr.B.R Ambedkar Nivas Yojana Rural	2016-2017	41
Vijayapura	Muddebihal	Dr.B.R Ambedkar Nivas Yojana Rural	2016-2017	557
Vijayapura	Muddebihal	Dr.B.R Ambedkar Nivas Yojana Rural	2017-2018	20
Vijayapura	Muddebihal	Dr.B.R Ambedkar Nivas Yojana Rural	2017-2018	878
Vijayapura	Muddebihal	IAY	2015-2016	577
Vijayapura	Muddebihal	PMAY(G)	2016-2017	166
Vijayapura	Muddebihal	PMAY(G)	2017-2018	135
Vijayapura	Muddebihal	PMAY(G)-Additional	2016-2017	43
Vijayapura	Muddebihal	Rural Special Housing Schemes	2015-2016	5
Vijayapura	Muddebihal	Rural Special Housing Schemes	2015-2016	27
	Muddebihal Total			9553
Vijayapura	Nagathana	Devaraj Urs Special Housing Scheme-Rural	2017-2018	277
	Nagathana Total			277
Vijayapura	Sindagi	Basava Housing Scheme	2015-2016	1340
Vijayapura	Sindagi	Basava Housing Scheme	2016-2017	1471

LAQ-364 (Annexure-1- Rural)

District	Town/Taluk/Constituency	Scheme	Series	Target
Vijayapura	Sindagi	Basava Housing Scheme	2017-2018	1674
Vijayapura	Sindagi	Basava Housing Scheme_Additional	2016-2017	80
Vijayapura	Sindagi	Basava Housing Scheme_Additional	2017-2018	4905
Vijayapura	Sindagi	Devaraj Urs Special Housing Scheme-Rural	2016-2017	47
Vijayapura	Sindagi	Devaraj Urs Special Housing Scheme-Rural	2016-2017	144
Vijayapura	Sindagi	Devaraj Urs Special Housing Scheme-Rural	2017-2018	928
Vijayapura	Sindagi	Dr.B.R Ambedkar Nivas Yojana Rural	2015-2016	516
Vijayapura	Sindagi	Dr.B.R Ambedkar Nivas Yojana Rural	2015-2016	534
Vijayapura	Sindagi	Dr.B.R Ambedkar Nivas Yojana Rural	2016-2017	332
Vijayapura	Sindagi	Dr.B.R Ambedkar Nivas Yojana Rural	2016-2017	508
Vijayapura	Sindagi	Dr.B.R Ambedkar Nivas Yojana Rural	2017-2018	2450
Vijayapura	Sindagi	Dr.B.R Ambedkar Nivas Yojana Rural	2017-2018	3540
Vijayapura	Sindagi	IAY	2015-2016	811
Vijayapura	Sindagi	PMAY(G)	2016-2017	417
Vijayapura	Sindagi	PMAY(G)	2017-2018	283
Vijayapura	Sindagi	PMAY(G)-Additional	2016-2017	69
Vijayapura	Sindagi	Rural Special Housing Schemes	2015-2016	26
Vijayapura	Sindagi	Rural Special Housing Schemes	2015-2016	31
	Sindagi Total			20106
Vijayapura	Vijayapura	Basava Housing Scheme	2015-2016	2425
Vijayapura	Vijayapura	Basava Housing Scheme	2016-2017	1594
Vijayapura	Vijayapura	Basava Housing Scheme	2017-2018	2001
Vijayapura	Vijayapura	Basava Housing Scheme_Additional	2016-2017	550
Vijayapura	Vijayapura	Basava Housing Scheme_Additional -	2017-2018	4595
Vijayapura	Vijayapura	Devaraj Urs Special Housing Scheme-Rural	2016-2017	127
Vijayapura	Vijayapura	Devaraj Urs Special Housing Scheme-Rural	2016-2017	36
Vijayapura	Vijayapura	Devaraj Urs Special Housing Scheme-Rural	2016-2017	3
Vijayapura	Vijayapura	Devaraj Urs Special Housing Scheme-Rural	2017-2018	277
Vijayapura	Vijayapura	Dr.B.R Ambedkar Nivas Yojana Rural	2015-2016	448
Vijayapura	Vijayapura	Dr.B.R Ambedkar Nivas Yojana Rural	2015-2016	216
Vijayapura	Vijayapura	Dr.B.R Ambedkar Nivas Yojana Rural	2016-2017	800
Vijayapura	Vijayapura	Dr.B.R Ambedkar Nivas Yojana Rural	2016-2017	426
Vijayapura	Vijayapura	Dr.B.R Ambedkar Nivas Yojana Rural	2016-2017	23
Vijayapura	Vijayapura	Dr.B.R Ambedkar Nivas Yojana Rural	2017-2018	1532
Vijayapura	Vijayapura	Dr.B.R Ambedkar Nivas Yojana Rural	2017-2018	1230
Vijayapura	Vijayapura	Dr.B.R Ambedkar Nivas Yojana Rural	2017-2018	475
Vijayapura	Vijayapura	IAY	2015-2016	975
Vijayapura	Vijayapura	PMAY(G)	2016-2017	277
Vijayapura	Vijayapura	PMAY(G)	2017-2018	362
Vijayapura	Vijayapura	PMAY(G)-Additional	2016-2017	170
Vijayapura	Vijayapura	Rural Special Housing Schemes	2015-2016	30
Vijayapura	Vijayapura	Rural Special Housing Schemes	2015-2016	19
Vijayapura	Vijayapura	Rural Special Housing Schemes	2015-2016	2
	Vijayapura Total			18593
Vijayapura Total				72925
Yadagiri	Gurmitkal	Devaraj Urs Special Housing Scheme-Rural	2017-2018	250
	Gurmitkal Total			250
Yadagiri	Shahapur	Basava Housing Scheme	2015-2016	1623
Yadagiri	Shahapur	Basava Housing Scheme	2016-2017	1488
Yadagiri	Shahapur	Basava Housing Scheme	2017-2018	1133
Yadagiri	Shahapur	Basava Housing Scheme_Additional	2016-2017	520
Yadagiri	Shahapur	Basava Housing Scheme_Additional	2017-2018	1090
Yadagiri	Shahapur	Devaraj Urs Special Housing Scheme-Rural	2016-2017	22
Yadagiri	Shahapur	Devaraj Urs Special Housing Scheme-Rural	2016-2017	19
Yadagiri	Shahapur	Devaraj Urs Special Housing Scheme-Rural	2017-2018	268
Yadagiri	Shahapur	Dr.B.R Ambedkar Nivas Yojana Rural	2015-2016	503
Yadagiri	Shahapur	Dr.B.R Ambedkar Nivas Yojana Rural	2015-2016	433
Yadagiri	Shahapur	Dr.B.R Ambedkar Nivas Yojana Rural	2016-2017	963
Yadagiri	Shahapur	Dr.B.R Ambedkar Nivas Yojana Rural	2016-2017	593
Yadagiri	Shahapur	Dr.B.R Ambedkar Nivas Yojana Rural	2017-2018	1181
Yadagiri	Shahapur	Dr.B.R Ambedkar Nivas Yojana Rural	2017-2018	698

LAQ-364 (Annexure-1- Rural)

District	Town/Taluk/Constituency	Scheme	Series	Target
Yadagiri	Shahapur	IAY	2015-2016	869
Yadagiri	Shahapur	PMAY(G)	2016-2017	1275
Yadagiri	Shahapur	PMAY(G)	2017-2018	1587
Yadagiri	Shahapur	PMAY(G)-Additional	2016-2017	808
Yadagiri	Shahapur	Rural Special Housing Schemes	2015-2016	7
Yadagiri	Shahapur	Rural Special Housing Schemes	2015-2016	15
	Shahapur Total			15095
Yadagiri	Shorapur	Basava Housing Scheme	2015-2016	1129
Yadagiri	Shorapur	Basava Housing Scheme	2016-2017	1961
Yadagiri	Shorapur	Basava Housing Scheme	2017-2018	810
Yadagiri	Shorapur	Basava Housing Scheme_Additional	2016-2017	405
Yadagiri	Shorapur	Basava Housing Scheme_Additional	2017-2018	933
Yadagiri	Shorapur	Devaraj Urs Special Housing Scheme-Rural	2016-2017	41
Yadagiri	Shorapur	Devaraj Urs Special Housing Scheme-Rural	2016-2017	64
Yadagiri	Shorapur	Devaraj Urs Special Housing Scheme-Rural	2017-2018	301
Yadagiri	Shorapur	Dr.B.R Ambedkar Nivas Yojana Rural	2015-2016	237
Yadagiri	Shorapur	Dr.B.R Ambedkar Nivas Yojana Rural	2015-2016	1095
Yadagiri	Shorapur	Dr.B.R Ambedkar Nivas Yojana Rural	2016-2017	325
Yadagiri	Shorapur	Dr.B.R Ambedkar Nivas Yojana Rural	2016-2017	1514
Yadagiri	Shorapur	Dr.B.R Ambedkar Nivas Yojana Rural	2017-2018	174
Yadagiri	Shorapur	Dr.B.R Ambedkar Nivas Yojana Rural	2017-2018	599
Yadagiri	Shorapur	IAY	2015-2016	1109
Yadagiri	Shorapur	PMAY(G)	2016-2017	1948
Yadagiri	Shorapur	PMAY(G)	2017-2018	2858
Yadagiri	Shorapur	PMAY(G)-Additional	2016-2017	1480
Yadagiri	Shorapur	Rural Special Housing Schemes	2015-2016	5
Yadagiri	Shorapur	Rural Special Housing Schemes	2015-2016	36
	Shorapur Total			17024
Yadagiri	Yadagiri	Basava Housing Scheme	2015-2016	1067
Yadagiri	Yadagiri	Basava Housing Scheme	2016-2017	1052
Yadagiri	Yadagiri	Basava Housing Scheme	2017-2018	801
Yadagiri	Yadagiri	Basava Housing Scheme_Additional	2016-2017	75
Yadagiri	Yadagiri	Basava Housing Scheme_Additional	2017-2018	170
Yadagiri	Yadagiri	Devaraj Urs Special Housing Scheme-Rural	2016-2017	6
Yadagiri	Yadagiri	Devaraj Urs Special Housing Scheme-Rural	2016-2017	6
Yadagiri	Yadagiri	Devaraj Urs Special Housing Scheme-Rural	2017-2018	244
Yadagiri	Yadagiri	Dr.B.R Ambedkar Nivas Yojana Rural	2015-2016	385
Yadagiri	Yadagiri	Dr.B.R Ambedkar Nivas Yojana Rural	2015-2016	142
Yadagiri	Yadagiri	Dr.B.R Ambedkar Nivas Yojana Rural	2016-2017	607
Yadagiri	Yadagiri	Dr.B.R Ambedkar Nivas Yojana Rural	2016-2017	315
Yadagiri	Yadagiri	Dr.B.R Ambedkar Nivas Yojana Rural	2017-2018	161
Yadagiri	Yadagiri	Dr.B.R Ambedkar Nivas Yojana Rural	2017-2018	358
Yadagiri	Yadagiri	IAY	2015-2016	933
Yadagiri	Yadagiri	PMAY(G)	2016-2017	769
Yadagiri	Yadagiri	PMAY(G)	2017-2018	1132
Yadagiri	Yadagiri	PMAY(G)-Additional	2016-2017	372
Yadagiri	Yadagiri	Rural Special Housing Schemes	2015-2016	3
Yadagiri	Yadagiri	Rural Special Housing Schemes	2015-2016	8
	Yadagiri Total			8606
Yadagiri Total				40975
Grand Total				1572933

LAQ-364 (Annexure-2) Urban

District	Town	Scheme	Series	Target
Bagalkot	Ameenagada TP	Dr.B.R Ambedkar Nivas-Urban-	2015-16	109
Bagalkot	Ameenagada TP	Dr.B.R Ambedkar Nivas-Urban-	2016-17	93
Bagalkot	Ameenagada TP	Vajapayee Urban Housing Scheme	2017-18	27
Bagalkot	Ameenagada TP	Vajapayee Urban Housing Scheme-Additional	2017-18	100
	Ameenagada TP Total			329
Bagalkot	Aminagad(CT)	Vajapayee Urban Housing Scheme	2016-17	38
	Aminagad(CT) Total			38
Bagalkot	Badami TMC	Dr.B.R Ambedkar Nivas-Urban-	2015-16	55
Bagalkot	Badami TMC	Dr.B.R Ambedkar Nivas-Urban-	2016-17	67
Bagalkot	Badami TMC	Vajapayee Urban Housing Scheme	2015-16	75
Bagalkot	Badami TMC	Vajapayee Urban Housing Scheme	2017-18	50
Bagalkot	Badami TMC	Vajapayee Urban Housing Scheme-Additional	2017-18	200
	Badami TMC Total			447
Bagalkot	Badami(TMC)	Vajapayee Urban Housing Scheme	2016-17	45
	Badami(TMC) Total			45
Bagalkot	Bagalkot CMC	Dr.B.R Ambedkar Nivas-Urban-	2016-17	51
Bagalkot	Bagalkot CMC	Vajapayee Urban Housing Scheme	2015-16	300
Bagalkot	Bagalkot CMC	Vajapayee Urban Housing Scheme	2017-18	197
Bagalkot	Bagalkot CMC	Vajapayee Urban Housing Scheme-Additional	2017-18	200
	Bagalkot CMC Total			748
Bagalkot	Bagalkot(CMC)	Vajapayee Urban Housing Scheme	2016-17	73
	Bagalkot(CMC) Total			73
Bagalkot	Belagali	Vajapayee Urban Housing Scheme	2016-17	123
	Belagali Total			123
Bagalkot	Belagali TP	Dr.B.R Ambedkar Nivas-Urban-	2015-16	68
Bagalkot	Belagali TP	Dr.B.R Ambedkar Nivas-Urban-	2016-17	120
Bagalkot	Belagali TP	Vajapayee Urban Housing Scheme	2015-16	150
Bagalkot	Belagali TP	Vajapayee Urban Housing Scheme	2017-18	28
	Belagali TP Total			366
Bagalkot	Bilagi TP	Dr.B.R Ambedkar Nivas-Urban-	2015-16	35
Bagalkot	Bilagi TP	Dr.B.R Ambedkar Nivas-Urban-	2016-17	140
Bagalkot	Bilagi TP	Vajapayee Urban Housing Scheme	2015-16	600
Bagalkot	Bilagi TP	Vajapayee Urban Housing Scheme	2017-18	30
Bagalkot	Bilagi TP	Vajapayee Urban Housing Scheme-Additional	2017-18	100
	Bilagi TP Total			905
Bagalkot	Guledagudda TMC	Dr.B.R Ambedkar Nivas-Urban-	2015-16	26
Bagalkot	Guledagudda TMC	Dr.B.R Ambedkar Nivas-Urban-	2016-17	47
Bagalkot	Guledagudda TMC	Dr.B.R Ambedkar Nivas-Urban-	2017-18	198
Bagalkot	Guledagudda TMC	Vajapayee Urban Housing Scheme	2015-16	75
Bagalkot	Guledagudda TMC	Vajapayee Urban Housing Scheme	2017-18	60
Bagalkot	Guledagudda TMC	Vajapayee Urban Housing Scheme-Additional	2017-18	200
	Guledagudda TMC Total			606
Bagalkot	Guledgudda(TMC)	Vajapayee Urban Housing Scheme	2016-17	26
	Guledgudda(TMC) Total			26
Bagalkot	Hungund(TP)	Vajapayee Urban Housing Scheme	2016-17	45
	Hungund(TP) Total			45
Bagalkot	Hunugund TP	Dr.B.R Ambedkar Nivas-Urban-	2015-16	27
Bagalkot	Hunugund TP	Dr.B.R Ambedkar Nivas-Urban-	2016-17	47
Bagalkot	Hunugund TP	Vajapayee Urban Housing Scheme	2017-18	36
	Hunugund TP Total			110
Bagalkot	Ilakal CMC	Dr.B.R Ambedkar Nivas-Urban-	2015-16	65
Bagalkot	Ilakal CMC	Dr.B.R Ambedkar Nivas-Urban-	2016-17	85
Bagalkot	Ilakal CMC	Dr.B.R Ambedkar Nivas-Urban-	2017-18	52
Bagalkot	Ilakal CMC	Vajapayee Urban Housing Scheme	2015-16	200
Bagalkot	Ilakal CMC	Vajapayee Urban Housing Scheme	2017-18	106
	Ilakal CMC Total			508
Bagalkot	Ilkal(CMC)	Vajapayee Urban Housing Scheme	2016-17	113
	Ilkal(CMC) Total			113
Bagalkot	Jamakhandi CMC	Dr.B.R Ambedkar Nivas-Urban-	2015-16	62
Bagalkot	Jamakhandi CMC	Dr.B.R Ambedkar Nivas-Urban-	2016-17	79
Bagalkot	Jamakhandi CMC	Dr.B.R Ambedkar Nivas-Urban-	2017-18	111
Bagalkot	Jamakhandi CMC	Vajapayee Urban Housing Scheme	2017-18	118
	Jamakhandi CMC Total			370

LAQ-364 (Annexure-2) Urban

District	Town	Scheme	Series	Target
Bagalkot	Jamkhandi(CMC)	Vajapayee Urban Housing Scheme	2016-17	97
	Jamkhandi(CMC) Total			97
Bagalkot	Kamatagi TP	Dr.B.R Ambedkar Nivas-Urban-	2015-16	127
Bagalkot	Kamatagi TP	Dr.B.R Ambedkar Nivas-Urban-	2016-17	149
Bagalkot	Kamatagi TP	Vajapayee Urban Housing Scheme	2017-18	29
Bagalkot	Kamatagi TP	Vajapayee Urban Housing Scheme-Additional	2017-18	100
	Kamatagi TP Total			405
Bagalkot	Kamatgi(CT)	Vajapayee Urban Housing Scheme	2016-17	110
	Kamatgi(CT) Total			110
Bagalkot	Kerur TP	Dr.B.R Ambedkar Nivas-Urban-	2015-16	31
Bagalkot	Kerur TP	Dr.B.R Ambedkar Nivas-Urban-	2016-17	49
Bagalkot	Kerur TP	Vajapayee Urban Housing Scheme	2015-16	50
Bagalkot	Kerur TP	Vajapayee Urban Housing Scheme	2017-18	31
Bagalkot	Kerur TP	Vajapayee Urban Housing Scheme-Additional	2017-18	150
	Kerur TP Total			311
Bagalkot	Kerur(TP)	Vajapayee Urban Housing Scheme	2016-17	47
	Kerur(TP) Total			47
Bagalkot	Mahalingapur TMC	Dr.B.R Ambedkar Nivas-Urban-	2015-16	27
Bagalkot	Mahalingapur TMC	Dr.B.R Ambedkar Nivas-Urban-	2016-17	48
Bagalkot	Mahalingapur TMC	Dr.B.R Ambedkar Nivas-Urban-	2017-18	114
Bagalkot	Mahalingapur TMC	Vajapayee Urban Housing Scheme	2015-16	200
Bagalkot	Mahalingapur TMC	Vajapayee Urban Housing Scheme	2017-18	60
Bagalkot	Mahalingapur TMC	Vajapayee Urban Housing Scheme-Additional	2017-18	150
	Mahalingapur TMC Total			599
Bagalkot	Mahalingpur(TMC)	Vajapayee Urban Housing Scheme	2016-17	47
	Mahalingpur(TMC) Total			47
Bagalkot	Mudhol TMC	Dr.B.R Ambedkar Nivas-Urban-	2015-16	59
Bagalkot	Mudhol TMC	Dr.B.R Ambedkar Nivas-Urban-	2016-17	103
Bagalkot	Mudhol TMC	Vajapayee Urban Housing Scheme	2015-16	170
Bagalkot	Mudhol TMC	Vajapayee Urban Housing Scheme	2017-18	87
Bagalkot	Mudhol TMC	Vajapayee Urban Housing Scheme-Additional	2017-18	250
	Mudhol TMC Total			669
Bagalkot	Rabakavi Banahatti CMC	Dr.B.R Ambedkar Nivas-Urban-	2015-16	28
Bagalkot	Rabakavi Banahatti CMC	Dr.B.R Ambedkar Nivas-Urban-	2016-17	44
Bagalkot	Rabakavi Banahatti CMC	Dr.B.R Ambedkar Nivas-Urban-	2017-18	42
Bagalkot	Rabakavi Banahatti CMC	Vajapayee Urban Housing Scheme	2015-16	300
Bagalkot	Rabakavi Banahatti CMC	Vajapayee Urban Housing Scheme	2017-18	136
Bagalkot	Rabakavi Banahatti CMC	Vajapayee Urban Housing Scheme-Additional	2017-18	250
	Rabakavi Banahatti CMC Total			800
Bagalkot	RabkaviBanhatti(CMC)	Vajapayee Urban Housing Scheme	2016-17	93
	RabkaviBanhatti(CMC) Total			93
Bagalkot	Terdal TMC	Dr.B.R Ambedkar Nivas-Urban-	2015-16	27
Bagalkot	Terdal TMC	Dr.B.R Ambedkar Nivas-Urban-	2016-17	47
Bagalkot	Terdal TMC	Dr.B.R Ambedkar Nivas-Urban-	2017-18	505
Bagalkot	Terdal TMC	Vajapayee Urban Housing Scheme	2015-16	200
Bagalkot	Terdal TMC	Vajapayee Urban Housing Scheme	2017-18	39
Bagalkot	Terdal TMC	Vajapayee Urban Housing Scheme-Additional	2017-18	150
	Terdal TMC Total			968
Bagalkot	Terdal(TMC)	Vajapayee Urban Housing Scheme	2016-17	69
	Terdal(TMC) Total			69
Bagalkot Total				9067
Ballari	Ballari CC	Dr.B.R Ambedkar Nivas-Urban-	2015-16	948
Ballari	Ballari CC	Dr.B.R Ambedkar Nivas-Urban-	2017-18	829
Ballari	Ballari CC	Vajapayee Urban Housing Scheme	2015-16	600
Ballari	Ballari CC	Vajapayee Urban Housing Scheme	2017-18	602
Ballari	Ballari CC	Vajapayee Urban Housing Scheme-Additional	2017-18	3000
	Ballari CC Total			5979
Ballari	Bellary(MCorp)	Vajapayee Urban Housing Scheme	2016-17	667
	Bellary(MCorp) Total			667
Ballari	Hagaribommanahalli	Vajapayee Urban Housing Scheme	2016-17	25
	Hagaribommanahalli Total			25
Ballari	Hagaribommanahalli TMC	Dr.B.R Ambedkar Nivas-Urban-	2015-16	25
Ballari	Hagaribommanahalli TMC	Dr.B.R Ambedkar Nivas-Urban-	2016-17	43

LAQ-364 (Annexure-2) Urban

District	Town	Scheme	Series	Target
Ballari	Hagaribommanahalli TMC	Vajapayee Urban Housing Scheme	2017-18	21
Ballari	Hagaribommanahalli TMC	Vajapayee Urban Housing Scheme-Additional	2017-18	200
	Hagaribommanahalli TMC Total			289
Ballari	Hoovina Hadagali TMC	Dr.B.R Ambedkar Nivas-Urban-	2015-16	42
Ballari	Hoovina Hadagali TMC	Dr.B.R Ambedkar Nivas-Urban-	2016-17	75
Ballari	Hoovina Hadagali TMC	Vajapayee Urban Housing Scheme	2017-18	46
	Hoovina Hadagali TMC Total			163
Ballari	HoovinaHadagalli(TMC)	Vajapayee Urban Housing Scheme	2016-17	23
	HoovinaHadagalli(TMC) Total			23
Ballari	Hosapete CMC	Dr.B.R Ambedkar Nivas-Urban-	2015-16	527
Ballari	Hosapete CMC	Dr.B.R Ambedkar Nivas-Urban-	2016-17	832
Ballari	Hosapete CMC	Dr.B.R Ambedkar Nivas-Urban-	2017-18	128
Ballari	Hosapete CMC	Vajapayee Urban Housing Scheme	2015-16	700
Ballari	Hosapete CMC	Vajapayee Urban Housing Scheme	2017-18	294
Ballari	Hosapete CMC	Vajapayee Urban Housing Scheme-Additional	2017-18	300
	Hosapete CMC Total			2781
Ballari	Hospet(CMC)	Vajapayee Urban Housing Scheme	2016-17	344
	Hospet(CMC) Total			344
Ballari	Kamalapur TP	Dr.B.R Ambedkar Nivas-Urban-	2015-16	51
Ballari	Kamalapur TP	Dr.B.R Ambedkar Nivas-Urban-	2016-17	241
Ballari	Kamalapur TP	Vajapayee Urban Housing Scheme	2017-18	26
Ballari	Kamalapur TP	Vajapayee Urban Housing Scheme-Additional	2017-18	300
	Kamalapur TP Total			618
Ballari	Kamalapuram(TP)	Vajapayee Urban Housing Scheme	2016-17	75
	Kamalapuram(TP) Total			75
Ballari	Kampli TMC	Dr.B.R Ambedkar Nivas-Urban-	2015-16	133
Ballari	Kampli TMC	Dr.B.R Ambedkar Nivas-Urban-	2016-17	78
Ballari	Kampli TMC	Vajapayee Urban Housing Scheme	2017-18	58
	Kampli TMC Total			269
Ballari	Kampli(TMC)	Vajapayee Urban Housing Scheme	2016-17	285
	Kampli(TMC) Total			285
Ballari	Kottur TP	Dr.B.R Ambedkar Nivas-Urban-	2015-16	44
Ballari	Kottur TP	Dr.B.R Ambedkar Nivas-Urban-	2016-17	78
Ballari	Kottur TP	Vajapayee Urban Housing Scheme	2017-18	41
Ballari	Kottur TP	Vajapayee Urban Housing Scheme-Additional	2017-18	150
	Kottur TP Total			313
Ballari	Kotturu(TP)	Vajapayee Urban Housing Scheme	2016-17	22
	Kotturu(TP) Total			22
Ballari	Kudathini	Vajapayee Urban Housing Scheme	2016-17	102
	Kudathini Total			102
Ballari	Kudligi TP	Dr.B.R Ambedkar Nivas-Urban-	2015-16	103
Ballari	Kudligi TP	Dr.B.R Ambedkar Nivas-Urban-	2016-17	183
Ballari	Kudligi TP	Vajapayee Urban Housing Scheme	2017-18	26
	Kudligi TP Total			312
Ballari	Kudligi(TP)	Vajapayee Urban Housing Scheme	2016-17	35
	Kudligi(TP) Total			35
Ballari	Kudutini TP	Dr.B.R Ambedkar Nivas-Urban-	2015-16	86
Ballari	Kudutini TP	Dr.B.R Ambedkar Nivas-Urban-	2016-17	151
Ballari	Kudutini TP	Vajapayee Urban Housing Scheme	2017-18	26
	Kudutini TP Total			263
Ballari	Kurekuppa TMC	Dr.B.R Ambedkar Nivas-Urban-	2015-16	89
Ballari	Kurekuppa TMC	Dr.B.R Ambedkar Nivas-Urban-	2016-17	157
Ballari	Kurekuppa TMC	Vajapayee Urban Housing Scheme	2017-18	32
	Kurekuppa TMC Total			278
Ballari	KurekuppaCT	Vajapayee Urban Housing Scheme	2016-17	112
	KurekuppaCT Total			112
Ballari	Kurugodu	Vajapayee Urban Housing Scheme	2016-17	278
	Kurugodu Total			278
Ballari	Kurugodu TMC	Dr.B.R Ambedkar Nivas-Urban-	2015-16	182
Ballari	Kurugodu TMC	Dr.B.R Ambedkar Nivas-Urban-	2016-17	323
Ballari	Kurugodu TMC	Vajapayee Urban Housing Scheme	2017-18	27
	Kurugodu TMC Total			532
Ballari	Mariyammana Halli TP	Dr.B.R Ambedkar Nivas-Urban-	2015-16	124

LAQ-364 (Annexure-2) Urban

District	Town	Scheme	Series	Target
Ballari	Mariyammana Halli TP	Dr.B.R Ambedkar Nivas-Urban-	2016-17	219
Ballari	Mariyammana Halli TP	Vajapayee Urban Housing Scheme	2017-18	22
Ballari	Mariyammana Halli TP	Vajapayee Urban Housing Scheme-Additional	2017-18	150
	Mariyammana Halli TP Total			515
Ballari	Mariyammanahalli	Vajapayee Urban Housing Scheme	2016-17	205
	Mariyammanahalli Total			205
Ballari	Sandur TMC	Dr.B.R Ambedkar Nivas-Urban-	2015-16	91
Ballari	Sandur TMC	Dr.B.R Ambedkar Nivas-Urban-	2016-17	154
Ballari	Sandur TMC	Dr.B.R Ambedkar Nivas-Urban-	2017-18	164
Ballari	Sandur TMC	Vajapayee Urban Housing Scheme	2017-18	52
	Sandur TMC Total			461
Ballari	Sandur(TMC)	Vajapayee Urban Housing Scheme	2016-17	32
	Sandur(TMC) Total			32
Ballari	Siruguppa TMC	Dr.B.R Ambedkar Nivas-Urban-	2015-16	62
Ballari	Siruguppa TMC	Dr.B.R Ambedkar Nivas-Urban-	2016-17	111
Ballari	Siruguppa TMC	Dr.B.R Ambedkar Nivas-Urban-	2017-18	292
Ballari	Siruguppa TMC	Vajapayee Urban Housing Scheme	2017-18	80
	Siruguppa TMC Total			545
Ballari	Siruguppa(TMC)	Vajapayee Urban Housing Scheme	2016-17	115
	Siruguppa(TMC) Total			115
Ballari	Tekkalakota TP	Dr.B.R Ambedkar Nivas-Urban-	2015-16	69
Ballari	Tekkalakota TP	Dr.B.R Ambedkar Nivas-Urban-	2016-17	138
Ballari	Tekkalakota TP	Dr.B.R Ambedkar Nivas-Urban-	2017-18	380
Ballari	Tekkalakota TP	Vajapayee Urban Housing Scheme	2017-18	28
	Tekkalakota TP Total			615
Ballari	Tekkalakote(TP)	Vajapayee Urban Housing Scheme	2016-17	106
	Tekkalakote(TP) Total			106
Ballari Total				16359
Belagavi	Ainapur TP	Dr.B.R Ambedkar Nivas-Urban-	2016-17	126
Belagavi	Ainapur TP	Vajapayee Urban Housing Scheme	2017-18	30
	Ainapur TP Total			156
Belagavi	Arabhavi	Vajapayee Urban Housing Scheme	2016-17	104
	Arabhavi Total			104
Belagavi	Arabhavi TP	Dr.B.R Ambedkar Nivas-Urban-	2015-16	32
Belagavi	Arabhavi TP	Dr.B.R Ambedkar Nivas-Urban-	2016-17	86
Belagavi	Arabhavi TP	Vajapayee Urban Housing Scheme	2017-18	23
	Arabhavi TP Total			141
Belagavi	Athani TMC	Dr.B.R Ambedkar Nivas-Urban-	2015-16	27
Belagavi	Athani TMC	Dr.B.R Ambedkar Nivas-Urban-	2016-17	48
Belagavi	Athani TMC	Vajapayee Urban Housing Scheme	2015-16	30
Belagavi	Athani TMC	Vajapayee Urban Housing Scheme	2017-18	72
	Athani TMC Total			177
Belagavi	Athni(TMC)	Vajapayee Urban Housing Scheme	2016-17	102
	Athni(TMC) Total			102
Belagavi	Bailahongal TMC	Dr.B.R Ambedkar Nivas-Urban-	2015-16	74
Belagavi	Bailahongal TMC	Dr.B.R Ambedkar Nivas-Urban-	2016-17	50
Belagavi	Bailahongal TMC	Dr.B.R Ambedkar Nivas-Urban-	2017-18	21
Belagavi	Bailahongal TMC	Vajapayee Urban Housing Scheme	2015-16	100
Belagavi	Bailahongal TMC	Vajapayee Urban Housing Scheme	2017-18	91
	Bailahongal TMC Total			336
Belagavi	BailHongal(TMC)	Vajapayee Urban Housing Scheme	2016-17	175
	BailHongal(TMC) Total			175
Belagavi	Belagavi CC	Dr.B.R Ambedkar Nivas-Urban-	2015-16	256
Belagavi	Belagavi CC	Dr.B.R Ambedkar Nivas-Urban-	2016-17	19
Belagavi	Belagavi CC	Vajapayee Urban Housing Scheme	2015-16	200
Belagavi	Belagavi CC	Vajapayee Urban Housing Scheme	2017-18	859
	Belagavi CC Total			1334
Belagavi	Boragaon	Vajapayee Urban Housing Scheme	2016-17	1
	Boragaon Total			1
Belagavi	Boragav TP	Dr.B.R Ambedkar Nivas-Urban-	2015-16	61
Belagavi	Boragav TP	Dr.B.R Ambedkar Nivas-Urban-	2016-17	55
Belagavi	Boragav TP	Vajapayee Urban Housing Scheme	2017-18	29
	Boragav TP Total			145

LAQ-364 (Annexure-2) Urban

District	Town	Scheme	Series	Target
Belagavi	Chennammana Kithur TP	Dr.B.R Ambedkar Nivas-Urban-	2016-17	10
Belagavi	Chennammana Kithur TP	Vajapayee Urban Housing Scheme	2017-18	30
	Chennammana Kithur TP Total			40
Belagavi	Chikkodi TMC	Dr.B.R Ambedkar Nivas-Urban-	2015-16	88
Belagavi	Chikkodi TMC	Dr.B.R Ambedkar Nivas-Urban-	2016-17	51
Belagavi	Chikkodi TMC	Dr.B.R Ambedkar Nivas-Urban-	2017-18	97
Belagavi	Chikkodi TMC	Vajapayee Urban Housing Scheme	2015-16	330
Belagavi	Chikkodi TMC	Vajapayee Urban Housing Scheme	2017-18	61
Belagavi	Chikkodi TMC	Vajapayee Urban Housing Scheme-Additional	2017-18	200
	Chikkodi TMC Total			827
Belagavi	Chikodi(TMC)	Vajapayee Urban Housing Scheme	2016-17	113
	Chikodi(TMC) Total			113
Belagavi	Chinchali	Vajapayee Urban Housing Scheme	2016-17	270
	Chinchali Total			270
Belagavi	Chinchali TP	Dr.B.R Ambedkar Nivas-Urban-	2015-16	123
Belagavi	Chinchali TP	Dr.B.R Ambedkar Nivas-Urban-	2016-17	218
Belagavi	Chinchali TP	Vajapayee Urban Housing Scheme	2017-18	30
	Chinchali TP Total			371
Belagavi	Examba	Vajapayee Urban Housing Scheme	2016-17	149
	Examba Total			149
Belagavi	Gokak CMC	Dr.B.R Ambedkar Nivas-Urban-	2015-16	165
Belagavi	Gokak CMC	Dr.B.R Ambedkar Nivas-Urban-	2016-17	269
Belagavi	Gokak CMC	Vajapayee Urban Housing Scheme	2017-18	141
Belagavi	Gokak CMC	Vajapayee Urban Housing Scheme-Additional	2017-18	300
	Gokak CMC Total			875
Belagavi	Gokak(CMC)	Vajapayee Urban Housing Scheme	2016-17	244
	Gokak(CMC) Total			244
Belagavi	GokakFalls(NAC)	Vajapayee Urban Housing Scheme	2016-17	70
Belagavi	GokakFalls(NAC)	Vajapayee Urban Housing Scheme	2017-18	25
	GokakFalls(NAC) Total			95
Belagavi	Harugeri	Vajapayee Urban Housing Scheme	2016-17	286
	Harugeri Total			286
Belagavi	Harugeri TP	Vajapayee Urban Housing Scheme	2015-16	200
	Harugeri TP Total			200
Belagavi	HarugeriTP	Dr.B.R Ambedkar Nivas-Urban-	2015-16	107
Belagavi	HarugeriTP	Dr.B.R Ambedkar Nivas-Urban-	2016-17	189
Belagavi	HarugeriTP	Vajapayee Urban Housing Scheme	2017-18	44
	HarugeriTP Total			340
Belagavi	Hukeri(TP)	Vajapayee Urban Housing Scheme	2016-17	96
	Hukeri(TP) Total			96
Belagavi	Hukkeri TP	Dr.B.R Ambedkar Nivas-Urban-	2015-16	39
Belagavi	Hukkeri TP	Dr.B.R Ambedkar Nivas-Urban-	2016-17	65
Belagavi	Hukkeri TP	Vajapayee Urban Housing Scheme	2015-16	30
Belagavi	Hukkeri TP	Vajapayee Urban Housing Scheme	2017-18	41
Belagavi	Hukkeri TP	Vajapayee Urban Housing Scheme-Additional	2017-18	125
	Hukkeri TP Total			300
Belagavi	Kabbur	Vajapayee Urban Housing Scheme	2016-17	104
	Kabbur Total			104
Belagavi	Kabbur TP	Dr.B.R Ambedkar Nivas-Urban-	2015-16	39
Belagavi	Kabbur TP	Dr.B.R Ambedkar Nivas-Urban-	2016-17	69
Belagavi	Kabbur TP	Vajapayee Urban Housing Scheme	2017-18	23
	Kabbur TP Total			131
Belagavi	Kallolli	Vajapayee Urban Housing Scheme	2016-17	108
	Kallolli Total			108
Belagavi	Kallolli TP	Dr.B.R Ambedkar Nivas-Urban-	2015-16	31
Belagavi	Kallolli TP	Dr.B.R Ambedkar Nivas-Urban-	2016-17	54
Belagavi	Kallolli TP	Vajapayee Urban Housing Scheme	2017-18	26
	Kallolli TP Total			111
Belagavi	Kamkanavadi TP	Dr.B.R Ambedkar Nivas-Urban-	2015-16	11
Belagavi	Kamkanavadi TP	Dr.B.R Ambedkar Nivas-Urban-	2016-17	19
Belagavi	Kamkanavadi TP	Dr.B.R Ambedkar Nivas-Urban-	2017-18	171
	Kamkanavadi TP Total			201
Belagavi	Kankanavadi TP	Vajapayee Urban Housing Scheme	2017-18	28

LAQ-364 (Annexure-2) Urban

District	Town	Scheme	Series	Target
	Kankanavadi TP Total			28
Belagavi	Kankanwadi	Vajapayee Urban Housing Scheme	2016-17	5
	Kankanwadi Total			5
Belagavi	Khanapur TP	Dr.B.R Ambedkar Nivas-Urban-	2015-16	27
Belagavi	Khanapur TP	Dr.B.R Ambedkar Nivas-Urban-	2016-17	48
Belagavi	Khanapur TP	Vajapayee Urban Housing Scheme	2015-16	200
Belagavi	Khanapur TP	Vajapayee Urban Housing Scheme	2017-18	33
	Khanapur TP Total			308
Belagavi	Khanapur(TP)	Vajapayee Urban Housing Scheme	2016-17	46
	Khanapur(TP) Total			46
Belagavi	Konnur TP	Dr.B.R Ambedkar Nivas-Urban-	2015-16	147
Belagavi	Konnur TP	Dr.B.R Ambedkar Nivas-Urban-	2016-17	213
Belagavi	Konnur TP	Vajapayee Urban Housing Scheme	2017-18	26
	Konnur TP Total			386
Belagavi	Konnur(TP)	Vajapayee Urban Housing Scheme	2016-17	181
	Konnur(TP) Total			181
Belagavi	Kudachi TP	Dr.B.R Ambedkar Nivas-Urban-	2015-16	10
Belagavi	Kudachi TP	Dr.B.R Ambedkar Nivas-Urban-	2016-17	19
Belagavi	Kudachi TP	Vajapayee Urban Housing Scheme	2015-16	30
Belagavi	Kudachi TP	Vajapayee Urban Housing Scheme	2017-18	41
	Kudachi TP Total			100
Belagavi	Kudchi(TP)	Vajapayee Urban Housing Scheme	2016-17	27
	Kudchi(TP) Total			27
Belagavi	M.K. Hubblli TP	Dr.B.R Ambedkar Nivas-Urban-	2015-16	3
Belagavi	M.K. Hubblli TP	Dr.B.R Ambedkar Nivas-Urban-	2016-17	13
Belagavi	M.K. Hubblli TP	Vajapayee Urban Housing Scheme	2017-18	26
Belagavi	M.K. Hubblli TP	Vajapayee Urban Housing Scheme-Additional	2017-18	150
	M.K. Hubblli TP Total			192
Belagavi	Mallapur(PG)	Vajapayee Urban Housing Scheme	2016-17	183
	Mallapur(PG) Total			183
Belagavi	Mallapura P G TP	Dr.B.R Ambedkar Nivas-Urban-	2015-16	58
Belagavi	Mallapura P G TP	Dr B.R Ambedkar Nivas-Urban-	2016-17	104
Belagavi	Mallapura P G TP	Vajapayee Urban Housing Scheme	2017-18	20
	Mallapura P G TP Total			182
Belagavi	MKHubli	Vajapayee Urban Housing Scheme	2016-17	124
	MKHubli Total			124
Belagavi	Mudalgi TMC	Dr.B.R Ambedkar Nivas-Urban-	2015-16	69
Belagavi	Mudalgi TMC	Dr.B.R Ambedkar Nivas-Urban-	2016-17	107
Belagavi	Mudalgi TMC	Vajapayee Urban Housing Scheme	2017-18	50
	Mudalgi TMC Total			226
Belagavi	Mudalgi(TMC)	Vajapayee Urban Housing Scheme	2016-17	200
	Mudalgi(TMC) Total			200
Belagavi	MugalaKhod TMC	Dr.B.R Ambedkar Nivas-Urban-	2015-16	209
Belagavi	MugalaKhod TMC	Vajapayee Urban Housing Scheme	2017-18	43
	MugalaKhod TMC Total			252
Belagavi	Mugalkhod	Vajapayee Urban Housing Scheme	2016-17	540
	Mugalkhod Total			540
Belagavi	Munavalli TMC	Dr.B.R Ambedkar Nivas-Urban-	2016-17	35
Belagavi	Munavalli TMC	Dr.B.R Ambedkar Nivas-Urban-	2017-18	36
Belagavi	Munavalli TMC	Vajapayee Urban Housing Scheme	2017-18	21
	Munavalli TMC Total			92
Belagavi	Naganur	Vajapayee Urban Housing Scheme	2016-17	4
	Naganur Total			4
Belagavi	Naganuru TP	Dr.B.R Ambedkar Nivas-Urban-	2015-16	85
Belagavi	Naganuru TP	Dr B.R Ambedkar Nivas-Urban-	2016-17	16
Belagavi	Naganuru TP	Vajapayee Urban Housing Scheme	2017-18	23
Belagavi	Naganuru TP	Vajapayee Urban Housing Scheme-Additional	2017-18	100
	Naganuru TP Total			224
Belagavi	Nippani CMC	Dr.B.R Ambedkar Nivas-Urban-	2015-16	82
Belagavi	Nippani CMC	Dr.B.R Ambedkar Nivas-Urban-	2016-17	146
Belagavi	Nippani CMC	Vajapayee Urban Housing Scheme	2015-16	30
Belagavi	Nippani CMC	Vajapayee Urban Housing Scheme	2017-18	103
	Nippani CMC Total			361

LAQ-364 (Annexure-2) Urban

District	Town	Scheme	Series	Target
Belagavi	Raibag TP	Dr.B.R Ambedkar Nivas-Urban-	2015-16	61
Belagavi	Raibag TP	Dr.B.R Ambedkar Nivas-Urban-	2016-17	109
Belagavi	Raibag TP	Vajapayee Urban Housing Scheme	2015-16	30
Belagavi	Raibag TP	Vajapayee Urban Housing Scheme	2017-18	30
Belagavi	Raibag TP	Vajapayee Urban Housing Scheme-Additional	2017-18	150
	Raibag TP Total			380
Belagavi	Ramdurg(TMC)	Vajapayee Urban Housing Scheme	2016-17	30
	Ramdurg(TMC) Total			30
Belagavi	Ramdurga TMC	Dr.B.R Ambedkar Nivas-Urban-	2015-16	34
Belagavi	Ramdurga TMC	Dr.B.R Ambedkar Nivas-Urban-	2016-17	32
Belagavi	Ramdurga TMC	Vajapayee Urban Housing Scheme	2015-16	200
Belagavi	Ramdurga TMC	Vajapayee Urban Housing Scheme	2017-18	58
	Ramdurga TMC Total			324
Belagavi	Sadalga TP	Dr.B.R Ambedkar Nivas-Urban-	2015-16	20
Belagavi	Sadalga TP	Dr.B.R Ambedkar Nivas-Urban-	2016-17	37
Belagavi	Sadalga TP	Vajapayee Urban Housing Scheme	2015-16	200
Belagavi	Sadalga TP	Vajapayee Urban Housing Scheme	2017-18	41
Belagavi	Sadalga TP	Vajapayee Urban Housing Scheme-Additional	2017-18	200
	Sadalga TP Total			498
Belagavi	Sadalgi(TP)	Vajapayee Urban Housing Scheme	2016-17	55
	Sadalgi(TP) Total			55
Belagavi	Sankeshwar TMC	Dr.B.R Ambedkar Nivas-Urban-	2015-16	72
Belagavi	Sankeshwar TMC	Dr.B.R Ambedkar Nivas-Urban-	2016-17	54
Belagavi	Sankeshwar TMC	Vajapayee Urban Housing Scheme	2015-16	30
Belagavi	Sankeshwar TMC	Vajapayee Urban Housing Scheme	2017-18	58
Belagavi	Sankeshwar TMC	Vajapayee Urban Housing Scheme-Additional	2017-18	175
	Sankeshwar TMC Total			389
Belagavi	Sankeshwar(TMC)	Vajapayee Urban Housing Scheme	2016-17	154
	Sankeshwar(TMC) Total			154
Belagavi	Saundatti-Yellamma(TMC)	Vajapayee Urban Housing Scheme	2016-17	116
	Saundatti-Yellamma(TMC) Total			116
Belagavi	Shedabala TP	Dr.B.R Ambedkar Nivas-Urban-	2015-16	95
Belagavi	Shedabala TP	Dr.B.R Ambedkar Nivas-Urban-	2016-17	166
Belagavi	Shedabala TP	Vajapayee Urban Housing Scheme	2017-18	24
	Shedabala TP Total			285
Belagavi	Shedbal	Vajapayee Urban Housing Scheme	2016-17	146
	Shedbal Total			146
Belagavi	Soudathi TMC	Dr.B.R Ambedkar Nivas-Urban-	2015-16	52
Belagavi	Soudathi TMC	Dr.B.R Ambedkar Nivas-Urban-	2016-17	61
Belagavi	Soudathi TMC	Dr.B.R Ambedkar Nivas-Urban-	2017-18	22
Belagavi	Soudathi TMC	Vajapayee Urban Housing Scheme	2017-18	76
	Soudathi TMC Total			211
Belagavi	ugaraKhurda TMC	Dr.B.R Ambedkar Nivas-Urban-	2015-16	57
Belagavi	ugaraKhurda TMC	Dr.B.R Ambedkar Nivas-Urban-	2016-17	72
Belagavi	ugaraKhurda TMC	Vajapayee Urban Housing Scheme	2017-18	25
	ugaraKhurda TMC Total			154
Belagavi	UgarKhurd	Vajapayee Urban Housing Scheme	2016-17	198
	UgarKhurd Total			198
Belagavi	Yaskamba TP	Dr.B.R Ambedkar Nivas-Urban-	2015-16	40
Belagavi	Yaskamba TP	Dr.B.R Ambedkar Nivas-Urban-	2016-17	26
Belagavi	Yaskamba TP	Vajapayee Urban Housing Scheme	2017-18	28
Belagavi	Yaskamba TP	Vajapayee Urban Housing Scheme-Additional	2017-18	150
	Yaskamba TP Total			244
Belagavi Total				14377
Bengaluru Rural	Devanahalli TMC	Dr.B.R Ambedkar Nivas-Urban-	2015-16	86
Bengaluru Rural	Devanahalli TMC	Dr.B.R Ambedkar Nivas-Urban-	2016-17	163
Bengaluru Rural	Devanahalli TMC	Dr.B.R Ambedkar Nivas-Urban-	2017-18	79
Bengaluru Rural	Devanahalli TMC	Vajapayee Urban Housing Scheme	2017-18	42
Bengaluru Rural	Devanahalli TMC	Vajapayee Urban Housing Scheme-Additional	2017-18	150
	Devanahalli TMC Total			520
Bengaluru Rural	Devanahalli(TMC)	Vajapayee Urban Housing Scheme	2016-17	119
	Devanahalli(TMC) Total			119
Bengaluru Rural	DodBallapur(CMC)	Vajapayee Urban Housing Scheme	2016-17	55

LAQ-364 (Annexure-2) Urban

District	Town	Scheme	Series	Target
.	DodBallapur(CMC) Total			55
Bengaluru Rural	Doddaballapura CMC	Dr.B.R Ambedkar Nivas-Urban-	2015-16	102
Bengaluru Rural	Doddaballapura CMC	Dr.B.R Ambedkar Nivas-Urban-	2016-17	193
Bengaluru Rural	Doddaballapura CMC	Dr.B.R Ambedkar Nivas-Urban-	2017-18	114
Bengaluru Rural	Doddaballapura CMC	Vajapayee Urban Housing Scheme	2015-16	300
Bengaluru Rural	Doddaballapura CMC	Vajapayee Urban Housing Scheme	2017-18	152
Bengaluru Rural	Doddaballapura CMC	Vajapayee Urban Housing Scheme-Additional	2017-18	150
	Doddaballapura CMC Total			1011
Bengaluru Rural	Hosakote TMC	Dr.B.R Ambedkar Nivas-Urban-	2015-16	97
Bengaluru Rural	Hosakote TMC	Dr.B.R Ambedkar Nivas-Urban-	2016-17	108
Bengaluru Rural	Hosakote TMC	Vajapayee Urban Housing Scheme	2017-18	101
	Hosakote TMC Total			306
Bengaluru Rural	Hosakote(TMC)	Vajapayee Urban Housing Scheme	2016-17	14
	Hosakote(TMC) Total			14
Bengaluru Rural	Nelamangala TMC	Dr.B.R Ambedkar Nivas-Urban-	2015-16	59
Bengaluru Rural	Nelamangala TMC	Dr.B.R Ambedkar Nivas-Urban-	2016-17	102
Bengaluru Rural	Nelamangala TMC	Vajapayee Urban Housing Scheme	2017-18	64
	Nelamangala TMC Total			225
Bengaluru Rural	Nelamangala(TMC)	Vajapayee Urban Housing Scheme	2016-17	32
	Nelamangala(TMC) Total			32
Bengaluru Rural	Vijayapura TMC	Dr.B.R Ambedkar Nivas-Urban-	2015-16	81
Bengaluru Rural	Vijayapura TMC	Dr.B.R Ambedkar Nivas-Urban-	2016-17	121
Bengaluru Rural	Vijayapura TMC	Dr.B.R Ambedkar Nivas-Urban-	2017-18	47
Bengaluru Rural	Vijayapura TMC	Vajapayee Urban Housing Scheme	2017-18	60
Bengaluru Rural	Vijayapura TMC	Vajapayee Urban Housing Scheme-Additional	2017-18	150
	Vijayapura TMC Total			459
Bengaluru Rural	Vijayapura(TMC)	Vajapayee Urban Housing Scheme	2016-17	51
	Vijayapura(TMC) Total			51
Bengaluru Rural Total				2792
Bengaluru Urban	Anekal TMC	Dr.B.R Ambedkar Nivas-Urban-	2015-16	58
Bengaluru Urban	Anekal TMC	Dr.B.R Ambedkar Nivas-Urban-	2016-17	81
Bengaluru Urban	Anekal TMC	Vajapayee Urban Housing Scheme	2017-18	80
	Anekal TMC Total			219
Bengaluru Urban	Anekal(TMC)	Vajapayee Urban Housing Scheme	2016-17	13
	Anekal(TMC) Total			13
Bengaluru Urban	Attibele TMC	Dr.B.R Ambedkar Nivas-Urban-	2015-16	63
Bengaluru Urban	Attibele TMC	Dr.B.R Ambedkar Nivas-Urban-	2016-17	34
Bengaluru Urban	Attibele TMC	Vajapayee Urban Housing Scheme	2017-18	37
	Attibele TMC Total			134
Bengaluru Urban	Attibele(CT)	Vajapayee Urban Housing Scheme	2016-17	17
	Attibele(CT) Total			17
Bengaluru Urban	BBMP East	Vajapayee Urban Housing Scheme	2015-16	500
	BBMP East Total			500
Bengaluru Urban	BBMP West	Vajapayee Urban Housing Scheme	2015-16	300
	BBMP West Total			300
Bengaluru Urban	Bommasandra TMC	Dr.B.R Ambedkar Nivas-Urban-	2015-16	25
Bengaluru Urban	Bommasandra TMC	Dr.B.R Ambedkar Nivas-Urban-	2016-17	44
Bengaluru Urban	Bommasandra TMC	Vajapayee Urban Housing Scheme	2017-18	28
	Bommasandra TMC Total			97
Bengaluru Urban	Bommasandra(CT)	Vajapayee Urban Housing Scheme	2016-17	2
	Bommasandra(CT) Total			2
Bengaluru Urban	Chandapura	Vajapayee Urban Housing Scheme	2016-17	2
	Chandapura Total			2
Bengaluru Urban	Chandapura TMC	Dr.B.R Ambedkar Nivas-Urban-	2015-16	9
Bengaluru Urban	Chandapura TMC	Dr.B.R Ambedkar Nivas-Urban-	2016-17	15
Bengaluru Urban	Chandapura TMC	Vajapayee Urban Housing Scheme	2017-18	20
	Chandapura TMC Total			44
Bengaluru Urban	Hebbagodi CMC	Dr.B.R Ambedkar Nivas-Urban-	2015-16	138
Bengaluru Urban	Hebbagodi CMC	Dr.B.R Ambedkar Nivas-Urban-	2016-17	46
Bengaluru Urban	Hebbagodi CMC	Dr.B.R Ambedkar Nivas-Urban-	2017-18	8
Bengaluru Urban	Hebbagodi CMC	Vajapayee Urban Housing Scheme	2017-18	150
	Hebbagodi CMC Total			342
Bengaluru Urban	Hebbagodi(CT)	Vajapayee Urban Housing Scheme	2016-17	12

LAQ-364 (Annexure-2) Urban

District	Town	Scheme	Series	Target
	Hebbagodi(CT) Total			12
Bengaluru Urban	Jigani TMC	Dr.B.R Ambedkar Nivas-Urban-	2015-16	67
Bengaluru Urban	Jigani TMC	Dr.B.R Ambedkar Nivas-Urban-	2016-17	44
Bengaluru Urban	Jigani TMC	Dr.B.R Ambedkar Nivas-Urban-	2017-18	9
Bengaluru Urban	Jigani TMC	Vajapayee Urban Housing Scheme	2017-18	28
	Jigani TMC Total			148
Bengaluru Urban	Jigani(CT)	Vajapayee Urban Housing Scheme	2016-17	105
	Jigani(CT) Total			105
Bengaluru Urban Total				1935
Bidar	Aurad TP	Dr.B.R Ambedkar Nivas-Urban-	2015-16	52
Bidar	Aurad TP	Dr.B.R Ambedkar Nivas-Urban-	2016-17	93
Bidar	Aurad TP	Vajapayee Urban Housing Scheme	2017-18	26
	Aurad TP Total			171
Bidar	Aurad(TP)	Vajapayee Urban Housing Scheme	2016-17	66
	Aurad(TP) Total			66
Bidar	Basavakalyan(CMC)	Vajapayee Urban Housing Scheme	2016-17	95
	Basavakalyan(CMC) Total			95
Bidar	Basavakalyana CMC	Dr.B.R Ambedkar Nivas-Urban-	2015-16	69
Bidar	Basavakalyana CMC	Dr.B.R Ambedkar Nivas-Urban-	2016-17	121
Bidar	Basavakalyana CMC	Dr.B.R Ambedkar Nivas-Urban-	2017-18	61
Bidar	Basavakalyana CMC	Vajapayee Urban Housing Scheme	2017-18	117
	Basavakalyana CMC Total			368
Bidar	Bhalki TMC	Dr.B.R Ambedkar Nivas-Urban-	2015-16	79
Bidar	Bhalki TMC	Dr.B.R Ambedkar Nivas-Urban-	2016-17	140
Bidar	Bhalki TMC	Dr.B.R Ambedkar Nivas-Urban-	2017-18	1056
Bidar	Bhalki TMC	Vajapayee Urban Housing Scheme	2015-16	400
Bidar	Bhalki TMC	Vajapayee Urban Housing Scheme	2017-18	56
Bidar	Bhalki TMC	Vajapayee Urban Housing Scheme-Additional	2017-18	800
	Bhalki TMC Total			2531
Bidar	Bhalki(TMC)	Vajapayee Urban Housing Scheme	2016-17	55
	Bhalki(TMC) Total			55
Bidar	Bidar CMC	Dr.B.R Ambedkar Nivas-Urban-	2015-16	147
Bidar	Bidar CMC	Dr.B.R Ambedkar Nivas-Urban-	2016-17	198
Bidar	Bidar CMC	Dr.B.R Ambedkar Nivas-Urban-	2017-18	26
Bidar	Bidar CMC	Vajapayee Urban Housing Scheme	2017-18	356
	Bidar CMC Total			727
Bidar	Chitguppa TMC	Dr.B.R Ambedkar Nivas-Urban-	2015-16	19
Bidar	Chitguppa TMC	Dr.B.R Ambedkar Nivas-Urban-	2016-17	35
Bidar	Chitguppa TMC	Dr.B.R Ambedkar Nivas-Urban-	2017-18	18
Bidar	Chitguppa TMC	Vajapayee Urban Housing Scheme	2017-18	44
	Chitguppa TMC Total			116
Bidar	Homnabad(TMC)	Vajapayee Urban Housing Scheme	2016-17	88
	Homnabad(TMC) Total			88
Bidar	Humnabad TMC	Dr.B.R Ambedkar Nivas-Urban-	2015-16	82
Bidar	Humnabad TMC	Dr.B.R Ambedkar Nivas-Urban-	2016-17	145
Bidar	Humnabad TMC	Dr.B.R Ambedkar Nivas-Urban-	2017-18	72
Bidar	Humnabad TMC	Vajapayee Urban Housing Scheme	2017-18	70
	Humnabad TMC Total			369
Bidar Total				4586
Chamarajanagar	Chamarajanagar CMC	Dr.B.R Ambedkar Nivas-Urban-	2015-16	284
Chamarajanagar	Chamarajanagar CMC	Dr.B.R Ambedkar Nivas-Urban-	2016-17	441
Chamarajanagar	Chamarajanagar CMC	Dr.B.R Ambedkar Nivas-Urban-	2017-18	133
Chamarajanagar	Chamarajanagar CMC	Vajapayee Urban Housing Scheme	2017-18	100
Chamarajanagar	Chamarajanagar CMC	Vajapayee Urban Housing Scheme-Additional	2017-18	250
	Chamarajanagar CMC Total			1208
Chamarajanagar	Chamarajanagar(CMC)	Vajapayee Urban Housing Scheme	2016-17	321
	Chamarajanagar(CMC) Total			321
Chamarajanagar	Gundlupet TMC	Dr.B.R Ambedkar Nivas-Urban-	2015-16	93
Chamarajanagar	Gundlupet TMC	Dr.B.R Ambedkar Nivas-Urban-	2016-17	88
Chamarajanagar	Gundlupet TMC	Dr.B.R Ambedkar Nivas-Urban-	2017-18	45
Chamarajanagar	Gundlupet TMC	Vajapayee Urban Housing Scheme	2017-18	36
Chamarajanagar	Gundlupet TMC	Vajapayee Urban Housing Scheme-Additional	2017-18	175
	Gundlupet TMC Total			437

LAQ-364 (Annexure-2) Urban

District	Town	Scheme	Series	Target
Chamarajanagar	Gundlupet(TMC)	Vajapayee Urban Housing Scheme	2016-17	52
	Gundlupet(TMC) Total			52
Chamarajanagar	Hanur TP	Dr.B.R Ambedkar Nivas-Urban-	2015-16	35
Chamarajanagar	Hanur TP	Dr.B.R Ambedkar Nivas-Urban-	2016-17	42
Chamarajanagar	Hanur TP	Vajapayee Urban Housing Scheme	2015-16	200
Chamarajanagar	Hanur TP	Vajapayee Urban Housing Scheme	2017-18	21
Chamarajanagar	Hanur TP	Vajapayee Urban Housing Scheme-Additional	2017-18	150
	Hanur TP Total			448
Chamarajanagar	Hanur(TP)	Vajapayee Urban Housing Scheme	2016-17	73
	Hanur(TP) Total			73
Chamarajanagar	Kollegal(CMC)	Vajapayee Urban Housing Scheme	2016-17	220
	Kollegal(CMC) Total			220
Chamarajanagar	Kollegala CMC	Dr.B.R Ambedkar Nivas-Urban-	2015-16	223
Chamarajanagar	Kollegala CMC	Dr.B.R Ambedkar Nivas-Urban-	2016-17	351
Chamarajanagar	Kollegala CMC	Dr.B.R Ambedkar Nivas-Urban-	2017-18	175
Chamarajanagar	Kollegala CMC	Vajapayee Urban Housing Scheme	2017-18	72
Chamarajanagar	Kollegala CMC	Vajapayee Urban Housing Scheme-Additional	2017-18	300
	Kollegala CMC Total			1121
Chamarajanagar	Yelandur TP	Dr.B.R Ambedkar Nivas-Urban-	2015-16	87
Chamarajanagar	Yelandur TP	Dr.B.R Ambedkar Nivas-Urban-	2016-17	152
Chamarajanagar	Yelandur TP	Dr.B.R Ambedkar Nivas-Urban-	2017-18	72
Chamarajanagar	Yelandur TP	Vajapayee Urban Housing Scheme	2017-18	26
Chamarajanagar	Yelandur TP	Vajapayee Urban Housing Scheme-Additional	2017-18	100
	Yelandur TP Total			437
Chamarajanagar	Yelandur(TP)	Vajapayee Urban Housing Scheme	2016-17	89
	Yelandur(TP) Total			89
Chamarajanagar Total				4406
Chikkaballapura	Bagepalli TMC	Dr.B.R Ambedkar Nivas-Urban-	2015-16	100
Chikkaballapura	Bagepalli TMC	Dr.B.R Ambedkar Nivas-Urban-	2016-17	178
Chikkaballapura	Bagepalli TMC	Vajapayee Urban Housing Scheme	2017-18	40
	Bagepalli TMC Total			318
Chikkaballapura	Bagepalli(TMC)	Vajapayee Urban Housing Scheme	2016-17	2
	Bagepalli(TMC) Total			2
Chikkaballapura	Chickaballapur CMC	Dr.B.R Ambedkar Nivas-Urban-	2015-16	60
Chikkaballapura	Chickaballapur CMC	Dr.B.R Ambedkar Nivas-Urban-	2016-17	84
Chikkaballapura	Chickaballapur CMC	Vajapayee Urban Housing Scheme	2015-16	250
Chikkaballapura	Chickaballapur CMC	Vajapayee Urban Housing Scheme	2017-18	102
	Chickaballapur CMC Total			496
Chikkaballapura	Chikkaballapura(CMC)	Vajapayee Urban Housing Scheme	2016-17	103
	Chikkaballapura(CMC) Total			103
Chikkaballapura	Chintamani CMC	Dr.B.R Ambedkar Nivas-Urban-	2015-16	137
Chikkaballapura	Chintamani CMC	Dr.B.R Ambedkar Nivas-Urban-	2016-17	184
Chikkaballapura	Chintamani CMC	Vajapayee Urban Housing Scheme	2017-18	126
	Chintamani CMC Total			447
Chikkaballapura	Gauribidanur(TMC)	Vajapayee Urban Housing Scheme	2016-17	27
	Gauribidanur(TMC) Total			27
Chikkaballapura	Gowribidanur TMC	Dr.B.R Ambedkar Nivas-Urban-	2015-16	122
Chikkaballapura	Gowribidanur TMC	Dr.B.R Ambedkar Nivas-Urban-	2016-17	171
Chikkaballapura	Gowribidanur TMC	Vajapayee Urban Housing Scheme	2015-16	1000
Chikkaballapura	Gowribidanur TMC	Vajapayee Urban Housing Scheme	2017-18	58
Chikkaballapura	Gowribidanur TMC	Vajapayee Urban Housing Scheme-Additional	2017-18	250
	Gowribidanur TMC Total			1601
Chikkaballapura	Gudibanda(TP)	Vajapayee Urban Housing Scheme	2016-17	3
	Gudibanda(TP) Total			3
Chikkaballapura	Gudibande TP	Dr.B.R Ambedkar Nivas-Urban-	2015-16	17
Chikkaballapura	Gudibande TP	Dr.B.R Ambedkar Nivas-Urban-	2016-17	29
Chikkaballapura	Gudibande TP	Vajapayee Urban Housing Scheme	2017-18	21
	Gudibande TP Total			67
Chikkaballapura	Sidlaghatta TMC	Dr.B.R Ambedkar Nivas-Urban-	2015-16	64
Chikkaballapura	Sidlaghatta TMC	Dr.B.R Ambedkar Nivas-Urban-	2016-17	113
Chikkaballapura	Sidlaghatta TMC	Vajapayee Urban Housing Scheme	2015-16	200
Chikkaballapura	Sidlaghatta TMC	Vajapayee Urban Housing Scheme	2017-18	92
Chikkaballapura	Sidlaghatta TMC	Vajapayee Urban Housing Scheme-Additional	2017-18	150

LAQ-364 (Annexure-2) Urban

District	Town	Scheme	Series	Target
	Sidlaghatta TMC Total			619
Chikkaballapura	Sidlaghatta(TMC)	Vajapayee Urban Housing Scheme	2016-17	86
	Sidlaghatta(TMC) Total			86
Chikkaballapura Total				3769
Chikkamagaluru	Birur TMC	Dr.B.R Ambedkar Nivas-Urban-	2015-16	17
Chikkamagaluru	Birur TMC	Dr.B.R Ambedkar Nivas-Urban-	2016-17	29
Chikkamagaluru	Birur TMC	Dr.B.R Ambedkar Nivas-Urban-	2017-18	13
Chikkamagaluru	Birur TMC	Vajapayee Urban Housing Scheme	2017-18	36
Chikkamagaluru	Birur TMC	Vajapayee Urban Housing Scheme-Additional	2017-18	150
	Birur TMC Total			245
Chikkamagaluru	Birur(TMC)	Vajapayee Urban Housing Scheme	2016-17	44
	Birur(TMC) Total			44
Chikkamagaluru	Chikkamagaluru CMC	Dr.B.R Ambedkar Nivas-Urban-	2015-16	56
Chikkamagaluru	Chikkamagaluru CMC	Dr.B.R Ambedkar Nivas-Urban-	2016-17	107
Chikkamagaluru	Chikkamagaluru CMC	Vajapayee Urban Housing Scheme	2017-18	206
	Chikkamagaluru CMC Total			369
Chikkamagaluru	Chikmagalur(CMC)	Vajapayee Urban Housing Scheme	2016-17	179
	Chikmagalur(CMC) Total			179
Chikkamagaluru	Kadur TMC	Dr.B.R Ambedkar Nivas-Urban-	2015-16	34
Chikkamagaluru	Kadur TMC	Dr.B.R Ambedkar Nivas-Urban-	2016-17	18
Chikkamagaluru	Kadur TMC	Dr.B.R Ambedkar Nivas-Urban-	2017-18	11
Chikkamagaluru	Kadur TMC	Vajapayee Urban Housing Scheme	2017-18	56
Chikkamagaluru	Kadur TMC	Vajapayee Urban Housing Scheme-Additional	2017-18	150
	Kadur TMC Total			269
Chikkamagaluru	Kadur(TMC)	Vajapayee Urban Housing Scheme	2016-17	92
	Kadur(TMC) Total			92
Chikkamagaluru	Koppa TP	Vajapayee Urban Housing Scheme	2017-18	24
	Koppa TP Total			24
Chikkamagaluru	Koppa(TP)	Vajapayee Urban Housing Scheme	2016-17	1
	Koppa(TP) Total			1
Chikkamagaluru	Kudremukh(NAC)	Vajapayee Urban Housing Scheme	2016-17	1
Chikkamagaluru	Kudremukh(NAC)	Vajapayee Urban Housing Scheme	2017-18	20
	Kudremukh(NAC) Total			21
Chikkamagaluru	Mudigere TP	Dr.B.R Ambedkar Nivas-Urban-	2015-16	2
Chikkamagaluru	Mudigere TP	Vajapayee Urban Housing Scheme	2017-18	22
	Mudigere TP Total			24
Chikkamagaluru	Mudigere(TP)	Vajapayee Urban Housing Scheme	2016-17	7
	Mudigere(TP) Total			7
Chikkamagaluru	Narasimharajapura TP	Vajapayee Urban Housing Scheme	2017-18	19
	Narasimharajapura TP Total			19
Chikkamagaluru	Narasimharajapura(TP)	Vajapayee Urban Housing Scheme	2016-17	3
	Narasimharajapura(TP) Total			3
Chikkamagaluru	Sringeri TP	Vajapayee Urban Housing Scheme	2017-18	21
	Sringeri TP Total			21
Chikkamagaluru	Sringeri(TP)	Vajapayee Urban Housing Scheme	2016-17	1
	Sringeri(TP) Total			1
Chikkamagaluru	Tarikere TMC	Dr.B.R Ambedkar Nivas-Urban-	2015-16	44
Chikkamagaluru	Tarikere TMC	Dr.B.R Ambedkar Nivas-Urban-	2016-17	13
Chikkamagaluru	Tarikere TMC	Dr.B.R Ambedkar Nivas-Urban-	2017-18	15
Chikkamagaluru	Tarikere TMC	Vajapayee Urban Housing Scheme	2017-18	61
Chikkamagaluru	Tarikere TMC	Vajapayee Urban Housing Scheme-Additional	2017-18	175
	Tarikere TMC Total			308
Chikkamagaluru	Tarikere(TMC)	Vajapayee Urban Housing Scheme	2016-17	70
	Tarikere(TMC) Total			70
Chikkamagaluru Total				1697
Chitradurga	Challakere TMC	Dr.B.R Ambedkar Nivas-Urban-	2015-16	256
Chitradurga	Challakere TMC	Dr.B.R Ambedkar Nivas-Urban-	2016-17	327
Chitradurga	Challakere TMC	Vajapayee Urban Housing Scheme	2015-16	300
Chitradurga	Challakere TMC	Vajapayee Urban Housing Scheme	2017-18	67
	Challakere TMC Total			950
Chitradurga	Challakere(TMC)	Vajapayee Urban Housing Scheme	2016-17	201
	Challakere(TMC) Total			201
Chitradurga	Chitradurga CMC	Dr.B.R Ambedkar Nivas-Urban-	2015-16	301

LAQ-364 (Annexure-2) Urban

District	Town	Scheme	Series	Target
Chitradurga	Chitradurga CMC	Dr.B.R Ambedkar Nivas-Urban-	2016-17	452
Chitradurga	Chitradurga CMC	Vajapayee Urban Housing Scheme	2015-16	300
Chitradurga	Chitradurga CMC	Vajapayee Urban Housing Scheme	2017-18	217
Chitradurga	Chitradurga CMC	Vajapayee Urban Housing Scheme-Additional	2017-18	150
	Chitradurga CMC Total			1420
Chitradurga	Chitradurga(CMC)	Vajapayee Urban Housing Scheme	2016-17	186
	Chitradurga(CMC) Total			186
Chitradurga	Hiriyur TMC	Dr.B.R Ambedkar Nivas-Urban-	2015-16	207
Chitradurga	Hiriyur TMC	Dr.B.R Ambedkar Nivas-Urban-	2016-17	126
Chitradurga	Hiriyur TMC	Vajapayee Urban Housing Scheme	2015-16	200
Chitradurga	Hiriyur TMC	Vajapayee Urban Housing Scheme	2017-18	83
	Hiriyur TMC Total			616
Chitradurga	Hiriyur(TMC)	Vajapayee Urban Housing Scheme	2016-17	238
	Hiriyur(TMC) Total			238
Chitradurga	Holalkere TP	Dr.B.R Ambedkar Nivas-Urban-	2015-16	50
Chitradurga	Holalkere TP	Dr.B.R Ambedkar Nivas-Urban-	2016-17	13
Chitradurga	Holalkere TP	Vajapayee Urban Housing Scheme	2017-18	26
	Holalkere TP Total			89
Chitradurga	Holalkere(TP)	Vajapayee Urban Housing Scheme	2016-17	49
	Holalkere(TP) Total			49
Chitradurga	Hosadurga TMC	Dr.B.R Ambedkar Nivas-Urban-	2015-16	41
Chitradurga	Hosadurga TMC	Dr.B.R Ambedkar Nivas-Urban-	2016-17	41
Chitradurga	Hosadurga TMC	Vajapayee Urban Housing Scheme	2015-16	200
Chitradurga	Hosadurga TMC	Vajapayee Urban Housing Scheme	2017-18	48
	Hosadurga TMC Total			330
Chitradurga	Hosdurga(TMC)	Vajapayee Urban Housing Scheme	2016-17	93
	Hosdurga(TMC) Total			93
Chitradurga	Molakalmuru TP	Dr.B.R Ambedkar Nivas-Urban-	2015-16	36
Chitradurga	Molakalmuru TP	Dr.B.R Ambedkar Nivas-Urban-	2016-17	66
Chitradurga	Molakalmuru TP	Vajapayee Urban Housing Scheme	2015-16	300
Chitradurga	Molakalmuru TP	Vajapayee Urban Housing Scheme	2017-18	26
	Molakalmuru TP Total			428
Chitradurga	Molakalmuru(TP)	Vajapayee Urban Housing Scheme	2016-17	8
	Molakalmuru(TP) Total			8
Chitradurga	Naikanahatti	Vajapayee Urban Housing Scheme	2016-17	238
	Naikanahatti Total			238
Chitradurga	Nayakanahatti TP	Dr.B.R Ambedkar Nivas-Urban-	2015-16	25
Chitradurga	Nayakanahatti TP	Dr.B.R Ambedkar Nivas-Urban-	2016-17	265
Chitradurga	Nayakanahatti TP	Vajapayee Urban Housing Scheme	2017-18	19
	Nayakanahatti TP Total			309
Chitradurga Total				5155
DakshinaKannada	Bantval(TMC)	Vajapayee Urban Housing Scheme	2016-17	63
	Bantval(TMC) Total			63
DakshinaKannada	Bantwal TMC	Dr.B.R Ambedkar Nivas-Urban-	2015-16	12
DakshinaKannada	Bantwal TMC	Dr.B.R Ambedkar Nivas-Urban-	2016-17	21
DakshinaKannada	Bantwal TMC	Dr.B.R Ambedkar Nivas-Urban-	2017-18	6
DakshinaKannada	Bantwal TMC	Vajapayee Urban Housing Scheme	2017-18	80
	Bantwal TMC Total			119
DakshinaKannada	Beltangadi(TP)	Vajapayee Urban Housing Scheme	2016-17	12
	Beltangadi(TP) Total			12
DakshinaKannada	Belthangadi TP	Dr.B.R Ambedkar Nivas-Urban-	2015-16	10
DakshinaKannada	Belthangadi TP	Dr.B.R Ambedkar Nivas-Urban-	2016-17	19
DakshinaKannada	Belthangadi TP	Dr.B.R Ambedkar Nivas-Urban-	2017-18	69
DakshinaKannada	Belthangadi TP	Vajapayee Urban Housing Scheme	2017-18	21
	Belthangadi TP Total			119
DakshinaKannada	Kotekara(CT)	Vajapayee Urban Housing Scheme	2016-17	13
	Kotekara(CT) Total			13
DakshinaKannada	Kotekaru TP	Dr.B.R Ambedkar Nivas-Urban-	2015-16	12
DakshinaKannada	Kotekaru TP	Dr.B.R Ambedkar Nivas-Urban-	2016-17	1
DakshinaKannada	Kotekaru TP	Vajapayee Urban Housing Scheme	2017-18	33
	Kotekaru TP Total			46
DakshinaKannada	Mangaluru CC	Dr.B.R Ambedkar Nivas-Urban-	2015-16	12
DakshinaKannada	Mangaluru CC	Dr.B.R Ambedkar Nivas-Urban-	2016-17	18

LAQ-364 (Annexure-2) Urban

District	Town	Scheme	Series	Target
DakshinaKannada	Mangaluru CC	Dr.B.R Ambedkar Nivas-Urban-	2017-18	15
DakshinaKannada	Mangaluru CC	Vajapayee Urban Housing Scheme	2015-16	200
DakshinaKannada	Mangaluru CC	Vajapayee Urban Housing Scheme	2017-18	922
	Mangaluru CC Total			1167
DakshinaKannada	Mudbidri(TMC)	Vajapayee Urban Housing Scheme	2016-17	33
	Mudbidri(TMC) Total			33
DakshinaKannada	Mudubidre TMC	Dr.B.R Ambedkar Nivas-Urban-	2015-16	7
DakshinaKannada	Mudubidre TMC	Dr.B.R Ambedkar Nivas-Urban-	2016-17	13
DakshinaKannada	Mudubidre TMC	Dr.B.R Ambedkar Nivas-Urban-	2017-18	34
DakshinaKannada	Mudubidre TMC	Vajapayee Urban Housing Scheme	2017-18	53
	Mudubidre TMC Total			107
DakshinaKannada	Mulki TP	Dr.B.R Ambedkar Nivas-Urban-	2015-16	1
DakshinaKannada	Mulki TP	Dr.B.R Ambedkar Nivas-Urban-	2017-18	5
DakshinaKannada	Mulki TP	Vajapayee Urban Housing Scheme	2017-18	31
	Mulki TP Total			37
DakshinaKannada	Mulki(TP)	Vajapayee Urban Housing Scheme	2016-17	19
	Mulki(TP) Total			19
DakshinaKannada	Puttur TMC	Dr.B.R Ambedkar Nivas-Urban-	2015-16	30
DakshinaKannada	Puttur TMC	Dr.B.R Ambedkar Nivas-Urban-	2016-17	51
DakshinaKannada	Puttur TMC	Dr.B.R Ambedkar Nivas-Urban-	2017-18	73
DakshinaKannada	Puttur TMC	Vajapayee Urban Housing Scheme	2017-18	94
	Puttur TMC Total			248
DakshinaKannada	Puttur(TMC)	Vajapayee Urban Housing Scheme	2016-17	114
	Puttur(TMC) Total			114
DakshinaKannada	Sullia TP	Dr.B.R Ambedkar Nivas-Urban-	2015-16	30
DakshinaKannada	Sullia TP	Dr.B.R Ambedkar Nivas-Urban-	2016-17	53
DakshinaKannada	Sullia TP	Dr.B.R Ambedkar Nivas-Urban-	2017-18	55
DakshinaKannada	Sullia TP	Vajapayee Urban Housing Scheme	2017-18	33
	Sullia TP Total			171
DakshinaKannada	Sulya(TP)	Vajapayee Urban Housing Scheme	2016-17	62
	Sulya(TP) Total			62
DakshinaKannada	Ullal TMC	Dr.B.R Ambedkar Nivas-Urban-	2015-16	7
DakshinaKannada	Ullal TMC	Dr.B.R Ambedkar Nivas-Urban-	2016-17	6
DakshinaKannada	Ullal TMC	Dr.B.R Ambedkar Nivas-Urban-	2017-18	3
DakshinaKannada	Ullal TMC	Vajapayee Urban Housing Scheme	2015-16	300
DakshinaKannada	Ullal TMC	Vajapayee Urban Housing Scheme	2017-18	108
	Ullal TMC Total			424
DakshinaKannada	Ullal(TMC)	Vajapayee Urban Housing Scheme	2016-17	53
	Ullal(TMC) Total			53
DakshinaKannada	Vitla TP	Dr.B.R Ambedkar Nivas-Urban-	2015-16	27
DakshinaKannada	Vitla TP	Dr.B.R Ambedkar Nivas-Urban-	2016-17	30
DakshinaKannada	Vitla TP	Vajapayee Urban Housing Scheme	2017-18	32
	Vitla TP Total			89
DakshinaKannada	Vittal(CT)	Vajapayee Urban Housing Scheme	2016-17	85
	Vittal(CT) Total			85
DakshinaKannada Total				2981
Davanagere	Channagiri TP	Vajapayee Urban Housing Scheme	2015-16	200
Davanagere	Channagiri TP	Vajapayee Urban Housing Scheme	2017-18	36
	Channagiri TP Total			236
Davanagere	Channagiri(TP)	Vajapayee Urban Housing Scheme	2016-17	31
	Channagiri(TP) Total			31
Davanagere	Davanagere CC	Dr.B.R Ambedkar Nivas-Urban-	2015-16	629
Davanagere	Davanagere CC	Dr.B.R Ambedkar Nivas-Urban-	2016-17	716
Davanagere	Davanagere CC	Dr.B.R Ambedkar Nivas-Urban-	2017-18	64
Davanagere	Davanagere CC	Vajapayee Urban Housing Scheme	2017-18	704
	Davanagere CC Total			2113
Davanagere	DavanagereMCorp	Vajapayee Urban Housing Scheme	2016-17	553
	DavanagereMCorp Total			553
Davanagere	Harapanahalli(TMC)	Vajapayee Urban Housing Scheme	2016-17	49
	Harapanahalli(TMC) Total			49
Davanagere	Harappanahalli TMC	Dr.B.R Ambedkar Nivas-Urban-	2015-16	71
Davanagere	Harappanahalli TMC	Dr.B.R Ambedkar Nivas-Urban-	2016-17	127
Davanagere	Harappanahalli TMC	Vajapayee Urban Housing Scheme	2015-16	400

LAQ-364 (Annexure-2) Urban

District	Town	Scheme	Series	Target
Davanagere	Harappanahalli TMC	Vajapayee Urban Housing Scheme	2017-18	72
Davanagere	Harappanahalli TMC	Vajapayee Urban Housing Scheme-Additional	2017-18	500
	Harappanahalli TMC Total			1170
Davanagere	Harihar(CMC)	Vajapayee Urban Housing Scheme	2016-17	65
	Harihar(CMC) Total			65
Davanagere	Harihara CMC	Dr.B.R Ambedkar Nivas-Urban-	2015-16	49
Davanagere	Harihara CMC	Dr.B.R Ambedkar Nivas-Urban-	2016-17	90
Davanagere	Harihara CMC	Vajapayee Urban Housing Scheme	2017-18	133
Davanagere	Harihara CMC	Vajapayee Urban Housing Scheme-Additional	2017-18	250
	Harihara CMC Total			522
Davanagere	Honnali TP	Dr.B.R Ambedkar Nivas-Urban-	2016-17	34
Davanagere	Honnali TP	Vajapayee Urban Housing Scheme	2015-16	200
Davanagere	Honnali TP	Vajapayee Urban Housing Scheme	2017-18	33
Davanagere	Honnali TP	Vajapayee Urban Housing Scheme-Additional	2017-18	125
	Honnali TP Total			392
Davanagere	Jagalur TP	Dr.B.R Ambedkar Nivas-Urban-	2015-16	32
Davanagere	Jagalur TP	Dr.B.R Ambedkar Nivas-Urban-	2016-17	22
Davanagere	Jagalur TP	Vajapayee Urban Housing Scheme	2015-16	300
Davanagere	Jagalur TP	Vajapayee Urban Housing Scheme	2017-18	26
Davanagere	Jagalur TP	Vajapayee Urban Housing Scheme-Additional	2017-18	150
	Jagalur TP Total			530
Davanagere	Jagalur(TP)	Vajapayee Urban Housing Scheme	2016-17	26
	Jagalur(TP) Total			26
Davanagere	Malebennur	Vajapayee Urban Housing Scheme	2016-17	45
	Malebennur Total			45
Davanagere	Malebennuru TMC	Dr.B.R Ambedkar Nivas-Urban-	2015-16	40
Davanagere	Malebennuru TMC	Dr.B.R Ambedkar Nivas-Urban-	2016-17	39
Davanagere	Malebennuru TMC	Vajapayee Urban Housing Scheme	2017-18	41
Davanagere	Malebennuru TMC	Vajapayee Urban Housing Scheme-Additional	2017-18	250
	Malebennuru TMC Total			370
Davanagere Total				6102
Dharwad	Alnavar TP	Dr.B.R Ambedkar Nivas-Urban-	2015-16	30
Dharwad	Alnavar TP	Dr.B.R Ambedkar Nivas-Urban-	2016-17	16
Dharwad	Alnavar TP	Dr.B.R Ambedkar Nivas-Urban-	2017-18	5
Dharwad	Alnavar TP	Vajapayee Urban Housing Scheme	2017-18	31
	Alnavar TP Total			82
Dharwad	Alnavar(TP)	Vajapayee Urban Housing Scheme	2016-17	49
	Alnavar(TP) Total			49
Dharwad	Annigeri TMC	Dr.B.R Ambedkar Nivas-Urban-	2015-16	46
Dharwad	Annigeri TMC	Dr.B.R Ambedkar Nivas-Urban-	2016-17	58
Dharwad	Annigeri TMC	Vajapayee Urban Housing Scheme	2017-18	50
Dharwad	Annigeri TMC	Vajapayee Urban Housing Scheme-Additional	2017-18	150
	Annigeri TMC Total			304
Dharwad	Annigeri(TMC)	Vajapayee Urban Housing Scheme	2016-17	104
	Annigeri(TMC) Total			104
Dharwad	Hubballi-Dharwad CC	Dr.B.R Ambedkar Nivas-Urban-	2015-16	347
Dharwad	Hubballi-Dharwad CC	Dr.B.R Ambedkar Nivas-Urban-	2016-17	46
Dharwad	Hubballi-Dharwad CC	Dr.B.R Ambedkar Nivas-Urban-	2017-18	144
Dharwad	Hubballi-Dharwad CC	Vajapayee Urban Housing Scheme	2015-16	200
Dharwad	Hubballi-Dharwad CC	Vajapayee Urban Housing Scheme	2015-16	350
Dharwad	Hubballi-Dharwad CC	Vajapayee Urban Housing Scheme	2015-16	200
Dharwad	Hubballi-Dharwad CC	Vajapayee Urban Housing Scheme	2015-16	300
Dharwad	Hubballi-Dharwad CC	Vajapayee Urban Housing Scheme	2017-18	1555
Dharwad	Hubballi-Dharwad CC	Vajapayee Urban Housing Scheme-Additional	2017-18	225
	Hubballi-Dharwad CC Total			3367
Dharwad	Kalaghatagi TP	Dr.B.R Ambedkar Nivas-Urban-	2015-16	20
Dharwad	Kalaghatagi TP	Dr.B.R Ambedkar Nivas-Urban-	2016-17	37
Dharwad	Kalaghatagi TP	Vajapayee Urban Housing Scheme	2017-18	26
Dharwad	Kalaghatagi TP	Vajapayee Urban Housing Scheme-Additional	2017-18	200
	Kalaghatagi TP Total			283
Dharwad	Kalghatgi(TP)	Vajapayee Urban Housing Scheme	2016-17	35
	Kalghatgi(TP) Total			35
Dharwad	Kundagol TP	Dr.B.R Ambedkar Nivas-Urban-	2015-16	24

LAQ-364 (Annexure-2) Urban

District	Town	Scheme	Series	Target
Dharwad	Kundagol TP	Dr.B.R Ambedkar Nivas-Urban-	2016-17	12
Dharwad	Kundagol TP	Dr.B.R Ambedkar Nivas-Urban-	2017-18	60
Dharwad	Kundagol TP	Vajapayee Urban Housing Scheme	2015-16	400
Dharwad	Kundagol TP	Vajapayee Urban Housing Scheme	2017-18	33
Dharwad	Kundagol TP	Vajapayee Urban Housing Scheme-Additional	2017-18	250
	Kundagol TP Total			779
Dharwad	Kundgol(TP)	Vajapayee Urban Housing Scheme	2016-17	76
	Kundgol(TP) Total			76
Dharwad	Navalgund TMC	Dr.B.R Ambedkar Nivas-Urban-	2015-16	43
Dharwad	Navalgund TMC	Dr.B.R Ambedkar Nivas-Urban-	2016-17	70
Dharwad	Navalgund TMC	Dr.B.R Ambedkar Nivas-Urban-	2017-18	25
Dharwad	Navalgund TMC	Vajapayee Urban Housing Scheme	2017-18	42
Dharwad	Navalgund TMC	Vajapayee Urban Housing Scheme-Additional	2017-18	150
	Navalgund TMC Total			330
Dharwad	Navalgund(TMC)	Vajapayee Urban Housing Scheme	2016-17	112
	Navalgund(TMC) Total			112
Dharwad Total				5521
Gadag	Gadag - Betageri CMC	Dr.B.R Ambedkar Nivas-Urban-	2015-16	185
Gadag	Gadag - Betageri CMC	Dr.B.R Ambedkar Nivas-Urban-	2016-17	326
Gadag	Gadag - Betageri CMC	Vajapayee Urban Housing Scheme	2015-16	1300
Gadag	Gadag - Betageri CMC	Vajapayee Urban Housing Scheme	2017-18	306
Gadag	Gadag - Betageri CMC	Vajapayee Urban Housing Scheme-Additional	2017-18	250
	Gadag - Betageri CMC Total			2367
Gadag	Gajendragad TMC	Dr.B.R Ambedkar Nivas-Urban-	2015-16	37
Gadag	Gajendragad TMC	Dr.B.R Ambedkar Nivas-Urban-	2016-17	66
Gadag	Gajendragad TMC	Vajapayee Urban Housing Scheme	2017-18	50
Gadag	Gajendragad TMC	Vajapayee Urban Housing Scheme-Additional	2017-18	100
	Gajendragad TMC Total			253
Gadag	Gajendragarh(TMC)	Vajapayee Urban Housing Scheme	2016-17	52
	Gajendragarh(TMC) Total			52
Gadag	Lakshmeshwar(TMC)	Vajapayee Urban Housing Scheme	2016-17	196
	Lakshmeshwar(TMC) Total			196
Gadag	Laxmeshwara TMC	Dr.B.R Ambedkar Nivas-Urban-	2015-16	67
Gadag	Laxmeshwara TMC	Dr.B.R Ambedkar Nivas-Urban-	2016-17	210
Gadag	Laxmeshwara TMC	Vajapayee Urban Housing Scheme	2015-16	200
Gadag	Laxmeshwara TMC	Vajapayee Urban Housing Scheme	2017-18	64
Gadag	Laxmeshwara TMC	Vajapayee Urban Housing Scheme-Additional	2017-18	200
	Laxmeshwara TMC Total			741
Gadag	Mulgund TP	Dr.B.R Ambedkar Nivas-Urban-	2015-16	36
Gadag	Mulgund TP	Dr.B.R Ambedkar Nivas-Urban-	2016-17	140
Gadag	Mulgund TP	Vajapayee Urban Housing Scheme	2015-16	300
Gadag	Mulgund TP	Vajapayee Urban Housing Scheme	2017-18	32
	Mulgund TP Total			508
Gadag	Mulgund(TP)	Vajapayee Urban Housing Scheme	2016-17	116
	Mulgund(TP) Total			116
Gadag	Mundaragi TMC	Dr.B.R Ambedkar Nivas-Urban-	2015-16	66
Gadag	Mundaragi TMC	Dr.B.R Ambedkar Nivas-Urban-	2016-17	79
Gadag	Mundaragi TMC	Dr.B.R Ambedkar Nivas-Urban-	2017-18	25
Gadag	Mundaragi TMC	Vajapayee Urban Housing Scheme	2017-18	40
Gadag	Mundaragi TMC	Vajapayee Urban Housing Scheme-Additional	2017-18	200
	Mundaragi TMC Total			410
Gadag	Mundargi(TMC)	Vajapayee Urban Housing Scheme	2016-17	97
	Mundargi(TMC) Total			97
Gadag	Naregal TP	Dr.B.R Ambedkar Nivas-Urban-	2015-16	32
Gadag	Naregal TP	Dr.B.R Ambedkar Nivas-Urban-	2016-17	56
Gadag	Naregal TP	Vajapayee Urban Housing Scheme	2017-18	27
Gadag	Naregal TP	Vajapayee Urban Housing Scheme-Additional	2017-18	100
	Naregal TP Total			215
Gadag	Naregal(TP)	Vajapayee Urban Housing Scheme	2016-17	53
	Naregal(TP) Total			53
Gadag	Nargund(TMC)	Vajapayee Urban Housing Scheme	2016-17	145
	Nargund(TMC) Total			145
Gadag	Nargunda TMC	Dr.B.R Ambedkar Nivas-Urban-	2015-16	60

LAQ-364 (Annexure-2) Urban

District	Town	Scheme	Series	Target
Gadag	Nargunda TMC	Dr.B.R Ambedkar Nivas-Urban-	2016-17	75
Gadag	Nargunda TMC	Vajapayee Urban Housing Scheme	2017-18	64
	Nargunda TMC Total			199
Gadag	Ron TMC	Dr.B.R Ambedkar Nivas-Urban-	2015-16	13
Gadag	Ron TMC	Dr.B.R Ambedkar Nivas-Urban-	2016-17	23
Gadag	Ron TMC	Vajapayee Urban Housing Scheme	2017-18	42
Gadag	Ron TMC	Vajapayee Urban Housing Scheme-Additional	2017-18	100
	Ron TMC Total			178
Gadag	Ron(TMC)	Vajapayee Urban Housing Scheme	2016-17	24
	Ron(TMC) Total			24
Gadag	Shirahatti TP	Dr.B.R Ambedkar Nivas-Urban-	2015-16	22
Gadag	Shirahatti TP	Dr.B.R Ambedkar Nivas-Urban-	2016-17	40
Gadag	Shirahatti TP	Vajapayee Urban Housing Scheme	2017-18	33
Gadag	Shirahatti TP	Vajapayee Urban Housing Scheme-Additional	2017-18	200
	Shirahatti TP Total			295
Gadag	Shirhatti(TP)	Vajapayee Urban Housing Scheme	2016-17	59
	Shirhatti(TP) Total			59
Gadag Total				5908
Hassan	Alur TP	Dr.B.R Ambedkar Nivas-Urban-	2015-16	11
Hassan	Alur TP	Dr.B.R Ambedkar Nivas-Urban-	2016-17	9
Hassan	Alur TP	Dr.B.R Ambedkar Nivas-Urban-	2017-18	4
Hassan	Alur TP	Vajapayee Urban Housing Scheme	2017-18	19
	Alur TP Total			43
Hassan	Alur(TP)	Vajapayee Urban Housing Scheme	2016-17	37
	Alur(TP) Total			37
Hassan	Arakalgud TP	Dr.B.R Ambedkar Nivas-Urban-	2015-16	43
Hassan	Arakalgud TP	Dr.B.R Ambedkar Nivas-Urban-	2016-17	69
Hassan	Arakalgud TP	Vajapayee Urban Housing Scheme	2017-18	27
	Arakalgud TP Total			139
Hassan	Arasikere TMC	Dr.B.R Ambedkar Nivas-Urban-	2015-16	92
Hassan	Arasikere TMC	Dr.B.R Ambedkar Nivas-Urban-	2016-17	25
Hassan	Arasikere TMC	Vajapayee Urban Housing Scheme	2017-18	86
	Arasikere TMC Total			203
Hassan	Arkalgud(TP)	Vajapayee Urban Housing Scheme	2016-17	75
	Arkalgud(TP) Total			75
Hassan	Belur TMC	Dr.B.R Ambedkar Nivas-Urban-	2015-16	48
Hassan	Belur TMC	Dr.B.R Ambedkar Nivas-Urban-	2016-17	18
Hassan	Belur TMC	Vajapayee Urban Housing Scheme	2017-18	37
	Belur TMC Total			103
Hassan	Belur(TMC)	Vajapayee Urban Housing Scheme	2016-17	24
	Belur(TMC) Total			24
Hassan	Channarayapatna TMC	Dr.B.R Ambedkar Nivas-Urban-	2015-16	43
Hassan	Channarayapatna TMC	Dr.B.R Ambedkar Nivas-Urban-	2016-17	53
Hassan	Channarayapatna TMC	Dr.B.R Ambedkar Nivas-Urban-	2017-18	29
Hassan	Channarayapatna TMC	Vajapayee Urban Housing Scheme	2016-17	32
Hassan	Channarayapatna TMC	Vajapayee Urban Housing Scheme	2017-18	70
	Channarayapatna TMC Total			227
Hassan	Hassan CMC	Dr.B.R Ambedkar Nivas-Urban-	2015-16	152
Hassan	Hassan CMC	Dr.B.R Ambedkar Nivas-Urban-	2016-17	110
Hassan	Hassan CMC	Dr.B.R Ambedkar Nivas-Urban-	2017-18	18
Hassan	Hassan CMC	Vajapayee Urban Housing Scheme	2017-18	250
	Hassan CMC Total			530
Hassan	Holenarasipur	Vajapayee Urban Housing Scheme	2015-16	300
	Holenarasipur Total			300
Hassan	Holenarasipura TMC	Dr.B.R Ambedkar Nivas-Urban-	2015-16	57
Hassan	Holenarasipura TMC	Dr.B.R Ambedkar Nivas-Urban-	2016-17	274
Hassan	Holenarasipura TMC	Vajapayee Urban Housing Scheme	2017-18	46
	Holenarasipura TMC Total			377
Hassan	Sakaleshapura TMC	Dr.B.R Ambedkar Nivas-Urban-	2015-16	56
Hassan	Sakaleshapura TMC	Dr.B.R Ambedkar Nivas-Urban-	2016-17	67
Hassan	Sakaleshapura TMC	Vajapayee Urban Housing Scheme	2017-18	42
	Sakaleshapura TMC Total			165
Hassan	Sakleshpur(TMC)	Vajapayee Urban Housing Scheme	2016-17	56

LAQ-364 (Annexure-2) Urban

District	Town	Scheme	Series	Target
	Sakleshpur(TMC) Total			56
Hassan Total				2279
Haveri	Bankapur TMC	Dr.B.R Ambedkar Nivas-Urban-	2015-16	10
Haveri	Bankapur TMC	Dr.B.R Ambedkar Nivas-Urban-	2016-17	18
Haveri	Bankapur TMC	Vajapayee Urban Housing Scheme	2017-18	42
	Bankapur TMC Total			70
Haveri	Bankapura(TMC)	Vajapayee Urban Housing Scheme	2016-17	35
	Bankapura(TMC) Total			35
Haveri	Byadagi TMC	Dr.B.R Ambedkar Nivas-Urban-	2015-16	71
Haveri	Byadagi TMC	Dr.B.R Ambedkar Nivas-Urban-	2016-17	90
Haveri	Byadagi TMC	Vajapayee Urban Housing Scheme	2015-16	200
Haveri	Byadagi TMC	Vajapayee Urban Housing Scheme	2017-18	48
Haveri	Byadagi TMC	Vajapayee Urban Housing Scheme-Additional	2017-18	100
	Byadagi TMC Total			509
Haveri	Byadgi(TMC)	Vajapayee Urban Housing Scheme	2016-17	72
	Byadgi(TMC) Total			72
Haveri	Guttal	Vajapayee Urban Housing Scheme	2016-17	120
	Guttal Total			120
Haveri	Guttala TP	Dr.B.R Ambedkar Nivas-Urban-	2015-16	95
Haveri	Guttala TP	Dr.B.R Ambedkar Nivas-Urban-	2016-17	169
Haveri	Guttala TP	Vajapayee Urban Housing Scheme	2015-16	200
Haveri	Guttala TP	Vajapayee Urban Housing Scheme	2017-18	26
Haveri	Guttala TP	Vajapayee Urban Housing Scheme-Additional	2017-18	150
	Guttala TP Total			640
Haveri	Hanagal TMC	Dr.B.R Ambedkar Nivas-Urban-	2015-16	32
Haveri	Hanagal TMC	Dr.B.R Ambedkar Nivas-Urban-	2016-17	39
Haveri	Hanagal TMC	Vajapayee Urban Housing Scheme	2015-16	300
Haveri	Hanagal TMC	Vajapayee Urban Housing Scheme	2017-18	52
Haveri	Hanagal TMC	Vajapayee Urban Housing Scheme-Additional	2017-18	300
	Hanagal TMC Total			723
Haveri	Hangal(TMC)	Vajapayee Urban Housing Scheme	2016-17	85
	Hangal(TMC) Total			85
Haveri	Haveri CMC	Dr.B.R Ambedkar Nivas-Urban-	2015-16	146
Haveri	Haveri CMC	Dr.B.R Ambedkar Nivas-Urban-	2016-17	211
Haveri	Haveri CMC	Vajapayee Urban Housing Scheme	2015-16	350
Haveri	Haveri CMC	Vajapayee Urban Housing Scheme	2017-18	114
	Haveri CMC Total			821
Haveri	Haveri(CMC)	Vajapayee Urban Housing Scheme	2016-17	185
	Haveri(CMC) Total			185
Haveri	Hirekerur TP	Dr.B.R Ambedkar Nivas-Urban-	2015-16	24
Haveri	Hirekerur TP	Dr.B.R Ambedkar Nivas-Urban-	2016-17	35
Haveri	Hirekerur TP	Vajapayee Urban Housing Scheme	2015-16	200
Haveri	Hirekerur TP	Vajapayee Urban Housing Scheme	2017-18	32
	Hirekerur TP Total			291
Haveri	Hirekerur(TP)	Vajapayee Urban Housing Scheme	2016-17	30
	Hirekerur(TP) Total			30
Haveri	Ranebenur CMC	Dr.B.R Ambedkar Nivas-Urban-	2015-16	65
Haveri	Ranebenur CMC	Dr.B.R Ambedkar Nivas-Urban-	2016-17	56
Haveri	Ranebenur CMC	Vajapayee Urban Housing Scheme	2015-16	300
Haveri	Ranebenur CMC	Vajapayee Urban Housing Scheme	2017-18	196
	Ranebenur CMC Total			617
Haveri	Ranibennur(CMC)	Vajapayee Urban Housing Scheme	2016-17	87
	Ranibennur(CMC) Total			87
Haveri	Savanur TMC	Dr.B.R Ambedkar Nivas-Urban-	2015-16	25
Haveri	Savanur TMC	Dr.B.R Ambedkar Nivas-Urban-	2016-17	35
Haveri	Savanur TMC	Vajapayee Urban Housing Scheme	2017-18	74
	Savanur TMC Total			134
Haveri	Savanur(TMC)	Vajapayee Urban Housing Scheme	2016-17	83
	Savanur(TMC) Total			83
Haveri	Shiggaon TMC	Dr.B.R Ambedkar Nivas-Urban-	2015-16	61
Haveri	Shiggaon TMC	Dr.B.R Ambedkar Nivas-Urban-	2016-17	39
Haveri	Shiggaon TMC	Vajapayee Urban Housing Scheme	2017-18	50
	Shiggaon TMC Total			150

LAQ-364 (Annexure-2) Urban

District	Town	Scheme	Series	Target
Haveri	Shiggaon(TMC)	Vajapayee Urban Housing Scheme	2016-17	156
	Shiggaon(TMC) Total			156
Haveri Total				4808
Kalaburagi	Afzalpur TP	Dr.B.R Ambedkar Nivas-Urban-	2015-16	36
Kalaburagi	Afzalpur TP	Dr.B.R Ambedkar Nivas-Urban-	2016-17	61
Kalaburagi	Afzalpur TP	Dr.B.R Ambedkar Nivas-Urban-	2017-18	294
Kalaburagi	Afzalpur TP	Vajapayee Urban Housing Scheme	2015-16	400
Kalaburagi	Afzalpur TP	Vajapayee Urban Housing Scheme	2017-18	44
	Afzalpur TP Total			835
Kalaburagi	Afzalpur(TP)	Vajapayee Urban Housing Scheme	2016-17	90
	Afzalpur(TP) Total			90
Kalaburagi	Aland TMC	Dr.B.R Ambedkar Nivas-Urban-	2015-16	29
Kalaburagi	Aland TMC	Dr.B.R Ambedkar Nivas-Urban-	2016-17	53
Kalaburagi	Aland TMC	Dr.B.R Ambedkar Nivas-Urban-	2017-18	95
Kalaburagi	Aland TMC	Vajapayee Urban Housing Scheme	2017-18	74
	Aland TMC Total			251
Kalaburagi	Aland(TMC)	Vajapayee Urban Housing Scheme	2016-17	41
	Aland(TMC) Total			41
Kalaburagi	Chincholi TP	Dr.B.R Ambedkar Nivas-Urban-	2015-16	37
Kalaburagi	Chincholi TP	Dr.B.R Ambedkar Nivas-Urban-	2016-17	136
Kalaburagi	Chincholi TP	Dr.B.R Ambedkar Nivas-Urban-	2017-18	112
Kalaburagi	Chincholi TP	Vajapayee Urban Housing Scheme	2015-16	200
Kalaburagi	Chincholi TP	Vajapayee Urban Housing Scheme	2017-18	30
	Chincholi TP Total			515
Kalaburagi	Chittapur TMC	Dr.B.R Ambedkar Nivas-Urban-	2015-16	27
Kalaburagi	Chittapur TMC	Dr.B.R Ambedkar Nivas-Urban-	2016-17	105
Kalaburagi	Chittapur TMC	Vajapayee Urban Housing Scheme	2015-16	400
Kalaburagi	Chittapur TMC	Vajapayee Urban Housing Scheme	2017-18	44
	Chittapur TMC Total			576
Kalaburagi	Gulbarga(MCorp)	Vajapayee Urban Housing Scheme	2016-17	454
	Gulbarga(MCorp) Total			454
Kalaburagi	Jevargi(TP)	Vajapayee Urban Housing Scheme	2016-17	56
	Jevargi(TP) Total			56
Kalaburagi	Jewargi TP	Dr.B.R Ambedkar Nivas-Urban-	2015-16	46
Kalaburagi	Jewargi TP	Dr.B.R Ambedkar Nivas-Urban-	2016-17	81
Kalaburagi	Jewargi TP	Vajapayee Urban Housing Scheme	2017-18	41
	Jewargi TP Total			168
Kalaburagi	Kalaburagi CC	Dr.B.R Ambedkar Nivas-Urban-	2015-16	287
Kalaburagi	Kalaburagi CC	Dr.B.R Ambedkar Nivas-Urban-	2016-17	439
Kalaburagi	Kalaburagi CC	Dr.B.R Ambedkar Nivas-Urban-	2017-18	17
Kalaburagi	Kalaburagi CC	Vajapayee Urban Housing Scheme	2015-16	200
Kalaburagi	Kalaburagi CC	Vajapayee Urban Housing Scheme	2017-18	889
	Kalaburagi CC Total			1832
Kalaburagi	Sedam TMC	Dr.B.R Ambedkar Nivas-Urban-	2015-16	58
Kalaburagi	Sedam TMC	Dr.B.R Ambedkar Nivas-Urban-	2016-17	125
Kalaburagi	Sedam TMC	Vajapayee Urban Housing Scheme	2017-18	61
	Sedam TMC Total			244
Kalaburagi	Shahabad CMC	Dr.B.R Ambedkar Nivas-Urban-	2015-16	153
Kalaburagi	Shahabad CMC	Dr.B.R Ambedkar Nivas-Urban-	2016-17	214
Kalaburagi	Shahabad CMC	Dr.B.R Ambedkar Nivas-Urban-	2017-18	179
Kalaburagi	Shahabad CMC	Vajapayee Urban Housing Scheme	2016-17	65
Kalaburagi	Shahabad CMC	Vajapayee Urban Housing Scheme	2017-18	67
	Shahabad CMC Total			678
Kalaburagi	ShahabadACC(NAC)	Vajapayee Urban Housing Scheme	2016-17	2
	ShahabadACC(NAC) Total			2
Kalaburagi	Wadi TMC	Dr.B.R Ambedkar Nivas-Urban-	2015-16	106
Kalaburagi	Wadi TMC	Dr.B.R Ambedkar Nivas-Urban-	2016-17	158
Kalaburagi	Wadi TMC	Vajapayee Urban Housing Scheme	2017-18	42
	Wadi TMC Total			306
Kalaburagi	Wadi(TMC)	Vajapayee Urban Housing Scheme	2016-17	35
	Wadi(TMC) Total			35
Kalaburagi Total				6083
Kodagu	Kushalanagar TP	Dr.B.R Ambedkar Nivas-Urban-	2015-16	95

LAQ-364 (Annexure-2) Urban

District	Town	Scheme	Series	Target
Kodagu	Kushalanagar TP	Dr.B.R Ambedkar Nivas-Urban-	2016-17	69
Kodagu	Kushalanagar TP	Dr.B.R Ambedkar Nivas-Urban-	2017-18	15
Kodagu	Kushalanagar TP	Vajapayee Urban Housing Scheme	2017-18	26
	Kushalanagar TP Total			205
Kodagu	Kushalnagar(TP)	Vajapayee Urban Housing Scheme	2016-17	31
	Kushalnagar(TP) Total			31
Kodagu	Madikeri CMC	Dr.B.R Ambedkar Nivas-Urban-	2015-16	14
Kodagu	Madikeri CMC	Dr.B.R Ambedkar Nivas-Urban-	2016-17	9
Kodagu	Madikeri CMC	Vajapayee Urban Housing Scheme	2017-18	60
	Madikeri CMC Total			83
Kodagu	Madikeri(CMC)	Vajapayee Urban Housing Scheme	2016-17	64
	Madikeri(CMC) Total			64
Kodagu	Somvarpet(TP)	Vajapayee Urban Housing Scheme	2016-17	6
	Somvarpet(TP) Total			6
Kodagu	Somwarpet TP	Dr.B.R Ambedkar Nivas-Urban-	2015-16	13
Kodagu	Somwarpet TP	Dr.B.R Ambedkar Nivas-Urban-	2016-17	23
Kodagu	Somwarpet TP	Dr.B.R Ambedkar Nivas-Urban-	2017-18	15
Kodagu	Somwarpet TP	Vajapayee Urban Housing Scheme	2017-18	20
	Somwarpet TP Total			71
Kodagu	Virajpet TP	Dr.B.R Ambedkar Nivas-Urban-	2015-16	24
Kodagu	Virajpet TP	Dr.B.R Ambedkar Nivas-Urban-	2016-17	44
Kodagu	Virajpet TP	Vajapayee Urban Housing Scheme	2017-18	31
	Virajpet TP Total			99
Kodagu	Virajpet(TP)	Vajapayee Urban Housing Scheme	2016-17	40
	Virajpet(TP) Total			40
Kodagu Total				599
Kolar	Bangarapet(TMC)	Vajapayee Urban Housing Scheme	2016-17	22
	Bangarapet(TMC) Total			22
Kolar	Bangarpet TMC	Dr.B.R Ambedkar Nivas-Urban-	2015-16	96
Kolar	Bangarpet TMC	Dr.B.R Ambedkar Nivas-Urban-	2016-17	182
Kolar	Bangarpet TMC	Vajapayee Urban Housing Scheme	2017-18	70
Kolar	Bangarpet TMC	Vajapayee Urban Housing Scheme-Additional	2017-18	300
	Bangarpet TMC Total			648
Kolar	KGF Robersonpet CMC	Dr.B.R Ambedkar Nivas-Urban-	2015-16	31
Kolar	KGF Robersonpet CMC	Dr.B.R Ambedkar Nivas-Urban-	2016-17	133
Kolar	KGF Robersonpet CMC	Vajapayee Urban Housing Scheme	2017-18	122
	KGF Robersonpet CMC Total			286
Kolar	Kolar CMC	Dr.B.R Ambedkar Nivas-Urban-	2015-16	145
Kolar	Kolar CMC	Dr.B.R Ambedkar Nivas-Urban-	2016-17	220
Kolar	Kolar CMC	Dr.B.R Ambedkar Nivas-Urban-	2017-18	13
Kolar	Kolar CMC	Vajapayee Urban Housing Scheme	2017-18	246
	Kolar CMC Total			624
Kolar	Kolar(CMC)	Vajapayee Urban Housing Scheme	2016-17	56
	Kolar(CMC) Total			56
Kolar	Malur TMC	Dr.B.R Ambedkar Nivas-Urban-	2015-16	90
Kolar	Malur TMC	Dr.B.R Ambedkar Nivas-Urban-	2016-17	162
Kolar	Malur TMC	Vajapayee Urban Housing Scheme	2017-18	66
	Malur TMC Total			318
Kolar	Malur(TMC)	Vajapayee Urban Housing Scheme	2016-17	18
	Malur(TMC) Total			18
Kolar	Mulbagal TMC	Dr.B.R Ambedkar Nivas-Urban-	2015-16	54
Kolar	Mulbagal TMC	Dr.B.R Ambedkar Nivas-Urban-	2016-17	53
Kolar	Mulbagal TMC	Vajapayee Urban Housing Scheme	2017-18	100
	Mulbagal TMC Total			207
Kolar	Mulbagal(TMC)	Vajapayee Urban Housing Scheme	2016-17	53
	Mulbagal(TMC) Total			53
Kolar	Srinivasapura TMC	Dr.B.R Ambedkar Nivas-Urban-	2015-16	36
Kolar	Srinivasapura TMC	Dr.B.R Ambedkar Nivas-Urban-	2016-17	64
Kolar	Srinivasapura TMC	Vajapayee Urban Housing Scheme	2017-18	44
Kolar	Srinivasapura TMC	Vajapayee Urban Housing Scheme-Additional	2017-18	300
	Srinivasapura TMC Total			444
Kolar	Srinivaspur(TMC)	Vajapayee Urban Housing Scheme	2016-17	31
	Srinivaspur(TMC) Total			31

LAQ-364 (Annexure-2) Urban

District	Town	Scheme	Series	Target
Kolar Total				2707
Koppal	Bhagyanagara TP	Dr.B.R Ambedkar Nivas-Urban-	2017-18	84
Koppal	Bhagyanagara TP	Vajapayee Urban Housing Scheme	2017-18	20
Koppal	Bhagyanagara TP	Vajapayee Urban Housing Scheme-Additional	2017-18	200
	Bhagyanagara TP Total			304
Koppal	Gangavathi CMC	Dr.B.R Ambedkar Nivas-Urban-	2015-16	128
Koppal	Gangavathi CMC	Dr.B.R Ambedkar Nivas-Urban-	2016-17	188
Koppal	Gangavathi CMC	Dr.B.R Ambedkar Nivas-Urban-	2017-18	80
Koppal	Gangavathi CMC	Vajapayee Urban Housing Scheme	2017-18	170
	Gangavathi CMC Total			566
Koppal	Gangawati(CMC)	Vajapayee Urban Housing Scheme	2016-17	175
	Gangawati(CMC) Total			175
Koppal	Kanakagiri TP	Dr.B.R Ambedkar Nivas-Urban-	2015-16	50
Koppal	Kanakagiri TP	Dr.B.R Ambedkar Nivas-Urban-	2016-17	89
Koppal	Kanakagiri TP	Dr.B.R Ambedkar Nivas-Urban-	2017-18	38
Koppal	Kanakagiri TP	Vajapayee Urban Housing Scheme	2017-18	27
Koppal	Kanakagiri TP	Vajapayee Urban Housing Scheme-Additional	2017-18	100
	Kanakagiri TP Total			304
Koppal	Kanakgiri	Vajapayee Urban Housing Scheme	2016-17	54
	Kanakgiri Total			54
Koppal	Karatgi	Vajapayee Urban Housing Scheme	2016-17	120
	Karatgi Total			120
Koppal	Kartagi TMC	Dr.B.R Ambedkar Nivas-Urban-	2015-16	127
Koppal	Kartagi TMC	Dr.B.R Ambedkar Nivas-Urban-	2016-17	191
Koppal	Kartagi TMC	Dr.B.R Ambedkar Nivas-Urban-	2017-18	53
Koppal	Kartagi TMC	Vajapayee Urban Housing Scheme	2017-18	44
Koppal	Kartagi TMC	Vajapayee Urban Housing Scheme-Additional	2017-18	150
	Kartagi TMC Total			565
Koppal	Koppal CMC	Dr.B.R Ambedkar Nivas-Urban-	2015-16	88
Koppal	Koppal CMC	Dr.B.R Ambedkar Nivas-Urban-	2016-17	156
Koppal	Koppal CMC	Dr.B.R Ambedkar Nivas-Urban-	2017-18	71
Koppal	Koppal CMC	Vajapayee Urban Housing Scheme	2017-18	122
Koppal	Koppal CMC	Vajapayee Urban Housing Scheme-Additional	2017-18	200
	Koppal CMC Total			637
Koppal	Kuknoor	Vajapayee Urban Housing Scheme	2016-17	113
	Kuknoor Total			113
Koppal	Kuknuru TP	Dr.B.R Ambedkar Nivas-Urban-	2015-16	95
Koppal	Kuknuru TP	Dr.B.R Ambedkar Nivas-Urban-	2016-17	170
Koppal	Kuknuru TP	Dr.B.R Ambedkar Nivas-Urban-	2017-18	57
Koppal	Kuknuru TP	Vajapayee Urban Housing Scheme	2017-18	39
Koppal	Kuknuru TP	Vajapayee Urban Housing Scheme-Additional	2017-18	250
	Kuknuru TP Total			611
Koppal	Kushtagi(TMC)	Vajapayee Urban Housing Scheme	2016-17	43
	Kushtagi(TMC) Total			43
Koppal	Kustagi TMC	Dr.B.R Ambedkar Nivas-Urban-	2015-16	16
Koppal	Kustagi TMC	Dr.B.R Ambedkar Nivas-Urban-	2016-17	41
Koppal	Kustagi TMC	Dr.B.R Ambedkar Nivas-Urban-	2017-18	65
Koppal	Kustagi TMC	Vajapayee Urban Housing Scheme	2015-16	200
Koppal	Kustagi TMC	Vajapayee Urban Housing Scheme	2017-18	372
	Kustagi TMC Total			694
Koppal	Tavaragera TP	Dr.B.R Ambedkar Nivas-Urban-	2015-16	140
Koppal	Tavaragera TP	Dr.B.R Ambedkar Nivas-Urban-	2016-17	247
Koppal	Tavaragera TP	Dr.B.R Ambedkar Nivas-Urban-	2017-18	45
Koppal	Tavaragera TP	Vajapayee Urban Housing Scheme	2017-18	26
	Tavaragera TP Total			458
Koppal	Tawargera	Vajapayee Urban Housing Scheme	2016-17	244
	Tawargera Total			244
Koppal	Yelbarga(TP)	Vajapayee Urban Housing Scheme	2016-17	47
	Yelbarga(TP) Total			47
Koppal	Yelburga TP	Dr.B.R Ambedkar Nivas-Urban-	2015-16	23
Koppal	Yelburga TP	Dr.B.R Ambedkar Nivas-Urban-	2016-17	19
Koppal	Yelburga TP	Dr.B.R Ambedkar Nivas-Urban-	2017-18	8
Koppal	Yelburga TP	Vajapayee Urban Housing Scheme	2015-16	300

LAQ-364 (Annexure-2) Urban

District	Town	Scheme	Series	Target
Koppal	Yelburga TP	Vajapayee Urban Housing Scheme	2017-18	26
Koppal	Yelburga TP	Vajapayee Urban Housing Scheme-Additional	2017-18	250
	Yelburga TP Total			626
Koppal Total				5561
Mandya	Krishnarajpet TMC	Dr.B.R Ambedkar Nivas-Urban-	2015-16	14
Mandya	Krishnarajpet TMC	Dr.B.R Ambedkar Nivas-Urban-	2016-17	14
Mandya	Krishnarajpet TMC	Vajapayee Urban Housing Scheme	2017-18	44
	Krishnarajpet TMC Total			72
Mandya	Krishnarajpet(TMC)	Vajapayee Urban Housing Scheme	2016-17	34
	Krishnarajpet(TMC) Total			34
Mandya	Maddur TMC	Dr.B.R Ambedkar Nivas-Urban-	2015-16	27
Mandya	Maddur TMC	Dr.B.R Ambedkar Nivas-Urban-	2016-17	34
Mandya	Maddur TMC	Vajapayee Urban Housing Scheme	2015-16	300
Mandya	Maddur TMC	Vajapayee Urban Housing Scheme	2017-18	50
	Maddur TMC Total			411
Mandya	Maddur(TMC)	Vajapayee Urban Housing Scheme	2016-17	68
	Maddur(TMC) Total			68
Mandya	Malavalli TMC	Dr.B.R Ambedkar Nivas-Urban-	2015-16	57
Mandya	Malavalli TMC	Dr.B.R Ambedkar Nivas-Urban-	2016-17	51
Mandya	Malavalli TMC	Vajapayee Urban Housing Scheme	2015-16	300
Mandya	Malavalli TMC	Vajapayee Urban Housing Scheme	2017-18	59
	Malavalli TMC Total			467
Mandya	Malavalli(TMC)	Vajapayee Urban Housing Scheme	2016-17	60
	Malavalli(TMC) Total			60
Mandya	Mandya CMC	Dr.B.R Ambedkar Nivas-Urban-	2015-16	15
Mandya	Mandya CMC	Dr.B.R Ambedkar Nivas-Urban-	2016-17	111
Mandya	Mandya CMC	Vajapayee Urban Housing Scheme	2017-18	240
	Mandya CMC Total			366
Mandya	Mandya(CMC)	Vajapayee Urban Housing Scheme	2016-17	268
	Mandya(CMC) Total			268
Mandya	Nagamangala TP	Dr.B.R Ambedkar Nivas-Urban-	2015-16	15
Mandya	Nagamangala TP	Dr.B.R Ambedkar Nivas-Urban-	2016-17	20
Mandya	Nagamangala TP	Vajapayee Urban Housing Scheme	2017-18	32
	Nagamangala TP Total			67
Mandya	Nagamangala(TP)	Vajapayee Urban Housing Scheme	2016-17	9
	Nagamangala(TP) Total			9
Mandya	Pandavapura TP	Dr.B.R Ambedkar Nivas-Urban-	2015-16	32
Mandya	Pandavapura TP	Dr.B.R Ambedkar Nivas-Urban-	2016-17	29
Mandya	Pandavapura TP	Vajapayee Urban Housing Scheme	2017-18	36
	Pandavapura TP Total			97
Mandya	Pandavapura(TP)	Vajapayee Urban Housing Scheme	2016-17	44
	Pandavapura(TP) Total			44
Mandya	Shrirangapattana(TMC)	Vajapayee Urban Housing Scheme	2016-17	50
	Shrirangapattana(TMC) Total			50
Mandya	Srirangapatna TMC	Dr.B.R Ambedkar Nivas-Urban-	2016-17	19
Mandya	Srirangapatna TMC	Vajapayee Urban Housing Scheme	2015-16	200
Mandya	Srirangapatna TMC	Vajapayee Urban Housing Scheme	2017-18	44
	Srirangapatna TMC Total			263
Mandya Total				2276
Mysuru	Bannur TMC	Dr.B.R Ambedkar Nivas-Urban-	2015-16	59
Mysuru	Bannur TMC	Dr.B.R Ambedkar Nivas-Urban-	2016-17	72
Mysuru	Bannur TMC	Dr.B.R Ambedkar Nivas-Urban-	2017-18	32
Mysuru	Bannur TMC	Vajapayee Urban Housing Scheme	2017-18	31
Mysuru	Bannur TMC	Vajapayee Urban Housing Scheme-Additional	2017-18	100
	Bannur TMC Total			294
Mysuru	Bannur(TMC)	Vajapayee Urban Housing Scheme	2016-17	94
	Bannur(TMC) Total			94
Mysuru	Heggadadevanakote TP	Dr.B.R Ambedkar Nivas-Urban-	2015-16	61
Mysuru	Heggadadevanakote TP	Dr.B.R Ambedkar Nivas-Urban-	2016-17	414
Mysuru	Heggadadevanakote TP	Dr.B.R Ambedkar Nivas-Urban-	2017-18	80
Mysuru	Heggadadevanakote TP	Vajapayee Urban Housing Scheme	2017-18	133
Mysuru	Heggadadevanakote TP	Vajapayee Urban Housing Scheme-Additional	2017-18	100
	Heggadadevanakote TP Total			788

LAQ-364 (Annexure-2) Urban

District	Town	Scheme	Series	Target
Mysuru	Heggadadevankote(TP)	Vajapayee Urban Housing Scheme	2016-17	44
	Heggadadevankote(TP) Total			44
Mysuru	Hunsur TMC	Dr.B.R Ambedkar Nivas-Urban-	2015-16	90
Mysuru	Hunsur TMC	Dr.B.R Ambedkar Nivas-Urban-	2016-17	26
Mysuru	Hunsur TMC	Dr.B.R Ambedkar Nivas-Urban-	2017-18	69
Mysuru	Hunsur TMC	Vajapayee Urban Housing Scheme	2017-18	78
Mysuru	Hunsur TMC	Vajapayee Urban Housing Scheme-Additional	2017-18	250
	Hunsur TMC Total			513
Mysuru	Hunsur(TMC)	Vajapayee Urban Housing Scheme	2016-17	151
	Hunsur(TMC) Total			151
Mysuru	Krishnarajanagara TMC	Dr.B.R Ambedkar Nivas-Urban-	2015-16	46
Mysuru	Krishnarajanagara TMC	Dr.B.R Ambedkar Nivas-Urban-	2016-17	93
Mysuru	Krishnarajanagara TMC	Dr.B.R Ambedkar Nivas-Urban-	2017-18	113
Mysuru	Krishnarajanagara TMC	Vajapayee Urban Housing Scheme	2015-16	300
Mysuru	Krishnarajanagara TMC	Vajapayee Urban Housing Scheme	2017-18	58
Mysuru	Krishnarajanagara TMC	Vajapayee Urban Housing Scheme-Additional	2017-18	200
	Krishnarajanagara TMC Total			810
Mysuru	Krishnarajanagara(TMC)	Vajapayee Urban Housing Scheme	2016-17	74
	Krishnarajanagara(TMC) Total			74
Mysuru	Mysuru CC	Dr.B.R Ambedkar Nivas-Urban-	2015-16	1284
Mysuru	Mysuru CC	Dr.B.R Ambedkar Nivas-Urban-	2016-17	2229
Mysuru	Mysuru CC	Dr.B.R Ambedkar Nivas-Urban-	2017-18	180
Mysuru	Mysuru CC	Vajapayee Urban Housing Scheme	2015-16	200
Mysuru	Mysuru CC	Vajapayee Urban Housing Scheme	2015-16	200
Mysuru	Mysuru CC	Vajapayee Urban Housing Scheme	2015-16	200
Mysuru	Mysuru CC	Vajapayee Urban Housing Scheme	2017-18	1386
	Mysuru CC Total			5679
Mysuru	Nanjangud TMC	Dr.B.R Ambedkar Nivas-Urban-	2015-16	75
Mysuru	Nanjangud TMC	Dr.B.R Ambedkar Nivas-Urban-	2016-17	111
Mysuru	Nanjangud TMC	Dr.B.R Ambedkar Nivas-Urban-	2017-18	40
Mysuru	Nanjangud TMC	Vajapayee Urban Housing Scheme	2015-16	200
Mysuru	Nanjangud TMC	Vajapayee Urban Housing Scheme	2017-18	77
	Nanjangud TMC Total			503
Mysuru	Nanjangud(TMC)	Vajapayee Urban Housing Scheme	2016-17	51
	Nanjangud(TMC) Total			51
Mysuru	Periyapatna TP	Dr.B.R Ambedkar Nivas-Urban-	2015-16	34
Mysuru	Periyapatna TP	Dr.B.R Ambedkar Nivas-Urban-	2016-17	32
Mysuru	Periyapatna TP	Dr.B.R Ambedkar Nivas-Urban-	2017-18	8
Mysuru	Periyapatna TP	Vajapayee Urban Housing Scheme	2015-16	300
Mysuru	Periyapatna TP	Vajapayee Urban Housing Scheme	2017-18	28
Mysuru	Periyapatna TP	Vajapayee Urban Housing Scheme-Additional	2017-18	250
	Periyapatna TP Total			652
Mysuru	Piriyapatna(TP)	Vajapayee Urban Housing Scheme	2016-17	29
	Piriyapatna(TP) Total			29
Mysuru	Saragur TP	Dr.B.R Ambedkar Nivas-Urban-	2015-16	27
Mysuru	Saragur TP	Dr.B.R Ambedkar Nivas-Urban-	2016-17	46
Mysuru	Saragur TP	Dr.B.R Ambedkar Nivas-Urban-	2017-18	58
Mysuru	Saragur TP	Vajapayee Urban Housing Scheme	2017-18	21
	Saragur TP Total			152
Mysuru	T Narasipura TP	Dr.B.R Ambedkar Nivas-Urban-	2015-16	48
Mysuru	T Narasipura TP	Dr.B.R Ambedkar Nivas-Urban-	2016-17	87
Mysuru	T Narasipura TP	Dr.B.R Ambedkar Nivas-Urban-	2017-18	82
Mysuru	T Narasipura TP	Vajapayee Urban Housing Scheme	2015-16	100
Mysuru	T Narasipura TP	Vajapayee Urban Housing Scheme	2017-18	19
	T Narasipura TP Total			336
Mysuru	TirumakudalNarsipur(TP)	Vajapayee Urban Housing Scheme	2016-17	40
	TirumakudalNarsipur(TP) Total			40
Mysuru Total				10210
Raichur	Balaganuru TP	Dr.B.R Ambedkar Nivas-Urban-	2015-16	70
Raichur	Balaganuru TP	Dr.B.R Ambedkar Nivas-Urban-	2016-17	6
Raichur	Balaganuru TP	Vajapayee Urban Housing Scheme	2015-16	50
Raichur	Balaganuru TP	Vajapayee Urban Housing Scheme	2017-18	21
	Balaganuru TP Total			147

LAQ-364 (Annexure-2) Urban

District	Town	Scheme	Series	Target
Raichur	Balganur	Vajapayee Urban Housing Scheme	2016-17	162
	Balganur Total			162
Raichur	Deodurga TMC	Dr.B.R Ambedkar Nivas-Urban-	2015-16	156
Raichur	Deodurga TMC	Dr.B.R Ambedkar Nivas-Urban-	2016-17	271
Raichur	Deodurga TMC	Vajapayee Urban Housing Scheme	2017-18	31
	Deodurga TMC Total			458
Raichur	Devadurga(TMC)	Vajapayee Urban Housing Scheme	2016-17	257
	Devadurga(TMC) Total			257
Raichur	HattiGoldMines(NAC)	Vajapayee Urban Housing Scheme	2016-17	4
	HattiGoldMines(NAC) Total			4
Raichur	Kavitala TP	Vajapayee Urban Housing Scheme	2017-18	20
Raichur	Kavitala TP	Vajapayee Urban Housing Scheme-Additional	2017-18	150
	Kavitala TP Total			170
Raichur	Lingasugur TMC	Dr.B.R Ambedkar Nivas-Urban-	2015-16	118
Raichur	Lingasugur TMC	Dr.B.R Ambedkar Nivas-Urban-	2016-17	103
Raichur	Lingasugur TMC	Vajapayee Urban Housing Scheme	2015-16	300
Raichur	Lingasugur TMC	Vajapayee Urban Housing Scheme	2017-18	54
	Lingasugur TMC Total			575
Raichur	Lingsugur(TMC)	Vajapayee Urban Housing Scheme	2016-17	128
	Lingsugur(TMC) Total			128
Raichur	Manvi TMC	Dr.B.R Ambedkar Nivas-Urban-	2015-16	99
Raichur	Manvi TMC	Dr.B.R Ambedkar Nivas-Urban-	2016-17	173
Raichur	Manvi TMC	Vajapayee Urban Housing Scheme	2017-18	70
Raichur	Manvi TMC	Vajapayee Urban Housing Scheme-Additional	2017-18	250
	Manvi TMC Total			592
Raichur	Manvi(TMC)	Vajapayee Urban Housing Scheme	2016-17	138
	Manvi(TMC) Total			138
Raichur	Maski	Vajapayee Urban Housing Scheme	2016-17	109
	Maski Total			109
Raichur	Maski TMC	Dr.B.R Ambedkar Nivas-Urban-	2015-16	68
Raichur	Maski TMC	Dr.B.R Ambedkar Nivas-Urban-	2016-17	110
Raichur	Maski TMC	Dr.B.R Ambedkar Nivas-Urban-	2017-18	38
Raichur	Maski TMC	Vajapayee Urban Housing Scheme	2015-16	100
Raichur	Maski TMC	Vajapayee Urban Housing Scheme	2017-18	31
	Maski TMC Total			347
Raichur	Mudgal TP	Dr.B.R Ambedkar Nivas-Urban-	2015-16	26
Raichur	Mudgal TP	Dr.B.R Ambedkar Nivas-Urban-	2016-17	47
Raichur	Mudgal TP	Vajapayee Urban Housing Scheme	2017-18	40
	Mudgal TP Total			113
Raichur	Mudgal(TP)	Vajapayee Urban Housing Scheme	2016-17	67
	Mudgal(TP) Total			67
Raichur	Raichur CMC	Dr.B.R Ambedkar Nivas-Urban-	2015-16	386
Raichur	Raichur CMC	Dr.B.R Ambedkar Nivas-Urban-	2016-17	493
Raichur	Raichur CMC	Dr.B.R Ambedkar Nivas-Urban-	2017-18	253
Raichur	Raichur CMC	Vajapayee Urban Housing Scheme	2015-16	300
Raichur	Raichur CMC	Vajapayee Urban Housing Scheme	2017-18	364
	Raichur CMC Total			1796
Raichur	Raichur(CMC)	Vajapayee Urban Housing Scheme	2016-17	532
	Raichur(CMC) Total			532
Raichur	Sindhanur CMC	Dr.B.R Ambedkar Nivas-Urban-	2015-16	111
Raichur	Sindhanur CMC	Dr.B.R Ambedkar Nivas-Urban-	2016-17	124
Raichur	Sindhanur CMC	Vajapayee Urban Housing Scheme	2015-16	1000
Raichur	Sindhanur CMC	Vajapayee Urban Housing Scheme	2017-18	131
	Sindhanur CMC Total			1366
Raichur	Sindhnur(CMC)	Vajapayee Urban Housing Scheme	2016-17	123
	Sindhnur(CMC) Total			123
Raichur	Siravara TP	Dr.B.R Ambedkar Nivas-Urban-	2015-16	69
Raichur	Siravara TP	Dr.B.R Ambedkar Nivas-Urban-	2016-17	124
Raichur	Siravara TP	Vajapayee Urban Housing Scheme	2017-18	26
Raichur	Siravara TP	Vajapayee Urban Housing Scheme-Additional	2017-18	150
	Siravara TP Total			369
Raichur	Sirwar	Vajapayee Urban Housing Scheme	2016-17	162
	Sirwar Total			162

LAQ-364 (Annexure-2) Urban

District	Town	Scheme	Series	Target
Raichur	Turuvihala TP	Dr.B.R Ambedkar Nivas-Urban-	2015-16	50
Raichur	Turuvihala TP	Dr.B.R Ambedkar Nivas-Urban-	2016-17	34
Raichur	Turuvihala TP	Vajapayee Urban Housing Scheme	2015-16	50
Raichur	Turuvihala TP	Vajapayee Urban Housing Scheme	2017-18	23
	Turuvihala TP Total			157
Raichur	Turvihal	Vajapayee Urban Housing Scheme	2016-17	95
	Turvihal Total			95
Raichur Total				7867
Ramanagara	Bidadi TMC	Dr.B.R Ambedkar Nivas-Urban-	2015-16	8
Ramanagara	Bidadi TMC	Dr.B.R Ambedkar Nivas-Urban-	2016-17	13
Ramanagara	Bidadi TMC	Dr.B.R Ambedkar Nivas-Urban-	2017-18	30
Ramanagara	Bidadi TMC	Vajapayee Urban Housing Scheme	2017-18	23
Ramanagara	Bidadi TMC	Vajapayee Urban Housing Scheme-Additional	2017-18	200
	Bidadi TMC Total			274
Ramanagara	Bidadi(CT)	Vajapayee Urban Housing Scheme	2016-17	2
	Bidadi(CT) Total			2
Ramanagara	Channapatna(CMC)	Vajapayee Urban Housing Scheme	2016-17	170
	Channapatna(CMC) Total			170
Ramanagara	Chennapatna CMC	Dr.B.R Ambedkar Nivas-Urban-	2015-16	202
Ramanagara	Chennapatna CMC	Dr.B.R Ambedkar Nivas-Urban-	2016-17	250
Ramanagara	Chennapatna CMC	Dr.B.R Ambedkar Nivas-Urban-	2017-18	10
Ramanagara	Chennapatna CMC	Vajapayee Urban Housing Scheme	2017-18	124
	Chennapatna CMC Total			586
Ramanagara	Kanakapura TMC	Dr.B.R Ambedkar Nivas-Urban-	2015-16	69
Ramanagara	Kanakapura TMC	Dr.B.R Ambedkar Nivas-Urban-	2016-17	105
Ramanagara	Kanakapura TMC	Dr.B.R Ambedkar Nivas-Urban-	2017-18	37
Ramanagara	Kanakapura TMC	Vajapayee Urban Housing Scheme	2017-18	96
	Kanakapura TMC Total			307
Ramanagara	Magadi TMC	Dr.B.R Ambedkar Nivas-Urban-	2015-16	37
Ramanagara	Magadi TMC	Dr.B.R Ambedkar Nivas-Urban-	2016-17	64
Ramanagara	Magadi TMC	Dr.B.R Ambedkar Nivas-Urban-	2017-18	56
Ramanagara	Magadi TMC	Vajapayee Urban Housing Scheme	2017-18	48
Ramanagara	Magadi TMC	Vajapayee Urban Housing Scheme-Additional	2017-18	100
	Magadi TMC Total			305
Ramanagara	Magadi(TMC)	Vajapayee Urban Housing Scheme	2016-17	17
	Magadi(TMC) Total			17
Ramanagara	Ramanagara CMC	Dr.B.R Ambedkar Nivas-Urban-	2015-16	187
Ramanagara	Ramanagara CMC	Dr.B.R Ambedkar Nivas-Urban-	2016-17	298
Ramanagara	Ramanagara CMC	Vajapayee Urban Housing Scheme	2017-18	158
Ramanagara	Ramanagara CMC	Vajapayee Urban Housing Scheme-Additional	2017-18	200
	Ramanagara CMC Total			843
Ramanagara Total				2504
Shivamogga	Bhadravathi CMC	Dr.B.R Ambedkar Nivas-Urban-	2015-16	19
Shivamogga	Bhadravathi CMC	Dr.B.R Ambedkar Nivas-Urban-	2016-17	266
Shivamogga	Bhadravathi CMC	Vajapayee Urban Housing Scheme	2015-16	250
Shivamogga	Bhadravathi CMC	Vajapayee Urban Housing Scheme	2017-18	247
Shivamogga	Bhadravathi CMC	Vajapayee Urban Housing Scheme-Additional	2017-18	150
	Bhadravathi CMC Total			932
Shivamogga	Bhadravati(CMC)	Vajapayee Urban Housing Scheme	2016-17	408
	Bhadravati(CMC) Total			408
Shivamogga	Hosanagar TP	Dr.B.R Ambedkar Nivas-Urban-	2015-16	11
Shivamogga	Hosanagar TP	Dr.B.R Ambedkar Nivas-Urban-	2016-17	9
Shivamogga	Hosanagar TP	Vajapayee Urban Housing Scheme	2017-18	19
Shivamogga	Hosanagar TP	Vajapayee Urban Housing Scheme-Additional	2017-18	150
	Hosanagar TP Total			189
Shivamogga	JogKargal(TP)	Vajapayee Urban Housing Scheme	2016-17	25
	JogKargal(TP) Total			25
Shivamogga	Kargal TP	Dr.B.R Ambedkar Nivas-Urban-	2015-16	19
Shivamogga	Kargal TP	Dr.B.R Ambedkar Nivas-Urban-	2016-17	33
Shivamogga	Kargal TP	Vajapayee Urban Housing Scheme	2017-18	22
Shivamogga	Kargal TP	Vajapayee Urban Housing Scheme-Additional	2017-18	150
	Kargal TP Total			224
Shivamogga	Sagar CMC	Dr.B.R Ambedkar Nivas-Urban-	2015-16	27

LAQ-364 (Annexure-2) Urban

District	Town	Scheme	Series	Target
Shivamogga	Sagar CMC	Dr.B.R Ambedkar Nivas-Urban-	2016-17	77
Shivamogga	Sagar CMC	Vajapayee Urban Housing Scheme	2015-16	100
Shivamogga	Sagar CMC	Vajapayee Urban Housing Scheme	2017-18	102
Shivamogga	Sagar CMC	Vajapayee Urban Housing Scheme-Additional	2017-18	250
	Sagar CMC Total			556
Shivamogga	Shikaripura TMC	Dr.B.R Ambedkar Nivas-Urban-	2015-16	40
Shivamogga	Shikaripura TMC	Dr.B.R Ambedkar Nivas-Urban-	2016-17	80
Shivamogga	Shikaripura TMC	Vajapayee Urban Housing Scheme	2017-18	64
Shivamogga	Shikaripura TMC	Vajapayee Urban Housing Scheme-Additional	2017-18	175
	Shikaripura TMC Total			359
Shivamogga	Shikarpur(TMC)	Vajapayee Urban Housing Scheme	2016-17	55
	Shikarpur(TMC) Total			55
Shivamogga	Shimoga(CMC)	Vajapayee Urban Housing Scheme	2016-17	237
	Shimoga(CMC) Total			237
Shivamogga	Shiralakoppa TP	Dr.B.R Ambedkar Nivas-Urban-	2015-16	21
Shivamogga	Shiralakoppa TP	Dr.B.R Ambedkar Nivas-Urban-	2016-17	38
Shivamogga	Shiralakoppa TP	Vajapayee Urban Housing Scheme	2017-18	30
Shivamogga	Shiralakoppa TP	Vajapayee Urban Housing Scheme-Additional	2017-18	125
	Shiralakoppa TP Total			214
Shivamogga	Shivamogga CMC	Dr.B.R Ambedkar Nivas-Urban-	2015-16	250
Shivamogga	Shivamogga CMC	Dr.B.R Ambedkar Nivas-Urban-	2016-17	362
Shivamogga	Shivamogga CMC	Vajapayee Urban Housing Scheme	2015-16	400
Shivamogga	Shivamogga CMC	Vajapayee Urban Housing Scheme	2017-18	546
	Shivamogga CMC Total			1558
Shivamogga	Siralkoppa(TP)	Vajapayee Urban Housing Scheme	2016-17	18
	Siralkoppa(TP) Total			18
Shivamogga	Sorab(TP)	Vajapayee Urban Housing Scheme	2016-17	67
	Sorab(TP) Total			67
Shivamogga	Soraba TP	Dr.B.R Ambedkar Nivas-Urban-	2015-16	26
Shivamogga	Soraba TP	Dr.B.R Ambedkar Nivas-Urban-	2016-17	36
Shivamogga	Soraba TP	Vajapayee Urban Housing Scheme	2017-18	23
	Soraba TP Total			85
Shivamogga	Tirthahalli TP	Dr.B.R Ambedkar Nivas-Urban-	2015-16	4
Shivamogga	Tirthahalli TP	Vajapayee Urban Housing Scheme	2015-16	200
Shivamogga	Tirthahalli TP	Vajapayee Urban Housing Scheme	2017-18	27
Shivamogga	Tirthahalli TP	Vajapayee Urban Housing Scheme-Additional	2017-18	300
	Tirthahalli TP Total			531
Shivamogga	Tirthahalli(TP)	Vajapayee Urban Housing Scheme	2016-17	20
	Tirthahalli(TP) Total			20
Shivamogga Total				5478
Tumakuru	Chikkanayakanahalli TMC	Dr.B.R Ambedkar Nivas-Urban-	2015-16	52
Tumakuru	Chikkanayakanahalli TMC	Dr.B.R Ambedkar Nivas-Urban-	2016-17	24
Tumakuru	Chikkanayakanahalli TMC	Vajapayee Urban Housing Scheme	2017-18	40
	Chikkanayakanahalli TMC Total			116
Tumakuru	Chiknayakanhalli(TMC)	Vajapayee Urban Housing Scheme	2016-17	110
	Chiknayakanhalli(TMC) Total			110
Tumakuru	Gubbi TP	Dr.B.R Ambedkar Nivas-Urban-	2015-16	32
Tumakuru	Gubbi TP	Dr.B.R Ambedkar Nivas-Urban-	2016-17	5
Tumakuru	Gubbi TP	Vajapayee Urban Housing Scheme	2017-18	30
	Gubbi TP Total			67
Tumakuru	Gubbi(TP)	Vajapayee Urban Housing Scheme	2016-17	25
	Gubbi(TP) Total			25
Tumakuru	Koratagere TP	Dr.B.R Ambedkar Nivas-Urban-	2015-16	61
Tumakuru	Koratagere TP	Dr.B.R Ambedkar Nivas-Urban-	2016-17	88
Tumakuru	Koratagere TP	Vajapayee Urban Housing Scheme	2015-16	200
Tumakuru	Koratagere TP	Vajapayee Urban Housing Scheme	2017-18	23
Tumakuru	Koratagere TP	Vajapayee Urban Housing Scheme-Additional	2017-18	500
	Koratagere TP Total			872
Tumakuru	Koratagere(TP)	Vajapayee Urban Housing Scheme	2016-17	12
	Koratagere(TP) Total			12
Tumakuru	Kunigal TMC	Dr.B.R Ambedkar Nivas-Urban-	2015-16	41
Tumakuru	Kunigal TMC	Dr.B.R Ambedkar Nivas-Urban-	2016-17	65
Tumakuru	Kunigal TMC	Vajapayee Urban Housing Scheme	2017-18	61

LAQ-364 (Annexure-2) Urban

District	Town	Scheme	Series	Target
	Kunigal TMC Total			167
Tumakuru	Kunigal(TMC)	Vajapayee Urban Housing Scheme	2016-17	24
	Kunigal(TMC) Total			24
Tumakuru	Madhugiri TMC	Dr.B.R Ambedkar Nivas-Urban-	2015-16	68
Tumakuru	Madhugiri TMC	Dr.B.R Ambedkar Nivas-Urban-	2016-17	37
Tumakuru	Madhugiri TMC	Vajapayee Urban Housing Scheme	2017-18	42
	Madhugiri TMC Total			147
Tumakuru	Pavagada TMC	Dr.B.R Ambedkar Nivas-Urban-	2015-16	20
Tumakuru	Pavagada TMC	Dr.B.R Ambedkar Nivas-Urban-	2016-17	210
Tumakuru	Pavagada TMC	Vajapayee Urban Housing Scheme	2017-18	40
	Pavagada TMC Total			270
Tumakuru	Pavagada(TMC)	Vajapayee Urban Housing Scheme	2016-17	101
	Pavagada(TMC) Total			101
Tumakuru	Sira CMC	Dr.B.R Ambedkar Nivas-Urban-	2016-17	189
Tumakuru	Sira CMC	Vajapayee Urban Housing Scheme	2015-16	200
Tumakuru	Sira CMC	Vajapayee Urban Housing Scheme	2017-18	96
Tumakuru	Sira CMC	Vajapayee Urban Housing Scheme-Additional	2017-18	300
	Sira CMC Total			785
Tumakuru	Tiptur CMC	Dr.B.R Ambedkar Nivas-Urban-	2015-16	58
Tumakuru	Tiptur CMC	Dr.B.R Ambedkar Nivas-Urban-	2016-17	61
Tumakuru	Tiptur CMC	Vajapayee Urban Housing Scheme	2015-16	300
Tumakuru	Tiptur CMC	Vajapayee Urban Housing Scheme	2017-18	108
Tumakuru	Tiptur CMC	Vajapayee Urban Housing Scheme-Additional	2017-18	200
	Tiptur CMC Total			727
Tumakuru	Tiptur(CMC)	Vajapayee Urban Housing Scheme	2016-17	67
	Tiptur(CMC) Total			67
Tumakuru	Tumakuru CMC	Dr.B.R Ambedkar Nivas-Urban-	2015-16	56
Tumakuru	Tumakuru CMC	Dr.B.R Ambedkar Nivas-Urban-	2016-17	711
Tumakuru	Tumakuru CMC	Vajapayee Urban Housing Scheme	2015-16	400
Tumakuru	Tumakuru CMC	Vajapayee Urban Housing Scheme	2017-18	497
	Tumakuru CMC Total			1664
Tumakuru	Tumkur(CMC)	Vajapayee Urban Housing Scheme	2016-17	206
	Tumkur(CMC) Total			206
Tumakuru	Turuvekere TP	Dr.B.R Ambedkar Nivas-Urban-	2015-16	36
Tumakuru	Turuvekere TP	Dr.B.R Ambedkar Nivas-Urban-	2016-17	17
Tumakuru	Turuvekere TP	Vajapayee Urban Housing Scheme	2017-18	26
	Turuvekere TP Total			79
Tumakuru	Turuvekere(TP)	Vajapayee Urban Housing Scheme	2016-17	32
	Turuvekere(TP) Total			32
Tumakuru Total				5471
Udupi	Kapu TMC	Vajapayee Urban Housing Scheme	2017-18	20
Udupi	Kapu TMC	Vajapayee Urban Housing Scheme-Additional	2017-18	300
	Kapu TMC Total			320
Udupi	Karkala TMC	Dr.B.R Ambedkar Nivas-Urban-	2015-16	9
Udupi	Karkala TMC	Dr.B.R Ambedkar Nivas-Urban-	2016-17	13
Udupi	Karkala TMC	Vajapayee Urban Housing Scheme	2017-18	48
	Karkala TMC Total			70
Udupi	Kundapura TMC	Dr.B.R Ambedkar Nivas-Urban-	2015-16	12
Udupi	Kundapura TMC	Dr.B.R Ambedkar Nivas-Urban-	2016-17	20
Udupi	Kundapura TMC	Vajapayee Urban Housing Scheme	2017-18	58
Udupi	Kundapura TMC	Vajapayee Urban Housing Scheme-Additional	2017-18	150
	Kundapura TMC Total			240
Udupi	Kundapura(TMC)	Vajapayee Urban Housing Scheme	2016-17	21
	Kundapura(TMC) Total			21
Udupi	Saligram(TP)	Vajapayee Urban Housing Scheme	2016-17	13
	Saligram(TP) Total			13
Udupi	Saligrama TP	Dr.B.R Ambedkar Nivas-Urban-	2015-16	1
Udupi	Saligrama TP	Dr.B.R Ambedkar Nivas-Urban-	2016-17	2
Udupi	Saligrama TP	Dr.B.R Ambedkar Nivas-Urban-	2017-18	24
Udupi	Saligrama TP	Vajapayee Urban Housing Scheme	2017-18	28
Udupi	Saligrama TP	Vajapayee Urban Housing Scheme-Additional	2017-18	100
	Saligrama TP Total			155
Udupi	Udupi	Vajapayee Urban Housing Scheme	2015-16	200

LAQ-364 (Annexure-2) Urban

District	Town	Scheme	Series	Target
	Udupi Total			200
Udupi	Udupi CMC	Dr.B.R Ambedkar Nivas-Urban-	2015-16	23
Udupi	Udupi CMC	Dr.B.R Ambedkar Nivas-Urban-	2016-17	72
Udupi	Udupi CMC	Dr.B.R Ambedkar Nivas-Urban-	2017-18	34
Udupi	Udupi CMC	Vajapayee Urban Housing Scheme	2017-18	230
	Udupi CMC Total			359
Udupi	Udupi(CMC)	Vajapayee Urban Housing Scheme	2016-17	130
	Udupi(CMC) Total			130
Udupi Total				1508
UttaraKannada	Ankola TP	Dr.B.R Ambedkar Nivas-Urban-	2015-16	26
UttaraKannada	Ankola TP	Dr.B.R Ambedkar Nivas-Urban-	2016-17	57
UttaraKannada	Ankola TP	Vajapayee Urban Housing Scheme	2017-18	26
	Ankola TP Total			109
UttaraKannada	Ankola(TP)	Vajapayee Urban Housing Scheme	2016-17	86
	Ankola(TP) Total			86
UttaraKannada	Bhatkal TMC	Dr.B.R Ambedkar Nivas-Urban-	2015-16	9
UttaraKannada	Bhatkal TMC	Dr.B.R Ambedkar Nivas-Urban-	2016-17	16
UttaraKannada	Bhatkal TMC	Vajapayee Urban Housing Scheme	2017-18	64
	Bhatkal TMC Total			89
UttaraKannada	Bhatkal(TMC)	Vajapayee Urban Housing Scheme	2016-17	14
	Bhatkal(TMC) Total			14
UttaraKannada	Dandeli CMC	Dr.B.R Ambedkar Nivas-Urban-	2015-16	73
UttaraKannada	Dandeli CMC	Dr.B.R Ambedkar Nivas-Urban-	2016-17	17
UttaraKannada	Dandeli CMC	Dr.B.R Ambedkar Nivas-Urban-	2017-18	9
UttaraKannada	Dandeli CMC	Vajapayee Urban Housing Scheme	2015-16	300
UttaraKannada	Dandeli CMC	Vajapayee Urban Housing Scheme	2017-18	90
	Dandeli CMC Total			489
UttaraKannada	Dandeli(CMC)	Vajapayee Urban Housing Scheme	2016-17	44
	Dandeli(CMC) Total			44
UttaraKannada	Haliyal TP	Dr.B.R Ambedkar Nivas-Urban-	2015-16	43
UttaraKannada	Haliyal TP	Dr.B.R Ambedkar Nivas-Urban-	2016-17	85
UttaraKannada	Haliyal TP	Dr.B.R Ambedkar Nivas-Urban-	2017-18	24
UttaraKannada	Haliyal TP	Vajapayee Urban Housing Scheme	2015-16	700
UttaraKannada	Haliyal TP	Vajapayee Urban Housing Scheme	2017-18	42
UttaraKannada	Haliyal TP	Vajapayee Urban Housing Scheme-Additional	2017-18	75
	Haliyal TP Total			969
UttaraKannada	Haliyal(TP)	Vajapayee Urban Housing Scheme	2016-17	58
	Haliyal(TP) Total			58
UttaraKannada	Honavar(TP)	Vajapayee Urban Housing Scheme	2016-17	16
	Honavar(TP) Total			16
UttaraKannada	Honnavar TP	Dr.B.R Ambedkar Nivas-Urban-	2015-16	6
UttaraKannada	Honnavar TP	Dr.B.R Ambedkar Nivas-Urban-	2017-18	3
UttaraKannada	Honnavar TP	Vajapayee Urban Housing Scheme	2017-18	39
	Honnavar TP Total			48
UttaraKannada	Jali TP	Dr.B.R Ambedkar Nivas-Urban-	2015-16	4
UttaraKannada	Jali TP	Dr.B.R Ambedkar Nivas-Urban-	2016-17	15
UttaraKannada	Jali TP	Dr.B.R Ambedkar Nivas-Urban-	2017-18	3
UttaraKannada	Jali TP	Vajapayee Urban Housing Scheme	2017-18	23
	Jali TP Total			45
UttaraKannada	Jali(CT)	Vajapayee Urban Housing Scheme	2016-17	4
	Jali(CT) Total			4
UttaraKannada	Karwar CMC	Dr.B.R Ambedkar Nivas-Urban-	2015-16	16
UttaraKannada	Karwar CMC	Dr.B.R Ambedkar Nivas-Urban-	2016-17	22
UttaraKannada	Karwar CMC	Dr.B.R Ambedkar Nivas-Urban-	2017-18	8
UttaraKannada	Karwar CMC	Vajapayee Urban Housing Scheme	2016-17	119
UttaraKannada	Karwar CMC	Vajapayee Urban Housing Scheme	2017-18	122
	Karwar CMC Total			287
UttaraKannada	Kumta TMC	Dr.B.R Ambedkar Nivas-Urban-	2015-16	13
UttaraKannada	Kumta TMC	Dr.B.R Ambedkar Nivas-Urban-	2016-17	20
UttaraKannada	Kumta TMC	Dr.B.R Ambedkar Nivas-Urban-	2017-18	8
UttaraKannada	Kumta TMC	Vajapayee Urban Housing Scheme	2017-18	56
	Kumta TMC Total			97
UttaraKannada	Kumta(TMC)	Vajapayee Urban Housing Scheme	2016-17	31

LAQ-364 (Annexure-2) Urban

District	Town	Scheme	Series	Target
	Kumta(TMC) Total			31
UttaraKannada	Mundgod TP	Dr.B.R Ambedkar Nivas-Urban-	2015-16	27
UttaraKannada	Mundgod TP	Dr.B.R Ambedkar Nivas-Urban-	2016-17	44
UttaraKannada	Mundgod TP	Dr.B.R Ambedkar Nivas-Urban-	2017-18	10
UttaraKannada	Mundgod TP	Vajapayee Urban Housing Scheme	2015-16	500
UttaraKannada	Mundgod TP	Vajapayee Urban Housing Scheme	2017-18	30
	Mundgod TP Total			611
UttaraKannada	Mundgod(TP)	Vajapayee Urban Housing Scheme	2016-17	18
	Mundgod(TP) Total			18
UttaraKannada	Siddapura TP	Dr.B.R Ambedkar Nivas-Urban-	2015-16	10
UttaraKannada	Siddapura TP	Dr.B.R Ambedkar Nivas-Urban-	2016-17	10
UttaraKannada	Siddapura TP	Dr.B.R Ambedkar Nivas-Urban-	2017-18	9
UttaraKannada	Siddapura TP	Vajapayee Urban Housing Scheme	2017-18	28
	Siddapura TP Total			57
UttaraKannada	Sirsi CMC	Dr.B.R Ambedkar Nivas-Urban-	2015-16	29
UttaraKannada	Sirsi CMC	Dr.B.R Ambedkar Nivas-Urban-	2016-17	23
UttaraKannada	Sirsi CMC	Dr.B.R Ambedkar Nivas-Urban-	2017-18	7
UttaraKannada	Sirsi CMC	Vajapayee Urban Housing Scheme	2017-18	110
	Sirsi CMC Total			169
UttaraKannada	Sirsi(CMC)	Vajapayee Urban Housing Scheme	2016-17	88
	Sirsi(CMC) Total			88
UttaraKannada	Yellapur(TP)	Vajapayee Urban Housing Scheme	2016-17	76
	Yellapur(TP) Total			76
UttaraKannada	Yellapura TP	Dr.B.R Ambedkar Nivas-Urban-	2015-16	28
UttaraKannada	Yellapura TP	Dr.B.R Ambedkar Nivas-Urban-	2016-17	46
UttaraKannada	Yellapura TP	Vajapayee Urban Housing Scheme	2017-18	36
	Yellapura TP Total			110
UttaraKannada Total				3515
Vijayapura	Almel	Vajapayee Urban Housing Scheme	2016-17	87
	Almel Total			87
Vijayapura	Almela TP	Dr.B.R Ambedkar Nivas-Urban-	2015-16	132
Vijayapura	Almela TP	Dr.B.R Ambedkar Nivas-Urban-	2016-17	545
Vijayapura	Almela TP	Dr.B.R Ambedkar Nivas-Urban-	2017-18	693
Vijayapura	Almela TP	Vajapayee Urban Housing Scheme	2017-18	133
Vijayapura	Almela TP	Vajapayee Urban Housing Scheme-Additional	2017-18	400
	Almela TP Total			1903
Vijayapura	Basavana Bagewadi TMC	Dr.B.R Ambedkar Nivas-Urban-	2015-16	22
Vijayapura	Basavana Bagewadi TMC	Dr.B.R Ambedkar Nivas-Urban-	2016-17	40
Vijayapura	Basavana Bagewadi TMC	Dr.B.R Ambedkar Nivas-Urban-	2017-18	64
Vijayapura	Basavana Bagewadi TMC	Vajapayee Urban Housing Scheme	2015-16	500
Vijayapura	Basavana Bagewadi TMC	Vajapayee Urban Housing Scheme	2017-18	52
	Basavana Bagewadi TMC Total			678
Vijayapura	BasavanaBagevadi(TMC)	Vajapayee Urban Housing Scheme	2016-17	35
	BasavanaBagevadi(TMC) Total			35
Vijayapura	Bijapur(CMC)	Vajapayee Urban Housing Scheme	2016-17	171
	Bijapur(CMC) Total			171
Vijayapura	Chadachana TP	Dr.B.R Ambedkar Nivas-Urban-	2015-16	40
Vijayapura	Chadachana TP	Dr.B.R Ambedkar Nivas-Urban-	2016-17	70
Vijayapura	Chadachana TP	Dr.B.R Ambedkar Nivas-Urban-	2017-18	36
Vijayapura	Chadachana TP	Vajapayee Urban Housing Scheme	2015-16	200
Vijayapura	Chadachana TP	Vajapayee Urban Housing Scheme	2017-18	27
Vijayapura	Chadachana TP	Vajapayee Urban Housing Scheme-Additional	2017-18	200
	Chadachana TP Total			573
Vijayapura	Chadchan	Vajapayee Urban Housing Scheme	2016-17	34
	Chadchan Total			34
Vijayapura	Devara Hipparagi TP	Dr.B.R Ambedkar Nivas-Urban-	2015-16	46
Vijayapura	Devara Hipparagi TP	Dr.B.R Ambedkar Nivas-Urban-	2016-17	83
Vijayapura	Devara Hipparagi TP	Dr.B.R Ambedkar Nivas-Urban-	2017-18	42
Vijayapura	Devara Hipparagi TP	Vajapayee Urban Housing Scheme	2015-16	200
Vijayapura	Devara Hipparagi TP	Vajapayee Urban Housing Scheme	2017-18	27
Vijayapura	Devara Hipparagi TP	Vajapayee Urban Housing Scheme-Additional	2017-18	125
	Devara Hipparagi TP Total			523
Vijayapura	DevaraHippargi	Vajapayee Urban Housing Scheme	2016-17	95

LAQ-364 (Annexure-2) Urban

District	Town	Scheme	Series	Target
	DevaraHippargi Total			95
Vijayapura	Indi TMC	Dr.B.R Ambedkar Nivas-Urban-	2015-16	29
Vijayapura	Indi TMC	Dr.B.R Ambedkar Nivas-Urban-	2016-17	51
Vijayapura	Indi TMC	Dr.B.R Ambedkar Nivas-Urban-	2017-18	361
Vijayapura	Indi TMC	Vajapayee Urban Housing Scheme	2015-16	500
Vijayapura	Indi TMC	Vajapayee Urban Housing Scheme	2017-18	59
Vijayapura	Indi TMC	Vajapayee Urban Housing Scheme-Additional	2017-18	150
	Indi TMC Total			1150
Vijayapura	Indi(TMC)	Vajapayee Urban Housing Scheme	2016-17	44
	Indi(TMC) Total			44
Vijayapura	Kolhar TP	Dr.B.R Ambedkar Nivas-Urban-	2015-16	70
Vijayapura	Kolhar TP	Dr.B.R Ambedkar Nivas-Urban-	2016-17	123
Vijayapura	Kolhar TP	Vajapayee Urban Housing Scheme	2017-18	30
Vijayapura	Kolhar TP	Vajapayee Urban Housing Scheme-Additional	2017-18	250
	Kolhar TP Total			473
Vijayapura	Kolhar(Old)	Vajapayee Urban Housing Scheme	2016-17	34
	Kolhar(Old) Total			34
Vijayapura	Managuli	Vajapayee Urban Housing Scheme	2016-17	27
	Managuli Total			27
Vijayapura	Manguli TP	Dr.B.R Ambedkar Nivas-Urban-	2015-16	59
Vijayapura	Manguli TP	Dr.B.R Ambedkar Nivas-Urban-	2016-17	104
Vijayapura	Manguli TP	Dr.B.R Ambedkar Nivas-Urban-	2017-18	144
Vijayapura	Manguli TP	Vajapayee Urban Housing Scheme	2017-18	26
Vijayapura	Manguli TP	Vajapayee Urban Housing Scheme-Additional	2017-18	250
	Manguli TP Total			583
Vijayapura	Muddebihal TMC	Dr.B.R Ambedkar Nivas-Urban-	2015-16	42
Vijayapura	Muddebihal TMC	Dr.B.R Ambedkar Nivas-Urban-	2016-17	73
Vijayapura	Muddebihal TMC	Dr.B.R Ambedkar Nivas-Urban-	2017-18	33
Vijayapura	Muddebihal TMC	Vajapayee Urban Housing Scheme	2015-16	250
Vijayapura	Muddebihal TMC	Vajapayee Urban Housing Scheme	2017-18	88
Vijayapura	Muddebihal TMC	Vajapayee Urban Housing Scheme-Additional	2017-18	200
	Muddebihal TMC Total			686
Vijayapura	Muddebihal(TMC)	Vajapayee Urban Housing Scheme	2016-17	29
	Muddebihal(TMC) Total			29
Vijayapura	Nalatavadi TP	Dr.B.R Ambedkar Nivas-Urban-	2015-16	48
Vijayapura	Nalatavadi TP	Dr.B.R Ambedkar Nivas-Urban-	2016-17	85
Vijayapura	Nalatavadi TP	Dr.B.R Ambedkar Nivas-Urban-	2017-18	43
Vijayapura	Nalatavadi TP	Vajapayee Urban Housing Scheme	2015-16	200
Vijayapura	Nalatavadi TP	Vajapayee Urban Housing Scheme	2017-18	26
Vijayapura	Nalatavadi TP	Vajapayee Urban Housing Scheme-Additional	2017-18	200
	Nalatavadi TP Total			602
Vijayapura	Nalatawad	Vajapayee Urban Housing Scheme	2016-17	46
	Nalatawad Total			46
Vijayapura	Nidagundi	Vajapayee Urban Housing Scheme	2016-17	80
	Nidagundi Total			80
Vijayapura	Nidagundi TP	Dr.B.R Ambedkar Nivas-Urban-	2015-16	66
Vijayapura	Nidagundi TP	Dr.B.R Ambedkar Nivas-Urban-	2016-17	119
Vijayapura	Nidagundi TP	Dr.B.R Ambedkar Nivas-Urban-	2017-18	47
Vijayapura	Nidagundi TP	Vajapayee Urban Housing Scheme	2017-18	30
Vijayapura	Nidagundi TP	Vajapayee Urban Housing Scheme-Additional	2017-18	250
	Nidagundi TP Total			512
Vijayapura	Sindagi TMC	Dr.B.R Ambedkar Nivas-Urban-	2015-16	34
Vijayapura	Sindagi TMC	Dr.B.R Ambedkar Nivas-Urban-	2016-17	210
Vijayapura	Sindagi TMC	Dr.B.R Ambedkar Nivas-Urban-	2017-18	423
Vijayapura	Sindagi TMC	Vajapayee Urban Housing Scheme	2017-18	144
Vijayapura	Sindagi TMC	Vajapayee Urban Housing Scheme-Additional	2017-18	250
	Sindagi TMC Total			1061
Vijayapura	Sindgi(TMC)	Vajapayee Urban Housing Scheme	2016-17	34
	Sindgi(TMC) Total			34
Vijayapura	Talikota(TMC)	Vajapayee Urban Housing Scheme	2016-17	44
	Talikota(TMC) Total			44
Vijayapura	Talikote TMC	Dr.B.R Ambedkar Nivas-Urban-	2015-16	21
Vijayapura	Talikote TMC	Dr.B.R Ambedkar Nivas-Urban-	2016-17	38

LAQ-364 (Annexure-2) Urban

District	Town	Scheme	Series	Target
Vijayapura	Talikote TMC	Dr.B.R Ambedkar Nivas-Urban-	2017-18	17
Vijayapura	Talikote TMC	Vajapayee Urban Housing Scheme	2017-18	58
Vijayapura	Talikote TMC	Vajapayee Urban Housing Scheme-Additional	2017-18	200

LAQ-364 (Annexure-2) Urban

District	Town	Scheme	Series	Target
	Talikote TMC Total			334
Vijayapura	Vijayapura CMC	Dr.B.R Ambedkar Nivas-Urban-	2015-16	219
Vijayapura	Vijayapura CMC	Dr.B.R Ambedkar Nivas-Urban-	2016-17	381
Vijayapura	Vijayapura CMC	Dr.B.R Ambedkar Nivas-Urban-	2017-18	336
Vijayapura	Vijayapura CMC	Vajapayee Urban Housing Scheme	2015-16	700
Vijayapura	Vijayapura CMC	Vajapayee Urban Housing Scheme	2017-18	491
Vijayapura	Vijayapura CMC	Vajapayee Urban Housing Scheme-Additional	2017-18	550
	Vijayapura CMC Total			2677
Vijayapura Total				12515
Yadagiri	Bhimarayanagudi TP	Dr.B.R Ambedkar Nivas-Urban-	2015-16	33
Yadagiri	Bhimarayanagudi TP	Dr.B.R Ambedkar Nivas-Urban-	2016-17	56
Yadagiri	Bhimarayanagudi TP	Dr.B.R Ambedkar Nivas-Urban-	2017-18	113
Yadagiri	Bhimarayanagudi TP	Vajapayee Urban Housing Scheme-Additional	2017-18	100
	Bhimarayanagudi TP Total			302
Yadagiri	Bhimarayanagudi(NAC)	Vajapayee Urban Housing Scheme	2016-17	34
	Bhimarayanagudi(NAC) Total			34
Yadagiri	Gurmatkal(TP)	Vajapayee Urban Housing Scheme	2016-17	29
	Gurmatkal(TP) Total			29
Yadagiri	Gurmitkal TP	Dr.B.R Ambedkar Nivas-Urban-	2015-16	15
Yadagiri	Gurmitkal TP	Dr.B.R Ambedkar Nivas-Urban-	2016-17	26
Yadagiri	Gurmitkal TP	Dr.B.R Ambedkar Nivas-Urban-	2017-18	13
Yadagiri	Gurmitkal TP	Vajapayee Urban Housing Scheme	2017-18	35
Yadagiri	Gurmitkal TP	Vajapayee Urban Housing Scheme-Additional	2017-18	100
	Gurmitkal TP Total			189
Yadagiri	Kakkera TMC	Dr.B.R Ambedkar Nivas-Urban-	2016-17	360
Yadagiri	Kakkera TMC	Dr.B.R Ambedkar Nivas-Urban-	2017-18	94
Yadagiri	Kakkera TMC	Vajapayee Urban Housing Scheme	2015-16	200
Yadagiri	Kakkera TMC	Vajapayee Urban Housing Scheme	2017-18	25
	Kakkera TMC Total			679
Yadagiri	Kekkera	Vajapayee Urban Housing Scheme	2016-17	325
	Kekkera Total			325
Yadagiri	Kembhavi	Vajapayee Urban Housing Scheme	2016-17	101
	Kembhavi Total			101
Yadagiri	Kembhavi TMC	Dr.B.R Ambedkar Nivas-Urban-	2015-16	113
Yadagiri	Kembhavi TMC	Vajapayee Urban Housing Scheme	2015-16	100
Yadagiri	Kembhavi TMC	Vajapayee Urban Housing Scheme	2017-18	28
	Kembhavi TMC Total			241
Yadagiri	Shahapur TMC	Dr.B.R Ambedkar Nivas-Urban-	2015-16	46
Yadagiri	Shahapur TMC	Dr.B.R Ambedkar Nivas-Urban-	2016-17	82
Yadagiri	Shahapur TMC	Dr.B.R Ambedkar Nivas-Urban-	2017-18	42
Yadagiri	Shahapur TMC	Vajapayee Urban Housing Scheme	2017-18	89
Yadagiri	Shahapur TMC	Vajapayee Urban Housing Scheme-Additional	2017-18	100
	Shahapur TMC Total			359
Yadagiri	Shahpur(TMC)	Vajapayee Urban Housing Scheme	2016-17	74
	Shahpur(TMC) Total			74
Yadagiri	Shorapur TMC	Dr.B.R Ambedkar Nivas-Urban-	2015-16	136
Yadagiri	Shorapur TMC	Dr.B.R Ambedkar Nivas-Urban-	2016-17	241
Yadagiri	Shorapur TMC	Dr.B.R Ambedkar Nivas-Urban-	2017-18	121
Yadagiri	Shorapur TMC	Vajapayee Urban Housing Scheme	2017-18	73
Yadagiri	Shorapur TMC	Vajapayee Urban Housing Scheme-Additional	2017-18	150
	Shorapur TMC Total			721
Yadagiri	Shorapur(TMC)	Vajapayee Urban Housing Scheme	2016-17	222
	Shorapur(TMC) Total			222
Yadagiri	Yadgir CMC	Dr.B.R Ambedkar Nivas-Urban-	2015-16	115
Yadagiri	Yadgir CMC	Dr.B.R Ambedkar Nivas-Urban-	2016-17	203
Yadagiri	Yadgir CMC	Dr.B.R Ambedkar Nivas-Urban-	2017-18	98
Yadagiri	Yadgir CMC	Vajapayee Urban Housing Scheme	2015-16	500
Yadagiri	Yadgir CMC	Vajapayee Urban Housing Scheme	2017-18	119
Yadagiri	Yadgir CMC	Vajapayee Urban Housing Scheme-Additional	2017-18	200
	Yadgir CMC Total			1235
Yadagiri Total				4511
Grand Total				162547

LAQ-364 (Annexure-3)

Sl.No.	Name of the District	Name of the Town	Name of the Scheme	Series Year	Sanctioned House
1	Bagalkot	Jamakhandi CMC	Vajpayee AHP	2017-2018	200
2	Ballari	Sandur TMC	Vajpayee AHP	2017-2018	2000
3	Belagavi	Belagavi CC	Vajpayee AHP	2017-2018	300
4	Chamarajnagar	Kollegal CMC	Vajpayee AHP	2017-2018	400
5	Davanagere	Davanagere CC	Vajpayee AHP	2017-2018	500
6	Davanagere	Harappanahalli TMC	Vajpayee AHP	2017-2018	550
7	Dharwad	Hubballi-Dharwad CC	Vajpayee AHP	2017-2018	1000
8	Gadag	Nargunda TMC	Vajpayee AHP	2017-2018	2000
9	Gadag	Ron TMC	Vajpayee AHP	2017-2018	1190
10	Gadag	Gajendragada TMC	Vajpayee AHP	2017-2018	810
11	Hassan	Arakalgud TP	Vajpayee AHP	2017-2018	1000
12	Hassan	Holenarasipura TMC	Vajpayee AHP	2017-2018	947
13	Haveri	Haveri CMC	Vajpayee AHP	2017-2018	1500
14	Kalaburagi	Aland TMC	Vajpayee AHP	2017-2018	1000
15	Kalaburagi	Chincholi TP	Vajpayee AHP	2017-2018	500
16	Kalaburagi	Chittapur TMC	Vajpayee AHP	2017-2018	1000
17	Mysuru	Hunsur TMC	Vajpayee AHP	2017-2018	750
18	Mysuru	Mysuru CC	Vajpayee AHP	2017-2018	2000
19	Mysuru	Mysuru CC	Vajpayee AHP	2017-2018	1000
20	Shivamogga	Shivamogga CMC	Vajpayee AHP	2017-2018	3000
21	Udupi	Kapu TMC	Vajpayee AHP	2017-2018	500
22	UttaraKannada	Yellapura TP & Mundgod TP	Vajpayee AHP	2017-2018	1000
23	Dakshina Kannada	Mangalore CC	Vajpayee AHP	2017-2018	1000
24	Tumkur	Tiptur CMC	Vajpayee AHP	2017-2018	750
		Total			**24897**

LAQ-364 (Annexure-4)

District	Constituency	Gramapanchayat	No. of Houseless Families
Bagalkot	Teradal	Halingali	177
Bagalkot	Teradal	Asangi	681
Bagalkot	Teradal	Kolahalli	258
Bagalkot	Teradal	Hipparagi	149
Bagalkot	Teradal	Madarkhandi	378
Bagalkot	Teradal	Navalagi	440
Bagalkot	Teradal	Jagdal	295
Bagalkot	Teradal	Chimmad	601
Bagalkot	Teradal	Hangandi	549
Bagalkot	Teradal	Golabavi	990
Bagalkot	Teradal	Saslatti	318
Bagalkot	Teradal	Tamadaddi	341
Bagalkot	Teradal	Yallatti	285
Total			5462

LAQ-364 (Annexure-5)

District	Constituency	Town	No. of Houseless Families
Bagalkot	Teradal	Teradal	3762
Bagalkot	Teradal	Rabakavi Banahatti	4010
Bagalkot	Teradal	Mahalingapur	1274
Total			9046

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: 962
ಸದಸ್ಯರ ಹೆಸರು	: ಶ್ರೀ ಅಪ್ಪಚ್ಚು (ರಂಜನ್) ಎಂ.ಪಿ (ಮಡಿಕೇರಿ)
ಉತ್ತರಿಸಬೇಕಾದ ದಿನಾಂಕ	: 12-12-2018
ಉತ್ತರಿಸುವ ಸಚಿವರು	: ಮಾನ್ಯ ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು.

ಪ್ರ. ಸಂ.	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿ 2017-18 ಹಾಗೂ 2018-19ನೇ ಸಾಲಿನಿಂದ ಇಲ್ಲಿಯವರೆಗೆ ಪಟ್ಟಣ ಪಂಚಾಯಿತಿ ಮತ್ತು ನಗರ ಸಭೆಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆಗೊಳಸಲಾಗಿದೆ (ವಿಧಾನಸಭಾವಾರು ವಿವರ ನೀಡುವುದು)	1. **ಪೌರಕಾರ್ಮಿಕ ಗೃಹಭಾಗ್ಯ ಯೋಜನೆ** • ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ 2017-18 ಹಾಗೂ 2018-19ನೇ ಸಾಲಿನಲ್ಲಿ ನಗರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಬಿಡುಗಡೆಯಾದ ಅನುದಾನದ ವಿವರಗಳನ್ನು **ಅನುಬಂಧ-01** ರಲ್ಲಿ ಲಗತ್ತಿಸಿದೆ. • ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ ಯೋಜನೆಯಡಿ ಬಿಡುಗಡೆಯಾದ ಅನುದಾನದ ವಿವರ **ಅನುಬಂಧ- 2** ರಲ್ಲಿ ವಿವರಿಸಲಾಗಿದೆ. 2. **<u>ಸಿಎಂಎಸ್‌ಎಂಟಿಡಿಪಿ/ನಗರೋತ್ಥಾನ(ಮುನಿಸಿಪಾಲಿಟಿ)-3</u>** • ಸಿಎಂಎಸ್‌ಎಂಟಿಡಿಪಿ ಹಂತ-2 ರ ಯೋಜನೆಯ ವಿವರಗಳನ್ನು **ಅನುಬಂಧ-3** ರಲ್ಲಿ ಲಗತ್ತಿಸಿದೆ. • ನಗರೋತ್ಥಾನ(ಮುನಿಸಿಪಾಲಿಟಿ)-3ರ ಯೋಜನೆಯ ವಿವರಗಳನ್ನು **ಅನುಬಂಧ-4** ರಲ್ಲಿ ಲಗತ್ತಿಸಿದೆ. 3. **14ನೇ ಹಣಕಾಸು ಆಯೋಗ/ ಯು.ಐ.ಡಿ.ಎಸ್.ಎಸ್.ಎಂ.ಟಿ./ ಅಮೃತ್:** ರಾಜ್ಯದಲ್ಲಿ 2017-18 ಹಾಗೂ 2018-19ನೇ ಸಾಲಿನಿಂದ ಇಲ್ಲಿಯವರೆಗೆ ಪಟ್ಟಣ ಪಂಚಾಯಿತಿ ಮತ್ತು ನಗರಸಭೆಗಳಿಗೆ ಕೇಂದ್ರ ಪುರಸ್ಕೃತ ಯು.ಐ.ಡಿ.ಎಸ್.ಎಸ್.ಎಂ.ಟಿ. ಯೋಜನೆ, ಕೇಂದ್ರ ಪುರಸ್ಕೃತ 'ಅಮೃತ್' ಅಭಿಯಾನ ಮತ್ತು 14ನೇ ಹಣಕಾಸು ಆಯೋಗದಡಿ ಬಿಡುಗಡೆಯಾದ ಅನುದಾನದ ವಿವರಗಳನ್ನು ಕ್ರಮವಾಗಿ **ಅನುಬಂಧ-5, ಅನುಬಂಧ-6 ಮತ್ತು ಅನುಬಂಧ-7**ರಲ್ಲಿ ಲಗತ್ತಿಸಿದೆ. 4. **ಎಸ್.ಎಫ್.ಸಿ. ಮುಕ್ತನಿಧಿ :** ಎಸ್.ಎಫ್.ಸಿ. ಮುಕ್ತನಿಧಿ ಅನುದಾನದಡಿ 2017-18 ಸಾಲಿನಿಂದ ಇಲ್ಲಿಯವರೆಗೆ ಪಟ್ಟಣ ಪಂಚಾಯಿತಿ ಮತ್ತು ನಗರ ಸಭೆಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆಗೊಳಸಲಾಗಿದೆ ಎಂಬುದರ ವಿವರಗಳನ್ನು **ಅನುಬಂಧ-8** ರಲ್ಲಿ ಲಗತ್ತಿಸಿ ಸಲ್ಲಿಸಿದೆ. 5. **<u>ಸ್ವಚ್ಛ ಭಾರತ್ ಮಿಷನ್:</u>** ರಾಜ್ಯದಲ್ಲಿ 2017-18 ಹಾಗೂ 2018-19ನೇ ಸಾಲಿನಿಂದ ಇಲ್ಲಿಯವರೆಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನ **ಅನುಬಂಧ-9** ರಲ್ಲಿ ಲಗತ್ತಿಸಿದೆ.

ಇ	ಕೊಡಗು ಜಿಲ್ಲೆಯಲ್ಲಿ ಜಲ ಪ್ರಳಯದಲ್ಲಿ ಉಂಟಾದ ನಷ್ಟದ ಸಂಬಂಧ ಸರ್ಕಾರಕ್ಕೆ ಬಂದ ಪ್ರಸ್ತಾವನೆಯ ಮೊತ್ತವೆಷ್ಟು; ಬಿಡುಗಡೆಗೊಳಿಸಿದ ಅನುದಾನ ಎಷ್ಟು: ಉಳಿಕೆ ಅನುದಾನವನ್ನು ಯಾವಾಗ ಬಿಡುಗಡೆಗೊಳಸಲಾಗುತ್ತದೆ (ಪೂರ್ಣ ವಿವರ ನೀಡುವುದು)?	1. ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಗಳನ್ನು ದುರಸ್ಥಿಪಡಿಸಲು ರೂ.8718.74ಲಕ್ಷಗಳ ಅನುದಾನವನ್ನು ಬಿಡುಗಡೆಗೊಳಸಲು ಕೋರಿ, ಪೌರಾಡಳಿತ ನಿರ್ದೇಶನಾಲಯದಿಂದ ಪ್ರಸ್ತಾವನೆ ಸ್ವೀಕೃತವಾಗಿದ್ದು, ಸದರಿ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. 2. ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರವಾಹ ಪರಿಹಾರ ಕಾಮಗಾರಿಗಳಗಾಗಿ ಕಂದಾಯ ಇಲಾಖೆಯಿಂದ ರೂ.38.59ಕೋಟಿಗಳನ್ನು ಸರ್ಕಾರದ ಆದೇಶ ಸಂಖ್ಯೆ:ಕಂಇ 169 ಟಿಎನ್ಆರ್ 2018, ದಿನಾಂಕ:30-11-2018ರಲ್ಲಿ ಬಿಡುಗಡೆ ಮಾಡಲಾಗಿರುತ್ತದೆ. ಸದರಿ ಅನುದಾನದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರವಾಹ ಪರಿಹಾರ ಕಾಮಗಾರಿಗಳಗಾಗಿ ರೂ.3.62 ಕೋಟಿಗಳನ್ನು ಹಂಚಿಕೆ ಮಾಡಲಾಗಿರುತ್ತದೆ.

ಸಂಖ್ಯೆ: ನಅಇ 252 ಎಸ್ಎಫ್‌ಸಿ 2018.

(ರಮೇಶ ಲ. ಜಾರಕಿಹೊಳಿ)
ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ
ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು

Annexure-1 LAQ-962

Pourakarmika Gruha Bhagya Yojane 2018-19

in lakhs

City Municipal Council		
ULB Name	**Release_DATE (DD-MM-YY) FORMAT ONLY**	**Release_AMOUNT**
Harapanhalli	24.09.2018	10
Kollegala	24.09.2019	60
Udupi	24.09.2020	18
Bhadravati	05/10/2018	10
Sagara	05/10/2018	14
Gangavthi	05/10/2018	106
Kollegala	05/10/2018	20
Hiriyuru	05/10/2018	10
chintamani	05/10/2018	6
Sidlaghatta	05/10/2018	8
Yadagiri	05/10/2018	10
Kolar	05/10/2018	4
Chikamagaluru	05/10/2018	146
Ramanagara	05/10/2018	2
Channapattana	05/10/2018	4
Sidlaghatta	05/10/2018	2
Gouribidanuru	05/10/2018	2
Dandeli	05/10/2018	4
Karwar	05/10/2018	2
Total		**438**

in lakhs

Town Panchayat		
ULB Name	**Release_DATE (DD-MM-YY) FORMAT ONLY**	**Release_AMOUNT**
Honnali	24.09.2018	8
Jagaluru	24.09.2018	6
SORABA	05.04.2018	4
Aminagada	05.04.2018	4
Manuguli	05.04.2018	6
Gudibande	05.04.2018	2
Total		**30**

Annexure - 2 LAQ-962

SCSP 2017-18

District	Name Of the Town	ULB Type	Grants Allocation	Grants Released
Chamarajanagara	Chamarajanagara	CMC	100	0
Chitradurga	Hiriyur	CMC	100	50
Chitradurga	Molakalmuru	TP	100	0
Davanagere	Honnali	TP	50	0
Kolar	Robertsonpet	CMC	25	0
Raichur	Sindanoor	CMC	50	0
Shivamogga	Thirthahalli	TP	50	0
Tumakuru	Koratagere	TP	100	50
Uttara Kannada	Ankola	TP	25	0
Uttara Kannada	Mundagod	TP	50	0
Uttara Kannada	Yellapura	TP	50	0
Grand Total			**700**	**100**

TSP 2017-18

District	Name Of the Town	ULB Type	Grants Allocation	Grants Released
Belagavi	Nippani	CMC	75	0
Bagalkote	Bilagi	TP	50	0
Chitradurga	Hiriyur	CMC	150	75
Davanagere	Honnali	TP	50	0
Gadag	Mulagunda	TP	100	0
Kolar	Robertsonpet	CMC	50	0
Raichur	Sindanoor	CMC	26	0
Shivamogga	Thirthahalli	TP	50	0
Tumakuru	Koratagere	TP	200	100
Uttara Kannada	Ankola	TP	50	0
Uttara Kannada	Mundagod	TP	50	0
Uttara Kannada	Yellapura	TP	50	0
Grand Total			**901**	**175**

SCSP 2018-19

District	Name Of the Town	ULB Type	Grants Allocation	Grants Released
Belagvi	Gokak	CMC	278	0
Belagavi	Mallapura	TP	462	0
Total			740	0

TSP 2018-19

District	Name Of the Town	ULB Type	Grants Allocation	Grants Released
Belagavi	Mallapura	TP	116	0

ప్ర - సం: 962

Annexure - 3

Nagarothana CMSMTDP Phase-2 project 2017-18 & 2018-19 Released Details

(Rs in lakhs)

SL No	Assembly Constituency	Name Of the Town	Type	Allocation	Amount Released 2017-18	Amount Released 2018-19
1	2	3	4	5	6	7
		Bangalore revenue division				
		Kolar				
1	Kolara	Kolar	CMC	3000.00	0.00	0.00
2	Bangarpete	Bangarpet	TMC	500.00		
3	KGF	Robertsonpet	CMC	1500.00		
4	Mulabagilu	Mulbagilu	TMC	500.00		
5	Malur	Malur	TMC	500.00		
6	Srinivasapura	Srinivasapura	TMC	500.00		
			Total	**6500.00**	**0.00**	**0.00**
		Chikkaballapur				
7	Chikkaballapur	Chikkaballapur	CMC	3000.00	0.00	47.13
8	Chintamani	Chintamani	CMC	1500.00		
9	Bagepalli	Bagepalli	TMC	500.00		
10	Gowribidanur	Gowribidanur	TMC	500.00		
11	Shidlaghatta	Shidlaghatta	TMC	500.00		
12	Bagepalli	Gudibande	TP	500.00		
			Total	**6500.00**	**0.00**	**47.13**
		Bangalore Urban				
13	Anekal	Anekal	TMC	500.00	0.00	0.00
			Total	**500.00**	**0.00**	**0.00**
		Bangalore Rural				
14	Doddaballapura	Doddaballapur	CMC	1500.00	0.00	172.36
15	Devanahalli	Devanahalli	TMC	500.00		
16	Devanahalli	Vijayapura	TMC	500.00		
17	Hosakote	Hoskote	TMC	500.00		
18	Nelamangala	Nelamangala	TMC	500.00		
			Total	**3500.00**	**0.00**	**172.36**
		Ramanagara				
19	Ramanagara	Ramanagara	CMC	3000.00	505.08	0.00
20	Channapatna	Channapatna	CMC	1500.00		
21	Kanakapura	Kanakapura	TMC	500.00		
22	Magadi	Magadi	TMC	500.00		
			Total	**5500.00**	**505.08**	**0.00**

SL No	Assembly Constituency	Name Of the Town	Type	Allocation	Amount Released 2017-18	Amount Released 2018-19
		Tumakuru				
23	Tumakuru	Tumakuru	CMC	3000.00	1332.63	0.00
24	Sira	Sira	CMC	1500.00		
25	Tiptur	Tiptur	CMC	1500.00		
26	Kunigal	Kunigal	TMC	500.00		
27	Chikkanayakanalli	Chikkanayakanalli	TMC	500.00		
28	Pavagada	Pavagada	TMC	500.00		
29	Madhugiri	Madhugiri	TMC	500.00		
30	Gubbi	Gubbi	TP	500.00		
31	Koratagere	Koratagere	TP	500.00		
32	Turuvekere	Turuvekere	TP	500.00		
			Total	**9500.00**	**1332.63**	**0.00**
		Chitradurga				
33	Chitradurga	Chitradurga	CMC	3000.00	197.55	0.00
34	Hosadurga	Hosadurga	TMC	500.00		
35	Hiriyur	Hiriyur	TMC	500.00		
36	Challakere	Challakere	TMC	500.00		
37	Holalkere	Holalkere	TP	500.00		
38	Molkalmuru	Molkalmuru	TP	500.00		
			Total	**5500.00**	**197.55**	**0.00**
		Davanagere				
39	Harihara	Harihara	CMC	1500.00	0.00	0.00
40	Harapanahalli	Harapanahalli	TMC	500.00		
41	Honnali	Honnali	TP	500.00		
42	Channagiri	Channagiri	TP	500.00		
43	Jagalur	Jagalur	TP	500.00		
			Total	**3500.00**	**0.00**	**0.00**
		Shivamogga				
44	Shivamogga	Shivamogga	CMC	3000.00	529.47	339.89
45	Bhadravathi	Bhadravathi	CMC	1500.00		
46	Sagara	Sagar	CMC	1500.00		
47		Jog-kargal	TP	500.00		
48	Shikaripura	Shikaripura	TMC	500.00		
49		Shiralkoppa	TP	500.00		
50	Sagara	Hosanagar	TP	500.00		
51	Soraba	Soraba	TP	500.00		
52	Thirthalli	Thirthalli	TP	500.00		
			Total	**9000.00**	**529.47**	**339.89**

SL No	Assembly Constituency	Name Of the Town	Type	Allocation	Amount Released 2017-18	Amount Released 2018-19
		Mysore revenue division				
		Mandya				
53	Mandya	Mandya	CMC	3000.00	766.13	201.66
54	K.R.Pet	K.R.Pet	TMC	500.00		
55	Malavalli	Malavalli	TMC	500.00		
56	Maddur	Maddur	TMC	500.00		
57	Srirangapatna	Srirangapatna	TMC	500.00		
58	Pandavapura	Pandavapura	TP	500.00		
59	Nagamangala	Nagamangala	TP	500.00		
			Total	**6000.00**	**766.13**	**201.66**
		Mysore				
60	K.R.Nagar	K.R.Nagar	TMC	500.00	176.69	0.00
61	Hunsur	Hunsur	TMC	500.00		
62	Nanjanagudu	Nanjanagudu	TMC	500.00		
63	T.Narasipura	T.Narasipura	TP	500.00		
64		Bannur	TMC	500.00		
65	H.D. Kote	H.D.Kote	TP	500.00		
66		Saragur	TP	500.00		
67	Pririyapatna	Periyapatna	TP	500.00		
			Total	**4000.00**	**176.69**	**0.00**
		Chamarajanagar				
68	Chamarajanagar	Chamarajanagar	CMC	3000.00	677.72	521.88
69	Gundlupet	Gundlupet	TMC	500.00		
70	Hanur	Hanur	TP	500.00		
71	Kollegala	Kollegal	CMC	1500.00		
72	Kollegala	Yelandur	TP	500.00		
			Total	**6000.00**	**677.72**	**521.88**
		Udupi				
73	Udupi	Udupi	CMC	3000.00	1.50	0.00
74	Kundapura	Saligram	TP	500.00		
75	Kundapura	Kundapura	TMC	500.00		
76	Karkala	Karkala	TMC	500.00		
			Total	**4500.00**	**1.50**	**0.00**
		Dakshina Kannada				
77	Bantwal	Bantwal	TMC	500.00	102.67	0.00
78	Moodabidre	Moodabidre	TMC	500.00		
79	Puttur	Puttur	TMC	500.00		
80	Mangalore	Ullal	TMC	500.00		
81		Mulki	TP	500.00		
82	Belthangadi	Belthangadi	TP	500.00		
83	Sulya	Sulya	TP	500.00		
			Total	**3500.00**	**102.67**	**0.00**

SL No	Assembly Constituency	Name Of the Town	Type	Allocation	Amount Released 2017-18	Amount Released 2018-19
		Kodagu				
84	Madikeri	Madikeri	CMC	3000.00	693.60	0.00
85	Virajpete	Virajpet	TP	500.00		
86	Somavarpete	Somawarpet	TP	500.00		
87		Kushalnagar	TP	500.00		
			Total	**4500.00**	**693.60**	**0.00**
		Hassan				
88	Hassan	Hassan	CMC	3000.00	155.01	558.09
89	Arasikere	Arasikere	TMC	500.00		
90	Belur	Belur	TMC	500.00		
91	Channarayapatna	Channarayapatna	TMC	500.00		
92	Sakaleshpura	Sakaleshpura	TMC	500.00		
93	Holenarasipura	Holenarasipura	TMC	500.00		
94	Sakaleshpura	Alur	TP	500.00		
95	Arakalgudu	Arakalgudu	TP	500.00		
			Total	**6500.00**	**155.01**	**558.09**
		Chickmagaluru				
96	Chickmagaluru	Chickmagaluru	CMC	3000.00	791.91	47.13
97	Tarikere	Tarikere	TMC	500.00		
98	Kadur	Kadur	TMC	500.00		
99		Birur	TMC	500.00		
100	Sringeri	Sringeri	TP	500.00		
101	Sringeri	Koppa	TP	500.00		
102	Mudigere	Kudremukha	NAC	500.00		
103	Mudigere	Mudigere	TP	500.00		
104	Sringeri	N.R.pura	TP	500.00		
			Total	**7000.00**	**791.91**	**47.13**
		Belagavi Revenue division				
		Haveri				
105	Haveri	Haveri	CMC	3000.00	356.27	0.00
106	Ranebennur	Ranebennur	CMC	1500.00		
107	Shiggaon	Shiggaon	TMC	500.00		
108		Bankapura	TMC	500.00		
109	Bydagi	Bydagi	TMC	500.00		
110	Hangal	Hangal	TMC	500.00		
111	Shiggaon	Savanur	TMC	500.00		
112	Hirekerur	Hirekerur	TP	500.00		
			Total	**7500.00**	**356.27**	**0.00**
		Uttara Kanada				
113	Karwar	Karwar	CMC	3000.00	567.23	0.00
114	Sirsi	Sirsi	CMC	1500.00		
115	Haliyala	Haliyal	TP	500.00		
116		Dandeli	CMC	1500.00		
117	Karwar	Ankola	TP	500.00		
118	Bhatkal	Bhatkal	TMC	500.00		
119	Kumta	Kumta	TMC	500.00		
120	Mundagod	Mundagod	TP	500.00		
121	Sirsi	Siddapura	TP	500.00		
122	Mundagod	Yellapura	TP	500.00		
123	Kumta	Honnawar	TP	500.00		
			Total	**10000.00**	**567.23**	**0.00**

SL No	Assembly Constituency	Name Of the Town	Type	Allocation	Amount Released 2017-18	Amount Released 2018-19
		Belagavi				
124	Athani	Athani	TMC	500.00	527.00	0.00
125	Bailahongala	Bailahongala	TMC	500.00		
126	Nippani	Nippani	CMC	1500.00		
127	Chickodi	Chickodi	TMC	500.00		
128	Chickodi	Sadalaga	TP	500.00		
129	Gokak	Gokak	CMC	1500.00		
130	Arabavi	Mudalgi	TMC	500.00		
131	Gokak	Konnur	TP	500.00		
132	Gokak	Gokakfalls	NAC	500.00		
133	Sankeshwara	Sankeshwara	TMC	500.00		
134	Hukkeri	Hukkeri	TP	500.00		
135	Khanapura	Khanapura	TP	500.00		
136	Kudachi	Kudachi	TP	500.00		
137	Raibagh	Raibagh	TP	500.00		
138	Ramadurga	Ramadurga	TMC	500.00		
139	Saundathi	Saundathi	TMC	500.00		
			Total	**10000.00**	**527.00**	**0.00**
		Dharwad				
140	Naragunda	Navalgunda	TMC	500.00	200.42	151.78
141	Naragunda	Annegeri	TMC	500.00		
142	Kalaghatagi	Kalaghatagi	TP	500.00		
143	Kundagol	Kundagol	TP	500.00		
144	Kalaghatagi	Alnawar	TP	500.00		
			Total	**2500.00**	**200.42**	**151.78**
		Gadag				
145	Gadaga	GadagBetageri	CMC	3000.00	226.94	690.46
146	Gadaga	Mulgunda	TP	500.00		
147	Ron	Ron	TMC	500.00		
148	Ron	Gajendragad	TMC	500.00		
149	Ron	Naregal	TP	500.00		
150	Shirahatti	Shirahatti	TP	500.00		
151	Shirahatti	Laxmeshwara	TMC	500.00		
152	Shirahatti	Mundargi	TMC	500.00		
153	Naragunda	Naragunda	TMC	500.00		
			Total	**7000.00**	**226.94**	**690.46**
		Bagalkote				
154	Bagalkote	Bagalkote	CMC	3000.00	1170.04	0.00
155	Badami	Badami	TMC	500.00		
156	Badami	Guledagudda	TMC	500.00		
157	Badami	Kerur	TP	500.00		
158	Bilagi	Bilagi	TP	500.00		
159	Hungunda	Hungunda	TP	500.00		
160	Hungunda	Ilkal	CMC	1500.00		
161	Jamakhandi	Jamakhandi	CMC	1500.00		
162	Terdal	RabkaviBanhatti	CMC	1500.00		
163	Terdal	Terdal	TMC	500.00		
164	Mudhol	Mudhol	TMC	500.00		
165	Terdal	Mahalingapura	TMC	500.00		
			Total	**11500.00**	**1170.04**	**0.00**

SL No	Assembly Constituency	Name Of the Town	Type	Allocation	Amount Released 2017-18	Amount Released 2018-19
		Vijayapura (Bijapura)				
166	Vijayapura	Vijayapura (Bijapura)	CMC	3000.00	418.45	0.00
167	Basavana Bagewadi	Basavana Bagewadi	TMC	500.00		
168	Indi	Indi	TMC	500.00		
169	Muddebihal	Muddebihal	TMC	500.00		
170		Talikote	TMC	500.00		
171	Sindagi	Sindagi	TMC	500.00		
			Total	**5500.00**	**418.45**	**0.00**
		Kalburgi Revenue division				
		Bidar				
172	**Bidar**	Bidar	CMC	3000.00	840.91	0.00
173	**Basavakalyana**	Basavakalyana	CMC	1500.00		
174	**Humnabad**	Humnabad	TMC	500.00		
175		Chitaguppa	TMC	500.00		
176	**Bhalki**	Bhalki	TMC	500.00		
177	**Aurad**	Aurad	TP	500.00		
			Total	**6500.00**	**840.91**	**0.00**
		Kalburgi (Gulbarga)				
178	**Kalburgi Rural**	Shahabad	CMC	1500.00	608.52	127.51
179	**Chittapura**	Chittapura	TMC	500.00		
180	**Chittapura**	Wadi	TMC	500.00		
181	**Kalburgi Rural**	Shahabad NAC	NAC	500.00		
182	**Alanda**	Alanda	TMC	500.00		
183	**Sedam**	Sedam	TMC	500.00		
184	**Chincholi**	Chincholi	TP	500.00		
185	**Afzalpur**	Afzalpur	TP	500.00		
186	**Jewargi**	Jewargi	TP	500.00		
			Total	**5500.00**	**608.52**	**127.51**
		Yadgiri				
187	**Yadgiri**	Yadgiri	CMC	3000.00	215.97	132.32
188	**Shahapur**	Shahapur	TMC	500.00		
189		Bheemarayanagudi	NAC	500.00		
190	**Shorapur**	Shorapur	TMC	500.00		
191	Gurumitkal	Gurumitkal	TP	500.00		
			Total	**5000.00**	**215.97**	**132.32**
		Raichur				
192	Raichur	Raichur	CMC	3000.00	1059.08	1141.78
193	Sindhanoor	Sindhanoor	CMC	1500.00		
194	Devadurga	Devadurga	TMC	500.00		
195	Manvi	Manvi	TMC	500.00		
196	Lingasugur	Lingasugur	TMC	500.00		
197		Mudagal	TP	500.00		
198		Huttigoldmines	NAC	500.00		
			Total	**7000.00**	**1059.08**	**1141.78**

SL No	Assembly Constituency	Name Of the Town	Type	Allocation	Amount Released 2017-18	Amount Released 2018-19
		Ballary				
199	Hospet	Hospet	CMC	1500.00	898.26	772.38
200	Kampli	Kampli	TMC	500.00		
201	Siraguppa	Siraguppa	TMC	500.00		
202	Hoovinahadagali	Hoovinahadagali	TMC	500.00		
203	Sandur	Sandur	TMC	500.00		
204	Kudalagi	Kudalagi	TP	500.00		
205	Hagaribommanahalli	Kottur	TP	500.00		
206	Hospet	Kamalapura	TP	500.00		
207	Siraguppa	Tekkalkote	TP	500.00		
			Total	**5500.00**	**898.26**	**772.38**
		Koppal				
208	Koppal	Koppal	CMC	3000.00	124.45	0.00
209	Gangavathi	Gangavathi	CMC	1500.00		
210	Kustagi	Kustagi	TMC	500.00		
211	Yelburga	Yelburga	TP	500.00		
			Total	**5500.00**	**124.45**	**0.00**
			Grand Total	**181000.00**	**13143.50**	**4904.37**

ಬಿಡುಗಡೆಯಾದ ಅನುದಾನವನ್ನು ಕೊರತೆಯಿರುವ ಜಿಲ್ಲೆಗಳಿಗೆ ಮರುಹಂಚಿಕೆ ಮಾಡಲಾಗಿದೆ.

7/12/2018.

Superintending Engineer

Municipal Administration

(ಪ್ರ)-ಸಂ: 962

Annexure-~~02~~ — 4

Nagarothana (Municipality)-3 project 2017-18 & 2018-19 Released Details

(Rs in lakhs)

Sl. No	Assembly Constituency	Name of the ULB	TYPE	Allocation	Amount Released 2017-18	Amount Released 2018-19
1	2	3	4	5	6	7
		Bangalore Revenue Division				
		Kolar District				
1	Kolar	Kolar	CMC	3500.00	35.52	400
2	KGF	KGF Robertsonpet	CMC	3500.00		
3	Mulbagilu	Mulbagilu	CMC	2500.00		
4	Bangarpet	Bangarpet	TMC	750.00		
5	Malur	Malur	TMC	750.00		
6	Srinivasapura	Srinivasapura	TMC	750.00		
		Chikkaballapura District				
7	Chikkaballapur	Chikkaballapur	CMC	3500.00	0	200
8	Chintamani	Chintamani	CMC	2500.00		
9	Shidlaghatta	Shidlaghatta	CMC	2500.00		
10	Gowribidanur	Gowribidanur	CMC	2500.00		
11	Bagepalli	Bagepalli	TMC	750.00		
12	Bagepalli	Gudibande	TP	200.00		
		Bangalore (Rural) District				
13	Doddaballapur	Doddaballapur	CMC	2500.00	351.88	794.87
14	Hoskote	Hoskote	CMC	2500.00		
15	Devanahalli	Devanahalli	TMC	750.00		
16	Nelamangala	Nelamangala	TMC	750.00		
17	Devanahalli	Vijayapura	TMC	750.00		
		Bangalore (Urban) District				
18	Anekal	Anekal	TMC	750.00	342.75	17.73
19	Anekal	Hebbagodi	CMC	2500.00		
20	Anekal	Chandapur	TMC	1000.00		
21	Anekal	Attibele	TMC	1000.00		
22	Bangalore South	Jigani	TMC	1000.00		
23	Anekal	Bommasandra	TMC	1000.00		
		Ramanagara District				
24	Ramanagara	Ramanagara	CMC	3500.00	305.91	1099
25	Channapatna	Channapatna	CMC	2500.00		
26	Kanakapura	Kanakapura	CMC	2500.00		
27	Magadi	Magadi	TMC	750.00		
28	Magadi	Bidadi	TMC	1000.00		

Sl. No	Assembly Constituency	Name of the ULB	TYPE	Allocation	Amount Released 2017-18	Amount Released 2018-19
1	2	3	4	5	6	7
		Tumakuru District				
29	Sira	Sira	CMC	2500.00		
30	Tiptur	Tiptur	CMC	2500.00		
31	Kunigal	Kunigal	TMC	750.00		
32	Chikka nayakanahalli	Chikka nayakanahalli	TMC	750.00		
33	Pavagada	Pavagada	TMC	750.00	1456.86	1463.81
34	Madhugiri	Madhugiri	TMC	750.00		
35	Gubbi	Gubbi	TP	200.00		
36	Koratagere	Koratagere	TP	200.00		
37	Turuvekere	Turuvekere	TP	200.00		
		Chitradurga District				
38	Chitradurga	Chitradurga	CMC	3500.00		
39	Hiriyur	Hiriyur	CMC	2500.00		
40	Challakere	Challakere	CMC	2500.00	708.52	278.11
41	Hosadurga	Hosadurga	TMC	750.00		
42	Holalkere	Holalkere	TP	200.00		
43	Molkalmuru	Molkalmuru	TP	200.00		
44	Molkalmuru	Nayakanahatti	TP	500.00		
		Davanagere District				
45	Harihara	Harihara	CMC	2500.00		
46	Harapanahalli	Harapanahalli	TMC	750.00		
47	Chennagiri	Chennagiri	TMC	750.00	1400	188.13
48	Honnali	Honnali	TP	200.00		
49	Jagalur	Jagalur	TP	200.00		
50	Harihara	Malebennur	TMC	1000.00		
		Shivamogga District				
51	Bhadravathi	Bhadravathi	CMC	3500.00		
52	Sagar	Sagar	CMC	2500.00		
53	Shikaripura	Shikaripura	TMC	750.00		
54	Sagar	Hosanagar	TP	200.00	742.57	535.34
55	Sagar	Jog-kargal	TP	200.00		
56	Shikaripura	Shiralkoppa	TP	200.00		
57	Thirthalli	Thirthalli	TP	200.00		
58	Soraba	Soraba	TP	200.00		

Sl. No	Assembly Constituency	Name of the ULB	TYPE	Allocation	Amount Released 2017-18	Amount Released 2018-19
1	2	3	4	5	6	7
		Mysore Revenue Division				
		Mandya District				
59	Mandya	Mandya	CMC	3500.00	1412.69	1043.39
60	K.R.Pet	K.R.Pet	TMC	750.00		
61	Malavalli	Malavalli	TMC	750.00		
62	Maddur	Maddur	TMC	750.00		
63	Srirangapatna	Srirangapatna	TMC	750.00		
64	Pandavapura	Pandavapura	TMC	750.00		
65	Nagamangala	Nagamangala	TMC	750.00		
66	Nagamangala	Belluru	TP	500.00		
		Chamarajanagar District				
67	Chamarajanagar	Chamarajanagar	CMC	3500.00	37.85	313.37
68	Kollegal	Kollegal	CMC	2500.00		
69	Gundlupet	Gundlupet	TMC	750.00		
70	Kollegal	Yelandur	TP	200.00		
71	Hanur	Hanur	TP	200.00		
		Mysuru District				
72	Hunsur	Hunsur	CMC	2500.00	2000	200
73	Nanjanagudu	Nanjanagudu	CMC	2500.00		
74	K.R.Nagar	K.R.Nagar	TMC	750.00		
75	T.Narasipura	Bannur	TMC	750.00		
76	T.Narasipura	T.Narasipura	TMC	750.00		
77	H.D.Kote	H.D.Kote	TMC	750.00		
78	Periyapatna	Periyapatna	TMC	750.00		
79	H.D.Kote	Saragur	TP	200.00		
		Hassan District				
80	Hassan	Hassan	CMC	3500.00	540.18	638.04
81	Arasikere	Arasikere	CMC	2500.00		
82	Arakalgudu	Arakalgudu	TP	200.00		
83	Channarayapatna	Channarayapatna	TMC	750.00		
84	Sakaleshpura	Sakaleshpura	TMC	750.00		
85	Holenarasipura	Holenarasipura	TMC	750.00		
86	Belur	Belur	TMC	750.00		
87	Sakaleshpura	Alur	TP	200.00		

Sl. No	Assembly Constituency	Name of the ULB	TYPE	Allocation	Amount Released 2017-18	Amount Released 2018-19
1	2	3	4	5	6	7
		Chickmagalur District				
88	Chickmagalur	Chickmagalur	CMC	3500.00	266.41	589.39
89	Tarikere	Tarikere	TMC	750.00		
90	Kadur	Kadur	TMC	750.00		
91	Kadur	Birur	TMC	750.00		
92	Sringeri	Sringeri	TP	200.00		
93	Sringeri	Koppa	TP	200.00		
94	Mudigere	Mudigere	TP	200.00		
95	Sringeri	N.R.pura	TP	200.00		
96	Mudigere	Kudremukha	NAC	0.00		
		Udupi District				
97	Udupi	Udupi	CMC	3500.00	1428.61	298.21
98	Karkala	Karkala	TMC	750.00		
99	Kundapura	Kundapura	TMC	750.00		
100	Kapu	Kapu	TMC	1000.00		
101	Kundapura	Saligrama	TP	200.00		
		Dakshina Kannada District				
102	Puttur	Puttur	CMC	2500.00	398.49	1194.38
103	Mangalore	Ullal	CMC	2500.00		
104	Moodabidre	Moodabidre	TMC	750.00		
105	Bantwal	Bantwal	TMC	750.00		
106	Belthangadi	Belthangadi	TP	200.00		
107	Sulya	Sulya	TP	200.00		
108	Moodabidre	Mulki	TP	200.00		
109	Mangalore	Kotekaru	TP	500.00		
110	Puttur	Vitla	TP	500.00		
		Kodagu District				
111	Madikeri	Madikeri	CMC	3500.00	7.44	17.18
112	Virajpet	Virajpet	TP	200.00		
113	Somavarpet	Somavarpet	TP	200.00		
114	Somavarpet	Kushalnagar	TP	200.00		

Sl. No	Assembly Constituency	Name of the ULB	TYPE	Allocation	Amount Released 2017-18	Amount Released 2018-19
1	2	3	4	5	6	7
		Belagavi Revenue Division				
		Haveri District				
115	Haveri	Haveri	CMC	3500.00	39.73	868.97
116	Ranebennur	Ranebennur	CMC	3500.00		
117	Shiggaon	Bankapura	TMC	750.00		
118	Bydagi	Bydagi	TMC	750.00		
119	Hangal	Hangal	TMC	750.00		
120	Shiggaon	Savanur	TMC	750.00		
121	Shiggaon	Shiggaon	TMC	750.00		
122	Hirekerur	Hirekerur	TP	200.00		
123	Haveri	Guttala	TP	500.00		
		Uttara Kannada District				
124	Karwara	Karwara	CMC	3500.00	214.32	1398.15
125	Bhatkal	Bhatkal	TMC	750.00		
126	Kumta	Kumta	TMC	750.00		
127	Karwara	Ankola	TMC	750.00		
128	Kumta	Honnawar	TP	200.00		
129	Bhatkal	Jaali	TP	500.00		
130	Sirsi	Sirsi	CMC	2500.00		
131	Haliyal	Dandeli	CMC	2500.00		
132	Haliyal	Haliyal	TMC	750.00		
133	Mundagodu	Mundagodu	TP	200.00		
134	Sirsi	Siddapura	TP	200.00		
135	Mundagodu	Yellapura	TP	200.00		
		Belagavi District				
136	Gokak	Gokak	CMC	2500.00		
137	Bailhongal	Bailhongal	TMC	750.00		
138	Saudathi	Saudathi	TMC	750.00		
139	Ramdurg	Ramdurg	TMC	750.00		
140	Arabhavi	Mudalgi	TMC	750.00		
141	Sankeshwar	Sankeshwar	TMC	750.00		
142	Soudatti yellamma	Munavalli	TMC	1000.00		
143	Khanapur	Khanapur	TP	200.00		
144	Kittur	M.K Hubballi	TP	500.00		
145	Kittur	Kittur	TP	500.00		
146	Gokak	Mallapura P.G.	TP	500.00		
147	Hukkeri	Hukkeri	TMC	750.00		
148	Gokak	Konnur	TMC	750.00		
149	Arabhavi	Naganur	TP	500.00		

Sl. No	Assembly Constituency	Name of the ULB	TYPE	Allocation	Amount Released 2017-18	Amount Released 2018-19
1	2	3	4	5	6	7
150	Arabhavi	Kalloli	TP	500.00	2149.16	2094.74
151	Arabhavi	Arabhavi	TP	500.00		
152	Nippani	Nippani	CMC	2500.00		
153	Chikodi	Chikodi	TMC	750.00		
154	Athani	Athani	TMC	750.00		
155	Chikkodi sadalaga	Sadalga	TMC	750.00		
156	Kudachi	Kudachi	TMC	750.00		
157	Kudachi	Mugalakhoda	TMC	1000.00		
158	Kagwada	Ugarakhurda	TMC	1000.00		
159	Chikkodi sadalaga	Examba	TP	500.00		
160	Raibag	Kabbur	TP	500.00		
161	Chikkodi sadalaga	Boragaon	TP	500.00		
162	Kagwada	Ainapur	TP	500.00		
163	Raibag	Kankanawadi	TP	500.00		
164	Kudachi	Harugeri	TMC	1000.00		
165	Raibag	Raibag	TP	200.00		
166	Kagwada	Shedbal	TP	500.00		
167	Raibag	Chinchali	TP	500.00		
		Dharawada District				
168	Navalgunda	Navalgunda	TMC	750.00	0	160
169	Navalgunda	Annegeri	TMC	750.00		
170	Kalaghatagi	Kalaghatagi	TP	200.00		
171	Kundagol	Kundagol	TP	200.00		
172	Kalaghatagi	Alnawar	TP	200.00		
		Gadag District				
173	Ron	Ron	TMC	750.00	1146.00	393.43
174	Naragunda	Naragunda	TMC	750.00		
175	Shirahatti	Mundargi	TMC	750.00		
176	Ron	Gajendragad	TMC	750.00		
177	Gadag	GadagBetageri	CMC	3500.00		
178	Shirahatti	Shirahatti	TP	200.00		
179	Ron	Naregal	TP	200.00		
180	Gadag	Mulgunda	TP	200.00		
181	Shirahatti	Laxmeshwara	TMC	750.00		

Sl. No	Assembly Constituency	Name of the ULB	TYPE	Allocation	Amount Released 2017-18	Amount Released 2018-19
1	2	3	4	5	6	7
		Bagalakote District				
182	Bagalkote	Bagalkote	CMC	3500.00	1899.99	1162.58
183	Hungunda	Ilkal	CMC	2500.00		
184	Badami	Guledagudda	TMC	750.00		
185	Badami	Badami	TMC	750.00		
186	Hungunda	Hungunda	TMC	750.00		
187	Badami	Kerur	TP	200.00		
188	Bagalkote	Amingad	TP	500.00		
189	Bagalkote	Kamatagi	TP	500.00		
190	Jamakhandi	Jamakhandi	CMC	2500.00		
191	Mudhol	Mudhol	CMC	2500.00		
192	Terdal	Rabkavi Banhatti	CMC	2500.00		
193	Terdal	Terdal	TMC	750.00		
194	Terdal	Mahalingapura	TMC	750.00		
195	Bilagi	Bilagi	TP	200.00		
196	Mudhol	Belagali	TP	500.00		
		Vijayapura District				
197	B.Bagewadi	B.Bagewadi	TMC	750.00	1677.36	605.96
198	Indi	Indi	TMC	750.00		
199	Muddebihal	Muddebihal	TMC	750.00		
200	Sindagi	Sindagi	TMC	750.00		
201	Muddebihal	Talikote	TMC	750.00		
202	Sindagi	Aalameela	TP	500.00		
203	Sindagi	Devara Hippargi	TP	500.00		
204	B.Bagewadi	Kolhara	TP	500.00		
205	B.Bagewadi	Nidagundi	TP	500.00		
206	B.Bagewadi	Managooli	TP	500.00		
207	Indi	Chadachana	TP	500.00		
208	Muddebihal	Nalatawada	TP	500.00		
		Kalburgi Revenue Division				
		Bidar District				
209	Bidar	Bidar	CMC	3500.00	1376.16	607.35
210	Basavakalyana	Basavakalyana	CMC	2500.00		
211	Humnabad	Humnabad	TMC	750.00		
212	Bhalki	Bhalki	TMC	750.00		
213	Humnabad	Chitaguppa	TMC	750.00		
214	Humnabad	Hallikhed	TMC	1000.00		
215	Aurad	Aurad	TP	200.00		

Sl. No	Assembly Constituency	Name of the ULB	TYPE	Allocation	Amount Released 2017-18	Amount Released 2018-19
1	2	3	4	5	6	7
		Kalburgi District				
216	Kalburgi Rural	Shahabad	CMC	2500.00	446.25	417.65
217	Chittapura	Chittapura	TMC	750.00		
218	Alanda	Alanda	TMC	750.00		
219	Sedam	Sedam	TMC	750.00		
220	Chittapura	Wadi	TMC	750.00		
221	Chincholi	Chincholi	TMC	750.00		
222	Afzalpur	Afzalpur	TMC	750.00		
223	Jewargi	Jewargi	TMC	750.00		
224	Kalburgi Rural	Shahabad	NAC	0.00		
		Yadagiri District				
225	Yadagiri	Yadagiri	CMC	3500.00	200	167.72
226	Shorapur	Shorapur	CMC	2500.00		
227	Gurumitkal	Gurumitkal	TMC	750.00		
228	Shahapur	Kembhavi	TMC	1000.00		
229	Shorapur	Kakkera	TMC	1000.00		
230	Shahapur	Shahapur	CMC	2500.00		
231	Shahapur	Bheema rayanagudi	NAC	0.00		
		Raichuru District				
232	Sindhanoor	Sindhanoor	CMC	2500.00	1922.96	341.1
233	Lingasugur	Lingasugur	TMC	750.00		
234	Lingasugur	Mudagal	TMC	750.00		
235	Maski	Maski	TMC	1000.00		
236	Maski	Turuvihala	TP	500.00		
237	Maski	Balaganuru	TP	500.00		
238	Raichuru	Raichuru	CMC	3500.00		
239	Devadurga	Devadurga	TMC	750.00		
240	Manvi	Manvi	TMC	750.00		
241	Manvi	Siravara	TP	500.00		
242	Manvi	Kavitala	TP	500.00		
243	Lingasugur	Hutti goldmines	TP	500.00		
244	Lingasugur	Hutti goldmines	NAC	0.00		

Sl. No	Assembly Constituency	Name of the ULB	TYPE	Allocation	Amount Released 2017-18	Amount Released 2018-19
1	2	3	4	5	6	7
		Bellary District				
245	Hosapete	Hosapete	CMC	3500.00	1245.17	613.88
246	Siraguppa	Siraguppa	CMC	2500.00		
247	Hoovinahadagali	Hoovinahadagali	TMC	750.00		
248	Sanduru	Sanduru	TMC	750.00		
249	Kampli	Kampli	TMC	750.00		
250	Hagribommana halli	Hagribommana halli	TMC	1000.00		
251	Sanduru	Kurekoppa	TMC	1000.00		
252	Kampli	Kurugodu	TMC	1000.00		
253	Kudalagi	Kudalagi	TP	200.00		
254	Hagribommana halli	Kottur	TP	200.00		
255	Hosapete	Kamalapura	TP	200.00		
256	Siraguppa	Tekkalkote	TP	200.00		
257	Hagribommana halli	Mariyammana halli	TP	500.00		
258	Sanduru	Kudutini	TP	500.00		
		Koppal District				
259	Koppal	Koppal	CMC	3500.00	1665.32	420.66
260	Gangavathi	Gangavathi	CMC	3500.00		
261	Kustagi	Kustagi	TMC	750.00		
262	Kanakagiri	Karatagi	TMC	1000.00		
263	Yelburga	Yelburga	TP	200.00		
264	Kustagi	Tavargera	TP	500.00		
265	Koppal	Bhagya nagar	TP	500.00		
266	Yelburga	Kukanoor	TP	500.00		
267	Yelburga	Kanakagiri	TP	500.00		
	Total			**289000.00**	**25418.10**	**18523.14**
	6250.00 Lakhs released by Government during 2018-19 yet to be alloted to Districts					**6250.00**
				Total	**25418.10**	**24773.14**

A. L... 7/12/18
Superintending Engineer
Municipal Administration

Annexure - 5

~~Annexure 1 A~~

Grants Released under 14thFinGeneral BasicGrants PROGRAMME

Date=05-12-2018 Rs in Lakhs

District	Name Of the Town	ULB Type	Grants Released for 2017-18	Grants Released for 2018-19
Bagalkote	Ilkal	CMC	224.82	127 95
	RabkaviBanahatti	CMC	292.24	166.44
	Jamakhandi	CMC	240.1	136.79
	Bagalkote	CMC	483.8	274.1
		Total	**1240.96**	**705.28**
Ballari	Siruguppa	CMC	309 34	192.43
	Hosapete	CMC	957.68	546.12
		Total	**1267.02**	**738.55**
Belagavi	Nippani	CMC	260.76	137.32
	Gokak	CMC	297.62	192.99
		Total	**558.38**	**330.31**
Bengaluru Rural	Hoskote	CMC	201.42	114.98
	Doddaballapur	CMC	228.42	129.02
		Total	**429.84**	**244**
Bengaluru Urban	Hebbagodi	CMC	233.82	132.6
		Total	**233.82**	**132.6**
Bidar	Basavakalyan	CMC	291.34	178.39
	Bidar	CMC	848.9	466.55
		Total	**1140.24**	**644.94**
Chamarajanagara	Kollegal	CMC	321	181.57
	Chamarajanagara	CMC	330.92	188.33
		Total	**651.92**	**369.9**
Chikkaballapur	Chintamani	CMC	290.42	235.67
	Chikkaballapur	CMC	237.4	148.81
		Total	**527.82**	**384.48**
Chikkamagaluru	Chikkamagaluru	CMC	515.26	291.81
		Total	**515.26**	**291.81**

Grants Released under 14thFinGeneral BasicGrants PROGRAMME

Date=05-12-2018 Rs in Lakhs

District	Name Of the Town	ULB Type	Grants Released for 2017-18	Grants Released for 2018-19
Chitradurga	Hiriyur	CMC	287 76	163.36
	Chitradurga	CMC	567 42	322 01
	Challakere	CMC	251 8	143 08
		Total	**1106.98**	**628.45**
Davanagere	Harihar	CMC	296 74	168 5
		Total	**296.74**	**168.5**
Gadag	Gadag-betageri	CMC	671 72	345.92
		Total	**671.72**	**345.92**
Hassan	Hassan	CMC	530.54	301.7
		Total	**530.54**	**301.7**
Haveri	Haveri	CMC	292 24	165 9
	Ranebennur	CMC	424 44	241 32
		Total	**716.68**	**407.22**
Kalaburagi	Shahabad	CMC	223 9	126 94
		Total	**223.9**	**126.94**
Kodagu	Madikere	CMC	138.46	78.5
		Total	**138.46**	**78.5**
Kolar	Robertsonpet	CMC	871 36	492 6
	Kolar	CMC	463.12	263.74
		Total	**1334.48**	**756.34**
Koppal	Koppal	CMC	294.96	166.98
	Gangavathi	CMC	410.92	233.56
		Total	**705.88**	**400.54**
Mandya	Mandya	CMC	452 28	257 99
		Total	**452.28**	**257.99**
Mysuru	Hunsur	CMC	218.52	123.76
	Nanjangud	CMC	222.1	125.85
		Total	**440.62**	**249.61**

Grants Released under 14thFinGeneral BasicGrants PROGRAMME

Date=05-12-2018 Rs in Lakhs

District	Name Of the Town	ULB Type	Grants Released for 2017-18	Grants Released for 2018-19
Raichur	Raichur	CMC	983.76	587.74
	Sindanoor	CMC	349.8	258.49
		Total	**1333.56**	**846.23**
Ramanagara	Channapatna	CMC	254.48	144.05
	Ramanagara	CMC	358.8	204.91
		Total	**613.28**	**348.96**
Shivamogga	Sagar	CMC	190.64	112.34
	Bhadravathi	CMC	685.22	388.01
		Total	**875.86**	**500.35**
Tumakuru	Sira	CMC	232.9	132.67
	Tiptur	CMC	196.94	111.86
		Total	**429.84**	**244.53**
Udupi	Udupi	CMC	493.68	279.37
		Total	**493.68**	**279.37**
Uttara Kannada	Karwar	CMC	232.92	131.62
	Dandeli	CMC	197.84	112.37
	Sirsi	CMC	204.12	116.53
		Total	**634.88**	**360.52**
Yadgir	Yadgir	CMC	318.34	180.45
	Shahapura	CMC	315.62	133.12
	Sholapura	CMC	256.28	154.97
		Total	**890.24**	**468.54**
		Grand Total	**18454.88**	**10612.08**

ಜಂಟಿ ನಿರ್ದೇಶಕರು (ಅಭಿವೃದ್ಧಿ)
ಪೌರಾಡಳಿತ ನಿರ್ದೇಶನಾಲಯ,
ಬೆಂಗಳೂರು

Annexure-1-B

Grants Released under 14thFinGeneral BasicGrants PROGRAMME

Date=05-12-2018 Rs in Lakhs

District	Name Of the Town	ULB Type	Grants Released 2017-18	Grants Released 2018-19
Bagalkote	Bilagi	TP	51.26	28.57
	Kerur	TP	82.74	47.3
	Aminagad	TP	59.36	34.3
	Belagali	TP	100.72	57.7
	Kamatagi	TP	75.54	43.14
	Hunagunda	TP	89.94	51.49
		Total	**459.56**	**262.5**
Ballari	Kudathini	TP	112.42	63.98
	Mariyammanahalli	TP	98.02	55.66
	Kamalapura	TP	256.3	145.64
	Kottur	TP	202.34	118.08
	Kudligi	TP	232.92	127.44
	Tekkalakote	TP	283.24	160.21
		Total	**1185.24**	**671.01**
Belagavi	Shedbal	TP	239.2	134.21
	Hukkeri	TP	90.82	50.46
	Khanapura	TP	69.24	35.9
	Konnur	TP	188.84	78.03
	Kudachi	TP	91.72	48.9
	Raibagh	TP	83.64	47.34
	Naganur	TP	151.98	86.35
	Mugalkhod	TP	224.82	126.4
	M.K Hubballi	TP	73.74	41.62
	Kankanawadi	TP	166.36	94.16
	Kabbur	TP	115.1	65.03
	Examba	TP	168.16	94.68
	Chinchali	TP	98.92	56.19
	Chennamman Kittur	TP	67.44	37.98
	Boragaon	TP	160.08	90.52
	Arabhavi	TP	83.64	47.34
	Mallapur PG	TP	86.34	48.91
	Ainapur	TP	124.1	69.71
	Kalloli	TP	94.42	53.07
		Total	**2376.56**	**1306.8**
Bidar	Aurad	TP	109.72	74
		Total	**109.72**	**74**
Chamarajanagara	Hannur	TP	44.96	28.02
	Yelandur	TP	48.56	26.98
		Total	**93.52**	**55**
Chikkaballapur	Gudibande	TP	39.58	31
		Total	**39.58**	**31**

Grants Released under 14thFinGeneral BasicGrants PROGRAMME

Date=05-12-2018 Rs in Lakhs

District	Name Of the Town	ULB Type	Grants Released 2017-18	Grants Released 2018-19
Chikkamagaluru	Koppa	TP	16.2	9.4
	Mudigere	TP	39.58	22.41
	Narasimharajapura	TP	36.88	20.85
	Sringeri	TP	14.4	7.84
		Total	**107.06**	**60.5**
Chitradurga	Holalakere	TP	70.14	40.12
	Molakalmuru	TP	98.92	56.25
	Nayakanahatti	TP	93.52	53.13
		Total	**262.58**	**149.5**
Dakshin kanada	Kotekar	TP	65.66	36.94
	Villa	TP	112.42	63.46
	Belthangadi	TP	50.36	28.62
	Mulki	TP	81.84	46.3
	Sulya	TP	75.54	43.7
		Total	**385.82**	**219.02**
Davanagere	Channagiri	TP	81.84	46.78
	Jagalur	TP	84.54	47.77
	Honnali	TP	58.46	33.73
		Total	**224.84**	**128.28**
Dharwad	Kalaghatagi	TP	137.6	72.79
	Alnavara	TP	76.44	46.78
	Kundagol	TP	60.26	37.94
		Total	**274.3**	**157.51**
Gadag	Mulagunda	TP	88.14	63.39
	Shirahatti	TP	56.66	50.39
	Naregal	TP	330.02	72.23
		Total	**474.82**	**186.01**
Hassan	Arkalgudu	TP	70.14	39.96
	Alur	TP	27.88	16.04
		Total	**98.02**	**56**
Haveri	Hirekerur	TP	65.66	37.43
	Guttai	TP	94.42	54.07
		Total	**160.08**	**91.5**
Kodagu	Kushalnagara	TP	99.82	55.62
	Viraipet	TP	66.54	37.41
	Somvarpet	TP	45.84	25.97
		Total	**212.2**	**119**
Koppal	Kukanur	TP	183.46	103.47
	Kanakagiri	TP	190.64	107.12
	Bhagyanagar	TP	91.72	51.46
	Tavaragera	TP	105.22	59.78
	Yelburga	TP	53.96	30.66
		Total	**625**	**352.49**

Grants Released under 14thFinGeneral BasicGrants
PROGRAMME

Date=05-12-2018 Rs in Lakhs

District	Name Of the Town	ULB Type	Grants Released 2017-18	Grants Released 2018-19
Mandya	belluru	TP	0	0
	Nagamangala	TP	56 66	32.25
		Total	**56.66**	**32.25**
Mysuru	Sargur	TP	53.06	29.5
		Total	**53.06**	**29.5**
Raichur	Mudgal	TP	101 62	57 2
	hatti	TP	0	0
	Turvihal	TP	88 14	48 85
	Balaganur	TP	74.64	42.61
	Kavital	TP	81.84	46 26
	Sirawar	TP	106 12	60.29
		Total	**452.36**	**255.21**
Shivamogga	Hosanagara	TP	28 78	23.39
	Jog-Kargal	TP	175 36	98.29
	Thirthahalli	TP	58.46	31 72
	Soraba	TP	36 88	23 39
	Shiralakoppa	TP	53 96	31 2
		Total	**353.44**	**207.99**
Tumakuru	Gubbi	TP	76 44	42 7
	Turuvekere	TP	58.46	33 86
	Koratagere	TP	62.96	35.94
		Total	**197.86**	**112.5**
Udupi	Saligrama	TP	84 54	48
		Total	**84.54**	**48**
Uttara Kannada	Haliyala	TP	115 1	64 52
	Jali	TP	80.04	45.74
	Mundagod	TP	99 82	56 15
	Siddapura	TP	92.62	51 99
	Yellapura	TP	258 96	146 13
	Ankola	TP	105 22	59 32
	Honnavara	TP	70 14	39.5
		Total	**821.9**	**463.35**
Vijapura	Kolhar	TP	66 54	37 43
	Nalatawad	TP	79 14	44.71
	Almel	TP	85 44	48.36
	Nidagundi	TP	60.26	33.79
	Devarahipparagi	TP	70 14	39.51
	Managuli	TP	81 84	46.79
	Chadachana	TP	110 62	62 4
		Total	**553.98**	**312.99**
		Grand Total	**9664.7**	**5381.91**

Annexure-6 ಪ್ರ.ಸಂ: 962

~~Annexure 5~~

Details of grants released to CMC and TP under UIDSSMT Transition Phase (2013-14)

Rs. in lakhs

Sl No	Name of towns/cities	Type of ULB	Name of Component	Approved cost sanctioned by GOI	Approved cost sanctioned by GoK	Releases to Implementing Agencies
1	Doddaballa pura	CMC	Water Supply	3,315.45	3,315.45	2781.18
2	Yellapura	TP	Water Supply	963.48	1081.00	1150.94
3	Thirthahalli	TP	Water Supply	829.81	1011.20	958.75
4	Mundagod	TP	Water Supply	1223.79	1253.97	1400.45
5	Kanakpura	CMC	Roads & Drains	6,171.00	6,171.00	6936.95
	Total			**12,503.53**	**12,832.62**	**13,228.27**

ಜಂಟಿ ನಿರ್ದೇಶಕರು (ಅಭಿವೃದ್ಧಿ)
ಪೌರಾಡಳಿತ ನಿರ್ದೇಶನಾಲಯ,
ಬೆಂಗಳೂರು

ಪ್ರ.ಸಂ: 962

Annexure ಬಿ-7

Details of grants released to CMCs under 'AMRUT' scheme

Rs. in lakhs

Sl. No	Name of ULB/PROJECT	Type of ULB	Amount released to ULBs under 'AMRUT' scheme		
			Water Supply	Sewerage	Green Spaces and Parks, Storm Water Drains and Urban Transport
1	Bhadravathi	CMC	1693.00	1347.40	1399.00
2	Chitradurga	CMC	3352.50	164.00	768.33
3	Kolar	CMC	655.08	2185.55	1520.92
4	Robersonpet	CMC	2045.68	1279.05	1195.83
5	Mandya	CMC	3694.00	404.25	69.60
6	Hassan	CMC	4199.40		69.41
7	Chickamagalur	CMC	3070.48	88.50	480.64
8	Gangavathy	CMC	671.00	1574.52	1131.47
9	Raichur	CMC	1418.00	3478.85	111.60
10	Hospet	CMC	1293.00	2770.00	594.25
11	Bagalkote	CMC	2161.00	492.73	454.82
12	Ranebennur	CMC	1025.00		82.35
13	Udupi	CMC	1160.00		34.60
14	Gadag-Betageri	CMC	63.00	4590.55	1043.32
15	Bidar	CMC		4102.00	111.24
	Total		**26501.14**	**22477.40**	**9067.37**

ಜಂಟಿ ನಿರ್ದೇಶಕರು (ಅಭಿವೃದ್ಧಿ)
ನಗರಾಭಿವೃದ್ಧಿ ನಿರ್ದೇಶನಾಲಯ,
ಬೆಂಗಳೂರು

Annexure - 8

ಅನುಬಂಧ

Annexure - 8 ಪ್ರ.ಸಂ: 962

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018

Rs. in Lakhs

1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Belagavi Division	Bagalkote	Aminagad	TP	62	15.5	0	21	0	0	21
Belagavi Division	Bagalkote	Bagalkote	CMC	494	123.5	93	23	0	22	1
Belagavi Division	Bagalkote	Belagali	TP	104	26	0	34	0	25	9
Belagavi Division	Bagalkote	Bilagi	TP	52	13	11.95	12	1	10	1
Belagavi Division	Bagalkote	Hunagunda	TP	93	23.25	18.5	16	0	14	2
Belagavi Division	Bagalkote	Ilkal	CMC	231	57.75	23.46	18	2	0	16
Belagavi Division	Bagalkote	Jamakhandi	CMC	247	61.75	47.73	17	0	3	14
Belagavi Division	Bagalkote	Kamatagi	TP	78	39	25.97	27	2	0	25
Belagavi Division	Bagalkote	Kerur	TP	85	21.25	21.41	17	0	10	7
Belagavi Division	Bagalkote	RabkaviBanahatti	CMC	300	75	40	33	1	0	32
			Total	**1746**	**456**	**282.02**	**218**	**6**	**84**	**128**

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018				Rs. in Lakhs						
1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Kalaburagi Division	Ballari	Hosapete	CMC	985	246.25	157.49	5	2	0	3
Kalaburagi Division	Ballari	Kamalapura	TP	262.67	65.75	58.65	6	0	6	0
Kalaburagi Division	Ballari	Kottur	TP	213	53.25	45.01	23	1	19	3
Kalaburagi Division	Ballari	Kudathini	TP	115.39	28.75	6.64	11	2	1	8
Kalaburagi Division	Ballari	Kudligi	TP	229.83	57.5	45.65	26	0	6	20
Kalaburagi Division	Ballari	Mariyammanahalli	TP	100.38	25	0	0	0	0	0
Kalaburagi Division	Ballari	Siruguppa	CMC	347.1	86.75	15.66	24	0	17	7
Kalaburagi Division	Ballari	Tekkalakote	TP	288.93	72.25	54.76	33	0	29	4
			Total	**2542.3**	**635.5**	**383.86**	**128**	**5**	**78**	**45**
Belagavi Division	Belagavi	Ainapur	TP	125.71	31.5	2	33	3	29	1
Belagavi Division	Belagavi	Arabhavi	TP	85	21.25	6.36	20	0	20	0

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018 — Rs. in Lakhs

1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Belagavi Division	Belagavi	Boragaon	TP	163.23	40.75	0	17	0	4	13
Belagavi Division	Belagavi	Chennamman Kittur	TP	68.48	17	6.83	14	0	7	7
Belagavi Division	Belagavi	Chinchali	TP	101.31	25.25	11.79	12	5	0	7
Belagavi Division	Belagavi	Examba	TP	170.73	42.75	0	37	0	0	37
Belagavi Division	Belagavi	Gokak	CMC	348.03	174	92.02	16	1	1	14
Belagavi Division	Belagavi	Hukkeri	TP	91	22.75	13.57	23	1	0	23
Belagavi Division	Belagavi	Kabbur	TP	117.26	29.25	26.79	22	0	0	22
Belagavi Division	Belagavi	Kallolli	TP	96	24	0	36	0	0	36
Belagavi Division	Belagavi	Kankanawadi	TP	169.8	42.5	31.13	21	4	16	1
Belagavi Division	Belagavi	Khanapura	TP	64.73	32.5	14.49	6	0	5	1
Belagavi Division	Belagavi	Konnur	TP	141	35.25	36.08	22	1	8	13

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018				Rs. in Lakhs						
1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Belagavi Division	Belagavi	Kudachi	TP	88.18	22	15.75	17	5	12	0
Belagavi Division	Belagavi	M.K.Hubballi	TP	75.05	18.75	0	15	1	13	1
Belagavi Division	Belagavi	Mallapur PG	TP	88.18	22	3.9	25	0	0	25
Belagavi Division	Belagavi	Mugalkhod	TP	227.96	57	3.88	49	0	25	25
Belagavi Division	Belagavi	Naganur	TP	156	39	5.39	30	1	2	27
Belagavi Division	Belagavi	Nippani	CMC	247.66	62	37.74	12	2	4	7
Belagavi Division	Belagavi	Raibagh	TP	85	21.25	16.01	24	1	6	17
Belagavi Division	Belagavi	Shedbal	TP	242.03	60.5	0	44	0	0	44
			Total	**2952.34**	**841.25**	**323.73**	**495**	**25**	**152**	**321**
Bengaluru Division	Bengaluru Rural	Doddaballapur	CMC	233	58.25	58.25	6	1	2	3
Bengaluru Division	Bengaluru Rural	Hoskote	CMC	207	51.75	49.16	12	4	5	3

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018 | Rs. in Lakhs

1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
			Total	**440**	**110**	**107.41**	**18**	**5**	**7**	**6**
Bengaluru Division	Bengaluru Urban	Hebbagodi	CMC	239.21	59.75	3.38	23	0	6	17
Kalaburagi Division	Bidar	Aurad	TP	133.21	33.25	11.28	13	0	5	8
Kalaburagi Division	Bidar	Basavakalyan	CMC	321.77	80.5	72.66	16	0	13	16
Kalaburagi Division	Bidar	Bidar	CMC	841.47	210.25	152.92	57	2	3	52
			Total	**1296.45**	**324**	**236.86**	**86**	**2**	**21**	**76**
Mysuru Division	Chamarajanagara	Chamarajanagara	CMC	339.59	85	73.28	9	0	0	9
Mysuru Division	Chamarajanagara	Hannur	TP	50.66	12.75	4.71	8	0	8	0
Mysuru Division	Chamarajanagara	Kollegal	CMC	327.4	81.75	41.39	21	0	1	14
Mysuru Division	Chamarajanagara	Yelandur	TP	48.78	12.25	11.18	9	2	7	2
			Total	**766.43**	**191.75**	**130.56**	**47**	**2**	**16**	**25**

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018				Rs. in Lakhs						
1	2	3	4	5	6	7	8	9	10	11
Division	**District**	**Name Of the Town**	**ULB Type**	**Financial Progress (Rs.in Lakhs)**			**Physical Progress**			
				Grants Allocation	**Grants Released**	**Expenditure**	**Total Approved Works**	**Completed Works**	**Works Started/Ongoing**	**Under Tender Process/Tender to be Invited**
Bengaluru Division	Chikkaballapur	Chikkaballapur	CMC	268.3	67	18.67	22	2	12	8
Bengaluru Division	Chikkaballapur	Chintamani	CMC	424.96	106.25	97.55	39	1	8	30
Bengaluru Division	Chikkaballapur	Gudibande	TP	56.29	14	3.83	11	0	1	10
			Total	**749.55**	**187.25**	**120.05**	**72**	**3**	**21**	**48**
Mysuru Division	Chikkamagaluru	Chikkamagaluru	CMC	526.27	131.5	54.02	16	0	0	16
Mysuru Division	Chikkamagaluru	Koppa	TP	16.89	4.25	1.47	5	0	0	5
Mysuru Division	Chikkamagaluru	Mudigere	TP	40.34	10	5.08	7	0	5	2
Mysuru Division	Chikkamagaluru	Narasimharajapura	TP	38	9.5	9.31	7	0	0	7
Mysuru Division	Chikkamagaluru	Sringeri	TP	14.07	3.5	3.44	6	1	0	5
			Total	**635.57**	**158.75**	**73.32**	**41**	**1**	**5**	**35**
Bengaluru Division	Chitradurga	Challakere	CMC	257.98	64.5	64.46	25	0	20	5

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018

Rs. in Lakhs

1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Bengaluru Division	Chitradurga	Chitradurga	CMC	581	145.25	145.25	7	0	7	0
Bengaluru Division	Chitradurga	Hiriyur	CMC	294.56	73.75	65.2	14	0	14	2
Bengaluru Division	Chitradurga	Holalakere	TP	72.23	18	16.26	10	1	5	4
Bengaluru Division	Chitradurga	Molakalmuru	TP	101.31	25.25	25.25	15	2	3	10
Bengaluru Division	Chitradurga	Nayakanahatti	TP	95.69	24	20.22	11	4	7	0
			Total	**1402.77**	**350.75**	**336.64**	**82**	**7**	**56**	**21**
Mysuru Division	Dakshin kanada	Belthangadi	TP	51.6	13	12.77	12	0	12	0
Mysuru Division	Dakshin kanada	Kotekar	TP	66.6	16.75	19.26	12	2	9	1
Mysuru Division	Dakshin kanada	Mulki	TP	83.49	41.5	20.75	7	0	3	4
Mysuru Division	Dakshin kanada	Sulya	TP	78.8	19.75	10.38	10	0	9	1
Mysuru Division	Dakshin kanada	Vitla	TP	114.45	28.5	26.63	16	4	12	0

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018				Rs. in Lakhs						
1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
			Total	**394.94**	**119.5**	**89.79**	**57**	**6**	**45**	**6**
Bengaluru Division	Davanagere	Channagiri	TP	84.43	21	21	17	1	10	6
Bengaluru Division	Davanagere	Harihar	CMC	303.94	152	58.34	71	1	4	67
Bengaluru Division	Davanagere	Honnali	TP	60.98	15.25	15.25	12	0	9	3
Bengaluru Division	Davanagere	Jagalur	TP	86.3	21.5	19.82	20	0	0	20
			Total	**535.65**	**209.75**	**114.41**	**120**	**2**	**23**	**96**
Belagavi Division	Dharwad	Alnavara	TP	84.43	21	10.74	23	5	3	16
Belagavi Division	Dharwad	Kalaghatagi	TP	131.33	32.75	17.43	52	4	0	48
Belagavi Division	Dharwad	Kundagol	TP	68.48	17	11.42	34	0	6	32
			Total	**284.24**	**70.75**	**39.59**	**109**	**9**	**9**	**96**
Belagavi Division	Gadag	Gadag-betageri	CMC	623.83	156	177.01	20	0	0	20

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018 | Rs. in Lakhs

1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Belagavi Division	Gadag	Mulagunda	TP	114.45	28.5	18.84	17	0	0	17
Belagavi Division	Gadag	Naregal	TP	130.4	32.5	10.09	10	1	7	2
Belagavi Division	Gadag	Shirahatti	TP	91	45.5	33.17	8	0	7	1
			Total	**959.68**	**262.5**	**239.11**	**55**	**1**	**14**	**40**
Mysuru Division	Hassan	Alur	TP	29.08	7.25	2.15	11	1	4	6
Mysuru Division	Hassan	Arkalgudu	TP	72.23	18	14.74	5	0	5	0
Mysuru Division	Hassan	Hassan	CMC	544.1	136	122.62	15	0	0	15
			Total	**645.41**	**161.25**	**139.51**	**31**	**1**	**9**	**21**
Belgaum Division	Haveri	Guttal	TP	97.56	24.5	0	28	0	10	18
Belgaum Division	Haveri	Haveri	CMC	299.25	149.5	73.08	13	1	2	10
Belgaum Division	Haveri	Hirekerur	TP	67.54	17	15.11	18	1	16	1

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018				Rs. in Lakhs						
1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Belgaum Division	Haveri	Ranebennur	CMC	435	108.75	85.07	28	2	17	9
			Total	**899.35**	**299.75**	**173.26**	**87**	**4**	**45**	**38**
Kalaburagi Division	Kalaburagi	Shahabad	CMC	228.9	57.25	57.17	17	0	10	7
Mysuru Division	Kodagu	Kushalnagara	TP	100.38	25	10.14	9	0	0	9
Mysuru Division	Kodagu	Madikere	CMC	141.65	35.5	5.51	12	0	0	12
Mysuru Division	Kodagu	Somvarpet	TP	46.9	11.75	1.39	16	0	4	12
Mysuru Division	Kodagu	Virajpet	TP	67.54	17	3.09	16	0	0	16
			Total	**356.47**	**89.25**	**20.13**	**53**	**0**	**4**	**49**
Bengaluru Division	Kolar	Kolar	CMC	475.62	119	62.19	24	0	0	24
Bengaluru Division	Kolar	Robertsonpet	CMC	888.38	444	174.42	9	0	9	8
			Total	**1364**	**563**	**236.61**	**33**	**0**	**9**	**32**

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018 | Rs. in Lakhs

1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Kalaburagi Division	Koppal	Bhagyanagar	TP	93	23.25	12.8	31	1	19	11
Kalaburagi Division	Koppal	Gangavathi	CMC	421.21	105.25	83.59	5	0	4	1
Kalaburagi Division	Koppal	Kanakagiri	TP	193.25	48.25	12.03	27	0	25	2
Kalaburagi Division	Koppal	Koppal	CMC	301.13	75.25	19.55	22	0	21	1
Kalaburagi Division	Koppal	Kukanur	TP	187	46.75	15.5	5	0	1	4
Kalaburagi Division	Koppal	Tavaragera	TP	107.88	27	11.4	10	0	2	8
Kalaburagi Division	Koppal	Yelburga	TP	55.35	27.5	26.5	7	0	7	0
			Total	**1358.82**	**353.25**	**181.37**	**107**	**1**	**79**	**27**
Mysuru Division	Mandya	Mandya	CMC	465.3	116.25	95.06	22	1	6	15
Mysuru Division	Mandya	Nagamangala	TP	58.16	29	14.5	8	0	5	3
Mysuru Division	Mandya	belluru	TP	0	0	0	0	0	0	0

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018				Rs. in Lakhs						
1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
			Total	**523.46**	**145.25**	**109.56**	**30**	**1**	**11**	**18**
Mysuru Division	Mysuru	Hunsur	CMC	223.27	55.75	62.75	22	3	0	19
Mysuru Division	Mysuru	Nanjangud	CMC	227.02	56.75	43.4	15	2	0	13
Mysuru Division	Mysuru	Sargur	TP	53.47	13.25	11.61	7	1	0	6
			Total	**503.76**	**125.75**	**117.76**	**44**	**6**	**0**	**38**
Kalaburagi Division	Raichur	Balaganur	TP	76.92	38.5	37.85	21	5	16	0
Kalaburagi Division	Raichur	Kavital	TP	83.49	20.75	7.01	22	0	6	16
Kalaburagi Division	Raichur	Mudgal	TP	103.19	25.75	8.83	8	0	5	3
Kalaburagi Division	Raichur	Raichur	CMC	1060.05	265	264	33	0	9	25
Kalaburagi Division	Raichur	Sindanoor	CMC	466.23	116.5	47.03	31	0	0	31
Kalaburagi Division	Raichur	Sirawar	TP	108.82	27.25	0	24	0	7	17

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018

Rs. in Lakhs

1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Kalaburagi Division	Raichur	Turvihal	TP	88.18	22	0	16	1	11	4
Kalaburagi Division	Raichur	hatti	TP	0	0	0	0	0	0	0
			Total	**1986.88**	**515.75**	**364.72**	**155**	**6**	**54**	**96**
Bengaluru Division	Ramanagara	Channapatna	CMC	259.85	65	54.15	24	0	18	6
Bengaluru Division	Ramanagara	Ramanagara	CMC	369.61	92.5	89.97	34	3	17	14
			Total	**629.46**	**157.5**	**144.12**	**58**	**3**	**35**	**20**
Bengaluru Division	Shivamogga	Bhadravathi	CMC	699.82	175	144.64	40	2	0	38
Bengaluru Division	Shivamogga	Hosanagara	TP	42	10.5	8.55	5	0	5	0
Bengaluru Division	Shivamogga	Jog-Kargal	TP	177	44.25	43.66	47	0	0	47
Bengaluru Division	Shivamogga	Sagar	CMC	203	50.75	50.98	55	0	0	55
Bengaluru Division	Shivamogga	Shirlakoppa	TP	56.29	28	13.03	6	0	6	0

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018				Rs. in Lakhs						
1	**2**	**3**	**4**	**5**	**6**	**7**	**8**	**9**	**10**	**11**
Division	**District**	**Name Of the Town**	**ULB Type**	**Financial Progress (Rs.in Lakhs)**			**Physical Progress**			
				Grants Allocation	**Grants Released**	**Expenditure**	**Total Approved Works**	**Completed Works**	**Works Started/Ongoing**	**Under Tender Process/Tender to be Invited**
Bengaluru Division	Shivamogga	Soraba	TP	42.21	10.5	8	12	0	6	6
Bengaluru Division	Shivamogga	Thirthahalli	TP	57.22	14.25	15.99	8	1	6	1
			Total	**1277.54**	**333.25**	**284.85**	**173**	**3**	**23**	**147**
Bengaluru Division	Tumakuru	Gubbi	TP	76.92	19.25	21.13	6	0	1	5
Bengaluru Division	Tumakuru	Koratagere	TP	64.73	32.5	16.97	4	0	0	4
Bengaluru Division	Tumakuru	Sira	CMC	239.21	59.75	59.75	4	0	4	0
Bengaluru Division	Tumakuru	Tiptur	CMC	201.69	50.5	50.5	16	1	9	6
Bengaluru Division	Tumakuru	Turuvekere	TP	60.98	30.5	15.19	9	4	0	5
			Total	**643.53**	**192.5**	**163.54**	**39**	**5**	**14**	**20**
Mysuru Division	Udupi	Saligrama	TP	86.3	21.5	12.38	15	1	4	10
Mysuru Division	Udupi	Udupi	CMC	503.76	126	44.88	96	0	0	96

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018

Rs. in Lakhs

1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
			Total	**590.06**	**147.5**	**57.26**	**111**	**1**	**4**	**106**
Belagavi Division	Uttara Kannada	Ankola	TP	106.94	26.75	28.12	20	5	14	2
Belagavi Division	Uttara Kannada	Dandeli	CMC	202.63	101.5	50.73	25	1	16	10
Belagavi Division	Uttara Kannada	Haliyala	TP	116.32	58	28.99	17	3	14	0
Belagavi Division	Uttara Kannada	Honnavara	TP	71.3	35.5	24.88	29	10	19	0
Belagavi Division	Uttara Kannada	Jali	TP	82.55	20.75	21.68	26	1	24	1
Belagavi Division	Uttara Kannada	Karwar	CMC	237.34	59.25	45.01	31	1	7	23
Belagavi Division	Uttara Kannada	Mundagod	TP	101.31	25.25	28.11	27	13	10	4
Belagavi Division	Uttara Kannada	Siddapura	TP	93.81	47	31.11	20	9	8	3
Belagavi Division	Uttara Kannada	Sirsi	CMC	210.13	52.5	51.93	60	1	16	43
Belagavi Division	Uttara Kannada	Yellapura	TP	263.61	66	13.21	34	0	3	31

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018				Rs. in Lakhs						
1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
			Total	**1485.94**	**492.5**	**323.77**	**289**	**44**	**131**	**117**
Belagavi Division	Vijapura	Almel	TP	87.24	21.75	16	12	1	0	12
Belagavi Division	Vijapura	Chadachana	TP	112.57	28.25	10.92	27	0	0	27
Belagavi Division	Vijapura	Devarahipparagi	TP	71.3	35.5	30.71	6	1	5	0
Belagavi Division	Vijapura	Kolhar	TP	67.54	17	14.09	5	0	2	3
Belagavi Division	Vijapura	Managuli	TP	84.43	21	0	16	0	0	16
Belagavi Division	Vijapura	Nalatawad	TP	84.98	20.25	0	12	0	0	12
Belagavi Division	Vijapura	Nidagundi	TP	60.98	15.25	5.68	7	0	0	7
			Total	**569.04**	**159**	**77.4**	**85**	**2**	**7**	**77**
Kalaburagi Division	Yadgir	Shahapura	CMC	240	60	60	5	0	4	1
Kalaburagi Division	Yadgir	Shorapura	CMC	280	70	0	8	0	0	8

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=06-12-2018 | Rs. in Lakhs

1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Kalaburagi Division	Yadgir	Yadgir	CMC	326	81.5	0	8	0	0	8
			Total	**846**	**211.5**	**60**	**21**	**0**	**4**	**17**

ಅಭಿವೃದ್ಧಿ ಅಧಿಕಾರಿ
ಪೌರಾಡಳಿತ ನಿರ್ದೇಶನಾಲಯ

ಅನುಬಂಧ-[illegible] 9 ಪ್ರ.ಸಂ: 962

District Name	Funds released for IHHL (2017-18)	Funds released for IHHL (2018-19)	2017-18	2018-19	CT
2	6	7	16	17	18
1. Bagalkot Dist					
Bagalkot (CMC)					7973000
Rabkavi Banhatti (CMC)		1219999			0
Mudhol (CMC)		1753332			0
Bilagi (TP)					5546000
Kamatagi (TP)	426666	586666			0
		573333			
Ameengada (TP)	1346666				0
Belagali (TP)	2126664	140000			0
		386666			
Total	**39.00**	**42.73**	**0.00**	**0.00**	**135.19**
2. Ballary Dist					
Hospet (CMC)		919999			10662400
Siruguppa (TMC)					3763200
Tekkalakote (TP)					5226667
Kamalapura (TP)		2353331			5226667
Kudatini (TP)		340000			
Mariyammanahalli (TP)		11419988			
Total	**0.00**	**150.33**	**0.00**	**0.00**	**248.79**
3. Belagavi Dist					
Gokak (CMC)	240000				1568000
Nippani (CMC)					2613333

Khanapur (TP)	260000	126667			1254400
Raybag (TP)		1346665			0
Arabhavi (TP)		586666			
Boragaon (TP)		239999			
Channamma Kitturu (TP)		93333			
Chinchali (TP)		173333			
Examba (TP)		233333			
Inaapura (TP)		699999			
Kalloli (TP)		459999			
Kankanavadi (TP)		659999			
M.K Hubballi (TP)		179999			
Mallapura (TP)		813333			
Naaganura (TP)		413333			
Shedbaala (TP)		106667			
KABBURA		1106666			
Total	**5.00**	**72.40**	**0.00**	**0.00**	**54.36**
4. Bengaluru Rural Dist.					
Dod Ballapur (CMC)		886666			555000
Hosakote (CMC)		533333			0
Total	**0.00**	**14.20**	**0.00**	**0.00**	**5.55**
5. Bengaluru Urban Dist.					
Hebbugodi (CMC)		166667			
Jigani (TMC)		186666			
Total	**0.00**	**3.53**	**0.00**	**0.00**	**0.00**
6. Bidar Dist.					
Bidar (CMC)		13519986			5210000
Basavakalyan (CMC)					4704000

Total	0.00	135.20	0.00	0.00	**99.14**
7. Chamarajanagar Dist					
Chamarajanagar (CMC)		460000	11195000		11195000
		100000			
Kollegal (CMC)		386666			0
Hanur (TP)		973332			0
Yelandur (TP)		526666			0
		1986665			
Total	**0.00**	**24.47**	**111.95**	**0.00**	**111.95**
8. Chikballapura Dist					
Chintamani (CMC)					277000
Chikkaballapura (CMC)					1525000
Gauribidanur (CMC)		1606665			555000
Gudibanda (TP)					277000
Total	**0.00**	**16.07**	**0.00**	**0.00**	**26.34**
9. Chikmagalur Dist.					
Narasimharajapura (TP)		473333			0
Total	**0.00**	**4.73**	**0.00**	**0.00**	**0.00**
10. Chitradurga Dist					
Chitradurga (CMC)		873332			0
Hiriyur (CMC)		2593331	533000		533000
Challakere (CMC)		3753330			3207000
Molakalmuru (TP)		2253331			0
Holalkere (TP)		826666			0
Nayakanahatti (TP)	7699992				0
Total	**77.00**	**103.00**	**5.33**	**0.00**	**37.40**
11. Davanagere Dist.					

Honnali (TP)	1826665				0
Jagalur (TP)	1193332				0
Total	**30.20**	**0.00**	**0.00**	**0.00**	**0.00**
12. Dharwad Dist					
Kundgol (TP)		486666			2613000
Alnavar (TP)	4553329				0
Kalghatgi (TP)		373333			0
Total	**45.53**	**8.60**	**0.00**	**0.00**	**26.13**
13. Dakshina Kannada Dist					
Puttur (CMC)		193333			0
Sulya (TP)					763740
Mulki (TP)					121600
Beltangadi (TP)					0
Total	**0.00**	**1.93**	**0.00**	**0.00**	**8.85**
14. Gadag Dist					
Gadag-Betigeri (CMC)					8979000
Mulgund (TP)		5459995			0
Naregal (TP)					3658600
Total	**0.00**	**54.60**	**0.00**	**0.00**	**126.38**
15. Hassan Dist					
Arsikere (CMC)	20000				0
Arkalgud (TP)	1059999				0
Total	**10.80**	**0.00**	**0.00**	**0.00**	**0.00**
16. Haveri Dist					
Ranebennur (CMC)	5539995				5269000
Haveri (CMC)	3673330				0
Hirekerur (TP)					485000

Guttala (TP)		10639989			0
		613333			
		686666			
Total	**92.13**	**112.53**	**0.00**	**0.00**	**57.54**
17. Kalburgi Dist					
Shahabad (CMC)					2426000
Total	0.00	0.00	0.00	0.00	**24.26**
18. Kodagu Dist					
Madikeri (CMC)	213333				347000
Virajpet (TP)					589000
Kushalnagar (TP)		66667			0
Somvarpet (TP)		186666			65000
Total	**2.13**	**2.53**	**0.00**	**0.00**	**10.01**
19. Kolar Dist					
Robertson Pet (CMC)	10206656				12827000
Kolar (CMC)					3120000
Mulbagal (CMC)	233333	180000			2427000
Total	**104.40**	**1.80**	**0.00**	**0.00**	**183.74**
20. Koppal Dist					
Gangawati (CMC)	10226656				0
Koppal (CMC)		9386657			0
Yelburga (TP)		3713330			0
Bhagyanagar (TP)	2633331	439999			0
		380000			
Kanakagiri (TP)	753333	279999			0
		2739997			
Kukanooru (TP)	7726659				0

Tavaragera (TP)	4066663				0
		113333			
Total	**254.07**	**169.40**	**0.00**	**0.00**	**0.00**
22. Mysuru Dist					
Mysore (M Corp.)					4023467
Hunsur (CMC)	3299997				418133
Nanjangud (CMC)	4373329				904534
Saragur (TP)	553333	193333			486400
Total	**82.27**	**1.93**	**0.00**	**0.00**	**58.33**
23. Raichur Dist					
Sindhanur (CMC)		1346665			0
		1973331			
Turavihaala (TP)	899999	1113332			0
		759999			
Kavithal (TP)	3766663	206666			0
		773332			
Balaganur (TP)		786666			0
		66666			
		273333			
Siravara (TP)		1359999			
		346666			
Total	**46.67**	**86.60**	**0.00**	**0.00**	**0.00**
24. Ramanagara Dist					
Channapatna (CMC)		1619998			0
Kanakapura (CMC)		1286665			416000
Total	**0.00**	**29.07**	**0.00**	**0.00**	**4.16**
25. Shivamogga Dist					

Bhadravati (CMC)	5459995	706666			0
Sagar (CMC)	639999	186666			0
Siralkoppa (TP)	2159998	526666			0
Tirthahalli (TP)		106667			0
Sorab (TP)	739999				0
Jog Kargal (TP)		200000			0
Hosanagara (TP)		93333			0
Total	**90.00**	**18.20**	**0.00**	**0.00**	**0.00**
26. Tumkur Dist					
Tiptur (CMC)		1479998			0
Gubbi (TP)		1473332			0
Koratagere (TP)		573333			0
Total	0.00	**35.27**	**0.00**	**0.00**	**0.00**
27. Udupi Dist					
Saligram (TP)		113333			0
Total	**0.00**	**1.13**	**0.00**	**0.00**	**0.00**
28. Uttara Kannada Dist					
Karwar (CMC)		4133329			0
Sirsi (CMC)	2126665				0
Dandeli (CMC)		8406658			0
Yellapur (TP)		2606664			0
Honnavar (TP)	233333				0
Mundgod (TP)	2226664	153333			313600
Siddapur (TP)	1126666	146667			0
Jali (TP)	919999				0
Total	**66.33**	**154.47**	**0.00**	**0.00**	**3.14**
29. Vijayapura Dist					

Alamela (TP)		1293332			
		813333			
Chadchan TPC		526666			
Devarahipparagi (TP)		793333			
		606666			
Kolhara (TP)		153333			
		113333			
Managuli (NP)		473333			
		260000			
Nalatavada (TP)		293333			
Nidagundi TP		319999			
		140000			
Total	**0.00**	**56.47**	**0.00**	**0.00**	**0.00**
30. Yadgir Dist					
Yadgir (CMC)	14526652				0
Shahpur (CMC)	11379989				0
Shorapur (CMC)	7233326	1353332			0
		140000			
Total	**331.40**	**13.53**	**0.00**	**0.00**	**0.00**

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: 442
ಸದಸ್ಯರ ಹೆಸರು	: ಶ್ರೀಮಂತ್ ಬಾಳಾಸಾಹೇಬ್ ಪಾಟೀಲ್ (ಕಾಗವಾಡ)
ಉತ್ತರಿಸಬೇಕಾದ ದಿನಾಂಕ	: 12-12-2018
ಉತ್ತರಿಸುವ ಸಚಿವರು	: ಮಾನ್ಯ ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು.

ಪ್ರ. ಸಂ.	ಪ್ರಶ್ನೆ	ಉತ್ತರ
ಅ)	ಪ್ರಸಕ್ತ ಸಾಲಿನಲ್ಲಿ (2018-19) ನಗರಾಭಿವೃದ್ಧಿ ಇಲಾಖೆ ವತಿಯಿಂದ ಬೆಳಗಾವಿ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನವೆಷ್ಟು;	ನಗರಾಭಿವೃದ್ಧಿ ಇಲಾಖೆಯಿಂದ ಬೆಳಗಾವಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 2018-19ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿಯಲ್ಲಿ ಬಿಡುಗಡೆಯಾಗಿರುವ ಅನುದಾನದ ವಿವರಗಳನ್ನು ಈ ಕೆಳಗೆ ವಿವರಿಸಿದೆ : 1. **ಎಸ್.ಎಫ್.ಸಿ. ಮುಕ್ತನಿಧಿ:-** ಎಸ್.ಎಫ್.ಸಿ. ಮುಕ್ತನಿಧಿ ಪ್ರಸಕ್ತ ಸಾಲಿನಲ್ಲಿ ಬೆಳಗಾವಿ ಜಿಲ್ಲೆಗೆ ರೂ. 2143.50ಲಕ್ಷಗಳು ಬಿಡುಗಡೆಯಾಗಿರುತ್ತದೆ. 2. **14ನೇ ಹಣಕಾಸು ಆಯೋಗ:-** 2018-2019ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದ ಮೊದಲನೆಯ ಕಂತಿನ ಅನುದಾನ ರೂ.3467.48 ಲಕ್ಷಗಳು ಬಿಡುಗಡೆಯಾಗಿರುತ್ತದೆ. 3. **ಅಮೃತ್‌ಯೋಜನೆ:-** ಬೆಳಗಾವಿ ಜಿಲ್ಲೆಯ ಬೆಳಗಾವಿ ಮಹಾನಗರ ಪಾಲಿಕೆಯು ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯಡಿ ಆಯ್ಕೆಯಾಗಿದ್ದು ಯೋಜನೆಯಡಿ ಬೆಳಗಾವಿ ಮಹಾನಗರಪಾಲಿಕೆಗೆ ಒಟ್ಟು ಅನುದಾನ ರೂ.179.38ಕೋಟಿಗಳು ಹಂಚಿಕೆಯಾಗಿರುತ್ತದೆ. 4. **ನಗರೋತ್ಥಾನ (ಮುನಿಸಿಪಾಲಿಟಿ)-3ನೇ ಹಂತ** 2018-19ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ನಗರೋತ್ಥಾನ (ಮುನಿಸಿಪಾಲಿಟಿ)-3ನೇ ಹಂತದ ಯೋಜನೆಯಡಿ ಮತ್ತು ಮಹಾನಗರಪಾಲಿಕೆಯ ರೂ.100.00ಕೋಟಿ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ ಈ ಕೆಳಕಂಡಂತೆ ಅನುದಾನ ಬಿಡುಗಡೆಯಾಗಿರುತ್ತದೆ. • ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ - 4112.00 ಲಕ್ಷಗಳು • ಬೆಳಗಾವಿ ಮಹಾನಗರಪಾಲಿಕೆಗೆ - 4283.00 ಲಕ್ಷಗಳು **ಒಟ್ಟು - 8395.00 ಲಕ್ಷಗಳು** 5. **ಸ್ವಚ್ಛ ಭಾರತ್‌ಅಭಿಯಾನ:-** ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್ ಯೋಜನೆ 02 ಅಕ್ಟೋಬರ್ 2014 ರಂದು ಜಾರಿಗೆ ತಂದಿದ್ದು ಸದರಿ ಯೋಜನೆಯು ಅಕ್ಟೋಬರ್ 02, 2019 ರ ವರೆಗೆ ಜಾರಿಯಲ್ಲಿರುತ್ತದೆ. ಈ ಯೋಜನೆಯಡಿ ಬೆಳಗಾವಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 2018-19 ರಲ್ಲಿ ರೂ. 1294.17 ಲಕ್ಷಗಳು ಬಿಡುಗಡೆಯಾಗಿರುತ್ತದೆ. 6. **ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆ:** ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಬೆಳಗಾವಿ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ರೂ.960.00/- ಲಕ್ಷಗಳನ್ನು ಹಂಚಿಕೆ ಮಾಡಲಾಗಿದೆ.

ಇ.	ಸದರಿ ಅನುದಾನದಲ್ಲಿ ಬೆಳಗಾವಿ ಜಿಲ್ಲೆ ವ್ಯಾಪ್ತಿಗೆ ಬರುವ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಬಿಡುಗಡೆ ಮಾಡಿರುವ ಅನುದಾನವೆಷ್ಟು: (ಕ್ಷೇತ್ರವಾರು ಮಾಹಿತಿ ನೀಡುವುದು)	1. ಎಸ್.ಎಫ್.ಸಿ. ಮುಕ್ತನಿಧಿ:- ಪ್ರಸಕ್ತ ಸಾಲಿನಲ್ಲಿ ಬೆಳಗಾವಿ ಜಿಲ್ಲೆಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡಿರುವ ಅನುದಾನದ ವಿವರಗಳನ್ನು ಅನುಬಂಧ-1ರಲ್ಲಿ ಲಗತ್ತಿಸಿದೆ.

2. 14ನೇ ಹಣಕಾಸು ಆಯೋಗ:-

14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಡಿ 2018-19ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾದ ಅನುದಾನದ ವಿವರಗಳು ಈ ಕೆಳಕಂಡಂತಿವೆ:

ಕ್ರ.ಸ	ನಗರ ಸ್ಥಳೀಯ ಸಂಸ್ಥೆಗಳ ಹೆಸರು	ಬಿಡುಗಡೆಯಾದ ಮೊದಲ ಕಂತಿನ ಅನುದಾನ
1	ಬೆಳಗಾವಿ ಮಹಾನಗರ ಪಾಲಿಕೆ	814.00
2	ಗೋಕಾಕ್ ನಗರಸಭೆ	192.99
3	ನಿಪ್ಪಣಿ ನಗರಸಭೆ	137.32
4	ಮಂಡಲಗಿ ಪುರಸಭೆ	74.91
5	ಆಥಣಿ ಪುರಸಭೆ	120.68
6	ಬೈಲಹೊಂಗಲ ಪುರಸಭೆ	103.51
7	ಚಿಕ್ಕೋಡಿ ಪುರಸಭೆ	104.03
8	ರಾಮದುರ್ಗ ಪುರಸಭೆ	79.59
9	ಸಕೇಶ್ವರ ಪುರಸಭೆ	71.79
10	ಗೋಕಾಕ್ ನಗರಸಭೆ	192.99
11	ಸವದತ್ತಿ ಪುರಸಭೆ	89.47
12	ಹುಕ್ಕೇರಿ ಪುರಸಭೆ	50.46
13	ಕುಡಚಿ ಪುರಸಭೆ	48.90
14	ಸದಲಗ ಪುರಸಭೆ	65.02
15	ಮುಗಳಖೇಡ ಪುರಸಭೆ	126.40
16	ಮುನವಳ್ಳಿ ಪುರಸಭೆ	66.58
17	ಉಗಾರಖುರ್ದಾ ಪುರಸಭೆ	84.79
18	ಕೊಣ್ಣೂರ್ ಪುರಸಭೆ	78.03
19	ಹಾರೋಗೇರಿ ಪುರಸಭೆ	156.00
20	ಖಾನಾಪುರ ಪಟ್ಟಣ ಪಂಚಾಯಿತಿ	35.90
21	ರಾಯಬಾಗ ಪಟ್ಟಣ ಪಂಚಾಯಿತಿ	47.34
22	ಕನಕವಾಡಿ ಪಟ್ಟಣ ಪಂಚಾಯಿತಿ	94.16
23	ಎಮ್.ಕೆ. ಹುಬ್ಬಳ್ಳಿ ಪಟ್ಟಣ ಪಂಚಾಯಿತಿ	41.62
24	ನಾಗನೂರು ಪಟ್ಟಣ ಪಂಚಾಯಿತಿ	86.35
25	ಚಿಂಚಲಿ ಪಟ್ಟಣ ಪಂಚಾಯಿತಿ	56.19
26	ಮಲ್ಲಾಪುರ ಪಟ್ಟಣ ಪಂಚಾಯಿತಿ	48.91
27	ಎಕ್ಸಾಂಬಾ ಪಟ್ಟಣ ಪಂಚಾಯಿತಿ	94.68
28	ಚೆನ್ನಮ್ಮ- ಕಿತ್ತೂರು ಪಟ್ಟಣ ಪಂಚಾಯಿತಿ	37.98
29	ಎನಾಪುರ ಪಟ್ಟಣ ಪಂಚಾಯಿತಿ	69.71
30	ಕಲ್ಲೋಳ್ಳಿ ಪಟ್ಟಣ ಪಂಚಾಯಿತಿ	53.07
31	ಶೆಡಬಾಳ ಪಟ್ಟಣ ಪಂಚಾಯಿತಿ	134.21
32	ಕಬ್ಬೂರ್ ಪಟ್ಟಣ ಪಂಚಾಯಿತಿ	65.03
33	ಅರಂಬಾವಿ ಪಟ್ಟಣ ಪಂಚಾಯಿತಿ	47.34
	ಒಟ್ಟು:	3467.48

3. ಅಮೃತ್‌ಯೋಜನೆ:-

ಅಮೃತ್ ಯೋಜನೆಯಡಿ ಬೆಳಗಾವಿ ಮಹಾನಗರ ಪಾಲಿಕೆಯ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನ ವಿವರ ಈ ಕೆಳಕಂಡಂತಿದೆ.

(ರೂ. ಕೋಟಿಗಳಲ್ಲಿ)

ಕ್ರ. ಸಂ	ಯೋಜನೆ	ಬಿಡುಗಡೆಯಾದ ಅನುದಾನ
1	ನೀರು ಸರಬರಾಜುಯೋಜನೆ	4.37
2	ಒಳಚರಂಡಿ ಯೋಜನೆ	38.30
3	ಉದ್ಯಾನವನ ಮತ್ತು ಹಸಿರು ಜಾಗ ಅಭಿವೃದ್ಧಿ	1.39
	ಒಟ್ಟು:	**45.06**

4. ನಗರೋತ್ಥಾನ (ಮುನಿಸಿಪಾಲಿಟಿ)-3ನೇ ಹಂತ :

2018-19ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥಗಳಿಗೆ ನಗರೋತ್ಥಾನ (ಮುನಿಸಿಪಾಲಿಟಿ)-3ನೇ ಹಂತದ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದ ವಿವರಗಳನ್ನು **ಅನುಬಂಧ-2ರಲ್ಲಿ** ನೀಡಲಾಗಿದೆ.

5. ಸ್ವಚ್ಛ ಭಾರತ್ ಅಭಿಯಾನ:

ಬೆಳಗಾವಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 2018-19ರಲ್ಲಿ ಬಿಡುಗಡೆಯಾದ ಅನುದಾನದ ವಿವರ ಕೆಳಕಂಡಂತಿದೆ; **(ಅನುಬಂಧ-3ರಲ್ಲಿ ಲಗತ್ತಿಸಿದೆ)**

ಕ್ರ. ಸಂ	ವೈಯಕ್ತಿಕ ಶೌಚಾಲಯ	ಮಾಹಿತಿ, ಶಿಕ್ಷಣ ಮತ್ತು ಸಂವಹ	ಆಡಳಿತ&ಕಛೇರಿ	ಸಾಮುದಾಯ & ಸಾರ್ವಜನಿಕ ಶೌಚಾಲಯ
1.	1007.48	77.00	62.43	147.26

6. ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆ :

ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಬೆಳಗಾವಿ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಈ ಕೆಳಕಂಡಂತೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ.

ನಗರ ಸ್ಥಳೀಯ ಸಂಸ್ಥೆಯ ಹೆಸರು	ಎಸ್.ಸಿ.ಎಸ್.ಪಿ	ಟಿ.ಎಸ್.ಪಿ	ಒಟ್ಟು
ಗೋಕಾಕ್ ನಗರಸಭೆ	278.00	0.00	278.00
ಕೊಣ್ಣೂರು ಪುರಸಭೆ	0.00	104.00	104.00
ಮಲ್ಲಾಪುರ ಪಟ್ಟಣಪಂಚಾಯಿತಿ	462.00	116.00	578.00
ಒಟ್ಟು	740.00	220.00	960.00

ಇ) ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನಸಭಾ ಕ್ಷೇತ್ರಕ್ಕೆ ಯಾವ ಯಾವ ಲೆಕ್ಕ ಶೀರ್ಷಿಕೆಯಡಿ ಹಾಗೂ ಯೋಜನೆಯಡಿ ಎಷ್ಟೆಷ್ಟು ಅನುದಾನವನ್ನು ಮಂಜೂರು ಮಾಡಲಾಗಿದೆ? (ವಿವಿಧ ಲೆಕ್ಕ ಶೀರ್ಷಿಕೆವಾರು ಹಾಗೂ ಯೋಜನಾವಾರು ಸಂಪೂರ್ಣ ಮಾಹಿತಿ ನೀಡುವುದು)

1. ಎಸ್.ಎಫ್.ಸಿ ಮುಕ್ತನಿಧಿ:

ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನಸಭಾ ಕ್ಷೇತ್ರಕ್ಕೆ 2018-19 ನೇ ಸಾಲಿನಲ್ಲಿ ಎಸ್.ಎಫ್.ಸಿ ಮುಕ್ತನಿಧಿ ಅನುದಾನದಡಿ ಬಿಡುಗಡೆಯಾದ ಅನುದಾನದ ಲೆಕ್ಕ ಶೀರ್ಷಿಕೆ ವಿವರ ಈ ಕೆಳಗಿನಂತಿರುತ್ತದೆ. ನಗರ ಸ್ಥಳೀಯ ಸಂಸ್ಥೆವಾರು ಅನುದಾನದ ವಿವರಗಳು **ಅನುಬಂಧ-4ರಲ್ಲಿ** ಲಗತ್ತಿಸಿದೆ.

ಮಹಾನಗರ ಪಾಲಿಕೆಗೆ ಎಸ್‌ಎಫ್‌ಸಿ ಇತರೆ ಅವತರಣ	3604-00-191-2-00
ನಗರಸಭೆ ಮತ್ತು ಪುರಸಭೆಗೆ ಎಸ್‌ಎಫ್‌ಸಿ ಇತರೆ ಅವತರಣ	3604-00-192-2-00
ಪಟ್ಟಣ ಪಂಚಾಯಿತಿ ಮತ್ತು ಅಧಿಸೂಚಿತ ಪ್ರದೇಶ ಸಮಿತಿಗೆ ಎಸ್‌ಎಫ್‌ಸಿ ಇತರೆ ಅವತರಣ	3604-00-193-2-00

2. 14ನೇ ಹಣಕಾಸು ಆಯೋಗ:-

ಕಾಗವಾಡ ವಿಧಾನಸಭಾ ಕ್ಷೇತ್ರದಡಿ ಬರುವ ನಗರ ಸ್ಥಳೀಯ ಸಂಸ್ಥೆಗಳಿಗೆ 2018-19ನೇ ಸಾಲಿನ 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಡಿ ಬಿಡುಗಡೆ ಮಾಡಿದ ವಿವರಗಳು ಈ ಕೆಳಕಂಡಂತಿವೆ.

(ರೂ.ಲಕ್ಷಗಳಲ್ಲಿ)

ವಿಧಾನಸಭಾ ಕ್ಷೇತ್ರ	ನಗರಸ್ಥಳೀಯ ಸಂಸ್ಥೆ	ಬಿಡುಗಡೆಯಾದ ಅನುದಾನ
ಕಾಗವಾಡ	ಉಗಾರಖುರ್ದ್ ಪುರಸಭೆ	84.79
	ಶೇಡಬಾಳ ಪಟ್ಟಣ ಪಂಚಾಯಿತಿ	134.21
	ಐನಾಪುರ ಪಟ್ಟಣ ಪಂಚಾಯಿತಿ	69.71
	ಒಟ್ಟು:	**288.71**

14ನೇ ಹಣಕಾಸು ಆಯೋಗದ ಅನುದಾನದಡಿ ಬಿಡುಗಡೆಯಾದ ಅನುದಾನದ ಲೆಕ್ಕ ಶೀರ್ಷಿಕೆ ವಿವರ ಈ ಕೆಳಗಿನಂತಿರುತ್ತದೆ.

ನಗರಸಭೆ ಮತ್ತು ಪುರಸಭೆಗೆ	3604-00-192-8-00
ಪಟ್ಟಣ ಪಂಚಾಯಿತಿ ಮತ್ತು ಅಧಿಸೂಚಿತ ಪ್ರದೇಶಸಮಿತಿಗೆ	3604-00-193-8-00

3.ನಗರೋತ್ಥಾನ (ಮುನ್ಸಿಪಾಲಿಟಿಸ್) ಹಂತ-3.

ಈ ಯೋಜನೆಯಡಿ ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ವಿವರಗಳನ್ನು **ಅನುಬಂಧ-05 ಮತ್ತು 06**ರಲ್ಲಿ ನೀಡಲಾಗಿದೆ.

4. ಸ್ವಚ್ಛ ಭಾರತ್ಅಭಿಯಾನ:

ಸ್ವಚ್ಛ್ ಭಾರತ್ಅಭಿಯಾನದ ಲೆಕ್ಕ ಶೀರ್ಷಿಕೆ	2217-80-800-0-35

(ರೂ.ಲಕ್ಷಗಳಲ್ಲಿ)

ಕ್ರ. ಸಂ	ನಗರ ಸ್ಥಳೀಯ ಸಂಸ್ಥೆಗಳ ಹೆಸರು	ವೈಯಕ್ತಿಕ ಶೌಚಾಲಯ
1.	ಐನಾಪುರ	6.99
2	ಶೇಡಬಾಳ	1.06
3	ಉಗಾರಖುರ್ದ್	6.79

5.ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆ:-

ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಬೆಳಗಾವಿ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಈ ಕೆಳಕಂಡಂತೆ ಲೆಕ್ಕ ಶೀರ್ಷಿಕೆಡಿಅನುದಾನ ಬಿಡುಗಡೆ ಮಾಡಲಾಗಿದೆ.

ಯೋಜನೆ/ಲೆಕ್ಕ ಶೀರ್ಷಿಕೆ	ಮಂಜೂರಾದ ಅನುದಾನ
ಎಸ್.ಸಿ.ಎಸ್.ಪಿ., 2217-05-001-1-15	740.00
ಟಿ.ಎಸ್.ಪಿ., 4217-01-800-0-03	220.00
ಒಟ್ಟು	960.00

ಸಂಖ್ಯೆ: ನಅಇ 244 ಎಸ್ಎಫ್ಸಿ 2018.

(ರಮೇಶ ಲ. ಜಾರಕಿಹೊಳಿ)
ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ
ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು

ಅನುಬಂಧ - 01

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=05-12-2018

Rs. in Lakhs

1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/On going	Under Tender Process/Tender to be Invited
Belagavi Division	Belagavi	Munavalli	TMC	120.08	30	0	15	0	2	13
Belagavi Division	Belagavi	Naganur	TP	156	39	5.39	30	1	2	27
Belagavi Division	Belagavi	Nippani	CMC	247.66	62	37.74	12	2	4	7
Belagavi Division	Belagavi	Raibagh	TP	85	21.25	16.01	24	1	6	17
Belagavi Division	Belagavi	Ramadurga	TMC	143.53	72	39.06	8	0	0	8
Belagavi Division	Belagavi	Sadalga	TMC	117.26	29.25	22.77	14	2	1	11
Belagavi Division	Belagavi	Sankeshwar	TMC	129	32.25	30.42	17	0	1	16
Belagavi Division	Belagavi	Saundatti	TMC	161.35	80.5	40.65	8	0	6	2
Belagavi Division	Belagavi	Shedbal	TP	242.03	60.5	0	44	0	0	44
Belagavi Division	Belagavi	Ugar Khurd	TMC	152.91	38.25	39.57	24	7	5	12
			Total	**6253.37**	**2143.5**	**998.69**	**723**	**40**	**226**	**460**

5/12/018
ಅಭಿವೃದ್ಧಿ ಅಧಿಕಾರಿ
ಪೌರಾಡಳಿತ ನಿರ್ದೇಶನಾಲಯ

ಅನುಬಂಧ-1

ನಗರೋತ್ಥಾನ :- ರೂ. ಲಕ್ಷಗಳಲ್ಲಿ

ಪ್ರಸ್ತುತ 2018-19ನೇ ಸಾಲಿನಲ್ಲಿ ನಗರಾಭಿವೃದ್ಧಿ ಇಲಾಖೆ ವತಿಯಿಂದ ಬೆಳಗಾವಿ ಜಿಲ್ಲೆಗೆ ಬಿಡುಗಡೆ ಮಾಡಿರುವ ಅನುದಾನ

ಕ್ರ. ಸಂ	ವಿಧಾನಸಭಾ ಕ್ಷೇತ್ರದ ಹೆಸರು	ನಗರ ಸ್ಥಳೀಯ ಸಂಸ್ಥೆ ಹೆಸರು	ನಗರೋತ್ಥಾನ (ಮುನಿಸಿಪಾಲಿಟಿ) ಹಂತ-3
1	ನಿಪ್ಪಾಣಿ	ನಿಪ್ಪಾಣಿ ನಗರಸಭೆ	0.00
2	ಚಿಕ್ಕೋಡಿ-ಸದಲಗಾ	ಚಿಕ್ಕೋಡಿ ಪುರಸಭೆ	612.21
3		ಸದಲಗಾ ಪುರಸಭೆ	486.39
4		ಯಕ್ಸಂಬಾ ಪ.ಪಂ.	0.00
5		ಬೋರಗಾಂವ ಪ.ಪಂ.	32.16
6	ಅಥಣಿ	ಅಥಣಿ ಪುರಸಭೆ	0.00
7	ಕಾಗವಾಡ	ಉಗಾರಖುರ್ದ ಪುರಸಭೆ	301.30
8		ಐನಾಪೂರ ಪ.ಪಂ.	0.00
9		ಶೇಡಬಾಳ ಪ.ಪಂ.	0.00
10	ಕುಡಚಿ	ಕುಡಚಿ ಪುರಸಭೆ	205.28
11		ಹಾರೂಗೇರಿ ಪುರಸಭೆ	117.42
12		ಮುಗಳಖೋಡ ಪುರಸಭೆ	0.00
13	ರಾಯಬಾಗ	ರಾಯಬಾಗ ಪ.ಪಂ.	27.60
14		ಕಂಕಣವಾಡಿ ಪ.ಪಂ.	179.16
15		ಕಬ್ಬೂರ ಪ.ಪಂ.	0.00
16		ಚಿಂಚಲಿ ಪ.ಪಂ.	0.00
17	ಹುಕ್ಕೇರಿ	ಹುಕ್ಕೇರಿ ಪುರಸಭೆ	390.66
18		ಸಂಕೇಶ್ವರ ಪುರಸಭೆ	376.59
19	ಅರಭಾವಿ	ಮೂಡಲಗಿ ಪುರಸಭೆ	86.47
20		ಅರಭಾವಿ ಪ.ಪಂ.	0.00
21		ನಾಗನೂರ ಪ.ಪಂ.	0.00
22		ಕಲ್ಲೋಳಿ ಪ.ಪಂ.	30.30
23	ಗೋಕಾಕ	ಗೋಕಾಕ ನಗರಸಭೆ	391.90
24		ಕೊಣ್ಣೂರ ಪುರಸಭೆ	0.00
25		ಮಲ್ಲಾಪೂರ ಪಿ.ಜಿ	0.00
26	ಖಾನಾಪೂರ	ಖಾನಾಪೂರ ಪ.ಪಂ.	116.32

ಕ್ರ. ಸಂ	ವಿಧಾನಸಭಾ ಕ್ಷೇತ್ರದ ಹೆಸರು	ನಗರ ಸ್ಥಳೀಯ ಸಂಸ್ಥೆ ಹೆಸರು	ನಗರೋತ್ಥಾನ (ಮುನಿಸಿಪಾಲಿಟಿ) ಹಂತ-3
27	ಕಿತ್ತೂರು	ಕಿತ್ತೂರ ಪ.ಪಂ.	104.57
28		ಎಂ.ಕೆ. ಹುಬ್ಬಳ್ಳಿ ಪ.ಪಂ.	78.01
29	ಬೈಲಹೊಂಗಲ	ಬೈಲಹೊಂಗಲ ಪುರಸಭೆ	0.00
30	ಸವದತ್ತಿ ಯಲ್ಲಮ್ಮ	ಸವದತ್ತಿ ಪುರಸಭೆ	0.00
31		ಮುನವಳ್ಳಿ ಪುರಸಭೆ	25.00
32	ರಾಮದುರ್ಗ	ರಾಮದುರ್ಗ ಪುರಸಭೆ	550.68
		Total	**4112.02**
33	ಬೆಳಗಾವಿ-ಉತ್ತರ ಬೆಳಗಾವಿ-ದಕ್ಷಿಣ	ಬೆಳಗಾವಿ ಮಹಾನಗರ ಪಾಲಿಕೆ	4282.74
		Grant Total	**8394.76**

ಅಧೀಕ್ಷಕ ಅಭಿಯಂತರರು
ಪೌರಾಡಳಿತ ನಿರ್ದೇಶನಾಲಯ
ಬೆಂಗಳೂರು

7/12/18

ಅನುಬಂಧ - 3

ಅನುಬಂಧ-I

Rs in Lakhs

Sl. No.	District Name	Total Funds released for IHHL	Total Funds released for IEC	DPR Preparation Cost	CT
1	2	8	11	13	18
	3. Belagavi Dist				
1	Belgaum (M Corp.)	10878660	2256641	1119000	5958000
2	Gokak (CMC)	10778660	715053	731768	1568000
3	Nippani (CMC)	8746661	683196	588693	2613333
4	Bail Hongal (TMC)	9665326	358882	455682	0
5	Athni (TMC)	5875996	352368	429206	0
6	Saundatti-Yellamma (TMC)	9013326	343269	379882	1568000
7	Chikodi (TMC)	1982665	337570	363081	0
8	Sankeshwar (TMC)	4938663	330378	322162	1764000
9	Ramdurg (TMC)	4602664	327832	309052	0
10	Mudalgi (TMC)	1834665	319582	276734	0
11	Sadalaga (TMC)	4661330	309121	222366	0
12	Kudchi (TMC)	6014663	307875	216577	0
13	HukKeri (TMC)	3503997	307550	243645	0
14	Konnur (TMC)	2914895	316325	232632	0
15	Khanapur (TP)	1021333	217840	178901	1254400
16	Raybag (TP)	4487996	216717	173590	0
17	Arabhavi (TP)	586666			
		200000			
18	Boragaon (TP)	239999			
19	Channamma Kitturu (TP)	93333			
20	Chinchali (TP)	173333			
21	Examba (TP)	233333			
		240000			
22	Inaapura (TP)	699999			
		393333			
23	Kalloli (TP)	459999			
24	Kankanavadi (TP)	659999			
		173333			
25	M.K Hubballi (TP)	179999			
		186666			
26	Mallapura (TP)	813333			
27	Manuvalli (TMC)	759999			
		273333			
28	Mugalakoda (TMC)	413333			
		273333			
29	Naaganura (TP)	413333			
30	Shedbaala (TP)	106667			
31	Ugar Khurda (TMC)	679999			
32	Harogeri (TMC)	466666			
33	KABBURA	1106666			
	Total	**1007.48**	**77.00**	**62.43**	**147.26**

ಅನುಬಂಧ -4

ABSTRACT REPORT

PROGRESS OF WORKS UNDER SFC UNTIED 2018-19 PROGRAMME

Date=05-12-2018 | Rs. in Lakhs

1	2	3	4	5	6	7	8	9	10	11
Division	District	Name Of the Town	ULB Type	Financial Progress (Rs.in Lakhs)			Physical Progress			
				Grants Allocation	Grants Released	Expenditure	Total Approved Works	Completed Works	Works Started/On going	Under Tender Process/Tender to be Invited
Belagavi Division	Belagavi	Ainapur	TP	125.71	31.5	2	33	3	29	1
Belagavi Division	Belagavi	Shedbal	TP	242.03	60.5	0	44	0	0	44
Belagavi Division	Belagavi	Ugar Khurd	TMC	152.91	38.25	39.57	24	7	5	12
			Total	**520.65**	**130.25**	**41.57**	**101**	**10**	**34**	**57**

10/12/2018

ಅಭಿವೃದ್ಧಿ ಅಧಿಕಾರಿ
ಪೌರಾಡಳಿತ ನಿರ್ದೇಶನಾಲಯ

ಅನುಬಂಧ-5

ರೂ. ಲಕ್ಷಗಳಲ್ಲಿ

ಕ್ರ. ಸಂ	ವಿಧಾನಸಭಾ ಕ್ಷೇತ್ರದ ಹೆಸರು	ನಗರ ಸ್ಥಳೀಯ ಸಂಸ್ಥೆ ಹೆಸರು	ನಗರೋತ್ಥಾನ (ಮುನಿಸಿಪಾಲಿಟಿ) ಹಂತ-3 ಹಂಚಿಕೆಯಾದ ಮೊತ್ತ	ನಗರೋತ್ಥಾನ (ಮುನಿಸಿಪಾಲಿಟಿ) ಹಂತ-3 ಬಿಡುಗಡೆಯಾದ ಅನುದಾನ
1	ಕಾಗವಾಡ	ಉಗಾರಖುರ್ದ ಪುರಸಭೆ	1000.00	301.30
2		ಐನಾಪೂರ ಪ.ಪಂ.	500.00	0.00
3		ಶೇಡಬಾಳ ಪ.ಪಂ.	500.00	0.00
			2000.00	**301.30**

A.L.N. 7/12/18

ಅಧೀಕ್ಷಕ ಅಭಿಯಂತರರು
ಪೌರಾಡಳಿತ ನಿರ್ದೇಶನಾಲಯ
ಬೆಂಗಳೂರು

ಅನುಬಂಧ-6

Annexure-3
Nagarothana scheme

Sl. No	Head of Account	Budget allocation	Nagarothana (Municipality)-3 project
CMC & TMC	3600-00-192-3-51-032	12326	11237.88
	3600-00-192-3-51-422	1700	1375.62
	3600-00-192-3-51-423	974	636.5
	Total	**15000**	**13250**
TP & NAC	3600-00-192-3-51-032	8489	6790.98
	3600-00-192-3-51-422	960	768.38
	3600-00-192-3-51-423	551	440.64
	Total	**10000**	**8000**
		25000	**21250**

A. [signature] 7/12/18

Superintending Engineer
Directorate of Municipal Administration
Bengaluru

LAQ
840

Annexure - 1

840

1

14th Finance 2015-16

Sl.No	Component of Work	Rs. Lakhs
1	Supply errection and commissioning of 60 HP Centrifugal Pump set at SB College ELSR	15.00
2	Supply errection and commissioning of 20 HP Centrifugal Pump set at GDA ELSR	9.00
3	Improvement of Water Supply in Gubbi Colony, Swastik Nagar, GDA, Police Quatres	7.00
4	Providing 15 HP submersible pumpset/MS to pump	5.00
5	Rewinding of 750 KVA transformer at IPS Kotnoor	8.00
6	Repairs to foundation of pumpsets at IPS Kotnoor	2.00
7	Repairs to 1000 HP Pumpset No. 2 at IPS Kotnoor	5.00
	Total	**51.00**
	14th Finance 2016-17	
	Component of Work	
1	Laying of 200mm HDPE Pipe with valve from PWD Office Compound to Lalahmed house Hamar Wadi W.No.52	8.00
2	Laying of 160mm HDPE Pipe with valve from Fatima Manzil to Vithal Mandir Station Bazar.	6.00
3	Laying of 160mm HDPE Pipe with valve from Yashoda Hospital to Ratan mane house.	6.00
4	Laying of 110mm HDPE Pipe with valve from Kandoor Mall to Sohail Complex PDA Engineering College road.	5.00
5	Laying of 90mm HDPE Pipe from Saleem Leadur house to Communist Office Hamal Wadi	1.00
6	Laying of 90mm HDPE Pipe from SVP Chowk to Opposite Station Bazar Masjid Sarrounding.	5.00
7	Laying of 90mm HDPE Pipe at Hamalwadi Sarrounding area.	5.00
8	Laying of 90mm HDPE Pipe at Gouli Galli Station Bazar Sarrounding area W.No.52	5.00
11	Laying of 90mm HDPE Pipe from Honda Showroom to Syed Barey Shop Yateem Khana Quarters.	5.00
12	Laying of 110mm HDPE Pipe and valves from Royal enfiled Showroom via Luckman College to Masjid-e-Hameed W.No.45	8.00
13	Laying of 90mm HDPE Pipe from Munniappa house to Mohammed Ali house and Sarrounding Patel colony W.No.20	10.00
14	Laying of 90mm HDPE Pipe from main road to Asian Mall W.No.47	7.00
15	Laying of 90mm HDPE Pipe at Kalyan Nagar and Sarrounding area W.No.47	7.00
16	Laying of GI Pipe Line at Hanuman Temple and near Mehboob Subhani Chilla.	5.00
17	Laying of GI Pipe from Hamal wadi Borewell to Station Bazar Masjid.	5.00
18	Laying of 110mm PVC Water Supply Pipe Patel house Khaja Miyan house Upper Lane W.No.27	1.00
	Total	**89.00**

2 Annexure-2

840

Kalburgi Work Summary of 14thFinGeneralBasicGrants 2015-16Report (Water Supply Work)

Date=11-12-2018

Rs. in Lakhs

Sector Name	Package	Work Code	FbasWorkCode	Work Name	Work Order date	Work Completion date	Estimate Cost	Expenditure Cost
Water Supply	907	WSS/907/WSS/1	14FGBG/2015-16/WSS/GLB/WSS/1(O)	Supply errection and commissioning of 40 HP Centrifugal pump set at HSR ELSR	21/03/2017	20/05/2017	15	15
Water Supply	907	WSS/907/WSS/10	14FGBG/2015-16/WSS/GLB/WSS/10(E)	Repairs to DWT pumpset at Bennethora Head Works	28/02/2017	27/03/2017	2	1.78
Water Supply	907	WSS/907/WSS/11	14FGBG/2015-16/WSS/GLB/WSS/11(E)	Supply Errection of 325 HP Soft stater with Nessasary Accessories	28/02/2017	27/03/2017	3	2.8
Water Supply	907	WSS/907/WSS/12	14FGBG/2015-16/WSS/GLB/WSS/12(E)	Providing and Fixing of change over Switch from Bus bar to starter	28/02/2017	27/03/2017	2	1.78
Water Supply	907	WSS/907/WSS/13	14FGBG/2015-16/WSS/GLB/WSS/13(E)	Providing of 185 Sqr mm cable and bushers for commissioning of Cubical meter	28/02/2017	27/03/2017	2	1.78
Water Supply	907	WSS/907/WSS/14	14FGBG/2015-16/WSS/GLB/WSS/14(E)	Providing and fixing of 750mm dia MS pipe line infront of shetty complex Aland road	28/02/2017	27/03/2017	5	4.25
Water Supply	907	WSS/907/WSS/15	[illegible]GBG/2015-16/WSS/GLB/WSS/15(E)	Provinding 200mm dia HDPE pipe line from Makka OST to Abbubakkar colony	28/02/2017	27/03/2017	5	4.75
Water Supply	907	WSS/907/WSS/16	14FGBG/2015-16/WSS/GLB/WSS/16(E)	Providing of 250mm dia HDPE pipe from Islamabad colony to Qamar colony	28/02/2017	27/03/2017	6	4.4
Water Supply	907	WSS/907/WSS/17	14FGBG/2015-16/WSS/GLB/WSS/17(E)	Providing of 250mm dia HDPE pipe from Dalmaill to Ashraya khana shivaji nagar	28/02/2017	27/03/2017	7	5.24
Water Supply	907	WSS/907/WSS/18	14FGBG/2015-16/WSS/GLB/WSS/18(E)	Improvemnet of water supply in Gubbi colony swastik nagar GDA police Quatres	28/02/2017	27/03/2017	7	6.88
Water Supply	907	WSS/907/WSS/19	14FGBG/2015-16/WSS/GLB/WSS/19(E)	Providing 15 HP submersible pump set/MS to pump	28/02/2017	27/03/2017	5	4
Water Supply	907	WSS/907/WSS/2	14FGBG/2015-16/WSS/GLB/WSS/2(E)	Supply errection and commissioning of 50 HP Centrifugal pump set at Islamabad colony ELSR	21/03/2017	08/04/2017	20	20
Water Supply	907	WSS/907/WSS/20	14FGBG/2015-16/WSS/GLB/WSS/20(E)	Rewinding of 750 KVA transformer at IPS Kotnoor	28/02/2017	27/03/2017	8	6.86
Water Supply	907	WSS/907/WSS/21	14FGBG/2015-16/WSS/GLB/WSS/21(E)	Repairs to foundation of pump sets at IPS Kotnoor	28/02/2017	27/03/2017	2	1.79
Water Supply	907	WSS/907/WSS/23	14FGBG/2015-16/WSS/GLB/WSS/23(E)	Repairs to 1000 HP Pump set No 2 at IPS Kotnoor	28/02/2017	27/03/2017	5	4.51
Water Supply	907	WSS/907/WSS/24	14FGBG/2015-16/WSS/GLB/WSS/24(E)	Repairs to electrical equipment at IPS Kotnoor and Saradgi Head works	28/02/2017	27/03/2017	5	4.48
Water Supply	907	WSS/907/WSS/25	14FGBG/2015-16/WSS/GLB/WSS/25(O)	Manufacturing supply and fixing of MS/gate to Barage vents at saradagi Head works	20/03/2017	19/05/2017	20.35	20.35

Date=11-12-2018

Rs. In Lakhs

Sector Name	Package	Work Code	FbasWorkCode	Work Name	Work Order date	Work Completion date	Estimate Cost	Expenditure Cost
Water Supply	907	WSS/907/WSS/26	14FGBG/2015-16/WSS/GLB/WSS/26(O)	Providing and Supplying 4 Motors to existing Borewells (4 No"""""""""""""""""""""""""""""""""""""""s)	20/03/2017	19/05/2017	5	5
Water Supply	907	WSS/907/WSS/3	14FGBG/2015-16/WSS/GLB/WSS/3(O)	Supply errection and commissioning of 35 HP Centrifugal pump set at super Market ELSR	21/03/2017	20/05/2017	12	12
Water Supply	907	WSS/907/WSS/4	14FGBG/2015-16/WSS/GLB/WSS/4(O)	Supply errection and commissioning of 35 HP Centrifugal pump set at SB college ELSR	21/03/2017	20/05/2017	15	15
Water Supply	907	WSS/907/WSS/5	14FGBG/2015-16/WSS/GLB/WSS/5(O)	Supply errection and commissioning of 20 HP Centrifugal pump set at Old Filter Bed	21/03/2017	20/05/2017	10	10
Water Supply	907	WSS/907/WSS/6	14FGBG/2015-16/WSS/GLB/WSS/6(O)	Supply errection and commissioning of 20 HP Centrifugal pump set at Mominpur ELSR	20/03/2017	19/05/2017	10	10
Water Supply	907	WSS/907/WSS/7	14FGBG/2015-16/WSS/GLB/WSS/7(O)	Supply orrection and commissioning of 20 HP Centrifugal pump set at GDA ELSR	21/03/2017	20/05/2017	9	9
Water Supply	907	WSS/907/WSS/8	14FGBG/2015-16/WSS/GLB/WSS/8(E)	Repairs to Transformer NO 1 at Bennethor at Head works	28/02/2017	27/03/2017	3	2.68
Water Supply	907	WSS/907/WSS/9	14FGBG/2015-16/WSS/GLB/WSS/9(E)	Repairs to GOS and DOLO and servicing Charges	28/02/2017	27/03/2017	2	1.7
Water Supply	907	WSS/907/wss/22	14FGBG/2015-16/WSS/GLB/WSS/22(O)	Drilling of Borewell and supply and fixing of single phase motor ward no 17 Laxmi nagar near Deepak pawar house (Modified 20.02.2018)	10/02/2018	09/04/2018	1.86	1.86
Water Supply	907	WSS/907/wss/22/1	14FGBG/2015-16/WSS/GLB/wss/22/1	Drilling of Borewell and supply and fixing of single phase motor ward no 34 Badiger Galli opp Ramji dada math (Modified 20.02.2018)	10/02/2018	10/04/2018	1.86	1.86
Water Supply	907	WSS/907/wss/22/2	14FGBG/2015-16/WSS/GLB/wss/22/2	Drilling of Borewell and supply and fixing of single phase motor ward no 55 near sai mandir (Modified 20.02.2018)	10/02/2018	10/04/2018	1.86	1.86
Water Supply	907	WSS/907/wss/22/3	14FGBG/2015-16/WSS/GLB/wss/22/3	Drilling of Borewell and supply and fixing of single phase motor ward no 15 payan darga near floor mill (Modified 20.02.2018)	10/02/2018	10/04/2018	1.86	1.86
Water Supply	907	WSS/907/wss/22/4	14FGBG/2015-16/WSS/GLB/wss/22/4	Providing and laying of 63mm dia HDPE pipeline at ward no 12 and 17	10/02/2018	09/04/2018	0.86	0.86
Total						Total	193.65	184.33

Annexure-B

3

Kalburgi Work Summary of 14thFinGeneralBasicGrants 2016-17 Report (Water Supply Work)

Date=11-12-2018

Rs. in Lakhs

Sector Name	Package	Work Code	FbasWorkCode	Work Name	Work Order date	Work Completion date	Estimate Cost	Expenditure Cost
Water Supply	907	WSS/907/WSS/33	14FGBG/2016-17/WSS/GLB/WSS/33(E)	Laying of HDPE pipe line at Syed Galli Dhangar Galli and Kalahuda at ward no 5 (Modified 23.02.2017)	15/03/2017	14/04/2017	7	7
Water Supply	907	WSS/907/bgd/9/10/1	14FGBG/2016-17/WSS/GLB/bgd/9/10/1	Drilling of 02 Nos Borewell with single phase Motor at channaveer nagar near Viresh kumbar house KUWSDB Modified dated 04-09-2018			3.3	0
Water Supply	907	WSS/907/bgd/9/10/2	14FGBG/2016-17/WSS/GLB/bgd/9/10/2	Laying of 90 mm HDPE pipe line at sundar nagar from Dashrath vatar house to sanganna kirana shop KUWSDB Modified dated 04-09-2018			0.85	0
Water Supply	907	WSS/907/ows/2/6/1	14FGBG/2016-17/WSS/GLB/ows/2/6/1	Drilling of 4 Nos Borewell with single phase Motor at Tajnagar near Maheboob mechanic house KUWSDB Modified dated 04-09-2018			6.66	0
Water Supply	907	WSS/907/ows/2/6/2	14FGBG/2016-17/WSS/GLB/ows/2/6/2	Drilling of 2 Nos Borewell with single phase Motole at Shivaji nagar Bhimalli Dall mill KUWSDB Modified dated 04-09-2018			3.34	0
Water Supply	907	WSS/907/ows/2/9/1	14FGBG/2016-17/WSS/GLB/ows/2/9/1	Drilling of Borewell with single phase motor at Bagdad colony near Abbas Masjid Islamabad colony 01 no and shivaji nagar near Ambharaya Shellagi house 02 nos KUWSDB Modified dated 04-09-2018			5	0
Water Supply	907	WSS/907/swd/5/3/1	14FGBG/2016-17/WSS/GLB/swd/5/3/1	Drilling of Borewell with single phase Motor at patange Galli Roza 01 No and Jaware Hind school 01 No KUWSDB Modified dated 04-09-2018			5	0
Water Supply	907	WSS/907/wss/1	14FGBG/2016-17/WSS/GLB/wss/1(E)	Laying of 200mm HDPE pipe with valve from PWD Office compound to Lalahmed house Hamar wadi at ward no 52	21/03/2017	20/04/2017	8	8
Water Supply	907	WSS/907/wss/10	14FGBG/2016-17/WSS/GLB/wss/10(E)	Laying of G I pipe from Rasheed khan house to pasha house payan Darga	21/03/2017	20/04/2017	2	2
Water Supply	907	WSS/907/wss/11	14FGBG/2016-17/WSS/GLB/wss/11(E)	Laying of 90mm HDPE pipe from Honda Showroom to syed Barey shop Yateem khana Quarters	21/03/2017	20/04/2017	5	5
Water Supply	907	WSS/907/wss/12	14FGBG/2016-17/WSS/GLB/wss/12(E)	Laying of 90mm HDPE pipe at Madeena colony Sarrounding area at ward no 21	21/03/2017	20/04/2017	2	2
Water Supply	907	WSS/907/wss/13	14FGBG/2016-17/WSS/GLB/wss/13(E)	Laying of 110mm HDPE pipe at New Ghalib colony sarrounding area at ward no 21	21/03/2017	20/04/2017	3	3
Water Supply	907	WSS/907/wss/14	14FGBG/2016-17/WSS/GLB/wss/14(E)	Laying of 90mm HDPE pipe from Mohsin house to Jabbar house via Pasha house to Noor Building at ward no 27	21/03/2017	20/04/2017	4	4
Water Supply	907	WSS/907/wss/15	14FGBG/2016-17/WSS/GLB/wss/15(E)	Laying of 90mm HDPE pipe from Chavan house to Sandal Galli at ward no 27	21/03/2017	20/04/2017	3	3
Water Supply	907	WSS/907/wss/16	14FGBG/2016-17/WSS/GLB/wss/16(E)	Laying of 90mm HDPE pipe at Shaik Roza Sarrounding area	21/03/2017	20/04/2017	5	5
Water Supply	907	WSS/907/wss/17	14FGBG/2016-17/WSS/GLB/wss/17(E)	Laying of 90mm HDPE pipe at Nabi colony Sarrounding area at ward no 19	21/03/2017	20/04/2017	5	5
Water Supply	907	WSS/907/wss/18	14FGBG/2016-17/WSS/GLB/wss/18(E)	Laying of 110mm HDPE pipe and valves from Royal enfiled showroom via Luckman college to Masjid-e-Hameed at ward no 45	21/03/2017	20/04/2017	8	8

840

Sector Name	Package	Work Code	FbasWorkCode	Work Name	Work Order date	Work Completion date	Estimate Cost	Expenditure Cost
Water Supply	907	WSS/907/wss/19	14FGBG/2016-17/WSS/GLB/wss/19(E)	Laying of 90mm HDPE pipe from Munniappa house to Mohammed Ali house and Sarrounding Patel colony at ward no 20	21/03/2017	20/04/2017	10	10
Water Supply	907	WSS/907/wss/2	14FGBG/2016-17/WSS/GLB/wss/2(E)	Laying of 160mm HDPE Pipe with Valve from Fatima Manzil to Vithal Mandir station Bazar	21/03/2017	20/04/2017	6	6
Water Supply	907	WSS/907/wss/20	14FGBG/2016-17/WSS/GLB/wss/20(E)	Laying of 90mm HDPE pipe from Main road to Asian Mall at ward no 47	21/03/2017	20/04/2017	7	7
Water Supply	907	WSS/907/wss/21	14FGBG/2016-17/WSS/GLB/wss/21(E)	Laying of 90mm HDPE pipe at Kalyan Nagar and Sarrounding area at ward no 47	21/03/2017	20/04/2017	7	7
Water Supply	907	WSS/907/wss/22	14FGBG/2016-17/WSS/GLB/wss/22(E)	Laying of 90mm HDPE pipe at Bhimalli house Sarrounding area at ward no 27	21/03/2017	20/04/2017	5	5
Water Supply	907	WSS/907/wss/23	14FGBG/2016-17/WSS/GLB/wss/23(E)	Laying of 90mm HDPE pipe at Taj Nagar and sarrounding area at ward no 1	21/03/2017	20/04/2017	5	5
Water Supply	907	WSS/907/wss/24	14FGBG/2016-17/WSS/GLB/wss/24(E)	Laying of GI Pipe Line at Hanuman Temple and near Mehboob Subhani Chilla	21/03/2017	20/04/2017	5	5
Water Supply	907	WSS/907/wss/25	14FGBG/2016-17/WSS/GLB/wss/25(E)	Laying of GI pipe to Darga Bandenawaz and Badi devdi at ward no 15	21/03/2017	20/04/2017	5	5
Water Supply	907	WSS/907/wss/26	14FGBG/2016-17/WSS/GLB/wss/26(E)	Laying of HDPE Pipe from Hamal wadi Borewell to Station Bazar Masjid at ward no 52 (Revised)	20/03/2017	19/04/2017	5	5
Water Supply	907	WSS/907/wss/27	14FGBG/2016-17/WSS/GLB/wss/27(E)	Laying of 110mm PVC Water Supply pipe patel house Khaja Miyan house Upper Lane at ward no 27	21/03/2017	20/04/2017	1	1
Water Supply	907	WSS/907/wss/28	14FGBG/2016-17/WSS/GLB/wss/28(E)	60 HP Motor main Tank Filterbed	10/02/2017	09/04/2017	20	20
Water Supply	907	WSS/907/wss/29	14FGBG/2016-17/WSS/GLB/wss/29(E)	60 HP Motor OHT Islamabad colony	10/02/2017	09/04/2017	20	20
Water Supply	907	WSS/907/wss/3	14FGBG/2016-17/WSS/GLB/wss/3(E)	Laying of 160mm HDPE Pipe with Valve from Yashoda Hospital to Ratan Mane house	21/03/2017	20/04/2017	6	6
Water Supply	907	WSS/907/wss/30	14FGBG/2016-17/WSS/GLB/wss/30(E)	GM Gate Valves	21/03/2017	20/04/2017	5	5
Water Supply	907	WSS/907/wss/31	14FGBG/2016-17/WSS/GLB/wss/31(E)	Panel Bord-3HP Single Phase with started	21/03/2017	20/04/2017	5	5
Water Supply	907	WSS/907/wss/32	14FGBG/2016-17/WSS/GLB/wss/32(E)	Laying of 110mm HDPE pipe line from Azadpur via Sunrise school to Afan seth house	21/03/2017	20/04/2017	7	7
Water Supply	907	WSS/907/wss/34	14FGBG/2016-17/WSS/GLB/wss/34(E)	Laying of GI pipe from Nayeem Senkar house to Aslam Deccan Saheb house at Housing Board colony	21/03/2017	20/04/2017	3	3
Water Supply	907	WSS/907/wss/35	14FGBG/2016-17/WSS/GLB/wss/35(E)	Laying of 90mm HDPE pipe Ahmed shop to Jailani house Yateem khana at ward no 48	21/03/2017	20/04/2017	5	5
Water Supply	907	WSS/907/wss/36	14FGBG/2016-17/WSS/GLB/wss/36(E)	Providing of Fixing of Gauge to the OHT/GLSR including cleaning of ELSR and GLSR	21/03/2017	20/04/2017	7	7

Sector Name	Package	Work Code	FbasWorkCode	Work Name	Work Order date	Work Completion date	Estimate Cost	Expenditure Cost
Water Supply	907	WSS/907/wss/37	14FGBG/2016-17/WSS/GLB/wss/37(E)	Laying of 90mm HDPE main road to Samudaya Bhavan Panchsheel Nagar at ward no 51	21/03/2017	20/04/2017	3	3
Water Supply	907	WSS/907/wss/38	14FGBG/2016-17/WSS/GLB/wss/38(E)	Mahaveer Nagar main road to Mahaveer Nagar Garden at Mahanveer Nagar at ward no 51	21/03/2017	20/04/2017	2	2
Water Supply	907	WSS/907/wss/39	14FGBG/2016-17/WSS/GLB/wss/39(E)	Sudarshan house to Hanuman Temple at Shakti Nagar at ward no 51	21/03/2017	20/04/2017	2	2
Water Supply	907	WSS/907/wss/4	14FGBG/2016-17/WSS/GLB/wss/4(E)	Laying of 110mm HDPE pipe with valve from Kandoor Mall to Sohail complex PDA Engineering college road	21/03/2017	20/04/2017	5	5
Water Supply	907	WSS/907/wss/40	14FGBG/2016-17/WSS/GLB/wss/40(E)	Laying of HDPE 90mm pipe line sarrounding at ward no 38	21/03/2017	20/04/2017	5	5
Water Supply	907	WSS/907/wss/41	14FGBG/2016-17/WSS/GLB/wss/41(E)	Laying of HDPE 90mm dia pipe line from Government Roza Tain school to Cresent school	21/03/2017	20/04/2017	1	1
Water Supply	907	WSS/907/wss/42	14FGBG/2016-17/WSS/GLB/wss/42(E)	Providing and laying water supply pipe line at swastik nagar sorrounding Anil pande house	21/03/2017	20/04/2017	4.67	4.67
Water Supply	907	WSS/907/wss/43	14FGBG/2016-17/WSS/GLB/wss/43(E)	Providing and fixing magnetic flow meter on raising main	20/02/2017	19/04/2017	20	20
Water Supply	907	WSS/907/wss/44	14FGBG/2016-17/WSS/GLB/wss/44(E)	Laying of 90mm HDPE pipe line sidram moura house to sidram Kamik house at ward no 45	21/03/2017	20/04/2017	0.5	0.5
Water Supply	907	WSS/907/wss/45	14FGBG/2016-17/WSS/GLB/wss/45(E)	Laying of 90mm HDPE pipe line Surrounding at ward no 39	21/03/2017	20/04/2017	3.19	3.19
Water Supply	907	WSS/907/wss/5	14FGBG/2016-17/WSS/GLB/wss/5(E)	Laying of 00mm HDPE pipe from Saleem Leadur house to Communist office Hamal Wadi	21/03/2017	20/04/2017	1	1
Water Supply	907	WSS/907/wss/6	14FGBG/2016-17/WSS/GLB/wss/6(E)	Laying of 90mm HDPE pipe from SVP chowk to Opposite station Bazar Masjid Sarrounding	21/03/2017	20/04/2017	5	5
Water Supply	907	WSS/907/wss/7	14FGBG/2016-17/WSS/GLB/wss/7(E)	Laying of 90mm HDPE pipe at Hamalwadi sarrounding area	21/03/2017	20/04/2017	5	5
Water Supply	907	WSS/907/wss/8	14FGBG/2016-17/WSS/GLB/wss/8(E)	Laying of 90mm HDPE pipe at Gouli Galli station Bazar Sarrounding area at ward no 52	21/03/2017	20/04/2017	5	5
Water Supply	907	WSS/907/wss/9	14FGBG/2016-17/WSS/GLB/wss/9(E)	Laying of GI Pipe from Omer Iqbal house to Babu Bhai house Baqshi Haveli	21/03/2017	20/04/2017	1	1
						Total	273.51	249.36

4

Annexure-4

840

Kalburgi Work Summary of 14thFinGeneralBasicGrants 2017-18 Report (Water Supply Work)

Date=11-12-2018

Rs. in Lakhs

Sector Name	Package	Work Code	FbasWorkCode	Work Name	Work Order date	Work Completion date	Estimate Cost	Expenditure Cost
Water Supply	907	WSS/907/bgd/7/198/1	14FGBG/2017-18/WSS/GLB/bgd/7/198/1	Providing of 90 mm dia Gi pipe line at Taj nagar 600 mtr KUWSDB Modified dated 04-09-2018			3.5	0
Water Supply	907	WSS/907/cpt/1/10/1	14FGBG/2017-18/WSS/GLB/cpt/1/10/1	Drilling of Borewell with single phase Motor at near jain Mandir Kallimath Galli 01 nos KUWSDB Modified dated 04-09-2018			1.65	0
Water Supply	907	WSS/907/cpt/1/10/2	14FGBG/2017-18/WSS/GLB/cpt/1/10/2	Flushing of Borewell at 1 Ali Masjid 01 Nos of Borewell 2 Shaha Galli 01 nos of Borewell 3 Behind KMF Milk Dairy 01 nos of Borewell KUWSDB Modified dated 04-09-2018			1.35	0
Water Supply	907	WSS/907/cpt/1/13/1	14FGBG/2017-18/WSS/GLB/cpt/1/13/1	Providing and laying of 90 mm dia Gi pipe line at shivaji nagar Bhimalli dall mill 100 mtr at Dhangar galli 300 mtr at shivaji nagar 100 mtr at opp Mustafa masjid Mijguri kadavi bazaar Imali Mohella 200 mtr at Borewell Baplu nagar 120 mtr KUWSDB Modified dated 04-09-2018			5	0
Water Supply	907	WSS/907/cpt/1/18/1	14FGBG/2017-18/WSS/GLB/cpt/1/18/1	Providing and laying of 90 mm dia GI pite at Mijguri area jalalwadi near Floor mill payan 300 mtr at Hatti Galli 100 mtr at Ashraya colony behind Filter bed 100 mtr at Newly Drilled Borewell behind saleheen Masjid 150 mtr KUWSDB Modified dated 04-09-2018			5	0
Water Supply	907	WSS/907/pgs/4/90/1	14FGBG/2017-18/WSS/GLB/pgs/4/90/1	Providing and laying of 90 mm dia GI pipe line at Mominpura Mendak Galli coffee Galli pallan Galli and Khooni Alawa 300 mtr at Baba house to Khasim Ali house Upper lane santrash wadi 200 mtr Welcome house to Anand house Maktampura 100 mtr at at Ekkhana Masjid Area 100 mtr KUWSDB Modified dated 04-09-2018			5	0
Water Supply	907	WSS/907/rds/5/122/1	14FGBG/2017-18/WSS/GLB/rds/5/122/1	Drilling of Borewell with single phase motor at sonkey house Gola chowk near houndruk silk house 02 nos near mahagaon Galli and Mominpura 02 nos and Yateem khana jamshetti nagar 02 nos KUWSDB Modified dated 04-09-2018			10	0
Water Supply	907	WSS/907/swd/3/38/1	14FGBG/2017-18/WSS/GLB/swd/3/38/1	Providing and laying of submersible 3 phase pump set for existing flushed Borewells at Taj nagar and Ram nagar 5HP at near Flour mill payan KUWSDB Modified dated 04-09-2018			3	0
Water Supply	907	WSS/907/swd/3/72/1	14FGBG/2017-18/WSS/GLB/swd/3/72/1	Drilling of Borewell with single phase Motor at GDA colony Gokul nagar 03 nos KUWSDB Modified dated 04-09-2018			5	0
Water Supply	907	WSS/907/swd/3/73/1	14FGBG/2017-18/WSS/GLB/swd/3/73/1	Drilling of Borewell with single phase Motor at Norani Mohella New Colcutta Function Hall Roza Area 02 nos and near Shamu house sadar mohalla 01 nos KUWSDB Modified dated 04-09-2018			5	0
Water Supply	907	WSS/907/swd/4/4/1	14FGBG/2017-18/SWD/GLB/swd/4/4/1	Drilling of Borewell with single phase motor at jawalwadi Mijgori 02 nos and near Govt school khooni alwa Mominpura 01 nos KUWSDB Modified dated 04-09-2018			5	0
Water Supply	907	WSS/907/wss/8/199	14FGBG/2017-18/WSS/GLB/wss/8/199	The Amount reserved for Water Supply has been reserved for ULB Contrubution towards Centraly Sponsored "Amrut" Scheme	19/03/2018	18/04/2018	288.12	288.12
Total						Total	337.62	288.12

840
Auuxure - 5

SFC Drinking Water Supply 2017-18

ऋ. No	Name of Works (SOUTH)	Amount (In Lakhs)
1	Providing and laying of 63 mm dia HDPE pipe line and fixing at Siddharoda Colony Behind Crystol Palace Ward No. 55.	1.00
2	Providing and laying of HDPE pipe line From Navale House to Communitee Hall Shahabad Road Rajapur Ward No. 46	1.95
3	Providing and laying of HDPE pipe line from Hanuman Temple to Mahesh Reddy House Aiwan-E-Shahi Ward No.48	1.50
4	Providing and laying of HDPE pipe line from Laxmi Temple to Subhash Poojari House Wrd No. 38 Hirapur.	1.50
5	Providing and laying of HDPE pipe line from Sharanabasappa Sunbtnoor House to Sharanu Yalimeli Kirana Store WNo. 38 Hirapur.	1.50
6	Providing and laying of HDPE pipe line and fixing of RCC Service cestern at CIB colony Buddha vihar Ward No. 50	1.40
7	Providing and laying of HDPE pipe line and fixing of RCC service cistern at Veerabhadreshwar Temple Ward No. 55	1.50
8	Providing and laying of HDPE pipe line from existing borewell to Naganna Patil House Biddapur Colony Ward No. 38	1.50
9	Providing and fixing of RCC service cistern at Hanuman Temple Shastri Nagar Ward No. 51	0.40
10	Providing and fixing of single phase motor to the existing borewell at SK Kanaka House Ward No. 55	0.80
11	Providing and fixing of single phase motor and RCC service cistern at Laxmi Temple borewell Bendre Nagar	1.20
12	Providing and laying of HDPE pipelone from Gantoji House to Sharma house and Sharma House to Nandi House at Ward No. 31	1.00
13	Sinking of 125mm dia Borewell & Fixing of single phase motor at Raghavendra temple near Annapoorna Hospital Ward No. 43	1.65
14	Providing and fixing of single phase motor to the existing borewell at Ganesh Temple Ward No. 30	0.80
15	Providing and fixing of single phase motor to the existing borewell at Hanuman Temple Om nagar Ward No. 30	0.80
16	Providing and fixing of 5 HP submersible pump set to the existing Borewell near Ashok houde House at Shanti Nagar Ward No. 39	1.40
17	Providing and laying of HDPE pipe line from existing borewell to existing cistern GDA Rajapur Ward No. 46	1.40
18	Providing and laying of HDPE pile line and RCC Service cistern at Laxmi Layout Ward No. 47	1.40
19	Providing and laying of HDPE pipe line and RCC service cistern at Kuvempu Nagar Ward No. 47	1.40
20	Providing and laying of HDPE pipe line at NA Patil House Sangameshwar Colony Ward No. 42	0.75
21	Providing and laying of HDPE pipe line at Rahmat Nagar Ward No. 54	0.75
22	Providing and fixing of RCC service cistern at Hanuman Temple Ganga Nagar	0.50
23	Providi and fixing of 140 and 110 mm dia HDPE pipe line from Venkatgiri Hotel to Railwar Track Ward No. 54	2.65
24	Flushing to the existing borewell at Jainagar Tank	0.40

25	Providing and fixing of single phase motor to the existing Borewell Near Chand Koti House Ward No. 35	0.80
26	Flushing and removing of stuck up of Submersible pump set at Nala Borewell Sedam Road Ward No. 45	0.55
27	Sinking of 125 mm dia Borewell & Fixing of single phase motor at Undekar Chall station Upper line Ward No. 52	1.65
28	Providing and fixing of RCC service cistern at Chittari Saw mill Grave Yarde	0.40
29	Providig and fixing of single phase motor to the existing borewell Omkareshwar Temple Vivekananda Nagar Ward No. 22	0.80
30	Providing and laying of HDPE Pipe line at Adharsh ITI College Vivekananda Nagar Ward No. 22	1.50
31	Providing and laying of HDPE Pipe line at Jidda colony IIIrd Cross	1.00
32	Drilling of Borewell and fixing of single phase motor at Hanuman Tanda Ward No. 48	1.65
	Total (I)	**37.5**
33	Providing and laying of 90mm dia HDPE pipe line at Doctors colony Ward No.30	1.00
34	Providing and laying of 90mm dia HDPE pipe line at Near Ambresh House Sampangi Nagar Ward No. 54	1.00
35	Providing and laying of 90mm dia HDPE pipe line from Sravan Valkeri House to Mukunda House Ward No.46	1.00
36	Fixing of Single Phase motor near Hanuman Mandir Hanuman Nagar Ward No. 52 in Kalaburagi City.	0.80
37	Fixing of 5 HP submersible pump set to the existing borewell and laying of 90 mm HDPE pipeline Near Kumbar Galli and Badiger Galli Ward No.38 Hirapur in Kalaburagi City.	2.50
38	Providing and laying of 90mm dia HDPE pipe line Near Nadagouda Advocate House Ward No.34	1.00
39	Providing and laying of 90mm dia HDPE pipe line from Esappa House to Hegde house Ward No. 36	1.00
40	Providing and laying of 90mm dia HDPE pipe line from Akhil Miya House Babu miya hose Ward No. 20	1.00
41	Fixing of Single phase motor to the existing borewell Near Lakshmi Temple Kalyan Nagar Ward No. 47	0.80
42	Fixing of Single phase motor to the existing borewell Near Lahoti House Marvadi Galli Ward No. 31	0.80
43	Fixing of Single phase motor to the existing borewell Near Bhande tahasildar house Godutayi Colony Ward No. 51	0.80
44	Fixing of Single phase motor to the existing borewell Near Hanuman Temple Vithal Nagar Ward No. 49	0.80
45	Providing and laying of 90mm dia HDPE pipe line from Annappa Tanveer House Ward No. 34	1.43
	Total (II)	**13.93**
	Total (I & II)	**51.43**

ಅಭಿವೃದ್ಧಿ ಅಧಿಕಾರಿ
ಪೌರಾಡಳಿತ ನಿರ್ದೇಶನಾಲಯ

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಡಾ: ಹೆಚ್ ಜಿ ರಂಗನಾಥ
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	868
ಉತ್ತರಿಸಬೇಕಾದ ದಿನಾಂಕ :	12-12-2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
(ಅ)	ಕುಣಿಗಲ್ ತಾಲ್ಲೂಕಿನ ಗ್ರಾಮೀಣ ಭಾಗದ ಬಡ ಜನತೆಗೆ ಸರ್ಕಾರದಿಂದ ಮನೆ ನಿರ್ಮಾಣ ಮಾಡಲು ಹಾಲಿ ನೀಡುತ್ತಿರುವ ಸಹಾಯಧನ ಕಡಿಮೆ ಇರುವುದರಿಂದ ಉತ್ತಮ ಗುಣಮಟ್ಟದ ಮನೆ ನಿರ್ಮಾಣ ಮಾಡಿಕೊಳ್ಳಲು ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಈ ಬಗ್ಗೆ ಕೈಗೊಂಡಿರುವ ಕ್ರಮವೇನು;	ವಿವಿಧ ವಸತಿ ಯೋಜನೆಗಳಡಿ ಸಾಮಾನ್ಯವರ್ಗದವರಿಗೆ ಪ್ರತಿ ಮನೆಗೆ ರೂ. 120000/- ಗಳನ್ನು ಹಾಗೂ ಪ.ಜಾತಿ / ಪ.ಪಂಗಡದವರಿಗೆ ಗ್ರಾಮೀಣ ಪ್ರದೇಶದಲ್ಲಿ ಡಾ: ಬಿ ಆರ್ ಅಂಬೇಡ್ಕರ್ ವಸತಿ ಯೋಜನೆಯಡಿ ರೂ. 175000/- ಗಳನ್ನು ಹಾಗೂ ನಗರ ಪ್ರದೇಶದಲ್ಲಿ ರೂ. 200000/- ಸಹಾಯಧನವನ್ನು ನೀಡಲಾಗುತ್ತಿದೆ. ಇದಲ್ಲದೆ, ನಗರ ಪ್ರದೇಶದಲ್ಲಿ ಎಲ್ಲ ವರ್ಗದವರಿಗೂ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (ನಗರ) ರೂ. 150000/- ಗಳ ಸಹಾಯಧನ ನೀಡಲಾಗುತ್ತಿದೆ. ಸರ್ಕಾರದ ಸಹಾಯಧನದ ಜೊತೆಗೆ ಫಲಾನುಭವಿಗಳು ತಮ್ಮ ಸಾಮಾರ್ಥ್ಯಗನುಗುಣವಾಗಿ ವಂತಿಕೆ ಅನುದಾನ ಸೇರಿಸಿ ಮನೆ ನಿರ್ಮಿಸಿಕೊಳ್ಳಬೇಕು.
(ಆ)	ಕುಣಿಗಲ್ ಮತಕ್ಷೇತ್ರವು ಬಹಳ ಹಿಂದುಳಿದ ತಾಲ್ಲೂಕಾಗಿದ್ದು, ಅಧಿಕ ಸಂಖ್ಯೆಯಲ್ಲಿಇರುವ ವಸತಿರಹಿತರಿಗೆ 2018-19ನೇ ಸಾಲಿಗೆ ಯಾವ ಯೋಜನೆಯನ್ನು ರೂಪಿಸಿದೆ; ಈವರೆವಿಗೂ ಯೋಜನೆ ರೂಪಿಸದಿದ್ದಲ್ಲಿ ಕಾರಣಗಳೇನು; (ವಿವರ ನೀಡುವುದು)	ಕುಣಿಗಲ್ ಮತಕ್ಷೇತ್ರ ಒಳಗೊಂಡಂತೆ, ರಾಜ್ಯದಲ್ಲಿನ ವಸತಿರಹಿತರಿಗೆ ವಸತಿಯ ಸೌಕರ್ಯವನ್ನು ಕಲ್ಪಿಸಲು ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ: • ಬಸವ ವಸತಿಯೋಜನೆ • ಡಾ॥ ಬಿ.ಆರ್. ಅಂಬೇಡ್ಕರ್ ನಿವಾಸ್‌ಯೋಜನೆ (ಗ್ರಾಮೀಣ ಮತ್ತುನಗರ) • ದೇವರಾಜುಅರಸುಯೋಜನೆ (ಗ್ರಾಮೀಣ ಮತ್ತುನಗರ) • ವಾಜಪೇಯಿ ನಗರ ವಸತಿಯೋಜನೆ • ಪ್ರಧಾನ ಮಂತ್ರಿಆವಾಸ್‌ಯೋಜನೆ (ಗ್ರಾಮೀಣ ಮತ್ತುನಗರ) ಸರ್ಕಾರವು ಪ್ರತಿ ವರ್ಷ ಆಯವ್ಯಯದಲ್ಲಿ ನಿಗದಿಪಡಿಸುವ ಅನುದಾನಕ್ಕೆ ಅನುಗುಣವಾಗಿ ವಸತಿ ಯೋಜನೆಗಳಡಿಯಲ್ಲಿ ಗುರಿಯನ್ನು ನೀಡಿ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. 2018-19 ನೇ ಸಾಲಿಗೆ ಗುರಿಯನ್ನು ನೀಡುವ ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿರುತ್ತದೆ.
(ಇ)	ಕುಣಿಗಲ್ ನಗರದ ವಸತಿರಹಿತರಿಗೆ ಬಹುಮಹಡಿ ಕಟ್ಟಡ ನಿರ್ಮಾಣ ಯೋಜನೆಯನ್ನು ರೂಪಿಸಲು ಸರ್ಕಾರದಿಂದ ಅವಕಾಶವಿದೆಯೇ; ಇದ್ದಲ್ಲಿ ಇದನ್ನು ಕಾರ್ಯಗತ	ಕುಣಿಗಲ್ ನಗರದ ವಸತಿರಹಿತರಿಗೆ ಬಹುಮಹಡಿ ಕಟ್ಟಡ ನಿರ್ಮಾಣ ಯೋಜನೆಯನ್ನು ರೂಪಿಸಲು ರಾಜ್ಯ ನಗರ ವಸತಿ ಯೋಜನೆಯನ್ನು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ್ ಯೋಜನೆ (ನಗರ) ದೊಂದಿಗೆ ಸಮನ್ವಯಗೊಳಿಸಿ ಅನುಷ್ಠಾನಗೊಳಸಲು ಅವಕಾಶವಿದೆ. ಅಲ್ಲದೆ, ನಗರಗಳಲ್ಲಿ ಲಭ್ಯವಿರುವ ಸರ್ಕಾರಿ ಜಮೀನನ್ನು ವಸತಿ ಯೋಜನೆಗಾಗಿ ಆದ್ಯತೆ ಮೇರೆಗೆ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ.

<table>
<tr><td></td><td>ಗೊಳಿಸಲು ಇರುವ ನಿಬಂಧನೆಗಳೇನು;</td><td></td></tr>
<tr><td>(ಈ)</td><td>ಕುಣಿಗಲ್ ತಾಲ್ಲೂಕಿ ನಾದ್ಯಂತ 2015-16ನೇ ಸಾಲಿನಿಂದ 2017-18ನೇ ಸಾಲಿನ ವರೆಗೂ ವಸತಿ ಇಲಾಖೆಯಿಂದ ವಿವಿಧ ಯೋಜನೆಯಡಿ ಒಟ್ಟು ಎಷ್ಟು ನಿವೇಶನಗಳನ್ನು ಮತ್ತು ಮನೆಗಳನ್ನು ಮಂಜೂರು ಮಾಡಲಾಗಿರುತ್ತದೆ? (ವಿವರ ನೀಡುವುದು)</td><td>ಕುಣಿಗಲ್ ತಾಲ್ಲೂಕಿನಾದ್ಯಂತ 2015-16ನೇ ಸಾಲಿನಿಂದ 2017-18ನೇ ಸಾಲಿನ ವರೆಗೂ ವಸತಿ ಇಲಾಖೆಯಿಂದ ವಿವಿಧ ಯೋಜನೆಯಡಿ ಒಟ್ಟು7041 ಮನೆಗಳನ್ನು ಮಂಜೂರು ಮಾಡಲಾಗಿದೆ.
<table>
<tr><th>ಯೋಜನೆ</th><th>ಮಂಜೂರಾದ ಮನೆಗಳು</th></tr>
<tr><td>ಬಸವ ವಸತಿಯೋಜನೆ</td><td>4812</td></tr>
<tr><td>ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್‌ಯೋಜನೆ-ಗ್ರಾಮೀಣ</td><td>809</td></tr>
<tr><td>ಡಿ. ದೇವರಾಜಅರಸು ವಿಶೇಷ ವಸತಿಯೋಜನೆ-ಗ್ರಾಮೀಣ</td><td>13</td></tr>
<tr><td>ಇಂದಿರಾಆವಾಸ್‌ಯೋಜನೆ / ಪ್ರಧಾನ ಮಂತ್ರಿಆವಾಸ್‌ಯೋಜನೆ-ಗ್ರಾಮೀಣ</td><td>1216</td></tr>
<tr><td>ವಾಜಪೇಯಿ ನಗರ ವಸತಿಯೋಜನೆ</td><td>85</td></tr>
<tr><td>ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್‌ಯೋಜನೆ-ನಗರ</td><td>106</td></tr>
<tr><td>ಒಟ್ಟು</td><td>7041</td></tr>
</table>
ಯೋಜನಾವಾರು, ವರ್ಷವಾರು ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ.

ಅದರಂತೆಯೇ ಕುಣಿಗಲ್ ತಾಲ್ಲೂಕಿನಾದ್ಯಂತ 2015-16ನೇ ಸಾಲಿನಿಂದ 2017-18ನೇ ಸಾಲಿನವರೆಗೂ ಗ್ರಾಮೀಣ ನಿವೇಶನ ಯೋಜನೆಯಡಿ 16 ನಿವೇಶಗಳನ್ನು ಹಂಚಿಕೆಮಾಡಲಾಗಿದೆ.</td></tr>
</table>

ಕಡತ ಸಂಖ್ಯೆ: ವಇ 248 ಹೆಚ್‌ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

LAQ-868 - Annexure-1

District	Town	Area	Scheme	SeriesYear	Target
Tumakuru	Kunigal	Rural	Basava Housing Scheme	2015-2016	877
Tumakuru	Kunigal	Rural	Basava Housing Scheme	2016-2017	1363
Tumakuru	Kunigal	Rural	Basava Housing Scheme	2017-2018	1180
Tumakuru	Kunigal	Rural	Basava Housing Scheme Additional	2016-2017	250
Tumakuru	Kunigal	Rural	Basava Housing Scheme Additional	2017-2018	1142
Tumakuru	Kunigal	Rural	Devraj Urs Housing Scheme-Rural	2016-2017	3
Tumakuru	Kunigal	Rural	Devraj Urs Housing Scheme-Rural	2017-2018	1
Tumakuru	Kunigal	Rural	Dr.B.R Ambedkar Nivas Yojana Rural	2015-2016	234
Tumakuru	Kunigal	Rural	Dr.B.R Ambedkar Nivas Yojana Rural	2016-2017	397
Tumakuru	Kunigal	Rural	Dr.B.R Ambedkar Nivas Yojana Rural	2017-2018	178
Tumakuru	Kunigal	Rural	IAY	2015-2016	346
Tumakuru	Kunigal	Rural	PMAY(G)	2016-2017	362
Tumakuru	Kunigal	Rural	PMAY(G)	2017-2018	327
Tumakuru	Kunigal	Rural	PMAY(G)- Additional	2016-2017	181
Tumakuru	Kunigal	Rural	Rural Special Housing Schemes	2015-2016	9
Tumakuru	Kunigal TMC	Urban	Dr.B.R Ambedkar Nivas-Urban-	2015-2016	41
Tumakuru	Kunigal TMC	Urban	Dr.B.R Ambedkar Nivas-Urban-	2016-2017	65
Tumakuru	Kunigal TMC	Urban	Vajpayee Urban Housing-	2016-2017	24
Tumakuru	Kunigal TMC	Urban	Vajpayee Urban Housing-	2017-2018	61
Total					**7041**

Asha S

(ಆಶಾ ಎಸ್.)
ವ್ಯವಸ್ಥಾಪಕರು (ನಗರ)

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಹರೀಶ್ ಪೂಂಜ
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	849
ಉತ್ತರಿಸಬೇಕಾದ ದಿನಾಂಕ :	12-12-2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಪ್ರಶ್ನೆ		ಉತ್ತರ
1)	ಬೆಳ್ತಂಗಡಿ ತಾಲ್ಲೂಕಿನಲ್ಲಿ ವಸತಿ ಯೋಜನೆಯಡಿ ನಿರ್ದಿಷ್ಟ ಅವಧಿಯೊಳಗೆ ಪರಭಾರೆ ನಿಷೇಧ'ವಿದ್ದರು ಉಲ್ಲಂಘನೆ ಮಾಡಿರುವ ಪ್ರಕರಣಗಳ ಸಂಖ್ಯೆ ಎಷ್ಟು: (ವಿವರ ನೀಡುವುದು)	ಬೆಳ್ತಂಗಡಿ ತಾಲ್ಲೂಕಿನ ತಣ್ಣೀರುಪಂತ ಗ್ರಾಮ ಪಂಚಾಯಿತಿಯಲ್ಲಿ ನಿವೇಶನ ಪಡೆದುಕೊಂಡು ಬೇರೆಯವರಿಗೆ ಪರಭಾರೆ ಮಾಡಿದ 78 ಪ್ರಕರಣಗಳಿರುತ್ತವೆ. ಹಾಗೂ ವಸತಿ ಯೋಜನೆಯಡಿ ವಸತಿ ಸವಲತ್ತು ಪಡೆದುಕೊಂಡು ಪರಭಾರೆ ಮಾಡಿದ 03 ಪ್ರಕರಣಗಳಿರುತ್ತವೆ(ವಿವರ ಲಗತ್ತಿಸಿದೆ)
2)	ಷರತ್ತುಗಳಿಗೆ ಒಳಪಟ್ಟ ಪರಭಾರೆ ಉಲ್ಲಂಘನೆ ಮಾಡಿದ ಪ್ರಕರಣಗಳಲ್ಲಿ ನಿವೇಶನಗಳನ್ನು ಮುಟ್ಟುಗೋಲು ಹಾಕಿದ ಸಂಖ್ಯೆ ಎಷ್ಟು: (ವಿವರ ನೀಡುವುದು)	ಯಾವುದೂ ಇರುವುದಿಲ್ಲ.
3)	ಸದರಿ ಮುಟ್ಟಗೋಲು ಹಾಕಿದ ನಿವೇಶನಗಳ ಕುರಿತು ಸರ್ಕಾರ ಕೈಗೊಂಡ ಕ್ರಮಗಳೇನು? (ವಿವರ ನೀಡುವುದು)	ಅನ್ವಯಿಸುವುದಿಲ್ಲ.

ಕಡತ ಸಂಖ್ಯೆ: ವಇ 245 ಹೆಚ್ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: 840
ಸದಸ್ಯರ ಹೆಸರು	: ಶ್ರೀ ದತ್ತಾತ್ರೇಯ ಸಿ. ಪಾಟೀಲ ರೇವೂರ (ಅಪ್ಪುಗೌಡ) (ಗುಲ್ಬರ್ಗಾ ದಕ್ಷಿಣ)
ಉತ್ತರಿಸಬೇಕಾದ ದಿನಾಂಕ	: 12-12-2018
ಉತ್ತರಿಸುವ ಸಚಿವರು	: ಮಾನ್ಯ ವಸತಿ ಮತ್ತು ನಗರಾಭಿವೃದ್ಧಿ ಸಚಿವರು.

ಅ ನಂ	ಪ್ರಶ್ನೆಗಳು	ಉತ್ತರಗಳು
ಅ	ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರಗಾಲದಿಂದಾಗಿ ಕುಡಿಯುವ ನೀರಿನ ಸಮಸ್ಯೆಯಾಗಿ ಜನರಿಗೆ ತೊಂದರೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರಗಾಲದಿಂದಾಗಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರವು ವಿವಿಧ ಯೋಜನೆಗಳಡಿ ಕಾಮಗಾರಿಗಳನ್ನು ಕೈಗೊಂಡಿರುತ್ತದೆ. ವಿವರಗಳು ಈ ಕೆಳಕಂಡಂತಿವೆ. • ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (KUWSMP) ಯಡಿ ಕಲಬುರಗಿ ನಗರಕ್ಕೆ 24/7 ನಿರಂತರ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಸರ್ಕಾರಿ ಆದೇಶ ಸಂಖ್ಯೆ:ನಅಇ 244 ಪಿಆರ್‌ಜೆ 244 ಪಿಆರ್‌ಜೆ 2013, ಬೆಂಗಳೂರು ದಿನಾಂಕ:07.11.2013 ರಂತೆ ರೂ.489.00 ಕೋಟಿಗಳನ್ನು ನಿಗಧಿಪಡಿಸಲಾಗಿದೆ.
ಆ	ಬಂದಿದ್ದಲ್ಲಿ, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು (ವಿವರ ನೀಡುವುದು)	• ಈಗಾಗಲೇ ಕಲಬುರಗಿ ನಗರಕ್ಕೆ ಪ್ರಾತ್ಯಕ್ಷಿಕ ವಲಯದ ವಾರ್ಡ್ ಸಂಖ್ಯೆ: 17, 23, 44, 33 (ಪೂರ್ಣ ಪ್ರದೇಶಗಳಿಗೆ) ಹಾಗೂ 24, 6, 19, 32, 42,43 &49 (ಭಾಗಶಃ ಪ್ರದೇಶಗಳಲ್ಲಿ) ನಿರಂತರ 24/7 ನೀರು ಸರಬರಾಜು ಕಾರ್ಯಾಚರಣೆ ಮತ್ತು ನಿರ್ವಹಣೆ ಮಾಡಲಾಗುತ್ತಿದೆ. • ಸದರಿ ಯೋಜನೆಗೆ ಆಪರೇಟರ್‌ರವನ್ನು ಗೊತ್ತುಪಡಿಸಲು ಈಗಾಗಲೇ 2 ಭಾರಿ ಟೆಂಡರ್ ಕರೆಯಲಾಗಿದ್ದು, ಮೊದಲನೇ ಬಾರಿ ಆಹ್ವಾನಿಸಲಾಗಿದ್ದ ಬಿಡ್‌ಗೆ ಒಬ್ಬರೇ ಬಿಡ್‌ದಾರರು ಭಾಗವಹಿಸಿದ್ದು, ತುಲಾನಾತ್ಮಕವಾಗಿ ಪರಿಶೀಲಿಸಿದಾಗ ಅಂದಾಜು ವೆಚ್ಚಕ್ಕಿಂತ ಹೆಚ್ಚಾಗಿ ನಮೂದಿಸಿರುವುದರಿಂದ ಸದರಿಯವರ ಬಿಡ್‌ನ್ನು ತಿರಸ್ಕರಿಸಲಾಗಿರುತ್ತದೆ ಹಾಗೂ 2ನೇ ಕರೆಯಲ್ಲಿ ಯಾವುದೇ ಬಿಡ್‌ದಾರರು ಭಾಗವಹಿಸಿರುವುದಿಲ್ಲ. • ಸದರಿ ಗುತ್ತಿಗೆ ಮಾದರಿಯನ್ನು ಮಾರ್ಪಡಿಸಿ Design-Build-Operate-Transfer (DBOT) ಮಾದರಿಯಲ್ಲಿ ಟೆಂಡರ್ ಆಹ್ವಾನಿಸಲು ಸರ್ಕಾರವು ಸರ್ಕಾರದ ಆದೇಶ ಸಂಖ್ಯೆ: ನಅಇ 279 ಪಿಆರ್‌ಜೆ 2018 ಬೆಂಗಳೂರು ದಿನಾಂಕ: 22.10.2018 ರಲ್ಲಿ ಅನುಮೋದಿಸಲಾಗಿರುವಂತೆ ಪರಿಷ್ಕೃತ ಬಿಡ್ ದಸ್ತಾವೇಜುಗಳನ್ನು ವಿಶ್ವಬ್ಯಾಂಕಿಗೆ ಸಲ್ಲಿಸಲಾಗಿದ್ದು, ಬಿಡ್ ದಸ್ತಾವೇಜುಗಳ ಪರಿಷ್ಕರಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ.

[illegible]

ಅ ನಂ	ಪ್ರಶ್ನೆಗಳು	ಉತ್ತರಗಳು
		ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸಲು 14ನೇ ಹಣಕಾಸು ಆಯೋಗದ ಅನುದಾನದಡಿ ತೆಗೆದುಕೊಳ್ಳಲಾದ ಕಾಮಗಾರಿಗಳ ವಿವರಗಳು ಈ ಕೆಳಕಂಡಂತಿವೆ: 1) 2015–16ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ನಗರದ ವಿವಿಧ ಜಲ ಸಂಗ್ರಹಗಾರಗಳಲ್ಲಿ ಪಂಪ್ ಸೆಟ್‌ಗಳ ಅಳವಡಿಕೆ/ದುರಸ್ತಿ 07 ಕಾಮಗಾರಿಗಳು ಮೊತ್ತ ರೂ. 51.00 ಲಕ್ಷಗಳು. 2) 2016–17ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ದಕ್ಷಿಣ ಮತಕ್ಷೇತ್ರದಲ್ಲಿ ಒಟ್ಟು 18 ಕಾಮಗಾರಿಗಳು ಮೊತ್ತ ರೂ. 89.00 ಲಕ್ಷಗಳು ವಿವರಗಳನ್ನು **ಅನುಬಂಧ–1**ರಲ್ಲಿ ಲಗತ್ತಿಸಿದೆ. 2015–16ನೇ ಸಾಲಿನ 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಲ್ಲಿ ರೂ. 193.65 ಲಕ್ಷಗಳ ಮೊತ್ತದ 30 ನೀರು ಸರಬರಾಜು ಕಾಮಗಾರಿಗಳನ್ನು ಕೈಗೊಂಡು ರೂ. 184.33 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ. ವಿವರಗಳನ್ನು **ಅನುಬಂಧ –2** ರಲ್ಲಿ ಲಗತ್ತಿಸಿದೆ. 2016–17ನೇ ಸಾಲಿನ 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಲ್ಲಿ ರೂ. 273.51 ಲಕ್ಷಗಳ ಮೊತ್ತದ 51 ನೀರು ಸರಬರಾಜು ಕಾಮಗಾರಿಗಳನ್ನು ಕೈಗೊಂಡು ರೂ. 249.36 ಲಕ್ಷಗಳನ್ನು ಕಲಬುರ್ಗಿ ಮಹಾನಗರಪಾಲಿಕೆಯಿಂದ ವೆಚ್ಚ ಮಾಡಲಾಗಿದೆ. ವಿವರಗಳನ್ನು **ಅನುಬಂಧ –3** ರಲ್ಲಿ ಲಗತ್ತಿಸಿದೆ. 2017–18ನೇ ಸಾಲಿನ 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಲ್ಲಿ ರೂ. 337.62 ಲಕ್ಷಗಳ ಮೊತ್ತದ 12 ನೀರು ಸರಬರಾಜು ಕಾಮಗಾರಿಗಳನ್ನು ಕೈಗೊಂಡು ರೂ. 288.12 ಲಕ್ಷಗಳನ್ನು ಕಲಬುರ್ಗಿ ಮಹಾನಗರಪಾಲಿಕೆಯಿಂದ ವೆಚ್ಚ ಮಾಡಲಾಗಿದೆ. ವಿವರಗಳನ್ನು **ಅನುಬಂಧ –4** ರಲ್ಲಿ ಲಗತ್ತಿಸಿದೆ. <u>ನಗರೋತ್ಥಾನ ಹಂತ–2:-</u> ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ನಗರೋತ್ಥಾನ ಹಂತ–2ರ ಯೋಜನೆಯ ಅನುದಾನದಲ್ಲಿ ರೂ.3.00 ಕೋಟಿಗಳ "Construction of 10 lakh liter capacity OHT tank at CIB colony and laying of HDPE pipe line" ಕಾಮಗಾರಿಯನ್ನು

ಅ ನಂ	ಪ್ರಶ್ನೆಗಳು	ಉತ್ತರಗಳು
		ತೆಗೆದುಕೊಳ್ಳಲಾಗಿದ್ದು ಈ ಕಾಮಗಾರಿಯಲ್ಲಿ OHT tank ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ **ಎಸ್.ಎಫ್.ಸಿ ನಿಧಿ :-** • ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು 2017-18ನೇ ಸಾಲಿನ ಎಸ್.ಎಫ್.ಸಿ ಕುಡಿಯುವ ನೀರು ಅನುದಾನದಡಿ ಒಟ್ಟು ರೂ 51.43 ಲಕ್ಷಗಳ ಮೊತ್ತಕ್ಕೆ 45 ಸಂಖ್ಯೆಯ ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ.
ಇ	ಈಗಾಗಲೇ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಳವೆ ಬಾವಿಗಳನ್ನು ಕೊರೆಯಲು ಪ್ರಸ್ತಾವನೆಯನ್ನು ಸಲ್ಲಿಸಿದ್ದರು ಸಹ ಯಾವುದೇ ಕ್ರಮವನ್ನು ಜರುಗಿಸದಿರುವುದಕ್ಕೆ ಕಾರಣಗಳೇನು;	ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು 2017-18ನೇ ಸಾಲಿನ ಎಸ್.ಎಫ್.ಸಿ ಕುಡಿಯುವ ನೀರು ಅನುದಾನದಡಿ ಒಟ್ಟು ರೂ 51.43 ಲಕ್ಷಗಳ ಮೊತ್ತಕ್ಕೆ 45 ಸಂಖ್ಯೆಯ ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ. ಕಾಮಗಾರಿ ವಿವರಗಳನ್ನು ಅನುಬಂಧ-5 ರಲ್ಲಿ ಲಗತ್ತಿಸಿ ಸಲ್ಲಿಸಿದೆ
ಈ	ಕೊಳವೆ ಬಾವಿಗಳನ್ನು ಕೊರೆಯಲು ಅನುದಾನ ಬಿಡುಗಡೆ ಮಾಡದಿರುವುದಕ್ಕೆ ಕಾರಣಗಳೇನು;	ಕಲಬುರಗಿ ಮಹಾನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು ಸರಬರಾಜು ಮಾಡಲು ಮೇಲ್ಕಂಡ ಯೋಜನೆಗಳನ್ನು ಕೈಗೆತ್ತಿಕೊಂಡಿರುವುದಲ್ಲದೆ ಬೇಸಿಗೆ ಕಾಲದಲ್ಲಿ ತುರ್ತಾಗಿ ಕುಡಿಯುವ ನೀರನ್ನು ಸರಬರಾಜು ಮಾಡುವ ಉದ್ದೇಶಕ್ಕಾಗಿ ಕೊಳವೆ ಬಾವಿ ಕೊರೆಸಲು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಮತ್ತು ಇತರೆ ಸಂಬಂಧಿ ಕಾಮಗಾರಿಗಳಿಗಾಗಿ ಎಸ್.ಎಫ್.ಸಿ. ಕುಡಿಯುವ ನೀರಿನ ಅನುದಾನದಿಂದ ಅಗತ್ಯವಿರುವ ಅನುದಾನವನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಗೊಳಿಸಲಾಗುತ್ತದೆ. 2018-19ನೇ ಸಾಲಿನಲ್ಲಿ ಸದರಿ ಅನುದಾನದಿಂದ ರೂ.40.00 ಲಕ್ಷಗಳನ್ನು ಕಲಬುರಗಿ ಮಹಾನಗರ ಪಾಲಿಕೆಗೆ ಬಿಡುಗಡೆಗೊಳಿಸಲು ಕೋರಿ ಪೌರಾಡಳಿತ ನಿರ್ದೇಶನಾಲಯದಿಂದ ಪ್ರಸ್ತಾವನೆ ಸ್ವೀಕೃತವಾಗಿದ್ದು, ಸದರಿ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ.
ಉ	ಬರಗಾಲ ಸ್ಥಿತಿ ಉದ್ಭವಿಸಿರುವುದರಿಂದ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು (ವಿವರ ನಿಡುವುದ)	

ಸಂಖ್ಯೆ: ನಅಇ 245 ಎಸ್‌ಎಫ್‌ಸಿ 2018.

(ಯು.ಟಿ. ಖಾದರ್)
ವಸತಿ ಮತ್ತು ನಗರಾಭಿವೃದ್ಧಿ ಸಚಿವರು

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: 872
ಸದಸ್ಯರ ಹೆಸರು	: ಶ್ರೀ ಎಸ್.ಎ ರಾಮದಾಸ್ (ಕೃಷ್ಣರಾಜ)
ಉತ್ತರಿಸಬೇಕಾದ ದಿನಾಂಕ	: 12-12-2018
ಉತ್ತರಿಸುವ ಸಚಿವರು	: ಮಾನ್ಯ ಉಪ ಮುಖ್ಯಮಂತ್ರಿಗಳು.

ಪ್ರ. ಸಂ.	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿ "ಇಂದಿರಾಕ್ಯಾಂಟೀನ್" ಯಾವಾಗ ಪ್ರಾರಂಭವಾಗಿರುತ್ತದೆ; ಪ್ರಸ್ತುತ ಎಲ್ಲೆಲ್ಲಿ ಕಾರ್ಯನಿರ್ವಹಿಸುತ್ತಿವೆ;	1. ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ವ್ಯಾಪ್ತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ "ಇಂದಿರಾಕ್ಯಾಂಟೀನ್" ಗಳ ವಿವರವನ್ನು **ಅನುಬಂಧ-1** ರಲ್ಲಿ ಲಗತ್ತಿಸಿ ಸಲ್ಲಿಸಿದೆ. 2. **ಬೆಂಗಳೂರು ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ** ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ನ್ನು ಆಗಸ್ಟ್-2017ನೇ ಮಾಹೆಯಿಂದ ಪ್ರಾರಂಭ ಮಾಡಲಾಗಿರುತ್ತದೆ. ಪ್ರಸ್ತುತ 172 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ಹಾಗೂ 18 ಸಂಚಾರಿ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿರುತ್ತವೆ. ವಿವರಗಳನ್ನು **ಅನುಬಂಧ-3ರಲ್ಲಿ** ಲಗತ್ತಿಸಿದೆ.
ಆ)	ರಾಜ್ಯದಲ್ಲಿ ನಿರ್ಮಾಣವಾಗಿರುವ ಪ್ರತಿ 'ಇಂದಿರಾಕ್ಯಾಂಟೀನ್' ಗೆ ಆಗಿರುವ ವೆಚ್ಚ ಎಷ್ಟು; ಎಷ್ಟು ಹಣ ಖರ್ಚಾಗಿರುತ್ತದೆ; ಯಾವ ಯಾವ ಇಲಾಖೆಯಿಂದ ಎಷ್ಟೆಷ್ಟು ಹಣ ನೀಡಲಾಗಿದೆ;	**<u>ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳು :</u>** 1. ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ನಿರ್ಮಾಣವಾಗಿರುವ ಹಾಗೂ ನಿರ್ಮಾಣವಾಗುತ್ತಿರುವ "ಇಂದಿರಾ ಕ್ಯಾಂಟೀನ್"ಗಳಿಗೆ ತಗಲುವ ವೆಚ್ಚದ ವಿವರಗಳನ್ನು ಒಳಗೊಂಡಿರುವ ಸರ್ಕಾರದ ಆದೇಶ ಸಂಖ್ಯೆ:ನಅಇ 301 ಎಸ್‌ಎಫ್ ಸಿ 2017 ದಿ:29-12-2017ನ್ನು ಲಗತ್ತಿಸಿ ಸಲ್ಲಿಸಿದೆ. 2. ಈ ಯೋಜನೆಯ ಅನುಷ್ಠಾನಕ್ಕಾಗಿ ನಗರಾಭಿವೃದ್ಧಿ ಇಲಾಖೆಯಿಂದ ರೂ.211.23ಕೋಟಿಗಳನ್ನು ಬಿಡುಗಡೆ ಮಾಡಲಾಗಿರುತ್ತದೆ. ಈ ಪೈಕಿ ದಿನಾಂಕ: 30-11-2018ರ ಅಂತ್ಯಕ್ಕೆ ರೂ.110.88ಕೋಟಿಗಳು ಖರ್ಚಾಗಿರುತ್ತದೆ. 3. ಇಂದಿರಾ ಕ್ಯಾಂಟೀನ್ ಯೋಜನೆಯಡಿ ಆಹಾರ ಸಹಾಯಧನಕ್ಕಾಗಿ ಇದುವರೆವಿಗೂ ರೂ. 20.00 ಕೋಟಿಗಳನ್ನು ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ಇವರಿಗೆ ಬಿಡುಗಡೆ ಮಾಡಲಾಗಿದ್ದು, ಈ ಪೈಕಿ ರೂ. 18.23 ಕೋಟಿಗಳನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿರುತ್ತದೆ. **<u>ಬಿ.ಬಿ.ಎಂ.ಪಿ :</u>** **<u>1. ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ನ ಮತ್ತು ಅಡುಗೆ ಕೇಂದ್ರಗಳ ಸಿವಿಲ್ ಕಾಮಗಾರಿಗಳ ವೆಚ್ಚ:</u>** ಒಂದು ಇಂದಿರಾ ಕ್ಯಾಂಟೀನ್ ನಿರ್ಮಾಣದ ವೆಚ್ಚವು ರೂ.28.50 ಲಕ್ಷಗಳಾಗಿದ್ದು (ತೆರಿಗೆ ಹೊರತುಪಡಿಸಿ), ಒಟ್ಟು 174 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ರೂ.49.59 ಕೋಟಿಗಳ ವೆಚ್ಚವಾಗಿರುತ್ತದೆ. ಒಂದು ಇಂದಿರಾ ಕ್ಯಾಂಟೀನ್ ಅಡುಗೆ ಕೋಣೆಯ ನಿರ್ಮಾಣದ ವೆಚ್ಚ ರೂ.61.00 ಲಕ್ಷಗಳು (ತೆರಿಗೆ ಹೊರತುಪಡಿಸಿ), 21 ಅಡುಗೆ ಕೇಂದ್ರ ನಿರ್ಮಿಸಲು ರೂ.12.81 ಕೋಟಿಗಳು ವೆಚ್ಚವಾಗಿರುತ್ತದೆ. ಒಟ್ಟು ಯೋಜನೆಯ ಕಟ್ಟಡ ಕಾಮಗಾರಿಗೆ ರೂ.62.40 ಕೋಟಿಗಳ ವೆಚ್ಚವಾಗುತ್ತಿರುತ್ತದೆ.

		2. ಸಂಚಾರಿ ಇಂದಿರಾ ಕ್ಯಾಂಟೀನ್‌ನ ವೆಚ್ಚ: ಒಂದು ಸಂಚಾರಿ ಇಂದಿರಾ ವಾಹನಕ್ಕೆ ರೂ.8.85 ಲಕ್ಷಗಳಾಗಿದ್ದು, ಒಟ್ಟು 24 ಸಂಚಾರಿಇಂದಿರಾ ವಾಹನಗಳಿಗೆ ರೂ.2.12 ಕೋಟಿಗಳಾಗಿದ್ದು, ಸದರಿ ವಾಹನದ ಪೂರ್ಪಾಟಿನ ವೆಚ್ಚ ಒಂದು ವಾಹನಕ್ಕೆ ರೂ. 4.85 ಲಕ್ಷಗಳಾಗಿದ್ದು, ಒಟ್ಟು 24 ವಾಹನಗಳಿಗೆ ರೂ.1.16 ಕೋಟಿಗಳಾಗಿರುತ್ತದೆ. ಒಟ್ಟು ಸಂಚಾರಿ ಇಂದಿರಾ ಕ್ಯಾಂಟೀನ್ ಯೋಜನೆ ವೆಚ್ಚ ರೂ. 3.289 ಕೋಟಿಗಳಾಗಿರುತ್ತದೆ. **3. ಅಡುಗೆ ಕೇಂದ್ರ ಮತ್ತು ಕ್ಯಾಂಟೀನ್ ಉಪಕರಣಗಳ ವೆಚ್ಚ:** ಅಡುಗೆ ಕೇಂದ್ರ ಮತ್ತು ಕ್ಯಾಂಟೀನ್ ಉಪಕರಣ ವೆಚ್ಚವು ರೂ.14.53 ಕೋಟಿಗಳು ಆಗಿರುತ್ತದೆ. 4. ಈ ಯೋಜನೆಗಾಗಿ ರಾಜ್ಯ ಸರ್ಕಾರದಿಂದ 2017-18ನೇ ಸಾಲಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ರೂ. 100.00 ಕೋಟಿಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.
ಇ)	ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣ ಮಾಡಲು ಕೊಟ್ಟಿದ್ದ ಆದೇಶವನ್ನು ಹಿಂದಕ್ಕೆ ಪಡೆದು ಖಾಸಗಿ ಸಂಸ್ಥೆಗೆ ಎಸ್.ಆರ್ ದರಕ್ಕಿಂತ ಹೆಚ್ಚು ಹಣಕ್ಕೆ ಕೆಲಸ ವಹಿಸಲಾಗಿದೆಯೇ; ಈ ಸಂಸ್ಥೆಗೆ KTTP ಕಾಯಿದೆಯ 4ಜಿ ವಿನಾಯಿತಿ ನೀಡಲಾಗಿದೆಯೇ; (ಸಂಸ್ಥೆಯ ಹೆಸರು, ಮಾಲೀಕರ ಹೆಸರು ಸೇರಿದಂತೆ ಸಂಪೂರ್ಣ ವಿವರ ನೀಡುವುದು)	**1. ಸರ್ಕಾರದ ಅಧಿಸೂಚನೆ ಸಂಖ್ಯೆ : ಆಇ 1189 ವೆಚ್ಚ-12/2017.** ದಿನಾಂಕ: 27-10-2017 ರಲ್ಲಿ **ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ** 247 ಇಂದಿರಾ ಕ್ಯಾಂಟೀನ್‌ಗಳ ಪೈಕಿ 99 ಕ್ಯಾಂಟೀನ್ ಮತ್ತು 3 ಪ್ರತ್ಯೇಕ ಅಡುಗೆ ಕೋಣೆಗಳನ್ನು ಮೆ:ಕೆಇಎಫ್ ಇನ್‌ಫ್ರಾ ಕೃಷ್ಣಗಿರಿ ಇವರ ಮೂಲಕ ಹಾಗೂ 147 ಕ್ಯಾಂಟೀನ್‌ಗಳು ಮತ್ತು 12 ಪ್ರತ್ಯೇಕ ಅಡುಗೆ ಕೋಣೆಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ನಿರ್ಮಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ವಿನಾಯಿತಿ ನೀಡಲಾಗಿತ್ತು. 2. ನಂತರ ಸಚಿವ ಸಂಪುಟದ ತೀರ್ಮಾನದನ್ವಯ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ಗಳ ಏಕ ರೂಪದ ವಿನ್ಯಾಸವನ್ನು ಕಾಯ್ದುಕೊಳ್ಳಲು ಹಾಗೂ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಸುವ ಉದ್ದೇಶದಿಂದ ಸರ್ಕಾರದ ಅಧಿಸೂಚನೆ ಸಂಖ್ಯೆ:ಆಇ 1438 ವೆಚ್ಚ-12/17 ದಿ:28-12-2017 ರಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 247 ಕ್ಯಾಂಟೀನ್ ಹಾಗೂ 15 ಅಡುಗೆ ಕೋಣೆಗಳನ್ನು ನಿರ್ಮಿಸಲು ಮೆ॥ ಕೆಇಎಫ್ ಇನ್ಫ್ರಾ, ಕೃಷ್ಣಗಿರಿ ರವರಿಗೆ 4(ಜಿ) ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಲಾಗಿರುತ್ತದೆ. (ಪ್ರತಿ ಲಗತ್ತಿಸಿದೆ). **ಬಿ.ಬಿ.ಎಂ.ಪಿ :** ಇಂದಿರಾ ಕ್ಯಾಂಟೀನ್‌ಗಳನ್ನು "State of Art" ಮಾದರಿಯಲ್ಲಿ ಪ್ರೀ-ಕ್ಯಾಸ್ಟ್ ತಂತ್ರಜ್ಞಾನ ಬಳಸಿ ನಿರ್ಮಿಸಿದ್ದು, ಈ ತಂತ್ರಜ್ಞಾನವನ್ನು ಹೊಂದಿದಂತಹ ಮೆ॥ ಕೆ.ಇ.ಎಫ್ ಸಂಸ್ಥೆಗೆ ಗುತ್ತಿಗೆಯನ್ನು ನೀಡಲಾಗಿದ್ದು, ಸದರಿ ಸಂಸ್ಥೆಗೆ ಸರ್ಕಾರದಿಂದ KTTP ಕಾಯ್ದೆಯ 4ಜಿ ವಿನಾಯಿತಿಯನ್ನು ನೀಡಲಾಗಿರುತ್ತದೆ.
ಈ)	ಇಂದಿರಾ ಕ್ಯಾಂಟೀನ್‌ಗಳಲ್ಲಿ ಕಳಪೆ ಆಹಾರ ವಿತರಣೆ ಆಗುತ್ತಿದೆಯೆಂಬ ದೂರುಗಳು ಬಂದಿವೆಯೇ; ಬಂದಿದ್ದರೆ, ಕೈಗೊಂಡ ಕ್ರಮಗಳೇನು;	ಬಿ.ಬಿ.ಎಂ.ಪಿ. ಒಳಗೊಂಡಂತೆ ರಾಜ್ಯಾಧ್ಯಾಂತ ಸ್ಥಾಪಿಸಲಾಗಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇದುವರೆವಿಗೂ ಕಳಪೆ ಆಹಾರ ಸರಬರಾಜು ಮಾಡಿರುವ ಬಗ್ಗೆ ಯಾವುದೇ ದೂರಗಳು ಬಂದಿರುವುದಿಲ್ಲ.
ಉ)	ಎಲ್ಲಾ ಕ್ಯಾಂಟೀನ್‌ಗಳಲ್ಲಿ	ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಿ.ಸಿ ಟಿವಿ ಹಾಗೂ ತೂಕದ

	ಸಿ.ಸಿ ಟಿ.ವಿ ಹಾಗೂ ತೂಕದ ಯಂತ್ರ ಇದೆಯೇ; ಗುಣಮಟ್ಟ ನಿಯಂತ್ರಣದ ಪ್ರಕಾರ ಕ್ರಮ ಕೈಗೊಳ್ಳಲಾಗಿದೆಯೇ;	ಯಂತ್ರ ಅಳವಡಿಸಲಾಗಿರುತ್ತದೆ ಹಾಗೂ ಗುಣಮಟ್ಟ ನಿಯಂತ್ರಣದ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. . **<u>ಬಿ.ಬಿ.ಎಂ.ಪಿ :</u>** ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮತ್ತು ಅಡುಗೆ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಹಾಗೂ ತೂಕದ ಯಂತ್ರವನ್ನು ಅಳವಡಿಸಲಾಗಿರುತ್ತದೆ.
ಊ)	ಇಲ್ಲಿಯವರೆಗೆ ಎಷ್ಟು ಜನ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ತಿಂಡಿ ಮಾಡಿದ್ದಾರೆ; ಅವರಿಂದ ಸಂಗ್ರಹಿಸಿದ ಹಣ ಎಷ್ಟು; ದಾಖಲಿಸಿರುವ ಫಲಾನುಭವಿಗಳ ಸಂಖ್ಯೆ ಮತ್ತು ಸಿ.ಸಿ ಟಿವಿಯಲ್ಲಿ ದಾಖಲಾಗಿರುವ ಸಂಖ್ಯೆಯ ವ್ಯತ್ಯಾಸದ ಬಗ್ಗೆ ಪರಿಶೋಧನೆ ಮಾಡಿಸಿ ಕ್ರಮ ಕೈಗೊಳ್ಳಲಾಗಿದೆಯೇ?	ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಿವಿಧ ಹಂತದಲ್ಲಿ ಪ್ರಾರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಭದ್ರತೆ ದೃಷ್ಟಿಯಿಂದ ಸಿ.ಸಿ. ಟಿ.ವಿ.ಯನ್ನು ಅಳವಡಿಸಲಾಗಿರುತ್ತದೆ. ಸದರಿ ಕ್ಯಾಂಟೀನ್‌ಗಳಲ್ಲಿ ಊಟ ತಿಂಡಿ ಮಾಡಿರುವ ವಿವರಗಳನ್ನು ಪ್ರಸ್ತುತ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿ/ಸಿಬ್ಬಂದಿಗಳಿಂದ ಪರಿಶೀಲಿಸಲಾಗುತ್ತಿದ್ದು, ಅದರಂತೆ ಸಂಗ್ರಹಿಸಿದ ಹಣ; ದಾಖಲಿಸಿರುವ ಫಲಾನುಭವಿಗಳ ವಿವರಗಳನ್ನು **ಅನುಬಂಧ-2 ರಲ್ಲಿ** ಲಗತ್ತಿಸಿದೆ. ಮುಂದಿನ ದಿನಗಳಲ್ಲಿ ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಲು ರಾಜ್ಯಾದ್ಯಂತ ಏಕ ರೂಪದ ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶದಿಂದ ತಂತ್ರಾಂಶವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. **<u>ಬಿ.ಬಿ.ಎಂ.ಪಿ :</u>** ಇಂದಿರಾ ಕ್ಯಾಂಟೀನ್‌ನಲ್ಲಿ ಆಗಸ್ಟ್-2017ರ ಮಾಹೆಯಿಂದ ನವೆಂಬರ್-2018ರ ಮಾಹೆಯವರೆಗೆ ಬೆಳಗಿನ ಉಪಹಾರ, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟ ಸೇರಿ ಒಟ್ಟು ಅಂದಾಜು 923.35 ಲಕ್ಷ ಫಲಾನುಭವಿಗಳಿಗೆ ಆಹಾರವನ್ನು ವಿತರಣೆ ಮಾಡಲಾಗಿರುತ್ತದೆ. ಫಲಾನುಭವಿಗಳಿಂದ ಸರ್ಕಾರ ನಿಗದಿ ಮಾಡಿದ ಮೊತ್ತವನ್ನು ಪಡೆಯುವುದು, ಆಹಾರ ತಯಾರಿಕೆ ಮತ್ತು ವಿತರಣಾ ಗುತ್ತಿಗೆದಾರರ ಜವಾಬ್ದಾರಿಯಾಗಿರುತ್ತದೆ. ಇಂದಿರಾ ಕ್ಯಾಂಟೀನ್ ಮತ್ತು ಅಡುಗೆ ಕೇಂದ್ರಗಳಲ್ಲಿ ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಶಿಫಾರಸ್ಸಿನ ಮೇಲೆ ಸಿ.ಸಿ.ಟಿ.ವಿ.ಯನ್ನು ಭದ್ರತಾ ದೃಷ್ಟಿಯಿಂದ ಅಳವಡಿಸಲಾಗಿದ್ದು, ಫಲಾನುಭವಿಗಳ ಸಂಖ್ಯೆಯನ್ನು ನಿಖರವಾಗಿ ತಿಳಿಯಲು "GQMS" (Geo Spatial Quantity Monitoring System) ಎಂಬ ತಂತ್ರಾಂಶವನ್ನು ಅಳವಡಿಸಿಕೊಳ್ಳಲಾಗಿರುತ್ತದೆ.

ಸಂಖ್ಯೆ: ನಅಇ 872 ಎಸ್‌ಎಫ್‌ಸಿ 2018.

(ಡಾ|| ಜಿ. ಪರಮೇಶ್ವರ್)
ಉಪ ಮುಖ್ಯಮಂತ್ರಿಗಳು

ಪ್ರ.ಸಂ: 872

ಅನುಬಂಧ –1

ಕ್ರ.ಸಂ	ಜಿಲ್ಲೆಯ ಹೆಸರು	ನಗರ ಸ್ಥಳೀಯ ಸಂಸ್ಥೆಯ ಹೆಸರು	ಕ್ಯಾಂಟೀನ್ ಗಳ ಸಂಖ್ಯೆ	ಇಂದಿರಾ ಕ್ಯಾಂಟೀನ್ ಸ್ಥಳ	ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವ ದಿನಾಂಕ
1	ಬಳ್ಳಾರಿ	ಬಳ್ಳಾರಿ ಮಹಾನಗರ ಪಾಲಿಕೆ	1	ಬುಡಾ ಆಫೀಸ್ ಪ್ರಿಮೈಸಿಸ್	12–03–2018
			1	ಗೌಸ್ ಆಫೀಸ್ ಪ್ರಿಮೈಸಿಸ್	12–03–2018
			1	ಬೆಳಗಲ್ ಕ್ರಾಸ್	12–03–2018
			1	ವಿಐಎಂ ಪ್ರಿಮೈಸಿಸ್	12–03–2018
			1	ಎಪಿಎಂಸಿ ಹತ್ತಿರ	12–03–2018
		ಹೊಸಪೇಟೆ	1	ಎಪಿಎಂಸಿ ಯಾರ್ಡ್ ಹತ್ತಿರ	07–03–2018
			1	ನಗರಸಬಾ ಕಚೇರಿ ಎದುರುಗಡೆ	19–07–2018
			1	ಹಳೆ ತಾಲೂಕು ಕಚೇರಿ ಕ್ಯಾಂಪಸ್	19–07–2018
2	ಬೆಂಗಳೂರು ಗ್ರಾಮಾಂತರ	ದೊಡ್ಡಬಳ್ಳಾಪುರ ನಗರಸಭೆ	1	ವೆಟರಿನರಿ ಆಸ್ಪತ್ರೆ ಹತ್ತಿರ	22–03–2018
		ಹೊಸಕೋಟೆ ನಗರಸಭೆ	1	ತಾಲೂಕು ಕಚೇರಿ ಕ್ಯಾಂಪಸ್	04–02–2018
		ನೆಲಮಂಗಲ ಪುರಸಭೆ	1	ಶುಭಾಸ್ ನಗರ	24–11–2018
3	ಬೆಂಗಳೂರು ನಗರ	ಆನೇಕಲ್ ಪುರಸಭೆ	1	ಹಳೆ ತಾಲೂಕು ಕಚೇರಿ ಕಂಪೌಂಡ್	19–03–2018
4	ಬೆಳಗಾವಿ	ಬೆಳಗಾವಿ ಮಹಾನಗರ ಪಾಲಿಕೆ	1	ತರಕಾರಿ ಮಾರ್ಕೆಟ್ ಹತ್ತಿರ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಂತರ	12.03.2018
			1	ನ್ಯೂಫ್ ಪೈ ವೃತ್ತ	06–10–2018
			1	ಸಿವಿಲ್ ಆಸ್ಪತ್ರೆ	06–10–2018
			1	ಎಪಿಎಂಸಿ ನೆಹರುನಗರ	06–10–2018
			1	ನಂದಿನಿ ವೃತ್ತ	06–10–2018
			1	ಗೋವಿಸ್ ವೃತ್ತ	06–10–2018
5	ಬೀದರ್	ಬೀದರ್ ನಗರಸಭೆ	1	ನಗರಸಭೆ ಕಾಂಪ್ಲೆಕ್ಸ್ ಮಾಸ್ಟರ್ ಕಿಚನ್	13/03/2018
			1	ಸರಕಾರಿ ಆಸ್ಪತ್ರೆ ಬೀದರ್	13–03–2018
			1	ಎಪಿಎಂಸಿ ಯಾರ್ಡ್ ಹತ್ತಿರ	13–03–2018
		ಭಾಲ್ಕಿ ಪುರಸಭೆ	1	ಸರಕಾರಿ ಬಸ್ ನಿಲ್ದಾಣ ಹತ್ತಿರ	21–03–2018
		ಹುಮನಾಬಾದ್ ಪುರಸಭೆ	1	ಎಪಿಎಂಸಿ ಯಾರ್ಡ್	17–07–2018
		ಬಸವಕಲ್ಯಾಣ ನಗರಸಭೆ	1	ಸರ್ವೇ ನಂಬ್ರ;152–153	20–07–2018

ಅನುಬಂಧ –1

ಕ್ರ.ಸಂ	ಜಿಲ್ಲೆಯ ಹೆಸರು	ನಗರ ಸ್ಥಳೀಯ ಸಂಸ್ಥೆಯ ಹೆಸರು	ಕ್ಯಾಂಟೀನ್ ಗಳ ಸಂಖ್ಯೆ	ಇಂದಿರಾ ಕ್ಯಾಂಟೀನ್ ಸ್ಥಳ	ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವ ದಿನಾಂಕ
6	ಚಾಮರಾಜನಗರ	ಚಾಮರಾಜನಗರ ನಗರಸಭೆ	1	ಡಿ.ಸಿ. ಆಫೀಸ್ ಹತ್ತಿರ	12–03–2018
		ಕೊಳ್ಳೆಗಾಲ ನಗರಸಭೆ	1	ಸರಕಾರಿ ಆಸ್ಪತ್ರೆ ಎದುರುಗಡೆ	24–03–2018
		ಗುಂಡ್ಲುಪೇಟೆ ಪುರಸಭೆ	1	ಶ್ರೀಕಲ್ಚರ್ ಆಫೀಸ್ ಎದುರುಗಡೆ	07–12–2018
7	ಚಿಕ್ಕಬಳ್ಳಾಪುರ	ಚಿಕ್ಕಬಳ್ಳಾಪುರ ನಗರಸಭೆ	1	ಚಿಕ್ಕಬಳ್ಳಾಪುರ ಟೌನ್	10–10–2018
8	ಚಿಕ್ಕಮಗಳೂರು	ಚಿಕ್ಕಮಗಳೂರು ನಗರಸಭೆ	1	ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಹತ್ತಿರ	06–12–2018
		ಕಡೂರು ಪುರಸಭೆ	1	ಸರಕಾರಿ ಆಸ್ಪತ್ರೆ ಹತ್ತಿರ	06–12–2018
		ತರೀಕೆರೆ ಪುರಸಭೆ	1	ಸರಕಾರಿ ಬಸ್ ನಿಲ್ದಾಣ ಹತ್ತಿರ	06–12–2018
		ಮೂಡಿಗೆರೆ ಪ.ಪಂಚಾಯತ್	1	ಪಟ್ಟಣ ಪಂಚಾಯತ್ ಹತ್ತಿರ	06–12–2018
		ಎನ್.ಆರ್ ಪುರ ಪ.ಪಂಚಾಯತ್	1	ಬಸ್ ನಿಲ್ದಾಣದ ಹತ್ತಿರ	07–12–2018
		ಕೊಪ್ಪ ಪ.ಪಂಚಾಯತ್	1	ಸರಕಾರಿ ಆಸ್ಪತ್ರೆ ಹತ್ತಿರ	07–12–2018
		ಶೃಂಗೇರಿ ಪ.ಪಂಚಾಯತ್	1	ಸಂತೆ ಮೈದಾನ ಹತ್ತಿರ	07–12–2018
9	ಚಿತ್ರದುರ್ಗ	ಚಿತ್ರದುರ್ಗ ನಗರಸಭೆ	1	ಐಬಿ ಕ್ಯಾಂಪಸ್ ಹತ್ತಿರ ಅಥವಾ ಯುನಿಯನ್ ಪಂಪ್ ಹೌಸ್ ಕ್ಯಾಂಪಸ್	08–03–2018
			1	ಪಿಡಬ್ಲ್ಯೂಡಿ ಆಫೀಸ್ ಹತ್ತಿರ ಅಥವಾ ಜಿಲ್ಲಾ ಆರೋಗ್ಯ ಆಫೀಸ್ ಹತ್ತಿರ	24–03–2018
10	ದಕ್ಷಿಣ ಕನ್ನಡ	ಮಂಗಳೂರು ಮಹಾನಗರಪಾಲಿಕೆ	1	ಉರ್ವಾ ಸ್ಟೋರ್	06–03–2018
			1	ಲೇಡಿ ಘೋಶನ್	06–03–2018
			1	ಕಾವೂರು	07–03–2018
			1	ಸುರ್‌ತ್ಕಲ್	07–03–2018
			1	ಪಂಪ್‌ವೆಲ್ ಆಫೀಸ್	17–07–2018
		ಉಳ್ಳಾಲ ನಗರಸಭೆ	1	ತೊಕೊಟ್ಟು	22–03–2018

ಅನುಬಂಧ –1

ಕ್ರ.ಸಂ	ಜಿಲ್ಲೆಯ ಹೆಸರು	ನಗರ ಸ್ಥಳೀಯ ಸಂಸ್ಥೆಯ ಹೆಸರು	ಕ್ಯಾಂಟೀನ್ ಗಳ ಸಂಖ್ಯೆ	ಇಂದಿರಾ ಕ್ಯಾಂಟೀನ್ ಸ್ಥಳ	ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವ ದಿನಾಂಕ
11	ದಾವಣಗೆರೆ	ದಾವಣಗೆರೆ ಮಹಾನಗರಪಾಲಿಕೆ	1	ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ	22–03–2018
			1	ದುರ್ಗಾಂಬಿಕಾ ಟ್ರಸ್ಟ್, ಬುದಿಹಾಳ ರಸ್ತೆ	22–03–2018
			1	ಎಪಿಎಂಸಿ ಹತ್ತಿರ	21–03–2018
			1	ಮಂಡಕ್ಕಿ ಭಟ್ಟಿ ಲೇಔಟ್	22–03–2018
			1	ಹೈಸ್ಕೂಲ್ ಫೀಲ್ಡ್	13–03–2018
			1	ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಹತ್ತಿರ	21–03–2018
			1	ಲೊಕಿ ಕೆರೆ ರಸ್ತೆ, ಇಂಡಸ್ಟ್ರೀಯಲ್ ಟೌನ್ ವಾರ್ಡ್ ನಂ.41	21–03–2018
			1	ಭಾಪೂಜಿ ಆಸ್ಪತ್ರೆ ಹತ್ತಿರ	21–03–2018
12	ಗದಗ	ಗದಗ–ಬೇಟಗೇರಿ	1	ತರಕಾರಿ ಮಾರ್ಕೆಟ್ ಹತ್ತಿರ	05–10–2018
13	ಹಾಸನ	ಹಾಸನ ನಗರಸಭೆ	1	ನಂ.23, ನಗರಸಭೆ ಕಚೇರಿ ಹತ್ತಿರ	23–03–2018
			1	ವಾರ್ಡ್ ನಂ.7 ಸರಕಾರಿ ಆಸ್ಪತ್ರೆ ಹತ್ತಿರ	26–03–2018
		ಚನ್ನರಾಯಪಟ್ಟಣ ಪುರಸಭೆ	1	ಸರಕಾರಿ ಆಸ್ಪತ್ರೆ ಎದುರುಗಡೆ	07–07–2018
		ಹೊಳೆನರಸೀಪುರ ಪುರಸಭೆ	1	ವೆಟರಿನರಿ ಆಸ್ಪತ್ರೆ ಹತ್ತಿರ	11–10–2018
		ಬೇಲೂರು ಪುರಸಭೆ	1	ಐಬಿ ಹಿಂಭಾಗ, ದೇವಸ್ಥಾನ ರಸ್ತೆ	02–11–2018
		ಸಕಲೇಶಪುರ ಪುರಸಭೆ	1	ಮಿನಿ ವಿದಾನಸೌಧ ಎದುರುಗಡೆ	19–11–2018
14	ಧಾರವಾಡ	ಹುಬ್ಬಳ್ಳಿ – ಧಾರವಾಡ	1	ಸೋನಿಯಾ ಗಾಂಧಿ ನಗರ	11–09–2018
			1	ಎಸ್.ಎಂ. ಕೃಷ್ಣ ನಗರ	11–09–2018
			1	ಹೊಸ ಇಂಗ್ಲೀಷ್ ಹೈಸ್ಕೂಲ್	11–09–2018
			1	ಹುಬ್ಬಳ್ಳಿ–ಧಾರವಾಡ	16–11–2018
			1	ಹುಬ್ಬಳ್ಳಿ–ಧಾರವಾಡ	16–11–2018
			1	ಹುಬ್ಬಳ್ಳಿ–ಧಾರವಾಡ	17–11–2018
			1	ಹುಬ್ಬಳ್ಳಿ–ಧಾರವಾಡ	17–11–2018
			1	ಹುಬ್ಬಳ್ಳಿ–ಧಾರವಾಡ	17–11–2018
			1	ಹುಬ್ಬಳ್ಳಿ–ಧಾರವಾಡ	17–11–2018

ಅನುಬಂಧ -1

ಕ್ರ.ಸಂ	ಜಿಲ್ಲೆಯ ಹೆಸರು	ನಗರ ಸ್ಥಳೀಯ ಸಂಸ್ಥೆಯ ಹೆಸರು	ಕ್ಯಾಂಟೀನ್ ಗಳ ಸಂಖ್ಯೆ	ಇಂದಿರಾ ಕ್ಯಾಂಟೀನ್ ಸ್ಥಳ	ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವ ದಿನಾಂಕ
15	ಕಲಬುರ್ಗಿ	ಕಲಬಿರ್ಗಿ ಮಹಾನಗರಪಾಲಿಕೆ	1	ಕಾರ್ಪೋರೇಶನ್ ಪ್ರಿಮೈಸಿಸ್	10-02-2018
			1	ಸೆಂಟ್ರಲ್ ಬಸ್ ನಿಲ್ದಾಣ	28-02-2018
			1	ಸೂಪರ್ ಮಾರ್ಕೆಟ್	28-02-2018
			1	ಜಿಮ್ಸ್ ಆಸ್ಪತ್ರೆ	08-03-2018
			1	ಹಳೆ ಇನ್‌ಸ್ಪೆಕ್ಷನ್ ಬಂಗ್ಲೋ	21-03-2018
			1	ಎಪಿಎಂಸಿ ಯಾರ್ಡ್	21-03-2018
			1	ಅಳಂದ ಚೆಕ್‌ಪೋಸ್ಟ್	22-03-2018
16	ಕೊಡಗು	ಮಡಿಕೇರಿ ನಗರಸಭೆ	1	ಹೊಸ ಖಾಸಗಿ ಬಸ್ ನಿಲ್ದಾಣ ಹತ್ತಿರ	22-03-2018
17	ಕೋಲಾರ	ಕೋಲಾರ ನಗರಸಭೆ	1	ಪಟ್ಟಾಭಿಷೇಕ ಉದ್ಯಾನವನ ಕೋಲಾರ ಮುಖ್ಯ ರಸ್ತೆ	22-09-2018
		ಶ್ರೀನಿವಾಸಪುರ ಪುರಸಭೆ	1	ಪಿಡಬ್ಲ್ಯೂಡಿ ಆಫೀಸ್ ಕೋಲಾರ	22-11-2018
18	ಕೊಪ್ಪಳ	ಕೊಪ್ಪಳ ನಗರಸಭೆ	1	ಪ್ರೈಮರಿ ಆಫೀಸ್	31-10-2018
19	ಮಂಡ್ಯ	ಮಂಡ್ಯ ನಗರಸಭೆ	1	ಸಂಜಯ್ ವೃತ್ತ	12-03-2018
			1	ನಂದಾ ವೃತ್ತ	12-03-2018
		ಮಳವಳ್ಳಿ ಪುರಸಭೆ	1	ಕೊಳ್ಳೆಗಾಲ ಮುಖ್ಯ ರಸ್ತೆ, ಜನರಲ್ ಆಸ್ಪತ್ರೆ ಮುಂದೆ	27-03-2018
20	ಮೈಸೂರು	ಮೈಸೂರು ಮಹಾನಗರಪಾಲಿಕೆ	1	ಕಾಡ ಆಫೀಸ್ ಪ್ರಿಮೈಸಿಸ್ ಕ್ಯಾಂಟೀನ್	12-01-2018
			1	ಸಿವೇಜ್ ಫಾರ್ಮ್ ವಿದ್ಯಾರಣ್ಯಪುರ ಕ್ಯಾಂಟೀನ್	12-01-2018
			1	ಸಿಲ್ಕ್ ಫ್ಯಾಕ್ಟ್ರಿ ವೃತ್ತ ಅಶೋಕಪುರಂ ಕ್ಯಾಂಟೀನ್	12-01-2018
			1	ಶಾರದದೇವಿ ನಗರ ಕ್ಯಾಂಟೀನ್	12-01-2018
			1	ಕುಂಬಾರಕೊಪಪ್ಲು ಮುಖ್ಯ ರಸ್ತೆ ಕ್ಯಾಂಟೀನ್	12-01-2018
			1	ಕೆ.ಆರ್ ಆಸ್ಪತ್ರೆ ಪ್ರಿಮೈಸಿಸ್	12-01-2018
			1	ಜೋಡಿ ತೆಗಿನಮರ ರಸ್ತೆ ಕ್ಯಾಂಟೀನ್	12-01-2018
			1	ಅಜೀಜ್ ಸೇಟ್ ಡಬಲ್ ರಸ್ತೆ ಕ್ಯಾಂಟೀನ್	12-01-2018
			1	ತ್ರಿವೇಣಿ ವೃತ್ತ ಕ್ಯಾಂಟೀನ್	12-01-2018

ಅನುಬಂಧ -1

ಕ್ರ.ಸಂ	ಜಿಲ್ಲೆಯ ಹೆಸರು	ನಗರ ಸ್ಥಳೀಯ ಸಂಸ್ಥೆಯ ಹೆಸರು	ಕ್ಯಾಂಟೀನ್ ಗಳ ಸಂಖ್ಯೆ	ಇಂದಿರಾ ಕ್ಯಾಂಟೀನ್ ಸ್ಥಳ	ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವ ದಿನಾಂಕ
			1	ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಎದುರುಗಡೆ ಕ್ಯಾಂಟೀನ್	12-01-2018
			1	ಆಳನಹಳ್ಳಿ ವೃತ್ತ ಕ್ಯಾಂಟೀನ್	12-01-2018
		ಟಿ. ನರಸೀಪುರ ಪುರಸಭೆ	1	ತರಕಾರಿ ಮಾರ್ಕೆಟ್ ಹತ್ತಿರ	28-11-2018
		ನಂಜನಗೂಡು ಪುರಸಭೆ	1	ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹತ್ತಿರ	28-11-2018
21	ರಾಯಚೂರು	ರಾಯಚೂರು ನಗರಸಭೆ	1	ರೈಲ್ವೆ ನಿಲ್ದಾಣದ ಹತ್ತಿರ	27-02-2018
			1	ಬಸ್ ನಿಲ್ದಾಣದ ಹತ್ತಿರ	07-03-2018
			1	'ಎಪಿಎಂಸಿ ಯಾರ್ಡ್	23-07-2018
		ಸಿಂಧನೂರು ಪುರಸಭೆ	1		25-11-2018
22	ರಾಮನಗರ	ರಾಮನಗರ ನಗರಸಭೆ	1	ಆರೋಗ್ಯ ಇಲಾಖೆ ಪ್ರಿಮೈಸಿಸ್ ಹತ್ತಿರ	26-03-2018
		ಕನಕಪುರ ನಗರಸಭೆ	1	ನಗರಸಭೆ ಕಚೇರಿ ಹಿಂಭಾಗ ವಾರ್ಡ್ ನಂ. 5	23-08-2018
23	ಶಿವಮೊಗ್ಗ	ಶಿವಮೊಗ್ಗ ಮಹಾನಗರಪಾಲಿಕೆ	1	ಶಿವಾಲಯ ದೇವಸ್ಥಾನದ ಹತ್ತಿರ, ವಿನೋಭಾ ನಗರ	13-03-2018
			1	ಡಿಡಿಪಿಐ ಖಾಸಗಿ ಆಫೀಸ್ ಹತ್ತಿರ	15-09-2018
			1	ಖಾಸಗಿ ಬಸ್ ನಿಲ್ದಾಣದ ಹಿಂಭಾಗ	15-09-2018
			1	'ಎಪಿಎಂಸಿ ಯಾರ್ಡ್	15-09-2018
24	ತುಮಕೂರು	ತುಮಕೂರು ಮಹಾನಗರಪಾಲಿಕೆ	1	ಕನಕ ವೃತ್ತ	25-02-2018
			1	ತುಮಕೂರು ಮಹಾನಗರಪಾಲಿಕೆ ಪ್ರಿಮೈಸಿಸ್	25-02-2018
			1	ಜೆ.ಸಿ ರಸ್ತೆ, ತುಮಕೂರು ಮಹಾನಗರಪಾಲಿಕೆ ಪ್ರಿಮೈಸಿಸ್	25-02-2018
			1	ಕ್ಯಾತಸಂದ್ರ ವೃತ್ತ	25-02-20198
		ತಿಪಟೂರು ನಗರಸಭೆ	1	ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹತ್ತಿರ	05-04-2018
		ಶಿರಾ ನಗರಸಭೆ	1	ಸರಕಾರಿ ಆಸ್ಪತ್ರೆ ಎದುರುಗಡೆ	28-12-2018
		ಚಿಕ್ಕನಾಯಕನಹಳ್ಳಿ ಪುರಸಭೆ	1	ಎಸ್‌ಬಿಎಂ ಬ್ಯಾಂಕ್ ಪಕ್ಕ	15-03-2018
		ಮಧುಗಿರಿ ಪುರಸಭೆ	1	ಎ.ಸಿ ಆಫೀಸ್ ಪಕ್ಕ	19-03-2018

ಅನುಬಂಧ -1

ಕ್ರ.ಸಂ	ಜಿಲ್ಲೆಯ ಹೆಸರು	ನಗರ ಸ್ಥಳೀಯ ಸಂಸ್ಥೆಯ ಹೆಸರು	ಕ್ಯಾಂಟೀನ್ ಗಳ ಸಂಖ್ಯೆ	ಇಂದಿರಾ ಕ್ಯಾಂಟೀನ್ ಸ್ಥಳ	ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವ ದಿನಾಂಕ
		ಕೊರಟಗೆರೆ ಪ.ಪಂಚಾಯತ್	1	ತಾಲೂಕು ಆಫೀಸ್‌ಕ್ಯಾಂಪಸ್	11-04-2018
		ಪಾವಗಡ ಪುರಸಭೆ	1	ಹಳೆ ಸಂತೆ ಮೈದಾನ ಪಾವಗಡ	22-09-2018
25	ಉಡುಪಿ	ಉಡುಪಿ ನಗರಸಭೆ	1	ಮಣಿಪಾಲ	27-02-2018
			1	ಹಳೆ ತಾಲೂಕು ಆಫೀಸ್ ಕ್ಯಾಂಪಸ್	22-03-2018
		ಕಾರ್ಕಳ ಪುರಸಭೆ	1	ಬಂಡಿಮಠ ಬಸ್ ನಿಲ್ದಾಣದ ಹತ್ತಿರ	21-11-2018
		ಕುಂದಾಪುರ ಪುರಸಭೆ	1		21-11-2018
26	ಉತ್ತರ ಕನ್ನಡ	ಹಳಿಯಾಳ ಪುರಸಭೆ	1	ಮಾರುತಿಹಳ್ಳಿ ನಗರ, ಹಳಿಯಾಳ ಪುರಸಭೆ ಆಫೀಸ್ ಹತ್ತಿರ ಅಥವಾ ಪಿಡಬ್ಲ್ಯೂಡಿ ಆಪೀಶ್ ಹತ್ತಿರ	14-03-2018
		ದಾಂಡೇಲಿ ನಗರಸಭೆ	1	ಪಟೇಲ್ ವೃತ್ತ	06-08-2018
27	ವಿಜಯಪುರ	ವಿಜಯಪುರ ಮಹಾನಗರಪಾಲಿಕೆ	1	ವಿಜಯಪುರ ನಗರ	07-12-2018
			1	ವಿಜಯಪುರ ನಗರ	07-12-2018
			1	ವಿಜಯಪುರ ನಗರ	07-12-2018
			1	ವಿಜಯಪುರ ನಗರ	07-12-2018
28	ಯಾದಗಿರಿ	ಯಾದಗಿರಿ ನಗರಸಭೆ	1	ಬಸವೇಶ್ವರ ವೃತ್ತ ಹತ್ತಿರ	13-07-2018
	ಒಟ್ಟಾರೆ		**125**		

7/12/2018

ಅಭಿವೃದ್ಧಿ ಅಧಿಕಾರಿ
ಪೌರಾಡಳಿತ ನಿರ್ದೇಶನಾಲಯ

ಅನುಬಂಧ –2

(ಪ್ರ. ಸಂ: 872)

ಕ್ರ.ಸಂ	ಜಿಲ್ಲೆಯ ಹೆಸರು	ನಗರ ಸ್ಥಳೀಯ ಸಂಸ್ಥೆಯ ಹೆಸರು	ಕ್ಯಾಂಟೀನ್ ಗಳ ಸಂಖ್ಯೆ	ಇಂದಿರಾ ಕ್ಯಾಂಟೀನ್ ಸ್ಥಳ	ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವ ದಿನಾಂಕ	ಇಂದಿರಾ ಕ್ಯಾಂಟೀನ್ ಲ್ಲಿ ಉಪಹಾರ ಸೇವಿಸಿರುವವರ ವಿವರ	ಉಪಹಾರ ಸೇವಿಸಿದವರಿಂದ ಸಂಗ್ರಹಿಸಲಾಗಿರುವ ಹಣದ ವಿವರ
1	ಬಳ್ಳಾರಿ	ಬಳ್ಳಾರಿ ಮಹಾನಗರ ಪಾಲಿಕೆ	1	ಬುಡಾ ಆಫೀಸ್ ಪ್ರಿಮೈಸಿಸ್	12-03-2018	5261500	₹ 13,17,500.00
			1	ಗೌಸ್ ಆಫೀಸ್ ಪ್ರಿಮೈಸಿಸ್	12-03-2018		
			1	ಬೆಳಗಲ್ ಕ್ರಾಸ್	12-03-2018		
			1	ವಿಐಎಂ ಪ್ರಿಮೈಸಿಸ್	12-03-2018		
			1	ಎಪಿಎಂಸಿ ಹತ್ತಿರ	12-03-2018		
		ಹೊಸಪೇಟೆ	1	ಎಪಿಎಂಸಿ ಯಾರ್ಡ್ ಹತ್ತಿರ	07-03-2018	854000	₹ 12,90,500.00
			1	ನಗರಸಭಾ ಕಚೇರಿ ಎದುರುಗಡೆ	19-07-2018		
			1	ಹಳೆ ತಾಲೂಕು ಕಚೇರಿ ಕ್ಯಾಂಪಸ್	19-07-2018		
2	ಬೆಂಗಳೂರು ಗ್ರಾಮಾಂತರ	ದೊಡ್ಡಬಳ್ಳಾಪುರ ನಗರಸಭೆ	1	ವೆಟರಿನರಿ ಆಸ್ಪತ್ರೆ ಹತ್ತಿರ	22-03-2018	132000	₹ 33,00,000.00
		ಹೊಸಕೋಟೆ ನಗರಸಭೆ	1	ತಾಲೂಕು ಕಚೇರಿ ಕ್ಯಾಂಪಸ್	04-02-2018	141000	₹ 35,25,000.00
		ನೆಲಮಂಗಲ ಪುರಸಭೆ	1	ಶುಭಾಸ್ ನಗರ	24-11-2018	9900	₹ 2,47,500.00
3	ಬೆಂಗಳೂರು ನಗರ	ಆನೇಕಲ್ ಪುರಸಭೆ	1	ಹಳೆ ತಾಲೂಕು ಕಚೇರಿ ಕಂಪೌಡ್	19-03-2018	391500	₹ 32,62,500.00
4	ಬೆಳಗಾವಿ	ಬೆಳಗಾವಿ ಮಹಾನಗರ ಪಾಲಿಕೆ	1	ತರಕಾರಿ ಮಾರ್ಕೆಟ್ ಹತ್ತಿರ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಂತರ	12.03.2018	803500	₹ 66,97,500.00
			1	ನ್ಯೂಥ್ ಪೈ ವೃತ್ತ	06-10-2018		
			1	ಸಿವಿಲ್ ಆಸ್ಪತ್ರೆ	06-10-2018		
			1	ಎಪಿಎಂಸಿ ನೆಹರುನಗರ	06-10-2018		
			1	ನಂದಿನಿ ವೃತ್ತ	06-10-2018		
			1	ಗೋವಿಸ್ ವೃತ್ತ	06-10-2018		
5	ಬೀದರ್	ಬೀದರ್ ನಗರಸಭೆ	1	ನಗರಸಭೆ ಕಾಂಪ್ಲೆಕ್ಸ್ ಮಾಸ್ಟರ್ ಕಿಚನ್	13/03/2018	972000	₹ 76,95,000.00
			1	ಸರಕಾರಿ ಆಸ್ಪತ್ರೆ ಬೀದರ್	13-03-2018		
			1	ಎಪಿಎಂಸಿ ಯಾರ್ಡ್ ಹತ್ತಿರ	13-03-2018		
		ಭಾಲ್ಕಿ ಪುರಸಭೆ	1	ಸರಕಾರಿ ಬಸ್ ನಿಲ್ದಾಣ ಹತ್ತಿರ	21-03-2018	393000	₹ 32,75,000.00
		ಹುಮನಾಬಾದ್ ಪುರಸಭೆ	1	ಎಪಿಎಂಸಿ ಯಾರ್ಡ್	17-07-2018	216000	₹ 18,00,000.00
		ಬಸವಕಲ್ಯಾಣ ನಗರಸಭೆ	1	ಸರ್ವೇ ನಂಬ್ರ;152-153	20-07-2018	172500	₹ 14,37,500.00

Deeleen. M

ಅನುಬಂಧ –2

ಕ್ರ.ಸಂ	ಜಿಲ್ಲೆಯ ಹೆಸರು	ನಗರ ಸ್ಥಳೀಯ ಸಂಸ್ಥೆಯ ಹೆಸರು	ಕ್ಯಾಂಟೀನ್ ಗಳ ಸಂಖ್ಯೆ	ಇಂದಿರಾ ಕ್ಯಾಂಟೀನ್ ಸ್ಥಳ	ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವ ದಿನಾಂಕ	ಇಂದಿರಾ ಕ್ಯಾಂಟೀನ್ ಲ್ಲಿ ಉಪಹಾರ ಸೇವಿಸಿರುವ ವರ ವಿವರ	ಉಪಹಾರ ಸೇವಿಸಿದವರಿಂದ ಸಂಗ್ರಹಿಸಲಾಗಿರುವ ಹಣದ ವಿವರ
6	ಚಾಮರಾಜನಗರ	ಚಾಮರಾಜನಗರ ನಗರಸಭೆ	1	ಡಿ.ಸಿ. ಆಫೀಸ್ ಹತ್ತಿರ	12-03-2018	394500	₹ 32,87,500.00
		ಕೊಳ್ಳೆಗಾಲ ನಗರಸಭೆ	1	ಸರಕಾರಿ ಆಸ್ಪತ್ರೆ ಎದುರುಗಡೆ	24-03-2018	375000	₹ 3,12,500.00
		ಗುಂಡ್ಲುಪೇಟೆ ಪುರಸಭೆ	1	ಶ್ರೀಕಲ್ಚರ್ ಆಫೀಸ್ ಎದುರುಗಡೆ	07-12-2018	1500	₹ 12,500.00
7	ಚಿಕ್ಕಬಳ್ಳಾಪುರ	ಚಿಕ್ಕಬಳ್ಳಾಪುರ ನಗರಸಭೆ	1	ಚಿಕ್ಕಬಳ್ಳಾಪುರ ಟೌನ್	10-10-2018	90000	₹ 7,50,000.00
8	ಚಿಕ್ಕಮಗಳೂರು	ಚಿಕ್ಕಮಗಳೂರು ನಗರಸಭೆ	1	ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಹತ್ತಿರ	06-12-2018	3000	₹ 25,000.00
		ಕಡೂರು ಪುರಸಭೆ	1	ಸರಕಾರಿ ಆಸ್ಪತ್ರೆ ಹತ್ತಿರ	06-12-2018	1800	₹ 15,000.00
		ತರೀಕೆರೆ ಪುರಸಭೆ	1	ಸರಕಾರಿ ಬಸ್ ನಿಲ್ದಾಣ ಹತ್ತಿರ	06-12-2018	1800	₹ 15,000.00
		ಮೂಡಿಗೆರೆ ಪ.ಪಂಚಾಯತ್	1	ಪಟ್ಟಣ ಪಂಚಾಯತ್ ಹತ್ತಿರ	06-12-2018	1200	₹ 10,000.00
		ಎನ್.ಆರ್ ಪುರ ಪ.ಪಂಚಾಯತ್	1	ಬಸ್ ನಿಲ್ದಾಣದ ಹತ್ತಿರ	07-12-2018	1200	₹ 10,000.00
		ಕೊಪ್ಪ ಪ.ಪಂಚಾಯತ್	1	ಸರಕಾರಿ ಆಸ್ಪತ್ರೆ ಹತ್ತಿರ	07-12-2018	600	₹ 5,000.00
		ಶೃಂಗೇರಿ ಪ.ಪಂಚಾಯತ್	1	ಸಂತೆ ಮೈದಾನ ಹತ್ತಿರ	07-12-2018	600	₹ 5,000.00
9	ಚಿತ್ರದುರ್ಗ	ಚಿತ್ರದುರ್ಗ ನಗರಸಭೆ	1	ಐಬಿ ಕ್ಯಾಂಪಸ್ ಹತ್ತಿರ ಅಥವಾ ಯುನಿಯನ್ ಪಂಪ್ ಹೌಸ್ ಕ್ಯಾಂಪಸ್	08-03-2018	689786	₹ 57,70,605.00
			1	ಪಿಡಬ್ಲ್ಯೂಡಿ ಆಫೀಸ್ ಹತ್ತಿರ ಅಥವಾ ಜಿಲ್ಲಾ ಆರೋಗ್ಯ ಆಫೀಸ್ ಹತ್ತಿರ	24-03-2018		
10	ದಕ್ಷಿಣ ಕನ್ನಡ	ಮಂಗಳೂರು ಮಹಾನಗರಪಾಲಿಕೆ	1	ಉರ್ವಾ ಸ್ಟೋರ್	06-03-2018	134000	₹ 33,50,000.00
			1	ಲೇಡಿ ಘೋಶನ್	06-03-2018	134000	₹ 1,34,000.00
			1	ಕಾವೂರು	07-03-2018	134000	₹ 1,34,000.00
			1	ಸುರತ್ಕಲ್	07-03-2018	134000	₹ 1,34,000.00
			1	ಪಂಪ್‌ವೆಲ್ ಆಫೀಸ್	17-07-2018	68000	₹ 17,00,000.00
		ಉಳ್ಳಾಲ ನಗರಸಭೆ	1	ತೊಕೊಟ್ಟು	22-03-2018	1245000	₹ 31,37,500.00

ಅನುಬಂಧ –2

ಕ್ರ.ಸಂ	ಜಿಲ್ಲೆಯ ಹೆಸರು	ನಗರ ಸ್ಥಳೀಯ ಸಂಸ್ಥೆಯ ಹೆಸರು	ಕ್ಯಾಂಟೀನ್ ಗಳ ಸಂಖ್ಯೆ	ಇಂದಿರಾ ಕ್ಯಾಂಟೀನ್ ಸ್ಥಳ	ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವ ದಿನಾಂಕ	ಇಂದಿರಾ ಕ್ಯಾಂಟೀನ್ ಲ್ಲಿ ಉಪಹಾರ ಸೇವಿಸಿರುವ ವರ ವಿವರ	ಉಪಹಾರ ಸೇವಿಸಿದವರಿಂದ ಸಂಗ್ರಹಿಸಲಾಗಿರು ವ ಹಣದ ವಿವರ
11	ದಾವಣಗೆರೆ	ದಾವಣಗೆರೆ ಮಹಾನಗರಪಾಲಿಕೆ	1	ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ	22-03-2018	2730890	₹ 2,26,81,400.00
			1	ದುರ್ಗಾಂಬಿಕಾ ಟ್ರಸ್ಟ್, ಬುದಿಹಾಳ ರಸ್ತೆ	22-03-2018		
			1	ಎಪಿಎಂಸಿ ಹತ್ತಿರ	21-03-2018		
			1	ಮಂಡಕ್ಕಿ ಭಟ್ಟಿ ಲೇಔಟ್	22-03-2018		
			1	ಹೈಸ್ಕೂಲ್ ಫೀಲ್ಡ್	13-03-2018		
			1	ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹತ್ತಿರ	21-03-2018		
			1	ಲೋಕಿ ಕೆರೆ ರಸ್ತೆ, ಇಂಡಸ್ಟ್ರೀಯಲ್ ಟೌನ್ ವಾರ್ಡ್ ನಂ.41	21-03-2018		
			1	ಭಾಪೂಜಿ ಆಸ್ಪತ್ರೆ ಹತ್ತಿರ	21-03-2018		
12	ಗದಗ	ಗದಗ-ಬೇಟಗೇರಿ	1	ತರಕಾರಿ ಮಾರ್ಕೆಟ್ ಹತ್ತಿರ	05-10-2018	72675	₹ 5,54,520.00
13	ಹಾಸನ	ಹಾಸನ ನಗರಸಭೆ	1	ನಂ.23, ನಗರಸಭೆ ಕಚೇರಿ ಹತ್ತಿರ	23-03-2018	267700	₹ 31,87,500.00
			1	ವಾರ್ಡ್ ನಂ.7 ಸರಕಾರಿ ಆಸ್ಪತ್ರೆ ಹತ್ತಿರ	26-03-2018	382500	₹ 32,25,000.00
		ಚನ್ನರಾಯಪಟ್ಟಣ ಪುರಸಭೆ	1	ಸರಕಾರಿ ಆಸ್ಪತ್ರೆ ಎದುರುಗಡೆ	07-07-2018	180000	₹ 15,00,000.00
		ಹೊಳೆನರಸೀಪುರ ಪುರಸಭೆ	1	ವೆಟರಿನರಿ ಆಸ್ಪತ್ರೆ ಹತ್ತಿರ	11-10-2018	67200	₹ 3,36,000.00
		ಬೇಲೂರು ಪುರಸಭೆ	1	ಐಬಿ ಹಿಂಭಾಗ, ದೇವಸ್ಥಾನ ರಸ್ತೆ	02-11-2018	34417	₹ 34,417.00
		ಸಕಲೇಶಪುರ ಪುರಸಭೆ	1	ಮಿನಿ ವಿದಾನಸೌಧ ಎದುರುಗಡೆ	19-11-2018	13500	₹ 1,12,500.00
14	ಧಾರವಾಡ	ಹುಬ್ಬಳ್ಳಿ – ಧಾರವಾಡ	1	ಸೋನಿಯಾ ಗಾಂಧಿ ನಗರ	11-09-2018	417717	₹ 52,63,170.00
			1	ಎಸ್.ಎಂ. ಕೃಷ್ಣ ನಗರ	11-09-2018		
			1	ಹೊಸ ಇಂಗ್ಲೀಷ್ ಹೈಸ್ಕೂಲ್	11-09-2018		
			1	ಹುಬ್ಬಳ್ಳಿ-ಧಾರವಾಡ	16-11-2018		
			1	ಹುಬ್ಬಳ್ಳಿ-ಧಾರವಾಡ	16-11-2018		
			1	ಹುಬ್ಬಳ್ಳಿ-ಧಾರವಾಡ	17-11-2018		
			1	ಹುಬ್ಬಳ್ಳಿ-ಧಾರವಾಡ	17-11-2018		
			1	ಹುಬ್ಬಳ್ಳಿ-ಧಾರವಾಡ	17-11-2018		
			1	ಹುಬ್ಬಳ್ಳಿ-ಧಾರವಾಡ	17-11-2018		

ಅನುಬಂಧ -2

ಕ್ರಸಂ	ಜಿಲ್ಲೆಯ ಹೆಸರು	ನಗರ ಸ್ಥಳೀಯ ಸಂಸ್ಥೆಯ ಹೆಸರು	ಕ್ಯಾಂಟೀನ್ ಗಳ ಸಂಖ್ಯೆ	ಇಂದಿರಾ ಕ್ಯಾಂಟೀನ್ ಸ್ಥಳ	ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವ ದಿನಾಂಕ	ಇಂದಿರಾ ಕ್ಯಾಂಟೀನ್ ಲ್ಲಿ ಉಪಹಾರ ಸೇವಿಸಿರುವ ವರ ವಿವರ	ಉಪಹಾರ ಸೇವಿಸಿದವರಿಂದ ಸಂಗ್ರಹಿಸಲಾಗಿರುವ ಹಣದ ವಿವರ
15	ಕಲಬುರ್ಗಿ	ಕಲಬುರ್ಗಿ ಮಹಾನಗರಪಾಲಿಕೆ	1	ಕಾರ್ಪೋರೇಶನ್ ಪ್ರಿಮೈಸಿಸ್	10-02-2018	2835000	₹ 2,36,25,000.00
			1	ಸೆಂಟ್ರಲ್ ಬಸ್ ನಿಲ್ದಾಣ	28-02-2018		
			1	ಸೂಪರ್ ಮಾರ್ಕೆಟ್	28-02-2018		
			1	ಜಿಮ್ಸ್ ಆಸ್ಪತ್ರೆ	08-03-2018		
			1	ಹಳೆ ಇನ್ಸ್‌ಪೆಕ್ಷನ್ ಬಂಗ್ಲೋ	21-03-2018		
			1	ಎಪಿಎಂಸಿ ಯಾರ್ಡ್	21-03-2018		
			1	ಆಳಂದ ಚೆಕ್‌ಪೋಸ್ಟ್	22-03-2018		
16	ಕೊಡಗು	ಮಡಿಕೇರಿ ನಗರಸಭೆ	1	ಹೊಸ ಖಾಸಗಿ ಬಸ್ ನಿಲ್ದಾಣ ಹತ್ತಿರ	22-03-2018	216000	₹ 1,80,000.00
17	ಕೋಲಾರ	ಕೋಲಾರ ನಗರಸಭೆ	1	ಪಟ್ಟಾಭಿಷೇಕ ಉದ್ಯಾನವನ ಕೋಲಾರ ಮುಖ್ಯ ರಸ್ತೆ	22-09-2018	111500	₹ 9,30,000.00
		ಶ್ರೀನಿವಾಸಪುರ ಪುರಸಭೆ	1	ಪಿಡಬ್ಲ್ಯೂಡಿ ಆಫೀಸ್ ಕೋಲಾರ	22-11-2018	12458	₹ 1,03,580.00
18	ಕೊಪ್ಪಳ	ಕೊಪ್ಪಳ ನಗರಸಭೆ	1	ಪ್ರೈಮರಿ ಆಫೀಸ್	31-10-2018	45000	₹ 3,75,000.00
19	ಮಂಡ್ಯ	ಮಂಡ್ಯ ನಗರಸಭೆ	1	ಸಂಜಯ್ ವೃತ್ತ	12-03-2018	392000	₹ 65,40,000.00
			1	ನಂದಾ ವೃತ್ತ	12-03-2018		
		ಮಳವಳ್ಳಿ ಪುರಸಭೆ	1	ಕೊಳ್ಳೆಗಾಲ ಮುಖ್ಯ ರಸ್ತೆ, ಜನರಲ್ ಆಸ್ಪತ್ರೆ ಮುಂದೆ	27-03-2018	221600	₹ 18,46,000.00
20	ಮೈಸೂರು	ಮೈಸೂರು ಮಹಾನಗರಪಾಲಿಕೆ	1	ಕಾಡ ಆಫೀಸ್ ಪ್ರಿಮೈಸಿಸ್ ಕ್ಯಾಂಟೀನ್	12-01-2018	45689	₹ 4,45,50,000.00
			1	ಸಿವೇಜ್ ಫಾರ್ಮ್ ವಿದ್ಯಾರಣ್ಯಪುರ ಕ್ಯಾಂಟೀನ್	12-01-2018		
			1	ಸಿಲ್ಕ್ ಫ್ಯಾಕ್ಟ್ರಿ ವೃತ್ತ ಅಶೋಕಪುರಂ ಕ್ಯಾಂಟೀನ್	12-01-2018		
			1	ಶಾರದದೇವಿ ನಗರ ಕ್ಯಾಂಟೀನ್	12-01-2018		
			1	ಕುಂಬಾರಕೊಪಪ್ಲು ಮುಖ್ಯ ರಸ್ತೆ ಕ್ಯಾಂಟೀನ್	12-01-2018		
			1	ಕೆ.ಆರ್ ಆಸ್ಪತ್ರೆ ಪ್ರಿಮೈಸಿಸ್	12-01-2018		
			1	ಜೋಡಿ ತೆಗಿನಮರ ರಸ್ತೆ ಕ್ಯಾಂಟೀನ್	12-01-2018		
			1	ಅಜೀಜ್ ಸೇಟ್ ಡಬಲ್ ರಸ್ತೆ ಕ್ಯಾಂಟೀನ್	12-01-2018		
			1	ತ್ರಿವೇಣಿ ವೃತ್ತ ಕ್ಯಾಂಟೀನ್	12-01-2018		
			1	ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಎದುರುಗಡೆ ಕ್ಯಾಂಟೀನ್	12-01-2018		
			1	ಆಳನಹಳ್ಳಿ ವೃತ್ತ ಕ್ಯಾಂಟೀನ್	12-01-2018		
		ಟಿ. ನರಸೀಪುರ ಪುರಸಭೆ	1	ತರಕಾರಿ ಮಾರ್ಕೆಟ್ ಹತ್ತಿರ	28-11-2018	4899	₹ 35,730.00
		ನಂಜನಗೂಡು ಪುರಸಭೆ	1	ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹತ್ತಿರ	28-11-2018	9000	₹ 75,000.00
21	ರಾಯಚೂರು	ರಾಯಚೂರು ನಗರಸಭೆ	1	ರೈಲ್ವೆ ನಿಲ್ದಾಣದ ಹತ್ತಿರ	27-02-2018	1042000	₹ 86,85,000.00
			1	ಬಸ್ ನಿಲ್ದಾಣದ ಹತ್ತಿರ	07-03-2018		
			1	ಎಪಿಎಂಸಿ ಯಾರ್ಡ್	23-07-2018		

ಅನುಬಂಧ -2

ಕ್ರ.ಸಂ	ಜಿಲ್ಲೆಯ ಹೆಸರು	ನಗರ ಸ್ಥಳೀಯ ಸಂಸ್ಥೆಯ ಹೆಸರು	ಕ್ಯಾಂಟೀನ್ ಗಳ ಸಂಖ್ಯೆ	ಇಂದಿರಾ ಕ್ಯಾಂಟೀನ್ ಸ್ಥಳ	ಇಂದಿರಾ ಕ್ಯಾಂಟೀನ್ ಪ್ರಾರಂಭವಾಗುವ ದಿನಾಂಕ	ಇಂದಿರಾ ಕ್ಯಾಂಟೀನ್ ಲ್ಲಿ ಉಪಹಾರ ಸೇವಿಸಿರುವವರ ವಿವರ	ಉಪಹಾರ ಸೇವಿಸಿದವರಿಂದ ಸಂಗ್ರಹಿಸಲಾಗಿರುವ ಹಣದ ವಿವರ
		ಸಿಂಧನೂರು ಪುರಸಭೆ	1	ಸಿಂಧನೂರು ಪುರಸಭೆ	25-11-2018	9000	₹ 75,000.00
22	ರಾಮನಗರ	ರಾಮನಗರ ನಗರಸಭೆ	1	ಆರೋಗ್ಯ ಇಲಾಖೆ ಪ್ರಿಮೈಸಿಸ್ ಹತ್ತಿರ	26-03-2018	370500	₹ 30,87,500.00
		ಕನಕಪುರ ನಗರಸಭೆ	1	ನಗರಸಭೆ ಕಚೇರಿ ಹಿಂಭಾಗ ವಾರ್ಡ್ ನಂ. 5	23-08-2018	19768	₹ 13,65,430.00
23	ಶಿವಮೊಗ್ಗ	ಶಿವಮೊಗ್ಗ ಮಹಾನಗರಪಾಲಿಕೆ	1	ಶಿವಾಲಯ ದೇವಸ್ಥಾನದ ಹತ್ತಿರ, ವಿನೋಭಾ ನಗರ	13-03-2018	566308	₹ 44,45,585.00
			1	ಡಿಡಿಪಿಐ ಖಾಸಗಿ ಆಫೀಸ್ ಹತ್ತಿರ	15-09-2018		
			1	ಖಾಸಗಿ ಬಸ್ ನಿಲ್ದಾಣದ ಹಿಂಭಾಗ	15-09-2018		
			1	ಎಪಿಎಂಸಿ ಯಾರ್ಡ್	15-09-2018		
24	ತುಮಕೂರು	ತುಮಕೂರು ಮಹಾನಗರಪಾಲಿಕೆ	1	ಕನಕ ವೃತ್ತ	25-02-2018	405000	₹ 33,75,000.00
			1	ತುಮಕೂರು ಮಹಾನಗರಪಾಲಿಕೆ ಪ್ರಿಮೈಸಿಸ್	25-02-2018	405000	₹ 33,75,000.00
			1	ಜೆ.ಸಿ ರಸ್ತೆ, ತುಮಕೂರು ಮಹಾನಗರಪಾಲಿಕೆ ಪ್ರಿಮೈಸಿಸ್	25-02-2018	405000	₹ 33,75,000.00
			1	ಕ್ಯಾತಸಂದ್ರ ವೃತ್ತ	25-02-20198	405000	₹ 33,75,000.00
		ತಿಪಟೂರು ನಗರಸಭೆ	1	ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಹತ್ತಿರ	05-04-2018	360000	₹ 30,00,000.00
		ಶಿರಾ ನಗರಸಭೆ	1	ಸರಕಾರಿ ಆಸ್ಪತ್ರೆ ಎದುರುಗಡೆ	28-12-2018	450000	₹ 37,50,000.00
		ಚಿಕ್ಕನಾಯಕನಹಳ್ಳಿ ಪುರಸಭೆ	1	ಎಸ್‌ಬಿಎಂ ಬ್ಯಾಂಕ್ ಪಕ್ಕ	15-03-2018	360000	₹ 3,00,000.00
		ಮಧುಗಿರಿ ಪುರಸಭೆ	1	ಎ.ಸಿ ಆಫೀಸ್ ಪಕ್ಕ	19-03-2018	250000	₹ 2,58,000.00
		ಕೊರಟಗೆರೆ ಪ.ಪಂಚಾಯತ್	1	ತಾಲೂಕು ಆಫೀಸ್‌ಕ್ಯಾಂಪಸ್	11-04-2018	220035	₹ 1,87,000.00
		ಪಾವಗಡ ಪುರಸಭೆ	1	ಹಳೆ ಸಂತೆ ಮೈದಾನ ಪಾವಗಡ	22-09-2018	125000	₹ 9,09,800.00
25	ಉಡುಪಿ	ಉಡುಪಿ ನಗರಸಭೆ	1	ಮಣಿಪಾಲ	27-02-2018	694000	₹ 56,20,000.00
			1	ಹಳೆ ತಾಲೂಕು ಆಫೀಸ್ ಕ್ಯಾಂಪಸ್	22-03-2018		
		ಕಾರ್ಕಳ ಪುರಸಭೆ	1	ಬಂಡಿಮಠ ಬಸ್ ನಿಲ್ದಾಣದ ಹತ್ತಿರ	21-11-2018	8100	₹ 2,02,500.00
		ಕುಂದಾಪುರ ಪುರಸಭೆ	1		21-11-2018	12824	₹ 1,05,560.00
26	ಉತ್ತರ ಕನ್ನಡ	ಹಳಿಯಾಳ ಪುರಸಭೆ	1	ಮಾರುತಿಹಳ್ಳಿ ನಗರ, ಹಳಿಯಾಳ ಪುರಸಭೆ ಆಫೀಸ್ ಹತ್ತಿರ ಅಥವಾ ಪಿಡಬ್ಲ್ಯೂಡಿ ಆಫೀಶ್ ಹತ್ತಿರ	14-03-2018	34040	₹ 8,51,000.00
		ದಾಂಡೇಲಿ ನಗರಸಭೆ	1	ಪಟೇಲ್ ವೃತ್ತ	06-08-2018	58000	₹ 14,00,000.00
27	ವಿಜಯಪುರ	ವಿಜಯಪುರ ಮಹಾನಗರಪಾಲಿಕೆ	1	ವಿಜಯಪುರ ನಗರ	07-12-2018	4000	₹ 1,00,000.00
			1	ವಿಜಯಪುರ ನಗರ	07-12-2018		
			1	ವಿಜಯಪುರ ನಗರ	07-12-2018		
			1	ವಿಜಯಪುರ ನಗರ	07-12-2018		
28	ಯಾದಗಿರಿ	ಯಾದಗಿರಿ ನಗರಸಭೆ	1	ಬಸವೇಶ್ವರ ವೃತ್ತ ಹತ್ತಿರ	13-07-2018	180685	₹ 45,17,125.00
	ಒಟ್ಟಾರೆ		**125**			27200891	₹ 22,01,69,922.00

ಪ್ರ. ಸಂ: 872

ಇಂದಿರಾ ಕ್ಯಾಂಟೀನ್ ಮತ್ತು ಮೊಬೈಲ್ ಇಂದಿರಾ ಕ್ಯಾಂಟೀನ್‌ಗಳ ವಿವರ ಪಟ್ಟಿ

ಅನುಬಂಧ-3

Sl No	Zone	Ward No	Canteen Ward Name	Remarks
1	West	35	Aramane Nagar	Indira Canteen
2		36	Mattikere	Indira Canteen
3		43	Nandini Lay Out	Indira Canteen
4		44	Marappanapalya	Indira Canteen
5		45	Malleshwaram	Indira Canteen
6		64	Rajmahal Nagar	Indira Canteen
7		65	Kadu Malleshwaram	Mobile Indira Canteen
8		66	Subhramanya Nagar	Indira Canteen
9		67	Nagapura	Indira Canteen
10		68	Mahalakshmipuram	Indira Canteen
11		74	Shakthiganapathi Nagar	Indira Canteen
12		75	Shankar Mata	Indira Canteen
13		76	Gayathri Nagar	Indira Canteen
14		77	Dettathereya Temple	Indira Canteen
15		94	Gandhi Nagar	Indira Canteen
16		95	Subhash Nagar	Indira Canteen
17		97	Dayanandanagar	Mobile Indira Canteen
18		98	Prakash Nagar	Indira Canteen
19		99	Rajaji Nagar	Indira Canteen
20		101	Kamakshipalya	Indira Canteen
21		102	Vrushabhavathi Nagar	Indira Canteen
22		103	Kaveripura	Indira Canteen
23		104	Govindraj Nagar	Indira Canteen

24		105	Agrahara Dasara Halli	Indira Canteen
25		106	Dr.Rajkumar Road	Indira Canteen
26		120	Cotton Pete	Indira Canteen
27		121	Binny Pete	Indira Canteen
28		125	Marenahalli	Indira Canteen
29		126	Maruthi Mandira	Indira Canteen
30		127	Moodalpalya	Indira Canteen
31		128	Nagarbhavi	Indira Canteen
32		131	Nayandhahalli	Indira Canteen
33		135	Padarayanapura	Indira Canteen
34		136	Jagareevanram Nagar	Indira Canteen
35		137	Rayapuram	Indira Canteen
36		138	Chalavadipalya	Indira Canteen
37		139	KR market	Indira Canteen
38		140	Chamarajpet	Mobile Indira Canteen
39		141	Azad Nagar	Indira Canteen
40	RR Nagar	16	Jalahalli	Indira Canteen
41		17	JP Park	Indira Canteen
42		37	Yashwanthapura	Indira Canteen
43		38	HMT	Indira Canteen
44		40	Doddabidarakallu	Indira Canteen
45		42	Lakshmidevinagar	Mobile Indira Canteen
46		69	Laggere	Mobile Indira Canteen
47		72	Hero Halli	Indira Canteen
48		73	Kottigepalya	Indira Canteen
49		129	Jnanabharthinagar	Mobile Indira Canteen

50		130	Ullala	Indira Canteen
51		159	Kengeri	Indira Canteen
52		160	Rajarajeshwari Nagar	Indira Canteen
53		198	Hemmige Pura	Indira Canteen
54	Dasarahalli	12	Shetty Halli	Indira Canteen
55		13	Mallasandara	Indira Canteen
56		14	Bagalagunte	Indira Canteen
57		15	Dasarahalli	Indira Canteen
58		39	Chokkasandra	Indira Canteen
59		41	Peenya Industrial Estate	Indira Canteen
60		70	Raj Gopal Nagar	Indira Canteen
61		71	Heggana Halli	Indira Canteen
62	South	109	Chikpet	Indira Canteen
63		118	Sudhamanagar	Indira Canteen
64		119	Dharmarayswamy Temple	Indira Canteen
65		123	Vijaya Nagar	Indira Canteen
66		124	Hosahalli	Indira Canteen
67		132	Attiguppe	Indira Canteen
68		133	Hampi Nagar	Indira Canteen
69		134	Bapujinagara	Mobile Indira Canteen
70		142	Sukenahalli	Indira Canteen
71		143	Vishveshwarapuram	Indira Canteen
72		144	Siddapura	Indira Canteen
73		145	Homebegowda nagar	Mobile Indira Canteen
74		146	Lakkasandra	Indira Canteen

75	South	147	Agugodi	Indira Canteen
76		148	Ejjipura	Indira Canteen
77		151	Koramangala	Indira Canteen
78		152	Suddugunte Palya	Indira Canteen
79		153	Jayanagar	Indira Canteen
80		154	Basavanagudi	Indira Canteen
81		155	Hanumanth Nagar	Indira Canteen
82		156	Srinagara	Mobile Indira Canteen
83		157	Gali Anjaneya Swamy	Indira Canteen
84		158	Deepanjali Nagar	Indira Canteen
85		161	Hosakere Halli	Indira Canteen
86		162	Girinagara	Mobile Indira Canteen
87		163	Kattriguppe	Indira Canteen
88		164	Vidyapeeta	Indira Canteen
89		165	Ganesh Mandira ward	Mobile Indira Canteen
90		166	Karisandra	Indira Canteen
91		168	Pattabhiram Nagar	Indira Canteen
92		169	Byrasandra	Indira Canteen
93		170	Jayanagara East	Mobile Indira Canteen
94		171	Gurrappan Palya	Indira Canteen
95		172	Madiwala	Mobile Indira Canteen
96		173	Jakkasandra	Indira Canteen
97		176	BTM Layout	Indira Canteen
98		177	J P Nagara	Mobile Indira Canteen
99		178	Sarakki	Indira Canteen

100	South	179	Shakambarinagar	Indira Canteen
101		180	Banashankari Temple	Indira Canteen
102		181	Kumarswamy Layout	Indira Canteen
103		182	Padmanabha Nagar	Indira Canteen
104		183	Chikkalasandra	Indira Canteen
105	Yelahanka Zone	1	Kempegowda nagar	Indira Canteen
106		2	Chowdeshwarinagar	Indira Canteen
107		3	Attur	Indira Canteen
108		4	Yelahanka new town	Indira Canteen
109		5	Jakkur	Indira Canteen
110		6	Thanisandra	Indira Canteen
111		7	Byatarayanapura	Indira Canteen
112		8	Kodigehalli	Indira Canteen
113		9	Vidyaranyapura	Indira Canteen
114		10	Doddabommasandra	Indira Canteen
115		11	Kuvempunagar	Indira Canteen
116	East	18	Radhakrishna temple	Indira Canteen
117		19	Sanjaynagar	Indira Canteen
118		20	Ganganagar	Indira Canteen
119		21	Hebbala	Indira Canteen
120		22	Nagenahalli	Indira Canteen
121		23	Nagawara	Indira Canteen
122		24	HBR Layout	Indira Canteen
123		27	Banaswadi	Indira Canteen
124		28	Kammanahalli	Indira Canteen

125		29	Kacharkanahalli	Mobile Indira Canteen
126		30	KG Halli	Indira Canteen
127		31	Kushalnagar	Indira Canteen
128		32	Kavalbyrasandra	Indira Canteen
129		33	Manorayanapalya	Mobile Indira Canteen
130		34	Gangenahalli	Indira Canteen
131		46	Jayachamarajendran agar	Indira Canteen
132		47	DJ Halli	Indira Canteen
133		49	Lingarajpuram	Indira Canteen
134		50	Benneganahalli	Indira Canteen
135		57	C V Raman Nagar	Indira Canteen
136		58	New Tippasandra	Indira Canteen
137	East	59	Maruthiseva Nagar	Indira Canteen
138		60	Sagaya Pura	Indira Canteen
139		61	S.K.Garden	Indira Canteen
140		62	Rameswamy playa	Indira Canteen
141		63	Jayamahal	Indira Canteen
142		78	Pulakeshinagar	Indira Canteen
143		79	Sarvagna Nagar	Indira Canteen
144		80	Hoysalanagar	Indira Canteen
145		88	Jeevanbhima Nagar	Indira Canteen
146		89	Jogupalya	Indira Canteen
147		90	Ulsoor	Mobile Indira Canteen
148		91	Bharathi Nagar	Indira Canteen
149		92	Shivajinagar	Indira Canteen

150	East	93	Vasanthanagar	Indira Canteen
151		110	Sampangiram Nagar	Indira Canteen
152		111	Shanthalanagar	Indira Canteen
153		112	Domaluru	Indira Canteen
154		113	Konena Agrahara	Indira Canteen
155		114	Agara	Indira Canteen
156		115	Vannarpete	Indira Canteen
157		116	Neelasandra	Indira Canteen
158		117	Shanthinagar	Indira Canteen
159	Mahadeva pura	25	Horamavu	Indira Canteen
160		26	Ramurthynagar	Indira Canteen
161		51	Vijinapura	Indira Canteen
162		52	KR Puram	Indira Canteen
163		53	Basavanapura	Indira Canteen
164		54	Hoodi	Indira Canteen
165		55	Devasandra	Indira Canteen
166		56	A Narayanapura	Indira Canteen
167		81	Vignannagar	Indira Canteen
168		82	Garudachar Palya	Indira Canteen
169		83	Kadugodi	Indira Canteen
170		84	Hagadooru	Indira Canteen
171		85	Doddanakundi	Indira Canteen
172		86	Marathahalli	Indira Canteen
173		149	Varthur	Indira Canteen
174		150	Bellandur	Indira Canteen

175	Bommanahalli	174	HSR Layout	Indira Canteen
176		175	Bommanahalli	Indira Canteen
177		184	Uttarahalli	Indira Canteen
178		185	Yelachenahalli	Mobile Indira Canteen
179		186	Jaraganahalli	Indira Canteen
180		187	Puttenahalli	Indira Canteen
181		188	Bilekahalli	Indira Canteen
182		189	Hongesandra	Indira Canteen
183		190	Mangammanapalya	Indira Canteen
184		191	Singasandra	Indira Canteen
185		192	Beguru	Indira Canteen
186		193	Arakere	Indira Canteen
187		194	Gottigere	Indira Canteen
188		195	Konankunte	Indira Canteen
189		196	Anjanapura	Indira Canteen
190		197	Vasanthpura	Indira Canteen

<u>ಕರ್ನಾಟಕ ವಿಧಾನಸಭೆ</u>

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: ೯೦೧
ಸದಸ್ಯರ ಹೆಸರು	: ಶ್ರೀ ನಾರಾಯಣಗೌಡ (ಕೆ.ಆರ್ ಪೇಟೆ)
ಉತ್ತರಿಸಬೇಕಾದ ದಿನಾಂಕ	: 12-12-2018
ಉತ್ತರಿಸುವ ಸಚಿವರು	: ಮಾನ್ಯ ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು.

ಪ್ರ. ಸಂ.	ಪ್ರಶ್ನೆ	ಉತ್ತರ
ಅ)	ಪ್ರಸಕ್ತ ಸಾಲಿನಲ್ಲಿ ಕೆ.ಆರ್.ಪೇಟೆ ಪುರಸಭೆಗೆ ಯಾವ ಯಾವ ಯೋಜನೆಯಲ್ಲಿ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ.(ಅವುಗಳ ಪೂರ್ಣ ವಿವರ ಒದಗಿಸುವುದು)	ಪ್ರಸಕ್ತ ಸಾಲಿನಲ್ಲಿ ಕೆ.ಆರ್.ಪೇಟೆ ಪುರಸಭೆಗೆ ವಿವಿಧ ಯೋಜನೆಗಳಡಿ ಮಂಜೂರು ಮಾಡಿರುವ ಹಾಗೂ ಬಿಡುಗಡೆ ಮಾಡಿರುವ ಅನುದಾನದ ವಿವರಗಳು ಈ ಕೆಳಕಂಡಂತಿವೆ : 1) **ಪೌರ ಕಾರ್ಮಿಕ ಗೃಹಭಾಗ್ಯ ಯೋಜನೆ:** 2018-19 ನೇ ಸಾಲಿನಲ್ಲಿ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ರೂ.18.00ಲಕ್ಷಗಳ ಎರಡನೇ ಕಂತಿನ ಅನುದಾನವನ್ನು ಕೆ.ಆರ್.ಪೇಟೆ ಪುರಸಭೆಗೆ ಬಿಡುಗಡೆ ಮಾಡಲಾಗಿದೆ. 2) **ಎಸ್.ಎಫ್.ಸಿ ಮುಕ್ತನಿಧಿ ಅನುದಾನ:** ಪ್ರಸಕ್ತ ಸಾಲಿನಲ್ಲಿ ಕೆ.ಆರ್.ಪೇಟೆ ಪುರಸಭೆಗೆ ಎಸ್.ಎಫ್.ಸಿ ಮುಕ್ತನಿಧಿ ಅನುದಾನದಡಿ ಬಿಡುಗಡೆಗೊಳಿಸಲಾಗಿರುವ ಅನುದಾನದ ವಿವರವನ್ನು **ಅನುಬಂಧ**-1 ರಲ್ಲಿ ಲಗತ್ತಿಸಿ ಸಲ್ಲಿಸಿದೆ. 3) **14ನೇ ಹಣಕಾಸು ಆಯೋಗದ ಅನುದಾನ:** ಕೆ.ಆರ್.ಪೇಟೆ ಪುರಸಭೆಗೆ 14ನೇ ಹಣಕಾಸು ಆಯೋಗದ ಅನುದಾನದಡಿ ಪ್ರಸಕ್ತ ಸಾಲಿನಲ್ಲಿ (2018-19) ರೂ. 116.00 ಲಕ್ಷಗಳನ್ನು ಹಂಚಿಕೆ ಮಾಡಲಾಗಿದ್ದು, ಮೊದಲ ಕಂತಿನಲ್ಲಿ ರೂ.58.26ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. 4) **ನಗರೋತ್ಥಾನ (ಮುನ್ಸಿಪಾಲಿಟಿ) ಹಂತ-3:** ನಗರೋತ್ಥಾನ (ಮುನ್ಸಿಪಾಲಿಟಿ)-3ನೇ ಹಂತದ ಯೋಜನೆಯಡಿ ಕೆ.ಆರ್ ಪೇಟೆ ಪುರಸಭೆಗೆ ರೂ.750.00ಲಕ್ಷಗಳ ಅನುದಾನ ಹಂಚಿಕೆಯಾಗಿರುತ್ತದೆ. ಈ ಪೈಕಿ ಶೇಕಡ 85ರಷ್ಟು ಅಂದರೆ ರೂ.637.50ಲಕ್ಷಗಳ ಕ್ರಿಯಾ ಯೋಜನೆಗೆ ಅನುಮೋದನೆ ದೊರಕಿದ್ದು, ಈ ಪೈಕಿ ರೂ.428.00ಲಕ್ಷಗಳಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕುಡಿಯುವ ನೀರು ಕಾಮಗಾರಿಗಳಿಗೆ ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸಿರುತ್ತಾರೆ. ರೂ.179.78ಲಕ್ಷಗಳ ಟೆಂಡರ್ ಮೊತ್ತದ ರಸ್ತೆ, ಚರಂಡಿ, ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಈವರೆವಿಗೂ ಯಾವುದೇ ಬಿಲ್ ಪಾವತಿಗೆ ಸಲ್ಲಿಕೆಯಾಗಿರುವುದಿಲ್ಲ. ಆದ್ದರಿಂದ ನಗರೋತ್ಥಾನ-3ನೇ ಹಂತದ ಯೋಜನೆಯಡಿ ಕೆ.ಆರ್.ಪೇಟೆ. ಪುರಸಭೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿರುವುದಿಲ್ಲ. 5) **ಸ್ವಚ್ಛ ಭಾರತ್ ಅಭಿಯಾನ:** ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್‌ಯೋಜನೆ 02 ಅಕ್ಟೋಬರ್ 2014 ರಂದು ಜಾರಿಗೆ ತಂದಿದ್ದು ಸದರಿ ಯೋಜನೆಯು ಅಕ್ಟೋಬರ್ 02, 2019 ರ ವರೆಗೆ ಜಾರಿಯಲ್ಲಿರುತ್ತದೆ. ಸ್ವಚ್ಛ ಭಾರತ್ ಮಿಷನ್ ಮಾರ್ಗಸೂಚಿಗಳ ರೀತ್ಯಾ ಪ್ರತಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಪ್ರತಿ ಸೀಟ್ ಗೆ ಕೇಂದ್ರ ಸರ್ಕಾರದಿಂದ ರೂ.4000/-ಗಳು ಹಾಗೂ ರಾಜ್ಯ ಸರ್ಕಾರದಿಂದ ರೂ.2666.6/-ಗಳು ನಿಗದಿಯಾಗಿದ್ದು, ಅದರಂತೆ, ಪ್ರಸಕ್ತ ಸಾಲಿನಲ್ಲಿ ಕೆ.ಆರ್ ಪೇಟೆ ಪುರಸಭೆಗೆ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲು ಒಟ್ಟು ರೂ.17.46 ಲಕ್ಷಗಳು ಬಿಡುಗಡೆಯಾಗಿರುತ್ತದೆ.

ಆ)	ಇದರಲ್ಲಿ ಕೇಂದ್ರ ಸರ್ಕಾರದ ಪಾಲೆಷ್ಟು: ರಾಜ್ಯ ಸರ್ಕಾರದ ಪಾಲೆಷ್ಟು: (ಸಂಪೂರ್ಣ ವಿವರ ಒದಗಿಸುವುದು)	1. ಪೌರ ಕಾರ್ಮಿಕ ಗೃಹಭಾಗ್ಯ ಯೋಜನೆ ಕೇಂದ್ರ ಸರ್ಕಾರದ ಪಾಲು-18.00 ಲಕ್ಷಗಳು ರಾಜ್ಯ ಸರ್ಕಾರದ ಪಾಲು -0.00 ಲಕ್ಷಗಳು **2. 14ನೇ ಹಣಕಾಸು ಆಯೋಗದ ಅನುದಾನ:** 14ನೇ ಹಣಕಾಸು ಆಯೋಗದ ಅನುದಾನವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಪಾಲಿನ ಅನುದಾನವಾಗಿರುತ್ತದೆ. **3. ಸ್ವಚ್ಛ ಭಾರತ್ ಅಭಿಯಾನ:** ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್‌ಯೋಜನೆ 02 ಅಕ್ಟೋಬರ್ 2014 ರಂದುಜಾರಿಗೆತಂದಿದ್ದು ಸದರಿಯೋಜನೆಯುಅಕ್ಟೋಬರ್ 02, 2019 ರ ವರೆಗೆಜಾರಿಯಲ್ಲಿರುತ್ತದೆ. ಸ್ವಚ್ಛ ಭಾರತ್ ಮಿಷನ್ ಮಾರ್ಗಸೂಚಿಗಳ ರೀತ್ಯಾ ಪ್ರತಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಪ್ರತಿ ಸೀಟ್ ಗೆ ಕೇಂದ್ರ ಸರ್ಕಾರದಿಂದ ರೂ.4000/- ಗಳು ಹಾಗೂ ರಾಜ್ಯ ಸರ್ಕಾರದಿಂದ ರೂ.2666.6/-ಗಳು ನಿಗಧಿಯಾಗಿದ್ದು, ಅದರಂತೆ, ಪ್ರಸಕ್ತ ಸಾಲಿನಲ್ಲಿಕೆ.ಆರ್ ಪೇಟೆ ಪುರಸಭೆಗೆವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲುಒಟ್ಟು ರೂ.17.46 ಲಕ್ಷಗಳು ಬಿಡುಗಡೆಯಾಗಿರುತ್ತದೆ.
ಇ)	ಈ ಯೋಜನೆಗಳನ್ನು ಅನುಷ್ಠಾನಗೊಳಸಲು ಕಾಲಮಿತಿ ನಿಗದಿಪಡಿಸಲಾಗಿದೆಯೇ? (ವಿವರ ನೀಡುವುದು)	**1, ಪೌರ ಕಾರ್ಮಿಕ ಗೃಹಭಾಗ್ಯ ಯೋಜನೆ:**ಪ್ರಸಕ್ತ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ. **2. ಎಸ್.ಎಫ್.ಸಿ ಮುಕ್ತನಿಧಿ ಅನುದಾನ:** ಎಸ್.ಎಫ್.ಸಿ ಮುಕ್ತನಿಧಿ ಅನುದಾನದಡಿ ಬಿಡುಗಡೆಗೊಳಸಲಾಗುವ ಅನುದಾನವನ್ನು ಅನುಷ್ಠಾನಗೊಳಸಲು ಸರ್ಕಾರದ ಸುತ್ತೋಲೆ ಸಂಖ್ಯೆ: ನಅಇ 17 ಎಸ್‌ಎಫ್‌ಸಿ 2017 ದಿ:09-02-2017ರ ರೀತ್ಯಾ ಕಾಲಮಿತಿಯನ್ನು ನಿಗಧಿಪಡಿಸಲಾಗಿದ್ದು ಸುತ್ತೋಲೆಯನ್ನು **ಅನುಬಂಧ-2** ರಲ್ಲಿ ಲಗತ್ತಿಸಿ ಸಲ್ಲಿಸಿದೆ. **3. 14ನೇ ಹಣಕಾಸು ಆಯೋಗದ ಅನುದಾನ:** 14ನೇ ಹಣಕಾಸು ಆಯೋಗದಿಂದ ಬಿಡುಗಡೆಯಾದ ಅನುದಾನವನ್ನು ಪ್ರಸಕ್ತ ವರ್ಷದಲ್ಲಿ ಸಂಪೂರ್ಣ ಬಳಸಿಕೊಳ್ಳಬೇಕಾಗಿರುತ್ತದೆ. 31 ಮಾರ್ಚ್ 2019ರ ಒಳಗೆ ಕೈಗೊಂಡ ಕಾಮಗಾರಿಗಳನ್ನು ಪೂರ್ಣಗೊಳಸಬೇಕಾಗಿರುತ್ತದೆ. **4. ನಗರೋತ್ಥಾನ (ಮುನ್ಸಿಪಾಲಿಟಿಸ್) ಹಂತ-3** ನಗರೋತ್ಥಾನ (ಮುನ್ಸಿಪಾಲಿಟಿಸ್) ಹಂತ-3ರಯೋಜನೆಯಡಿ ಕೈಗೆತ್ತಿಕೊಂಡಿರುವ ಕಾರ್ಯಕ್ರಮಗಳನ್ನು ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ ಅನುಷ್ಟಾನಗೊಳಸಲಾಗುವುದು. **5. ಸ್ವಚ್ಛ ಭಾರತ್ ಅಭಿಯಾನ:** ಸ್ವಚ್ಛ ಭಾರತ್ ಮಿಷನ್‌ಯೋಜನೆಯು 2 ಅಕ್ಟೋಬರ್ 2014 ರಿಂದ ಅಕ್ಟೋಬರ್ 2019 ರವರೆಗೆ (೫ ವರ್ಷಗಳ ಅವಧಿ) ಜಾರಿಯಲ್ಲಿರುತ್ತದೆ.

ಸಂಖ್ಯೆ: ನಅಇ 255 ಎಸ್‌ಎಫ್‌ಸಿ 2018.

(ರಮೇಶ ಲ. ಜಾರಕಿಹೊಳಿ)
ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ
ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು

ಪ್ರ.ಶ್ರೀ - 901

Annexure - I

ABSTRACT REPORT - CONSOLIDATED

PROGRESS OF WORKS UNDER SFC UNTIED PROGRAMME

Date=05-12-2018					Rs. in Lakhs						
1	2	3	4	5	6	7	8	9	10	11	12
Division	District	Name Of the Town	ULB Type	Year	Financial Progress (Rs.in Lakhs)			Physical Progress			
					Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Mysuru Division	Mandya	Krishnarajapete	TMC	2018-19	105.07	26.25	15.74	16	0	5	11

5/12/2018

ಪೌರಾಯುಕ್ತ ನಿರ್ದೇಶನಾಲಯ

ಪ್ರ. ಸಂ: 901

Annexure-2

ಕರ್ನಾಟಕ ಸರ್ಕಾರ

ಸಂಖ್ಯೆ:ನಅಇ 17 ಎಸ್‌ಎಫ್‌ಸಿ 2017

ಕರ್ನಾಟಕ ಸರ್ಕಾರ ಸಚಿವಾಲಯ
4ನೇ ಮಹಡಿ, ವಿಕಾಸ ಸೌಧ
ಬೆಂಗಳೂರು, ದಿನಾಂಕ: 09-02-2017.

ಸುತ್ತೋಲೆ

ವಿಷಯ:- ಆಯಾ ಆರ್ಥಿಕ ವರ್ಷಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳಿಗೆ ಪೂರಕವಾಗಿ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುವ ಬಗ್ಗೆ.

~~*

ವಿಷಯಕ್ಕೆ ಸಂಬಂಧಿಸಿದಂತೆ, ಈ ಮೂಲಕ ತಿಳಿಯಪಡಿಸುವುದೇನೆಂದರೆ, 2016-17ನೇ ಸಾಲಿನ ಆರ್ಥಿಕ ವರ್ಷವು ಕೊನೆಗೊಳ್ಳುತ್ತಾ ಬಂದಿದ್ದು, ಸದರಿ ಸಾಲಿನಲ್ಲಿ ಮಂಜೂರಾಗಿರುವ ಕ್ರಿಯಾ ಯೋಜನೆಗಳಲ್ಲಿಯ ಕಾಮಗಾರಿಗಳ ಪ್ರಗತಿಯು ತುಂಬಾ ಕಡಿಮೆಯಾಗಿದ್ದು, ಇಲಾಖೆ ವತಿಯಿಂದ ಸರ್ಕಾರಕ್ಕೆ ಮತ್ತು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರುಗಳಿಗೆ ವರದಿ ಮಾಡುವಲ್ಲಿ ಮುಜುಗರ ಉಂಟಾಗುತ್ತಿದೆ.

ಆದ್ದರಿಂದ ನಿಗಧಿತ ಆರ್ಥಿಕ ವರ್ಷದಲ್ಲಿ ಪ್ರಗತಿ ಸಾಧಿಸುವಲ್ಲಿ ವಿಳಂಬವಾಗುವುದನ್ನು ತಡೆಗಟ್ಟಲು ಈ ಕೆಳಗಿನ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಲು ತಿಳಿಸಲಾಗಿದೆ.

1. ಕೇಂದ್ರ ಹಣಕಾಸು (14ನೇ ಹಣಕಾಸು) ಆಯೋಗ ಅನುದಾನದ ಆಯಾ ಆರ್ಥಿಕ ವರ್ಷಕ್ಕೆ ನಿಗಧಿಗೊಳಿಸಿದ ಅನುದಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿಗದಿಪಡಿಸಲಾಗಿರುವ ಮೊತ್ತಕ್ಕೆ ಮುಂದಿನ ವರ್ಷದ ನಗರ ಸ್ಥಳೀಯ ಸಂಸ್ಥೆಗಳ ಆಯವ್ಯಯ ಮಂಡನೆಯ ಸಮಯದಲ್ಲಿಯೇ ಕರಡು ಕ್ರಿಯಾ ಯೋಜನೆ ತಯಾರಿಸಿ ಆಯವ್ಯಯದೊಂದಿಗೆ ಕೆ.ಎಂ.ಬಿ.ಎ.ಆರ್.-2006ರಂತೆ ಮಂಜೂರಾತಿಯನ್ನು ಪಡೆಯತಕ್ಕದ್ದು.

2. ಎಸ್‌ಎಫ್‌ಸಿ ಅನುದಾನಕ್ಕೆ ಸಂಬಂಧಿಸಿದಂತೆ, ಹಿಂದಿನ ಆರ್ಥಿಕ ವರ್ಷಕ್ಕೆ ನಿಗದಿಪಡಿಸಲಾದ ಅನುದಾನದ ಮೇಲೆ ಶೇ.10 ರಿಂದ 20ರಷ್ಟು ಮೊತ್ತವನ್ನು ಹೆಚ್ಚುವರಿ ಮಾಡಿಕೊಂಡು ಮುಂದಿನ ವರ್ಷದ ನಗರ ಸ್ಥಳೀಯ ಸಂಸ್ಥೆಗಳ ಆಯವ್ಯಯ ಮಂಡನೆಯ ಸಮಯದಲ್ಲಿಯೇ ಕರಡು ಕ್ರಿಯಾ ಯೋಜನೆ ತಯಾರಿಸಿ ಆಯವ್ಯಯದೊಂದಿಗೆ ಕೆ.ಎಂ.ಬಿ.ಎ.ಆರ್.-2006ರಂತೆ ಮಂಜೂರಾತಿಯನ್ನು ಪಡೆಯತಕ್ಕದ್ದು.

3. ಎಸ್‌ಎಫ್‌ಸಿ ಮುಕ್ತನಿಧಿಯಿಂದ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸಾಮಾನ್ಯ ನಿಧಿ ಶೇ.24.10, ಶೇ.7.25 ಮತ್ತು ಶೇ.3ರ ಅನುದಾನಕ್ಕೆ ಪೂರಕವಾಗಿ ಕ್ರಮ ಸಂಖ್ಯೆ:(2)ರಲ್ಲಿ ಲಭ್ಯವಾಗುವ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆಯವ್ಯಯದ ಲೆಕ್ಕಾಚಾರದ ಶಕ್ತ್ಯಾನುಸಾರ ಅನುಗುಣವಾದ ಮೊತ್ತಕ್ಕೆ ಮುಂದಿನ ವರ್ಷದ ನಗರ ಸ್ಥಳೀಯ ಸಂಸ್ಥೆಗಳ ಆಯವ್ಯಯ ಮಂಡನೆಯ ಸಮಯದಲ್ಲಿಯೇ ಕರಡು ಕ್ರಿಯಾ ಯೋಜನೆ ತಯಾರಿಸಿ ಆಯವ್ಯಯದೊಂದಿಗೆ ಕೆ.ಎಂ.ಬಿ.ಎ.ಆರ್.-2006ರಂತೆ ಮಂಜೂರಾತಿಯನ್ನು ಪಡೆಯತಕ್ಕದ್ದು.

4. ಕ್ರಿಯಾ ಯೋಜನೆಯಲ್ಲಿ ಅಳವಡಿಸಲಾಗುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಮಾಡಿ ಅಗತ್ಯತೆಗೆ ಅನುಸಾರವಾಗಿ ಅಂದಾಜು ಪತ್ರಿಕೆಗಳನ್ನು ತಯಾರಿಸಿ ಮುಂಜಾಗ್ರತೆಯಾಗಿ ಇಟ್ಟುಕೊಳ್ಳತಕ್ಕದ್ದು.

5. ಕರಡು ಕ್ರಿಯಾ ಯೋಜನೆಯಲ್ಲಿ ಕಾಮಗಾರಿಗಳ ಪಟ್ಟಿ ಮತ್ತು ಫಲಾನುಭವಿಗಳ ಪಟ್ಟಿಯನ್ನು ಮೊದಲನೇ ಆದ್ಯತೆಗೆ ಅನುಸಾರವಾಗಿ ತಯಾರಿಸಿ ಇಡತಕ್ಕದ್ದು ಮತ್ತು ತಯಾರಿಸಲಾದ ಪಟ್ಟಿಯಲ್ಲಿ ಮೇಲಿನ ಕ್ರಮ ಸಂಖ್ಯೆಯಿಂದ ಅವುಗಳನ್ನು ಮಂಜೂರು ಮಾಡಲು ಕ್ರಮವಹಿಸತಕ್ಕದ್ದು.

6. ಕಾಮಗಾರಿಗಳ ಆಯ್ಕೆಯನ್ನು ಅಗತ್ಯತೆಗೆ ಮತ್ತು ಆದ್ಯತೆಗೆ ಅನುಸಾರವಾಗಿ ಹಾಲಿ ಇರುವ ಮಾರ್ಗಸೂಚಿಗಳನ್ವಯ ತಯಾರಿಸತಕ್ಕದ್ದು. ಒಂದು ವೇಳೆ ಮಾರ್ಗಸೂಚಿಯಲ್ಲಿ ಬದಲಾವಣೆಗಳು ಆದಾಗ್ಯೂ ಕೂಡ ಮಾರ್ಚ್ ಅಂತ್ಯದೊಳಗಾಗಿ ಕಾಮಗಾರಿ / ಫಲಾನುಭವಿಗಳ ಕಾರ್ಯಕ್ರಮ ಪಟ್ಟಿಯನ್ನು ಅಂತಿಮಗೊಳಿಸುವಂತಿರತಕ್ಕದ್ದು.

ಯೋಜನೆಗಳನ್ನು ಕಾರ್ಯಗತಗೊಳಿಸಲು ನಿಗದಿಪಡಿಸಲಾದ ವೇಳಾಪಟ್ಟಿ

ಕ್ರಸಂ	ವಿವರ	ಆಯಾ ಆರ್ಥಿಕ ವರ್ಷದ ಅಂತಿಮ ದಿನಾಂಕ
1.	ಎಸ್ಎಫ್‌ಸಿ ಮುಕ್ತನಿಧಿ ಮತ್ತು 14ನೇ ಹಣಕಾಸು ಆಯೋಗದ ಅನುದಾನ, ಶೇ.24.10, ಶೇ.7.25 ಮತ್ತು ಶೇ.3ರ ಅನುದಾನಕ್ಕೆ ಪೂರಕವಾಗಿ ಕರಡು ಕ್ರಿಯಾ ಯೋಜನೆಯನ್ನು ತಯಾರಿಸಿ, ಎಂ.ಆರ್.ಸಿ ವೆಬ್‌ಸೈಟ್‌ನಲ್ಲಿ ಅಳವಡಿಸಲು ಕೊನೆಯ ದಿನಾಂಕ	31–ಮಾರ್ಚ್
2.	ಕ್ರಿಯಾ ಯೋಜನೆಗೆ ಜಿಲ್ಲಾಧಿಕಾರಿಗಳಿಂದ ಮಂಜೂರಾತಿ ಪಡೆಯಲು ಕೊನೆಯ ದಿನಾಂಕ.	30–ಏಪ್ರೀಲ್
3.	ವಿವರವಾದ ಅಂದಾಜು ಪತ್ರಿಕೆಗಳನ್ನು ತಯಾರಿಸಿ, ತಾಂತ್ರಿಕ ಮಂಜೂರಾತಿ ಮತ್ತು ಆಡಳಿತಾತ್ಮಕ ಮಂಜೂರಾತಿಗಳನ್ನು ಪಡೆಯಲು ಕೊನೆಯ ದಿನಾಂಕ.	15–ಮೇ
4.	ಡಿ.ಟಿ.ಎಸ್. ಗಳಿಗೆ ಅನುಮೋದನೆ ಪಡೆದು ಟೆಂಡರ್ ಕರೆಯಲು ಕೊನೆಯ ದಿನಾಂಕ.	30–ಮೇ
5.	ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ ಕಾಮಗಾರಿಗಳಿಗೆ ಆದೇಶ ನೀಡಲು ಕೊನೆಯ ದಿನಾಂಕ.(ರೂ. 2.00 ಕೋಟಿ ಮೊತ್ತದವರೆಗೆ ಗರಿಷ್ಠ ಕಾಲಾವಧಿ)	15–ಜುಲೈ
6.	ಕಾಮಗಾರಿಗಳನ್ನು ಶೇ.100ರಷ್ಟು ಪೂರ್ಣಗೊಳಿಸಲು ನಿಗದಿಪಡಿಸಲಾದ ಅಂತಿಮ ದಿನಾಂಕ.	30–ಡಿಸೆಂಬರ್
7.	ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಕೊನೆಯ ದಿನಾಂಕ.	15–ಮೇ

ಮೇಲ್ಕಂಡ ಅಂಶಗಳ ಕುರಿತಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಕಡ್ಡಾಯವಾಗಿ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ಆಯಾ ಆರ್ಥಿಕ ವರ್ಷದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಾದ ವಿಳಂಬಗಳಿಗೆ ಅವಕಾಶ ಕಲ್ಪಿಸದಂತೆ ನೋಡಿಕೊಳ್ಳತಕ್ಕದ್ದು. ತಪ್ಪಿದಲ್ಲಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿಯ ಮುಖ್ಯಸ್ಥರು ಮತ್ತು ಆಯುಕ್ತರು / ಪೌರಾಯುಕ್ತರು / ಮುಖ್ಯಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿ / ಸಿಬ್ಬಂದಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

ಸಂಬಂಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು / ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರುಗಳು ಈ ಬಗ್ಗೆ ಪರಿಶೀಲನೆ ಮಾಡಿ ನಗರ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಕ್ರಮವಹಿಸುವಂತೆ ಸೂಕ್ತ ನಿರ್ದೇಶನ ನೀಡಲು ತಿಳಿಸಲಾಗಿರುತ್ತದೆ.

ಒಂದು ವೇಳೆ ಯಾವುದೇ ಸ್ಥಳೀಯ ಸಂಸ್ಥೆಯವರು ಮೇಲಿನ ಅಂಶಗಳನ್ನು ಪಾಲಿಸುವಲ್ಲಿ ಅನಗತ್ಯ ವಿಳಂಬಧೋರಣೆ ತೋರಿದಲ್ಲಿ ತಮ್ಮ ಹಂತದಲ್ಲಿ ಮೇಲ್ಕಂಡ ವೇಳಾಪಟ್ಟಿ ಪ್ರಕಾರ ಕ್ರಮವಹಿಸಿ ಮಂಜೂರಾತಿ ನೀಡಲು ಮತ್ತು ಅವರುಗಳ ಮೇಲೆ ಶಿಸ್ತಿನ ಕ್ರಮಕ್ಕೆ ಸರ್ಕಾರಕ್ಕೆ ಸೂಕ್ತ ವರದಿ ಮಾಡಲು ಸಂಬಂಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

(ವಿ. ಪೊನ್ನುರಾಜು)
ಸರ್ಕಾರದ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ

ಇವರಿಗೆ,

1. ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು.
2. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ.
3. ರಾಜ್ಯದ ಎಲ್ಲಾ ಮಹಾನಗರಪಾಲಿಕೆಗಳ ಆಯುಕ್ತರುಗಳಿಗೆ.
4. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರುಗಳಿಗೆ.
5. ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು / ಮುಖ್ಯಾಧಿಕಾರಿಗಳಿಗೆ.

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: ೩೪1
ಸದಸ್ಯರ ಹೆಸರು	: ಶ್ರೀ ದತ್ತಾತ್ರೇಯ ಸಿ. ಪಾಟೀಲ ರೇವೂರ (ಅಪ್ಪುಗೌಡ) (ಗುಲ್ಬರ್ಗಾ ದಕ್ಷಿಣ)
ಉತ್ತರಿಸಬೇಕಾದ ದಿನಾಂಕ	: 12-12-2018
ಉತ್ತರಿಸುವ ಸಚಿವರು	: ಮಾನ್ಯ ವಸತಿ ಮತ್ತು ನಗರಾಭಿವೃದ್ಧಿ ಸಚಿವರು.

<table>
<tr><th>ಕ್ರ.ಸಂ.</th><th>ಪ್ರಶ್ನೆ</th><th>ಉತ್ತರ</th></tr>
<tr><td>ಅ</td><td>ಕಲಬುರಗಿ ಮಹಾನಗರ ಪಾಲಿಕೆಗೆ 2016-17 ಮತ್ತು 2017-18ನೇ ಸಾಲಿನಲ್ಲಿ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಬಿಡುಗಡೆಯಾದ ಅನುದಾನವೆಷ್ಟು;</td><td>
ಕಲಬುರಗಿ ಮಹಾನಗರ ಪಾಲಿಕೆಗೆ 2016-17 ಮತ್ತು 2017-18ನೇ ಸಾಲಿನಲ್ಲಿ ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿ ಬಿಡುಗಡೆಯಾದ ಅನುದಾನದ ವಿವರಗಳನ್ನು ಈ ಕೆಳಗೆ ವಿವರಿಸಿದೆ.
1) ಎಸ್.ಎಫ್.ಸಿ (ಮುಕ್ತನಿಧಿ):-
ಕಲಬುರಗಿ ಮಹಾನಗರ ಪಾಲಿಕೆಗೆ 2016-17 ಮತ್ತು 2017-18ನೇ ಸಾಲಿನಲ್ಲಿ ಎಸ್.ಎಫ್.ಸಿ (ಮುಕ್ತನಿಧಿ), ಎಸ್.ಎಫ್.ಸಿ ವಿಶೇಷ ಅನುದಾನ ಹಾಗೂ ಎಸ್.ಎಫ್.ಸಿ ಕುಡಿಯುವ ನೀರು ಅನುದಾನದಡಿ ಬಿಡುಗಡೆಯಾದ ಅನುದ್ಾನದ ವಿವರಗಳನ್ನು ಅನುಬಂಧ-1 ರಲ್ಲಿ ಲಗತ್ತಿಸಿ ಸಲ್ಲಿಸಿದೆ.
2) 14ನೇ ಹಣಕಾಸು ಆಯೋಗ:-
14ನೇ ಹಣಕಾಸು ಆಯೋಗದ ಅನುದಾನದಡಿ ಮತ್ತು ಅಮೃತ್ ಯೋಜನೆಯಡಿ ಕಲಬುರ್ಗಿ ಮಹಾನಗರ ಪಾಲಿಕೆ 2016-17, 2017-18 ನೇ ಸಾಲಿನಲ್ಲಿ ಈ ಕೆಳಕಂಡಂತೆ ಅನುದಾನ ಬಿಡುಗಡೆಯಾಗಿರುತ್ತದೆ.
(ರೂ.ಲಕ್ಷಗಳು)
<table>
<tr><th>ಯೋಜನೆ</th><th>2016-17</th><th>2017-18</th></tr>
<tr><td>14ನೇ ಹಣಕಾಸು ಆಯೋಗ ಲೆಕ್ಕ ಶಿರ್ಷಿಕೆಯ ಸಂಖ್ಯೆ: 3640-00-191-8-00</td><td>1662.43</td><td>1926.30</td></tr>
</table>
<u>3. ಅಮೃತ್ ಯೋಜನೆ:-</u>
ಲೆಕ್ಕ ಶೀರ್ಷಿಕೆ ಸಂಖ್ಯೆ:2217-05-191-0-03
<table>
<tr><td>ನೀರು ಸರಬರಾಜು</td><td>370.05</td></tr>
<tr><td>ಒಳಚರಂಡಿ</td><td>4694.43</td></tr>
<tr><td>ಉದ್ಯಾನವನ ಅಭಿವೃದ್ಧಿ</td><td>114.40</td></tr>
</table>
4. ಪೌರಕಾರ್ಮಿಕ ಗೃಹಭಾಗ್ಯ ಯೋಜನೆ:
ಲೆಕ್ಕ ಶೀರ್ಷಿಕೆ (3604-00-192-0-10) ರಡಿ ಕಲಬುರಗಿ ಮಹಾನಗರಪಾಲಿಕೆಗೆ 2017-18ನೇ ಸಾಲಿನಲ್ಲಿ ರೂ.214.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ.
5. <u>ಸ್ವಚ್ಛ ಭಾರತ್ ಅಭಿಯಾನ:</u>
ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್ ಯೋಜನೆ 02 ಅಕ್ಟೋಬರ್ 2014 ರಂದು ಜಾರಿಗೆ ತಂದಿದ್ದು ಸದರಿ ಯೋಜನೆಯು ಅಕ್ಟೋಬರ್ 02, 2019 ರ ವರೆಗೆ ಜಾರಿಯಲ್ಲಿರುತ್ತದೆ.ಕಲಬುರಗಿ ಮಹಾನಗರಪಾಲಿಕೆಗೆ 2016-17 ಮತ್ತು 2017-18ರ ಸಾಲಿನ ಲೆಕ್ಕ ಶೀರ್ಷಿಕೆ 2217-80-800-0-35 ಅಡಿಯಲ್ಲಿ ರೂ. 162.89 ಲಕ್ಷಗಳು ಬಿಡುಗಡೆಯಾಗಿರುತ್ತದೆ.
<u>6. ನಗರೋತ್ಥಾನ ಯೋಜನೆ :-</u>
(ರೂ. ಲಕ್ಷಗಳಲ್ಲಿ)
<table>
<tr><th rowspan="2">ಯೋಜನೆಯ ವಿವರ</th><th colspan="2">ಬಿಡುಗಡೆಯಾದ ಅನುದಾನ</th></tr>
<tr><th>2016-17</th><th>2017-18</th></tr>
<tr><td>ಕಲಬುರ್ಗಿ ಮಹಾನಗರ ಪಾಲಿಕೆ ರೂ.100ಕೋಟಿ ನಗರೋತ್ಥಾನ 2ನೇ ಹಂತದ ಯೋಜನೆ.</td><td>309.44</td><td>411.16</td></tr>
</table>
</td></tr>
</table>

ಕಲಬುರ್ಗಿ ಮಹಾನಗರ ಪಾಲಿಕೆ ರೂ.100ಕೋಟಿ ನಗರೋತ್ಥಾನ 3ನೇ ಹಂತದ ಯೋಜನೆ. 3604-00-191-3-51-032,(422),(423)	1037.65	2252.84
ಕಲಬುರ್ಗಿ ಮಹಾನಗರಪಾಲಿಕೆಗೆ ರೂ.40 ಕೋಟಿಗಳ ವಿಶೇಷ ಅನುದಾನ. 3604-00-191-3-51-032, (422), (423)	564.00	977.08
ಕಲಬುರ್ಗಿ ಮಹಾನಗರ ಪಾಲಿಕೆ ರೂ.50 ಕೋಟಿ ವಿಶೇಷ ಅನುದಾನದ ಯೋಜನೆ. 3604-00-191-3-25-032, (422), (423)	908.40	1570.88

ಯಾವ ಯಾವ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ (ಸಂಪೂರ್ಣವಾದ ವಿವರಗಳನ್ನು ನೀಡುವುದು)?

1. ಎಸ್.ಎಫ್.ಸಿ (ಮುಕ್ತನಿಧಿ) :-

- **ಎಸ್.ಎಫ್.ಸಿ (ಮುಕ್ತನಿಧಿ) ಅನುದಾನದಡಿ** ಕಾಮಗಾರಿಗಳಿಗೆ ಬಿಡುಗಡೆ ಮಾಡಲಾಗಿರುವ ಅನುದಾನದ ವಿವರಗಳನ್ನು **ಅನುಬಂಧ-2** ರಲ್ಲಿ ಲಗತ್ತಿಸಿ ಸಲ್ಲಿಸಿದೆ.
- 14ನೇ ಹಣಕಾಸು ಆಯೋಗದ ಅನುದಾನದಡಿ ಕೈಗೊಂಡ ಕಾಮಗಾರಿಗಳ ವಿವರವನ್ನು **ಅನುಬಂಧ-03**ರಲ್ಲಿ ಲಗತ್ತಿಸಿದೆ
- ಅಮೃತ್ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ವಿವರವನ್ನು **ಅನುಬಂಧ -4** ರಲ್ಲಿ ಲಗತ್ತಿಸಿದೆ.

2. ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆ :

ಕಲಬುರಗಿ ಮಹಾನಗರಪಾಲಿಕೆಯಲ್ಲಿ 214 ವಸತಿ ರಹಿತ ಖಾಯಂ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲು ಗೃಹಭಾಗ್ಯ ಯೋಜನೆಯಡಿ ಜಿ+3 ಮಾದರಿಯ ವಸತಿ ಸಮುಚ್ಛಯವನ್ನು ನಿರ್ಮಿಸಲು ರೂ.214.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಕರೆಯುವ ಹಂತದಲ್ಲಿರುತ್ತದೆ.

3. ಸ್ವಚ್ಛ ಭಾರತ್ ಅಭಿಯಾನ:

ಕಲಬುರಗಿ ಮಹಾನಗರಪಾಲಿಕೆಗೆ 2016-17 ಮತ್ತು 2017-18ರ ಸಾಲಿನಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಈ ಕೆಳಕಂಡಂತೆ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ.

ಕ್ರ ಸಂ	ವರ್ಷ	ಘಟಕ		
		ವೈಯಕ್ತಿಕ ಶೌಚಾಲಯ	ಐ.ಇ.ಸಿ.	ಆಡಳಿತಾತ್ಮಕ ಮತ್ತು ಕಛೇರಿ ವೆಚ್ಚ
1	2016-17	129.86	13.00	0.00
2	2017-18	0.00	0.00	20.03
ಒಟ್ಟು		129.86	13.00	20.03

4. ನಗರೋತ್ಥಾನ ಯೋಜನೆ :

ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವಿವರಗಳನ್ನು ಅನುಬಂಧ 5 ರಲ್ಲಿ ಲಗತ್ತಿಸಿದೆ.

ಸಂಖ್ಯೆ: ನಅಇ 249 ಎಸ್‌ಎಫ್‌ಸಿ 2018.

(ಯು.ಟಿ ಖಾದರ್)
ವಸತಿ ಮತ್ತು ನಗರಾಭಿವೃದ್ಧಿ ಸಚಿವರು

Annexure - 1 (ಪ್ರ-ಸಂ: 841)

ABSTRACT REPORT - CONSOLIDATED

PROGRESS OF WORKS UNDER SFC Special Grants PROGRAMME

Date=05-12-2018 | Rs. in Lakhs

1	2	3	4	5	6	7	8	9	10	11	12
Division	District	Name Of the Town	ULB Type	Year'	Financial Progress (Rs.in Lakhs)			Physical Progress			
					Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Kalaburagi Division	Kalaburagi	Kalaburagi	CC	2016-17	100	50	0	24	0	6	18
				2017-18	0	0	0	0	0	0	0
				Total	**100**	**50**	**0**	**24**	**0**	**6**	**18**

Annexure - 1

ABSTRACT REPORT - CONSOLIDATED

PROGRESS OF WORKS UNDER SFC UNTIED PROGRAMME

Date=05-12-2018 | Rs. in Lakhs

1	2	3	4	5	6	7	8	9	10	11	12
Division	District	Name Of the Town	ULB Type	Year	Financial Progress (Rs.in Lakhs)			Physical Progress			
					Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Kalaburagi Division	Kalaburagi	Kalaburagi	CC	2016-17	2079.94	1559.97	1396.98	189	168	13	8
				2017-18	2079.94	1686.03	1571.58	83	74	9	0
				Total	**4159.88**	**3246**	**2968.56**	**272**	**242**	**22**	**8**

Annexure - 1

ABSTRACT REPORT - CONSOLIDATED

PROGRESS OF WORKS UNDER SFC Drinking Water PROGRAMME

Date=05-12-2018 | Rs. in Lakhs

1	2	3	4	5	6	7	8	9	10	11	12
Division	District	Name Of the Town	ULB Type	Year	Financial Progress (Rs.in Lakhs)			Physical Progress			
					Grants Allocation	Grants Released	Expenditure	Total Approved Works	Completed Works	Works Started/Ongoing	Under Tender Process/Tender to be Invited
Kalaburagi Division	Kalaburagi	Kalaburagi	CC	2016-17	95.47	95.47	109.55	76	76	0	0
				2017-18	102.85	102.85	99.29	77	77	0	0
				Total	**198.32**	**198.32**	**208.84**	**153**	**153**	**0**	**0**

Annexure - 1

Workwise Progress of SFC Drinking Water 2016-17 Report

Date=05-12-2018 | Rs. in Lakhs

S.No	Town Name	Sector Name	Work Name	Estimate Cost	Expenditure Cost	Work Status
1	Kalaburagi	Water Supply	Supply & fixing of single phase motor Aland Naka in ward No. 19 Khadri chowk	0.7	0.7	Completed
2	Kalaburagi	Water Supply	Providing and laying of 90 mm dia HDPE pipeline at Laxmi Nagar behind filter bed Shoregumbaz in ward No. 22 Aland Colony	2.15	2.15	Completed
3	Kalaburagi	Water Supply	Drilling of borewell and supply and fixing of single phase motor at near Ahmed Nagar	1.65	1.65	Completed
4	Kalaburagi	Water Supply	Drilling of borewell and supply and fixing of single phase power pump in ward No. 25	1.7	1.7	Completed
5	Kalaburagi	Water Supply	Flushing of existing of borewell in ward No. 25	0.4	0.4	Completed
6	Kalaburagi	Water Supply	Providing & laying of 50 mm dia GI pipeline at Khadri bowlie Momipura in ward No. 26	1.5	1.5	Completed
7	Kalaburagi	Water Supply	Drilling of borewell and supply and fixing of 3 phase pump set at Chettewadi ward NO. 27	2.25	2.25	Completed
8	Kalaburagi	Water Supply	Providing and laying of 110 mm dia HDPE pipe at from distribution main line at Sandal Galli to Kalai Galli 250 mtr in ward No. 27	1.25	1.25	Completed
9	Kalaburagi	Water Supply	Drilling of borewell and supply and fixing of single phase & at Basaveshwar Colony & flushing of borewells at basaveshwari Colony in ward NO. 28	2.05	2.05	Completed
10	Kalaburagi	Water Supply	Drilling of borewell and supply and fixing of single phase motor Gulmohar hills in ward No. 29	1.65	1.65	Completed

11	Kalaburagi	Water Supply	Drilling of borewell and supply and fixing of single phase at Millat Nagar & flushing of borewells at Millat Nagar wrd No.32	2.1	2.1	Completed
12	Kalaburagi	Water Supply	Providing and laying of 32 mm dia GI pipe at Khadri Chowk, Junaidi Colony 200 meters	0.6	0.6	Completed
13	Kalaburagi	Water Supply	Drilling of borewell and supply and fixing of single phase at MSK mill in ward No. 37	1.65	1.65	Completed
14	Kalaburagi	Water Supply	Drilling of borewell and supply and fixing of single phase motor ar new Ghatge layout in ward No. 50	1.65	1.65	Completed
15	Kalaburagi	Water Supply	Drilling of borewell and supply and fixing of single phase motor at Venktesh Ngar in ward No. 51	1.65	1.65	Completed
16	Kalaburagi	Water Supply	Supply and installation of GM gate valve at various locations.	1.25	1.25	Completed
17	Kalaburagi	Water Supply	Drilling of borewell and fixing of 3 phase motor at ward No. 48 tarfile area near Pilamma Devi temple	2.25	2.25	Completed
18	Kalaburagi	Water Supply	Drilling of borewell and fixing of single phase motor at ward No. 53 Dariyapur GDA colony	1.65	1.6	Completed
19	Kalaburagi	Water Supply	Drilling of borewell and fixing of single phase motor at ward No.55 near Jayathirth Kalyan Mantapa	1.65	1.6	Completed
20	Kalaburagi	Water Supply	Drilling of borewell and fixing of single phase motor at ward No. 46	1.65	1.6	Completed
21	Kalaburagi	Water Supply	Drilling of borewell at ward No. 46 GDA colony Prashant Nagar B Gundappa Patil House near Garden.	0.85	0.85	Completed
22	Kalaburagi	Water Supply	Changing of 6 mtr MS pipes line at Aland Road in ward No. 19 Khadri Chowk	1.45	1.45	Completed
23	Kalaburagi	Water Supply	Fixing of single phase motor at ward No. 54 NGO Colony near Siddaraj house	0.8	0.8	Completed

24	Kalaburagi	Water Supply	Fixing of single phase motor at ward No. 54 Udaya Nagar near Gururaj Kulkarni house.	0.8	0.78	Completed
25	Kalaburagi	Water Supply	Fixing of single phase motor at ward No. 55 Maka Layout near Basava Mantapa	0.8	0.78	Completed
26	Kalaburagi	Water Supply	Drilling of borewell and fixing of single phase motor at ward No. 31 Maktampur Near Subhash Navale house.	1.65	1.65	Completed
27	Kalaburagi	Water Supply	Drilling of borewell and fixing single phase motor at ward No. 54 Udaya nagar near Monappa Bagagera house	1.65	1.65	Completed
28	Kalaburagi	Water Supply	Drilling of borewell and fixing of single phase motor at ward No. 36 Brahmpur near Dr Ajeetkumar Haraval house	1.65	1.65	Completed
29	Kalaburagi	Water Supply	Drilling of borewell and fixing of single phase motor at ward No. 33 Kanni Galli Back side of deshmukh Vada	1.65	1.65	Completed
30	Kalaburagi	Water Supply	Drilling of borewell and fixing of single phase motor at ward No. 55 Bhagyavanti nagar near Jayakumar Moolimani house	1.65	1.65	Completed
31	Kalaburagi	Water Supply	Drilling of borewell and fixing of single phase motor at ward No. 41	1.65	1.65	Completed
32	Kalaburagi	Water Supply	Drilling of borewell and fixing of single phase motor at ward No. 37 Janadegali MSK mill area near Hanuman Temple	1.65	1.65	Completed
33	Kalaburagi	Water Supply	Drilling of borewell and supply and fixing of single phawe motor at Khadri chowk	1.65	1.65	Completed
34	Kalaburagi	Water Supply	Drilling of borewell and fixing of single phase motor at ward No.53 Vishal Nagar near Ravi Rathod house	1.65	1.65	Completed
35	Kalaburagi	Water Supply	Fixing of single phase motor at ward No.55 Opp. Vargis Appartment	0.8	0.78	Completed
36	Kalaburagi	Water Supply	Drilling of borewell and fixing of single phase motor at ward No. 48 Opp. Suresh Badajihouse	1.65	1.65	Completed

37	Kalaburagi	Water Supply	Flushing of borewell and fixing of single phase motor at ward No. 46 Sadashiv Nagar Nandi Basaveshwar Temple	1.3	1.3	Completed
38	Kalaburagi	Water Supply	Flushing of borewell at ward NO. 46 Rajapur Harijana Wada near Kalamma Katti	0.5	0.5	Completed
39	Kalaburagi	Water Supply	Drilling of borewell and fixing of single phase motor at ward 45 Gollar Colony near Alemari School	1.65	1.65	Completed
40	Kalaburagi	Water Supply	Drilling of borewell and fixing of single phase motor at ward No. 42 Backside of Mahalaxmi Temple	1.65	1.65	Completed
41	Kalaburagi	Water Supply	Drilling of borewell and fixing of single phase motor at ward No. 54 Sampige nagar	1.65	1.65	Completed
42	Kalaburagi	Water Supply	Drilling of borewell and fixing of single phase motor at ward No.48 Aiwan E Shahi Raod near Dr Mallikarjun House	1.65	1.65	Completed
43	Kalaburagi	Water Supply	Dislting of open well & fixing of single phse motor at ward No. 34 Natekar House Brahmpur	1.35	1.35	Completed
44	Kalaburagi	Water Supply	Drilling of borewell and supply and fixing of single phase pumpset at ward No. 20 Madina Colony	1.65	1.65	Completed
45	Kalaburagi	Water Supply	Fixing of power pump and pipe line at Ward No. 20	1.89	1.89	Completed
46	Kalaburagi	Water Supply	Drilling of borewell and supply and fixing of single phase motor at near Shaha Jeelani Darga ward No. 20 Madina Colony	1.65	1.65	Completed
47	Kalaburagi	Water Supply	Flushing of borewell and supply and fixingof single phase motor at near Shaha Jeelani Darga ward No. 20 Madina Colony	0.4	0.4	Completed
48	Kalaburagi	Water Supply	Flushing of borewell and supply and fixing of single phase motor at MSK mill new Raghavendra Colony in ward No. 21	1.65	1.65	Completed
49	Kalaburagi	Water Supply	Driling of borewell and fixing of single phase motor at ward No. 45 Bapu Nagar near Maragamma Temple	1.65	1.65	Completed

50	Kalaburagi	Water Supply	Drilling of Borewell and Supply and fixing of Single Phase Motor Near Little angel flower School, Umar Colony, Azadpur Road Ward No. 13 in Kalaburagi city.	1.6	1.6	Completed
51	Kalaburagi	Water Supply	Sinking of 150/165 mm dia borewell and supply and fixing of 1.5 HP submersible pumpsetat Qamar colony Ward No. 05	1.65	1.65	Completed
52	Kalaburagi	Water Supply	Providing and laying of 63 mm dia HDPE pipe line with RCC cistern in Ward No. 38 near Veeratapasvi School Biddapur.	2	2	Completed
53	Kalaburagi	Water Supply	Supply and fixing of single phase motor to the existing borewell in Ward No. 55 Santosh colony Near Hanuman Temple Udnoor Road.	0.8	0.8	Completed
54	Kalaburagi	Water Supply	Providing and laying of 75 mm dia HDPE pipe line Near Rajapur village ward no. 46	2.15	2.15	Completed
55	Kalaburagi	Water Supply	Providing and fixing of RCC cistern Near Hanuman Temple Udnoor Road in Ward No. 55	0.4	0.4	Completed
56	Kalaburagi	Water Supply	Flushing and providing and fixing of single phase motor to the existing borewell near various Apartment Ward No. 55	1.25	1.25	Completed
57	Kalaburagi	Water Supply	Supply and fixing of single phase motor to the existing borewell near Sundar Kulkarni House NGO colony Ward No. 55	0.85	0.85	Completed
58	Kalaburagi	Water Supply	Providing anf fixing of RCC cistern to the existing borewell behind Hanuman Temple ward no. 54-2 Nos.	0.8	0.8	Completed
59	Kalaburagi	Water Supply	Providing and fixing of RCC cistern and laying of 63 mm dia HDPE pipe line at Indra Nagar Ward No. 49	1	1	Completed
60	Kalaburagi	Water Supply	Flushing of existing borewells near Hajj yusuf compound and Moulali Katta in Ward No. 37	1	1	Completed
61	Kalaburagi	Water Supply	Sinking of 150/165 mm dia borewell and supply and fixing of 1.5 HP submersible pumpsetat at Near Nasir Moulana house Bilalabad colony.	1.65	1.65	Completed
62	Kalaburagi	Water Supply	Sinking of 150/165 mm dia borewell and supply and fixing of 1.5 HP submersible pumpsetat at Baras Katta in Ward No. 11	1.65	1.65	Completed

63	Kalaburagi	Water Supply	Sinking of 150/165 mm dia borewell and supply and fixing of 1.5 HP submersible pumpsetat at Imtiyaz patel house Azadpur road.	1.65	1.65	Completed
64	Kalaburagi	Water Supply	Sinking of 150/165 mm dia borewell and supply and fixing of 1.5 HP submersible pumpsetat Near Aziz ullah saramast house Umar colony.	1.65	1.65	Completed
65	Kalaburagi	Water Supply	Providing and laying of 50 mm GI pipe line Near Kali Gumbaz roza	0.45	0.45	Completed
66	Kalaburagi	Water Supply	Supply and fixing of single phase 1.5 HP submersible pumpsets for newly drilled borewells Opp. Basaveshwar Temple Kapnoor Ward No. 32	0.8	0.8	Completed
67	Kalaburagi	Water Supply	Supply and fixing of Three phase 5 Hp submersible pumpset for existing borewell at Zuber colony Ward	0.35	0.35	Completed
68	Kalaburagi	Water Supply	Providing and laying of 50 mm GI pipe line Near Hussaini Alam Masjid	0.4	0.4	Completed
69	Kalaburagi	Water Supply	Providing & Laying of 50mm dia GI pipeline at Ward No 26 in Kalaburagi city.	0.97	0.97	Completed
70	Kalaburagi	Water Supply	Drilling of Borewell and Supply and fixing of Single Phase Motor in salain Masjid Ward No. 26 Kalaburagi City.	1.65	1.65	Completed
71	Kalaburagi	Water Supply	Providing & Laying of 90mm dia HDPE pipeline from Goa Hotel to Suvbhash Chowk at Bramhapur Ward No 42 in Kalaburagi city.	3.14	3.14	Completed
72	Kalaburagi	Water Supply	Providiong and Laying of 140mm dia PVC Pipe & 90mm dia HDPE Pipe line at Zidda colony at Ward No. 20 in Kalaburagi city.	1.62	1.62	Completed
73	Kalaburagi	Water Supply	Chowk to Pallavi House, Channaveer nagar Near Mahadev Temple and shivaji Nagar Near Bhimalli Dall Mill for laying of 90mm dia HDPE Pipeline in Kalaburagi city.	1.95	1.95	Completed
74	Kalaburagi	Water Supply	Providing and laying of 90 mm dia HDPE Pipeline at Hussaini nagar, Laxmi Nagar behind folter bed Shore Gumbaz i in Kalaburagi city.	1.64	1.64	Completed
75	Kalaburagi	Water Supply	Providing and laying of 90 mm dia HDPE Pipeline at Hussaini nagar, Laxmi Nagar behind folter bed Shore Gumbaz i in Kalaburagi city.	1.65	1.65	Completed

76	Kalaburagi	Water Supply	Providing and laying of 90 mm dia HDPE Pipeline at Hussaini nagar, Laxmi Nagar behind folter bed Shore Gumbaz i in Kalaburagi city.	3	3	Completed
				109.76	**109.55**	

Annexure-2 - 841

Workwise Progress of SFC UNTIED 2017-18 Report

Date=05-12-2018

Rs. in Lakhs

S.No	Town Name	Sector Name	Work Name	Estimate Cost	Expenditure Cost
1	Kalaburagi	Buildings	Build a building for the statue at the community hall at Kapnoor Harijan wada at ward no 32 (spil 16-17)	5	0
2	Kalaburagi	Burial Ground	Construction of Community hall kaman Kapnoor Harijan wada at ward no 32 (spil 16-17)	2.97	0
3	Kalaburagi	Burial Ground	Improvement of Community hall at Bheem nagar at ward no 5 (spil 16-17)	6	0
4	Kalaburagi	Burial Ground	Construction of Compound wall Valmiki Bhavan at ward no 44 (spil 16-17)	8	0
5	Kalaburagi	Burial Ground	Installation of RCC Hume pipe for water supply on Existing Borewell at Panchasheel nagar at ward no 51 (spil 16-17)	1	0
6	Kalaburagi	Burial Ground	Providing and Erection RCC pipe Circular cistern near existing Borewells at Ashraya colony in ward no 6 (spil 16-17)	1	1
7	Kalaburagi	Burial Ground	Construction of Community hall at first floor in Buddh Mandir at Panchsheel nagar (spil 16-17)	5	0
8	Kalaburagi	Burial Ground	Joining of 2 inch GI pipe to the Nala in induvidual 80 houses at Laprosy Asharaya colony	6	0
9	Kalaburagi	Burial Ground	Construction of Grave yard compound wal at ward no 16 (spil 16-17)	2	0
10	Kalaburagi	Burial Ground	Improvement of Christian community hall Tarfile at ward no 48 (spil 16-17)	2	1.9

11	Kalaburagi	Other Works	pourakarmika""s (As per Govt.Order)	950.19	950.19
12	Kalaburagi	Other Works	Puc/Diploma per Student Rs. 4500	0.18	0.05
13	Kalaburagi	Other Works	BA/BSC/B.Com per Student Rs. 6000	0.24	0.24
14	Kalaburagi	Other Works	MA/M.SC/M.COM/MSW/MCA/BE per Student Rs. 15000	0.6	0.6
15	Kalaburagi	Other Works	Subsidy for repair of a separate home roof for Handicap per head 20.000	1	0
16	Kalaburagi	Other Works	Purchase of Computer for MBBS/BE Student per Student Rs. 50.000	1.5	1.5
17	Kalaburagi	Other Works	Subsidy of Small Business 50%	9.19	2
18	Kalaburagi	Other Works	For delivery of musical instrument equipment to disability volunteers in the city	2	0
19	Kalaburagi	Other Works	Supply of various equipment required by the city""""""""""""""""s public disabilities	8	0
20	Kalaburagi	Other Works	For the supply of computers to the disability volunteer organizations in the city	4.05	4
21	Kalaburagi	Other Works	Subsidy for kitchen gas connections to disabilities families (Gas Stove)	5	2.2
22	Kalaburagi	Other Works	(SCSP) Construction of Personal Toilet Under SBM	295.21	295.21
23	Kalaburagi	Other Works	(SCSP) Morning Break fast for PK""s	60	60

24	Kalaburagi	Other Works	(SCSP) Other Programme celebrated annually of Baba Saheb Ambedkar Jayanti / Babu Jagjivan Ram/ Valmiki Jayanti	1.5	1.5
25	Kalaburagi	Other Works	(TSP) Construction of Personal Toilet Under SBM	141.74	141.74
26	Kalaburagi	Other Works	PK""	2.32	2.32
27	Kalaburagi	Other Works	(TSP) Other Programme celebrated annually of Baba Saheb Ambedkar Jayanti / Babu Jagjivan Ram/ Valmiki Jayanti	0.5	0
28	Kalaburagi	Other Works	Construction of Personal Toilet for poor people under SBM	76.75	76.75
29	Kalaburagi	Other Works	Celebrating annually Baba Saheb Ambedkar Jayanthi/ Babu Jagajeevan Ram / Valmiki Jayanthi	1.5	1.5
30	Kalaburagi	Other Works	Subsidy of personal practice begining Allopathic Doctor /Ayurvedha/Homeopathic/Yunanabi/sidda & Nature Treatment/ Yoga Rs. 50000/- (spil 16-17)	5	2.5
31	Kalaburagi	Other Works	PK""	8.1	4.33
32	Kalaburagi	Other Works	Providing Gas Connection Facility for SC/ST Beneficiaries (spil 16-17)	5	0
33	Kalaburagi	Other Works	Suply of Dustbin for SC/ST and Slum Areas (spil 16-17)	10.38	0
34	Kalaburagi	Other Works	Subsidy of small Business 50% Rs. 150000 5 members (spil 16-17)	7.38	1.5
35	Kalaburagi	Other Works	PUC/Diploma per student Rs. 3000 (spil 16-17)	0.09	0.09
36	Kalaburagi	Other Works	BA/BSC/B.COM/Other Graduate per student Rs. 6000 (spil 16-17)	0.18	0.18

37	Kalaburagi	Other Works	MA/MSC/M.COM/MSW/MCA/BE Per student Rs. 15000 (spil 16-17)	0.45	0.45
38	Kalaburagi	Other Works	PHD/Post Graduate per student Rs. 30000 (spil 16-17)	0.6	0
39	Kalaburagi	Other Works	Construction of Toilet Bath Room Dum Govt school (spil 16-17)	3.5	0
40	Kalaburagi	Other Works	Suply of Roti & Rice Bowler machine at Blind children Govt school (spil 16-17)	3.56	0
41	Kalaburagi	Other Works	SSLC Per Student Rs.3000 (spil 16-17)	0.45	0.45
42	Kalaburagi	Other Works	PUC/Diploma Per Student Rs. 4500 (spil 16-17)	0.68	0.67
43	Kalaburagi	Other Works	BA/B.SC/B.COM/Other Graduate Per Student Rs. 6000 (spil 16-17)	1.2	1.2
44	Kalaburagi	Other Works	MA/MSC/M.COM/MSW/MCA/BE Per Student Rs. 15000 (spil 16-17)	1.2	1.2
45	Kalaburagi	Other Works	MBBS/BDS/M.Tech/MS/MD/ME Per Student Rs. 25000 (spil 16-17)	2	2
46	Kalaburagi	Other Works	PHD/ Post Graduate Per Student Rs. 30000 (spil 16-17)	2.1	2.1
47	Kalaburagi	Other Works	PK""""""""""s Break fast per head Rs. 20 (spil 16-17)	3.13	3.12
48	Kalaburagi	Other Works	Subsidy of Small Business (spil 16-17)	7.5	0
49	Kalaburagi	Other Works	Subsidy of Gas Stove for Poor peoples (spil 16-17)	2.5	0

50	Kalaburagi	Other Works	Subsidy education of children of the labor (Spil 16-17)	0.3	0.3
51	Kalaburagi	Parks and Gardens	Construction of Walking Track at Shakti nagar park (spil 16-17)	5	0
52	Kalaburagi	Roads	Construction of CC Road From Chennabasappa Basavanoor house to Gurushant house at Panchsheel nagar (spil 16-17)	2	0
53	Kalaburagi	Roads	Construction of UGD and Road from Tuljaram house to Sanju Mugali house Panchsheel nagar at ward no 51 (spil 16-17)	3	0
54	Kalaburagi	Roads	Construction of UGD and Road from Community hall to Kognoor Sharanappa house Panchsheel nagar at ward no 51 (spil 16-17)	3	0
55	Kalaburagi	Roads	Construction of Road from Hanmanth house to Krishna house Tarfile at ward no 48 (spil 16-17)	4	0
56	Kalaburagi	Roads	Construction of Road from Bharat house to Saibanna house Tarfile at ward no 48 (spil 16-17)	2	0
57	Kalaburagi	Roads	Construction of Road from Bheemashankar Gunje house to Shivasharanappa house Kani area at ward no 21 (spil 16-17)	2	0
58	Kalaburagi	Roads	Construction of Road from Shivanand Gunje house to Kalyani Kattimani house at ward no 21 (spil 16-17)	2	0
59	Kalaburagi	Roads	Construction of Road from Channaveerayya house to Appanna Suryavamshi house at ward no 21 (spil 16-17)	2	0
60	Kalaburagi	Roads	Construction of CC Road From Shivappa house to Eranna house at ward no 47 (spil 16-17)	4	3.9
61	Kalaburagi	Roads	Construction of CC Road Back side Govt press at Mehtar Galli at ward no 49 (spil 16-17)	4	0
62	Kalaburagi	Roads	Construction of CC Road from Neelamma house to Mahadevi house near Vijay nagar church at ward no 36 (spil 16-17)	2	0

63	Kalaburagi	Roads	Construction of CC Road from U Narayan house to Revansiddappa house Shakti nagar at ward no 51 (spil 16-17)	3	0
64	Kalaburagi	Roads	Construction of UGD and CC Road from Basanna Ankalagi house to Panchsheel nagar (spil 16-17)	5	0
65	Kalaburagi	Roads	Construction of B T Road from Railway Track to Kamaladani house at ward no 50 (spil 16-17)	2	0
66	Kalaburagi	Roads	Construction of Shahabad stone Walking Track (maddi thanda) at Rajiv Gandhi nagar at ward no 7 (Modified 31.03.2017)	2	0
67	Kalaburagi	Roads	Construction of CC Road from Veerabhadreshwar temple to syed Chincholli joint road near ekalavya school (spil 16-17)	5	4.89
68	Kalaburagi	Roads	Construction of CC Road from Ranganna subhedar house to Shivaraj house in Sairam nagar at ward no 55 (spil 16-17)	4	0
69	Kalaburagi	Roads	Construction of CC Road From P S Rao house to Shivaling Savalgi house Shakti nagar at ward no 51 (spil 16-17)	3	0
70	Kalaburagi	Roads	Construction of CC Road From Shivasharanappa surpurkar house to B L Gajre house Shakti nagar at ward no 51 (spil 16-17)	2	0
71	Kalaburagi	Roads	Construction of CC Road from Maheboob house to Mamtaz Majjid house Shaik Roza at ward no 19 (spil 16-17)	3	0
72	Kalaburagi	Roads	Construction of CC Road from Assar Baig house to Bann House Vidya nagar at ward no 39 (spil 16-17)	3	0
73	Kalaburagi	Roads	Construction of Metaling road from Dr Rasheed house to Chakki Kirana shop Misbha nagar at ward no 53 (spil 16-17)	2.5	0
74	Kalaburagi	Roads	Construction of CC Road from Jabbar house to Mulali katta house at ward no 37 (spil 16-17)	2	0
75	Kalaburagi	Roads	Construction of CC Road from Ramchandra savadi house to SBI old Building via Nilkanta swamy house Aland colony at ward no 18 (spil 16-17)	4	0

76	Kalaburagi	Roads	Construction of CC Road from Rahis house to Gaffur house at ward no 12 (spil 16-17)	3	0
77	Kalaburagi	Roads	Construction of UGD & CC Road from Baba complex to Main road and Issar Petrol pump at ward no 02 (spil 16-17)	3.08	0
78	Kalaburagi	Storm Water Drains	Construction of CC Drain from Ambanna Kishanrao house Basanna Ankalagi house at Panchsheel nagar (spil 16-17)	1	0
79	Kalaburagi	Storm Water Drains	Construction of CC Drain from Ashwini house Mahantappa house Ramji nagar at ward no 12 (spil 16-17)	3	0
80	Kalaburagi	Storm Water Drains	Construction of CC Drain from Eranna house to Hanuman temple at ward no 38 (spil 16-17)	2	0
81	Kalaburagi	Storm Water Drains	Construction of CC Drain Mallikajun house Panchsheel nagar main road to Sharnappa Kognoor house (spil 16-17)	5	0
82	Kalaburagi	Storm Water Drains	Construction of CC Drain Near Old Ambalgi school at ward no 11 (spil 16-17)	2	0
83	Kalaburagi	Storm Water Drains	Construction of CC Drain from Abdul Sattar house to Beena house Rahemat nagar at ward no 53 (spil 16-17)	2	0
				1762.32	**1571.58**

Workwise Progress of SFC Special Grants 2016-17 Report

Date=05-12-2018

Rs. in Lakhs

S.No	Town Name	Sector Name	Work Name	Estimate Cost	Expenditure Cost
1	Kalaburagi	Roads	Improvement of CC Road from M S Mathpati house to via Deepa pawar house to Dongargaon house at Laxmi nagar ward no 17 (Proposed by Mayor)	4	0
2	Kalaburagi	Roads	Improvement of road from Mehaboob house to Nanna house at ward no 52	5	0
3	Kalaburagi	Roads	Improvement of road from Basu house to Praveen house surrounding area at ward no 52	4	0
4	Kalaburagi	Roads	Improvement of road from Sharif house to Ravi house at ward no 52	4	0
5	Kalaburagi	Roads	Improvement of road from Anil house to Rafiq house at ward no 52	4	0
6	Kalaburagi	Roads	Improvement of road from Sohail house to Praveen house at ward no 52	5	0
7	Kalaburagi	Roads	Improvement of road from Chandrakant Ghanti house to B G Patil house (Proposed by Mayor)	3.5	0
8	Kalaburagi	Roads	Improvement of road from CC Road from Amba Bhavani Temple to Chandrakant beside house and surrounding area at Ayyarwadi (Proposed by Mayor)	4.98	0
9	Kalaburagi	Roads	Improvement of CC Road from Shivasharanappa house to Joining the main road at Konded Galli, Brahmpur ward no 42 in kalaburagi city (Proposed by Mayor)	4.1	0
10	Kalaburagi	Roads	Improvement of CC Road from Mukesh Joshi house to Kadam house at Laxmi nagar ward no 17 (Proposed by Mayor)	4	0

11	Kalaburagi	Roads	Improvement of road opposite Dr Kamareddy hospital lane (Proposed by Mayor)	4	0
12	Kalaburagi	Roads	Improvement of road from Gouda house to Haji house at ward no 52	4	0
13	Kalaburagi	Roads	Improvement of CC Road from S K Kanta house to Nemmadi Kendra Kacheri at super Market area at ward no 17 (Proposed by Mayor)	4.98	0
14	Kalaburagi	Roads	Improvement of CC Road from Om Prakash Baradiya house to Pujari house at Ayyarwadi ward no 17 (Proposed by Mayor)	4.98	0
15	Kalaburagi	Roads	Improvement of CC Road from Neelammanhalli house to Langotpeer Darga at Laxmi nagar ward no 17 (Proposed by Mayor)	4.98	0
16	Kalaburagi	Roads	Improvement of CC Road from Hanuman temple to Kulkarni house via Kalashetty house at ward no 42 (Proposed by Mayor)	4.7	0
17	Kalaburagi	Roads	Improvement of CC Road from Bagali Advocate house to Sachin Tiwari and Dinesh Pande house at ward no 22 (Proposed by Mayor)	4.78	0
18	Kalaburagi	Roads	Improvement of road from Saleem kirana house to Nimbalkar house at ward no 52	3	0
19	Kalaburagi	Roads	Improvement of road from Shiv house to Railway Employed house at ward no 52	4	0
20	Kalaburagi	Roads	Improvement of road from Santosh house to Praveen house at ward no 52	4	0
21	Kalaburagi	Roads	Improvement of road from Shabeer house to Farooq house at ward no 52	3	0
22	Kalaburagi	Roads	Improvement of road from Majeed house to Gundappa house at ward no 52	4	0
23	Kalaburagi	Roads	Improvement of road from Sunil house to Shahi Darbar hotel at ward no 52	4	0

24	Kalaburagi	Roads	Improvement of road from Md Sab house to Mehaboob pepsi house at ward no 52	3	0
				100	**0**

Annexure - 2 - 841

Workwise Progress of SFC UNTIED 2017-18 Report

Date=05-12-2018

Rs. in Lakhs

S.No	Town Name	Sector Name	Work Name	Estimate Cost	Expenditure Cost
1	Kalaburagi	Buildings	Build a building for the statue at the community hall at Kapnoor Harijan wada at ward no 32 (spil 16-17)	5	0
2	Kalaburagi	Burial Ground	Construction of Community hall kaman Kapnoor Harijan wada at ward no 32 (spil 16-17)	2.97	0
3	Kalaburagi	Burial Ground	Improvement of Community hall at Bheem nagar at ward no 5 (spil 16-17)	6	0
4	Kalaburagi	Burial Ground	Construction of Compound wall Valmiki Bhavan at ward no 44 (spil 16-17)	8	0
5	Kalaburagi	Burial Ground	Installation of RCC Hume pipe for water supply on Existing Borewell at Panchasheel nagar at ward no 51 (spil 16-17)	1	0
6	Kalaburagi	Burial Ground	Providing and Erection RCC pipe Circular cistern near existing Borewells at Ashraya colony in ward no 6 (spil 16-17)	1	1
7	Kalaburagi	Burial Ground	Construction of Community hall at first floor in Buddh Mandir at Panchsheel nagar (spil 16-17)	5	0
8	Kalaburagi	Burial Ground	Joining of 2 inch GI pipe to the Nala in induvidual 80 houses at Laprosy Asharaya colony	6	0
9	Kalaburagi	Burial Ground	Construction of Grave yard compound wal at ward no 16 (spil 16-17)	2	0
10	Kalaburagi	Burial Ground	Improvement of Christian community hall Tarfile at ward no 48 (spil 16-17)	2	1.9
11	Kalaburagi	Other Works	Amount reserved for payment of outsource pourakarmika""'s (As per Govt.Order)	950.19	950.19

12	Kalaburagi	Other Works	Puc/Diploma per Student Rs. 4500	0.18	0.05
13	Kalaburagi	Other Works	BA/BSC/B.Com per Student Rs. 6000	0.24	0.24
14	Kalaburagi	Other Works	MA/M.SC/M.COM/MSW/MCA/BE per Student Rs. 15000	0.6	0.6
15	Kalaburagi	Other Works	Subsidy for repair of a separate home roof for Handicap per head 20.000	1	0
16	Kalaburagi	Other Works	Purchase of Computer for MBBS/BE Student per Student Rs. 50.000	1.5	1.5
17	Kalaburagi	Other Works	Subsidy of Small Business 50%	9.19	2
18	Kalaburagi	Other Works	For delivery of musical instrument equipment to disability volunteers in the city	2	0
19	Kalaburagi	Other Works	Supply of various equipment required by the city""""""""""""""""""""""""""""""""""""""'s public disabilities	8	0
20	Kalaburagi	Other Works	For the supply of computers to the disability volunteer organizations in the city	4.05	4
21	Kalaburagi	Other Works	Subsidy for kitchen gas connections to disabilities families (Gas Stove)	5	2.2
22	Kalaburagi	Other Works	(SCSP) Construction of Personal Toilet Under SBM	295.21	295.21
23	Kalaburagi	Other Works	(SCSP) Morning Break fast for PK""'s	60	60
24	Kalaburagi	Other Works	(SCSP) Other Programme celebrated annually of Baba Saheb Ambedkar Jayanti / Babu Jagjivan Ram/ Valmiki Jayanti	1.5	1.5
25	Kalaburagi	Other Works	(TSP) Construction of Personal Toilet Under SBM	141.74	141.74

26	Kalaburagi	Other Works	PK""""""""""""""""""""""""""""""""	2.32	2.32
27	Kalaburagi	Other Works	(TSP) Other Programme celebrated annually of Baba Saheb Ambedkar Jayanti / Babu Jagjivan Ram/ Valmiki Jayanti	0.5	0
28	Kalaburagi	Other Works	Construction of Personal Toilet for poor people under SBM	76.75	76.75
29	Kalaburagi	Other Works	Celebrating annually Baba Saheb Ambedkar Jayanthi/ Babu Jagajeevan Ram / Valmiki Jayanthi	1.5	1.5
30	Kalaburagi	Other Works	Subsidy of personal practice begining Allopathic Doctor /Ayurvedha/Homeopathic/Yunanabi/sidda & Nature Treatment/ Yoga Rs. 50000/- (spil 16-17)	5	2.5
31	Kalaburagi	Other Works	PK""""""""""""""""""""""""""""""""	8.1	4.33
32	Kalaburagi	Other Works	Providing Gas Connection Facility for SC/ST Beneficiaries (spil 16-17)	5	0
33	Kalaburagi	Other Works	Suply of Dustbin for SC/ST and Slum Areas (spil 16-17)	10.38	0
34	Kalaburagi	Other Works	Subsidy of small Business 50% Rs. 150000 5 members (spil 16-17)	7.38	1.5
35	Kalaburagi	Other Works	PUC/Diploma per student Rs. 3000 (spil 16-17)	0.09	0.09
36	Kalaburagi	Other Works	BA/BSC/B.COM/Other Graduate per student Rs. 6000 (spil 16-17)	0.18	0.18
37	Kalaburagi	Other Works	MA/MSC/M.COM/MSW/MCA/BE Per student Rs. 15000 (spil 16-17)	0.45	0.45
38	Kalaburagi	Other Works	PHD/Post Graduate per student Rs. 30000 (spil 16-17)	0.6	0
39	Kalaburagi	Other Works	Construction of Toilet Bath Room Dum Govt school (spil 16-17)	3.5	0

40	Kalaburagi	Other Works	Suply of Roti & Rice Bowler machine at Blind children Govt school (spil 16-17)	3.56	0
41	Kalaburagi	Other Works	SSLC Per Student Rs.3000 (spil 16-17)	0.45	0.45
42	Kalaburagi	Other Works	PUC/Diploma Per Student Rs. 4500 (spil 16-17)	0.68	0.67
43	Kalaburagi	Other Works	BA/B.SC/B.COM/Other Graduate Per Student Rs. 6000 (spil 16-17)	1.2	1.2
44	Kalaburagi	Other Works	MA/MSC/M.COM/MSW/MCA/BE Per Student Rs. 15000 (spil 16-17)	1.2	1.2
45	Kalaburagi	Other Works	MBBS/BDS/M.Tech/MS/MD/ME Per Student Rs. 25000 (spil 16-17)	2	2
46	Kalaburagi	Other Works	PHD/ Post Graduate Per Student Rs. 30000 (spil 16-17)	2.1	2.1
47	Kalaburagi	Other Works	PK""""""""""s Break fast per head Rs. 20 (spil 16-17)	3.13	3.12
48	Kalaburagi	Other Works	Subsidy of Small Business (spil 16-17)	7.5	0
49	Kalaburagi	Other Works	Subsidy of Gas Stove for Poor peoples (spil 16-17)	2.5	0
50	Kalaburagi	Other Works	Subsidy education of children of the labor (Spil 16-17)	0.3	0.3
51	Kalaburagi	Parks and Gardens	Construction of Walking Track at Shakti nagar park (spil 16-17)	5	0
52	Kalaburagi	Roads	Construction of CC Road From Chennabasappa Basavanoor house to Gurushant house at Panchsheel nagar (spil 16-17)	2	0
53	Kalaburagi	Roads	Construction of UGD and Road from Tuljaram house to Sanju Mugali house Panchsheel nagar at ward no 51 (spil 16-17)	3	0

54	Kalaburagi	Roads	Construction of UGD and Road from Community hall to Kognoor Sharanappa house Panchsheel nagar at ward no 51 (spil 16-17)	3	0
55	Kalaburagi	Roads	Construction of Road from Hanmanth house to Krishna house Tarfile at ward no 48 (spil 16-17)	4	0
56	Kalaburagi	Roads	Construction of Road from Bharat house to Saibanna house Tarfile at ward no 48 (spil 16-17)	2	0
57	Kalaburagi	Roads	Construction of Road from Bheemashankar Gunje house to Shivasharanappa house Kani area at ward no 21 (spil 16-17)	2	0
58	Kalaburagi	Roads	Construction of Road from Shivanand Gunje house to Kalyani Kattimani house at ward no 21 (spil 16-17)	2	0
59	Kalaburagi	Roads	Construction of Road from Channaveerayya house to Appanna Suryavamshi house at ward no 21 (spil 16-17)	2	0
60	Kalaburagi	Roads	Construction of CC Road From Shivappa house to Eranna house at ward no 47 (spil 16-17)	4	3.9
61	Kalaburagi	Roads	Construction of CC Road Back side Govt press at Mehtar Galli at ward no 49 (spil 16-17)	4	0
62	Kalaburagi	Roads	Construction of CC Road from Neelamma house to Mahadevi house near Vijay nagar church at ward no 36 (spil 16-17)	2	0
63	Kalaburagi	Roads	Construction of CC Road from U Narayan house to Revansiddappa house Shakti nagar at ward no 51 (spil 16-17)	3	0
64	Kalaburagi	Roads	Construction of UGD and CC Road from Basanna Ankalagi house to Panchsheel nagar (spil 16-17)	5	0
65	Kalaburagi	Roads	Construction of B T Road from Railway Track to Kamaladani house at ward no 50 (spil 16-17)	2	0
66	Kalaburagi	Roads	Construction of Shahabad stone Walking Track (maddi thanda) at Rajiv Gandhi nagar at ward no 7 (Modified 31.03.2017)	2	0
67	Kalaburagi	Roads	Construction of CC Road from Veerabhadreshwar temple to syed Chincholli joint road near ekalavya school (spil 16-17)	5	4.89

68	Kalaburagi	Roads	Construction of CC Road from Ranganna subhedar house to Shivaraj house in Sairam nagar at ward no 55 (spil 16-17)	4	0
69	Kalaburagi	Roads	Construction of CC Road From P S Rao house to Shivaling Savalgi house Shakti nagar at ward no 51 (spil 16-17)	3	0
70	Kalaburagi	Roads	Construction of CC Road From Shivasharanappa surpurkar house to B L Gajre house Shakti nagar at ward no 51 (spil 16-17)	2	0
71	Kalaburagi	Roads	Construction of CC Road from Maheboob house to Mamtaz Majjid house Shaik Roza at ward no 19 (spil 16-17)	3	0
72	Kalaburagi	Roads	Construction of CC Road from Assar Baig house to Bann House Vidya nagar at ward no 39 (spil 16-17)	3	0
73	Kalaburagi	Roads	Construction of Metaling road from Dr Rasheed house to Chakki Kirana shop Misbha nagar at ward no 53 (spil 16-17)	2.5	0
74	Kalaburagi	Roads	Construction of CC Road from Jabbar house to Mulali katta house at ward no 37 (spil 16-17)	2	0
75	Kalaburagi	Roads	Construction of CC Road from Ramchandra savadi house to SBI old Building via Nilkanta swamy house Aland colony at ward no 18 (spil 16-17)	4	0
76	Kalaburagi	Roads	Construction of CC Road from Rahis house to Gaffur house at ward no 12 (spil 16-17)	3	0
77	Kalaburagi	Roads	Construction of UGD & CC Road from Baba complex to Main road and Issar Petrol pump at ward no 02 (spil 16-17)	3.08	0
78	Kalaburagi	Storm Water Drains	Construction of CC Drain from Ambanna Kishanrao house Basanna Ankalagi house at Panchsheel nagar (spil 16-17)	1	0
79	Kalaburagi	Storm Water Drains	Construction of CC Drain from Ashwini house Mahantappa house Ramji nagar at ward no 12 (spil 16-17)	3	0
80	Kalaburagi	Storm Water Drains	Construction of CC Drain from Eranna house to Hanuman temple at ward no 38 (spil 16-17)	2	0
81	Kalaburagi	Storm Water Drains	Construction of CC Drain Mallikajun house Panchsheel nagar main road to Sharnappa Kognoor house (spil 16-17)	5	0

82	Kalaburagi	Storm Water Drains	Construction of CC Drain Near Old Ambalgi school at ward no 11 (spil 16-17)	2	0
83	Kalaburagi	Storm Water Drains	Construction of CC Drain from Abdul Sattar house to Beena house Rahemat nagar at ward no 53 (spil 16-17)	2	0
				1762.32	**1571.58**

Annexure - 3 - 841

ಕಲಬುರಗಿ ಮಹಾನಗರ ಪಾಲಿಕೆ, ಕಲಬುರಗಿ.

ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ. ದತ್ತಾತ್ರೇಯ ಸಿ ಪಾಟೀಲ್ ರೇವೂರ (ಅಪ್ಪು ಗೌಡ) ರವರ ಪ್ರಶ್ನೆ ಸಂಖ್ಯೆ 841 ಕ್ಕೆ ಉತ್ತರ ಸಲ್ಲಿಸುವ ಕುರಿತು.

14ನೇ ಹಣಕಾಸು 2016-17 ಸಾಲಿನ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ವಿವರ

Sl.No	Work Name	Rs. (In Lakhs)
1	Improvements of community hall behind GTT college at ward no 44	5.00
2	Improvement of Taj Nagar Grave yard	6.00
3	Improvement of Badki Bowli Grave yard	6.50
4	Improvement of Kench Basaveshwar Grave yard near ring road	5.00
5	Improvement of Grave yard beside Akbar Hussain school	3.00
6	Improvement of SVP GDA Layout Grave yard	2.50
7	Improvement of Grave yard Opposite Salehane Masjid Grave yard	7.50
8	Improvement of Veerashaiva Grave Yard Shahabazar	5.00
9	Improvement of Grave Yard at Chitari Saw Mill Grave yard	3.00
10	Improvement of Lower Lane Santraswadi Grave Yard	7.00
11	Improvement of Rahemat Nagar Idga Grave Yard	6.00
12	Improvement of Payan road grave yard (National chowk)	4.00
13	Improvement of Md Jani Grave yard behind Jawar-e-Hind school	5.00
14	Improvement of Grave yard at Sy no 113/4 of Kapnoor Village	4.00
15	Improvement of Khalandar khan grave yard opp St Joseph convent school	6.50
16	Improvement of Eidgha Grave yard Aland colony at ward no 18	4.00
17	Improvement of Old MSK Mill Grave yard at ward no 37	4.00
18	Construction of Ladies Public Toilet Behind KEB Quarters at ward no 52	8.00
19	Repairs to Public Toilet at ward no 7 Rajeev Gandhi Nagar (Modified 23.02.2017)	0.90
20	Construction of Public Toilet at Shaikh Roza at ward no 18	10.00
21	Improvement of existing Toilet behind SBH Bank Sangameshwar colony (Revised 10.02.2017)	8.00
22	Improvement of existing Toilet beside Ram Mandir Brahampur (Revised 10.02.2017)	7.12
23	Construction of New Public Toilet at Hanuman nagar at ward no 52 (Revised)	5.00
24	Repairs to Public Toilet Block at Ward no 33 Khatgar Pura Shahabazar (Modified 23.02.2017)	0.60
25	Repairs to Public Toilet Block at Indira Nagar at ward no 49 (Modified 23.02.2017)	4.97
26	Improvement of Public Toilet at ward no 6	5.00
27	Repairs to Public Toilet Block at Near Shivandas Math at ward no 40 (Modified 23.02.2017)	3.45
28	Repairs to Public Toilet Block at Bhovi Galli at ward no 27 (Modified 23.02.2017)	1.49
29	Repairs to Public Toilet Block at Gollur colony at ward no 45 (Modified 23.02.2017)	2.85
30	Repairs to Public Toilet Block at Kori Matha at ward no 36 (Modified 23.02.2017)	4.84
31	Repairs to Public Toilet Block Raju Gandi Nagar at ward no 7 (Modified 23.02.2017)	0.90
32	Construction of Community Toilet at ward no 35	5.00
33	Improvement of Park at Ishwar Temple Venkatesh Nagar	8.00
34	Improvement of Garden at ward no 38	5.00
35	Improvement of Garden at ward no 39	5.00
36	Improvement of Garden at Shahabaz colony at ward no 53	7.00
37	Improvement of Garden beside Mosque Inamdar house at ward no 27	3.00
38	Improvement of Garden at Anand Nagar at ward no 42 (Modified 23.02.2017)	5.00
39	Improvement of Garden near Srishail Jewargi house at Makalayout at ward no 55	5.12
40	Construction of Park at Shetty Garden Shetty Complex (Revised)	7.00
41	Construction of New Community Hall at waddar Galli Shahabazar (Revised)	8.00
42	Improvement of Garden at MSK Mill near Akkamahadevi College at ward no 37	5.00

43	Improvemnt of Macca colony Garden at ward no 13	5.00
44	Improvement of Community Hall at ward no 5	5.00
45	Improvement of Garden at Shakti Nagar at ward no 51	5.00
46	Improvement of Garden at Bhagavati Nagar at ward no 51	5.00
47	Improvement of Road Muskan ledies corner to Masjid suppling company (Modified 19.01.2017)	5.00
48	Improvement of Road opposite Rafeeq Electrical Hadda mani layout behind New Raghavendra colony	5.00
49	Improvement of Road Opposite Ahmed Ali Mulla house Yadullah colony	3.00
50	Improvement of Road from Swamy house to Gotur house at ward no 8	5.00
51	Improvement of Road from Chowdeshwar Temple to Saibanna Poojari house at ward no 8	5.00
52	Improvement of Road from Ashok patil house to shashi kumar patil house at Jamshetty nagar at ward no 48 (Modified 26.08.2017)	5.00
53	Improvement of Diveder from Shahabazar naka to Aland Check post	51.00
54	Improvement of Diveder by providing Grills from Ram Mandir to Rashtrapati chowk	30.00
55	Improvement of Diveder with Grill work at Super Market	30.00
56	Foot path from Anand Hotel to SB College	9.20
57	Improvement of Divider by providing grills from Nagreshwar school to KMF Dairy (Modified 26.08.2017)	20.00
58	Improvement of existing CC Road Rabbani house sardar house payan at ward no 15	5.00
59	Improvement of Diveder from Margamma Temple to KMF Circle	18.16
60	Repairs of Road from Govt polytechnic to Rajapur road upto Jagat Grave yard	5.00
61	Improvement of Approach Road at Super Market at ward no 17	5.00
62	Improvement of Road from Road from infront of Ansari house at ward no 2	3.00
63	Providing RCC Slab on Existing storm water Drain from Harikrishna Nagar to pawar layout	10.00
64	Improvement of existing road at lower lane station Bazar at ward no 52	5.00
65	Improvement of road Shabbir kotwal house to Khudawan house via Alameen school at ward no 37	5.00
66	Improvement of road Lorry wala house to Rafeeq Electrical house at ward no 20	5.00
67	Improvement of existing road Kalyan nagar Bank colony at ward no 47	5.00
68	Improvement to Road and drain from Aleem mulla house to Swami house at ward no 27 (Modified 19.01.2017)	2.50
69	Improvement to Road from Khaja house to Khawi house at ward no 27 (Modified 19.01.2017)	2.50
70	Improvement of Road from Guruputra house to Bilgundi house at Biddapur colony at ward no 38 (Revised 10.02.2017)	5.00
71	Improvement of Road from Bibo house to Surrounding Hibib Masjid at ward no 19 (Revised 10.02.2017)	5.00
72	Constructio of storm water drain from chagi house to Kalda house at Vivekanand Nagar ward no 19 (Revised 10.02.2017)	7.00
73	Construction of SWD from Eranna house to Mallikarjun house main road Biddapur near Hanuman Temple at ward no 38 (Revised 10.02.2017)	8.00
74	Construction of Storm water drain KCT Gate via Auto stand to Gold rose school	9.00
75	Construction of Storm water drain from Feroz house to Shabbir house at ward no 19 (Revised 10.02.2017)	7.00
76	Construction of storm water drain from Abdul Gani house to Abdulla sab Bodhan at ward no 1	7.00
77	Construction of storm water drain from Ismail Sab house to Riyaz Lohar house at ward no 1	8.00
78	Culvert of Storm water drain at station area	5.00
79	Construction of storm water drain from Minhaj house to Rauf Qureshi house via Jameel house and Ibrahim Masjid at ward no 5 madina colony	11.00
80	Construction of storm water drain from Taqi Meduk house to Calcutta Function Hall at ward no 11	12.00
81	Construction of storm water drain from Hanuman Temple to Rehman Seth and Shajeelan school to Moulali Katta at ward no 37	7.00
82	Construction of storm water drain from Zahedabi house to Yousuf Bakery house and syed jeelani house to Ayyub Miyan house at ward no 1	15.00
83	Construction of storm water drain from Nabani hokuse to pasha house payan	5.00

84	Construction of storm water drain from Nayeem khan house to Haneef segban peace colony	7.00
85	Construction of storm water drain from Chottu Bhai house to Gafur patel saradgi house via parl colony at ward no 20	11.00
86	Construction of Drain and Road from Mahalaxmi Temple to Sharanu house at Kuvempu Nagar at ward no 47 (Modified 23.02.2017)	13.00
87	Construction of storm water drain from Shanu house to MG road culvert at ward no 27	13.00
88	Construction of storm water drain from Javid house to MAT house at ward no 27	5.00
89	Construction of storm water drain from Allabakash house to Baba house at ward no 27	5.00
90	Construction of RCC Slab over existing storm water Drain from deshpande house at Harikrishana nagar	8.00
91	Construction of storm water drain Shakti Nagar Auto stand to CIB colony main road at ward no 51	4.00
92	Construction of storm water drain behind joshi wada to Amrut Ganur house at ward no 23	9.00
93	Construction of storm water drain from Shakti nagar Auto stand to Flour Mill at ward no 51	10.00
94	Construction of storm water drain from Khasim sab house to Jelani house at tarfile	6.36
95	Construction of storm water drain from Vijay Lodge to Big Bazar	6.00
96	Construction of SWD Altaf Electriction shop to Mohammadi chowk at ward no 21 (Modified 23.02.2017)	8.00
97	Construction of storm water drain from Khurshid house to Baba house via Kareem house at ward no 27	9.00
98	Construction of Storm water drain from Adam Khureshi house to Gadai masjid at ward no 26 (Modified 26.08.2017)	5.00
99	Construction of storm water drain from Farood TC house to Rauf khan house at ward no 26	5.00
100	Construction of storm water drain from Bhavani Nagar Sarikar house to Namdev TC via Bhavani Temple at ward no 3	14.00
101	Providing and Fixing of 120 watts LED in ward no 1 2 3 4 5 52 50 21 27 37 19 47 38 39 33 16 54 52 51 and 18	42.00
102	Errection of 10 mtr High Mast light at MSK Mill Old grave yard at ward no 37	1.25
103	Errection of 10 mtr Tubular Mini High Mast light at ward no 28 Grave yard	1.25
104	Errection of 10 mtr Tubular Mini High Mast light at Shahabazar Grave yard at ward no 18	1.25
105	Errection of 10 mtr Tubular Mini High Mast light at syed Akbar Hussain Grave yard at ward no 27	1.25
106	Errection of 10 mtr Tubular Mini High Mast light at Yashoda Hospital Old Jewargi road Kalaburagi	1.25
107	Errection of 10 mtr Tubular Mini High Mast light at Station area at ward no 52	1.25
108	Errection of 10 mtr Tubular Mini High Mast light at Aland check post Circle	1.25
109	Providing and Fixing of Astronomical Timers for Street Lights	20.74
110	Providng and Fixing of Penal Box to Ring road and Median Lights in city	10.00
111	Repairs and Replacement of Rusted High mast rope and shifting of high mast poles	12.00
112	Providing and Fixing of Solar lights in ward no 52 05 37 01 15 19 03 47 42 16 12 and 13	21.00
113	Extension of street light span at various locations in Kalaburagi city	4.84
114	Provinding street light phase to various Transformers in O and M unit no -5 CSD-2	10.49
115	Replacement of Burnt out U G Cable at Ring road and other median lights	18.00
116	Supply and Fixing of LED 72 watts at ward no 5 (Modified 23.02.2017)	5.03
117	Supplying and fixing of various Electrical materials such as celing fans Tube lights MCB and Wall mounting fans at main corporation office and 3 zonals offices	5.00
118	Errection of 10 mtr High Mast light at Mahalaxmi layout at ward no 4	1.25
119	Errection of 10 mtr High Mast light at Rehamath nagar Grave Yard	1.25
120	Errection of 10 mtr High mast light at ward no 51	1.25
121	Errection of 10 mtr High Mast light at Bandenawaz Masjid at Milat Nagar at ward no 32	1.25
122	Errection of 10 mtr Mini High Mast light at Qureshi grave yard at Yadulla colony	1.25
123	Errection of 10 mtr Mini High Mst light at Qureshi Grave yard at Mominpura at ward no 1	1.25
124	Errection of 10 mtr Mini High Mast light at Kencha Basaveshwara Grave Yard near Kapnoor Industrial area	1.25
125	Laying of UGD Line at Hanuman Nagar at ward no 52	5.00

126	Rectification of Manholes at ward no 19	5.00
127	Rectification of UGD Devdi and Bandenawaz Darga	14.00
128	Laying of UGD Eidga Layout Sarrounding Iqbal colony at ward 20	9.00
129	Laying of UGD Bhagwan Police house to sharanu CD shop at ward no 47	9.00
130	Laying of UGD at Nehru colony sarrounding at ward no 47	8.00
131	Laying of UGD Haji Baba house to Toph Khana Sandargalli at ward no 27	9.00
132	Providing and laying of UGD Missing Link from GDA Layout near beeru sing and MS Matpathi house to existing line near Siddappa Kumasi house at ward no 17 (150 mm dia SWG 450 mtr line)	8.00
133	Providing and laying of UGD Missing Link from Ramchandra house to Anand house. Laxman house to jai jagadish s house Davlatrao sir house to sharanayya house GDA colony Gokul nagar near shetji Bhavani Temple at ward no 23	6.00
134	Providing and laying UGD line at Harikrishana nagar at ward no 55	5.36
135	Rectification of UGD Line shastri nagar main road to Gopal Reddy at ward no 51	4.00
136	Laying of UGD Line at Ishwar Temple Venkatesh Nagar	5.00
137	Laying of SK Building to main road Kuvempu nagar at ward no 47	1.00
138	Laying of UGD Gouli house Gravey yard at ward no 51	5.00
139	Laying of UGD Surroundign area of ward no 38	7.00
140	Rectification of ugd line at Khuba plot near Eshwar Temple to Vodafone office. (200mm dia SWG 250mt UGD Line)	5.00
141	Rectification of UGD line at Sundar nagar opp MRMC Medical college to near Ashok kulkarni house (150 mm dia SWG 250mt UGD line)	6.00
142	Rectification of UGD line and chamber construction at Brampur Deshmukka vada to Lalageri main road (line 150mm dia SWG 250mt)	6.00
143	Missning link and chamber construction at Aiwan-e-shahi road Hanuman Mandir to Under Bridge (line 150mm dia SWG 150mt)	5.00
144	Rectification of UGD line and Chamber construction at Vidya nagr sanjevani pres to Bus stand main road (line 150mm dia SWG 150mt)	5.00
145	Rectification of UGD line at Shanti nagar chanukya school to Vishwanath Reddy Hospital (line 150mm dia SWG 200mt)	5.00
146	Rectification of UGD line and chamber construction at Basava nagar public Toilet to KSRTC no- 04 Depo compound (line 150mm dia SWG 150mt)	5.00
147	Laying of UGD Behind Nooh Moulana House at ward no 10	5.00
148	Rectification of UGD line at Khadri chowk to shetty complax (Aland main road) at ward no 19 (150mm dia SWG for a length of 150mt)	5.00
149	Rectification of UGD line and chamber construction at shaik roza Minar to Mahadev nagar at ward no 18 (100mm dia SWG for a length of 150mt)	4.00
150	Rectification of UGD line at NGOs Colony near Malevadi s no 2/2, 3/1a near Ramchandra patil lade and sidramappa house near khadri chowk at ward no 22 (150mm dia SWG for a length of 150mt)	5.00
151	Missning link at Gubbi colony near subhash Guttedar house at ward no 45 (150mm dia SWG for a length of 100mt)	3.00
152	Rectification of UGD line at sundar nagar near Mahindra showroom sedam main road at ward no 45 (150mm dia SWG for a length of 150mt)	3.00
153	Rectification of UGD line and chamber construction at Bank colony Gunj Back side of Lahoti kalyan Mantap at ward no 9 (200mm dia SWG for a length of 150mt)	7.00
154	Rectification of UGD line at Shanti Nagar to Kanni Market at ward no 22 (150mm dia sWG for a length of 150mt)	4.00
155	Rectification of UGD line and Chamber construction at Brampur near Gachinamani Hospital Back side to Banshankari Layout at ward no 40 (150mm dia SWG for a length of 100mt)	3.00
156	Proving Missing links at Diffrent Locations in at ward no 54 and 55 (150mm dia SWG for a lenght of 500mt)	6.00
157	Rectification of UGD line at ward no 17 (150mm dia SWG for a lenght of 200mt)	5.00
158	Raising of Manhole and Frame at Qamar colony	5.00
159	Providing and laying UGD line from Revansiddappa Nasi House to Udaya Nagar (Krishneshwar Temple) at ward no 54	5.00
160	Providing and laying UGD line from Corporation main building to Main road	5.00

161	Laying of UGD Shabir house to Choudry house at ward no 27	3.00
162	Laying Of UGD Shahbazar subash Nagar	9.00
163	Laying of UGD Patel house to Akram house suai Gumbaz at ward no 21	5.00
164	Laying of UGD Malli house to Azeem house Suai Gumbaz at ward no 21	5.00
165	Laying of UGD near Masjid-e-Omra and Sarrounding Hameed Masjid	25.00
166	Laying of HDPE pipe line at Syed Galli Dhangar Galli and Kalahuda at ward no 5 (Modified 23.02.2017)	7.00
167	Drilling of 02 Nos Borewell with single phase Motor at channaveer nagar near Viresh kumbar house KUWSDB Modified dated 04-09-2018	3.30
168	Laying of 90 mm HDPE pipe line at sundar nagar from Dashrath vatar house to sanganna kirana shop KUWSDB Modified dated 04-09-2018	0.85
169	Drilling of 4 Nos Borewell with single phase Motor at Tajnagar near Maheboob mechanic house KUWSDB Modified dated 04-09-2018	6.66
170	Drilling of 2 Nos Borewell with single phase Motote at Shivaji nagar Bhimalli Dall mill KUWSDB Modified dated 04-09-2018	3.34
171	Drilling of Borewell with single phase motor at Bagdad colony near Abbas Masjid Islamabad colony 01 no and shivaji nagar near Ambharaya Shellagi house 02 nos KUWSDB Modified dated 04-09-2018	5.00
172	Drilling of Borewell with single phase Motor at patange Galli Roza 01 No and Jaware Hind school 01 No KUWSDB Modified dated 04-09-2018	5.00
173	Laying of 200mm HDPE pipe with valve from PWD Office compound to Lalahmed house Hamar wadi at ward no 52	8.00
174	Laying of G I pipe from Rasheed khan house to pasha house payan Darga	2.00
175	Laying of 90mm HDPE pipe from Honda Showroom to syed Barey shop Yateem khana Quarters	5.00
176	Laying of 90mm HDPE pipe at Madeena colony Sarrounding area at ward no 21	2.00
177	Laying of 110mm HDPE pipe at New Ghalib colony sarrounding area at ward no 21	3.00
178	Laying of 90mm HDPE pipe from Mohsin house to Jabbar house via Pasha house to Noor Building at ward no 27	4.00
179	Laying of 90mm HDPE pipe from Chavan house to Sandal Galli at ward no 27	3.00
180	Laying of 90mm HDPE pipe at Shaik Roza Sarrounding area	5.00
181	Laying of 90mm HDPE pipe at Nabi colony Sarrounding area at ward no 19	5.00
182	Laying of 110mm HDPE pipe and valves from Royal enfiled showroom via Luckman college to Masjid-e-Hameed at ward no 45	8.00
183	Laying of 90mm HDPE pipe from Munniappa house to Mohammed Ali house and Sarrounding Patel colony at ward no 20	10.00
184	Laying of 160mm HDPE Pipe with Valve from Fatima Manzil to Vithal Mandir station Bazar	6.00
185	Laying of 90mm HDPE pipe from Main road to Asian Mall at ward no 47	7.00
186	Laying of 90mm HDPE pipe at Kalyan Nagar and Sarrounding area at ward no 47	7.00
187	Laying of 90mm HDPE pipe at Bhimalli house Sarrounding area at ward no 27	5.00
188	Laying of 90mm HDPE pipe at Taj Nagar and sarrounding area at ward no 1	5.00
189	Laying of GI Pipe Line at Hanuman Temple and near Mehboob Subhani Chilla	5.00
190	Laying of GI pipe to Darga Bandenawaz and Badi devdi at ward no 15	5.00
191	Laying of HDPE Pipe from Hamal wadi Borewell to Station Bazar Masjid at ward no 52 (Revised)	5.00
192	Laying of 110mm PVC Water Supply pipe patel house Khaja Miyan house Upper Lane at ward no 27	1.00
193	60 HP Motor main Tank Filterbed	20.00
194	60 HP Motor OHT Islamabad colony	20.00
195	Laying of 160mm HDPE Pipe with Valve from Yashoda Hospital to Ratan Mane house	6.00
196	GM Gate Valves	5.00
197	Panel Bord-3HP Single Phase with started	5.00
198	Laying of 110mm HDPE pipe line from Azadpur via Sunrise school to Afan seth house	7.00
199	Laying of GI pipe from Nayeem Serikar house to Aslam Deccan Saheb house at Housing Board colony	3.00

200	Laying of 90mm HDPE pipe Ahmed shop to Jailani house Yateem khana at ward no 48	5.00
201	Providing of Fixing of Gauge to the OHT/GLSR including cleaning of ELSR and GLSR	7.00
202	Laying of 90mm HDPE main road to Samudaya Bhavan Panchsheel Nagar at ward no 51	3.00
203	Mahaveer Nagar main road to Mahaveer Nagar Garden at Mahanveer Nagar at ward no 51	2.00
204	Sudarshan house to Hanuman Temple at Shakti Nagar at ward no 51	2.00
205	Laying of 110mm HDPE pipe with valve from Kandoor Mall to Sohail complex PDA Engineering college road	5.00
206	Laying of HDPE 90mm pipe line sarrounding at ward no 38	5.00
207	Laying of HDPE 90mm dia pipe line from Government Roza Tain school to Cresent school	1.00
208	Providing and laying water supply pipe line at swastik nagar sorrounding Anil pande house	4.67
209	Providing and fixing magnetic flow meter on raising main	20.00
210	Laying of 90mm HDPE pipe line sidram moura house to sidram Karnik house at ward no 45	0.50
211	Laying of 90mm HDPE pipe line Surrounding at ward no 39	3.19
212	Laying of 90mm HDPE pipe from Saleem Leadur house to Communist office Hamal Wadi	1.00
213	Laying of 90mm HDPE pipe from SVP chowk to Opposite station Bazar Masjid Sarrounding	5.00
214	Laying of 90mm HDPE pipe at Hamalwadi sarrounding area	5.00
215	Laying of 90mm HDPE pipe at Gouli Galli station Bazar Sarrounding area at ward no 52	5.00
216	Laying of GI Pipe from Omer Iqbal house to Babu Bhai house Baqshi Haveli	1.00

14ನೇ ಹಣಕಾಸು 2017-18 ಸಾಲಿನ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ವಿವರ

Sl.No	Work Name	Rs. (In Lakhs)
1	Improvement of Sahabazar Naka KBN Grave Yard W.No.19	5.00
2	Improvement of Rajapur road grave yard W.No.47	5.00
3	Improvement of Khalandar Khan grave yard	5.00
4	Improvement of Rehmat Nagar grave yard	5.00
5	Improvement of grave yard in W.No.18	5.00
6	Improvement of grave yard Rudrabhumi near Bheem Nagar W.No.01	9.00
7	Improvement of grave yard Feroz Shah Bhamani Taj nagar	5.00
8	Improvement of Old grave yard in MSK Mill W.No.37	5.00
9	Improvement of Maheboob Nagar grave yard in W.No.12	5.00
10	Improvement of Grave Yard (chota & bada Roza Qureshi) Kundmujrath	9.00
11	Improvements to Compound wall to Millat nagar grave yard behind Al-Qhamar College	9.54
12	Improvement to grave yard near Oza layout beside Idga Rehamat nagar.	5.00
13	Improvement of Shahabazar grave yard Kankha	5.00
14	Improvement to Kencha Basaveshwar Smashan near Over head tank Islamabad colony	5.00
15	Improvement of Mominpura grave yard behind Ameen Art near Rangeen Masjid	5.00
16	Improvement of Basava nagar Rudra Bhoomi W.No.40	5.00
17	Construction of Public Toilet in Santraswadi W.No.27	5.00
18	Construction of Public Toilet beside Arabee Madarsa Old Grave Yard W.No.37	5.00
19	Construction of Public Toilet @ Shaik-E-Deccan Darga W.No.19	5.00
20	Repairs of Public Toilet @ Rajeev Gandhi nagar W.No.07	5.00
21	Repairs of Public Toilet @ Maddi Tanda W.No.07	5.00
22	Improvements of Public Toilet @ Sharana nagar Opp: N.V.School W.No.33	5.00
23	Improvements of Public Toilet near Malang Hotel Khatgar pura Shahabazar W.No.33	5.00
24	Repairs to Public Toilet Block at Indira Nagar W.No.49	4.97
25	Construction of Gents Toilet in W.No.18	5.00
26	Reparis to Public Toilet Opp: Kattimani house behind Datta Mandir W.No.40	3.45
27	Construction of Ladies Toilet in W.No.18	5.00
28	Drilling of Borewell with Motor 3 No""""""""s near Public Toilet in W.No.51	5.00

29	Drilling of Borewell with Motor 2 No"""""s near Public Toilet Maheboob Nagar in W.No.12	3.62
30	Drilling of Borewell with Motor 2 No"""""s near Public Toilet in W.No.52	4.00
31	Construction of Public Toilet at Govt. High School @ Shaikh Roza	5.00
32	Construction of Public Toilet near Siddipasha Darga Opp: KBN Hospital	5.00
33	Construction of Public Toilet Grand Hotel road area.	7.00
34	Improvement & Constructional Community Hall @ Qureshi Galli Roza W.No.05	5.00
35	Improvement of Garden beside Veerashaiva Kalyan Mantapa Swastik Nagar ring road.	5.00
36	Improvement of Community Hall @ Shahabazar Waddar Galli W.No.19	5.00
37	Improvement of Park @ Jai Nagar behind Nagesh HP Gas Company GDA layout	5.00
38	Improvement of Samudaya Bhavan Babu Jagjeevan Ram Gazipur W.No.44	5.00
39	Improvement of Sanchi Budha Vihar Garden (Proposed by Rajiv Jane)	5.00
40	Improvement of Garden near Zat Pat BiBi Darga Gazipura W.No.44	5.00
41	Improvement of Garden @ Kamadhenu layout W.No.55	5.00
42	Improvement of Garden at Sy.No.70 Corporation layout.	5.00
43	Improvement of Electrical Cremitorium @ Ganga Nagar	5.00
44	Improvement of Garden at Lumbini Park CIB Colony W.No.50	5.00
45	Improvement of Samudhaya Bhavan at Hanuman Tanda W.No.48	5.00
46	Improvement of Samudhaya Bhavan @ Community Hall in W.No.08	5.00
47	Construction of Community Hall at Shaik Roza W.No.18	8.00
48	Improvement of NGO"s Garden Opp: Sawbhagya Kalyana Mantapa W.No.30	5.00
49	Improvement of Garden Opp: Prahlad Pujari house W.No.42	8.04
50	Improvement of Syed Galli Community Hall Roza W.No.05	5.00
51	Improvement of road from Vanita Wagmare house to Neelamma Halli house W.No.17	3.00
52	Improvement of road from Goshetty house to Laxmi Temple W.No.17	2.00
53	Improvement of road from Siddu Atnoor house to Ambanna house W.No.17	2.00
54	Improvement of road from Revansiddappa house to Sharanappa Rampure house W.No.17	2.00
55	Improvement of road from Chandrakant Kamble house to main road Bhovigalli W.No.17	3.00
56	Improvement of road from Parmeshwar Marab house to Negi School via Wagmare house	3.00
57	Improvement of existing CC Road at Hanuman nagar surrounding at ward no 52	5.00
58	Improvement of existing C.C.road from main road to ishwar Temple W.No.52	5.00
59	Improvement of existing C.C.road from Prabhakar house to Old Vegetable Market W.No.52	5.00
60	Improvement of existing C.C.road from Zahed Sab house to main road via Daga house W.No.49 (Proposed by TP&I Chairman)	5.00
61	Improvement of C.C.road from Shivlingeshwar Temple to Harkod house W.No.03	5.00
62	Improvement of C.C.road from Dashrat house to Jaganath Kolkar house W.No.03	5.00
63	Improvement of road from Moon house to Qadeer chowk W.No.37	5.00
64	Improvement of existing road at Upper lane Surrounding W.No.52	5.00
65	Improvement of BT road from Kavle house to Dr.Nirmala Kelamani via Dr.Vardhamane Corner in W.No.30	5.00
66	Improvement of road from Vishwanath house Jeevangi house W.No.30	3.00
67	Improvement of road from Bhouy Shetty house to Sri. Gita house Jaynagar W.No.30	5.00
68	Improvement of road Divider from Taj Function Hall to Itehad chowk, Hagarga cross	40.00
69	Improvement of road from Kirana Shop & Gafuriya house Madina colony	5.00
70	Pedesterian way to Darga Shaik-E-Deccan Opp: Dr. Fareen house W.No.19	5.00
71	Construction of C.C.road from Gouramma Biradar house to Veeranna Pastapure house Sidrameshwar Nagar near Aland Check post W.No.18	4.00
72	Improvement of road from Pujari house to Hosamani house in W.No.30	5.00
73	Improvement of road from Saleem Bhai house tok Hassan Qureshi house W.No.37	5.00
74	Improvement of road from Saw Mill Opp: Saba Function Hall via Shakeel Patel house to existing road W.No.30	5.00
75	Improvement of road from Samad gola house to existing road W.No.2	5.00

76	Improvement of road from Dastagir house to Begum house W.No.19	5.00
77	Improvement of road from Maqbora Masjid to Badi Devdi Roza	3.50
78	Improvement of road Opp: Mehta School Mehta Compound Court road.	5.00
79	Improvement of road from Subhash Bheemalli house to Siddaram Mahanthgol @ Rajapur W.No.46	5.00
80	Improvement of road from Ashok Kore house to Jaganath Bandgar house Shivaji Nagar W.No.03	5.00
81	Improvement of .road from existing main road via Tajuddin Sab house near Survagnya College Karuneshwar nagar W.no.55	5.00
82	Improvement of .road from Kaviraj house to Dr.B.G.Patil house & Shivraj house to Ramesh house @ Harikrishna nagar W.No.55	9.00
83	Improvement of .road from Rudreshwar Vishwakarma house to Join Prashant Nagar(A) main road near Saraswati School in W.No.46	7.00
84	Improvement of road Opp: Srishail Jewargi house & from A.V.Patil house to Veeresh Makka house @ Maka layout W.No.55	13.62
85	Improvement of .road from Khaja bhai house to Babubai house @ Yateem Khan W.No.48	5.00
86	Improvement of .road from Sedam road Khan Building to Mehta house& from Jain Temple to Plot No. 58 @ Arihant Nagar	9.00
87	Improvement of road from Sharanamma Maratha house to Rahul Badri house W.No.01	4.50
88	Improvement of road form Ambalgi house to Kishan rao house W.No.23	4.50
89	Improvement of road from Vijaykumar Hanmshetty house to Pujari house Srinagar near Subhash Memorial School W.No.55	5.00
90	Improvement of Divider from Rastrapati chowk to Hirapur cross via Kanni Market.	50.00
91	Purchase of Litter Bins	50.00
92	Purchase of Desilting Machine	20.00
93	Construction of Washing Shed @ Corporation Garriage	20.00
94	Amount reserved for Development of Landfill site	198.12
95	C.C.drain from Basheer house to Shafi Furniture Shop W.No.13	5.00
96	C.C.drain from Aktar Ahmed house to Garden Corner W.No.1	5.00
97	C.C.drain & slabs Satalingappa house to Kashinath Subedar house Sanjay Ghandi Nagar W.No.06	5.00
98	C.C.drain & slabs Kashinath Subedalr house to Vinod Panchal house Sanjay Ghandi Nagar W.No.06	5.00
99	C.C.drain from Javid house to Shamshu house Siddiambar Katta W.No.10	2.00
100	C.C.drain from Yousuf Ansari house to Raju house W.No.10	2.00
101	C.C.drain Swamy house to Kakde house W.No.17	3.00
102	C.C.drain Sandhe house to Maratha Samaj W.No.17	3.00
103	C.C.drain Mallu Kaji house to Hanuman Mandir W.No.17	5.00
104	C.C.drain from Geeta Agency Fort road to Dr.Namoshi house via Telkar Agency W.No.17	2.00
105	C.C.drain from Vanita Wagmare house to Neelamma Halli house W.No.17	3.00
106	C.C.drain from Tanga Galli to Khajabhai house @ Bilalabad W.No.04	5.00
107	C.C.drain from Maruti Gouli Hotel to Dornalli house Gazipura W.No.44	5.00
108	C.C.drain from Gudu Sab Farshi house to Imam Patel house W.No.01	5.00
109	C.C.drain from Pasha Miyan house to Peer Ahmed house W.No.01	5.00
110	C.C.drain from Maula Ali Mechanic house to Baba Miyan house W.No.1	5.00
111	C.C.drain from Gafar bhai house to KBN Compound Bilalabad W.No.04	5.00
112	C.C.drain from Govt. Borewell to 4 No"""s Beedi cross W.No.27	5.00
113	C.C.drain from Dr.Bhimalli house Rauf Flower Merchant W.No.27	5.00
114	C.C.drain from Basvanna Temple to Mama house W.No.27	5.00
115	C.C.drain from Siddique house to Gouse house via Jeelani house Yateem Khana W.No.47 (Proposed by TP&I Chairman)	5.00
116	C.C.drain from Shukoor house to Tola Pasha house Yateem Khana Qtrs W.No.47 (Proposed by TE&I Chairman)	10.00
117	C.C.Slabs on existing drain from Fareed house to Yateem Khan Gate (Proposed by TP&I Chairman)	2.00

118	C.C.drain from Chanukya School to Purandar house W.No.39	5.00
119	C.C.Slabs on existing drain from VVHSchool Compound to Amar Floor Mill W.No.47	5.00
120	C.C.drain from Mahalaxmi layout Surrounding W.No.33	3.00
121	C.C.drain from Katgarpura Shahabazar W.No.33	3.00
122	C.C.drain from Shahabazar area Surrounding W.No.33	3.00
123	Construction of (RCC Drain) from Ration shop culvert to Umme Masjid at ward no 29 (Modified Dtd)	5.00
124	C.C.drain from Ismail house to Kumar house W.No.08	5.00
125	C.C.drain from Vankat house to Deepak house W.No.08	5.00
126	C.C.drain from Timanna Mudgi house to Mutton Shop W.No.08	5.00
127	C.C.drain from Sonabai house to Mutton Shop W.No.08	5.00
128	C.C.drain from Mubeen house to Shafie house W.No.26	5.00
129	C.C.drain from Mubeen Mahagani house to Wahal Sab house W.No.26	5.00
130	C.C.drain from Saleem house to Zarda Wala house W.No.26	5.00
131	C.C.drain from Tudge house to Naganna Police house W.No.18	5.00
132	C.C.drain from Chandrakant Hawnee house to Veeranna Cycle Shop via Annappa Kirana to Mahadev Nagar main road W.No.18	10.00
133	C.C.drain from ambhabhavani Temple to Telephase Pujari house both side W.No.18	10.00
134	C.C.drain from Santosh Kodble house to Prabhu Police Biddapur colony W.No.38	5.00
135	C.C.drain from Lakshappa house to main road W.No.38	5.00
136	C.C.drain from Bhimanna Pujari house to ghanale house W.No.22	5.00
137	C.C.drain from Vijay kumar house to Ghante house W.No.22	5.00
138	C.C.drain from Popular Shop to Tashvent Bakery in W.No.37	5.00
139	RCC culvert at Kapil Dastapur house Munim Sang W.No.08	2.50
140	C.C.drain from Fatima School Galli Surrounding W.No.11	5.00
141	C.C.drain from Saradgi Galli colony Surrounding W.No.11	5.00
142	C.C.drain from Garden to main road Kotambri layout W.No.51	5.00
143	C.C.drain from Construction of drain at Maheboob Nagar Surrounding in W.No.12	5.00
144	C.C.Slabs Construction of Slabs on existing drain in W.No.52	5.00
145	C.C.drain from Jeelan Lal paint house to Hanif Miyan Floor Mill Madina colony W.No.20	3.62
146	C.C.drain from Allauddin Function Hall to Hasham Bhandary house Misbha Nagar W.No.20	5.00
147	C.C.drain from Construction of drain at Grave Yard Lalgiri W.No.35	5.00
148	C.C.drain from Momin Sab house to Nawab Sab house Payan W.No.15	3.00
149	C.C.drain from Ferood electrical house to Kamal-e-mujrat Masjid W.No.14	5.00
150	C.C.drain from Nazar Ahmed Khan house to Rafeeq Khan house W.No.14	5.00
151	C.C.drain from Multimedia School to Iqbal Sab Rtd house via Hussainialam Masjid W.No.14	5.00
152	C.C.drain from Sidramayya Swami house to Omtai house Chanveer nagar W.No.07	5.00
153	Providing & fixing of Street lights in Shaik-e-deccan colony W.No.19	5.00
154	High Mast in Shaik Roza W.No.19	1.25
155	High Mast in grave yard W.No.19	1.25
156	Providing & fixing of Solar lights in various locations of W.No.10	2.00
157	High Mast at Peace colony Hagarga cross	1.25
158	High Mast at Khaja High School Darga road	1.25
159	High Mast at Station one way W.No.52	1.25
160	High Mast at Upper lane W.No.52	1.25
161	Solar lights in various points in W.No.52	5.00
162	LED Street lights in W.No.54	5.00
163	High Mast in W.No.18 2 No""s	2.50
164	Street lights in W.No.18	5.00
165	Street lights in W.No.38	5.00

166	Street lights in W.No.03	5.00
167	LED fitting in W.No.52	5.00
168	High Mast in W.No.12 2 No""s	2.50
169	LED fitting in W.No.51	3.00
170	High Mast in W.No.51 2 No"""s	2.50
171	High Mast at S.I.Office in W.No.20	1.25
172	LED Street lights in W.No.20	3.00
173	Laying of 90mm HDPE Surrounding behind Patel colony W.No.20	4.00
174	High Mast at W.No.42 4 No""s	5.00
175	High Mast at W.No.30	2.50
176	High Mast at W.No.01 2 No"""s	2.50
177	LED light at W.No.01	5.00
178	Errection of 2No mini Tubular High mast at GDA layout MSKM and Pehelwan Sab area W.No.37	4.00
179	Supplying and fixing 150 watt metal helaid SV fitting at W.No.09	5.00
180	Improvement of Street light from Mogal Function Hall to Peace School W.No.13	25.00
181	Providing of Medium light to Sangtraswadi road to ring road via Mgroad	30.00
182	Providing Tubulor pole 120watt from National chowk to Jalalwadi culvert W.No.15	20.00
183	Providing Tubular Pole along with MH 250watt ring to A.N.Banquat via KNZ Function hall	15.00
184	Errection Mini Tubular hight mast at Rajpurt grave yard W.No.17	1.25
185	Errection Mini Tubular hight mast at SVP layout near Hidayath center	1.25
186	Errection Mini tubular hight mast at Garden Behind GTT College	1.25
187	Errection Mini Tubular hight mast near Fazal Khan house W.No.27	1.25
188	Errection Mini Tubular high mast at Badki Bowli grave yard W.No.16	2.50
189	Errection 2 no Mini Tubular high mast at Hussain grave yard & near Genious School W.No.18	2.50
190	Providing & Fixing Sodium vapours @ W.No.46	4.83
191	The Amount reserved for UGD has been reserved forULB Contrubution towards Centraly Sponsored "Amrut" Scheme	288.12
192	Providing of 90 mm dia Gi pipe line at Taj nagar 600 mtr KUWSDB Modified dated 04-09-2018	3.50
193	Drilling of Borewell with single phase Motor at near jain Mandir Kallimath Galli 01 nos KUWSDB Modified dated 04-09-2018	1.65
194	Flushing of Borewell at 1 Ali Masjid 01 Nos of Borewell 2 Shaha Galli 01 nos of Borewell 3 Behind KMF Milk Dairy 01 nos of Borewell KUWSDB Modified dated 04-09-2018	1.35
195	Providing and laying of 90 mm dia Gi pipe line at shivaji nagar Bhimalli dall mill 100 mtr at Dhangar galli 300 mtr at shivaji nagar 100 mtr at opp Mustafa masjid Mijguri kadavi bazaar Imali Mohella 200 mtr at Borewell Baplu nagar 120 mtr KUWSDB Modified dated 04-09-2018	5.00
196	Providing and laying of 90 mm dia GI pite at Mijguri area jalalwadi near Floor mill payan 300 mtr at Hatti Galli 100 mtr at Ashraya colony behind Filter bed 100 mtr at Newly Drilled Borewell behind saleheen Masjid 150 mtr KUWSDB Modified dated 04-09-2018	5.00
197	Providing and laying of 90 mm dia GI pipe line at Mominpura Mendak Galli coffee Galli pallan Galli and Khooni Alawa 300 mtr at Baba house to Khasim Ali house Upper lane santrash wadi 200 mtr Welcome house to Anand house Maktampura 100 mtr at at Ekkhana Masjid Area 100 mtr KUWSDB Modified dated 04-09-2018	5.00
198	Drilling of Borewell with single phase motor at sonkey house Gola chowk near houndruk silk house 02 nos near mahagaon Galli and Mominpura 02 nos and Yateem khana jamshetti nagar 02 nos KUWSDB Modified dated 04-09-2018	10.00
199	Providing and laying of submersible 3 phase pump set for existing flushed Borewells at Taj nagar and Ram nagar 5HP at near Flour mill payan KUWSDB Modified dated 04-09-2018	3.00
200	Drilling of Borewell with single phase Motor at GDA colony Gokul nagar 03 nos KUWSDB Modified dated 04-09-2018	5.00
201	Drilling of Borewell with single phase Motor at Norani Mohella New Colcutta Function Hall Roza Area 02 nos and near Sharnu house sadar mohalla 01 nos KUWSDB Modified dated 04-09-2018	5.00
202	Drilling of Borewell with single phase motor at jawalwadi Mijgori 02 nos and near Govt school khooni alwa Mominpura 01 nos KUWSDB Modified dated 04-09-2018	5.00

203	The Amount reserved for Water Supply has been reserved for ULB Contrubution towards Centraly Sponsored "Amrut" Scheme	288.12

ಅನುಬಂಧ-2 4 - 841

Gulbarga City Details					
SL. NO.	sector	city	Name of the work	DPR Approved	
				No. of Packages	Amount Cr.
1	WS 1	Gulbarga	Providing 4th Stage UGD scheme (Phase-2) to kalaburagi city (Additional Grant)	1	12.36
2	ugd1	Gulbarga	Providing 4th Stage UGD scheme (Phase-2) to kalaburagi city	1	156.80
3	Parks 1	kalaburagi	Development of children friendly par at Akkamahadevi Nagar	1	0.80
4	Parks 2	kalaburagi	Development of Park at Swastik nagar	1	0.93
5	parks 3	kalaburagi	Development of Park at Revanna Siddeshwar	1	0.37
6	Parks4	kalaburagi	Development of Children park at Mansabdar colony.	1	0.60
7	Parks 5	kalaburagi	Development of Children Park at Dhanavantry colony	1	0.50

Annexure-5 **ಕಲಬುರಗಿ ಮಹಾನಗರ ಪಾಲಿಕೆ, ಕಲಬುರಗಿ.** - 841

ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ. ದತ್ತಾತ್ರೇಯ ಸಿ ಪಾಟೀಲ್ ರೇವೂರ (ಅಪ್ಪು ಗೌಡ) ರವರ ಪ್ರಶ್ನೆ ಸಂಖ್ಯೆ 841 ಕ್ಕೆ ಉತ್ತರ ಸಲ್ಲಿಸುವ ಕುರಿತು.

ಅನುಬಂಧ-2

ಹೆಚ್.ಕೆ.ಆರ್.ಡಿ.ಬಿ 2016-17 ಮೈಕ್ರೋ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ವಿವರ

Sl.No	Work Name	Rs. (In Lakhs)
1	ಕಲಬುರಗಿ ನಗರದ ರಾಜಾಪೂರ ಶಹಬಾದ ರಸ್ತೆಯಿಂದ ಪ್ರಶಾಂತ ನಗರ ರಿಂಗ್ ರಸ್ತೆ ವರೆಗೆ ರಸ್ತೆ ನಿರ್ಮಾಣ.	30.00
2	ಕಲಬುರಗಿ ನಗರದ ವಾರ್ಡ.ನಂ:55ರ ಜಯತೀರ್ಥ ಕಲ್ಯಾಣಮಂಟಪ ಬದಿಗಿರುವ ಮುಖ್ಯ ರಸ್ತೆಯಿಂದ ಹೌಸಿಂಗ್ ಬೋರ್ಡ ಕಾಲೋನಿಯವರೆಗೆ ರಸ್ತೆ ನಿರ್ಮಾಣ.	34.00
3	ಕಲಬುರಗಿ ನಗರದ ವಾರ್ಡ.ನಂ: 46ರ ಜಿ.ಡಿ.ಎ ಬಡಾವಣೆಯ ಶಿವರಾಮ ಮನೆಯಿಂದ ಸಾಯಿಬಾಬಾ ಉದ್ಯಾನವನದ ವರೆಗೆ ರಸ್ತೆ ನಿರ್ಮಾಣ.	30.00
4	ಕಲಬುರಗಿ ನಗರದ ಕೋಟನೂರು ಡಿ ಮುಖ್ಯ ರಸ್ತೆಯಿಂದ ವೀರಭದ್ರಪ್ಪ ಸಾಹುಕಾರ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ.	10.00
5	ಕಲಬುರಗಿ ನಗರದ ವಾರ್ಡ ನಂ:46 ರ ಸುಳ್ಳದ ಮನೆಯಿಂದ ಅಣಯ್ಯಗೌಡಾ ಚಿರಟ್ಯಾಂಕದ ವರೆಗೆ ಸಿ.ಸಿ.ರಸ್ತೆ ನಿರ್ಮಾಣ.	20.00
6	ಕಲಬುರಗಿ ನಗರದ ವಾರ್ಡ ನಂ: 38ರ ಅಲಿಬಾವಿ ಲೇಔಟಿನ ರಮೇಶ ಪಾಟೀಲ ಮನೆಯಿಂದ ಪಡಶೆಟ್ಟಿ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ.	15.00
7	ಕಲಬುರಗಿ ನಗರದ ವಾರ್ಡ ನಂ:38ರ ಬಿದ್ದಾಪೂರ ಕಾಲೋನಿಯ ಚಂದ್ರಶೇಖರ ಪಾಟೀಲ ಬಡಾವಣೆಯಲ್ಲಿ ವಿಷ್ಣು ಗಾಯಕವಾಡ ಮನೆಯಿಂದ ಗಿರಿಮಲ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ.	10.00
8	ಕಲಬುರಗಿ ನಗರದ ವಾರ್ಡ ನಂ:38ರ ಬಿದ್ದಾಪೂರ ಕಾಲೋನಿಯ ಚಂದ್ರಶೇಖರ ಪಾಟೀಲ ಬಡಾವಣೆಯಲ್ಲಿ ಅಂಬಾರಾಯ ಮನೆಯಿಂದ ದಯಾನಂದ ಮನೆಯವರೆಗೆ ಸಿ.ಸಿ.ರಸ್ತೆ ನಿರ್ಮಾಣ.	10.00
9	ಕಲಬುರಗಿ ನಗರದ ವಾರ್ಡ ನಂ:30 ರ ಜಯನಗರ ಬಡಾವಣೆಯ ಪಾಕ್ಷಿಕರ ಮನೆಯಿಂದ ಅನುಬವ ಮಂಟಪದವರೆಗೆ ಸಿ.ಸಿ.ರಸ್ತೆ ನಿರ್ಮಾಣ. 1/2 ಕಿ.ಮೀ	10.00
10	C.C drain and road Aleem house to Sadiq house via Sabira begum house at pashapura kalaburagi	10.00
11	CC road from Al-ameen urdu school batlialawa to salahuddin contractor house & Adoni galli at Mominpura	26.40
12	Formation of road & drain from Sharanbasappa Muchatti house to Amba Bhavani temple at Kapnoor Village Kalaburgi	10.00
13	Construction of storm water drain from existing drain to Madarsa in firdous nagar Kalaburagi	20.00
14	CC drain near Mehboob Subhani Chilla Kalaburagi	10.00

ಹೆಚ್.ಕೆ.ಆರ್.ಡಿ.ಬಿ 2016-17 ಮ್ಯಾಕ್ರೋ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ವಿವರ

Sl.No	Work Name	Rs. (In Lakhs)
1	Construction of C.C. Road and Compound Wall to Garden Area in Yeshwanth Nagar in Kalaburagi City.	38.00
2	Garden Development around Basaveshwar statue at Jagat circle in Kalaburagi	41.02
3	Garden Development around Ambedkar statue at Jagat circle in Kalaburagi	39.89

4	Constn of road for Auditorium and girls hostel in Agriculture college in Kalaburagi	28.10
5	Construction of Road and Drain from Gulbarga University Back Gate to Existing Culvert Via Kusnoor Village (Kusnoor Road) in Kalaburagi City.	76.08
6	Const of the road in Agriculture college in Kalaburagi city.	87.50
7	Const of road in Agriculture college (Boys Hostel), Kalaburagi city.	11.75
8	Const of CC road drain from approach road (Basava prabhu hostel) to Peerappa Pujari house in w.no: 38 Bidapur colony, Kalaburagi	9.31
9	Formation of drain from Ramesh Deshmukh house to behind high court compound wall in ward no 38 â€" 0.215 km, Kalaburagi	33.60
10	Construction of roads in Gulbarga University campus, Kalaburagi part-A	51.02
11	Construction of main road in Gulbarga University campus, Kalaburagi part-B	6.43
12	UG Cable from Mohan Lodge to Railway Under Bridge of Jewargi Road in Kalaburagi City.	31.94
13	Formation of CC road in Ahmed Nagar colony, length 0.500 km Kalaburagi.	24.00
14	Constn of road from ring road to behind Newton School in ward no 20 of Kalaburagi city	25.10
15	Impts of road from ring road Patel colony to Jamsiddi Ibrahim mosque in ward no 20 of Kalaburagi city chainage km 0.00 to 0.519	47.90
16	Construction of open drain from Commissioner residence via K. Mahadevappa residence Bharat School to Annapurna Hospital in Ward No. 43, Kalaburagi City, Length 0.583 km.	26.00
17	Improvement of road from Shahabazar to Filter Bed road in Ward No. 23 in Kalaburagi Taluka	84.50
18	Construction of road in Thilak nagar, starting from Padma Industries in Khushanuru road to Kappalpura Mahalakshmi temple, Length-1.338km.	83.90
19	Impkrovement of road from 60 ft road to filter Bed road in W.No. 23 length - 0.380 km Kalaburagi City.	30.50
20	Improvement of Road From Syed Chincholi Road to Ring road in Ward No. 23 Length 1.081km in Kalaburagi City	118.70
21	Formation of CC road from Banjara road to Deewanji house and around water Tank in NGO colony Kalaburagi Dist.	44.70
22	Construction of CC Road from Water tank to jalinder house at Biddapur Colony W.No. 38 in Kalaburagi City.	16.30
23	Const of CC road from Taj function hall to Himamabahai house Kalaburagi city length -0.31 km.	40.83
24	Construction of CC road from Vijaynagar circle to Aland ring road in Ward No. 18 in Kalaburagi City. Length 0.677km	79.50
25	Improvement of Road stretch starting at Chithari Rudrabhumi in Jewargi main road passing through Vibuthi House, Basavamantapa and Ending at H.C. Patil house in Pawar Layout, Kalaburagi Dist.	73.00
26	Construction of CC road from Jige House to Govinda House Passing Through Biradars House in Makka Colony, Kalaburagi City, Length â€" 0+117 km	14.20

27	Construction of CC road from Shrishail house near Bidapura railway gate in W.No: 38 to Mallappa Chinamalli house of railway employess colony, length- 0.269 km in Kalaburagi city.	28.70
28	Const. of Drains from Hanumantha Kotnoor House to Dr. Arvind House in Ward No. 48, Aiwan-E-Shahi, Kalaburagi. Length - 0.291 km	12.60
29	Improvement of road from Shekhar Patil House to Suleman Dilke house in W.No: 48 of Kalaburagi City, length â€“ 0+260 km.	28.90
30	Formation of cc road from Veersahaivya Kalyan mantap Om nagar to Karnataka State Govt Pensioners association building in Kalaburagi	46.30
31	Const of CC road from Kusnoor road to Kanjigeri house (Via Ratnakar and Police Mahadev House), length - 0.666 km Kalaburagi city.	99.20
32	Improvement and Asphalting of the road from Ring road Kanta Colony to Shakti Nagar (Via Rakesh Roshan School and Buddha Vihar) in Kalaburagi City. Length - 0.862 km.	76.40
33	Formation of CC Roads from Suresh Jadhav house to Ring road via Shivamandir Prashant Nagar (A), Kalaburagi City	33.50
34	Asphlting of road from railway track to Mallikarjun Madanis house in sidharth nagar of CIB colony of Kalaburagi city, length â€“ 0.605.	45.40
35	Improvement of Road from Laxman Hegnal house to Prashanth Patil Nagnahalli house (Survey No. 31) of Length 873m, Kalaburagi city	51.20
36	Construction of BT road Sharanbasappa house to Desai house (Survey No. 19), Length 0.292km. Width 30 FT (OZA Layout) in Kalaburagi City, Kalaburagi Dist.	21.10
37	Improvement of Roads in Swasthik Nagar of Length 1519m in Kalaburagi City.	46.00
38	Fixing of name boards/Direction in Kalaburagi city	32.93
39	Impt of roads at Darshanpur Layout at ward no 29 in Kalaburgi city	35.75
40	Construction of BT Roads in Jayanagar Layout, Kalaburagi City, length - 0.54 km	60.30
41	Improvement to road from More Complex main road to Vishwanath Biradar house via Rakesh Sonje house in New Raghavendra Colony W. No. 21 in Kalaburagi City	42.40
42	Formation of CC road and Drain in Biddapur colony under bridge to Hirapur Railway Gate Length of 0.710 km Kalaburagi Tq.	66.20
43	Impt of BT road surrounding police parade ground in ward no 47 of Klaburgai city	98.50
44	Construction of CC road from Godutai Arch to Shri. Desai House (Main Road No. 1) Goduthai Layout in Kalaburagi city. 0+229km	15.90
45	Construction of CC road from Shree Pradeep Puranik House (Plot no 154) to Sri Sajjanâ€™s house via Sharabhanna Patelâ€™s house in Goduthayi Layout in Kalaburagi City. Length â€“ 0+152km	10.60
46	Const. of CC road & drain in Shivaling nagar in (Chincholi Extension) w.no: 22 Kalaburagi city.	131.00
47	Construction of CC road and Drain from Shantappawadi house to Nathmal Seth house behind Lahoti Kalyanamantap, Gunj Bank Colony Ward No. 19, Kalaburagi	35.30

48	Formation of road from Shantinagar in front of bus stand, Kamal hotel behind 1st and 2nd lane in Kalaburagi	36.00
49	Construction of RCC Storm Water Drain from Shahabazar Naka Road to Fort Via Fire Station Staff Quarters at Ward No. 33 in Kalaburagi City	50.00
50	Construction of CC Road and Drain from Aland Approach Road to Prakash Theater of Kalaburagi City. Length - 0.529 km.	75.40
51	Const of road from w.no:19 in Gadlegaon layout Kalaburagi city.	72.10
52	Construction of CC Road and drain from Shahabazar Naka to Gadlegaon Kalyanmantapa Road in Ward No. 19 in Kalaburagi city	23.20
53	Constructin of Drains from Underpass near Tarfile PDA College to Al-Badar Dental., 0.200 km, Kalaburagi Taluka, Kalaburagi Dist.	31.30
54	Const of CC Drain from Grave Yard Gate No-2 to Heerapur Cross ring road at iqbal colony MSK Mill Kalaburagi.	69.00
55	Construction of CC Road around Saradagi Matt house in Ganesh Nagar (Barey Hills) Kalaburagi City	63.57
56	Construction of CC road from Mahadev Pujari House to Vishwanath Paddar House in Ward No. 23 of Kalaburagi City. Length - 0.568 km	23.60
57	Improvement to road from Filter Bed Sultanpur road to Ramu Master house in Kalaburagi. 0.75 km	33.30
58	Const of road & Drain from w.no: 23 Langoti peer Darga behind Nehru colony in Kalaburagi Dist.	68.40
59	Construction of CC Road and UGD (Drain) at Leprocy Colony in Kalaburagi City	26.85
60	Construction of CC Road from Dabarabad Cross to Rajiv Gandhi Ashraya Yojane Colony @ Jafarabad in Ward No. 22 in Kalaburagi City	31.50
61	Providing central lighting to the divider of road from Kharge petrol pump to Budha vihar in Sedam road in Kalaburagi.	66.50
62	Construction of CC Road and Drain near Devi Mandir at Devi nagar in Ward No. 22 in Kalaburagi City.	24.75
63	Construction of CC Road at Chincholi Layout in Ward No. 22 in Kalaburagi City	42.15
64	Construction of CC Drain at Chincholi Layout in Ward No. 22 in Kalaburagi City	33.80
65	Construction of CC Road from Veerabhadreshwar Temple to Shivasharanappa Biradar House at Ward No. 22 in Kalaburagi City.	57.20
66	Construction of CC Road from Milenium Cross to JR Nagar main road at Ward No. 22 in Kalaburagi City	35.00
67	Providing and fixing of street light fittings in ward no 55 in Kalaburagi city	30.15
68	Supplying and fixing of 150 Watts High Pressure Metal Halide Street Light Fitting in Ward No. 37	9.80
69	Const. of CC Road and Drains for DAR Plice Quarters in Kalaburagi length 0.947 km	88.20

70	Improvement & Repairs of CC Roads and Drain from Aland Ring Road Via Santosh colony in Ward No. 22 in Kalaburagi length 1.165	133.10
71	Improvement of MG Road in Jagajeewan Ram Nagar in Kalaburagi City	45.40
72	Construction of Internal CC Roads at Vardha Nagar Near Pawar House on Udnoor Road of Kalaburagi City	23.45
73	Construction of BT Road and Drain from Jewargi main road KEB Kalyan Mantap to Pawar House Via Mahendra work shop at Vardha Nagar in Ward No. 55 of Kalaburagi City	57.80
74	Construction of Road in Rajapura - Badepura Colony, from S.P. Sullad House to Other Roads of the Colony, Kalaburagi City. Length - 1.261 km.	94.40
75	Construction of Storm water Drain from New RTO Office Ring Road to Pooja Colony main road (Kusnoor Road) W.No. 30 in Kalaburagi City	146.75
76	Construction of Open drain from infront of Modin Milk Shop to Kanni Khasim house in Iqbal Colony and Construction of Deck Slab on existing SWD Beside Sabrin Majid in Iqbal Colony.	24.03
77	Formation of CC road from Md. House to Noorani Chowk via behind Shahjeelani Dargha Madina colony in Kalaburagi	58.00
78	Construction of Strom Water Drain from Hostel to Swimming Pool at Chandrashekar Stadium in Kalaburagi City.	18.50
79	Construction of Strom Water Drain from Old Jewargi Railway under Bridge to Govt. Womens Degree College at Ward No. 54 in Kalaburagi City	70.00
80	Improvement of road from Ram Mandir Circle to GDA Layout Main Gate Parallel to Ring road Ward No. 54 in Kalaburagi City	48.00
81	Construction of Drain from Gandhi Nagar Kaman to Bharat Dal mil via Prabhu Automobiles Complex at Gunj Main road Gandhi nagar in Ward No. 3 in Kalaburagi City	44.22
82	Construction of Drain from Lingan Gouda Gobbur house to Permeshwar Revoor House via Swami Kirana shop at Bhavani Nagar in Ward No. 3 in Kalaburagi City	15.47
83	Widening of CC road and Slab on Existing storm water drain from Balabhavan to S.M. Pandit Rangamandir	16.03
84	Providing RCC slab on existing storm water drain near PDA Engineering college railway under Bridge at W. No. 48	23.45
85	Widening of CC road and rising of existing drain wall from MSK mill main road to Venkatesh Nagar W. No. 51	19.98
86	Widening of CC Road from SVP Circle to Railway Station one way road at W. No. 52	19.37
87	Providing and laying RCC Drain and road at Kakaji Layout Kotnoor (D) in Kalaburagi City	45.00
88	Improvemnets of road in akkamahadevi colony internal & main road in kalaburagi	50.00
89	Improvement to road Adjacent Radio Station to Baruka Eye Hospital (Kesaratagi road) in Kalaburagi City	148.23

90	Formation of Internal Road in jange Layout at new Raghvendra colony in Ward No 21 kalaburagi city	13.82
91	Formation of CC road infront of razak frutewale house to peer janani darga road vai Nahim Mechanic Shahapur house in Madia colony in Ward no 21 kalaburagi	35.41
92	Formation of Road with Drain from Qadir Chowk to SI Corporation office vai SBH Bank in Iqbal colony ward no 20 Kalaburagi city	114.00
93	Improvement of Balance Internal road and drain at Langar Hanuman area ward No 1 in kalaburagi city	64.68
94	Construction off CC road and drain at Sahasrarjun Nagar in Datta Nagar W no 23 in Kalaburagi city	155.00
95	Construction of CC Drain for Mahadev Nagara arch to Chandrakant Havanur house left side Shaik Roza road in Kalaburagi city on Length 0.273 km.	11.40
96	Const of strom water drain from main culvert vijaya nagar colony Kalaburagi City.	30.90
97	Providing CC Road and CC Drain and U.G.D. Pipelines with Room, Toilet and Sitting with Borewell Fecilities to Rajput Samaj Grave Yard at Kalaburagi City	43.00
98	Construction of CC Road from Hagargi House to Veerupakshagouda House in Om Nagar Ward No. 30 Kalaburagi City	30.00
99	Construction of CC Road from Kote house to Pattanshetty House Via Jagadevappa House to Reddy House in Pooja Colony Ward No. 30 Kalaburagi City	20.00
100	Construction of CC road and Drain from Ambalagi house to Rathod House in Pooja Colony Ward No. 30 Kalaburagi City.	20.00
101	Construction of CC Road from Heroor house to Pawar house in Swastik Nagar Ward No. 30 Kalaburagi City.	11.10
102	Construction of CC road and Drain from Hanuman Temple to Kulkarni house in Bhagya Nagar Ward No. 30 Kalaburagi City	13.70
103	Estimate for IRPO21 Supplying of Saplings of Various Trees for Urban Forestry in Kalaburagi City	15.00
104	Construction of RCC storm water drain Childrens Park to Dhobighat at W/No. 33 in Kalaburagi City	94.00
105	Construction of RCC Storm water Drain from Dhobighat to Corporation Workshop at W/No. 33 in Kalaburagi City	59.00
106	Construction of road from Kanni Market to Anchit Gas (Service Road) at Shanti Nagar Ward No. 39 in Kalaburagi City	13.75
107	Formation of CC road from Ring road Gullstane Alauddin Function Hall to Alauddin Patel Hadagali House in Misba Nagar	60.00
108	Estimate for Basaveshwar Colony 4th Cross to Join to MG Road (Shankrepa Batle House to Gurubasappa House via Jitendra Aeri house) in Kalaburagi City	10.00
109	Road side landscaping and boulevard for Rajapur road Kalaburagi.	135.00

110	ಕಲಬುರಗಿ ತಾಲೂಕಿನ ಇಮ್ಲಿ ಮೊಹಲ್ಲಾ ಮುಜಗೋರಿ ಬಡಾವಣೆಯ ಮಾಜಿದ ಮನೆಯಿಂದ ಹಲೀಂ ಖುರೇಶಿ ಮನೆಯವರೆಗೆ ರಸ್ತೆ ಮತ್ತು ಚರಂಡಿನಿರ್ಮಾಣ	10.00
111	ಕಲಬುರಗಿ ತಾಲೂಕಿನ ಇಸ್ಲಾಮಾಬಾದ ಬಡಾವಣೆಯ ಅಬ್ದುಲ ಮಜೀದ ಮನೆಯಿಂದ ಶಬ್ಬೀರ ಮನೆಯವೆಗೆ ರಸ್ತೆನಿರ್ಮಾಣ,	10.00
112	ಕಲಬುರಗಿ ನಗರದ ವಾರ್ಡ ನಂ 23 ಫಿಲ್ಟರ್ ಬೇಡನ್ ಹನುಮಾನ ಮಂದಿರದ ಹತ್ತಿರ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುವುದು	8.00
113	ಕಲಬುರಗಿ ನಗರದ ವಾರ್ಡ್ ನಂ 3 ರ ಶಿವಾಜಿ ನಗರದ ಶಿವಾಜಿ ಚೌಕಿನ ಅಂಭಾ ಭವನಿ ಮಂದಿರದ ಹತ್ತಿರ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುವುದು	8.00

ಹೆಚ್.ಕೆ.ಆರ್.ಡಿ.ಬಿ 2017–18 ಮೈಕ್ರೋ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ವಿವರ

Sl.No	Work Name	Rs. (In Lakhs)
1	ಕಲಬುರಗಿ ನಗರದ ವಾರ್ಡ.ನಂ.31 ಕೋರವೇರಗಲ್ಲಿ ಹನುಮಾನ ಮಂದಿರದಿಂದ ಕಸಾಯಿ ಖಾನಾ ವರೆಗೆ ಸಿ.ಸಿ ಚರಂಡಿ ನಿರ್ಮಾಣ.	16.00
2	ಕಲಬುರಗಿ ನಗರದ ಮುನಿಮ ಸಂಘ ತಾಂಡಾದಲ್ಲಿ ವಿಠ್ಠಲ ರಾಠೋಡ ಲೈನಮೆನ್ ಮನೆಯಿಂದ ಮಲ್ಲಿಕಾರ್ಜುನ ದೇವಸ್ಥಾನ ಹೋಗುವ ರಸ್ತೆಗೆ ಚರಂಡಿ ನಿರ್ಮಾಣ	10.00
3	ಕಲಬುರಗಿ ನಗರದ ಸಂಜಯಗಾಂಧಿ ನಗರದ ಬಸವಣ್ಣ ಮಂದಿರದಿಂದ ಬನಶಂಕರಿ ಶಾಲೆವರೆಗೆ ಚರಂಡಿ ನಿರ್ಮಾಣ	23.38
4	ಕಲಬುರಗಿ ನಗರದ ವಾರ್ಡ.ನಂ.45ರ ಸುದಾ ಆಸ್ಪತ್ರೆಯಿಂದ ವ್ಹಾಯಾ ಅನೀಲ ಕಾಂಬ್ಲೆ ಮನೆಯಿಂದ ಲಂಬಾಣಿ ವಸತಿ ನಿಲಯದ ವರೆಗೆ ಸಿ.ಸಿ ರಸ್ತಗೆ ನಿರ್ಮಾಣ.	15.32
5	ಕಲಬುರಗಿ ತಾಲೂಕಿನ ಭಾಗ್ಯನಗರದ ಮಹಾಜನ್ ಶೆಟ್ಟಿ ತೇಲ್ಕರ್ ಮನೆಯಿಂದ ಹಾಗೂ ಶಿವಕುಮಾರ ಕಶೆಟ್ಟಿ ಮನೆಯಿಂದ ರಾಜಶೇಖರ ಮನೆಯವರಗೆ ಸಿ.ಸಿ ರಸ್ತೆ ನಿರ್ಮಾಣ.	10.00
6	ಕಲಬುರಗಿ ನಗರದ ವಾರ್ಡ.ನಂ.33ರ ಅಲ್ಲಮ ವಕಿಲರವರ ಮನೆಯಿಂದ ಸಾಯಿ ಕಾಂಪ್ಲೆಕ್ಸದಿಂದ ಸಾಗರ ಪಟೇಲ ಮನೆಯಿಂದ ಗದಲೆಗಾಂವ ಮನ ವ್ಹಾಯಾ ಬಿದ್ದಿ ಪ್ರಸಾದ ಮನೆ ಯಿಂದ ಸಾಗರ ಪಟೇಲ ಮನೆವರೆಗೆ ಸಿ.ಸಿ ರಸ್ತೆ ನಿರ್ಮಾಣ	14.00
7	ಕಲಬುರಗಿ ನಗರದ ವಾರ್ಡ.ನಂ41ರ ರಾಮನಗರದ ನರಿಸಿಂಗ ಮೊತಕಪಲ್ಲಿ ಮನೆಯಿಂದ ಯಲ್ಲಮ್ಮ ದೇವಸ್ಥಾನದವರೆಗೆ ಸಿ.ಸಿ ರಸ್ತೆ ಮತ್ತು ಎರುಡುಬದಿ ಡ್ರೇನ ನಿರ್ಮಾಣ.	10.00
8	ಕಲಬುರಗಿ ನಗರದ ವಾರ್ಡ ನಂ 43ರ ಸರ್ಕಾರಿ ನೌಕರರ ಭವನದಿಂದ ಬಸವ ಖಾನಾವಳಿವರೆಗೆ ಸಿ.ಸಿ ಚರಂಡಿ ನಿರ್ಮಾಣ	10.00
9	ಕಲಬುರಗಿ ನಗರದ ವಾರ್ಡ ನಂ 43 ರ ಶಿವಶರಣಪ್ಪಾ ಗೋಗಿ ರವರ ಮನೆಯಿಂದ ಹಣಮಂತ ತೆಗನೂರ ಮನೆವರೆಗೆ ಸಿ.ಸಿ ಚರಂಡಿ ನಿರ್ಮಾಣ	10.00
10	ಕಲಬುರಗಿ ನಗರದ ವಾರ್ಡ.ನಂ47ರ ಎಮ್.ಎಸ್.ಆಯ್ ಕಾಲೇಜ ಮತ್ತು ಕ್ಯಾಟ್ರಸ್ ರಸ್ತೆಯಿಂದ ಹಣಮಂತ ರವರ ಮನೆವರೆಗೆ ಸಿ.ಸಿ ರಸ್ತೆ ನಿರ್ಮಾಣ.	10.00
11	ಕಲಬುರಗಿ ನಗರದ ವಿ.ಟಿ.ಒ ಕಾಲೇಜನಿಂದ ಸುತ್ತ ಚಂದು ಬಡಜಿ ಮನೆವರೆಗೆ ಪ್ರಶಾಂತ ನಗರ (ಬಿ) ವರೆಗೆ ಸಿ.ಸಿ ರಸ್ತೆ ನಿರ್ಮಾಣ.	15.00
12	ಕಲಬುರಗಿ ನಗರದ ವಾರ್ಡ.ನಂ.55ರ ಮಾಣಿಕಪ್ರಭು ಕಾಲೋನಿಯ ದಯಾನಂದ ಎಕುಬುಟೆ ಮನಿಯಿಂದ ರಾಜೇಶ್ವರಿ ಬಾಳಿ ಮನೆಯಿಂದ ವಾಯ್ಹಾ ಅಪ್ಪಣ್ಣ ಮನೆಯವರೆಗೆ ಸಿ.ಸಿ ರಸ್ತೆ ನಿರ್ಮಾಣ.	20.00
13	ಕಲಬುರಗಿ ನಗರದ ವಾರ್ಡ.ನಂ.54ರ ಹಳೆ ಜೇವರ್ಗಿ ಮುಖ್ಯರಸ್ತೆಯ ಗಣೇಶ ನರ್ಸಿಂಗ ಹೊಮದಿಂದ ರೆಡ್ಡಿ ಪೇಂಟ್ರೋಲ್ ಬಂಕವರೆಗೆ ಸಿ.ಸಿ ರಸ್ತೆ ನಿರ್ಮಾಣ.	25.00
14	ಕಲಬುರಗಿ ನಗರದ ವಾರ್ಡ.ನಂ54ರ ಸದಾಶಿವ ನಗರದ ಆರ್.ಎಸ್.ಬುಚನಳ್ಳಿ ನೆಯಿಂದ ಗಾಬ್ರೇ ಲೇಔಟ ಉದ್ಯಾನವನದ ವರೆಗೆ ಸಿ.ಸಿ ರಸ್ತೆ ನಿರ್ಮಾಣ.	20.00
15	ಕಲಬುರಗಿ ನಗರದ ಅಹ್ಮದ ರಜಾ ಕಾಲೋನಿಯ ರಿಂಗ್ ರಸ್ತೆ ಜುಬೇರ್ ಅಹ್ಮದ ಮನೆಯಿಂದ ಖಾಜಾ ಭಾಯಿ ಕಿರಾಣಾ ಅಂಗಡಿವರೆಗೆ ರಸ್ತೆ ನಿರ್ಮಾಣ	25.00
16	ಕಲಬುರಗಿ ನಗರದ ಗುಲಶನ್ ಅರಫಾತ್ ಕಾಲೋನಿಯ ಗಫೂರ್ ಪಟೇಲ್ ಮನೆಯಿಂದ ಮೌಲ್ವಿ ಸಾದಿಖ ಮನೆವರೆಗೆ ಚರಂಡಿ ಹಾಗೂ ರಸ್ತೆ ನಿರ್ಮಾಣ	15.00

17	ಕಲಬುರಗಿ ತಾಲೂಕಿನ ಅಹ್ಮದ ನಗರದ ಅಕ್ಬರಿ ಮಸೀದಿ ಹತ್ತಿರ ಮುಸ್ತಫಾ ಮನೆಯಿಂದ ವಸೀಮ್ ಮನೆವರೆಗೆ ಹಾಗೂ ಜಾವಿದ ಪಟೇಲ ಮನೆಯಿಂದ ರುಸ್ತೂಮ ಸಾಬ ಮನೆವರೆಗೆ ಚರಂಡಿ ಮತ್ತು ರಸ್ತೆ ನಿರ್ಮಾಣ	20.00
18	ಕಲಬುರಗಿ ನಗರದ ಇಸ್ಲಾಮಾಬಾದ ಕಾಲೋನಿಯ ಲಿಟಿಲ್ ಫ್ಲಾವರ್ ಶಾಲೆ ಹತ್ತಿರ ಚರಂಡಿ ಹಾಗೂ ರಸ್ತೆ ನಿರ್ಮಾಣ	10.00
19	ಕಲಬುರಗಿ ನಗರದ ವಾರ್ಡ.ನಂ.38 ರ ಬಿದ್ದಾಪುರ ಕಾಲೋನಿಯ ಮಾರುತಿ ಗುತ್ತೇದಾರ ಮನೆಯಿಂದ ಮದನಕರ ಮನೆವರೆಗೆ ಸಿ.ಸಿ ರಸ್ತೆ ನಿರ್ಮಾಣ.	10.00
20	ಕಲಬುರಗಿ ನಗರದ ಮಾಣಿಕೇಶ್ವರ ಕಾಲೋನಿಯ ಹೇರೂರ ಮನೆಯಿಂದ ಸ್ಮಶಾನ ಭೂಮಿವರೆಗೆ ರಸ್ತೆ ನಿರ್ಮಾಣ	10.00
21	ಕಲಬುರಗಿ ನಗರದ ವಾರ್ಡ ನಂ.9ರಲ್ಲಿ ಆಜಮ್ ಪಟೇಲ್ ಮನೆಯಿಂದ ಅಬ್ಬಾಸ ಡ್ರೈವರ್ ಮನೆವರೆಗೆ ರಸ್ತೆ ನಿರ್ಮಾಣ	10.00
22	ಕಲಬುರಗಿ ನಗರದ ವಾರ್ಡ ನಂ:29 ರಲ್ಲಿ ಗುಂಡಯ್ಯಾ ಮನೆಯಿಂದ ಶ್ರೀಮಂತ ಮನೆವರೆಗೆ ವ್ಹಾಯಾ ಊಮೀಯಾ ಮಸ್ಜೀದ ರಸ್ತೆ ನಿರ್ಮಾಣ	10.00
23	ಕಲಬುರಗಿ ನಗರದ ರೇವಣಸಿದ್ದೇಶ್ವರ ಕಾಲೋನಿಯ ಹುಮ್ನಾಬಾದ ಮುಖ್ಯ ರಸ್ತೆಯಿಂದ ಓಕಳಿ ಮನೆವರೆಗೆ ರಸ್ತೆ ಹಾಗೂ ಚರಂಡಿ ನಿರ್ಮಾಣ	10.00
24	ಕಲಬುರಗಿ ನಗರದ ಮಿಲ್ಲತ ನಗರ ಬಡಾವಣೆಯ ಎಂ.ಆರ್.ಎಲ್ ಮೆಹಬೂಬ ಮನೆ ಎದುರು ರಸ್ತೆ ನಿರ್ಮಾಣ	10.00
25	ಕಲಬುರಗಿ ನಗರದ ನಯಾ ಮೊಹಲ್ಲಾ ಬಡಾವಣೆಯ ಶಫಿ ಹುಂಡೇಕರ್ ಮನೆಯಿಂದ ಜವಾಹರ ಹಿಂದ ಶಾಲೆಯ ಚರಂಡಿ ವರೆಗೆ ವ್ಹಾಯಾ ಹಾಜಿ ಅಂಗಡಿಯಿಂದ ಗೋರೆ ಮನೆವರೆಗೆ ಚರಂಡಿ ನಿರ್ಮಾಣ	25.00
26	ಕಲಬುರಗಿ ನಗರದ ಝುಮ್ ಝುಮ್ ಕಾಲೋನಿಯ ಮುಖ್ಯ ರಸ್ತೆಯಿಂದ ಜಾವಿದ್ ಮನೆವರೆಗೆ ರಸ್ತೆ ಹಾಗೂ ಚರಂಡಿ ನಿರ್ಮಾಣ	10.00
27	ಕಲಬುರಗಿ ನಗರದ ಉಮರ್ ಕಾಲೋನಿಯ ವಾರ್ಡ ನಂ.13ರಲ್ಲಿ ಖಾಜಾ ಪಾಶಾ ಮನೆಯಿಂದ ಫಾರುಕ್ ಮನೆವರೆಗೆ ರಸ್ತೆ ಹಾಗೂ ಚರಂಡಿ ನಿರ್ಮಾಣ	10.00
28	ಕಲಬುರಗಿ ನಗರದ ಗ್ರೀನ್ ಹಿಲ್ಸ್ ಕಿರಾಣಾ ಸ್ಟೋರ್ದಿಂದ ಅಲಿ ಮಸೀದಿವರೆಗೆ ರಸ್ತೆ ನಿರ್ಮಾಣ	10.00
29	ಕಲಬುರಗಿ ತಾಲೂಕಿನ ಮದಿನಾ ಕಾಲೋನಿಯಲ್ಲಿ ಗ್ರೀನ್ ವೃತ್ತ ಹತ್ತಿರ ಇಮಾಮ ಸಾಬ ಮನೆಯಿಂದ ಇಕ್ಬಾಲ ಮಿಯಾ ಮನೆವರೆಗೆ ರಸ್ತೆ ನಿರ್ಮಾಣ	15.00
30	ಕಲಬುರಗಿ ತಾಲೂಕಿನ ಮದಿನಾ ಕಾಲೋನಿ ಸೋಯಿ ಗುಂಬದಿಂದ ಜಹಾಂಗೀರ ಪಟೇಲ ಮನೆವರೆಗೆ ರಸ್ತೆ ನಿರ್ಮಾಣ	15.00
31	ಕಲಬುರಗಿ ನಗರದ ಝುಮ ಝುಮ ಕಾಲೋನಿಯ ಸಿಟಿ ಸ್ಕೂಲ ಹತ್ತಿರ ರಮೇಶ ಅಂಗಡಿಯಿಂದ ರಯೀಸ್ ಮನೆವರೆಗೆ ಹಾಗೂ ಚಾಂದ ಮನೆಯಿಂದ ಐಸ್ ಫ್ಯಾಕ್ಟರಿವರೆಗೆ ಚರಂಡಿ ನಿರ್ಮಾಣ	15.30
32	ಕಲಬುರಗಿ ನಗರದ ವಾರ್ಡ.ನಂ.22ರ ವಿವೇಕಾನಂದ ನಗರದ ಬೋಗೇಶ್ವರ ಶಾಲೆಯಿಂದ ಸೋಮಶೇಖರ ಟೆಂಗಳಿ ಮನೆವರೆಗೆ ಡ್ರೇನ ನಿರ್ಮಾಣ.	10.00
33	ಕಲಬುರಗಿ ನಗರದ ಮಿಸ್ಬಾ ನಗರದ ಸದ್ಯ ಇರುವ ಸಿ.ಸಿ ರಸ್ತೆಯಿಂದ ರಸೂಲ್ ಪಟೇಲ್ ಕೆ.ಎಸ್.ಆರ್.ಪಿ ಮನೆ ಹತ್ತಿರ ರಸ್ತೆ ನಿರ್ಮಾಣ	10.00
34	ವಾರ್ಡ ನಂ: 30 ರಲ್ಲಿ ವಿಶ್ವೇಶ್ವರಯ್ಯಾ ಕಾಲೋನಿಯ ಶ್ರೀ ಎ.ಬಿ ಪಾಟೀಲ ಮನೆಯಿಂದ ಕುರ್ಲೆ ಮನೆಯವರೆಗೆ ರಸ್ತೆ ನಿರ್ಮಾಣ ಕಾಮಗಾರಿ	10.00
35	ವಾರ್ಡ ನಂ17 ಹನುಮಾನ ಮಂದಿರದಿಂದ ಲಂಗೋಟಿ ಪೀರ್ ದರ್ಗಾದವರೆಗೆ ರಸ್ತೆ ಮತ್ತು ಚರಂಡಿ ನಿರ್ಮಾಣ	10.00
36	ಕಲಬುರಗಿ ತಾಲೂಕಿನ ಸೂರ್ಯನಗರದ ಮಲ್ಲಕಾಜರ್ುನ ನಾಮದಾರ ಮನೆಯಿಂದ ಗಾರ್ಡನ್ ವರಗೆ ಸಿ.ಸಿ ರಸ್ತೆ ನಿರ್ಮಾಣ.	10.00
37	ವಾರ್ಡ ನಂ.17 ರಲ್ಲಿ ತರಕಾರಿ ಮಾರುಕಟ್ಟೆ ಬದಿಯಿಂದ ವಾಯಾ ಪೋಸ್ಟ್ ಆಫೀಸ್ ನಿಂದ ಸಿಟಿ ಬಸ್ ಸ್ಟ್ಯಾಂಡವರೆಗೆ ಮಳೆ ನೀರು ಚರಂಡಿ ನಿಮಾಣ	10.00
38	ಲಕ್ಷ್ಮೀ ನಗರದಲ್ಲಿ ಮಳೆ ನೀರು ಚರಂಡಿ ನಿರ್ಮಾಣ	20.00
39	ಕಲಬುರಗಿ ನಗರದ ರೆಹಮಾನ ಕಾಲೋನಿಯ ತಾಜ್ ಫಂಕ್ಷನ ಹಾಲ ಹಿಂದುಗಡೆ ರಸ್ತೆ ಹಾಗೂ ಚರಂಡಿ ನಿರ್ಮಾಣ	25.00
40	ಕಲಬುರಗಿ ನಗರದ ವಾರ್ಡ.ನಂ.55ರ ಎಸ್.ಬಿ.ಆಯ್ ಕಾಲೋನಿಯ ಪ್ಲಾಟ.ನಂ.1 ಗಂಗಾಧರ ಮೇಳಕುಂದಿ ಮನೆಯಿಂದ ಕಟ್ಟಮನಿ ಮನೆವರೆಗೆ ಸಿ.ಸಿ ರಸ್ತೆ ನಿರ್ಮಾಣ.	10.00
41	ಕಲಬುರಗಿ ನಗರದ ವಾರ್ಡ.ನಂ.55ರ ಮೌನೇಶ್ವ ಕಾಲೋನಿಯ ಮಹಿಳಾ ಮಂಡಲ ಹಿಂದುಗಡೆಯಿಂದ ಎಮ್.ಎಸ್ ಪಾಟೀಲ ಮನೆಯವರೆಗೆ, ಎಮ್.ಎಸ್. ಪಾಟೀಲ ಮನೆಯಿಂದ ವಿಜಯಕುಮಾರ ಪರಂಜಪೆ ಮನೆಯವರೆಗೆ ಸಿ.ಸಿ ರಸ್ತೆ ನಿರ್ಮಾಣ.	10.00
42	ಕಲಬುರಗಿ ನಗರದ ವಾರ್ಡ.ನಂ.50 ರ ದತ್ತ ನಗರ ಶಿವುರೆಡ್ಡಿ ಮನೆಯಿಂದ ಜಗನ್ನಾತ ರಾವ ಮನೆವರಗೆ ಸಿ.ಸಿ ರಸ್ತೆ ನಿರ್ಮಾಣ.	10.00
43	ಕಲಬುರಗಿ ನಗರದ ವಾರ್ಡ.ನಂ30ರ ಭೋಗಶೆಟ್ಟಿರವರ ಮನೆಯಿಂದ ಬಿ.ಎಸ್. ಪಾಟೀಲ ಮನೆವರಗೆ ಸಿ.ಸಿ ರಸ್ತೆ ನಿರ್ಮಾಣ.	10.00
44	ಕಲಬುರಗಿ ನಗರದ ವಾರ್ಡ.ನಂ30ರ ಬಾಬುರಾವ ಮನೆಯಿಂದ ಟೆಂಗಳಿ ಮನೆವರಗೆ ಸಿ.ಸಿ ರಸ್ತೆ ನಿರ್ಮಾಣ.	10.00

45	ಕಲಬುರಗಿ ನಗರದ ಗಣೇಶ ನಗರ ಹೌಸಿಂಗ್ ಬೋರ್ಡ ಕಾಲೋನಿಯಲ್ಲಿ ರಸ್ತೆ ನಿರ್ಮಾಣ	10.00
46	ಕಲಬುರಗಿ ನಗರದ ವಾರ್ಡ.ನಂ.31 ರಾಜಾಪುರ ರವರ ಮನೆ ಕ್ರಾಸದಿಂದ ಗೌಳಿ ಗಿರಣಿವರೆಗೆ ಸಿ.ಸಿ ಚರಂಡಿ ಮತ್ತು ಸ್ಲಾಬ ನಿರ್ಮಾಣ	10.00
47	ಕಲಬುರಗಿ ನಗರದ ವಾರ್ಡ.ನಂ.36ರ ಶ್ರೀಮಂತ ಪೂಜಾರಿ ಮನೆಯಿಂದ ಡಾ||ಹರನಾಳ ಆಸ್ಪತ್ರೆ ವರೆಗೆ ಸಿ.ಸಿ ರಸ್ತೆ ಮತ್ತು ಡ್ರೇನ ನಿರ್ಮಾಣ.	10.00
48	ಕಲಬುರಗಿ ನಗರದ ವಾರ್ಡ.ನಂ.36ರ ಶಂಕರ ಮಾಸ್ತರ ಮನೆಯಿಂದ ಶಾಹುಸೇನ ದರ್ಗಾ ವರೆಗೆ ಸಿ.ಸಿ ರಸ್ತೆ ಮತ್ತು ಡ್ರೇನ ನಿರ್ಮಾಣ.	10.00
49	ಕಲಬುರಗಿ ನಗರದ ವಾರ್ಡ.ನಂ.54ರ ಜೇವರ್ಗಿ ಕಾಲೋನಿಯ ಮುಖ್ಯ ರಸ್ತೆಯಿಂದ ವ್ಹಾಯಾ ಚರ್ಚ ಲೋಕಮಾನ ಫಾರ್ಮಸಿ ಕಾಲೇಜ ವರೆಗೆ ಸಿ.ಸಿ ರಸ್ತೆ ಮತ್ತು ಡ್ರೇನ ನಿರ್ಮಾಣ.	15.00
50	ಕಲಬುರಗಿ ನಗರದ ವಾರ್ಡ.ನಂ.49ರ ಇಂಧಿರಾ ನಗರ ಬಡಾವಣೆಯ ಕಾನ್ವೆಂಟ ಶಾಲೆ ಕ್ರಾಸದಿಂದ ಸಾರ್ವಜನಿಕ ಶೌಚಾಲಯದ ವರೆಗೆ ಸಿ.ಸಿ ಮತ್ತು ಡ್ರೇನ ನಿರ್ಮಾಣ.	16.00
51	ಕಲಬುರಗಿ ನಗರದ ವಾರ್ಡ ನಂ.21ರ ಖನಿ ಬಡಾವನೆಯಲ್ಲಿ ಧರ್ಮಣ್ಣ ಮನೆಯಿಂದ ರಾಜೋಜಿ ಮನೆವರೆಗೆ ರಸ್ತೆ ನಿರ್ಮಾಣ	4.40
52	ಕಲಬುರಗಿ ನಗರದ ವಾರ್ಡ ನಂ: 55 ರ ವರದಾ ನಗರದ ಸೋಮನಾಥ ವಲದಾರ ಮನೆಯಿಂದ ಮಲ್ಲಪ್ಪಗೌಡ ಖಜೂರಿ ಯವರ ಮನೆಯವರೆಗೆ ವರದಾನಗರ ಡಾಮಿನೆಂಟ ಶಾಲೆ ಹಿಂದುಗಡೆ ಸಿ.ಸಿ. ರಸ್ತೆ ನಿರ್ಮಾಣ.	25.00
53	ವಾರ್ಡ ನಂ. 17 ರಲ್ಲಿಯ ಫೋರ್ಟ್ ರಸ್ತೆಯ ದಿಲ್ಲಿವಾಲಾ ಸ್ವೀಟ್ ಶಾಪ್ ದಿಂದ ನಮೋಶಿ ಮನೆ, ನಮೋಶಿ ಗಲ್ಲಿವರೆಗೆ ಸಿ.ಸಿ. ರಸ್ತೆ ಮತ್ತು ನಾಲೆ ನಿರ್ಮಾಣ.	15.00

ಹೆಚ್.ಕೆ.ಆರ್.ಡಿ.ಬಿ 2017-18 ಮ್ಯಾಕ್ರೋ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ವಿವರ

Sl.No	Work Name	Rs. (In Lakhs)
1	ಕಲಬುರಗಿ ನಗರದ ಕೆ.ಹೆಚ್.ಬಿ. ಕಾಲೋನಿಯಲ್ಲಿ ಸೇಡಂ ರಸ್ತೆಯ ರಶ್ಮಿ ಬಿಲ್ಡಿಂಗದಿಂದ ಶಂಕರಬಸಯ್ಯ ಮನೆಯವರೆ ಸಿಸಿ ರಸ್ತೆ ನಿಮ್ರಾಣ ಕಾಮಗಾರಿ	75.00
2	ಕಲಬುರಗಿ ನಗರದ ವಾರ್ಡ ನಂ. 13 ರಲ್ಲಿ ಶರಂ ಅವಂತಿಗಿ ಮನೆಯಿಂದ ವಿಯಕುಮಾರ ಮೋದಲಿಯಾರ ಮನೆಯವರೆಗೆ ಹಾಗೂ ಅಕ್ಕಮಹಾದೇವಿ ದೇವಸ್ಥಾನದಿಂದ ಅಂಭಾ ಭವಾನಿ ದೇವಸ್ಥಾನದವರೆಗೆ ಸಿಸಿ ರಸ್ತೆ ಹಾಗೂ ಡ್ರೈನೇಜ ನಿರ್ಮಾಣ ಕಾಮಗಾರಿ.	35.00
3	ಕಲಬುರಗಿ ತಾಲೂಕಿನ ಎಸ್.ಹೆಚ್.149 ರಿಂದ ಸಿಟಿ ಆಂಗ್ಲ ಮಾಧ್ಯಮ ಶಾಲೆಯವರೆಗೆ ವ್ಹಾಯಾ ಝುಮ್ ಝುಮ್ ಕಾಲೋನಿ ಅಸಮತ ಮಸೀದಿವರೆಗೆ ರಸ್ತೆ ನಿರ್ಮಾಣ	69.00
4	ಕಲಬುರಗಿ ನಗರದ ವಾರ್ಡ ನಂ. 08ರಲ್ಲಿ ಮಸೀದಿಯಿಂದ ಭವಾನಿ ದೇವಸ್ಥಾನದ ವರೆಗೆ ಬಸವಲಿಂಗೇಶ್ವರ ದೇವಸ್ಥನದ ಮಾರ್ಗವಾಗಿ ಹಾಗೂ ಫಿಲ್ಟರ ಬೆಡ ದಿಂದ ಚಪ್ಪರ ಬಂದಿ ಕಾಂಪ್ಲೇಕ್ಸ ವರೆಗೆ ಎ.ಪಿ.ಎಂ.ಸಿ. ಕಂಪೌಂಡ ಮಾರ್ಗವಾಗಿ ಸಿ.ಸಿ. ರಸ್ತೆ ಹಾಗೂ ಡ್ರೈನೇಜ ನಿರ್ಮಾಣ ಕಾಮಗಾರಿ	112.00
5	ಕಲಬುರಗಿ ನಗರದ ವಾರ್ಡ ನಂ. 8ರಲ್ಲಿ ನಳಿನಿ ಆಸ್ಪತ್ರೆಯಿಂದ ಗಾಂಧಿ ನಗರದ ಕಮಾನ ವರೆಗೆ (ಭವಾನಿ ದೇವಸ್ಥಾನದ ಶಿವಾಜಿ ನಗರ ಮಾರ್ಗವಾಗಿ)	25.00
6	ಕಲಬುರಗಿ ನಗರದ ವಾರ್ಡ ನಂ, 21 ರಲ್ಲಿ ರಾಜೇಂದ್ರ ದೋನ್ನೂರು ಮನೆಯಿಂದ ಹೊಸ ರಾಘವೇಂದ್ರ ಕಾಲೋನಿ ವರೆಗೆ ರಸ್ತೆ ಸುಧಾರಣೆ	45.00
7	ಕಲಬುರಗಿ ನಗರದ ವಾರ್ಡ ನಂ. 53ರಲ್ಲಿ ಜಿ.ಡಿ.ಎ. ಬಡಾವಣೆ ದರಿಯಾಪುರ ಸರ್ವೆ ನಂ. 11/1ರಲ್ಲಿ ಸಿಸಿ ರಸ್ತೆ ನಿರ್ಮಾಣದ ಜೋತೆಗೆ ಎಸ್.ಡಬ್ಲೂ.ಡಿ ಡ್ರೈನೇಜ್ ನಿರ್ಮಾಣ	98.00
8	ಕಲಬುರಗಿ ನಗರದ ವಾರ್ಡ ನಂ. 54ರಲ್ಲಿ ಅರೋಧತಿ ಕಾಲೇಜಿನ ಹಿಂಭಾಗದಿಂದ ಸ್ಪಾರ್ಕಲ್ ಶಾಲೆಯವರೆಗೆ ಆಂತರಿಕ ರಸ್ತೆ ಸುಧಾರಣೆ ಡ್ರೈನೇಜ್ ನಿರ್ಮಾಣ	84.95
9	ಕಲಬುರಗಿ ತಾಲೂಕಿನ ನಯಾಮೊಹಲ್ಲಾ ಬಡಾವಣೆಯಿಂದ ದರ್ಗಾ ಮುಖ್ಯ ರಸ್ತೆ ಇರುವ ಮಳೆ ನೀರು ಚರಂಡಿ ವರೆಗೆ ವ್ಹಾಯ ವಾಹೆದ ಅಲಿ ಪಾಶಾ ಹಫೀಜ ಮುಭಾಲೆ ಮನೆಯಿಂದ ರೋಜಾ ಜಾಗಿರದಾರ ಮನೆಯವರೆ ಮಳೆ ನೀರು ಚರಂಡಿ	82.50
10	ಕಲಬುರಗಿ ತಾಲೂಕಿನ ಮೆಕ್ಕಾ ಕಾಲೋನಿಯ ಎಸ್.ಬಿ.ಹೆಚ್ ಬ್ಯಾಂಕನಿಂದ ರೆಹಮತ ನಗರದ ಚರಂಡಿ ವರೆಗೆ ಚರಂಡಿ ನಿರ್ಮಾಣ ವ್ಹಾಯಾ ಮುಖಬೂಲ್ ಮನೆ ಹಾಗೂ ತೌಫೀಕ ದೇಸಾಯಿ ಮನೆ	96.00
11	ಕಲಬುರಗಿ ತಾಲೂಕಿನ ಸುಲ್ತಾನಪೂರ ಮುಖ್ಯ ರಸ್ತೆಯಿಂದ ತಾಜ್ ನಗರ ಮುಖ್ಯ ರಸ್ತೆವರೆಗೆ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ	98.50
12	ಕಲಬುರಗಿ ತಾಲೂಕಿನ ಮದೀನಾ ಕಾಲೋನಿಯಲ್ಲಿ ಸಲೀಂ ನದಾಫ್ ಮನೆಯಿಂದ ಕೆ.ಎನ.ಸಯೀದ್ ಮನೆ ಹಾಗೂ ಆರ್ಜೂ ಹಿಲ್ ಮನೆವರೆಗೆ ರಸ್ತೆ ಚರಂಡಿ ನಿರ್ಮಾಣ	98.00
13	ಕಲಬುರಗಿ ತಾಲೂಕಿನ ಶಹಾಬಜಾರ ಮಾತಾ ಮಾಣೀಕೇಶ್ವರಿ ಕಾಲೋನಿಯಲ್ಲಿ ಚರಂಡಿ ನಿರ್ಮಾಣ	99.96

14	ಕಲಬುರಗಿ ತಾಲೂಕಿನ ಗಂಜ್ ಮುಖ್ಯ ರಸ್ತೆಯಿಂದ ಕೆ.ಹೆಚ್.ಬಿ. ಬಡಾವಣೆ ಮೊಹ್ಮದ ಯುನುಸ್ ಕಿರಾಣಾ ಅಂಗಡಿಯವರೆಗೆ ರಸ್ತೆ ನಿರ್ಮಾಣ ಹಾಗೂ ಇಸ್ಲಾಮಾಬಾದ ಕಾಲೋನಿಯ ರಶೀದ ಭಾಯಿ ಕಿರಾಣಾ ಅಂಗಡಿಯಿಂದ ಅಲ್ಮಿರಾ ಕಾರ್ಖಾನೆವರೆಗೆ ಕೆ.ಎಂ.ಎಫ್. ಡೈರಿ ಹಿಂದುಗಡೆಯ ರಸ್ತೆ ನಿರ್ಮಾಣ.	100.00
15	ಕಲಬುರಗಿ ತಾಲೂಕಿನ ಮಿಲ್ಲತ ನಗರದ ಹಾಗೂ ಮಸ್ಜೀದ್ ಖಾಭೆ ಖೌಸೇನ ಮತ್ತು ಮಸ್ಜೀದೇ ಬಂದಾನವಾಜ್ ಸುತ್ತಲಿನ ಚರಂಡಿ ನಿರ್ಮಾಣ	100.00
16	ಕಲಬುರಗಿ ತಾಲೂಕಿನ ಫಿರ್ದೋಸ್ ನಗರ ಕಾಲೋನಿ ಮತ್ತು ಅಬುಬಕ್ಕರ ಕಾಲೋನಿ ಹಾಗೂ ಅಹ್ಮದ ನಗರದ ಆಸಿಫ ಚಾಲಕನ ಮನೆ ಹತ್ತಿರ ಚರಂಡಿ ನಿರ್ಮಾಣ	95.00
17	ಕಲಬುರಗಿ ನಗರದ ವರ್ಗಿಸ ಆಪಾರ್ಟಮೆಂಟನಿಂದ ಹರಿಕೃಷ್ಣ ನಗರದ ಎಸ್.ಡಬ್ಲ್ಯೂ.ಡಿ. ಮೂಲಕ ಕೆ.ಎಚ್.ಬಿ.ಕಾಲೋನಿಯವರೆಗೆ ರಸ್ತೆ ಸುಧಾರಣೆ (ತಾರ್ ರಸ್ತೆ) ಡ್ರೈನೇಜ್ ಸೇರಿದಂತೆ ಕಾಮಗಾರಿ	65.00
18	ಕಲಬುರಗಿ ನಗರದ ವಾರ್ಡ ನಂ. 48ರಲ್ಲಿ ಹನುಮಾನ ತಾಂಡಾದಲ್ಲಿ ರಸ್ತೆ ಸುಧಾರಣೆ ಹಾಗೂ ಡ್ರೈನೇಜ್ ನಿರ್ಮಾಣ ಕಾಮಗಾರಿ	99.00
19	ಕಲಬುರಗಿ ನಗರದ ವಾರ್ಡ ನಂ. 48ರಲ್ಲಿ ತಾರಪೌಲ್ ಏರಿಯಾದಲ್ಲಿ 11 ಅಡ್ಡ ರಸ್ತೆಯಿಂದ 14ನೇ ಅಡ್ಡ ರಸ್ತೆವರೆಗೆ ರಸ್ತೆ ಸುಧಾರಣೆ ಡ್ರೈನೇಜ ನಿರ್ಮಾಣ	100.00
20	ಕಲಬುರಗಿ ನಗರದ ವಾರ್ಡ ನಂ. 53ರಲ್ಲಿ 1ನೇ ಅಡ್ಡ ರಸ್ತೆಯಿಂದ 11ನೇ ಅಡ್ಡ ರಸ್ತೆವರೆಗೆ ತಾರಫೈಲ ಏರಿಯಾದಲ್ಲಿ ಸಿಸಿ ರಸ್ತೆ ನಿರ್ಮಾಣದ ಜೋತೆಗೆ ಎಸ್.ಡಬ್ಲೂಡಿ ಡ್ರೈನೇಜ ನಿರ್ಮಾಣ	85.00
21	Improvement of Road from Basveshwar circle to Jaleel house and Payan road to Idal school cross to Naseer house to ring road Tipu sulatan chowk (Via Dawood Bakery to Water tank) in Kalaburagi City.	333.00
22	Construction of SWD from Bakar Jail Circle to join Santraswadi Majid (Via Adarsh Nagar Ward No. 29)	158.00
23	Construction of Mutton Market at Super Market Kalaburagi	94.60
24	Electrical work for Mutton Market at Super Market Kalaburagi	8.97
25	ಕಲಬುರಗಿ ನಗರದ ಸೋನಿಯಾಗಾಂಧಿ ಕಾಲೋನಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 90 ಮಿಮಿ ಹಾಗೂ 63 ಮಿಮಿ ವ್ಯಾಸದ ಹೆಚ್.ಡಿ.ಪಿ.ಇ. ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿ.	24.31
26	Providing and laying CC Road at Telkar Colony W.No. 46 in Kalaburagi City	95.50
27	Improvement of road from Chand Bhatti house to Quired Ali Patel house via Sifan house in Pahelwan Colony @ Misba Nagar W.No. 20 in Kalaburagi City.	78.75
28	Formation of road at Shams Masjid 3 roads in Misba Nagar W.No. 20 in Kalaburagi City.	85.30

14ನೇ ಹಣಕಾಸು 2016-17 ಸಾಲಿನ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ವಿವರ

Sl.No	Work Name	Rs. (In Lakhs)
1	Improvements of community hall behind GTT college at ward no 44	5.00
2	Improvement of Taj Nagar Grave yard	6.00
3	Improvement of Badki Bowli Grave yard	6.50
4	Improvement of Kench Basaveshwar Grave yard near ring road	5.00
5	Improvement of Grave yard beside Akbar Hussain school	3.00
6	Improvement of SVP GDA Layout Grave yard	2.50
7	Improvement of Grave yard Opposite Salehane Masjid Grave yard	7.50
8	Improvement of Veerashaiva Grave Yard Shahabazar	5.00
9	Improvement of Grave Yard at Chitari Saw Mill Grave yard	3.00
10	Improvement of Lower Lane Santraswadi Grave Yard	7.00
11	Improvement of Rahemat Nagar Idga Grave Yard	6.00
12	Improvement of Payan road grave yard (National chowk)	4.00

13	Improvement of Md Jani Grave yard behind Jawar-e-Hind school	5.00
14	Improvement of Grave yard at Sy no 113/4 of Kapnoor Village	4.00
15	Improvement of Khalandar khan grave yard opp St Joseph convent school	6.50
16	Improvement of Eidgha Grave yard Aland colony at ward no 18	4.00
17	Improvement of Old MSK Mill Grave yard at ward no 37	4.00
18	Construction of Ladies Public Toilet Behind KEB Quarters at ward no 52	8.00
19	Repairs to Public Toilet at ward no 7 Rajeev Gandhi Nagar (Modified 23.02.2017)	0.90
20	Construction of Public Toilet at Shaikh Roza at ward no 18	10.00
21	Improvement of existing Toilet behind SBH Bank Sangameshwar colony (Revised 10.02.2017)	8.00
22	Improvement of existing Toilet beside Ram Mandir Brahampur (Revised 10.02.2017)	7.12
23	Construction of New Public Toilet at Hanuman nagar at ward no 52 (Revised)	5.00
24	Repairs to Public Toilet Block at Ward no 33 Khatgar Pura Shahabazar (Modified 23.02.2017)	0.60
25	Repairs to Public Toilet Block at Indira Nagar at ward no 49 (Modified 23.02.2017)	4.97
26	Improvement of Public Toilet at ward no 6	5.00
27	Repairs to Public Toilet Block at Near Shivandas Math at ward no 40 (Modified 23.02.2017)	3.45
28	Repairs to Public Toilet Block at Bhovi Galli at ward no 27 (Modified 23.02.2017)	1.49
29	Repairs to Public Toilet Block at Gollur colony at ward no 45 (Modified 23.02.2017)	2.85
30	Repairs to Public Toilet Block at Kori Matha at ward no 36 (Modified 23.02.2017)	4.84
31	Repairs to Public Toilet Block Raju Gandi Nagar at ward no 7 (Modified 23.02.2017)	0.90
32	Construction of Community Toilet at ward no 35	5.00
33	Improvement of Park at Ishwar Temple Venkatesh Nagar	8.00
34	Improvement of Garden at ward no 38	5.00
35	Improvement of Garden at ward no 39	5.00
36	Improvement of Garden at Shahabaz colony at ward no 53	7.00
37	Improvement of Garden beside Mosque Inamdar house at ward no 27	3.00
38	Improvement of Garden at Anand Nagar at ward no 42 (Modified 23.02.2017)	5.00
39	Improvement of Garden near Srishail Jewargi house at Makalayout at ward no 55	5.12
40	Construction of Park at Shetty Garden Shetty Complex (Revised)	7.00
41	Construction of New Community Hall at waddar Galli Shahabazar (Revised)	8.00
42	Improvement of Garden at MSK Mill near Akkamahadevi College at ward no 37	5.00
43	Improvemnt of Macca colony Garden at ward no 13	5.00
44	Improvement of Community Hall at ward no 5	5.00
45	Improvement of Garden at Shakti Nagar at ward no 51	5.00
46	Improvement of Garden at Bhagavati Nagar at ward no 51	5.00
47	Improvement of Road Muskan ledies corner to Masjid suppling company (Modified 19.01.2017)	5.00
48	Improvement of Road opposite Rafeeq Electrical Hadda mani layout behind New Raghavendra colony	5.00
49	Improvement of Road Opposite Ahmed Ali Mulla house Yadullah colony	3.00

50	Improvement of Road from Swamy house to Gotur house at ward no 8	5.00
51	Improvement of Road from Chowdeshwar Temple to Saibanna Poojari house at ward no 8	5.00
52	Improvement of Road from Ashok patil house to shashi kumar patil house at Jamshetty nagar at ward no 48 (Modified 26.08.2017)	5.00
53	Improvement of Diveder from Shahabazar naka to Aland Check post	51.00
54	Improvement of Diveder by providing Grills from Ram Mandir to Rashtrapati chowk	30.00
55	Improvement of Diveder with Grill work at Super Market	30.00
56	Foot path from Anand Hotel to SB College	9.20
57	Improvement of Divider by providing grills from Nagreshwar school to KMF Dairy (Modified 26.08.2017)	20.00
58	Improvement of existing CC Road Rabbani house sardar house payan at ward no 15	5.00
59	Improvement of Diveder from Margamma Temple to KMF Circle	18.16
60	Repairs of Road from Govt polytechnic to Rajapur road upto Jagat Grave yard	5.00
61	Improvement of Approach Road at Super Market at ward no 17	5.00
62	Improvement of Road from Road from infront of Ansari house at ward no 2	3.00
63	Providing RCC Slab on Existing storm water Drain from Harikrishna Nagar to pawar layout	10.00
64	Improvement of existing road at lower lane station Bazar at ward no 52	5.00
65	Improvement of road Shabbir kotwal house to Khudawan house via Alameen school at ward no 37	5.00
66	Improvement of road Lorry wala house to Rafeeq Electrical house at ward no 20	5.00
67	Improvement of existing road Kalyan nagar Bank colony at ward no 47	5.00
68	Improvement to Road and drain from Aleem mulla house to Swami house at ward no 27 (Modified 19.01.2017)	2.50
69	Improvement to Road from Khaja house to Khawi house at ward no 27 (Modified 19.01.2017)	2.50
70	Improvement of Road from Guruputra house to Bilgundi house at Biddapur colony at ward no 38 (Revised 10.02.2017)	5.00
71	Improvement of Road from Bibo house to Surrounding Hibib Masjid at ward no 19 (Revised 10.02.2017)	5.00
72	Constructio of storm water drain from chagi house to Kalda house at Vivekanand Nagar ward no 19 (Revised 10.02.2017)	7.00
73	Construction of SWD from Eranna house to Mallikarjun house main road Biddapur near Hanuman Temple at ward no 38 (Revised 10.02.2017)	8.00
74	Construction of Storm water drain KCT Gate via Auto stand to Gold rose school	9.00
75	Construction of Storm water drain from Feroz house to Shabbir house at ward no 19 (Revised 10.02.2017)	7.00
76	Construction of storm water drain from Abdul Gani house to Abdulla sab Bodhan at ward no 1	7.00
77	Construction of storm water drain from Ismail Sab house to Riyaz Lohar house at ward no 1	8.00
78	Culvert of Storm water drain at station area	5.00
79	Construction of storm water drain from Minhaj house to Rauf Qureshi house via Jameel house and Ibrahim Masjid at ward no 5 madina colony	11.00
80	Construction of storm water drain from Taqi Meduk house to Calcutta Function Hall at ward no 11	12.00
81	Construction of storm water drain from Hanuman Temple to Rehman Seth and Shajeelan school to Moulali Katta at ward no 37	7.00

82	Construction of storm water drain from Zahedabi house to Yousuf Bakery house and syed jeelani house to Ayyub Miyan house at ward no 1	15.00
83	Construction of storm water drain from Nabani hokuse to pasha house payan	5.00
84	Construction of storm water drain from Nayeem khan house to Haneef segban peace colony	7.00
85	Construction of storm water drain from Chottu Bhai house to Gafur patel saradgi house via parl colony at ward no 20	11.00
86	Construction of Drain and Road from Mahalaxmi Temple to Sharanu house at Kuvempu Nagar at ward no 47 (Modified 23.02.2017)	13.00
87	Construction of storm water drain from Shanu house to MG road culvert at ward no 27	13.00
88	Construction of storm water drain from Javid house to MAT house at ward no 27	5.00
89	Construction of storm water drain from Allabakash house to Baba house at ward no 27	5.00
90	Construction of RCC Slab over existing storm water Drain from deshpande house at Harikrishana nagar	8.00
91	Construction of storm water drain Shakti Nagar Auto stand to CIB colony main road at ward no 51	4.00
92	Construction of storm water drain behind joshi wada to Amrut Ganur house at ward no 23	9.00
93	Construction of storm water drain from Shakti nagar Auto stand to Flour Mill at ward no 51	10.00
94	Construction of storm water drain from Khasim sab house to Jelani house at tarfile	6.36
95	Construction of storm water drain from Vijay Lodge to Big Bazar	6.00
96	Construction of SWD Altaf Electriction shop to Mohammadi chowk at ward no 21 (Modified 23.02.2017)	8.00
97	Construction of storm water drain from Khurshid house to Baba house via Kareem house at ward no 27	9.00
98	Construction of Storm water drain from Adam Khureshi house to Gadai masjid at ward no 26 (Modified 26.08.2017)	5.00
99	Construction of storm water drain from Farood TC house to Rauf khan house at ward no 26	5.00
100	Construction of storm water drain from Bhavani Nagar Sarikar house to Namdev TC via Bhavani Temple at ward no 3	14.00
101	Providing and Fixing of 120 watts LED in ward no 1 2 3 4 5 52 50 21 27 37 19 47 38 39 33 16 54 52 51 and 18	42.00
102	Errection of 10 mtr High Mast light at MSK Mill Old grave yard at ward no 37	1.25
103	Errection of 10 mtr Tubular Mini High Mast light at ward no 28 Grave yard	1.25
104	Errection of 10 mtr Tubular Mini High Mast light at Shahabazar Grave yard at ward no 18	1.25
105	Errection of 10 mtr Tubular Mini High Mast light at syed Akbar Hussain Grave yard at ward no 27	1.25
106	Errection of 10 mtr Tubular Mini High Mast light at Yashoda Hospital Old Jewargi road Kalaburagi	1.25
107	Errection of 10 mtr Tubular Mini High Mast light at Station area at ward no 52	1.25
108	Errection of 10 mtr Tubular Mini High Mast light at Aland check post Circle	1.25
109	Providing and Fixing of Astronomical Timers for Street Lights	20.74
110	Providng and Fixing of Penal Box to Ring road and Median Lights in city	10.00
111	Repairs and Replacement of Rusted High mast rope and shifting of high mast poles	12.00
112	Providing and Fixing of Solar lights in ward no 52 05 37 01 15 19 03 47 42 16 12 and 13	21.00
113	Extension of street light span at various locations in Kalaburagi city	4.84
114	Provinding street light phase to various Transformers in O and M unit no -5 CSD-2	10.49

115	Replacement of Burnt out U G Cable at Ring road and other median lights	18.00
116	Supply and Fixing of LED 72 watts at ward no 5 (Modified 23.02.2017)	5.03
117	Supplying and fixing of various Electrical materials such as celing fans Tube lights MCB and Wall mounting fans at main corporation office and 3 zonals offices	5.00
118	Errection of 10 mtr High Mast light at Mahalaxmi layout at ward no 4	1.25
119	Errection of 10 mtr High Mast light at Rehamath nagar Grave Yard	1.25
120	Errection of 10 mtr High mast light at ward no 51	1.25
121	Errection of 10 mtr High Mast light at Bandenawaz Masjid at Milat Nagar at ward no 32	1.25
122	Errection of 10 mtr Mini High Mast light at Qureshi grave yard at Yadulla colony	1.25
123	Errection of 10 mtr Mini High Mst light at Qureshi Grave yard at Mominpura at ward no 1	1.25
124	Errection of 10 mtr Mini High Mast light at Kencha Basaveshwara Grave Yard near Kapnoor Industrial area	1.25
125	Laying of UGD Line at Hanuman Nagar at ward no 52	5.00
126	Rectification of Manholes at ward no 19	5.00
127	Rectification of UGD Devdi and Bandenawaz Darga	14.00
128	Laying of UGD Eidga Layout Sarrounding Iqbal colony at ward 20	9.00
129	Laying of UGD Bhagwan Police house to sharanu CD shop at ward no 47	9.00
130	Laying of UGD at Nehru colony sarrounding at ward no 47	8.00
131	Laying of UGD Haji Baba house to Toph Khana Sandargalli at ward no 27	9.00
132	Providing and laying of UGD Missing Link from GDA Layout near beeru sing and MS Matpathi house to existing line near Siddappa Kumasi house at ward no 17 (150 mm dia SWG 450 mtr line)	8.00
133	Providing and laying of UGD Missing Link from Ramchandra house to Anand house. Laxman house to jai jagadish s house Davlatrao sir house to sharanayya house GDA colony Gokul nagar near shetji Bhavani Temple at ward no 23	6.00
134	Providing and laying UGD line at Harikrishana nagar at ward no 55	5.36
135	Rectification of UGD Line shastri nagar main road to Gopal Reddy at ward no 51	4.00
136	Laying of UGD Line at Ishwar Temple Venkatesh Nagar	5.00
137	Laying of SK Building to main road Kuvempu nagar at ward no 47	1.00
138	Laying of UGD Gouli house Gravey yard at ward no 51	5.00
139	Laying of UGD Surroundign area of ward no 38	7.00
140	Rectification of ugd line at Khuba plot near Eshwar Temple to Vodafone office. (200mm dia SWG 250mt UGD Line)	5.00
141	Rectification of UGD line at Sundar nagar opp MRMC Medical college to near Ashok kulkarni house (150 mm dia SWG 250mt UGD line)	6.00
142	Rectification of UGD line and chamber construction at Brampur Deshmukka vada to Lalageri main road (line 150mm dia SWG 250mt)	6.00
143	Missning link and chamber construction at Aiwan-e-shahi road Hanuman Mandir to Under Bridge (line 150mm dia SWG 150mt)	5.00
144	Rectification of UGD line and Chamber construction at Vidya nagr sanjevani pres to Bus stand main road (line 150mm dia SWG 150mt)	5.00
145	Rectification of UGD line at Shanti nagar chanukya school to Vishwanath Reddy Hospital (line 150mm dia SWG 200mt)	5.00

146	Rectification of UGD line and chamber construction at Basava nagar public Toilet to KSRTC no- 04 Depo compound (line 150mm dia SWG 150mt)	5.00
147	Laying of UGD Behind Nooh Moulana House at ward no 10	5.00
148	Rectification of UGD line at Khadri chowk to shetty complax (Aland main road) at ward no 19 (150mm dia SWG for a length of 150mt)	5.00
149	Rectification of UGD line and chamber construction at shaik roza Minar to Mahadev nagar at ward no 18 (100mm dia SWG for a length of 150mt)	4.00
150	Rectification of UGD line at NGOs Colony near Malevadi s no 2/2, 3/1a near Ramchandra patil lade and sidramappa house near khadri chowk at ward no 22 (150mm dia SWG for a length of 150mt)	5.00
151	Missning link at Gubbi colony near subhash Guttedar house at ward no 45 (150mm dia SWG for a length of 100mt)	3.00
152	Rectification of UGD line at sundar nagar near Mahindra showroom sedam main road at ward no 45 (150mm dia SWG for a length of 150mt)	3.00
153	Rectification of UGD line and chamber construction at Bank colony Gunj Back side of Lahoti kalyan Mantap at ward no 9 (200mm dia SWG for a length of 150mt)	7.00
154	Rectification of UGD line at Shanti Nagar to Kanni Market at ward no 22 (150mm dia sWG for a length of 150mt)	4.00
155	Rectification of UGD line and Chamber construction at Brampur near Gachinamani Hospital Back side to Banshankari Layout at ward no 40 (150mm dia SWG for a length of 100mt)	3.00
156	Proving Missing links at Diffrent Locations in at ward no 54 and 55 (150mm dia SWG for a lenght of 500mt)	6.00
157	Rectification of UGD line at ward no 17 (150mm dia SWG for a lenght of 200mt)	5.00
158	Raising of Manhole and Frame at Qamar colony	5.00
159	Providing and laying UGD line from Revansiddappa Nasi House to Udaya Nagar (Krishneshwar Temple) at ward no 54	5.00
160	Providing and laying UGD line from Corporation main building to Main road	5.00
161	Laying of UGD Shabir house to Choudry house at ward no 27	3.00
162	Laying Of UGD Shahbazar subash Nagar	9.00
163	Laying of UGD Patel house to Akram house suai Gumbaz at ward no 21	5.00
164	Laying of UGD Malli house to Azeem house Suai Gumbaz at ward no 21	5.00
165	Laying of UGD near Masjid-e-Omra and Sarrounding Hameed Masjid	25.00
166	Laying of HDPE pipe line at Syed Galli Dhangar Galli and Kalahuda at ward no 5 (Modified 23.02.2017)	7.00
167	Drilling of 02 Nos Borewell with single phase Motor at channaveer nagar near Viresh kumbar house KUWSDB Modified dated 04-09-2018	3.30
168	Laying of 90 mm HDPE pipe line at sundar nagar from Dashrath vatar house to sanganna kirana shop KUWSDB Modified dated 04-09-2018	0.85
169	Drilling of 4 Nos Borewell with single phase Motor at Tajnagar near Maheboob mechanic house KUWSDB Modified dated 04-09-2018	6.66
170	Drilling of 2 Nos Borewell with single phase Motote at Shivaji nagar Bhimalli Dall mill KUWSDB Modified dated 04-09-2018	3.34
171	Drilling of Borewell with single phase motor at Bagdad colony near Abbas Masjid Islamabad colony 01 no and shivaji nagar near Ambharaya Shellagi house 02 nos KUWSDB Modified dated 04-09-2018	5.00
172	Drilling of Borewell with single phase Motor at patange Galli Roza 01 No and Jaware Hind school 01 No KUWSDB Modified dated 04-09-2018	5.00

173	Laying of 200mm HDPE pipe with valve from PWD Office compound to Lalahmed house Hamar wadi at ward no 52	8.00
174	Laying of G I pipe from Rasheed khan house to pasha house payan Darga	2.00
175	Laying of 90mm HDPE pipe from Honda Showroom to syed Barey shop Yateem khana Quarters	5.00
176	Laying of 90mm HDPE pipe at Madeena colony Sarrounding area at ward no 21	2.00
177	Laying of 110mm HDPE pipe at New Ghalib colony sarrounding area at ward no 21	3.00
178	Laying of 90mm HDPE pipe from Mohsin house to Jabbar house via Pasha house to Noor Building at ward no 27	4.00
179	Laying of 90mm HDPE pipe from Chavan house to Sandal Galli at ward no 27	3.00
180	Laying of 90mm HDPE pipe at Shaik Roza Sarrounding area	5.00
181	Laying of 90mm HDPE pipe at Nabi colony Sarrounding area at ward no 19	5.00
182	Laying of 110mm HDPE pipe and valves from Royal enfiled showroom via Luckman college to Masjid-e-Hameed at ward no 45	8.00
183	Laying of 90mm HDPE pipe from Munniappa house to Mohammed Ali house and Sarrounding Patel colony at ward no 20	10.00
184	Laying of 160mm HDPE Pipe with Valve from Fatima Manzil to Vithal Mandir station Bazar	6.00
185	Laying of 90mm HDPE pipe from Main road to Asian Mall at ward no 47	7.00
186	Laying of 90mm HDPE pipe at Kalyan Nagar and Sarrounding area at ward no 47	7.00
187	Laying of 90mm HDPE pipe at Bhimalli house Sarrounding area at ward no 27	5.00
188	Laying of 90mm HDPE pipe at Taj Nagar and sarrounding area at ward no 1	5.00
189	Laying of GI Pipe Line at Hanuman Temple and near Mehboob Subhani Chilla	5.00
190	Laying of GI pipe to Darga Bandenawaz and Badi devdi at ward no 15	5.00
191	Laying of HDPE Pipe from Hamal wadi Borewell to Station Bazar Masjid at ward no 52 (Revised)	5.00
192	Laying of 110mm PVC Water Supply pipe patel house Khaja Miyan house Upper Lane at ward no 27	1.00
193	60 HP Motor main Tank Filterbed	20.00
194	60 HP Motor OHT Islamabad colony	20.00
195	Laying of 160mm HDPE Pipe with Valve from Yashoda Hospital to Ratan Mane house	6.00
196	GM Gate Valves	5.00
197	Panel Bord-3HP Single Phase with started	5.00
198	Laying of 110mm HDPE pipe line from Azadpur via Sunrise school to Afan seth house	7.00
199	Laying of GI pipe from Nayeem Serikar house to Aslam Deccan Saheb house at Housing Board colony	3.00
200	Laying of 90mm HDPE pipe Ahmed shop to Jailani house Yateem khana at ward no 48	5.00
201	Providing of Fixing of Gauge to the OHT/GLSR including cleaning of ELSR and GLSR	7.00
202	Laying of 90mm HDPE main road to Samudaya Bhavan Panchsheel Nagar at ward no 51	3.00
203	Mahaveer Nagar main road to Mahaveer Nagar Garden at Mahanveer Nagar at ward no 51	2.00
204	Sudarshan house to Hanuman Temple at Shakti Nagar at ward no 51	2.00
205	Laying of 110mm HDPE pipe with valve from Kandoor Mall to Sohail complex PDA Engineering college road	5.00
206	Laying of HDPE 90mm pipe line sarrounding at ward no 38	5.00
207	Laying of HDPE 90mm dia pipe line from Government Roza Tain school to Cresent school	1.00

208	Providing and laying water supply pipe line at swastik nagar sorrounding Anil pande house	4.67
209	Providing and fixing magnetic flow meter on raising main	20.00
210	Laying of 90mm HDPE pipe line sidram moura house to sidram Karnik house at ward no 45	0.50
211	Laying of 90mm HDPE pipe line Surrounding at ward no 39	3.19
212	Laying of 90mm HDPE pipe from Saleem Leadur house to Communist office Hamal Wadi	1.00
213	Laying of 90mm HDPE pipe from SVP chowk to Opposite station Bazar Masjid Sarrounding	5.00
214	Laying of 90mm HDPE pipe at Hamalwadi sarrounding area	5.00
215	Laying of 90mm HDPE pipe at Gouli Galli station Bazar Sarrounding area at ward no 52	5.00
216	Laying of GI Pipe from Omer Iqbal house to Babu Bhai house Baqshi Haveli	1.00

14ನೇ ಹಣಕಾಸು 2017-18 ಸಾಲಿನ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ವಿವರ

Sl.No	Work Name	Rs. (In Lakhs)
1	Improvement of Sahabazar Naka KBN Grave Yard W.No.19	5.00
2	Improvement of Rajapur road grave yard W.No.47	5.00
3	Improvement of Khalandar Khan grave yard	5.00
4	Improvement of Rehmat Nagar grave yard	5.00
5	Improvement of grave yard in W.No.18	5.00
6	Improvement of grave yard Rudrabhumi near Bheem Nagar W.No.01	9.00
7	Improvement of grave yard Feroz Shah Bhamani Taj nagar	5.00
8	Improvement of Old grave yard in MSK Mill W.No.37	5.00
9	Improvement of Maheboob Nagar grave yard in W.No.12	5.00
10	Improvement of Grave Yard (chota & bada Roza Qureshi) Kundmujrath	9.00
11	Improvements to Compound wall to Millat nagar grave yard behind Al-Qhamar College	9.54
12	Improvement to grave yard near Oza layout beside Idga Rehamat nagar.	5.00
13	Improvement of Shahabazar grave yard Kankha	5.00
14	Improvement to Kencha Basaveshwar Smashan near Over head tank Islamabad colony	5.00
15	Improvement of Mominpura grave yard behind Ameen Art near Rangeen Masjid	5.00
16	Improvement of Basava nagar Rudra Bhoomi W.No.40	5.00
17	Construction of Public Toilet in Santraswadi W.No.27	5.00
18	Construction of Public Toilet beside Arabee Madarsa Old Grave Yard W.No.37	5.00
19	Construction of Public Toilet @ Shaik-E-Deccan Darga W.No.19	5.00
20	Repairs of Public Toilet @ Rajeev Gandhi nagar W.No.07	5.00
21	Repairs of Public Toilet @ Maddi Tanda W.No.07	5.00
22	Improvements of Public Toilet @ Sharana nagar Opp: N.V.School W.No.33	5.00
23	Improvements of Public Toilet near Malang Hotel Khatgar pura Shahabazar W.No.33	5.00
24	Repairs to Public Toilet Block at Indira Nagar W.No.49	4.97
25	Construction of Gents Toilet in W.No.18	5.00
26	Reparis to Public Toilet Opp: Kattimani house behind Datta Mandir W.No.40	3.45

27	Construction of Ladies Toilet in W.No.18	5.00
28	Drilling of Borewell with Motor 3 No""""""s near Public Toilet in W.No.51	5.00
29	Drilling of Borewell with Motor 2 No""""s near Public Toilet Maheboob Nagar in W.No.12	3.62
30	Drilling of Borewell with Motor 2 No"""""s near Public Toilet in W.No.52	4.00
31	Construction of Public Toilet at Govt. High School @ Shaikh Roza	5.00
32	Construction of Public Toilet near Siddipasha Darga Opp: KBN Hospital	5.00
33	Construction of Public Toilet Grand Hotel road area.	7.00
34	Improvement & Constructional Community Hall @ Qureshi Galli Roza W.No.05	5.00
35	Improvement of Garden beside Veerashaiva Kalyan Mantapa Swastik Nagar ring road.	5.00
36	Improvement of Community Hall @ Shahabazar Waddar Galli W.No.19	5.00
37	Improvement of Park @ Jai Nagar behind Nagesh HP Gas Company GDA layout	5.00
38	Improvement of Samudaya Bhavan Babu Jagjeevan Ram Gazipur W.No.44	5.00
39	Improvement of Sanchi Budha Vihar Garden (Proposed by Rajiv Jane)	5.00
40	Improvement of Garden near Zat Pat BiBi Darga Gazipura W.No.44	5.00
41	Improvement of Garden @ Kamadhenu layout W.No.55	5.00
42	Improvement of Garden at Sy.No.70 Corporation layout.	5.00
43	Improvement of Electrical Cremitorium @ Ganga Nagar	5.00
44	Improvement of Garden at Lumbini Park CIB Colony W.No.50	5.00
45	Improvement of Samudhaya Bhavan at Hanuman Tanda W.No.48	5.00
46	Improvement of Samudhaya Bhavan @ Community Hall in W.No.08	5.00
47	Construction of Community Hall at Shaik Roza W.No.18	8.00
48	Improvement of NGO"s Garden Opp: Sawbhagya Kalyana Mantapa W.No.30	5.00
49	Improvement of Garden Opp: Prahlad Pujari house W.No.42	8.04
50	Improvement of Syed Galli Community Hall Roza W.No.05	5.00
51	Improvement of road from Vanita Wagmare house to Neelamma Halli house W.No.17	3.00
52	Improvement of road from Goshetty house to Laxmi Temple W.No.17	2.00
53	Improvement of road from Siddu Atnoor house to Ambanna house W.No.17	2.00
54	Improvement of road from Revansiddappa house to Sharanappa Rampure house W.No.17	2.00
55	Improvement of road from Chandrakant Kamble house to main road Bhovigalli W.No.17	3.00
56	Improvement of road from Parmeshwar Marab house to Negi School via Wagmare house	3.00
57	Improvement of existing CC Road at Hanuman nagar surrounding at ward no 52	5.00
58	Improvement of existing C.C.road from main road to ishwar Temple W.No.52	5.00
59	Improvement of existing C.C.road from Prabhakar house to Old Vegetable Market W.No.52	5.00
60	Improvement of existing C.C.road from Zahed Sab house to main road via Daga house W.No.49 (Proposed by TP&I Chairman)	5.00
61	Improvement of C.C.road from Shivlingeshwar Temple to Harkod house W.No.03	5.00
62	Improvement of C.C.road from Dashrat house to Jaganath Kolkar house W.No.03	5.00
63	Improvement of road from Moon house to Qadeer chowk W.No.37	5.00

64	Improvement of existing road at Upper lane Surrounding W.No.52	5.00
65	Improvement of BT road from Kavle house to Dr.Nirmala Kelamani via Dr.Vardhamane Corner in W.No.30	5.00
66	Improvement of road from Vishwanath house Jeevangi house W.No.30	3.00
67	Improvement of road from Bhouy Shetty house to Sri. Gita house Jaynagar W.No.30	5.00
68	Improvement of road Divider from Taj Function Hall to Itehad chowk, Hagarga cross	40.00
69	Improvement of road from Kirana Shop & Gafuriya house Madina colony	5.00
70	Pedesterian way to Darga Shaik-E-Deccan Opp: Dr. Fareen house W.No.19	5.00
71	Construction of C.C.road from Gouramma Biradar house to Veeranna Pastapure house Sidrameshwar Nagar near Aland Check post W.No.18	4.00
72	Improvement of road from Pujari house to Hosamani house in W.No.30	5.00
73	Improvement of road from Saleem Bhai house tok Hassan Qureshi house W.No.37	5.00
74	Improvement of road from Saw Mill Opp: Saba Function Hall via Shakeel Patel house to existing road W.No.30	5.00
75	Improvement of road from Samad gola house to existing road W.No.2	5.00
76	Improvement of road from Dastagir house to Begum house W.No.19	5.00
77	Improvement of road from Maqbora Masjid to Badi Devdi Roza	3.50
78	Improvement of road Opp: Mehta School Mehta Compound Court road.	5.00
79	Improvement of road from Subhash Bheemalli house to Siddaram Mahanthgol @ Rajapur W.No.46	5.00
80	Improvement of road from Ashok Kore house to Jaganath Bandgar house Shivaji Nagar W.No.03	5.00
81	Improvement of .road from existing main road via Tajuddin Sab house near Survagnya College Karuneshwar nagar W.no.55	5.00
82	Improvement of .road from Kaviraj house to Dr.B.G.Patil house & Shivraj house to Ramesh house @ Harikrishna nagar W.No.55	9.00
83	Improvement of .road from Rudreshwar Vishwakarma house to Join Prashant Nagar(A) main road near Saraswati School in W.No.46	7.00
84	Improvement of road Opp: Srishail Jewargi house & from A.V.Patil house to Veeresh Makka house @ Maka layout W.No.55	13.62
85	Improvement of .road from Khaja bhai house to Babubai house @ Yateem Khan W.No.48	5.00
86	Improvement of .road from Sedam road Khan Building to Mehta house& from Jain Temple to Plot No. 58 @ Arihant Nagar	9.00
87	Improvement of road from Sharanamma Maratha house to Rahul Badri house W.No.01	4.50
88	Improvement of road form Ambalgi house to Kishan rao house W.No.23	4.50
89	Improvement of road from Vijaykumar Hanmshetty house to Pujari house Srinagar near Subhash Memorial School W.No.55	5.00
90	Improvement of Divider from Rastrapati chowk to Hirapur cross via Kanni Market.	50.00
91	Purchase of Litter Bins	50.00
92	Purchase of Desilting Machine	20.00
93	Construction of Washing Shed @ Corporation Garriage	20.00
94	Amount reserved for Development of Landfill site	198.12

95	C.C.drain from Basheer house to Shafi Furniture Shop W.No.13	5.00
96	C.C.drain from Aktar Ahmed house to Garden Corner W.No.1	5.00
97	C.C.drain & slabs Satalingappa house to Kashinath Subedar house Sanjay Ghandi Nagar W.No.06	5.00
98	C.C.drain & slabs Kashinath Subedalr house to Vinod Panchal house Sanjay Ghandi Nagar W.No.06	5.00
99	C.C.drain from Javid house to Shamshu house Siddiambar Katta W.No.10	2.00
100	C.C.drain from Yousuf Ansari house to Raju house W.No.10	2.00
101	C.C.drain Swamy house to Kakde house W.No.17	3.00
102	C.C.drain Sandhe house to Maratha Samaj W.No.17	3.00
103	C.C.drain Mallu Kaji house to Hanuman Mandir W.No.17	5.00
104	C.C.drain from Geeta Agency Fort road to Dr.Namoshi house via Telkar Agency W.No.17	2.00
105	C.C.drain from Vanita Wagmare house to Neelamma Halli house W.No.17	3.00
106	C.C.drain from Tanga Galli to Khajabhai house @ Bilalabad W.No.04	5.00
107	C.C.drain from Maruti Gouli Hotel to Dornalli house Gazipura W.No.44	5.00
108	C.C.drain from Gudu Sab Farshi house to Imam Patel house W.No.01	5.00
109	C.C.drain from Pasha Miyan house to Peer Ahmed house W.No.01	5.00
110	C.C.drain from Maula Ali Mechanic house to Baba Miyan house W.No.1	5.00
111	C.C.drain from Gafar bhai house to KBN Compound Bilalabad W.No.04	5.00
112	C.C.drain from Govt. Borewell to 4 No""s Beedi cross W.No.27	5.00
113	C.C.drain from Dr.Bhimalli house Rauf Flower Merchant W.No.27	5.00
114	C.C.drain from Basvanna Temple to Mama house W.No.27	5.00
115	C.C.drain from Siddique house to Gouse house via Jeelani house Yateem Khana W.No.47 (Proposed by TP&I Chairman)	5.00
116	C.C.drain from Shukoor house to Tola Pasha house Yateem Khana Qtrs W.No.47 (Proposed by TE&I Chairman)	10.00
117	C.C.Slabs on existing drain from Fareed house to Yateem Khan Gate (Proposed by TP&I Chairman)	2.00
118	C.C.drain from Chanukya School to Purandar house W.No.39	5.00
119	C.C.Slabs on existing drain from VVHSchool Compound to Amar Floor Mill W.No.47	5.00
120	C.C.drain from Mahalaxmi layout Surrounding W.No.33	3.00
121	C.C.drain from Katgarpura Shahabazar W.No.33	3.00
122	C.C.drain from Shahabazar area Surrounding W.No.33	3.00
123	Construction of (RCC Drain) from Ration shop culvert to Umme Masjid at ward no 29 (Modified Dtd)	5.00
124	C.C.drain from Ismail house to Kumar house W.No.08	5.00
125	C.C.drain from Vankat house to Deepak house W.No.08	5.00
126	C.C.drain from Timanna Mudgi house to Mutton Shop W.No.08	5.00
127	C.C.drain from Sonabai house to Mutton Shop W.No.08	5.00
128	C.C.drain from Mubeen house to Shafie house W.No.26	5.00
129	C.C.drain from Mubeen Mahagani house to Wahal Sab house W.No.26	5.00
130	C.C.drain from Saleem house to Zarda Wala house W.No.26	5.00

131	C.C.drain from Tudge house to Naganna Police house W.No.18	5.00
132	C.C.drain from Chandrakant Hawnee house to Veeranna Cycle Shop via Annappa Kirana to Mahadev Nagar main road W.No.18	10.00
133	C.C.drain from ambhabhavani Temple to Telephase Pujari house both side W.No.18	10.00
134	C.C.drain from Santosh Kodble house to Prabhu Police Biddapur colony W.No.38	5.00
135	C.C.drain from Lakshappa house to main road W.No.38	5.00
136	C.C.drain from Bhimanna Pujari house to ghanale house W.No.22	5.00
137	C.C.drain from Vijay kumar house to Ghante house W.No.22	5.00
138	C.C.drain from Popular Shop to Tashvent Bakery in W.No.37	5.00
139	RCC culvert at Kapil Dastapur house Munim Sang W.No.08	2.50
140	C.C.drain from Fatima School Galli Surrounding W.No.11	5.00
141	C.C.drain from Saradgi Galli colony Surrounding W.No.11	5.00
142	C.C.drain from Garden to main road Kotambri layout W.No.51	5.00
143	C.C.drain from Construction of drain at Maheboob Nagar Surrounding in W.No.12	5.00
144	C.C.Slabs Construction of Slabs on existing drain in W.No.52	5.00
145	C.C.drain from Jeelan Lal paint house to Hanif Miyan Floor Mill Madina colony W.No.20	3.62
146	C.C.drain from Allauddin Function Hall to Hasham Bhandary house Misbha Nagar W.No.20	5.00
147	C.C.drain from Construction of drain at Grave Yard Lalgiri W.No.35	5.00
148	C.C.drain from Momin Sab house to Nawab Sab house Payan W.No.15	3.00
149	C.C.drain from Ferood electrical house to Kamal-e-mujrat Masjid W.No.14	5.00
150	C.C.drain from Nazar Ahmed Khan house to Rafeeq Khan house W.No.14	5.00
151	C.C.drain from Multimedia School to Iqbal Sab Rtd house via Hussainialam Masjid W.No.14	5.00
152	C.C.drain from Sidramayya Swami house to Omtai house Chanveer nagar W.No.07	5.00
153	Providing & fixing of Street lights in Shaik-e-deccan colony W.No.19	5.00
154	High Mast in Shaik Roza W.No.19	1.25
155	High Mast in grave yard W.No.19	1.25
156	Providing & fixing of Solar lights in various locations of W.No.10	2.00
157	High Mast at Peace colony Hagarga cross	1.25
158	High Mast at Khaja High School Darga road	1.25
159	High Mast at Station one way W.No.52	1.25
160	High Mast at Upper lane W.No.52	1.25
161	Solar lights in various points in W.No.52	5.00
162	LED Street lights in W.No.54	5.00
163	High Mast in W.No.18 2 No""s	2.50
164	Street lights in W.No.18	5.00
165	Street lights in W.No.38	5.00
166	Street lights in W.No.03	5.00
167	LED fitting in W.No.52	5.00

168	High Mast in W.No.12 2 No""s	2.50
169	LED fitting in W.No.51	3.00
170	High Mast in W.No.51 2 No""""s	2.50
171	High Mast at S.I.Office in W.No.20	1.25
172	LED Street lights in W.No.20	3.00
173	Laying of 90mm HDPE Surrounding behind Patel colony W.No.20	4.00
174	High Mast at W.No.42 4 No""s	5.00
175	High Mast at W.No.30	2.50
176	High Mast at W.No.01 2 No""""s	2.50
177	LED light at W.No.01	5.00
178	Errection of 2No mini Tubular High mast at GDA layout MSKM and Pehelwan Sab area W.No.37	4.00
179	Supplying and fixing 150 watt metal helaid SV fitting at W.No.09	5.00
180	Improvement of Street light from Mogal Function Hall to Peace School W.No.13	25.00
181	Providing of Medium light to Sangtraswadi road to ring road via Mgroad	30.00
182	Providing Tubulor pole 120watt from National chowk to Jalalwadi culvert W.No.15	20.00
183	Providing Tubular Pole along with MH 250watt ring to A.N.Banquat via KNZ Function hall	15.00
184	Errection Mini Tubular hight mast at Rajpurt grave yard W.No.17	1.25
185	Errection Mini Tubular hight mast at SVP layout near Hidayath center	1.25
186	Errection Mini tubular hight mast at Garden Behind GTT College	1.25
187	Errection Mini Tubular hight mast near Fazal Khan house W.No.27	1.25
188	Errection Mini Tubular high mast at Badki Bowli grave yard W.No.16	2.50
189	Errection 2 no Mini Tubular high mast at Hussain grave yard & near Genious School W.No.18	2.50
190	Providing & Fixing Sodium vapours @ W.No.46	4.83
191	The Amount reserved for UGD has been reserved forULB Contrubution towards Centraly Sponsored "Amrut" Scheme	288.12
192	Providing of 90 mm dia Gi pipe line at Taj nagar 600 mtr KUWSDB Modified dated 04-09-2018	3.50
193	Drilling of Borewell with single phase Motor at near jain Mandir Kallimath Galli 01 nos KUWSDB Modified dated 04-09-2018	1.65
194	Flushing of Borewell at 1 Ali Masjid 01 Nos of Borewell 2 Shaha Galli 01 nos of Borewell 3 Behind KMF Milk Dairy 01 nos of Borewell KUWSDB Modified dated 04-09-2018	1.35
195	Providing and laying of 90 mm dia Gi pipe line at shivaji nagar Bhimalli dall mill 100 mtr at Dhangar galli 300 mtr at shivaji nagar 100 mtr at opp Mustafa masjid Mijguri kadavi bazaar Imali Mohella 200 mtr at Borewell Baplu nagar 120 mtr KUWSDB Modified dated 04-09-2018	5.00
196	Providing and laying of 90 mm dia GI pite at Mijguri area jalalwadi near Floor mill payan 300 mtr at Hatti Galli 100 mtr at Ashraya colony behind Filter bed 100 mtr at Newly Drilled Borewell behind saleheen Masjid 150 mtr KUWSDB Modified dated 04-09-2018	5.00
197	Providing and laying of 90 mm dia GI pipe line at Mominpura Mendak Galli coffee Galli pallan Galli and Khooni Alawa 300 mtr at Baba house to Khasim Ali house Upper lane santrash wadi 200 mtr Welcome house to Anand house Maktampura 100 mtr at at Ekkhana Masjid Area 100 mtr KUWSDB Modified dated 04-09-2018	5.00

198	Drilling of Borewell with single phase motor at sonkey house Gola chowk near houndruk silk house 02 nos near mahagaon Galli and Mominpura 02 nos and Yateem khana jamshetti nagar 02 nos KUWSDB Modified dated 04-09-2018	10.00
199	Providing and laying of submersible 3 phase pump set for existing flushed Borewells at Taj nagar and Ram nagar 5HP at near Flour mill payan KUWSDB Modified dated 04-09-2018	3.00
200	Drilling of Borewell with single phase Motor at GDA colony Gokul nagar 03 nos KUWSDB Modified dated 04-09-2018	5.00
201	Drilling of Borewell with single phase Motor at Norani Mohella New Colcutta Function Hall Roza Area 02 nos and near Sharnu house sadar mohalla 01 nos KUWSDB Modified dated 04-09-2018	5.00
202	Drilling of Borewell with single phase motor at jawalwadi Mijgori 02 nos and near Govt school khooni alwa Mominpura 01 nos KUWSDB Modified dated 04-09-2018	5.00
203	The Amount reserved for Water Supply has been reserved for ULB Contrubution towards Centraly Sponsored "Amrut" Scheme	288.12

ಎಸ್.ಎಫ್.ಸಿ ಮುಕ್ತನಿಧಿ 2016–17 ಸಾಲಿನ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ವಿವರ

Sl.No	Work Name	Rs. (In Lakhs)
1	Formation of CC Drain from Khutubsab house to Munirkhan house at Tajnagar at ward no 1	10.00
2	CC Road from SGS School to Basavaraj Holkundi House at Ward No. 1	5.00
3	CC Drain from Basavaraj Ghange house to Sultanpur Road at Ward No. 1	5.00
4	Formation of C.C.road from Adam KIADB house to Madrasi house via Masjid-e-Mehboob at W.No.2	5.00
5	Formation of CC Road from Rise Kirana to Wasim House at Ward No. 2	5.00
6	CC Road from Arif Khan Compound to Main Road at Peace Colony, Hagarga Road - Proposed by Khusro Jahagirdar at Ward No. 2	5.00
7	1) Construction of C.C.drain and road infront of Akbar house to Santraswadi road at W.No.28 (Rs. 6.00 lakhs), 2) Shifting and errection of 20mtr highmast light of Kanni Market near MSK Mill W.No.37 (Rs. 1.80 lakhs). 3) Construction of Additional building work of Library building at W.No.5 (Rs. 2.20 lakhs) (Modified Action Plan Approved vide No. DUDC/Planning/58/2015-16, Dtd: 02-05-2016)	10.00
8	Construction of Community Hall Kench Basaveshwar at Ward No. 5	10.00
9	CC Drain both side from Yashwant Revoor House to Shivappa Nimbal House at Ward No. 7	4.00
10	CC Road and Drain from Gunta House to Premji Kadam House at Ward No. 7	4.00
11	CC Road from Vaijappa House to Bharath Colony Compound at Ward No. 8	10.00
12	CC Road from Muktar House to Fruitwale Khan Sab House in Ward No. 9	5.00
13	CC Road from Mazhar House to Altaf Patel House in Ward No. 9	5.00
14	CC Road from Dr.Abid Ali House to Akhtar Sab House in Ward No. 9	4.00
15	CC Road from Akbar Shop to Ajju House in Ward No. 9	4.00
16	Formation of CC Road from Kalaskar House to Udaykumar D House at Ward No. 9	4.00
17	CC Drain Surrounding Ansar House to Pakeeza Wine Shop at Ward No. 10	7.00
18	Construction of Road and Drain near Ali Khan House to Akbar Sab House at Ward No. 11	5.00

19	CC Road from City School to Adv. Firasat House at Khaja Colony Ward No. 11	5.00
20	Construction of Drain both Side from Esa House to Mohammed Ali House at Ward No. 12	2.50
21	Construction of Drain both Side from Aziz House to Anees House at Ward No. 12	2.50
22	Construction of Drain both Side from Madina School to Afsar Sab House at Ward No. 12	2.50
23	Construction of Drain both Side from Nasir Kohiri House to Khaja Moinuddin House at Ward No. 12	2.50
24	Formation of CC road from salauddin house to Tabukhansab house at ward no 13	5.00
25	Formation of CC Road from Tabukhan house to Iftekar hotel	5.00
26	CC Drain from Veerbhadrappa Temple Opp: Lane via Dr.Sikandar Baig House to Hussaini Alam at Ward No. 14	5.00
27	C.C.drain near Siddi Ambar Katta W.No.15	5.00
28	CC Drain from Pasha house to Alameen School Ward No. 15	5.00
29	CC Road from Ayesha Masjid to Mehboob Nagar Road Via Khabarastan at Ward No. 14	5.00
30	CC Road from Sattar House to Iliyas House at Ward No. 15	5.00
31	CC Road from Imam House to Nadeem House at Ward No. 15	5.00
32	Formation of road beside Jabbar Function Hall to Patel house via Masjid Noor-E-Ilahi to Mujahid house @ Millat Nagar W.No.32.	5.00
33	Construction of Drain Both Side from Dhammur House to Masjid Mahadi at Ward No. 16	2.00
34	CC Road from Mahadev Nagar Temple to Mahadev Nagar Entrance at Ward No. 17	10.00
35	CC Road from Mahadeva Temple to Ayyarwadi Temple at Ward No. 17	5.00
36	CC Road from Wajid Hussain House to Afsar Pasha House in Iqbal Colony at Ward No. 20	7.00
37	CC Road from Ameena Masjid to Dr.Arshad House in Iqbal Colony at Ward No. 20	8.00
38	Formation of CC Road from Yusuf Mama House to Dildar House at Madina Colony in Ward No. 21	3.00
39	CC Road from Zakirbhai House to Kamran House at Ward No. 21	4.00
40	CC Road from Bashu Miyan House to Shaikh Mehboob House at Ward No. 21	3.00
41	CC Road and Drain from Salim Chowdhary House to Salim Ustad House at Ward No. 21	5.00
42	Formation of CC Drain from Jamat Bada to Jamat Khana at Ward No. 24	5.00
43	Formation of CC Road and Drain from Baba House to Jamat Khana at Hajamwadi at Ward No. 24	5.00
44	Construction of Sangtrashwadi Grave Yard Compound and Arch at Ward No. 27	10.00
45	CC Road from Anita Rangdal House to Raju Garrage at Ward No. 27	3.00
46	CC Road from Chavan Maidan House to Basavanna Gudi at Ward No. 27	3.00
47	CC Road and Drain from Imran Ali House to Baba House at Ward No. 27	2.00
48	CC Road from Rangare Mama House to Kavi House at Ward No. 27	2.00
49	CC Road & Drain from Baburao House to Bilgundi House at Ward No. 27	2.00
50	CC Road from Rauf House to Sharanu House at Ward No. 27	3.00
51	CC Road and Drain from 4 No. Beedi Factory to Shabbir House at Ward No. 27	4.00

52	CC Drain from Khadar House to Allabakash House at Ward No. 27	2.00
53	CC Road from Tukaram Kambale House to Deepak Mulge House Adarsh Nagar Phase-I at Ward No. 29	6.50
54	CC Road from Sangamnath House to Basaveshwar Colony 60 Feet Road Via SK Colony at Ward No. 29	5.00
55	CC Road from Shantappa House to MG Road at Basaveshwar Colony at Ward No. 29	5.00
56	CC Road from SM Gola Saw Mill to Atanoor House via VKG Workshop at Ward No. 32	5.00
57	CC Road from Hanmanth Reddy House to Subhash Marath House at Ward No. 32	5.00
58	CC Road & Drain from Suryakant Gubbi House to Rajshekhar Machetty House 32 - Proposed by Vijaykumar Patil	5.00
59	C.C.road from Laxman Vakhade house to Bhovi Galli W.No.17	10.00
60	C.C.drain from Srimanth house to Sanker house Wadder galli W.No.17	8.00
61	C.C.road surrounding Baja galli Naya Mohalla.	4.00
62	C.C.drain surrounding Baja galli Naya Mohalla.	5.00
63	Construction of C.C.drain slab from Pasha house to Moti Wine Shop W.No.10	5.00
64	Constrcution of Balance of new Administratative Building of Kalaburagi Mahanagara Palike.	100.00
65	Providing Cc road from Drain Surrounding Balaji Temple at Shahabazar at W.no 33	5.00
66	Formation of CC Road from sanjivini hostel to Rameshbabu house	5.00
67	Formation of CC Drain from Basavaraj Hoonalli house to santosh Haweli house	5.00
68	CC road & Drain from Kalyani House to Bali House at Ward no 36	9.00
69	CC Road from Arun Kumar house to BR Patil house, MLA via Anwar house to Vaijunath Patil Ex MLA house at W.No. 39	20.00
70	CC Road and Drain infront of Joseph Convent School W.No. 41	5.00
71	CC Road & Drain at Vidya Nagar Care Hospital Surrounding Area at W.No. 41	4.00
72	CC Road & Drain at Vidya nagar Masjid Surrounding area W.No. 41	5.00
73	Improvement of CC Road from Sajjan to Behind Dharwadkar house at Sangmeshwar Colony at W.No. 42	12.00
74	CC Road from Margamma Temple to Jagdev Guttedar house at W.No. 42	11.00
75	Formation of CC road from 6th & 7th Cross Tarafile Main road to Ambika Nagar at Ward no 53	10.00
76	Construction of CC road from Haribha House to Hanumanth House W.No 47	10.00
77	Formation of CC Road & Drain Satish Patil house to MN Patil house at Kalyan nagar W.No. 48	5.00
78	CC drain from Sharanu Anwar House to Dasharath Chowgle House @ W.no 40	10.00
79	Construction of Samudhaya Bhavan Near Maragamma Temple W.no 44	10.00
80	Formation of CC Road from Gurushanta Pattedar house to Afzalpur main Road at W.No. 50	6.00
81	CC Drain from panegaon house to KC Rao house at W.No. 50	4.00
82	BT road from HM Kattimani House to Gayatri House at W.no 54	3.00
83	CC road from Sri Tailor House to Vaijunath KEB House W.No 54	4.00

84	CC road from Masjid-e-huda at Rahamat Nagar W.No 53	5.00
85	CC road from Appa sab House to Mahaveer Nagar Main road	4.64
86	CC road infront of Bakka Prabhu Badiger house Opp Garden @ Rajapur Badepur GDA Layout	4.00
87	CC road from Shivaputra House to Innoli house W.no 40	10.00
88	Construction of CC road & Drain @ W.No 39	10.00
89	CC road & Drain Surrounding Sevalal Mandir area via upto Raju sindagi house W.No 45	10.00
90	CC road from Sandeep Soloman house to Sebastin House W.no 47	5.00
91	Construction of Culvert and Improvement of road from Kusnoor main road to Chavan House @ Puja Colony	5.00
92	Construction of CC road from Rasheed Khateem House to Neelkanth Tavde house via Veeranna House @ Gubbi colony	4.63
93	Construction of CC road from Jewargi Main road Behind Renuka Dhaba upto Tirupathi House @ Anandeshwar nagar	2.50
94	Contribution to KUIDFC	70.00
95	Improvement of road from S.K Pawar House to Annappa House @ Pragati Colony	5.00
96	CC road Opp Shivaraj House @ Harikrishna Nagar W.No 55	0.55
97	Construction of C.C.Drain behind Lal Petrol Bunk.	3.00
98	Improvement of road in Shivashakti nagar	4.50
99	Providing & Laying UGD @ Laprosy colony	10.00
100	C.C.drain with Slab from Reddy house to Ravi Guttedar house at W.No.31	4.00
101	ರಾಜೀವ ಆವಾಸ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ 50% ರಷ್ಟು ಹಣ ಪಾವತಿಸುವುದು.(ಪ್ರಸ್ತುತ ಸಾಲಿಗೆ 350 ಫಲಾನುಭವಿಗಳಿಗೆ)	34.00
102	ನಿವೇಶನ ಖರೀದಿ/ಪಕ್ಕಾ ಮನೆ ನಿರ್ಮಾಣಕ್ಕಾಗಿ ನೀಡುವ ಸಹಾಯ ಧನವನ್ನು ಆಶ್ರಯ ಯೋಜನೆಯೊಂದಿಗೆ ಹೊಂದಾಣಿಕೆ ಮಾಡುವುದಕ್ಕಾಗಿ (ಪ್ರಸ್ತುತ ಸಾಲಿಗೆ 250 ಫಲಾನುಭವಿಗಳು)	50.00
103	ಪ.ಜಾ/ಪ.ಪಂಗಡಗಳ ಸಣ್ಣ ಉದ್ದಿಮೆದಾರರಿಗೆ ಸಹಾಯ ಧನ ರೂ. 50000/- (60 ಫಲಾನುಭವಿಗಳಿಗೆ)	20.00
104	ಪಾಲಿಕೆಯ ಪೌರಕಾರ್ಮಿಕರಿಗೆ ಆರೋಗ್ಯ ಜೀವವಿಮಾ ಯೋಜನೆ ಅಡಿ ವಾರ್ಷಿಕ ಪ್ರಿಮಿಯಮ್ ಕಂತುಗಳನ್ನು ಪಾವತಿಸಿ ಆರೋಗ್ಯ ವಿಮೆ ಮಾಡಿಸುವುದು.	5.00
105	ಎಸ್.ಎಸ್.ಎಲ್.ಸಿ. (60 ಸಂಖ್ಯೆ)	1.80
106	ಐಟಿಐ ಮತ್ತು ಇತರೆ ವೃತ್ತಿಪರ ತರಬೇತಿ (30 ಸಂಖ್ಯೆ)	0.90
107	ಪಿ.ಯು.ಸಿ./ಡಿಪ್ಲೋಮಾ (30 ಸಂಖ್ಯೆ)	1.35
108	ಪ್ಯಾರಾ ಮೆಡಿಕಲ್ ಕೋರ್ಸ/ಡಿಪ್ಲೊಮಾ/ಡಿಇಡಿ/ಸಿಪಿಇಡಿ ಇತರೆ ತಾಂತ್ರಿಕ ತರಗತಿಗಳಿಗೆ (20 ಸಂಖ್ಯೆ)	0.90
109	ಬಿಎ/ಬಿ.ಎಸ್.ಸಿ./ಬಿ.ಕಾಂ/ ಇತರೆ ಪದವಿ (60 ಸಂಖ್ಯೆ)	3.60
110	ಬಿ.ಇಡಿ/ಬಿ.ಪಿ.ಇಡ್(30 ಸಂಖ್ಯೆ)	1.80
111	ಎಂ.ಎ/ಎಂ.ಎಸ್.ಸಿ./ಎಂ.ಕಾಂ/ಎಂ.ಎಸ್.ಡಬ್ಲ್ಯೂ/ಎಂ.ಸಿ.ಎ/ಬಿ.ಇ (50)	7.50

112	ಎಂ.ಇ.ಡಿ./ಎಂ.ಪಿ.ಇಡಿ. (10)	0.90
113	ಎಂ.ಬಿ.ಬಿ.ಎಸ್./ಬಿ.ಡಿ.ಎಸ್/ಎಂ.ಟೆಕ್/ಎಂ.ಎಸ್/ಎಂ.ಡಿ/ಎಂ.ಇ (20 ಸಂಖ್ಯೆ)	5.00
114	ಪಿ.ಎಚ್.ಡಿ./ಪೋಸ್ಟ ಡಾಕ್ಟರೇಟ್ (30 ಸಂಖ್ಯೆ)	9.00
115	ಇತರೆ ಇನ್ಯಾವುದೇ ಸ್ನಾತಕೋತ್ತರ ಪದವಿ (20 ಸಂಖ್ಯೆ)	2.00
116	ಎಂ.ಬಿ.ಬಿ.ಎಸ್/ಬಿ.ಇ.ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಕಗಳಿಗೆ ಮಾತ್ರ ಡೆಸ್ಕ್‌ಟಾಪ್ ಕಂಪ್ಯೂಟರ್/ಲ್ಯಾಪ್‌ಟಾಪ್ ಖರೀದಿಗಾಗಿ ರೂ. 50000/- ಮೀರದಂತೆ ಸಹಾಯಧನ ನೀಡುವುದು.	5.00
117	ಪಿ.ಎಚ್.ಡಿ/ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ಪ್ರತಿಷ್ಠಿತ ಸಂಸ್ಥೆಗಳಿಂದ ಆಯೋಜಿಸಲ್ಪಡುವ ಸಮಾವೇಶ/ಕಾರ್ಯಗಾರಗಳಲ್ಲಿ ಭಾಗವಹಿಸಲು ವಾಸ್ತವಿಕ ವೆಚ್ಚ ಭರಿಸುವುದು.	4.00
118	ಎಲ್.ಎಲ್.ಬಿ. ಪಧವಿ ಹೊಂದಿದ್ದ ವೃತ್ತಿ ನಿರತ ವಕೀಲರುಗಳಿಗೆ ಸಹಾಯಧನ ನೀಡುವುದು.	4.00
119	ವೈಯಕ್ತಿಕ ಅಭ್ಯಾಸ ಪ್ರಾರಂಭಿಸಿರುವ ಅಲೋಪತಿ ವೈದ್ಯ/ಆಯುರ್ವೇದ/ಹೋಮಿಯೋಪತಿ/ಯುನಾನಿ/ಸಿದ್ಧ ಮತ್ತು ನಿಸರ್ಗ ಚಿಕಿತ್ಸೆ/ಯೋಗ ವೃತ್ತಿ ವೈದ್ಯರಿಗೆ ರೂ. 50000/- ಸಹಾಯಧನ ನೀಡುವುದು.	5.00
120	ರಾಜ್ಯ/ರಾಷ್ಟ್ರೀಯ/ಜಿಲ್ಲಾ/ತಾಲ್ಲೂಕು ಮಟ್ಟದ ಕ್ರೀಡೆ/ಕಲೆ/ಸಾಂಸ್ಕೃತಿಕ ಹಾಗೂ ಇತರೆ ವ್ಯಾಸಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ.	3.95
121	ಪ.ಜಾ/ಪ.ಪಂ. ಸಮುದಾಯ ಭವನಗಳ ಉನ್ನತಿಕರಣಕ್ಕಾಗಿ (ದುರಸ್ಥಿ ಕಿಟಕಿ-ಬಾಗಿಲುಗಳ ದುರಸ್ಥಿ ವಿದ್ಯುತ್ ದುರಸ್ಥಿ ಮತ್ತು ಸುಣ್ಣ-ಬಣ್ಣ ಮಾಡಲು ರಊ. 1.00 ಲಕ್ಷ ಮೀರದಂತೆ)	5.00
122	ಪ.ಜಾ/ಪ.ಪಂ. ಬಡಾವಣೆಯಲ್ಲಿರುವ ಉದ್ಯಾನವನಗಳ ಉನ್ನತೀಕರಣ (ಮಕ್ಕಳ ಆಟಿಕೆ ಸಾಮಾನು/ವಾಕಿಂಗ್ ಟ್ರ್ಯಾಕ್/ಗೇಟ ಅಳವಡಿಸುವುದು ಇತ್ಯಾದಿ) ಮಾಡಲು ರೂ. 2.00 ಲಕ್ಷ ಮೀರದಂತೆ)	6.162
123	ವಾರ್ಷಿಕವಾಗಿ ಆಷರಿಸುವ ಬಾಬಾಸಾಹೇಬ ಅಂಬೇಡ್ಕರ್ ಜಯಂತಿ/ಬಾಬು ಜಗಜೀವನ್ ರಾಮ್/ವಾಲ್ಮೀಕಿ ಜಯಂತಿಯ ವೆಚ್ಚಗಳಿಗಾಗಿ ವಂತಿಕೆ ನೀಡುವುದು.	3.00
124	ಪ.ಜಾ/ಪ.ಪಂ./ಸ್ಮಶಾನಗಳಿಗೆ ಮೂಲಸೌಲಭ್ಯ ಒದಗಿಸುವುದು (ಫಿನಸಿಂಗ್/ಕಂಪೌಂಡಗೋಡೆ ನಿರ್ಮಾಣ/ನೀರಿನ ಸಂಪರ್ಕ ಕಲ್ಪಿಸುವುದು/ಗೇಟ್ ಅಳವಡಿಸುವುದು ಇತ್ಯಾದಿ	10.00
125	3) <u>ರೀಟೇಲ</u> ಅ) ಟ್ರೇನಿ ಅಸೋಸಿಯೇಟ್ಸ್ ಬ) ಸೇಲ್ಸ ಅಸೋಸಿಯೇಟ್ಸ್ ಕ) ಕಸ್ಟಮರ ರೆಲೇಶನಶಿಪ್ ಎಕ್ಸಿಕ್ಯೂಟಿವ	2.00
126	4) <u>ಬ್ಯಾಂಕಿಂಗ್ & ಫೈನಾನ್ಸ್</u> ಅ) ಬಿಜಿನೆಸ್ ಫ್ಯಾಸಿಲಿಟೇಶನ್ ಬ) ಜನರಲ್ ಡ್ಯೂಟಿ ಅಸಿಸ್ಟೆಂಟ್	2.00

127	3) <u>ಕಂಪ್ಯೂಟರ್ ಸಾಫ್ಟವೇರ್ ಟ್ರೇನಿಂಗ್</u> ಅ) ಎಂ.ಎಸ್.ಆಫೀಸ್ ಟ್ಯಾಲಿ ಬ) ಕಂಪ್ಯೂಟರ್ ಹಾರ್ಡವೇರ್ ಕ) ಮೊಬೈಲ್ ದುರಸ್ತಿ	2.35
128	ಸಿ.ಸಿ.ರಸ್ತೆ ವೆಂಕಟ ಮನೆಯಿಂದ ಡೋಲಾರೆ ಮನೆಯವರೆಗೆ ವಾರ್ಡ ನಂ 8	5.00
129	ಸಿ.ಸಿ.ಡ್ರೇನ್ ವೆಂಕಟ ಮನೆಯಿಂದ ಡೋಲಾರೆ ಮನೆಯವರೆಗೆ ವಾರ್ಡ ನಂ 8	5.00
130	ಸಿ.ಸಿ.ರಸ್ತೆ ಮತ್ತು ಡ್ರೇನ್ ಮಲ್ಲಿಕಾರ್ಜುನ ಮನೆಯಿಂದ ಶಿವು ಮನೆಯವರೆಗೆ ವಾರ್ಡ ನಂ. 11	4.00
131	ವಾರ್ಡ ನಂ. 32 ರಲ್ಲಿ ಕಪನೂರ ಹರಿಜನವಾಡಾ ಸ್ಮಾಶಾನದ ಅಭಿವೃದ್ಧಿಗಾಗಿ.	5.00
132	ರಾಮಜೀ ನಗರ ರುದ್ರಭೂಮಿ ಅಭಿವೃದ್ಧಿಗಾಗಿ	15.00
133	ಪರಿಶೀಷ್ಟ ಜಾತಿಯ ವಿವಿಧ ಬಡಾವಣೆಗಳಲ್ಲಿ ಎಲ್.ಇ.ಡಿ. ಲೈಟ ಸೇಟ್‌ಗಳನ್ನು ಖರೀದಿಸಿ ಅಳವಡಿಸುವುದು.	5.00
134	ಪರಿಶಿಷ್ಟ ಜಾತಿ ವಿವಿಧ ಬಡಾವಣೆಗಳಲ್ಲಿ ಕೊಳವೆ ಬಾವಿಗಳು ಕೊರೆದು ಸಿಂಗಲಫೇಸ ಮೋಟಾರ ಅಳವಡಿಸುವುದು	10.00
135	ಪ.ಜಾ/ಪ.ಪಂ. ದ ವಿವಿಧ ಬಡಾವಣೆಗಳಲ್ಲಿರುವ ಬ್ಯಾಂಡ ಬಾರಿಸುವವರಿಗೆ ಉಪಜೀವನಕ್ಕಾಗಿ ಬ್ಯಾಂಡ ಸೆಟ್ ಒದಗಿಸುವುದು.	10.00
136	ಸಂಜೀವ ನಗರ ಹರಿಜನವಾಡಾದ ರುದ್ರಭೂಮಿಗೆ ಕಂಪೌಂಡ ಗೋಡೆ ನಿರ್ಮಾಣ ಮಾಡುವುದು.	7.50
137	ಸಂಜೀವ ನಗರ ಹರಿಜನವಾಡದ ರುದ್ರಭೂಮಿಗೆ ಕೊಳವೆ ಬಾವಿ ಕೊರೆದು ಕೈಪಂಪ್ ಅಳವಡಿಸುವುದು.	0.50
138	ಸಿ.ಸಿ.ಡ್ರೇನ್ ವೆಂಕಟರಾವ ಬೋವಿ ಮನೆಯಿಂದ ರಾಜು ಬೋವಿ ಮನೆಯವರೆಗೆ ವಾರ್ಡ ನಂ 17	5.00
139	ಬ್ಯೂಟಿ ಪಾರ್ಲರ ವಿವಿಧ ಪ.ಜಾ/ಪ.ಪಂ. ಬಡಾವಣೆಗಳಲ್ಲಿ ತರಬೇತಿ ನೀಡುವುದು.	5.00
140	ಸಿ.ಸಿ.ರಸ್ತೆ ಸರೌಂಡಿಂಗ್ ಕೋರವೆ ಗಲ್ಲಿ ವಾರ್ಡ ನಂ 27	5.00
141	ಎಲ್.ಇ.ಡಿ. ಫಿಟ್ಟಿಂಗ್ಸ್ ಖರೀದಿಸಿ ಅಳವಡಿಸುವುದು.	5.00
142	ಸಿ.ಸಿ.ರಸ್ತೆ ಎಸ್.ಬಿ ಕಾಲೋಜ್ ಮೇನ್ ರೋಡ್ ದಿಂದ ಶಾಮ ಸುಂದರ ನಗರ ಸಮುದಾಯ ಭವನದವರೆಗೆ ವಾರ್ಡ ನಂ. 42	5.00
143	ಸಿ.ಸಿ. ರಸ್ತೆ ಬುಲಬುಲೆ ಮನೆಯಿಂದ ಶಾಮ ಸುಂದರ ನಗರ ಸಮುದಾಯ ಭವನದವರೆಗೆ ವಾರ್ಡ ನಂ. 42	5.00
144	ಸಿ.ಸಿ.ಡ್ರೇನ್ ಭೀಮಾಶಂಕರ ಮನೆಯಿಂದ ಕಾಂಬಳೆ ಮೆನಯವರೆಗೆ ವಾರ್ಡ ನಂ. 50	5.00
145	ಸಿ.ಸಿ.ರಸ್ತೆ ಜಾಧವ ಮನೆಯಿಂದ ಗುಂಡಪ್ಪ ಲಂಡನಕರ್ ಮನೆಯವರೆಗೆ ವಾರ್ಡ ನಂ. 51	5.00
146	ಸಿ.ಸಿ.ಡ್ರೇನ್ ಜಾಧವ ಮನೆಯಿಂದ ಗುಂಡಪ್ಪ ಲಂಡನಕರ್ ಮನೆಯವರೆಗೆ ವಾರ್ಡ ನಂ. 51	5.00
147	ವಾರ್ಡ ನಂ. 49 ರಲ್ಲಿನ ಇಂದಿರಾ ನಗರದ ಬಡಾವಣೆಯಲ್ಲಿ ಡಾ॥ಬಾಬು ಜನಜೀವನರಾಮ ಸಮುದಾಯ ಭವನ ನಿರ್ಮಾಣ ಕಾಮಗಾರಿ.	8.00
148	ಪರಿಶಿಷ್ಟ ಜಾತಿಯ ವಿವಿಧ ಬಡಾವಣೆಗಳಲ್ಲಿ ಎಲ್.ಇ.ಡಿ. ಲೈಟ ಸೇಟ್‌ಗಳನ್ನು ಖರೀದಿಸಿ ಅಳವಡಿಸುವುದು.	5.00
149	ಸಿ.ಸಿ.ಡ್ರೇನ್ ಶಂಕರ ಮನೆಯಿಂದ ದಿಗಂಬರ ಮನೆಯವರೆಗೆ, ಖೈರಮ್ಮ ಮನೆಯಿಂದ ಬಾಗಲಕೋಟ ಮನೆಯವರೆಗೆ, ಬಾಲಾಜಿ ಮನೆಯಿಂದ ತಿಪ್ಪಣ್ಣ ಮನೆಯವರೆಗೆ ಹನುಮಾನ ನಗರ ವಾರ್ಡ ನಂ. 52	5.00
150	ಸಿ.ಸಿ.ರಸ್ತೆ & ಯುಜಿಡಿ ಶಿವು ಮನೆಯಿಂದ ರೂಪಕಲಾ ಬ್ಯೂಟಿ ಪಾರ್ಲರವರೆಗೆ ವಾರ್ಡ ನಂ. 52	5.00

151	ಸಿ.ಸಿ.ಡ್ರೇನ್ ಸಂತೋಷ ಜಗದಾಲೆ ಮನೆಯಿಂದ ಕೆ.ಇ.ಬಿ ಶಾಮು ಮನೆವರೆಗೆ ವಾಯಾ ಮಂಜು ಮನೆಯಿಂದ ದಾದರ ಮನೆಯವರೆಗೆ ಬಿದ್ದಾಪೂರ ಕಾಲೋನಿ ವಾರ್ಡ ನಂ 38	10.00
152	ಕಾಶುಬಾಯಿ ಮನೆಯಿಂದ ಹನುಮಾನ ಮಂದಿರವರೆಗೆ ಸಿ.ಸಿ.ಡ್ರೇನ್ ನಿರ್ಮಾಣ ವಾರ್ಡ ನಂ. 52	5.00
153	ಯು.ಜಿ.ಡಿ. ನಿರ್ಮಾಣ ಮುನ್ನೊಳ್ಳಿ ಮನೆಯಿಂದ ಕದಮ್ ಮನೆಯವರೆಗೆ ವಾರ್ಡ ನಂ. 52	5.00
154	ಸಿ.ಸಿ.ಡ್ರೇನ್ ಸುಭಾಷ ಮನೆಯಿಂದ ನಾಗೇಂದ್ರ ಮನೆಯವರೆಗೆ ಗುಲಾಬವಾಡಿ ವಾರ್ಡ ನಂ. 48	5.00
155	ಸಿ.ಸಿ.ರಸ್ತೆ ಸಂಜಯ ಮನೆಯಿಂದ ಮಲ್ಲಿಕಾರ್ಜುನ ಮನೆಯವರೆಗೆ ಗುಲಾಬವಾಡಿ ವಾರ್ಡ ನಂ. 48	4.00
156	11ನೇ ಕ್ರಾಸ್‌ದಿಂದ ಶಿವಕುಮಾರ ಮನೆಯಿಂದ 12ನೇ ಕ್ರಾಸ್ ತಾರಫೈಲ್ ಯು.ಜಿ.ಡಿ. ನಿರ್ಮಾಣ ವಾರ್ಡ ನಂ. 48	4.00
157	ಸಿ.ಸಿ.ರಸ್ತೆ ಯಲ್ಲಮ್ಮ ಮನೆಯಿಂದ ನಾಗೇಂದ್ರ ಮನೆಯವರೆಗೆ ತಾರಫೈಲ್ ವಾರ್ಡ ನಂ. 48	3.00
158	ಸಿ.ಸಿ.ರಸ್ತೆ ಶಾಂತಾಬಾಯಿ ಶಾಫ್‌ದಿಂದ ವಿಜಿಬಾಯಿ ಮನೆಯವರೆಗೆ ತಾರಫೈಲ್ ವಾರ್ಡ ನಂ. 48	2.00
159	ಸಿ.ಸಿ.ಡ್ರೇನ್ ಭೀಮನಗರ ವೃತ್ತದಿಂದ ರಿಂಗ್ ರೋಡ ಮುಖ್ಯ ರಸ್ತೆವರೆಗೆ ವಾರ್ಡ ನಂ. 1	14.00
160	ವಾರ್ಡ ನಂ. 6 ರಲ್ಲಿ ಯು.ಜಿ.ಡಿ. ನಿರ್ಮಾಣ.	10.00
161	ಸಿ.ಸಿ.ರಸ್ತೆ ಚಂದ್ರಕಾಂತ ಮನೆಯಿಂದ ಎಸ್.ಎಸ್.ಘನೆ ಮನೆಯವರೆಗೆ ವಾರ್ಡ ನಂ. 54	5.00
162	ಸಿ.ಸಿ.ರಸ್ತೆ ನಿರ್ಮಾಣ ಚವ್ಹಾಣ ಮನೆಯಿಂದ ಈಶ್ವರ ಕಟ್ಟಿಮನಿಯವರೆಗೆ ವಾರ್ಡ ನಂ. 55	5.00
163	ಸಿ.ಸಿ.ರಸ್ತೆ ಶಂಕರ ಮನೆಯಿಂದ ಸತೀಶ ಮನೆವರೆಗೆ ವಾರ್ಡ ನಂ. 55	5.00
164	ಸಿ.ಸಿ.ರಸ್ತೆ ನಂದಕುಮಾರ ಮನೆಯಿಂದ ಪೋಲಿಸ ಮನೆಯವರೆಗೆ ವಾರ್ಡ ನಂ. 38	5.00
165	ಸಿ.ಸಿ.ರಸ್ತೆ ರಾಣಪ್ಪ ಬನ್ನೂರ ಮನೆಯಿಂದ ಶಂಕರ ಮನೆಯ ಮನೆಯವರೆಗೆ ವಾರ್ಡ ನಂ. 38	5.00
166	ಸಿ.ಸಿ.ರಸ್ತೆ ಬಲಭೀಮ ಮನೆಯಿಂದ ಪ್ರಶಾಂತ ಮನೆಯವರೆಗೆ ವಾರ್ಡ ನಂ. 54	5.00
167	ಸಿ.ಸಿ.ರಸ್ತೆ ಚೇತಕ್ ಶಾಲೆಯಿಂದ ಮಲ್ಲಿಕಾರ್ಜುನ ಮಂದಿರದವರೆಗೆ ವಾರ್ಡ ನಂ. 7	5.00
168	ಸಿ.ಸಿ.ಡ್ರೇನ್ ಚೇತಕ್ ಶಾಲೆಯಿಂದ ಮಲ್ಲಿಕಾರ್ಜುನ ಮಂದಿರದವರೆಗೆ ವಾಡ್ ನಂ. 7	5.00
169	ಸಿ.ಸಿ.ರಸ್ತೆ ನನಿರ್ಮಾಣ ಅರ್ಜುನ ಮನೆಯಿಂದ ಸುಭಾಷ ಮನೆಯವರೆಗೆ ವಾರ್ಡ ನಂ. 36	4.00
170	ಸಿ.ಸಿ.ರಸ್ತೆ ಪಾರ್ವತಿ ಮನೆಯಿಂದ ಹನುಮಾನ ಮನೆಯವರೆಗೆ ವಾರ್ಡ ನಂ. 36	4.00
171	ಎಲ್.ಇ.ಡಿ.ಲೈಟುಗಳು ಖರೀದಿಸಿ ಅಳವಡಿಸುವುದು.	4.00
172	ಪಕ್ಕಾ ಮನೆಗಳ ನಿರ್ಮಾಣ ಯೋಜನೆ :- ನಿವೇಶನ ಹೊಂದಿದಲ್ಲಿ ಹೊಸದಾಗಿ ಪಕ್ಕಾ ಮನೆ ನಿರ್ಮಿಸಲು ಗ್ರರಿಷ್ಠ ರೂ. 70,000/- ರವರೆಗೆ ಆರ್ಥಿಕ ಸಹಾಯ ಒದಗಿಸಲಾಗುವುದು. (ನಿವೇಶನ ಖರೀದಿ/ಪಕ್ಕಮನೆ ನಿರ್ಮಾಣಕ್ಕಾಗಿ ನೀಡಿದ ಸಹಾಯ ಧನವನ್ನು ಸರ್ಕಾರದ ಇತರೆ ವಸತಿ ಯೋಜನೆಗಳಾದರೆ ಹೊಂದಾಣಿಕೆ ಮಾಡಬಹುದು.	3.00
173	ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ವೈಯಕ್ತಿಕ ಶೌಚಾಲಯಗಳಿಗೆ ಪ್ರೋತ್ಸಾಹ ಧನ ನೀಡುವುದು.	8.00
174	ನಿವೇಶನ ಖರೀದಿ/ಪಕ್ಕಾಮನೆ ನಿರ್ಮಾಣಕ್ಕಾಗಿ ನೀಡುವ ಸಹಾಯಧನವನ್ನು ಸರ್ಕಾರದ ಇತರೆ ವಸತಿ ಯೋಜನೆಗಳೊಡನೆ ಹೊಂದಾಣಿಕೆ ಮಾಡಬಹುದು. 1) ಆಶ್ರಯ ಫಲಾನುಭವಿಗಳಿಗೆ ವಂತಿಕೆ ಹಣ.	12.75
175	ಆರ್.ಎ.ವಾಯ ನಿವೇಶನ ಖರೀದಿ/ಪಕ್ಕಾಮನೆ ನಿರ್ಮಾಣಕ್ಕಾಗಿ ನೀಡುವ ಸಹಾಯ ಧನವನ್ನು ಸರ್ಕಾರದ ಇತರೆ ವಸತಿ ಯೋಜನೆಗಳೊಡನೆ ಹೊಂದಾಣಿಕೆ ಮಾಡಬಹುದು. 1) ಆರ್.ಆರ್.ವಾಯ ಫಲಾನುಭವಿಗಳಿಗೆ ಹೊಂದಾಣಿಕೆ ಮಾತ್ರ	12.75
176	ನಗರ ಸ್ಥಳೀಯ ಸಂಸ್ಥೆಗಳ ಪೌರ ಕಾರ್ಮಿಕರಿಗೆ ಉಪಾಹಾರ ಭತ್ತೆ ನೀಡುವುದು. ಪ್ರತಿ ಒಬ್ಬರಿಗೆ ರೂ. (20/-) ನೀಡುವುದು.	5.00

177	ಸಣ್ಣ ಉದ್ದಿಮೆಯನ್ನು ಆರಂಭಿಸಲಿಚ್ಛಿಸುವ ಸಣ್ಣ ಉದ್ದಿಮೆದಾರರಿಗೆ ಯೋಜನಾ ವೆಚ್ಚ 50% ಅಥವಾ ರೂ. 50,000/- ಇವುಗಳಲ್ಲಿ ಯಾವುದೇ ಕಡಿಮೆಯೋ ಅಷ್ಟು ಮೊತ್ತದ ಸಹಾಯಧನ ನೀಡುವುದು.	3.00
178	ಸಿ.ಸಿ.ರಸ್ತೆ ಜಬ್ಬಾರ ದಾಲ್‌ಮಿಲ್‌ದಿಂದ ಸಾ ಮಿಲ್‌ವರೆಗೆ ವಾರ್ಡ ನಂ. 04	4.00
179	ಸರ್ಕಾರಿ ಅನುದಾನಿತ ಶಾಲೆಯಾದ ಲಅಮಿನ್ ಶಾಲೆ ನಯಾಮೊಹಲ್ಲಾ ಪೀಠೋಪಕರಣಗಳು ಪೂರೈಸುವುದು.	5.00
180	ವಾರ್ಡ ನಂ. 10 ರಲ್ಲಿ ಸಮುದಾಯ ಭವನ ನಿರ್ಮಾಣ.	11.00
181	ವಾರ್ಡ ನಂ. 6ರ ಆಶ್ರಯ ಕಾಲೋನಿಯಲ್ಲಿ ರಸ್ತೆ ಅಭಿವೃದ್ಧಿ.	7.75
182	ಕಲಬುರಗಿ ನಗರದ ನೆಹರು ನಗರ ಸಮತಾ ಸಮಾಜ ಕಾಲೋನಿಯಲ್ಲಿ ಒಳಚರಂಡಿ ವ್ಯವಸ್ಥೆ ಕಾಮಗಾರಿ.	11.00
183	ಸಿ.ಸಿ.ರೋಡ ಸರೌಂಡಿಂಗ್ ತಾಜುದ್ದೀನ ಶಾ ದರ್ಗಾ ವಾರ್ಡ ನಂ.3	3.00
184	ಸಿ.ಸಿ.ಡ್ರೇನ್ ಫಾತೀಮಾ ಮಂಜಿಲ್ ಮನೆಯಿಂದ ಹಳೆ ಜಾಹೀದ ಸಾಬ ಮನೆಯವರೆಗೆ ವಾರ್ಡ ನಂ. 52	4.00
185	ಸೈಯ್ಯದಶಹಾ ಫೈಜಾನ ಖಾದ್ರಿ ದರ್ಗಾಕ್ಕೆ ಸ್ವಾಗತ ಕಮಾನ ನಿರ್ಮಾಣ.	4.00
186	ಸಿ.ಸಿ.ಡ್ರೇನ್ ಸರೌಂಡಿಂಗ್ ಟಾಂಗಾಗಲ್ಲಿ ವಾರ್ಡ ನಂ. 10	5.00
187	ವಾರ್ಡ ನಂ. 19 ರಲ್ಲಿ ಬರುವ ಆರೀಫ್ ಮನೆಯವರೆಗೆ ರಸ್ತೆ ಅಭಿವೃದ್ಧಿಗಾಗಿ	2.79
188	2012-13 ಎಸ್.ಎಫ್.ಸಿ. ಅನುದಾನದಲ್ಲಿ 5 ಲಕ್ಷ ಪ್ರಾವಿಧಾನ ಮಾಡಲಾಗಿದ್ದು ಉಳಿದ ಕಾಮಗಾರಿ ಪೂರ್ಣಗೊಳಿಸಲು ಕ್ರಿಶ್ಚಿಯನ್ ಸಮುದಾಯ ಭವನದ ಅಭಿವೃದ್ಧಿ ವಾರ್ಡ ನಂ. 48	5.00
189	2012-13 ಎಸ್.ಎಫ್.ಸಿ ಅನುದಾನದಲ್ಲಿ 5 ಲಕ್ಷ ಪ್ರಾವಿಧನ ಮಾಡಲಾಗಿದ್ದು, ಉಳಿದ ಕಾಮಗಾರಿ ಪೂರ್ಣಗೊಳಿಸಲು ಕ್ರಿಶ್ಚಿಯನ್ ಸಮುದಾಯ ಭವನದ ಅಭಿವೃದ್ಧಿ ವಾರ್ಡ ನಂ. 47	5.00
190	ಸಿ.ಸಿ.ರಸ್ತೆ ಜೆಮ್ಸ್ ಟೇಲರ್ ಮನೆಯಿಂದ ಪಾಶಾ ಕಿರಣಾ ಶಾಪ್‌ವರೆಗೆ ವಾರ್ಡ ನಂ. 14	5.00
191	ನಗರದ ಲಂಗೋಟಿ ಪೀರ ದರ್ಗಾ ಹತ್ತಿರ ಕಲವರ್ಟ ನಿರ್ಮಿಸುವುದು.	3.00
192	ಸಿ.ಸಿ.ಡ್ರೇನ್ ನಿಯರ ರಾಗಿ ಗಲ್ಲಿ ವಾರ್ಡ ನಂ. 15	5.00
193	ಶಹಾಬಜಾರ ಕೆ.ಬಿ.ಎಸ್ನ ಶಕ್ತ ಸ್ಮಶಾನ ಭೂಮಿಗೆ ಕಂಪೌಂಡಗೋಡೆ ನಿರ್ಮಾಣ.	8.00
194	ಸಣ್ಣ ಉದ್ದಿಮೆಯನ್ನು ಆರಂಭಿಸಲಿಚ್ಛಿಸುವ ಸಣ್ಣ ಉದ್ದಿಮೆದಾರರಿಗೆ ಯೋಜನಾ ವೆಚ್ಚ 50% ಅಥವಾ ರೂ. 50,000/- ಇವುಗಳಲ್ಲಿ ಯಾವುದೇ ಕಡಿಮೆಯೋ ಅಷ್ಟು ಮೊತ್ತದ ಸಹಾಯ ಧನ ನೀಡುವುದು (24 ಫಲಾನುಭವಿಗಳಿಗೆ)	10.00
195	ಎಸ್.ಜೆ.ಎಸ್.ಆರ್.ವೈ. ಯೋಜನೆ ಅಡಿ ಉದ್ದಿಮೆಗಾಗಿ ಸಾಲ ಪಡೆದ ಫಲಾನುಭವಿಗಳಿಗೆ ಸಾಲ ಮರುಪಾವತಿಗಾಗಿ ಗ್ಗರಿಷ್ಠ ರೂ. 20,000/- ವರೆಗೆ ಸಹಾಯಧನ ನೀಡುವುದು (7 ಫಲಾನುಭವಿಗಳಿಗೆ)	1.40
196	ಅಂಗವಿಕಲರಿಗೆ ತ್ರೀಚಕ್ರ ಸ್ಕೂಟರ್ ಪೂರೈಕೆ.	10.52
197	ಎಸ್.ಎಸ್.ಎಲ್.ಸಿ. (ಪ್ರತಿ ವಿದ್ಯಾರ್ಥಿಗಳಿಗೆ ರೂ. 2000/- ರಂತೆ) (5 ಫಲಾನುಭವಿಗಳು)	0.10
198	ಪಿ.ಯು.ಸಿ/ಉದ್ಯೋಗ ಆಧಾರಿತ/ಡಿಪ್ಲೋಮಾ (ಪ್ರತಿ ವಿದ್ಯಾರ್ಥಿಗಳಿಗೆ ರೂ. 3000/-) (5 ಫಲಾನುಭವಿಗಳು)	0.06
199	ಬಿ.ಎ./ಬಿ.ಎಸ್.ಸಿ./ಬಿ.ಕಾಂ/ಇತರೆ ಪದವಿ .(ಪ್ರತಿ ವಿದ್ಯಾರ್ಥಿಗಳಿಗೆ ರೂ. 4000/-) (5 ಫಲಾನುಭವಿಗಳು)	0.08
200	ಎಂ.ಎ./ಎಂ.ಎಸ್.ಸಿ./ಎಂ.ಕಾಂ/ಎಂ.ಎಸ್.ಡಬ್ಲ್ಯೂ/ಎಂ.ಸಿ.ಎ./ಬಿ.ಇ.(ಪ್ರತಿ ವಿದ್ಯಾರ್ಥಿಗಳಿಗೆ ರೂ. 6000/-) (5 ಫಲಾನುಭವಿಗಳು)	0.24

201	ಎಂ.ಬಿ.ಬಿ.ಎಸ್./ಬಿ.ಡಿ.ಎಸ್/ಎಂ.ಟೆಕ್/ಎಂ.ಎಸ್/ಎಂ.ಡಿ/ಎಂ.ಇ(ಪ್ರತಿ ವಿದ್ಯಾರ್ಥಿಗಳಿಗೆ ರೂ. 15000/-) (2 ಫಲಾನುಭವಿಗಳಿಗೆ)	0.75
202	ಪಿ.ಎಚ್.ಡಿ./ಪೋಸ್ಟ ಡಾಕ್ಟರೇಟ್(ಪ್ರತಿ ವಿದ್ಯಾರ್ಥಿಗಳಿಗೆ ರಊ. 20000/-) (5 ಫಲಾನುಭವಿಗಳು)	0.64
203	ಸರ್ಕಾರಿ ಅಂದ ಮಕ್ಕಳ ಪ್ರೌಢ ಶಾಲೆಗೆ ಗ್ರೆನೈಟ ಡೈನಿಂಗ್ ಟೆಬಲ್	5.00
204	ನಗರದ ಅಂಗವಿಕಲ ಸರ್ವೆಕ್ಷಣೆಗಾಗಿ	7.64
205	ಸರ್ಕಾರಿ ಅಂದ ಮಕ್ಕಳ ಪ್ರೌಡ ಶಾಲೆಗೆ ವಾಶಿಂಗ್ ಮಶಿನ ಮತ್ತು ಶೇಡ	10.00
206	ಅಂಗವಿಕಲರ ಶೌಚಾಲಯ ಪಾಲಿಕೆ ಆವರಣದಲ್ಲಿ	5.00
207	ಸರ್ಕಾರಿ ಕಚೇರಿಗಳಿಗೆ ರ್‍ಯಾಂಪ ಅಳವಡಿಸುವುದು.	5.00
208	Amount reserved for payment of outsource Pourakarmika's (As per Govt. Order.)	256.59
209	Repayment of loan (Loan availed against IDSMT deposit)	88.97
210	Contribution to KUWS & DB	70.00

ಎಸ್.ಎಫ್.ಸಿ ಮುಕ್ತನಿದಿ 2017-18 ಸಾಲಿನ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ವಿವರ

Sl.No	Work Name	Rs. (In Lakhs)
1	Build a building for the statue at the community hall at Kapnoor Harijan wada at ward no 32	5.00
2	Erection of Padestal to Proposed Statue of Dr BR Ambedkar @ Kapnoor Harjanwada Samudaya Bhavan W.No. 32	2.97
3	Improvement of Community hall at Bheem nagar at ward no 5	6.00
4	Improvement of Internal area of Valmiki Bhavan W.No. 44	8.00
5	Installation of RCC Hume pipe for water supply on Existing Borewell at Panchasheel nagar at ward no 51	1.00
6	Providing and Erection RCC pipe Circular cistern near existing Borewells at Ashraya colony in ward no 6	1.00
7	Construction of Community hall at first floor in Buddh Mandir at Panchsheel nagar	5.00
8	Joining of 2 inch GI pipe to the Nala in induvidual 80 houses at Laprosy Asharaya colony	6.00
9	Construction of Grave yard compound wal at ward no 16	2.00
10	Improvement of Christian community hall Tarfile at ward no 48	2.00
11	Amount reserved for payment of outsource pourakarmika"'s (As per Govt.Order)	950.19
12	Puc/Diploma per Student Rs. 4500	0.18
13	BA/BSC/B.Com per Student Rs. 6000	0.24
14	MA/M.SC/M.COM/MSW/MCA/BE per Student Rs. 15000	0.60
15	Subsidy for repair of a separate home roof for Handicap per head 20.000	1.00
16	Purchase of Computer for MBBS/BE Student per Student Rs. 50.000	1.50
17	Subsidy of Small Business 50%	9.19
18	For delivery of musical instrument equipment to disability volunteers in the city	2.00
19	Supply of various equipment required by the city""'s public disabilities	8.00
20	For the supply of computers to the disability volunteer organizations in the city	4.05
21	Subsidy for kitchen gas connections to disabilities families (Gas Stove)	5.00

22	(SCSP) Construction of Personal Toilet Under SBM	295.21
23	(SCSP) Morning Break fast for PK"""s	60.00
24	(SCSP) Other Programme celebrated annually of Baba Saheb Ambedkar Jayanti / Babu Jagjivan Ram/ Valmiki Jayanti	1.50
25	(TSP) Construction of Personal Toilet Under SBM	141.74
26	(TSP) Morning Break fast for PK"""""s	2.32
27	(TSP) Other Programme celebrated annually of Baba Saheb Ambedkar Jayanti / Babu Jagjivan Ram/ Valmiki Jayanti	0.50
28	Construction of Personal Toilet for poor people under SBM	76.75
29	Celebrating annually Baba Saheb Ambedkar Jayanthi/ Babu Jagajeevan Ram / Valmiki Jayanthi	1.50
30	Subsidy of personal practice begining Allopathic Doctor /Ayurvedha/Homeopathic/Yunanabi/sidda & Nature Treatment/ Yoga Rs. 50000/-	5.00
31	Health Insurance for PK"""s and Contract Basis PK"""""""s	8.10
32	Providing Gas Connection Facility for SC/ST Beneficiaries	5.00
33	Suply of Dustbin for SC/ST and Slum Areas	10.38
34	Subsidy of small Business 50% Rs. 150000 5 members	7.38
35	PUC/Diploma per student Rs. 3000	0.09
36	BA/BSC/B.COM/Other Graduate per student Rs. 6000	0.18
37	MA/MSC/M.COM/MSW/MCA/BE Per student Rs. 15000	0.45
38	PHD/Post Graduate per student Rs. 30000	0.60
39	Construction of Toilet Bath Room Dum Govt school	3.50
40	Suply of Roti & Rice Bowler machine at Blind children Govt school	3.56
41	Amount Reserve for payment of Outsource pourakarmikas	256.59
42	Repayment of (Lone availed against to IDSMT Deposit	61.03
43	SSLC Per Student Rs.3000	0.45
44	PUC/Diploma Per Student Rs. 4500	0.68
45	BA/B.SC/B.COM/Other Graduate Per Student Rs. 6000	1.20
46	MA/MSC/M.COM/MSW/MCA/BE Per Student Rs. 15000	1.20
47	MBBS/BDS/M.Tech/MS/MD/ME Per Student Rs. 25000	2.00
48	PHD/ Post Graduate Per Student Rs. 30000	2.10
49	PK"""s Break fast per head Rs. 20	3.13
50	Subsidy of Small Business	7.50
51	Subsidy of Gas Stove for Poor peoples	2.50
52	Subsidy education of children of the labor	0.30
53	Construction of Walking Track at Shakti nagar park	5.00
54	Construction of CC Road From Chennabasappa Basavanoor house to Gurushant house at Panchsheel nagar	2.00
55	Construction of UGD and Road from Tuljaram house to Sanju Mugali house Panchsheel nagar at ward no 51	3.00

56	Construction of UGD and Road from Community hall to Kognoor Sharanappa house Panchsheel nagar at ward no 51	3.00
57	Construction of Road from Hanmanth house to Krishna house Tarfile at ward no 48	4.00
58	Construction of Road from Bharat house to Saibanna house Tarfile at ward no 48	2.00
59	Construction of Road from Bheemashankar Gunje house to Shivasharanappa house Kani area at ward no 21	2.00
60	Construction of Road from Shivanand Gunje house to Kalyani Kattimani house at ward no 21	2.00
61	Construction of Road from Channaveerayya house to Appanna Suryavamshi house at ward no 21	2.00
62	Construction of CC Road From Shivappa house to Eranna house at ward no 47	4.00
63	Construction of CC Road Back side Govt press at Mehtar Galli at ward no 49	4.00
64	Construction of CC Road from Neelamma house to Mahadevi house near Vijay nagar church at ward no 36	2.00
65	Construction of CC Road from U Narayan house to Revansiddappa house Shakti nagar at ward no 51	3.00
66	Construction of UGD and CC Road from Basanna Ankalagi house to Panchsheel nagar	5.00
67	Construction of CC Road infront of Vijaylaxmi house (Amma Nilaya) near Hirapur Cross W.No. 50	2.00
68	Construction of Shahabad stone Walking Track (maddi thanda) at Rajiv Gandhi nagar at ward no 7 (Modified 31.03.2017)	2.00
69	Construction of CC Road from Veerabhadreshwar temple to syed Chincholli joint road near ekalavya school	5.00
70	Construction of CC Road from Ranganna subhedar house to Shivaraj house in Sairam nagar at ward no 55	4.00
71	Construction of CC Road and Drain in Panch Sheel Nagar @ W.No. 51	3.00
72	Construction of CC Road From Shivasharanappa surpurkar house to B L Gajre house Shakti nagar at ward no 51	2.00
73	Construction of CC Road from Maheboob house to Mamtaz Majjid house Shaik Roza at ward no 19	3.00
74	Construction of CC Road from Assar Baig house to Bann House Vidya nagar at ward no 39	3.00
75	Construction of Metaling road from Dr Rasheed house to Chakki Kirana shop Misbha nagar at ward no 53	2.50
76	Construction of CC Road from Jabbar house to Mulali katta house at ward no 37	2.00
77	Construction of CC Road from Ramchandra savadi house to SBI old Building via Nilkanta swamy house Aland colony at ward no 18	4.00
78	Construction of CC Road from Rahis house to Gaffur house at ward no 12	3.00
79	Construction of UGD & CC Road from Baba complex to Main road and Issar Petrol pump at ward no 02	3.08
80	Construction of CC Drain from Ambanna Kishanrao house Basanna Ankalagi house at Panchsheel nagar	1.00
81	Construction of CC Drain from Ashwini house Mahantappa house Ramji nagar at ward no 12	3.00
82	Construction of CC Drain from Eranna house to Hanuman temple at ward no 38	2.00
83	Construction of CC Drain Mallikajun house Panchsheel nagar main road to Sharnappa Kognoor house	5.00
84	Construction of CC Drain Near Old Ambalgi school at ward no 11	2.00
85	Construction of CC Drain from Abdul Sattar house to Beena house Rahemat nagar at ward no 53	2.00
ಎಸ್.ಎಫ್.ಸಿ ವಿಶೇಷ ಅನುದಾನ 2016-17 ಸಾಲಿನ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ವಿವರ		
Sl.No	**Work Name**	**Rs. (In Lakhs)**

1	Improvement of CC Road from M S Mathpati house to via Deepa pawar house to Dongargaon house at Laxmi nagar ward no 17 (Proposed by Mayor)	4.00
2	Improvement of road from Mehaboob house to Nanna house at ward no 52	5.00
3	Improvement of road from Basu house to Praveen house surrounding area at ward no 52	4.00
4	Improvement of road from Sharif house to Ravi house at ward no 52	4.00
5	Improvement of road from Anil house to Rafiq house at ward no 52	4.00
6	Improvement of road from Sohail house to Praveen house at ward no 52	5.00
7	Improvement of road from Chandrakant Ghanti house to B G Patil house (Proposed by Mayor)	3.50
8	Improvement of road from CC Road from Amba Bhavani Temple to Chandrakant beside house and surrounding area at Ayyarwadi (Proposed by Mayor)	4.98
9	Improvement of CC Road from Shivasharanappa house to Joining the main road at Konded Galli, Brahmpur ward no 42 in kalaburagi city (Proposed by Mayor)	4.10
10	Improvement of CC Road from Mukesh Joshi house to Kadam house at Laxmi nagar ward no 17 (Proposed by Mayor)	4.00
11	Improvement of road opposite Dr Kamareddy hospital lane (Proposed by Mayor)	4.00
12	Improvement of road from Gouda house to Haji house at ward no 52	4.00
13	Improvement of CC Road from S K Kanta house to Nemmadi Kendra Kacheri at super Market area at ward no 17 (Proposed by Mayor)	4.98
14	Improvement of CC Road from Om Prakash Baradiya house to Pujari house at Ayyarwadi ward no 17 (Proposed by Mayor)	4.98
15	Improvement of CC Road from Neelammanhalli house to Langotpeer Darga at Laxmi nagar ward no 17 (Proposed by Mayor)	4.98
16	Improvement of CC Road from Hanuman temple to Kulkarni house via Kalashetty house at ward no 42 (Proposed by Mayor)	4.70
17	Improvement of CC Road from Bagali Advocate house to Sachin Tiwari and Dinesh Pande house at ward no 22 (Proposed by Mayor)	4.78
18	Improvement of road from Saleem kirana house to Nimbalkar house at ward no 52	3.00
19	Improvement of road from Shiv house to Railway Employed house at ward no 52	4.00
20	Improvement of road from Santosh house to Praveen house at ward no 52	4.00
21	Improvement of road from Shabeer house to Farooq house at ward no 52	3.00
22	Improvement of road from Majeed house to Gundappa house at ward no 52	4.00
23	Improvement of road from Sunil house to Shahi Darbar hotel at ward no 52	4.00
24	Improvement of road from Md Sab house to Mehaboob pepsi house at ward no 52	3.00
	ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆ 2016-17 ಸಾಲಿನ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಯ ವಿವರ	
1	ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿಯಲ್ಲಿ ಗೃಹ ನಿರ್ಮಾಣ	1731.60
	ಎರಡನೇ ಹಂತದ ನಗರೋತ್ಥಾನ ಯೋಜನೆಯಡಿಯಲ್ಲಿ ರೂ. 10000.00 ಲಕ್ಷಗಳ ವಿಶೇಷ ಅನುದಾನದ ಅಡಿಯಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಯ ವಿವರ	
Sl.No	**Work Name**	**Rs. (In Lakhs)**
1	The remaining construction of the new administrative office Corporation (Revised)	100.00

2	Construction of remaining work administrative building at Kalaburagi mahanagara palike (Revised)	100.00
3	Construction of ELSR near Half Jumbaz at Sangtrawadi 10.00 lakhs Liters (Revised)	130.00
4	Construction of Graveyard compound wall to Hirapur	25.00
5	Construction of Graveyard compound wall to Basavanna Nagar	10.00
6	1) Construction of Graveyard compound wall to Millath Nagar 2) Bhatkal 3) Maheboob nagar 4) Naya Mohella 5) Roza Jalal wadi	50.00
7	1) Construction of Grave Yard Compound wall to Noorani Mohalla 2) Payan 3) Rajiv Gandhi nagar and Sanjay Gandhi nagar center Sarojini 4) Banjara Grave yard at shaha Bazar Tanda 6) ward no 22 Malewadi Sy.No 1/11A SC/ST 6) Kapnoor Villege	45.00
8	Construction of Grave Yard Compound Wall to Gunj Area Grave Yard	10.00
9	1) Improvement of Bhosga Bund and 2) Improvement of STP	9.82
10	Compension towards road widning open and building of Gulbarga	3659.00
11	Providing Railway under Bridge near PDA Eng College	380.14
12	Shifting of BSNL Cables	50.00
13	Construction of Public Toilet near Shahabazar Naka	15.00
14	Utitlity Shifting (Rajkumar, Prateek kumar))	100.00
15	Additional Development works of Koranti Hanuman Temple	2.50
16	construction of Inside the building, the administrative office of the Corporation nutara Design (Interior Design) and furniture	65.41
17	The Project Management Consultency Amount (Revised)	50.00
18	Improvement of Development Works of Kalburgi Kampu from 23-12-2010 to 01-2010	100.00
19	Improvement of Road from PDA under bridge via Tarfile to Jewargi Road under bridge	50.00
20	Improvement of Road from ring road to Margamma cross via. Bamboo bazar.	183.99
21	Improvement of Road from Ring Road to Abubakar colony via Mecca water tank upto Hagarga Circle	49.77
22	Improvement of Road from ring road to Faizul Uloom School at Taj Nagar	35.02
23	mprovement of Road from Ring road to Raghavendra colony via Galib colony	52.35
24	mprovement of road from Ring Road to Devi Nagar, Shahabazar	10.15
25	Improvement of road from ring road to Akbar bagh	14.62
26	Improvement of road from Ring Road to 80ft Road via M.G.Road.	42.30
27	Improvement of road from Ring Road to Misbah Nagar	49.00
28	mprovement of road from Ring Road to Banda Nawaz Cross via. Millat Nagar.	44.55
29	Improvement of roads and drains in Millat Nagar area.	32.34
30	Improvements of Roads and Drains at W.No.13	36.86
31	Improvement of road from Humnabad main road to join C.C.Road of K.B.N. via. Shahbaz School baxkImprovement of road from Humnabad main road to join C.C.Road of K.B.N. via. Shahbaz School baxkside, Milk Dairy and Masjid Ali,	35.71
32	mprovement of road from Gandhi Nagar Amba Bhavani Temple to Join Pujari Matt road via. K.E.B. Khazana.	19.12
33	Improvement of road and drain from Babu Tailor house at Bhavani nagar to join main road of Muslim Sangh	19.24
34	Improvement of road from Gunj road to Monappa Dal Mill via. Gola Chowk.	43.68

35	Construction of Road with 600mm and 450mm Pipe culvert at Pooja colony ward No 30	46.77
36	Improvement of roads and drain from Filter bed Opp: area, Ahmed Nagar and Masjid Surrounding area to join Aland main road.	35.04
37	Construction of Road at Surya Nagar ward No 30	40.26
38	mprovement of road from Taj nagar main road to join Taj Sultanpur road via. Kanchin Mahal Masjid	9.43
39	Construction of Rad at Swastik Nagar ward No 30	22.58
40	Improvement of road from in Shaik Deccan colony, Hussaini nagar and Junaidi colony.	47.95
41	1) Construction of Road at Doctors colony jaya Nagar ward No 30 2) CC Drain and Culvert at Pooja colony a ward no 30	24.80
42	Improvement of road from Ring Road to Veerendra Patil layout via. Laxmi nagar	11.25
43	1) Construction of Road at Gubbi colony 2) Siddeshwar colony 3) Pragati colony 4) CC Dain from Veeranna house to Manikeshwari Nilaya	14.97
44	Improvements of Roads and Drains @ Kutumba Kalyan Nagar, TV Station area, Revanasiddeshwara Nagar	19.72
45	Construction of Road Bharth nagar ward No 45	28.40
46	Improvements of Roads and Drains @ Channamalleshwar Nagar	15.26
47	Construction of Road at Tilak nagar ward No 46	47.22
48	Improvements of Roads and Drains @ Firdoz colony and Gulshan Arafat colony	21.41
49	Construction of road in kantha layout ward no 50 including drain and culvert	41.02
50	Improvements of Roads and Drains at Nabi colony Shahabazar	9.98
51	1) Construction of Road in Banjara Colony Ward No 50 including Drain and culvert 2) Construction of Road in Bendre colony	43.52
52	Improvement of Main road and drain for Main Road, in Shaik Roza area.	23.47
53	1) Construction of Road in Goduthai Colony ward no 51 including drain and culvert 2) Construction of Road at Bhagavati Nagar	22.87
54	Construction of from Bombay Medicals to Royels Traders shop at Kirana Bazar	50.00
55	Construction of Road CIC Colony at Bhagavati nagar including drain and Culvert Construction of Road in CIB Colony ward no 51 including drain and Culvert	50.16
56	Construction of CC Road from Malu Hospital to Sangmeshwar Treding company at Kirana Bazar (Revised)	50.00
57	Construction of CC Road from Jajee Shop to S C Kulkarni hardeware shop at Kirana bazar (Revised)	50.00
58	Construction of CC Road from Maheboob Masjid to Chowk Police station at Bande Bazar (Revised)	50.00
59	Improvement of Road Annapurna Hospital to Ring Road (Sedam Road)	50.00
60	Ward no 51 1) Construction of Road in Venkatesh Nagar including drain and culvert 2) Construction of Road at Shakti nagar	21.17
61	Construction of Road in RT Nagar and Oza Layout Ward no 54 including drain and culvert	84.50
62	Construction of Road in Tilak Nagar ward no 54 including drain and culvert	38.41
63	Construction of Road in Rahmat Nagar Ward no 54 including drain and culvert	68.49
64	Construction of road in Ghabre Layout ward no 54 including drain and culvert	89.40
65	Improvement of road and drain from Islamabad and Bilalabad Main Roads	27.15
66	Construction of road in Banashankari Layout warad no 54 including drain and culvert	34.16
67	Improvement of main road from Chappal Bazar to Tirandaz talkies	10.30

68	Construction of Road in Devf Nagar Ward no 54 including drain and culvert	22.98
69	Improvement of road and drain from anand hotel to Main road via Rotary Club	22.71
70	1) Construction of Road at Karuneshwar nagar near Bus Stop, 2) Shakti Layout 3) Ambika Nagar Drain and Culvert	43.03
71	Improvement of Road From STBT Bus Stand to Jagat Circle 1 KM	250.00
72	Construction of road at jaitirth nagar in sy no 87/3 ward no 55 including drain and culvert	21.35
73	Construction of Road at Manik nagar colony ward No 55 Including drain and culvert	22.09
74	Improvement of Road and drain from Bambu Bazar Area	26.80
75	Construction of Road in Karuneswer nagar ward No 55 Including drain and culvert	34.95
76	Improvement of road and drain from Zam Zam Colony	23.45
77	1) Construction of Road in Chamundeswri nagar ward No 55 Including drain and culvert 2) Construction of Road at Santosh colony	43.03
78	Contruction of Road in Shree Hari Krishna nagar ward No 55 Including drain and culvert	42.14
79	Improvement of Road and drain from Chappal Bazar to Darga Main Road	24.90
80	Construction of Road at Navani Layout in SY No 78/2/A 2B ward No 55 Including drain and culvert	31.10
81	Improvement of Road and Drain from Bapu Nagar and Sundar Nagar Main Road	24.96
82	Construction of Road at Netaji Nagar in SY No 77/1 ward No 55 Including drain and culvert	42.65
83	Improvement of road and drain from Jai Nagar 60feet Road	24.83
84	1) Contrauction of Road in Rajmahal Layout ward No 55 2) Constuction of Road at Vardha Nagar	47.70
85	Improvement of Road at New Raghvendra colony Khani Area Ward No 36	53.28
86	Improvement of Road and Drains at Kanak Nagar	44.10
87	Improvement of Road and Drains at Misba Nagar Ward No 20	53.54
88	Improvement of Road and drains at Hirapur	45.99
89	Improvement of Road and Drains Biddapur	86.76
90	Improvement of Road and Drains Madina colony to Mohammadi chowk via Eden function Hall	69.77
91	Construction of Road in veerbhadreshwar colony Plan layout sy no 86 W no 55 including drain and culvert	57.20
92	Construction of CC Road and Drain From opp Juber Function Hall to Main road Shahabad School and Behind Nasir Moulali ex member house at ward no 9 (Revised)	95.71
93	Improvement of Road and Drain from Venkatesh Nagar	24.00
94	Improvement of road and drain from Rudravadi Hospital to Priya Video	20.87
95	Improvement of Road and Drain from Ganga Nagar	16.04
96	Improvement of road and drain at hirapur main road of Gulbarga	24.53
97	Improvement of Road and Drain from Mohammaddi Masjid Raghvendra Colony IInd Cross	26.89
98	Improvement of road and drain at Basava nagar colony of Gulbarga	18.01
99	1)Construction of Culvert near Childerns play Ground at LML Show Rood and 2)Construction of SWD and Slab at KBN Hospital	10.82
100	Construction of Strom Water Drain from Geeta Saw Mill to Jagat circle	200.00
101	Construction of SWD from VG Womens Hostel to Kuvempu nagar	39.52
102	Construction of Strom Water Drain from Gumbaz to exixting Drain near Shiv Mandir at Kailash Nagar	43.89

103	Construction of Strom Water Drain SB Patil Petrol Pump to NEKRTC	20.30
104	Construction of Strom Water Drain from Anand Hotel to Jajee Kalyan Mantap via Shanti sadan Hostel and construction of SWD from kote to LML Show room and Construction of Road from Chalukya Bar to Shaha hussain chilla	49.20
105	Construction of Strom Water Drain From P and T Quatres to Ring Road Via Ghabre Layout	89.37
106	Construction of CC Drain from SK Yatrik Nivas to CIB Colony Strom Water Drain	25.23
107	Construction of Storm water Drain from old Jewargi Road to Sun International Hotel	21.35
108	Construction of Storm water Drain from Relince function Hall at Ragavendra colony to Ganga Nagar Hanuman Temple via Kanak Nagar	32.27
109	Construction of Storm Water Drain from Bharat Nagar Tanda to Sedam road	32.81
110	1)Construction of Strom Water Drain from Ambha Bhavani Temple to Lalgeri Circle via Jange Brothers Building 2) Construction of SWD from Muktambika College to Lalgiri Cross.	22.06
111	Construction of Strom Water Drain from Borabai Nagar to MSK Mill Gate	31.07
112	Widening of Existing Drain from Existing Pipe culvert to Existing RCC Slab at Sedam Main Road at Swastik Nagar	31.59
113	Ward No 451) Construction of CC Drain at Gollergalli 2) Existing SWD opp MRMC College 3) CC Drain and Culvert at Bharath nagar tanda	24.97
114	1) CC Drain and culverts Prashanth Nagar B ward No 46 2) Construction of Road at Bank colony and Veeresh nagar at ward no 47	43.29
115	Construction of Storm Water Drain from Peer Bangali Darga to Kala Hoda Via Noorani Mohalla	20.84
116	Construction of CC Drain from Hostel to Chalukya Bar at Samata colony	31.62
117	Construction of Storm Water Drain and Culvert near Bakshi Haveli	15.92
118	Construction of CC Drain from Milind School to MSK Mill Road	28.60
119	Construction of Storm Water Drain fron Kenchbasaveshwar Grave Yard via Ameena Masjid	16.74
120	1) CC Drain from Tirimurthi Chowk Chalukya Bar via Kori Math 2) Construction of CC Drain from Sri K B Shanappa M P house to Garden	16.39
121	Construction of Storm Water Drain and Culvert from basavanna nagar to mahadev nagar via shaikh roza minar	70.00
122	Construction of Storm Water Drain from KBN Darga gate to Bakshi Haveli	14.60
123	Construction of Storm Water Drain from Sahan Hotel to Join Payan Existing Drain at yadulla Colonny	28.96
124	Construction of Storm Water Drain from ring road to Kenchbasaveshwar Grave Yard Via KCT college	35.95
125	Construction of Existing GDA Storm Water Drain and Culvert to Harizanwada Shahabazar	8.95
126	Construction of Storm Water Drain from New Raghvendra Colony Grave Yard to Kailash Nagar	20.00
127	Construction of Storm Water Drain from Bi Bi Raza School to Existing Noor Bagh Drain	15.84
128	Construction of Storm Water Drain Parvaiz Garden to Ring Road	14.33
129	Construction of Storm Water Drain from Ring Road to Taj Nagar	42.08
130	Construction of Storm Water Drain from Naw Chetan School to JaiTirth Mangala Karyalaya	52.29
131	Construction of CC Drain and Utility Dak from Bombay Medical to Royals Traders at Kirana Bazar (Revised)	50.00
132	Construction of CC Drain from Mahebas Masjid to C T Bus stand via Sangam Takies (Revised)	50.00
133	Construction of CC Drain and Utility from Mahebus Masjid to Chowk Police station at Bande Bazar (Revised)	50.00

134	Construction of SWD from Lalgeri cross to Children Garden (Revised)	19.76
135	Improvement of road and drain behind sanjay vani daily paper vidya nagar	23.80
136	providing street light arrengment to Gulbarga	150.00
137	Construction of OHT at CIB colony	200.00
138	Improvement of Old GLSR Water Tank	100.00

ಮೂರನೇ ಹಂತದ ನಗರೋತ್ಥಾನ ಯೋಜನೆಯಡಿಯಲ್ಲಿ ರೂ. 10000.00 ಲಕ್ಷಗಳ್ ವಿಶೇಷ ಅನುದಾನದ ಅಡಿಯಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಯ ವಿವರ

Sl.No	Work Name	Rs. (In Lakhs)
1	P-26 Purchase of CC Camera""""""""s Solar Blinkers Speed rader guns Crane and Construction of Police Chowkies	236.6
2	P-27 Purchase police chowkies solar lights Tubular cones Fiber road divider Single and Double Barricade sign boards triangle radium boards Nitht solar blinkers Solar road studs Radium stickers Hazard markers Convex view mirror Thermo plastic road patch and Fiber speed breaker	115.98
3	P-28 Construction of Footpath grills Center divider road grill and Auto stand grills	147.42
4	P-1 Improvement of Road from santraswadi to Ranganath Desai house (MG Road)	300
5	P-2 Improvement of Road from Vijaykumar house to Ring road via Adarsh Kalyan Mantap	300
6	P-3 Improvement of Road from National chowk to Darga	200
7	P-4 Improvement of Road from Super Market to Heritage Hotel	200
8	P-5 Improvement of Road from Fish Market to Lalgiri Cross	200
9	P-6 Improvement of Road from Centrail bus stand to Waddaragalli and Development of Road from Ganga nagar hanuman temple to Trimurty chowk	200
10	P-7 Development of SWD From Azad chowk to SB Temple and from Manikeshwari temple to Bhavani temple and from Ram mandir to Goa Hotel	200
11	P-8 Improvement of Road from Lal Petrol pump to Join Ittihad colony SWD	100
12	P-9 Construction of CC Road and Drain from KCT Gate to Zam Zam Chicken Center Islamabad colony (Revised) Improvement of Road from Margamma Temple to Mijguri road via Gadang chowk Madi mohalla imli mohalla kulubani shadi mahal (Rs. 150.00 lakhs) (Revised)	200
13	P-10 Improvement of Road from Satraswadi to Ring road via Basaveshwar Circle	250
14	P-11 Improvement of Road from Prakash talkies to Geeta Saw mill (Rs. 30.00 lakhs) Improvement of road from Head post office to Vegetable market (Rs. 25.00 lakhs) Cement Concrete road from Mohmadi chowk to parevez Garden function hall via Mohmadi Husain function hall (Rs. 25.00 lakhs) and Improvement of Road from MSK mill gate to Basav Nagar via Ashok Nagar (Rs. 75.00 lakhs)	155
15	P-12 Improvement of Road from Yatri Nivas to Shri Dharamsigh Ex. CM house via Veershaiva Kalyan Mantap	100
16	P-14 Improvement of Road from Rajapur road to Ring road via Govt Degree College	100
17	P-15 Improvement of Road from SB Petrol Pump to MSK Mill road via Court Circle	100

18	P-16 Improvement of Road from Govt Polytechnic to Vijay vidyalaya via Chandrashekar patil stadiums (Rs. 100.00 lakhs) (Revised) CC Road & Drain from Yusuf sab houst to Ring Road at ward no 9 3) Construction of RCC & Drain From Ibrahim Khureshi house to Maheboob ali house & Behind Dr Khaja nasir house & Compound wall at Muslim chowk at ward no 15	150
19	P-17 Improvement of Road from Hirapur cross to were house via Hirapur village (Rs. 83.00 lakhs) and Improvement of Road from Ghantoji dept Store to Lahoti petrol pump (khoba plot Main road (Rs. 50.00 lakhs)	133
20	P-18 Improvement of Garden surounding to Basaveshwar Statue Jagat Circle (Rs.50.00 lakhs) and Improvement of roads in Sharan nagar W.NO 33 (Rs. 50.00 Lakhs)	100
21	P-19 Improvement of Road from Shahabazar Naka to Lal Hanuman Temple	170
22	P-20 Improvement of Road from Lal Hanuman Temple to Vijay Nagar via Shaik Roza	172
23	p-35 Improvement of road at KHB Akkamahadevi colony at ward no 55 (mod 22/07/2016)	50
24	P-29 Construction of Storm Water Drain from Jawahar-E-Hind Cross to Tippanna Hakeem House	100
25	P-30 Construction of Storm Water Drain from Kala Huda Masjid to Chowk Masjid via Gouli House	200
26	P-31 Construction of Storm Water Drain from Udnoor Road SWD to Ring Road	300
27	P-32 Construction of Storm Water Drain from Bombay Hotel to Join KBN Hostel Drain (Rs. 60.00 lakhs) Construction of strom Water Drain at S K Yatri Nivas Jewargi Cross (Rs. 10.00 lakhs) Construction of Storm Water Drain from Ring Road Ramji Nagar via Moula sab house (Rs. 25.00 lakhs) and Construction of storm Water Drain from Alikhan Complex to Sharuk house at Jam Jam Colony (Rs. 25.00 lakhs)	120
28	P-33 Construction of Storm water Drain from Jalalwadi back side to Darga Main road	100
29	P-22 Completion of Balance work of 1100mm RCC NP3 class outfall sewer line A B and C Drainage districts of Gulbarga City to link to existing 27.24 MLD capacity STP near Kotnoor Village	138
30	P-23 Rehabilitation of outfall sewer line of D and E drainage districts and linking of sewer lines at different locations in Gulbarga City	114
31	P-24 Rehabilitation of existing UGD sewer network of Gublarga	348
32	P-25 Provision of land acquisition for construction of 25 MLD capacity near Kapnoor Village	400
33	P-21 Provision for land acquisition for Construction of 50 MLD capacity water treatment plan at salaam Tekdi under 24/7 Water Supply scheme to Gulbarga City	300
34	P-34 Amount reserved for 24/7 Water Supply to Gulbarga Ctiy	4000

ರೂ. 40000 ಲಕ್ಷಗಳ್ ವಿಶೇಷ ಅನುದಾನದ ಅಡಿಯಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಯ ವಿವರ

Sl.No	Work Name	Rs. (In Lakhs)
1	Balance work of Construction of corportion Administrative office in ward No 43	100.00
2	Construction of Railway Under Bridge at Tarfile area in ward No 48	200.00
3	Purchase of Land for Modern Slaughter House	300.00
4	LAQ at Tippan Hakeem House Santraswadi Masjid Noor Bagh to Ring Road via Ramji Nagar	500.00
5	Construction of Modern Toilets Pakcage 1) Construction of public toilet near SVP circle 2) Near D C Office 3) Near Chowk police Station 4) Tahsil office 5) Jagat circle 6) Rastapati circle	60.00
6	Improvement of Road at Karuneshwar Nagar and Santosh Colony in ward No 55	150.00
7	Internal Roads and Drains in Buland pervez Colony	50.00

8	Internal Roads at KHB Colony and NGOs Colony at ward No 54	50.00
9	LAQ for Road Widening from Humanabad base to Margamma Temple	250.00
10	Internal Roads in Sairam Nagar Jewargi Road in Ward No 55	50.00
11	Internal Road in Khuba Layout in Ward No 49	25.00
12	Improvement of Road from Little Flower School Corner to Masjid Ali at Bagabad Colony	25.00
13	Improvement of Road from Ashok house to Limra Metal house via Gunj Colony	25.00
14	Internal Roads in Akbar Bagh area at Ward No 13	25.00
15	Improvement of Road from Venkatgiri Hotel to Devegouda Tellur House at ward No 55	50.00
16	Internal Roads at Sadashiv Nagar in ward No 54	25.00
17	Improvement of Road at Shanti Nagar in ward No 39	75.00
18	Improvement of CC Road and Drain Nisti house to CIB colony via Mallikarjun Temple at ward no 51	25.00
19	Improvement of Road from BIG Bazar to Jagat Circle in ward No 43	125.00
20	Improvement of Road from Jagat Circle to City Bus stand in ward No 33	50.00
21	Improvement of roads in Mehboob Gulshan Garden in ward No 43	50.00
22	Improvement of Roads in Raghavendra Layout at Shiva reddy Open plot at Ward No 55	20.00
23	Improvement of Road from Prakash talkies to Humnabad base via Lohar Galli in ward No 17	50.00
24	Improvement of Road from Lal Hanuman temple to Ring Road via Shahabazar Tanda	150.00
25	Improvement of Road from Lalgiri Cross to Abubakar Masjid via New Raghavendra Colony More Complex in ward No 33	300.00
26	Construction of Road and Road side drain from MSK mill road (ITI) to under Bridge via panchasheel Nagar in ward No 51	100.00
27	Improvement of Road at Sangameshwar Colony in ward No 42	50.00
28	Land acquisition for road widening from Jange Brothers House to raghavendra Colony in ward No 34	500.00
29	Internal Roads and Drains in Taj Nagar area	70.00
30	Construction of SWD from Chowk Masjid to Jagirdar Office Darga area	150.00
31	Construction of SWD from peer Bangali Darga to Ramji Nagar Drain	50.00
32	Construction Storm water Drain from Laxmi Layout to Langoti Peer Darga Culvert in ward No 45	75.00
33	Construction of Drain in Marwadi Galli in ward No 45	25.00
34	Internal Drains in Juber Colony and Zam Zam Colony in ward No 55	50.00
35	Shifting of Electrical poles (Gescom) at verious places in Gulbarga city	200.00

ರೂ. 50000 ಲಕ್ಷಗಳ ವಿಶೇಷ ಅನುದಾನದ ಅಡಿಯಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಯ ವಿವರ

Sl.No	Work Name	Rs. (In Lakhs)
1	Construction of Remaining work of New Administrative Building	100.00
2	Contruction of local body towards sanctioned 4 stage underground drinage scheme	2119.00
3	Providing and laying outfall sewer line from junction point near kendriya vidyalaya to new sewerage treat mate plant at Nandikur village	385.00
4	Land Acquisition from Moti wine shop to Ramaji nagar via Roza police station	500.00
5	Improvement of Road and Drain at Langar Hanuman Area	50.00

6	Improvement of Road from Sardar Vallabai patel circle to Jagat circle	1000.00
7	Improvement of Road from Geeta Saw mill to BSNL office Opp Fort	100.00
8	Improvement of Road from Filter bed to Taj Nagar	100.00
9	Construction of strom water drain at Mominpura A and B Area	100.00
10	Construction of strom water drain from Peer Bangali cross to Ramaji nagar cross via Tiny pearls School (1500 Mtr)	125.00
11	Construction of strom water drain from Ajadpur culvert to KNZ function Hall (900 Mtr)	80.00
12	Construction of strom water drain from Zaheer Khan house to KNZ function Hall (700 Mtr)	80.00
13	Construction of strom water drain from Culvert near KNZ Ring road to Ashok Doddamani house	21.00
14	Construction of strom water Drain from Channaveer nagar to Ring road from Filter bed to Ring road	200.00
15	Construction of strom water drain at Bank colony behind jewargi road	40.00

ಅಮೃತ ಯೋಜನೆಅಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳ ವಿವರ

Sl.No	Work Name	Rs. (In Lakhs)
1	Development of children friendly park at Akkamahadevi nagar	80.00
2	Development of Park at Swastik nagar	93.00
3	Development of Park at Revanna Siddeshwar	37.00
4	Development of children park at Mansabdar colony.	60.00
5	Development of children park at Dhanavantry colony	50.00

ಆಯುಕ್ತರು,
ಕಲಬುರಗಿ ಮಹಾನಗರ ಪಾಲಿಕೆ,
ಕಲಬುರಗಿ.

ಅನುಬಂಧ- 01

ಕಲಬುರಗಿ ಮಹಾನಗರಪಾಲಿಕೆಯ ರೂ. 100.00 ಕೋಟಿಗಳ ನಗರೋತ್ಥಾನ 2ನೇ ಹಂತದ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಯ ವಿವರ

Sl.No	Work Name	Rs. (In Lakhs)
1	The remaining construction of the new administrative office Corporation (Revised)	100.00
2	Construction of remaining work administrative building at Kalaburagi mahanagara palike (Revised)	100.00
3	Construction of ELSR near Half Jumbaz at Sangtrawadi 10.00 lakhs Liters (Revised)	130.00
4	Construction of Graveyard compound wall to Hirapur	25.00
5	Construction of Graveyard compound wall to Basavanna Nagar	10.00
6	1) Construction of Graveyard compound wall to Millath Nagar 2) Bhatkal 3) Maheboob nagar 4) Naya Mohella 5) Roza Jalal wadi	50.00
7	1) Construction of Grave Yard Compound wall to Noorani Mohalla 2) Payan 3) Rajiv Gandhi nagar and Sanjay Gandhi nagar center Sarojini 4) Banjara Grave yard at shaha Bazar Tanda 6) ward no 22 Malewadi Sy.No 1/11A SC/ST 6) Kapnoor Villege	45.00
8	Construction of Grave Yard Compound Wall to Gunj Area Grave Yard	10.00
9	1) Improvement of Bhosga Bund and 2) Improvement of STP	9.82
10	Compension towards road widning open and building of Gulbarga	3659.00
11	Providing Railway under Bridge near PDA Eng College	380.14
12	Shifting of BSNL Cables	50.00
13	Construction of Public Toilet near Shahabazar Naka	15.00
14	Utitlity Shifting (Rajkumar, Prateek kumar))	100.00
15	Additional Development works of Koranti Hanuman Temple	2.50
16	construction of Inside the building, the administrative office of the Corporation nutara Design (Interior Design) and furniture	65.41
17	The Project Management Consultency Amount (Revised)	50.00
18	Improvement of Development Works of Kalburgi Kampu from 23-12-2010 to 01-2010	100.00
19	Improvement of Road from PDA under bridge via Tarfile to Jewargi Road under bridge	50.00
20	Improvement of Road from ring road to Margamma cross via. Bamboo bazar.	183.99
21	Improvement of Road from Ring Road to Abubakar colony via Mecca water tank upto Hagarga Circle	49.77
22	Improvement of Road from ring road to Faizul Uloom School at Taj Nagar	35.02
23	mprovement of Road from Ring road to Raghavendra colony via Galib colony	52.35
24	mprovement of road from Ring Road to Devi Nagar, Shahabazar	10.15
25	Improvement of road from ring road to Akbar bagh	14.62
26	Improvement of road from Ring Road to 80ft Road via M.G.Road.	42.30
27	Improvement of road from Ring Road to Misbah Nagar	49.00
28	mprovement of road from Ring Road to Banda Nawaz Cross via. Millat Nagar.	44.55
29	Improvement of roads and drains in Millat Nagar area.	32.34
30	Improvements of Roads and Drains at W.No.13	36.86
31	Improvement of road from Humnabad main road to join C.C.Road of K.B.N. via. Shahbaz School baxkImprovement of road from Humnabad main road to join C.C.Road of K.B.N. via. Shahbaz School baxkside, Milk Dairy and Masjid Ali,	35.71
32	mprovement of road from Gandhi Nagar Amba Bhavani Temple to Join Pujari Matt road via. K.E.B. Khazana.	19.12
33	Improvement of road and drain from Babu Tailor house at Bhavani nagar to join main road of Muslim Sangh	19.24
34	Improvement of road from Gunj road to Monappa Dal Mill via. Gola Chowk.	43.68

35	Construction of Road with 600mm and 450mm Pipe culvert at Pooja colony ward No 30	46.77
36	Improvement of roads and drain from Filter bed Opp: area, Ahmed Nagar and Masjid Surrounding area to join Aland main road.	35.04
37	Construction of Road at Surya Nagar ward No 30	40.26
38	mprovement of road from Taj nagar main road to join Taj Sultanpur road via. Kanchin Mahal Masjid	9.43
39	Construction of Rad at Swastik Nagar ward No 30	22.58
40	Improvement of road from in Shaik Deccan colony, Hussaini nagar and Junaidi colony.	47.95
41	1) Construction of Road at Doctors colony jaya Nagar ward No 30 2) CC Drain and Culvert at Pooja colony a ward no 30	24.80
42	Improvement of road from Ring Road to Veerendra Patil layout via. Laxmi nagar	11.25
43	1) Construction of Road at Gubbi colony 2) Siddeshwar colony 3) Pragati colony 4) CC Dain from Veeranna house to Manikeshwari Nilaya	14.97
44	Improvements of Roads and Drains @ Kutumba Kalyan Nagar, TV Station area, Revanasiddeshwara Nagar	19.72
45	Construction of Road Bharth nagar ward No 45	28.40
46	Improvements of Roads and Drains @ Channamalleshwar Nagar	15.26
47	Construction of Road at Tilak nagar ward No 46	47.22
48	Improvements of Roads and Drains @ Firdoz colony and Gulshan Arafat colony	21.41
49	Construction of road in kantha layout ward no 50 including drain and culvert	41.02
50	Improvements of Roads and Drains at Nabi colony Shahabazar	9.98
51	1) Construction of Road in Banjara Colony Ward No 50 including Drain and culvert 2) Construction of Road in Bendre colony	43.52
52	Improvement of Main road and drain for Main Road, in Shaik Roza area.	23.47
53	1) Construction of Road in Goduthai Colony ward no 51 including drain and culvert 2) Construction of Road at Bhagavati Nagar	22.87
54	Construction of from Bombay Medicals to Royels Traders shop at Kirana Bazar	50.00
55	Construction of Road CIC Colony at Bhagavati nagar including drain and Culvert Construction of Road in CIB Colony ward no 51 including drain and Culvert	50.16
56	Construction of CC Road from Malu Hospital to Sangmeshwar Treding company at Kirana Bazar (Revised)	50.00
57	Construction of CC Road from Jajee Shop to S C Kulkarni hardeware shop at Kirana bazar (Revised)	50.00
58	Construction of CC Road from Maheboob Masjid to Chowk Police station at Bande Bazar (Revised)	50.00
59	Improvement of Road Annapurna Hospital to Ring Road (Sedam Road)	50.00
60	Ward no 51 1) Construction of Road in Venkatesh Nagar including drain and culvert 2) Construction of Road at Shakti nagar	21.17
61	Construction of Road in RT Nagar and Oza Layout Ward no 54 including drain and culvert	84.50
62	Construction of Road in Tilak Nagar ward no 54 including drain and culvert	38.41
63	Construction of Road in Rahmat Nagar Ward no 54 including drain and culvert	68.49
64	Construction of road in Ghabre Layout ward no 54 including drain and culvert	89.40
65	Improvement of road and drain from Islamabad and Bilalabad Main Roads	27.15
66	Construction of road in Banashankari Layout warad no 54 including drain and culvert	34.16
67	Improvement of main road from Chappal Bazar to Tirandaz talkies	10.30
68	Construction of Road in Devf Nagar Ward no 54 including drain and culvert	22.98
69	Improvement of road and drain from anand hotel to Main road via Rotary Club	22.71

70	1) Construction of Road at Karuneshwar nagar near Bus Stop, 2) Shakti Layout 3) Ambika Nagar Drain and Culvert	43.03
71	Improvement of Road From STBT Bus Stand to Jagat Circle 1 KM	250.00
72	Construction of road at jaitirth nagar in sy no 87/3 ward no 55 including drain and culvert	21.35
73	Construction of Road at Manik nagar colony ward No 55 Including drain and culvert	22.09
74	Improvement of Road and drain from Bambu Bazar Area	26.80
75	Construction of Road in Karuneswer nagar ward No 55 Including drain and culvert	34.95
76	Improvement of road and drain from Zam Zam Colony	23.45
77	1) Construction of Road in Chamundeswri nagar ward No 55 Including drain and culvert 2) Construction of Road at Santosh colony	43.03
78	Contruction of Road in Shree Hari Krishna nagar ward No 55 Including drain and culvert	42.14
79	Improvement of Road and drain from Chappal Bazar to Darga Main Road	24.90
80	Construction of Road at Navani Layout in SY No 78/2/A 2B ward No 55 Including drain and culvert	31.10
81	Improvement of Road and Drain from Bapu Nagar and Sundar Nagar Main Road	24.96
82	Construction of Road at Netaji Nagar in SY No 77/1 ward No 55 Including drain and culvert	42.65
83	Improvement of road and drain from Jai Nagar 60feet Road	24.83
84	1) Contrauction of Road in Rajmahal Layout ward No 55 2) Constuction of Road at Vardha Nagar	47.70
85	Improvement of Road at New Raghvendra colony Khani Area Ward No 36	53.28
86	Improvement of Road and Drains at Kanak Nagar	44.10
87	Improvement of Road and Drains at Misba Nagar Ward No 20	53.54
88	Improvement of Road and drains at Hirapur	45.99
89	Improvement of Road and Drains Biddapur	86.76
90	Improvement of Road and Drains Madina colony to Mohammadi chowk via Eden function Hall	69.77
91	Construction of Road in veerbhadreshwar colony Plan layout sy no 86 W no 55 including drain and culvert	57.20
92	Construction of CC Road and Drain From opp Juber Function Hall to Main road Shahabad School and Behind Nasir Moulali ex member house at ward no 9 (Revised)	95.71
93	Improvement of Road and Drain from Venkatesh Nagar	24.00
94	Improvement of road and drain from Rudravadi Hospital to Priya Video	20.87
95	Improvement of Road and Drain from Ganga Nagar	16.04
96	Improvement of road and drain at hirapur main road of Gulbarga	24.53
97	Improvement of Road and Drain from Mohammaddi Masjid Raghvendra Colony IInd Cross	26.89
98	Improvement of road and drain at Basava nagar colony of Gulbarga	18.01
99	1)Construction of Culvert near Childerns play Ground at LML Show Rood and 2)Construction of SWD and Slab at KBN Hospital	10.82
100	Construction of Strom Water Drain from Geeta Saw Mill to Jagat circle	200.00
101	Construction of SWD from VG Womens Hostel to Kuvempu nagar	39.52
102	Construction of Strom Water Drain from Gumbaz to exixting Drain near Shiv Mandir at Kailash Nagar	43.89
103	Construction of Strom Water Drain SB Patil Petrol Pump to NEKRTC	20.30
104	Construction of Strom Water Drain from Anand Hotel to Jajee Kalyan Mantap via Shanti sadan Hostel and construction of SWD from kote to LML Show room and Construction of Road from Chalukya Bar to Shaha hussain chilla	49.20
105	Construction of Strom Water Drain From P and T Quatres to Ring Road Via Ghabre Layout	89.37
106	Construction of CC Drain from SK Yatrik Nivas to CIB Colony Strom Water Drain	25.23

107	Construction of Storm water Drain from old Jewargi Road to Sun International Hotel	21.35
108	Construction of Storm water Drain from Relince function Hall at Ragavendra colony to Ganga Nagar Hanuman Temple via Kanak Nagar	32.27
109	Construction of Storm Water Drain from Bharat Nagar Tanda to Sedam road	32.81
110	1)Construction of Strom Water Drain from Ambha Bhavani Temple to Lalgeri Circle via Jange Brothers Building 2) Construction of SWD from Muktambika College to Lalgiri Cross.	22.06
111	Construction of Strom Water Drain from Borabai Nagar to MSK Mill Gate	31.07
112	Widening of Existing Drain from Existing Pipe culvert to Existing RCC Slab at Sedam Main Road at Swastik Nagar	31.59
113	Ward No 451) Construction of CC Drain at Gollergalli 2) Existing SWD opp MRMC College 3) CC Drain and Culvert at Bharath nagar tanda	24.97
114	1) CC Drain and culverts Prashanth Nagar B ward No 46 2) Construction of Road at Bank colony and Veeresh nagar at ward no 47	43.29
115	Construction of Storm Water Drain from Peer Bangali Darga to Kala Hoda Via Noorani Mohalla	20.84
116	Construction of CC Drain from Hostel to Chalukya Bar at Samata colony	31.62
117	Construction of Storm Water Drain and Culvert near Bakshi Haveli	15.92
118	Construction of CC Drain from Milind School to MSK Mill Road	28.60
119	Construction of Storm Water Drain fron Kenchbasaveshwar Grave Yard via Ameena Masjid	16.74
120	1) CC Drain from Tirimurthi Chowk Chalukya Bar via Kori Math 2) Construction of CC Drain from Sri K B Shanappa M P house to Garden	16.39
121	Construction of Storm Water Drain and Culvert from basavanna nagar to mahadev nagar via shaikh roza minar	70.00
122	Construction of Storm Water Drain from KBN Darga gate to Bakshi Haveli	14.60
123	Construction of Storm Water Drain from Sahan Hotel to Join Payan Existing Drain at yadulla Colonny	28.96
124	Construction of Storm Water Drain from ring road to Kenchbasaveshwar Grave Yard Via KCT college	35.95
125	Construction of Existing GDA Storm Water Drain and Culvert to Harizanwada Shahabazar	8.95
126	Construction of Storm Water Drain from New Raghvendra Colony Grave Yard to Kailash Nagar	20.00
127	Construction of Storm Water Drain from Bi Bi Raza School to Existing Noor Bagh Drain	15.84
128	Construction of Storm Water Drain Parvaiz Garden to Ring Road	14.33
129	Construction of Storm Water Drain from Ring Road to Taj Nagar	42.08
130	Construction of Storm Water Drain from Naw Chetan School to JaiTirth Mangala Karyalaya	52.29
131	Construction of CC Drain and Utility Dak from Bombay Medical to Royals Traders at Kirana Bazar (Revised)	50.00
132	Construction of CC Drain from Mahebas Masjid to C T Bus stand via Sangam Takies (Revised)	50.00
133	Construction of CC Drain and Utility from Mahebus Masjid to Chowk Police station at Bande Bazar (Revised)	50.00
134	Construction of SWD from Lalgeri cross to Children Garden (Revised)	19.76
135	Improvement of road and drain behind sanjay vani daily paper vidya nagar	23.80
136	providing street light arrengment to Gulbarga	150.00
137	Construction of OHT at CIB colony	200.00
138	Improvement of Old GLSR Water Tank	100.00

ಕಲಬುರಗಿ ಮಹಾನಗರಪಾಲಿಕೆಯ ರೂ. 100.00 ಕೋಟಿಗಳ ನಗರೋತ್ಥಾನ 3ನೇ ಹಂತದ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಯ ವಿವರ

Sl.No	Work Name	Rs. (In Lakhs)
1	P-26 Purchase of CC Cameras Solar Blinkers Speed rader guns Crane and Construction of Police Chowkies	236.60
2	P-27 Purchase police chowkies solar lights Tubular cones Fiber road divider Single and Double Barricade sign boards triangle radium boards Nitht solar blinkers Solar road studs Radium stickers Hazard markers Convex view mirror Thermo plastic road patch and Fiber speed breaker	115.98
3	P-28 Construction of Footpath grills Center divider road grill and Auto stand grills	147.42
4	P-1 Improvement of Road from santraswadi to Ranganath Desai house (MG Road)	300.00
5	P-2 Improvement of Road from Vijaykumar house to Ring road via Adarsh Kalyan Mantap	300.00
6	P-3 Improvement of Road from National chowk to Darga	200.00
7	P-4 Improvement of Road from Super Market to Heritage Hotel	200.00
8	P-5 Improvement of Road from Fish Market to Lalgiri Cross	200.00
9	P-6 Improvement of Road from Centrail bus stand to Waddaragalli and Development of Road from Ganga nagar hanuman temple to Trimurty chowk	200.00
10	P-7 Development of SWD From Azad chowk to SB Temple and from Manikeshwari temple to Bhavani temple and from Ram mandir to Goa Hotel	200.00
11	P-8 Improvement of Road from Lal Petrol pump to Join Ittihad colony SWD	100.00
12	P-9 Construction of CC Road and Drain from KCT Gate to Zam Zam Chicken Center Islamabad colony (Revised) Improvement of Road from Margamma Temple to Mijguri road via Gadang chowk Madi mohalla imli mohalla kulubani shadi mahal (Rs. 150.00 lakhs) (Revised)	200.00
13	P-10 Improvement of Road from Satraswadi to Ring road via Basaveshwar Circle	250.00
14	P-11 Improvement of Road from Prakash talkies to Geeta Saw mill (Rs. 30.00 lakhs) Improvement of road from Head post office to Vegetable market (Rs. 25.00 lakhs) Cement Concrete road from Mohmadi chowk to parevez Garden function hall via Mohmadi Husain function hall (Rs. 25.00 lakhs) and Improvement of Road from MSK mill gate to Basav Nagar via Ashok Nagar (Rs. 75.00 lakhs)	155.00
15	P-12 Improvement of Road from Yatri Nivas to Shri Dharamsigh Ex. CM house via Veershaiva Kalyan Mantap	100.00
16	P-14 Improvement of Road from Rajapur road to Ring road via Govt Degree College	100.00
17	P-15 Improvement of Road from SB Petrol Pump to MSK Mill road via Court Circle	100.00
18	P-16 Improvement of Road from Govt Polytechnic to Vijay vidyalaya via Chandrashekar patil stadiums (Rs. 100.00 lakhs) (Revised) CC Road & Drain from Yusuf sab houst to Ring Road at ward no 9 3) Construction of RCC & Drain From Ibrahim Khureshi house to Maheboob ali house & Behind Dr Khaja nasir house & Compound wall at Muslim chowk at ward no 15	150.00
19	P-17 Improvement of Road from Hirapur cross to were house via Hirapur village (Rs. 83.00 lakhs) and Improvement of Road from Ghantoji dept Store to Lahoti petrol pump (khoba plot Main road (Rs. 50.00 lakhs)	133.00
20	P-18 Improvement of Garden surounding to Basaveshwar Statue Jagat Circle (Rs.50.00 lakhs) and Improvement of roads in Sharan nagar W.NO 33 (Rs. 50.00 Lakhs)	100.00
21	P-19 Improvement of Road from Shahabazar Naka to Lal Hanuman Temple	170.00
22	P-20 Improvement of Road from Lal Hanuman Temple to Vijay Nagar via Shaik Roza	172.00

23	p-35 Improvement of road at KHB Akkamahadevi colony at ward no 55 (mod 22/07/2016)	50.00
24	P-29 Construction of Storm Water Drain from Jawahar-E-Hind Cross to Tippanna Hakeem House	100.00
25	P-30 Construction of Storm Water Drain from Kala Huda Masjid to Chowk Masjid via Gouli House	200.00
26	P-31 Construction of Storm Water Drain from Udnoor Road SWD to Ring Road	300.00
27	P-32 Construction of Storm Water Drain from Bombay Hotel to Join KBN Hostel Drain (Rs. 60.00 lakhs) Construction of strom Water Drain at S K Yatri Nivas Jewargi Cross (Rs. 10.00 lakhs) Construction of Storm Water Drain from Ring Road Ramji Nagar via Moula sab house (Rs. 25.00 lakhs) and Construction of storm Water Drain from Alikhan Complex to Sharuk house at Jam Jam Colony (Rs. 25.00 lakhs)	120.00
28	P-33 Construction of Storm water Drain from Jalalwadi back side to Darga Main road	100.00
29	P-22 Completion of Balance work of 1100mm RCC NP3 class outfall sewer line A B and C Drainage districts of Gulbarga City to link to existing 27.24 MLD capacity STP near Kotnoor Village	138.00
30	P-23 Rehabilitation of outfall sewer line of D and E drainage districts and linking of sewer lines at different locations in Gulbarga City	114.00
31	P-24 Rehabilitation of existing UGD sewer network of Gublarga	348.00
32	P-25 Provision of land acquisition for construction of 25 MLD capacity near Kapnoor Village	400.00
33	P-21 Provision for land acquisition for Construction of 50 MLD capacity water treatment plan at salaam Tekdi under 24/7 Water Supply scheme to Gulbarga City	300.00
34	P-34 Amount reserved for 24/7 Water Supply to Gulbarga Ctiy	4000.00
	Total	**10000.00**

ಕಲಬುರಗಿ ಮಹಾನಗರಪಾಲಿಕೆ ರೂ. 40.00 ಕೋಟಿಗಳ ವಿಶೇಷ ಅನುದಾನದ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಯ ವಿವರ

Sl.No	Work Name	Rs. (In Lakhs)
1	Balance work of Construction of corportion Administrative office in ward No 43	100.00
2	Construction of Railway Under Bridge at Tarfile area in ward No 48	200.00
3	Purchase of Land for Modern Slaughter House	300.00
4	LAQ at Tippan Hakeem House Santraswadi Masjid Noor Bagh to Ring Road via Ramji Nagar	500.00
5	Construction of Modern Toilets Pakcage 1) Construction of public toilet near SVP circle 2) Near D C Office 3) Near Chowk police Station 4) Tahsil office 5) Jagat circle 6) Rastapati circle	60.00
6	Improvement of Road at Karuneshwar Nagar and Santosh Colony in ward No 55	150.00
7	Internal Roads and Drains in Buland pervez Colony	50.00
8	Internal Roads at KHB Colony and NGOs Colony at ward No 54	50.00
9	LAQ for Road Widening from Humanabad base to Margamma Temple	250.00
10	Internal Roads in Sairam Nagar Jewargi Road in Ward No 55	50.00
11	Internal Road in Khuba Layout in Ward No 49	25.00
12	Improvement of Road from Little Flower School Corner to Masjid Ali at Bagabad Colony	25.00
13	Improvement of Road from Ashok house to Limra Metal house via Gunj Colony	25.00
14	Internal Roads in Akbar Bagh area at Ward No 13	25.00
15	Improvement of Road from Venkatgiri Hotel to Devegouda Tellur House at ward No 55	50.00
16	Internal Roads at Sadashiv Nagar in ward No 54	25.00
17	Improvement of Road at Shanti Nagar in ward No 39	75.00
18	Improvement of CC Road and Drain Nisti house to CIB colony via Mallikarjun Temple at ward no 51	25.00

19	Improvement of Road from BIG Bazar to Jagat Circle in ward No 43	125.00

20	Improvement of Road from Jagat Circle to City Bus stand in ward No 33	50.00
21	Improvement of roads in Mehboob Gulshan Garden in ward No 43	50.00
22	Improvement of Roads in Raghavendra Layout at Shiva reddy Open plot at Ward No 55	20.00
23	Improvement of Road from Prakash talkies to Humnabad base via Lohar Galli in ward No 17	50.00
24	Improvement of Road from Lal Hanuman temple to Ring Road via Shahabazar Tanda	150.00
25	Improvement of Road from Lalgiri Cross to Abubakar Masjid via New Raghavendra Colony More Complex in ward No 33	300.00
26	Construction of Road and Road side drain from MSK mill road (ITI) to under Bridge via panchasheel Nagar in ward No 51	100.00
27	Improvement of Road at Sangameshwar Colony in ward No 42	50.00
28	Land acquisition for road widening from Jange Brothers House to raghavendra Colony in ward No 34	500.00
29	Internal Roads and Drains in Taj Nagar area	70.00
30	Construction of SWD from Chowk Masjid to Jagirdar Office Darga area	150.00
31	Construction of SWD from peer Bangali Darga to Ramji Nagar Drain	50.00
32	Construction Storm water Drain from Laxmi Layout to Langoti Peer Darga Culvert in ward No 45	75.00
33	Construction of Drain in Marwadi Galli in ward No 45	25.00
34	Internal Drains in Juber Colony and Zam Zam Colony in ward No 55	50.00
35	Shifting of Electrical poles (Gescom) at verious places in Gulbarga city	200.00
	Total	**4000.00**

ಕಲಬುರಗಿ ಮಹಾನಗರಪಾಲಿಕೆ ರೂ. 50.00 ಕೋಟಿಗಳ ವಿಶೇಷ ಅನುದಾನದ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಯ ವಿವರ

Sl.No	Work Name	Rs. (In Lakhs)
1	Construction of Remaining work of New Administrative Building	100.00
2	Contruction of local body towards sanctioned 4 stage underground drinage scheme	2119.00
3	Providing and laying outfall sewer line from junction point near kendriya vidyalaya to new sewerage treat mate plant at Nandikur village	385.00
4	Land Acquisition from Moti wine shop to Ramaji nagar via Roza police station	500.00
5	Improvement of Road and Drain at Langar Hanuman Area	50.00
6	Improvement of Road from Sardar Vallabai patel circle to Jagat circle	1000.00
7	Improvement of Road from Geeta Saw mill to BSNL office Opp Fort	100.00
8	Improvement of Road from Filter bed to Taj Nagar	100.00
9	Construction of strom water drain at Mominpura A and B Area	100.00
10	Construction of strom water drain from Peer Bangali cross to Ramaji nagar cross via Tiny pearls School (1500 Mtr)	125.00
11	Construction of strom water drain from Ajadpur culvert to KNZ function Hall (900 Mtr)	80.00
12	Construction of strom water drain from Zaheer Khan house to KNZ function Hall (700 Mtr)	80.00
13	Construction of strom water drain from Culvert near KNZ Ring road to Ashok Doddamani house	21.00
14	Construction of strom water Drain from Channaveer nagar to Ring road from Filter bed to Ring road	200.00
15	Construction of strom water drain at Bank colony behind jewargi road	40.00
	Total	**5000.00**

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: 955
ಸದಸ್ಯರ ಹೆಸರು	: ಶ್ರೀ ಕೌಜಲಗಿ ಮಹಾಂತೇಶ್ ಶಿವಾನಂದ್ (ಬೈಲಹೊಂಗಲ)
ಉತ್ತರಿಸಬೇಕಾದ ದಿನಾಂಕ	: 12-12-2018
ಉತ್ತರಿಸುವ ಸಚಿವರು	: ಮಾನ್ಯ ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು.

ಪ್ರ. ಸಂ.	ಪ್ರಶ್ನೆ	ಉತ್ತರ
ಅ)	ಬೆಳಗಾವಿ ಜಿಲ್ಲೆ ಬೈಲಹೊಂಗಲ ಮತ ಕ್ಷೇತ್ರದ ಬೈಲಹೊಂಗಲ ನಗರದಲ್ಲಿ ಕೈಗೊಂಡ ಒಳಚರಂಡಿ ಕಾಮಗಾರಿಯಿಂದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ:	ಬೆಳಗಾವಿ ಜಿಲ್ಲೆ ಬೈಲಹೊಂಗಲ ಮತ ಕ್ಷೇತ್ರದ ಬೈಲಹೊಂಗಲ ನಗರದಲ್ಲಿ ಕೈಗೊಂಡ ಒಳಚರಂಡಿ ಕಾಮಗಾರಿಯಿಂದ ಹಾಳಾಗಿರುವ ರಸ್ತೆಗಳನ್ನು ಮರು ನಿರ್ಮಾಣ ಮಾಡಲು ಯೋಜನೆಯ ಅಂದಾಜು ಪಟ್ಟಿಯಲ್ಲಿ ರೂ.558.15ಲಕ್ಷಗಳ ಅವಕಾಶ ಕಲ್ಪಿಸಲಾಗಿದ್ದು, ಒಳಚರಂಡಿ ಕೊಳವೆ ಮಾರ್ಗಗಳನ್ನು ಅಳವಡಿಸಲು, ರಸ್ತೆಗಳನ್ನು ಕತ್ತರಿಸಿದ ಜಾಗದ ಅಗಲಕ್ಕೆ ನಿರ್ಮಿಸಲು ಕ್ರಮವಹಿಸಲಾಗಿರುತ್ತದೆ. ಒಳಚರಂಡಿ ಕೊಳವೆ ಮಾರ್ಗಗಳನ್ನು ಅಳವಡಿಸಿದ ನಂತರ ಮರು ನಿರ್ಮಾಣ ಮಾಡಲಾಗಿದೆ. ಈ ಯೋಜನೆಯಡಿ 70 ಕಿ.ಮೀ. ಉದ್ದದಷ್ಟು ಪ್ರಮಾಣದ ರಸ್ತೆಗಳನ್ನು ಕತ್ತರಿಸಿದ್ದು, ಈ ಪೈಕಿ 68.63 ಕಿ.ಮೀ. ಕತ್ತರಿಸಿದ ಅಗಲಕ್ಕೆ ರಸ್ತೆ ಪುನರ್ ನಿರ್ಮಾಣ ಮಾಡಲಾಗಿದೆ ಹಾಗೂ ಪುರಸಭೆಯ ಕೋರಿಕೆ ಮೇರೆಗೆ 6 ಕಿ.ಮೀ. ರಸ್ತೆಯನ್ನು ಪೂರ್ಣ ಅಗಲಕ್ಕೆ ಮರು ನಿರ್ಮಾಣ ಮಾಡಲಾಗಿದೆ. ಬಾಕಿ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ಆ)	ಬಂದಿದ್ದಲ್ಲಿ, ರಸ್ತೆ ಅಭಿವೃದ್ಧಿಗಾಗಿ ಬೈಲಹೊಂಗಲ ಪುರಸಭೆಗೆ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದೇ?	ಬೈಲಹೊಂಗಲ ಪುರಸಭೆಗೆ ವಿವಿಧ ಯೋಜನೆಗಳಡಿ ಮಂಜೂರು ಮಾಡಿರುವ ಅನುದಾನದ ವಿವರಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ನೀಡಿದೆ.

(ರೂ. ಲಕ್ಷಗಳಲ್ಲಿ)

ಕ್ರ.ಸಂ.	ಯೋಜನೆ	ಮಂಜೂರು ಮಾಡಿದ ಮೊತ್ತ
1	ನಗರೋತ್ಥಾನ (ಮುನ್ಸಿಪಾಲಿ) ಹಂತ-3	750.00
2	ಎಸ್.ಎಫ್.ಸಿ. ಮುಕ್ತನಿಧಿ	187.00
3	14ನೇ ಹಣಕಾಸು ಆಯೋಗ	207.02
4	ಎಸ್.ಸಿ.ಎಸ್.ಪಿ./ಟಿ.ಎಸ್.ಪಿ.	200.00
5	ಎಸ್.ಎಫ್.ಸಿ. ವಿಶೇಷ ಅನುದಾನ	300.00
	ಒಟ್ಟು	**1644.02**

ಮೇಲ್ಕಂಡ ಪಟ್ಟಿಯಲ್ಲಿ ತಿಳಿಸಿರುವ ಅನುದಾನದಡಿ ಬೈಲಹೊಂಗಲ ಪುರಸಭೆ ವ್ಯಾಪ್ತಿಯಲ್ಲಿ ಅಗತ್ಯವಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮಾರ್ಗಸೂಚಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಂಖ್ಯೆ: ನಅಇ 250 ಎಸ್‌ಎಫ್‌ಸಿ 2018.

(ರಮೇಶ ಲ. ಜಾರಕಿಹೊಳಿ)
ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ
ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: 14
ಸದಸ್ಯರ ಹೆಸರು	: ಶ್ರೀ ಪ್ರಭು ಬಿ. ಚೌವ್ಹಾಣ್ (ಔರಾದ್)
ಉತ್ತರಿಸಬೇಕಾದ ದಿನಾಂಕ	: 12-12-2018
ಉತ್ತರಿಸುವ ಸಚಿವರು	: ಮಾನ್ಯ ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು.

ಪ್ರ. ಸಂ.	ಪ್ರಶ್ನೆ	ಉತ್ತರ
ಅ)	ಬೀದರ ಜಿಲ್ಲೆ ಔರಾದ್ ತಾಲ್ಲೂಕು ಡಾ.ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲ್ಲೂಕಾಗಿರುವುದು ಹಾಗೂ ಹೈದರಾಬಾದ್-ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದು ಸರ್ಕಾರದ ಗಮನದಲ್ಲಿದೆಯೇ;	ಬೀದರ ಜಿಲ್ಲೆ ಔರಾದ್ ತಾಲ್ಲೂಕು ಡಾ.ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲ್ಲೂಕಾಗಿದ್ದು ಹಾಗೂ ಹೈದರಾಬಾದ್-ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ.
ಆ)	ಔರಾದ್ ಪಟ್ಟಣದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ:	ಔರಾದ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ.ಸಿ. ರಸ್ತೆ, ಒಳಚರಂಡಿ, ಹೈಮಾಸ್ಕ್ ದೀಪ ಹಾಗೂ ಪಾರ್ಕ್ ನಿರ್ಮಾಣ ಮುಂತಾದ ಕಾಮಗಾರಿಗಳು **ನಡೆಯದಿರುವುದು** ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. ಆದರೆ, ಬೀದರ ಜಿಲ್ಲೆ, ಔರಾದ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಈ ಕೆಳಕಂಡ ಯೋಜನೆಗಳಡಿ ವಿವಿಧ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. **1) ಸಿ.ಎಂ.ಎಸ್.ಎಂ. ಟಿ.ಡಿ.ಪಿ/ ನಗರೋತ್ಥಾನ:-** ಔರಾದ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ.ಎಂ.ಎಸ್.ಎಂ. ಟಿ.ಡಿ.ಪಿ-2ನೇ ಹಂತದ ಯೋಜನೆಯಡಿ ರೂ.500.00ಲಕ್ಷಗಳ ಅನುದಾನ ಹಂಚಿಕೆಯಾಗಿದ್ದು, ಈ ಅನುದಾನದಲ್ಲಿ ರೂ.481.00ಲಕ್ಷಗಳ ವೆಚ್ಚದಲ್ಲಿ 8 ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಎಲ್ಲಾ ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿರುತ್ತವೆ. 2) **ನಗರೋತ್ಥಾನ-3ನೇ ಹಂತದ** ಯೋಜನೆಯಡಿ ರೂ.200.00 ಲಕ್ಷಗಳ ಅನುದಾನ ಹಂಚಿಕೆಯಾಗಿದ್ದು, 7 ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಸ್ತಾಪಿಸಲಾಗಿರುತ್ತದೆ. ಅದರಲ್ಲಿ ರೂ.85.00ಲಕ್ಷಗಳ ವೆಚ್ಚದಲ್ಲಿ 5 ಕಾಮಗಾರಿಗಳು ಪೂರ್ಣಗೊಂಡಿದ್ದು, 2 ಕಾಮಗಾರಿಗಳು ಪ್ರಗತಿ ಹಂತದಲ್ಲಿರುತ್ತವೆ.
ಇ)	ಈ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ.ಸಿ. ರಸ್ತೆ, ಒಳಚರಂಡಿ, ಹೈಮಾಸ್ಕ್ ದೀಪ ಹಾಗೂ ಪಾರ್ಕ್ ನಿರ್ಮಾಣ ಮುಂತಾದ ಕಾಮಗಾರಿಗಳು ನಡೆಯದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ:	

3) ಎಸ್.ಎಫ್.ಸಿ ಮುಕ್ತನಿಧಿ:-

ಔರಾದ್ ಪಟ್ಟಣ ಪಂಚಾಯಿತಿಗೆ ಎಸ್.ಎಫ್.ಸಿ ಮುಕ್ತನಿಧಿಯಡಿ ಕಳೆದ 4 ವರ್ಷಗಳಲ್ಲಿ ಬಿಡುಗಡೆ ಮಾಡಿರುವ ಅನುದಾನದ ವಿವರ ಈ ಕೆಳಕಂಡಂತಿದೆ:

(ರೂ. ಲಕ್ಷಗಳಲ್ಲಿ)

2015-16		2016-17		2017-18		2018-19	
ಹಂಚಿಕೆ	ಬಿಡುಗಡೆ	ಹಂಚಿಕೆ	ಬಿಡುಗಡೆ	ಹಂಚಿಕೆ	ಬಿಡುಗಡೆ	ಹಂಚಿಕೆ	ಬಿಡುಗಡೆ
155	116.25	140.31	105.24	140.31	88.24	133.21	33.24

4) **14ನೇ ಹಣಕಾಸು ಯೋಜನೆ** ಅನುದಾನದಡಿ ಔರಾದ್ ಪಟ್ಟಣ ಪಂಚಾಯಿತಿಗೆ ಕಳೆದ 4 ವರ್ಷಗಳಲ್ಲಿ ಹಂಚಿಕೆ ಮಾಡಿರುವ ಅನುದಾನದ ವಿವರಗಳು ಈ ಕೆಳಕಂಡಂತಿವೆ.

Year	Allocation	Releases	Total
2015-16 BG	74	73.63	147.63
2016-17 BG	94.95	94.95	189.9
2016-17 PG	33.82	33.82	67.64
2017-18 BG	109.71	109.72	219.43
2018-19 BG	147.72	74	221.72
Total	460.2	386.12	846.32

ಎಸ್.ಎಫ್.ಸಿ. ಮುಕ್ತನಿಧಿ ಮತ್ತು 14ನೇ ಹಣಕಾಸು ಆಯೋಗದ ಅನುದಾನದಲ್ಲಿ ಈ ಅನುದಾನದಲ್ಲಿ ಅಗತ್ಯವಿರುವ ಮೂಲ ಭೂತ ಸೌಲಭ್ಯಗಳನ್ನು ಕೈಗೊಳ್ಳಲು ಮಾರ್ಗಸೂಚಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

5. ಸ್ವಚ್ಛ ಭಾರತ್ ಅಭಿಯಾನ:-

ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್ ಯೋಜನೆ 02 ಅಕ್ಟೋಬರ್ 2014 ರಂದು ಜಾರಿಗೆ ತಂದಿದ್ದು ಸದರಿ ಯೋಜನೆಯು ಅಕ್ಟೋಬರ್ 02, 2019 ರ ವರೆಗೆ ಜಾರಿಯಲ್ಲಿರುತ್ತದೆ. ಈ ಯೋಜನೆಯಡಿ ಔರಾದ್ ಪಟ್ಟಣ ಪಂಚಾಯಿತಿಗೆ ಕಳೆದ 4 ವರ್ಷಗಳಲ್ಲಿ ಲೆಕ್ಕ ಶೀರ್ಷಿಕೆ 2217-80-800-0-35 ಅಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ರೂ. 28.37 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ.

		6. **ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ. ಉಪ ಯೋಜನೆ:-** ಔರಾದ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು **ಟಿ.ಎಸ್.ಪಿ.** ಉಪ ಯೋಜನೆಯಡಿ 200 ಲಕ್ಷಗಳು ಮತ್ತು **ಎಸ್.ಸಿ.ಎಸ್.ಪಿ** ಉಪಯೋಜನೆಯಡಿಯಲ್ಲಿ 300 ಲಕ್ಷಗಳನ್ನು 2016-17ನೇ ಸಾಲಿನಲ್ಲಿ ಹಂಚಿಕೆಮಾಡಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಡಿ ಔರಾದ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ..
ಈ)	ಬಂದಿದ್ದಲ್ಲಿ, ಈ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರವು ವಿಶೇಷ ಅನುದಾನವನ್ನು ಒದಗಿಸುವುದೇ; ಹಾಗಿದ್ದಲ್ಲಿ, ಎಷ್ಟು ಅನುದಾನವನ್ನು ಯಾವ ಕಾಲಮಿತಿಯಲ್ಲಿ ಒದಗಿಸಲಾಗುವುದು; ಇಲ್ಲದಿದ್ದಲ್ಲಿ, ಕಾರಣಗಳೇನು (ವಿವರ ನೀಡುವುದು)?	ಔರಾದ್ ಪಟ್ಟಣ ಪಂಚಾಯಿತಿಗೆ ವಿಶೇಷ ಅನುದಾನ ಮಂಜೂರು ಮಾಡಲು ಕೋರಿ, ಪ್ರಸ್ತಾವನೆ ಸ್ವೀಕೃತವಾಗಿರುತ್ತದೆ. ಆದರೆ, ಎಸ್‌ಎಫ್‌ಸಿ ವಿಶೇಷ ಅನುದಾನದ ಕೊರತೆ ಇರುತ್ತದೆ. ಆದರೆ ಸರ್ಕಾರವು ಈಗಾಗಲೇ 1) ಎಸ್.ಎಫ್.ಸಿ. ಮುಕ್ತನಿಧಿ, 2) 14ನೇ ಹಣಕಾಸು ಆಯೋಗದ ಅನುದಾನ 3) ನಗರೋತ್ಥಾನ ಯೋಜನೆ, 4) ಸ್ವಚ್ಛ ಭಾರತ್ ಅಭಿಯಾನ, ಮತ್ತು 5) ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಯೋಜನೆಗಳಡಿ ನೀಡಿರುವ ಅನುದಾನದಲ್ಲಿ ಪಟ್ಟಣ ಪಂಚಾಯಿತಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಳ್ಳಲು ಮಾರ್ಗಸೂಚಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ನಗರ ಸ್ಥಳೀಯ ಸಂಸ್ಥೆಯು ತನ್ನ ಸ್ವಂತ ಆದಾಯದ ಮೂಲಗಳನ್ನು ನಿಯಮಾನುಸಾರ ಸೃಷ್ಟಿಸಿಕೊಂಡು, ಆ ಮೂಲಕ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಳ್ಳಬಹುದಾಗಿದೆ.

ಸಂಖ್ಯೆ: ನಅಇ 242 ಎಸ್‌ಎಫ್‌ಸಿ 2018.

(ರಮೇಶ ಲ. ಜಾರಕಿಹೊಳಿ)
ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ
ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	: 878
ಸದಸ್ಯರ ಹೆಸರು	: ಶ್ರೀ ಎಚ್. ಹಾಲಪ್ಪ (ಸಾಗರ)
ಉತ್ತರಿಸಬೇಕಾದ ದಿನಾಂಕ	: 12-12-2018
ಉತ್ತರಿಸುವ ಸಚಿವರು	: ಮಾನ್ಯ ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು.

ಪ್ರ. ಸಂ.	ಪ್ರಶ್ನೆ	ಉತ್ತರ
ಅ)	ಕಳೆದ ಮೂರು ವರ್ಷಗಳಲ್ಲಿ ಸಾಗರ ನಗರಸಭೆಗೆ ಯಾವ ಯಾವ ಯೋಜನೆಯಡಿ ಎಷ್ಟೆಷ್ಟು ಅನುದಾನಗಳನ್ನು ನಿಗದಿಪಡಿಸಿ ಬಿಡುಗಡೆ ಮಾಡಿದೆ; (ಅನುದಾನವಾರು, ಕಾಮಗಾರಿವಾರು ವಿವರಒದಗಿಸುವುದು)	ಕಳೆದ ಮೂರು ವರ್ಷಗಳಲ್ಲಿ ಸಾಗರ. ನಗರಸಭೆಗೆ ವಿವಿಧ ಯೋಜನೆಗಳಡಿ ನಿಗದಿಪಡಿಸಿರುವ ಅನುದಾನದ ವಿವರಗಳನ್ನು **ಅನುಬಂಧ-1 ರಲ್ಲಿ** ವಿವರಿಸಿದೆ.
ಆ)	ಇದರಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳು ಯಾವುವು; (ಕಾಮಗಾರಿಗಳ ವಿವರ ಒದಗಿಸುವುದು)	ವಿವಿಧ ಯೋಜನೆಗಳಡಿ ನಿಗದಿಪಡಿಸಿರುವ ಅನುದಾನದಿಂದ ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರಗಳನ್ನು **ಅನುಬಂಧ-2 ರಿಂದ 10 ರಲ್ಲಿ** ನೀಡಿದೆ.
ಇ)	ಪ್ರಾರಂಭವಾಗದಿರುವ ಕಾಮಗಾರಿಗಳಾವುವು? (ಪೂರ್ಣ ವಿವರ ಒದಗಿಸುವುದು)	ಪ್ರಾರಂಭವಾಗದಿರುವ ಕಾಮಗಾರಿಗಳ ವಿವರಗಳನ್ನು **ಅನುಬಂಧ-11 ರಿಂದ 16 ರಲ್ಲಿ** ವಿವರಿಸಿದೆ.

ಸಂಖ್ಯೆ: ನಅಇ 247 ಎಸ್‌ಎಫ್‌ಸಿ 2018.

(ರಮೇಶ ಲ. ಜಾರಕಿಹೊಳಿ)
ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಬಂದರು
ಮತ್ತು ಒಳನಾಡು ಜಲಸಾರಿಗೆ ಸಚಿವರು.

Annexure-1

ನಗರಸಭೆ, ಸಾಗರ

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 878 ದಿನಾಂಕ : 30.11.2018

ಕ್ರ.ಸಂ	ಅನುದಾನದ ವಿವರ	ನಿಗಧಿಯಾದ ಅನುದಾನ			ಬಿಡುಗಡೆಯಾದ ಅನುದಾನ		
		2016-17	2017-18	2018-19	2016-17	2017-18	2018-19
1	2	3	4	5	6	7	8
1	SFC ಮುಕ್ತನಿಧಿ ಅನುದಾನ	212.44	212.44	203.00	159.33	131.81	50.75
2	SCSP ಅನುದಾನ	100.00	0.00	0.00	77.00	0.00	23.00
3	TSP ಅನುದಾನ	200.00	0.00	0.00	52.00	0.00	148.00
4	SFC ಕುಡಿಯುವ ನೀರಿನ ಅಭಾವ ಪರಿಹಾರ ಅನುದಾನ	20.47	27.85	0.00	20.47	27.85	0.00
5	14ನೇ ಹಣಕಾಸು ಯೋಜನೆಯ ಮೂಲ ಅನುದಾನ	163.44	190.64	224.68	163.44	190.64	0.00
6	14ನೇ ಹಣಕಾಸು ಯೋಜನೆಯ ಪ್ರೋತ್ಸಾಹಕ ಅನುದಾನ	58.77	0.00	0.00	58.77	0.00	0.00
7	ನಗರೋತ್ಥಾನ ಹಂತ - 2	397.97	153.44	0.00	244.00	325.23	0.00
8	ನಗರೋತ್ಥಾನ ಮುನ್ಸಿಪಾಲಿಟಿ ಹಂತ - 3	0.00	12.30	176.65	0.00	12.30	176.65
TOTAL		**1153.09**	**596.67**	**604.33**	**775.01**	**687.83**	**398.40**

ಯೋಜನಾ ನಿರ್ದೇಶಕರು
ಜಿಲ್ಲಾನಗರಾಬಿವೃದ್ಧಿ ಕೋಶ
ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ

Annexure 2 818

ನಗರಸಭಾ ಕಾರ್ಯಾಲಯ, ಸಾಗರ 577401.

2016-17ನೇ ಎಸ್.ಎಫ್.ಸಿ ಮುಕ್ತ ನಿಧಿ ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರ

ಕ್ರ ಸಂ	ಕಾಮಗಾರಿಯ ಹೆಸರು	ಮೊತ್ತ	ಭೌತಿಕ ಪ್ರಗತಿ
1	ಪೌರ ಕಾರ್ಮಿಕರ ಬೆಳಗಿನ ಉಪಹಾರ, ಕುಟುಂಬದವರಿಗೆ ಹೈಪಟೈಸ್ ಬಿ ಲಸಿಕೆ ಮತ್ತು ಇತರ ವೈದ್ಯಕೀಯ ವೆಚ್ಚಗಳಿಗೆ	6.31	ಪೂರ್ಣಗೊಂಡಿದೆ
2	ವಾರ್ಡ್ ನಂ 5ರಲ್ಲಿ ಅರಮನೆಕೇರಿ ಬಾಕ್ಸ್ ಚರಂಡಿ ನಿರ್ಮಾಣ	2.00	ಪೂರ್ಣಗೊಂಡಿದೆ
3	ವಾರ್ಡ್ ನಂ 6ರಲ್ಲಿ ಕೊರಮರ ಕೇರಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು	1.00	ಪೂರ್ಣಗೊಂಡಿದೆ
4	ವಾರ್ಡ್ ನಂ 9ರಲ್ಲಿ ಲೋಹಿಯಾ ನಗರ, ಆಶ್ರಯ ಬಡಾವಣೆಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣ	2.00	ಪೂರ್ಣಗೊಂಡಿದೆ
5	ವಾರ್ಡ್ ನಂ 11ರಲ್ಲಿ ಎನ್.ಜಿ. ಓ ಹೋಂ ಅಂಗನವಾಡಿಯ ಬಾಕಿ ಉಳಿದ ಕಾಮಗಾರಿ	2.13	ಪೂರ್ಣಗೊಂಡಿದೆ
6	ವಾರ್ಡ್ ನಂ 18ರಲ್ಲಿ ಹಂದಿಗೊಲ್ಲರ ಕೇರಿಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣ	3.00	ಪೂರ್ಣಗೊಂಡಿದೆ
7	ಜನತಾ ಶಾಲೆ ಪಕ್ಕದಲ್ಲಿರುವ ಎಸ್.ಸಿ. ಎಸ್.ಟಿ ಹಾಸ್ಟೆಲ್‌ಗೆ ನ್ಯಾಪಕೀನ್ ಬರ್ನರ್ ಅಳವಡಿಸುವ ಕಾಮಗಾರಿ	2.00	ಪೂರ್ಣಗೊಂಡಿದೆ
8	ವಾರ್ಡ್ ನಂ 27ರಲ್ಲಿ ಮನೆ ಮುಂದೆ ಸರೋಜಮ್ಮ ಮನೆ ಎದುರು ಬಾಕ್ಸ್ ಚರಂಡಿ ನಿರ್ಮಾಣ	3.00	ಪೂರ್ಣಗೊಂಡಿದೆ
58	ಬ್ಯಾಂಕ್ ಸಾಲದ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಚಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾಪೇಕ್ಷಿಗಳಿಗೆ ಸಹಾಯಧನ ನೀಡಲು (Back end Subsidy), (ಬ್ಯಾಂಕ್ ಮಂಜೂರು ಮಾಡುವ ಸಾಲದ ಮೊತ್ತಕ್ಕೆ ಶೇ.50ರಂತೆ ಸಹಾಯಧನ ನೀಡುವುದು. ಮತ್ತು 2015-16 ನೇ ಸಾಲಿನಲ್ಲಿ ಸ್ವಯಂ ಉದ್ಯೋಗಕ್ಕೆ ಅರ್ಜಿಸಲ್ಲಿಸಿ ಸಾಲ ಮಂಜೂರಾದ ಫಲಾಪೇಕ್ಷಿಗಳನ್ನು ಒಳಗೊಂಡಂತೆ)	4.00	ಪೂರ್ಣಗೊಂಡಿದೆ
59	ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯಕ್ಕೆ ಸಹಾಯಧನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ತಲಾ 9667/- ರೂಗಳಂತೆ ವಂತಿಕೆ ನೀಡಲು	4.09	ಪೂರ್ಣಗೊಂಡಿದೆ
60	ಡಾ॥ ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿ ವಸತಿ ನಿರ್ಮಿಸಿಕೊಳ್ಳಲು ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ 30000/-ರೂಗಳಂತೆ 30 ಜನ ಫಲಾನುಭವಿಗಳಿಗೆ ವಂತಿಕೆ ನೀಡಲು (2015-16ನೇ ಸಾಲಿನಲ್ಲಿ ಅನುಮೋದಿತ ಕ್ರಿಯಾಯೋಜನೆ ರೀತ್ಯಾ ಮನೆ ನಿರ್ಮಾಣಕ್ಕಾಗಿ ಮೀಸಲಿರಿಸಿದ ಮೊತ್ತದಲ್ಲಿ ಬಾಕಿ ಉಳಿದ ರೂ.3.00 ಲಕ್ಷಗಳನ್ನು ಸೇರಿಸಿ ಒಟ್ಟು ರೂ. 5.00 ಲಕ್ಷಗಳಿಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಕ್ರಮವಹಿಸುವುದು.)	2.00	ಪೂರ್ಣಗೊಂಡಿದೆ
9	ವಾರ್ಡ್ ನಂ 6ರಲ್ಲಿ ಕೆಳದಿ ರಸ್ತೆ ಈಶ್ವರ ಮನೆ ಹತ್ತಿರ ನಿರ್ಮಾಣ ಹಂತದಲ್ಲಿರುವ ಅಂಗನವಾಡಿ ಬಾಕಿ ಉಳಿದ ಕಾಮಗಾರಿ	**2.00**	ಪೂರ್ಣಗೊಂಡಿದೆ
10	ವಾರ್ಡ್ ನಂ 10ರಲ್ಲಿ ಕೆ.ಇ.ಬಿ ವಸತಿ ಗೃಹದಲ್ಲಿ ರಸ್ತೆ ಅಭಿವೃದ್ಧಿ	3.69	ಪೂರ್ಣಗೊಂಡಿದೆ

ಕ್ರ ಸಂ	ಕಾಮಗಾರಿಯ ಹೆಸರು	ಮೊತ್ತ	ಭೌತಿಕ ಪ್ರಗತಿ
61	ಈಗಾಗಲೇ ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿದ ಇತರೆ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ತಲಾ ರೂ.4667/- ಗಳಂತೆ ವಂತಿಕೆ ನೀಡಲು	3.76	ಪೂರ್ಣಗೊಂಡಿದೆ
56	ವಿಕಲಚೇತನ ಅನುಕೂಲವಾಗುವ ಕಾಮಗಾರಿಯನ್ನು ಅನುಷ್ಠಾನಗೊಳಿಸಲು	1.96	ಪೂರ್ಣಗೊಂಡಿದೆ
55	ಸ್ವ-ಉದ್ಯೋಗ ಕೈಗೊಳ್ಳ ಬಯಸುವ ವಿಕಲಚೇತನ ಅರ್ಹ ಫಲಾಪೇಕ್ಷಿಗಳಿಗೆ ಬ್ಯಾಂಕ್‌ಗಳಿಂದ ಸಾಲ ಮಂಜೂರಾತಿಯಾದಲ್ಲಿ ಮಂಜೂರಾತಿ ಮೊತ್ತದ ಶೇ.50ರಷ್ಟು ಸಹಾಯಧನ ನೀಡುವುದು.	1.96	ಪೂರ್ಣಗೊಂಡಿದೆ
66	ಗಾಂಧಿ ಮೈದಾನದ ಸುತ್ತಲೂ ವಾಕಿಂಗ್ ಟ್ರಾಕ್ ನಿರ್ಮಾಣ	5.28	ಪೂರ್ಣಗೊಂಡಿದೆ
11	ಖಾಸಗಿ ಬಸ್ ನಿಲ್ದಾಣಕ್ಕೆ ಡಾಂಬರೀಕರಣ ಕಾಮಗಾರಿ	2.27	ಪೂರ್ಣಗೊಂಡಿದೆ
12	ವಾರ್ಡ್ ನಂ 1ರಲ್ಲಿ ಗೋಪಾಲಗೌಡ ನಗರದಲ್ಲಿ ರಸ್ತೆಗೆ ಡಾಂಬರೀಕರಣ	2.27	ಪೂರ್ಣಗೊಂಡಿದೆ
13	ವಾರ್ಡ್ ನಂ 2ರಲ್ಲಿ ಸಮುದಾಯ ಭವನ ಬಾಕಿ ಉಳಿದ ಕಾಮಗಾರಿ	2.27	ಪೂರ್ಣಗೊಂಡಿದೆ
14	ವಾರ್ಡ್ ನಂ 3ರಲ್ಲಿ ಶ್ರೀಧರ ನಗರದಲ್ಲಿ ಟಿ.ಸಿ ಅಳವಡಿಸುವ ಕಾಮಗಾರಿ	2.27	ಪೂರ್ಣಗೊಂಡಿದೆ
14	ವಾರ್ಡ್ ನಂ 4ರಲ್ಲಿ ಸಿದ್ದೇಶ್ವರ ಶಾಲೆ 2ನೇ ಕ್ರಾಸ್ ಟೈಲರ್ ಮನೆ ಮುಂದೆ ಡಾಂಬರೀಕರಣ	2.27	ಪೂರ್ಣಗೊಂಡಿದೆ
15	ವಾರ್ಡ್ ನಂ 5ರಲ್ಲಿ ಅರುಣ್ ಕುಮಾರ್ ಮನೆ ಹತ್ತಿರ ಪಾರ್ಕ್ ಜಾಗದ ಪಕ್ಕದಲ್ಲಿ ಬಾಕ್ಸ್ ಚರಂಡಿ ನಿರ್ಮಾಣ	2.27	ಪೂರ್ಣಗೊಂಡಿದೆ
21	ವಾರ್ಡ್ ನಂ 6ರಲ್ಲಿ ಶಾಂತಿನಗರದ ಅಂಗನವಾಡಿಯ ಬಾಕಿ ಉಳಿದ ಕಾಮಗಾರಿ	2.77	ಪೂರ್ಣಗೊಂಡಿದೆ
22	ವಾರ್ಡ್ ನಂ 7ರಲ್ಲಿ ಅಗಡಿಮಠ ಎದುರು ಭಾಗ ಬಾಕ್ಸ್ ಚರಂಡಿ ನಿರ್ಮಾಣ	2.77	ಪೂರ್ಣಗೊಂಡಿದೆ
23	ವಾರ್ಡ್ ನಂ 8ರಲ್ಲಿ ಶ್ರೀ ನಗರ ಸಮುದಾಯ ಭವನದ ಬಾಕಿ ಉಳಿದ ಕಾಮಗಾರಿ	2.28	ಪೂರ್ಣಗೊಂಡಿದೆ
24	ವಾರ್ಡ್ ನಂ 9ರಲ್ಲಿ ಅಂಗನವಾಡಿ ಬಾಕಿ ಉಳಿದ ಕಾಮಗಾರಿ	2.28	ಪೂರ್ಣಗೊಂಡಿದೆ
25	ವಾರ್ಡ್ ನಂ 10ರಲ್ಲಿ ಮಾಣಿ ಅಂಗಡಿ ಹತ್ತಿರ ಹಾಗೂ ಸಾಯಿಬಾಬ ಮಂದಿರ ರಸ್ತೆ ಇಂಟರ್ ಲಾಕ್ ಪೇವರ್ ಅಳವಡಿಸುವುದು	3.28	ಪೂರ್ಣಗೊಂಡಿದೆ
26	ವಾರ್ಡ್ ನಂ 11ರಲ್ಲಿ ಸಮುದಾಯ ಭವನದ ಬಾಕಿ ಉಳಿದ ಕಾಮಗಾರಿ	2.27	ಪೂರ್ಣಗೊಂಡಿದೆ
27	ವಾರ್ಡ್ ನಂ 12ರಲ್ಲಿ ಡಾ:ವೆಂಕಟರಾವ್ ಶಾಪ್ ಎದುರು ಗೋಪಾಲಕೃಷ್ಣ ದೇವಸ್ಥಾನದ ಎದುರು ಡೆಕ್ ಸ್ಲಾಬ್ ನಿರ್ಮಾಣ	2.27	ಪೂರ್ಣಗೊಂಡಿದೆ
28	ವಾರ್ಡ್ ನಂ 13ರಲ್ಲಿ ತುಕಾರಾಂ ಶೇಟ್ ಬೀದಿ ಡಾಂಬರೀಕರಣ	2.27	ಪೂರ್ಣಗೊಂಡಿದೆ
29	ವಾರ್ಡ್ ನಂ 14ರಲ್ಲಿ ಜಯಂತಿ ಲಾಲ್ ಮನೆ ಪಕ್ಕದ ರಸ್ತೆಗೆ ಬಾಕ್ಸ್ ಚರಂಡಿ ನಿರ್ಮಾಣ	1.27	ಪೂರ್ಣಗೊಂಡಿದೆ
30	ವಾರ್ಡ್ ನಂ 14ರಲ್ಲಿ ಮಾರಿಕಾಂಭ ರಸ್ತೆಯಿಂದ ಗೋಪಾಲಗೌಡ ಕ್ರೀಡಾಂಗಣಕ್ಕೆ ಸಂಪರ್ಕಿಸುವ ರಸ್ತೆಯ ಬಾಕಿ ಉಳಿದ ರಸ್ತೆ ಅಭಿವೃದ್ಧಿ ಕಾಮಗಾರಿ	1.27	ಪೂರ್ಣಗೊಂಡಿದೆ
31	ವಾರ್ಡ್ ನಂ 15ರಲ್ಲಿ ಎಸ್.ಬಿ.ಎಮ್ ರಸ್ತೆಗೆ ಬಾಕ್ಸ್ ಚರಂಡಿ ನಿರ್ಮಾಣ	2.27	ಪೂರ್ಣಗೊಂಡಿದೆ
32	ವಾರ್ಡ್ ನಂ 16ರಲ್ಲಿ ಅಗ್ರಹಾರದಲ್ಲಿ ಬನ್ನಿ ಮಂಟಪ ಕಟ್ಟೆ ನಿರ್ಮಾಣ	2.27	ಪೂರ್ಣಗೊಂಡಿದೆ

ಕ್ರ ಸಂ	ಕಾಮಗಾರಿಯ ಹೆಸರು	ಮೊತ್ತ	ಬೌತಿಕ ಪ್ರಗತಿ
33	ವಾರ್ಡ್ ನಂ 17ರಲ್ಲಿ ಜಂಬಗಾರ ಸಮುದಾಯ ಭವನದ ಬಾಕಿ ಉಳಿದ ಕಾಮಗಾರಿ	2.27	ಪೂರ್ಣಗೊಂಡಿದೆ
34	ವಾರ್ಡ್ ನಂ 18ರಲ್ಲಿ ಕೊಲ್ಲೂರು ಸುರೇಶ್ ಮನೆ ಎದುರು ಡಾಂಬರೀಕರಣ	2.27	ಪೂರ್ಣಗೊಂಡಿದೆ
35	ವಾರ್ಡ್ ನಂ 19ರಲ್ಲಿ ಪಾರ್ಕ್‌ಗೆ ವಾಕಿಂಗ್ ಟ್ರಾಕ್ ನಿರ್ಮಾಣ	2.27	ಪೂರ್ಣಗೊಂಡಿದೆ
36	ವಾರ್ಡ್ ನಂ 20ರಲ್ಲಿ ಅಜಾದ್ ಮಸೀದಿ ಎದುರು ಭಾಗ ಬಾಕ್ಸ್ ಚರಂಡಿ ನಿರ್ಮಾಣ ಹಾಗೂ ಸೋಮಶೇಖರ್ ನಿವೃತ್ತ ಹೆಲ್ತ್ ಇನ್ಸ್‌ಪೆಕ್ಟರ್ ಮನೆ ಎದುರು ರಸ್ತೆ ಬಾಕ್ಸ್ ಚರಂಡಿ ನಿರ್ಮಾಣ	2.27	ಪೂರ್ಣಗೊಂಡಿದೆ
37	ವಾರ್ಡ್ ನಂ 21ರಲ್ಲಿ ವೀರ ಮಾರುತಿ ದೇವಸ್ಥಾನದ ರಸ್ತೆ ಡಾಂಬರೀಕರಣ	2.27	ಪೂರ್ಣಗೊಂಡಿದೆ
38	ವಾರ್ಡ್ ನಂ 22ರಲ್ಲಿ ನೆಹರೂ ನಗರ 3ನೇ ಕ್ರಾಸ್ ನೂರ್‌ಉನ್ನೀಸಾ ಇವರ ಮನೆಯಿಂದ ಅಣ್ಣಪ್ಪ ಶೆಟ್ರು ಮನೆಯವರೆಗೆ ಹಾಗೂ ನಳಿನ ಮನೆಯಿಂದ ಜಾನ್ ಮನೆಯವರೆಗೆ ಚರಂಡಿ ನಿರ್ಮಾಣ	2.27	ಪೂರ್ಣಗೊಂಡಿದೆ
39	ವಾರ್ಡ್ ನಂ 23ರಲ್ಲಿ ಚೌಡಿ ಕಟ್ಟೆ ರಸ್ತೆ ಡಾಂಬರೀಕರಣ	2.27	ಪೂರ್ಣಗೊಂಡಿದೆ
40	ವಾರ್ಡ್ ನಂ 24ರಲ್ಲಿ ಗುಲಾಂ ಮೊಹಿದ್ದೀನ್ ವೀರ ಮಾರುತಿ ದೇವಸ್ಥಾನದ ರಸ್ತೆ ಡಾಂಬರೀಕರಣ	2.27	ಪೂರ್ಣಗೊಂಡಿದೆ
41	ವಾರ್ಡ್ ನಂ 25ರಲ್ಲಿ ಸಂಗೀತ ಕ್ಯಾಂಟೀನ ಎದುರು ರಸ್ತೆ ಡಾಂಬರೀಕರಣ	2.27	ಪೂರ್ಣಗೊಂಡಿದೆ
42	ವಾರ್ಡ್ ನಂ 26ರಲ್ಲಿ ಜನ್ನತ್ ಗಲ್ಲಿ 4ನೇ ಕ್ರಾಸ್ ಡಾಂಬರೀಕರಣ	2.27	ಪೂರ್ಣಗೊಂಡಿದೆ
43	ವಾರ್ಡ್ ನಂ 27ರಲ್ಲಿ ಎಸ್.ಎನ್. ನಗರ 2ನೇ ಕ್ರಾಸ್ 2ನೇ ಅಡ್ಡ ರಸ್ತೆ ಡಾಂಬರೀಕರಣ	2.27	ಪೂರ್ಣಗೊಂಡಿದೆ
44	ವಾರ್ಡ್ ನಂ 28ರಲ್ಲಿ ಎಸ್.ಎನ್. ನಗರ ಹೊಸ ಬಡಾವಣೆಯಲ್ಲಿ ಅಂಗನವಾಡಿ ದುರಸ್ಥಿ ಹಾಗೂ ಶೌಚಾಲಯ ನಿರ್ಮಾಣ ಪೈಪ್ ಮೋರಿ ನಿರ್ಮಾಣ	2.54	ಪೂರ್ಣಗೊಂಡಿದೆ
45	ವಾರ್ಡ್ ನಂ 29ರಲ್ಲಿ ಎಸ್.ಎನ್. ನಗರ ಸಮುದಾಯ ಭವನ ನಿರ್ಮಾಣ	2.27	ಪೂರ್ಣಗೊಂಡಿದೆ
46	ವಾರ್ಡ್ ನಂ 30ರಲ್ಲಿ ಅಂಗನವಾಡಿ ನಿರ್ಮಾಣ	2.27	ಪೂರ್ಣಗೊಂಡಿದೆ
47	ವಾರ್ಡ್ ನಂ 31ರಲ್ಲಿ ಬೀಡಿ ಕ್ವಾಟ್ರರ್ಸ್ ಮುಖ್ಯ ರಸ್ತೆ ನಟರಾಜ್ ಅಂಗಡಿ ಎದುರು ಬಾಕ್ಸ್ ಚರಂಡಿ ನಿರ್ಮಾಣ	2.27	ಪೂರ್ಣಗೊಂಡಿದೆ
65	ಅಣಲೇಕೊಪ್ಪ ಸ್ತ್ರೀ ಶಕ್ತಿ ಭವನದ ಅಭಿವೃದ್ಧಿ ಕಾಮಗಾರಿ	5.40	ಪೂರ್ಣಗೊಂಡಿದೆ
64	ಪೌರಕಾರ್ಮಿಕರ ವೇತನ ಹಾಗೂ ಸಂಕಷ್ಟ ಪರಿಹಾರ ಭತ್ಯೆಗೆ ಎರಡು ತಿಂಗಳಿಗೆ ಮೀಸಲಿರಿಸಬೇಕಾದ ಮೊತ್ತ	29.00	ಪೂರ್ಣಗೊಂಡಿದೆ
	ಒಟ್ಟು	159.79	

ಷರಾ: ಕೈಗೆತ್ತಿಕೊಂಡಿರುವ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿರುತ್ತದೆ

ನಗರಸಭೆ ಕಾರ್ಯಾಲಯ, ಸಾಗರ

Annexure-3

878

2018–19ನೇ ಸಾಲಿಗೆ ಎಸ್.ಎಫ್.ಸಿ ಮುಕ್ತ ನಿಧಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ವಿವರ

ಕ್ರ.ಸಂ	ಕಾಮಗಾರಿಗಳ ವಿವರ	ರೂ ಲಕ್ಷಗಳಲ್ಲಿ	**ಬೌತಿಕ ಪ್ರಗತಿ**
1	ಸಮುದಾಯ ಸಮುದಾಯ ಭವನದ ಬಾಕಿ ಉಳಿದ ಕಾಮಗಾರಿ	1.00	ಟೆಂಡರ್ ಪ್ರಕ್ರಿಯಲ್ಲಿದೆ
2	ವಾರ್ಡ್ 2ರಲ್ಲಿ ಜೆ.ಪಿ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನದ ಬಾಕಿ ಉಳಿದ ಕಾಮಗಾರಿ	4.00	ಟೆಂಡರ್ ಪ್ರಕ್ರಿಯಲ್ಲಿದೆ
3	ವಾಡ್ ನಂ 9ರಲ್ಲಿ ಲೋಹಿಯಾ ನಗರದಲ್ಲಿ ಪರಿಶಿಷ್ಟ ಜಾತಿಯವರು ವಾಸಿಸುತ್ತಿರುವ ಪ್ರದೇಶದಲ್ಲಿ ಅಂಗನವಾಡಿ ಮುಂದುವರೆದ ಕಾಮಗಾರಿ	3.00	ಟೆಂಡರ್ ಪ್ರಕ್ರಿಯಲ್ಲಿದೆ
4	ವಾರ್ಡ್ ನಂ 11ರಲ್ಲಿಎನ್.ಜಿ.ಓ ಹೋಂ ಹತ್ತಿರ ಡಾ ಬಿ.ಆರ್ ಅಂಬೇಡ್ಕರ್ ಭವನದ ಬಾಕಿ ಉಳಿದ ಕಾಮಗಾರಿ	4.00	ಟೆಂಡರ್ ಪ್ರಕ್ರಿಯಲ್ಲಿದೆ
6	ವಾರ್ಡ್ ನಂ 17ರಲ್ಲಿ ಕುರುಮಾಮರ ಕೇರಿ ಹತ್ತಿರ ಇರುವ ಸಮುದಾಯ ಭವನದ ಬಾಕಿ ಉಳಿದ ಕಾಮಗಾರಿ	4.00	ಟೆಂಡರ್ ಪ್ರಕ್ರಿಯಲ್ಲಿದೆ
8	ವಾರ್ಡ 27ಎಸ್ ಎನ್ ನಗರ ಪರಿಶಿಷ್ಟ ಜಾತಿ ಎ.ಕೆ ಕಾಲೋನಿಯ ಸಮುದಾಯ ಭವನಕ್ಕೆ ಮೂಲ ಸೌಕರ್ಯ ಒದಗಿಸಲು	1.00	ಟೆಂಡರ್ ಪ್ರಕ್ರಿಯಲ್ಲಿದೆ
5	ವಾರ್ಡ 17 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಂಬರಾರು ಆಶ್ರಯ ಲೇ ಔಟ್ ಹೋಗುವ ರಸ್ತೆ ಅಭಿವೃದ್ಧಿ	1.50	ಟೆಂಡರ್ ಪ್ರಕ್ರಿಯಲ್ಲಿದೆ
15	ವಾರ್ಡ್ ನಂ 11ರಲ್ಲಿ ನಿರಂಜನ ಮನೆಯಿಂದ ಹನುಮಂತಪ್ಪ ಮನೆಯವರೆಗೆ ರಸ್ತೆ ಡಾಂಬರೀಕರಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
16	ವಾರ್ಡ್ ನಂ 28ರಲ್ಲಿ ಮುತ್ತು ಮನೆ ಹತ್ತಿರ ಮತ್ತು ಶಕುಂತಲ ಮನೆ ಹತ್ತಿರ ರಸ್ತೆ ಡಾಂಬರೀಕರಣ	2.60	ಟೆಂಡರ್ ಪ್ರಕ್ರಿಯಲ್ಲಿದೆ
27	ವಾರ್ಡ್ ನಂ 9ರಲ್ಲಿ ಲೋಹಿಯಾ ನಗರದಲ್ಲಿ ಆರ್.ಸಿ.ಸಿ ಡೆಕ್ ಸ್ಲಾಬ್ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
28	ಬ್ರಾಸಂ ಎದುರಿನಿಂದ ತಾಲ್ಲೂಕು ಆಫೀಸ್ ಪಕ್ಕ ಬರುವ ರಸ್ತೆ ಅಭಿವೃದ್ಧಿ	2.03	ಟೆಂಡರ್ ಪ್ರಕ್ರಿಯಲ್ಲಿದೆ
37	ವಾರ್ಡ್ ನಂ 25ರಲ್ಲಿ ಅಂಗನವಾಡಿ ಹತ್ತಿರ ರಸ್ತೆ ನಿರ್ಮಾಣ ಕಾಮಗಾರಿ	2.50	ಟೆಂಡರ್ ಪ್ರಕ್ರಿಯಲ್ಲಿದೆ
38	ವಾರ್ಡ್ ನಂ 25ರಲ್ಲಿ ಕನ್ಸ್ರವೆನ್ಸಿ ರಸ್ತೆ ಅಭಿವೃದ್ಧಿ	2.50	ಟೆಂಡರ್ ಪ್ರಕ್ರಿಯಲ್ಲಿದೆ
41	ವಾರ್ಡ್ ನಂ 27ರಲ್ಲಿ ತಿಮ್ಮನನಾಯಕನ ಕೆರೆ ಪಕ್ಕದ ರಸ್ತೆಯಲ್ಲಿ ಜಲ್ಲಿ ಬಿಚಾವಣೆ ಮಾಡಿ ರಸ್ತೆ ಅಭಿವೃದ್ಧಿ ಪಡಿಸುವುದು	2.50	ಟೆಂಡರ್ ಪ್ರಕ್ರಿಯಲ್ಲಿದೆ
43	ವಾರ್ಡ್ ನಂ 27ರಲ್ಲಿ ನಾರಾಯಣರಾವ್ ಪ್ರೆಟ್ರೋಲ್ ಬಂಕ್ ಪಕ್ಕದ ರಸ್ತೆ ಡಾಂಬರೀಕರಣ ಕಾಮಗಾರಿ	2.32	ಟೆಂಡರ್ ಪ್ರಕ್ರಿಯಲ್ಲಿದೆ
44	ವಾರ್ಡ್ ನಂ 28ರಲ್ಲಿ ಗೀತಾ ಭಂಡಾರಿ ಮನೆ ಹತ್ತಿರ ರಸ್ತೆ ಡಾಂಬರೀಕರಣ ಕಾಮಗಾರಿ	2.00	ಟೆಂಡರ್ ಪ್ರಕ್ರಿಯಲ್ಲಿದೆ
45	ವಾರ್ಡ್ ನಂ 28ರಲ್ಲಿ ಕುಜಾಲಿ ಕಾಕಾ ಮನೆ ಹತ್ತಿರ ರಸ್ತೆ ಡಾಂಬರೀಕರಣ ಕಾಮಗಾರಿ	2.00	ಟೆಂಡರ್ ಪ್ರಕ್ರಿಯಲ್ಲಿದೆ
46	ವಾರ್ಡ್ ನಂ 29ರಲ್ಲಿ ಗಂಗಾಧರ ಮನೆಯ ರಸ್ತೆಗೆ ಡಾಂಬರೀಕರಣ	2.50	ಟೆಂಡರ್ ಪ್ರಕ್ರಿಯಲ್ಲಿದೆ

ಕ್ರ.ಸಂ	ಕಾಮಗಾರಿಗಳ ವಿವರ	ರೂ ಲಕ್ಷಗಳಲ್ಲಿ	ಬೌತಿಕ ಪ್ರಗತಿ
48	ವಾರ್ಡ್ ನಂ 30ರಲ್ಲಿ ಅಡ್ಡ ರಸ್ತೆಗಳಲ್ಲಿ ಡಾಂಬರೀಕರಣ	2.60	ಟೆಂಡರ್ ಪ್ರಕ್ರಿಯಲ್ಲಿದೆ
49	ವಾರ್ಡ್ ನಂ 30ರಲ್ಲಿ ಅಡ್ಡ ರಸ್ತೆಗಳಲ್ಲಿ ಡಾಂಬರೀಕರಣ	2.60	ಟೆಂಡರ್ ಪ್ರಕ್ರಿಯಲ್ಲಿದೆ
51	ವಾರ್ಡ್ ನಂ 31ರಲ್ಲಿ ಭಾಗ್ಯಮ್ಮನ ಮನೆ ಹತ್ತಿರ ರಸ್ತೆ ಡಾಂಬರೀಕರಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
52	ವಾರ್ಡ್ ನಂ 2 ರಲ್ಲಿ ಆಶ್ರಯ ಬಡಾವಣೆಯಲ್ಲಿ ಅಡ್ಡ ರಸ್ತೆ ಅಭಿವೃದ್ಧಿ	2.00	ಟೆಂಡರ್ ಪ್ರಕ್ರಿಯಲ್ಲಿದೆ
53	ವಾರ್ಡ್ ನಂ 5ರಲ್ಲಿ ರಸ್ತೆ ಅಭಿವೃದ್ಧಿ	1.00	ಟೆಂಡರ್ ಪ್ರಕ್ರಿಯಲ್ಲಿದೆ
54	ವಾರ್ಡ್ ನಂ 7 ರಲ್ಲಿ ರಸ್ತೆ ಅಭಿವೃದ್ಧಿ	1.80	ಟೆಂಡರ್ ಪ್ರಕ್ರಿಯಲ್ಲಿದೆ
9	ವಾರ್ಡ್ ನಂ 19 ರಲ್ಲಿ ಪರಿಶಿಷ್ಠ ಜಾತಿಯವರು ವಾಸಿಸುತ್ತಿರುವ ರಸ್ತೆಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣ	2.12	ಟೆಂಡರ್ ಪ್ರಕ್ರಿಯಲ್ಲಿದೆ
18	ವಾರ್ಡ್ ನಂ 19 ರಲ್ಲಿ ಪರಿಶಿಷ್ಠ ಪಂಗಡದವರು ವಾಸಿಸುತ್ತಿರುವ ರಸ್ತೆಯಲ್ಲಿ ಚರಂಡಿ ನಿರ್ಮಾಣ	1.50	ಟೆಂಡರ್ ಪ್ರಕ್ರಿಯಲ್ಲಿದೆ
19	ವಾರ್ಡ್ ನಂ 7ರಲ್ಲಿ ಶೌಚಾಲಯ ರಸ್ತೆ ಚರಂಡಿ ನಿರ್ಮಾಣ ಕೆಲಸ.	1.58	ಟೆಂಡರ್ ಪ್ರಕ್ರಿಯಲ್ಲಿದೆ
23	ವಾರ್ಡ್ ನಂ 8 ರಲ್ಲಿ ಬಡಜನರು ವಾಸಿಸುತ್ತಿರುವ ರಸ್ತೆಯಲ್ಲಿ ಚರಂಡಿ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
29	ವಾರ್ಡ್ ನಂ 18ರ ಸುದೀಂದ್ರ ಮನೆ ಹತ್ತಿರ ಚರಂಡಿ ನಿರ್ಮಾಣ	3.00	ಟೆಂಡರ್ ಪ್ರಕ್ರಿಯಲ್ಲಿದೆ
30	ವಾರ್ಡ್ ನಂ 19ರಲ್ಲಿ ಮಳೆ ನೀರು ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
31	ವಾರ್ಡ್ ನಂ ನಂ 20ರಲ್ಲಿ ಎಲ್.ಐ.ಸಿ.ಎದುರು ಭಾಗದ ರಸ್ತೆಯಲ್ಲಿ ಮಳೆ ನೀರು ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
32	ವಾರ್ಡ್ ನಂ 21ರಲ್ಲಿ ನೆಹರೂ ನಗರ 5ನೇ ತಿರುವಿನಲ್ಲಿ ಬಾಕ್ಸ್ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
33	ವಾರ್ಡ್ ನಂ 22ರಲ್ಲಿ ನೆಹರೂ ನಗರ 3ನೇ ಕ್ರಾಸ್ ಹವಾ ಮಂಜಿಲ್ ಎದುರು ಹಾಗೂ ಸಾಜಿದಾ ಮನೆ ಎದುರು ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
34	ವಾರ್ಡ್ ನಂ 22ರಲ್ಲಿ ಬಾಸ್ಕರ್ ಮಾಸ್ಟರ್ ಮನೆಯಿಂದ ಶಬ್ಬಿÃರ್ ಮನೆ 3ನೇ ಕ್ರಾಸ್‌ನಲ್ಲಿ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
35	ವಾರ್ಡ್ 23ರಲ್ಲಿ ಹೇನ್ರಿ ಪೂಲೊ ಪಕ್ಕದಲ್ಲಿ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
36	ವಾರ್ಡ್ ನಂ 24ರಲ್ಲಿ ಬಾಕ್ಸ್ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
39	ವಾರ್ಡ್ ನಂ 26ರಲ್ಲಿ ಚರಂಡಿಯ ಮೇಲೆ ಕವರ್ ಸ್ಲಾಬ್ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
40	ವಾರ್ಡ್ ನಂ 26ರಲ್ಲಿ ಟಿಪ್ ಟಾಪ್ ಮನೆ ಚರಂಡಿಯ ಮೇಲೆ ಕವರ್ ಸ್ಲಾಬ್ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
42	ವಾರ್ಡ್ ನಂ 27ರಲ್ಲಿ ನಾರಾಯಣರಾವ್ ಪೆಟ್ರೊÃಲ್ ಬಂಕ್ ಪಕ್ಕದ ರಸ್ತೆಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ

ಕ್ರ.ಸಂ	ಕಾಮಗಾರಿಗಳ ವಿವರ	ರೂ ಲಕ್ಷಗಳಲ್ಲಿ	ಭೌತಿಕ ಪ್ರಗತಿ
47	ವಾರ್ಡ್ ನಂ 29ರಲ್ಲಿ ರಹೀಂ ಮನೆ ಎದುರು ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
50	ವಾರ್ಡ್ ನಂ 31ರಲ್ಲಿ ಪೈ ಅಂಗಡಿ ಮುಂಬಾಗ ಬಾಕ್ಸ್ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
7	ಡಾ:ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆಗಾಗಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳವರಿಗೆ ವಂತಿಕೆ ನೀಡಲು	0.30	ಟೆಂಡರ್ ಪ್ರಕ್ರಿಯಲ್ಲಿದೆ
10	ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡಲು	8.00	ಟೆಂಡರ್ ಪ್ರಕ್ರಿಯಲ್ಲಿದೆ
11	ಪೌರಕಾರ್ಮಿಕರ ದಿನಾಚರಣೆ	0.95	ಟೆಂಡರ್ ಪ್ರಕ್ರಿಯಲ್ಲಿದೆ
12	ಪೌರಕಾರ್ಮಿಕರಿಗೆ ಸಮವಸ್ತ್ರ ನೀಡುವುದು	1.50	ಟೆಂಡರ್ ಪ್ರಕ್ರಿಯಲ್ಲಿದೆ
13	ಪೌರ ಕಾರ್ಮಿಕರ ಆರೋಗ್ಯ ತಪಾಸಣೆಗಾಗಿ	1.00	ಟೆಂಡರ್ ಪ್ರಕ್ರಿಯಲ್ಲಿದೆ
14	ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನಳ ಸಂಪರ್ಕ ಇಲ್ಲದವರಿಗೆ ನಳಸಂಪರ್ಕ ಕಲ್ಪಿಸುವುದು	2.50	ಟೆಂಡರ್ ಪ್ರಕ್ರಿಯಲ್ಲಿದೆ
17	ವಾಲ್ಮಿಕಿ ಜಯಂತಿ ಆಚರಣೆಗಾಗಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳವರಿಗೆ ವಂತಿಕೆ ನೀಡಲು	0.30	ಟೆಂಡರ್ ಪ್ರಕ್ರಿಯಲ್ಲಿದೆ
20	ಸ್ವಯಂ ಉದ್ಯೋಗಕ್ಕೆ ಸಹಾಯದನ ನಲ್ಮ ಎಸ್.ಜೆ.ಎಸ್.ಅರ್.ವೈ ಮಾರ್ಗಸೂಚಿಯಂತೆ	1.00	ಟೆಂಡರ್ ಪ್ರಕ್ರಿಯಲ್ಲಿದೆ
21	ವೈದೀಕೀಯ /ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವವರಿಗೆ ಮಾರ್ಗಸೂಚಯಂತೆ ಗಣಕ ಯಂತ್ರ ನೀಡುವುದು	4.65	ಟೆಂಡರ್ ಪ್ರಕ್ರಿಯಲ್ಲಿದೆ
22	ವಾರ್ಡ್ ನಂ 3 ರಲ್ಲಿ ಬಡಜನತೆ ಸಂತೆ ಮಾಡಲು ಅನುಕೂಲವಾಗುವಂತೆ ಜಾಗದ ಅಭಿವೃದ್ಧಿ ಕಾಮಗಾರಿ	1.19	ಟೆಂಡರ್ ಪ್ರಕ್ರಿಯಲ್ಲಿದೆ
24	ಬಡತನ ರೇಖೆಗಿಂತ ಕೆಳಗಿರುವ ಖಾತೆ ಹೊಂದಿರುವ ಕುಟುಂಬಗಳಿಗೆ ನಳ ಸಂಪರ್ಕ ನೀಡುವುದು	2.13	ಟೆಂಡರ್ ಪ್ರಕ್ರಿಯಲ್ಲಿದೆ
25	ಸಾಗರ ನಗರಸಭೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಅಂಗವಿಕಲರಿಗೆ ರಾಯಂಪ್ ನಿರ್ಮಾಣ	1.10	ಟೆಂಡರ್ ಪ್ರಕ್ರಿಯಲ್ಲಿದೆ
26	ಅಂಗವಿಕಲರಿಗೆ ತ್ರಿಚಕ್ರ ಸ್ಕೂಟರ್/ಶ್ರವಣ ಪೆಟ್ಟಿಗೆ ನೀಡುವುದು	1.10	ಟೆಂಡರ್ ಪ್ರಕ್ರಿಯಲ್ಲಿದೆ
	ಮೊತ್ತ	122.37	

ನಗರಸಭೆ ಕಾರ್ಯಾಲಯ, ಸಾಗರ

Annexure – 4

2016–17ನೇ ಸಾಲಿನ ಎಸ್.ಎಫ್.ಸಿ ಕುಡಿಯುವ ನೀರಿನ ಬರ ಪರಿಹಾರ ನಿಧಿ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರ

ಕ್ರ. ಸಂ	ಕಾಮಗಾರಿಗಳ ವಿವರ	ಮೊತ್ತ ರೂ ಲಕ್ಷಗಳಲ್ಲಿ	ಭೌತಿಕ ಪ್ರಗತಿ
1	ವಾರ್ಡ್ ನಂ 5ರಲ್ಲಿ ಗುಂಡೂ ರಾವ್ ಬಡಾವನೆಯಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆದು ಪಂಪ್ ಮೋಟಾರ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವುದು	2.8	ಪೂರ್ಣಗೊಂಡಿದೆ
2	ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿನೋಬ ನಗರ ಹಾಗೂ ಶ್ರೀಧರ್ ನಗರ ಶಾಲೆಗಳಿಗೆ ಕುಡಿಯುವ ನೀರಿನ ಸಂಪ್ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆಗೊಳಿಸುವುದು	2	ಪೂರ್ಣಗೊಂಡಿದೆ
3	ವಾರ್ಡ್ ನಂ 1ರ ಗೋಪಾಲ ಗೌಡ ನಗರದಲ್ಲಿ ಮತ್ತು ವಾರ್ಡ್ ನಂ 10ರ ವಿನೋಬ ನಗರ ಪೋಲೀಸ್ ಕ್ವಾಟ್ರರ್ಸ್‌ನಲ್ಲಿ ಹಾಲಿ ಇರುವ ಕೊಳವೆ ಬಾವಿಗೆ ಹೊಸದಾಗಿ ಪಂಪ್ ಮೋಟಾರ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲಿಸುವುದು	1.8	ಪೂರ್ಣಗೊಂಡಿದೆ
4	ವಾರ್ಡ್ ನಂ 6ರಲ್ಲಿ ಶಾಂತಿ ನಗರ ಬಡಾವಣೆಗೆ ಹೊಸದಾಗಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು	1	ಪೂರ್ಣಗೊಂಡಿದೆ
5	ವಾರ್ಡ್ ನಂ 11ರಲ್ಲಿ ಇಂದಿರಾ ನಗರ ಬಡಾವಣೆಗೆ ಹೊಸದಾಗಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು	1	ಪೂರ್ಣಗೊಂಡಿದೆ
6	ಆರ್.ಟಿ.ಓ ಆಫೀಸ್ ಅಡ್ಡ ರಸ್ತೆಯಿಂದ ಎಸ್.ಎಮ್.ಪಿ ಕಾಲೇಜುವರೆಗೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು	1	ಪೂರ್ಣಗೊಂಡಿದೆ
7	ವಾರ್ಡ್ ನಂ 2 ಜೆ.ಪಿ ನಗರ ಹಾಗೂ ವಾರ್ಡ್ ನಂ 10 ಸಾಯಿಬಾಬ ಮಂದಿರ ಹತ್ತಿರ ಇರುವ ಕುಡಿಯುವ ನೀರಿನ ಕೊಳವೆ ಬಾವಿಗೆ ವಿದ್ಯುತ್ ಪ್ಯಾನಲ್ ಬೋರ್ಡ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವುದು	0.5	ಪೂರ್ಣಗೊಂಡಿದೆ
8	ವಾರ್ಡ್ ನಂ 5 ಅಣಲೇಕೊಪ್ಪ, ವಾರ್ಡ್ ನಂ 12 ಪೋಸ್ಟ್ ಆಫೀಸ್ ವೃತ್ತ ಹಾಗೂ ವಾರ್ಡ್ ನಂ 23 ವಾಣಿಶ್ರೀ ಶಾಮಿಯಾನ ನಗರಸಭೆಯ ಕುಡಿಯುವ ನೀರಿನ ತೆರೆದ ಬಾವಿ ಅಳಗೊಳಿಸಿ ಕೈಪಿಡಿ ಹಾಗೂ ಗ್ರಿಲ್ ಅಳವಡಿಸುವುದು	2	ಪೂರ್ಣಗೊಂಡಿದೆ
9	ವಾರ್ಡ ನಂ 1ರಲ್ಲಿ ಸುಭಾಷ್ ನಗರದ ಪ್ರೌಢಶಾಲೆ ಹತ್ತಿರ ಕುಡಿಯುವ ನೀರಿಗೆ ಕೊಳವೆ ಬಾವಿ ಕೊರೆಸಿ ಪಂಪ್ ಮೋಟಾರ್ ಅಳವಡಿಸುವುದು	2.5	ಪೂರ್ಣಗೊಂಡಿದೆ
10	ವಾರ್ಡ್ ನಂ 31ರಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು	1.2	ಪೂರ್ಣಗೊಂಡಿದೆ
11	ಶ್ರೀಧರ ನಗರದಲ್ಲಿ ಶಾಲೆಯ ಪಕ್ಕದಿಂದ 6ನೇ ಕ್ರಾಸ್‌ವರೆಗೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು	2	ಪೂರ್ಣಗೊಂಡಿದೆ
12	ಗಣೇಶ ನಗರ ಹಾಗೂಅಣಲೇಕೊಪ್ಪ ಬಡಾವಣೆಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು	2.67	ಪೂರ್ಣಗೊಂಡಿದೆ
	ಒಟ್ಟು ಮೊತ್ತ	20.47	

Annexure-5 878

2016–17ನೇ ಸಾಲಿನ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯ ಉಳಿಕೆ ಅನುದಾನ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರ

ಕ್ರ.ಸಂ	ವಿವರ	ಕಾಮಗಾರಿಗಳ ವಿವರ	ಅಂದಾಜು ಮೊತ್ತ ರೂ ಲಕ್ಷಗಳಲ್ಲಿ	ಬೌತಿಕ ಪ್ರಗತಿ
1	ಎಸ್.ಸಿಎಸ್.ಪಿ	ವಾರ್ಡ್ ನಂ 9ರಲ್ಲಿ ಲೋಹಿಯಾ ನಗರದ ಪೌರ ಕಾರ್ಮಿಕರ ಮನೆ ಹತ್ತಿರ ಇರುವ ಅಂಗನವಾಡಿಗೆ ಶೌಚಾಲಯ ಹಾಗೂ ಅಡಿಗೆ ಮನೆ ನಿರ್ಮಾಣ	5.00	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ
2	ಎಸ್.ಸಿಎಸ್.ಪಿ	ವಾರ್ಡ್ ನಂ 27ರಲ್ಲಿ ಎ.ಕೆ ಕಾಲೋನಿಯಲ್ಲಿ ಸಮುದಾಯ ಭವನಕ್ಕೆ ಕಾಂಪೌಂಡ್ ನಿರ್ಮಾಣ	5.00	ಪೂರ್ಣಗೊಂಡಿದೆ
3	ಟಿ.ಎಸ್.ಪಿ	ವಾರ್ಡ್ ನಂ 1ರಲ್ಲಿ ಸಮುದಾಯ ಭವನದ ಮೊದಲನೇ ಅಂತಸ್ಥಿನ ಕಾಮಗಾರಿ	10.00	ಪೂರ್ಣಗೊಂಡಿದೆ
4	ಟಿ.ಎಸ್.ಪಿ	ವಾರ್ಡ್ ನಂ 5ರಲ್ಲಿ ಅರಮನೆ ಕೇರಿ ಅಂಬೇಡ್ಕರ್ ಭವನ ಪುನರ್ ನಿರ್ಮಾಣ	25.00	ಪೂರ್ಣಗೊಂಡಿದೆ
5	ಎಸ್.ಸಿಎಸ್.ಪಿ	ವಾರ್ಡ್ ನಂ 1ರಲ್ಲಿ ಚಂದ್ರಮಾವಿನಕೊಪ್ಪಲಿನಲ್ಲಿ ಪೌರ ಕಾರ್ಮಿಕರ ವಸತಿ ಗೃಹಗಳ ಹಿಂಭಾಗದ ರಸ್ತೆ ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ	10.00	ಪೂರ್ಣಗೊಂಡಿದೆ
6	ಎಸ್.ಸಿಎಸ್.ಪಿ	ವಾರ್ಡ್ ನಂ 2ರಲ್ಲಿ ಜೆ.ಪಿ.ನಗರ ಕಲ್ಯಾಣಮ್ಮ ಹಾಗೂ ಮಂಜುಳಾ ಮನೆ ಹತ್ತಿರ ರಸ್ತೆ ಅಭಿವೃದ್ಧಿ ಪಡಿಸಿ ಡಾಂಬರೀಕರಣ	15.00	ಪೂರ್ಣಗೊಂಡಿದೆ
7	ಎಸ್.ಸಿಎಸ್.ಪಿ	ವಾರ್ಡ್ ನಂ 4ರಲ್ಲಿ ಕೆಳದಿ ರಸ್ತೆಯ ಮೋಚಿಕೇರಿ ರಸ್ತೆ ಡಾಂಬರೀಕರಣ	8.00	ಪೂರ್ಣಗೊಂಡಿದೆ
8	ಎಸ್.ಸಿಎಸ್.ಪಿ	ವಾರ್ಡ್ ನಂ 5ರಲ್ಲಿ ಕೆಳದಿ ರಸ್ತೆ ಮಜ್ಜಿಗೆ ಹಳ್ಳದ ಪಕ್ಕದಿಂದ ಹೊಳೆಗೆ ಸೇರುವವರೆಗೆ ಹಾಗೂ ಅರಮನೆ ಕೇರಿ ಈಶ್ವರಪ್ಪ ಮನೆ ಎದುರು ರಸ್ತೆ ಅಭಿವೃದ್ಧಿ	20.00	ಪೂರ್ಣಗೊಂಡಿದೆ
9	ಟಿ.ಎಸ್.ಪಿ	ವಾರ್ಡ್ ನಂ 3ರಲ್ಲಿ ಶ್ರೀಧರ ನಗರ ರಾಮು ಬಸವಂತಪ್ಪ ಮನೆ ಎದುರು, ಲಿಡ್ಕರ್ ಕಾಲೋನಿ ಹಾಗೂ ಜೋಗಮ್ಮ ಮನೆ ಎದುರು ರಸ್ತೆ ಅಭಿವೃದ್ಧಿ ಪಡಿಸಿ ಡಾಂಬರೀಕರಣ	18.00	ಪೂರ್ಣಗೊಂಡಿದೆ
10	ಟಿ.ಎಸ್.ಪಿ	ವಾರ್ಡ್ ನಂ 6ರಲ್ಲಿ ಕೆಳದಿ ರಸ್ತೆ ಬಲ ಭಾಗ ಕೊರಮರಕೇರಿ ರಸ್ತೆ ಅಭಿವೃದ್ಧಿ	8.00	ಪೂರ್ಣಗೊಂಡಿದೆ
11	ಎಸ್.ಸಿಎಸ್.ಪಿ	ವಾರ್ಡ್ ನಂ 17ರಲ್ಲಿ ಕೊರಮ/ಕೊರಚ ಕೇರಿ ವಿರೇಶ ಮನೆ ಎದುರು ಹಾಗೂ ಶಿವರಾಂ ಮನೆಯಿಂದ ಶೇಖಪ್ಪ ಮನೆಯವರೆಗೆರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ	18.00	ಪೂರ್ಣಗೊಂಡಿದೆ
12	ಎಸ್.ಸಿಎಸ್.ಪಿ	ವಾರ್ಡ್ ನಂ 7ರಲ್ಲಿ ಅಣಲೇಕೊಪ್ಪ ಬಿ.ಡಿ.ಓ ಲೇ ಔಟ್‌ನಲ್ಲಿ ರಾಜೇಂದ್ರ ಮನೆ ಹಾಗೂ ಮೂರನೇ ತಿರುವಿನಲ್ಲಿ ರಸ್ತೆ ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣ	18.00	ಪೂರ್ಣಗೊಂಡಿದೆ
13	ಎಸ್.ಸಿಎಸ್.ಪಿ	ವಾರ್ಡ್ ನಂ 9ರಲ್ಲಿ ಮುನಿಯ ಮನೆ ಹಾಗೂ ಮುತ್ತು ಮನೆ ಎದುರಿನ ರಸ್ತೆ ಅಭಿವೃದ್ಧಿ ಪಡಿಸಿ ಡಾಂಬರೀಕರಣ ಮಾಡುವುದು	10.00	ಪೂರ್ಣಗೊಂಡಿದೆ
14	ಎಸ್.ಸಿಎಸ್.ಪಿ	ವಾರ್ಡ್ ನಂ 11ರಲ್ಲಿ ಎನ್.ಜಿ.ಓ ಹೋಂ ಬುದ್ಧನ ಮನೆ ಹತ್ತಿರ ಈಶ್ವರನ ಮನೆ ಹತ್ತಿರ ಗೌರಮ್ಮನ ಮನೆ ಹತ್ತಿರ ಹಾಗೂ ರಾಜು ಪುಷ್ಪ ಮನೆ ಹತ್ತಿರ ಪೌರಕಾರ್ಮಿಕರ ಕಾಲೋನಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ	25.00	ಪೂರ್ಣಗೊಂಡಿದೆ
15	ಟಿ.ಎಸ್.ಪಿ	ವಾರ್ಡ್ ನಂ 16ರಲ್ಲಿ ಹಂದಿ ಗೊಲ್ಲರ ಕೇರಿ ರಸ್ತೆ ಡಾಂಬರೀಕರಣ	8.00	ಪೂರ್ಣಗೊಂಡಿದೆ
16	ಎಸ್.ಸಿಎಸ್.ಪಿ	ವಾರ್ಡ್ ನಂ 18ರಲ್ಲಿ ಹಂದಿ ಸಾಕುವ ಜನಾಂಗದವರು ವಾಸಿಸುತ್ತಿರುವ ಪ್ರದೇಶದಲ್ಲಿನ ರಸ್ತೆ ಅಭಿವೃದ್ಧಿ	8.00	ಪೂರ್ಣಗೊಂಡಿದೆ
17	ಎಸ್.ಸಿಎಸ್.ಪಿ	ವಾರ್ಡ್ ನಂ 19ರಲ್ಲಿ ಅಂಬೇಡ್ಕರ್ ಭವನದ ಪಕ್ಕದ ರಸ್ತೆ ಹಾಗೂ ಚರಂಡಿ ನಿರ್ಮಾಣ	8.00	ಪೂರ್ಣಗೊಂಡಿದೆ

18	ಎಸ್.ಸಿಎಸ್.ಪಿ	ವಾರ್ಡ್ ನಂ 27ರಲ್ಲಿ ಎ.ಕೆ ಕಾಲೋನಿಯಲ್ಲಿ ಗೋವಿಂದ ಕಣ್ಣಪ್ಪ ಮನೆ ಎದುರು, ಎಸ್.ಚಿನ್ನನ್ ಮನೆ ಎದುರು, ನಾಗರಾಜ ಮನೆಯ ಹತ್ತಿರ ಹಾಗೂ ರಾಮಚಂದ್ರ ಪೌರ ಕಾರ್ಮಿಕರ ಮನೆ ಎದುರು ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣ	23.00	ಪೂರ್ಣಗೊಂಡಿದೆ
19	ಎಸ್.ಸಿಎಸ್.ಪಿ	ವಾರ್ಡ್ ನಂ 30ರಲ್ಲಿ ರಾಜು ಮನೆ ಎದುರು ಹಾಗೂ ಅಯ್ಯಪ್ಪ ಮನೆ ಎದುರು ರಸ್ತೆ ಡಾಂಬರೀಕರಣ	16.00	ಪೂರ್ಣಗೊಂಡಿದೆ
20	ಟಿ.ಎಸ್.ಪಿ	ವಾರ್ಡ್ ನಂ 31ರಲ್ಲಿ ಬೀಡಿ ಕ್ವಾಟ್ರರ್ಸ್ ಪಕ್ಕದಲ್ಲಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರು ವಾಸಿಸುತ್ತಿರುವ ಪ್ರದೇಶದಲ್ಲಿ ಚರಂಡಿ ನಿರ್ಮಾಣ ಹಾಗೂ ಚಿನ್ನಸ್ವಾಮಿ ಮನೆ, ಗೌರಮ್ಮನ ಮನೆ ಎದುರು ಚರಂಡಿ ನಿರ್ಮಾಣ	8.00	ಪೂರ್ಣಗೊಂಡಿದೆ
21	ಎಸ್.ಸಿಎಸ್.ಪಿ	ವಾರ್ಡ್ ನಂ. 27ರಲ್ಲಿ ಎ.ಕೆ.ಕಾಲೊನಿ, ಆನೆಬಾಗಿಲು ಕೆರೆದಂಡೆಗೆ ತಡೆಗೋಡೆ ನಿರ್ಮಾಣ	7.00	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ
22	ಎಸ್.ಸಿಎಸ್.ಪಿ	ವಾರ್ಡ್ ನಂ.11ರಲ್ಲಿ ಎಸ್.ಜಿ.ಓ. ಹೋಂ ಪೌರ ಕಾರ್ಮಿಕರ ವಸತಿಗೃಹ ಹತ್ತಿರ ಇರುವ ಅಂಬೇಡ್ಕರ್ ಭವನದ ಪುನರ್‌ನಿರ್ಮಾಣ	10.00	ಪೂರ್ಣಗೊಂಡಿದೆ
23	ಟಿ.ಎಸ್.ಪಿ	ವಾರ್ಡ್ ನಂ. 2 ರಲ್ಲಿ ಪರಿಶಿಷ್ಟ ಜಾತಿಯ ಜನಾಂಗದವರು ವಾಸಿಸುತ್ತಿರುವ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಸಮುದಾಯ ಭವನದ ಬಾಕಿ ಉಳಿದ ಕಾಮಗಾರಿ	5.00	ಪೂರ್ಣಗೊಂಡಿದೆ
24	ಟಿ.ಎಸ್.ಪಿ	ವಾರ್ಡ್ ನಂ. 5ರಲ್ಲಿ ಕೆಳದಿ ರಸ್ತೆ ನಾಗರಾಜ ಮನೆ ಹತ್ತಿರ ಚರಂಡಿ ನಿರ್ಮಾಣ	3.00	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ
25	ಟಿ.ಎಸ್.ಪಿ	ವಾರ್ಡ್ ನಂ. 17ರಲ್ಲಿ ಕುರುಮಾಮರ ಕೇರಿ ಹತ್ತಿರ ನಿರ್ಮಿಸುತ್ತಿರುವ ಸಮುದಾಯ ಭವನದ ಬಾಕಿ ಉಳಿದ ಕಾಮಗಾರಿ	5.00	ಪೂರ್ಣಗೊಂಡಿದೆ
26	ಎಸ್.ಸಿಎಸ್.ಪಿ	ವಾರ್ಡ್ ನಂ. 5ರಲ್ಲಿ ಅರಮನೆಕೇರಿ ಅಂಬೇಡ್ಕರ್ ಭವನ ಎದುರು ಶುದ್ದ ಕುಡಿಯುವ ಸ್ಥಾವರದ ಕಟ್ಟಡ ನಿರ್ಮಾಣ	4.00	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ
		ಒಟ್ಟು ಮೊತ್ತ	300.00	

2016–17ನೇ ಸಾಲಿನ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯ ಉಳಿಕೆ ಅನುದಾನ ಯೋಜನೆಯಡಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ವಿವರ

ಕ್ರ.ಸಂ	ವಿವರ	ಕಾಮಗಾರಿಗಳ ವಿವರ	ಅಂದಾಜು ಮೊತ್ತ ರೂ ಲಕ್ಷಗಳಲ್ಲಿ	ಬೌತಿಕ ಪ್ರಗತಿ

1	ಎಸ್.ಸಿಎಸ್.ಪಿ	ವಾರ್ಡ್ ನಂ 9ರಲ್ಲಿ ಲೋಹಿಯಾ ನಗರದ ಪೌರ ಕಾರ್ಮಿಕರ ಮನೆ ಹತ್ತಿರ ಇರುವ ಅಂಗನವಾಡಿಗೆ ಶೌಚಾಲಯ ಹಾಗೂ ಅಡಿಗೆ ಮನೆ ನಿರ್ಮಾಣ	5.00	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ
2	ಎಸ್.ಸಿಎಸ್.ಪಿ	ವಾರ್ಡ್ ನಂ. 27ರಲ್ಲಿ ಎ.ಕೆ.ಕಾಲೊನಿ, ಆನೆಬಾಗಿಲು ಕೆರೆದಂಡೆಗೆ ತಡೆಗೋಡೆ ನಿರ್ಮಾಣ	7.00	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ
3	ಟಿ.ಎಸ್.ಪಿ	ವಾರ್ಡ್ ನಂ. 5ರಲ್ಲಿ ಕೆಳದಿ ರಸ್ತೆ ನಾಗರಾಜ ಮನೆ ಹತ್ತಿರ ಚರಂಡಿ ನಿರ್ಮಾಣ	3.00	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ
4	ಎಸ್.ಸಿಎಸ್.ಪಿ	ವಾರ್ಡ್ ನಂ. 5ರಲ್ಲಿ ಅರಮನೆಕೇರಿ ಅಂಬೇಡ್ಕರ್ ಭವನ ಎದುರು ಶುದ್ಧ ಕುಡಿಯುವ ಸ್ಥಾವರದ ಕಟ್ಟಡ ನಿರ್ಮಾಣ	4.00	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ

ನಗರಸಭೆ ಕಾರ್ಯಾಲಯ, ಸಾಗರ

Annexure-6 878

2017-18ನೇ ಸಾಲಿನ ಎಸ್.ಎಫ್.ಸಿ ಕುಡಿಯುವ ನೀರಿನ ಬರ ಪರಿಹಾರ ನಿಧಿ ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರ

ಕ್ರ. ಸಂ	ಕಾಮಗಾರಿಗಳ ವಿವರ	ಮೊತ್ತ ರೂ ಲಕ್ಷಗಳಲ್ಲಿ	ಭೌತಿಕ ಪ್ರಗತಿ
1	ಸಾಗರ ನಗರದಲ್ಲಿ ನಿರ್ಮಿಸುತ್ತಿರುವ ಸಂತೆ ಮಾರುಕಟ್ಟೆಗೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು	7.85	ಪೂರ್ಣಗೊಂಡಿದೆ
2	ಸಾಗರ ನಗರದಲ್ಲಿ ಕುಡಿಯುವ ನೀರಿನ ಜಲ ಸಂಗ್ರಹಣಾಗಾರದಲ್ಲಿ ಗೇಟ್‌ಗಳನ್ನು ದುರಸ್ಥಿಗೊಳಿಸಿ ನೀರಿ ಸೋರಿಕೆ ತಡೆಯುವುದು	10	ಪೂರ್ಣಗೊಂಡಿದೆ
3	ಸಾಗರ ನಗರದ ವರದಾ ಕಾಲೋನಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು	2	ಪೂರ್ಣಗೊಂಡಿದೆ
4	ಸಾಗರ ನಗರದ ಕುಡಿಯುವ ನೀರಿನ ವಿತರಣಾ ಜಾಲದಲ್ಲಿ ಕುಡಿಯುವ ನೀರಿನ ಸೋರಿಕೆ ತಡೆಯಲು ತುರ್ತು ದುರಸ್ಥಿ ಕೈಗೊಳ್ಳುವುದು ಹಾಗೂ ಸಾಮಗ್ರಿ ಖರೀದಿಸುವುದು	5	ಪೂರ್ಣಗೊಂಡಿದೆ
5	ಸಾಗರ ನಗರದ ಅಗ್ರಹಾರದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು	1.5	ಪೂರ್ಣಗೊಂಡಿದೆ
6	ಸಾಗರ ನಗರದ ವಿಜಯ ನಗರದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು	1.5	ಪೂರ್ಣಗೊಂಡಿದೆ
	ಒಟ್ಟು ಮೊತ್ತ	27.85	

ಷರಾ: ಕೈಗೆತ್ತಿಕೊಂಡಿರುವ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿರುತ್ತದೆ

Annexure-7 878

ನಗರಸಭಾ ಕಾರ್ಯಾಲಯ, ಸಾಗರ 577401.

2016–17ನೇ ಸಾಲಿಗೆ 14ನೇ ಹಣಕಾಸು ಯೋಜನೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರ

ಕ್ರ ಸಂ	ಕಾಮಗಾರಿಯ ಹೆಸರು	ಮೊತ್ತ	ಭೌತಿಕ ಪ್ರಗತಿ
1	ಘಟಕ–02ರ (90ಹೆಚ್.ಪಿ) Clariflaculator Bridge, Alum Chamber, Piping Gallery ದುರಸ್ಥಿ ಕಾಮಗಾರಿ	25.39	ಪೂರ್ಣಗೊಂಡಿದೆ
2	ನೂತನ ಸಂತೆ ಮೈದಾನಕ್ಕೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಿ ಮಿನಿ ನೀರು ಸರಬರಾಜು ಘಟಕ ಸ್ಥಾಪನೆ ಕಾಮಗಾರಿ	4.90	ಸ್ಥಳದ ತಕರಾರು ಇರುವುದರಿಂದ ಸ್ಥಗಿತಗೊಂಡಿರುತ್ತದೆ.
3	ವಿನೋಬ ನಗರ ಸಾಯಿ ಬಾಬ ಮಂದಿರ ಹತ್ತಿರ ಇರುವ ಬೋರ್‌ವೆಲ್‌ಗೆ ಹೊಸದಾಗಿ ಸಬ್ ಮರ್ಸಿಬಲ್ ಪಂಪ್ ಅಳವಡಿಸುವುದು	1.20	ಪೂರ್ಣಗೊಂಡಿದೆ
4	ಜೆ.ಪಿ. ನಗರ ಆಶ್ರಯ ಲೇಔಟ್‌ನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು ಹಾಗೂ ಜೆ.ಪಿ.ನಗರ ಬೋರ್‌ವೆಲ್ ಚಾಲನೆಗೊಳಿಸಲು ಅಗತ್ಯವಿರುವ ಇತರೆ ಕಾಮಗಾರಿ	1.20	ಪೂರ್ಣಗೊಂಡಿದೆ
5	ವಾರ್ಡ್ ನಂ.28ರಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಸಂತೆ ಮೈದಾನದಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ	8.17	ಪೂರ್ಣಗೊಂಡಿದೆ
6	ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ Segregation Shed Flat Farm ಮುಂದುವರೆದ ನಿರ್ಮಾಣ ಕಾಮಗಾರಿ	11.34	ಪೂರ್ಣಗೊಂಡಿದೆ
7	ಕಛೇರಿಯ ಘನ ತ್ಯಾಜ್ಯವಸ್ತು ಸಾಗಣೆ ಆಟೋಟಿಪ್ಪರ್‌ಗಳಿಗೆ ಜಿ.ಪಿ.ಎಸ್.ಅಳವಡಿಕೆ ಕಾಮಗಾರಿ	5.00	ಪೂರ್ಣಗೊಂಡಿದೆ
8	ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ Segregation Shed Flat Farm ಮುಂದುವರೆದ ನಿರ್ಮಾಣ ಕಾಮಗಾರಿ	24.52	ಪೂರ್ಣಗೊಂಡಿದೆ
9	ವಾರ್ಡ್ ನಂ 4ರಲ್ಲಿ ಸುಭಾಷ್ ನಗರದಲ್ಲಿ ಚರಂಡಿ ನಿರ್ಮಾಣ	1.85	ಪೂರ್ಣಗೊಂಡಿದೆ
10	ವಾರ್ಡ್ ನಂ 6ರಲ್ಲಿ ಶಾಂತಿ ನಗರದಲ್ಲಿ ಚರಂಡಿ ನಿರ್ಮಾಣ	1.85	ಪೂರ್ಣಗೊಂಡಿದೆ
11	ವಾರ್ಡ್ ನಂ 7ರಲ್ಲಿ ಬಿ.ಡಿ.ಓ ಲೇ ಔಟ್‌ನಲ್ಲಿ ಚರಂಡಿ ನಿರ್ಮಾಣ	1.85	ಪೂರ್ಣಗೊಂಡಿದೆ
12	ವಾರ್ಡ್ ನಂ 12ರಲ್ಲಿ ಚಾಮರಾಜ ಪೇಟೆಯಲ್ಲಿ ಕೆಳ ಭಾಗದ ರಸ್ತೆಗೆ ಮಳೆ ನೀರು ಚರಂಡಿ ಅಭಿವೃದ್ಧಿ	1.85	ಪೂರ್ಣಗೊಂಡಿದೆ
13	ವಾರ್ಡ್ ನಂ 13ರಲ್ಲಿ ಚಾಮರಾಜಪೇಟೆ ಹೆಗಡೆ ಲ್ಯಾಬ್ ಎದುರು ಮಳೆ ನೀರು ಚರಂಡಿ ಅಭಿವೃದ್ಧಿ	1.85	ಪೂರ್ಣಗೊಂಡಿದೆ
14	ವಾರ್ಡ ನಂ 14 ಸ್ಟೇಡಿಯಂ ಪಕ್ಕದಲ್ಲಿ ಚರಂಡಿ ನಿರ್ಮಾಣ	1.85	ಪೂರ್ಣಗೊಂಡಿದೆ
15	ವಾರ್ಡ್ ನಂ 15ರಲ್ಲಿ ಜಿ.ಪಿ. ರಸ್ತೆ ಅರಳಿ ಕಟ್ಟೆ ಹತ್ತಿರ ಮಳೆ ನೀರು ಚರಂಡಿ ಬಾಕಿ ಉಳಿದ ಕಾಮಗಾರಿ	1.85	ಪೂರ್ಣಗೊಂಡಿದೆ
16	ವಾರ್ಡ್ ನಂ 16ರಲ್ಲಿ ಅಗ್ರಹಾರ ಪಿ.ಎಲ್.ಡಿ ಬ್ಯಾಂಕ್ ಎದುರು ಮಳೆ ನೀರು ಚರಂಡಿ ನಿರ್ಮಾಣ	1.85	ಪೂರ್ಣಗೊಂಡಿದೆ
17	ವಾರ್ಡ್ ನಂ 18ರಲ್ಲಿ ವಿಜಯನಗರದಲ್ಲಿ ವಾಣಿ ಮನೆ ಎದುರು ಚರಂಡಿ ನಿರ್ಮಾಣ	1.85	ಪೂರ್ಣಗೊಂಡಿದೆ
18	ವಾರ್ಡ್ ನಂ 24ರಲ್ಲಿ ನವಾಯತ್ ಕಾಲೋನಿ ಕೊನೆಯಲ್ಲಿ ಮನೆ ಹತ್ತಿರ ಮಳೆ ನೀರು ಚರಂಡಿ ನಿರ್ಮಾಣ	1.85	ಪೂರ್ಣಗೊಂಡಿದೆ
19	ವಾರ್ಡ್ ನಂ 26ರಲ್ಲಿ ಜನ್ನತ್ ನಗರದಲ್ಲಿ ಕೊನೆಯ ಕ್ರಾಸ್ ನಲ್ಲಿ ಹತ್ತಿರ ಮಳೆ ನೀರು ಚರಂಡಿ ನಿರ್ಮಾಣ	1.85	ಪೂರ್ಣಗೊಂಡಿದೆ
20	ವಾರ್ಡ್ ನಂ 27ರಲ್ಲಿ ಮಳೆ ನೀರು ಚರಂಡಿ ನಿರ್ಮಾಣ	2.32	ಪೂರ್ಣಗೊಂಡಿದೆ
21	ವಾರ್ಡ್ ನಂ 29ನೇ ವಾರ್ಡ್ ನಲ್ಲಿ ಎಸ್.ಎನ್. ನಗರದಲ್ಲಿ ಚರಂಡಿ ನಿರ್ಮಾಣ	1.85	ಪೂರ್ಣಗೊಂಡಿದೆ
22	ವಾರ್ಡ್ ನಂ 9ರಲ್ಲಿ ಎಲ್.ಬಿ ನಗರದ ಅಂಗನವಾಡಿಯ ಬಾಕಿ ಉಳಿದ ಕಾಮಗಾರಿ	2.50	ಪೂರ್ಣಗೊಂಡಿದೆ
23	ವಾರ್ಡ್ ನಂ 10ರಲ್ಲಿ ಸಮುದಾಯ ಭವನ	3.37	ಪೂರ್ಣಗೊಂಡಿದೆ

24	ವಾರ್ಡ್ ನಂ 17ರಲ್ಲಿ ಸಮುದಾಯ ಭವನದ ಬಾಕಿ ಉಳಿದ ಕಾಮಗಾರಿ	2.30	ಪೂರ್ಣಗೊಂಡಿದೆ
25	ವಾರ್ಡ್ ನಂ 1ರ ಗೋಪಾಲ ಗೌಡ ನಗರದಲ್ಲಿ ರಸ್ತೆ ಅಭಿವೃದ್ಧಿ	2.05	ಪೂರ್ಣಗೊಂಡಿದೆ
26	ವಾರ್ಡ್ ನಂ 2ರಲ್ಲಿ ಜೆ.ಪಿ ನಗರದಲ್ಲಿ ರಸ್ತೆ ಡಾಂಬರೀಕರಣ	2.05	ಪೂರ್ಣಗೊಂಡಿದೆ
27	ವಾರ್ಡ್ ನಂ 3ರಲ್ಲಿ ಶ್ರೀಧರ್ ನಗರದಲ್ಲಿ ಶಾಲೆ ಹತ್ತಿರ ರಸ್ತೆ ಡಾಂಬರೀಕರಣ	2.05	ಪೂರ್ಣಗೊಂಡಿದೆ
28	ವಾರ್ಡ್ ನಂ 5ರಲ್ಲಿ ಗುರುಬಸವಯ್ಯ ಲೇ ಔಟ್‌ನಲ್ಲಿ ರಸ್ತೆ ಅಭಿವೃದ್ಧಿ	2.04	ಪೂರ್ಣಗೊಂಡಿದೆ
29	ವಾರ್ಡ್ ನಂ 8ರಲ್ಲಿ ಜೋಗ ರಸ್ತೆ ಕ್ರಾಸ್ ರಸ್ತೆಗೆ ಇಂಟರ್‌ಲಾಕ್‌ಪೇವರ್ ಅಳವಡಿಸಿ ಪಾದಚಾರಿ ಮಾರ್ಗ ಅಭಿವೃದ್ಧಿ	2.04	ಪೂರ್ಣಗೊಂಡಿದೆ
30	ವಾರ್ಡ್ ನಂ 11ರಲ್ಲಿ ಡಿಸೋಜ ಮಾಸ್ತರ್ ಮನೆ ಎದುರು ರಸ್ತೆ ಡಾಂಬರೀಕರಣ	2.04	ಪೂರ್ಣಗೊಂಡಿದೆ
31	ವಾರ್ಡ್ ನಂ 21ರಲ್ಲಿ ಮಾರುತಿ ದೇವಸ್ಥಾನ ಎದುರು ರಸ್ತೆ ಡಾಂಬರೀಕರಣ	2.04	ಪೂರ್ಣಗೊಂಡಿದೆ
32	ವಾರ್ಡ್ ನಂ 22ರಲ್ಲಿ ಪೇಪರ್ ಮನೆ ಪಕ್ಕ ಹಾಗೂ ಕೆ.ವಿ ಚಿಕ್ಕನ್ ರವರ ಮನೆಯಿಂದ ಸಾಜಿದಾ ಮನೆವರೆಗೆ ರಸ್ತೆ ಅಭಿವೃದ್ಧಿ	2.04	ಪೂರ್ಣಗೊಂಡಿದೆ
33	ವಾರ್ಡ್ ನಂ 23ರಲ್ಲಿ ಮಂಜು ಮನೆ ಎದುರು ರಸ್ತೆ ಡಾಂಬರೀಕರಣ	2.04	ಪೂರ್ಣಗೊಂಡಿದೆ
34	ವಾರ್ಡ್ ನಂ 25ರಲ್ಲಿ ಮೇದಾರ ಕೇರಿಯಲ್ಲಿ ರಸ್ತೆ ಡಾಂಬರೀಕರಣ	2.04	ಪೂರ್ಣಗೊಂಡಿದೆ
35	ವಾರ್ಡ್ ನಂ 30ರಲ್ಲಿ ಮಣ್ಣು ಕೋಟೆ ರಸ್ತೆ ಡಾಂಬರೀಕರಣ	2.04	ಪೂರ್ಣಗೊಂಡಿದೆ
36	ವಾರ್ಡ್ ನಂ 31ರಲ್ಲಿ ಪಾರ್ಕ್ ಹತ್ತಿರ ರಸ್ತೆ ಡಾಂಬರೀಕರಣ	2.05	ಪೂರ್ಣಗೊಂಡಿದೆ
37	ವಾರ್ಡ್ ನಂ 19ರಲ್ಲಿ ಮುಖ್ಯ ರಸ್ತೆ ಸರ್ಕಲ್‌ನಲ್ಲಿ ಸೆಮಿ ಹೈಮಾಸ್ಕ್ ಬೀದಿ ದೀಪ ಅಳವಡಿಸುವುದು	3.00	ಪೂರ್ಣಗೊಂಡಿದೆ
38	ವಾರ್ಡ್ ನಂ 20ರಲ್ಲಿ ಅಜಾದ್ ಮಸೀದಿ ಎದುರು ಸೆಮಿ ಹೈಮಾಸ್ಕ್ ಬೀದಿ ದೀಪ ಅಳವಡಿಸುವುದು	3.00	ಪೂರ್ಣಗೊಂಡಿದೆ
39	ವಿನೋಬ ನಗರ ವೃತ್ತದಲ್ಲಿ ಸೆಮಿ ಹೈ ಮಾಸ್ಟ್ ಬೀದಿ ದೀಪ ಅಳವಡಿಸುವುದು	3.00	ಪೂರ್ಣಗೊಂಡಿದೆ
40	ಪೋಲೀಸ್ ಸ್ಟೇಷನ್ ವೃತ್ತದಲ್ಲಿ ಸೆಮಿ ಹೈಮಾಸ್ಕ್ ಬೀದಿದೀಪ ಅಳವಡಿಸುವುದು	3.00	ಪೂರ್ಣಗೊಂಡಿದೆ
41	ವಾರ್ಡ್ 27ರ ಎ.ಕೆ.ಕಾಲೊನಿಯಲ್ಲಿ ಮತ್ತು ವಾರ್ಡ್ ನಂ 10ರಲ್ಲಿ ಸುಬ್ಬಣ್ಣರವರ ಮನೆ ಎದುರು ಹಾಗೂ ವಾರ್ಡ್ ನಂ.12 ಪೆಟ್ರೋಲ್ ಬಂಕ್ ಎದುರು ವಿದ್ಯುತ್ ಕಂಬ ಸ್ಥಳಾಂತರಿಸುವುದು ಮತ್ತು ಬೀಮನಕೋಣೆ ರಸ್ತೆ ನ್ಯಾಯಾಧೀಶರ ವಸತಿಗೃಹಕ್ಕೆ ಬೀದಿ ದೀಪದ ಲೈನ್ ಎಳೆದು ಸೋಡಿಯಂ ದೀಪ ಅಳವಡಿಸುವ ಕಾಮಗಾರಿ	2.00	ಪೂರ್ಣಗೊಂಡಿದೆ
42	ಎಸ್.ಎನ್. ನಗರದಲ್ಲಿ ಭಾಗ್ಯಮ್ಮ ಮನೆ ಹತ್ತಿರ ಹಾಗೂ ಪಾರ್ಕ್ ಹತ್ತಿರ ಬೀದಿ ದೀಪ ಅಳವಡಿಸುವುದು	2.34	ಪೂರ್ಣಗೊಂಡಿದೆ
43	ಎಸ್.ಎನ್ ನಗರದಲ್ಲಿ ಕ್ರಿಶ್ಚಿಯನ್ ಸಮುದಾಯದ ಸ್ಮಶಾನಕ್ಕೆ ಕಾಂಪೌಂಡ್ ನಿರ್ಮಾಣ	2.50	ಪೂರ್ಣಗೊಂಡಿದೆ
44	ಸೊರಬ ರಸ್ತೆ ಚಂದ್ರಮಾವಿನ ಕೊಪ್ಪಲಿನಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಅಭಿವೃದ್ಧಿ ಕಾಮಗಾರಿ	2.50	ಪೂರ್ಣಗೊಂಡಿದೆ
45	ನಗರಸಭೆ ಕಛೇರಿ ಆವರಣದಲ್ಲಿ ನಗರಸಭೆ ಹಳೆ ಕಟ್ಟಡ ಹಾಗೂ ರಂಗ ಮಂದಿರದ ವಿಶೇಷ ದುರಸ್ಥಿ ಕಾಮಗಾರಿ	3.17	ಪೂರ್ಣಗೊಂಡಿದೆ
	ಒಟ್ಟು	163.44	

2016-17ನೇ ಸಾಲಿಗೆ 14ನೇ ಹಣಕಾಸು ಯೋಜನೆಯಲ್ಲಿ ಪ್ರಾರಂಭವಾಗದೇ ಇರುವ ಕಾಮಗಾರಿ

ಕ್ರ ಸಂ	ಕಾಮಗಾರಿಯ ಹೆಸರು	ಮೊತ್ತ	ಬೌತಿಕ ಪ್ರಗತಿ
1	ನೂತನ ಸಂತೆ ಮೈದಾನಕ್ಕೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಿ ಮಿನಿ ನೀರು ಸರಬರಾಜು ಘಟಕ ಸ್ಥಾಪನೆ ಕಾಮಗಾರಿ	4.90	ಸ್ಥಳದ ತಕರಾರು ಇರುವುದರಿಂದ ಸ್ಥಗಿತಗೊಂಡಿರುತ್ತದೆ.

ಕ್ರ. ಸಂ	ಕಾಮಗಾರಿಯ ಹೆಸರು	ಗುತ್ತಿಗೆದಾರನ ಹೆಸರು	
1	ನೂತನ ಸಂತೆ ಮೈದಾನಕ್ಕೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಿ ಮಿನಿ ನೀರು ಸರಬರಾಜು ಘಟಕ ಸ್ಥಾಪನೆ ಕಾಮಗಾರಿ	ಮಂಜುನಾಥ್ ಆರ್	
2	ವಿನೋಬ ನಗರ ಸಾಯಿ ಬಾಬ ಮಂದಿರ ಹತ್ತಿರ ಇರುವ ಬೋರ್‌ವೆಲ್‌ಗೆ ಹೊಸದಾಗಿ ಸಬ್ ಮರ್ಸಿಬಲ್ ಪಂಪ್ ಅಳವಡಿಸುವುದು	ಗೋಪಾಲ್ ಎಸ್	ಪೂರ್ಣಗೊಂಡಿದೆ
3	ಜೆ.ಪಿ. ನಗರ ಆಶ್ರಯ ಲೇಔಟ್‌ನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು ಹಾಗೂ ಜೆ.ಪಿ.ನಗರ ಬೋರ್‌ವೆಲ್ ಚಾಲನೆಗೊಳಿಸಲು ಅಗತ್ಯವಿರುವ ಇತರೆ ಕಾಮಗಾರಿ	ತಂಗಚ್ಚನ್	ಪೂರ್ಣಗೊಂಡಿದೆ
4	ವಾರ್ಡ್ ನಂ 4ರಲ್ಲಿ ಸುಭಾಷ್ ನಗರದಲ್ಲಿ ಚರಂಡಿ ನಿರ್ಮಾಣ	ಡಿ.ಕೆ ಸಿದ್ದೇಶ್ವರ ಪ್ರಸಾದ್	ಪೂರ್ಣಗೊಂಡಿದೆ
5	ವಾರ್ಡ್ ನಂ 6ರಲ್ಲಿ ಶಾಂತಿ ನಗರದಲ್ಲಿ ಚರಂಡಿ ನಿರ್ಮಾಣ	ನವೀನ್ ಎನ್	
6	ವಾರ್ಡ್ ನಂ 7ರಲ್ಲಿ ಬಿ.ಡಿ.ಓ ಲೇ ಔಟ್‌ನಲ್ಲಿ ಚರಂಡಿ ನಿರ್ಮಾಣ	ಕೆ.ಎಸ್. ಚಾಕೋ	ಪೂರ್ಣಗೊಂಡಿದೆ
7	ವಾರ್ಡ್ ನಂ 12ರಲ್ಲಿ ಚಾಮರಾಜ ಪೇಟೆಯಲ್ಲಿ ಕೆಳ ಭಾಗದ ರಸ್ತೆಗೆ ಮಳೆ ನೀರು ಚರಂಡಿ ಅಭಿವೃದ್ಧಿ	ಪ್ರಸಾದ್ ಎಸ್	
8	ವಾರ್ಡ್ ನಂ 13ರಲ್ಲಿ ಚಾಮರಾಜಪೇಟೆ ಹೆಗಡೆ ಲ್ಯಾಬ್ ಎದುರು ಹಾಗೂ ದಾಮೋದರ ಹಾರ್ಡ್‌ವೇರ್ ಹತ್ತಿರ ಮಳೆ ನೀರು ಚರಂಡಿ ಅಭಿವೃದ್ದಿ	ರವಿ ಎಂ ಶೆಟ್ಟಿ	ಪೂರ್ಣಗೊಂಡಿದೆ
9	ವಾರ್ಡ ನಂ 14 ಸ್ಟೇಡಿಯಂ ಪಕ್ಕದಲ್ಲಿ ಚರಂಡಿ ನಿರ್ಮಾಣ	ಕೃಷ್ಣಮೂರ್ತಿ	
10	ವಾರ್ಡ್ ನಂ 15ರಲ್ಲಿ ಜೆ.ಪಿ. ರಸ್ತೆ ಅರಳಿ ಕಟ್ಟೆ ಹತ್ತಿರ ಮಳೆ ನೀರು ಚರಂಡಿ ಬಾಕಿ ಉಳಿದ ಕಾಮಗಾರಿ	ವೆಂಕಟೇಶ್ ಬಿ ನಾಯಕ್	
11	ವಾರ್ಡ್ ನಂ 16ರಲ್ಲಿ ಅಗ್ರಹಾರ ಪಿ.ಎಲ್.ಡಿ ಬ್ಯಾಂಕ್ ಎದುರು ಮಳೆ ನೀರು ಚರಂಡಿ ನಿರ್ಮಾಣ	ಆರ್. ಸುಧಾಕರ್	
12	ವಾರ್ಡ್ ನಂ 18ರಲ್ಲಿ ವಿಜಯನಗರದಲ್ಲಿ ವಾಣಿ ಮನೆ ಎದುರು ಚರಂಡಿ ನಿರ್ಮಾಣ	ಸಿ.ಕೆ ರಾಜನ್	ಪೂರ್ಣಗೊಂಡಿದೆ
13	ವಾರ್ಡ್ ನಂ 24ರಲ್ಲಿ ನವಾಯತ್ ಕಾಲೋನಿ ಕೊನೆಯಲ್ಲಿ ಮನೆ ಹತ್ತಿರ ಮಳೆ ನೀರು ಚರಂಡಿ ನಿರ್ಮಾಣ	ಡಿ ಗಿರಿಗೌಡ	ಪೂರ್ಣಗೊಂಡಿದೆ
14	ವಾರ್ಡ್ ನಂ 26ರಲ್ಲಿ ಜನ್ನತ್ ನಗರದಲ್ಲಿ ಕೊನೆಯ ಕ್ರಾಸ್ ನಲ್ಲಿ ಹತ್ತಿರ ಮಳೆ ನೀರು ಚರಂಡಿ ನಿರ್ಮಾಣ	ಅಂಥೋನಿ ಡಿಸೋಜ	ಪೂರ್ಣಗೊಂಡಿದೆ
15	ವಾರ್ಡ್ ನಂ 27ರಲ್ಲಿ ಮಳೆ ನೀರು ಚರಂಡಿ ನಿರ್ಮಾಣ	ಜಾಫರ್ ಅಲಿ ಖಾನ್	ಪೂರ್ಣಗೊಂಡಿದೆ
16	ವಾರ್ಡ್ ನಂ 29ನೇ ವಾರ್ಡ್ ನಲ್ಲಿ ಎಸ್.ಎನ್. ನಗರದಲ್ಲಿ ಚರಂಡಿ ನಿರ್ಮಾಣ	ಬಿ.ಎಮ್ ನಾಗೇಶ್	

17	ವಾರ್ಡ್ ನಂ 9ರಲ್ಲಿ ಎಲ್.ಬಿ ನಗರದ ಅಂಗನವಾಡಿಯ ಬಾಕಿ ಉಳಿದ ಕಾಮಗಾರಿ	ಬಿ ಕೃಷ್ಣಪ್ಪ	ಪೂರ್ಣಗೊಂಡಿದೆ
18	ವಾರ್ಡ್ ನಂ 10ರಲ್ಲಿ ಸಮುದಾಯ ಭವನ	ಎಮ್.ಆರ್	ಪೂರ್ಣಗೊಂಡಿದೆ
19	ವಾರ್ಡ್ ನಂ 17ರಲ್ಲಿ ಸಮುದಾಯ ಭವನದ ಬಾಕಿ ಉಳಿದ ಕಾಮಗಾರಿ	ಎಮ್ ಸ್ವಾಮಿ	ಪೂರ್ಣಗೊಂಡಿದೆ
20	ವಾರ್ಡ್ ನಂ 1ರ ಗೋಪಾಲ ಗೌಡ ನಗರದಲ್ಲಿ ರಸ್ತೆ ಅಭಿವೃದ್ಧಿ	ಯಶೋಧರ್ ಕೆ	ಪೂರ್ಣಗೊಂಡಿದೆ
21	ವಾರ್ಡ್ ನಂ 2ರಲ್ಲಿ ಜೆ.ಪಿ ನಗರದಲ್ಲಿ ರಸ್ತೆ ಡಾಂಬರೀಕರಣ	ಕುಮಾರ್	
22	ವಾರ್ಡ್ ನಂ 3ರಲ್ಲಿ ಶ್ರೀಧರ್ ನಗರದಲ್ಲಿ ಶಾಲೆ ಹತ್ತಿರ ರಸ್ತೆ ಡಾಂಬರೀಕರಣ	ನಾಯಕ್	
23	ವಾರ್ಡ್ ನಂ 5ರಲ್ಲಿ ಗುರುಬಸವಯ್ಯ ಲೇ ಔಟ್‌ನಲ್ಲಿ ರಸ್ತೆ ಅಭಿವೃದ್ಧಿ	ರವಿ ಎಂ ಶೆಟ್ಟಿ	
24	ವಾರ್ಡ್ ನಂ 8ರಲ್ಲಿ ಜೋಗ ರಸ್ತೆ ಕ್ರಾಸ್ ರಸ್ತೆಗೆ ಇಂಟರ್‌ಲಾಕ್‌ಪೇವರ್ ಅಳವಡಿಸಿ ಪಾದಚಾರಿ ಮಾರ್ಗ ಅಭಿವೃದ್ಧಿ	ತಾರಾಮೂರ್ತಿ	
25	ವಾರ್ಡ್ ನಂ 11ರಲ್ಲಿ ಡಿಸೋಜ ಮಾಸ್ತರ್ ಮನೆ ಎದುರು ರಸ್ತೆ ಡಾಂಬರೀಕರಣ	ಜಿ ಪ್ರಭಾಕರ್ ಶೆಟ್ಟಿ	
26	ವಾರ್ಡ್ ನಂ 21ರಲ್ಲಿ ಮಾರುತಿ ದೇವಸ್ಥಾನ ಎದುರು ರಸ್ತೆ ಡಾಂಬರೀಕರಣ	ವಿಜಯಕುಮಾರ್	
27	ವಾರ್ಡ್ ನಂ 22ರಲ್ಲಿ ಪೇಪರ್ ಮನೆ ಪಕ್ಕ ಹಾಗೂ ಕೆ.ವಿ ಚಿಕ್ಕನ್ ರವರ ಮನೆಯಿಂದ ಸಾಜಿದಾ ಮನೆವರೆಗೆ ರಸ್ತೆ ಅಭಿವೃದ್ಧಿ	ರಾಜಶೇಖರ್	
28	ವಾರ್ಡ್ ನಂ 23ರಲ್ಲಿ ಮಂಜು ಮನೆ ಎದುರು ರಸ್ತೆ ಡಾಂಬರೀಕರಣ	ವೆಂಕಟಸುಬ್ಬಯ್ಯ	
29	ವಾರ್ಡ್ ನಂ 25ರಲ್ಲಿ ಮೇದಾರ ಕೇರಿಯಲ್ಲಿ ರಸ್ತೆ ಡಾಂಬರೀಕರಣ	ಕೆ ಚಾಕೋ	
30	ವಾರ್ಡ್ ನಂ 30ರಲ್ಲಿ ಪುಣ್ಯ ಕೋಟಿ ರಸ್ತೆ ಡಾಂಬರೀಕರಣ	ಮಂಜುನಾಥ್	
31	ವಾರ್ಡ್ ನಂ 31ರಲ್ಲಿ ಪಾರ್ಕ್ ಹತ್ತಿರ ರಸ್ತೆ ಡಾಂಬರೀಕರಣ	ದಿನೇಶ್	
32	ವಾರ್ಡ್ ನಂ 19ರಲ್ಲಿ ಮುಖ್ಯ ರಸ್ತೆ ಸರ್ಕಲ್‌ನಲ್ಲಿ ಸೆಮಿ ಹೈಮಾಸ್ಕ್ ಬೀದಿ ದೀಪ ಅಳವಡಿಸುವುದು	ಎಲೆಕ್ಟ್ರಿಕಲ್ಸ್	
33	ವಾರ್ಡ್ ನಂ 20ರಲ್ಲಿ ಅಜಾದ್ ಮಸೀದಿ ಎದುರು ಸೆಮಿ ಹೈಮಾಸ್ಕ್ ಬೀದಿ ದೀಪ ಅಳವಡಿಸುವುದು	ಎಲೆಕ್ಟ್ರಿಕಲ್ಸ್	
34	ವಿನೋಬ ನಗರ ವೃತ್ತದಲ್ಲಿ ಸೆಮಿ ಹೈ ಮಾಸ್ಟ್ ಬೀದಿ ದೀಪ ಅಳವಡಿಸುವುದು	ಎಲೆಕ್ಟ್ರಿಕಲ್ಸ್	
35	ಪೋಲೀಸ್ ಸ್ಟೇಷನ್ ವೃತ್ತದಲ್ಲಿ ಸೆಮಿ ಹೈಮಾಸ್ಕ್ ಬೀದಿದೀಪ ಅಳವಡಿಸುವುದು	ಎಲೆಕ್ಟ್ರಿಕಲ್ಸ್	
36	ವಾರ್ಡ್ 27ರ ಎ.ಕೆ.ಕಾಲೊನಿಯಲ್ಲಿ ಮತ್ತು ವಾರ್ಡ್ ನಂ 10ರಲ್ಲಿ ಸುಬ್ಬಣ್ಣರವರ ಮನೆ ಎದುರು ಹಾಗೂ ವಾರ್ಡ್ ನಂ.12 ಪೆಟ್ರೋಲ್ ಬಂಕ್ ಎದುರು	ಪ್ರೈಸರ್ಸ್	ಪೂರ್ಣಗೊಂಡಿದೆ
37	ಎಸ್.ಎನ್. ನಗರದಲ್ಲಿ ಭಾಗ್ಯಮ್ಮ ಮನೆ ಹತ್ತಿರ ಹಾಗೂ ಪಾರ್ಕ್ ಹತ್ತಿರ ಬೀದಿ ದೀಪ ಅಳವಡಿಸುವುದು	ಎಲೆಕ್ಟ್ರಿಕಲ್ಸ್	
38	ಎಸ್.ಎನ್ ನಗರದಲ್ಲಿ ಕ್ರಿಶ್ಚಿಯನ್ ಸಮುದಾಯದ ಸ್ಮಶಾನಕ್ಕೆ ಕಾಂಪೌಂಡ್ ನಿರ್ಮಾಣ	ಆಚಾರ್	ಪೂರ್ಣಗೊಂಡಿದೆ
39	ಸೊರಬ ರಸ್ತೆ ಚಂದ್ರಮಾವಿನ ಕೊಪ್ಪಲಿನಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಅಭಿವೃದ್ಧಿ ಕಾಮಗಾರಿ	ಪ್ರವೀಣ್ ಬಿ	
40	ನಗರಸಭೆ ಕಛೇರಿ ಆವರಣದಲ್ಲಿ ನಗರಸಭೆ ಹಳೆ ಕಟ್ಟಡ ಹಾಗೂ ರಂಗ ಮಂದಿರದ ವಿಶೇಷ ದುರಸ್ಥಿ ಕಾಮಗಾರಿ	ಪ್ರಸಾದ್ ವೈ	

ನಗರಸಭೆ ಕಾರ್ಯಾಲಯ, ಸಾಗರ

Annexure – 8 878

2017–18ನೇ ಸಾಲಿಗೆ ಎಸ್.ಎಫ್.ಸಿ ಮುಕ್ತ ನಿಧಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ವಿವರ

ಕ್ರ. ಸಂ	ಕಾಮಗಾರಿಯ ಹೆಸರು	ಮೊತ್ತ	ಬೌತಿಕ ಪ್ರಗತಿ
1	1. ಅಣಲೇಕೊಪ್ಪದಲ್ಲಿರುವ ಸಮುದಾಯ ಭವನಕ್ಕೆ ಕಾಂಪೌಂಡ್ ನಿರ್ಮಾಣ, ಪೈಟಿಂಗ್ ಮತ್ತು ವಿದ್ಯುತ್ ಇತರೆ ಕಾಮಗಾರಿ ರೂ 5.40	12.79	ಪೂರ್ಣಗೊಂಡಿದೆ
2	2. ನಗರಸಭೆ ಆವರಣದಲ್ಲಿರುವ ರಂಗ ಮಂದಿರಕ್ಕೆ ಮುಂಭಾಗಕ್ಕೆ ಗೇಟ್ ಅಳವಡಿಸಿ ಗ್ರೀನ್ ರೂಮ್ ಅಭಿವೃದ್ಧಿ ಪಡಿಸುವುದು ರೂ 5.00		ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ
3	3. ನಗರಸಭೆಯ ರಂಗ ಮಂದಿರದ ಹತ್ತಿರ ಅಂಗವಿಕಲರ ಶೌಚಾಲಯ ನಿರ್ಮಾಣ ಕಾಮಗಾರಿ ರೂ 2.39		ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ
4	1. ವಾರ್ಡ್ ನಂ 9ರಲ್ಲಿ ಲೋಹಿಯಾ ನಗರದಲ್ಲಿ ಪರಿಶಿಷ್ಠ ಜನಾಂಗದವರು ವಾಸಿಸುವ ಪ್ರದೇಶದಲ್ಲಿ ಡೆಕ್ ಸ್ಲಾಬ್ ನಿರ್ಮಾಣ ರೂ 1.25	14.50	ಪೂರ್ಣಗೊಂಡಿದೆ
5	2. ವಾರ್ಡ್ ನಂ 16ರಲ್ಲಿ ಹಂದಿ ಗೊಲ್ಲರ ಕೇರಿಯ ಅಡ್ಡ ರಸ್ತೆಗೆ ಡೆಕ್ ಸ್ಲಾಬ್ ನಿರ್ಮಾಣ ರೂ 1.25		ಪೂರ್ಣಗೊಂಡಿದೆ
6	3. ಚಾಮರಾಜಪೇಟೆಯಲ್ಲಿ ಜೆ.ಸಿ ರಸ್ತೆಯಲ್ಲಿ ಚರಂಡಿ ಮೇಲೆ ಸ್ಲಾಬ್ ಹಾಕಿ ಪಾದಚಾರಿ ಮಾರ್ಗ ನಿರ್ಮಾಣ ರೂ 4.00		ಪೂರ್ಣಗೊಂಡಿದೆ
7	4. ಚಾಮರಾಜಪೇಟೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಎದುರು ಚರಂಡಿ ಮೇಲೆ ಸ್ಲಾಬ್ ಹಾಕಿ ಪಾದಚಾರಿ ಮಾರ್ಗ ನಿರ್ಮಾಣ ರೂ 4.00		ಪೂರ್ಣಗೊಂಡಿದೆ
8	5. ವಾರ್ಡ್ ನಂ 14ರಲ್ಲಿ ಮಾರಿಕಾಂಬ ರಸ್ತೆಯಲ್ಲಿ ಬಾಕ್ಸ್ ಚರಂಡಿ ಮೇಲೆ ಸ್ಲಾಬ್ ಹಾಕಿ ಪಾದಚಾರಿ ಮಾರ್ಗ ನಿರ್ಮಾಣ ರೂ 4.00		ಪೂರ್ಣಗೊಂಡಿದೆ
9	1. ವಾರ್ಡ್ ನಂ 6ರಲ್ಲಿ ಕೆಳದಿ ರಸ್ತೆ ಹಿಂಭಾಗದ ರಸ್ತೆ ಅಭಿವೃದ್ಧಿ ರೂ 3.00	12.00	ಪೂರ್ಣಗೊಂಡಿದೆ
10	2. ವಾರ್ಡ್ ನಂ 10ರಲ್ಲಿ ಮಾಣಿ ಅಂಗಡಿ ಪಕ್ಕ ರಸ್ತೆ ಅಭಿವೃದ್ಧಿ ರೂ 4.00		ಪೂರ್ಣಗೊಂಡಿದೆ
11	3. ಸಾಗರ ನಗರದಲ್ಲಿ ಸಾರ್ವಜನಿಕ ಅಸ್ಪತ್ರೆ ಪಕ್ಕದ ರಸ್ತೆ ಡಾಂಬರೀಕರಣ ರೂ 2.00		ಪೂರ್ಣಗೊಂಡಿದೆ
12	4. ವಾರ್ಡ್ ನಂ 16ರಲ್ಲಿ ಮೊದಲನೇ ಕ್ರಾಸ್‌ನ ಅಡ್ಡ ರಸ್ತೆಗಳಲ್ಲಿ ರಸ್ತೆ ಅಭಿವೃದ್ಧಿ ರೂ 3.00		ಪೂರ್ಣಗೊಂಡಿದೆ
13	1. ವಾರ್ಡ್ ನಂ 18ರಲ್ಲಿ ಗಾಂಧಿನಗರ ಲಿಂಗಪ್ಪ ಮನೆ ಪಕ್ಕ ರಸ್ತೆ ಅಭಿವೃದ್ಧಿ ರೂ 4.00	12.00	ಪೂರ್ಣಗೊಂಡಿದೆ
14	2. ವಾರ್ಡ್ ನಂ 19ರಲ್ಲಿ ರಾಮ ನಗರದಲ್ಲಿರುವ ಉದ್ಯಾನವನ ಅಭಿವೃದ್ಧಿ ಬಾಕಿ ಉಳಿದ ಕಾಮಗಾರಿ ರೂ 2.00		ಪೂರ್ಣಗೊಂಡಿದೆ
15	3. ವಾರ್ಡ್ ನಂ 23ರಲ್ಲಿ ನೆಹರೂ ನಗರ ಮುನೀರ್ ಮನೆ ಹತ್ತಿರ ರಸ್ತೆ ಅಭಿವೃದ್ಧಿ ರೂ 4.00		ಪೂರ್ಣಗೊಂಡಿದೆ
16	4. ವಾರ್ಡ್ ನಂ 24ರಲ್ಲಿ ನವಾಯತ್ ಕಾಲೋನಿ ರಸ್ತೆ ಅಭಿವೃದ್ಧಿ ರೂ 2.00		ಪೂರ್ಣಗೊಂಡಿದೆ
17	1. ವಾರ್ಡ್ ನಂ 26ರಲ್ಲಿ ಜನ್ನತ್ ನಗರದಲ್ಲಿ ರಸ್ತೆ ಅಭಿವೃದ್ಧಿ ರೂ 3.00	14.50	ಪೂರ್ಣಗೊಂಡಿದೆ
18	2. ವಾರ್ಡ್ ನಂ 27ರಲ್ಲಿ ಪ್ರಸಾದ್ ಮನೆಯಿಂದ ಚಾಕೋ ಮನೆಯವರೆಗೆ ಬಾಕ್ಸ್ ಚರಂಡಿ ನಿರ್ಮಾಣ ರೂ 2.00		ಪೂರ್ಣಗೊಂಡಿದೆ
19	3. ವಾರ್ಡ್ ನಂ 29ರಲ್ಲಿ ಎಸ್.ಎನ್. ನಗರದಲ್ಲಿ ಸುದರ್ಶನ ಮನೆ ಎದುರು ರಸ್ತೆ ಅಭಿವೃದ್ಧಿ ರೂ 3.00		ಪೂರ್ಣಗೊಂಡಿದೆ
20	4. ವಾರ್ಡ್ ನಂ 30ರಲ್ಲಿ ಎಸ್.ಎನ್. ನಗರದಲ್ಲಿ ರಸ್ತೆ ಅಭಿವೃದ್ಧಿ ರೂ 3.00		ಪೂರ್ಣಗೊಂಡಿದೆ
21	5. ವಾರ್ಡ್ ನಂ 27ರಲ್ಲಿ ಹರಿದಾಸ ಮನೆ ಹತ್ತಿರ ರಸ್ತೆ ಹಾಗೂ ಚರಂಡಿ ನಿರ್ಮಾಣ ರೂ 3.50		ಪೂರ್ಣಗೊಂಡಿದೆ

23	ಆರ್.ಎಮ್.ಸಿ ಹಿಂಭಾಗದ ರಸ್ತೆಯಲ್ಲಿ ಹೆಚ್ಚುವರಿಯಾಗಿ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಅಳವಡಿಸುವುದು	4.94	ಪೂರ್ಣಗೊಂಡಿದೆ
24	ವಾರ್ಡ್ ನಂ 3 ಶ್ರೀಧರ ನಗರದಲ್ಲಿ ಬಡಾವಣೆಯ ಪಕ್ಕದ ರಸ್ತೆಗೆ ಹೆಚ್ಚುವರಿಯಾಗಿ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಅಳವಡಿಸುವುದು	4.98	ಪೂರ್ಣಗೊಂಡಿದೆ
25	ವಾರ್ಡ್ ನಂ 30ರಲ್ಲಿ ಅಂಗನವಾಡಿ ಕಟ್ಟಡದ ಮುಂದುವರೆದ ಕಾಮಗಾರಿ	4.00	ಪೂರ್ಣಗೊಂಡಿದೆ
26	ವಿಜಯನಗರದಲ್ಲಿ ಉದ್ಯಾನವನಕ್ಕೆ ವಾಕಿಂಗ್ ಟ್ರಾಕ್ ನಿರ್ಮಾಣ	2.83	ಪೂರ್ಣಗೊಂಡಿದೆ
27	ಶಿರವಾಳ ರಸ್ತೆ, ವಾರ್ಡ್ ನಂ 5ರ ಡಾ: ಪ್ರತಿಮಾ ಮನೆ ಹತ್ತಿರ, ವಾರ್ಡ್ ನಂ 22 ಕ್ರಾಸ್ ರಸ್ತೆ, ವಾರ್ಡ್ ನಂ 27ರಲ್ಲಿ ಕ್ರಾಸ್ ರಸ್ತೆ, ವಾರ್ಡ್ ನಂ 23 ಹಾನಂಬಿ ಹಳ್ಳದ ಹತ್ತಿರ ಹಾಗೂ ವಾರ್ಡ್ ನಂ 13ರ ಹೆಗಡೆ ಇಂಡಸ್ಟ್ರೀಸ್ ಹಿಂಭಾಗದಲ್ಲಿ ಹಾಗೂ ರಾಣಿ ಚೆನ್ನಮ್ಮ ವೃತ್ತದ ಹತ್ತಿರಕೆಸವಿನ ಮನೆ ಹಿಂಭಾಗ ಹೆಚ್ಚುವರಿಯಾಗಿ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಅಳವಡಿಸುವ ಕಾಮಗಾರಿ	3.00	ಪೂರ್ಣಗೊಂಡಿದೆ
28	ವಾರ್ಡ್ ನಂ 10ರಲ್ಲಿ ಸಾಯಿಬಾಬ ಮಂದಿರದ ರಸ್ತೆ ಇಂಟರ್ ಲಾಕ್ ಪೇವರ್ ಅಳವಡಿಸಿ ಅಭಿವೃದ್ಧಿ ಪಡಿಸುವುದು	2.50	ಪೂರ್ಣಗೊಂಡಿದೆ
29	ಚಾಮರಾಜ ಪೇಟೆ ರಸ್ತೆಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿ	2.90	ಪೂರ್ಣಗೊಂಡಿದೆ
30	ಶ್ರೀಧರ ನಗರ ಅಂಗನವಾಡಿ ಕಟ್ಟಡದ ಅಡುಗೆ ಮನೆ ನಿರ್ಮಾಣ ಕಾಮಗಾರಿ	2.20	ಪೂರ್ಣಗೊಂಡಿದೆ
31	ವಾರ್ಡ್ ನಂ 22ರ ಮಹಾದೇವಾಚಾರ ಮನೆ ಹತ್ತಿರ ಚರಂಡಿ ನಿರ್ಮಾಣ ಹಾಗೂ ವಾರ್ಡ್ ನಂ 29ರಲ್ಲಿ ಚರಂಡಿ ನಿರ್ಮಾಣದ ಮುಂದುವರೆದ ಕಾಮಗಾರಿ	1.25	ಪೂರ್ಣಗೊಂಡಿದೆ
32	ಇಂದಿರಾ ನಗರ ಬೆಥನಿ ಶಾಲೆ ಎದುರು ರಸ್ತೆ ಅಭಿವೃದ್ಧಿ	2.00	ಪೂರ್ಣಗೊಂಡಿದೆ
33	ಅಣಲೇಕೊಪ್ಪ ಕೆಳದಿ ರಸ್ತೆಯಿಂದ ವಾಟರ್ ಟ್ಯಾಂಕ್‌ಗೆ ಹೋಗುವ ರಸ್ತೆ ಅಭಿವೃದ್ಧಿ	2.00	ಪೂರ್ಣಗೊಂಡಿದೆ
34	ಅಣಲೇಕೊಪ್ಪ ಬಿ.ಡಿ.ಓ ಲೇ ಔಟ್‌ನಿಂದ ಗಣೇಶ್ ನಗರ ಲಿಂಕ್ ರಸ್ತೆ ಅಭಿವೃದ್ಧಿ	2.00	ಪೂರ್ಣಗೊಂಡಿದೆ
35	ಗುರುಬಸವಯ್ಯ ಲೇ ಔಟ್‌ನಲ್ಲಿ ಮಳೆ ನೀರು ಚರಂಡಿ ನಿರ್ಮಾಣ	3.00	ಪ್ರಗತಿಯಲ್ಲಿದೆ
36	ವಾರ್ಡ್ ನಂ 17ರಲ್ಲಿ ರವಿ ಮನೆ ಹತ್ತಿರ ಚರಂಡಿ ನಿರ್ಮಾಣ	3.00	ಪೂರ್ಣಗೊಂಡಿದೆ
37	ವಾರ್ಡ್ ನಂ 18ರಲ್ಲಿ ಪ್ರಕಾಶ್ ಇಂಜನಿಯರ್ ಮನೆ ಹತ್ತಿರ ಚರಂಡಿ ನಿರ್ಮಾಣ	2.50	ಪೂರ್ಣಗೊಂಡಿದೆ
38	ವಾರ್ಡ್ ನಂ 26ರಲ್ಲಿ 4ನೇ ಕ್ರಾಸ್ ಡಾಂಬರೀಕರಣದ ಮುಂದುವರೆದ ಕಾಮಗಾರಿ	2.00	ಪೂರ್ಣಗೊಂಡಿದೆ
39	ಬಾಪಟ್ ಕಲ್ಯಾಣ ಮಂಟಪ ಹಿಂಭಾಗ ಪ್ರಕಾಶ್ ಬಾಬು ಮನೆ ಎದುರು ಚರಂಡಿ ನಿರ್ಮಾಣ	2.50	ಪೂರ್ಣಗೊಂಡಿದೆ
40	4ನೇ ವಾರ್ಡ್ ಸುಭಾಷ್ ನಗರದಲ್ಲಿ ಸಿದ್ದೇಶ್ವರ ಶಾಲೆ ಪಕ್ಕ ಬಾಕ್ಸ್ ಚರಂಡಿ ನಿರ್ಮಾಣ	2.75	ಪೂರ್ಣಗೊಂಡಿದೆ
41	ವಾರ್ಡ್ ನಂ 2ರಲ್ಲಿ ಆಶ್ರಯ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ	1.25	ಪೂರ್ಣಗೊಂಡಿದೆ
42	ಜನ್ನತ್ ನಗರದಲ್ಲಿ ರಸ್ತೆ ಅಭಿವೃದ್ಧಿ	1.00	ಪೂರ್ಣಗೊಂಡಿದೆ
	ಒಟ್ಟು ಮೊತ್ತ	105.60	

2017-18ನೇ ಸಾಲಿಗೆ ಎಸ್.ಎಫ್.ಸಿ ಮುಕ್ತ ನಿಧಿ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳ ವಿವರ

ಕ್ರ. ಸಂ	ಕಾಮಗಾರಿಯ ಹೆಸರು	ಮೊತ್ತ	ಬೌತಿಕ ಪ್ರಗತಿ
1	ನಗರಸಭೆ ಆವರಣದಲ್ಲಿರುವ ರಂಗ ಮಂದಿರಕ್ಕೆ ಮುಂಭಾಗಕ್ಕೆ ಗೇಟ್ ಅಳವಡಿಸಿ ಗ್ರೀನ್ ರೂಮ್ ಅಭಿವೃದ್ಧಿ ಪಡಿಸುವುದು	5.00	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಮುಕ್ತಾಯ ಹಂತದಲ್ಲಿರುತ್ತದೆ
2	ನಗರಸಭೆಯ ರಂಗ ಮಂದಿರದ ಹತ್ತಿರ ಅಂಗವಿಕಲರ ಶೌಚಾಲಯ ನಿರ್ಮಾಣ ಕಾಮಗಾರಿ	2.36	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ
3	ಗುರುಬಸವಯ್ಯ ಲೇ ಔಟ್‌ನಲ್ಲಿ ಮಳೆ ನೀರು ಚರಂಡಿ ನಿರ್ಮಾಣ	3.00	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ನಡೆಯುವ ಸ್ಥಳದ ತಕರಾರು ಇರುತ್ತದೆ

General Basic Grant

2018–19ನೇ ಸಾಲಿಗೆ 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನ (ಊಜಟಿಜಡಿಚಿಟ ಃಚಿಫಿ ಉಡಿಚಿಟಿಣ) ಕೈಗೆತ್ತಿಕೊಂಡಿರುವ ಕಾಮಗಾರಿಗಳ ವಿವರ

Annexure – 9

878

ಕ್ರ.ಸಂ	ಕಾಮಗಾರಿಗಳ ವಿವರ	ರೂ ಲಕ್ಷಗಳಲ್ಲಿ	ಭೌತಿಕ ಪ್ರಗತಿ
1	ವಾರ್ಡ್ ನಂ 1 ಹಂಚಿನ ಕಾರ್ಖಾನೆ ಲೇ ಔಟ್‌ನಲ್ಲಿ ಹೊಸ ಪೈಪ್ ಲೈನ್ ಅಳವಡಿಸುವುದು	1.20	ಟೆಂಡರ್ ಪ್ರಕ್ರಿಯಲ್ಲಿದೆ
2	ವಾರ್ಡ್ ನಂ 27ರಲ್ಲಿ ಇರುವ ಸಮುದಾಯ ಭವನದಲ್ಲಿ ಸಂಪ್ ನಿರ್ಮಿಸಿ ಬಾವಿಗೆ ಪಂಪ್ ಮೋಟಾರ್ ಅಳವಡಿಸಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವುದು	1.50	ಟೆಂಡರ್ ಪ್ರಕ್ರಿಯಲ್ಲಿದೆ
3	ಸಾಗರ ನಗರಸಭೆ ವ್ಯಾಪ್ತಿಯಲ್ಲಿನ ಕಂಬಳಿಕೊಪ್ಪದಲ್ಲಿರುವ, ಎಸ್.ಎನ್. ನಗರ ಬೀಡಿ ಕ್ವಾಟ್ರಸ್ಸ್, ವಿಜಯನಗರ, ಹಳೆಯ ನೀರು ಶುದ್ಧೀಕರಣ ಘಟಕ, ಶ್ರೀಧರ ನಗರ, ಎಲ್.ಬಿ ನಗರದಲ್ಲಿರುವ ಹಳೆಯ ಮೇಲ್ಮಟ್ಟದ ಜಲ ಸಂಗ್ರಹಣಾಗಾರಕ್ಕೆ ಗೇಜ್ ಬದಲಿಸುವುದು ಹಾಗೂ ಏಣಿ ಅಳವಡಿಸಿ ಟ್ಯಾಂಕ್‌ಗಳನ್ನು ದುರಸ್ಥಿ ಪಡಿಸಿ ಬಣ್ಣ ಬಳಿಯುವುದು.	9.30	ಟೆಂಡರ್ ಪ್ರಕ್ರಿಯಲ್ಲಿದೆ
4	ಸಾಗರ ನಗರಸಭೆಯ ಹಳೆಯ ಕುಡಿಯುವ ನೀರು ಪೂರೈಸುವ ಘಟಕದಲ್ಲಿ ಕೂಡು ರಸ್ತೆ ಅಭಿವೃದ್ಧೀ ಪಡಿಸಿ ಗ್ರಿಲ್ ಗೇಟ್ ಅಳವಡಿಸುವುದು	5.00	ಟೆಂಡರ್ ಪ್ರಕ್ರಿಯಲ್ಲಿದೆ
5	ಸಾಗರ ನಗರದಲ್ಲಿರುವ ಬೋರ್‌ವೆಲ್‌ಗಳಿಗೆ ಪಂಪ್ ಮೋಟಾರ್ ಅಳವಡಿಸುವುದು	6.70	ಟೆಂಡರ್ ಪ್ರಕ್ರಿಯಲ್ಲಿದೆ
6	ನಗರಸಭೆ ಕಛೇರಿ ಕಟ್ಟಡಕ್ಕೆ ಕುಡಿಯುವ ನೀರು ಸರಬರಾಜು ಕಾಮಗಾರಿ	5.00	ಟೆಂಡರ್ ಪ್ರಕ್ರಿಯಲ್ಲಿದೆ
7	ಸಾಗರ ಹೋಟೆಲ್ ಸರ್ಕಲ್‌ನ ಕರಂಜಿಗೆ ನೀರು ಸರಬರಜು ಕೆಲಸ	1.50	ಟೆಂಡರ್ ಪ್ರಕ್ರಿಯಲ್ಲಿದೆ
8	ವಿಜಯ ನಗರ ಪಾರ್ಕ್‌ಗೆ ನೀರುಸರಬರಾಜು ಕೆಲಸ	2.00	ಟೆಂಡರ್ ಪ್ರಕ್ರಿಯಲ್ಲಿದೆ
9	ಪಾರ್ಕ್‌ಗಳಿಗೆ ನೀರು ಸರಬರಾಜು ಪೋರೈಕೆ	1.50	ಟೆಂಡರ್ ಪ್ರಕ್ರಿಯಲ್ಲಿದೆ
10	ವಾರ್ಡ್ ನಂ 1 ಸೊರಬ ರಸ್ತೆಯಲ್ಲಿ ನಿರ್ಮಿಸುತ್ತಿರುವ ಸಾರ್ವಜನಿಕ ಶೌಚಾಲಯದ ಮುಂದುವರೆದ ಕಾಮಗಾರಿ	1.25	ಟೆಂಡರ್ ಪ್ರಕ್ರಿಯಲ್ಲಿದೆ
11	ವಾರ್ಡ್ ನಂ 5ರಲ್ಲಿ ಅಂಬೇಡ್ಕರ್ ಭವನಕ್ಕೆ ಶೌಚಾಲಯ	2.60	ಟೆಂಡರ್ ಪ್ರಕ್ರಿಯಲ್ಲಿದೆ
12	ವಾರ್ಡ್ ನಂ 16ರಲ್ಲಿ ಗಾಂಧಿನಗರ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣಕ್ಕೆ ಶೌಚಾಲಯ ನಿರ್ಮಾಣ	3.53	ಟೆಂಡರ್ ಪ್ರಕ್ರಿಯಲ್ಲಿದೆ
13	ವಾರ್ಡ್ ನಂ 16ರಲ್ಲಿ ಅಗ್ರಹಾರ ಸರ್ಕಲ್‌ನಲ್ಲಿ ಶೌಚಾಲಯದ ಮುಂದುವರೆದ ಕಾಮಗಾರಿ	1.25	ಟೆಂಡರ್ ಪ್ರಕ್ರಿಯಲ್ಲಿದೆ
14	ವಾರ್ಡ್ ನಂ 11 ಅಂಬೇಡ್ಕರ್ ಭವನದಲ್ಲಿ ಶೌಚಾಲಯ ನಿರ್ಮಾಣ	2.60	ಟೆಂಡರ್ ಪ್ರಕ್ರಿಯಲ್ಲಿದೆ
15	ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕಕ್ಕೆ ಅವಶ್ಯವಿರುವ ಯಂತ್ರೋಪಕರಣಗಳ ಖರೀದಿಗಾಗಿ	42.94	ಟೆಂಡರ್ ಪ್ರಕ್ರಿಯಲ್ಲಿದೆ
16	ಸಂಗಳ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಗೇಟ್‌ಗೆ ಕೌ ಕ್ಯಾಚರ್ ಅಳವಡಿಸುವುದು	2.00	ಟೆಂಡರ್ ಪ್ರಕ್ರಿಯಲ್ಲಿದೆ
17	ಘನ ತ್ಯಾಜಜ್ಯ ವಿಲೇವಾರಿ ಘಟಕದಲ್ಲಿ ಚರಂಡಿ ನಿರ್ಮಾಣ	22.46	ಟೆಂಡರ್ ಪ್ರಕ್ರಿಯಲ್ಲಿದೆ
18	ವಾರ್ಡ್ ನಂ 2ರಲ್ಲಿ ಅಮೃತ ಮನೆ ಎದುರು ಬಾಕ್ಸ್ ಚರಂಡಿ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
19	ವಾರ್ಡ್ ನಂ 3ರಲ್ಲಿ ಶ್ರೀಧರ ನಗರ 5ನೇ ಮುಖ್ಯ ರಸ್ತೆಯಿಂದ ಮಸೀದಿವರೆಗೆ ರಸ್ತೆ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
20	ವಾರ್ಡ್ ನಂ 4ರಲ್ಲಿ ಕೆಳದಿ ರಸ್ತೆ ಈದ್ಗಾ ಮೈದಾನದ ಎದುರು ಇರುವ ಶ್ರೀ ಘಂಟೆ ಭೂತೇಶ್ವರ ದೇವಸ್ಥಾನದಿಂದ (ಬಾವಿ ಕಟ್ಟೆಯಿಂದ ಚೆನ್ನಳ್ಳಿ ಮನೆಯವರೆಗೆ ಬಾಕ್ಸ್ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
21	ವಾರ್ಡ್ ನಂ 5ರಲ್ಲಿ ಮಾಲತೇಶ್ ಮನೆಯಿಂದ ರಾಜಗುರು ಪಾರ್ಕ್‌ವರೆಗೆ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ

ಕ್ರ.ಸಂ	ಕಾಮಗಾರಿಗಳ ವಿವರ	ರೂ ಲಕ್ಷಗಳಲ್ಲಿ	ಭೌತಿಕ ಪ್ರಗತಿ
22	ವಾರ್ಡ್ ನಂ 6ರಲ್ಲಿ ಶಾಂತಿ ನಗರದಲ್ಲಿ ಚರಂಡಿ ನಿರ್ಮಾಣ ಮತ್ತು ಡೆಕ್ ಸ್ಲಾಬ್ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
23	ವಾರ್ಡ್ ನಂ 7ರಲ್ಲಿ ರಾಜಗುರು ಕಲ್ಯಾಣ ಮಂಟಪದ ಹತ್ತಿರ ಬಾಕ್ಸ್ ಚರಂಡಿ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
24	ವಾರ್ಡ್ ನಂ 8ರಲ್ಲಿ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
25	ವಾರ್ಡ್ ನಂ 9ರಲ್ಲಿ ಲೀಲಕ್ಕನ ಮನೆಯಿಂದ ಹೊಳೆಯ ತನಕ ಬಾಕ್ಸ್ ಚರಂಡಿ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
26	ವಾರ್ಡ್ ನಂ 10ರಲ್ಲಿ ಚರಂಡಿ ದುರಸ್ತಿ ಕೆಲಸ	2.00	ಟೆಂಡರ್ ಪ್ರಕ್ರಿಯಲ್ಲಿದೆ
27	ವಾರ್ಡ್ ನಂ 11ರಲ್ಲಿ ನಾಗಪ್ಪ ಲೇ ಔಟ್‌ನಲ್ಲಿ ಹನುಮಂತಪ್ಪನವರ ಮನೆಯಿಂದ ನಿರಂಜನ ಮನೆಯವರೆಗೆ ಬಾಕ್ಸ್ ಚರಂಡಿ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
28	ವಾರ್ಡ್ ನಂ 12ರಲ್ಲಿ ಪೈ ಅಂಗಡಿ ಎದುರು ಭಾಗದಿಂದ ಶ್ರೀನಿವಾಸ ಭಟ್ಟರ ಮನೆಯವರೆಗೆ ಎರಡೂ ಬದಿ ಚರಂಡಿ ಮೇಲೆ ಪ್ರೀಕ್ಯಾಸ್ಟ್ ಕವರ್ ಸ್ಲಾಬ್ ಅಳವಡಿಸುವುದು	2.50	ಟೆಂಡರ್ ಪ್ರಕ್ರಿಯಲ್ಲಿದೆ
29	ವಾರ್ಡ್ ನಂ 13ರಲ್ಲಿ ಚರ್ಚ್ ರಸ್ತೆ ದಾಮೋದರ ಹಾರ್ಡ್‌ವೇರ್ ಪಕ್ಕದ ಕನ್ಸರ್‌ವೆನ್ಸಿಯಲ್ಲಿ ಕೆ.ಇ.ಬಿ ಸುರೇಂದ್ರರವರ ಮನೆಯಿಂದ ಎಸ್.ಬಿ.ಎಮ್ ಫ್ಲೋರಾ ಮೇಡಂ ಮನೆಯವರೆಗೆ ಬಾಕ್ಸ್ ಚರಂಡಿ ನಿರ್ಮಾಣ	3.00	ಟೆಂಡರ್ ಪ್ರಕ್ರಿಯಲ್ಲಿದೆ
30	ವಾರ್ಡ್ ನಂ 13ರಲ್ಲಿ ವಿಠಲ್ ದೇವಸ್ಥಾನದ ಹತ್ತಿರ ಚರಂಡಿಗೆ ಪ್ರೀಕ್ಯಾಸ್ಟ್ ಕವರ್ ಸ್ಲಾಬ್ ಅಳವಡಿಸುವುದು	1.50	ಟೆಂಡರ್ ಪ್ರಕ್ರಿಯಲ್ಲಿದೆ
31	ವಾರ್ಡ್ ನಂ 14ರಲ್ಲಿ ಶಿವಾಜಿ ರಸ್ತೆ ಮತ್ತು ಮಾರಿಕಾಂಭ ರಸ್ತೆಯಲ್ಲಿ ಎರಡೂ ಕಡೆಗಳಲ್ಲಿ ಚರಂಡಿಯ ಮೇಲೆ ಸಿಮೆಂಟ್ ಬ್ಲಾಕ್‌ನಿಂದ ಮುಚ್ಚುವುದು	3.20	ಟೆಂಡರ್ ಪ್ರಕ್ರಿಯಲ್ಲಿದೆ
32	ವಾರ್ಡ್ ನಂ 21 ರಲ್ಲಿ ರಸ್ತೆಯಲ್ಲಿ ಎರಡೂ ಕಡೆಗಳಲ್ಲಿ ಚರಂಡಿ ನಿರ್ಮಾಣ	1.50	ಟೆಂಡರ್ ಪ್ರಕ್ರಿಯಲ್ಲಿದೆ
33	ವಾರ್ಡ್ ನಂ 19 ರಲ್ಲಿ ಉದ್ಯಾನವನಕ್ಕೆ ವಾಕಿಂಗ್ ಟ್ರಾಕ್ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
34	ವಾರ್ಡ್ ನಂ 14 ರಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸುವುದು	2.00	ಟೆಂಡರ್ ಪ್ರಕ್ರಿಯಲ್ಲಿದೆ
35	ವಾರ್ಡ್ ನಂ 15 ರಲ್ಲಿ ಉದ್ಯಾನವನ ನಿರ್ಮಾಣ	0.50	ಟೆಂಡರ್ ಪ್ರಕ್ರಿಯಲ್ಲಿದೆ
36	ವಾರ್ಡ್ ನಂ 28 ರಲ್ಲಿ ಉದ್ಯಾನವನ ನಿರ್ಮಾಣ	1.25	ಟೆಂಡರ್ ಪ್ರಕ್ರಿಯಲ್ಲಿದೆ
37	ವಾರ್ಡ್ ನಂ 29 ರಲ್ಲಿ ಉದ್ಯಾನವನ ನಿರ್ಮಾಣ	1.25	ಟೆಂಡರ್ ಪ್ರಕ್ರಿಯಲ್ಲಿದೆ
38	ವಾರ್ಡ್ ನಂ 10 ರಲ್ಲಿ ಉದ್ಯಾನವನ ನಿರ್ಮಾಣ	0.50	ಟೆಂಡರ್ ಪ್ರಕ್ರಿಯಲ್ಲಿದೆ
39	ವಾರ್ಡ್ ನಂ 3 ರಲ್ಲಿ ಉದ್ಯಾನವನ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
40	ವಾರ್ಡ್ ನಂ 12 ರಲ್ಲಿ ಗಾಂಧೀ ಮೈಧಾನ ಅಬಿವೃದ್ದೀ ಪಡಿಸುವುದು	1.74	ಟೆಂಡರ್ ಪ್ರಕ್ರಿಯಲ್ಲಿದೆ
41	ವಾರ್ಡ್ ನಂ 1ರಲ್ಲಿ ಗೋಪಾಲ ಗೌಡ ನಗರ ಬಸವೇಶ್ವರ ನಗರಕ್ಕೆ ರಸ್ತೆ ನಿರ್ಮಾಣ	4.00	ಟೆಂಡರ್ ಪ್ರಕ್ರಿಯಲ್ಲಿದೆ
42	ವಾರ್ಡ್ ನಂ 3ರಲ್ಲಿ ಶ್ರೀಧರ ನಗರದಲ್ಲಿ ರಸ್ತೆ ನಿರ್ಮಾಣ	2.40	ಟೆಂಡರ್ ಪ್ರಕ್ರಿಯಲ್ಲಿದೆ
43	ವಾರ್ಡ್ ನಂ 4ರಲ್ಲಿ ಸುಬಾಷ್ ನಗರ ಅಂಗನವಾಡಿ ಎದುರು ಭಾಗ ರಸ್ತೆ, ಸೊರಬ ರಸ್ತೆ ಡಾಂಬರೀಕರಣ	2.40	ಟೆಂಡರ್ ಪ್ರಕ್ರಿಯಲ್ಲಿದೆ
44	ವಾರ್ಡ್ ನಂ 7ರಲ್ಲಿ ರಾಜಗುರು ಕಲ್ಯಾಣ ಮಂಟಪದ ಹತ್ತಿರ ರಸ್ತೆ ಡಾಂಬರೀಕರಣ ಕಾಮಗಾರಿ	2.40	ಟೆಂಡರ್ ಪ್ರಕ್ರಿಯಲ್ಲಿದೆ
45	ವಾರ್ಡ್ ನಂ 9ರಲ್ಲಿ ಪ್ರಗತಿ ಶಾಲೆ ಪಕ್ಕ ಡಾಂಬರೀಕರಣ	1.50	ಟೆಂಡರ್ ಪ್ರಕ್ರಿಯಲ್ಲಿದೆ
46	ವಾರ್ಡ್ ನಂ 10ರಲ್ಲಿ ಕೆ.ಇ.ಬಿ ಪಕ್ಕದ ರಸ್ತೆಗೆ ಇಂಟರ್ ಲಾಕ್ ಪೇವರ್ ಅಳವಡಿಸುವುದು	3.00	ಟೆಂಡರ್ ಪ್ರಕ್ರಿಯಲ್ಲಿದೆ

ಕ್ರ.ಸಂ	ಕಾಮಗಾರಿಗಳ ವಿವರ	ರೂ ಲಕ್ಷಗಳಲ್ಲಿ	ಭೌತಿಕ ಪ್ರಗತಿ
47	ವಾರ್ಡ್ ನಂ 15ರಲ್ಲಿ ಸಂಗಮೇಶ್ವರ ರಸ್ತೆಯಲ್ಲಿ ಡಾಂಬರೀಕರಣ ಕಾಮಗಾರಿ	4.00	ಟೆಂಡರ್ ಪ್ರಕ್ರಿಯಲ್ಲಿದೆ
48	ವಾರ್ಡ್ ನಂ 17ರಲ್ಲಿ ಎಸ್.ವಿ.ಪಿ ಕಾಲೋನಿಯಲ್ಲಿ ವಸತಿ ಗೃಹಗಳ ಹಿಂಭಾಗ ಕನ್ಸರ್‌ವೆನಸಿ ರಸ್ತೆ ಅಭಿವೃದ್ಧಿ	1.50	ಟೆಂಡರ್ ಪ್ರಕ್ರಿಯಲ್ಲಿದೆ
49	ವಾರ್ಡ್ ನಂ 18ರಲ್ಲಿ ಲೀಲಾವತಿ ಮನೆ ಹತ್ತಿರ ರಸ್ತೆ ಡಾಂಬರೀಕರಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
50	ವಾರ್ಡ್ ನಂ 20ರಲ್ಲಿ ಜೆ.ಪಿ. ರಸ್ತೆ 1ನೇ ತಿರುವು (ಎಲ್.ಐ.ಸಿ ಹಿಂಭಾಗ) ರಸ್ತೆ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
51	ವಾರ್ಡ್ 23ರಲ್ಲಿ ಸಾರಮ್ಮನ ಮನೆ ಹತ್ತಿರ ಚರಂಡಿ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
52	ವಾರ್ಡ್ ನಂ 24ರಲ್ಲಿ ಅಬ್ಬಾಸ್ ಮನೆ ಹತ್ತಿರ ರಸ್ತೆ ಡಾಂಬರೀಕರಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
53	ವಾರ್ಡ್ ನಂ 16ರಲ್ಲಿ ಗಾಂಧಿನಗರ 1ನೇ ಕ್ರಾಸ ಬಲ ಬದಿಗೆ 1 ಮತ್ತು 2 ತಿರುವಿನ ರಸ್ತೆ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
54	ವಾರ್ಡ್ ನಂ 28ರಲ್ಲಿ ರಸ್ತೆ ಡಾಂಬರೀಕರಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
55	ವಾರ್ಡ್ ನಂ 1 ಗೋಪಾಲ ಗೌಡ ನಗರ ಮಹೇಂದ್ರ ಮನೆಯಿಂದ ಸುಬ್ರಮಣ್ಯ ಭಟ್ರು ಮನೆಯವರೆಗೆ ಬೀದಿ ದೀಪ ದೀಪದ ಲೈನ್ ಎಳೆದು ದೀಪ ಅಳವಡಿಸುವುದು	1.50	ಟೆಂಡರ್ ಪ್ರಕ್ರಿಯಲ್ಲಿದೆ
56	ಅಣಲೇಕೊಪ್ಪ ಅಗ್ನಿ ಶಾಮಕ ಸಿಬ್ಬಂದಿಗಳ ವಸತಿ ಗೃಹದ ಮುಂಭಾಗದ ರಸ್ತೆಗೆ ಬೀದಿ ದೀಪದ ಲೈನ್ ಎಳೆದು ದೀಪ ಅಳವಡಿಸುವುದು	1.00	ಟೆಂಡರ್ ಪ್ರಕ್ರಿಯಲ್ಲಿದೆ
57	ವಾರ್ಡ್ ನಂ 9ರಲ್ಲಿ ಎಲ್.ಬಿ ನಗರ ಹಿಟ್ಟಿನ ಗಿರಣಿಯಿಂದ ಎನ್.ಹೆಚ್ ವರೆಗೆ ಬೀದಿ ದೀಪದ ಲೈನ್ ಎಳೆದು ದೀಪ ಅಳವಡಿಸುವುದು	1.00	ಟೆಂಡರ್ ಪ್ರಕ್ರಿಯಲ್ಲಿದೆ
58	ಸಾಗರ ನಗರಸಭೆ ವ್ಯಾಪ್ತಿಯ ಬೀದಿ ದೀಪಗಳ ಕಂಟ್ರೋಲ್ ಸ್ವಿಚ್‌ಗೆ ಮತ್ತು ವಿದ್ಯುತ್ ಮಾಪಕಕ್ಕೆ ಹೊಸದಾಗಿ ಬಾಕ್ಸ್ ಗಳನ್ನು ಅಳವಡಿಸುವುದು	3.00	ಟೆಂಡರ್ ಪ್ರಕ್ರಿಯಲ್ಲಿದೆ
59	ಸಾಗರ ನಗರಸಭೆ ವಾರ್ಡ ನಂ 16ವ್ಯಾಪ್ತಿಯ ಐ.ಬಿ ಸರ್ಕಲ್‌ನಲ್ಲಿ ಸೆಮಿ ಹೈ ಮಾಸ್ಟ್ ದೀಪ ಅಳವಡಿಸುವುದು	4.00	ಟೆಂಡರ್ ಪ್ರಕ್ರಿಯಲ್ಲಿದೆ
60	ವಾರ್ಡ್ ನಂ 31ರಲ್ಲಿ ವರದಾ ಕಾಲೋನಿ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	2.00	ಟೆಂಡರ್ ಪ್ರಕ್ರಿಯಲ್ಲಿದೆ
61	ವಾರ್ಡ್ ನಂ 8ರಲ್ಲಿ ಸುಬ್ರಮಣ್ಯ ದೇವಸ್ಥಾನದ ಎದುರು ಸೆಮಿ ಹೈ ಮಾಸ್ಟ್ ದೀಪ ಅಳವಡಿಸುವುದು	4.00	ಟೆಂಡರ್ ಪ್ರಕ್ರಿಯಲ್ಲಿದೆ
62	ವಾರ್ಡ್ ನಂ 6ರಲ್ಲಿ ಶಿರವಾಳ ರಸ್ತೆ ಪಕ್ಕದ ರಸ್ತೆಗೆ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	0.50	ಟೆಂಡರ್ ಪ್ರಕ್ರಿಯಲ್ಲಿದೆ
63	ವಾರ್ಡ್ ನಂ 21ರಲ್ಲಿ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	1.00	ಟೆಂಡರ್ ಪ್ರಕ್ರಿಯಲ್ಲಿದೆ
64	ವಾರ್ಡ್ ನಂ 23ರಲ್ಲಿ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	1.20	ಟೆಂಡರ್ ಪ್ರಕ್ರಿಯಲ್ಲಿದೆ
65	ವಾರ್ಡ್ ನಂ 26ರಲ್ಲಿ ಜನ್ನತ ಗಲ್ಲಿ ಗಣಪತಿ ಇಡುವ ಕಡೆಗೆ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	1.50	ಟೆಂಡರ್ ಪ್ರಕ್ರಿಯಲ್ಲಿದೆ
66	ವಾರ್ಡ್ ನಂ 19ರಲ್ಲಿ ರಾಮನಗರ ಕ್ರಾಸ್ ರಸ್ತೆಗೆ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	0.77	ಟೆಂಡರ್ ಪ್ರಕ್ರಿಯಲ್ಲಿದೆ
67	ವಾಡ ನಂ 9ರಲ್ಲಿ ಇಂದಿರಾ ನಗರದಲ್ಲಿ ಬೀದಿ ದೀಪ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	1.00	ಟೆಂಡರ್ ಪ್ರಕ್ರಿಯಲ್ಲಿದೆ
68	ವಾರ್ಡ್ ನಂ 6ರಲ್ಲಿ ಶಿರವಾಳ ರಸ್ತೆ ಖಬರಸ್ಥಾನದಲ್ಲಿ ಕಟ್ಟಡ ಅಭಿವೃದ್ಧಿ ಕಾಮಗಾರಿ	4.50	ಟೆಂಡರ್ ಪ್ರಕ್ರಿಯಲ್ಲಿದೆ
69	ವಾರ್ಡ್ ನಂ 30ರಲ್ಲಿ ಅಂಗನವಾಡಿ ಮುಂದುವರೆದ ಕಾಮಗಾರಿ	3.00	ಟೆಂಡರ್ ಪ್ರಕ್ರಿಯಲ್ಲಿದೆ
70	ಸಮುದಾಯ ಭವನ ರೀಪೇರಿ	1.00	ಟೆಂಡರ್ ಪ್ರಕ್ರಿಯಲ್ಲಿದೆ
71	ಪೋಲೀಸ ಕ್ವಾರ್ಟಸ ಸಮುದಾಯ ಭವನ ರೀಪೇರಿ	1.00	ಟೆಂಡರ್ ಪ್ರಕ್ರಿಯಲ್ಲಿದೆ
72	ಸಮುದಾಯ ಭವನ ರೀಪೇರಿ	1.74	ಟೆಂಡರ್ ಪ್ರಕ್ರಿಯಲ್ಲಿದೆ
	ಒಟ್ಟು ಮೊತ್ತ	224.68	

ನಗರಸಭೆ ಕಾರ್ಯಾಲಯ, ಸಾಗರ

Annexure-10 878

2016–17ನೇ ಸಾಲಿಗೆ 14ನೇ ಹಣಕಾಸು General Performance Grant ಯೋಜನೆಯಡಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರ

ಕ್ರ ಸಂ	ಕಾಮಗಾರಿಯ ಹೆಸರು	ಮೊತ್ತ	ಬೌತಿಕ ಪ್ರಗತಿ
1	(1) ಸಂಗಳ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ರೂ 2.50	11.75	ಪೂರ್ಣಗೊಂಡಿದೆ
2	(2) ಸಾಗರ ನಗರದ ಉಪ–ವಿಭಾಗೀಯ ಆಸ್ಪತ್ರೆಗೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು ರೂ 1.50		ಪೂರ್ಣಗೊಂಡಿದೆ
3	(3) ಸಾಗರ ನಗರದಲ್ಲಿರುವ ವಿವಿಧ ಉದ್ಯಾನವನಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು ರೂ 3.50		ಪೂರ್ಣಗೊಂಡಿದೆ
4	(4) ಸಾಗರ ನಗರದ ವಿವಿಧ ಅಂಗನವಾಡಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ರೂ 4.25		ಪೂರ್ಣಗೊಂಡಿದೆ
5	(1) ವಾರ್ಡ್ ನಂ 25ರಲ್ಲಿ ಮೇದಾರ್ ಕೇರಿಯಲ್ಲಿ ಅಂಗನವಾಡಿಗೆ ಶೌಚಾಲಯ ನಿರ್ಮಾಣ ರೂ 2.00	5.82	ಪೂರ್ಣಗೊಂಡಿದೆ
6	(2) ವಾರ್ಡ್ ನಂ 9ರಲ್ಲಿ ಅಂಗನವಾಡಿಗೆ ಶೌಚಾಲಯ ನಿರ್ಮಾಣ ರೂ 2.00		ಪೂರ್ಣಗೊಂಡಿದೆ
7	(3) ಎಸ್.ಎನ್. ನಗರದಲ್ಲಿ ಅಂಗನವಾಡಿಗೆ ಶೌಚಾಲಯ ನಿರ್ಮಾಣ ರೂ 1.82		ಪೂರ್ಣಗೊಂಡಿದೆ
8	ಸಾಗರ ನಗರದ ಗಾಂಧಿ ಮೈದಾನದಲ್ಲಿ ರಂಗ ಮಂದಿರಕ್ಕೆ ಹಾಗೂ ಗ್ರೀನ್ ರೂಂಗೆ ಶೌಚಾಲಯ ನಿರ್ಮಾಣ	3	ಪೂರ್ಣಗೊಂಡಿದೆ
9	(1) ನಗರಸಭೆ ಕಛೇರಿ ಆವರಣದಲ್ಲಿ ಘನ ತ್ಯಾಜ್ಯ ಸಾಮಗ್ರಿಗಳನ್ನು ಇಡಲು ದಾಸ್ತಾನು ಕೊಠಡಿ ನಿರ್ಮಾಣ ರೂ 3.82	8.82	ಪೂರ್ಣಗೊಂಡಿದೆ
10	(2) ಘನ ತ್ಯಾಜ್ಯ ವಸ್ತು ವಿಲೇವರಿ ಘಟಕದಲ್ಲಿ ಕಾಂಪೌಂಡ್ ಮನರ್ ನಿರ್ಮಾಣ ರೂ 5.00		ಪೂರ್ಣಗೊಂಡಿದೆ
11	(1) ವಾರ್ಡ್ ನಂ 21ರಲ್ಲಿ ಜಾಫರ್ ಮನೆ ಎದುರು ಚರಂಡಿ ನಿರ್ಮಾಣ ರೂ 2.30	8.82	ಪೂರ್ಣಗೊಂಡಿದೆ
12	(2) ಎಸ್.ಎನ್. ನಗರದಲ್ಲಿ ಸುಬ್ಬು ಮನೆ ಎದುರು ಚರಂಡಿ ನಿರ್ಮಾಣ ರೂ 2.50		ಪೂರ್ಣಗೊಂಡಿದೆ
13	(3) ವಾರ್ಡ್ ನಂ 28ರಲ್ಲಿ ನಜೀರ್ ಮನೆ ಎದುರು ಚರಂಡಿ ನಿರ್ಮಾಣ ಹಾಗೂ ಡೆಕ್ ಸ್ಲಾಬ್ ನಿರ್ಮಾಣ ರೂ 2.00		ಪೂರ್ಣಗೊಂಡಿದೆ
14	(4) ಎಸ್.ಎನ್. ನಗರದಲ್ಲಿ ಇಕ್ಬಾಲ್ ಮನೆ ಎದುರು ಚರಂಡಿ ನಿರ್ಮಾಣ ರೂ 2.02		ಪೂರ್ಣಗೊಂಡಿದೆ
15	ವಾರ್ಡ್ ನಂ 10/11ರಲ್ಲಿರುವ ಸಮುದಾಯ ಭವನದ ಮುಂದುವರೆದ ಕಾಮಗಾರಿ	2.94	ಪೂರ್ಣಗೊಂಡಿದೆ
16	(1) ವಾರ್ಡ್ ನಂ 25ರಲ್ಲಿ ಬದ್ರಿಯಾ ಮಸೀದಿ ರಸ್ತೆಯಲ್ಲಿ ಡೆಕ್ ಸ್ಲಾಬ್ ನಿರ್ಮಾಣ ರೂ 1.00	8.81	ಪೂರ್ಣಗೊಂಡಿದೆ
17	(2) ವಾರ್ಡ್ ನಂ 7ರಲ್ಲಿ ಅಗಡಿ ಮಠ ರಸ್ತೆ ಅಭಿವೃದ್ಧಿ ರೂ 2.00		ಪೂರ್ಣಗೊಂಡಿದೆ
18	(3) ವಾರ್ಡ್ ನಂ 2ರಲ್ಲಿ ಜೆ.ಪಿ ನಗರ ಮಂಕೋಡು ಗೌಡರ ಮನೆ ರಸ್ತೆ ಅಭಿವೃದ್ಧಿ ರೂ 2.50		ಪೂರ್ಣಗೊಂಡಿದೆ
19	(4) ಶ್ರೀಧರ ನಗರ 5ನೇ ಕ್ರಾಸ್ ರಸ್ತೆ ಅಭಿವೃದ್ಧಿ ರೂ 1.81		ಪೂರ್ಣಗೊಂಡಿದೆ
20	(5) ವಾರ್ಡ್ ನಂ 2ರಲ್ಲಿ ಕೃಷ್ಣಮೂರ್ತಿ ಭಂಡಾರಿ ಮನೆ ಹತ್ತಿರ ಆರ್.ಸಿ.ಸಿ ಡೆಕ್ ಸ್ಲಾಬ್‌ಗಳ ನಿರ್ಮಾಣ ರೂ 1.50		ಪೂರ್ಣಗೊಂಡಿದೆ

21	(1) ಸಾಗರ ನಗರದಲ್ಲಿ ಗಾಂಧಿ ಮೈದಾನ ಜಾಕ್‌ವೆಲ್ ಹತ್ತಿರ ಹಾಗೂ ಗಾಂಧಿನಗರದಲ್ಲಿ ಬೀದಿ ದೀಪದ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಪ್ಲಾಟ್ ಫಾರಂ ನಿರ್ಮಾಣ ರೂ 2.00	5.87	ಬದಲಿ ಕಾಮಗಾರಿಗೆ ಪ್ರಸ್ತಾವನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳವರಿಗೆ ಸಲ್ಲಿಸಲಾಗಿದೆ.
22	(2) ವಿಜಯ ನಗರದಲ್ಲಿ ಉದ್ಯಾನವನದಲ್ಲಿ ಬೀದಿ ದೀಪ ಅಳವಡಿಸುವುದು ರೂ 2.00		ಬದಲಿ ಕಾಮಗಾರಿಗೆ ಪ್ರಸ್ತಾವನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳವರಿಗೆ ಸಲ್ಲಿಸಲಾಗಿದೆ.
23	(3) ನೀರ್‍ಗೋಡು ಬಡಾವಣೆ ಬಾಲಚಂದ್ರ ಮನೆ ಹತ್ತಿರ ಬೀದಿ ದೀಪದ ಲೈನ್ ಅಳವಡಿಸುವುದು ರೂ 1.87		ಬದಲಿ ಕಾಮಗಾರಿಗೆ ಪ್ರಸ್ತಾವನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳವರಿಗೆ ಸಲ್ಲಿಸಲಾಗಿದೆ.
24	(1) ನೆಹರೂ ನಗರದಲ್ಲಿರುವ ಖಬ್ರಸ್ಥಾನದಲ್ಲಿ ಶವ ಇಡುವ ಕಟ್ಟಡದ ಬಾಕಿ ಉಳಿದ ಕಾಮಗಾರಿ ರೂ 1.50	2.94	ಮರು ಟೆಂಡರ್ ಕರೆಯಲಾಗಿದೆ
25	(2) ಚಂದ್ರಮಾವಿನ ಕೊಪ್ಪಲು ಸ್ಮಶಾನದ ಅಭಿವೃದ್ಧಿ ರೂ 1.44		ಮರು ಟೆಂಡರ್ ಕರೆಯಲಾಗಿದೆ
	ಒಟ್ಟು ಮೊತ್ತ	58.77	

2016–17ನೇ ಸಾಲಿಗೆ 14ನೇ ಹಣಕಾಸು General Performance Grant ಯೋಜನೆಯಡಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ವಿವರ

ಕ್ರ ಸಂ	ಕಾಮಗಾರಿಯ ಹೆಸರು	ಮೊತ್ತ	ಭೌತಿಕ ಪ್ರಗತಿ

1	(1) ಸಾಗರ ನಗರದಲ್ಲಿ ಗಾಂಧಿ ಮೈದಾನ ಜಾಕ್‌ವೆಲ್ ಹತ್ತಿರ ಹಾಗೂ ಗಾಂಧಿನಗರದಲ್ಲಿ ಬೀದಿ ದೀಪದ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಪ್ಲಾಟ್ ಫಾರಂ ನಿರ್ಮಾಣ ರೂ 2.00	5.87	ಬದಲಿ ಕಾಮಗಾರಿಗೆ ಪ್ರಸ್ತಾವನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳವರಿಗೆ ಸಲ್ಲಿಸಲಾಗಿದೆ.
2	(2) ವಿಜಯ ನಗರದಲ್ಲಿ ಉದ್ಯಾನವನದಲ್ಲಿ ಬೀದಿ ದೀಪ ಅಳವಡಿಸುವುದು ರೂ 2.00		ಬದಲಿ ಕಾಮಗಾರಿಗೆ ಪ್ರಸ್ತಾವನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳವರಿಗೆ ಸಲ್ಲಿಸಲಾಗಿದೆ.
3	(3) ನೀರ್ಲೋಡು ಬಡಾವಣೆ ಬಾಲಚಂದ್ರ ಮನೆ ಹತ್ತಿರ ಬೀದಿ ದೀಪದ ಲೈನ್ ಅಳವಡಿಸುವುದು ರೂ 1.87		ಬದಲಿ ಕಾಮಗಾರಿಗೆ ಪ್ರಸ್ತಾವನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳವರಿಗೆ ಸಲ್ಲಿಸಲಾಗಿದೆ.
4	(1) ನೆಹರೂ ನಗರದಲ್ಲಿರುವ ಖಬ್ರಸ್ಥಾನದಲ್ಲಿ ಶವ ಇಡುವ ಕಟ್ಟಡದ ಬಾಕಿ ಉಳಿದ ಕಾಮಗಾರಿ ರೂ 1.50	2.94	ಮರು ಟೆಂಡರ್ ಕರೆಯಲಾಗಿದೆ
5	(2) ಚಂದ್ರಮಾವಿನ ಕೊಪ್ಪಲು ಸ್ಮಶಾನದ ಅಭಿವೃದ್ಧಿ ರೂ 1.44		ಮರು ಟೆಂಡರ್ ಕರೆಯಲಾಗಿದೆ

Annexure-11 818

ನಗರಸಭಾ ಕಾರ್ಯಾಲಯ, ಸಾಗರ 577401.

2016–17ನೇ ಸಾಲಿಗೆ 14ನೇ ಹಣಕಾಸು ಯೋಜನೆಯಲ್ಲಿ ಪ್ರಾರಂಭವಾಗದೇ ಇರುವ ಕಾಮಗಾರಿ

ಕ್ರ ಸಂ	ಕಾಮಗಾರಿಯ ಹೆಸರು	ಮೊತ್ತ	ಬೌತಿಕ ಪ್ರಗತಿ
1	ನೂತನ ಸಂತೆ ಮೈದಾನಕ್ಕೆ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಿ ಮಿನಿ ನೀರು ಸರಬರಾಜು ಘಟಕ ಸ್ಥಾಪನೆ ಕಾಮಗಾರಿ	4.90	ಸ್ಥಳದ ತಕರಾರು ಇರುವುದರಿಂದ ಸ್ಥಗಿತಗೊಂಡಿರುತ್ತದೆ.

ಸಹಿ/–
ಪೌರಾಯುಕ್ತರು
ನಗರಸಭೆ, ಸಾಗರ

ನಗರಸಭೆ ಕಾರ್ಯಾಲಯ, ಸಾಗರ

Annexure-12 878

2017–18ನೇ ಸಾಲಿಗೆ 14ನೇ ಹಣಕಾಸು ಜನರಲ್ ಬೇಸಿಕ್ ಗ್ರಾಂಟ್ ಯೋಜನೆಯಡಿಯಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ವಿವರ

ಕ್ರ ಸಂ	ಕಾಮಗಾರಿಯ ಹೆಸರು	ಮೊತ್ತ	ಬೌತಿಕ ಪ್ರಗತಿ
1	ಜಾಕ್‌ವೆಲ್‌ನಲ್ಲಿರುವ ಬೋರ್‌ವೆಲ್ ಗಳಿಗೆ ಇಂಟರ್ ಕನೆಕ್ಷನ್ ಮಾಡಿ ಕುಡಿಯುವ ನೀರು ತುಂಬುವ ವ್ಯವಸ್ಥೆ ಮಾಡುವುದು	2	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ
2	ಜಾಕ್‌ವೆಲ್‌ನಲ್ಲಿ ಹಾಲಿ ಇರುವ ಕೊಳವೆ ಬಾವಿಗಳ ಊಥಿಜಡಿಂ ಜಿಡಿಚಿಛಿಣಣಡಿಟಿಂ / ಆಜಜರಿಜಟಟಿಂ ಮಾಡಿ ಸ್ವಚ್ಛಗೊಳಿಸುವುದು	1.5	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ

ಸಹಿ/–
ಪೌರಾಯುಕ್ತರು
ನಗರಸಭೆ, ಸಾಗರ

Annexure-13 878

ನಗರಸಭೆ ಕಾರ್ಯಾಲಯ, ಸಾಗರ

2018-19ನೇ ಸಾಲಿಗೆ ಎಸ್.ಎಫ್.ಸಿ ಮುಕ್ತ ನಿಧಿ ಯೋಜನೆಯಡಿ ಪ್ರಾರಂಭವಾಗದಿರುವ ಕಾಮಗಾರಿಗಳ ವಿವರ

ಕ್ರ.ಸಂ	ಕಾಮಗಾರಿಗಳ ವಿವರ	ರೂ ಲಕ್ಷಗಳಲ್ಲಿ	ಬೌತಿಕ ಪ್ರಗತಿ
1	ಸಮುದಾಯ ಸಮುದಾಯ ಭವನದ ಬಾಕಿ ಉಳಿದ ಕಾಮಗಾರಿ	1.00	ಟೆಂಡರ್ ಪ್ರಕ್ರಿಯಲ್ಲಿದೆ
2	ವಾರ್ಡ್ 2ರಲ್ಲಿ ಜೆ.ಪಿ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನದ ಬಾಕಿ ಉಳಿದ ಕಾಮಗಾರಿ	4.00	ಟೆಂಡರ್ ಪ್ರಕ್ರಿಯಲ್ಲಿದೆ
3	ವಾಡ್ ನಂ 9ರಲ್ಲಿ ಲೋಹಿಯಾ ನಗರದಲ್ಲಿ ಪರಿಶಿಷ್ಟ ಜಾತಿಯವರು ವಾಸಿಸುತ್ತಿರುವ ಪ್ರದೇಶದಲ್ಲಿ ಅಂಗನವಾಡಿ ಮುಂದುವರೆದ ಕಾಮಗಾರಿ	3.00	ಟೆಂಡರ್ ಪ್ರಕ್ರಿಯಲ್ಲಿದೆ
4	ವಾರ್ಡ್ ನಂ 11ರಲ್ಲಿಎನ್.ಜಿ.ಓ ಹೋಂ ಹತ್ತಿರ ಡಾ ಬಿ.ಆರ್ ಅಂಬೇಡ್ಕರ್ ಭವನದ ಬಾಕಿ ಉಳಿದ ಕಾಮಗಾರಿ	4.00	ಟೆಂಡರ್ ಪ್ರಕ್ರಿಯಲ್ಲಿದೆ
5	ವಾರ್ಡ್ ನಂ 17ರಲ್ಲಿ ಕುರುಮಾಮರ ಕೇರಿ ಹತ್ತಿರ ಇರುವ ಸಮುದಾಯ ಭವನದ ಬಾಕಿ ಉಳಿದ ಕಾಮಗಾರಿ	4.00	ಟೆಂಡರ್ ಪ್ರಕ್ರಿಯಲ್ಲಿದೆ
6	ವಾರ್ಡ 27ಎಸ್ ಎನ್ ನಗರ ಪರಿಶಿಷ್ಟ ಜಾತಿ ಎ.ಕೆ ಕಾಲೋನಿಯ ಸಮುದಾಯ ಭವನಕ್ಕೆ ಮೂಲ ಸೌಕರ್ಯ ಒದಗಿಸಲು	1.00	ಟೆಂಡರ್ ಪ್ರಕ್ರಿಯಲ್ಲಿದೆ
7	ವಾರ್ಡ 17 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಂಬರಾರು ಆಶ್ರಯ ಲೇ ಔಟ್ ಹೋಗುವ ರಸ್ತೆ ಅಭಿವೃದ್ಧಿ	1.50	ಟೆಂಡರ್ ಪ್ರಕ್ರಿಯಲ್ಲಿದೆ
8	ವಾರ್ಡ್ ನಂ 11ರಲ್ಲಿ ನಿರಂಜನ ಮನೆಯುಂದ ಹನುಮಂತಪ್ಪ ಮನೆಯವರೆಗೆ ರಸ್ತೆ ಡಾಂಬರೀಕರಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
9	ವಾರ್ಡ್ ನಂ 28ರಲ್ಲಿ ಮುತ್ತು ಮನೆ ಹತ್ತಿರ ಮತ್ತು ಶಕುಂತಲ ಮನೆ ಹತ್ತಿರ ರಸ್ತೆ ಡಾಂಬರೀಕರಣ	2.60	ಟೆಂಡರ್ ಪ್ರಕ್ರಿಯಲ್ಲಿದೆ
10	ವಾರ್ಡ್ ನಂ 9ರಲ್ಲಿ ಲೋಹಿಯಾ ನಗರದಲ್ಲಿ ಆರ್.ಸಿ.ಸಿ ಡೆಕ್ ಸ್ಲಾಬ್ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
11	ಬ್ರಾಸಂ ಎದುರಿನಿಂದ ತಾಲ್ಲೂಕು ಆಫೀಸ್ ಪಕ್ಕ ಬರುವ ರಸ್ತೆ ಅಭಿವೃದ್ಧಿ	2.03	ಟೆಂಡರ್ ಪ್ರಕ್ರಿಯಲ್ಲಿದೆ
12	ವಾರ್ಡ್ ನಂ 25ರಲ್ಲಿ ಅಂಗನವಾಡಿ ಹತ್ತಿರ ರಸ್ತೆ ನಿರ್ಮಾಣ ಕಾಮಗಾರಿ	2.50	ಟೆಂಡರ್ ಪ್ರಕ್ರಿಯಲ್ಲಿದೆ
13	ವಾರ್ಡ್ ನಂ 25ರಲ್ಲಿ ಕನ್‌ಸ್‌ರ್‌ವೆನ್ಸಿ ರಸ್ತೆ ಅಭಿವೃದ್ಧಿ	2.50	ಟೆಂಡರ್ ಪ್ರಕ್ರಿಯಲ್ಲಿದೆ
14	ವಾರ್ಡ್ ನಂ 27ರಲ್ಲಿ ತಿಮ್ಮನನಾಯಕನ ಕೆರೆ ಪಕ್ಕದ ರಸ್ತೆಯಲ್ಲಿ ಜಲ್ಲಿ ಬಿಚಾವಣೆ ಮಾಡಿ ರಸ್ತೆ ಅಭಿವೃದ್ಧಿ ಪಡಿಸುವುದು	2.50	ಟೆಂಡರ್ ಪ್ರಕ್ರಿಯಲ್ಲಿದೆ
15	ವಾರ್ಡ್ ನಂ 27ರಲ್ಲಿ ನಾರಾಯಣರಾವ್ ಪ್ರೆಟ್ರೋಲ್ ಬಂಕ್ ಪಕ್ಕದ ರಸ್ತೆ ಡಾಂಬರೀಕರಣ ಕಾಮಗಾರಿ	2.32	ಟೆಂಡರ್ ಪ್ರಕ್ರಿಯಲ್ಲಿದೆ
16	ವಾರ್ಡ್ ನಂ 28ರಲ್ಲಿ ಗೀತಾ ಭಂಡಾರಿ ಮನೆ ಹತ್ತಿರ ರಸ್ತೆ ಡಾಂಬರೀಕರಣ ಕಾಮಗಾರಿ	2.00	ಟೆಂಡರ್ ಪ್ರಕ್ರಿಯಲ್ಲಿದೆ
17	ವಾರ್ಡ್ ನಂ 28ರಲ್ಲಿ ಕುಜಾಲಿ ಕಾಕಾ ಮನೆ ಹತ್ತಿರ ರಸ್ತೆ ಡಾಂಬರೀಕರಣ ಕಾಮಗಾರಿ	2.00	ಟೆಂಡರ್ ಪ್ರಕ್ರಿಯಲ್ಲಿದೆ
18	ವಾರ್ಡ್ ನಂ 29ರಲ್ಲಿ ಗಂಗಾಧರ ಮನೆಯ ರಸ್ತೆಗೆ ಡಾಂಬರೀಕರಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
19	ವಾರ್ಡ್ ನಂ 30ರಲ್ಲಿ ಅಡ್ಡ ರಸ್ತೆಗಳಲ್ಲಿ ಡಾಂಬರೀಕರಣ	2.60	ಟೆಂಡರ್ ಪ್ರಕ್ರಿಯಲ್ಲಿದೆ
20	ವಾರ್ಡ್ ನಂ 30ರಲ್ಲಿ ಅಡ್ಡ ರಸ್ತೆಗಳಲ್ಲಿ ಡಾಂಬರೀಕರಣ	2.60	ಟೆಂಡರ್ ಪ್ರಕ್ರಿಯಲ್ಲಿದೆ
21	ವಾರ್ಡ್ ನಂ 31ರಲ್ಲಿ ಭಾಗ್ಯಮ್ಮನ ಮನೆ ಹತ್ತಿರ ರಸ್ತೆ ಡಾಂಬರೀಕರಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
22	ವಾರ್ಡ್ ನಂ 2 ರಲ್ಲಿ ಆಶ್ರಯ ಬಡಾವಣೆಯಲ್ಲಿ ಅಡ್ಡ ರಸ್ತೆ ಅಭಿವೃದ್ಧಿ	2.00	ಟೆಂಡರ್ ಪ್ರಕ್ರಿಯಲ್ಲಿದೆ
23	ವಾರ್ಡ್ ನಂ 5ರಲ್ಲಿ ರಸ್ತೆ ಅಭಿವೃದ್ಧಿ	1.00	ಟೆಂಡರ್ ಪ್ರಕ್ರಿಯಲ್ಲಿದೆ
24	ವಾರ್ಡ್ ನಂ 7 ರಲ್ಲಿ ರಸ್ತೆ ಅಭಿವೃದ್ಧಿ	1.80	ಟೆಂಡರ್ ಪ್ರಕ್ರಿಯಲ್ಲಿದೆ

ಕ್ರ.ಸಂ	ಕಾಮಗಾರಿಗಳ ವಿವರ	ರೂ ಲಕ್ಷಗಳಲ್ಲಿ	ಬೌತಿಕ ಪ್ರಗತಿ
25	ವಾರ್ಡ್ ನಂ 19 ರಲ್ಲಿ ಪರಿಶಿಷ್ಠ ಜಾತಿಯವರು ವಾಸಿಸುತ್ತಿರುವ ರಸ್ತೆಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣ	2.12	ಟೆಂಡರ್ ಪ್ರಕ್ರಿಯಲ್ಲಿದೆ
26	ವಾರ್ಡ್ ನಂ 19 ರಲ್ಲಿ ಪರಿಶಿಷ್ಠ ಪಂಗಡದವರು ವಾಸಿಸುತ್ತಿರುವ ರಸ್ತೆಯಲ್ಲಿ ಚರಂಡಿ ನಿರ್ಮಾಣ	1.50	ಟೆಂಡರ್ ಪ್ರಕ್ರಿಯಲ್ಲಿದೆ
27	ವಾರ್ಡ್ ನಂ 7ರಲ್ಲಿ ಶೌಚಾಲಯ ರಸ್ತೆ ಚರಂಡಿ ನಿರ್ಮಾಣ ಕೆಲಸ.	1.58	ಟೆಂಡರ್ ಪ್ರಕ್ರಿಯಲ್ಲಿದೆ
28	ವಾರ್ಡ್ ನಂ 8 ರಲ್ಲಿ ಬಡಜನರು ವಾಸಿಸುತ್ತಿರುವ ರಸ್ತೆಯಲ್ಲಿ ಚರಂಡಿ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
29	ವಾರ್ಡ್ ನಂ 18ರ ಸುದೀಂದ್ರ ಮನೆ ಹತ್ತಿರ ಚರಂಡಿ ನಿರ್ಮಾಣ	3.00	ಟೆಂಡರ್ ಪ್ರಕ್ರಿಯಲ್ಲಿದೆ
30	ವಾರ್ಡ್ ನಂ 19ರಲ್ಲಿ ಮಳೆ ನೀರು ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
31	ವಾರ್ಡ್ ನಂ ನಂ 20ರಲ್ಲಿ ಎಲ್.ಐ.ಸಿ.ಎದುರು ಭಾಗದ ರಸ್ತೆಯಲ್ಲಿ ಮಳೆ ನೀರು ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
32	ವಾರ್ಡ್ ನಂ 21ರಲ್ಲಿ ನೆಹರೂ ನಗರ 5ನೇ ತಿರುವಿನಲ್ಲಿ ಬಾಕ್ಸ್ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
33	ವಾರ್ಡ್ ನಂ 22ರಲ್ಲಿ ನೆಹರೂ ನಗರ 3ನೇ ಕ್ರಾಸ್ ಹವಾ ಮಂಜಿಲ್ ಎದುರು ಹಾಗೂ ಸಾಜಿದಾ ಮನೆ ಎದುರು ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
34	ವಾರ್ಡ್ ನಂ 22ರಲ್ಲಿ ಬಾಸ್ಕರ್ ಮಾಸ್ಟರ್ ಮನೆಯಿಂದ ಶಬ್ಬೀರ್ ಮನೆ 3ನೇ ಕ್ರಾಸ್‌ನಲ್ಲಿ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
35	ವಾರ್ಡ್ 23ರಲ್ಲಿ ಹೇನ್ರಿ ಪೂಲೊ ಪಕ್ಕದಲ್ಲಿ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
36	ವಾರ್ಡ್ ನಂ 24ರಲ್ಲಿ ಬಾಕ್ಸ್ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
37	ವಾರ್ಡ್ ನಂ 26ರಲ್ಲಿ ಚರಂಡಿಯ ಮೇಲೆ ಕವರ್ ಸ್ಲಾಬ್ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
38	ವಾರ್ಡ್ ನಂ 26ರಲ್ಲಿ ಟಿಪ್ ಟಾಪ್ ಮನೆ ಚರಂಡಿಯ ಮೇಲೆ ಕವರ್ ಸ್ಲಾಬ್ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
39	ವಾರ್ಡ್ ನಂ 27ರಲ್ಲಿ ನಾರಾಯಣರಾವ್ ಪ್ರೆಟ್ರೋಲ್ ಬಂಕ್ ಪಕ್ಕದ ರಸ್ತೆಯಲ್ಲಿ ಬಾಕ್ಸ್ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
40	ವಾರ್ಡ್ ನಂ 29ರಲ್ಲಿ ರಹೀಂ ಮನೆ ಎದುರು ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
41	ವಾರ್ಡ್ ನಂ 31ರಲ್ಲಿ ಪೈ ಅಂಗಡಿ ಮುಂಬಾಗ ಬಾಕ್ಸ್ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
42	ಡಾ:ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆಗಾಗಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳವರಿಗೆ ವಂತಿಕೆ ನೀಡಲು	0.30	ಟೆಂಡರ್ ಪ್ರಕ್ರಿಯಲ್ಲಿದೆ
43	ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡಲು	8.00	ಟೆಂಡರ್ ಪ್ರಕ್ರಿಯಲ್ಲಿದೆ
44	ಪೌರಕಾರ್ಮಿಕರ ದಿನಾಚರಣೆ	0.95	ಟೆಂಡರ್ ಪ್ರಕ್ರಿಯಲ್ಲಿದೆ
45	ಪೌರಕಾರ್ಮಿಕರಿಗೆ ಸಮವಸ್ತ್ರ ನೀಡುವುದು	1.50	ಟೆಂಡರ್ ಪ್ರಕ್ರಿಯಲ್ಲಿದೆ
46	ಪೌರ ಕಾರ್ಮಿಕರ ಆರೋಗ್ಯ ತಪಾಸಣೆಗಾಗಿ	1.00	ಟೆಂಡರ್ ಪ್ರಕ್ರಿಯಲ್ಲಿದೆ
47	ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನಳ ಸಂಪರ್ಕ ಇಲ್ಲದವರಿಗೆ ನಳಸಂಪರ್ಕ ಕಲ್ಪಿಸುವುದು	2.50	ಟೆಂಡರ್ ಪ್ರಕ್ರಿಯಲ್ಲಿದೆ
48	ವಾಲ್ಮಿಕಿ ಜಯಂತಿ ಆಚರಣೆಗಾಗಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳವರಿಗೆ ವಂತಿಕೆ ನೀಡಲು	0.30	ಟೆಂಡರ್ ಪ್ರಕ್ರಿಯಲ್ಲಿದೆ
49	ಸ್ವಯಂ ಉದ್ಯೋಗಕ್ಕೆ ಸಹಾಯದನ ನಲ್ಮ ಎಸ್.ಜೆ.ಎಸ್.ಆರ್.ವೈ ಮಾರ್ಗಸೂಚಿಯಂತೆ	1.00	ಟೆಂಡರ್ ಪ್ರಕ್ರಿಯಲ್ಲಿದೆ
50	ವೈದೀಕೀಯ /ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವವರಿಗೆ ಮಾರ್ಗಸೂಚಯಂತೆ ಗಣಕ ಯಂತ್ರ ನೀಡುವುದು	4.65	ಟೆಂಡರ್ ಪ್ರಕ್ರಿಯಲ್ಲಿದೆ
51	ವಾರ್ಡ್ ನಂ 3 ರಲ್ಲಿ ಬಡಜನತೆ ಸಂತೆ ಮಾಡಲು ಅನುಕೂಲವಾಗುವಂತೆ ಜಾಗದ ಅಭಿವೃದ್ಧಿ ಕಾಮಗಾರಿ	1.19	ಟೆಂಡರ್ ಪ್ರಕ್ರಿಯಲ್ಲಿದೆ
52	ಬಡತನ ರೇಖೆಗಿಂತ ಕೆಳಗಿರುವ ಖಾತೆ ಹೊಂದಿರುವ ಕುಟುಂಬಗಳಿಗೆ ನಳ ಸಂಪರ್ಕ ನೀಡುವುದು	2.13	ಟೆಂಡರ್ ಪ್ರಕ್ರಿಯಲ್ಲಿದೆ
53	ಸಾಗರ ನಗರಸಭೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಅಂಗವಿಕಲರಿಗೆ ರಾಯಂಪ್ ನಿರ್ಮಾಣ	1.10	ಟೆಂಡರ್ ಪ್ರಕ್ರಿಯಲ್ಲಿದೆ
54	ಅಂಗವಿಕಲರಿಗೆ ತ್ರಿಚಕ್ರ ಸ್ಕೂಟರ್/ಶ್ರವಣ ಪೆಟ್ಟಿಗೆ ನೀಡುವುದು	1.10	ಟೆಂಡರ್ ಪ್ರಕ್ರಿಯಲ್ಲಿದೆ
	ಮೊತ್ತ	122.37	

ಕ್ರ.ಸಂ	ಕಾಮಗಾರಿಗಳ ವಿವರ	ರೂ ಲಕ್ಷಗಳಲ್ಲಿ	ಭೌತಿಕ ಪ್ರಗತಿ

ಸಹಿ/-

ಪೌರಾಯುಕ್ತರು

ನಗರಸಭೆ, ಸಾಗರ

ನಗರಸಭೆ ಕಾರ್ಯಾಲಯ, ಸಾಗರ

Annexure-14

878

2017-18ನೇ ಸಾಲಿಗೆ ಎಸ್.ಎಫ್.ಸಿ ಮುಕ್ತ ನಿಧಿ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳ ವಿವರ

ಕ್ರ. ಸಂ	ಕಾಮಗಾರಿಯ ಹೆಸರು	ಮೊತ್ತ	ಬೌತಿಕ ಪ್ರಗತಿ
3	ಗುರುಬಸವಯ್ಯ ಲೇ ಔಟ್‌ನಲ್ಲಿ ಮಳೆ ನೀರು ಚರಂಡಿ ನಿರ್ಮಾಣ	3.00	ಕಾರ್ಯಾದೇಶ ನೀಡಲಾಗಿರುತ್ತದೆ ಕಾಮಗಾರಿಯು ನಡೆಯುವ ಸ್ಥಳದ ತಕರಾರು ಇರುತ್ತದೆ

ಸಹಿ/-

ಪೌರಾಯುಕ್ತರು

ನಗರಸಭೆ, ಸಾಗರ

2018–19ನೇ ಸಾಲಿಗೆ 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನ (~~ಉಜಟಿಜಡಿಚಿಟ ಃಚಿಥಿ ಉಡಿಚಿಟಿಣ~~ General Basic Grant) ಪ್ರಾರಂಭವಾಗದೇ ಇರುವ ಕಾಮಗಾರಿಗಳ ವಿವರ

Annexure – 15

878

ಕ್ರ.ಸಂ	ಕಾಮಗಾರಿಗಳ ವಿವರ	ರೂ ಲಕ್ಷಗಳಲ್ಲಿ	ಬೌತಿಕ ಪ್ರಗತಿ
1	ವಾರ್ಡ್ ನಂ 1 ಹಂಚಿನ ಕಾರ್ಖಾನೆ ಲೇ ಔಟ್‌ನಲ್ಲಿ ಹೊಸ ಪೈಪ್ ಲೈನ್ ಅಳವಡಿಸುವುದು	1.20	ಟೆಂಡರ್ ಪ್ರಕ್ರಿಯಲ್ಲಿದೆ
2	ವಾರ್ಡ್ ನಂ 27ರಲ್ಲಿ ಇರುವ ಸಮುದಾಯ ಭವನದಲ್ಲಿ ಸಂಪ್ ನಿರ್ಮಿಸಿ ಬಾವಿಗೆ ಪಂಪ್ ಮೋಟಾರ್ ಅಳವಡಿಸಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವುದು	1.50	ಟೆಂಡರ್ ಪ್ರಕ್ರಿಯಲ್ಲಿದೆ
3	ಸಾಗರ ನಗರಸಭೆ ವ್ಯಾಪ್ತಿಯಲ್ಲಿನ ಕಂಬಳಿಕೊಪ್ಪದಲ್ಲಿರುವ, ಎಸ್.ಎನ್. ನಗರ ಬೀಡಿ ಕ್ವಾಟ್ರಸ್, ವಿಜಯನಗರ, ಹಳೆಯ ನೀರು ಶುದ್ದೀಕರಣ ಘಟಕ, ಶ್ರೀಧರ ನಗರ, ಎಲ್.ಬಿ ನಗರದಲ್ಲಿರುವ ಹಳೆಯ ಮೇಲ್ಮಟ್ಟದ ಜಲ ಸಂಗ್ರಹಣಾಗಾರಕ್ಕೆ ಗೇಜ್ ಬದಲಿಸುವುದು ಹಾಗೂ ಏಣಿ ಅಳವಡಿಸಿ ಟ್ಯಾಂಕ್‌ಗಳನ್ನು ದುರಸ್ಥಿ ಪಡಿಸಿ ಬಣ್ಣ ಬಳಿಯುವುದು.	9.30	ಟೆಂಡರ್ ಪ್ರಕ್ರಿಯಲ್ಲಿದೆ
4	ಸಾಗರ ನಗರಸಭೆಯ ಹಳೆಯ ಕುಡಿಯುವ ನೀರು ಪೂರೈಸುವ ಘಟಕದಲ್ಲಿ ಕೂಡು ರಸ್ತೆ ಅಭಿವೃದ್ದೀ ಪಡಿಸಿ ಗ್ರಿಲ್ ಗೇಟ್ ಅಳವಡಿಸುವುದು	5.00	ಟೆಂಡರ್ ಪ್ರಕ್ರಿಯಲ್ಲಿದೆ
5	ಸಾಗರ ನಗರದಲ್ಲಿರುವ ಬೋರ್‌ವೆಲ್‌ಗಳಿಗೆ ಪಂಪ್ ಮೋಟಾರ್ ಅಳವಡಿಸುವುದು	6.70	ಟೆಂಡರ್ ಪ್ರಕ್ರಿಯಲ್ಲಿದೆ
6	ನಗರಸಭೆ ಕಛೇರಿ ಕಟ್ಟಡಕ್ಕೆ ಕುಡಿಯುವ ನೀರು ಸರಬರಾಜು ಕಾಮಗಾರಿ	5.00	ಟೆಂಡರ್ ಪ್ರಕ್ರಿಯಲ್ಲಿದೆ
7	ಸಾಗರ ಹೋಟೆಲ್ ಸರ್ಕಲ್‌ನ ಕರಂಜಿಗೆ ನೀರು ಸರಬರಜು ಕೆಲಸ	1.50	ಟೆಂಡರ್ ಪ್ರಕ್ರಿಯಲ್ಲಿದೆ
8	ವಿಜಯ ನಗರ ಪಾರ್ಕಗೆ ನೀರುಸರಬರಾಜು ಕೆಲಸ	2.00	ಟೆಂಡರ್ ಪ್ರಕ್ರಿಯಲ್ಲಿದೆ
9	ಪಾರ್ಕಗಳಿಗೆ ನೀರು ಸರಬರಾಜು ಪೋರೈಕೆ	1.50	ಟೆಂಡರ್ ಪ್ರಕ್ರಿಯಲ್ಲಿದೆ
10	ವಾರ್ಡ್ ನಂ 1 ಸೊರಬ ರಸ್ತೆಯಲ್ಲಿ ನಿರ್ಮಿಸುತ್ತಿರುವ ಸಾರ್ವಜನಿಕ ಶೌಚಾಲಯದ ಮುಂದುವರೆದ ಕಾಮಗಾರಿ	1.25	ಟೆಂಡರ್ ಪ್ರಕ್ರಿಯಲ್ಲಿದೆ
11	ವಾರ್ಡ್ ನಂ 5ರಲ್ಲಿ ಅಂಬೇಡ್ಕರ್ ಭವನಕ್ಕೆ ಶೌಚಾಲಯ	2.60	ಟೆಂಡರ್ ಪ್ರಕ್ರಿಯಲ್ಲಿದೆ
12	ವಾರ್ಡ್ ನಂ 16ರಲ್ಲಿ ಗಾಂಧಿನಗರ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣಕ್ಕೆ ಶೌಚಾಲಯ ನಿರ್ಮಾಣ	3.53	ಟೆಂಡರ್ ಪ್ರಕ್ರಿಯಲ್ಲಿದೆ
13	ವಾರ್ಡ್ ನಂ 16ರಲ್ಲಿ ಅಗ್ರಹಾರ ಸರ್ಕಲ್‌ನಲ್ಲಿ ಶೌಚಾಲಯದ ಮುಂದುವರೆದ ಕಾಮಗಾರಿ	1.25	ಟೆಂಡರ್ ಪ್ರಕ್ರಿಯಲ್ಲಿದೆ
14	ವಾರ್ಡ್ ನಂ 11 ಅಂಬೇಡ್ಕರ್ ಭವನದಲ್ಲಿ ಶೌಚಾಲಯ ನಿರ್ಮಾಣ	2.60	ಟೆಂಡರ್ ಪ್ರಕ್ರಿಯಲ್ಲಿದೆ
15	ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕಕ್ಕೆ ಅವಶ್ಯವಿರುವ ಯಂತ್ರೋಪಕರಣಗಳ ಖರೀದಿಗಾಗಿ	42.94	ಟೆಂಡರ್ ಪ್ರಕ್ರಿಯಲ್ಲಿದೆ
16	ಸಂಗಳ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಗೇಟ್‌ಗೆ ಕೌ ಕ್ಯಾಚರ್ ಅಳವಡಿಸುವುದು	2.00	ಟೆಂಡರ್ ಪ್ರಕ್ರಿಯಲ್ಲಿದೆ
17	ಘನ ತ್ಯಾಜಜ್ಯ ವಿಲೇವಾರಿ ಘಟಕದಲ್ಲಿ ಚರಂಡಿ ನಿರ್ಮಾಣ	22.46	ಟೆಂಡರ್ ಪ್ರಕ್ರಿಯಲ್ಲಿದೆ
18	ವಾರ್ಡ್ ನಂ 2ರಲ್ಲಿ ಅಮೃತ ಮನೆ ಎದುರು ಬಾಕ್ಸ್ ಚರಂಡಿ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
19	ವಾರ್ಡ್ ನಂ 3ರಲ್ಲಿ ಶ್ರೀಧರ ನಗರ 5ನೇ ಮುಖ್ಯ ರಸ್ತೆಯಿಂದ ಮಸೀದಿವರೆಗೆ ರಸ್ತೆ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
20	ವಾರ್ಡ್ ನಂ 4ರಲ್ಲಿ ಕೆಳದಿ ರಸ್ತೆ ಈದ್ಗಾ ಮೈದಾನದ ಎದುರು ಇರುವ ಶ್ರೀ ಘಂಟೆ ಭೂತೇಶ್ವರ ದೇವಸ್ಥಾನದಿಂದ (ಬಾವಿ ಕಟ್ಟೆಯಿಂದ ಚೆನ್ನಳ್ಳಿ ಮನೆಯವರೆಗೆ ಬಾಕ್ಸ್ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
21	ವಾರ್ಡ್ ನಂ 5ರಲ್ಲಿ ಮಾಲತೇಶ್ ಮನೆಯಿಂದ ರಾಜಗುರು ಪಾರ್ಕ್‌ವರೆಗೆ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ

ಕ್ರ.ಸಂ	ಕಾಮಗಾರಿಗಳ ವಿವರ	ರೂ ಲಕ್ಷಗಳಲ್ಲಿ	ಬೌತಿಕ ಪ್ರಗತಿ
22	ವಾರ್ಡ್ ನಂ 6ರಲ್ಲಿ ಶಾಂತಿ ನಗರದಲ್ಲಿ ಚರಂಡಿ ನಿರ್ಮಾಣ ಮತ್ತು ಡೆಕ್ ಸ್ಲಾಬ್ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
23	ವಾರ್ಡ್ ನಂ 7ರಲ್ಲಿ ರಾಜಗುರು ಕಲ್ಯಾಣ ಮಂಟಪದ ಹತ್ತಿರ ಬಾಕ್ಸ್ ಚರಂಡಿ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
24	ವಾರ್ಡ್ ನಂ 8ರಲ್ಲಿ ಚರಂಡಿ ನಿರ್ಮಾಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
25	ವಾರ್ಡ್ ನಂ 9ರಲ್ಲಿ ಲೀಲಕ್ಕನ ಮನೆಯಿಂದ ಹೊಳೆಯ ತನಕ ಬಾಕ್ಸ್ ಚರಂಡಿ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
26	ವಾರ್ಡ್ ನಂ 10ರಲ್ಲಿ ಚರಂಡಿ ದುರಸ್ತಿ ಕೆಲಸ	2.00	ಟೆಂಡರ್ ಪ್ರಕ್ರಿಯಲ್ಲಿದೆ
27	ವಾರ್ಡ್ ನಂ 11ರಲ್ಲಿ ನಾಗಪ್ಪ ಲೇ ಔಟ್‌ನಲ್ಲಿ ಹನುಮಂತಪ್ಪನವರ ಮನೆಯಿಂದ ನಿರಂಜನ ಮನೆಯವರೆಗೆ ಬಾಕ್ಸ್ ಚರಂಡಿ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
28	ವಾರ್ಡ್ ನಂ 12ರಲ್ಲಿ ಪೈ ಅಂಗಡಿ ಎದುರು ಭಾಗದಿಂದ ಶ್ರೀನಿವಾಸ ಭಟ್ಟರ ಮನೆಯವರೆಗೆ ಎರಡೂ ಬದಿ ಚರಂಡಿ ಮೇಲೆ ಪ್ರೀಕ್ಯಾಸ್ಟ್ ಕವರ್ ಸ್ಲಾಬ್ ಅಳವಡಿಸುವುದು	2.50	ಟೆಂಡರ್ ಪ್ರಕ್ರಿಯಲ್ಲಿದೆ
29	ವಾರ್ಡ್ ನಂ 13ರಲ್ಲಿ ಚರ್ಚ್ ರಸ್ತೆ ದಾಮೋದರ ಹಾರ್ಡ್‌ವೇರ್ ಪಕ್ಕದ ಕನ್ಸ್‌ರ್‌ವೆನ್ಸಿಯಲ್ಲಿ ಕೆ.ಇ.ಬಿ ಸುರೇಂದ್ರರವರ ಮನೆಯಿಂದ ಎಸ್.ಬಿ.ಎಮ್ ಪ್ಲೋರಾ ಮೇಡಂ ಮನೆಯವರೆಗೆ ಬಾಕ್ಸ್ ಚರಂಡಿ ನಿರ್ಮಾಣ	3.00	ಟೆಂಡರ್ ಪ್ರಕ್ರಿಯಲ್ಲಿದೆ
30	ವಾರ್ಡ್ ನಂ 13ರಲ್ಲಿ ವಿಠಲ್ ದೇವಸ್ಥಾನದ ಹತ್ತಿರ ಚರಂಡಿಗೆ ಪ್ರೀಕ್ಯಾಸ್ಟ್ ಕವರ್ ಸ್ಲಾಬ್ ಅಳವಡಿಸುವುದು	1.50	ಟೆಂಡರ್ ಪ್ರಕ್ರಿಯಲ್ಲಿದೆ
31	ವಾರ್ಡ್ ನಂ 14ರಲ್ಲಿ ಶಿವಾಜಿ ರಸ್ತೆ ಮತ್ತು ಮಾರಿಕಾಂಭ ರಸ್ತೆಯಲ್ಲಿ ಎರಡೂ ಕಡೆಗಳಲ್ಲಿ ಚರಂಡಿಯ ಮೇಲೆ ಸಿಮೆಂಟ್ ಬ್ಲಾಕ್‌ನಿಂದ ಮುಚ್ಚುವುದು	3.20	ಟೆಂಡರ್ ಪ್ರಕ್ರಿಯಲ್ಲಿದೆ
32	ವಾರ್ಡ್ ನಂ 21 ರಲ್ಲಿ ರಸ್ತೆಯಲ್ಲಿ ಎರಡೂ ಕಡೆಗಳಲ್ಲಿ ಚರಂಡಿ ನಿರ್ಮಾಣ	1.50	ಟೆಂಡರ್ ಪ್ರಕ್ರಿಯಲ್ಲಿದೆ
33	ವಾರ್ಡ್ ನಂ 19 ರಲ್ಲಿ ಉದ್ಯಾನವನಕ್ಕೆ ವಾಕಿಂಗ್ ಟ್ರಾಕ್ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
34	ವಾರ್ಡ್ ನಂ 14 ರಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸುವುದು	2.00	ಟೆಂಡರ್ ಪ್ರಕ್ರಿಯಲ್ಲಿದೆ
35	ವಾರ್ಡ್ ನಂ 15 ರಲ್ಲಿ ಉದ್ಯಾನವನ ನಿರ್ಮಾಣ	0.50	ಟೆಂಡರ್ ಪ್ರಕ್ರಿಯಲ್ಲಿದೆ
36	ವಾರ್ಡ್ ನಂ 28 ರಲ್ಲಿ ಉದ್ಯಾನವನ ನಿರ್ಮಾಣ	1.25	ಟೆಂಡರ್ ಪ್ರಕ್ರಿಯಲ್ಲಿದೆ
37	ವಾರ್ಡ್ ನಂ 29 ರಲ್ಲಿ ಉದ್ಯಾನವನ ನಿರ್ಮಾಣ	1.25	ಟೆಂಡರ್ ಪ್ರಕ್ರಿಯಲ್ಲಿದೆ
38	ವಾರ್ಡ್ ನಂ 10 ರಲ್ಲಿ ಉದ್ಯಾನವನ ನಿರ್ಮಾಣ	0.50	ಟೆಂಡರ್ ಪ್ರಕ್ರಿಯಲ್ಲಿದೆ
39	ವಾರ್ಡ್ ನಂ 3 ರಲ್ಲಿ ಉದ್ಯಾನವನ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
40	ವಾರ್ಡ್ ನಂ 12 ರಲ್ಲಿ ಗಾಂಧೀ ಮೈಧಾನ ಅಬಿವೃದ್ದೀ ಪಡಿಸುವುದು	1.74	ಟೆಂಡರ್ ಪ್ರಕ್ರಿಯಲ್ಲಿದೆ
41	ವಾರ್ಡ್ ನಂ 1ರಲ್ಲಿ ಗೋಪಾಲ ಗೌಡ ನಗರ ಬಸವೇಶ್ವರ ನಗರಕ್ಕೆ ರಸ್ತೆ ನಿರ್ಮಾಣ	4.00	ಟೆಂಡರ್ ಪ್ರಕ್ರಿಯಲ್ಲಿದೆ
42	ವಾರ್ಡ್ ನಂ 3ರಲ್ಲಿ ಶ್ರೀಧರ ನಗರದಲ್ಲಿ ರಸ್ತೆ ನಿರ್ಮಾಣ	2.40	ಟೆಂಡರ್ ಪ್ರಕ್ರಿಯಲ್ಲಿದೆ
43	ವಾರ್ಡ್ ನಂ 4ರಲ್ಲಿ ಸುಬಾಷ್ ನಗರ ಅಂಗನವಾಡಿ ಎದುರು ಭಾಗ ರಸ್ತೆ, ಸೊರಬ ರಸ್ತೆ ಡಾಂಬರೀಕರಣ	2.40	ಟೆಂಡರ್ ಪ್ರಕ್ರಿಯಲ್ಲಿದೆ
44	ವಾರ್ಡ್ ನಂ 7ರಲ್ಲಿ ರಾಜಗುರು ಕಲ್ಯಾಣ ಮಂಟಪದ ಹತ್ತಿರ ರಸ್ತೆ ಡಾಂಬರೀಕರಣ ಕಾಮಗಾರಿ	2.40	ಟೆಂಡರ್ ಪ್ರಕ್ರಿಯಲ್ಲಿದೆ
45	ವಾರ್ಡ್ ನಂ 9ರಲ್ಲಿ ಪ್ರಗತಿ ಶಾಲೆ ಪಕ್ಕ ಡಾಂಬರೀಕರಣ	1.50	ಟೆಂಡರ್ ಪ್ರಕ್ರಿಯಲ್ಲಿದೆ
46	ವಾರ್ಡ್ ನಂ 10ರಲ್ಲಿ ಕೆ.ಇ.ಬಿ ಪಕ್ಕದ ರಸ್ತೆಗೆ ಇಂಟರ್ ಲಾಕ್ ಪೇವರ್ ಅಳವಡಿಸುವುದು	3.00	ಟೆಂಡರ್ ಪ್ರಕ್ರಿಯಲ್ಲಿದೆ

ಕ್ರ.ಸಂ	ಕಾಮಗಾರಿಗಳ ವಿವರ	ರೂ ಲಕ್ಷಗಳಲ್ಲಿ	ಬೌತಿಕ ಪ್ರಗತಿ
47	ವಾರ್ಡ್ ನಂ 15ರಲ್ಲಿ ಸಂಗಮೇಶ್ವರ ರಸ್ತೆಯಲ್ಲಿ ಡಾಂಬರೀಕರಣ ಕಾಮಗಾರಿ	4.00	ಟೆಂಡರ್ ಪ್ರಕ್ರಿಯಲ್ಲಿದೆ
48	ವಾರ್ಡ್ ನಂ 17ರಲ್ಲಿ ಎಸ್.ವಿ.ಪಿ ಕಾಲೋನಿಯಲ್ಲಿ ವಸತಿ ಗೃಹಗಳ ಹಿಂಭಾಗ ಕನ್ಸರ್‌ವೆನಸಿ ರಸ್ತೆ ಅಭಿವೃದ್ಧಿ	1.50	ಟೆಂಡರ್ ಪ್ರಕ್ರಿಯಲ್ಲಿದೆ
49	ವಾರ್ಡ್ ನಂ 18ರಲ್ಲಿ ಲೀಲಾವತಿ ಮನೆ ಹತ್ತಿರ ರಸ್ತೆ ಡಾಂಬರೀಕರಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
50	ವಾರ್ಡ್ ನಂ 20ರಲ್ಲಿ ಜೆ.ಪಿ. ರಸ್ತೆ 1ನೇ ತಿರುವು (ಎಲ್.ಐ.ಸಿ ಹಿಂಭಾಗ) ರಸ್ತೆ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
51	ವಾರ್ಡ್ 23ರಲ್ಲಿ ಸಾರಮ್ಮನ ಮನೆ ಹತ್ತಿರ ಚರಂಡಿ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
52	ವಾರ್ಡ್ ನಂ 24ರಲ್ಲಿ ಅಬ್ಬಾಸ್ ಮನೆ ಹತ್ತಿರ ರಸ್ತೆ ಡಾಂಬರೀಕರಣ	2.50	ಟೆಂಡರ್ ಪ್ರಕ್ರಿಯಲ್ಲಿದೆ
53	ವಾರ್ಡ್ ನಂ 16ರಲ್ಲಿ ಗಾಂಧಿನಗರ 1ನೇ ಕ್ರಾಸ ಬಲ ಬದಿಗೆ 1 ಮತ್ತು 2 ತಿರುವಿನ ರಸ್ತೆ ನಿರ್ಮಾಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
54	ವಾರ್ಡ್ ನಂ 28ರಲ್ಲಿ ರಸ್ತೆ ಡಾಂಬರೀಕರಣ	2.00	ಟೆಂಡರ್ ಪ್ರಕ್ರಿಯಲ್ಲಿದೆ
55	ವಾರ್ಡ್ ನಂ 1 ಗೋಪಾಲ ಗೌಡ ನಗರ ಮಹೇಂದ್ರ ಮನೆಯಿಂದ ಸುಬ್ರಮಣ್ಯ ಭಟ್ರು ಮನೆಯವರೆಗೆ ಬೀದಿ ದೀಪ ದೀಪದ ಲೈನ್ ಎಳೆದು ದೀಪ ಅಳವಡಿಸುವುದು	1.50	ಟೆಂಡರ್ ಪ್ರಕ್ರಿಯಲ್ಲಿದೆ
56	ಅಣಲೇಕೊಪ್ಪ ಅಗ್ನಿ ಶಾಮಕ ಸಿಬ್ಬಂದಿಗಳ ವಸತಿ ಗೃಹದ ಮುಂಭಾಗದ ರಸ್ತೆಗೆ ಬೀದಿ ದೀಪದ ಲೈನ್ ಎಳೆದು ದೀಪ ಅಳವಡಿಸುವುದು	1.00	ಟೆಂಡರ್ ಪ್ರಕ್ರಿಯಲ್ಲಿದೆ
57	ವಾರ್ಡ್ ನಂ 9ರಲ್ಲಿ ಎಲ್.ಬಿ ನಗರ ಹಿಟ್ಟಿನ ಗಿರಣಿಯಿಂದ ಎನ್.ಹೆಚ್ ವರೆಗೆ ಬೀದಿ ದೀಪದ ಲೈನ್ ಎಳೆದು ದೀಪ ಅಳವಡಿಸುವುದು	1.00	ಟೆಂಡರ್ ಪ್ರಕ್ರಿಯಲ್ಲಿದೆ
58	ಸಾಗರ ನಗರಸಭೆ ವ್ಯಾಪ್ತಿಯ ಬೀದಿ ದೀಪಗಳ ಕಂಟ್ರೋಲ್ ಸ್ವಿಚ್‌ಗೆ ಮತ್ತು ವಿದ್ಯುತ್ ಮಾಪಕಕ್ಕೆ ಹೊಸದಾಗಿ ಬಾಕ್ಸ್ ಗಳನ್ನು ಅಳವಡಿಸುವುದು	3.00	ಟೆಂಡರ್ ಪ್ರಕ್ರಿಯಲ್ಲಿದೆ
59	ಸಾಗರ ನಗರಸಭೆ ವಾರ್ಡ ನಂ 16ವ್ಯಾಪ್ತಿಯ ಐ.ಬಿ ಸರ್ಕಲ್‌ನಲ್ಲಿ ಸೆಮಿ ಹೈ ಮಾಸ್ಟ್ ದೀಪ ಅಳವಡಿಸುವುದು	4.00	ಟೆಂಡರ್ ಪ್ರಕ್ರಿಯಲ್ಲಿದೆ
60	ವಾರ್ಡ್ ನಂ 31ರಲ್ಲಿ ವರದಾ ಕಾಲೋನಿ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	2.00	ಟೆಂಡರ್ ಪ್ರಕ್ರಿಯಲ್ಲಿದೆ
61	ವಾರ್ಡ್ ನಂ 8ರಲ್ಲಿ ಸುಬ್ರಮಣ್ಯ ದೇವಸ್ಥಾನದ ಎದುರು ಸೆಮಿ ಹೈ ಮಾಸ್ಟ್ ದೀಪ ಅಳವಡಿಸುವುದು	4.00	ಟೆಂಡರ್ ಪ್ರಕ್ರಿಯಲ್ಲಿದೆ
62	ವಾರ್ಡ್ ನಂ 6ರಲ್ಲಿ ಶಿರವಾಳ ರಸ್ತೆ ಪಕ್ಕದ ರಸ್ತೆಗೆ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	0.50	ಟೆಂಡರ್ ಪ್ರಕ್ರಿಯಲ್ಲಿದೆ
63	ವಾರ್ಡ್ ನಂ 21ರಲ್ಲಿ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	1.00	ಟೆಂಡರ್ ಪ್ರಕ್ರಿಯಲ್ಲಿದೆ
64	ವಾರ್ಡ್ ನಂ 23ರಲ್ಲಿ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	1.20	ಟೆಂಡರ್ ಪ್ರಕ್ರಿಯಲ್ಲಿದೆ
65	ವಾರ್ಡ್ ನಂ 26ರಲ್ಲಿ ಜನ್ನತ ಗಲ್ಲಿ ಗಣಪತಿ ಇಡುವ ಕಡೆಗೆ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	1.50	ಟೆಂಡರ್ ಪ್ರಕ್ರಿಯಲ್ಲಿದೆ
66	ವಾರ್ಡ್ ನಂ 19ರಲ್ಲಿ ರಾಮನಗರ ಕ್ರಾಸ್ ರಸ್ತೆಗೆ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	0.77	ಟೆಂಡರ್ ಪ್ರಕ್ರಿಯಲ್ಲಿದೆ
67	ವಾಡ ನಂ 9ರಲ್ಲಿ ಇಂದಿರಾ ನಗರದಲ್ಲಿ ಬೀದಿ ದೀಪ ಬೀದಿ ದೀಪದ ಲೈನ್ ಎಳೆದು ಬೀದಿ ದೀಪ ಆಳವಡಿಸುವುದು	1.00	ಟೆಂಡರ್ ಪ್ರಕ್ರಿಯಲ್ಲಿದೆ
68	ವಾರ್ಡ್ ನಂ 6ರಲ್ಲಿ ಶಿರವಾಳ ರಸ್ತೆ ಖಬರಸ್ಥಾನದಲ್ಲಿ ಕಟ್ಟಡ ಅಭಿವೃದ್ಧಿ ಕಾಮಗಾರಿ	4.50	ಟೆಂಡರ್ ಪ್ರಕ್ರಿಯಲ್ಲಿದೆ
69	ವಾರ್ಡ್ ನಂ 30ರಲ್ಲಿ ಅಂಗನವಾಡಿ ಮುಂದುವರೆದ ಕಾಮಗಾರಿ	3.00	ಟೆಂಡರ್ ಪ್ರಕ್ರಿಯಲ್ಲಿದೆ
70	ಸಮುದಾಯ ಭವನ ರೀಪೇರಿ	1.00	ಟೆಂಡರ್ ಪ್ರಕ್ರಿಯಲ್ಲಿದೆ
71	ಪೋಲೀಸ ಕ್ವಾರ್ಟಸ ಸಮುದಾಯ ಭವನ ರೀಪೇರಿ	1.00	ಟೆಂಡರ್ ಪ್ರಕ್ರಿಯಲ್ಲಿದೆ
72	ಸಮುದಾಯ ಭವನ ರೀಪೇರಿ	1.74	ಟೆಂಡರ್ ಪ್ರಕ್ರಿಯಲ್ಲಿದೆ
	ಒಟ್ಟು ಮೊತ್ತ	224.68	

ಕ್ರ.ಸಂ	ಕಾಮಗಾರಿಗಳ ವಿವರ	ರೂ ಲಕ್ಷಗಳಲ್ಲಿ	***ಬೌತಿಕ ಪ್ರಗತಿ***

ಸಹಿ/-
ಪೌರಾಯುಕ್ತರು
ನಗರಸಭೆ, ಸಾಗರ

ನಗರಸಭೆ ಕಾರ್ಯಾಲಯ, ಸಾಗರ

Annexure – 16 878

2016–17ನೇ ಸಾಲಿಗೆ 14ನೇ ಹಣಕಾಸು General Performance Grant ಯೋಜನೆಯಡಿಯಲ್ಲಿ ಪ್ರಾರಂಭವಾಗದಿರುವ ಕಾಮಗಾರಿಗಳ ವಿವರ

ಕ್ರ ಸಂ	ಕಾಮಗಾರಿಯ ಹೆಸರು	ಮೊತ್ತ	ಬೌತಿಕ ಪ್ರಗತಿ
1	(1) ಸಾಗರ ನಗರದಲ್ಲಿ ಗಾಂಧಿ ಮೈದಾನ ಜಾಕ್‌ವೆಲ್ ಹತ್ತಿರ ಹಾಗೂ ಗಾಂಧಿನಗರದಲ್ಲಿ ಬೀದಿ ದೀಪದ ಟ್ರಾನ್ಸ್‌ಫಾರ್ಮರ್ ಅಳವಡಿಸಲು ಪ್ಲಾಟ್ ಫಾರಂ ನಿರ್ಮಾಣ ರೂ 2.00	5.87	ಬದಲಿ ಕಾಮಗಾರಿಗೆ ಪ್ರಸ್ತಾವನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳವರಿಗೆ ಸಲ್ಲಿಸಲಾಗಿದೆ.
2	(2) ವಿಜಯ ನಗರದಲ್ಲಿ ಉದ್ಯಾನವನದಲ್ಲಿ ಬೀದಿ ದೀಪ ಅಳವಡಿಸುವುದು ರೂ 2.00		ಬದಲಿ ಕಾಮಗಾರಿಗೆ ಪ್ರಸ್ತಾವನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳವರಿಗೆ ಸಲ್ಲಿಸಲಾಗಿದೆ.
3	(3) ನೀರ್‍ಗೋಡು ಬಡಾವಣೆ ಬಾಲಚಂದ್ರ ಮನೆ ಹತ್ತಿರ ಬೀದಿ ದೀಪದ ಲೈನ್ ಅಳವಡಿಸುವುದು ರೂ 1.87		ಬದಲಿ ಕಾಮಗಾರಿಗೆ ಪ್ರಸ್ತಾವನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳವರಿಗೆ ಸಲ್ಲಿಸಲಾಗಿದೆ.
4	(1) ನೆಹರೂ ನಗರದಲ್ಲಿರುವ ಖಬ್ರಸ್ಥಾನದಲ್ಲಿ ಶವ ಇಡುವ ಕಟ್ಟಡದ ಬಾಕಿ ಉಳಿದ ಕಾಮಗಾರಿ ರೂ 1.50	2.94	ಮರು ಟೆಂಡರ್ ಕರೆಯಲಾಗಿದೆ
5	(2) ಚಂದ್ರಮಾವಿನ ಕೊಪ್ಪಲು ಸ್ಮಶಾನದ ಅಭಿವೃದ್ಧಿ ರೂ 1.44		ಮರು ಟೆಂಡರ್ ಕರೆಯಲಾಗಿದೆ

ಸಹಿ/–
ಪೌರಾಯುಕ್ತರು
ನಗರಸಭೆ, ಸಾಗರ

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	1313
ಸದಸ್ಯರ ಹೆಸರು	:	ಶ್ರೀ ಜಿ.ಬಿ. ಜ್ಯೋತಿ ಗಣೇಶ್ (ತುಮಕೂರು ನಗರ)
ಉತ್ತರಿಸಬೇಕಾದ ದಿನಾಂಕ	:	12-12-2018
ಉತ್ತರಿಸುವ ಸಚಿವರು	:	ಮಾನ್ಯ ನಗರಾಭಿವೃದ್ಧಿ ಸಚಿವರು.

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ಜಿಐಎಸ್ ಮ್ಯಾಪಿಂಗ್ ಸಿಸ್ಟಂ ಅನ್ನು ರಾಜ್ಯದ ಯಾವ ಯಾವ ನಗರಗಳಲ್ಲಿ ಪೂರ್ಣಗೊಳಿಸಲಾಗಿದೆ; ಯಾವ ಯಾವ ನಗರಗಳಲ್ಲಿ ಯೋಜನೆ ಆರಂಭಿಸಲು ಮಂಜೂರಾತಿ ದೊರಕಿದೆ;	ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ : ನಅಇ 67 ಸಿಎಸ್ಎಸ್ 2018; ಬೆಂಗಳೂರು, ದಿ: 05-11-2018 ಹಾಗೂ ದಿ. 30-11-2018, ರ ಪ್ರಕಾರ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ಬೆಂಗಳೂರು ಹೊರತು ಪಡಿಸಿ) ಜಿಐಎಸ್ ಆಧಾರಿತ ಆಸ್ತಿಗಳ ಸಮೀಕ್ಷೆಯನ್ನು ನಡೆಸಲು, ಮಂಜೂರಾತಿ ನೀಡಲಾಗಿದೆ. ಮೊದಲನೇ ಹಂತದಲ್ಲಿ 10 ಮಹಾನಗರ ಪಾಲಿಕೆ, 4 ನಗರ ಸಭೆ, 2 ಪುರಸಭೆ ಮತ್ತು 2 ಪಟ್ಟಣ ಪಂಚಾಯಿತಿಗಳಲ್ಲಿ ಸಮೀಕ್ಷೆ ಕಾರ್ಯವನ್ನು ಪ್ರಾರಂಭಿಸಲು ಆದೇಶದಲ್ಲಿ ನಿರ್ದೇಶಿಸಲಾಗಿದೆ. ಆದಾಗ್ಯೂ ಸ್ಮಾರ್ಟ್ ಸಿಟಿ ಯೋಜನೆಯಡಿ 1) ದಾವಣಗೆರೆ, 2) ಶಿವಮೊಗ್ಗ, 3) ಹುಬ್ಬಳ್ಳಿ-ಧಾರವಾಡ, 4) ಬೆಳಗಾವಿ, 5) ಮಂಗಳೂರು ಮತ್ತು 6) ತುಮಕೂರು ನಗರಗಳಿಗೆ ಜಿಐಎಸ್ ಸಿಟಿಜನ್ ಪೋರ್ಟಲ್ ಒದಗಿಸಲು ಆಉಖ&ಆ ದರದಡಿ ರೂ. 3.99 ಕೋಟಿ ವೆಚ್ಚದೊಂದಿಗೆ ಜಿಐಎಸ್ ತಂತ್ರಾಂಶವನ್ನು ಖರೀದಿಸಲಾಗಿದೆ. ಈ ಯೋಜನೆ ಮುಖ್ಯ ಉದ್ದೇಶವು ಆಯಾ-ನಗರದ ಮುಖ್ಯ ಸ್ಥಳಗಳನ್ನು ಜಿಐಎಸ್ ನಕ್ಷೆಯಲ್ಲಿ ಗುರುತಿಸಿ ನಗರದ ನಾಗರೀಕರಿಗೆ ಅನುಕೂಲವಾಗುವಂತೆ ಜಿಐಎಸ್ ಅಪ್ಲಿಕೇಶನ್ ಸಿದ್ಧಪಡಿಸುವುದಾಗಿರುತ್ತದೆ.
ಆ)	ತುಮಕೂರು ಮಹಾನಗರ ಪಾಲಿಕೆಯು ನಗರಸಭೆ ಆಗಿದ್ದಾಗ ಜಿಐಎಸ್ ಮ್ಯಾಪಿಂಗ್ ಮಾಡಲು ಎಷ್ಟು ಹಣ ಖರ್ಚು ಮಾಡಲಾಗಿತ್ತು. ಆ ಯೋಜನೆಯು ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ;	ಜಿಐಎಸ್ ಮ್ಯಾಪಿಂಗ್ ಸಿಸ್ಟಂ ಯೋಜನೆಯು ತುಮಕೂರು ಸ್ಮಾರ್ಟ್ ಸಿಟಿ ಪ್ರಸ್ತಾವನೆಯಲ್ಲಿ ಸೇರಿರುವುದಿಲ್ಲ. ಹಾಗಾಗಿ ಜಿಐಎಸ್ ವಿಷಯದ ಬಗ್ಗೆ ಅನುಭವ ಹೊಂದಿರುವ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿರುವುದಿಲ್ಲ.
ಇ)	ಈ ಯೋಜನೆ ಈ ಹಿಂದೆ ಜಾರಿ ಆಗಿದ್ದರೂ ಸಹ ಈಗ ಪುನಃ ಇದೇ ಯೋಜನೆಗೆ ಹಣ ವ್ಯಯಿಸುತ್ತಿರುವುದೇಕೆ; ಯೋಜನೆ ಸಮರ್ಪಕವಾಗಿ ಇಲ್ಲದಿದ್ದಲ್ಲಿ ಯೋಜನೆ ಜಾರಿಗೊಳಿಸಿದ ಕಂಪನಿ ಮೇಲೆ ಯಾವ ಕ್ರಮ ಜರುಗಿಸಲಾಗಿದೆ;	ಜಿಐಎಸ್ ಆಧಾರಿತ ಮ್ಯಾಪಿಂಗ್ ಸಿಸ್ಟಂ ಸಮೀಕ್ಷೆ ಈ ಹಿಂದೆ ಜಾರಿಯಾಗಿರುವುದಿಲ್ಲ. ಈ ಮುಂಚೆ ನಿರ್ಮಲ ನಗರ ಯೋಜನೆಯಡಿ ಆಸ್ತಿ ಸಮೀಕ್ಷೆ ನಡೆಸಲಾಗಿದ್ದು, ಈ ಯೋಜನೆಯನ್ನು ಇಲಾಖಾ ವತಿಯಿಂದಲೇ ಕೈಗೊಳ್ಳಲಾಗಿದೆ.
ಈ)	ತುಮಕೂರು ಮಹಾನಗರ ಪಾಲಿಕೆಯಲ್ಲಿ ಮತ್ತು ತುಮಕೂರು ಸ್ಮಾರ್ಟ್‌ಸಿಟಿ ಕಂಪನಿಯಲ್ಲಿ ಜಿಐಎಸ್ ಬಗ್ಗೆ ಅನುಭವ ಇರುವ ಎಷ್ಟು ಜನ ಸಿಬ್ಬಂದಿ ಇದ್ದಾರೆ;	ಜಿಐಎಸ್ ಮ್ಯಾಪಿಂಗ್ ಸಿಸ್ಟಂ ಯೋಜನೆಯು ತುಮಕೂರು ಸ್ಮಾರ್ಟ್ ಸಿಟಿ ಪ್ರಸ್ತಾವನೆಯಲ್ಲಿ ಸೇರಿರುವುದಿಲ್ಲ. ಹಾಗಾಗಿ ಜಿಐಎಸ್ ವಿಷಯದ ಬಗ್ಗೆ ಅನುಭವ ಹೊಂದಿರುವ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿರುವುದಿಲ್ಲ.

ಉ)	ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಡ್ರೋನ್ ಸಮೀಕ್ಷೆ ನಡೆಸಿದ ವರದಿ ನೀಡಲಾಗಿದೆಯೇ; ಈ ಯೋಜನೆಯನ್ನು ಯಾವ ಕಂಪನಿ ಮೂಲಕ ಮಾಡಿಸಲಾಗಿದೆ; (ಎಂಓಯು ಪ್ರತಿಯೊಂದಿಗೆ ಮಾಹಿತಿ ನೀಡುವುದು)	ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಯಾವುದೇ ಡ್ರೋನ್ ಸಮೀಕ್ಷೆಯನ್ನು ನಡೆಸಿರುವುದಿಲ್ಲ.
ಊ)	ಈ ಯೋಜನೆಯನ್ನು ಜಾರಿಗೊಳಿಸಲು ತುಮಕೂರು ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಕಂಪನಿಯಲ್ಲಿ ಯವ ಯಾವ ಅಧಿಕಾರಿಗಳಿಗೆ, ಇಂಜಿನೀಯರ್‌ಗಳಿಗೆ ಜವಾಬ್ದಾರಿ ವಹಿಸಲಾಗಿದೆ; ಇವರು ಪ್ರತಿ ತಿಂಗಳು ಕೈಗೊಳ್ಳುವ ಯೋಜನೆಗೆ ಗುರಿ ನೀಡಲಾಗಿದೆಯೇ;	ಈ ಯೋಜನೆಯನ್ನು ಪೌರಾಡಳಿತ ನಿರ್ದೇಶನಾಲಯದ ಮುಖಾಂತರ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರೊಂದಿಗೆ ಸಮಾಲೋಚಿಸಿ, ಜಿಐಎಸ್ ಬಗ್ಗೆ ಅನುಭವವುಳ್ಳ ಸಂಸ್ಥೆಗಳನ್ನು ನಿಯಮಾನುಸಾರ ನೇಮಿಸಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗುತ್ತಿದೆ. ತುಮಕೂರು ಸ್ಮಾರ್ಟ್ ಸಿಟಿ ಪ್ರಸ್ತಾವನೆಯಲ್ಲಿ ಜಿಐಎಸ್ ಮ್ಯಾಪಿಂಗ್ ಸಿಸ್ಟಂ ಯೋಜನೆಯು ಸೇರಿರುವುದಿಲ್ಲ.

ಸಂಖ್ಯೆ: ನಅಇ 132 ಸಿಎಸ್‌ಎಸ್ 2018

(ಯು.ಟಿ.ಖಾದರ್)
ವಸತಿ ಮತ್ತು ನಗರಾಭಿವೃದ್ಧಿ ಸಚಿವರು.

ಕರ್ನಾಟಕ ವಿಧಾನಸಭೆ

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 959
ಸದಸ್ಯರ ಹೆಸರು : ಶ್ರೀ ಬಿ.ಸಿ.ನಾಗೇಶ್ (ತಿಪಟೂರು)
ಉತ್ತರಿಸಬೇಕಾದ ದಿನಾಂಕ : 12-12-2018
ಉತ್ತರಿಸುವ ಸಚಿವರು : ಮಾನ್ಯ ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು.

ಕ್ರ.ಸಂ	ಪ್ರಶ್ನೆ	ಉತ್ತರ
ಅ)	ತಿಪಟೂರು ನಗರದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ ಕಾರ್ಯನಿರ್ವಹಿಸುತ್ತಿದೆಯೇ? ಹಾಗಿದ್ದಲ್ಲಿ, ಇದರ ನಿರ್ವಹಣೆಗೆ ಬೇಕಾದ ಪರಿಕರಗಳನ್ನು ಯಾವಾಗ ಎಷ್ಟು ಅನುದಾನದಲ್ಲಿ ಖರೀದಿಸಲಾಗಿದೆ (ವಿವರವಾದ ಮಾಹಿತಿಯನ್ನು ದಾಖಲೆಗಳ ಸಮೇತ ನೀಡುವುದು);	ತಿಪಟೂರು ನಗರದಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ಘಟಕವು ಸಂಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವುದಿಲ್ಲ. ಪೌರಾಡಳಿತ ನಿರ್ದೇಶನಾಲಯದ ಆದೇಶ ಸಂ:ಪೌನಿ/177/ಘವನಿ/2017-18 ದಿನಾಂಕ:01/01/2018 ರಂತೆ ರೂ.327.71 ಲಕ್ಷಗಳಿಗೆ ವಿಸ್ತೃತ ಯೋಜನಾ ವರದಿ ಅನುಮೋದನೆಗೊಂಡಿದ್ದು, ಸಂಪೂರ್ಣ ಕಾರ್ಯ ನಿರ್ವಹಣೆಗಾಗಿ ಮೂಲಭೂತ ಸೌಕರ್ಯ, ಹೆಚ್ಚುವರಿ ಪರಿಕರಗಳು ಹಾಗೂ ಮಾನವ ಸಂಪನ್ಮೂಲಗಳನ್ನೊಳಗೊಂಡಂತೆ ಡಿಪಿಆರ್ ಅನುಮೋದಿಸಿದಂತೆ ಟೆಂಡರ್ ಕರೆದು ಸಂಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಸಲಾಗುವುದು. ಅನುಮೋದನೆ ಪ್ರತಿಯನ್ನು **ಅನುಬಂಧ-1** ರಲ್ಲಿ ನೀಡಲಾಗಿದೆ. ವಿಸ್ತೃತ ಯೋಜನಾ ವರದಿ ಅನುಮೋದನೆಯ ಪೂರ್ವದಲ್ಲಿ ಕಳೆದ 03 ವರ್ಷಗಳಲ್ಲಿ ಈ ಕೆಳಕಂಡ ಪರಿಕರಗಳನ್ನು ಅಳವಡಿಸಲಾಗಿರುತ್ತದೆ. 2013-14ನೇ ಸಾಲಿನ 13ನೇ ಹಣಕಾಸು, ಸಾಮಾನ್ಯ ಅನುದಾನ & 2013-14ನೇ ಸಾಲಿನ ರಾಜ್ಯ ಆಯ-ವ್ಯಯ ಅನುದಾನದಲ್ಲಿ ಅಂದಾಜು ಮೊತ್ತ ರೂ.3,32,050/- ದಿನಾಂಕ:31/07/2015 ರಲ್ಲಿ ಖರೀದಿಸಿರುವ ಪರಿಕರಗಳ ವೆಚ್ಚಗಳ ಪ್ಲಾಸ್ಟಿಕ್ ಬೇಲಿಂಗ್ ಮಿಷನ್ ಯಂತ್ರ: ಬಿಲ್ ದಿನಾಂಕ:14/10/2015 ರೂ.3,48,000/- • 2011-12ನೇ ಸಾಲಿನ 13ನೇ ಹಣಕಾಸು ಆಯೋಗದ ಅನುದಾನಲ್ಲಿ ಅಂದಾಜು ಮೊತ್ತ 12,65,225/- ಕಾರ್ಯಾದೇಶ ದಿನಾಂಕ:25/07/2015 ರೋಟರಿ ಸ್ಕ್ರೀನಿಂಗ್ ಮಿಷನ್ ಬಿಲ್ ದಿನಾಂಕ:27/07/2015 ರೂ.13,52,000/- • 2011-12ನೇ ಸಾಲಿನ ರಾಜ್ಯ ಆಯ-ವ್ಯಯ ಅನುದಾನ & 2013-14ನೇ ಸಾಲಿನ ಎಸ್ಎಫ್‌ಸಿ ಮುಕ್ತ ನಿಧಿ ಅನುದಾನಲ್ಲಿ ಅಂದಾಜು ಮೊತ್ತ 14,93,653/- ಶೆಡ್ಡರ್ ಮಿಷನ್ ಬಿಲ್ ದಿನಾಂಕ:27/09/2015 ರೂ.15,20,000/-ಕ್ಕೆ ಸಂಬಂಧಿಸಿದ ದಾಖಲೆಗಳನ್ನು **ಅನುಬಂಧ-2** ರಲ್ಲಿ ಲಗತ್ತಿಸಿದೆ.
ಆ)	ಖರೀದಿಸಿರುವ ಪರಿಕರಗಳಿಗೆ ವಿದ್ಯುತ್ ಸಂಪರ್ಕವನ್ನು ಯಾವಾಗ ನೀಡಲಾಯಿತು, ಇದಕ್ಕೆ ತಗಲಿದ ವೆಚ್ಚವೆಷ್ಟು (ದಾಖಲೆ ಸಮೇತ ವಿವರ ನೀಡುವುದು);	• 2011-12ನೇ ಸಾಲಿನ ಎಸ್ ಎಫ್ ಸಿ ಮುಕ್ತ ನಿಧಿಯಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಟ್ರಾನ್ಸ್ ಫಾರಂ ಅಳವಡಿಸುವುದು, ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿ ಬೀದಿ ದೀಪಗಳನ್ನು ಅಳವಡಿಸುವ ಕಾಮಗಾರಿಯನ್ನು ಕೈಗೊಂಡು ಸದರಿ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕಕ್ಕೆ ದಿನಾಂಕ:28/04/2017 ರಂದು ಆರ್ ಆರ್ ಸಂ:ಹೆಚ್‌ಪಿಹೆಚ್‌ಟಿ-54 ಸಂಪರ್ಕದೊಂದಿಗೆ ವಿದ್ಯುತ್ ಸಂಪರ್ಕ ಪಡೆಯಲಾಯಿತು. • ಅಂದಾಜು ಮೊತ್ತ: ರೂ.26,69,275/-ಗಳು.

		• ಬಿಲ್‌ನ ಮೊತ್ತ ರೂ.25,27,101/-ಗಳು ಇದಕ್ಕೆ ಸಂಬಂಧಿಸಿದಂತೆ ಅಂದಾಜು ಪಟ್ಟಿ, ಜಿಲ್ಲಾಧಿಕಾರಿಗಳ ಕ್ರಿಯಾ ಯೋಜನೆ ಮಂಜೂರಾತಿ, ಕಾರ್ಯಾದೇಶ, ಬಿಲ್ ನಕಲು ಪ್ರತಿಗಳನ್ನು ಎಲ್ಲಾ ಮಾಹಿತಿ **ಅನುಬಂಧ-3** ರಲ್ಲಿ ನೀಡಿದೆ.
ಇ)	ಈ ನಿರ್ವಹಣಾ ಘಟಕ ನಿರ್ವಹಿಸಲು ಪ್ರತಿ ಮಾಹೆಯ ವೆಚ್ಚವೆಷ್ಟು (ಕಳೆದ ಮೂರು ವರ್ಷಗಳಿಂದ ಈ ಘಟಕಕ್ಕೆ ವೆಚ್ಚ ಮಾಡಿದ ಮಾಹಿತಿಯನ್ನು ಮಾಹೆವಾರು ನೀಡುವುದು)?	• ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ಒಬ್ಬರಿಗೆ 01 ತಿಂಗಳಿಗೆ ರೂ.14,341/- ರಂತೆ ಇಬ್ಬರಿಗೆ 36 ತಿಂಗಳಿಗೆ (ಕಳೆದ 03 ವರ್ಷ)ಕ್ಕೆ ವೇತನ ರೂ.10,32,552/-ಗಳು. • ದಿನಾಂಕ:28/04/2017 ರಿಂದ ವಿದ್ಯುತ್ ವೆಚ್ಚ ಪ್ರತಿ ತಿಂಗಳಿಗೆ ರೂ.17,500/-ಗಳಂತೆ ದಿನಾಂಕ:30/11/2018 ರ ಅಂತ್ಯದವರೆಗೆ ಒಟ್ಟು ರೂ.3,37,000/-ಗಳನ್ನು ತಿಪಟೂರು ಬೆಸ್ಕಾಂಗೆ ಪಾವತಿಸಲಾಗಿದೆ.

ಸಂಖ್ಯೆ: ನಅಇ 276 ಎಸ್‌ಎಫ್‌ಸಿ 2018

(ರಮೇಶ ಲ. ಜಾರಕಿಹೊಳಿ)
ಪೌರಾಡಳಿತ, ಸ್ಥಳೀಯ ಸಂಸ್ಥೆಗಳು ಹಾಗೂ ಬಂದರು
ಮತ್ತು ಒಳನಾಡು ಜಲಸಾರಿಗೆ ಸಚಿವರು.

ಅನುಬಂಧ -1   ಪ್ರ.ಸಂ: 959

ನಿರ್ದೇಶಕರ ಕಛೇರಿ
ಪೌರಾಡಳಿತ ನಿರ್ದೇಶನಾಲಯ

ಕರ್ನಾಟಕ ಸರ್ಕಾರ

ದೂರವಾಣಿ:080- 22867172 / 22866302
ಫ್ಯಾಕ್ಸ್: 080-22863576 / 22861665
Email: dmablr@gmail.com
9ನೇ ಮಹಡಿ, ವಿಶ್ವೇಶ್ವರಯ್ಯಗೋಪುರ,
ಡಾ|| ಅಂಬೇಡ್ಕರ್ ವೀಧಿ, ಬೆಂಗಳೂರು 56

ಸಂಖ್ಯೆ:ಪೌನಿ:177:ಘವನಿ:2017-18   ದಿನಾಂಕ: 01-01-2018

ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ರವರ ನಡವಳಿಗಳು

ವಿಷಯ: ತುಮಕೂರು ಜಿಲ್ಲೆಯ ತಿಪಟೂರು ನಗರಸಭೆಯು ಸ್ವಚ್ಛ ಭಾರತ್ ಮಿಷನ್‌ನಡಿಯಲ್ಲಿ ಸಿದ್ಧಪಡಿಸಿ ಸಲ್ಲಿಸಿರುವ ರೂ. 327.71 ಲಕ್ಷಗಳ ಬಂಡವಾಳ ಮೊತ್ತದ ಸಮಗ್ರ ಘನತ್ಯಾಜ್ಯ ವಸ್ತು ನಿರ್ವಹಣೆಯ ವಿಸ್ತೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಉಲ್ಲೇಖ: 1) ಪೌರಾಯುಕ್ತರು, ನಗರಸಭೆ ತಿಪಟೂರು, ತುಮಕೂರು ಜಿಲ್ಲೆರವರ ಪತ್ರ ಸಂಖ್ಯೆ: ನಸತಿ/ ಎಸ್.ಬಿ.ಎಂ/ಸಿಆರ್/01/2017-18, ದಿನಾಂಕ: 23-12-2017.
2) ಸರ್ಕಾರದ ಆದೇಶ ಸಂಖ್ಯೆ: ನಅಇ 43 ಸಿಎಸ್‌ಎಸ್ 2015, ದಿನಾಂಕ: 17-08-2015
3) ದಿನಾಂಕ: 05-09-2017 ರಂದು ಜರುಗಿದ ರಾಜ್ಯ ಮಟ್ಟದ ಸ್ವಚ್ಛ ಭಾರತ್ ಮಿಷನ್ ತಾಂತ್ರಿಕ ಸಮಿತಿ ಸಭೆಯ ನಡವಳಿಗಳು
4) ದಿನಾಂಕ: 11-09-2017 ರಂದು ಜರುಗಿದ ರಾಜ್ಯ ಮಟ್ಟದ ಸ್ವಚ್ಛ ಭಾರತ್ ಮಿಷನ್ ಉನ್ನತ ಅಧಿಕಾರಯುಕ್ತ ಸಮಿತಿ ಸಭೆಯ ನಡವಳಿಗಳು
5) ಸರ್ಕಾರದ ಆದೇಶ ಸಂಖ್ಯೆ: ನಅಇ 184 ಎಂಎನ್‌ಇ 2015 ಬೆಂಗಳೂರು, ದಿನಾಂಕ: 11-11-2016

<<<>>>

ಪ್ರಸ್ತಾವನೆ:

ಪೌರಾಯುಕ್ತರು, ನಗರಸಭೆ ತಿಪಟೂರು, ತುಮಕೂರು ಜಿಲ್ಲೆರವರು ಈ ಕಛೇರಿಗೆ ಬರೆದಿರುವ ಉಲ್ಲೇಖ (1)ರ ಪತ್ರದಲ್ಲಿ, ತಿಪಟೂರು ನಗರಸಭೆಯು ಸಲ್ಲಿಸಿರುವ ರೂ. 327.71 ಲಕ್ಷಗಳ ಬಂಡವಾಳ ವೆಚ್ಚ ಹಾಗು ರೂ. 308.12 ಲಕ್ಷಗಳ ವಾರ್ಷಿಕ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚದ ಸಮಗ್ರ ಘನತ್ಯಾಜ್ಯ ವಸ್ತು ನಿರ್ವಹಣೆಯ ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡುವಂತೆ ಕೋರಿರುತ್ತಾರೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ರೀತ್ಯಾ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಗಳು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಡಿಪಿಆರ್‌ಗಳನ್ನು ಸಿದ್ಧಪಡಿಸಿ ಸಲ್ಲಿಸಬೇಕಿರುತ್ತದೆ. ಅದರಂತೆ, ತಿಪಟೂರು ನಗರಸಭೆಯು ಸಲ್ಲಿಸಿರುವ ಡಿಪಿಆರ್‌ಗೆ, ದಿನಾಂಕ: 05-09-2017 ರಂದು ಜರುಗಿದ ರಾಜ್ಯ ಮಟ್ಟದ ಸ್ವಚ್ಛ ಭಾರತ್ ಮಿಷನ್ ತಾಂತ್ರಿಕ ಸಮಿತಿ ಸಭೆಯಲ್ಲಿ ಹಾಗು ದಿನಾಂಕ: 11-09-2017 ರಂದು ಜರುಗಿದ ರಾಜ್ಯ ಮಟ್ಟದ ಸ್ವಚ್ಛ ಭಾರತ್ ಮಿಷನ್ ಉನ್ನತ ಅಧಿಕಾರಯುಕ್ತ ಸಮಿತಿ ಸಭೆಯಲ್ಲಿ ಅನುಮೋದನೆಯನ್ನು ನೀಡಲಾಗಿರುತ್ತದೆ.

ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಅನುಮೋದಿತ ಡಿಪಿಆರ್‌ನ ಶೇ. 35ರಷ್ಟು ಬಂಡವಾಳ ಮೊತ್ತವನ್ನು ಒದಗಿಸುತ್ತಿದ್ದು, ರಾಜ್ಯ ಸರ್ಕಾರವು ಶೇ. 23.33 ರಷ್ಟು ಮೊತ್ತವನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಒದಗಿಸಬೇಕಿರುತ್ತದೆ. ಈ ಹಿನ್ನೆಲೆಯಲ್ಲಿ ಕೆಳಕಂಡಂತೆ ಆದೇಶಿಸಿದೆ.

ಆದೇಶ ಸಂ. ಪೌನಿ:177:ಘವನಿ:2017-18, ದಿನಾಂಕ: 01-01-2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ತಿಪಟೂರು ನಗರಸಭೆಯು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸಲ್ಲಿಸಿರುವ 30.7 ಟಿಪಿಡಿ ಸಾಮರ್ಥ್ಯದ ಹಾಗು ರೂ. 327.71 ಲಕ್ಷಗಳ ಬಂಡವಾಳ ಮೊತ್ತದ ಸಮಗ್ರ

ಘನತ್ಯಾಜ್ಯ ವಸ್ತು ನಿರ್ವಹಣೆಯ ವಿಸ್ತೃತ ಯೋಜನಾ ವರದಿಗೆ ಉಲ್ಲೇಖ (5)ರಂತೆ ನಿರ್ದೇಶಕರು ನಿರ್ದೇಶನಾಲಯರವರಿಗೆ ಪ್ರದತ್ತವಾಗಿರುವ ಆರ್ಥಿಕ ಅಧಿಕಾರದ ರೀತ್ಯಾ ಆಡಳಿತಾತ್ಮಕ ಅನುಮೋದ ಕೆಳಕಂಡ ಷರತ್ತಿಗೊಳಪಡಿಸಿ ನೀಡಲಾಗಿದೆ.

(ರೂ. ಲಕ್ಷಗ

ಕ್ರ. ಸಂ.	ವಿವರಗಳು	ಮೊತ್ತ	ಷರಾ
1	ಕೇಂದ್ರದ ಪಾಲಿನ ಅನುದಾನ	114.70	35.00%
2	ರಾಜ್ಯದ ಪಾಲಿನ ಹೊಂದಾಣಿಕೆ ಅನುದಾನ	76.46	23.33%
3	ನಗರಸಭೆಯ ಪಾಲಿನ ಅನುದಾನ	136.55	41.67%
	ಒಟ್ಟು ಅಂದಾಜು ಬಂಡವಾಳ ಮೊತ್ತ	327.71	100%

ಷರತ್ತುಗಳು:

1) ನಗರಸಭೆಯು, ಸಮಗ್ರ ಘನತ್ಯಾಜ್ಯ ನಿರ್ವಹಣೆ ವಿಸ್ತೃತ ಯೋಜನಾ ವರದಿಯ ಅನುಷ್ಠಾನಕ್ಕಾಗಿ ಬೇಕಾಗುವ ಪೌರಕಾರ್ಮಿಕರ ಸಂಖ್ಯೆಯನ್ನು, 2011ರ ಜನಗಣತಿಯ ರೀತ್ಯಾ ಪ್ರತಿ 700 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕನಂತೆ ಅಥವಾ ಡಿಪಿಆರ್‌ನಲ್ಲಿ ಅನುಮೋದಿಸಿರುವ ಸಂಖ್ಯೆ ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಪರಿಗಣಿಸತಕ್ಕದ್ದು (ಪೌರಕಾರ್ಮಿಕ ಎಂದರೆ ರಸ್ತೆ ಗುಡಿಸುವವರು ಹಾಗು ಇತರೆ ಸ್ವಚ್ಛತಾ ಕೆಲಸಗಳನ್ನು ನಿರ್ವಹಿಸುವವರು, ವಾಹನದ ಲೋಡರ್‌ಗಳು, ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ವಾಹನದ ಸಹಾಯಕರು ಹಾಗು ತ್ಯಾಜ್ಯ ನಿರ್ವಹಣೆಯ ಕೆಲಸಗಳಲ್ಲಿ ನೇರವಾಗಿ ತೊಡಗಿರುವವವರು ಮುಂತಾದವರನ್ನು ಒಳಗೊಂಡಿರುತ್ತದೆ ಹಾಗು ಸೂಪರ್‌ವೈಸರ್‌ಗಳು, ವಾಹನದ ಚಾಲಕರು, ವಾಹನ-ಯಂತ್ರೋಪಕರಣಗಳ ಆಪರೇಟರ್‌ಗಳು, ವಾಚ್‌ಮೆನ್‌ಗಳನ್ನು ಹೊರಪಡಿಸಿರುತ್ತದೆ).
2) ನಗರಸಭೆಯು, ವಿಸ್ತೃತ ಯೋಜನಾ ವರದಿಯ ರೀತ್ಯಾ ಕೈಗೊಳ್ಳಬೇಕಾದ ವಿವಿಧ ಕಾಮಗಾರಿಗಳ ಅಂದಾಜುಪಟ್ಟಿಗಳನ್ನು ನಿಯಮಾನುಸಾರ ಸಿದ್ಧಪಡಿಸಿ, ಮುಖ್ಯ ಅಭಿಯಂತರರು, ಕೆಯುಐಡಿಎಫ್‌ಸಿ ರವರಿಂದ ತಾಂತ್ರಿಕ ಮಂಜೂರಾತಿಯನ್ನು ಪಡೆದುಕೊಂಡು ನಂತರ ಕೆ.ಟಿ.ಪಿ.ಪಿ. ನಿಯಮಾವಳಿಗಳನ್ವಯ ಟೆಂಡರ್ ಕರೆಯಲು ಕ್ರಮ ವಹಿಸುವುದು.
3) ನಗರಸಭೆಯು, ಘನತ್ಯಾಜ್ಯ ವಸ್ತು ಸಂಗ್ರಹಣೆ, ಸಂಸ್ಕರಣೆ ಮತ್ತು ವಿಲೇವಾರಿ ಕಾರ್ಯಗಳನ್ನು ತ್ಯಾಜ್ಯ ನಿರ್ವಹಣೆ ನಿಯಮಗಳು 2016, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳನ್ವಯ ಕೈಗೊಳ್ಳತಕ್ಕದ್ದು.
4) ನಗರಸಭೆಯು, '4Rs' ರ ತತ್ವವನ್ನು ಅಳವಡಿಸಿಕೊಂಡು, ತಮ್ಮಲ್ಲಿ ಪ್ರತಿದಿನ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣವನ್ನು ತಗ್ಗಿಸಲು ಹಾಗೂ ಒಟ್ಟಾರೆ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳನ್ನು ತಗ್ಗಿಸಲು ಕ್ರಮ ಕೈಗೊಳ್ಳುವುದು.
5) ನಗರಸಭೆಯು, ವಿವಿಧ ತ್ಯಾಜ್ಯ ಉತ್ಪಾದಕರಿಂದ ನೇರವಾಗಿ ಸಂಗ್ರಹಿಸಲು ಹಾಗೂ ಅದನ್ನು ತ್ಯಾಜ್ಯ ಸಂಸ್ಕರಣಾ ಜಾಗಗಳಿಗೆ ಆದಷ್ಟು ನೇರವಾಗಿ ಸಾಧಿಸಲು ಕ್ರಮ ಕೈಗೊಳ್ಳುವುದು. Mannual and Multiple Handling of Waste ಅನ್ನು ನಿರ್ಮೂಲನೆ ಮಾಡಿ ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಣಿಕಾ ಕೆಲಸಗಳನ್ನು ಹೆಚ್ಚಿನ ಮಟ್ಟಿಗೆ ಯಾಂತ್ರೀಕೃತಗೊಳಿಸಲು ಕ್ರಮ ಕೈಗೊಳ್ಳುವುದು.
6) ವಿಸ್ತೃತ ಯೋಜನಾ ವರದಿಯ ರೀತ್ಯಾ ಸಮಗ್ರ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ತಗಲುವ ವಾರ್ಷಿಕ ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚದ ಶೇಕಡಾ 50 ರಷ್ಟು ಮೊತ್ತವನ್ನು ತ್ಯಾಜ್ಯ ಉತ್ಪಾದಕರಿಂದ ಸಂಗ್ರಹವಾಗುವ User fees / SWM Cess, Sale of Compost and Recyclables ಗಳ ಮೂಲಕ ಮರು ಪಡೆಯಲು ಕ್ರಮ ಕೈಗೊಳ್ಳುವುದು.
7) ಸಮಗ್ರ ಘನತ್ಯಾಜ್ಯ ವಸ್ತು ಡಿ.ಪಿ.ಆರ್‌ನ ಅನುಷ್ಠಾನಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪಾಲಿನ ಅನುದಾನವನ್ನು ಹೊರತುಪಡಿಸಿ, ಇನ್ನುಳಿದ ಬಂಡವಾಳದ ಮೊತ್ತವನ್ನು ನಗರಸಭೆಯು, ಯೋಜನಾ ಅವಧಿಯಲ್ಲಿ ಆದ್ಯತೆಯ ಮೇಲೆ ಕೈಗೊಳ್ಳಬೇಕಾದ ಕಾಮಗಾರಿಗಳಿಗನುಗುಣವಾಗಿ ವಿವಿಧ ಹಂತಗಳಲ್ಲಿ ವಾರ್ಷಿಕವಾರು ಹಂಚಿಕೆ ಮಾಡಿ ಅದರಂತೆ ಬಳಸಲು ಕ್ರಮ ಕೈಗೆದುಕೊಳ್ಳುವುದು.
8) ಸಮಗ್ರ ಘನತ್ಯಾಜ್ಯ ನಿರ್ವಹಣೆ ಯೋಜನೆಗಾಗಿ ತಗಲುವ ವಾರ್ಷಿಕ ಕಾರ್ಯಾಚರಣೆ ಹಾಗು ನಿರ್ವಹಣೆಯ ವೆಚ್ಚವನ್ನು ನಗರಸಭೆಯು, ತನ್ನ ಸ್ವಂತ ನಿಧಿಯಿಂದ ಭರಿಸುವುದು.

1145

9) ನಗರಸಭೆಯು, ತ್ಯಾಜ್ಯ ಸಂಗ್ರಹಣೆ ಹಾಗು ಸಾಗಾಣಿಕೆಯ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು.

10) ನಗರಸಭೆಯು, ವಿವಿಧ ತ್ಯಾಜ್ಯ ಉತ್ಪಾದಕರಿಂದ ಕಡ್ಡಾಯವಾಗಿ ನಿಗದಿತ ಸೇವಾಶುಲ್ಕ/ ಘನತ್ಯಾಜ್ಯ ನಿರ್ವಹಣೆ ಉಪಕರವನ್ನು ಸಂಗ್ರಹಿಸಲು ಕ್ರಮ ತೆಗೆದುಕೊಳ್ಳತಕ್ಕದ್ದು.

11) ಮನೆಗಳಿಂದ ಉತ್ಪಾದನೆಯಾಗುವ ವೈದ್ಯಕೀಯ ತ್ಯಾಜ್ಯ ವಸ್ತುಗಳು ಅಂದರೆ, ಸ್ಯಾನಿಟರಿ ಪ್ಯಾಡ್‌ಗಳು, ಉಪಯೋಗಿಸಿ ಬಿಸಾಡುವ ಮಾತ್ರೆ-ಟಾನಿಕ್‌ಗಳು, ಸಿರಿಂಜ್‌ಗಳು ಇತ್ಯಾದಿ ಹಾಗೂ ಹಾನಿಕಾರಕ ತ್ಯಾಜ್ಯ ವಸ್ತುಗಳಾದ ಬ್ಯಾಟರಿ ಸೆಲ್‌ಗಳು, ಉಪಯೋಗಿಸಿದ ಬಲ್ಬ್ / ಟ್ಯೂಬ್‌ಲೈಟ್‌ಗಳು, ಕೀಟನಾಶಕಗಳು ಮುಂತಾದವುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸೂಕ್ತವಾದ ವಿಲೇವಾರಿ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳತಕ್ಕದ್ದು.

12) ತ್ಯಾಜ್ಯ ನಿರ್ವಹಣಾ ಘಟಕಗಳು, ತ್ಯಾಜ್ಯ ಸಂಸ್ಕರಣಾ ಹಾಗೂ ವಿಲೇವಾರಿ ಘಟಕಗಳಲ್ಲಿ ಉತ್ಪತ್ತಿಯಾಗುವ ಲೀಚೆಟ್ ದ್ರವವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳ ರೀತ್ಯಾ ಸಂಸ್ಕರಿಸಿ ಪರಿಸರಕ್ಕೆ ಹಾನಿಯುಂಟಾಗದಂತೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದು.

13) ತ್ಯಾಜ್ಯ ಸಂಸ್ಕರಣಾ ಹಾಗೂ ವಿಲೇವಾರಿ ಜಾಗಗಳ ಸುತ್ತಲೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸುವ ಅಳತೆಗೆ 'ಅಭಿವೃದ್ಧಿ ರಹಿತ ಪ್ರದೇಶ' ಅಥವಾ 'ಬಫರ್ ಜೋನ್' ಎಂದು ಘೋಷಿಸಲು ಕ್ರಮ ಕೈಗೊಳ್ಳುವುದು.

14) ನಗರಸಭೆಯು, ಕನ್‌ಸ್ಟ್ರಕ್ಷನ್ ಅಂಡ್ ಡೆಮೋಲಿಷನ್ (ಸಿ&ಡಿ) ತ್ಯಾಜ್ಯ ವಸ್ತುಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸಿ&ಡಿ ತ್ಯಾಜ್ಯ ನಿರ್ವಹಣಾ ನಿಯಮಗಳು 2016 ರೀತ್ಯಾ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದು ಹಾಗೂ ಅದಕ್ಕಾಗಿ ತಗಲುವ ಸಂಪೂರ್ಣ ವೆಚ್ಚವನ್ನು ಸಿ&ಡಿ ತ್ಯಾಜ್ಯ ಉತ್ಪಾದಕರಿಂದಲೇ ಸೇವಾ ಶುಲ್ಕದ ರೂಪದಲ್ಲಿ ಮರುಪಡೆಯಲು ಕ್ರಮ ಕೈಗೊಳ್ಳುವುದು.

15) ನಗರಸಭೆಯು, ವಾರ್ಡ್‌ಗಳ ಮಟ್ಟದಲ್ಲಿ Zero Waste Management ಕೇಂದ್ರಗಳನ್ನು ತೆರೆದು ವಾರ್ಡ್‌ಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ವಸ್ತುಗಳನ್ನು ಆಯಾ ವಾರ್ಡ್‌ಗಳಲ್ಲಿಯೇ ನಿರ್ವಹಿಸಲು ಹಾಗೂ ಹಂತಹಂತವಾಗಿ ಅದನ್ನು ಎಲ್ಲಾ ವಾರ್ಡ್‌ಗಳಲ್ಲಿ ವಿಸ್ತರಿಸಲು ಕ್ರಮ ಕೈಗೊಳ್ಳುವುದು.

16) ಹಸಿ ಕಸವನ್ನು ವೈಜ್ಞಾನಿಕ ಪದ್ಧತಿಗಳನ್ನು ಅನುಸರಿಸಿ ಸಂಸ್ಕರಿಸಿ ಅಂತಿಮವಾಗಿ ನೆಲಭರ್ತಿಗೆ ಹೋಗುವ ತ್ಯಾಜ್ಯವು ಒಳಬರುವ ತ್ಯಾಜ್ಯದ ಪ್ರಮಾಣದ ಶೇ. 15-20 ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು.

17) ಸಾರ್ವಜನಿಕರಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ಬಗ್ಗೆ ಅರಿವು ಮೂಡಿಸಲು ಅಗತ್ಯ ಐಇಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.

18) ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ರಾಜ್ಯ ಮಟ್ಟದ ಎಸ್‌ಬಿಎಂ ಹೈಪವರ್ ಕಮಿಟಿಯ ಘಟನೋತ್ತರ ಅನುಮೋದನೆ ಪಡೆಯುವುದು.

ಈ ಮೇಲಿನಂತೆ ಡಿಪಿಆರ್‌ಗೆ ನೀಡಿರುವ ಅನುಮೋದನೆಯನ್ನು ಈ ಕಛೇರಿಯ ನೊಂದಣಿ ಸಂಖ್ಯೆ: 117/17-18, ದಿನಾಂಕ: 01-12-2018 ರಂದು ನೋಂದಾಯಿಸಲಾಗಿದೆ.

01/01/18

ನಿರ್ದೇಶಕರು
ಪೌರಾಡಳಿತ ನಿರ್ದೇಶನಾಲಯ
ಬೆಂಗಳೂರು

ಗೆ,

1) [illegible] ಇಲಾಖೆ, ವಿಕಾಸಸೌಧ ರವರ ಮಾಹಿತಿಗಾಗಿ,
2) [illegible]
3) [illegible] ಅಧ್ಯಕ್ಷರು, ಕರ್ನಾಟಕ ರಾಜ್ಯ ಎಸ್‌ಬಿಎಂ ತಾಂತ್ರಿಕ [illegible]
4) [illegible] ಬೆಂಗಳೂರು
5) [illegible]
6) [illegible] ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು.
7) [illegible]

7						81

SOLID WASTE MANAGEMENT IMPLEMENTATION : TENDER INVITATION STATUS

NAME OF THE ULB :- Tiptur CMC

S.No	Particulars	Proposed as per DPR	Existing in ULB	Balance to be procured	Amount put to Tender	Date of Tender Invitation
B	**Civil works**					
1	Approach road / Internal road In RMts	-	1400 Rmt	-	-	-
2	Compound / Boundary Wall with Gate in Mtrs	-	2000 Rmt	-	-	-
3	Watchman shed	-	1No	-	-	-
4	Toilet block and Septic Tank	1	2 No(Toilet) 1 No(Septic tank)	-	-	-
5	Office Block	-	1No	-	-	-
6	Electric works for Office Block and Toilet	-	1No	-	-	-
7	Dry Waste Collection Center	2	-	2	-	-
8	Processing Shed including Windrow Platform in Sq Mtrs	Shed proposed in DPR	Window planform Existing 2800 Smt	Balance processing Shed	-	-
9	Leachate Collection Tank in Ltrs	-	72000 Ltrs	-	-	-
10	Rainwater harvesting Facility in Ltrs	1	15000 Ltrs	1	-	-
11	Sanitary Landfill Facility in Cum	-	41912 Cum	-	-	-
12	Leachate Treatment plant KLD / day	-	-	-	-	-
13	Street Light including transformer	-	Yes	-	-	-
14	Fire Fighting Work	-	-	-	-	-
15	Monitoring well	-	-	-	-	-
16	Electricity Supply (Capacity in KVA)	-	100 KVA	-	-	-
17	Water Supply / Borewell	-	-	-	-	-
18	Green Belt	-	Yes	-	-	-
19	Under ground water sump Cum	-	93.00 Cum	-	-	-
20	Storm Water drains in Mtrs	260 Rmt	2200 Rmt	260 Rmt	-	-
21	Weighbridge cabin	1	1	1	-	-
22	Others (Vehicle parking, Plumbing and Stationary, Weighbridge cabin & Platform)	-	-	-	-	-
23	Storage Cum Recycling Shed in sqm	-	-	-	-	-
				-	-	-
A	**Vehicles, Plant and Machinery details**			-	-	-
1	Bins for Households (No's)	15933	20580	-	-	-
2	Push Carts (No's)	-	-	-	-	-
3	Auto tippers (4 wheeler) (No's) 1.8 - 2.00 cum	-	7	-	-	-

SOLID WASTE MANAGEMENT IMPLEMENTATION : TENDER INVITATION STATUS						
4	Mini Tippers (No's) 3.00 cum	2	2	-	-	-
5	Tractor Trailers (No's)	-	7	-	-	-
6	Backhoe Loader (No's)	1	2	-	-	-
7	Tipper Truck (No's) > than 3.00 cum	-	-	-	-	-
8	Compactor (No's) 7 cum	-	-	-	-	-
8	Compactor (No's) 14 to 18 cum	-	-	-	-	-
9	Trommel Screen, Conveyors 100 mm	-	1	-	-	-
10	Trommel Screen, Conveyors 35 mm	1	0	-	-	-
11	Trommel Screen, Conveyors 16 mm	1	0	-	-	-
12	Trommel Screen, Conveyors 4 mm	1	0	-	-	-
13	Weighbridge - 30 Ton	-	1	-	-	-
14	Shredding machine -	-	1	-	-	-
15	Baling Machine	-	1	-	-	-
16	Bio-gas Plant in TPD	-	-	-	-	-
17	Others (1Cum Auto tipper)	-	5	-	-	-
19	Others (GPS Machines for Vehicles)	26	-	-	-	-
20	Others (Sanitary Napkin Incinerators)	-	-	-	-	-
21	Bag Opener	-	-	-	-	-
22	Extruder	-	-	-	-	-
23	Grabber with Back hoe loader	-	-	-	-	-
24	Excavator	-	-	-	-	-

"ಅನುಬಂಧ-2 3" ಪ್ರ.ಸಂ: 9

ದಿನಾಂಕ:06.12.2014 ರಂದು ಬೆಳಿಗ್ಗೆ :11.00 ಗಂಟೆಗೆ ನಗರಸಭಾ ಕಛೇರಿ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಡಿ. ಗೀತಾ ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ ಸಾಮಾನ್ಯ ಸಭೆಯನ್ನು ದಿನಾಂಕ:11.12.2014 ರ-ಗುರುವಾರ ಬೆಳಿಗ್ಗೆ:11-00 ಗಂಟೆಗೆ ನಗರಸಭಾ ಕಛೇರಿ ಸಭಾಂಗಣದಲ್ಲಿ ಕರೆಯಲಾಗಿದ್ದು, ಮುಂದೂಡಿದ ಸಾಮಾನ್ಯ ಸಭೆಯ ನಡವಳಿಕೆಗಳು.

ಅಧ್ಯಕ್ಷತೆ:- ಶ್ರೀಮತಿ ಡಿ. ಗೀತಾ,
ಅಧ್ಯಕ್ಷರು,
ನಗರಸಭೆ ತಿಪಟೂರು.

	ಹಾಜರಿ	ಗೈರು ಹಾಜರಿ	ಒಟ್ಟು
ಲೋಕಸಭಾ ಸದಸ್ಯರು	0	1	1
ಶಾಸಕರು	0	1	1
ಚುನಾಯಿತ ಸದಸ್ಯರು	27	4	31
ನಾಮ ನಿರ್ದೇಶಿತ ಸದಸ್ಯರು	2	3	5
ಒಟ್ಟು	29	9	38

ಅಧ್ಯಕ್ಷರ ಅಪ್ಪಣೆಯ ಮೇರೆಗೆ ಬರಬಹುದಾದ ವಿಷಯಗಳು

ವಿಷಯ:86/3) ತ್ಯಾಜ್ಯ ವಿಂಗಡಣೆಗೆ Rotary Screening with conveyor system (ರೋಟರಿ ಸ್ಕ್ರೀನಿಂಗ್) ಯಂತ್ರವನ್ನು ಖರೀದಿಸುವುದು.

ತೀರ್ಮಾನ: L_1 ಗುತ್ತಿಗೆದಾರರು ತಾಂತ್ರಿಕವಾಗಿ ಅನರ್ಹರಾಗಿದ್ದು, L_2 ಗುತ್ತಿಗೆದಾರರ ಟೆಂಡರ್ ಮೊತ್ತಕ್ಕೆ ಶೇ 5 ರಷ್ಟು ನಮೂದಿಸಿದ್ದು, ಗುತ್ತಿಗೆದಾರರನ್ನು ಕಛೇರಿಗೆ ಕರೆಸಿ ಚರ್ಚಿಸಿ ಯಂತ್ರದ ಬಗ್ಗೆ ಸೂಕ್ತ ಮಾಹಿತಿ ಪಡೆದು ನಂತರ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

Geetha
ಅಧ್ಯಕ್ಷರು,
ನಗರಸಭೆ, ತಿಪಟೂರು.

78

ನಗರಸಭಾ ಕಾರ್ಯಾಲಯ ~ ತಿಪಟೂರು

ತುಮಕೂರು ಜಿಲ್ಲೆ. ದೂರವಾಣಿ: 08134-250765, Fax-251034, E-mail: itstaff_ulb_tiptur@yahoo.co.in

No.CMC/Tip/AS/SWM/CR/02/2015-16 Date: 25/7/15

To,
Mohdyunus Abbulgaffar Bhavikatti
Ray Engineers and Fabricators
B2, Anagola industrial Estate
Belgaum

Sir

Sub: Purchase Order for supply of Rotary Screening Machine

Ref: 1) E-Procurement tendr notification : ನಸತಿ/ಆಶಾ/ಘವನಿ/ಸಿ.ಆರ್/03/2014-15
2) General Body meeting Dt: 06.12.2014

****

We are pleased to place the purchase order (PO) for providing the following tools and equipment for Municipal Solid Waste Management as per the approved plan of the ULB's under 2011-12 13th Finance, as per the terms and conditions along with technical specifications mentioned below. All the terms and conditions including price related terms are on a firm basis. Prices are inclusive of all taxes and duties as may be statutorily applicable unless indicated separately in this order. No escalation on any account shall be provided during execution of this order.

Please acknowledge the receipt of this order. If we do not receive an acknowledgement at our office within 15 days from our order date, the order shall be deemed as accepted by you in all respects. Please refer to our above order number in all your future correspondences with us including your Delivery Challans and invoices.

Sl. No	Tools and Eguipment	Quantity (numbers)	Amount (Rupees)
1	Rotary Screening Machine	01	13,52,000.00
		Total PO value	13,52,000.00

Invoice To: Concerned ULB as mentioned in Delivery schedule.
Ship To: Concerned ULB as mentioned in Delivery schedule.

Ray Engineers & Fabricators
25/7/15.

ಪೌರಾಯುಕ್ತರು
ನಗರಸಭೆ, ತಿಪಟೂರು

3. Standards

3.1 The Goods supplied under this Contract shall conform to the standards mentioned in the Technical Specifications, and, when no applicable standard is mentioned, to the authoritative standard appropriate to the Goods' country of origin and such standards shall be the latest issued by the concerned institution.

4. Use of Contract Documents and Information; Inspection and Audit by the Government

4.1 The Supplier shall not, without the Purchaser's prior written consent, disclose the Contract, or any provision thereof, or any specification, plan, drawing, pattern, sample or information furnished by or on behalf of the Purchaser in connection therewith, to any person other than a person employed by the Supplier in performance of the Contract. Disclosure to any such employed person shall be made in confidence and shall extend only as far as may be necessary for purposes of such performance.

4.2 The Supplier shall not, without the Purchaser's prior written consent, make use of any document or information enumerated in GCC Clause 4.1 except for purposes of performing the Contract.

4.3 Any document, other than the Contract itself, enumerated in GCC Clause 4.1 shall remain the property of the Purchaser and shall be returned (in all copies) to the Purchaser on completion of the Supplier's performance under the Contract if so required by the Purchaser.

4.4 The supplier shall permit the Government to inspect the Supplier's accounts and records relating to the performance of the Supplier and to have them audited by auditors appointed by the Government, if so required by the Government.

5. Patent Rights

5.1 The Supplier shall indemnify the Purchaser against all third-party claims of infringement of patent, trademark or industrial design rights arising from use of the Goods or any part thereof in India.

6. Inspections and Tests

The Purchaser or its representative shall have the right to inspect and/or to test the Goods to confirm their conformity to the Contract specifications at no extra cost to the Purchaser. SCC and the Technical Specifications shall specify what inspections and tests the Purchaser requires and where they are to be conducted. The Purchaser shall notify the Supplier in writing in a timely manner of the identity of any representatives retained for these purposes.

7.2 The inspections and tests may be conducted on the premises of the Supplier or its subcontractor(s), at point of delivery and/or at the Goods final destination. If conducted on the premises of the Supplier or its subcontractor(s), all reasonable facilities and assistance, including access to drawings and production data - shall be furnished to the inspectors at no charge to the Purchaser.

7.3 Should any inspected or tested Goods fail to conform to the specifications, the Purchaser may reject the goods and the Supplier shall either replace the rejected Goods or make alterations necessary to meet specification requirements free of cost to the Purchaser.

7.4 The Purchaser's right to inspect, test and, where necessary, reject the Goods after the Goods' arrival at Project Site shall in no way be limited or waived by reason of the Goods having previously been inspected, tested and passed by the Purchaser or its representative prior to the Goods shipment.

7.5 Nothing in GCC Clause 7 shall in any way release the Supplier from any warranty or other obligations under this Contract.

7.6 Manuals and Drawings

7.6.1 Before the goods and equipment are taken over by the Purchaser, the Supplier shall supply operation and maintenance manuals together with drawings of the goods and equipment. These shall be in such detail as will enable the Purchaser to operate, maintain, adjust and repair all parts of the equipment as stated in the specifications.

7.6.2 The manuals and drawings shall be in the ruling language (English) and in such form and numbers as stated in the contract.

7.6.3 Unless and otherwise agreed, the goods and equipment shall not be considered to be completed for the purpose of taking over until such manuals and drawings have been supplied to the Purchaser.

76

189

5. Packing

8.1 The Supplier shall provide such packing of the Goods as is required to prevent their damage or deterioration during transit to their final destination as indicated in the Contract. The packing shall be sufficient to withstand, without limitation, rough handling during transit and exposure to extreme temperatures, salt and precipitation during transit and open storage. Packing case size and weights shall take into consideration, where appropriate, the remoteness of the Goods' final destination and the absence of heavy handling facilities at all points in transit.

8.2 The packing, marking and documentation within and outside the packages shall comply strictly with such special requirements as shall be provided for in the Contract including additional requirements, if any, specified in SCC and in any subsequent instructions ordered by the Purchaser.

8.3 Packing Instructions: The Supplier will be required to make separate packages for each Consignee. Each Package will be marked on three sides with proper paint/indelible ink the following:

i) Project, ii) Contract No., iii) Suppliers Name, and iv) Packing List Reference number.

6. Delivery and Documents

6.1 Delivery of the Goods shall be made by the Supplier in accordance with the terms specified by the Purchaser in the Notification of Award. The details of shipping and/or other documents to be furnished by the supplier are specified in SCC.

7. Insurance

7.1 The Goods supplied under the Contract shall be fully insured in Indian Rupees against loss or damage incidental to manufacture or acquisition, transportation, storage and delivery. For delivery of goods at site, the insurance shall be obtained by the Supplier in an amount equal to 110% of the value of the goods from "warehouse to warehouse" (final destinations) on "All Risks" basis including War risks and Strikes.

11. Transportation

11.1 Where the Supplier is required under the Contract to transport the Goods to a specified place of destination within India defined as Project site, transport to such place of destination in India including insurance, as shall be specified in the Contract, shall be arranged by the Supplier, and the related cost shall be included in the Contract Price

12. Incidental Services

12.1 The supplier may be required to provide any or all of the following services, including additional services, if any, specified in SCC:

(a) performance or supervision of the on-site assembly and/or start-up of the supplied Goods;

(b) furnishing of tools required for assembly and/or maintenance of the supplied Goods;

(c) furnishing of detailed operations and maintenance manual for each appropriate unit of supplied Goods;

(d) performance or supervision or maintenance and/or repair of the supplied Goods, for a period of time agreed by the parties, provided that this service shall not relieve the Supplier of any warranty obligations under this Contract; and

(e) training of the Purchaser's personnel, at the Supplier's plant and/or on-site, in assembly, start-up, operation, maintenance and/or repair of the supplied Goods.

12.2 Prices charged by the Supplier for incidental services, if not included in the Contract Price for the Goods, shall be agreed upon in advance by the parties and shall not exceed the prevailing rates charged to other parties by the Supplier for similar services.

13. Spare Parts

13.1 As specified in the SCC, the Supplier may be required to provide any or all of the following materials, notifications, and information pertaining to spare parts manufactured or distributed by the Supplier:

(a) such spare parts as the Purchaser may elect to purchase from the Supplier, providing that this election shall not relieve the Supplier of any warranty obligations under the Contract; and

16. Prices
16.1 Pric

(b) In the event of termination of production of the spare parts:

(i) advance notification to the Purchaser of the pending termination, in sufficient time to permit the Purchaser to procure needed requirements; and

(ii) following such termination, furnishing at no cost to the Purchaser, the blueprints, drawings and specifications of the spare parts, if requested.

13.2 The Supplier shall carry sufficient inventories to assure ex-stock supply of consumable spares for the Goods, such as gaskets, plugs, washers, belts etc. Other spare parts and components shall be supplied as promptly as possible but in any case within 3 months of placement of order.

14. Warranty

14.1 The Supplier warrants that the Goods supplied under this Contract are new, unused, of the most recent or current models and that they incorporate all recent improvements in design and materials unless provided otherwise in the Contract. The Supplier further warrants that all Goods supplied under this Contract shall have no defect arising from design, materials or workmanship (except when the design and/or material is required by the Purchaser's Specifications) or from any act or omission of the Supplier, that may develop under normal use of the supplied Goods in the conditions prevailing in the country of final destination.

14.2 This warranty shall remain valid for 12 months after the Goods or any portion thereof as the case may be, have been delivered to and accepted at the final destination indicated in the Contract, If for reasons attributable to the Supplier, these guarantees are not attained in whole or in part, the Supplier shall at its discretion either:

(a) make such changes, modifications, and/or additions to the Goods or any part thereof as may be necessary in order to attain the contractual guarantees specified in the Contract at its own cost and expense and to carry out further performance tests in accordance with SCC Clause 2; OR

(b) pay liquidated damages to the Purchaser with respect to the failure to meet the contractual guarantees. The rate of these liquidated damages shall be as specified in the Technical Specifications.[6]

14.3 The Purchaser shall promptly notify the Supplier in writing of any claims arising under this warranty.

14.4 Upon receipt of such notice, the Supplier shall, within the period of 7 days and with all reasonable speed, repair or replace the defective Goods or parts thereof, free of cost at the ultimate destination. The Supplier shall take over the replaced parts/goods at the time of their replacement. No claim whatsoever, shall lie on the Purchaser for the replaced parts/goods thereafter. In the event of any correction of defects or replacement of defective material during the Warranty period, the Warranty for the corrected or replaced material shall be extended to a further period of 12 months.

14.5 If the Supplier, having been notified, fails to remedy the defect(s) within 7days, the Purchaser may proceed to take such remedial action as may be necessary, at the Supplier's risk and expense and without prejudice to any other rights which the Purchaser may have against the Supplier under the Contract.

15. Payment

15.1 The method and conditions of payment to be made to the Supplier under this Contract shall be specified in the SCC.

15.2 The Supplier's request(s) for payment shall be made to the Purchaser in writing, accompanied by an invoice describing, as appropriate, the Goods delivered and the Services performed, and by documents, submitted pursuant to GCC Clause 9, and upon fulfillment of other obligations stipulated in the contract.

15.3 Payments shall be made promptly by the Purchaser but in no case later than sixty (60) days after submission of the invoice or claim by the Supplier.

15.4 Payment shall be made in Indian Rupees.

16. Prices

16.1 Prices payable to the supplier as stated in the contract shall be firm during the performance of the contract.

17. Change Orders

17.1 The Purchaser may at any time, by written order given to the Supplier pursuant to GCC Clause 31, make changes within the general scope of the Contract in any one or more of the following:

(a) drawings, designs, or specifications, where Goods to be furnished under the Contract are to be specifically manufactured for the Purchaser;

(b) the method of shipping or packing;

(c) the place of delivery; and/or

(d) the Services to be provided by the Supplier.

17.2 If any such change causes an increase or decrease in the cost of, or the time required for, the Supplier's performance of any provisions under the Contract, an equitable adjustment shall be made in the Contract Price or delivery schedule, or both, and the Contract shall accordingly be amended. Any claims by the Supplier for adjustment under this clause must be asserted within thirty (30) days from the date of the Supplier's receipt of the Purchaser's change order.

18. Contract Amendments

18.1 Subject to GCC Clause 17, no variation in or modification of the terms of the Contract shall be made except by written amendment signed by the parties.

19. Assignment

19.1 The Supplier shall not assign, in whole or in part, its obligations to perform under the Contract, except with the Purchaser's prior written consent.

20. Sub contracts

20.1 The Supplier shall notify the Purchaser in writing of all subcontracts awarded under this Contract if not already specified in the tender. Such notification, in his original tender or later, shall not relieve the Supplier from any liability or obligation under the Contract. Sub-contracts shall be only for bought out items and sub-assemblies.

20.2 Subcontracts must comply with the provisions of GCC Clause 2.

21. Delays in the Supplier's Performance

21.1 Delivery of the Goods and performance of the Services shall be made by the Supplier in accordance with the time schedule specified by the Purchaser in the Schedule of Requirements.

21.2 If at any time during performance of the Contract, the Supplier or its sub-contractor(s) should encounter conditions impeding timely delivery of the Goods and performance of Services, the Supplier shall promptly notify the Purchaser in writing of the fact of the delay, its likely duration and its cause(s). As soon as practicable after receipt of the Supplier's notice, the Purchaser shall evaluate the situation and may, at its discretion, extend the Supplier's time for performance with or without liquidated damages, in which case the extension shall be ratified by the parties by amendment of the Contract.

21.3 Except as provided under GCC Clause 24, a delay by the Supplier in the performance of its delivery obligations shall render the Supplier liable to the imposition of liquidated damages pursuant to GCC Clause 22, unless an extension of time is agreed upon pursuant to GCC Clause 21.2 without the application of liquidated damages.

185

22. Liquidated Damages

22.1 Subject to GCC Clause 24, if the Supplier fails to deliver any or all of the Goods or to perform the Services within the period(s) specified in the Contract, the Purchaser shall, without prejudice to its other remedies under the Contract, deduct from the Contract Price, as liquidated damages, a sum equivalent to 0.5% of the delivered price of the delayed Goods or unperformed Services for each week or part thereof of delay until actual delivery or performance, up to a maximum deduction of 10% of the Contract Price.. Once the maximum is reached, the Purchaser may consider termination of the Contract pursuant to GCC Clause 23.

23. Termination for Default

23.1 The Purchaser may, without prejudice to any other remedy for breach of contract, by written notice of default sent to the Supplier, terminate the Contract in whole or part:

(a) if the Supplier fails to deliver any or all of the Goods within the period(s) specified in the Contract, or within any extension thereof granted by the Purchaser pursuant to GCC Clause 21; or

(b) if the Supplier fails to perform any other obligation(s) under the Contract.

(c) If the Supplier, in the judgment of the Purchaser has engaged in corrupt or fraudulent practices in competing for or in executing the Contract.

For the purpose of this Clause :

"Corrupt practice" means the offering, giving, receiving or soliciting of any thing of value to influence the action of a public official in the procurement process or in contract execution.

"Fraudulent practice" means a misrepresentation of facts in order to influence a procurement process or the Execution of a contract to the detriment of the Borrower, and includes collusive practice among Bidders (prior to or after bid submission) designed to establish bid prices at artificial non-competitive levels and to deprive the Borrower of the benefits of free and open competition.

23.2 In the event the Purchaser terminates the Contract in whole or in part, pursuant to GCC Clause 23.1, the Purchaser may procure, upon such terms and in such manner as it deems appropriate, Goods or Services similar to those undelivered, and the Supplier shall be liable to the Purchaser for any excess costs for such similar Goods or Services. However, the Supplier shall continue the performance of the Contract to the extent not terminated.

24. Force Majeure

24.1 Notwithstanding the provisions of GCC Clauses 21, 22, 23, the Supplier shall not be liable for forfeiture of its performance security, liquidated damages or termination for default, if and to the extent that, its delay in performance or other failure to perform its obligations under the Contract is the result of an event of Force Majeure.

24.2 For purposes of this Clause, "Force Majeure" means an event beyond the control of the Supplier and not involving the Supplier's fault or negligence and not foreseeable. Such events may include, but are not limited to, acts of the Purchaser either in its sovereign or contractual capacity, wars or revolutions, fires, floods, epidemics, quarantine restrictions and freight embargoes.

24.3 If a Force Majeure situation arises, the Supplier shall promptly notify the Purchaser in writing of such conditions and the cause thereof. Unless otherwise directed by the Purchaser in writing, the Supplier shall continue to perform its obligations under the Contract as far as is reasonably practical, and shall seek all reasonable alternative means for performance not prevented by the Force Majeure event.

25. Termination for Insolvency

25.1 The Purchaser may at any time terminate the Contract by giving written notice to the Supplier, if the Supplier becomes bankrupt or otherwise insolvent. In this event, termination will be without compensation to the Supplier, provided that such termination will not prejudice or affect any right of action or remedy which has accrued or will accrue thereafter to the Purchaser.

26. Termination for Convenience

26.1 The Purchaser, by written notice sent to the Supplier, may terminate the Contract, in whole or in part, at any time for its convenience. The notice of termination shall specify that termination is for the Purchaser's

72

18

convenience, the extent to which performance of the Supplier under the Contract is terminated, and the date upon which such termination becomes effective.

26.2 The Goods that are complete and ready for shipment within 30 days after the Supplier's receipt of notice of termination shall be accepted by the Purchaser at the Contract terms and prices. For the remaining Goods, the Purchaser may elect:

(a) to have any portion completed and delivered at the Contract terms and prices; and/or
(b) to cancel the remainder and pay to the Supplier an agreed amount for partially completed Goods and for materials and parts previously procured by the Supplier.

27. Settlement of Disputes

27.1 The Purchaser and the supplier shall make every effort to resolve amicably by direct informal negotiation any disagreement or dispute arising between them under or in connection with the Contract.

27.2 If, after thirty (30) days, the parties have failed to resolve their dispute or difference by such mutual consultation, then either the Purchaser or the Supplier may give notice to the other party of its intention to commence arbitration, as hereinafter provided, as to the matter in dispute, and no arbitration in respect of this matter may be commenced unless such notice is given.

27.2.1 Any dispute or difference in respect of which a notice of intention to commence arbitration has been given in Accordance with this Clause shall be finally settled by arbitration. Arbitration may be commenced prior to or after delivery of the Goods under the Contract.

27.2.2 Arbitration proceedings shall be conducted in accordance with the rules of procedure specified in the SCC.

27.3 Notwithstanding any reference to arbitration herein,

(a) the parties shall continue to perform their respective obligations under the Contract unless they otherwise agree; and
(b) the Purchaser shall pay the Supplier any monies due the Supplier.

28. Limitation of Liability

28.1 Except in cases of criminal negligence or willful misconduct, and in the case of infringement pursuant to Clause 5,

(a) the Supplier shall not be liable to the Purchaser, whether in contract, tort, or otherwise, for any indirect or consequential loss or damage, loss of use, loss of production, or loss of profits or interest costs, provided that this exclusion shall not apply to any obligation of the Supplier to pay liquidated damages to the Purchaser; and

(b) the aggregate liability of the Supplier to the Purchaser, whether under the Contract, in tort or otherwise, shall not exceed the total Contract Price, provided that this limitation shall not apply to the cost of repairing or replacing defective equipment.

29. Governing Language

29.1 The contract shall be written in English language. Subject to GCC Clause 30, English language version of the Contract shall govern its interpretation. All correspondence and other documents pertaining to the Contract which are exchanged by the parties shall be written in the same language.

30. Applicable Law

30.1 The Contract shall be interpreted in accordance with the laws of the Union of India.

ಪೌರಾಯುಕ್ತರು
ನಗರಸಭೆ, ತಿಪಟೂರು

31. Notices

31.1 Any notice given by one party to the other pursuant to this Contract shall be sent to other party in writing or by cable, telex or facsimile and confirmed in writing to the other Party's address specified in SCC.

31.2 A notice shall be effective when delivered or on the notice's effective date, whichever is later.

32. Taxes and Duties

32.1 Suppliers shall be entirely responsible for all taxes, duties, license fees, octroi, road permits, etc., incurred until delivery of the contracted Goods to the Purchaser.

Commissioner
CMC Tiptur

E-Sugam: 16173838456.

(194)

INVOICE / DELIVERY NOTE

RAY ENGINEERS & FABRICATORS

B-2, Angol Industrial Estate, Near R.C. Nagar, BELGAUM - 8.

Office : 0831- 2443745
Fax : 0831-2443745
web : www.rayef.com

REF : 050

12/10/2015

BILL : CASH/CREDIT

Order No. CMC/Tip/AS/SWM/CR/2015-16

Date :

Vehicle No. : ~~23/07/2015~~

The Commissioner
City Municipal Council, Tiptur.

Sl.No.	Particulars	Quantity	Rate	Per	Amount Rs.	Ps.
1	Composting Screening Machine	1	13,52,000	EACH	13,52,000	
	Inclusive of all Taxes					
	1352000/- [illegible] Ch. No: 205821 / 19-02-2016					
Rupees :	Rupees Thirteen Lakh Fifety Two Thousand Only.			Total...	13,52,000/-	

Terms of Payment :

Subject to Belgaum Jurisdiction

For Ray Engineers & Fabricators

ಡಿಯುಡಿಸಿ/ಎಸ್.ಎಫ್.ಸಿ/ತಾಂತ್ರಿಕ/ಸಿಆರ್/02/2015-16

ಜಿಲ್ಲಾಧಿಕಾರಿಗಳ ಕಾರ್ಯಾಲಯ
ಜಿಲ್ಲಾ ನಗರಾಭಿವೃದ್ಧಿ ಕೋಶ
ತುಮಕೂರು ಜಿಲ್ಲೆ, ತುಮಕೂರು
ದಿನಾಂಕ:25.05.2015.

ಅಧಿಕೃತ ಜ್ಞಾಪನಾ

ವಿಷಯ: ತಿಪಟೂರು ನಗರಸಭೆಯ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಶ್ರೆಡ್ಡರ್ ಯಂತ್ರ ಖರೀದಿ ಮಾಡುವ ಏಕಮಾತ್ರ ಟೆಂಡರ್‌ಗೆ ಅನುಮೋದನೆ ನೀಡುವ ಬಗ್ಗೆ.

ಉಲ್ಲೇಖ:1. ಪೌರಾಯುಕ್ತರು, ನಗರಸಭೆ, ತಿಪಟೂರು ಇವರ ಪತ್ರ ಸಂ:ನಸತಿ/ಆಶಾ/ಘವನಿ/ಸಿಆರ್/03/2014-15, ದಿನಾಂಕ:10.03.2015.

2. ಈ ಕಛೇರಿಯ ಅಧಿಕೃತ ಜ್ಞಾಪನಾ ಪತ್ರ ಸಂ:ಡಿಯುಡಿಸಿ/ಎಸ್‌ಎಫ್‌ಸಿ/ಸಿಆರ್/47/2013-14, ದಿನಾಂಕ:17.10.2013.
3. ಸಾಮಾನ್ಯ ಸಭೆಯ ನಡವಳಿಯ ದಿನಾಂಕ:06.12.2014.
4. ಸರ್ಕಾರದ ಆದೇಶ ಸಂ:ನಅಇ 54 ಎಸ್‌ಎಫ್‌ಸಿ 2014, ದಿನಾಂಕ:09.07.2014.

1. ತಿಪಟೂರು ನಗರಸಭೆಯ ಘನತ್ಯಾಜ್ಯ ವಸ್ತು ನಿರ್ವಹಣೆಗೆ ಶ್ರೆಡ್ಡರ್ ಯಂತ್ರ ಖರೀದಿ ಮಾಡುವ ಏಕಮಾತ್ರ ಟೆಂಡರ್‌ಗೆ ಅನುಮೋದನೆ ನೀಡಲು ಕೋರಿ ಪೌರಾಯುಕ್ತರು ಉಲ್ಲೇಖ(1)ರ ಪತ್ರದಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

2. ಪ್ರಸ್ತಾವನೆಯನ್ನು ಪರಿಶೀಲಿಸಿದೆ. ತಿಪಟೂರು ನಗರಸಭೆಯ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಶ್ರೆಡ್ಡರ್ ಯಂತ್ರ ಖರೀದಿ ಮಾಡಲು ಈ ಕಛೇರಿಯಿಂದ ಉಲ್ಲೇಖ(2)ರಂತೆ ಕ್ರಿಯಾ ಯೋಜನೆ ಅನುಮೋದನೆಯನ್ನು ಪಡೆಯಲಾಗಿರುತ್ತದೆ ಮತ್ತು ಉಲ್ಲೇಖ(3)ರಂತೆ ಕೌನ್ಸಿಲ್ ಸಭೆಯಲ್ಲಿಯೂ ಸಹ ಅನುಮೋದನೆ ಪಡೆಯಲಾಗಿರುತ್ತದೆ.

3. ತಿಪಟೂರು ನಗರಸಭೆಯ ತಿಪಟೂರು ನಗರಸಭೆಯ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಶ್ರೆಡ್ಡರ್ ಯಂತ್ರ ಖರೀದಿ ಮಾಡಿ ನಿರ್ವಹಿಸಲು ಅರ್ಹ ಗುತ್ತಿಗೆದಾರರಿಂದ ಟೆಂಡರ್ ಆಹ್ವಾನಿಸಲು ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ ದಿನಾಂಕ:01.10.2014ರಂದು ಟೆಂಡರ್ ಕರೆಯಲಾಗಿದೆ. ಈ ಅಧಿಸೂಚನೆಯನ್ನು ಜಿಲ್ಲಾಧಿಕಾರಿಯವರ ಟೆಂಡರ್ ಬುಲೆಟಿನ್ ಸಂ:01/2013-14, ದಿನಾಂಕ:05.09.2014. ರನ್ವಯ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಿದೆ. ಹಾಗೂ ಸದರಿ ಪ್ರಕಟಣೆಯನ್ನು ದಿನಾಂಕ:09.10.2014 ರಂದು ಪ್ರಜಾವಾಣಿ ಮತ್ತು ದಿನಾಂಕ:09.10.2014 ಪ್ರಜಾಪ್ರಗತಿ ದಿನಪತ್ರಿಕೆಗಳಲ್ಲಿ ಸಾರ್ವಜನಿಕವಾಗಿ ಪ್ರಚುರಪಡಿಸಿದೆ.

4. ಸದರಿ ಟೆಂಡರ್‌ನಲ್ಲಿ ಗುತ್ತಿಗೆದಾರರು 3 ಜನ ಗುತ್ತಿಗೆದಾರರು ಭಾಗವಹಿಸಿದ್ದು, ಅದರ [illegible] ಗುತ್ತಿಗೆದಾರರು ತಾಂತ್ರಿಕವಾಗಿ ಅನರ್ಹಗೊಂಡಿದ್ದು, ಬಾಕಿ ಉಳಿದ ಏಕಮಾತ್ರ ಗು[illegible] ನಮೂದಿಸಿರುವ ವಿವರಗಳನ್ನು ಪೌರಾಯುಕ್ತರು, ನಗರಸಭೆ, ತಿಪಟೂರು ಇವರು ತುಲನ[illegible] ಮಾಡಿ ಈ ಕೆಳಕಾಣಿಸಿದಂತೆ ವಿವರಿಸಿರುತ್ತಾರೆ.

ಕಾಮಗಾರಿಯ ವಿವರ	ಟೆಂಡರ್ ಮೊತ್ತ (ರೂ.ಲಕ್ಷಗಳಲ್ಲಿ	ಗುತ್ತಿಗೆದಾರರ ಹೆಸರು	ನ[illegible]
ತಿಪಟೂರು ನಗರಸಭೆಯ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಶ್ರೆಡ್ಡರ್ ಯಂತ್ರ ಖರೀದಿ ಮಾಡುವ ಟೆಂಡರ್. (ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಇವರ ನಡವಳಿಗಳ ಸಂ:ಪೌನಿ/43/ಘವನಿ/2013, ದಿನಾಂಕ:24.02.2014ರಲ್ಲಿ ನಿಗಧಿಪಡಿಸಿರುವಂತೆ ತ್ಯಾಜ್ಯ ಸಂಸ್ಕರಣ ಯಂತ್ರ ಪ್ರತಿನಿತ್ಯ 10 ಟಿ.ಡಿ.ಪಿ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವುಳ್ಳ ಯಂತ್ರೋಪಕರಣವಾಗಿರಬೇಕು) ಇಂಡೆಂಟ್ ಸಂ:2706/2014-15	14.93	ಪ್ರೋ.ಮಾಲಿಗಣೇಶ್ ಶಿವಾಜಿ, ಶ್ರೀ.ಸಾಯಿ ಫೈಬರ್ (ಏಕಮಾತ್ರ ಟೆಂಡರ್)	15,20,0[illegible] ಶೇ.1.[illegible] (ಹೆಚ್ಚಿಗೆ)

5. ಉಲ್ಲೇಖ(4)ರ ಸರ್ಕಾರದ ಆದೇಶ ಸಂ:ನಅಇ 54 ಎಸ್‌ಎಫ್‌ಸಿ 2014, ದಿನಾಂಕ:09.07.2014ರಂತೆ ಏಕಮಾತ್ರ ಟೆಂಡರ್ ಅನುಮೋದನೆ ಅಧಿಕಾರವನ್ನು ಜಿಲ್ಲಾಧಿಕಾರಿಯವರಿಗೆ ಪ್ರತ್ಯಾಯೋಜಿಸಲಾಗಿರುತ್ತದೆ.

6. ಸದರಿ ಕಾಮಗಾರಿಗೆ ಪೌರಾಯುಕ್ತರ ಕೋರಿಕೆ ಹಾಗೂ ಉಲ್ಲೇಖ(4)ರಲ್ಲಿ ಪ್ರತ್ಯಾಯೋಜಿಸಿರುವಂತೆ ತಾಂತ್ರಿಕವಾಗಿ ಅರ್ಹರಾದ ಏಕಮಾತ್ರ ಟೆಂಡರ್‌ಗೆ ಈ ಕೆಳಕಾಣಿಸಿದ ಷರತ್ತುಗಳಿಗೆ ಒಳಪಡಿಸಿ ಅನುಮೋದನೆ ನೀಡಿದೆ ಮತ್ತು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಇಂಡೆಂಟ್ ಸಂ:2706/2014-15 ಅನುಮೋದನೆ ನೀಡಿದೆ.

ಕಾಮಗಾರಿಯ ವಿವರ	ಟೆಂಡರ್ ಮೊತ್ತ (ರೂ.ಲಕ್ಷಗಳಲ್ಲಿ ಪೌ.ನಿ.ಯಿಂದ ಅನುಮೋದಿತ ದರ	ಗುತ್ತಿಗೆದಾರರ ಹೆಸರು	ಅನುಮೋದಿಸಿರುವ ದರ
ತಿಪಟೂರು ನಗರಸಭೆಯ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಶ್ರೆಡ್ಡರ್ ಯಂತ್ರ ಖರೀದಿ ಮಾಡುವ ಟೆಂಡರ್. (ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಇವರ ನಡವಳಿಗಳ ಸಂ:ಪೌನಿ/43/ಘವನಿ/ 2013, ದಿ:24.02.2014 ರಲ್ಲಿ ನಿಗಧಿಪಡಿಸಿರುವಂತೆ ತ್ಯಾಜ್ಯ ಸಂಸ್ಕರಣ ಯಂತ್ರ ಪ್ರತಿನಿತ್ಯ 10 ಟಿ.ಡಿ.ಪಿ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವುಳ್ಳ ಯಂತ್ರೋಪಕರಣವಾಗಿರಬೇಕು) ಇಂಡೆಂಟ್ ಸಂ:2706/2014-15	14.93	ಪ್ರೋ.ಮಾಲಿಗಣೇಶ್ ಶಿವಾಜಿ, ಶ್ರೀ.ಸಾಯಿ ಫೈಬರ್ (ಏಕಮಾತ್ರ ಟೆಂಡರ್)	15,20,000/- ಶೇ.1.73 (ಹೆಚ್ಚಿಗೆ)

67 32

ಷರತ್ತುಗಳು:

1. ಅನುಮೋದಿತ ಅಂದಾಜು ಮೊತ್ತಕ್ಕಿಂತ ಹೆಚ್ಚುವರಿ ಮೊತ್ತವನ್ನು ನಗರಸಭಾ ನಿಧಿಯಿಂದ ಪಾವತಿಸುವುದು.
2. ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಕಡತ ನಿರ್ವಹಿಸುವುದು ಹಾಗೂ ಮೇಲಾಧಿಕಾರಿಗಳು ಕಛೇರಿಗೆ ತಪಾಸಣೆಗೆ ಬಂದಾಗ ಕಡತಗಳನ್ನು ಒದಗಿಸತಕ್ಕದ್ದು.
3. ಟೆಂಡರ್ ಅನುಮೋದನೆ ಪಡೆದ ನಂತರ ಯಾವ ಗುತ್ತಿಗೆದಾರರ ಟೆಂಡರ್ ಅಂಗಿಕಾರವಾಗಿದೆಯೋ ಅವರೊಂದಿಗೆ ನಿಗಧಿತ ನಮೂನೆಯಲ್ಲಿ ಮತ್ತು ಸೂಕ್ತ ಮೌಲ್ಯದ ಸ್ಟಾಂಪ್ ಕಾಗದದ ಮೇಲೆ ಕರಾರು ಪತ್ರವನ್ನು ಮಾಡಿಕೊಳ್ಳತಕ್ಕದ್ದು. ನಂತರ ಕಾರ್ಯಾದೇಶವನ್ನು ನಿಯಮಾನುಸಾರ ನೀಡತಕ್ಕದ್ದು.
4. ಕಾಮಗಾರಿಗಳ ಪ್ರಗತಿಯ ಛಾಯಾಚಿತ್ರಗಳನ್ನು ತೆಗೆಯುವುದು ಹಾಗೂ ಕಡತದಲ್ಲಿ ಸಂರಕ್ಷಿಸುವುದು.
5. ಸದರಿ ಕಾಮಗಾರಿಗಳನ್ನು ಶೇ.75ರಷ್ಟು ಅಳತೆಗಳನ್ನು ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಅಭಿಯಂತರರು ಪರಿಶೀಲಿಸುವುದು.
6. ನಿಯಮಾನುಸಾರ ಶೇ.25ರಷ್ಟು ಅಳತೆಗಳನ್ನು ಕಾರ್ಯಪಾಲಕ ಅಭಿಯಂತರರು ಪರಿಶೀಲಿಸುವುದು.
7. ಮೂರನೇ ಪಾರ್ಟಿಯಿಂದ ಕಾಮಗಾರಿಗಳನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸುವುದು. ತಪಾಸಣಾ ವರದಿ ಇಲ್ಲದೆ ಬಿಲ್ಲು ಪಾಸು ಮಾಡತಕ್ಕದ್ದಲ್ಲ.
8. ಗುತ್ತಿಗೆದಾರರು ಕಡ್ಡಾಯವಾಗಿ ಎರಡು ವರ್ಷ ನಿರ್ವಹಣೆಯನ್ನು ನಗರ ಸ್ಥಳೀಯ ಸಂಸ್ಥೆಯಿಂದ ಹೆಚ್ಚಿನ ಅನುದಾನದ ನಿರೀಕ್ಷೆಯಿಲ್ಲದೆ ನಿರ್ವಹಿಸಬೇಕು.
9. ಗುತ್ತಿಗೆದಾರರಿಂದ ನಿಯಮಾನುಸಾರ ಪಡೆಯಲ್ಪಟ್ಟ ಮುಂಗಡ ಠೇವಣಿ ಭದ್ರತಾ ಠೇವಣಿ ಮೊತ್ತದ ಲೆಕ್ಕವನ್ನು ಪ್ರತ್ಯೇಕವಾಗಿ ಪುರಸಭೆಯ ಲೆಕ್ಕಪುಸ್ತಕದಲ್ಲಿ ತೆರೆದು ಈ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ತೆರೆದು ಈ ಮೊತ್ತವನ್ನು ಜಮಾ ಮಾಡತಕ್ಕದ್ದು. ಈ ಹಣವನ್ನು ಕೇವಲ ಸಂಬಂಧಿಸಿದ ಗುತ್ತಿಗೆದಾರರಿಗೆ ಮುಂಗಡ ಠೇವಣಿ ಅಥವಾ ಭದ್ರತಾ ಠೇವಣಿಯನ್ನು ಮರು ಪಾವತಿಸಲು ಮಾತ್ರ ಬಳಸತಕ್ಕದ್ದು.
10. ಟೆಂಡರ್ ಅಂಗೀಕಾರವಾದ ಗುತ್ತಿಗೆದಾರರು ಯಾವುದೇ ಕಾರಣಕ್ಕೂ ಕರಾರು ಮಾಡಿಕೊಳ್ಳಲು ಮುಂದೆ ಬರದೇ ಇದ್ದಲ್ಲಿ ಮುಂಗಡ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡ ಸಂದರ್ಭದಲ್ಲಿ ಅಂತಹ ಗುತ್ತಿಗೆದಾರರ ಮುಂಗಡ ಠೇವಣಿಯನ್ನು ಮರು ಪಾವತಿ ಮಾಡತಕ್ಕದ್ದಲ್ಲ.
11. ನಿರ್ಮಾಣಕ್ಕೆ ಉಪಯೋಗಿಸುವ ಸಾಮಾಗ್ರಿಗಳನ್ನು ತಾಂತ್ರಿಕ ವಿಭಾಗದಿಂದ ಗುಣ ನಿಯಂತ್ರಣ ಪರೀಕ್ಷೆಗೆ ಒಳಪಡಿಸಿ ದೃಡೀಕರಣ ಪತ್ರ ಪಡೆದ ನಂತರ ಮಾತ್ರ ಕಾಮಗಾರಿ ಕೆಲಸಕ್ಕೆ ಬಳಸಬೇಕೆಂದು ಕಡ್ಡಾಯವಾಗಿ ಸೂಚಿಸಿದೆ.
12. ಕಾಮಗಾರಿಗಳ ಬಗೆಗೆ ಪೂರ್ಣ ವಿವರಗಳನ್ನೊಳಗೊಂಡ ಫಲಕವನ್ನು ಸ್ಪಷ್ಟವಾಗಿ ಬರೆದು ಕಾಮಗಾರಿ ಸ್ಥಳದಲ್ಲಿ ಅಳವಡಿಸಬೇಕು. ಈ ಕೆಳಕಂಡ ವಿವರಗಳು ಫಲಕದಲ್ಲಿ ಇರಬೇಕು.

   i. ಕಾಮಗಾರಿಯ ಅಂದಾಜು ವೆಚ್ಚ. ii. ಟೆಂಡರ್‌ನಲ್ಲಿ ಒಪ್ಪಿಕೊಂಡ ವೆಚ್ಚ.

   iii.ಗುತ್ತಿಗೆದಾರರ ಹೆಸರು iv. ಯಾವ ನಿಧಿಯಿಂದ ಕೈಗೊಳ್ಳಲಾಗಿದೆ.

   V.ಕಾಮಗಾರಿ ಪ್ರಾರಂಭವಾದ ದಿನಾಂಕ vi. ಕಾಮಗಾರಿ ಮುಗಿಸುವ ದಿನಾಂಕ

14. ಬಿಲ್ಲು ಪಾವತಿಗೆ ಅನುಗುಣವಾಗಿ ಕಾಲ ಕಾಲಕ್ಕೆ ಹಣಬಳಕೆ ಪ್ರಮಾಣ ಪತ್ರಗಳನ್ನು ನಿಗಧಿತ ನಮೂನೆಯಲ್ಲಿ ಈ ಕಛೇರಿಗೆ ಮುಂದಿನ ಕ್ರಮಕ್ಕಾಗಿ ಸಲ್ಲಿಸತಕ್ಕದ್ದು.

(signature) 25/5/15

ಜಿಲ್ಲಾಧಿಕಾರಿ,
ತುಮಕೂರು ಜಿಲ್ಲೆ.

ಪ್ರತಿಯನ್ನು:

1. ಪೌರಾಯುಕ್ತರು, ನಗರಸಭೆ, ತಿಪಟೂರು.
2. ಕಛೇರಿ ಪ್ರತಿ.

ನಗರಸಭಾ ಕಾರ್ಯಾಲಯ – ತಿಪಟೂರು

ತುಮಕೂರು ಜಿಲ್ಲೆ. ದೂರವಾಣಿ: 08134-250785, Fax-251034. ಇ-ಮೇಲ್ [illegible]co.in

ನಂ.ನಸತಿ/ಆ.ಶಾ/ಘವನಿ/ಸಿಆರ್/03/2014-2015

ದಿನಾಂಕ:[illegible]/2015

ಗೆ,

ಮಾನ್ಯ ಜಿಲ್ಲಾಧಿಕಾರಿಗಳು,
(ಜಿಲ್ಲಾ ನಗರಾಭಿವೃದ್ಧಿ ಕೋಶ)
ತುಮಕೂರು ಜಿಲ್ಲೆ,
ತುಮಕೂರು.

ಮಾನ್ಯರೆ,

ವಿಷಯ:- ತಿಪಟೂರು ನಗರಸಭೆಯ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಶ್ರೆಡ್ಡರ್ ಯಂತ್ರ ಖರೀದಿ ಮಾಡಲು ಏಕ ಮಾತ್ರ ಟೆಂಡರ್‌ಗೆ ಅನುಮೋದನೆ ನೀಡುವ ಕುರಿತು.

ಉಲ್ಲೇಖ:- 1) ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ರವರ ಆಡಳಿತಾತ್ಮಕ ಅನುಮೋದನೆ ಪತ್ರ ಸಂ: ಪೌನಿ/43/ಘವನಿ/2013 ದಿನಾಂಕ:24/02/2014.
2) ಸಾಮಾನ್ಯ ಸಭೆಯ ದಿನಾಂಕ:06/12/2014ರ ನಡವಳಿ.

--*-*-*

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ತಿಪಟೂರು ನಗರದ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ತ್ಯಾಜ್ಯವನ್ನು ಸಂಸ್ಕರಿಸಲು ಶ್ರೆಡ್ಡರ್ ಯಂತ್ರವನ್ನು ಖರೀದಿ ಮಾಡಲು ಉಲ್ಲೇಖ (1)ರಲ್ಲಿ **ಎಸ್.ಎಫ್.ಸಿ** ಅನುದಾನದಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುತ್ತದೆ. ಶ್ರೆಡ್ಡರ್ ಯಂತ್ರ ಖರೀದಿ ಮಾಡಲು ಟೆಂಡರ್ ಬುಲಿಟಿನ್ ಸಂ:ವಿಪ/01/2014-15 ದಿನಾಂಕ:05/09/2014 ರಂದು ಮತ್ತು ದೈನಂದಿನ ದಿನ ಪತ್ರಿಕೆ ಪ್ರಜಾವಾಣಿ ಮತ್ತು ಪ್ರಜಾಪ್ರಗತಿ ದಿನಾಂಕ:09/10/2014ರಲ್ಲಿ ಇ-ಪ್ರಕ್ಯೂರ್ ಮೆಂಟ್ ಮೂಲಕ ಟೆಂಡರ್ ಜಾಹಿರಾತನ್ನು ಪ್ರಕಟಿಸಲಾಗಿರುತ್ತದೆ. ಕೊನೆಯ ದಿನಾಂಕದಂದು ಒಟ್ಟು ಮೂರು ಜನ ಗುತ್ತಿಗೆದಾರರು ಇ- ಟೆಂಡರ್‌ನಲ್ಲಿ ಭಾಗವಹಿಸಿದ್ದು, ಟೆಂಡರ್ ತೆರೆದು ತುಲನಾತ್ಮಕ ಪಟ್ಟಿಯನ್ನು ಟೆಂಡರ್ ಎವಲ್ಯೂಷನ್ ಕಮೀಟಿಯ ಮುಂದೆ ತಯಾರಿಸಲಾಗಿರುತ್ತದೆ. ಮೂರುಜನ ಗುತ್ತಿಗೆದಾರರಲ್ಲಿ L1, L2 ಗುತ್ತಿಗೆದಾರರು ತಾಂತ್ರಿಕವಾಗಿ ಅನರ್ಹರಾಗಿದ್ದು, L3 ಗುತ್ತಿಗೆದಾರರು ತಾಂತ್ರಿಕವಾಗಿ ಅರ್ಹರಾಗಿರುತ್ತಾರೆ. L3 ಗುತ್ತಿಗೆದಾರರಾದ ಪ್ರೋ. ಮಾಲೀಗಣೇಶ್ ಶಿವಾಜಿ, ಶ್ರೀ ಸಾಯಿ ಫೈಬರ್ಸ್ ರವರ ಟೆಂಡರ್ ಏಕ ಮಾತ್ರ ಟೆಂಡರ್ ಆಗಿದ್ದು, ಟೆಂಡರ್ ಮೊತ್ತಕ್ಕೆ ಶೇ.0.4ರಷ್ಟು ಕಡಿಮೆ ದರ ನಮೂದಿಸಿದ್ದು, ದಿನಾಂಕ:06/12/2014ರ ಸಾಮಾನ್ಯಸಭೆಯಲ್ಲಿ ಟೆಂಡರ್‌ನ್ನು ಅನುಮೋದಿಸಲು ಮಾನ್ಯ ಜಿಲ್ಲಾಧಿಕಾರಿಗಳು ತುಮಕೂರು ರವರಿಗೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿರುತ್ತದೆ. ಆದ್ದರಿಂದ ಸದರಿ ಏಕ ಮಾತ್ರ ಟೆಂಡರ್‌ಗೆ ಅನುಮೋದನೆ ನೀಡಲು ತಮ್ಮಲ್ಲಿ ವಿನಂತಿಸಿದೆ.

ತಮ್ಮ ನಂಬುಗೆಯ,

ಪೌರಾಯುಕ್ತರು,
ನಗರಸಭೆ,ತಿಪಟೂರು.

ಲಗತ್ತು:

1. ತುಲನಾತ್ಮಕ ಪಟ್ಟಿ.
2. ಟೆಂಡರ್ ದಾಖಲಾತಿಗಳು.
3. ಸಾಮಾನ್ಯಸಭೆಯ ನಡವಳಿಗಳು.
4. ಕ್ರಿಯಾ ಯೋಜನೆಯ ಪ್ರತಿ.

ದಿನಾಂಕ:06.12.2014 ರಂದು ಬೆಳಿಗ್ಗೆ :11.00 ಗಂಟೆಗೆ ನಗರಸಭಾ ಕಛೇರಿ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಡಿ. ಗೀತಾ ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ ಸಾಮಾನ್ಯ ಸಭೆಯನ್ನು ದಿನಾಂಕ:11.12.2014 ರ ಗುರುವಾರ ಬೆಳಿಗ್ಗೆ:11-00 ಗಂಟೆಗೆ ನಗರಸಭಾ ಕಛೇರಿ ಸಭಾಂಗಣದಲ್ಲಿ ಕರೆಯಲಾಗಿದ್ದು, ಮುಂದೂಡಿದ ಸಾಮಾನ್ಯ ಸಭೆಯ ನಡವಳಿಕೆಗಳು.

ಅಧ್ಯಕ್ಷತೆ:- ಶ್ರೀಮತಿ ಡಿ. ಗೀತಾ,
ಅಧ್ಯಕ್ಷರು,
ನಗರಸಭೆ ತಿಪಟೂರು.

	ಹಾಜರಿ	ಗೈರು ಹಾಜರಿ	ಒಟ್ಟು
ಲೋಕಸಭಾ ಸದಸ್ಯರು	0	1	1
ಶಾಸಕರು	0	1	1
ಚುನಾಯಿತ ಸದಸ್ಯರು	27	4	31
ನಾಮ ನಿರ್ದೇಶಿತ ಸದಸ್ಯರು	2	3	5
ಒಟ್ಟು	29	9	38

ಅಧ್ಯಕ್ಷರ ಅಪ್ಪಣೆಯ ಮೇರೆಗೆ ಬರಬಹುದಾದ ವಿಷಯಗಳು

ವಿಷಯ:86/2) ತಿಪಟೂರು ನಗರದ ತ್ಯಾಜ್ಯವನ್ನು ನೆಲಭರ್ತಿ ಜಾಗದಲ್ಲಿ ತ್ಯಾಜ್ಯ ಸಂಸ್ಕರಿಸಲು ಯಂತ್ರ Shredder with belt conveyor & screw conveyor ಯಂತ್ರವನ್ನು ಖರೀದಿಸುವುದು.

ತೀರ್ಮಾನ: L_1 & L_2 ಗುತ್ತಿಗೆದಾರರು ತಾಂತ್ರಿಕವಾಗಿ ಅನರ್ಹರಾಗಿದ್ದು, ಏಕ ಮಾತ್ರ ಟೆಂಡರ್ ಆಗಿರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಗುತ್ತಿಗೆದಾರರನ್ನು ಕಛೇರಿಗೆ ಕರೆಸಿ ಚರ್ಚಿಸಿ ಯಂತ್ರದ ಬಗ್ಗೆ ಸೂಕ್ತ ಮಾಹಿತಿ ಪಡೆದು ನಂತರ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

Geetha
ಅಧ್ಯಕ್ಷರು,
ನಗರಸಭೆ, ತಿಪಟೂರು.

ನಗರಸಭಾ ಕಾರ್ಯಾಲಯ – ತಿಪಟೂರು
ತುಮಕೂರು ಜಿಲ್ಲೆ. ದೂರವಾಣಿ: 08134-250785, Fax-251034, E-mail: itstaff_ulb_tiptur@yahoo.co.in

No.CMC/Tip/AS/SWM/CR/03/2015-16 Date: 27/07/15

To,
New Sai Fiber's
Behind Hindu Dharm Shala
Opp.Dr.Kashalikar Hospital
Miraj-416410, Dist.Sangli (M.S)

Sir

Sub: Purchase Order for supply of Shredder Machine

Ref: 1) E-Procurement tender notification: ನಸತಿ/ಆಶಾ/ಘವನಿ/ಸಿ.ಆರ್/03/2014-15
2) Tender Approval Letter No: ಡಿಯುಡಿಸಿ/ಎಸ್.ಎಫ್.ಸಿ/ತಾಂತ್ರಿಕ/ಸಿ.ಆರ್/02/2015-16, ದಿನಾಂಕ: 25.05.2015

****

We are pleased to place the purchase order (PO) for providing the following tools and equipment for Municipal Solid Waste Management as per the approved plan of the ULB's under 2013-14 ~~13th Finance~~ SFC untied & 2013-14 State Finance, as per the terms and conditions along with technical specifications mentioned below. All the terms and conditions including price related terms are on a firm basis. Prices are inclusive of all taxes and duties as may be statutorily applicable unless indicated separately in this order. No escalation on any account shall be provided during execution of this order.

Please acknowledge the receipt of this order. If we do not receive an acknowledgement at our office within 15 days from our order date, the order shall be deemed as accepted by you in all respects. Please refer to our above order number in all your future correspondences with us including your Delivery Challans and invoices.

Sl. No	Tools and Eguipment	Quantity (numbers)	Amount (Rupees)
1	The Supply and Commissioning of Automated Garbage with Conveyer Belt (Garbage Sorting and Processing Machine using conveyor Belt with Shredder and Commissioning)	01	15,20,000.00
		Total PO value	15,20,000.00

Invoice To: Concerned ULB as mentioned in Delivery schedule.
Ship To: Concerned ULB as mentioned in Delivery schedule.

ಪೌರಾಯುಕ್ತರು
ನಗರಸಭೆ, ತಿಪಟೂರು

3. Standards

3.1 The Goods supplied under this Contract shall conform to the standards mentioned in the Technical Specifications, and, when no applicable standard is mentioned, to the authoritative standard appropriate to the Goods' country of origin and such standards shall be the latest issued by the concerned institution.

4. Use of Contract Documents and Information; Inspection and Audit by the Government

4.1 The Supplier shall not, without the Purchaser's prior written consent, disclose the Contract, or any provision thereof, or any specification, plan, drawing, pattern, sample or information furnished by or on behalf of the Purchaser in connection therewith, to any person other than a person employed by the Supplier in performance of the Contract. Disclosure to any such employed person shall be made in confidence and shall extend only so far as may be necessary for purposes of such performance.

4.2 The Supplier shall not, without the Purchaser's prior written consent, make use of any document or information enumerated in GCC Clause 4.1 except for purposes of performing the Contract.

4.3 Any document, other than the Contract itself, enumerated in GCC Clause 4.1 shall remain the property of the Purchaser and shall be returned (in all copies) to the Purchaser on completion of the Supplier's performance under the Contract if so required by the Purchaser.

4.4 The supplier shall permit the Government to inspect the Supplier's accounts and records relating to the performance of the Supplier and to have them audited by auditors appointed by the Government, if so required by the Government.

5. Patent Rights

5.1 The Supplier shall indemnify the Purchaser against all third-party claims of infringement of patent, trademark or industrial design rights arising from use of the Goods or any part thereof in India.

4. Inspections and Tests

The Purchaser or its representative shall have the right to inspect and/or to test the Goods to confirm their conformity to the Contract specifications at no extra cost to the Purchaser. SCC and the Technical Specifications shall specify what inspections and tests the Purchaser requires and where they are to be conducted. The Purchaser shall notify the Supplier in writing in a timely manner of the identity of any representatives retained for these purposes.

7.2 The inspections and tests may be conducted on the premises of the Supplier or its subcontractor(s), at point of delivery and/or at the Goods final destination. If conducted on the premises of the Supplier or its subcontractor(s), all reasonable facilities and assistance, including access to drawings and production data - shall be furnished to the inspectors at no charge to the Purchaser.

7.3 Should any inspected or tested Goods fail to conform to the specifications, the Purchaser may reject the goods and the Supplier shall either replace the rejected Goods or make alterations necessary to meet specification requirements free of cost to the Purchaser.

7.4 The Purchaser's right to inspect, test and, where necessary, reject the Goods after the Goods' arrival at Project Site shall in no way be limited or waived by reason of the Goods having previously been inspected, tested and passed by the Purchaser or its representative prior to the Goods shipment.

7.5 Nothing in GCC Clause 7 shall in any way release the Supplier from any warranty or other obligations under this Contract.

7.6 Manuals and Drawings

7.6.1 Before the goods and equipment are taken over by the Purchaser, the Supplier shall supply operation and maintenance manuals together with drawings of the goods and equipment. These shall be in such detail as will enable the Purchaser to operate, maintain, adjust and repair all parts of the equipment as stated in the specifications.

7.6.2 The manuals and drawings shall be in the ruling language (English) and in such form and numbers as stated in the contract.

[illegible] and otherwise agreed the goods and equipment shall not be considered to be completed for the purpose of taking over until such manuals and drawings have been supplied to the Purchaser.

63

67

IAS-ANZ

. An ISO 9001 : 2008 Company

TAX INVOICE (CASH / CREDIT)

EW SAI FIBER'S

Behind Hindu Dharm Shala, Opp. Dr. Kashalikar Hospital, Miraj. 416 410 Dist. : Sangli. (M.S.)
Ph.: (0233) 2220121 e-mail:newsaifiber@rediffmail.com info@newsaifibers.com
: Plot No.D-69, M.I.D.C. Miraj.

Invoice No. 27/2015-16	Date. 27-9-15
Despatch through	Vehicle No.

The commissioner
City Muncipal council, Tiptur.

PARTICULARS	QTY.	RATE	AMOUNT
The supply and commissioning of Automated Garbage with conveyer Belt (Garbage sorting and processing Machine using conveyor Belt with shredder and commissioning) Proces issued Rs. 1520000/- vide cheque No: 205816 22/01/2016	1	1520000/-	1520000/-
		Total	1520000/-
		+ Vat @	—
		Grand Toal	1520000/-

VAT TIN NO. 27450109456-V
CST TIN NO. 27450109456-C

Rs. In Word Fifteen lac Twenty thousand only.

TERMS : 1) Payment within days.
2) Dispute if any will be Subject to Sangli Jurisdiction Only.
3) 18% interest will be charged after 30 days from the Bill date.
4) We hereby certify that my / our registration certificate under the Maharashtra Value Added Tax 2002 is in force on the date on which the sale of the goods specified in this tax invoice is made by me / us and that the transaction of sale covered by this tax invoice has been effected by me / us and it shall be accounted for in the turnover of sales while filing of return and the due tax if any payable on the sale has been paid or shall be paid.

NEW SAI FIBERS MIRAJ

For NEW SAI FIBER'S

318

62

ದಿನಾಂಕ:06.12.2014 ರಂದು ಬೆಳಿಗ್ಗೆ 11.00 ಗಂಟೆಗೆ ನಗರಸಭಾ ಕಛೇರಿ ಸಭಾಂಗಣದಲ್ಲಿ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಡಿ. ಗೀತಾ ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ ಸಾಮಾನ್ಯ ಸಭೆಯನ್ನು ದಿನಾಂಕ:11.12.2014 ರ ಗುರುವಾರ ಬೆಳಿಗ್ಗೆ 11-00 ಗಂಟೆಗೆ ನಗರಸಭಾ ಕಛೇರಿ ಸಭಾಂಗಣದಲ್ಲಿ ಕರೆಯಲಾಗಿದ್ದು, ಮುಂದೂಡಿದ ಸಾಮಾನ್ಯ ಸಭೆಯ ನಡವಳಿಕೆಗಳು.

ಅಧ್ಯಕ್ಷತೆ:- ಶ್ರೀಮತಿ ಡಿ. ಗೀತಾ,
ಅಧ್ಯಕ್ಷರು,
ನಗರಸಭೆ ತಿಪಟೂರು.

	ಹಾಜರಿ	ಗೈರು ಹಾಜರಿ	ಒಟ್ಟು
ಲೋಕಸಭಾ ಸದಸ್ಯರು	0	1	1
ಶಾಸಕರು	0	1	1
ಚುನಾಯಿತ ಸದಸ್ಯರು	27	4	31
ನಾಮ ನಿರ್ದೇಶಿತ ಸದಸ್ಯರು	2	3	5
ಒಟ್ಟು	29	9	38

ಅಧ್ಯಕ್ಷರ ಅಪ್ಪಣೆಯ ಮೇರೆಗೆ ಬರಬಹುದಾದ ವಿಷಯಗಳು

ವಿಷಯ:86/7) ಪ್ಲಾಸ್ಟಿಕ್ ಬೇಲಿಂಗ್ ಯಂತ್ರವನ್ನು ಖರೀದಿ ಮಾಡುವುದು.

ತೀರ್ಮಾನ: L1 ಗುತ್ತಿಗೆದಾರರ ದರಗಳು ಅಧಿಕವಾಗಿದ್ದು, ಶೇ 5 ರಷ್ಟು ಅಧಿಕ ದರಗಳಿಗೆ ನಿಗದಿಪಡಿಸಿ ಮಾದರಿ ಜೋಡಿಸಿರುವ ಯಂತ್ರದ ವಿವರ ಪಡೆದು ಗುತ್ತಿಗೆದಾರರನ್ನು ಕಛೇರಿಗೆ ಕರೆಸಿ ಚರ್ಚಿಸಿ ದರ ಸಂಧಾನ ನಡೆಸಿ ಪರಿಶೀಲಿಸಿ ಕಾರ್ಯಾದೇಶ ನೀಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

Geetha
ಅಧ್ಯಕ್ಷರು,
ನಗರಸಭೆ, ತಿಪಟೂರು.

S. R. Patil
06

+5% more cost again

ನಗರಸಭಾ ಕಾರ್ಯಾಲಯ ~ ತಿಪಟೂರು

ತುಮಕೂರು ಜಿಲ್ಲೆ. ದೂರವಾಣಿ: 08134-250785, Fax-251034, E-mail: itstaff_ulb_tiptur@yahoo.co.in

No.CMC/Tip/AS/SWM/CR/ /2015-16 Date: 31/11/15

To,
Sadhana Enviro Engineering Services
No.4, 2nd Cross
Raghavanagar
New Timber Yard Layout
Bangalore.

Sir

Sub: Purchase Order for supply of Plastic Bailing Machine

Ref: 1) E-Procurement tendr notification : ನಸತಿ/ಆಶಾ/ಘವನಿ/ಸಿ.ಆರ್/03/2014-15
2) General Body meeting Dt: 06.12.2014

****

We are pleased to place the purchase order (PO) for providing the following tools and equipment for Municipal Solid Waste Management as per the approved plan of the ULB's under 2013-14 13th Finance, & 2013-14 State Finance as per the terms and conditions along with technical specifications mentioned below. All the terms and conditions including price related terms are on a firm basis. Prices are inclusive of all taxes and duties as may be statutorily applicable unless indicated separately in this order. No escalation on any account shall be provided during execution of this order. [illegible]

Please acknowledge the receipt of this order. If we do not receive an acknowledgement at our office within 15 days from our order date, the order shall be deemed as accepted by you in all respects. Please refer to our above order number in all your future correspondences with us including your Delivery Challans and invoices.

Sl. No	Tools and Eguipment	Quantity (numbers)	Amount (Rupees)
1	Supply, Installation and Commissioning of 01 Numbers 1 ton Per day Capacity Dry Garbage Bailing Equipment	01	3,48,000.00
		Total PO value	3,48,000.00

Invoice To: Concerned ULB as mentioned in Delivery schedule.
Ship To: Concerned ULB as mentioned in Delivery schedule.

ಪೌರಾಯುಕ್ತರು
ನಗರಸಭೆ, ತಿಪಟೂರು

Packing

3. Standards

3.1 The Goods supplied under this Contract shall conform to the standards mentioned in the Technical Specifications, and, when no applicable standard is mentioned, to the authoritative standard appropriate to the Goods' country of origin and such standards shall be the latest issued by the concerned institution.

4. Use of Contract Documents and Information; Inspection and Audit by the Government

4.1 The Supplier shall not, without the Purchaser's prior written consent, disclose the Contract, or any provision thereof, or any specification, plan, drawing, pattern, sample or information furnished by or on behalf of the Purchaser in connection therewith, to any person other than a person employed by the Supplier in performance of the Contract. Disclosure to any such employed person shall be made in confidence and shall extend only so far as may be necessary for purposes of such performance.

4.2 The Supplier shall not, without the Purchaser's prior written consent, make use of any document or information enumerated in GCC Clause 4.1 except for purposes of performing the Contract.

4.3 Any document, other than the Contract itself, enumerated in GCC Clause 4.1 shall remain the property of the Purchaser and shall be returned (in all copies) to the Purchaser on completion of the Supplier's performance under the Contract if so required by the Purchaser.

4.4 The supplier shall permit the Government to inspect the Supplier's accounts and records relating to the performance of the Supplier and to have them audited by auditors appointed by the Government, if so required by the Government.

5. Patent Rights

5.1 The Supplier shall indemnify the Purchaser against all third-party claims of infringement of patent, trademark or industrial design rights arising from use of the Goods or any part thereof in India.

4. Inspections and Tests

The Purchaser or its representative shall have the right to inspect and/or to test the Goods to confirm their conformity to the Contract specifications at no extra cost to the Purchaser. SCC and the Technical Specifications shall specify what inspections and tests the Purchaser requires and where they are to be conducted. The Purchaser shall notify the Supplier in writing in a timely manner of the identity of any representatives retained for these purposes.

7.2 The inspections and tests may be conducted on the premises of the Supplier or its subcontractor(s), at point of delivery and/or at the Goods final destination. If conducted on the premises of the Supplier or its subcontractor(s), all reasonable facilities and assistance, including access to drawings and production data - shall be furnished to the inspectors at no charge to the Purchaser.

7.3 Should any inspected or tested Goods fail to conform to the specifications, the Purchaser may reject the goods and the Supplier shall either replace the rejected Goods or make alterations necessary to meet specification requirements free of cost to the Purchaser.

7.4 The Purchaser's right to inspect, test and, where necessary, reject the Goods after the Goods' arrival at Project Site shall in no way be limited or waived by reason of the Goods having previously been inspected, tested and passed by the Purchaser or its representative prior to the Goods shipment.

7.5 Nothing in GCC Clause 7 shall in any way release the Supplier from any warranty or other obligations under this Contract.

7.6 Manuals and Drawings

7.6.1 Before the goods and equipment are taken over by the Purchaser, the Supplier shall supply operation and maintenance manuals together with drawings of the goods and equipment. These shall be in such detail as will enable the Purchaser to operate, maintain, adjust and repair all parts of the equipment as stated in the specifications.

7.6.2 The manuals and drawings shall be in the ruling language (English) and in such form and numbers as stated in the contract.

7.6.3 Unless and otherwise agreed, the goods and equipment shall not be considered to be completed for the purpose of taking over until such manuals and drawings have been supplied to the Purchaser.

349 59

5. **Packing**

8.1 The Supplier shall provide such packing of the Goods as is required to prevent their damage or deterioration during transit to their final destination as indicated in the Contract. The packing shall be sufficient to withstand, without limitation, rough handling during transit and exposure to extreme temperatures, salt and precipitation during transit and open storage. Packing case size and weights shall take into consideration, where appropriate, the remoteness of the Goods' final destination and the absence of heavy handling facilities at all points in transit.

8.2 The packing, marking and documentation within and outside the packages shall comply strictly with such special requirements as shall be provided for in the Contract including additional requirements, if any, specified in SCC and in any subsequent instructions ordered by the Purchaser.

8.3 Packing Instructions: The Supplier will be required to make separate packages for each Consignee. Each Package will be marked on three sides with proper paint/indelible ink the following:

i) Project, ii) Contract No., iii) Suppliers Name, and iv) Packing List Reference number.

6. **Delivery and Documents**

6.1 Delivery of the Goods shall be made by the Supplier in accordance with the terms specified by the Purchaser in the Notification of Award. The details of shipping and/or other documents to be furnished by the supplier are specified in SCC.

7. **Insurance**

7.1 The Goods supplied under the Contract shall be fully insured in Indian Rupees against loss or damage incidental to manufacture or acquisition, transportation, storage and delivery. For delivery of goods at site, the insurance shall be obtained by the Supplier in an amount equal to 110% of the value of the goods from "warehouse to warehouse" (final destinations) on "All Risks" basis including War risks and Strikes.

11. **Transportation**

11.1 Where the Supplier is required under the Contract to transport the Goods to a specified place of destination within India defined as Project site, transport to such place of destination in India including insurance, as shall be specified in the Contract, shall be arranged by the Supplier, and the related cost shall be included in the Contract Price

12. **Incidental Services**

12.1 The supplier may be required to provide any or all of the following services, including additional services, if any, specified in SCC:

(a) performance or supervision of the on-site assembly and/or start-up of the supplied Goods;

(b) furnishing of tools required for assembly and/or maintenance of the supplied Goods;

(c) furnishing of detailed operations and maintenance manual for each appropriate unit of supplied Goods;

(d) performance or supervision or maintenance and/or repair of the supplied Goods, for a period of time agreed by the parties, provided that this service shall not relieve the Supplier of any warranty obligations under this Contract; and

(e) training of the Purchaser's personnel, at the Supplier's plant and/or on-site, in assembly, start-up, operation, maintenance and/or repair of the supplied Goods.

12.2 Prices charged by the Supplier for incidental services, if not included in the Contract Price for the Goods, shall be agreed upon in advance by the parties and shall not exceed the prevailing rates charged to other parties by the Supplier for similar services.

13. **Spare Parts**

13.1 As specified in the SCC, the Supplier may be required to provide any or all of the following materials, notifications, and information pertaining to spare parts manufactured or distributed by the Supplier:

D/C

(a) such spare parts as the Purchaser may elect to purchase from the Supplier, providing that this election not relieve the Supplier of any warranty obligations under the Contract; and

(b) In the event of termination of production of the spare parts:

(i) advance notification to the Purchaser of the pending termination, in sufficient time to permit the Purchaser to procure needed requirements; and

(ii) following such termination, furnishing at no cost to the Purchaser, the blueprints, drawings and specifications of the spare parts, if requested.

13.2 The Supplier shall carry sufficient inventories to assure ex-stock supply of consumable spares for the Goods, such as gaskets, plugs, washers, belts etc. Other spare parts and components shall be supplied as promptly as possible but in any case within 3 months of placement of order.

14. Warranty

14.1 The Supplier warrants that the Goods supplied under this Contract are new, unused, of the most recent or current models and that they incorporate all recent improvements in design and materials unless provided otherwise in the Contract. The Supplier further warrants that all Goods supplied under this Contract shall have no defect arising from design, materials or workmanship (except when the design and/or material is required by the Purchaser's Specifications) or from any act or omission of the Supplier, that may develop under normal use of the supplied Goods in the conditions prevailing in the country of final destination.

14.2 This warranty shall remain valid for 12 months after the Goods or any portion thereof as the case may be, have been delivered to and accepted at the final destination indicated in the Contract, If for reasons attributable to the Supplier, these guarantees are not attained in whole or in part, the Supplier shall at its discretion either:

(a) make such changes, modifications, and/or additions to the Goods or any part thereof as may be necessary in
order to attain the contractual guarantees specified in the Contract at its own cost and expense and to carry out further performance tests in accordance with SCC Clause 2; OR

(b) pay liquidated damages to the Purchaser with respect to the failure to meet the contractual guarantees.

The rate of these liquidated damages shall be as specified in the Technical Specifications.

14.3 The Purchaser shall promptly notify the Supplier in writing of any claims arising under this warranty.

14.4 Upon receipt of such notice, the Supplier shall, within the period of 7 days and with all reasonable speed, repair or replace the defective Goods or parts thereof, free of cost at the ultimate destination. The Supplier shall take over the replaced parts/goods at the time of their replacement. No claim whatsoever, shall lie on the Purchaser for the replaced parts/goods thereafter. In the event of any correction of defects or replacement of defective material during the Warranty period, the Warranty for the corrected or replaced material shall be extended to a further period of 12 months.

14.5 If the Supplier, having been notified, fails to remedy the defect(s) within 7days, the Purchaser may proceed to take such remedial action as may be necessary, at the Supplier's risk and expense and without prejudice to any other rights which the Purchaser may have against the Supplier under the Contract.

15. Payment

15.1 The method and conditions of payment to be made to the Supplier under this Contract shall be specified in the SCC.

15.2 The Supplier's request(s) for payment shall be made to the Purchaser in writing, accompanied by an invoice describing, as appropriate, the Goods delivered and the Services performed, and by documents, submitted pursuant to GCC Clause 9, and upon fulfillment of other obligations stipulated in the contract.

15.3 Payments shall be made promptly by the Purchaser but in no case later than sixty (60) days after submission of the invoice or claim by the Supplier.

15.4 Payment shall be made in Indian Rupees.

16. Prices

16.1 Prices payable to the supplier as stated in the contract shall be firm during the performance of the contract.

17. Change Orders

17.1 The Purchaser may at any time, by written order given to the Supplier pursuant to GCC Clause 31, make changes within the general scope of the Contract in any one or more of the following:

(a) drawings, designs, or specifications, where Goods to be furnished under the Contract are to be specifically manufactured for the Purchaser;

(b) the method of shipping or packing;

(c) the place of delivery; and/or

(d) the Services to be provided by the Supplier.

17.2 If any such change causes an increase or decrease in the cost of, or the time required for, the Supplier's performance of any provisions under the Contract, an equitable adjustment shall be made in the Contract Price or delivery schedule, or both, and the Contract shall accordingly be amended. Any claims by the Supplier for adjustment under this clause must be asserted within thirty (30) days from the date of the Supplier's receipt of the Purchaser's change order.

18. Contract Amendments

18.1 Subject to GCC Clause 17, no variation in or modification of the terms of the Contract shall be made except by written amendment signed by the parties.

19. Assignment

19.1 The Supplier shall not assign, in whole or in part, its obligations to perform under the Contract, except with the Purchaser's prior written consent.

20. Sub contracts

20.1 The Supplier shall notify the Purchaser in writing of all subcontracts awarded under this Contract if not already specified in the tender. Such notification, in his original tender or later, shall not relieve the Supplier from any liability or obligation under the Contract. Sub-contracts shall be only for bought out items and sub-assemblies.

20.2 Subcontracts must comply with the provisions of GCC Clause 2.

21. Delays in the Supplier's Performance

21.1 Delivery of the Goods and performance of the Services shall be made by the Supplier in accordance with the time schedule specified by the Purchaser in the Schedule of Requirements.

21.2 If at any time during performance of the Contract, the Supplier or its sub-contractor(s) should encounter conditions impeding timely delivery of the Goods and performance of Services, the Supplier shall promptly notify the Purchaser in writing of the fact of the delay, its likely duration and its cause(s). As soon as practicable after receipt of the Supplier's notice, the Purchaser shall evaluate the situation and may, at its discretion, extend the Supplier's time for performance with or without liquidated damages, in which case the extension shall be ratified by the parties by amendment of the Contract.

21.3 Except as provided under GCC Clause 24, a delay by the Supplier in the performance of its delivery obligations shall render the Supplier liable to the imposition of liquidated damages pursuant to GCC Clause 22, unless an extension of time is agreed upon pursuant to GCC Clause 21.2 without the application of liquidated damages.

344

22. Liquidated Damages

22.1 Subject to GCC Clause 24, if the Supplier fails to deliver any or all of the Goods or to perform the Services within the period(s) specified in the Contract, the Purchaser shall, without prejudice to its other remedies under the Contract, deduct from the Contract Price, as liquidated damages, a sum equivalent to 0.5% of the delivered price of the delayed Goods or unperformed Services for each week or part thereof of delay until actual delivery or performance, up to a maximum deduction of 10% of the Contract Price.. Once the maximum is reached, the Purchaser may consider termination of the Contract pursuant to GCC Clause 23.

23. Termination for Default

23.1 The Purchaser may, without prejudice to any other remedy for breach of contract, by written notice of default sent to the Supplier, terminate the Contract in whole or part:

(a) if the Supplier fails to deliver any or all of the Goods within the period(s) specified in the Contract, or within any extension thereof granted by the Purchaser pursuant to GCC Clause 21; or

(b) if the Supplier fails to perform any other obligation(s) under the Contract.

(c) If the Supplier, in the judgment of the Purchaser has engaged in corrupt or fraudulent practices in competing for or in executing the Contract.

For the purpose of this Clause :
"Corrupt practice" means the offering, giving, receiving or soliciting of any thing of value to influence the action of
a public official in the procurement process or in contract execution.
"Fraudulent practice" means a misrepresentation of facts in order to influence a procurement process or the Execution of a contract to the detriment of the Borrower, and includes collusive practice among Bidders (prior to or after bid submission) designed to establish bid prices at artificial non-competitive levels and to deprive the Borrower of the benefits of free and open competition.

23.2 In the event the Purchaser terminates the Contract in whole or in part, pursuant to GCC Clause 23.1, the Purchaser may procure, upon such terms and in such manner as it deems appropriate, Goods or Services similar to those undelivered, and the Supplier shall be liable to the Purchaser for any excess costs for such similar Goods or Services. However, the Supplier shall continue the performance of the Contract to the extent not terminated.

24. Force Majeure

24.1 Notwithstanding the provisions of GCC Clauses 21, 22, 23, the Supplier shall not be liable for forfeiture of its performance security, liquidated damages or termination for default, if and to the extent that, its delay in performance or other failure to perform its obligations under the Contract is the result of an event of Force Majeure.

24.2 For purposes of this Clause, "Force Majeure" means an event beyond the control of the Supplier and not involving the Supplier's fault or negligence and not foreseeable. Such events may include, but are not limited to, acts of the Purchaser either in its sovereign or contractual capacity, wars or revolutions, fires, floods, epidemics, quarantine restrictions and freight embargoes.

24.3 If a Force Majeure situation arises, the Supplier shall promptly notify the Purchaser in writing of such conditions and the cause thereof. Unless otherwise directed by the Purchaser in writing, the Supplier shall continue to perform its obligations under the Contract as far as is reasonably practical, and shall seek all reasonable alternative means for performance not prevented by the Force Majeure event.

25. Termination for Insolvency

25.1 The Purchaser may at any time terminate the Contract by giving written notice to the Supplier, if the Supplier becomes bankrupt or otherwise insolvent. In this event, termination will be without compensation to the Supplier, provided that such termination will not prejudice or affect any right of action or remedy which has accrued or will accrue thereafter to the Purchaser.

26. Termination for Convenience

26.1 The Purchaser, by written notice sent to the Supplier, may terminate the Contract, in whole or in part, at any time for its convenience. The notice of termination shall specify that termination is for the Purchaser's convenience, the extent to which performance of the Supplier under the Contract is terminated, and the date upon which such termination becomes effective.

26.2 The Goods that are complete and ready for shipment within 30 days after the Supplier's receipt of notice of termination shall be accepted by the Purchaser at the Contract terms and prices. For the remaining Goods, the Purchaser may elect:

(a) to have any portion completed and delivered at the Contract terms and prices; and/or
(b) to cancel the remainder and pay to the Supplier an agreed amount for partially completed Goods and for materials and parts previously procured by the Supplier.

27. Settlement of Disputes

27.1 The Purchaser and the supplier shall make every effort to resolve amicably by direct informal negotiation any disagreement or dispute arising between them under or in connection with the Contract.

27.2 If, after thirty (30) days, the parties have failed to resolve their dispute or difference by such mutual consultation, then either the Purchaser or the Supplier may give notice to the other party of its intention to commence arbitration, as hereinafter provided, as to the matter in dispute, and no arbitration in respect of this matter may be commenced unless such notice is given.

27.2.1 Any dispute or difference in respect of which a notice of intention to commence arbitration has been given in Accordance with this Clause shall be finally settled by arbitration. Arbitration may be commenced prior to or after delivery of the Goods under the Contract.

27.2.2 Arbitration proceedings shall be conducted in accordance with the rules of procedure specified in the SCC.

27.3 Notwithstanding any reference to arbitration herein,

(a) the parties shall continue to perform their respective obligations under the Contract unless they otherwise agree; and
(b) the Purchaser shall pay the Supplier any monies due the Supplier.

28. Limitation of Liability

28.1 Except in cases of criminal negligence or willful misconduct, and in the case of infringement pursuant to Clause 5,

(a) the Supplier shall not be liable to the Purchaser, whether in contract, tort, or otherwise, for any indirect or consequential loss or damage, loss of use, loss of production, or loss of profits or interest costs, provided that this exclusion shall not apply to any obligation of the Supplier to pay liquidated damages to the Purchaser; and

(b) the aggregate liability of the Supplier to the Purchaser, whether under the Contract, in tort or otherwise, shall not exceed the total Contract Price, provided that this limitation shall not apply to the cost of repairing or replacing defective equipment.

29. Governing Language

29.1 The contract shall be written in English language. Subject to GCC Clause 30, English language version of the Contract shall govern its interpretation. All correspondence and other documents pertaining to the Contract which are exchanged by the parties shall be written in the same language.

30. Applicable Law

O/C

344

30.1 The Contract shall be interpreted in accordance with the laws of the Union of India.

31. Notices

31.1 Any notice given by one party to the other pursuant to this Contract shall be sent to other party in writing or by cable, telex or facsimile and confirmed in writing to the other Party's address specified in SCC.

31.2 A notice shall be effective when delivered or on the notice's effective date, whichever is later.

32. Taxes and Duties

32.2 Suppliers shall be entirely responsible for all taxes, duties, license fees, octroi, road permits, etc., incurred until delivery of the contracted Goods to the Purchaser.

Commissioner
CMC Tiptur

PH: 080-26750423
M: 919986851007

SADHANA ENVIRO ENGINEERING SERVICES

REG OFF: NO.04,2ND CROSS, RAGHAVANAGAR, NEW TIMBER YARD LAYOUT,BANGALORE - 560026.
FACT & BRANCH OFF: NO.47/1, SUNDAR INDUSTRIAL ESTATE, NEW TIMBER YARD LAYOUT, BANGALORE - 560026.

TAX INVOICE

To
The Commissioner,
City Municipal Council,
Tiptur.

INVOICE NO	SEES/20151600109
INVOICE DATE	14.10.2015
D.C.NO:	
D.C.DATE:	
P.O.NO:	NO:CMC/Tip/AS/SWM/CR/2015-16
DATED:	

SL NO	DESCRIPTION OF GOODS	QUANTITY	UNITS	RATE FOR UNIT	AMOUNT OF RS.	PS
1	Supply & Installation and Commissioning of Dry Garbage Bailing Machine	1	No	293930	293930.00	
	Add Transportation Charges				10000.00	
	Total				303930.00	
	Add: VAT @ 14.5%				44069.85	
	SUB TOTAL (A)				347999.85	

Grand Total	3,47,999.85
Sales Tax	
ROUND OFF	0.15
Net Amount	3,48,000.00

PAYMENT TERMS: AGAINST DELIVERY
RUPEES . Three Lakh Fourty Eight Thousand Only

E & O.E
TIN NO 29020739044
PAN NO AMIPS5402Q

FOR SADHANA ENVIRO ENGINEERING SERVICES

AUTHORIZED SIGNATORY

THIS IS COMPUTERIZED GENERATED INVOICE

೬೪

೧೨೬

ನಂ:ಟೆಂಡರ್ ಬುಲೆಟಿನ್ ಪಿಆರ್ 01/2014-15

ಜಿಲ್ಲಾಧಿಕಾರಿಯವರ ಕಛೇರಿ,
ತುಮಕೂರು ಜಿಲ್ಲೆ,
ತುಮಕೂರು, ದಿನಾಂಕ 5-9-2014

ಸಾರ್ವಜನಿಕ ಪ್ರಕಟಣೆ

ಸರ್ಕಾರದ ಪತ್ರ ಸಂ.ಪಿ.ಡಬ್ಲ್ಯೂಡಿ.154/ಎಸ್/II/200(ಪಾರ್ಟ್) ದಿನಾಂಕ 16-11-2000ರಂತೆ, ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಯವರನ್ನು ಜಿಲ್ಲಾ ಟೆಂಡರ್ ಬುಲೆಟಿನ್ ಅಧಿಕಾರಿಯನ್ನಾಗಿ ನೇಮಿಸಿದ್ದು ದಿನಾಂಕ 30-8-2014 ರಿಂದ 5-9-2014 ರವರೆಗೆ ಈ ಜಿಲ್ಲೆಯ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಕಛೇರಿಗಳಿಂದ ಸ್ವೀಕೃತವಾದ ಒಟ್ಟು 231 ಕಾಮಗಾರಿಗಳ ಟೆಂಡರ್‌ಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ.

(ಕೆ.ಎಸ್.ಸತ್ಯಮೂರ್ತಿ)
ಜಿಲ್ಲಾಧಿಕಾರಿ
ತುಮಕೂರು ಜಿಲ್ಲೆ.
5/9/14

ಪ್ರತಿಯನ್ನು:

1) ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ತುಮಕೂರು ಜಿಲ್ಲೆ ತುಮಕೂರು
2) ಸಂಬಂಧಪಟ್ಟವರಿಗೆ ಮಾಹಿತಿ ಹಾಗೂ ಸೂಕ್ತ ಕ್ರಮಕ್ಕಾಗಿ ರವಾನಿಸಿದೆ.
3) ಜಿಲ್ಲಾಧಿಕಾರಿಯವರ ಕಛೇರಿಯ ಸೂಚನಾ. ಫಲಕದಲ್ಲಿ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಿದೆ.
4) ಕಛೇರಿ ಪ್ರತಿಗಳು.

ಜಿಲ್ಲಾಧಿಕಾರಿಯವರ ಕಛೇರಿ, ತುಮಕೂರು ಜಿಲ್ಲೆ, ತುಮಕೂರು

ಟೆಂಡರ್ ಬುಲೆಟಿನ್

ದಿನಾಂಕ 5-9-2014

ಟೆಂಡರ್ ಬುಲೆಟಿನ್ ಸಂಖ್ಯೆ: 1/2014-15

ಕ್ರ. ಸಂ	ಟೆಂಡರ್ ಹೊರಡಿಸುವ ಪ್ರಾಧಿಕಾರ	ಟೆಂಡರ್ ಕ್ರಮಾಂಕ	ಕಾಮಗಾರಿಯ ವಿವರ	ಅಂದಾಜು ಮೊತ್ತ (ಲಕ್ಷ ರೂ. ಗಳಲ್ಲಿ)	ಇಎಂಡಿ ಮೊತ್ತ (ರೂ. ಗಳಲ್ಲಿ)	ಖಾಲಿ ಟೆಂಡರ್ ಫಾರಂಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ	ಖಾಲಿ ಟೆಂಡರ್ ಫಾರಂಗಳನ್ನು ವಿತರಿಸುವ ದಿನಾಂಕ	ಭರ್ತಿ ಮಾಡಿದ ಟೆಂಡರ್‌ಫಾರಂಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ	ಭರ್ತಿ ಮಾಡಿದ ಟೆಂಡರ್ ಫಾರಂಗಳನ್ನು ತೆರೆಯುವ ದಿನಾಂಕ	ಟೆಂಡರ್ ಸ್ವೀಕರಿಸುವ ಪ್ರಾಧಿಕಾರ
1	2	3	4	5	6	7	8	9	10	11
1	Selection Grade Executive Engineer, KUWS&DB, Bangalore	KUWSDB/ 2014-15/WS/WORK-INDENT/229 dtd:01-09-2014	Construction of 2.50 LL capacity RCC over head tank on 15 Mtr staging (shaft type) at Geddalahalli under SCP for the year 2013-14 in Tumkur city.	45.18	0.91	10-09-14 Upto 17.00 Hrs	01-09-14 Upto 17.00 Hrs	17-09-14 Upto 17.30 Hrs	20-09-14 after 11.30 Hrs	Selection Grade Executive Engineer KUWS&DB Bangalore
2		KUWSDB/ 2014-15/WS/WORK-INDENT/230 dtd:01-09-2014	Construction of 2.50 LL capacity RCC over head tank on 15 Mtr staging (shaft type) at Ambedkar colony near Huliyar road under SCP for the year 2013-14 in Chikkanayakanahally town.	45.47	0.91	10-09-14 Upto 17.00 Hrs	01-09-14 Upto 17.00 Hrs	17-09-14 Upto 17.30 Hrs	20-09-14 after 11.30 Hrs	
3	ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ತುಮಕೂರು	ಜಿಪಂತು/ಡಿಆರ್‌ಡಿಎ/ಎನ್‌ಆರ್‌ಎಲ್‌ಎಂ/ಸಾಮಗ್ರಿ/01/ 14-15 ದಿ. 1-9-2014.	ಪರಿಕರ ಉಪಕರಣಗಳು	10.00	ಸಣ್ಣ ಕೈಗಾರಿಕೆಗಳಿಗೆ ರೂ0.25 ಲಕ್ಷ ಹಾಗೂ ಇತರರಿಗೆ ರೂ.0.50 ಲಕ್ಷ	ಇ-ಪ್ರೊಕ್ಯೂರ್ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ 08-09-2014	ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ 08-09-2014	18-09-2014 ಸಂಜೆ 4.00 ಗಂಟೆ	22-09-2014	ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್ ತುಮಕೂರು
4	Executive Engineer(Ele) PWD Electrical Division Bangalore-1	IFT No. 96 EE/PWD-E/B/UPS, system Tumkur/ 2014-15	Providing Local Area Network(LAN) & Providing 10 KVA UPS Systems to 1 st & 2nf Floor in Court Building Complex at Tumkur in Tumkur District.	10.00 Lakhs	25000-00	1) Tender documents may be downloaded from the e-procurement portal of the Govt. of Karnataka from 8-9-14 to 18-9-14 2) Tenders must be submitted on line in e-procurement portal on or before 16:00 hours on 18-9-14 and the opening of tenders will be as per e-procurement portal guidelines. 3) Other details can be seen in the tender documents 4) Cost of documents: Through e-procurement Portal Period of completion. 03 Months. 5) http://eproc.karnataka.gov.in				Executive Engineer(Ele) PWD Electrical Division Bangalore

1	2	3	4	5	6	7	8	9	10	11
2013–14ನೇ ಸಾಲಿನ 13ನೇ ಹಣಕಾಸು ಮತ್ತು ರಾಜ್ಯ ಆಯವ್ಯಯ										
12	ನಗರಸಭೆ, ತಿಪಟೂರು.	ನಂ.ನಸತಿ/ಅಶಾ/ಫವನಿ / ಪ್ಲಾಸ್ಟಿಕ್ ಬೇಲಿಂಗ್ ಯಂತ್ರ/ ಸೀಅರ್/ 01/ 2013–14	ಪ್ಲಾಸ್ಟಿಕ್ ಬೇಲಿಂಗ್ ಯಂತ್ರ	4.00	10,000/–	19.09.2014 ರಿಂದ 19.10.2014 ಸಂಜೆ 4.30 ಗಂಟೆವರೆಗೆ	19.10.2014 ಸಂಜೆ 4.30 ಗಂಟೆವರೆಗೆ	20.10.2014 ಸಂಜೆ 4.30 ಗಂಟೆವರೆಗೆ	21.10.2014 ಸಂಜೆ 5.00 ನಂತರ	ನಗರಸಭೆ, ತಿಪಟೂರು.
2011–12ನೇ ಸಾಲಿನ 13ನೇ ಹಣಕಾಸು										
13	ನಗರಸಭೆ, ತಿಪಟೂರು.	ನಂ.ನಸತಿ/ಅಶಾ/ಫವನಿ / ತ್ಯಾಜ್ಯ ವಿಂಗಡಣ ಯಂತ್ರ/ ಸೀಅರ್ /01/ 2013–14	ತ್ಯಾಜ್ಯ ವಿಂಗಡಣ ಯಂತ್ರ	17.75	45,000/–	19.09.2014 ರಿಂದ 20.10.2014 ಸಂಜೆ 4.30 ಗಂಟೆವರೆಗೆ (ಇ– ಪ್ರಕ್ಯೂರ್ ಮೆಂಟ್‌ನಲ್ಲಿ ಮಾತ್ರ)	20.10.2014 ಸಂಜೆ 4.30 ಗಂಟೆವರೆಗೆ	20.10.2014 ಸಂಜೆ 4.30 ಗಂಟೆವರೆಗೆ	23.10.2014 ಸಂಜೆ 5.00 ನಂತರ	ನಗರಸಭೆ, ತಿಪಟೂರು.
2013–14ನೇ ಸಾಲಿನ ಎಸ್.ಎಫ್.ಸಿ ಮತ್ತು ರಾಜ್ಯ ಆಯವ್ಯಯ										
14	ನಗರಸಭೆ, ತಿಪಟೂರು	ನಂ.ನಸತಿ/ಅಶಾ/ಫವನಿ/ ತ್ಯಾಜ್ಯ ಸಂಸ್ಕರಣ ಯಂತ್ರ/ ಸೀಅರ್ /01/ 2013–14	ತ್ಯಾಜ್ಯ ಸಂಸ್ಕರಣ ಯಂತ್ರ	15.26	39,000/-	19.09.2014 ರಿಂದ 20.10.2014 ಸಂಜೆ 4.30 ಗಂಟೆವರೆಗೆ (ಇ– ಪ್ರಕ್ಯೂರ್ ಮೆಂಟ್‌ನಲ್ಲಿ ಮಾತ್ರ)	20.10.2014 ಸಂಜೆ 4.30 ಗಂಟೆವರೆಗೆ	20.10.2014 ಸಂಜೆ 4.30 ಗಂಟೆವರೆಗೆ	23.10.2014 ಸಂಜೆ 5.00 ನಂತರ	ನಗರಸಭೆ, ತಿಪಟೂರು.
2013–14ನೇ ಸಾಲಿನ ಎಸ್.ಎಫ್.ಸಿ ಮತ್ತು 13ನೇ ಹಣಕಾಸು ಮೂಲ ಅನುದಾನ										
15	ನಗರಸಭೆ, ತಿಪಟೂರು	ನಂ.ನಸತಿ/ಅಶಾ/ಫವನಿ/ಸರಳ ಸಂಸ್ಕರಣ ಯಂತ್ರ/ ಸೀಅರ್ /01/ 2013–14	ಜೀಪ್ ಮೌಂಟೆಡ್ ರಫ್ಯೂಸ್ ಕಲೆಕ್ಟರ್ (2.5 ಘನ ಮೀಟರ್ ಸಾಮರ್ಥ್ಯದ ವಾಹನ) 02 ಸಂಖ್ಯೆ	21.12	50,000/–	19.09.2014 ರಿಂದ 20.10.2014 ಸಂಜೆ 4.30 ಗಂಟೆವರೆಗೆ (ಇ– ಪ್ರಕ್ಯೂರ್ ಮೆಂಟ್‌ನಲ್ಲಿ ಮಾತ್ರ)	20.10.2014 ಸಂಜೆ 4.30 ಗಂಟೆವರೆಗೆ	20.10.2014 ಸಂಜೆ 4.30 ಗಂಟೆವರೆಗೆ	23.10.2014 ಸಂಜೆ 5.00 ನಂತರ	ನಗರಸಭೆ, ತಿಪಟೂರು.

2013–14ನೇ ಸಾಲಿನ 13ನೇ ಹಣಕಾಸು ಮೂಲ ಅನುದಾನ										
16	ನಗರಸಭೆ, ತಿಪಟೂರು	ನಂ.ನಸತಿ/ಆಶಾ/ಫವನಿ / ಟ್ರಾಕ್ಟರ್ ವಾಹನ / ಸಿಆರ್ /01/ 2013–14	ಟ್ರಾಕ್ಟರ್ ಜೊತೆ ಟ್ರೈಲರ್ ಸರಬರಾಜು ಮಾಡುವುದು 01 ಸಂಖ್ಯೆ	09.00	22,500/–	19.09.2014 ರಿಂದ 20.10.2014 ಸಂಜೆ 4.30 ಗಂಟೆವರೆಗೆ (ಇ- ಪ್ರೊಕ್ಯೂರ್ ಮೆಂಟ್‌ನಲ್ಲಿ ಮಾತ್ರ)	20.10.2014 ಸಂಜೆ 4.30 ಗಂಟೆವರೆಗೆ	20.10.2014 ಸಂಜೆ 4.30 ಗಂಟೆವರೆಗೆ	23.10.2014 ಸಂಜೆ 5.00 ನಂತರ	ನಗರಸಭೆ, ತಿಪಟೂರು.
2008–09 ಮತ್ತು 2012–13ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿ										
17	ನಗರಸಭೆ, ತಿಪಟೂರು	ನಂ.ನಸತಿ/ಆಶಾ/ಫವನಿ / ಡಸ್ಟ್ ಬಿನ್ / ಸಿಆರ್ /05/ 2013–14	ತಿಪಟೂರು ನಗರದ ಘನತ್ಯಾಜ್ಯ ವಸ್ತು ವಿಲೇವಾರಿಗಾಗಿ ಕಸವನ್ನು ಮೂಲದಲ್ಲಿ ಬೇರ್ಪಡಿಸಲು ಪ್ರತಿಮನೆಗೆ 02 ಡಸ್ಟ್ ಬಿನ್‌ಗಳನ್ನು ಖರೀದಿಸುವುದು	21.90	54,000/–	19.09.2014 ರಿಂದ 20.10.2014 ಸಂಜೆ 4.30 ಗಂಟೆವರೆಗೆ (ಇ- ಪ್ರೊಕ್ಯೂರ್ ಮೆಂಟ್‌ನಲ್ಲಿ ಮಾತ್ರ)	20.10.2014 ಸಂಜೆ 4.30 ಗಂಟೆವರೆಗೆ	20.10.2014 ಸಂಜೆ 4.30 ಗಂಟೆವರೆಗೆ	23.10.2014 ಸಂಜೆ 5.00 ನಂತರ	ನಗರಸಭೆ, ತಿಪಟೂರು.
2014–15ನೇ ಸಾಲಿನ ಪುರಸಭಾ ನಿಧಿ										
18	ನಗರಸಭೆ, ತಿಪಟೂರು	ನಂ.ನಸತಿ/ಆಶಾ/ಫವನಿ/ ಕ್ರಿಮಿನಾಶಕ/ಸಿಆರ್/01/ 2014–15	ತಿಪಟೂರು ನಗರಸಭೆಗೆ ಅವಶ್ಯಕವಿರುವ ಕ್ರಿಮಿನಾಶಕಗಳನ್ನು ಖರೀದಿ ಮಾಡುವುದು	2.00	5,000/–	08.09.2014 ರಿಂದ 13.10.2014 ಸಂಜೆ 4.30 ಗಂಟೆವರೆಗೆ	13.10.2014 ಸಂಜೆ 4.30 ಗಂಟೆವರೆಗೆ	14.10.2014 ಸಂಜೆ 4.30 ಗಂಟೆವರೆಗೆ	15.10.2014 ಸಂಜೆ 5.00 ನಂತರ	ನಗರಸಭೆ, ತಿಪಟೂರು.

25	—''—	—''—	ತುಮಕೂರು ನಗರದ ವಾರ್ಡ್ ನಂ. 20ರ ಎಸ್.ಆರ್. ಕಾಲೋನಿಯ ಪಿ.ಕೆ.ಎಸ್. ಕಾಲೋನಿಯಲ್ಲಿ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ನಿರ್ಮಾಣ	5.00	12500	05-09-14 ರಿಂದ 09-10-14	05-09-14 ರಿಂದ 09-10-14	09-10-14 ಸಾ 4.30 ಗಂಟೆವರೆಗೆ	14-10-14 ಬೆಳಗ್ಗೆ 11.00 ಗಂಟೆ ನಂತರ	ಆಯುಕ್ತರು ಮಹಾನಗರ ಪಾಲಿಕೆ. ತುಮಕೂರು.
26	—''—	—''—	ಮಾರುತಿನಗರ ಪ್ರದೇಶದಲ್ಲಿರುವ ಸಮುದಾಯ ಭವನದ ಉಳಿಕೆ ಕಾಮಗಾರಿ.	5.00	12500	05-09-14 ರಿಂದ 09-10-14	05-09-14 ರಿಂದ 09-10-14	09-10-14 ಸಾ 4.30 ಗಂಟೆವರೆಗೆ	14-10-14 ಬೆಳಗ್ಗೆ 11.00 ಗಂಟೆ ನಂತರ	ಆಯುಕ್ತರು ಮಹಾನಗರ ಪಾಲಿಕೆ. ತುಮಕೂರು..
227	—''—	—''—	ತುಮಕೂರು ನಗರದ ವಾರ್ಡ್ ನಂ. 10ರ 8, 9, 10, 11ನೇ ಕ್ರಾಸ್‌ನ ಅಡ್ಡ ರಸ್ತೆಗಳಲ್ಲಿ ಸಿಸಿ ಚರಂಡಿ ನಿರ್ಮಾಣ	4.00	10000	05-09-14 ರಿಂದ 09-10-14	05-09-14 ರಿಂದ 09-10-14	09-10-14 ಸಾ 4.30 ಗಂಟೆವರೆಗೆ	14-10-14 ಬೆಳಗ್ಗೆ 11.00 ಗಂಟೆ ನಂತರ	ಆಯುಕ್ತರು ಮಹಾನಗರ ಪಾಲಿಕೆ. ತುಮಕೂರು.
228	—''—	—''—	ತುಮಕೂರು ನಗರದ ವಾರ್ಡ್ ನಂ. 8ರ ತಿಲಕ್‌ಪಾರ್ಕ್ ರಸ್ತೆಯ ಆಶಾ ಪ್ರಸನ್ನ ಕುಮಾರ್ ಲೇಔಟ್ (ಗಾರ್ಮೆಂಟ್ಸ್ ಹತ್ತಿರ) ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ	4.06	10500	05-09-14 ರಿಂದ 09-10-14	05-09-14 ರಿಂದ 09-10-14	09-10-14 ಸಾ 4.30 ಗಂಟೆವರೆಗೆ	14-10-14 ಬೆಳಗ್ಗೆ 11.00 ಗಂಟೆ ನಂತರ	ಆಯುಕ್ತರು ಮಹಾನಗರ ಪಾಲಿಕೆ. ತುಮಕೂರು.
229	—''—	—''—	ತುಮಕೂರು ನಗರದ ವಾರ್ಡ್ ನಂ. 17ರ ಶಾಂತಿನಗರದಲ್ಲಿ 6ನೇ ಕ್ರಾಸ್‌ನಲ್ಲಿ ಸಿಸಿ ಚರಂಡಿ ನಿರ್ಮಾಣ	3.03	7575	05-09-14 ರಿಂದ 09-10-14	05-09-14 ರಿಂದ 09-10-14	09-10-14 ಸಾ 4.30 ಗಂಟೆವರೆಗೆ	14-10-14 ಬೆಳಗ್ಗೆ 11.00 ಗಂಟೆ ನಂತರ	ಆಯುಕ್ತರು ಮಹಾನಗರ ಪಾಲಿಕೆ. ತುಮಕೂರು.
230	—''—	—''—	ತುಮಕೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದ ಮುಂಭಾಗದ ಆಟದ ಮೈದಾನದಲ್ಲಿ ಉಳಿಕೆ ಕಾಂಪೌಂಡ್ ನಿರ್ಮಾಣ	4.00	10000	05-09-14 ರಿಂದ 09-10-14	05-09-14 ರಿಂದ 09-10-14	09-10-14 ಸಾ 4.30 ಗಂಟೆವರೆಗೆ	14-10-14 ಬೆಳಗ್ಗೆ 11.00 ಗಂಟೆ ನಂತರ	ಆಯುಕ್ತರು ಮಹಾನಗರ ಪಾಲಿಕೆ, ತುಮಕೂರು.
231	—''—	—''—	ತುಮಕೂರು ಮಹಾತ್ಮಗಾಂಧಿ ಕ್ರೀಡಾಂಗಣದ ಮುಂಭಾಗದ ಚರಂಡಿ ಮತ್ತು ಡೆಕ್‌ಸ್ಲಾಬ್ ನಿರ್ಮಾಣ	2.00	5000	05-09-14 ರಿಂದ 09-10-14	05-09-14 ರಿಂದ 09-10-14	09-10-14 ಸಾ 4.30 ಗಂಟೆವರೆಗೆ	14-10-14 ಬೆಳಗ್ಗೆ 11.00 ಗಂಟೆ ನಂತರ	ಆಯುಕ್ತರು ಮಹಾನಗರ ಪಾಲಿಕೆ. ತುಮಕೂರು.

ಜಿಲ್ಲಾಧಿಕಾರಿ
ತುಮಕೂರು ಜಿಲ್ಲೆ
5/9/14

ಕರ್ನಾಟಕ ಸರ್ಕಾರ

ಪೌರಾಡಳಿತ ನಿರ್ದೇಶನಾಲಯ
ಕಾರ್ಪೊರೇಷನ್ ಸರ್ಕಲ್, ಬೆಂಗಳೂರು 560001

ದಿನಾಂಕ: 24-02-2014

ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರುರವರ ನಡಾವಳಿಗಳು

ವಿಷಯ: ತಿಪಟೂರು ನಗರಸಭೆಗೆ ವಿವಿಧ ಸಾಲಿನ 13ನೇ ಹಣಕಾಸು ಆಯೋಗದದ ಅನುದಾನ ಮತ್ತು ಎಸ್.ಎಫ್.ಸಿ. ಅನುದಾನ ಹಾಗೂ 2013-14ನೇ ಸಾಲಿನ ರಾಜ್ಯ ಆಯ-ವ್ಯಯ ಅನುದಾನಗಳಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ವಾಹನ-ಯಂತ್ರೋಪಕರಣಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಉಲ್ಲೇಖ:
1) ಪೌರಾಯುಕ್ತರು, ನಗರಸಭೆ ತಿಪಟೂರುರವರ ಪತ್ರ ಸಂಖ್ಯೆ: ನಸತಿ/ಆಶಾ/ಘವನಿ/ಸರಳಸಂಸಕರಣ ಯಂತ್ರ/ಸಿಆರ್/05/2013-14, ದಿನಾಂಕ 29-12-2013
2) ಈ ಕಛೇರಿಯ ಪತ್ರ ಸಂಖ್ಯೆ ಪೌನಿ/ಘವನಿ/ರಾಜ್ಯ ಆಯವ್ಯಯ/ಸಿಆರ್/58/2012-13, ದಿನಾಂಕ 11-11-2013
3) ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆರವರ ಆದೇಶ ಸಂಖ್ಯೆ: ಡಿಯುಡಿಸಿ/ಎಸ್.ಎಫ್.ಸಿ./(ಮುನಿ)ಸಿಆರ್/47/2013-14, ದಿನಾಂಕ 17-10-2013
4) ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆರವರ ಆದೇಶ ಸಂಖ್ಯೆ: ಡಿಯುಡಿಸಿ/ಎಸ್.ಎಫ್.ಸಿ./ಸಿಆರ್/95/09-10, ದಿನಾಂಕ 29-10-2009
5) ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆರವರ ಆದೇಶ ಸಂಖ್ಯೆ: ಡಿಯುಡಿಸಿ/13ನೇಹಕಾ/ಕ್ರಿಯೋ/ಸಿಆರ್/142/2012-13, ತುಮಕೂರು ದಿ. 5-12-2012
6) ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆರವರ ಆದೇಶ ಸಂಖ್ಯೆ: ಡಿಯುಡಿಸಿ/ತಾಂತ್ರಿಕ/13ನೇಹಕಾ/ಕ್ರಿಯಾಯೋ/ಸಿಆರ್/43/2013-14, ತುಮಕೂರು ದಿ. 17-08-2012
7) ಈ ಕಛೇರಿಯ ಆದೇಶ ಸಂಖ್ಯೆ: ಪೌನಿ/ತಾಂತ್ರಿಕ/13ನೇಹಕಾ/ಕ್ರಿಯೋ/ತುಮಕೂರು ಜಿಲ್ಲೆ/47/(ಭಾಗ-3)/2011-12, ದಿನಾಂಕ 17-10-2011
8) ಸರ್ಕಾರದ ಆದೇಶ ಸಂಖ್ಯೆ: ಯುಡಿಡಿ 01 ಟಿಎಂಎಸ್ 2003, ಬೆಂಗಳೂರು, ದಿನಾಂಕ 03-02-2004.

ನಗರಸಭೆ, ತಿಪಟೂರು
1161
4/3/14
ಟಂಸರ

****

ಪ್ರಸ್ತಾವನೆ:

ಪೌರಾಯುಕ್ತರು, ನಗರಸಭೆ ತಿಪಟೂರು ಈ ಕಛೇರಿಗೆ ಬರೆದಿರುವ ಉಲ್ಲೇಖ (1)ರ ಪತ್ರದಲ್ಲಿ, ನಗರಸಭೆ ತಿಪಟೂರಿಗೆ ಬಿಡುಗಡೆಯಾಗಿರುವ ವಿವಿಧ ಸಾಲಿನ 13ನೇ ಹಣಕಾಸು ಆಯೋಗದ ಅನುದಾನ ಮತ್ತು ಎಸ್.ಎಫ್.ಸಿ. ಅನುದಾನ ಹಾಗೂ 2013-14ನೇ ಸಾಲಿನ ರಾಜ್ಯ ಆಯ-ವ್ಯಯ ಅನುದಾನಗಳಲ್ಲಿ ಒಂದು ಸಂಖ್ಯೆ ಪ್ಲಾಸ್ಟಿಕ್ ಬೇಲಿಂಗ್ ಯಂತ್ರ, ಒಂದು ಸಂಖ್ಯೆ ತ್ಯಾಜ್ಯ ವಿಂಗಡಣಾ ಯಂತ್ರ, ಒಂದು ಸಂಖ್ಯೆ ತ್ಯಾಜ್ಯ ಸಂಸ್ಕರಣಾ ಯಂತ್ರ, ಒಂದು ಸಂಖ್ಯೆ ಜೀಪ್ ಮೌಂಟೆಡ್ ರೆಫ್ಯೂಸ್ ಕಲೆಕ್ಟರ್, ಒಂದು ಸಂಖ್ಯೆ ಟ್ರ್ಯಾಕ್ಟರ್ ಇಂಜಿನ್, 3.0 & 4.5 ಘ.ಮೀ. ಕಂಟೇನರ್ಸ್ ಮತ್ತು ಒಂದು ಸಂಖ್ಯೆ ಟ್ರ್ಯಾಕ್ಟರ್ ಮೌಂಟೆಂಡ್ ಸ್ವೀಪಿಂಗ್ ಯಂತ್ರವನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಕೋರಿರುತ್ತಾರೆ.

ಪೌರಾಯುಕ್ತರು, ನಗರಸಭೆ ತಿಪಟೂರುರವರು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ತಿಪಟೂರು ನಗರಸಭೆಗೆ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ, ಒಂದು ಸಂಖ್ಯೆ ಪ್ಲಾಸ್ಟಿಕ್ ಬೇಲಿಂಗ್ ಯಂತ್ರವನ್ನು ರೂ. 3.00 ಲಕ್ಷಗಳು,

ರೂ. 9.00 ಲಕ್ಷಗಳ ಅಂದಾಜು ಮೊತ್ತವನ್ನು [illegible]
ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಅನುದಾನದ ಕ್ರಿಯಾ ಯೋಜನೆಗೆ ಉಲ್ಲೇಖ (4)ರ ರೀತ್ಯಾ ಈಗ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆರವರು ಅನುಮೋದನೆಯನ್ನು ನೀಡಿರುತ್ತಾರೆ. ಒಂದು ಸಂಖ್ಯೆ ತ್ಯಾಜ್ಯ ವಿಂ[illegible] ಯಂತ್ರವನ್ನು ರೂ. 17.75 ಲಕ್ಷಗಳ ಅಂದಾಜು ಮೊತ್ತವನ್ನು ಪರಿಗಣಿಸಿ ಖರೀದಿಸುವ ಕಾಮಗಾರಿಯನ್ನೊಳ[illegible] 2011-12ನೇ ಸಾಲಿನ 13ನೇ ಹಣಕಾಸು ಆಯೋಗದ ಕ್ರಿಯಾ ಯೋಜನೆಗೆ ಉಲ್ಲೇಖ (7)ರ ರೀತ್ಯಾ ಈಗ ಪೌರಾಡಳಿತ ನಿರ್ದೇಶನಾಲಯದಿಂದ ಅನುಮೋದನೆಯನ್ನು ನೀಡಲಾಗಿರುತ್ತದೆ. ಇದಲ್ಲದೆ 2013-14 ನೇ ಸಾಲಿನ ಆಯವ್ಯಯದ ಅನುದಾನದಲ್ಲಿ ರೂ.1.00 ಲಕ್ಷವನ್ನು ಪ್ಲಾಸ್ಟಿಕ್ ಬೇಲಿಂಗ್ ಯಂತ್ರದ ಖರೀದಿಗಾಗಿ ಹಾಗು ರೂ [illegible] ಲಕ್ಷಗಳನ್ನು ಸರಳ ತ್ಯಾಜ್ಯ ಸಂಸ್ಕರಣಾ ಯಂತ್ರದ ಖರೀದಿಗಾಗಿ ಮೀಸಲಿಟ್ಟು ನಗರಸಭೆಗೆ ಹಣ ಬಿಡ[illegible] ಮಾಡಲಾಗಿರುತ್ತದೆ.

ಕ್ರ. ಸಂ.	ವಾಹನ-ಯಂತ್ರೋಪಕರಣಗಳ ಹೆಸರು	ಸಂಖ್ಯೆ	ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಕನಿಷ್ಠ ದರಪಟ್ಟಿ[illegible] ಪ್ರಕಾರ ದರ ಒಂದಕ್ಕೆ (ರೂ.ಗಳಲ್ಲಿ)
	2013-14ನೇ ಸಾಲಿನ 13ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನ ಮತ್ತು 2013-14ನೇ ಸಾಲಿನ ರಾಜ್ಯ ಆಯ-ವ್ಯಯ ಅನುದಾನ (ಮೊದಲ ಕಂತು)		3.00 1.00	
1	ಪ್ಲಾಸ್ಟಿಕ್ ಬೇಲಿಂಗ್ ಯಂತ್ರ	1	4.00	3,32,050/-
2011-12ನೇ ಸಾಲಿನ 13ನೇ ಹಣಕಾಸು ಆಯೋಗದ ಅನುದಾನ				
2	ತ್ಯಾಜ್ಯ ವಿಂಗಡಣಾ ಯಂತ್ರ (2 ಟನ್ ಪ್ರತಿ ಘಂಟೆ/ಪ್ರತಿ ನಿತ್ಯ 10 ಟಿ.ಪಿ.ಡಿ ಸಾಮರ್ಥ್ಯದ ಯಂತ್ರೋಪಕರಣ)	1	17.75	12,65,225/-
	2013-14ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಅನುದಾನ (35 % of 26.46 lakhs) ಮತ್ತು 2013-14ನೇ ಸಾಲಿನ ರಾಜ್ಯ ಆಯ-ವ್ಯಯ ಅನುದಾನ (ಮೊದಲ ಕಂತು)		9.26 6.00	
3	ತ್ಯಾಜ್ಯ ಸಂಸ್ಕರಣಾ ಯಂತ್ರ (ಪ್ರತಿ ನಿತ್ಯ 10 ಟಿ.ಪಿ.ಡಿ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವುಳ್ಳ ಯಂತ್ರೋಪಕರಣ)	1	15.26	14,93,653/-
2013-14ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಅನುದಾನ				
4	ಜೀಪ್ ಮೌಂಟೆಡ್ ರೆಫ್ಯೂಸ್ ಕಲೆಕ್ಟರ್ (2.5 ಘ.ಮೀ ಸಾಮರ್ಥ್ಯದ ವಾಹನ)	1	10.56	9,62,775/-
2013-14ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಅನುದಾನ				
5	42 HP ಸಾಮರ್ಥ್ಯದ ಟ್ರ್ಯಾಕ್ಟರ್ ಇಂಜಿನ್	1	9.00	5,70,000/-
2009-10ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಅನುದಾನ				
6	ಟ್ರ್ಯಾಕ್ಟರ್ ಮೌಂಟೆಡ್ ಸ್ವೀಪಿಂಗ್ ಯಂತ್ರ ಖರೀದಿ ಮಾಡುವುದು	1	9.00	8,81,650/-

ಪೌರಾಯುಕ್ತರು, ನಗರಸಭೆ ತಿಪಟೂರು ರವರು, ತಿಪಟೂರು ನಗರಸಭೆಗೆ ಘನತ್ಯಾಜ್ಯ ವಸ್ತು ನಿರ್ವಹಣೆಗೆ ಮೇಲಿನ ವಾಹನ-ಯಂತ್ರೋಪಕರಣಗಳನ್ನು ಖರೀದಿಸಲು ಅನುಮೋದನೆಯನ್ನು ಕೋರಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಗಣಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಆದೇಶ ಸಂ.ಪೌನಿ:43:ಘತನಿ:2013 , ದಿನಾಂಕ:24-02-2014

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ಖರೀದಿಸುವ ವಿವಿಧ ವಾಹನ-ಯಂತ್ರೋಪಕರಣಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತಾಗಿ. ಉಲ್ಲೇಖ (8)ರ ಸರ್ಕಾರದ ಆದೇಶದಲ್ಲಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯರವರಿಗೆ ಪ್ರದತ್ತವಾಗಿರುವ ಆರ್ಥಿಕ ಅಧಿಕಾರದ ರೀತ್ಯಾ, ತಿಪಟೂರು ನಗರಸಭೆರವರು ಕೆಳಗಿನ ಕೋಷ್ಟಕದಲ್ಲಿನ ವಾಹನ-ಯಂತ್ರೋಪಕರಣಗಳನ್ನು 2011-12ನೇ ಸಾಲಿನ 13ನೇ ಹಣಕಾಸು ಆಯೋಗದ ಅನುದಾನ, 2013-14ನೇ ಸಾಲಿನ 13ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಡಿಯಲ್ಲಿ ಹಾಗೂ 2013-14ನೇ ಸಾಲಿನ ಆಯವ್ಯಯ ಮತ್ತು 2009-10ಮತ್ತು 2013-14ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಅನುದಾನದಡಿ ನಿಯಮಾನುಸಾರ ಖರೀದಿಸಲು ಈ ಕೆಳಕಂಡ ಷರತ್ತಿಗೊಳಪಡಿಸಿ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

ಕ್ರ. ಸಂ.	ವಾಹನ-ಯಂತ್ರೋಪಕರಣಗಳ ಹೆಸರು	ಸಂಖ್ಯೆ	ಅಂದಾಜು ಮೊತ್ತ (ರೂ. ಲಕ್ಷಗಳಲ್ಲಿ)	ಕನಿಷ್ಠ ದರಪಟ್ಟಿಯ ಪ್ರಕಾರ ದರ ಒಂದಕ್ಕೆ (ರೂ.ಗಳಲ್ಲಿ)
	2013-14ನೇ ಸಾಲಿನ 13ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನ ಮತ್ತು 2013-14ನೇ ಸಾಲಿನ ರಾಜ್ಯ ಆಯ-ವ್ಯಯ ಅನುದಾನ (ಮೊದಲ ಕಂತು)		3.00 1.00	
1	ಪ್ಲಾಸ್ಟಿಕ್ ಬೇಲಿಂಗ್ ಯಂತ್ರ	1	4.00	3,32,050/-
2011-12ನೇ ಸಾಲಿನ 13ನೇ ಹಣಕಾಸು ಆಯೋಗದ ಅನುದಾನ				
2	ತ್ಯಾಜ್ಯ ವಿಂಗಡಣಾ ಯಂತ್ರ (2 ಟನ್ ಪ್ರತಿ ಘಂಟೆ/ಪ್ರತಿ ನಿತ್ಯ 10 ಟಿ.ಪಿ.ಡಿ ಸಾಮರ್ಥ್ಯದ ಯಂತ್ರೋಪಕರಣ)	1	17.75	12,65,225/-
	2013-14ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಅನುದಾನ (35 % of 26.46 lakhs) ಮತ್ತು 2013-14ನೇ ಸಾಲಿನ ರಾಜ್ಯ ಆಯ-ವ್ಯಯ ಅನುದಾನ (ಮೊದಲ ಕಂತು)		9.26 6.00	
3	ತ್ಯಾಜ್ಯ ಸಂಸ್ಕರಣಾ ಯಂತ್ರ (ಪ್ರತಿ ನಿತ್ಯ 10 ಟಿ.ಪಿ.ಡಿ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವುಳ್ಳ ಯಂತ್ರೋಪಕರಣ)	1	15.26	14,93,653/-
2013-14ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಅನುದಾನ				
4	ಜೀಪ್ ಮೌಂಟೆಡ್ ರೆಫ್ಯೂಸ್ ಕಲೆಕ್ಟರ್ (2.5 ಘ.ಮೀ ಸಾಮರ್ಥ್ಯದ ವಾಹನ)	1	10.56	9,62,775/-
2013-14ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಅನುದಾನ				
5	42 HP ಸಾಮರ್ಥ್ಯದ ಟ್ರ್ಯಾಕ್ಟರ್ ಇಂಜಿನ್	1	9.00	5,70,000/-
[illegible]ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿ ಅನುದಾನ				
6	[illegible] ಮೌಂಟೆಡ್ ಸ್ವೀಪಿಂಗ್ ಯಂತ್ರ ಖರೀದಿ [illegible]	1	9.00	8,81,650/-

56

ಷರತ್ತುಗಳು:

1. ನಗರಸಭೆಯು, ಸದರಿ ವಾಹನ-ಯಂತ್ರೋಪಕರಣಗಳ ಖರೀದಿಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ 1999 ಹಾಗೂ ನಿಯಮಗಳು 2000ರ ರೀತ್ಯಾ, ಯಾವುದೇ ಕಂಪೆನಿಯ ಅಥವಾ ಬ್ರ್ಯಾಂಡ್‌ನ ಹೆಸರನ್ನು ಬಳಸದೆ ಅವುಗಳ ಸಾಮಾನ್ಯ ತಾಂತ್ರಿಕ ವಿವರಣೆಗಳನ್ನು ನಿಗಧಿಪಡಿಸಿ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಟೆಂಡರ್ ಪ್ರಕ್ರಿಯೆಯನ್ನು ಕೈಗೊಳ್ಳುವುದು.
2. ನಗರಸಭೆಯು, ಮೇಲಿನ ವಾಹನ-ಯಂತ್ರೋಪಕರಣಗಳನ್ನು ಅಧೀನಕ್ಕೆ ತೆಗೆದುಕೊಳ್ಳುವ ಮುನ್ನ ಪೌರಾಡಳಿತ ನಿರ್ದೇಶನಾಲಯದಿಂದ ಆಯ್ಕೆ ಮಾಡಲಾದ ಮೂರನೇ ಪಾರ್ಟಿ ತಪಾಸಣಾ ಏಜೆನ್ಸಿಯ ಮೂಲಕ ತಪಾಸಣೆ ನಡೆಸುವುದು ಹಾಗೂ ವಾಹನ ಮತ್ತು ಯಂತ್ರೋಪಕರಣಗಳ ರಿಜಿಸ್ಟರ್‌ನಲ್ಲಿ ನಮೂದಿಸುವುದು.
3. ನಗರಸಭೆಯು ಖರೀದಿ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿಗಳ ಮೇಲು ರುಜುವಿನೊಂದಿಗೆ ಉಪಯುಕ್ತತಾ ಪ್ರಮಾಣ ಪತ್ರವನ್ನು ನಿರ್ದೇಶನಾಲಯಕ್ಕೆ ಸಲ್ಲಿಸುವುದು.
4. ನಗರಸಭೆಯ ಆಯ-ವ್ಯಯದಲ್ಲಿ ಸದರಿ ವಾಹನ-ಯಂತ್ರೋಪಕರಣಗಳ ವಾರ್ಷಿಕ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಸಂಪೂರ್ಣ ವೆಚ್ಚವನ್ನು ಕಾಯ್ದಿರಿಸುವುದು.
5. ಖರೀದಿಸಲಾಗುವ ವಾಹನ-ಯಂತ್ರೋಪಕರಣಗಳನ್ನು ಸುರಕ್ಷಿತ ಸ್ಥಳದಲ್ಲಿ / ಗ್ಯಾರೇಜ್‌ನಲ್ಲಿ ನಿಲುಗಡೆ ಮಾಡಲು ಹಾಗು ದೈನಂದಿನ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲು ಸೂಕ್ತ ವ್ಯವಸ್ಥೆಯನ್ನು ಮಾಡುವುದು.
6. ಖರೀದಿಸಲಾಗುವ ಯಂತ್ರೋಪಕರಣಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಲು ಸೂಕ್ತ ಶೆಡ್ ಹಾಗು ಯಂತ್ರೋಪಕರಣದ ಕಾರ್ಯಾಚರಣೆಗಾಗಿ ಅಗತ್ಯ ವಿದ್ಯುಚ್ಛಕ್ತಿ ವ್ಯವಸ್ಥೆಯನ್ನು ಕಲ್ಪಿಸುವುದು.
7. ಸದರಿ ವಾಹನ-ಯಂತ್ರೋಪಕರಣದ ದೈನಂದಿನ ಕಾರ್ಯನಿರ್ವಹಣೆ/ಕಿ.ಮೀ.ಗಳ ಚಲನೆ/ಕೆಲಸದ ಗಂಟೆಗಳ ಬಗ್ಗೆ ಪ್ರತ್ಯೇಕ ಲಾಗ್ ಪುಸ್ತಕವನ್ನು ನಿರ್ವಹಿಸತಕ್ಕದ್ದು ಹಾಗೂ ಪ್ರತಿ ತಿಂಗಳ ಅಂತ್ಯದಲ್ಲಿ ಬಳಕೆಯಾದ ಇಂಧನ, ಲ್ಯುಬ್ರಿಕೆಂಟ್ಸ್, ಕ್ರಮಿಸಿದ ದೂರ/ಕೆಲಸ ಮಾಡಿದ ಗಂಟೆಗಳ ಘೋಷ್ವಾರೆಯನ್ನು ನಮೂದಿಸಿ ನಗರಸಭೆಯ ಸಕ್ಷಮ ಅಧಿಕಾರಿ ಕಡ್ಡಾಯವಾಗಿ ಧೃಢೀಕರಿಸುವುದು ಹಾಗೂ ಮೇಲಾಧಿಕಾರಿಯ ತಪಾಸಣೆ ಸಮಯದಲ್ಲಿ ಹಾಜರುಪಡಿಸುವುದು.
8. ಕಂಟೈನರ್‌ಗಳು ಹೈಡ್ರಾಲಿಕ್ ವಾಹನ ಅಥವಾ ಯಂತ್ರೋಪಕರಣಗಳ ಪ್ರಕಾರಗಳಾಗಿರದ ಕಾರಣ,2012-13 ಸಾಲಿನ 13 ನೇ ಹಣಕಾಸು ಯೋಜನೆಯ ಪ್ರೋತ್ಸಾಹಧನದಡಿ ತಿಪಟೂರು ನಗರಸಭೆಯು ಘನ ತ್ಯಾಜ್ಯ ವಸ್ತು ನಿರ್ವಹಣೆಗೆ ಅವಶ್ಯವಿರುವ ಕಂಟೈನರ್‌ಗಳನ್ನು ಖರೀದಿಸಲು ಅನುಮತಿ ನೀಡುವ ಕುರಿತಾಗಿನ ತೀರ್ಮಾನವನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ನಿಯಮಾನುಸಾರ ಪರಿಶೀಲಿಸಿ ತೆಗೆದುಕೊಳ್ಳಲು ಕೋರಿದೆ.

ಈ ಮೇಲಿನ ವಾಹನ-ಯಂತ್ರೋಪಕರಣಗಳ ಖರೀದಿಗೆ ನೀಡಿರುವ ಅನುಮೋದನೆಯನ್ನು ಈ ಕಛೇರಿಯ ನೊಂದಣಿ ಸಂಖ್ಯೆ:106/13-14 ದಿನಾಂಕ: 24-01-2014 ರಂದು ನೊಂದಾಯಿಸಲಾಗಿದೆ.

ನಿರ್ದೇಶಕರು
ಪೌರಾಡಳಿತ ನಿರ್ದೇಶನಾಲಯ
ಬೆಂಗಳೂರು

ಪ್ರತಿಯನ್ನು:

1) ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರುರವರ ಮಾಹಿತಿ ಹಾಗೂ ಅಗತ್ಯ ಕ್ರಮಕ್ಕಾಗಿ.
2) ಪೌರಾಯುಕ್ತರು, ನಗರಸಭೆ ತಿಪಟೂರುರವರ ಮಾಹಿತಿ ಹಾಗೂ ಅಗತ್ಯ ಕ್ರಮಕ್ಕಾಗಿ.



ನಗರಸಭಾ ಕಾರ್ಯಾಲಯ - ತಿಪಟೂರು

ತುಮಕೂರು ಜಿಲ್ಲೆ.

ನಂ.ನಸತಿ/ಆಶಾ/ಘನವ/ಸಿ.ಆರ್/03/2014-15 ದಿನಾಂಕ: 01.10.2014

ಟೆಂಡರ್ ಪ್ರಕಟಣೆ

(ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ)

ತುಮಕೂರು ಜಿಲ್ಲೆ ತಿಪಟೂರು ನಗರಸಭೆಯ ವ್ಯಾಪ್ತಿಯಲ್ಲಿನ ಘನತ್ಯಾಜ್ಯವಸ್ತು ನಿರ್ವಹಣೆಗಾಗಿ ತ್ಯಾಜ್ಯವನ್ನು ಸಂಸ್ಕರಿಸಲು Solid waste processing machine, Rotary Screening machine, Bailing machine, Two coloured 10L dust bin and Tractor with trailer ಸರಬರಾಜು ಮಾಡಲು ಟೆಂಡರ್ ಕರೆಯಲಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾ ಟೆಂಡರ್ ಬುಲೆಟಿನ್ ನಂ/ವಿ.ವ/01/2014-15 ದಿ: 05/09/2014 ರಂದು ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ಕರ್ನಾಟಕ ಪಾರದರ್ಶಕ ಅಧಿನಿಯಮ 1999-2000 ರಂತೆ ಟೆಂಡರ್ ಕರೆದಿದ್ದು, ಅರ್ಹ ನೋಂದಾಯಿತ ಗುತ್ತಿಗೆದಾರರು ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್ ವೆಬ್ ಸೈಟ್ :http://www.eproc.karnataka.gov.in ಮೂಲಕ ಟೆಂಡರ್ ಸಲ್ಲಿಸಬಹುದು. ಹೆಚ್ಚಿನ ವಿವರಗಳನ್ನು ನಗರಸಭಾ ಕಾರ್ಯಾಲಯ ವೆಬ್‌ಸೈಟ್ :www.tipturcity.gov.in ರಲ್ಲಿ ನೋಡಬಹುದು. ಹಾಗೂ ದಿ: 20/10/2014 ರಂದು 4.30 ಗಂಟೆಯೊಳಗೆ ಭರ್ತಿ ಮಾಡಿದ ಟೆಂಡರ್ ಫಾರಂಗಳನ್ನು ಸಲ್ಲಿಸಬಹುದಾಗಿದೆ. Bailing machine ಸರಬರಾಜು ಮಾಡಲು ಮ್ಯಾನ್ಯುಯಲ್ ಟೆಂಡರ್ ಕರೆಯಲಾಗಿದೆ. ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ: 20/10/2014 ಸಂಜೆ 4.30 ಗಂಟೆಯೊಳಗೆ.

ಟೆಂಡರ್ ಫಾರಂಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19/10/2014 ಸಂಜೆ 4.30 ಗಂಟೆಯೊಳಗೆ

ಟೆಂಡರ್ ಫಾರಂ ನೀಡಲು ಕೊನೆಯ ದಿನಾಂಕ: 19/10/2014 ಸಂಜೆ 4.30 ಗಂಟೆಯೊಳಗೆ

ತಿಪಟೂರು ನಗರಸಭಾ ವ್ಯಾಪ್ತಿಯ ದೊಡ್ಡಪೇಟೆ ರಸ್ತೆಯಲ್ಲಿನ ಅಕ್ಕಪಕ್ಕ ಚರಂಡಿಯ ಮೇಲೆ ಒತ್ತುವರಿಯನ್ನು ತೆರವುಗೊಳಿಸಿ ಮಣ್ಣು, ಕಲ್ಲು, ಕಟ್ಟಡದ ಭಗ್ನಾವಶೇಷಗಳನ್ನು ತೆರವುಗೊಳಿಸುವುದು ಮತ್ತು ಚರಂಡಿಯನ್ನು ಸ್ವಚ್ಛಮಾಡುವುದು ಬಾಡಿಗೆ ಆಧಾರದ ಮೇಲೆ 1 ಜೆ.ಸಿ.ಬಿ ಮತ್ತು 2 ಟ್ರಾಕ್ಟರ್ ವಾಹನಗಳನ್ನು ಸರಬರಾಜು ಮಾಡಲು ಅಧಿಕೃತ ಗುತ್ತಿಗೆದಾರರಿಂದ ಮ್ಯಾನ್ಯುಯಲ್ ಕೊಟೇಷನ್ ಆಹ್ವಾನಿಸಲಾಗಿದೆ.

ಕೊಟೇಷನ್ ಸಲ್ಲಿಸಲು ಕೊನೆಯ ದಿನಾಂಕ: 13/10/2014 ಸಂಜೆ 4.30 ಗಂಟೆಯೊಳಗೆ.

ಹೆಚ್ಚಿನ ವಿವರಗಳಿಗಾಗಿ ಕಚೇರಿಯ ಲೆಕ್ಕ ಶಾಖೆಯಲ್ಲಿ ಕಚೇರಿ ವೇಳಾ ಸಮಯದಲ್ಲಿ ಮಾಹಿತಿ ಪಡೆಯಬಹುದಾಗಿದೆ.

ಸಹಿ/-	ಸಹಿ/-	ಸಹಿ/-	ಸಹಿ/-
ಗೀತಾ, ಅಧ್ಯಕ್ಷರು	ಶಶಿಕಲಾ, ಉಪಾಧ್ಯಕ್ಷರು	ಜಿ.ಟಿ. ರಾಜಶೇಖರ್	ಬಿ.ಕೆ. ರುದ್ರಮುನಿ
ನಗರಸಭೆ, ತಿಪಟೂರು	ನಗರಸಭೆ, ತಿಪಟೂರು	ಸ್ಥಾಯಿ ಸಮಿತಿ ಅಧ್ಯಕ್ಷರು	ಪೌರಾಯುಕ್ತರು
		ನಗರಸಭೆ, ತಿಪಟೂರು	ನಗರಸಭೆ, ತಿಪಟೂರು

ನಗರಸಭಾ ಕಾರ್ಯಾಲಯ,

ತಿಪಟೂರು.

54

THE SUPPLY and COMMISSIONING OF AUTOMATED GARBAGE WITH CONVEYER BELT(Garbage Sorting and Processing Machine Using Conveyor Belt with Shredder AND COMMISSIONING)

ಅಂದಾಜು ಪಟ್ಟಿ

2014

16 53

ನಗರಸಭಾ ಕಾರ್ಯಾಲಯ ,ತಿಪಟೂರು

****

ವರದಿ: ತಿಪಟೂರು ನಗರಸಭಾ ಕಾರ್ಯಾಲಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆಯ ನೆಲಬತಿ ಜಾಗದಲ್ಲಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಲು conveyor belt with shredder and screw conveyor ಯಂತ್ರೋಪಕರಣಗಳು ಅವಶ್ಯಕವಿದ್ದು ಎಸ್.ಎಫ್.ಸಿ 2013-14 ನೇ ಸಾಲಿನ ಅನುದಾನ ಮತ್ತು 2013-14 ನೇ ಸಾಲಿನ ರಾಜ್ಯ ಅಯವ್ಯಯದ ಮೊದಲನೇ ಕಂತಿನಲ್ಲಿ ಖರೀದಿ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳ ಪತ್ರ ಸಂ :ಡಿಯುಡಿಸಿ/ ಎಸ್ ಎಫ್ ಸಿ(ಮುನಿ)/ಸಿಆರ್/47/2013-14 ದಿ:17/10/2013 ಮತ್ತು ಮಾನ್ಯ ಪೌರಾಡಳಿತ ನಿರ್ದೇಶಕರ ಪತ್ರ ಪೌನಿ:ಘವನಿ:ರಾಜ್ಯ:ಅಯವ್ಯಯ:ಸಿಆರ್/58:2012-13 ದಿ:18/12/2013 ರಲ್ಲಿ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿರುತ್ತದೆ. ಮಾನ್ಯ ಪೌರಾಡಳಿತ ನಿದೇ ಶಕರ ಪತ್ರ ಸಂ:ಪೌನಿ:43:ಘವನಿ:2013 ದಿ:24/02/2014 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಲೋಕಅದಾಲತ್ ನ್ಯಾಯಾಲಯದ ನಿರ್ದೇಶನದಂತೆ ಸದರಿ ಕಾರ್ಯವನ್ನು ತುರ್ತಾಗಿ ನಿರ್ವಹಿಸಬೇಕಾಗಿದ್ದು, ಆಡಳಿತಾತ್ಮಕ ಅನುಮೋದನೆಯ ಕನಿಷ್ಠ ದರಗಳಿಗೆ ಅಂದಾಜು ಪಟ್ಟಿಯನ್ನು ತಯಾರಿಸಿದೆ.

ಅಂದಾಜು ಮೊತ್ತ ರೂ 15,26,000/-(ಹದಿನೈದು ಲಕ್ಷದ ಇಪ್ಪಾತ್ತಾರು ಸಾವಿರ ರೂಗಳು) ಗಳಾಗಿದ್ದು,ಅಂದಾಜು ಪಟ್ಟಿಗೆ ಅನುಮೋದನೆ ನೀಡಲು ಸಲ್ಲಿಸಿದೆ.

ಪರಿಸರ ಅಭಿಯಂತರರು ನಗರಸಭೆ, ತಿಪಟೂರು	ಸಹಾಯಕ ಕಾರ್ಯಪಾಲಕ ಅಭಿಯಂತರರು ನಗರಸಭೆ, ತಿಪಟೂರು	ಪೌರಾಯುಕ್ತರು ನಗರಸಭೆ, ತಿಪಟೂರು

52

City Municipal Council, Tiptur

Estimate

Name of work : Procurement and installation of AUTOMATED GARBAGE WITH CONVEYER BELT(Garbage Sorting and Processing Machine Using Conveyor Belt with Shredder AND COMMISSIONING) for Solid Waste management.

Fund: SFC 2013-14 & ರಾಜ್ಯ ಆಯ-ವ್ಯಯ 2013-14.

Sl. No	Description	Unit	Quantity	Rate	Amount
1	THE SUPPLY and COMMISSIONING OF AUTOMATED GARBAGE WITH CONVEYER BELT(Garbage Sorting and Processing Machine Using Conveyor Belt with Shredder AND COMMISSIONING) **Conveyor** Working area: 2.5 ft x 16 ft, Sorter top platform. 3 ply 315/5 Nylon belt 750 mm width Hari Belt Motor Capacity: 1hp 15 rpm, uniform loaded geared motor of ISO standard Controller: Variable Frequency Drive provided in electrical panel base to vary the conveyor speed, Drive: Rugged steel pipe rollers with push in pillow bearings at drive ends Roller drive mechanism: Helical geared motor 1hp, Take up bearings at feed end of rollers Drive transfer motor: Chain and sprocket connection from geared motor to drive pulley Structure: Tubular constructed conveyor stringers , Intermediate cross supports for stringers holding, 3mm thick top deck sheet for belt sliding, 2mm thick bottom deck sheet for return belt slide, 3mm thick feed tray with support Dip water collector: 3mm thick Dip tray with stands on lower stand end of the conveyor **Shredder** Shredder Capacity:5 tons per day / 1.5 tons per hour segregated waste Shredder Feed Size 450 x 800mm,, Rotor diameter 440mm, Shredder shaft ,Bearing diameter: 55mm double row deep grove ball bearing, Bearing housing: 150x150x50mm steel fabricated bearing housing with covers, Cutter blocks: 40x40x150mm long blocks. Cutting face welded with hard face welding rods to 700 BHN hardness, Fixed Cutter Blades .20 mm thick MS 140 blades with profiled cutting edges,Supporting cutter blades:12 mm MS140 blades with profiled cutting edges,Shredder Body 10mm thick base constructed body with flanges for stability,Motor 10 hp capacity ISO standard 3phase 1440 rpm foot mounted induction motor,Drive pulley 12"x2B solid pulleys with suitable size belts,Stand Structure:mc 125 base construction frame to mount shredder with drive,Shredder Discharge:Shredder Discharge designed on side wards to facilitate discharge screw conveyor to mount in an inclined angle **Screw Conveyor** Screw Conveyor Diameter.25 mm width 225mm,Conveyor Casing:3mm thick ;V' formed trough Screw pipe 60 3 x 5 4 T ERW pipe,Flights thickness:3 mm Bearings size 50 mm Motor Capacity 1 hp Drive and non-drive pulley 6" x 1 B 'v' pulley with suitable belts	No	01	14,93,623/-	14,93,623/-
2	Miscellaneous(third party inspection etc..)				32,349/-
	Total cost				Rs 15,26000/-

ಮಾನ್ಯ ಪೌರಾಡಳಿತ ನಿದೇ ಶಕರ ಆಡಳಿತಾತ್ಮಕ ಅನುಮೋದನೆ ಆದೇಶ ಸಂ:[illegible]:2013 ದಿ:24.02.2014 ರಂತೆ, [illegible] ದರಗಳಿಗೆ ಅಂದಾಜುಪಟ್ಟಿಯನ್ನು ತಯಾರಿಸಿದೆ.

Environmental Engineer	Assistant Exe Engineer	Commissioner
City municipal council	City municipal council	City municipal council
Tiptur	Tiptur	Tiptur

ನಗರಸಭಾ ಕಾರ್ಯಾಲಯ - ತಿಪಟೂರು

ತುಮಕೂರು ಜಿಲ್ಲೆ

ಸಂ.ನಸತಿ/ಆಆ/ಘನತ್ಯಾಜ್ಯ/ಟೆಂಡರ್/03/2014-15 ದಿನಾಂಕ: 01.10.2014

ಟೆಂಡರ್ ಪ್ರಕಟಣೆ

(ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ)

ತುಮಕೂರು ಜಿಲ್ಲೆ ತಿಪಟೂರು ನಗರಸಭೆಯ ವ್ಯಾಪ್ತಿಯಲ್ಲಿನ ಘನತ್ಯಾಜ್ಯವಸ್ತು ನಿರ್ವಹಣೆಗಾಗಿ ತ್ಯಾಜ್ಯವನ್ನು ಸಂಸ್ಕರಿಸಲು Solid waste processing machine, Rotary Screening machine, Bailing machine, Two coloured 10L dust bin and Tractor with trailer ಸರಬರಾಜು ಮಾಡಲು ಟೆಂಡರ್ ಕರೆಯಲಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳ ಜಿಲ್ಲಾ ಟೆಂಡರ್ ಬುಲೆಟಿನ್ ಸಂ/ವಿ.ವ/01/2014-15 ದಿ: 0[illegible]/09/2014 ರಂದು ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ಕರ್ನಾಟಕ ಪಾರದರ್ಶಕ ಅಧಿನಿಯಮ 1999-2000 ರಂತೆ ಟೆಂಡರ್ ಕರೆದಿದ್ದು, ಅರ್ಹ ನೋಂದಾಯಿತ ಗುತ್ತಿಗೆದಾರರು ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್ ವೆಬ್‌ಸೈಟ್ :http://www.eproc.karnataka.gov.in ಮೂಲಕ ಟೆಂಡರ್ ಸಲ್ಲಿಸಬಹುದು. ಹೆಚ್ಚಿನ ವಿವರಗಳನ್ನು ನಗರಸಭಾ ಕಾರ್ಯಾಲಯದ ವೆಬ್‌ಸೈಟ್ :www.tipturcity.gov.in ರಲ್ಲಿ ನೋಡಬಹುದು. ಹಾಗೂ ದಿ: 20/10/2014 ರಂದು 4.30 ಗಂಟೆಯೊಳಗೆ ಭರ್ತಿ ಮಾಡಿದ ಟೆಂಡರ್ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. Bailing machine ಸರಬರಾಜು ಮಾಡಲು ಮ್ಯಾನ್ಯುಯಲ್ ಟೆಂಡರ್ ಕರೆಯಲಾಗಿದೆ. ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ: 20/10/2014 ಸಂಜೆ 4.30 ಗಂಟೆಯೊಳಗೆ.

ಟೆಂಡರ್ ಫಾರಂಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19/10/2014 ಸಂಜೆ 4.30 ಗಂಟೆಯೊಳಗೆ

ಟೆಂಡರ್ ಫಾರಂ ಪಡೆಯಲು ಕೊನೆಯ ದಿನಾಂಕ: 19/10/2014 ಸಂಜೆ 4.30 ಗಂಟೆಯೊಳಗೆ

ತಿಪಟೂರು ನಗರಸಭಾ ವ್ಯಾಪ್ತಿಯ ದೊಡ್ಡಪೇಟೆ ರಸ್ತೆಯಲ್ಲಿನ ಅಕ್ಕಪಕ್ಕ ಚರಂಡಿಯ ಮೇಲೆ ಒತ್ತುವರಿಯನ್ನು ತೆರವುಗೊಳಿಸಿ ಮಣ್ಣಿನಲ್ಲಿ ಕಟ್ಟಡದ ಭಗ್ನಾವಶೇಷಗಳನ್ನು ತೆರವುಗೊಳಿಸುವುದು ಮತ್ತು ಚರಂಡಿಯನ್ನು ಸ್ವಚ್ಛಮಾಡುವುದು ಬಾಡಿಗೆ ಆಧಾರದ ಮೇಲೆ 1 ಜೆ.ಸಿ.ಬಿ ಮತ್ತು 2 ಟ್ರ್ಯಾಕ್ಟರ್ ವಾಹನಗಳನ್ನು ಸರಬರಾಜು ಮಾಡಲು ಅರ್ಹ ಗುತ್ತಿಗೆದಾರರಿಂದ ಮ್ಯಾನ್ಯುಯಲ್ ಕೊಟೇಷನ್ ಆಹ್ವಾನಿಸಲಾಗಿದೆ.

ಕೊಟೇಷನ್ ಸಲ್ಲಿಸಲು ಕೊನೆಯ ದಿನಾಂಕ: 1[illegible]/10/2014 ಸಂಜೆ 4.30 ಗಂಟೆಯೊಳಗೆ.

ಹೆಚ್ಚಿನ ವಿವರಗಳಿಗಾಗಿ ಕೆಲಸದ ಅವಧಿಯಲ್ಲಿ ಕಾರ್ಯಾಲಯದಲ್ಲಿ ಕಚೇರಿ ವೇಳಾ ಸಮಯದಲ್ಲಿ ಮಾಹಿತಿ ಪಡೆಯಬಹುದಾಗಿದೆ.

ಸಹಿ/-	ಸಹಿ/-	ಸಹಿ/-	ಸಹಿ/-
ಗೀತಾ, ಅಧ್ಯಕ್ಷರು	[illegible], ಉಪಾಧ್ಯಕ್ಷರು	[illegible]	ಬಿ.ಕೆ. [illegible]
ನಗರಸಭೆ, ತಿಪಟೂರು	ನಗರಸಭೆ, ತಿಪಟೂರು	ಸ್ಥಾಯಿ ಸಮಿತಿ ಅಧ್ಯಕ್ಷರು	ಪೌರಾಯುಕ್ತರು
		ನಗರಸಭೆ, ತಿಪಟೂರು	ನಗರಸಭೆ, ತಿಪಟೂರು

ನಗರಸಭಾ ಕಾರ್ಯಾಲಯ,

ತಿಪಟೂರು.

SUPPLY AND COMMISSIONING ROTARY SCREENING MACHINE WITH 4MM SCREENING ALONG WITH CONVEYOR SYSTEM FOR 2 TON/HR OR 10 TON PER DAY

ಅಂದಾಜು ಪಟ್ಟಿ

2014

Estimated cost:17.75 lakhs

Fund: 13th finance 2011-12

ನಗರಸಭಾ ಕಾರ್ಯಾಲಯ ,ತಿಪಟೂರು

****

ವರದಿ: ತಿಪಟೂರು ನಗರಸಭಾ ಕಾರ್ಯಾಲಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆಯ ನೆಲಬತಿ ಜಾಗದಲ್ಲಿ ತ್ಯಾಜ್ಯವನ್ನು ವಿಂಗಡಣೆ ಮಾಡಲು ROTARY SCREENING MACHINE WITH 4MM SCREENING ALONG WITH CONVEYOR SYSTEM FOR 2 TON/HR OR 10 TON PER DAY) ಯಂತ್ರೋಪಕರಣಗಳು ಅವಶ್ಯಕವಿದ್ದು, 13 ನೇ ಹಣಕಾಸು ಯೋಜನೆ 2011-12 ನೇ ಸಾಲಿನ ಅನುದಾನದಲ್ಲಿ ಖರೀದಿ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳ ಪತ್ರ ಸಂ :ಪೌನಿ:ತಾಂತ್ರಿಕ/13ನೇ ಹ.ಕಾ.ಕ್ರಿ.ಯೋ/ತುಮಕೂರು ಜಿಲ್ಲೆ/47/(ಬಾಗ-3)/2011-12 ದಿ:17/10/2011 ರಲ್ಲಿ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿರುತ್ತದೆ. ಮಾನ್ಯ ಪೌರಾಡಳಿತ ನಿರ್ದೇಶಕರ ಪತ್ರ ಸಂ:ಪೌನಿ:43:ಘವನಿ:2013 ದಿ:24/02/2014 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಲೋಕಅದಾಲತ್ ನ್ಯಾಯಾಲಯದ ನಿರ್ದೇಶನದಂತೆ ಸದರಿ ಕಾರ್ಯವನ್ನು ತುರ್ತಾಗಿ ನಿರ್ವಹಿಸಬೇಕಾಗಿದ್ದು, ಆಡಳಿತಾತ್ಮಕ ಅನುಮೋದನೆಯ ಕನಿಷ್ಠ ದರಗಳಿಗೆ ಅಂದಾಜು ಪಟ್ಟಿಯನ್ನು ತಯಾರಿಸಿದೆ.

ಅಂದಾಜು ಮೊತ್ತ ರೂ 17,75,000/-(ಹದಿನೇಳು ಲಕ್ಷದ ಎಪ್ಪತ್ತೈದು ಸಾವಿರ ರೂಗಳು) ಗಳಾಗಿದ್ದು,ಅಂದಾಜು ಪಟ್ಟಿಗೆ ಅನುಮೋದನೆ ನೀಡಲು ಸಲ್ಲಿಸಿದೆ.

ಪರಿಸರ ಅಭಿಯಂತರರು ನಗರಸಭೆ, ತಿಪಟೂರು	ಸಹಾಯಕ ಕಾರ್ಯಪಾಲಕ ಅಭಿಯಂತರರು ನಗರಸಭೆ, ತಿಪಟೂರು	ಪೌರಾಯುಕ್ತರು ನಗರಸಭೆ, ತಿಪಟೂರು

1248

City Municipal Council, Tiptur

Estimate

Name of work : SUPPLY AND COMMISSIONING ROTARY SCREENING MACHINE WITH 4MM SCREENING ALONG WITH CONVEYOR SYSTEM FOR 2 TON/HR OR 10 TON PER DAY)

Fund: 13th finance commission 2011-12

Sl. No	Description	Unit	Quantity	Rate	Amount
1	THE SUPPLY AND COMMISSIONING ROTARY SCREENING MACHINE WITH 4MM SCREENING ALONG WITH CONVEYOR SYSTEM FOR 2 TON/HR OR 10 TON PER DAY) **Conveyor System** Conveyor Capacity: 2 tons/hr Belt Width: 2 to 3 feet Conveyor length: 5 Mtrs Motor Capacity: 2 hp geared motor Drive mechanism: Geared drive to 3hp motor Supporting Structure: 60 Square Tubes Transmission: Chain and Sprocket Supporting frames: MC 100 channels Belt Material: 315/3 nylon belt Choot: 2 5 mm thick MS **Rotory Screening Machine** Capacity: 2 tons/hr Screening mechanism: Mile steel rotary screen Segregation Size: Below 25mm and 4mm size, final product below 4 mm size Number of rollers: Rotary support rollers 4 numbers Roller driving mechanism: Helical geared motor Drive transfer motor: Sprocket and chains Discharge Type: Screw Type Mechanism Screen Support Structure: MC 150 channel ridged solid structure of +10 ft height with 4 number rollers Side Covers: 2 -3 mm thick MS sheet to avoid spillage Motor Capacity: 3 HP 3 Ph., 1440 RPM Screen drum Type and Thickness: Double Deck 2200mm Length Outer Deck 1500 OD Inner Deck 1100 dia Discharge area: 1 meter Body frame: Rigid frame (1200x2200mm) Mesh: Dual mesh 25mm and 4 mm holes(perforated sheet) RPM: 30 to 35 RPM Motor: 3 hp 3phase Screen Drum Length: 2200mm Structural: Support structure with MC 150 channels - Mild Steel angles	No	01	12,65,225/-	12,65,225/-
2	Miscellaneous(third party inspection etc..)				5,09,775/-
	Total cost				Rs 17,75,000/-

ಮಾನ್ಯ ಪೌರಾಡಳಿತ ನಿರ್ದೇಶಕರ ಆಡಳಿತಾತ್ಮಕ ಅನುಮೋದನೆ ಆದೇಶ ಸಂ:ಪೌನಿ:43:ಘವನಿ:2013 ದಿ:24:02:2014 ರಂತೆ, ಕಡಿಮೆ ದರಗಳಿಗೆ ಅಂದಾಜುಪಟ್ಟಿಯನ್ನು ತಯಾರಿಸಿದೆ.

Environmental Engineer
City municipal council
Tiptur

Assistant Exe. Engineer
City municipal council
Tiptur

Commissioner
City municipal council
Tiptur

ನಗರಸಭಾ ಕಾರ್ಯಾಲಯ - ತಿಪಟೂರು

ತುಮಕೂರು ಜಿಲ್ಲೆ.

ನಂ.ನಸತಿ/ಆಶಾ/ಘನವಿ/ಸಿ.ಆರ್/03/2014-15 ದಿನಾಂಕ: 01.10.2014

ಟೆಂಡರ್ ಪ್ರಕಟಣೆ

(ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ)

ತುಮಕೂರು ಜಿಲ್ಲೆ ತಿಪಟೂರು ನಗರಸಭೆಯ ವ್ಯಾಪ್ತಿಯಲ್ಲಿನ ಘನತ್ಯಾಜ್ಯವಸ್ತು ನಿರ್ವಹಣೆಗಾಗಿ ತ್ಯಾಜ್ಯವನ್ನು ಸಂಸ್ಕರಿಸಲು Solid waste processing machine, Rotary Screening machine, Bailing machine, Two coloured 10L dust bin and Tractor with trailer ಸರಬರಾಜು ಮಾಡಲು ಟೆಂಡರ್ ಕರೆಯಲಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲಾ ಟೆಂಡರ್ ಬುಲೆಟಿನ್ ನಂ/ಪ್ರ.ವ/01/2014-15 ದಿ: 05/09/2014 ರಂದು ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ಕರ್ನಾಟಕ ಪಾರದರ್ಶಕ ಅಧಿನಿಯಮ 1999-2000 ರಂತೆ ಟೆಂಡರ್ ಕರೆದಿದ್ದು, ಅರ್ಹ ನೋಂದಾಯಿತ ಗುತ್ತಿಗೆದಾರರು ಇ-ಪ್ರಕ್ಯೂರ್‌ಮೆಂಟ್ ಪೋರ್ಟಲ್ ವೆಬ್‌ಸೈಟ್ :http://www.eproc.karnataka.gov.in ಮೂಲಕ ಟೆಂಡರ್ ಸಲ್ಲಿಸಬಹುದು. ಹೆಚ್ಚಿನ ವಿವರಗಳನ್ನು ನಗರಸಭಾ ಕಾರ್ಯಾಲಯ ವೆಬ್‌ಸೈಟ್ :www.tipturcity.gov.in ರಲ್ಲಿ ನೋಡಬಹುದು. ಹಾಗೂ ದಿ: 20/10/2014 ರಂದು 4.30 ಗಂಟೆಯೊಳಗೆ ಭರ್ತಿ ಮಾಡಿದ ಟೆಂಡರ್ ನಮೂನೆಗಳನ್ನು ಸಲ್ಲಿಸಬಹುದಾಗಿದೆ. Bailing machine ಸರಬರಾಜು ಮಾಡಲು ಮ್ಯಾನುಯಲ್ ಟೆಂಡರ್ ಕರೆಯಲಾಗಿದೆ. ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ: 20/10/2014 ಸಂಜೆ 4.30 ಗಂಟೆಯೊಳಗೆ.

ಟೆಂಡರ್ ಫಾರಂಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19/10/2014 ಸಂಜೆ 4.30 ಗಂಟೆಯೊಳಗೆ

ಟೆಂಡರ್ ಫಾರಂ ನೀಡಲು ಕೊನೆಯ ದಿನಾಂಕ: 19/10/2014 ಸಂಜೆ 4.30 ಗಂಟೆಯೊಳಗೆ

ತಿಪಟೂರು ನಗರಸಭಾ ವ್ಯಾಪ್ತಿಯ ದೊಡ್ಡಪೇಟೆ ರಸ್ತೆಯಲ್ಲಿನ ಅಕ್ಕಪಕ್ಕ ಚರಂಡಿಯ ಮೇಲೆ ಒತ್ತುವರಿಯನ್ನು ತೆರವುಗೊಳಿಸಿ ಮಣ್ಣು, ಕಲ್ಲು, ಕಟ್ಟಡದ ಭಗ್ನಾವಶೇಷಗಳನ್ನು ತೆರವುಗೊಳಿಸುವುದು ಮತ್ತು ಚರಂಡಿಯನ್ನು ಸ್ವಚ್ಛಮಾಡುವುದು ಬಾಡಿಗೆ ಆಧಾರದ ಮೇಲೆ 1 ಜೆ.ಸಿ.ಬಿ ಮತ್ತು 2 ಟ್ರಾಕ್ಟರ್ ವಾಹನಗಳನ್ನು ಸರಬರಾಜು ಮಾಡಲು ಅಧಿಕೃತ ಗುತ್ತಿಗೆದಾರರಿಂದ ಮ್ಯಾನ್ಯುಯಲ್ ಕೊಟೇಷನ್ ಆಹ್ವಾನಿಸಲಾಗಿದೆ.

ಕೊಟೇಶನ್ ಸಲ್ಲಿಸಲು ಕೊನೆಯ ದಿನಾಂಕ: 13/10/2014 ಸಂಜೆ 4.30 ಗಂಟೆಯೊಳಗೆ.

ಹೆಚ್ಚಿನ ವಿವರಗಳಿಗಾಗಿ ಕಚೇರಿಯ ಆರೋಗ್ಯ ಶಾಖೆಯಲ್ಲಿ ಕಚೇರಿ ವೇಳಾ ಸಮಯದಲ್ಲಿ ಮಾಹಿತಿ ಪಡೆಯಬಹುದಾಗಿದೆ.

ಸಹಿ/-	ಸಹಿ/-	ಸಹಿ/-	ಸಹಿ/-
ಗೀತಾ, ಅಧ್ಯಕ್ಷರು	ಶಶಿಕಲಾ, ಉಪಾಧ್ಯಕ್ಷರು	ಜಿ.ಬಿ. ರಾಜಶೇಖರ್ ಸ್ಥಾಯಿ ಸಮಿತಿ ಅಧ್ಯಕ್ಷರು	ಬಿ.ಕೆ. ರುದ್ರಮುನಿ ಪೌರಾಯುಕ್ತರು
ನಗರಸಭೆ, ತಿಪಟೂರು	ನಗರಸಭೆ, ತಿಪಟೂರು	ನಗರಸಭೆ, ತಿಪಟೂರು	ನಗರಸಭೆ, ತಿಪಟೂರು

ನಗರಸಭಾ ಕಾರ್ಯಾಲಯ,

ತಿಪಟೂರು.

The Supply, Installation, and Commissioning of

01 Numbers 1 ton per day capacity

Dry Garbage Baling Equipment

ಅಂದಾಜು ಪಟ್ಟಿ

2014

Estimated cost:4.00 lakhs

(6) 45

ನಗರಸಭಾ ಕಾರ್ಯಾಲಯ ,ತಿಪಟೂರು

****

ವರದಿ: ತಿಪಟೂರು ನಗರಸಭಾ ಕಾರ್ಯಾಲಯ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆಯ ಸ್ಥಳಾಂತ ಜಾಗದಲ್ಲಿ ಪ್ಲಾಸ್ಟಿಕ್ ಶೇಕರಣೆ ಮಾಡಲು Dry Garbage Baling Equipment SYSTEM FOR 1 TON/ದಿನ ಯಂತ್ರೋಪಕರಣಗಳು ಅವಶ್ಯಕವಿದ್ದು 13 ನೇ ಹಣಕಾಸು ಯೋಜನ 2013-14 ನೇ ಸಾಲಿನ ಅನುದಾನದಲ್ಲಿ ಖರೀದಿ ಮಾಡಲು ಮಾನ್ಯ ಜಿಲ್ಲಾಧಿಕಾರಿಗಳ ಪತ್ರ ಸಂ :ಪೌನಿ:ತಾಂತ್ರಿಕ/13ನೇ ಹ.ಕಾ/.ಕ್ರಿ.ಯಾ.ಯೋ/43/2013-14 ದಿ:17/08/2013 ರಲ್ಲಿ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿರುತ್ತದೆ. ಮಾನ್ಯ ಪೌರಾಡಳಿತ ನಿರ್ದೇಶಕರ ಪತ್ರ ಸಂ:ಪೌನಿ:43:ಘವನಿ:2013 ದಿ:24/02/2014 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಲೋಕಅದಾಲತ್ ನ್ಯಾಯಾಲಯದ ನಿರ್ದೇಶನದಂತೆ ಸದರಿ ಕಾರ್ಯವನ್ನು ತುರ್ತಾಗಿ ನಿರ್ವಹಿಸಬೇಕಾಗಿದ್ದು, ಆಡಳಿತಾತ್ಮಕ ಅನುಮೋದನೆಯ ಕನಿಷ್ಠ ದರಗಳಿಗೆ ಅಂದಾಜು ಪಟ್ಟಿಯನ್ನು ತಯಾರಿಸಿದೆ.

ಅಂದಾಜು ಮೊತ್ತ ರೂ 4,00,000/-(ನಾಲ್ಕು ಲಕ್ಷದ ರೂಗಳು) ಗಳಾಗಿದ್ದು,ಅಂದಾಜು ಪಟ್ಟಿಗೆ ಅನುಮೋದನೆ ನೀಡಲು ಸಲ್ಲಿಸಿದೆ.

ಪರಿಸರ ಅಭಿಯಂತರರು ನಗರಸಭೆ, ತಿಪಟೂರು	ಸಹಾಯಕ ಕಾರ್ಯಪಾಲಕ ಅಭಿಯಂತರರು ನಗರಸಭೆ, ತಿಪಟೂರು	ಪೌರಾಯುಕ್ತರು ನಗರಸಭೆ, ತಿಪಟೂರು

5

City Municipal Council, Tiptur

Estimate

Name of work : Supply, Installation, and Commissioning of 01 Numbers 1 ton per day capacity Dry Garbage Baling Equipment.

Fund: 13th finance commission 2013-14 & state Budget SWM 2013-14

Sl. No	Description	Unit	Quantity	Rate	Amoun
1	Supply, Installation, and Commissioning of 01 Numbers 1 ton per day capacity Dry Garbage Baling Equipment. **Balling/Pressing System** Block size – capacity,15 inches x 15 inches x 12 inches block Feature Arrangements for tying the block using binding wire or plastic strap Pressing mechanism Hydraulic press Cylinder Hydraulic cylinder with 400+ mm height Weight of the machine:Approximately 400 kgs Overall Height 6.3 ft Pressure Mechanism Hydraulic oil Oil Tank Capacity 25 liters tank along with oil Solvent Coil Solvent Coil Along with Relay Plate Thickness 10 mm supporting plates (Box) Pressing Plates 30 mm Pressure Mechanism Hydraulic oil Cables 3 core cable along with industrial socket Bale weight 25 kg bales Total capacity 1 Tons per day Painting Corrosion resistant paint Structure MS angles supporting frame Gauge Pressure Gauge indicator Hydraulic oil level indicator Electrical connection 3 Phase electric supply (1 HP motor)	No	01	3,32,050/-	3,32,050/
2	Miscellaneous(third party inspection etc..)				67,950/-
	Total cost				Rs 4,00,000/-

ಮಾನ್ಯ ಪೌರಾಡಳಿತ ನಿರ್ದೇಶಕರ ಆಡಳಿತಾತ್ಮಕ ಅನುಮೋದನೆ ಆದೇಶ ಸಂ:ಪೌನಿ:43:ಘವನಿ:2013
ದಿ:24-02-2014 ರಂತೆ, ಚಾಲ್ತಿ ದರಗಳಿಗೆ ಅಂದಾಜುಪಟ್ಟಿಯನ್ನು ತಯಾರಿಸಿದೆ.

Environmental Engineer City municipal council Tiptur	Assistant Exe. Engineer City municipal council Tiptur	Commissioner City municipal council Tiptur

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಬಿ.ಸಿ.ನಾಗೇಶ್
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	957
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
(ಅ)	ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ವಿವಿಧ ಯೋಜನೆಗಳಲ್ಲಿ ಮನೆಕಟ್ಟಲು ಗುರುತಿಸಲಾದ ಫಲಾನುಭವಿಗಳೆಷ್ಟು (ವರ್ಷವಾರು ಯೋಜನಾವಾರು, ತಾಲ್ಲೂಕುವಾರು ಮಾಹಿತಿ ನೀಡುವುದು):	15,01,095 ಫಲಾನುಭವಿಗಳನ್ನು ಮನೆ ನಿರ್ಮಿಸಲು ಗುರುತಿಸಲಾಗಿದೆ. ಗ್ರಾಮೀಣ ಪ್ರದೇಶದ ವರ್ಷವಾರು ಯೋಜನಾವಾರು, ತಾಲ್ಲೂಕುವಾರು ಮಾಹಿತಿಯನ್ನು **ಅನುಬಂಧ**-1 ರಲ್ಲಿ ಒದಗಿಸಲಾಗಿದೆ. ನಗರ ಪ್ರದೇಶದ ವರ್ಷವಾರು ಯೋಜನಾವಾರು, ತಾಲ್ಲೂಕುವಾರು ಮಾಹಿತಿಯನ್ನು **ಅನುಬಂಧ**-2 ರಲ್ಲಿ ಒದಗಿಸಲಾಗಿದೆ.
(ಆ)	ಗುರುತಿಸಿರುವ ಫಲಾನುಭವಿಗಳಿಗೆ ಎಷ್ಟು ವರ್ಷಗಳಿಂದ ಹಣ ಬಿಡುಗಡೆಯಾಗಿರುವುದಿಲ್ಲ. (ವರ್ಷವಾರು, ಯೋಜನಾವಾರು, ತಾಲ್ಲೂಕುವಾರು ಮಾಹಿತಿ ನೀಡುವುದು)	ಫಲಾನುಭವಿಗಳಿಗೆ ಜಿ.ಪಿ.ಎಸ್ ಆಧಾರಿತ ಭೌತಿಕ ಪ್ರಗತಿಗೆ ಅನುಗುಣವಾಗಿ ನಿಗಮವು ವಾರಕೊಮ್ಮೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಕಳೆದ 2 ವರ್ಷಗಳಿಂದ ಅನುದಾನ ಬಿಡುಗಡೆ ಮಾಡದೇ ಇರುವ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ ಇಲ್ಲಿಯವರೆವಿಗೆ ಜಿ.ಪಿ.ಎಸ್ ಆಧಾರಿತ ಪ್ರಗತಿಗೆ ಅನುಗುಣವಾಗಿ 1,02,616 ಅರ್ಹ ಫಲಾನುಭವಿಗಳಿಗೆ ರೂ.238.94 ಕೋಟಿಗಳ ಅನುದಾನ ಬಿಡುಗಡೆ ಮಾಡಲು ಬಾಕಿ ಇರುತ್ತದೆ. ಇದನ್ನು ಬಿಡುಗಡೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಅಲ್ಲದೆ, ಜಿಪಿಎಸ್ ಆಧಾರಿತ ಭೌತಿಕ ಪ್ರಗತಿಯನ್ನು ಪರಿಶೀಲಿಸುವಾಗ ಈ ಕೆಳಕಂಡ ಕಾರಣಗಳಿಂದ ರಾಜ್ಯದಲ್ಲಿ 11193 ಫಲಾನುಭವಿಗಳಿಗೆ ಅನುದಾನ ತಡೆಹಿಡಿಯಲಾಗಿದೆ. 1. ನಿಗದಿಪಡಿಸಿದ ಘಟಕ ವೆಚ್ಚ ಮೀರಿ ನಿರ್ಮಿಸಿದ ಮನೆ ಪ್ರಕರಣಗಳು-955 2. ಈಗಾಗಲೇ ಸ್ವಂತ ಮನೆ ಹೊಂದಿದ್ದು, ಮನೆ ವಿಸ್ತರಣೆ ಪ್ರಕರಣಗಳು-4292 3. ಹಳೇ ಮನೆಗಳನ್ನು ಜಿಪಿಎಸ್‌ಗೆ ಅಳವಡಿಸಿರುವ ಪ್ರಕರಣಗಳು - 5356 4. ವಸತಿಯೇತರ ಉದ್ದೇಶಕ್ಕಾಗಿ ನಿರ್ಮಿಸಿಕೊಂಡಿರುವ ಪ್ರಕರಣಗಳು-590 ವರ್ಷವಾರು ಯೋಜನಾವಾರು, ತಾಲ್ಲೂಕುವಾರು ಮಾಹಿತಿಯನ್ನು **ಅನುಬಂಧ**-3 ರಲ್ಲಿ ಒದಗಿಸಲಾಗಿದೆ.

	ಪ್ರಶ್ನೆ	ಉತ್ತರ
(ಇ)	ಎಷ್ಟು ಕಂತಿನ ಹಣ ಬಿಡುಗಡೆ ಮಾಡಬೇಕಾಗಿದೆ (ವರ್ಷವಾರು, ಕಂತುವಾರು, ತಾಲ್ಲೂಕುವಾರು ಮಾಹಿತಿ ನೀಡುವುದು)?	ಅಕ್ಟೋಬರ್-2018ರ ಅಂತ್ಯದವರೆಗೆ ವಿವಿಧ ವಸತಿ ಯೋಜನೆಗಳಡಿ ಪ್ರಗತಿಗೆ ತಕ್ಕಂತೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಕಳೆದ ಒಂದು ತಿಂಗಳಿಂದ ಪ್ರಗತಿಗನುಗುಣವಾಗಿ ಅರ್ಹ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲು ಬಾಕಿ ಇರುತ್ತದೆ. ಈ ಬಗ್ಗೆ ಕ್ರಮ ವಹಿಸಲಾಗುತ್ತಿದೆ.

ಕಡತ ಸಂಖ್ಯೆ: ವಇ 252 ಹೆಚ್‌ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

Progresswise amount to be releses under various schemes for the end of Nov 2018

Scheme	Sub Scheme	Series	Count	Amount
Basava Housing Scheme	NULL	2010-2011	379	1,36,11,000
Basava Housing Scheme	NULL	2013-2014	93	38,37,401
Basava Housing Scheme	NULL	2015-2016	2,269	7,79,07,361
Basava Housing Scheme	NULL	2016-2017	16,554	27,96,85,932
Basava Housing Scheme	NULL	2017-2018	25,689	47,40,10,261
Basava Housing Scheme_Additional	NULL	2013-2014	1,209	4,16,33,422
Basava Housing Scheme_Additional	NULL	2016-2017	3,615	6,60,81,112
Basava Housing Scheme_Additional	NULL	2017-2018	22,468	35,43,77,657
Special Development Plan	NULL	2010-2011	52	15,95,500
Total			**72,328**	**1,31,27,39,646**
Dr.B.R Ambedkar Nivas Yojana Rural	NULL	2015-2016	953	4,32,15,303
Dr.B.R Ambedkar Nivas Yojana Rural	NULL	2016-2017	3,091	12,66,61,301
Dr.B.R Ambedkar Nivas Yojana Rural	NULL	2017-2018	21,648	72,69,28,649
Dr.B.R Ambedkar Nivas Yojana Rural-Addit	NULL	2015-2016	1	37,500
Dr.B.R Ambedkar Nivas Yojana Urban	NULL	2015-2016	259	1,47,49,399
Dr.B.R Ambedkar Nivas Yojana Urban	NULL	2016-2017	975	5,06,06,373
Dr.B.R Ambedkar Nivas Yojana Urban	NULL	2017-2018	1,548	7,13,84,637
Total			**28,475**	**1,03,35,83,162**
Devraj Urs Housing Scheme-Rural	Artisans	2016-2017	18	5,47,501
Devraj Urs Housing Scheme-Rural	Artisans	2017-2018	10	1,50,007
Devraj Urs Housing Scheme-Rural	Beedi Workers	2016-2017	9	3,00,000
Devraj Urs Housing Scheme-Rural	Beedi Workers	2017-2018	5	1,50,001
Devraj Urs Housing Scheme-Rural	Devadasi	2016-2017	2	74,800
Devraj Urs Housing Scheme-Rural	Freed Bonded Labours	2016-2017	1	37,500
Devraj Urs Housing Scheme-Rural	Hamals	2016-2017	2	90,000
Devraj Urs Housing Scheme-Rural	Hamals	2017-2018	2	60,000
Devraj Urs Housing Scheme-Rural	HIV Infected	2017-2018	25	6,06,098
Devraj Urs Housing Scheme-Rural	Leprosy Cured	2017-2018	1	1
Devraj Urs Housing Scheme-Rural	Living on Foothpath/ Publ	2016-2017	25	8,16,900
Devraj Urs Housing Scheme-Rural	Living on Foothpath/ Publ	2017-2018	6	1,64,801
Devraj Urs Housing Scheme-Rural	Nomadic Tribes	2016-2017	33	10,56,702
Devraj Urs Housing Scheme-Rural	Nomadic Tribes	2017-2018	180	24,57,096
Devraj Urs Housing Scheme-Rural	Physically Handicaps	2016-2017	124	39,87,806
Devraj Urs Housing Scheme-Rural	Physically Handicaps	2017-2018	159	32,28,734
Devraj Urs Housing Scheme-Rural	Sex Workers	2017-2018	1	30,000
Devraj Urs Housing Scheme-Rural	Transgender	2017-2018	2	60,000
Devraj Urs Housing Scheme-Rural	Weavers	2016-2017	2	60,000
Devraj Urs Housing Scheme-Rural	Weavers	2017-2018	51	7,12,330
Devraj Urs Housing Scheme-Rural	Widows	2016-2017	222	76,53,906
Devraj Urs Housing Scheme-Rural	Widows	2017-2018	588	1,07,48,679
Devraj Urs Housing Scheme-Urban	Nomadic Tribes	2016-2017	1	37,500
Devraj Urs Housing Scheme-Urban	Physically Handicaps	2016-2017	1	60,000
Devraj Urs Housing Scheme-Urban	Physically Handicaps	2017-2018	14	1,80,008
Devraj Urs Housing Scheme-Urban	Weavers	2016-2017	1	29,800
Devraj Urs Housing Scheme-Urban	Weavers	2017-2018	1	30,000
Devraj Urs Housing Scheme-Urban	Widows	2017-2018	106	21,06,739
Rural Special Housing Schemes	Artisans	2010-2011	3	39,502
Rural Special Housing Schemes	Beedi Workers	2014-2015	1	30,000
Rural Special Housing Schemes	Beedi Workers	2015-2016	6	1,79,800
Rural Special Housing Schemes	Devadasi	2013-2014	4	1,80,000
Rural Special Housing Schemes	Devadasi	2014-2015	30	8,96,400
Rural Special Housing Schemes	Freed Bonded Labours	2015-2016	6	2,25,000
Rural Special Housing Schemes	Leprosy Cured	2015-2016	1	30,000
Rural Special Housing Schemes	Nomadic Tribes	2012-2013	2	50,000
Rural Special Housing Schemes	Nomadic Tribes	2013-2014	8	4,20,000
Rural Special Housing Schemes	Nomadic Tribes	2014-2015	4	2,10,000
Rural Special Housing Schemes	Nomadic Tribes	2015-2016	36	14,07,603
Rural Special Housing Schemes	Physically Handicaps	2014-2015	20	6,57,500
Rural Special Housing Schemes	Physically Handicaps	2015-2016	26	8,40,000
Rural Special Housing Schemes	Widows	2014-2015	33	11,34,003
Rural Special Housing Schemes	Widows	2015-2016	36	11,54,400
Urban Special Housing Schemes	Living on Foothpath/ Publ	2014-2015	2	60,000
Urban Special Housing Schemes	Nomadic Tribes	2014-2015	1	30,000
Urban Special Housing Schemes	Nomadic Tribes	2015-2016	1	30,000
Urban Special Housing Schemes	Physically Handicaps	2015-2016	1	29,800
Total			**1,813**	**4,30,40,917**
Grand Total			1,02,616	2,38,93,63,725

Asha 8

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	552
ಉತ್ತರಿಸಬೇಕಾದ ದಿನಾಂಕ :	12-12-2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
ಅ)	2018-19 ನೇ ಸಾಲಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮೂಡಲಗಿ ತಾಲ್ಲೂಕಿನ ಅರಭಾವಿ ಮತಕ್ಷೇತ್ರಕ್ಕೆ ಎಸ್.ಸಿ/ ಎಸ್.ಟಿ ಯೋಜನೆಯಡಿ ಎಷ್ಟು ಮನೆಗಳನ್ನು ಮಂಜೂರು ಮಾಡಲಾಗಿದೆ.	2017-18ನೇ ಸಾಲಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಎಲ್ಲಾ ಅರ್ಹ ವಸತಿ ರಹಿತರಿಗೆ "ಬೇಡಿಕೆ ಮೇಲೆ" ವಸತಿ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಅರಭಾವಿ ಮತಕ್ಷೇತ್ರಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ನಿವಾಸ್ ಯೋಜನೆಯಡಿ ಈವರೆಗೆ ಒಟ್ಟು 463 ಮನೆಗಳನ್ನು ಮಂಜೂರು ಮಾಡಲಾಗಿದೆ
ಆ)	ಈ ಯೋಜನೆಯಡಿ ಒಳಪಡುವ ಎಷ್ಟು ಫಲಾನುಭವಿಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು: (ಸಂಪೂರ್ಣ ಮಾಹಿತಿ ನೀಡುವುದು).	ಡಾ.ಬಿ.ಆರ್ .ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹ ವಸತಿ ರಹಿತರನ್ನು ನಿಗಮದ ಆನ್ ಲೈನ್ ನಲ್ಲಿ ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ. ಸದರಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು.
ಇ)	ಹಿಂದಿನ ಅವಧಿಯಲ್ಲಿ ಈ ವಸತಿ ಯೋಜನೆಯಡಿ ಮಂಜೂರಾಗಿರುವ ಮನೆಗಳ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಸಹ ಅನುದಾನ ಬಿಡುಗಡೆ ಮಾಡದಿರಲು ಕಾರಣಗಳೇನು:	ಅಕ್ಟೋಬರ್ -2018ರ ಅಂತ್ಯವರೆಗೆ ವಿವಿಧ ವಸತಿ ಯೋಜನೆಗಳಡಿ ಪ್ರಗತಿಗೆ ತಕ್ಕಂತೆ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪ್ರಗತಿಗನುಗುಣವಾಗಿ ಅನುದಾನ ಬಿಡುಗಡೆಗೊಳಿಸಲು ಬಾಕಿ ಇರುತ್ತದೆ.
ಈ)	ಬಾಕಿ ಇರುವ ಅನುದಾನವನ್ನು ಯಾವಾಗ ಬಿಡುಗಡೆ ಮಾಡಲಾಗುವುದು? (ಸಂಪೂರ್ಣ ಮಾಹಿತಿ ನೀಡುವುದು)	ಬಾಕಿ ಅನುದಾನವನ್ನು ಬಿಡುಗಡೆಗೊಳಿಸಲು ಕ್ರಮ ವಹಿಸಲಾಗುತ್ತಿದೆ.

ಕಡತ ಸಂಖ್ಯೆ: ವಇ 243 ಹೆಚ್‌ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಸಿ ಟಿ ರವಿ
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	340
ಉತ್ತರಿಸಬೇಕಾದ ದಿನಾಂಕ :	12-12-2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿರುವ ವಸತಿರಹಿತರ ಹಾಗೂ ನಿವೇಶನ ರಹಿತರ ಸಂಖ್ಯೆ ಎಷ್ಟು : (ಜಿಲ್ಲಾವಾರು ಮಾಹಿತಿ ಒದಗಿಸುವುದು)	ಸಮೀಕ್ಷಾ ವರದಿಯಂತೆ ಗ್ರಾಮೀಣ ಪ್ರದೇಶದಲ್ಲಿ 659676 ನಿವೇಶನರಹಿತರು, 1737679 ವಸತಿರಹಿತರು ಹಾಗೂ ನಗರ ಪ್ರದೇಶದಲ್ಲಿ 1284791 ವಸತಿರಹಿತರು ಒಟ್ಟು 3022470 ವಸತಿರಹಿತ ಕುಟುಂಬಗಳು ಕಂಡು ಬಂದಿರುತ್ತವೆ. (ಜಿಲ್ಲಾವಾರು ವಿವರ ಅನುಬಂಧ-1 ರಲ್ಲಿ ನೀಡಲಾಗಿದೆ)
ಆ)	ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ ಎಷ್ಟು ಜನ ನಿವೇಶನರಹಿತರಿಗೆ ನಿವೇಶನ ಒದಗಿಸಲಾಗಿದೆ; (ವಿಧಾನಸಭಾ ಕ್ಷೇತ್ರವಾರು ಮಾಹಿತಿ ಒದಗಿಸುವುದು)	ಚಿಕ್ಕಮಗಳೂರು ಜಿಲ್ಲೆಯಲ್ಲಿ 2015-16, 2016-17 & 2017-18 ಥರೆಗೆ ನಿವೇಶನ ರಹಿತರಿಗೆ 987 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ವಿಧಾನಸಭಾ ಕ್ಷೇತ್ರವಾರು ಮಾಹಿತಿ ಈ ಕೆಳಕಂಡಂತಿದೆ.

ವಿಧಾನಸಭಾ ಕ್ಷೇತ್ರ	ಗ್ರಾಮೀಣ ಪ್ರದೇಶ	ನಗರ ಪ್ರದೇಶ	ಒಟ್ಟು
ಚಿಕ್ಕಮಗಳೂರು	36	0	36
ಕಡೂರು	117	0	117
ತರೀಕೆರೆ	676	0	676
ಶೃಂಗೇರಿ	140	18	158
ಮೂಡಿಗೆರೆ	0	0	0
ಒಟ್ಟು	969	18	987

	ಪ್ರಶ್ನೆ	ಉತ್ತರ
ಇ)	ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ರಹಿತರಿಗೆ ನಿವೇಶನ ವಿತರಿಸಲು ಎಷ್ಟು ಸರ್ಕಾರಿ ಹಾಗೂ ಖಾಸಗಿ ಜಾಗಗಳನ್ನು ಗುರ್ತಿಸಲಾಗಿದೆ; (ಗ್ರಾಮ ಪಂಚಾಯಿತಿವಾರು ಮಾಹಿತಿ ಒದಗಿಸುವುದು)	ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆ ಮತ್ತು ವಾಜಪೇಯಿ ನಗರ ನಿವೇಶನ ಯೋಜನೆಯಡಿ ಒಟ್ಟಾರೆ 141.34 ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ ಕಾಯ್ದಿರಿಸಲಾಗಿದೆ. (ಗ್ರಾಮ ಪಂಚಾಯಿತಿವಾರು ವಿವರ ಅನುಬಂಧ-2 ಮತ್ತು 3 ರಲ್ಲಿ ಲಗತ್ತಿಸಿದೆ.)
ಈ)	ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನಕ್ಕಾಗಿ ಸರ್ಕಾರಿ ಜಾಗ ಮಂಜೂರಾಗಿ ವಸತಿ ಬಡಾವಣೆ ರಚಿಸಿ, ನಿವೇಶನ ಹಂಚಿಕೆ ಮಾಡಲು ಬಾಕಿ ಇರುವ ಪ್ರಕರಣಗಳೆಷ್ಟು? (ವಿವರ ಒದಗಿಸುವುದು)	ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ಒದಗಿಸಲು 141.34 ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ ಕಾಯ್ದಿರಿಸಲಾಗಿದ್ದು, ಆ ಪೈಕಿ ತೇಗೂರು ಗ್ರಾಮ ಪಂಚಾಯಿತಿಯ ಸರ್ವೆ ನಂಬರ್ 92 & 94 ರಲ್ಲಿ 118 ಹಾಗೂ ಬೆಳವಾಡಿ ಗ್ರಾಮ ಪಂಚಾಯಿತಿಯಲ್ಲಿ 17 ನಿವೇಶನಗಳ ಹಂಚಿಕೆಗೆ ಫಲಾನುಭವಿಗಳ ಆಯ್ಕೆ ಪ್ರಗತಿಯಲ್ಲಿರುತ್ತದೆ. ಸದರಿ 141.34 ಎಕರೆ ಜಮೀನಿನ ಪೈಕಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂದಾವರ ಸರ್ವೆ ನಂಬರ್ 47/49, 38 ಮತ್ತು ಗ್ರಾಮಠಾಣ ಒಟ್ಟು 27.33 ಎಕರೆ ಜಮೀನನ್ನು ಗುಂಪು ಮನಗಳಗೆ ಕಾಯ್ದಿರಿಸಲಾಗಿದ್ದು, ಸದರಿ ಜಮೀನಿನಲ್ಲಿ 1511 ಗುಂಪು ಮನೆಗಳನ್ನು ನಿರ್ಮಿಸಲು ಡಿಪಿಆರ್ ಸ್ವೀಕೃತವಾಗಿದ್ದು, ಪರಿಶೀಲನಾ ಹಂತದಲ್ಲಿರುತ್ತದೆ.

ಕಡತ ಸಂಖ್ಯೆ: ವಇ 238 ಹೆಚ್‌ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

LAQ-340 Annexure-1

ಕ್ರ.ಸಂ.	ಜಿಲ್ಲೆ	ಗ್ರಾಮೀಣ		ನಗರ	ಒಟ್ಟು
		ವಸತಿರಹಿತ ಕುಟುಂಬಗಳು	ನಿವೇಶನರಹಿತ ಕುಟುಂಬಗಳು	ವಸತಿರಹಿತ ಕುಟುಂಬಗಳು	ವಸತಿರಹಿತ ಕುಟುಂಬಗಳು
1	Bagalkot	52286	29850	33122	85408
2	Ballari	63577	27699	94738	158315
3	Belagavi	199888	18902	62341	262229
4	Bengaluru Rural	10697	21746	23336	34033
5	Bengaluru Urban	6502	40469	162740	169242
6	Bidar	67151	3381	37200	104351
7	Chamarajanagar	49335	37090	17071	66406
8	Chikkaballapur	36173	16725	20215	56388
9	Chikkamagaluru	25045	33448	16195	41240
10	Chitradurga	69642	23331	46459	116101
11	DakshinaKannada	17679	29265	18197	35876
12	Davanagere	60603	26541	63749	124352
13	Dharwad	62024	13462	78813	140837
14	Gadag	47365	24947	32382	79747
15	Hassan	55836	7109	32507	88343
16	Haveri	69869	11845	29078	98947
17	Kalaburagi	150321	6781	85937	236258
18	Kodagu	9505	16411	4936	14441
19	Kolar	40824	9651	23234	64058
20	Koppal	55046	13820	34740	89786
21	Mandya	89828	38354	12609	102437
22	Mysuru	67447	41202	80871	148318
23	Raichur	103223	12340	48765	151988
24	Ramanagara	31005	17950	38369	69374
25	Shivamogga	41315	30200	48120	89435
26	Tumakuru	67460	26455	47945	115405
27	Udupi	15050	32190	6092	21142
28	UttaraKannada	32234	29996	15470	47704
29	Vijayapura	87708	12773	53852	141560
30	Yadgiri	53041	5743	15708	68749
	ಒಟ್ಟು	1737679	659676	1284791	3022470

LAQ-340

Annexure-2

SL.No.	Taluk	GP	Survey No.	Govt Land	Private Land	Total
1	Chikkamagalur	Indavara	42	1.11	0.00	1.11
2		Alduru	289	2.38	0.00	2.38
3		Shiravase	239, 236 & 261	7.00	0.00	7.00
4		Melinhuvatti	17, 1, 4/292, 12	17.00	0.00	17.00
5		Lakya	61/4	5.36	0.00	5.36
6		Theguru	94/92	2.26	0.00	2.26
7		Eshavarahalli	236,	2.12	0.00	2.12
8		Eshavarahalli	39/P1	32.00		32.00
9		Kartikere	237	6.00	0.00	6.00
10		Herekolale	206	1.20	0.00	1.20
11		Herekolale	135/2A,	2.22	0.00	2.22
12		Herekolale	86/1,	5.00	0.00	5.00
13		Herekolale	179/83,	8.00	0.00	8.00
14		Herekolale	561	3.00	0.00	3.00
15	Kadur	Nagenahalli	8	8.00	0.00	8.00
16		Devanuru	31	3.00	0.00	3.00
17		Chikkadevanuru	11	4.00	0.00	4.00
18		Chikkadevanuru	11	0.25	0.00	0.25
19		Chikkadevanuru	11	0.11	0.00	0.11
20		Hulikere	11	4.00	0.00	4.00
	Total			114.01	0.00	114.01

LAQ-340					Annexure-3	
SL.No.	District	Town	Survey No.	Govt Land	Private Land	Total
1	Chikkamgalur	Indiravara	47/49	23.21	0.00	23.21
2		Nalluru	Gramatana	2.12	0.00	2.12
3		Indiravara	38	2.00	0.00	2.00
	Total			**27.33**	**0.00**	27.33

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಶ್ರೀ ಗೋವಿಂದ ಎಂ ಕಾರಜೋಳ
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	882
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
(ಅ)	ಕಳೆದ 3 ವರ್ಷಗಳಿಂದ ಮುಧೋಳ ನಗರದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿವತಿಯಿಂದ ಕೈಗೊಂಡ ಕಾಮಗಾರಿಗಳಾವುವು:	ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿವತಿಯಿಂದ ಕಳೆದ 3 ವರ್ಷಗಳಲ್ಲಿ ಮುಧೋಳ ನಗರದಲ್ಲಿ ಕೊಳಗೇರಿ ಪ್ರದೇಶಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ವಿವರ ಕೆಳಕಂಡಂತಿದೆ.

ವರ್ಷ	ಕೊಳಗೇರಿ ಪ್ರದೇಶಗಳ ಹೆಸರು	ಕಾಮಗಾರಿಯ ವಿವರ	ಅಂದಾಜು ಮೊತ್ತ (ರೂ.ಲಕ್ಷಗಳು)
2015-16	ಸರ್ವೆ ನಂ.543, ಹುಡ್ಕೋ ಕಾಲೋನಿ	ಸಿಸಿ ರಸ್ತೆ, ಚರಂಡಿ	25.00
2016-17	ಸರ್ವೆ ನಂ 543	ಸಿ.ಸಿ.ರಸ್ತೆ, ಸಮುದಾಯ ಭವನಕ್ಕೆ ವಿದ್ಯುತ್ತೀಕರಣ	12.50
2017-18	ಸರ್ವೆ ನಂ.543, [illegible]	ಸಿ.ಸಿ.ರಸ್ತೆ, ಕುಡಿಯುವ ನೀರು ಸರಬರಾಜು	45.00
	ಒಟ್ಟು		82.50

	ಪ್ರಶ್ನೆ	ಉತ್ತರ
(ಆ)	ಈ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆಯೇ: (ಸಂಪೂರ್ಣ ಮಾಹಿತಿ ನೀಡುವುದು)	

ವರ್ಷ	ಕೊಳಗೇರಿ ಪ್ರದೇಶಗಳ ಹೆಸರು	ಕಾಮಗಾರಿಯ ವಿವರ	ಅಂದಾಜು ಮೊತ್ತ (ರೂ.ಲಕ್ಷಗಳು)	ಷರಾ
2015-16	ಸರ್ವೆ ನಂ.543, ಹುಡ್ಕೋ ಕಾಲೋನಿ	ಸಿಸಿ ರಸ್ತೆ, ಚರಂಡಿ	25.00	[illegible]
2016-17	ಸರ್ವೆ ನಂ 543	ಸಿ.ಸಿ.ರಸ್ತೆ, ಸಮುದಾಯ ಭವನಕ್ಕೆ ವಿದ್ಯುತ್ತೀಕರಣ	12.50	[illegible]
2017-18	ಸರ್ವೆ ನಂ.543, [illegible]	ಸಿ.ಸಿ.ರಸ್ತೆ, ಕುಡಿಯುವ ನೀರು ಸರಬರಾಜು	45.00	[illegible]
	ಒಟ್ಟು		82.50	

	ಪ್ರಶ್ನೆ	ಉತ್ತರ
(ಆ)	ಕಳೆದ ೩ ವರ್ಷಗಳಿಂದ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಮುಧೋಳ ನಗರದಲ್ಲಿ ಬಡವರಿಗಾಗಿ ನಿರ್ಮಾಣ ಮಾಡಿದ ಮನೆಗಳೆಷ್ಟು; ನಿರ್ಮಾಣ ಮಾಡಿದ ಮನೆಗಳನ್ನು ಬಡವರಿಗೆ ಹಂಚಿಕೆ ಮಾಡಲಾಗಿದೆಯೇ;	2015-16 ಮತ್ತು 2016-17 ನೇ ಸಾಲಿನಲ್ಲಿ ಮಂಡಳಿ ವತಿಯಿಂದ ಮುಧೋಳ್ ನಗರಕ್ಕೆ ಯಾವುದೇ ವಸತಿ ಯೋಜನೆ ಮಂಜೂರಾಗಿರುವುದಿಲ್ಲ. 2017-18 ನೇ ಸಾಲಿನಲ್ಲಿ ಮುಧೋಳ್ ಪಟ್ಟಣದಲ್ಲಿ ಆಯ್ಕೆಯಾದ 2 ಕೊಳಗೇರಿ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ-ಸರ್ವರಿಗೂ ಸೂರು ಯೋಜನೆಯಡಿ 250 (ಜಿ+) ಮಾದರಿ ಮನೆಗಳಿಗೆ ರೂ.13.75 ಕೋಟಿಗಳಲ್ಲಿ ನಿರ್ಮಿಸಲು ಮಂಜೂರಾತಿ ದೊರೆತಿದೆ. ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಮನೆಗಳು ಪೂರ್ಣಗೊಂಡ ನಂತರ ಹಂಚಿಕೆ ಮಾಡಲಾಗುವುದು.
(ಇ)	ಹಂಚಿಕೆ ಮಾಡಿದ್ದಲ್ಲಿ ಯಾವ ಯಾವ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ; (ಫಲಾನುಭವಿಗಳ ಸಂಪೂರ್ಣ ಮಾಹಿತಿ ಒದಗಿಸುವುದು)	ಮನೆಗಳನ್ನು ಹಾಲಿ ವಾಸವಾಗಿರುವ ಕೊಳಚೆ ಪ್ರದೇಶದ ನಿವಾಸಿಗಳಿಗೆ ನಿರ್ಮಿಸಲಾಗುತ್ತಿದ್ದು, ಮನೆಗಳು ಪೂರ್ಣಗೊಂಡ ನಂತರ ಹಾಲಿ ವಾಸವಾಗಿರುವ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. (ಫಲಾನುಭವಿಗಳ ಪಟ್ಟಿಯನ್ನು ಲಗತ್ತಿಸಿದೆ.)
(ಈ)	ಮುಧೋಳ ನಗರದಲ್ಲಿ ಘೋಷಣೆ ಮಾಡಿದ ಕೊಳಚೆ ಪ್ರದೇಶಗಳಲ್ಲಿ (ಗುರುತು ಪಡಿಸಿದ) ಮೂಲಭೂತ ಸೌಕರ್ಯಗಳು ಇಲ್ಲದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ಗಮನಕ್ಕೆ ಬಂದಿರುತ್ತದೆ.
(ಉ)	ಬಂದಿದ್ದರೆ, ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಕೈಗೊಂಡ ಕ್ರಮಗಳೇನು?	ಕಳೆದ ಮೂರು ವರ್ಷಗಳಿಂದ ಮುಧೋಳ ನಗರದ ಘೋಷಣೆ ಮಾಡಿರುವ ಕೊಳಚೆ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳಾದ ಸಿ.ಸಿ.ರಸ್ತೆ, ಚರಂಡಿ, ಕಿರು ನೀರು ಸರಬರಾಜು ಯೋಜನೆ ಹಾಗೂ ಇತರೆ ಕಾಮಗಾರಿಗಳನ್ನು ರೂ. 82.50 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುತ್ತದೆ. ಉಳಿದ ಕಾಮಗಾರಿಗಳನ್ನು ಹಂತ ಹಂತವಾಗಿ ಅನುದಾನ ಲಭ್ಯತೆ ಮೇರೆಗೆ ಕೈಗೊಳ್ಳಲಾಗುವುದು.

ಕಡತ ಸಂಖ್ಯೆ: ನಅಇ 16 ಕೊಮಂಬಿ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ANNEXURE

KARNATAKA SLUM DEVELOPMENT BOARD

Beneficiary Data of Mudhol Town

Project Name : Construction of 250 DUs in Mudhol Town Bagalkot District

Sl. No	Name	F Name	Gender	Religion	Caste	Present Address
1	Adamasab Shirol	Kousarbanu	Male	Muslim	General	Jayanagar,,Jayanagar,Karnataka ,Bagalkot,Mudhol,0
2	Adiveppa Agasadavar	Mareppa	Male	Hindu	SC	Jayanagar,,Jayanagar,Karnataka ,Bagalkot,Mudhol,0
3	Ajay Pasavan	Kisan	Male	Hindu	OBC	Bhajantri Galli,,Bhajantri Oni,Karnataka ,Bagalkot,Mudhol,0
4	Ajith Manga	Ranappa	Male	Hindu	SC	Hirekeri Galli,22872,,Karnataka ,Bagalkot,Mudhol,0
5	Ajithsingh Sikh	Rasalsing	Male	Sikh	General	Jayanagar,,Jayanagar,Karnataka ,Bagalkot,Mudhol,0
6	Ambavva Metri	Shantavva	Female	Hindu	SC	Junjurkoppa Galli,,Bhajantri Oni,Karnataka ,Bagalkot,Mudhol,0
7	Ambrish Lamani	Kamalppa	Male	Hindu	SC	Jaya Nagar,23633,,Karnataka ,Bagalkot,Mudhol,0
8	Ananad Chinchali	Kusuma	Male	Hindu	SC	Junjurkoppa Galli,,Bhajantri Oni,Karnataka ,Bagalkot,Mudhol,0
9	Anand Kambar	Hanmanth	Male	Hindu	SC	Bhajantri Galli,22872,,Karnataka ,Bagalkot,Mudhol,0
10	Anand Rathod	Ramappa	Male	Hindu	SC	Ananda Nagar,,Jayanagar,Karnataka ,Bagalkot,Mudhol,0
11	Anasuya Chavhan	Motilal	Female	Hindu	SC	Anand Nagar,,Bhajantri Oni Slum Slum,Karnataka ,Bagalkot,Mudhol,0
12	Anasuya Lamani	Anand	Female	Hindu	SC	Jayanagar,23633,,Karnataka ,Bagalkot,Mudhol,0
13	Anasuya Lamani	Shankar	Female	Muslim	General	Jaya Nagar,23633,,Karnataka ,Bagalkot,Mudhol,0
14	Anasuya Mang	Saidappa	Female	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
15	Anil Lamani	Ashok	Male	Hindu	SC	Anand Nagar,22872,,Karnataka ,Bagalkot,Mudhol,0
16	Anil Metri	Ramappa	Male	Hindu	SC	Hirekar Galli,22872,,Karnataka ,Bagalkot,Mudhol,0
17	Anilsing Seek	Krapasing	Male	Sikh	General	Jayanagar,,Jayanagar,Karnataka ,Bagalkot,Mudhol,0
18	Anita Aigali	Mahanand	Female	Hindu	SC	Junjurkoppa Galli,,Bhajantri Oni,Karnataka ,Bagalkot,Mudhol,0
19	Annakka Poojari	Bhagavva	Female	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
20	Annappa Rudrakshi	Hanamant	Male	Hindu	SC	Jayanagar,,Jayanagar,Karnataka ,Bagalkot,Mudhol,0
21	Annasab Annoji	Manasurasab	Male	Muslim	General	Bhajantri Galli,,Bhajantri Galli,Karnataka ,Bagalkot,Mudhol,0
22	Anusuya Rathod	Shankar	Female	Hindu	SC	Anand Nagar,,Anand Nagar,Karnataka ,Bagalkot,Mudhol,0
23	Arjun Rathod	Ramachandra	Male	Hindu	SC	Anandnagar,,Anandnagar,Karnataka ,Bagalkot,Mudhol,0
24	Ashok Bhajantri	Mahadev	Male	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
25	Ashok Chavhan	Ganu	Male	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
26	Ashok Lamani	Vithal	Male	Hindu	SC	Apmc Lamani Tande No-01,23633,,Karnataka ,Bagalkot,Mudhol,0
27	Ashok Lamani	Dhanasing	Male	Hindu	SC	Jayangar,,Jayanagar,Karnataka ,Bagalkot,Mudhol,0
28	Ashok Mang	Yamanappa	Male	Hindu	SC	Hirekeri Galli,,Bhajantri Oni,Karnataka ,Bagalkot,Mudhol,0

Sl. No	Name	F Name	Gender	Religion	Caste	Present Address
29	Ashok Parmar	Laxman	Male	Hindu	SC	Anand Nagar,,Anand Nagar,Karnataka ,Bagalkot,Mudhol,0
30	Ashok Siskalagar	Nabisab	Male	Hindu	SC	Anand Nagar,,Bhajantri Oni,Karnataka ,Bagalkot,Mudhol,0
31	Ashok Yallappa Iragar	Yallappa	Male	Hindu	SC	Hirekar Galli,,Bhajantri Oni,Karnataka ,Bagalkot,Mudhol,0
32	Babu Lamani	Luchapa	Male	Hindu	ST	Anand Nagar,22872,,Karnataka ,Bagalkot,Mudhol,0
33	Babu Mang	Durgavva	Male	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
34	Bagavva Gadi	Annappa	Female	Hindu	SC	Junjurkoppa Galli,,Bhajantri Oni,Karnataka ,Bagalkot,Mudhol,0
35	Bagavva Lamani	Ramesh	Female	Hindu	General	Jayanagar,,Jayanagar,Karnataka ,Bagalkot,Mudhol,0
36	Balachandra Bhajantri	Basappa	Male	Hindu	SC	Bhajantri Galli,22872,,Karnataka ,Bagalkot,Mudhol,0
37	Balappa Lamani	Shobanna	Male	Hindu	SC	Apmc Lamani Tande No-01,23633,,Karnataka ,Bagalkot,Mudhol,0
38	Balaram Pujari	Shankar	Male	Hindu	SC	Anand Nagar,,Bhajantri Oni Slum Slum,Karnataka ,Bagalkot,Mudhol,0
39	Banappa Lamani	Gurappa	Male	Hindu	SC	Jayanagar,,Jayanagar,Karnataka ,Bagalkot,Mudhol,0
40	Bangarevva Mang	Chandravva	Female	Hindu	SC	Jungrakoppa Galli,22872,,Karnataka ,Bagalkot,Mudhol,0
41	Basappa Bhajantri	Bhimappa	Male	Hindu	SC	Bhajantri Galli,22872,,Karnataka ,Bagalkot,Mudhol,0
42	Basappa Kore	Govind	Male	Hindu	SC	Hirekar Galli,,Bhajantri Oni,Karnataka ,Bagalkot,Mudhol,0
43	Basappa Metagi	Ningappa	Male	Hindu	General	Jayanagar,,Jayanagar,Karnataka ,Bagalkot,Mudhol,0
44	Basavaraj Badiger	Late Balappa	Male	Hindu	General	Jayanagar,,Jayanagar,Karnataka ,Bagalkot,Mudhol,0
45	Basavva Kambar	Parasappa	Male	Hindu	OBC	Klh1022458,22872,,Karnataka ,Bagalkot,Mudhol,0
46	Basayya Godachi	Shivaramayya	Male	Hindu	General	Jayanagar,,Jayanagar,Karnataka ,Bagalkot,Mudhol,0
47	Basu A Pujari	Annakka	Male	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
48	Basu Lamani	Gopal	Male	Hindu	SC	Jaya Nagar,,Jaya Nagar,Karnataka ,Bagalkot,Mudhol,0
49	Bhagappa Komari	Irappa	Male	Hindu	SC	Jayanagar,,Jayanagar,Karnataka ,Bagalkot,Mudhol,0
50	Bhagat Singh Shik	Guru Singh	Male	Sikh	General	Jayanagar,,Jayanagar,Karnataka ,Bagalkot,Mudhol,0
51	Bhagavva Hosamani	Dundappa	Female	Hindu	SC	Jayanagar,23633,,Karnataka ,Bagalkot,Mudhol,0
52	Bhagirathi S Dodamani	Sitaram	Female	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
53	Bhashasab Kaladagi	Davalasab	Male	Muslim	General	Bhajantri Galli,,Bhajantri Oni,Karnataka ,Bagalkot,Mudhol,0
54	Bhimappa B Bhajantri	Balappa	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
55	Bhimashi Lamani	Balappa	Male	Hindu	SC	Anand Nagar,,Bhajantri Oni,Karnataka ,Bagalkot,Mudhol,0
56	Bhimshi Pujari	Yamanappa	Male	Hindu	SC	Junjurkoppa Galli,,Bhajantri Oni,Karnataka ,Bagalkot,Mudhol,0
57	Bismila Manik	Abubkar	Female	Hindu	OBC	Bhajantri Galli,,Bhajantri Oni,Karnataka ,Bagalkot,Mudhol,0
58	Buggamma Kulayi	Ramayya	Female	Hindu	SC	Jayanagar,,Jayanagar,Karnataka ,Bagalkot,Mudhol,0

Sl. No	Name	F Name	Gender	Religion	Caste	Present Address
59	Buggayya Vibhooti	Buggayya	Male	Hindu	SC	Jayanagar,,Jayanagar,Karnataka ,Bagalkot,Mudhol,0
60	Chandapp Lamani	Maruti	Male	Hindu	SC	Jayanagar,,Jayanagar,Karnataka ,Bagalkot,Mudhol,0
61	Chandrakant Huded	Saidu	Male	Hindu	General	Jayanagar,,Jayanagar,Karnataka ,Bagalkot,Mudhol,0
62	Chandramohan Huded	Saidu	Male	Hindu	OBC	Jayanagar,,Jayanagar,Karnataka ,Bagalkot,Mudhol,0
63	Chandrappa Agasadavar	Mareppa	Male	Hindu	General	Jayanagar,,Jayanagar,Karnataka ,Bagalkot,Mudhol,0
64	Chandrashekar Y Bhajantri	Yamanapp	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
65	Chandravva Chavhan	Nilappa	Female	Hindu	SC	Jayanagar,23633,,Karnataka ,Bagalkot,Mudhol,0
66	Chandravva Kulayi	Yallappa	Female	Hindu	SC	Jayanagar,,Jayanagar,Karnataka ,Bagalkot,Mudhol,0
67	Chandravva Metri	Kalloleppa	Female	Hindu	SC	Hirekar Galli,,Bhajantri Oni,Karnataka ,Bagalkot,Mudhol,0
68	Chandravva Rathod	Ramesh	Female	Hindu	SC	Jaya Nagar,23633,,Karnataka ,Bagalkot,Mudhol,0
69	Dasharath Kambar	Hanmanth	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
70	Deelip Chikkalagar	Bapusab	Male	Hindu	SC	Bhajantri Galli,22872,,Karnataka ,Bagalkot,Mudhol,0
71	Deshappa Chavhan	Laxman	Male	Hindu	SC	Jaya Nagar,23633,,Karnataka ,Bagalkot,Mudhol,0
72	Devaki Lamani	Motilal	Female	Hindu	SC	Jayanagar,23633,,Karnataka ,Bagalkot,Mudhol,0
73	Devendrappa Madivalar	Hanamantaray	Male	Hindu	General	Jayanagar,23633,,Karnataka ,Bagalkot,Mudhol,0
74	Dilashad Mulla	Salim	Female	Muslim	General	Bhajantri Galli,22872,,Karnataka ,Bagalkot,Mudhol,0
75	Droupati Mang	Yallappa	Female	Hindu	SC	Junjurkoppa Galli,,Bhajantri Oni,Karnataka ,Bagalkot,Mudhol,0
76	Dugrappa Methri	Kalloleppa	Male	Hindu	SC	Hirekar Galli,,Bhajantri Oni,Karnataka ,Bagalkot,Mudhol,0
77	Dulasab Bepari	Sirasab	Male	Muslim	General	Bhajantri Galli,22872,,Karnataka ,Bagalkot,Mudhol,0
78	Duragappa Badagi	Yallappa	Male	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
79	Duragappa Gaddi	Yallppa	Male	Hindu	SC	Jayanagar,23633,,Karnataka ,Bagalkot,Mudhol,0
80	Duragappa Vibhuti	Yallappa	Male	Hindu	General	Jayanagar,23633,,Karnataka ,Bagalkot,Mudhol,0
81	Duragavva Bhajantri	Siyappa	Female	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
82	Duragavva Mang	Maruti	Female	Hindu	SC	Junjurkoppa Galli,,Bhajantri Oni,Karnataka ,Bagalkot,Mudhol,0
83	Durgavva Metri	Kristappa	Female	Hindu	SC	Hirekeri Galli,22872,,Karnataka ,Bagalkot,Mudhol,0
84	Dyamakka Badiger	Iranna	Female	Hindu	General	Jayanagar,,Jayanagar,Karnataka ,Bagalkot,Mudhol,0
85	Endravva Samagar	Paramananda	Female	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
86	Feerappa Lamani	Babu	Male	Hindu	SC	Jayanagar,23633,,Karnataka ,Bagalkot,Mudhol,0
87	Firoj Sanadi	Chandakhan	Male	Muslim	General	Bhajantri Galli,,Bhajantri Oni,Karnataka ,Bagalkot,Mudhol,0
88	Gajanand Lamani	Rangappa	Male	Hindu	SC	Apmc Lamani Tande No-01,23633,,Karnataka ,Bagalkot,Mudhol,0

Sl. No	Name	F Name	Gender	Religion	Caste	Present Address
89	Gangadhar Onti	Late Irappa	Male	Hindu	General	Jayanagar,,Jayanagar,Karnataka ,Bagalkot,Mudhol,0
90	Gangappa Kadam	Laxmappa	Male	Hindu	General	Jayanagar,,Jayanagar,Karnataka ,Bagalkot,Mudhol,0
91	Gangavva Dodamani	Chandrappa	Female	Hindu	SC	Herikeri Galli,22872,,Karnataka ,Bagalkot,Mudhol,0
92	Gangavva Rudagi	Basappa	Male	Hindu	OBC	Hirekeri Galli,22872,,Karnataka ,Bagalkot,Mudhol,0
93	Gauravva R Mayageri	Ramanna	Female	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
94	Geeta Sankappagol	Gangappa	Female	Hindu	SC	Bhajantri Galli,,Bhajantri Oni,Karnataka ,Bagalkot,Mudhol,0
95	Gokul Lamani	Ramgappa	Male	Hindu	SC	Jayanagar,23633,,Karnataka ,Bagalkot,Mudhol,0
96	Gopal Bjantri	Bhimashi	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
97	Gopal Lamani	Huchchappa	Male	Hindu	SC	Jayanagar,23633,,Karnataka ,Bagalkot,Mudhol,0
98	Gouravva Kambar	Balakrishna	Male	Hindu	OBC	Bhajantri Galli,,Bhajantri Galli,Karnataka ,Bagalkot,Mudhol,0
99	Gouravva Mang	Chandrappa	Female	Hindu	SC	Junjurkoppa Galli,,Bhajantri Oni,Karnataka ,Bagalkot,Mudhol,0
100	Govind Lamani	Nanappa	Male	Hindu	SC	Apme Lamani Tande No-01,23633,,Karnataka ,Bagalkot,Mudhol,0
101	Govind Lamani	Balappa	Male	Hindu	SC	Jaya Nagar,23633,,Karnataka ,Bagalkot,Mudhol,0
102	Gulashanabi Mulla	Mosinasab	Female	Muslim	General	Bhajantri Galli,22872,,Karnataka ,Bagalkot,Mudhol,0
103	Gururath Hiralakki	Ranappa	Male	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
104	Halima Latagar	Mahiboob Sab	Female	Muslim	General	Bajanthri Galli,,Bajanthri Galli,Karnataka ,Bagalkot,Mudhol,0
105	Hanamant Kambhogi	Maruti	Male	Hindu	SC	Hirekar Galli,,Bhajantri Oni,Karnataka ,Bagalkot,Mudhol,0
106	Hanamant Lamani	Manappa	Male	Hindu	ST	Jayanagar,,Jayanagar,Karnataka ,Bagalkot,Mudhol,0
107	Hanamant Pujari	Laxman	Male	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
108	Hanamant Pujari	Paddapa	Male	Hindu	SC	Apme Lamani Tande No-01,23633,,Karnataka ,Bagalkot,Mudhol,0
109	Hanamanth Bhajantri	Bhimappa	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
110	Hanamanth Kase	Irappa	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
111	Hanamanth Merti	Kashappa	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
112	Hanamanth Y Mang	Yamanappa	Male	Hindu	SC	Junjurkoppa Galli,,Bhajantri Oni,Karnataka ,Bagalkot,Mudhol,0
113	Hanamappa Janamatti	Maragavva	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
114	Hanamavva Mang	Gouravva	Female	Hindu	SC	Junjurkoppa Galli,,Bhajantri Oni,Karnataka ,Bagalkot,Mudhol,0
115	Hanamavva Vibhoti	Late Gopal	Male	Hindu	General	Jayanagar,,Jayanagar,Karnataka ,Bagalkot,Mudhol,0
116	Hanumavva Walmiki	Hanumanth	Female	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
117	Harish Rathod	Pandappa	Male	Hindu	SC	Jaya Nagar,23633,,Karnataka ,Bagalkot,Mudhol,0
118	Hasan Chikkalagar	Dasrath	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0

Sl. No	Name	F Name	Gender	Religion	Caste	Present Address
119	Hasanasab Bilagi	Babalal	Male	Hindu	OBC	Bhajantri Galli,22872,,Karnataka ,Bagalkot,Mudhol,0
120	Hasina Bagawan	Nabisab	Male	Muslim	General	Bhajantri Galli,,Bhajantri Oni,Karnataka ,Bagalkot,Mudhol,0
121	Heerasing Shikh	Rasalsing	Male	Sikh	General	Jayanagar,,Jayanagar,Karnataka ,Bagalkot,Mudhol,0
122	Husen Lamani	Dhanasing	Male	Hindu	SC	Jayanagar,23633,,Karnataka ,Bagalkot,Mudhol,0
123	Husensab Anuji	Annasab	Male	Muslim	General	Bhajantri Galli,,Bhajantri Oni,Karnataka ,Bagalkot,Mudhol,0
124	Ibrahim Allakhan	Hasansab	Male	Muslim	General	Bhajantri Galli,22872,,Karnataka ,Bagalkot,Mudhol,0
125	Ibrahim Mulla	Abdul Suttar	Male	Muslim	General	Jayanagar,,Jayanagar,Karnataka ,Bagalkot,Mudhol,0
126	Imala Metri	Gurudev	Female	Hindu	SC	Jungrakoppa Galli,,Bhajantri Oni,Karnataka ,Bagalkot,Mudhol,0
127	Irappa Komari	Bagappa	Male	Hindu	SC	Jayanagar,23633,,Karnataka ,Bagalkot,Mudhol,0
128	Irappa Lamani	Krusnnappa	Male	Hindu	SC	Jaya Nagar,23633,,Karnataka ,Bagalkot,Mudhol,0
129	Irappa Onti	Irappa	Male	Hindu	SC	Jayanagar,23633,,Karnataka ,Bagalkot,Mudhol,0
130	Irappa Onti	Durgappa	Male	Hindu	SC	Jayanagar,23633,,Karnataka ,Bagalkot,Mudhol,0
131	Irappa Vibhooti	Gopal	Male	Hindu	SC	Jayanagar,23633,,Karnataka ,Bagalkot,Mudhol,0
132	Irashad G Saravan	Gous	Male	Muslim	General	Bhajantri Galli,,Bhajantri Oni,Karnataka ,Bagalkot,Mudhol,0
133	Ishwar Bhajantri	Seddappa	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
134	Ishwar Nayak	Vithal	Male	Hindu	SC	Apmc Lamani Tande No-01,23633,,Karnataka ,Bagalkot,Mudhol,0
135	Jabin Manik	Rafik	Female	Muslim	General	Hirekar Galli,22872,,Karnataka ,Bagalkot,Mudhol,0
136	Jagadish Chavan	Shivaji	Male	Hindu	SC	Anand Nagar,22872,,Karnataka ,Bagalkot,Mudhol,0
137	Jamelal Mulla	Ahmadsab	Female	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
138	Janavva Dodamani	Mahadev	Female	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
139	Javeed Bepari	Dasagir	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
140	Jayavva Dodamani	Puttu	Female	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
141	Jayawant Hiralakki	Tammanna	Male	Hindu	SC	Herikeri Galli,,Bhajantri Oni,Karnataka ,Bagalkot,Mudhol,0
142	Jothi Rathod	Namadev	Female	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
143	Kalappa Bhajantri	Hanamanth	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
144	Kalavati Babiger	Madevappa	Female	Hindu	General	Jayanagar,,Jayanagar,Karnataka ,Bagalkot,Mudhol,0
145	Kallavva Mang	Shivappa	Female	Hindu	SC	Jungarkappa Galli,,Bhajantri Oni,Karnataka ,Bagalkot,Mudhol,0
146	Kalloleppa Mang	Duragavva	Male	Hindu	SC	Hirekeri Galli,,Bhejantri Oni,Karnataka ,Bagalkot,Mudhol,0
147	Kamalavva Lamani	Shankar	Female	Hindu	SC	Jaya Nagar,23633,,Karnataka ,Bagalkot,Mudhol,0
148	Kamalavva Lamani	Hemant	Female	Hindu	SC	Jayanagar,23633,,Karnataka ,Bagalkot,Mudhol,0

Sl. No	Name	F Name	Gender	Religion	Caste	Present Address
149	Kamalavva Mang	Lalappa	Female	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
150	Kamalavva Pujari	Shankar	Female	Hindu	SC	Anand Nagar,,Bhajantri Oni,Karnataka ,Bagalkot,Mudhol,0
151	Karevva Regi	Marugappa	Female	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
152	Kariyappa Lamani	Shetepa	Male	Hindu	SC	Anand Nagar,,Bhajantri Oni Slum Slum,Karnataka ,Bagalkot,Mudhol,0
153	Kariyappa Lamani	Pattappa	Male	Hindu	SC	Jaya Nagar,23633,,Karnataka ,Bagalkot,Mudhol,0
154	Kashavva Saidappa Metri	Saidappa	Female	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
155	Kasturi Bhajantri	Hanamanth	Female	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
156	Kasturi Hiralakki	Chandu	Female	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
157	Kasturi Lamani	Pirappa	Female	Hindu	SC	Apmc Lamani Tande No-01,23633,,Karnataka ,Bagalkot,Mudhol,0
158	Kavita Kore	Govind	Female	Hindu	SC	Hirekeri Galli,,Bhajantri Oni,Karnataka ,Bagalkot,Mudhol,0
159	Kavita Shivagan	Vijay	Female	Hindu	General	Jayanagar,,Jayanagar,Karnataka ,Bagalkot,Mudhol,0
160	Kenchavva Hiralakki	Tammanna	Female	Hindu	SC	Hirekeri Galli,22872,,Karnataka ,Bagalkot,Mudhol,0
161	Kiransing Shikh	Anantsing	Male	Sikh	General	Jayanagar,,Jayanagar,Karnataka ,Bagalkot,Mudhol,0
162	Koramma Walmiki	Korappa	Female	Hindu	SC	Bhajantri Galli,22872,,Karnataka ,Bagalkot,Mudhol,0
163	Krishna Pujari	Yashada	Male	Hindu	SC	Herikeri Galli,22872,,Karnataka ,Bagalkot,Mudhol,0
164	Krishnabayi Lamani	Babu	Female	Hindu	SC	Jayanagar,23633,,Karnataka ,Bagalkot,Mudhol,0
165	Krishnappa Bhajantri	Pakirappa	Male	Hindu	General	Bhajantri Galli,,Bhajantri Oni,Karnataka ,Bagalkot,Mudhol,0
166	Krishnappa Lamani	Melappa	Male	Hindu	SC	Jaya Nagar,23633,,Karnataka ,Bagalkot,Mudhol,
167	Krishnappa Lamani	Maleppa	Male	Hindu	SC	Apmc Lamani Tande No-01,23633,,Karnataka ,Bagalkot,Mudhol,0
168	Kumarsingh Sheekh	Anantsing	Male	Sikh	General	Jayanagar,,Jayanagar,Karnataka ,Bagalkot,Mudhol,0
169	Kumar Hosamani	Venkappa	Male	Hindu	SC	Junjurkoppa Galli,22872,,Karnataka ,Bagalkot,Mudhol,0
170	Kumar Metri	Sadashiv	Male	Hindu	SC	Herikeri Galli,22872,,Karnataka ,Bagalkot,Mudhol,0
171	Kumar Panmar	Tavarappa	Male	Hindu	SC	Jayanagar,23633,,Karnataka ,Bagalkot,Mudhol,
172	Kushappa Lamani	Julappa	Male	Hindu	SC	Apmc Lamani Tande No-01,23633,,Karnataka ,Bagalkot,Mudhol,0
173	Kutubuddina Mulla	Saikanasab	Male	Muslim	General	Bhajantri Galli,22872,,Karnataka ,Bagalkot,Mudhol,0
174	Laxman Bhajantri	Shivrayappa	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
175	Laxman Lamani	Manappa	Male	Hindu	SC	Anand Nagar,,Anand Nagar,Karnataka ,Bagalkot,Mudhol,0
176	Laxman Talageri	Santappa	Male	Hindu	SC	Hirekar Galli,22872,,Karnataka ,Bagalkot,Mudhol,0
177	Laxmibai Kase	Basavraj	Female	Hindu	SC	Bhajantri Galli,22872,,Karnataka ,Bagalkot,Mudhol,0
178	Mahadev Bhajantri	Dyavappa	Male	Hindu	SC	Bhajantri Galli,22872,,Karnataka ,Bagalkot,Mudhol,0

Sl. No	Name	F Name	Gender	Religion	Caste	Present Address
179	Mahadevi Bhajantri	Satyappa	Female	Hindu	SC	Bhajantri Galli,22872,,Karnataka ,Bagalkot,Mudhol,0
180	Mahadevi Bhajantri	Parasappa	Female	Hindu	SC	Bhajantri Galli,22872,,Karnataka ,Bagalkot,Mudhol,0
181	Mahadevi Mang	Yallavva	Female	Hindu	SC	Hirekeri Galli,22872,,Karnataka ,Bagalkot,Mudhol,0
182	Mahadevi Metri	Suresh	Female	Hindu	SC	Hirekeri Galli,22872,,Karnataka ,Bagalkot,Mudhol,0
183	Mahantesh Bhajantri	Sidappa	Male	Hindu	SC	Bhajantri Galli,22872,,Karnataka ,Bagalkot,Mudhol,0
184	Mahesh Belagale	Shivapa	Male	Hindu	General	Jayanagar,,Jayanagar,Karnataka ,Bagalkot,Mudhol,0
185	Maiboob Attar	Abdulsab	Male	Muslim	General	Kih1022458,22872,,Karnataka ,Bagalkot,Mudhol,0
186	Maimun Manik	Rajesab	Male	Muslim	General	Bhajantri Galli,22872,,Karnataka ,Bagalkot,Mudhol,0
187	Majunusingh Sheekh	Ananthsingh	Male	Sikh	General	Jayanagr,,Jayanagr,Karnataka ,Bagalkot,Mudhol,0
188	Makabulsab P Indiganal	Pakrusab	Male	Muslim	General	Bhajantri Galli,,Bhajantri Oni,Karnataka ,Bagalkot,Mudhol,0
189	Mallevva Nagappagol	Bhimappa	Female	Hindu	SC	Apmc Lamani Tande No-01,23633,,Karnataka ,Bagalkot,Mudhol,0
190	Mamataj Nadhaf	Raimanasab	Female	Muslim	General	Jayanagar,,Jayanagar,Karnataka ,Bagalkot,Mudhol,0
191	Mangalavva Lamani	Birappa	Female	Hindu	SC	Apmc Lamani Tande No-01,23633,,Karnataka ,Bagalkot,Mudhol,0
192	Manju Gudi	Saidavv	Male	Hindu	SC	Junjurkoppa Galli,22872,,Karnataka ,Bagalkot,Mudhol,0
193	Manjula Bhajantri	Balchandra	Female	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
194	Manjunath Alamatti	Husneappa	Male	Hindu	SC	Hirekeri Galli,22872,,Karnataka ,Bagalkot,Mudhol,0
195	Manjunath Ganiga	Chikkayya	Male	Hindu	OBC	Bhajantri Galli,,Bhajantri Oni,Karnataka ,Bagalkot,Mudhol,0
196	Manjunath Kalal	Shivaji	Male	Hindu	ST	Jaya Nagar,23633,,Karnataka ,Bagalkot,Mudhol,0
197	Manjunath Lamani	Basavaraj	Male	Hindu	SC	Jayanagar,23633,,Karnataka ,Bagalkot,Mudhol,0
198	Maragavva Metri	Hanamanth	Male	Hindu	SC	Hirekeri Galli,22872,,Karnataka ,Bagalkot,Mudhol,0
199	Mareppa Gaddi	Shanmukh	Female	Hindu	SC	Hirekeri Galli,22872,,Karnataka ,Bagalkot,Mudhol,0
200	Maruti Bhajantri	Bhimappa	Male	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
201	Maruti Lamani	Shetyappa	Male	Hindu	SC	Apmc Lamani Tande No-01,23633,,Karnataka ,Bagalkot,Mudhol,0
202	Mohammadasif Guledgudd	Bashirahmed	Male	Muslim	General	Bhajantri Galli,,Bhajantri Oni,Karnataka ,Bagalkot,Mudhol,0
203	Mohan Toladar	Yallappa	Male	Hindu	General	Jayanagar,23633,,Karnataka ,Bagalkot,Mudhol,0
204	Mohanasing Sikk	Talawarsing	Male	Sikh	General	Jayanagar,,Jayanagar,Karnataka ,Bagalkot,Mudhol,0
205	Mohin Kadari	Dadapeer	Male	Muslim	General	Bhajantri Galli,,Bhajantri Galli,Karnataka ,Bagalkot,Mudhol,0
206	Motilal Lamani	Shankar	Male	Hindu	SC	Anand Nagar,22872,,Karnataka ,Bagalkot,Mudhol,0
207	Motilal Lamani	Shantavva	Male	Hindu	SC	Anandnagar,,Anandnagar,Karnataka ,Bagalkot,Mudhol,0
208	Muttanna Ramachandra Alamatti	Ramachandra	Male	Hindu	General	Jayanagar,,Jayanagar,Karnataka ,Bagalkot,Mudhol,0

Sl. No	Name	F Name	Gender	Religion	Caste	Present Address
209	Muttavva Chinchali	Lakshaman	Female	Hin	SC	Jungrakoppa Galli,22872,,Karnataka ,Bagalkot,Mudhol,0
210	Nabisab Bepari	Buddesab	Male	Hindu	SC	Hirekar Galli,22872,,Karnataka ,Bagalkot,Mudhol,0
211	Nagavva Kambar	Laxman	Female	Hindu	ST	Bhajantri Galli,,Bhajantri Galli,Karnataka ,Bagalkot,Mudhol,0
212	Najisab Bepari	Sirasab	Male	Muslim	General	Bhajantri Galli,22872,,Karnataka ,Bagalkot,Mudhol,0
213	Nanaksing Sikk	Harishsing	Male	Sikh	General	Jayanagar,,Jayanagar,Karnataka ,Bagalkot,Mudhol,0
214	Narasavva Bhajantri	Yallapa	Female	Hindu	SC	Bhajantri Galli,,Bhajantri Galli,Karnataka ,Bagalkot,Mudhol,0
215	Parashuram Kulayi	Yallappa	Male	Hindu	General	Jayanagar,,Jayanagar,Karnataka ,Bagalkot,Mudhol,0
216	Phatima Chandasab Nadaph	Chandasab	Female	Muslim	General	Jayanagar,,Jayanagar,Karnataka ,Bagalkot,Mudhol,0
217	Puttavva Alamatti	Chinappa	Male	Hindu	General	Jayanagar,,Jayanagar,Karnataka ,Bagalkot,Mudhol,0
218	Rafiq Attar	Chandasab	Male	Muslim	General	Bhajantri Galli,,Bhajantri Oni,Karnataka ,Bagalkot,Mudhol,0
219	Rahulsinga Shikha	Nanaksinga	Male	Christian	Minority	Jayanagar,,Jayanagar,Karnataka ,Bagalkot,Mudhol,0
220	Rajappa Alamatti	Ramachandra	Male	Hindu	General	Jayanagar,,Jayanagar,Karnataka ,Bagalkot,Mudhol,0
221	Rajesab Anasari	Mammadsab	Male	Muslim	General	Jaya Nagar,,Jayanagar,Karnataka ,Bagalkot,Mudhol,0
222	Ramayya Kulayi	Late Yallappa	Male	Hindu	General	Jayanagar,,Jayanagar,Karnataka ,Bagalkot,Mudhol,0
223	Ranganath Rathod	Hanamanth	Male	Hindu	ST	Jayangar,,Jayanagar,Karnataka ,Bagalkot,Mudhol,0
224	Rasal Singh Shik	Mangal Singh	Male	Sikh	General	Jayangar,,Jayanagar,Karnataka ,Bagalkot,Mudhol,0
225	Renuka Huded	Ravi	Female	Hindu	OBC	Jayanagar,23633,,Karnataka ,Bagalkot,Mudhol,0
226	Rostar Sikkalagar	Laxman	Male	Hindu	OBC	Anandnagar,,Anandnagar,Karnataka ,Bagalkot,Mudhol,0
227	Saiyadasab Nadaf	Rasulsab	Male	Muslim	General	Bhajantri Galli,22872,,Karnataka ,Bagalkot,Mudhol,0
228	Sangappa Halagi	Paramananda	Male	Hindu	General	Jayanagar,,Jayanagar,Karnataka ,Bagalkot,Mudhol,0
229	Sangappa Narasapur	Banappa	Male	Hindu	OBC	Anandnagar,,Anandnagar,Karnataka ,Bagalkot,Mudhol,0
230	Sanjeev Kambar	Hanmanth	Male	Hindu	OBC	Bhajantri Galli,,Bhajantri Galli,Karnataka ,Bagalkot,Mudhol,0
231	Santosh Gayakawad	Sadashiv	Male	Hindu	OBC	Jayanagar,,Jayanagar,Karnataka ,Bagalkot,Mudhol,0
232	Sarjitsing Shikh	Pivarisng	Male	Sikh	General	Jayanagar,,Jayanagar,Karnataka ,Bagalkot,Mudhol,0
233	Satnabsing Sikha	Majanusing	Male	Sikh	General	Jayanagar,,Jayanagar,Karnataka ,Bagalkot,Mudhol,0
234	Savitri Sarakatti	Rudrappa	Female	Hindu	OBC	Jayanagar,,Jayanagar,Karnataka ,Bagalkot,Mudhol,0
235	Shaksing Shekh	Majanusing	Male	Sikh	General	Jayangar,,Jayanagar,Karnataka ,Bagalkot,Mudhol,0
236	Shama Kalayagar	Raju	Female	Muslim	General	Jayanagar,23633,,Karnataka ,Bagalkot,Mudhol,0
237	Shankravva H Badiger	Holebasappa	Female	Hindu	OBC	Jayanagar,,Jayanagar,Karnataka ,Bagalkot,Mudhol,0
238	Shantavva Sinde	Venkapa	Female	Hindu	General	Jayanagar,,Jayanagar,Karnataka ,Bagalkot,Mudhol,0

Sl. No	Name	F Name	Gender	Religion	Caste	Present Address
239	Sharada Tadahal	Rachappa	Female	Hindu	OBC	Jaya Nagar,23633,,Karnataka ,Bagalkot,Mudho
240	Shivananda Badiger	Kaliappa	Male	Hindu	General	Jayanagar,,Jayanagar,Karnataka ,Bagalkot,Mudhol,0
241	Sirasab Bepari	Jafarsab	Male	Muslim	General	Bhajantri Galli,22872,,Karnataka ,Bagalkot,Mudhol,0
242	Sujitsing Shikh	Ramsing	Male	Sikh	General	Jayanagar,,Jayanagar,Karnataka ,Bagalkot,Mudhol,0
243	Sunil Hadimani	Saddappa	Male	Hindu	General	Jayanagar,23633,,Karnataka ,Bagalkot,Mudhol
244	Suresh Koli	Laxman	Male	Hindu	OBC	Jayanagar,,Jayanagar,Karnataka ,Bagalkot,Mudhol,0
245	Veersing Shikh	Mohansing	Male	Sikh	General	Jayanagar,,Jayanagar,Karnataka ,Bagalkot,Mudhol,0
246	Vijayasing Seek	Krapansing	Male	Sikh	General	Jayanagar,,Jayanagar,Karnataka ,Bagalkot,Mudhol,0
247	Vimala Talawar	Siddappa	Male	Hindu	ST	Jayanagar,,Jayanagar,Karnataka ,Bagalkot,Mudhol,0
248	Vittal Maladakar	Ramachandra	Male	Hindu	ST	Jayanagar,,Jayanagar,Karnataka ,Bagalkot,Mudhol,0
249	Yallappa Vibhuti	Marappa	Male	Hindu	OBC	Jayanagar,23633,,Karnataka ,Bagalkot,Mudho
250	Yamanavva Kuchanur	Gurappa	Female	Hindu	OBC	Jayanagar,,Jayanagar,Karnataka ,Bagalkot,Mudhol,0

Engineer
Development Board
Vijayapur-586101

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಅರವಿಂದ ಲಿಂಬಾವಳಿ
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	1329
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಪ್ರಶ್ನೆ		ಉತ್ತರ
ಅ)	ಬೆಂಗಳೂರು ನಗರದಲ್ಲಿ ವಸತಿ ಕಲ್ಪಿಸಲು ಇರುವ ಸರ್ಕಾರದ ಯೋಜನೆಗಳು ಯಾವುವು?	ಬೆಂಗಳೂರು ನಗರ ಪ್ರದೇಶದಲ್ಲಿ ವಸತಿ ಕಲ್ಪಿಸಲು ಈ ಕೆಳಕಂಡ ಸರ್ಕಾರದ ವಸತಿ ಯೋಜನೆಗಳು ಜಾರಿಯಲ್ಲಿರುತ್ತವೆ. 1. ವಾಜಪೇಯಿ ನಗರ ವಸತಿ ಯೋಜನೆ. 2. ಡಾ:ಬಿ.ಆರ್. ಅಂಬೇಡ್ಕರ್ ನಿವಾಸ ಯೋಜನೆ. 3. ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ). 4. ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ: 2017-18ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಬೆಂಗಳೂರಿನಲ್ಲಿ ಆರ್ಥಿಕ ದುರ್ಬಲವರ್ಗದವರಿಗೆ ಕೈಗೆಟಕುವ ದರದ 1 ಲಕ್ಷ ಮನೆಗಳನ್ನು ನಿರ್ಮಿಸುವುದಾಗಿ ಸರ್ಕಾರವು ಘೋಷಿಸಿದೆ. ಬೆಂಗಳೂರು ನಗರದಲ್ಲಿ ಸರ್ಕಾರಿ ಜಮೀನಿನಲ್ಲಿ 1 ಲಕ್ಷ ಬಹುಮಹಡಿ ವಸತಿಯನ್ನು "ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ" ಶೀರ್ಷಿಕೆ ಅಡಿಯಲ್ಲಿ ರಾಜ್ಯ ಸರ್ಕಾರ ವಸತಿ ಯೋಜನೆಗಳಾದ ಡಾ.ಅಂಬೇಡ್ಕರ್ ವಸತಿ ಯೋಜನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆಗಳನ್ನು ಕೇಂದ್ರ ಸರ್ಕಾರದ "ಪ್ರಧಾನ ಮಂತ್ರಿ ಆವಾಸ್ ಯೋಜನಾ(ನಗರ) ಸರ್ವರಿಗೂ ಸೂರು" ಯೋಜನೆಯ ಅನುದಾನದ ಮೊತ್ತಗಳನ್ನು ಸಂಯೋಜಿಸಿಕೊಂಡು ಹಾಗೂ ಫಲಾನುಭವಿಗಳ ವಂತಿಕೆಯೊಂದಿಗೆ ಮತ್ತು ಯೋಜನೆಯಡಿ ನಿರ್ಮಿಸುವ ನಿವೇಶನಗಳ ಅಥವಾ ಬಹುಮಹಡಿ ಮನೆಗಳ ಅಥವಾ ಉಳಿಕೆ ಜಮೀನನ್ನು ಮಾರಾಟ ಮಾಡಿ, ಮಾರಾಟದಿಂದ ಬರುವ ಮೊತ್ತದಿಂದ, ಆರ್ಥಿಕವಾಗಿ ಹಿಂದುಳಿದವರಿಗಾಗಿ ವಸತಿ ಯೋಜನೆಯನ್ನು ಕೈಗೊಳ್ಳಲು ಸರ್ಕಾರದ ಆದೇಶ ಸಂಖ್ಯೆ: ವಇ 57 ಹೆಚ್‌ಎಹೆಚ್ 2017 ಬೆಂಗಳೂರು ದಿನಾಂಕ: 23.10.2017ರಲ್ಲಿ ಮಂಜೂರಾತಿ ನೀಡಲಾಗಿದೆ.
ಆ)	ವಸತಿ ಕಲ್ಪಿಸುವ ಸಲುವಾಗಿ ಪಡೆದುಕೊಂಡ ಜಮೀನು ಎಷ್ಟು (ವಿವರ ನೀಡುವುದು)	ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಅನುಷ್ಠಾನಕ್ಕಾಗಿ ಮಂಜೂರಾದ ಜಮೀನಿನ ವಿವರ: ಸರ್ಕಾರದ ಆದೇಶ ಸಂಖ್ಯೆ ಆರ್‌ಡಿ 229 ಎಲ್‌ಜಿಬಿ 2017, ಬೆಂಗಳೂರು ದಿನಾಂಕ: 15.11.2017 ರಲ್ಲಿ 431 ಎಕರೆ 11 ಗುಂಟೆ ಮತ್ತು ಸರ್ಕಾರದ ಆದೇಶ ಸಂಖ್ಯೆ ಆರ್‌ಡಿ 19 ಎಲ್‌ಜಿಬಿ 2018, ಬೆಂಗಳೂರು ದಿನಾಂಕ: 19.03.2018 ರಲ್ಲಿ 582 ಎಕರೆ 39 ಗುಂಟೆಯಂತೆ ಒಟ್ಟಾರೆ 1014 ಎಕರೆ 10 ಗುಂಟೆ ಜಮೀನನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತಕ್ಕೆ ಉಚಿತವಾಗಿ ಮಂಜೂರು ಮಾಡಲಾಗಿದೆ. ವಿವರಗಳನ್ನು ಅನುಬಂಧದಲ್ಲಿ ನೀಡಿದೆ ಮತ್ತು ನಿಗಮದ ಅಂತರ್ಜಾಲದಲ್ಲಿಯೂ ಸಹ (https://ashraya.karnataka.gov.in) ಲಭ್ಯವಿರುತ್ತದೆ.

	ಪ್ರಶ್ನೆ	ಉತ್ತರ
ಇ)	ಈಗಾಗಲೇ ಪೂರ್ಣಗೊಂಡಿರುವ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮನೆಗಳನ್ನು ಹಾಗೂ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ನಿವೇಶನಗಳನ್ನು ಹಂಚಿಕೆ ಮಾಡದಿರಲು ಕಾರಣವೇನು?	ಬೆಂಗಳೂರು ನಗರ/ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವೈಯಕ್ತಿಕ ನಿವೇಶನ ಹಂಚಿಕೆ ಮಾಡಲು ಜಮೀನಿನ ಅಭಾವ ಇರುವುದರಿಂದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ವೈಯಕ್ತಿಕ ನಿವೇಶನಗಳ (Individual Sites) ಬದಲು ಬಹುಮಹಡಿ (ಜಿ+1 & ಹೆಚ್ಚು) ಗುಂಪು ಮನೆಗಳನ್ನು ನಿರ್ಮಾಣ ಮಾಡುವುದು ಹೆಚ್ಚು ಸೂಕ್ತವಾಗಿದ್ದು, ಗುಂಪು ಮನೆಗಳನ್ನು (ಜಿ+1 & ಹೆಚ್ಚು) ನಿರ್ಮಾಣ ಮಾಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನವಿಲ್ಲದ ವಸತಿ ರಹಿತರಿಗೆ ವಸತಿ ಸೌಕರ್ಯ ಒದಗಿಸಿದಂತಾಗುತ್ತದೆ. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿವತಿಯಿಂದ ನರ್ಮ್-ಬಿ.ಎಸ್.ಯು.ಪಿ / ಐ.ಹೆಚ್.ಎಸ್.ಡಿ.ಪಿ, ರಾಜೀವ್ ಆವಾಸ್ ಯೋಜನೆ ಮತ್ತು ಪ್ರಧಾನಮಂತ್ರಿ ಆವಾಸ್ ಯೋಜನೆಗಳಡಿಯಲ್ಲಿ ಆಯ್ಕೆ ಮಾಡಲ್ಪಟ್ಟ ಕೊಳಗೇರಿ ಪ್ರದೇಶಗಳಲ್ಲಿ ನಿರ್ಮಿಸಿರುವ ಮನೆಗಳಿಗೆ ಫಲಾನುಭವಿಗಳಿಂದ ವಂತಿಕೆ ಮೊತ್ತವನ್ನು ಪಾವತಿಸಿಕೊಂಡು ಕೆಲವು ಪ್ರದೇಶಗಳಲ್ಲಿ ಈಗಾಗಲೇ ನಿಯಮಾನುಸಾರ ಮನೆಗಳನ್ನು ಹಂಚಿಕೆ ಮಾಡಲಾಗಿರುತ್ತದೆ. ಉಳಿದ ಕೆಲವು ಪ್ರದೇಶಗಳಲ್ಲಿ ಫಲಾನುಭವಿಗಳು ವಂತಿಕೆ ಮೊತ್ತವನ್ನು ಪಾವತಿಸಲು ವಿಳಂಬ ಮಾಡುತ್ತಿರುವುದರಿಂದ ಈ ಮೊತ್ತವನ್ನು ಫಲಾನುಭವಿಗಳಿಂದ ಪಾವತಿಸಿಕೊಂಡು ನಿಯಮಾನುಸಾರ ಹಂಚಿಕೆ ಮಾಡಲು ಕ್ರಮವಹಿಸಲಾಗುವುದು.
ಈ)	ಹಂಚಿಕೆ ಮಾಡುವಾಗ ವಿಧಾನಸಭಾ ಕ್ಷೇತ್ರದ ಫಲಾನುಭವಿಗಳಿಗೆ ಆದ್ಯತೆ ಕೊಡಲಾಗಿದೆಯೇ?	ಸದರಿ ವಸತಿ ಯೋಜನೆಯಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 15.02.2018ಕ್ಕೆ ನಿಗದಿಪಡಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ 49,615 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ, 48,614 ಅರ್ಹ ಅರ್ಜಿದಾರರನ್ನು ಆಯ್ಕೆ ಮಾಡಲಾಗಿರುತ್ತದೆ ಹಾಗೂ ಅನರ್ಹಗೊಂಡ ಅರ್ಜಿದಾರರ ಕೋರಿಕೆ ಮೇರೆಗೆ ಸದರಿ ಅರ್ಜಿದಾರರಿಂದ ಸೂಕ್ತ ದಾಖಲೆಗಳನ್ನು ಪಡೆದು, ಪರಿಶೀಲಿಸಿ ಆಯ್ಕೆಗೆ ಅರ್ಹವಿದ್ದಲ್ಲಿ ಸದರಿ ಅರ್ಜಿಗಳನ್ನೂ ಸಹ ಆಯ್ಕೆಗೆ ಪರಿಗಣಿಸಲು ಕ್ರಮವಹಿಸಲಾಗುತ್ತಿದೆ. ಸದರಿ ಯೋಜನೆಯಲ್ಲಿ ಆಯ್ಕೆಗೊಂಡ ಶೇಕಡ 75% ರಷ್ಟು ಫಲಾನುಭವಿಗಳಿಗೆ ಒಂದೇ ದಿನದಲ್ಲಿ ಮಾನ್ಯ ಮುಖ್ಯ ಮಂತ್ರಿಗಳಿಂದ ಕಂಪ್ಯೂಟರೀಕರಣ ಲಾಟರಿ ವಿಧಾನದ ಮೂಲಕ ವಸತಿ ಘಟಕಗಳನ್ನು ಹಂಚಿಕೆ ಮಾಡಲಾಗುತ್ತದೆ ಮತ್ತು ಬಾಕಿ ಶೇಕಡ 25% ರಷ್ಟು ಫಲಾನುಭವಿಗಳಿಗೆ ವಸತಿ ಇಲಾಖೆಯಿಂದ ಅಂತಿಮಗೊಳಿಸಲಾದ ಪ್ರತ್ಯೇಕ ವಿಧಾನದ ಮೂಲಕ ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ.
ಉ)	ಹಾಗಿದ್ದಲ್ಲಿ, ಅನುಪಾತ ಎಷ್ಟು?	

ಕಡತ ಸಂಖ್ಯೆ: ವಇ 256 ಹೆಚ್‌ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಅನುಬಂಧ

"ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ" ಅನುಷ್ಠಾನಕ್ಕಾಗಿ ಮಂಜೂರುಗೊಂಡ ಜಮೀನುಗಳ ವಿವರ

ಕ್ರ ಸಂ.	ತಾಲ್ಲೂಕು	ಹೋಬಳಿ	ಗ್ರಾಮ	ಸರ್ವೆ ನಂಬರ್	ವಿಸ್ತೀರ್ಣ (ಎಕರೆ–ಗುಂಟೆ)
1	ಬೆಂಗಳೂರು ಪೂರ್ವ	ಬಿದರಹಳ್ಳಿ	ಬಿದರಹಳ್ಳಿ	193	20-00
2	ಬೆಂಗಳೂರು ಪೂರ್ವ	ಬಿದರಹಳ್ಳಿ	ಬಿದರಹಳ್ಳಿ	193	20-00
3	ಬೆಂಗಳೂರು ಪೂರ್ವ	ಬಿದರಹಳ್ಳಿ	ಮಂಡೂರು	155	131-07
4	ಬೆಂಗಳೂರು ಪೂರ್ವ	ಬಿದರಹಳ್ಳಿ	ಮಂಡೂರು	155	04–20
5	ಬೆಂಗಳೂರು ಪೂರ್ವ	ಬಿದರಹಳ್ಳಿ	ಕಾಡ ಅಗ್ರಹಾರ	78	07-03
6	ಬೆಂಗಳೂರು ಪೂರ್ವ	ಬಿದರಹಳ್ಳಿ	ನಿಂಬೆಕಾಯಿಪುರ	52 ಉಡಾಪೆ ಸರ್ವೆ	02-00
7	ಬೆಂಗಳೂರು ಪೂರ್ವ	ಬಿದರಹಳ್ಳಿ	ಕಿತ್ತಗನೂರು	81	02-14
8	ಬೆಂಗಳೂರು ಪೂರ್ವ	ಬಿದರಹಳ್ಳಿ	ಕಣ್ಣೂರು	50	08-00
9	ಬೆಂಗಳೂರು ಪೂರ್ವ	ಕೆ.ಆರ್.ಪುರ	ಹೊರಮಾವು ಅಗರ	104/1	02-25
10	ಬೆಂಗಳೂರು ಪೂರ್ವ	ಕೆ.ಆರ್.ಪುರ–2	ಕ್ಯಾಲಸನಹಳ್ಳಿ	15	04-07
11	ಬೆಂಗಳೂರು ಪೂರ್ವ	ಕೆ.ಆರ್.ಪುರ–2	ನಗರೇಶ್ವರ/ ನಾಗೇನಹಳ್ಳಿ	13	06-22
12	ಬೆಂಗಳೂರು ಪೂರ್ವ	ಕೆ.ಆರ್ ಪುರ	ಹೊರಮಾವು	110	02-00
13	ಬೆಂಗಳೂರು ಪೂರ್ವ	ಕೆ.ಆರ್.ಪುರ	ಹೊರಮಾವು	82	02-24
14	ಬೆಂಗಳೂರು ಪೂರ್ವ	ಕೆ.ಆರ್ ಪುರ	ಕೊಡಿಗೆಹಳ್ಳಿ	34	07-00
15	ಬೆಂಗಳೂರು ಪೂರ್ವ	ಕೆ.ಆರ್ ಪುರ	ದೇವಸಂದ್ರ	34	0-20
16	ಬೆಂಗಳೂರು ಪೂರ್ವ	ಕೆ.ಆರ್ ಪುರ	ಕೆ. ನಾರಾಯಣ ಪುರ	49	01-06
17	ಬೆಂಗಳೂರು ಪೂರ್ವ	ಕೆ.ಆರ್ ಪುರ	ಕೆ. ನಾರಾಯಣ ಪುರ	40	01-21
18	ಬೆಂಗಳೂರು ಪೂರ್ವ	ವರ್ತೂರು	ಕೊಡತಿ	76	01-05
19	ಬೆಂಗಳೂರು ಉತ್ತರ	ದಾಸನಪುರ	ಪಿಳ್ಳಹಳ್ಳಿ	53	08-00
20	ಬೆಂಗಳೂರು ಉತ್ತರ	ದಾಸನಪುರ	ತೋಟಗೆರೆ	13	13-27
21	ಬೆಂಗಳೂರು ಉತ್ತರ	ದಾಸನಪುರ	ತೋಟಗೆರೆ	14	06-08
22	ಬೆಂಗಳೂರು ಉತ್ತರ	ದಾಸನಪುರ	ಬೊಮ್ಮ ಶೆಟ್ಟಿಹಳ್ಳಿ	63	05-00
23	ಬೆಂಗಳೂರು ಉತ್ತರ	ದಾಸನಕುಂಟೆ	ಮಲ್ಲಸಂದ್ರ	17	07-38
24	ಬೆಂಗಳೂರು ಉತ್ತರ	ದಾಸನಕುಂಟೆ	ಲಕ್ಕೇನಹಳ್ಳಿ	57	12-00
25	ಬೆಂಗಳೂರು ಉತ್ತರ	ದಾಸನಪುರ	ಕುಕ್ಕನಹಳ್ಳಿ	77	08-29
26	ಬೆಂಗಳೂರು ಉತ್ತರ	ದಾಸನಪುರ	ಕುಕ್ಕನಹಳ್ಳಿ	78	06-20
27	ಬೆಂಗಳೂರು ಉತ್ತರ	ದಾಸನಪುರ	ಕುಕ್ಕನಹಳ್ಳಿ	80	05-00
28	ಬೆಂಗಳೂರು ಉತ್ತರ	ದಾಸನಪುರ	ಕಿತ್ತನಹಳ್ಳಿ	54	28-24
29	ಬೆಂಗಳೂರು ಉತ್ತರ	ದಾಸನಪುರ	ಆಲೂರು	25	05-00
30	ಬೆಂಗಳೂರು ಉತ್ತರ	ದಾಸನಪುರ	ಮಲ್ಲಸಂದ್ರ	35	10-10
31	ಬೆಂಗಳೂರು ಉತ್ತರ	ದಾಸನಪುರ	ಮಲ್ಲಸಂದ್ರ	40	13-08
32	ಬೆಂಗಳೂರು ಉತ್ತರ	ದಾಸನಪುರ	ಗೋವಿಂದಪುರ	2	05-00
33	ಬೆಂಗಳೂರು ಉತ್ತರ	ದಾಸನಪುರ	ಅಗ್ರಹಾರ ಪಾಳ್ಯ	30	05-00
34	ಬೆಂಗಳೂರು ಉತ್ತರ	ದಾಸನಪುರ	ಬೆತ್ತನಗೆರೆ	46	22-34
35	ಬೆಂಗಳೂರು ಉತ್ತರ	ದಾಸನಪುರ	ಲಕ್ಷ್ಮೀಪುರ	69	04-00
36	ಬೆಂಗಳೂರು ಉತ್ತರ	ದಾಸನಪುರ	ಗೌಡಹಳ್ಳಿ	57	04-00

ಅನುಬಂಧ

"ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ" ಅನುಷ್ಠಾನಕ್ಕಾಗಿ ಮಂಜೂರುಗೊಂಡ ಜಮೀನುಗಳ ವಿವರ

ಕ್ರ ಸಂ.	ತಾಲ್ಲೂಕು	ಹೋಬಳಿ	ಗ್ರಾಮ	ಸರ್ವೆ ನಂಬರ್	ವಿಸ್ತೀರ್ಣ (ಎಕರೆ-ಗುಂಟೆ)
37	ಬೆಂಗಳೂರು ಉತ್ತರ	ದಾಸನಪುರ	ಲಕ್ಕೇನಹಳ್ಳಿ	62	04-00
38	ಬೆಂಗಳೂರು ಉತ್ತರ	ಯಶವಂತಪುರ	ಗಾಣಿಗಾರನಹಳ್ಳಿ	75/76	01-00
39	ಬೆಂಗಳೂರು ಉತ್ತರ	ಯಶವಂತಪುರ	ಗಾಣಿಗಾರನಹಳ್ಳಿ	74	05-00
40	ಬೆಂಗಳೂರು ದಕ್ಷಿಣ	ಬೇಗೂರು	ದೊಡ್ಡನಾಗಮಂಗಲ	11	06-20
41	ಬೆಂಗಳೂರು ದಕ್ಷಿಣ	ಬೇಗೂರು	ಹುಳಿಮಾವು	49	02-16
42	ಬೆಂಗಳೂರು ದಕ್ಷಿಣ	ಬೇಗೂರು	ನ್ಯಾನಪ್ಪನಹಳ್ಳಿ	39	06-17
43	ಬೆಂಗಳೂರು ದಕ್ಷಿಣ	ಉತ್ತರಹಳ್ಳಿ	ಆರೇಹಳ್ಳಿ	28	17-00
44	ಬೆಂಗಳೂರು ದಕ್ಷಿಣ	ಉತ್ತರಹಳ್ಳಿ	ನೆಲಗುಳಿ	145	22-16
45	ಬೆಂಗಳೂರು ದಕ್ಷಿಣ	ಉತ್ತರಹಳ್ಳಿ	ವಡ್ಡರಪಾಳ್ಯ	38	19-22
46	ಬೆಂಗಳೂರು ದಕ್ಷಿಣ	ಉತ್ತರಹಳ್ಳಿ	ಕೆಂಬತ್ತಹಳ್ಳಿ	55	75-00
47	ಬೆಂಗಳೂರು ದಕ್ಷಿಣ	ಕೆಂಗೇರಿ	ಕೆಂಚನಪುರ	63	10-12
48	ಬೆಂಗಳೂರು ದಕ್ಷಿಣ	ಕೆಂಗೇರಿ	ಕುಂಬಳಗೂಡು	98	01-20
49	ಬೆಂಗಳೂರು ದಕ್ಷಿಣ	ಕೆಂಗೇರಿ	ಭೀಮನಕುಪ್ಪೆ	118	02-09
50	ಬೆಂಗಳೂರು ದಕ್ಷಿಣ	ಕೆಂಗೇರಿ	ಮಾಳಿಗೊಂಡನಹಳ್ಳಿ	20	10-00
51	ಬೆಂಗಳೂರು ದಕ್ಷಿಣ	ಕೆಂಗೇರಿ	ದೇವಗೆರೆ	68	02-20
52	ಬೆಂಗಳೂರು ದಕ್ಷಿಣ	ಕೆಂಗೇರಿ	ಚೆನ್ನಕುರ್ಚಿ	47	10-10
53	ಬೆಂಗಳೂರು ದಕ್ಷಿಣ	ಕೆಂಗೇರಿ	ದೇವಗೆರೆ	67	01-20
54	ಬೆಂಗಳೂರು ದಕ್ಷಿಣ	ಕೆಂಗೇರಿ	ದೇವಗೆರೆ	69	04-00
55	ಬೆಂಗಳೂರು ದಕ್ಷಿಣ	ಕೆಂಗೇರಿ	ಕುಂಬಳಗೋಡು	26	02-30
56	ಬೆಂಗಳೂರು ದಕ್ಷಿಣ	ತಾವರೆಕೆರೆ	ಮುದ್ದಯ್ಯನಪಾಳ್ಯ	28	05-00
57	ಬೆಂಗಳೂರು ದಕ್ಷಿಣ	ತಾವರೆಕೆರೆ	ಚುಂಚನಕುಪ್ಪೆ	43	15-00
58	ಬೆಂಗಳೂರು ದಕ್ಷಿಣ	ತಾವರೆಕೆರೆ	ಮುದ್ದಯ್ಯನಪಾಳ್ಯ	28	60-00
59	ಬೆಂಗಳೂರು ದಕ್ಷಿಣ	ತಾವರೆಕೆರೆ	ಚಿಕ್ಕಲೂರು ರಾಂಪುರ	1	02-00
60	ಬೆಂಗಳೂರು ದಕ್ಷಿಣ	ತಾವರೆಕೆರೆ	ಪುನಗಮಾರನಹಳ್ಳಿ	13	04-00
61	ಯಲಹಂಕ	ಜಾಲ	ಚಿಕ್ಕಜಾಲ	76/P4	01-00
62	ಯಲಹಂಕ	ಜಾಲ	ಚಿಕ್ಕಜಾಲ	76/P7	04-00
63	ಯಲಹಂಕ	ಜಾಲ	ಮೂರನಹಳ್ಳಿ	173/P9	02-10
64	ಯಲಹಂಕ	ಜಾಲ	ಮಹದೇವ ಕೊಡಿಗೆಹಳ್ಳಿ	119/P5	04-00
65	ಯಲಹಂಕ	ಜಾಲ	ಕುದುರೆಗೆರೆ	59	02-00
66	ಯಲಹಂಕ	ಜಾಲ	ಹುಣಸೆಮಾರನಹಳ್ಳಿ	179	05-00
67	ಯಲಹಂಕ	ಜಾಲ	ಹುಣಸಮಾರನಹಳ್ಳಿ	158	02-10
68	ಯಲಹಂಕ	ಜಾಲ	ಬಯ್ಯಪ್ಪನಹಳ್ಳಿ	80	20-00
69	ಯಲಹಂಕ	ಜಾಲ	ದೊಡ್ಡಜಾಲ	46/5	0-27
70	ಯಲಹಂಕ	ಜಾಲ	ನೆಲ್ಲುಕುಂಟೆ	82	03-01
71	ಯಲಹಂಕ	ಜಾಲ	ಕಾಡಿಗಾನಹಳ್ಳಿ	33	11-30
72	ಯಲಹಂಕ	ಜಾಲ	ಹುಣಸಮಾರನಹಳ್ಳಿ	179/P1	01-00

ಅನುಬಂಧ

"ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ" ಅನುಷ್ಠಾನಕ್ಕಾಗಿ
ಮಂಜೂರುಗೊಂಡ ಜಮೀನುಗಳ ವಿವರ

ಕ್ರ ಸಂ.	ತಾಲ್ಲೂಕು	ಹೋಬಳಿ	ಗ್ರಾಮ	ಸರ್ವೆ ನಂಬರ್	ವಿಸ್ತೀರ್ಣ (ಎಕರೆ–ಗುಂಟೆ)
73	ಯಲಹಂಕ	ಜಾಲ	ಹುಣಸಮಾರನಹಳ್ಳಿ	103	12-00
74	ಯಲಹಂಕ	ಜಾಲ	ಕುದುರೆಗೆರೆ	59	05-05
75	ಯಲಹಂಕ	ಜಾಲ	ಕುದುರೆಗೆರೆ	55	01-30
76	ಯಲಹಂಕ	ಜಾಲ	ಬೈನಹಳ್ಳಿ	25	03-35
77	ಯಲಹಂಕ	ಜಾಲ	ಮರಳು ಕುಂಟೆ	50/P31	04-00
78	ಯಲಹಂಕ	ಜಾಲ	ಬೋಯಿಲ ಹಳ್ಳಿ	56	04-20
79	ಯಲಹಂಕ	ಜಾಲ	ನವರತ್ನ ಅಗ್ರಹಾರ	14	01-02
80	ಯಲಹಂಕ	ಜಾಲ	ಬಂಡಿಕೊಡಿಗೆಹಳ್ಳಿ	106	17-00
81	ಯಲಹಂಕ	ಜಾಲ	ಗೊಲ್ಲಹಳ್ಳಿ	43	04-17
82	ಯಲಹಂಕ	ಜಾಲ	ಉತ್ತನಹಳ್ಳಿ	35	03-20
83	ಯಲಹಂಕ	ಹೆಸರುಘಟ್ಟ	ಕೊಲುವರಾಯನಹಳ್ಳಿ	70	01-28
84	ಯಲಹಂಕ	ಹೆಸರುಘಟ್ಟ	ಲಿಂಗರಾಜಪುರ	1	04-22
85	ಯಲಹಂಕ	ಹೆಸರುಘಟ್ಟ	ಇಟಗಲ್ ಪುರ	50	06-28
86	ಯಲಹಂಕ	ಹೆಸರುಘಟ್ಟ	ಸಾದೇನಹಳ್ಳಿ	30	01-29
87	ಯಲಹಂಕ	ಹೆಸರುಘಟ್ಟ	ದಾಸೇನಹಳ್ಳಿ	15	05-24
88	ಯಲಹಂಕ	ಹೆಸರುಘಟ್ಟ	ಅದ್ದಿಗಾನಹಳ್ಳಿ	56	08-36
89	ಯಲಹಂಕ	ಹೆಸರುಘಟ್ಟ	ಸಾಸಿವೆಘಟ್ಟ	70	02-00
90	ಯಲಹಂಕ	ಹೆಸರುಘಟ್ಟ	ಸುರದೇನಪುರ	88	02-00
91	ಯಲಹಂಕ	ಹೆಸರಘಟ್ಟ	ಸಾದೇನಹಳ್ಳಿ	64	01-12
92	ಯಲಹಂಕ	ಹೆಸರುಘಟ್ಟ	ಶ್ರೀರಾಮನಹಳ್ಳಿ	33	04-00
93	ಯಲಹಂಕ	ಯಲಹಂಕ	ಚೊಕ್ಕನಹಳ್ಳಿ	87	04-00
94	ಆನೇಕಲ್	ಸರ್ಜಾಪುರ	ಬನಹಳ್ಳಿ	31	05-00
95	ಆನೇಕಲ್	ಸರ್ಜಾಪುರ	ಯಮರೆ	195	05-12
96	ಆನೇಕಲ್	ಸರ್ಜಾಪುರ	ಚಿಕ್ಕನಹಳ್ಳಿ–ಕಾಮನಹಳ್ಳಿ	71	03-00
97	ಆನೇಕಲ್	ಸರ್ಜಾಪುರ	ಬಿಕ್ಕನಹಳ್ಳಿ	18	02-00
98	ಆನೇಕಲ್	ಸರ್ಜಾಪುರ	ಕಾಡ ಅಗ್ರಹಾರ	30	03-15
99	ಆನೇಕಲ್	ಸರ್ಜಾಪುರ	ಯಮರೆ	88	05-00
100	ಆನೇಕಲ್	ಸರ್ಜಾಪುರ	ಕೂತಗಾನಹಳ್ಳಿ	67	15-00
101	ಆನೇಕಲ್	ಸರ್ಜಾಪುರ	ಕೂತಗಾನಹಳ್ಳಿ	68	05-00
102	ಆನೇಕಲ್	ಸರ್ಜಾಪುರ	ರಾಮನಾಯಕನಹಳ್ಳಿ	29	01-14
103	ಆನೇಕಲ್	ಸರ್ಜಾಪುರ	ಗೂಳಿ ಮಂಗಲ	67	03-00
104	ಆನೇಕಲ್	ಸರ್ಜಾಪುರ	ಹೆಗ್ಗೊಂಡನಹಳ್ಳಿ	37	04-02
105	ಆನೇಕಲ್	ಸರ್ಜಾಪುರ	ಹೆಗ್ಗೊಂಡನಹಳ್ಳಿ	4	03-05
106	ಆನೇಕಲ್	ಸರ್ಜಾಪುರ	ಕೂಗೂರು	69	02-06
107	ಆನೇಕಲ್	ಸರ್ಜಾಪುರ	ಆಳಿ ಬೊಮ್ಮಸಂದ್ರ	53	02-15
108	ಆನೇಕಲ್	ಸರ್ಜಾಪುರ	ರಾಯಸಂದ್ರ	121	01-24

ಅನುಬಂಧ

"ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ" ಅನುಷ್ಠಾನಕ್ಕಾಗಿ – ಮಂಜೂರುಗೊಂಡ ಜಮೀನುಗಳ ವಿವರ.

ಕ್ರ ಸಂ.	ತಾಲ್ಲೂಕು	ಹೋಬಳಿ	ಗ್ರಾಮ	ಸರ್ವೆ ನಂಬರ್	ವಿಸ್ತೀರ್ಣ (ಎಕರೆ–ಗುಂಟೆ)
109	ಆನೇಕಲ್	ಸರ್ಜಾಪುರ	ಚಂಬೇನಹಳ್ಳಿ	147	04-32
110	ಆನೇಕಲ್	ಸರ್ಜಾಪುರ	ಕೊಮ್ಮಸಂದ್ರ	62	02-00
111	ಆನೇಕಲ್	ಸರ್ಜಾಪುರ	ಕೊಡ್ಲುಗ್ರಾಮ	148	02-27
112	ಆನೇಕಲ್	ಸರ್ಜಾಪುರ	ಗೂಳಿಮಂಗಲ	67	02-00
113	ಆನೇಕಲ್	ಸರ್ಜಾಪುರ	ಬ್ಯಾಲಹಳ್ಳಿ	46	0-30
114	ಆನೇಕಲ್	ಜಿಗಣಿ	ಎಸ್.ಭಂಗೀಪುರ	179	05-00
115	ಆನೇಕಲ್	ಜಿಗಣಿ	ಕೊಪ್ಪ	110	02-10
116	ಆನೇಕಲ್	ಜಿಗಣಿ	ಎಸ್.ಭಂಗೀಪುರ	154	08-00
117	ಆನೇಕಲ್	ಜಿಗಣಿ	ಶಿವನಹಳ್ಳಿ	172	03-05
118	ಆನೇಕಲ್	ಜಿಗಣಿ	ವಾಬಸಂದ್ರ	12	03-07
119	ಆನೇಕಲ್	ಜಿಗಣಿ	ಕಲ್ಲುಬಾಳು	90	06-00
120	ಆನೇಕಲ್	ಜಿಗಣಿ	ಮಹಾಂತಲಿಂಗಪುರ	48	08-00
121	ಆನೇಕಲ್	ಜಿಗಣಿ	ಬನ್ನೇರುಘಟ್ಟ	2	07-00
122	ಆನೇಕಲ್	ಜಿಗಣಿ	ಮಹಾಂತಲಿಂಗಪುರ	47	07-00
123	ಆನೇಕಲ್	ಜಿಗಣಿ	ಜೆ. ಬಂಗೀಪುರ	29	01-01
124	ಆನೇಕಲ್	ಜಿಗಣಿ	ವಾಬಸಂದ್ರ	39	0-27
125	ಆನೇಕಲ್	ಆನೇಕಲ್ ಕಸಬಾ	ಮೆಣಸಿಗನಹಳ್ಳಿ	145	02-00
126	ಆನೇಕಲ್	ಆನೇಕಲ್ ಕಸಬಾ	ಕುಂಬಾರನಹಳ್ಳಿ	19	02-00
127	ಆನೇಕಲ್	ಆನೇಕಲ್ ಕಸಬಾ	ಲಿಂಗಪುರ	112	05-00
128	ಆನೇಕಲ್	ಆನೇಕಲ್ ಕಸಬಾ	ಅರವಂತಿಗೆಪುರ	47	03-00
129	ಆನೇಕಲ್	ಆನೇಕಲ್ ಕಸಬಾ	ಆನೇಕಲ್ ಗ್ರಾಮಾಂತರ	509	19-20
130	ಆನೇಕಲ್	ಆನೇಕಲ್ ಕಸಬಾ	ಇಂಡ್ಲವಾಡಿ	237	05-00
131	ಆನೇಕಲ್	ಕಸಬಾ	ಹಾಲದೇನಹಳ್ಳಿ	83	01-02
132	ಆನೇಕಲ್	ಕಸಬಾ	ಸೊಪ್ಪಹಳ್ಳಿ	36	01-36
133	ಆನೇಕಲ್	ಕಸಬಾ	ಗುಡ್ನಹಳ್ಳಿ	93	0-39
134	ಆನೇಕಲ್	ಅತ್ತಿಬೆಲೆ	ಭಕ್ತಿಪುರ	58	02-18
135	ಆನೇಕಲ್	ಅತ್ತಿಬೆಲೆ	ಹಳೆಹಳ್ಳಿ	95	01-05
136	ಆನೇಕಲ್	ಅತ್ತಿಬೆಲೆ	ಬಿದರುಕುಪ್ಪೆ	329	0-39
137	ಆನೇಕಲ್	ಅತ್ತಿಬೆಲೆ	ಬಿದರುಕುಪ್ಪೆ	71	0-18
138	ಆನೇಕಲ್	ಅತ್ತಿಬೆಲೆ	ಅರೇಹಳ್ಳಿ	11	01-35
			ಒಟ್ಟು		1014-10

<table>
<tr><th colspan="2">ಪ್ರಶ್ನೆ</th><th>ಉತ್ತರ</th></tr>
<tr><td></td><td></td><td>

* ಬೇಡಿಕೆ ಸಮೀಕ್ಷೆಯ ಪಟ್ಟಿಯಲ್ಲಿ ಸೇರಿರಬೇಕು.
* ಫಲಾನುಭವಿಯ ಆಧಾರ್ ಕಾರ್ಡ ಹೊಂದಿರಬೇಕು.
* ಕೊಳಚೆ ಪ್ರದೇಶದಲ್ಲಿ ವಾಸವಾಗಿರವ ಬಗ್ಗೆ ದಾಖಲೆ ಹೊಂದಿರ ಬೇಕು.
* ಮೇಲಿನ ಎಲ್ಲಾ ಮಾಹಿತಿಗಳನ್ನು ಒಳಗೊಂಡಂತೆ ಫಲಾನುಭವಿಗಳ ಪಟ್ಟಿಯನ್ನು ನಿಯಮಾನುಸಾರ ಮಂಡಳ ಸಭೆಯಲ್ಲಿ ಅನುಮೋದನೆ ಪಡೆದು ಹಂಚಿಕೆ ಮಾಡಲಾಗುವುದು.

</td></tr>
<tr><td>(ಈ)</td><td>ನಿರ್ಮಿಸಿರುವ ಪ್ರತಿ ಮನೆಗೆ ಖರ್ಚಾದ ಮೊತ್ತ ಎಷ್ಟು (ಸಂಪೂರ್ಣ ವಿವರ ನೀಡುವುದು)?</td><td>ನಿರ್ಮಿಸಲಾಗುತ್ತಿರುವ ಪ್ರತಿ ಮನೆಯ ವೆಚ್ಚದ ವಿವರಗಳು ಈ ಕೆಳಕಂಡಂತಿದೆ.

(ರೂ.ಕೋಟಿಗಳಲ್ಲಿ)
<table>
<tr><th>ನಗರ: ಪಟ್ಟಣ</th><th>ಮಂಜೂರಾದ ಮನೆಗಳ ಸಂಖ್ಯೆ</th><th>ಯೋಜನಾ ಮೊತ್ತ</th><th>ಮನೆಗಳ ನಿರ್ಮಾಣದ ಮೊತ್ತ</th><th>ಪ್ರತಿ ಮನೆಯ ವೆಚ್ಚ</th></tr>
<tr><td>ಬೆಳಗಾವಿ</td><td>829</td><td>43.44</td><td>36.50</td><td>0.044</td></tr>
<tr><td>ಗೋಕಾಕ್</td><td>600</td><td>33.00</td><td>30.00</td><td>0.05</td></tr>
<tr><td>ರಾಮದುರ್ಗ</td><td>600</td><td>33.00</td><td>30.00</td><td>0.05</td></tr>
<tr><td>ಕುಡುಚಿ</td><td>301</td><td>16.55</td><td>15.05</td><td>0.05</td></tr>
<tr><td>ಚಿಕ್ಕೋಡಿ</td><td>449</td><td>24.69</td><td>22.45</td><td>0.05</td></tr>
<tr><td>ಒಟ್ಟು</td><td>2779</td><td>150.68</td><td>134.00</td><td>-</td></tr>
</table>
</td></tr>
</table>

ಕಡತ ಸಂಖ್ಯೆ: ವಇ 15 ಕೊಮಂವಿ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ಎಸ್ ಎನ್ ಸುಬ್ಬಾರೆಡ್ಡಿ
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	1330
ಉತ್ತರಿಸಬೇಕಾದ ದಿನಾಂಕ :	12-12-2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
ಅ)	ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ವಸತಿ ರಹಿತ ಕುಟುಂಬಗಳ ಸಂಖ್ಯೆ ಎಷ್ಟು (ಗ್ರಾಮ ಪಂಚಾಯತಿವಾರು ಮತ್ತು ಜಾತಿವಾರು ವಿವರ ನೀಡುವುದು);	ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 10581 ವಸತಿ ರಹಿತ ಕುಟುಂಬಗಳು ಕಂಡು ಬಂದಿದ್ದು, ಗ್ರಾಮ ಪಂಚಾಯತಿವಾರು ವಿವರಗಳನ್ನು 'ಅನುಬಂಧ-1'ರಲ್ಲಿ ನೀಡಿದೆ.
ಆ)	ಈ ಎಲ್ಲಾ ವಸತಿ ರಹಿತರು ಇದುವರೆವಿಗೂ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳದೆ ಇರಲು ಕಾರಣಗಳೇನು;	ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2011ರ ಸಾಮಾಜಿಕ ಆರ್ಥಿಕ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಬಿಟ್ಟುಹೋದ ಅರ್ಹ ವಸತಿ ರಹಿತರನ್ನು ಗುರುತಿಸುವ ಕಾರ್ಯ ನಡೆಸಲಾಗಿದ್ದು, ಸದರಿ ಸಮೀಕ್ಷೆಯ ಪ್ರಕಾರ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 10581 ವಸತಿ ರಹಿತರು ಕಂಡುಬಂದಿರುತ್ತಾರೆ. ಇವರಿಗೆ ಪ್ರತಿವರ್ಷ ಆಯವ್ಯಯದಲ್ಲಿ ನಿಗದಿಪಡಿಸುವ ಅನುದಾನಕ್ಕೆ ಅನುಗುಣವಾಗಿ ವಸತಿ ಸೌಲಭ್ಯ ಕಲ್ಪಿಸಿಕೊಡಲು ಕ್ರಮವಹಿಸಲಾಗುತ್ತಿದೆ.
ಇ)	ಸದರಿಯವರುಗಳಿಗೆ ಅಂಬೇಡ್ಕರ್ ಮತ್ತು ಬಸವ ವಸತಿ ಯೋಜನೆಯಡಿ ಆಯ್ಕೆ ಮಾಡಿದರೂ ಸಹ ಸಹಾಯಧನದಲ್ಲಿ ಮನೆ ನಿರ್ಮಾಣ ಮಾಡಲು ಸಾಧ್ಯವಾಗದೇ ಗುಡಿಸಲ್ಲಿಯೇ ವಾಸಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;	ವಿವಿಧ ವಸತಿ ಯೋಜನೆಗಳಡಿ ಸಾಮಾನ್ಯ ವರ್ಗದವರಿಗೆ ಪ್ರತಿ ಮನೆಗೆ ರೂ. 1,20,000/-ಗಳನ್ನು ಹಾಗೂ ಪ.ಜಾತಿ/ಪ.ಪಂಗಡದವರಿಗೆ ಗ್ರಾಮೀಣ ಪ್ರದೇಶದಲ್ಲಿ ಡಾ॥ ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ ರೂ. 1,75,000/-ಗಳನ್ನು ಹಾಗೂ ನಗರ ಪ್ರದೇಶದಲ್ಲಿ ರೂ. 2,00,000/- ಸಹಾಯಧನವನ್ನು ನೀಡಲಾಗುತ್ತಿದೆ. ಇದಲ್ಲದೆ ನಗರ ಪ್ರದೇಶದಲ್ಲಿ ಎಲ್ಲಾ ವರ್ಗದವರಿಗೂ ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ(ನಗರ) ರೂ. 1,50,000/-ಗಳ ಸಹಾಯಧನ ನೀಡಲಾಗುತ್ತಿದೆ. ಸರ್ಕಾರದ ಸಹಾಯಧನದ ಜೊತೆಗೆ ಫಲಾನುಭವಿಗಳು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ವಂತಿಕೆ ಅನುದಾನ ಸೇರಿಸಿ ಮನೆ ನಿರ್ಮಿಸಿಕೊಳ್ಳಬೇಕು.
ಈ)	ಬಂದಿದ್ದಲ್ಲಿ, ಇದಕ್ಕೆ ಪರಿಹಾರವೇನು ; ಈ ಸಹಾಯಧನದ ಮೊತ್ತವನ್ನು ಏರಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ;	ಸಹಾಯಧನ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಇರುವುದಿಲ್ಲ.
ಉ)	ಕೆಲ ವಸತಿರಹಿತರಿಗೆ ಮನೆ ಮಂಜೂರಾತಿ ಮಾಡಿದ್ದರೂ ನಿವೇಶನ ಇಲ್ಲದ ಕಾರಣ ಮನೆ ನಿರ್ಮಾಣ ಮಾಡಿಕೊಳ್ಳಲು ಮುಂದೆ ಬರದೇ ಇರುವುದು ಸರ್ಕಾರದ ಗಮನಕ್ಕೆ	ಅರ್ಹ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಗ್ರಾಮೀಣ ಪ್ರದೇಶದಲ್ಲಿ ಇಂದಿರಾ ಗ್ರಾಮೀಣ ನಿವೇಶನ ಯೋಜನೆ ಹಾಗೂ ನಗರ ಪ್ರದೇಶದಲ್ಲಿ ವಾಜಪೇಯಿ ನಗರ ನಿವೇಶನ ಯೋಜನೆಗಳು

	ಬಂದಿದೆಯೇ; ಬಂದಿದ್ದಲ್ಲಿ, ನಿವೇಶನ ರಹಿತರಿಗೆ ನಿವೇಶನ ನೀಡಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ.	ಜಾರಿಯಲ್ಲಿದ್ದು ಈ ಯೋಜನೆಗಳಡಿ ನಿವೇಶನ ಹಂಚಿಕೆ ಮಾಡಲು ಸರ್ಕಾರಿ ಜಮೀನಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಬಾಗೇಪಲ್ಲಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ 63.30 ಎಕರೆ ಲಭ್ಯವಿದ್ದು, ಆ ಪೈಕಿ, ಮೊದಲನೇ ಹಂತದಲ್ಲಿ 45.00 ಎಕರೆ ಜಮೀನಿನಲ್ಲಿ ನಿವೇಶನಗಳ ರಚನೆ ಮತ್ತು ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು ಬಡಾವಣೆ ಅಭಿವೃದ್ಧಿಯ ನಂತರ ನಿವೇಶನ ಹಂಚಿಕೆ ಮಾಡಲಾಗುವುದು. ನಗರ ಪ್ರದೇಶದಲ್ಲಿ 3.33 ಎಕರೆ ಸರ್ಕಾರಿ ಜಮೀನು ಲಭ್ಯವಿದ್ದು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ವಸತಿಗೆ ಸೂಕ್ತ ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ಖಾಸಗಿ ಜಮೀನು ಖರೀದಿಸಲು ಜಿಲ್ಲಾ ಜಮೀನು ಖರೀದಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಿಂದ ಸೂಕ್ತ ಪ್ರಸ್ತಾವನೆ ಬಂದಲ್ಲಿ ಖಾಸಗಿ ಜಮೀನು ಖರೀದಿಸಲು ಕ್ರಮವಹಿಸಲಾಗುವುದು. ಖಾಸಗಿ ಜಮೀನು ಖರೀದಿಸಲು ಆದೇಶ ಸಂಖ್ಯೆ: ವಇ 33 ಹೆಚ್ಎಹೆಚ್ 2016 (ಭಾ-2), ದಿನಾಂಕ: 12.07.2016ರಲ್ಲಿ ಮಾರ್ಗಸೂಚಿ ಹೊರಡಿಸಲಾಗಿದೆ.

ಕಡತ ಸಂಖ್ಯೆ: ವಇ 257 ಹೆಚ್ಎಎಂ 2018

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಅನುಬಂಧ-1

LAQ-1330								
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ವಸತಿರಹಿತ ಕುಟುಂಬಗಳು								
ಕ್ರ. ಸಂ.	ಜಿಲ್ಲೆ	ತಾಲ್ಲೂಕು	ಗ್ರಾ.ಪಂ	ಪ.ಜಾ	ಪ.ಪಂ	ಸಾಮಾನ್ಯ	ಅ.ಸಂ.	ಒಟ್ಟು
1	2	3	4	5	6	7	8	9
1	Chikkaballapur	Gudibande	Yellodu	15	8	167	0	**190**
2	Chikkaballapur	Gudibande	Hampasandra	25	16	532	52	**625**
3	Chikkaballapur	Gudibande	Tirumani	18	15	171	0	**204**
4	Chikkaballapur	Gudibande	Somenahalli	44	20	297	24	**385**
5	Chikkaballapur	Gudibande	Varlakonda	46	39	197	13	**295**
6	Chikkaballapur	Gudibande	Beechaganahalli	23	7	146	0	**176**
7	Chikkaballapur	Gudibande	Ullodu	6	5	108	3	**122**
8	Chikkaballapur	Gudibande	Dapparthi	5	10	85	18	**118**
9	Chikkaballapur	Bagepalli	Ghantamvaripalli	0	2	364	17	**383**
10	Chikkaballapur	Bagepalli	Paragodu	0	0	305	3	**308**
11	Chikkaballapur	Bagepalli	Kanagamakala Pally	4	4	482	1	**491**
12	Chikkaballapur	Bagepalli	Yellampally	0	0	503	0	**503**
13	Chikkaballapur	Bagepalli	Nallappareddy Palli	0	0	154	1	**155**
14	Chikkaballapur	Bagepalli	Gulur	18	13	114	50	**195**
15	Chikkaballapur	Bagepalli	Thimmampalli	17	28	630	2	**677**
16	Chikkaballapur	Bagepalli	Marganukunte	26	53	73	111	**263**
17	Chikkaballapur	Bagepalli	Kottakote	0	0	298	0	**298**
18	Chikkaballapur	Bagepalli	Gortapally	13	15	163	1	**192**
19	Chikkaballapur	Bagepalli	Tholipally	20	25	192	19	**256**
20	Chikkaballapur	Bagepalli	Pathapalya	1	1	239	162	**403**
21	Chikkaballapur	Bagepalli	Mittemari	0	5	191	5	**201**
22	Chikkaballapur	Bagepalli	Joolapalya	29	37	256	54	**376**
23	Chikkaballapur	Bagepalli	Palyakere	0	2	235	26	**263**
24	Chikkaballapur	Bagepalli	Somanathapura	0	1	333	81	**415**
25	Chikkaballapur	Bagepalli	Naremaddepalli	19	20	230	82	**351**
26	Chikkaballapur	Bagepalli	Billur	2	2	153	72	**229**
27	Chikkaballapur	Bagepalli	Pulugal	0	0	236	14	**250**
28	Chikkaballapur	Bagepalli	Nallaguttalapalli	63	16	372	17	**468**
29	Chikkaballapur	Bagepalli	Cheluru	10	6	105	32	**153**
30	Chikkaballapur	Bagepalli	Devaragudipalli	58	55	517	15	**645**
31	Chikkaballapur	Bagepalli	Rasacheruvu	3	1	465	36	**505**
32	Chikkaballapur	Bagepalli	Charavelu	4	0	153	3	**160**
33	Chikkaballapur	Bagepalli	Pulanaikanapalli	1	0	307	18	**326**
			Total	**470**	**406**	**8773**	**932**	**10581**

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಮಾನ್ಯ ಶ್ರೀ ನಾರಾಯಣಸ್ವಾಮಿ ಎಸ್. ಎನ್
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	341
ಉತ್ತರಿಸಬೇಕಾದ ದಿನಾಂಕ :	12-12-2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
(ಅ)	ರಾಜ್ಯಾದ್ಯಂತ ಕಳೆದ ಮೂರು ವರ್ಷಗಳಲ್ಲಿ ರಾಜೀವ್ ಗಾಂಧಿ ವಸತಿ ನಿಗಮದಿಂದ ಮಂಜೂರು ಮಾಡಲಾದ ಮನೆಗಳು ಎಷ್ಟು; (ವರ್ಷವಾರು ವಿವರ ನೀಡುವುದು)	(ಕೆಳಗಿನ ಕೋಷ್ಟಕ 1)
(ಆ)	ಮಂಜೂರಾದ ಮನೆಗಳ ಪೈಕಿ ವರ್ಷವಾರು ಪೂರ್ಣಗೊಂಡ ಮನೆಗಳು ಎಷ್ಟು; ಅಪೂರ್ಣಗೊಂಡ ಮನೆಗಳು ಎಷ್ಟು ;	(ಕೆಳಗಿನ ಕೋಷ್ಟಕ 2)
(ಇ)	ಮಂಜೂರಾದ ಮನೆಗಳ ಫಲಾನುಭವಿಗಳಿಗೆ ತಾಂತ್ರಿಕ ದೋಷದಿಂದ ಹಣ ಪಾವತಿಸದೆ ಇರುವ ಪ್ರಕರಣಗಳು ಎಷ್ಟು; (ಪ್ರಕರಣವಾರು ವಿವರ ನೀಡುವುದು)	(ಕೆಳಗೆ ನೀಡಲಾಗಿದೆ)

(ಅ)

ವರ್ಷ	ಮಂಜೂರು ಮಾಡಲಾದ ಮನೆಗಳು
2015-2016	455620
2016-2017	511082
2017-2018	912939
ಒಟ್ಟು	1879641

(ಆ)

ವರ್ಷ	ಪೂರ್ಣಗೊಂಡ ಮನೆಗಳು	ಪ್ರಗತಿಯಲ್ಲಿರುವ ಮನೆಗಳು	ಪ್ರಾರಂಭವಾಗದ ಮನೆಗಳು
2015-16	316559	70345	11740
2016-17	249584	153066	44498
2017-18	85818	230666	212711
ಒಟ್ಟು	651961	454077	268949

(ಇ)

ರಾಜೀವ್‌ಗಾಂಧಿಗ್ರಾಮೀಣ ವಸತಿ ನಿಗಮದಿಂದ ಜಿಪಿಎಸ್ ಆಧಾರಿತ ಛಾಯಾಚಿತ್ರವನ್ನು ಪ್ರತಿ ಹಂತದಲ್ಲಿ ಪರಿಶೀಲಿಸಿ ಅರ್ಹ ಛಾಯಾ ಚಿತ್ರಗಳಿಗೆ ಅನುಗುಣವಾಗಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, ಯಾವುದೇ ತಾಂತ್ರಿಕದೋಷ ಇರುವುದಿಲ್ಲ ಆದರೆ ಫಲಾನುಭವಿಗಳ ಛಾಯಾಚಿತ್ರಗಳನ್ನು ಪರಿಶೀಲಿಸಿ ಅನರ್ಹ ಎಂದು ಕಂಡು ಬಂದಲ್ಲಿ ಅನುದಾನ ಬಿಡುಗಡೆಯನ್ನು ತಡೆಹಿಡಿಯಲಾಗುತ್ತಿದೆ. ಈ ಕೆಳಕಂಡ ಕಾರಣಗಳಿಂದ 29.846 ಫಲಾನುಭವಿಗಳನ್ನು ಅನರ್ಹಗೊಳಿಸಿ ಅನುದಾನ ಬಿಡುಗಡೆ ಮಾಡಿರುವುದಿಲ್ಲ.

1. ನಿಗದಿಪಡಿಸಿದ ಘಟಕವೆಚ್ಚ ಮೀರಿ ನಿರ್ಮಿಸಿದ ಪ್ರಕರಣಗಳು-835
2. ಮನೆ ವಿಸ್ತರಣೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು-2070
3. ಹಳೇ ಮನೆ ಅಥವಾ ಹಾಲಿ ಇರುವ ಮನೆಯನ್ನೇ ಜಿ ಪಿ ಎಸ್ ಗೆ ಅಳವಡಿಸಿರುವ ಪ್ರಕರಣಗಳು-3983
4. ವಸತಿಯೇತರ ಉದ್ದೇಶಕ್ಕಾಗಿ ನಿರ್ಮಿಸಿಕೊಂಡಿರುವ ಪ್ರಕರಣಗಳು-359
5. ಯುಐಡಿ ಡೂಪ್ಲಿಕೇಟ್ ಪ್ರಕರಣಗಳು -11788
6. ನೇಮ್ ಡೂಪ್ಲಿಕೇಟ್ ಹಾಗೂ ವರ್ಕ್‌ಆರ್ಡರ್ ಡೂಪ್ಲಿಕೇಟ್ ಪ್ರಕರಣಗಳು-10793

(ಈ)	ತಾಂತ್ರಿಕ ದೋಷವನ್ನು ಪರಿಹರಿಸಲು ಸರ್ಕಾರ ಕೈಗೊಂಡ ಕ್ರಮಗಳೇನು? (ವಿವರ ನೀಡುವುದು.)	ತಾಂತ್ರಿಕದೋಷ ಇರುವುದಿಲ್ಲವಾದ ಕಾರಣ ಪರಿಹರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ

ಕಡತ ಸಂಖ್ಯೆ: ವಇ 239 ಹೆಚ್‌ಎಂ 18

(ಯು ಟಿ ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು

ಕರ್ನಾಟಕ ವಿಧಾನಸಭೆ

ವಿಧಾನ ಸಭೆ ಸದಸ್ಯರ ಹೆಸರು :	ಶ್ರೀ ಅನಿಲ್ ಎಸ್.ಬೆನಕೆ (ಬೆಳಗಾವಿ ಉತ್ತರ)
ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :	345
ಉತ್ತರಿಸಬೇಕಾದ ದಿನಾಂಕ :	12.12.2018
ಉತ್ತರಿಸುವ ಸಚಿವರು	ಮಾನ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರು

	ಪ್ರಶ್ನೆ	ಉತ್ತರ
(ಅ)	2018-19ನೇ ಸಾಲಿಗೆ ಬೆಳಗಾವಿ ಜಿಲ್ಲೆಗೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮಂಜೂರಾದ ಮನೆಗಳ ಸಂಖ್ಯೆ ಎಷ್ಟು? (ತಾಲ್ಲೂಕುವಾರು ವಿವರ ನೀಡುವುದು);	2018-19 ನೇ ಸಾಲಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿವತಿಯಿಂದ ಬೆಳಗಾವಿ ಜಿಲ್ಲೆಗೆ ಯಾವುದೇ ಮನೆಗಳು ಮಂಜೂರಾಗಿರುವುದಿಲ್ಲ.
(ಆ)	ಮಂಜೂರಾದ ಮನೆಗಳಲ್ಲಿ ಎಷ್ಟು ಮನೆಗಳನ್ನು ನಿರ್ಮಿಸಲಾಗಿದೆ (ತಾಲ್ಲೂಕುವಾರು ವಿವರ ನೀಡುವುದು) :	ಬೆಳಗಾವಿ ಜಿಲ್ಲೆಗೆ 2017-18 ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2779 ಮನೆಗಳು ಮಂಜೂರಾಗಿರುತ್ತದೆ. ಅದರ ತಾಲ್ಲೂಕುವಾರು ವಿವರ ಕೆಳಕಂಡಂತಿದೆ. (ರೂ. ಕೋಟಿಗಳಲ್ಲಿ)

ನಗರ: ಪಟ್ಟಣ	ಮಂಜೂರಾದ ಮನೆಗಳ ಸಂಖ್ಯೆ	ಯೋಜನಾ ಮೊತ್ತ ರೂ.	ಪ್ರಗತಿಯಲ್ಲಿರುವ ಮನೆಗಳು	ಪೂರ್ಣಗೊಂಡ ಮನೆಗಳು	ಒಟ್ಟು
ಬೆಳಗಾವಿ	829	43.44	491	140	631
ಗೋಕಾಕ್	600	33.00	100	10	110
ರಾಮದುರ್ಗ	600	33.00	15	-	-
ಕುಡುಚಿ	301	16.55	-	-	-
ಚಿಕ್ಕೋಡಿ	449	24.69	-	-	-
ಒಟ್ಟು	2779	150.68	606	150	741

(ಇ)	ನಿರ್ಮಿಸಲಾದ ಮನೆಗಳನ್ನು ಫಲಾನುಭವಿಗಳಿಗೆ ಹಂಚಲಾಗಿದೆಯೇ; ಫಲಾನುಭವಿಗಳನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡಲಾಗುವುದು (ವಿವರ ನೀಡುವುದು);	ನಿರ್ಮಿಸಲಾದ ಮನೆಗಳ ಹಂಚಿಕೆ ಪ್ರಕ್ರಿಯೆಯು ಪ್ರಗತಿಯಲ್ಲಿರುತ್ತದೆ; ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಗಳ ಆಯ್ಕೆಯನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿವತಿಯಿಂದ ಕೊಳಚೆ ಪ್ರದೇಶದಲ್ಲಿ ಬೇಡಿಕೆ ಸಮೀಕ್ಷೆ ನಡೆಸಿ, ಕಚ್ಚಾ ಮತ್ತು ಅರೇ ಪಕ್ಕ ಮನೆಗಳಲ್ಲಿ ವಾಸಿಸುತ್ತಿರುವ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. **ಮಾನದಂಡ:-** • ಫಲಾನುಭವಿಯು ಕೊಳಚೆ ಪ್ರದೇಶದ ನಿವಾಸಿಯಾಗಿರಬೇಕು.

ಕರ್ನಾಟಕ ವಿಧಾನ ಸಭೆ

(1) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ	:	871
(2) ಸದಸ್ಯರ ಹೆಸರು	:	ಶ್ರೀ ಎಸ್.ಎ. ರಾಮದಾಸ್ (ಕೃಷ್ಣರಾಜ)
(3) ಉತ್ತರಿಸುವ ದಿನಾಂಕ	:	12.12.2018
(4) ಉತ್ತರಿಸುವ ಸಚಿವರು	:	ನಗರಾಭಿವೃದ್ಧಿ ಹಾಗೂ ವಸತಿ ಸಚಿವರು

ಕ್ರ. ಸಂ.	ಪ್ರಶ್ನೆ	ಉತ್ತರ
1)	ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಮನೆಗಳೆಷ್ಟು; ಖಾಲಿ ಇರುವ ನಿವೇಶನಗಳೆಷ್ಟು; ಕಂದಾಯ ನೀಡುತ್ತಿರುವ ಮನೆಗಳೆಷ್ಟು; ಕಂದಾಯವನ್ನೇ ಪಾವತಿ ಮಾಡದ ಮನೆಗಳೆಷ್ಟು : (ವಿವರ ನೀಡುವುದು)	ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಮನೆಗಳು, ಖಾಲಿ ನಿವೇಶನಗಳು, ಕಂದಾಯ ನೀಡುತ್ತಿರುವ ಮನೆಗಳು ಹಾಗೂ ಕಂದಾಯ ಪಾವತಿಸದ ಮನೆಗಳ ವಿವರ ಈ ಕೆಳಕಂಡಂತಿದೆ.
2)	ಕಳೆದ ಮೂರು ವರ್ಷಗಳಲ್ಲಿ ವಸೂಲಾದ ಕಂದಾಯವೆಷ್ಟು; ಬಾಕಿ ಉಳಿಸಿಕೊಂಡಿರುವ ಸಂಖ್ಯೆ ಎಷ್ಟು; ಎಷ್ಟು ಬಾಕಿ ಬರಬೇಕಾಗಿದೆ; ವಸೂಲಾತಿಗೆ ಕೈಗೊಂಡ ಕ್ರಮಗಳೇನು:	ಕಳೆದ ಮೂರು ವರ್ಷಗಳಲ್ಲಿ ವಸೂಲಾದ ಕಂದಾಯ; ಬಾಕಿ ಉಳಿಸಿಕೊಂಡಿರುವ ಕಂದಾಯದ ವಿವರ ಈ ಕೆಳಕಂಡಂತಿದೆ.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಮನೆಗಳ ಸಂಖ್ಯೆ	147246
ಖಾಲಿ ಇರುವ ನಿವೇಶನಗಳ ಸಂಖ್ಯೆ	13533
ಕಂದಾಯ ನೀಡುತ್ತಿರುವ ಮನೆಗಳ ಸಂಖ್ಯೆ	103526
ಕಂದಾಯವನ್ನೇ ಪಾವತಿ ಮಾಡದ ಮನೆಗಳ ಸಂಖ್ಯೆ	43720

ಸಾಲು	ವಸೂಲಾಗಿರುವ ಮೊಬಲಗು (ರೂ.ಲಕ್ಷಗಳಲ್ಲಿ)	ಬಾಕಿ ಉಳಿಸಿ ಕೊಂಡಿರುವ ಮನೆಗಳ ಸಂಖ್ಯೆ	ಬರಬೇಕಾದ ಬಾಕಿ(ರೂ. ಲಕ್ಷಗಳಲ್ಲಿ)
2015–16	8827.05	19792	2177.27
2016–17	9425.83	27070	12751.44
2017–18	11623.68	25076	8639.76
2018–19 ನೇ ಸಾಲಿನ ನವೆಂಬರ್‌ಅಂತ್ಯಕ್ಕೆ	9525.75	67692	11536.04

ಬಾಕಿದಾರರಿಗೆ ಡಿಮ್ಯಾಂಡ್ ನೋಟೀಸ್ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಲಾಗಿರುತ್ತದೆ. ತೆರಿಗೆ ವಸೂಲಾತಿಗಾಗಿ ವಿಶೇಷ ಆಂದೋಲನ ಹಮ್ಮಿಕೊಂಡು ಅಧಿಕಾರಿಗಳ ತಂಡದೊಂದಿಗೆ ಮನೆ ಮನೆಗೆ ಭೇಟಿ ನೀಡಿ ವಸೂಲಾತಿ ಕ್ರಮ ವಹಿಸಲಾಗುತ್ತಿದೆ.

3)	ಆನ್‌ಲೈನ್‌ನಲ್ಲಿ ಕಂದಾಯ ಪಾವತಿ ಮಾಡುವ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಇಚ್ಛಾಶಕ್ತಿ ಇದೆಯೇ; ಇದ್ದರೆ, ಯಾವಾಗ ಈ ಯೋಜನೆ ಜಾರಿಗೆ ಬರುವುದು.	ಸರ್ಕಾರದ ಆದೇಶ ಸಂಖ್ಯೆ: ನಅಇ 152 ಎಸ್‌ಎಫ್‌ಸಿ 2018, ದಿನಾಂಕ: 04-12-2018ರಲ್ಲಿ ಆಸ್ತಿ ತೆರಿಗೆಯನ್ನು ಕಡ್ಡಾಯವಾಗಿ ಆನ್‌ಲೈನ್ ಮುಖಾಂತರ ಸಾರ್ವಜನಿಕ ಸೇವೆಗೆ ಒದಗಿಸುವುದನ್ನು ದಿನಾಂಕ: 01-01-2019ರಿಂದ ಕಡ್ಡಾಯಗೊಳಿಸಿ ಆದೇಶಿಸಿದೆ.
4)	ಕಂದಾಯ ನೀಡದ ಮನೆಗಳನ್ನು ಕಂದಾಯ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲಾಗುವುದೇ; ಹಾಗಿದ್ದಲ್ಲಿ, ಕೈಗೊಳ್ಳುವ ಕ್ರಮಗಳೇನು?(ವಿವರ ನೀಡುವುದು)	ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ಕಲಂ 112(3) ರನ್ವಯ ನಿಗಧಿತ ಅವಧಿಯಲ್ಲಿ ದಂಡ ರಹಿತವಾಗಿ ಆಸ್ತಿ ತೆರಿಗೆ ಸಂದಾಯಿಸಲು ಆರ್ಥಿಕ ವರ್ಷದ ಮೊದಲನೇ90 ದಿನಗಳ ಅವಕಾಶವಿದ್ದು, ನಿಗಧಿತ ಅವಧಿಯೊಳಗಾಗಿ ಆಸ್ತಿ ತೆರಿಗೆಯನ್ನು ಸಂದಾಯಿಸಲು ವಿಫಲರಾದಲ್ಲಿ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ರ ಕಲಂ 112(4) ರನ್ವಯ ಪ್ರತಿ ತಿಂಗಳು ಪ್ರತಿ ಶತ 2% ದಂಡವನ್ನು ವಿಧಿಸಿ ಆಸ್ತಿ ತೆರಿಗೆಯನ್ನು ವಸೂಲಾತಿ ಮಾಡಲು ಅವಕಾಶವಿರುತ್ತದೆ. ಅದರಂತೆ ಕಂದಾಯ ಪಾವತಿಸದ ಬಾಕಿದಾರರಿಗೆಡಿಮ್ಯಾಂಡ್ ನೋಟೀಸ್ ನೀಡುವ ಮೂಲಕ ಆಸ್ತಿ ತೆರಿಗೆ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲಾಗುವುದು.

ಕಡತ ಸಂಖ್ಯೆ: ನಅಇ 162 ಎಸಿಎಂ 2018

(ಯು.ಟಿ.ಖಾದರ್)
ನಗರಾಭಿವೃದ್ಧಿ ಮತ್ತು ವಸತಿ ಸಚಿವರು